

ಲೆನಿಸಾಳೆ

ಆಯ ಕೃತಿಗಳು

Переклади творів.

*Опубліковано за редакцією
Д. С. Корнелієвського
("Світло")*



*Книжки, які були
в бібліотеці, були
взяті з бібліотеки
Д. С. Корнелієвського
в Києві.*

ರಕ್ಷಾ ಪತ್ರದ ಮುಖಪುಟದಲ್ಲಿ ನೀಡಿ
ರುವ ಚಿತ್ರ ವಿ. ಐ. ಲೆನಿನರು 'ಮಹಾ
ಪ್ರಾರಂಭ' ಕೃತಿಯನ್ನು ರಚಿಸಿದ ಕ್ರೆಮ್ಲಿನ್
ನಲ್ಲಿನ ಅವರ ಅಧ್ಯಯನ ಕೋಣೆಯ
ದೃಶ್ಯವನ್ನೂ, ಈ ಕೃತಿಯ ಹಸ್ತಪ್ರತಿಯ
ಒಂದು ಭಾಗವನ್ನೂ, ತೋರಿಸುತ್ತದೆ.

ರಕ್ಷಾ ಪತ್ರದ ಹಿಂಬದಿಯಲ್ಲಿನ ಚಿತ್ರ
'ಮಹಾ ಪ್ರಾರಂಭ' ಹಸ್ತಪ್ರತಿಯ ಮೊದಲ
ಪುಟವನ್ನು ತೋರಿಸುತ್ತದೆ.

Richard / Henry



ಎಲ್ಲ ದೇಶಗಳ ಶ್ರಮಜೀವಿಗಳೇ, ಒಂದಾಗಿರಿ !

ಐ. ಐ. ಲೆನಿನ್

ಆಯ್ದ ಕೃತಿಗಳು (ನಾಲ್ಕು ಸಂಪುಟಗಳಲ್ಲಿ)

ಸಂಪುಟ ಮೂರು

(1917-1919)



ಪ್ರಗತಿ ಪ್ರಕಾಶನ
ಸೋವಿಯತ್ ಒಕ್ಕೂಟ, ಮಾಸ್ಕೋ
1989



ಅಧಿಕೃತ ವಿತರಕರು
ನವಕರ್ನಾಟಕ ಪಬ್ಲಿಕೇಷನ್ಸ್ (ಪ್ರೈ) ಲಿಮಿಟೆಡ್
ಬೆಂಗಳೂರು

ಅನುವಾದ: ಕೆ. ಎಲ್. ಗೋಪಾಲಕೃಷ್ಣ ರಾವ್

В. И. ЛЕНИН

Избранные произведения в 4-х томах

Том 3 (1917-1919)

на языке каннада

Lenin, V. I.

Selected Works in 4 volumes

Volume 3 (1917-1919)

In Kannada

ವಿ. ಐ. ಲೆನಿನ್‌ರ ಆಯ್ದ ಕೃತಿಗಳ ನಾಲ್ಕು ಸಂಪುಟಗಳ ಆವೃತ್ತಿಯ ಮೂರನೆಯ ಸಂಪುಟ ಒಳಗೊಂಡಿರುವ ಕೃತಿಗಳ ಈ ಅನುವಾದವನ್ನು ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಾರ್ಟಿಯ ಕೇಂದ್ರ ಸಮಿತಿಯ ಆಶ್ರಯದಲ್ಲಿರುವ ಮಾರ್ಕ್ಸ್‌ವಾದ-ಲೆನಿನ್‌ವಾದ ವಿದ್ಯಾಸಂಸ್ಥೆಯು ಸಿದ್ಧಗೊಳಿಸಿರುವ ಲೆನಿನ್‌ರ ಪೂರ್ಣ ಸಂಗ್ರಹಿತ ಕೃತಿಗಳ ಆಧಾರದ ಮೇಲೆ ಮಾಡಲಾಗಿದೆ.

© ಕನ್ನಡ ಅನುವಾದ ಪ್ರಗತಿ ಪ್ರಕಾಶನ 1989
ಸೋವಿಯತ್ ಒಕ್ಕೂಟದಲ್ಲಿ ಮುದ್ರಿತವಾದುದು

Л 0101020000—310
014(01)—89 262—89

ISBN 5-01-001422-x (т. 3).

ISBN 5-01-000831-9

ವಿಷಯಸೂಚಿ

ರಾಜಿಗಳ ಕುರಿತು	5
ಮಾರ್ಕ್ಸ್‌ವಾದ ಹಾಗೂ ಬಂಡಾಯ. ಆರ್‌ಎಸ್‌ಡಿಎಲ್‌ಪಿ(ಬೋಲ್ಷೆವಿಕ್)ಯ ಕೇಂದ್ರ ಸಮಿತಿಗೆ ಬರೆದ ಪತ್ರ	13
ಬೋಲ್ಷೆವಿಕ್‌ರು ರಾಜ್ಯಾಧಿಕಾರವನ್ನು ಉಳಿಸಿಕೊಂಡಿರಬಲ್ಲರೇ?	21
ದ್ವಿತೀಯ ಆವೃತ್ತಿಗೆ ಮುನ್ನುಡಿ	21
ಹಿನ್ನುಡಿ	77
ಸೋವಿಯತ್ ಅಧಿಕಾರದ ತುರ್ತಿನ ಕಾರ್ಯಭಾರಗಳು	85
ರಷ್ಯನ್ ಸೋವಿಯತ್ ಗಣತಂತ್ರದ ಅಂತರರಾಷ್ಟ್ರೀಯ ಪರಿಸ್ಥಿತಿ ಹಾಗೂ ಸಮಾಜವಾದಿ ಕ್ರಾಂತಿಯ ಮೂಲಭೂತ ಕಾರ್ಯ ಭಾರಗಳು	85
ಈ ಘಳಿಗೆಯ ಸಾರ್ವತ್ರಿಕ ಘೋಷಣೆ	90
ಬೂರ್‌ಷ್ವಾಸೀಯ ವಿರುದ್ಧ ಹೋರಾಟದ ಹೊಸ ಮಜಲು	92
ದೇಶವ್ಯಾಪಿ ಲೆಕ್ಕಾಚಾರ ಹಾಗೂ ನಿಯಂತ್ರಣ ಸ್ಥಾಪನೆಗಾಗಿ ಹೋರಾಟದ ಮಹತ್ವ	103
ಶ್ರಮ ಉತ್ಪಾದಕತೆಯನ್ನು ಹೆಚ್ಚಿಸುವುದು	107
ಸ್ಪರ್ಧೆಯನ್ನು ಸಂಘಟಿಸುವುದು	110
“ಸಾಮರಸ್ಯದಿಂದ ಕೂಡಿದ ಸಂಘಟನೆ” ಹಾಗೂ ಸರ್ವಾಧಿಕಾರ	114
ಸೋವಿಯತ್ ಸಂಘಟನೆಯ ಬೆಳವಣಿಗೆ	125
ಉಪಸಂಹಾರ	129
“ಎಡಪಂಥ”ದ ಬಾಲಿಶತನ ಹಾಗೂ ಪೆಟಿ ಬೂರ್‌ಷ್ವಾ ಮನೋಗುಣ	132
I.	132
II.	137

III	142
IV	150
V	155
VI.	166
ಅಮೆರಿಕದ ಕಾರ್ಮಿಕರಿಗೆ ಬರೆದ ಪತ್ರ	170
ಶ್ರಮಜೀವಿ ವರ್ಗ ಕ್ರಾಂತಿ ಹಾಗೂ ತತ್ವಭ್ರಷ್ಟ ಕೌತ್ಸುಕಿ	189
ಸೋವಿಯತ್ ಅಧಿಕಾರ ಎಂದರೆ ಏನು?	201
ಮಹಾ ಪ್ರಾರಂಭ (ಹಿಂಚೂಣಿಯಲ್ಲಿ ಕಾರ್ಮಿಕರ ಪರಾಕ್ರಮ. “ಕಮ್ಯೂನಿಸ್ಟ್ ಸುಬ್ಬೊತ್ಸಿಕ್‌ಗಳು”)	203
ಕಮ್ಯೂನಿಸ್ಟ್ ರೀತಿಯಲ್ಲಿ ಕೆಲಸ	204
ಶ್ರಮಜೀವಿ ವರ್ಗ ಸರ್ವಾಧಿಕಾರದ ಕಾಲಘಟ್ಟದಲ್ಲಿ ಆರ್ಥಿಕತೆ ಹಾಗೂ ರಾಜನೀತಿ	238
1.	238
2.	239
3.	241
4.	243
5.	247
ಪ್ರಾಚ್ಯ ಜನತೆಗಳ ಕಮ್ಯೂನಿಸ್ಟ್ ಸಂಘಟನೆಗಳ ದ್ವಿತೀಯ ಅಖಿಲ ರಷ್ಯ ಮಹಾಧಿ ವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣ. ನವಂಬರ್ 22, 1919	251
ಟಿಪ್ಪಣಿಗಳು	267
ನಾಮಸೂಚಿ	301

ರಾಜಿಗಳ ಕುರಿತು

ರಾಜಕಾರಣದಲ್ಲಿ ರಾಜಿ ಎಂದರೆ ಬೇರೊಂದು ಪಾರ್ಟಿಯೊಂದಿಗೆ ಒಪ್ಪಂದಕ್ಕೆ ಬರಲೋಸುಗ ತಮ್ಮ ಕೆಲವು ಬೇಡಿಕೆಗಳಲ್ಲಿ ರಿಯಾಯಿತಿ ತೋರುವುದು, ಕೆಲವು ಬೇಡಿಕೆಗಳನ್ನು ಬಿಟ್ಟುಕೊಡುವುದು, ಎಂದರ್ಥ.

ಆದರೆ ಸಂಕುಚಿತ ಮನಸ್ಕ ಜನರ ಮಧ್ಯೆ ಬೋಲ್ಡ್‌ವಿಕರ ಬಗೆಗೆ ಒಂದು ವಿಚಾರ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಅದಂದರೆ ಬೋಲ್ಡ್‌ವಿಕರು ಎಂದೂ ಯಾರೊಂದಿಗೂ ರಾಜಿಗೆ ಒಪ್ಪಿಕೊಳ್ಳರು ಎಂಬುದು. ಬೋಲ್ಡ್‌ವಿಕರನ್ನು ಯಾವತ್ತೂ ಅವಹೇಳನ ಮಾಡುವ ಪತ್ರಿಕೆಗಳೂ ಈ ವಿಚಾರಕ್ಕೆ ಉತ್ತೇಜನ ನೀಡುತ್ತಿವೆ.

ಈ ವಿಚಾರ ಕ್ರಾಂತಿಕಾರಿ ಶ್ರಮಜೀವಿ ವರ್ಗದ ಪಾರ್ಟಿಯಾದ ನಮಗೆ ಸಂತೋಷ ನೀಡುವಂತಹುದೇ ಆಗಿದೆ. ಏಕೆಂದರೆ, ನಾವು ಕ್ರಾಂತಿಯ ಹಾಗೂ ಸಮಾಜವಾದದ ಮೂಲಭೂತ ಸೂತ್ರಗಳಿಗೆ ನಿಷ್ಠರಾಗಿದ್ದೇವೆ ಅನ್ನುವುದನ್ನು ನಮ್ಮ ಶತ್ರುಗಳೂ ಒಪ್ಪಿಕೊಳ್ಳುವ ಬಲಾತ್ಕಾರಕ್ಕೊಳಗಾಗಿದ್ದಾರೆ ಎಂದು ಇದು ತೋರಿಸಿಕೊಡುತ್ತದೆ. ಆದಾಗ್ಯೂ ಈ ವಿಚಾರ ತಪ್ಪೆಂದೇ ನಾವು ಹೇಳಬೇಕು. ಬ್ಲಾಂಕಿವಾದಿ ಕಮ್ಯೂನಿಸ್ಟರು¹ ತಮ್ಮ ಪ್ರಣಾಳಿಕೆಯಲ್ಲಿ (1873) “ರಾಜಿ ಸಲ್ಲ!”² ಎಂದು ಘೋಷಿಸಿದುದನ್ನು ಎಂಗೆಲ್ಸ್‌ರು ಟೀಕಿಸಿ ಗೇಲಿ ಮಾಡಿ ಸರಿಯಾದುದನ್ನೇ ಮಾಡಿದರು. ಇಂತಹ ನುಡಿ ಗಟ್ಟು ತಿರುಳಿಲ್ಲದುದು, ಏಕೆಂದರೆ ಹೋರಾಟ ನಡೆಸುತ್ತಿರುವ ಪಾರ್ಟಿಯೊಂದು ಅನೇಕ ವೇಳೆ ಪರಿಸ್ಥಿತಿಯ ಬಲಾತ್ಕಾರಕ್ಕೊಳಗಾಗಿ ರಾಜಿ ಮಾಡಿಕೊಳ್ಳಲೇ ಬೇಕಾಗುವುದು ಅನಿವಾರ್ಯ, “ಸಾಲವನ್ನು ಕಂತುಗಳಲ್ಲಿ ತೀರಿಸುವುದನ್ನು³ ಸದಾ ಕಾಲಕ್ಕೂ ನಿರಾಕರಿಸುವುದು ಅರ್ಥಹೀನ,” ಎಂದವರು ಹೇಳಿದರು. ನಿಜಕ್ಕೂ ಕ್ರಾಂತಿಕಾರಿಯಾದ ಪಾರ್ಟಿಯ ಕಾರ್ಯಭಾರವೆಂದರೆ ಎಲ್ಲ ರಾಜಿಯನ್ನೂ ತಿರಸ್ಕರಿಸುವುದು ಅಸಾಧ್ಯ ಎಂದು ಘೋಷಿಸುವುದಲ್ಲ, ಆದರೆ ರಾಜಿಗಳು ಅನಿವಾರ್ಯವಾದಾಗ, ಅವುಗಳನ್ನು ಎಷ್ಟೇ ಪ್ರಮಾಣದಲ್ಲಿ ಮಾಡಿಕೊಂಡಾಗಲೂ, ತನ್ನ ನೀತಿ ನಿಯಮಗಳಿಗೆ, ತನ್ನ ವರ್ಗಕ್ಕೆ, ತನ್ನ ಕ್ರಾಂತಿಕಾರಿ ಕಾರ್ಯಭಾರಕ್ಕೆ, ಕ್ರಾಂತಿಗೆ ಮಾರ್ಗ ಹಾಕಿಕೊಡುವ ಮತ್ತು ಕ್ರಾಂತಿ ವಿಜಯಗೊಳ್ಳುವಂತೆ ಮಾಡಲು ಜನಸಮೂಹವನ್ನು ಸುಶಿಕ್ಷಿತಗೊಳಿಸುವ

ತನ್ನ ಧೈಯಕ್ಕೆ ನಿಷ್ಠವಾಗಿಯೇ ಉಳಿದುಕೊಂಡಿರುವಂಥ ಸಾಮರ್ಥ್ಯ ತೋರುವುದು.

ಉದಾಹರಣೆಗೆ, ಮೂರನೆಯ ಹಾಗೂ ನಾಲ್ಕನೆಯ ದೂಮಗಳ 4ಲ್ಲಿ ಭಾಗ ವಹಿಸಲು ಒಪ್ಪಿಕೊಂಡುದು ಒಂದು ರಾಜಿಯಾಗಿದ್ದಿತು. ಅದು ಕ್ರಾಂತಿಕಾರಿ ಬೇಡಿಕೆ ಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಟ್ಟದಾಗಿದ್ದಿತು. ಆದರೆ ಈ ರಾಜಿ ನಮ್ಮ ಮೇಲೆ ಸಂಪೂರ್ಣವಾಗಿ ಹೊರಿಸಿದಂತಹದಾಗಿದ್ದಿತು. ಏಕೆಂದರೆ ಶಕ್ತಿಗಳ ಬಲಾಬಲ ಹೇಗಿದ್ದಿತೆಂದರೆ ಸಾಮೂಹಿಕ ಕ್ರಾಂತಿಕಾರಿ ಹೋರಾಟವನ್ನು ನಡೆಸಲು ಅದು ನಮಗೆ ಅಸಾಧ್ಯವನ್ನಾಗಿ ಮಾಡಿದ್ದಿತು. ಈ ಹೋರಾಟವನ್ನು ದೀರ್ಘ ಕಾಲದವರೆಗೆ ನಡೆಸಿ ಕೊಂಡು ಹೋಗಲೋಸುಗ ಸಿದ್ಧತೆ ಮಾಡಲು ನಾವು ಇಂತಹ “ಹಂದಿಯ ರೊಪ್ಪ” ದೊಳಗಿನಿಂದಲೂ ಕೆಲಸಮಾಡುವ ಸಾಮರ್ಥ್ಯ ಹೊಂದಿರಬೇಕಿದ್ದಿತು⁵. ಈ ಪ್ರಶ್ನೆಗೆ ಸಂಬಂಧಿಸಿ ಒಂದು ಪಾರ್ಟಿಯಾಗಿ ಬೋಲ್ಷೆವಿಕರು ತಳೆದ ನಿಲುವು ತುಂಬ ಸರಿಯಾಗಿದ್ದಿತೆಂದು ಇತಿಹಾಸ ಸಾಧಿಸಿ ತೋರಿದೆ.

ಈಗಿನ ಪ್ರಶ್ನೆ ಬಲಾತ್ಕಾರದಿಂದಾಗಿ ರಾಜಿ ಮಾಡಿಕೊಳ್ಳುವುದಲ್ಲ ಆದರೆ ಸ್ವಯ ಮೇಚ್ಛೆಯಿಂದ ರಾಜಿ ಮಾಡಿಕೊಳ್ಳುವುದಾಗಿದೆ.

ಬೇರೆ ಯಾವುದೇ ರಾಜಕೀಯ ಪಾರ್ಟಿಯಂತೆ ನಮ್ಮ ಪಾರ್ಟಿಯೂ ತಾನೇ ರಾಜಕೀಯ ಪ್ರಾಬಲ್ಯ ಪಡೆದುಕೊಳ್ಳಲು ಹವಣಿಸುತ್ತಿದೆ. ನಮ್ಮ ಗುರಿ ಶ್ರಮಜೀವಿ ವರ್ಗ ಸರ್ವಾಧಿಕಾರ ಸ್ಥಾಪಿಸುವುದು. ಈ ಬೇಡಿಕೆ ಈ ನಿರ್ದಿಷ್ಟ ಕ್ರಾಂತಿಯ ಹಿತ ದೃಷ್ಟಿಯಿಂದ ಸರಿಯಾದುದು ಹಾಗೂ ಅನಿವಾರ್ಯವಾದುದು ಎಂದು ಕ್ರಾಂತಿಯ ಈ ಆರು ತಿಂಗಳುಗಳು ತುಂಬ ಸ್ಪಷ್ಟವಾಗಿ, ಪ್ರಬಲವಾಗಿ ಹಾಗೂ ಮನವೊಪ್ಪುವಂತೆ ಸಾಧಿಸಿವೆ. ಏಕೆಂದರೆ, ಶ್ರಮಜೀವಿ ವರ್ಗ ಸರ್ವಾಧಿಕಾರ ಸ್ಥಾಪಿಸದೆ ಹೋದರೆ ಜನ ಎಂದೂ ಪ್ರಜಾಸತ್ತಾತ್ಮಕ ಶಾಂತಿಯನ್ನಾಗಲೀ, ರೈತರು ಭೂಮಿಯನ್ನಾಗಲೀ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನಾಗಲೀ (ಸಂಪೂರ್ಣವಾಗಿ ಪ್ರಜಾಸತ್ತಾತ್ಮಕ ವಾದ ಸ್ವಾತಂತ್ರ್ಯವನ್ನಾಗಲೀ) ಪಡೆದುಕೊಳ್ಳುವುದಿಲ್ಲ. ನಮ್ಮ ಕ್ರಾಂತಿಯ ಈ ಆರು ತಿಂಗಳ ಕಾಲದಲ್ಲಿ ಜರುಗಿರುವ ಘಟನೆಗಳ ಗತಿಯು, ವರ್ಗಗಳೂ ಪಾರ್ಟಿಗಳೂ ನಡೆಸುತ್ತಿರುವ ಹೋರಾಟವು, ಏಪ್ರಿಲ್ 20-21, ಜೂನ್ 9-10 ಹಾಗೂ 18-19, ಜುಲೈ 3-5 ಮತ್ತು ಆಗಸ್ಟ್ 27-31ರ ಮುಗ್ಗಟ್ಟುಗಳು ಬೆಳೆದ ರೀತಿ,⁶ ಇದನ್ನೇ ತೋರಿಸಿಕೊಟ್ಟಿವೆ, ಇದನ್ನೇ ಸಾಧಿಸಿವೆ.

ರಷ್ಯನ್ ಕ್ರಾಂತಿಯು ಎಂತಹ ಹಠಾತ್ತಾದ ಹಾಗೂ ಅನನ್ಯವಾದ ತಿರುವನ್ನು ಪಡೆಯುತ್ತಿದೆಯೆಂದರೆ ಒಂದು ಪಾರ್ಟಿಯಾಗಿ ನಾವು ಸ್ವಯಮೇಚ್ಛೆಯಿಂದ ರಾಜಿ ಮಾಡಿಕೊಳ್ಳುವ ಸಲಹೆಯನ್ನು ಮುಂದಿಡಬಹುದಾಗಿದೆ. ನಿಜ, ನಾವು ಈ ರಾಜಿ ಸಲಹೆಯನ್ನು ನೇರವಾಗಿಯೇ ನಮ್ಮ ಮುಖ್ಯ ವರ್ಗ ಶತ್ರುವಾದ ಬೂರ್ಷ್ವಾಸೀಗೆ ನೀಡಬೇಕಾಗಿಲ್ಲ, ಆದರೆ ನಮಗೆ ಅತ್ಯಂತ ಸನಿಹವಾದ ಶತ್ರುಗಳಿಗೆ - “ಆಡಳಿತದ

ಲ್ಲಿರುವ" ಪೆಟಿ ಬೂರ್ಷ್ವಾ ಪ್ರಜಾಸತ್ತಾತ್ಮಕ ಪಾರ್ಟಿಗಳಿಗೆ, ಸಮಾಜವಾದಿ ಕ್ರಾಂತಿ ಕಾರಿಗಳಿಗೆ ಹಾಗೂ ಮೆನ್ಷೆವಿಕರಿಗೆ - ನೀಡಬಹುದಾಗಿದೆ.

ನಾವು ಈ ಪಾರ್ಟಿಗಳಿಗೆ ರಾಜಿ ಸಲಹೆಯನ್ನು ಒಂದು ಅಪವಾದವಾಗಷ್ಟೆ, ನಿರ್ದಿಷ್ಟ ಪರಿಸ್ಥಿತಿಯ ಕಾರಣದಿಂದಾಗಿಯಷ್ಟೆ, ನೀಡಬಹುದು. ಈ ಪರಿಸ್ಥಿತಿಯೂ ಸ್ಪಷ್ಟವಾಗಿಯೇ ಅತ್ಯಲ್ಪ ಕಾಲವಷ್ಟೆ ಇರಲಿರುವುದು. ಹಾಗಾಗಿ ನಾವು ಈ ರಾಜಿ ಸಲಹೆಯನ್ನು ನೀಡಬೇಕೆಂದೇ ನನಗನಿಸುತ್ತದೆ.

ನಾವು ಮಾಡಿಕೊಳ್ಳುತ್ತಿರುವ ರಾಜಿ ಎಂದರೆ, ಎಲ್ಲ ಅಧಿಕಾರವೂ ಸೋವಿಯತ್ ಗಳಿಗೆ ನೀಡಲ್ಪಡಬೇಕು ಮತ್ತು ಸೋವಿಯತ್‌ಗಳಿಗೆ ಜವಾಬ್ದಾರಿಯುತವಾದ, ಸಮಾಜವಾದಿ ಕ್ರಾಂತಿಕಾರಿಗಳ ಹಾಗೂ ಮೆನ್ಷೆವಿಕರ ಸರ್ಕಾರ ಸ್ಥಾಪಿಸಲ್ಪಡಬೇಕು, ಎಂಬ ನಮ್ಮ ಜುಲೈ ಮುನ್ನಿನ ಬೇಡಿಕೆಗೆ ಹಿಂದಿರುಗುವುದೇ ಆಗಿದೆ.

ಈಗ, ಮತ್ತೆ ಈಗಷ್ಟೆ, ಬಹುಶಃ ಈ ಕೆಲವು ದಿನಗಳಲ್ಲಷ್ಟೆ ಅಥವಾ ಒಂದು ಇಲ್ಲವೇ ಎರಡು ವಾರಗಳಲ್ಲಷ್ಟೆ, ಅಂತಹ ಸರ್ಕಾರವನ್ನು ಸಂಪೂರ್ಣವಾಗಿ ಶಾಂತಿ ಯುತವಾದ ರೀತಿಯಲ್ಲೇ ಸ್ಥಾಪಿಸುವುದು ಮತ್ತು ದೃಢಗೊಳಿಸುವುದು ಸಾಧ್ಯವಿದೆ. ಈ ಸರ್ಕಾರವು ಬಹುಮಟ್ಟಿಗೆ ಇಡೀ ರಷ್ಯನ್ ಕ್ರಾಂತಿಯನ್ನು ಶಾಂತಿಯುತವಾಗಿ ಮುಂದೂಯ್ಯಲು ಮತ್ತು ಜಗತ್ತು ಭಾರಿ ದಾಪುಗಾಲು ಹಾಕಿಕೊಂಡು ಶಾಂತಿ ಹಾಗೂ ಸಮಾಜವಾದದ ವಿಜಯದತ್ತ ಚಲಿಸಿಕೊಂಡು ಹೋಗುವುದಕ್ಕೆ ಅತ್ಯುತ್ತಮ ಅವಕಾಶ ಗಳನ್ನು ಒದಗಿಸಿಕೊಡಲು ಸಮರ್ಥವಾಗಬಹುದು.

ನನ್ನ ಅಭಿಪ್ರಾಯದಲ್ಲಿ, ವಿಶ್ವ ಕ್ರಾಂತಿಯ ಕ್ರಾಂತಿಕಾರಿ ವಿಧಾನಗಳ ಬೆಂಬಲಿಗ ರಾದ ಬೋಲ್ಷೆವಿಕರು ಈ ರಾಜಿ ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳಬಹುದು, ಒಪ್ಪಿ ಕೊಳ್ಳಬೇಕು. ಕ್ರಾಂತಿಯ ಶಾಂತಿಯುತ ಬೆಳವಣಿಗೆಯ ಸಲುವಾಗಿಯಷ್ಟೆ ಇದಕ್ಕೆ ಒಪ್ಪಿಕೊಳ್ಳಬೇಕು. ಇಂತಹ ಅವಕಾಶ ಲಭಿಸುವುದು ಇತಿಹಾಸದಲ್ಲಿ ತುಂಬ ಅಪ ರೂಪ. ಇದು ತುಂಬ ಅಮೂಲ್ಯವಾದುದು. ಇಂತಹ ಅವಕಾಶ ಆಗೊಮ್ಮೆ ಈಗೊಮ್ಮೆಯಷ್ಟೆ ಲಭಿಸುತ್ತದೆ.

ನಾವು ಮಾಡಿಕೊಳ್ಳಬೇಕಾದ ರಾಜಿಯ ಸಾರಾಂಶ ಹೀಗಿರುತ್ತದೆ: ಸರ್ಕಾರದಲ್ಲಿ ಭಾಗವಹಿಸುವ ಹಕ್ಕು ತಮಗೆ ಸಲ್ಲಬೇಕು ಎಂದು ಯಾವುದೇ ಹಕ್ಕು ಸಾಧಿಸದೆಯೇ ಬೋಲ್ಷೆವಿಕರು (ಹಾಗೆ ಭಾಗವಹಿಸುವುದು ಅಂತರರಾಷ್ಟ್ರೀಯತಾವಾದಿಗಳಿಗೆ ಅಸಾ ಧ್ಯವೇ ಸರಿ; ಶ್ರಮಜೀವಿಗಳ ಹಾಗೂ ಬಡ ರೈತರ ಸರ್ವಾಧಿಕಾರ ಸ್ಥಾಪಿತವಾದಾ ಗಲಷ್ಟೆ ಅದು ಸಾಧ್ಯ) ಅಧಿಕಾರ ತಕ್ಷಣವೇ ಶ್ರಮಜೀವಿಗಳಿಗೂ ಬಡ ರೈತರಿಗೂ ವರ್ಗಾಯಿಸಲ್ಪಡಬೇಕೆಂದು ಆಗ್ರಹಿಸದೆ ಇರಬೇಕು ಮತ್ತು ಈ ಬೇಡಿಕೆಯ ಸಾಧನೆ ಗಾಗಿ ಹೋರಾಟದ ಕ್ರಾಂತಿಕಾರಿ ವಿಧಾನಗಳನ್ನು ಬಳಸದೆ ಇರಬೇಕು. ನಾವು ಹಾಕಲಿ ರುವ ಷರತ್ತು ಸ್ವಯಂವೇದ್ಯ ಹಾಗೂ ಸಮಾಜವಾದಿ ಕ್ರಾಂತಿಕಾರಿಗಳಿಗೂ ಮೆನ್ಷೆ ವಿಕರಿಗೂ ಹೊಸತೇನಲ್ಲ. ಅದೆಂದರೆ, ಪ್ರಚಾರಕ್ಕೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು,

ಹೆಚ್ಚು ತಡವಿಲ್ಲದೆ ಅಥವಾ ಈಗ ಗೊತ್ತಾಗಿರುವುದಕ್ಕಿಂತ ಇನ್ನೂ ಮುಂಚಿನ ತೇದಿ ಯಂದೇ ಸಂವಿಧಾನ ಸಭೆಯನ್ನು ಕರೆಯಬೇಕು, ಎಂಬುದಾಗಿದೆ.

ಸರ್ಕಾರೀ ಪಕ್ಷದವರಾಗಿ ಮೆನ್ಸೆವಿಕರೂ ಸಮಾಜವಾದಿ ಕ್ರಾಂತಿಕಾರಿಗಳೂ ಅನಂತರ (ರಾಜಿ ಮಾಡಿಕೊಳ್ಳಲಾಗಿದೆ ಎಂದು ಭಾವಿಸಿಕೊಂಡಲ್ಲಿ) ಸೋವಿಯತ್‌ಗಳಿಗೆ ಸಂಪೂರ್ಣ ವಾಗಿಯೂ ಪ್ರತ್ಯೇಕವಾಗಿಯೂ ಜವಾಬ್ದಾರಿಯುತವಾಗಿರುವಂಥ ಸರ್ಕಾರವನ್ನು ರಚಿಸಲು ಒಪ್ಪುವರು. ಸೋವಿಯತ್‌ಗಳು ಎಲ್ಲ ಅಧಿಕಾರವನ್ನೂ, ಸ್ಥಳೀಯ ಅಧಿ ಕಾರವನ್ನೂ ಸಹ, ತಾವೇ ವಹಿಸಿಕೊಳ್ಳಲಿರುವುವು. ಇದು “ಹೊಸ” ಷರತ್ತುಗಳಿರು ವುದು. ಇದನ್ನು ಬಿಟ್ಟು ಬೋಲ್ಷೆವಿಕರು ಬೇರಾವ ಷರತ್ತುಗಳನ್ನೂ ಮುಂದಿಡುವು ದಿಲ್ಲ ಎಂದೇ ನಾನು ಭಾವಿಸುತ್ತೇನೆ. ಕ್ರಾಂತಿಯು ಶಾಂತಿಯುತವಾಗಿ ಮುಂದುವ ರಿಯಲಿರುವುದು ಮತ್ತು ನಿಜಕ್ಕೂ ಸಂಪೂರ್ಣವಾದ ಪ್ರಚಾರ ಸ್ವಾತಂತ್ರ್ಯ ಇರಲಿ ರುವುದರ ಫಲವಾಗಿಯೂ, ಸೋವಿಯತ್‌ಗಳ ರಚನೆಯಲ್ಲಿ (ಹೊಸ ಚುನಾವಣೆಗಳು) ಹಾಗೂ ಅವುಗಳ ಕಾರ್ಯನಿರ್ವಹಣೆಯಲ್ಲಿ ತಕ್ಷಣವೇ ಹೊಸ ಪ್ರಜಾಸತ್ತೆ ಸ್ಥಾಪನೆ ಯಾಗುವುದರ ಫಲವಾಗಿಯೂ ಸೋವಿಯತ್‌ಗಳಲ್ಲಿ ಪಾರ್ಟಿ ಕಲಹಗಳು ಶಾಂತಿ ಯುತವಾಗಿ ನಡೆಯಲಿರುವುವು, ಎಂಬುದರಲ್ಲಿ ವಿಶ್ವಾಸವಿರಿಸಿ ಅವರು ಹೊಸ ಷರತ್ತು ಗಳನ್ನು ಮುಂದಿಡುವುದಿಲ್ಲ.

ಬಹುಶಃ ಇದು ಈಗಾಗಲೇ ಅಸಾಧ್ಯವಾಗಿದೆಯೇ? ಬಹುಶಃ ಅಸಾಧ್ಯವಾಗಿರ ಬಹುದು. ಆದರೂ ನೂರರಲ್ಲಿ ಒಂದು ಪಾಲು ಅವಕಾಶವಿದ್ದರೂ, ಈ ಅವಕಾಶ ವನ್ನು ಕಾರ್ಯಗತಗೊಳಿಸುವ ಯತ್ನ ಇನ್ನೂ ಉಚಿತವೇ ಆಗಿರುತ್ತದೆ.

ಈ “ರಾಜಿ”ಯಿಂದ ಎರಡು “ಒಪ್ಪಂದ ಮಾಡಿಕೊಳ್ಳುವ” ಪಾರ್ಟಿಗಳೂ, ಅಂದರೆ, ಒಂದು ಕಡೆ ಬೋಲ್ಷೆವಿಕರು, ಮತ್ತೊಂದು ಕಡೆ ಸಮಾಜವಾದಿ ಕ್ರಾಂತಿ ಕಾರಿಗಳ ಹಾಗೂ ಮೆನ್ಸೆವಿಕರ ಬಣ, ಏನನ್ನು ಗಳಿಸಲಿರುವುವು? ಎರಡು ಪಕ್ಷಗಳೂ ಏನನ್ನೂ ಗಳಿಸದಿದ್ದಲ್ಲಿ ಆಗ ಈ ರಾಜಿಯನ್ನು ಅಸಾಧ್ಯವೆಂದು ಮನ್ನಿಸಬೇಕಾಗುತ್ತದೆ ಮತ್ತು ಬೇರೆ ಏನೂ ಹೇಳಲು ಇರುವುದಿಲ್ಲ. ಈಗ (“ಶಾಂತಿಯುತ”ವಾದ, ಮಂಪ ರಿನ ಕಾಲಗಳಲ್ಲಿ ಎರಡು ದಶಕಗಳಿಗೆ ಸಮನಾದಂಥ ಎರಡು ತಿಂಗಳುಗಳು - ಜುಲೈ ಹಾಗೂ ಆಗಸ್ಟ್‌ಗಳು - ಕಳೆದಿರುವ ಈಗ) ಈ ರಾಜಿ ಎಷ್ಟೇ ಕಷ್ಟವಾಗಿರಬಹುದಾ ದರೂ ಇದನ್ನು ಕಾರ್ಯಗತಗೊಳಿಸಲು ಸ್ವಲ್ಪವಾದರೂ ಅವಕಾಶವಿದೆಯೆಂದೇ ನನಗನಿ ಸುತ್ತದೆ. ಕಾಡೆಟ್ಟಿರೊ¹⁰ಂದಿಗೊಡಗೂಡಿ ಸರ್ಕಾರದಲ್ಲಿ ಭಾಗವಹಿಸುವುದಿಲ್ಲ ಎಂದು ಸಮಾಜವಾದಿ ಕ್ರಾಂತಿಕಾರಿಗಳೂ ಮೆನ್ಸೆವಿಕರೂ ನಿರ್ಧರಿಸಿರುವುದು ಈ ಅವಕಾಶವನ್ನು ಉಂಟುಮಾಡಿಕೊಟ್ಟಿದೆ.

ಬೋಲ್ಷೆವಿಕರು ತಮ್ಮ ಅಭಿಪ್ರಾಯಗಳನ್ನು ಸಾಕಷ್ಟು ಸ್ವತಂತ್ರವಾಗಿ ಪ್ರತಿ ಪಾದಿಸಲು ಮತ್ತು ನಿಜಕ್ಕೂ ಸಂಪೂರ್ಣವಾದ ಪ್ರಜಾಸತ್ತೆಯ ಕೆಳಗೆ ಸೋವಿಯತ್ ಗಳಲ್ಲಿ ಪ್ರಭಾವ ಗಳಿಸಿಕೊಳ್ಳಲು ಯತ್ನಿಸುವ ಅವಕಾಶ ಪಡೆಯುವರು, ಈಗ “ಎಲ್ಲರೂ”

ಮಾತುಗಳಲ್ಲಿ ಬೋಲ್ಡ್‌ವಿಕರಿಗೆ ಈ ಸ್ವಾತಂತ್ರ್ಯ ಕೊಡಲು ಒಪ್ಪುತ್ತಿದ್ದಾರೆ. ಆದರೆ ವಾಸ್ತವವಾಗಿ, ಬೂರ್ಷ್ವಾ ಸರ್ಕಾರದ ಕೆಳಗೆ ಅಥವಾ ಬೂರ್ಷ್ವಾಸೀಯ ಭಾಗವಹಿಸುವ ಸರ್ಕಾರದ ಕೆಳಗೆ ಇಲ್ಲವೇ ವಾಸ್ತವವಾಗಿ ಸೋವಿಯತ್‌ಗಳ ಸರ್ಕಾರವಲ್ಲದೆ ಬೇರೆ ಯಾವುದೇ ಸರ್ಕಾರದ ಕೆಳಗೆ ಈ ಸ್ವಾತಂತ್ರ್ಯ ಅಸಾಧ್ಯ. ಸೋವಿಯತ್ ಸರ್ಕಾರದ ಕೆಳಗೆ ಅಂಥ ಸ್ವಾತಂತ್ರ್ಯ ಸಾಧ್ಯವಾಗುವುದು (ಅದು ಖಚಿತ ಎಂದೇನೂ ನಾವು ಹೇಳುವುದಿಲ್ಲ, ಆದರೂ ಅದು ಸಾಧ್ಯ). ಇಂಥ ಕಷ್ಟ ಸಮಯದಲ್ಲಿ ಇಂಥ ಸಾಧ್ಯತೆಯ ಸಲುವಾಗಿ, ಪ್ರಸ್ತುತದಲ್ಲಿ ಸೋವಿಯತ್‌ಗಳಲ್ಲಿ ಬಹುಮತದಲ್ಲಿರುವವರೊಂದಿಗೆ ರಾಜಿ ಮಾಡಿಕೊಳ್ಳುವುದು ಉಚಿತವಾಗುವುದು. ನಿಜವಾದ ಪ್ರಜಾಪ್ರಭುತ್ವದ ಕೆಳಗೆ ನಾವು ಹೆದರುವಂತಹುದು ಏನೂ ಇಲ್ಲ, ಏಕೆಂದರೆ ವಾಸ್ತವತೆಯು ನಮ್ಮ ಕಡೆಗಿದೆ. ನಮಗೆ ವೈರಿಯವಾಗಿರುವ ಸಮಾಜವಾದಿ ಕ್ರಾಂತಿಕಾರಿಗಳ ಹಾಗೂ ಮೆನ್ಷವಿಕರ ಪಾರ್ಟಿಗಳ ಒಳಗೆ ಬೆಳೆಯುತ್ತಿರುವ ಪ್ರವೃತ್ತಿಗಳ ಗತಿಯೂ ನಾವೇ ಸರಿ ಎಂದು ಸಾಧಿಸಿ ತೋರುತ್ತಿದೆ.

ಈ ರಾಜಿಯಿಂದ ಸಮಾಜವಾದಿ ಕ್ರಾಂತಿಕಾರಿಗಳಿಗೂ ಮೆನ್ಷವಿಕರಿಗೂ ಅನುಕೂಲವುಂಟು. ಅವರು ತಮ್ಮ ಬಣದ ಕಾರ್ಯಕ್ರಮವನ್ನು ಸ್ಪಷ್ಟವಾಗಿಯೇ ಅತ್ಯಂತ ಬಹುಮತೀಯರಾದ ಜನರ ಬೆಂಬಲದೊಂದಿಗೆ ಕಾರ್ಯಗತಗೊಳಿಸಲು ಎಲ್ಲ ಅವಕಾಶಗಳನ್ನೂ ಕೂಡಲೇ ಪಡೆಯಲಿರುವರು. ಅಲ್ಲದೆ ಅವರು ಸೋವಿಯತ್‌ಗಳಲ್ಲಿ ತಮ್ಮ ಬಹುಮತವನ್ನು “ಶಾಂತಿಯುತ”ವಾಗಿ ಬಳಸಿಕೊಳ್ಳುವ ಅವಕಾಶ ಪಡೆಯಲಿರುವರು.

ನಿಜ, ಈ ಬಣವು ಅದು ಒಂದು ಬಣ ಎಂಬ ಕಾರಣದಿಂದಾಗಿಯೂ, ಪೆಟಿ ಬೂರ್ಷ್ವಾ ಪ್ರಜಾಸತ್ತೆಯು ಯಾವತ್ತೂ ಬೂರ್ಷ್ವಾಸೀಗಿಂತಲೂ ಮತ್ತು ಶ್ರಮಜೀವಿ ವರ್ಗಕ್ಕಿಂತಲೂ ಕಮ್ಮಿ ಸಜಾತೀಯತೆಯಿಂದ ಕೂಡಿರುತ್ತದೆ ಎಂಬ ಕಾರಣದಿಂದಾಗಿಯೂ, ವಿಜಾತೀಯವಾದುದಾಗಿರುತ್ತದೆ. ಅದರೊಳಗಿನಿಂದ ಬಹುಶಃ ಎರಡು ಧ್ವನಿಗಳು ಕೇಳಿಬರಬಹುದು.

ಒಂದು ಧ್ವನಿ ಹೇಳುವುದು: -ನಾವು ಬೋಲ್ಡ್‌ವಿಕರೂ ಕ್ರಾಂತಿಕಾರಿ ಶ್ರಮಜೀವಿ ವರ್ಗವೂ ಹಿಡಿಯುವ ಮಾರ್ಗವನ್ನೇ ಹಿಡಿದು ಹೋಗಲಾರೆವು. ಶ್ರಮಜೀವಿ ವರ್ಗವು ಏನೇ ಆಗಲಿ ಮಿತಿಮೀರಿದ ಕೇಳಿಕೆಗಳನ್ನು ಮುಂದಿಡುತ್ತದೆ. ಅದು ಉದ್ರೇಕದ ಭಾಷಣಗಳ ಮೂಲಕ ಬಡ ರೈತರನ್ನು ತನ್ನ ಕಡೆಗೆ ಸೆಳೆದುಕೊಳ್ಳುವುದು. ಅದು ಶಾಂತಿ ಸ್ಥಾಪನೆಯಾಗಬೇಕೆಂದು ಆಗ್ರಹಿಸುವುದು ಮತ್ತು ನಮ್ಮ ಮಿತ್ರಕೂಟದಿಂದ ನಾವು ಬೇರ್ಪಡೆಯಾಗಬೇಕು ಎಂದು ಆಗ್ರಹಿಸುವುದು. ಇದು ಅಸಾಧ್ಯ. ನಾವು ಬೂರ್ಷ್ವಾಸೀಯೊಂದಿಗಿರುವುದೇ ಹೆಚ್ಚು ಉತ್ತಮ ಹಾಗೂ ಹೆಚ್ಚು ಸುರಕ್ಷಿತ. ಎಷ್ಟೇ ಆಗಲಿ ನಾವು ಬೂರ್ಷ್ವಾಸೀಯೊಂದಿಗೆ ವಿಚ್ಛೇದಿತರಾಗಿಲ್ಲ. ತಾತ್ಕಾಲಿಕವಾಗಿ ಜಗಳ ಆಡಿದ್ದೇವಷ್ಟೆ. ಅದೂ ಕೊರ್ನಿಲೊವ್ ಘಟನೆಗೆ ಸಂಬಂಧಿಸಿ ಜಗಳವಾಡಿದೆವು, ಆದರೆ

ಸರಿಪಡಿಸಿಕೊಳ್ಳುವೆವು. ಅಷ್ಟೇ ಅಲ್ಲ, ಬೋಲ್ಡ್‌ವಿಕರು ನಮಗೆ ಏನನ್ನೂ “ಬಿಟ್ಟು ಕೊಡುತ್ತಿಲ್ಲ.” ಬಂಡಾಯ ಏಳುವ ಅವರ ಯತ್ನಗಳು 1871ರ ಕಮ್ಯೂನ್¹¹ ನಂತೆಯೇ ಪರಾಭವಗೊಳ್ಳುವುದು ಖಂಡಿತ.

ಮತ್ತೊಂದು ಧ್ವನಿ ಹೇಳುವುದು: ಕಮ್ಯೂನ್‌ಗೆ ಉಲ್ಲೇಖ ತುಂಬ ಮೇಲು ಮೇಲಿನದು. ಅದು ಮೂರ್ಖತನದ್ದೂ ಹೌದು. ಏಕೆಂದರೆ, ಮೊದಲನೆಯದಾಗಿ, ಬೋಲ್ಡ್‌ವಿಕರು 1871ರಿಂದೀಚೆಗೆ ಸ್ವಲ್ಪ ಕಲಿತಿದ್ದಾರೆ. ಅವರು ಬ್ಯಾಂಕುಗಳನ್ನು ವಶಪಡಿಸಿಕೊಳ್ಳದೆ ಇರುವುದಿಲ್ಲ, ವೆಸ್ಟ್‌ಮಿನ್ಸ್ಟರ್¹² ಮೇಲೆ ಎರಗಿ ಹೋಗಲು ನಿರಾಕರಿಸುವುದಿಲ್ಲ. ಅಂಥ ಪರಿಸ್ಥಿತಿಗಳಲ್ಲಿ ಕಮ್ಯೂನ್ ಸಹ ವಿಜಯಗೊಳ್ಳಬಹುದಿದ್ದಿತು. ಅಷ್ಟೇ ಅಲ್ಲ, ಬೋಲ್ಡ್‌ವಿಕರು ಅಧಿಕಾರಕ್ಕೆ ಬಂದರೆ ಏನನ್ನೂ ಕೊಡಬಲ್ಲರೋ ಅದನ್ನು, ಅಂದರೆ ರೈತರಿಗೆ ಭೂಮಿ, ತಕ್ಷಣದ ಶಾಂತಿ, ಉತ್ಪಾದನೆಯ ಮೇಲೆ ನಿಜವಾದ ನಿಯಂತ್ರಣ, ಉಕ್ರೈನಿಯನ್ನರು, ಫಿನ್ನರು ಇತ್ಯಾದಿ ಜನರೊಂದಿಗೆ ಪ್ರಾಮಾಣಿಕ ಶಾಂತಿ, ಇವುಗಳನ್ನು ಕಮ್ಯೂನ್ ತಕ್ಷಣವೇ ಜನರಿಗೆ ಕೊಡಲಾರದಾಗಿದ್ದಿತು. ಇದ್ದದ್ದಿದ್ದಂತೆ ಹೇಳುವುದಾದರೆ, ಕಮ್ಯೂನ್ ಹೊಂದಿದ್ದುದಕ್ಕಿಂತ ಹತ್ತು ಪಟ್ಟು ಹೆಚ್ಚು “ತುರುಪೆಲೆ”ಗಳನ್ನು ಬೋಲ್ಡ್‌ವಿಕರು ತಮ್ಮ ಕೈಯಲ್ಲಿ ಹೊಂದಿದ್ದಾರೆ. ಎರಡನೆಯದಾಗಿ, ಕಮ್ಯೂನ್ ಎಷ್ಟೇ ಆಗಲಿ ಪ್ರಯಾಸಪೂರ್ಣವಾದ ಅಂತರ್ಯುದ್ಧದ ಅರ್ಥ ನೀಡುತ್ತದೆ. ಅದು ದೀರ್ಘ ಕಾಲದವರೆಗೆ ಶಾಂತಿಯುತ ಸಾಂಸ್ಕೃತಿಕ ಬೆಳವಣಿಗೆಗೆ ತಡೆಯಾಗಿರುತ್ತದೆ, ನಾನಾ ರೀತಿಯ ಮಾರ್ಕ್-ಮಾಹೋನ್‌ಗಳಿಗೂ ಕೊರ್ನಿಲೊವ್‌ಗಳಿಗೂ ಹೆಚ್ಚು ಸುಲಭವಾಗಿ ಕಾರ್ಯ ಜರುಗಿಸಲು ಮತ್ತು ಸಂಚು ಮಾಡಲು ಅವಕಾಶ ಒದಗಿಸಿಕೊಡುತ್ತದೆ. ಅಂಥ ಕಾರ್ಯಾಚರಣೆಗಳು ನಮ್ಮ ಇಡೀ ಬೂರ್ಷ್ವಾ ಸಮಾಜಕ್ಕೆ ಗಂಡಾಂತರಕಾರಿ. ಹಾಗಾಗಿ ಕಮ್ಯೂನ್‌ನ ಮಾರ್ಗ ಹಿಡಿದು ಅಪಾಯ ಕೊಳಗಾಗುವುದು ಸೂಕ್ತವೇ?

ಈಗ ನಾವು ಅಧಿಕಾರವನ್ನು ನಮ್ಮ ಕೈಗಳಿಗೆ ತೆಗೆದುಕೊಳ್ಳದೆ ಹೋದಲ್ಲಿ ಮತ್ತು ಪರಿಸ್ಥಿತಿ ಮೇ 6 ಹಾಗೂ ಆಗಸ್ಟ್ 31ರ ನಡುವೆ ಇದ್ದಷ್ಟೇ ಗುರುತರವಾಗಿ ಉಳಿದಲ್ಲಿ, ರಷ್ಯದಲ್ಲಿ ಕಮ್ಯೂನ್ ಅನಿವಾರ್ಯವಾಗುತ್ತದೆ. ಪ್ರತಿಯೊಬ್ಬ ಕ್ರಾಂತಿಕಾರಿ ಕಾರ್ಮಿಕನೂ ಸೈನಿಕನೂ ಅನಿವಾರ್ಯವಾಗಿಯೇ ಕಮ್ಯೂನ್‌ನ ಬಗೆಗೆ ಯೋಚಿಸುವನು ಹಾಗೂ ಅದರಲ್ಲಿ ನಂಬಿಕೆ ಇರಿಸುವನು. ಅವನು ಅದನ್ನು ಉಂಟಾಗುವಂತೆ ಮಾಡಲು ಅನಿವಾರ್ಯವಾಗಿಯೇ ಯತ್ನಿಸುತ್ತಾನೆ. ಅವನು ವಾದ ಮಾಡುತ್ತಾನೆ: “ಜನ ನಾಶವಾಗುತ್ತಿದ್ದಾರೆ. ಯುದ್ಧ, ಕ್ಷಾಮ ಹಾಗೂ ವಿನಾಶಗಳು ಹರಡುತ್ತಿವೆ. ಕಮ್ಯೂನ್ ಅಷ್ಟೇ ನಮ್ಮನ್ನು ರಕ್ಷಿಸಬಲ್ಲದು. ಆದ್ದರಿಂದ ನಾವೆಲ್ಲ ನಾಶವಾಗೋಣ, ನಾವು ಸಾಯೋಣ, ಆದರೆ ಕಮ್ಯೂನ್‌ಅನ್ನು ಸ್ಥಾಪಿಸೋಣ.” ಇಂಥ ಯೋಚನೆಗಳು ಕಾರ್ಮಿಕರ ಮನಸ್ಸಿನಲ್ಲಿ ಬರುವುದು ಅನಿವಾರ್ಯ. ಕಮ್ಯೂನ್‌ಅನ್ನು ಜಜ್ಜಬಡಿಯುವುದು ಈಗ 1871ರಲ್ಲಿ ಇದ್ದಷ್ಟು ಸುಲಭವೇನಲ್ಲ. ರಷ್ಯನ್ ಕಮ್ಯೂನ್‌ಗೆ

ಜಗತ್ತಿನಾದ್ಯಂತ ಮಿತ್ರರಿರಲಿರುವರು. ಅವರು 1871ರಲ್ಲಿ ಕಮ್ಯೂನ್ ಹೊಂದಿದ್ದ ಮಿತ್ರರಿಗಿಂತ ನೂರು ಪಟ್ಟು ಹೆಚ್ಚು ಶಕ್ತಿವಂತರಾಗಿ ಇರಲಿರುವರು.... ನಾವು ಕಮ್ಯೂನ್‌ನ ಮಾರ್ಗ ಹಿಡಿದು ಅಪಾಯಕ್ಕೊಳಗಾಗುವುದು ವಿವೇಕವಾದುದೇ? ಬೋಲ್ಷೆವಿಕರು ತಮ್ಮ ರಾಜಿಯ ಮೂಲಕ ನಮಗೆ ವಾಸ್ತವವಾಗಿ ಏನನ್ನೂ ಬಿಟ್ಟು ಕೊಡುವುದಿಲ್ಲ ಎಂಬ ವಿಚಾರವನ್ನೂ ನಾನು ಒಪ್ಪಲಾರೆ. ಏಕೆಂದರೆ, ನಾಗರಿಕ ದೇಶಗಳಲ್ಲೆಲ್ಲ ನಾಗರಿಕ ಸಚಿವರು ಯುದ್ಧ ಕಾಲದಲ್ಲಿ ಶ್ರಮಜೀವಿ ವರ್ಗದೊಂದಿಗೆ ಮಾಡಿ ಕೊಂಡ ಪ್ರತಿಯೊಂದು ಒಪ್ಪಂದವನ್ನೂ ಅದು ಎಷ್ಟೇ ಪುಟ್ಟದಾಗಿರಲಿ, ತುಂಬ ಅಮೂಲ್ಯವಾದುದನ್ನಾಗಿ ಪರಿಗಣಿಸುತ್ತಾರೆ. ಅವರು ಅದಕ್ಕೆ ತುಂಬ ತುಂಬ ಬೆಲೆ ಕಟ್ಟುತ್ತಾರೆ. ಅವರೂ ಕ್ರಿಯಾಶೀಲ ಜನರಾಗಿರುತ್ತಾರೆ, ನಿಜವಾದ ಸಚಿವರಾಗಿರುತ್ತಾರೆ. ಬೋಲ್ಷೆವಿಕರು ದಬ್ಬಾಳಿಕೆಗೆ ಒಳಗಾಗಿದ್ದಾಗ್ಯೂ, ಅವರ ಪತ್ರಿಕೆಗಳು ದುರ್ಬಲವಾಗಿ ದ್ದಾಗ್ಯೂ, ಶೀಘ್ರವಾಗಿ ಹೆಚ್ಚು ಶಕ್ತಿಯುತರಾಗುತ್ತಿದ್ದಾರೆ.... ನಾವು ಕಮ್ಯೂನ್‌ನ ಮಾರ್ಗ ಹಿಡಿದು ಅಪಾಯಕ್ಕೊಳಗಾಗುವುದು ವಿವೇಕವಾದುದೇ?

ನಮ್ಮ ಬಳಿ ಸುರಕ್ಷಿತವಾದ ಬಹುಮತ ಇದೆ. ಬಡ ರೈತರು ಇನ್ನೂ ಸ್ವಲ್ಪ ಕಾಲ ಎಚ್ಚರಗೊಳ್ಳುವುದಿಲ್ಲ. ನಮ್ಮ ಜೀವಮಾನ ಕಾಲವಂತೂ ನಾವು ಸುರಕ್ಷಿತ. ರೈತ ದೇಶವೊಂದರಲ್ಲಿ ಬಹುಮತೀಯ ಜನರು ತೀವ್ರಗಾಮಿಗಳನ್ನು ಅನುಸರಿಸಿ ಹೋಗುತ್ತಾರೆ, ಎಂದಂತೂ ನಾನು ನಂಬುವುದಿಲ್ಲ. ನಿಜಕ್ಕೂ ಪ್ರಜಾಸತ್ತಾತ್ಮಕವಾದ ಗಣತಂತ್ರದಲ್ಲಿ ಸ್ವಯಂಸ್ಪಷ್ಟ ಬಹುಮತದ ವಿರುದ್ಧ ಯಾವುದೇ ರೀತಿಯ ಬಂಡಾಯ ಅಸಾಧ್ಯ. ಹೀಗೆ ಹೇಳುತ್ತದೆ ದ್ವಿತೀಯ ಧ್ವನಿ.

ಮಾರ್ತೊವ್ ಅಥವಾ ಸ್ಪಿರಿದೋನೊವರ ಬೆಂಬಲಿಗರ ಮಧ್ಯದಿಂದ ಮೂರನೆಯ ಧ್ವನಿಯೊಂದೂ ಕೇಳಿಬರಬಹುದು. ಅದು ಹೀಗೆ ಹೇಳಬಹುದು: ನನಗೆ ಕೋಪ ಬಂದಿದೆ, “ಸಂಗಾತಿಗಳೇ.” ನೀವಿಬ್ಬರೂ ಕಮ್ಯೂನ್‌ನ ಬಗೆಗೆ ಮತ್ತು ಅದರ ಸಂಭವನೀಯತೆಯ ಬಗೆಗೆ ಮಾತನಾಡುತ್ತ ಹಿಂದು ಮುಂದು ನೋಡದೆ ಅದರ ವಿರೋಧಿಗಳ ಪರ ವಹಿಸುತ್ತೀರ. ಒಂದಲ್ಲ ಒಂದು ರೀತಿಯಲ್ಲಿ ನೀವಿಬ್ಬರೂ ಕಮ್ಯೂನ್ ಅನ್ನು ಮಟ್ಟ ಹಾಕಿದವರ ಪಕ್ಷವನ್ನೇ ವಹಿಸುತ್ತೀರ. ನಾನೇನೋ ಕಮ್ಯೂನ್‌ನ ಪರವಾಗಿ ಪ್ರಚಾರ ಮಾಡುವ ಕಾರ್ಯ ಕೈಗೊಳ್ಳುವುದಿಲ್ಲ. ಪ್ರತಿಯೊಬ್ಬ ಬೋಲ್ಷೆವಿಕನೂ ಮಾಡುವಂತೆ ನಾನೂ ಅದರ ದಳಗಳಲ್ಲೇ ಇದ್ದುಕೊಂಡು ಹೋರಾಡುವೆನೆಂದು ಮುನ್ನವೇ ಮಾತು ಕೊಡಲಾರೆ. ಆದರೆ ನನ್ನ ಯತ್ನಗಳಿಗೂ ಮೀರಿ ಕಮ್ಯೂನ್ ಪ್ರಾರಂಭ ಆಗುವುದೇ ಆದರೆ, ನಾನು ಅದರ ಬೆಂಬಲಿಗರಿಗೆ ಸಹಾಯ ಮಾಡುತ್ತೇನೆಂದೂ ಹೊರತು ಅದರ ವಿರೋಧಿಗಳಿಗಲ್ಲ ಎಂದು ನಾನು ಹೇಳಲೇಬೇಕು.

ಆ “ಬಣ”ದಲ್ಲಿ ಕೇಳಿಬರುವಂಥ ಧ್ವನಿಗಳ ಗೊಂದಲ ಭಾರಿಯಾದುದು, ಅನಿವಾರ್ಯವಾದುದು. ಪೆಟಿ ಬೂರ್ಷ್ವಾ ಡೆಮೋಕ್ರಾಟರ ಮಧ್ಯೆ ನಾನಾ ಛಾಯೆಗಳ ಅಭಿಪ್ರಾಯಗಳು – ಸರ್ಕಾರದಲ್ಲಿ ಪದವಿ ಪಡೆಯಲು ಸಂಪೂರ್ಣವಾಗಿ ಅರ್ಹನಾದಂಥ

ಸಂಪೂರ್ಣ ಬೂರ್ಷ್ವಾದಿಂದ ಹಿಡಿದು ಶ್ರಮಜೀವಿ ವರ್ಗ ನಿಲುವು ತಳೆಯಲು ಇನ್ನೂ ಸಂಪೂರ್ಣ ಸಾಮರ್ಥ್ಯ ಪಡೆದಿರದಿದ್ದಂಥ ಆರೆ ಭಿಕಾರಿಯವರೆಗೆ ನಾನಾ ಛಾಯೆಗಳ ಅಭಿಪ್ರಾಯಗಳು - ಪ್ರತಿನಿಧಿತವಾಗಿರುತ್ತವೆ. ಯಾವುದೇ ದತ್ತ ಘಳಿಗೆಯಲ್ಲಿ ಈ ಧ್ವನಿಗಳ ಗೊಂದಲ ಯಾವ ಪರಿಣಾಮ ಉಂಟುಮಾಡುವುದು ಎಂಬುದನ್ನು ಯಾರೂ ತಿಳಿಯರು.

* * *

ಈ ಮೇಲಿನ ಸಾಲುಗಳನ್ನು ಸೆಪ್ಟೆಂಬರ್ 1ನೇ ದಿನಾಂಕ ಶುಕ್ರವಾರ ಬರೆಯಲಾಯಿತು. ಆದರೆ ಮುಂಗಾಣಲಾಗದಿದ್ದಂಥ ಪರಿಸ್ಥಿತಿಗಳ ಕಾರಣದಿಂದಾಗಿ (ಕೇರೆನ್‌ಸ್ಕಿ ಆಡಳಿತದ ಕೆಳಗೆ, ಇತಿಹಾಸ ಹೇಳಲಿರುವಂತೆ, ಎಲ್ಲ ಬೋಲ್ಷೆವಿಕರಿಗೂ ತಮ್ಮ ನಿವಾಸ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲ) ಅವು ಅದೇ ದಿನ ಸಂಪಾದಕೀಯ ಕಚೇರಿಯನ್ನು ತಲುಪಲಿಲ್ಲ. ಶನಿವಾರದ ಹಾಗೂ ಇಂದಿನ (ಭಾನುವಾರದ) ಪತ್ರಿಕೆಗಳನ್ನು ಓದಿದನಂತರ ನಾನು ನನಗೇ ಹೇಳಿಕೊಳ್ಳುತ್ತೇನೆ: ಬಹುಶಃ ರಾಜಿಯ ಸಲಹೆ ನೀಡಲು ಈಗಾಗಲೇ ತುಂಬ ತಡವಾಗಿದೆಯೇನೋ. ಶಾಂತಿಯುತ ಬೆಳವಣಿಗೆಯು ಇನ್ನೂ ಸಾಧ್ಯವಿದ್ದಂಥ ಕೆಲವು ದಿನಗಳೂ ಸಹ ಬಹುಶಃ ಕಳೆದು ಹೋಗಿವೆಯೇನೋ. ಹೌದು, ಎಲ್ಲ ರೀತಿಯಲ್ಲೂ ಕಾಣುವ ಮಟ್ಟಿಗೆ ಆ ದಿನಗಳೆಲ್ಲ ಆಗಲೇ ಕಳೆದು ಹೋಗಿವೆ.¹³ ಕೇರೆನ್‌ಸ್ಕಿ ಒಂದಲ್ಲ ಒಂದು ರೀತಿಯಲ್ಲಿ ಸಮಾಜವಾದಿ ಕ್ರಾಂತಿಕಾರಿ ಪಾರ್ಟಿಯನ್ನೂ ಸಮಾಜವಾದಿ ಕ್ರಾಂತಿಕಾರಿಗಳನ್ನೇ ಬಿಟ್ಟುಕೊಡಲಿರುವನು ಮತ್ತು ಸಮಾಜವಾದಿ ಕ್ರಾಂತಿಕಾರಿಗಳು ಇಲ್ಲದೆಯೇ ಹಾಗೂ ಅವರ ನಿಷ್ಕ್ರಿಯೆಯ ಫಲವಾಗಿ ಬೂರ್ಷ್ವಾಸೀಯ ನೆರವಿನೊಂದಿಗೆ ತನ್ನ ನೆಲೆಯನ್ನು ಭದ್ರಗೊಳಿಸಿಕೊಳ್ಳಲಿರುವನು.... ಹೌದು, ಎಲ್ಲ ರೀತಿಯಲ್ಲೂ ಕಾಣುವ ಮಟ್ಟಿಗೆ, ಆಕಸ್ಮಾತ್ತಾಗಿ ಶಾಂತಿಯುತ ಬೆಳವಣಿಗೆಯ ಮಾರ್ಗ ಸಾಧ್ಯವಾಗಬಹುದಿದ್ದಂಥ ದಿನಗಳು ಆಗಲೇ ಕಳೆದು ಹೋಗಿವೆ. ಈಗ ಮಾಡಬಹುದಾದುದೆಲ್ಲ ಈ ಟಿಪ್ಪಣಿಗಳನ್ನು ಸಂಪಾದಕರಿಗೆ "ತಡವಾಗಿ ತೋರಿದ ಚಿಂತನೆಗಳು" ಎಂಬ ಶೀರ್ಷಿಕೆಯ ಕೆಳಗೆ ಮುದ್ರಿಸುವಂತೆ ಕೋರಿ ಕಳಿಸುವುದಾಗಿದೆ. ಬಹುಶಃ ತಡವಾಗಿ ತೋರಿದ ಚಿಂತನೆಗಳೂ ಕೆಲವು ವೇಳೆ ಸ್ವಾರಸ್ಯಕರವಾಗಿಯೇ ಇದ್ದಾವು.

ಸೆಪ್ಟೆಂಬರ್ 3, 1917

ಸೆಪ್ಟೆಂಬರ್ 1-3, 1917ರಲ್ಲಿ

ಬರೆಯಲಾದುದು

ಮಾರ್ಕ್ಸ್‌ವಾದ ಹಾಗೂ ಬಂಡಾಯ

ಆರ್‌ಎಸ್‌ಡಿಎಲ್‌ಪಿ(ಬೋಲ್ಷೆವಿಕ್)ಯ ಕೇಂದ್ರ ಸಮಿತಿಗೆ ಬರೆದ ಪತ್ರ

ಪ್ರಾಬಲ್ಯದಲ್ಲಿರುವ “ಸಮಾಜವಾದಿ” ಪಾರ್ಟಿಗಳು ಮಾರ್ಕ್ಸ್‌ವಾದವನ್ನು ವಿರೂಪ ಗೊಳಿಸುತ್ತಿರುವ ಅತ್ಯಂತ ಕುತ್ತಿತವಾದ ಹಾಗೂ ಬಹುಶಃ ಅತ್ಯಂತ ವ್ಯಾಪಕ ವಾದ ರೂಪಗಳಲ್ಲೊಂದೆಂದರೆ, ಬಂಡಾಯಕ್ಕಾಗಿ ಸಿದ್ಧತೆಯೂ ಒಟ್ಟಿನಲ್ಲಿ ಬಂಡಾಯ ವನ್ನು ಒಂದು ಕಲೆಯನ್ನಾಗಿ ಪರಿಗಣಿಸುವುದೂ “ಬ್ಲಾಂಕಿವಾದ”ವಾಗುತ್ತದೆ ಎಂಬ ಸಂದರ್ಭಸಾಧಕ ಸುಳ್ಳನ್ನು ಹರಡುತ್ತಿರುವುದು.

ಮಾರ್ಕ್ಸ್‌ವಾದವೂ ಬ್ಲಾಂಕಿವಾದವನ್ನು ಹಿಂಬಾಲಿಸಿಕೊಂಡು ಹೋಗುತ್ತದೆ ಎಂದು ಆರೋಪಿಸಿ ಸಂದರ್ಭಸಾಧಕವಾದದ ನಾಯಕ ಬೆರ್ನ್‌ಷ್ಟೈನ್ ಆಗಲೇ ಸಾಕಷ್ಟು ಕುಖ್ಯಾತಿ ಗಳಿಸಿಕೊಂಡಿದ್ದಾರೆ. ಮತ್ತೆ ನಮ್ಮ ಇಂದಿನ ಸಂದರ್ಭಸಾಧಕವಾದಿಗಳು ಬ್ಲಾಂಕಿವಾದದ ಬಗೆಗೆ ಅರಚುತ್ತ ಬೆರ್ನ್‌ಷ್ಟೈನ್‌ರ ಕಳಪೆ “ವಿಚಾರಗಳ”ನ್ನು ಎಷ್ಟು ಮಾತ್ರವೂ ಸುಧಾರಿಸುತ್ತಲೂ ಇಲ್ಲ ಅಥವಾ “ಸಿರಿವಂತ”ಗೊಳಿಸುತ್ತಲೂ ಇಲ್ಲ.

ಬಂಡಾಯವನ್ನು ಒಂದು ಕಲೆಯನ್ನಾಗಿ ಪರಿಗಣಿಸಿದುದಕ್ಕಾಗಿ ಮಾರ್ಕ್ಸ್‌ವಾದಿಗಳ ಮೇಲೆ ಬ್ಲಾಂಕಿವಾದದ ಆರೋಪ ಹೊರಿಸಲಾಗುತ್ತಿದೆ ! ಮಾರ್ಕ್ಸ್‌ರವರೇ ಬಂಡಾಯ ವನ್ನು ವಿಶಿಷ್ಟವಾಗಿ ಒಂದು ಕಲೆಯನ್ನಾಗಿ ಉಲ್ಲೇಖಿಸಿ ತಮ್ಮ ಅಭಿಪ್ರಾಯವನ್ನು ಅತ್ಯಂತ ನಿರ್ದಿಷ್ಟವಾದ, ನಿಷ್ಕೃಷ್ಟವಾದ, ಖಡಾಖಂಡಿತವಾದ ರೀತಿಯಲ್ಲಿ ವ್ಯಕ್ತಪಡಿಸಿ ದ್ದಾರೆ ಎಂಬುದನ್ನು ಯಾವೊಬ್ಬ ಮಾರ್ಕ್ಸ್‌ವಾದಿಯೂ ಅಲ್ಲಗಳೆಯದೆ ಇರುವಾಗ, ಮೇಲಿನಂತೆ ಆರೋಪ ಮಾಡಿದಲ್ಲಿ, ಅದಕ್ಕಿಂತ ಹೆಚ್ಚು ಕುತ್ತಿತವಾದ ಸತ್ಯದ ಅಪಚಾರ ಬೇರೊಂದು ಇರಲಿಕ್ಕೆ ಸಾಧ್ಯವೇ ? ಬಂಡಾಯವನ್ನು ಒಂದು ಕಲೆಯನ್ನಾಗಿ ಪರಿಗಣಿಸಬೇಕು, ಮೊದಲ ಯಶಸ್ಸನ್ನು ಗಳಿಸಿ ಅನಂತರ ಯಶಸ್ಸಿನಿಂದ ಯಶಸ್ಸಿಗೆ ಸಾಗಿ ಹೋಗಬೇಕು, ಶತ್ರುವಿನ ಶಿಬಿರದಲ್ಲಿನ ಗೊಂದಲದ ಪ್ರಯೋಜನ ಪಡೆದುಕೊಂಡು ಶತ್ರುವಿನ ವಿರುದ್ಧ ದಾಳಿಯನ್ನು ಎಂದಿಗೂ ನಿಲ್ಲಿಸಬಾರದು, ಎಂದು ಮುಂತಾಗಿ ಮಾರ್ಕ್ಸ್‌ರವರೇ ಸುಸ್ಪಷ್ಟವಾಗಿ ತಿಳಿಸಿದರು.

ಯಶಸ್ವಿಯಾಗಲು ಬಂಡಾಯ ಪಿತೂರಿಯ ಮೇಲೆ ಅವಲಂಬಿಸಿರಬಾರದು, ಒಂದು ಪಾರ್ಟಿಯ ಮೇಲೆ ಅವಲಂಬಿಸಿರಬಾರದು, ಆದರೆ ಮುಂದುವರಿದ ವರ್ಗದ ಮೇಲೆ ಅವಲಂಬಿಸಿರಬೇಕು. ಇದು ಮೊದಲನೆಯ ಅಂಶ. ಬಂಡಾಯವು ಜನರ

ಕ್ರಾಂತಿಕಾರಿ ಉತ್ಥಾನದ ಮೇಲೆ ಅವಲಂಬಿಸಿರಬೇಕು. ಇದು ಎರಡನೆಯ ಅಂಶ. ಬಂಡಾಯವು ಬೆಳೆಯುತ್ತಿರುವ ಕ್ರಾಂತಿಯ ಇತಿಹಾಸದಲ್ಲಿನ ಯಾವ ಸಂಧಿ ಕಾಲದ ಮೇಲೆ ಅವಲಂಬಿಸಿರಬೇಕೆಂದರೆ ಆಗ ಜನತೆಯ ಮುಂದುವರಿದ ದಳಗಳ ಚಟುವಟಿಕೆ ತುತ್ತತುದಿ ಮುಟ್ಟಿರಬೇಕು, ಶತ್ರುವಿನ ದಳಗಳಲ್ಲಿ ಮತ್ತು ಕ್ರಾಂತಿಯ ದುರ್ಬಲ ಆರಮನಸ್ಕ ಹಾಗೂ ಅಸ್ಥಿರ ಮನಸ್ಕ ಮಿತ್ರರ ದಳಗಳಲ್ಲಿ ತೊಯ್ದಾಟಗಳು ಅತ್ಯಂತ ಪ್ರಬಲವಾಗಿರಬೇಕು. ಇದು ಮೂರನೆಯ ಅಂಶ. ಬಂಡಾಯವನ್ನು ಎಚ್ಚಿಸುವ ಪ್ರಶ್ನೆಗೆ ಸಂಬಂಧಿಸಿ ಈ ಮೂರು ಉಪಾಧಿಗಳು ಮಾರ್ಕ್ಸವಾದವನ್ನು ಬ್ಲಾಂಕಿ ವಾದದಿಂದ ಪ್ರತ್ಯೇಕಿಸಿ ತೋರಿಸುತ್ತವೆ.

ಈ ಉಪಾಧಿಗಳೆಲ್ಲ ಅಸ್ತಿತ್ವದಲ್ಲಿದ್ದಾಗ ಬಂಡಾಯವನ್ನು ಒಂದು ಕಲೆಯನ್ನಾಗಿ ಪರಿಗಣಿಸಲು ನಿರಾಕರಿಸಿದಲ್ಲಿ ಅದು ಮಾರ್ಕ್ಸವಾದಕ್ಕೆ ದ್ರೋಹ ಬಗೆದಂತಾಗುತ್ತದೆ, ಕ್ರಾಂತಿಗೆ ದ್ರೋಹ ಬಗೆದಂತಾಗುತ್ತದೆ.

ನಾವು ವಾಸಿಸುತ್ತಿರುವ ನಿಷ್ಕೃಷ್ಟವಾಗಿ ಈ ಘಳಿಗೆಯನ್ನೇ, ಘಟನೆಗಳ ಇಡೀ ಗತಿ ಬಂಡಾಯವನ್ನು ವಸ್ತುನಿಷ್ಠವಾಗಿ ದಿನದ ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿಸಿರುವ ಘಳಿಗೆಯನ್ನಾಗಿ ಹಾಗೂ ಬಂಡಾಯವನ್ನು ಒಂದು ಕಲೆಯನ್ನಾಗಿ ಪರಿಗಣಿಸಬೇಕಾಗಿರುವ ಘಳಿಗೆಯನ್ನಾಗಿ, ಪಾರ್ಟಿಯು ಮನ್ನಿಸಬೇಕಾಗಿರುವುದು ಏಕೆ ಅನ್ನುವುದನ್ನು ಸಾಧಿಸತೋರಲು ಬಹುಶಃ ಹೋಲಿಕೆಯ ವಿಧಾನವನ್ನು ಬಳಸುವುದು, ಜುಲೈ 3-4ರ ಹಾಗೂ ಸೆಪ್ಟೆಂಬರ್‌ನ ದಿನಗಳ ನಡುವೆ ಹೋಲಿಕೆ ಮಾಡಿ ನೋಡುವುದು, ಅತ್ಯುತ್ತಮವಾದೀತು.

ಅಧಿಕಾರವನ್ನು ನಮ್ಮ ಕೈಗಳಿಗೇ ತೆಗೆದುಕೊಳ್ಳುವುದೇ ಸರಿಯಾದುದು, ಏಕೆಂದರೆ ಯಾವುದೇ ಪ್ರಸಂಗದಲ್ಲೂ ಶತ್ರುಗಳು ನಮ್ಮ ಮೇಲೆ ಬಂಡಾಯದ ಆರೋಪ ಹೊರಿಸಿ ನಮ್ಮನ್ನು ನಿಷ್ಕರುಣೆಯಿಂದ ಬಂಡಾಯಗಾರರನ್ನಾಗಿ ದಂಡಿಸುತ್ತಿದ್ದರು ಎಂದು ಜುಲೈ 3-4ರಂದು, ಸತ್ಯಕ್ಕೆ ಅಪಚಾರವೆಸಗದೆಯೇ, ವಾದ ಮಾಡುವುದು ಸಾಧ್ಯವಿದ್ದಿತು. ಆದರೆ ಆ ಕಾಲದಲ್ಲಿ ಈ ಕಾರಣಕ್ಕಾಗಿ ಅಧಿಕಾರವನ್ನು ನಮ್ಮ ಕೈಗೆ ತೆಗೆದುಕೊಳ್ಳುವುದರ ಪರವಾಗಿ ನಿರ್ಧರಿಸುವುದು ತಪ್ಪಾಗುತ್ತಿದ್ದಿತು, ಏಕೆಂದರೆ ಬಂಡಾಯ ವಿಜಯಗೊಳ್ಳುವುದಕ್ಕೆ ಅಗತ್ಯವಾದ ವಸ್ತುನಿಷ್ಠ ಪರಿಸ್ಥಿತಿಗಳು ಆಗ ಅಸ್ತಿತ್ವದಲ್ಲಿರಲಿಲ್ಲ.

(1) ನಾವು ಇನ್ನೂ ಕ್ರಾಂತಿಯ ಮುಂಚೂಣಿ ವರ್ಗದ ಬೆಂಬಲವನ್ನು ಪಡೆದಿರಲಿಲ್ಲ.

ಪೆತ್ರೊಗ್ರಾಡ್ ಹಾಗೂ ಮಾಸ್ಕೋದ ಕಾರ್ಮಿಕರ ಹಾಗೂ ಸೈನಿಕರ ಮಧ್ಯೆ ನಾವಿನ್ನೂ ಬಹುಮತ ಪಡೆದಿರಲಿಲ್ಲ. ಈಗ ನಾವು ಎರಡು ಸೋವಿಯತ್‌ಗಳಲ್ಲೂ ಬಹುಮತ ಪಡೆದಿದ್ದೇವೆ. ಈ ಬಹುಮತವು ಜುಲೈ ಹಾಗೂ ಆಗಸ್ಟ್ ಇತಿಹಾಸದಿಂದ, ಬೋಲ್ಷೆವಿಕರಿಗೆ ನೀಡಲಾದ “ನಿಷ್ಕರುಣೆಯ ದಂಡನೆಯ” ಅನುಭವದಿಂದ,

ಹಾಗೂ ಕೊರ್ನಿಲೊವ್ ಬಂಡಾಯ¹⁴ದ ಅನುಭವದಿಂದ, ಸಂಪೂರ್ಣವಾಗಿ ಉಂಟಾಗಿದೆ.

(2) ಆ ಕಾಲದಲ್ಲಿ ದೇಶದಾದ್ಯಂತ ಕ್ರಾಂತಿಕಾರಿ ಉತ್ಥಾನ ಇರಲಿಲ್ಲ. ಈಗ, ಕೊರ್ನಿಲೊವ್ ಬಂಡಾಯದನಂತರ, ಅಂತಹ ಉತ್ಥಾನ ಇದೆ; ಪ್ರಾಂತಗಳಲ್ಲಿರುವ ಪರಿಸ್ಥಿತಿಯೂ, ಅನೇಕ ಸ್ಥಳಗಳಲ್ಲಿ ಸೋವಿಯತ್‌ಗಳು ಅಧಿಕಾರವನ್ನು ಸ್ವಾಧೀನ ಪಡಿಸಿಕೊಂಡಿರುವುದೂ, ಇದನ್ನು ಸಾಧಿಸಿ ತೋರಿಸುತ್ತವೆ.

(3) ಆ ಕಾಲದಲ್ಲಿ ನಮ್ಮ ಶತ್ರುಗಳ ಮಧ್ಯೆಯೂ ಅಸ್ಥಿರ ಪೆಟಿ ಬೂರ್ಷ್ವಾ ಸೀಯ ಮಧ್ಯೆಯೂ ಯಾವುದೇ ಗಹನ ರಾಜಕೀಯ ಪ್ರಮಾಣದ ತೊಯ್ದಾಟ ಇರಲಿಲ್ಲ. ಈಗ ತೊಯ್ದಾಟ ಅಪಾರ ಪ್ರಮಾಣದಲ್ಲಿದೆ: ನಮ್ಮ ಪ್ರಧಾನ ಶತ್ರುವಾದ ಮಿತ್ರಕೂಟದ ಹಾಗೂ ಜಗತ್ತಿನ ಸಾಮ್ರಾಜ್ಯಶಾಹಿಯು (ಏಕೆಂದರೆ “ಮಿತ್ರಕೂಟ ದೇಶಗಳೇ” ಜಗತ್ತಿನ ಸಾಮ್ರಾಜ್ಯಶಾಹಿಯ ನೇತೃತ್ವದಲ್ಲಿರುವುದು) ವಿಜಯ ಸಾಧಿಸುವ ವರೆಗೂ ಯುದ್ಧ ನಡೆಸಬೇಕೆ ಅಥವಾ ರಷ್ಯದ ವಿರುದ್ಧ ನಿರ್ದೇಶಿತವಾದ ಪ್ರತ್ಯೇಕ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕೆ ಎಂಬ ವಿಚಾರಗಳ ನಡುವೆ ತೊಯ್ದಾಡತೊಡಗಿದೆ. ನಮ್ಮ ಪೆಟಿ ಬೂರ್ಷ್ವಾ ಡೆಮೊಕ್ರಾಟರು ಜನರ ಮಧ್ಯೆ ಸ್ಪಷ್ಟವಾಗಿಯೇ ಬಹುಮತ ಕಳೆದುಕೊಂಡು ವಿಪರೀತವಾಗಿ ತೊಯ್ದಾಡತೊಡಗಿದ್ದಾರೆ ಮತ್ತು ಕಾಡೆಟ್ಟಿರೊಂದಿಗೆ ಬಣ ಏರ್ಪಡಿಸಿಕೊಳ್ಳುವುದನ್ನು, ಅಂದರೆ ಕೂಟ ಮಾಡಿಕೊಳ್ಳುವುದನ್ನು, ತಿರಸ್ಕರಿಸಿದ್ದಾರೆ.

(4) ಆದ್ದರಿಂದ, ಜುಲೈ 3-4ರಂದು ಬಂಡಾಯ ಏಳುವುದು ತಪ್ಪಾಗುತ್ತಿದ್ದಿತು. ನಾವು ಅಧಿಕಾರವನ್ನು ಭೌತಿಕವಾಗಿಯೂ ರಾಜಕೀಯವಾಗಿಯೂ ಉಳಿಸಿಕೊಂಡಿರಲು ಸಾಧ್ಯವಾಗುತ್ತಿರಲಿಲ್ಲ. ಪೆತ್ರೊಗ್ರಾದ್ ಕೆಲವು ವೇಳೆ ನಮ್ಮ ಕೈಗೆ ಬಂದಿದ್ದರೂ ನಾವು ಅಧಿಕಾರವನ್ನು ಭೌತಿಕವಾಗಿ ಉಳಿಸಿಕೊಂಡಿರಲು ಆಗುತ್ತಿರಲಿಲ್ಲ, ಏಕೆಂದರೆ, ಆ ಕಾಲದಲ್ಲಿ ನಮ್ಮ ಕಾರ್ಮಿಕರೂ ಸೈನಿಕರೂ ಪೆತ್ರೊಗ್ರಾದ್‌ಗಾಗಿ ಹೋರಾಡಲು ಹಾಗೂ ಪ್ರಾಣ ನೀಡಲು ಸಿದ್ಧರಿರಲಿಲ್ಲ. ಆ ಕಾಲದಲ್ಲಿ ಕೇರೆನ್‌ಸ್ಕಿಗಳ ಹಾಗೂ ತ್ಸೆರೆತೇಲಿಗಳ ಮತ್ತು ಚೆನೋವ್‌ಗಳ ಉಗ್ರ ದ್ವೇಷ ಅಥವಾ “ಮೃಗೀಯತೆ” ಇರಲಿಲ್ಲ. ಸಮಾಜವಾದಿ ಕ್ರಾಂತಿಕಾರಿಗಳೂ ಮೆನ್ಷೆವಿಕರೂ ಬೋಲ್ಷೆವಿಕರಿಗೆ ನೀಡುತ್ತಿದ್ದಂಥ ಕಿರು ಕುಳ ಉಪದ್ರವಗಳ ಅನುಭವದಿಂದ ನಮ್ಮ ಜನ ಇನ್ನೂ ಹದಗೊಂಡಿರಲಿಲ್ಲ.

ಜುಲೈ 3-4ರಂದು ನಾವು ಅಧಿಕಾರವನ್ನು ಉಳಿಸಿಕೊಂಡಿರಲು ರಾಜಕೀಯವಾಗಿ ಸಾಧ್ಯವಿರಲಿಲ್ಲ, ಏಕೆಂದರೆ ಕೊರ್ನಿಲೊವ್ ಬಂಡಾಯಕ್ಕೆ ಮುನ್ನ ಸೈನ್ಯವೂ ಪ್ರಾಂತಗಳೂ ಪೆತ್ರೊಗ್ರಾದ್ ವಿರುದ್ಧ ಏರಿ ಹೋಗುವುದು ಸಾಧ್ಯವಿದ್ದಿತು, ಏರಿ ಹೋಗುತ್ತಿದ್ದವು.

ಈಗ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ.

ನಮ್ಮ ಹಿಂದೆ ಕ್ರಾಂತಿಯ ಮುಂಚೂಣಿಯಾದ, ಜನರ ಮುಂಚೂಣಿಯಾದ

ವರ್ಗದ ಬಹುಮತ ಅನುಸರಿಸಿ ಬರುತ್ತಿದೆ. ಈ ವರ್ಗ ಜನಸಮೂಹಗಳನ್ನು ತನ್ನೊಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ.

ನಮ್ಮ ಹಿಂದೆ ಜನರ ಬಹುಮತ ಅನುಸರಿಸಿ ಬರುತ್ತಿದೆ, ಏಕೆಂದರೆ, ರೈತರು ಸಮಾಜವಾದಿ ಕ್ರಾಂತಿಕಾರಿಗಳ ಬಣದಿಂದ (ಅಥವಾ ಸಮಾಜವಾದಿ ಕ್ರಾಂತಿಕಾರಿಗಳಿಂದಲೇ) ಭೂಮಿಯನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ ಅನ್ನುವುದಕ್ಕೆ ಚೆರ್ನೋವ್ ರಾಜಿನಾಮೆ ಒಂದು ಸೂಚನೆಯಾಗಿದೆ. ಇದು ಏಕೈಕ ಸೂಚನೆಯಲ್ಲದಿದ್ದರೂ ಅತ್ಯಂತ ಎದ್ದು ಕಾಣುವಂಥ ಹಾಗೂ ಸ್ವಯಂಸ್ಪಷ್ಟವಾದ ಸೂಚನೆಯಾಗಿದೆ. ಕ್ರಾಂತಿಯು ಸರ್ವಜನರ ಕ್ರಾಂತಿಯ ಲಕ್ಷಣ ಹೊಂದಿದೆ ಅನ್ನುವುದಕ್ಕೆ ಇದೇ ಸಾಕ್ಷಿ.

ಒಟ್ಟಿನ ಮೇಲೆ ಸಾಮ್ರಾಜ್ಯಶಾಹಿಯೂ ಒಟ್ಟಿನ ಮೇಲೆ ಮೆನ್ಷೆವಿಕರ ಹಾಗೂ ಸಮಾಜವಾದಿ ಕ್ರಾಂತಿಕಾರಿಗಳ ಬಣವೂ ನಂಬಲಾಗದಂಥ ರೀತಿಯಲ್ಲಿ ತೊಯ್ಯಾಡುತ್ತಿರುವಂಥ ಸಮಯದಲ್ಲಿ ಯಾವ ಮಾರ್ಗ ಹಿಡಿದು ಹೋಗಬೇಕು ಎಂಬ ಬಗೆಗೆ ಖಚಿತವಾಗಿ ತಿಳಿದಿರುವಂಥ ಪಾರ್ಟಿಯ ಅಧಿಕಾನುಕೂಲತೆಯ ಸ್ಥಿತಿಯಲ್ಲಿ ನಾವಿದ್ದೇವೆ.

ನಮ್ಮ ವಿಜಯ ಖಚಿತ, ಏಕೆಂದರೆ, ಜನ ಹತಾಶೆಯ ಸ್ಥಿತಿಯ ಅಂಚಿನಲ್ಲಿದ್ದಾರೆ ಮತ್ತು ನಾವು ಇಡೀ ಜನರಿಗೆ ಒಂದು ಖಚಿತವಾದ ಮುಕ್ತಿ ಮಾರ್ಗ ತೋರಿಸುತ್ತಿದ್ದೇವೆ; ನಮ್ಮ ನಾಯಕತ್ವ ಎಷ್ಟು ಅಮೂಲ್ಯವಾದುದು ಅನ್ನುವುದನ್ನು ನಾವು "ಕೊರ್ನಿಲೊವ್ ದಿನ"ಗಳ ಸಮಯದಲ್ಲಿ ಇಡೀ ಜನರಿಗೆ ತೋರಿಸಿಕೊಟ್ಟಿದ್ದೇವೆ. ಅನಂತರ ನಾವು ಬಣದ ರಾಜಕಾರಣಿಗಳಿಗೆ ರಾಜಿಯ ಸಲಹೆ ನೀಡಿದೆವು. ಅವರು ಅದನ್ನು, ಅವರ ತೊಯ್ಯಾಟ ಸ್ವಲ್ಪವೂ ನಿಲ್ಲದಿದ್ದರೂ, ತಿರಸ್ಕರಿಸಿದರು.

ನಮ್ಮ ರಾಜಿಯ ಸಲಹೆ ಇನ್ನೂ ತಿರಸ್ಕರಿಸಲ್ಪಟ್ಟಿಲ್ಲ, ಪ್ರಜಾಸತ್ತಾತ್ಮಕ ಸಮ್ಮೇಳನ¹⁵ ಇನ್ನೂ ಅದನ್ನು ಒಪ್ಪಿಕೊಳ್ಳಬಹುದು ಎಂದು ಭಾವಿಸುವುದು ಭಾರಿ ತಪ್ಪು ದೀತು. ಈ ರಾಜಿ ಸಲಹೆಯನ್ನು ಒಂದು ಪಾರ್ಟಿಯು ಇತರ ಪಾರ್ಟಿಗಳಿಗೆ ಮಾಡಿತು. ಇದನ್ನು ಬೇರೆ ಯಾವ ರೀತಿಯಲ್ಲಿ ಮಾಡಲೂ ಸಾಧ್ಯವಿರಲಿಲ್ಲ. ಅದನ್ನು ಆ ಪಾರ್ಟಿಗಳು ತಿರಸ್ಕರಿಸಿದವು. ಪ್ರಜಾಸತ್ತಾತ್ಮಕ ಸಮ್ಮೇಳನ ಒಂದು ಸಮ್ಮೇಳನ, ಅಷ್ಟೇ. ಹೆಚ್ಚಿಗೇನೂ ಅಲ್ಲ. ಒಂದು ವಿಷಯವನ್ನು ಮರೆಯಬಾರದು. ಅದೆಂದರೆ, ಕ್ರಾಂತಿಕಾರಿ ಜನರ ಬಹುಮತೀಯರು, ಬಡವರಾದ ಕ್ರುದ್ಧರಾದ ರೈತರು ಅದರಲ್ಲಿ ಪ್ರಾತಿನಿಧ್ಯ ಪಡೆದಿಲ್ಲ. ಅದು ಒಂದು ಜನರ ಅಲ್ಪಮತೀಯರ ಸಮ್ಮೇಳನ - ಈ ಸ್ವಯಂ ಸ್ಪಷ್ಟ ಸತ್ಯವನ್ನು ಮರೆಯಬಾರದು. ಪ್ರಜಾಸತ್ತಾತ್ಮಕ ಸಮ್ಮೇಳನವನ್ನೇ ಒಂದು ಪಾರ್ಲಿಮೆಂಟನ್ನಾಗಿ ನಾವು ಭಾವಿಸಿದಲ್ಲಿ ಅದು ನಾವು ಮಾಡುವ ಒಂದು ಭಾರಿ ತಪ್ಪಾಗುತ್ತದೆ, ಶುದ್ಧ ಪಾರ್ಲಿಮೆಂಟರಿ ಕುರೂಪಿ ಹೆಡ್ಡತನ¹⁶ವಾಗುತ್ತದೆ. ಏಕೆಂದರೆ ಈ ಸಮ್ಮೇಳನ ತನ್ನನ್ನೇ ಕ್ರಾಂತಿಯ ಒಂದು ಶಾಶ್ವತ ಸರ್ವಭೌಮ ಪಾರ್ಲಿಮೆಂಟ್ ಎಂದು ಘೋಷಿಸಿಕೊಂಡರೂ, ಅದು ಏನನ್ನೂ ನಿರ್ಧರಿಸುವ ಸಾಮರ್ಥ್ಯ ಹೊಂದಿ

ರುವುದಿಲ್ಲ. ನಿರ್ಧರಿಸುವ ಸಾಮರ್ಥ್ಯ ಇರುವುದು ಅದರಲ್ಲೂ ಆದರೆ ಅದರಿಂದ ಹೊರಗೆ, ಪೆತ್ರೋಗ್ರಾಫ್ ಹಾಗೂ ಮಾಸ್ಕೋಗಳ ಕಾರ್ಮಿಕರ ವಸತಿ ಬಡಾವಣೆಗಳಲ್ಲಿ.

ಬಂಡಾಯವನ್ನು ಯಶಸ್ವಿಯಾಗಿ ನೆರವೇರಿಸಲು ಈಗ ಎಲ್ಲ ವಸ್ತುನಿಷ್ಠ ಪರಿಸ್ಥಿತಿಗಳೂ ಇವೆ. ಈಗಿನ ಪರಿಸ್ಥಿತಿ ನಮಗೆ ಅತ್ಯಂತ ಅನುಕೂಲವಾದುದಾಗಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ಬಂಡಾಯದ ವಿಜಯವಷ್ಟೆ ಈ ಅತ್ಯಂತ ಯಾತನಾಮಯವಾದ ಅನುಭವಕ್ಕೆ - ತೊಯ್ದಾಟಕ್ಕೆ - ಕೊನೆ ಹಾಕಬಲ್ಲದು. ಈ ತೊಯ್ದಾಟವು ಜನರನ್ನು ಸಂಪೂರ್ಣವಾಗಿ ದಣಿಸಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ಬಂಡಾಯದ ವಿಜಯವಷ್ಟೆ ರೈತರಿಗೆ ತಕ್ಷಣವೇ ಭೂಮಿಯನ್ನು ಒದಗಿಸುವುದು. ಈ ಪರಿಸ್ಥಿತಿಯಲ್ಲಿ ನಮ್ಮ ಬಂಡಾಯದ ವಿಜಯವಷ್ಟೆ ಕ್ರಾಂತಿಯ ವಿರುದ್ಧ ನಿರ್ದೇಶಿತವಾದ ಒಂದು ಪ್ರತ್ಯೇಕ ಶಾಂತಿಯ ಹೂಟವನ್ನು ಮಣ್ಣುಗೂಡಿಸಬಲ್ಲದು - ಒಂದು ಹೆಚ್ಚು ಪೂರ್ಣವಾದ, ಹೆಚ್ಚು ನ್ಯಾಯಯುತವಾದ ಹಾಗೂ ಹೆಚ್ಚು ಶೀಘ್ರ ಶಾಂತಿಯನ್ನು, ಕ್ರಾಂತಿಗೆ ಪ್ರಯೋಜನಕಾರಿಯಾದಂಥ ಶಾಂತಿಯನ್ನು, ಬಹಿರಂಗವಾಗಿಯೇ ಸಲಹೆ ಮಾಡುವ ಮೂಲಕ ಆ ಹೂಟವನ್ನು ಮಣ್ಣುಗೂಡಿಸಬಲ್ಲದು.

ಕೊನೆಯದಾಗಿ, ನಮ್ಮ ಪಾರ್ಟಿಯಷ್ಟೆ ವಿಜಯಿ ಬಂಡಾಯದ ಮೂಲಕ ಪೆತ್ರೋಗ್ರಾಫ್‌ಅನ್ನು ಉಳಿಸಬಲ್ಲದು. ಏಕೆಂದರೆ ನಮ್ಮ ಶಾಂತಿ ಒಪ್ಪಂದ ತಿರಸ್ಕರಿಸಲ್ಪಟ್ಟಲ್ಲಿ, ನಾವು ಕದನ ವಿರಾಮವನ್ನಾದರೂ ಪಡೆದುಕೊಳ್ಳಲು ಆಗದಿದ್ದಲ್ಲಿ, ಆಗ ನಾವು "ರಕ್ಷಣಾವಾದಿ"ಗಳಾಗುತ್ತೇವೆ, ಯುದ್ಧದಲ್ಲಿ ನಿರತವಾಗಿರುವ ಪಾರ್ಟಿಗಳ ನಾಯಕ ಸ್ಥಾನದಲ್ಲಿ ನಮ್ಮನ್ನು ಇರಿಸಿಕೊಳ್ಳುತ್ತೇವೆ, ನಾವೇ "ಯುದ್ಧನಿರತ" ಪಾರ್ಟಿಯಾಗುತ್ತೇವೆ, ನಾವು ಯುದ್ಧವನ್ನು ನಿಜಕ್ಕೂ ಕ್ರಾಂತಿಕಾರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇವೆ. ನಾವು ಬಂಡವಾಳಗಾರರಿಂದ ಎಲ್ಲ ಬ್ರೆಡ್, ಎಲ್ಲ ಬೂಟುಗಳನ್ನೂ ವಶಪಡಿಸಿಕೊಳ್ಳುತ್ತೇವೆ. ನಾವು ಅವರಿಗೆ ರೊಟ್ಟಿಯ ಚೂರುಪಾರುಗಳನ್ನಷ್ಟೆ ಉಳಿಸುತ್ತೇವೆ, ತೊಗಟೆ ಪಾದರಕ್ಷೆಗಳನ್ನು ಉಡುವಂತೆ ಮಾಡುತ್ತೇವೆ. ಎಲ್ಲ ಬ್ರೆಡ್‌ನ್ನೂ ಎಲ್ಲ ಪಾದರಕ್ಷೆಗಳನ್ನೂ ರಣಾಂಗಣಕ್ಕೆ ಕಳುಹಿಸುತ್ತೇವೆ.

ಹೀಗೆ ನಾವು ಪೆತ್ರೋಗ್ರಾಫ್‌ಅನ್ನು ಉಳಿಸುವೆವು.

ರಷ್ಯದಲ್ಲಿ ನಿಜಕ್ಕೂ ಕ್ರಾಂತಿಕಾರಿಯಾದ ಯುದ್ಧಕ್ಕೆ ಅಗತ್ಯವಾದ ಸಂಪನ್ಮೂಲಗಳು - ಭೌತಿಕ ಹಾಗೂ ಆತ್ಮಿಕ ಸಂಪನ್ಮೂಲಗಳು - ಇನ್ನೂ ಅಪಾರವಾಗಿವೆ. ಜರ್ಮನರು ನಮಗೆ ಕೊನೆಯ ಪಕ್ಷ ಕದನ ವಿರಾಮವನ್ನಾದರೂ ಒದಗಿಸುವ ಅವಕಾಶ ನೂರಕ್ಕೆ ಒಂದಷ್ಟೆ ಇದೆ. ಈಗ ನಾವು ಕದನ ವಿರಾಮ ಪಡೆದುಕೊಂಡಲ್ಲಿ ಅದೇ ನಮಗೆ ಇಡೀ ಜಗತ್ತನ್ನು ಗೆದ್ದಂಥ ಅರ್ಥ ನೀಡುತ್ತದೆ.

* * *

ಕ್ರಾಂತಿಯನ್ನು ರಕ್ಷಿಸಲೂ, ಸಾಮ್ರಾಜ್ಯಶಾಹಿಗಳ ಎರಡು ಗುಂಪುಗಳೂ ರಷ್ಯವನ್ನು “ಬೇರೆ ಬೇರೆ”ಯಾಗಿ ವಿಭಜನೆ ಮಾಡುವುದನ್ನು ತಪ್ಪಿಸಲೂ ಪೆತ್ರೊಗ್ರಾದ್ ಹಾಗೂ ಮಾಸ್ಕೋಗಳ ಕಾರ್ಮಿಕರು ಬಂಡಾಯ ಏಳುವುದು ತುಂಬ ಅವಶ್ಯ ಎಂಬುದನ್ನು ಮನ್ನಿಸಿದನಂತರ ನಾವು ಮೊದಲನೆಯದಾಗಿ ಸಮ್ಮೇಳನದಲ್ಲಿ ನಮ್ಮ ರಾಜಕೀಯ ತಂತ್ರಗಳನ್ನು ಬೆಳೆಯುತ್ತಿರುವ ಬಂಡಾಯದ ಪರಿಸ್ಥಿತಿಗಳಿಗೆ ಅನುಗುಣವಾಗಿರುವಂತೆ ಮಾಡಬೇಕು; ಎರಡನೆಯದಾಗಿ, ಬಂಡಾಯವನ್ನು ಒಂದು ಕಲೆಯನ್ನಾಗಿ ಪರಿಗಣಿಸಬೇಕು ಎಂಬ ಮಾರ್ಕ್ಸರವರ ವಿಚಾರವನ್ನು ನಾವು ಮಾತಿನಲ್ಲಷ್ಟೆ ಅಲ್ಲ ಒಪ್ಪಿಕೊಳ್ಳುವುದು ಅನ್ನುವುದನ್ನು ತೋರಿಸಿಕೊಡಬೇಕು.

ಸಮ್ಮೇಳನದಲ್ಲಿ ನಾವು ತಕ್ಷಣವೇ ಬೋಲ್ಷೆವಿಕ್ ವೃಂದವನ್ನು ದೃಢವಾಗಿ ಒಂದುಗೂಡಿಸಬೇಕು, ಸಂಖ್ಯೆಯನ್ನು ಹೆಚ್ಚಿಸಲಷ್ಟೆ ಪ್ರಯತ್ನಿಸಬಾರದು, ತೊಯ್ದಾಟ ಮನಸ್ಕರನ್ನು ತೊಯ್ದಾಟಗಾರರ ಶಿಬಿರದಲ್ಲೇ ಇರುವುದಕ್ಕೆ ಬಿಡಲು ಅಂಜಬಾರದು. ಅಂಥವರು ದೃಢ ನಿರ್ಧಾರದ ಹಾಗೂ ನಿಷ್ಠಾವಂತ ಯೋಧರ ಶಿಬಿರಕ್ಕಿಂತ ಹೆಚ್ಚಾಗಿ ಅಲ್ಲಿ ಕ್ರಾಂತಿಯ ಧ್ಯೇಯಕ್ಕೆ ಹೆಚ್ಚು ಉಪಯುಕ್ತರು.

ಉದ್ದ ಭಾಷಣಗಳು ಹಾಗೂ ಒಟ್ಟಿನ ಮೇಲಿನ “ಭಾಷಣಗಳು” ಈಗ ಅಪ್ರಸ್ತುತ, ಕ್ರಾಂತಿಯನ್ನು ಉಳಿಸಲು ಈಗ ತಕ್ಷಣದ ಕ್ರಿಯೆ ಅವಶ್ಯ, ಬೂರ್ಷ್ವಾಸೀಯಿಂದ ಸಂಪೂರ್ಣವಾಗಿ ಬೇರ್ಪಡುವುದು, ಪ್ರಸಕ್ತ ಸರ್ಕಾರವನ್ನು ಇಡೀಯಾಗಿ ತೆಗೆದು ಹಾಕುವುದು, ರಷ್ಯದ ಒಂದು “ಪ್ರತ್ಯೇಕ” ವಿಭಜನೆಗಾಗಿ ಸಿದ್ಧತೆ ನಡೆಸುತ್ತಿರುವ ಅಂಗ್ಲೋ-ಫ್ರೆಂಚ್ ಸಾಮ್ರಾಜ್ಯಶಾಹಿಗಳಿಂದ ಸಂಪೂರ್ಣವಾಗಿ ಅಗಲುವುದು ಮತ್ತು ಎಲ್ಲ ಅಧಿಕಾರವೂ ತಕ್ಷಣವೇ ಕ್ರಾಂತಿಕಾರಿ ಶ್ರಮಜೀವಿ ವರ್ಗದ ನೇತೃತ್ವದಲ್ಲಿರುವ ಕ್ರಾಂತಿಕಾರಿ ಡೆಮೋಕ್ರಾಟರಿಗೆ ವರ್ಗಾಯಿಸಲ್ಪಡುವುದು ಅತ್ಯಂತ ಅವಶ್ಯ — ಎಂದು ನಿಸ್ಸಂದಿಗ್ಧವಾದ ರೀತಿಯಲ್ಲಿ ಒತ್ತಿ ಹೇಳುವಂತೆ ಬೋಲ್ಷೆವಿಕರ ಸ್ಥೂಲ ಘೋಷಣೆಯೊಂದನ್ನು ನಾವು ರಚಿಸಬೇಕು.

ಜನತೆಗಳಿಗೆ ಶಾಂತಿ, ರೈತರಿಗೆ ಭೂಮಿ, ಹೇಯಕರ ಲಾಭಗಳ ಮುಟ್ಟುಗೋಲು, ಬಂಡವಾಳಗಾರರು ಉತ್ಪಾದನೆಯನ್ನು ಹೇಯಕರವಾಗಿ ವಿಧ್ವಂಸಗೊಳಿಸುತ್ತಿರುವುದಕ್ಕೆ ತಡೆ, ಇಂತಹ ನಮ್ಮ ಕಾರ್ಯಕ್ರಮಾತ್ಮಕ ಯೋಜನೆಗಳಿಗೆ ಸಂಬಂಧಿಸಿ ಈ ತೀರ್ಮಾನವನ್ನು ನಮ್ಮ ಘೋಷಣೆ ತುಂಬ ಸ್ಥೂಲವಾಗಿ ಹಾಗೂ ತುಂಬ ಮೊನಚಾಗಿ ನಿರೂಪಿಸಬೇಕು.

ನಮ್ಮ ಘೋಷಣೆ ಎಷ್ಟು ಸ್ಥೂಲವಾಗಿ, ಎಷ್ಟು ಹರಿತವಾಗಿ ಇದ್ದರೆ ಅಷ್ಟು ಉತ್ತಮ. ಅದರಲ್ಲಿ ಇನ್ನೆರಡು ಅತ್ಯಂತ ಮುಖ್ಯ ಅಂಶಗಳನ್ನಷ್ಟೆ ಸ್ಪಷ್ಟವಾಗಿ ಸೂಚಿಸಬೇಕು. ಅವೆಂದರೆ — ಜನ ತೊಯ್ದಾಟಗಳಿಂದ ಬೇಸತ್ತಿದ್ದಾರೆ, ಸಮಾಜವಾದಿ ಕ್ರಾಂತಿಕಾರಿಗಳ ಹಾಗೂ ಮೆನ್ಷೆವಿಕರ ಅಸ್ಥಿರತೆಯಿಂದ ರೋಸಿ ಹೋಗಿದ್ದಾರೆ, ಎಂಬುದು ಒಂದು; ಈ ಪಾರ್ಟಿಗಳು ಕ್ರಾಂತಿಗೆ ದ್ರೋಹ ಬಗೆದಿರುವುದರಿಂದಾಗಿ ನಾವು ಖಚಿತ

ವಾಗಿಯೂ ಅವುಗಳಿಂದ ವಿಚ್ಛೇದನಗೊಳ್ಳುತ್ತಿದ್ದೇವೆ, ಎಂಬುದು ಇನ್ನೊಂದು.

ಮತ್ತೊಂದು ವಿಷಯ. ಸೇರ್ಪಡೆಗಳಿಲ್ಲದ ಶಾಂತಿ ಒಪ್ಪಂದವೊಂದನ್ನು ತಕ್ಷಣವೇ ಸಲಹೆ ಮಾಡುವ ಮೂಲಕ, ಮಿತ್ರಕೂಟದ ಸಾಮ್ರಾಜ್ಯಶಾಹಿಗಳಿಂದಲೂ ಎಲ್ಲ ಸಾಮ್ರಾಜ್ಯಶಾಹಿಗಳಿಂದಲೂ ತಕ್ಷಣವೇ ವಿಚ್ಛೇದನಗೊಳ್ಳುವ ಮೂಲಕ ನಾವು ಒಂದೋ ಕೂಡಲೇ ಕದನ ವಿರಾಮ ಪಡೆದುಕೊಳ್ಳುತ್ತೇವೆ, ಇಲ್ಲವೇ ಇಡೀ ಕ್ರಾಂತಿ ಕಾರಿ ಶ್ರಮಜೀವಿ ವರ್ಗ ದೇಶದ ರಕ್ಷಣೆಗೆ ಒಂದುಗೂಡುವುದು ಮತ್ತು ಆಗ ಶ್ರಮ ಜೀವಿ ವರ್ಗದ ನಾಯಕತ್ವದಲ್ಲಿ ಕ್ರಾಂತಿಕಾರಿ ಡೆಮೋಕ್ರಾಟರು ನಿಜಕ್ಕೂ ನ್ಯಾಯ ಯುತವಾದ, ನಿಜಕ್ಕೂ ಕ್ರಾಂತಿಕಾರಿಯಾದ ಯುದ್ಧ ಹೂಡುವರು.

ಈ ಘೋಷಣೆಯನ್ನು ಓದಿದನಂತರ, ಮಾತಲ್ಲ ನಿರ್ಧಾರಗಳು ಬೇಕು, ನಿರ್ಣಯ ಗಳ ಬರೆಯುವಿಕೆಯಲ್ಲ ಆದರೆ ಕ್ರಿಯೆ ಬೇಕು, ಎಂದು ಮನವಿ ಮಾಡಿಕೊಂಡನಂತರ, ನಾವು ನಮ್ಮ ಇಡೀ ವೃಂದವನ್ನು ಕಾರ್ಖಾನೆಗಳಿಗೂ ಸೈನಿಕರ ಬ್ಯಾರಕ್ಯುಗಳಿಗೂ ಕಳುಹಿಸಿಕೊಡಬೇಕು. ಅವರ ಜಾಗ ಅಲ್ಲಿರುತ್ತದೆ, ಜೀವ ನಾಡಿ ಅಲ್ಲಿ ಮಿಡಿಯುತ್ತದೆ. ನಮ್ಮ ಕ್ರಾಂತಿಯ ವಿಮುಕ್ತಿಯ ಆಕರ ಇರುವುದು ಅಲ್ಲೇ, ಪ್ರಜಾಸತ್ತಾತ್ಮಕ ಸಮ್ಮೇಳನದ ಪ್ರೇರಕ ಶಕ್ತಿ ಇರುವುದು ಅಲ್ಲೇ.

ಅಲ್ಲಿ, ಉದ್ರಿಕ್ತವಾದ ಹಾಗೂ ಭಾವಪೂರಿತವಾದ ಭಾಷಣಗಳಲ್ಲಿ ನಾವು ನಮ್ಮ ಕಾರ್ಯಕ್ರಮವನ್ನು ವಿವರಿಸಿ ತಿಳಿಸಬೇಕು ಮತ್ತು ಪ್ರಶ್ನೆಯನ್ನು ಹೀಗೆ ಮುಂದಿರಿಸಬೇಕು: ಸಮ್ಮೇಳನ ಈ ಕಾರ್ಯಕ್ರಮವನ್ನು ಇಡೀಯಾಗಿ ಒಪ್ಪಿಕೊಳ್ಳಬೇಕು, ಇಲ್ಲವೇ ಬಂಡಾಯ ಜರುಗಲಿರುವುದು, ಎಂದು ತಿಳಿಸಬೇಕು. ಇದು ಬಿಟ್ಟು ಬೇರೆ ಮಧ್ಯಮಮಾರ್ಗ ಇಲ್ಲ. ತಡ ಅಸಾಧ್ಯ. ಕ್ರಾಂತಿ ಮರಣಿಸುತ್ತಿದೆ.

ಪ್ರಶ್ನೆಯನ್ನು ಈ ರೀತಿ ಇರಿಸುವ ಮೂಲಕ, ನಮ್ಮ ಇಡೀ ವೃಂದವನ್ನು ಕಾರ್ಖಾನೆಗಳಲ್ಲೂ ಸೈನಿಕರ ಬ್ಯಾರಕ್ಯುಗಳಲ್ಲೂ ಕೇಂದ್ರೀಕರಿಸಿ ಇರಿಸುವ ಮೂಲಕ, ನಾವು ಬಂಡಾಯ ಪ್ರಾರಂಭಿಸುವ ಸರಿಯಾದ ಕಾಲವನ್ನು ನಿರ್ಧರಿಸಲು ಸಮರ್ಥರಾಗುತ್ತೇವೆ.

ಬಂಡಾಯವನ್ನು ಮಾರ್ಕ್ಸ್‌ವಾದಿ ರೀತಿಯಲ್ಲಿ ಪರಿಗಣಿಸಲು, ಅಂದರೆ ಒಂದು ಕಲೆಯನ್ನಾಗಿ ಪರಿಗಣಿಸಲು, ನಾವು ಅದೇ ಹೊತ್ತಿನಲ್ಲಿ ಒಂದು ಘಳಿಗೆಯನ್ನೂ ಕಳೆದುಕೊಳ್ಳದೆ, ಬಂಡಾಯಗಾರ ದಳಗಳ ಒಂದು ಕೇಂದ್ರಕಚೇರಿಯನ್ನು ಸಂಘಟಿಸಬೇಕು, ನಮ್ಮ ಸೈನ್ಯಬಲಗಳನ್ನು ಹಂಚಬೇಕು, ನಂಬಲರ್ಹ ದಳಗಳನ್ನು ಅತ್ಯಂತ ಮುಖ್ಯ ಸ್ಥಳಗಳಿಗೆ ಕಳುಹಿಸಿಕೊಡಬೇಕು, ಅಲೆಕ್ಸಾಂದ್ರೀನ್‌ಸ್ಕಿ ರಂಗಮಂದಿರವನ್ನು ಮುತ್ತಬೇಕು. ಪೀಟರ್ ಹಾಗೂ ಪಾಲ್ ಕೋಟೆ¹⁷ಯನ್ನು ಆಕ್ರಮಿಸಿಕೊಳ್ಳಬೇಕು, ಜನರಲ್ ಸ್ಟಾಫ್‌ನ ಅಧಿಕಾರಿಗಳನ್ನು ಮತ್ತು ಸರಕಾರೀ ಪ್ರಮುಖರನ್ನು ದಸ್ತಗಿರಿ ಮಾಡಬೇಕು, ಸೈನಿಕ ಶಾಲಾ ವಿದ್ಯಾರ್ಥಿಗಳ ಹಾಗೂ ಸ್ಯಾವೇಜ್ ಡಿವಿಷನ್¹⁸ನ ವಿರುದ್ಧ ಎಂತಹ ಸೈನ್ಯದಳಗಳನ್ನು ಕಳುಹಿಸಿಕೊಡಬೇಕೆಂದರೆ ಅವು ಶತ್ರುವನ್ನು

ನಗರದ ವ್ಯೂಹಾತ್ಮಕ ಪ್ರಾಮುಖ್ಯದ ಸ್ಥಳಗಳ ಸಮೀಪ ಬರಲು ಬಿಟ್ಟುಕೊಡುವುದಕ್ಕಿಂತ ಸಾಯುವುದೇ ಲೇಸು ಎಂದು ಭಾವಿಸುವಂತಹವಾಗಿರಬೇಕು. ನಾವು ಶಸ್ತ್ರ ಸಜ್ಜಿತ ಕಾರ್ಮಿಕರನ್ನು ಅಣೆಸೆರೆಯಿಸಿ, ಹಂಗು ತೊರೆದು ಕೊನೆಯವರೆಗೂ ಹೋರಾಡುವಂತೆ, ಅವರಿಗೆ ಕರೆ ನೀಡಬೇಕು. ಕೂಡಲೇ ಟೆಲಿಗ್ರಾಫ್ ಹಾಗೂ ಟೆಲಿಫೋನ್ ಎಕ್ಸ್‌ಚೇಂಜ್‌ಗಳನ್ನು ಆಕ್ರಮಿಸಿಕೊಂಡು ನಮ್ಮ ಬಂಡಾಯದ ಕೇಂದ್ರಕಚೇರಿಯನ್ನು ಸೆಂಟ್ರಲ್ ಟೆಲಿಫೋನ್ ಎಕ್ಸ್‌ಚೇಂಜ್‌ನ ಸಮೀಪಕ್ಕೆ ಸ್ಥಳಾಂತರಿಸಿ ಅದನ್ನು ಟೆಲಿಫೋನ್ ಮೂಲಕ ಎಲ್ಲ ಕಾರ್ಖಾನೆ, ಎಲ್ಲ ಸೈನ್ಯ ತುಕಡಿ, ಸಶಸ್ತ್ರ ಹೋರಾಟದ ಎಲ್ಲ ಸ್ಥಳ, ಇತ್ಯಾದಿಗಳೊಂದಿಗೆ ಸಂಬಂಧಿಸಬೇಕು.

ನಿಜ, ಇವೆಲ್ಲವನ್ನೂ ಒಂದು ಉದಾಹರಣೆಯನ್ನಾಗಷ್ಟೆ ನೀಡಲಾಗುತ್ತಿದೆ. ಪ್ರಸಕ್ತ ಘಳಿಗೆಯಲ್ಲಿ ಬಂಡಾಯವನ್ನು ಒಂದು ಕಲೆಯನ್ನಾಗಿ ಪರಿಗಣಿಸದೆಯೇ ಮಾರ್ಕ್ಸ್‌ವಾದಕ್ಕೆ ನಿಷ್ಠರಾಗಿರುವುದು, ಕ್ರಾಂತಿಗೆ ನಿಷ್ಠರಾಗಿರುವುದು ಅಸಾಧ್ಯ ಎಂಬ ವಾಸ್ತವಾಂಶವನ್ನು ವಿವರಿಸಿ ತಿಳಿಸಲಷ್ಟೆ ನೀಡಲಾಗಿದೆ.

ಎನ್. ಲೆನಿನ್

ಸೆಪ್ಟೆಂಬರ್ 13-14

(26-27), 1917ರಂದು

ಬರೆಯಲಾದುದು

ಬೋಲ್ಡ್ವಿಕ್‌ರು ರಾಜ್ಯಾಧಿಕಾರವನ್ನು ಉಳಿಸಿಕೊಂಡಿರಬಲ್ಲರೇ ?

ದ್ವಿತೀಯ ಆವೃತ್ತಿಗೆ ಮುನ್ನುಡಿ

ಈ ಕಿರುಹೊತ್ತಗೆಯನ್ನು, ಪಠ್ಯದಿಂದ ಸ್ಪಷ್ಟವಾಗುವಂತೆ, 1917ರ ಸೆಪ್ಟೆಂಬರ್ ಕೊನೆಯಲ್ಲಿ ಬರೆಯಲು ಪ್ರಾರಂಭಿಸಿ ಅಕ್ಟೋಬರ್ 1ರಂದು ಪೂರೈಸಲಾಯಿತು.

ಈ ಕಿರುಹೊತ್ತಗೆಯಲ್ಲಿ ಚರ್ಚಿಸಲಾಗಿರುವ ವಿಷಯವನ್ನು ಅಕ್ಟೋಬರ್ ಕ್ರಾಂತಿಯು ಸಿದ್ಧಾಂತದ ವಲಯದಿಂದ ಆಚರಣೆಯ ವಲಯಕ್ಕೆ ಏರಿಸಿದೆ.

ಈ ಪ್ರಶ್ನೆಗೆ ಈಗ ಮಾತುಗಳಿಂದಲ್ಲ ಆದರೆ ಕೃತಿಯಿಂದ ಉತ್ತರ ನೀಡಬೇಕು. ಬೋಲ್ಡ್ವಿಕ್‌ರು ಅಧಿಕಾರ ವಹಿಸಿಕೊಳ್ಳುವುದರ ವಿರುದ್ಧ ಮಂಡಿಸಲಾದ ಸೈದ್ಧಾಂತಿಕ ವಾದಗಳು ತೀರ ದುರ್ಬಲವಾಗಿದ್ದವು. ಈ ವಾದಗಳನ್ನು ಖಂಡಿತುಂಡರಿಸಲಾಗಿದೆ.

ಕಾರ್ಮಿಕರ ಹಾಗೂ ರೈತರ ಸರ್ಕಾರ ಉಳಿಯಬಲ್ಲುದು ಎಂಬುದನ್ನು ಆಚರಣೆಯಲ್ಲಿ ಸಾಧಿಸಿ ತೋರುವುದು ಇದೀಗ ಮುಂದುವರಿದ ವರ್ಗವಾದ ಶ್ರಮಜೀವಿ ವರ್ಗದ ಕಾರ್ಯಭಾರವಾಗಿದೆ. ಈ ಅಗಾಧವಾದ ಚಾರಿತ್ರಿಕ ಪ್ರಶ್ನೆಯನ್ನು ಆಚರಣೆಯಲ್ಲಿ ಪರಿಹರಿಸಲು ಎಲ್ಲ ವರ್ಗಜಾಗೃತ ಕಾರ್ಮಿಕರೂ ಎಲ್ಲ ಕ್ರಿಯಾಶೀಲ ಹಾಗೂ ಪ್ರಾಮಾಣಿಕ ರೈತರೂ, ಎಲ್ಲ ದುಡಿಯುವ ಹಾಗೂ ಶೋಷಿತ ಜನರೂ ತಮ್ಮ ಕೈಲಾ ದುದನ್ನೆಲ್ಲ ಮಾಡುವರು.

ಕಾರ್ಯ ಪ್ರವೃತ್ತಿರಾಗಬೇಕು, ಎಲ್ಲರೂ ಕಾರ್ಯ ಪ್ರವೃತ್ತಿರಾಗಬೇಕು. ವಿಶ್ವ ಸಮಾಜವಾದಿ ಕ್ರಾಂತಿಯ ಧ್ಯೇಯ ವಿಜಯಗೊಳ್ಳಬೇಕು, ವಿಜಯಗೊಳ್ಳುವುದು.

ಎನ್. ಲೆನಿನ್

ಪೀಟರ್ಸ್‌ಬರ್ಗ್,

ನವಂಬರ್ 9, 1917

‘ರೇಚ್’ನಿಂದ ಹಿಡಿದು ‘ನೋವಯ ಜಿರ್ನು’¹⁹ವರೆಗೆ, ಕೊರ್ನಿಲೊವೈಟ್ ಕಾಡೆಟ್ಟರಿಂದ ಹಿಡಿದು ಅರೆ ಬೋಲ್ಡ್ವಿಕ್‌ರವರೆಗೆ, ಬೋಲ್ಡ್ವಿಕ್‌ರನ್ನು ಬಿಟ್ಟು ಉಳಿದ ಎಲ್ಲ ಪ್ರವೃತ್ತಿಗಳೂ, ಯಾವ ವಿಷಯಕ್ಕೆ ಸಂಬಂಧಿಸಿ ಏಕಾಭಿಪ್ರಾಯ ಹೊಂದಿವೆ?

ಒಂದೋ, ಬೋಲ್ಡ್ವಿಕ್‌ರು ಒಂಟಿಯಾಗಿಯೇ ಪೂರ್ಣ ರಾಜ್ಯಾಧಿಕಾರವನ್ನು ವಹಿಸಿಕೊಳ್ಳುವ ಸಾಹಸವನ್ನು ಎಂದೂ ಮಾಡರು, ಇಲ್ಲವೇ ಅವರು ಅಂತಹ ಸಾಹಸ ಮಾಡಿ ರಾಜ್ಯಾಧಿಕಾರವನ್ನು ವಹಿಸಿಕೊಂಡರೂ, ಅತ್ಯಲ್ಪ ಕಾಲವೂ ಅವರು ಅದನ್ನು ಉಳಿಸಿಕೊಂಡಿರಲಾರರು, ಎಂದೇ ಈ ಎಲ್ಲ ಪ್ರವೃತ್ತಿಗಳೂ ಏಕಾಭಿಪ್ರಾಯ ಹೊಂದಿವೆ.

ಬೋಲ್ಡ್ವಿಕ್‌ರು ಒಂಟಿಯಾಗಿಯೇ ಸಂಪೂರ್ಣವಾಗಿ ರಾಜ್ಯಾಧಿಕಾರವನ್ನು ವಹಿಸಿಕೊಳ್ಳುವ ಪ್ರಶ್ನೆಯು ಎಷ್ಟು ಮಾತ್ರವೂ ಕಾರ್ಯಸಾಧುವಲ್ಲದ ರಾಜಕೀಯ ಪ್ರಶ್ನೆ ಎಂದೂ, ತೀರ ಕೀಳು ತರದ ತಲೆ ಕೊಬ್ಬಿನ “ಅಂಧಾಭಿಮಾನಿ”ಯಷ್ಟೆ ಅದನ್ನು ಕಾರ್ಯಸಾಧುವೆಂದು ಭಾವಿಸಬಲ್ಲ ಎಂದೂ ಯಾರಾದರೂ ಒತ್ತಿ ಹೇಳಿದಲ್ಲಿ ನಾವು ಅಂತಹ ಪ್ರತಿಪಾದನೆಯನ್ನು ಅಲ್ಲಗಳೆಯುತ್ತೇವೆ. ಬೆಂಬಲವಾಗಿ ನಾವು ನಾನಾ “ರಂಗುಗಳ” ಅತ್ಯಂತ ಜವಾಬ್ದಾರಿಯುತ ಹಾಗೂ ಅತ್ಯಂತ ಪ್ರಭಾವಶಾಲಿ ರಾಜಕೀಯ ಪಾರ್ಟಿಗಳ ಹಾಗೂ ಪ್ರವೃತ್ತಿಗಳ ಸರಿಯಾದ ಹೇಳಿಕೆಗಳನ್ನು ಉದ್ಧರಿಸುತ್ತೇವೆ.

ಆದರೆ, ಮೊದಲು ಮೇಲೆ ನಮೂದಿಸಿದ ಪ್ರಶ್ನೆಗಳಲ್ಲಿ ಮೊದಲನೆಯದರ ಬಗೆಗೆ – ಬೋಲ್ಡ್ವಿಕ್‌ರು ಸಂಪೂರ್ಣ ರಾಜ್ಯಾಧಿಕಾರವನ್ನು ಒಂಟಿಯಾಗಿಯೇ ವಹಿಸಿಕೊಳ್ಳುವ ಸಾಹಸ ಮಾಡುವರೇ, ಎಂಬ ಪ್ರಶ್ನೆಯ ಬಗೆಗೆ – ಒಂದೆರಡು ಮಾತುಗಳು. ನಾನಾಗಲೇ ಸೋವಿಯತ್‌ಗಳ ಅಖಿಲ ರಷ್ಯ ಮಹಾಧಿವೇಶನದಲ್ಲಿ ಈ ಪ್ರಶ್ನೆಗೆ ಹೌದು ಎಂದು ನಿಸ್ಸಂದಿಗ್ಧವಾದ ರೀತಿಯಲ್ಲಿ ಉತ್ತರ ನೀಡುವ ಅವಕಾಶ ಹೊಂದಿದ್ದೆ. ಆ ಮಹಾಧಿವೇಶನದಲ್ಲಿ ತೈರೆತೇಲಿಯವರು ತಮ್ಮ ಸಚಿವ ಭಾಷಣಗಳಲ್ಲೊಂದನ್ನು ಮಾಡುತ್ತಿದ್ದಾಗ ನಾನು ನನ್ನ ಆಸನದಲ್ಲಿ ಕುಳಿತೇ ಕೂಗಿ ಹೇಳಿದ ಮಾತುಗಳ ಮೂಲಕ ಈ ಉತ್ತರ ನೀಡಿದ್ದೇನೆ.²⁰ ನಾವು ಒಂಟಿಯಾಗಿಯೇ ಅಧಿಕಾರ ವಹಿಸಿಕೊಳ್ಳಬಾರದು ಎಂದು

ಬೋಲ್ಡ್‌ವಿಕರು ಹೇಳಿದ ಯಾವುದೇ ಹೇಳಿಕೆಗಳನ್ನು ನಾನು ಕೇಳಿಲ್ಲ, ಪತ್ರಿಕೆಗಳಲ್ಲಿ ಓದಿಲ್ಲ. ರಾಜಕೀಯ ಪಾರ್ಟಿಯೊಂದು - ಅದರಲ್ಲೂ ಮುಂದುವರಿದ ವರ್ಗದ ಪಾರ್ಟಿಯು - ಅವಕಾಶ ಸಿಕ್ಕಿದಾಗ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದಲ್ಲಿ, ಅದಕ್ಕೆ ಅಸ್ತಿತ್ವದಲ್ಲಿರುವ ಹಕ್ಕೇ ಇಲ್ಲ, ಅಂತಹುದು ಪಾರ್ಟಿಯ ಹೆಸರನ್ನು ಹೊಂದಿರುವುದಕ್ಕೂ ಅಯೋಗ್ಯವಾದುದು, ಯಾವುದೇ ಅರ್ಥದಲ್ಲೂ ಅದು ಗಣನೆಗೆ ಬಾರದುದಾಗುತ್ತದೆ, ಎಂದೇ ನಾನು ಇನ್ನೂ ದೃಢವಾಗಿ ಹೇಳುತ್ತೇನೆ.

ಈಗ ನಾವು ನಮಗೆ ಆಸಕ್ತಿಕರವಾದಂಥ ಪ್ರಶ್ನೆಗೆ ಸಂಬಂಧಿಸಿ ಕಾಡೆಟ್ಟರೂ ಸಮಾಜವಾದಿ ಕ್ರಾಂತಿಕಾರಿಗಳೂ ಅರೆ-ಬೋಲ್ಡ್‌ವಿಕರೂ (ನಾನಿವರನ್ನು ಕಾಲು-ಬೋಲ್ಡ್‌ವಿಕರು ಎಂದೇ ಕರೆಯಲು ಹೆಚ್ಚು ಇಷ್ಟಪಡುತ್ತೇನೆ) ನೀಡಿರುವ ಹೇಳಿಕೆಗಳನ್ನು ಉದ್ಧರಿಸೋಣ.

ಸೆಪ್ಟೆಂಬರ್ 16ರ 'ರೇಚ್' ಪತ್ರಿಕೆಯಲ್ಲಿನ ಅಗ್ರ ಲೇಖನ ಹೀಗೆ ಹೇಳುತ್ತದೆ:

“...ಅಲೆಕ್ಸಾಂದ್ರೀನ್‌ಸ್ಕಿ ರಂಗಮಂದಿರದಲ್ಲಿ ವೈಮನಸ್ಯ ಗೊಂದಲಗಳೇ ರಾಜ್ಯಭಾರ ನಡೆಸಿದವು. ಸಮಾಜವಾದಿ ಪತ್ರಿಕೆಗಳು ಇದನ್ನೇ ಪ್ರತಿಬಿಂಬಿಸಿವೆ. ಬೋಲ್ಡ್‌ವಿಕರ ಅಭಿಪ್ರಾಯಗಳಷ್ಟೆ ನಿರ್ದಿಷ್ಟವಾದುದಾಗಿವೆ, ನೇರವಾದುದಾಗಿವೆ. ಸಮ್ಮೇಳನದಲ್ಲಿ ಅವು ಅಲ್ಪಮತೀಯರ ಅಭಿಪ್ರಾಯಗಳಾಗಿವೆ. ಅವು ಸೋವಿಯತ್‌ಗಳಲ್ಲಿ ಸತತವಾಗಿ ಬೆಳೆಯುತ್ತಿರುವ ಪ್ರವೃತ್ತಿಯನ್ನು ಪ್ರತಿನಿಧಿಸುತ್ತವೆ. ಆದರೆ ಎಷ್ಟೆಲ್ಲ ಮಾತಿನ ಕಾಳಗ ನಡೆಸಿದರೂ, ಎಷ್ಟೆಲ್ಲ ಒಣ ಜಂಭದ ನುಡಿಗಟ್ಟುಗಳನ್ನು ಬಳಸಿದರೂ ಮತ್ತು ಆತ್ಮವಿಶ್ವಾಸ ತೋರಿದರೂ ಬೋಲ್ಡ್‌ವಿಕರು, ಕೆಲವು ಅಂಧಾಭಿಮಾನಿಗಳನ್ನು ಬಿಟ್ಟರೆ, ಮಾತಿನಲ್ಲಷ್ಟೆ ಧೈರ್ಯಶಾಲಿಗಳು. ಅವರು ಸ್ವಂತ ಇಷ್ಟದ ಮೇಲೆ “ಸಂಪೂರ್ಣ ಅಧಿಕಾರ”ವನ್ನು ವಹಿಸಿಕೊಳ್ಳಲು ಯತ್ನಿಸುವುದಿಲ್ಲ. Par excellence* ವಿಸಂಘಟನಕಾರರೂ ಐಕ್ಯಭಂಜಕರೂ ಆದ ಅವರು ನಿಜಕ್ಕೂ ಹೇಡಿಗಳು. ಅವರು ತಮ್ಮ ಸ್ವಂತ ಸಹಜ ಅಜ್ಞಾನವನ್ನೂ ತಮ್ಮ ಪ್ರಸಕ್ತ ಯಶಸ್ಸುಗಳ ಕ್ಷಣಿಕ ಸ್ವರೂಪವನ್ನೂ ಹೃದಯಾಂತರಾಳದಲ್ಲಿ ಸಂಪೂರ್ಣವಾಗಿ ಮನಗಂಡಿದ್ದಾರೆ. ಅವರ ಅಂತಿಮ ವಿಜಯದ ಮೊದಲ ದಿನವೇ ಅವರ ಪ್ರಪಾತ ಪತನದ ಮೊದಲ ದಿನವೂ ಆಗಲಿರುವುದೆಂಬುದನ್ನು ನಾವೆಲ್ಲ ತಿಳಿದಿರುವಂತೆ ಅವರೂ ಚೆನ್ನಾಗಿ ಬಲ್ಲರು. ಸ್ವಭಾವತಃ ಬೇಜವಾಬ್ದಾರಿಯುತರಾದ, ಆಚರಣೆ ಹಾಗೂ ವಿಧಾನಗಳಲ್ಲಿ ಅರಾಜಕತಾವಾದಿಗಳಾದ ಅವರನ್ನು ರಾಜಕೀಯ ಚಿಂತನೆಯ ಒಂದು ಪ್ರವೃತ್ತಿ

*ಪ್ರಧಾನವಾಗಿ. - ಸಂ.

ಯನ್ನಾಗಷ್ಟೆ, ಅಥವಾ ಅದರ ಒಂದು ಅಪಗತಿಗಳಲ್ಲೊಂದನ್ನಾಗಿಯೇ, ಭಾವಿಸಬೇಕು. ಬೋಲ್ಡ್‌ವಿಸಂಅನ್ನು ಅನೇಕ ವರ್ಷಗಳವರೆಗೆ ತೊಲಗಿಸಲು, ಅದನ್ನು ಹೊರ ಅಟ್ಟಲು, ದೇಶದ ಭಾಗ್ಯ ನಿರ್ಧಾರವನ್ನು ಅದರ ನಾಯಕರ ಕೈಗಳಲ್ಲಿರಿಸುವುದು ಅತ್ಯುತ್ತಮವಾದುದು. ಇಂತಹ ಪ್ರಯೋಗಗಳು ಅನುಚಿತವಾದವು ಹಾಗೂ ಮಾರಕವಾದವು ಎಂಬ ತಿಳಿವಳಿಗೆ ಇರದೆ ಇದ್ದಲ್ಲಿ ಹತಾಶೆಯಿಂದ ಈ ಸಾಹಸಿಕ ಕ್ರಮ ಕೈಗೊಳ್ಳುವ ನಿರ್ಧಾರವನ್ನೂ ಮಾಡಿ ಬಿಡಬಹುದಿತ್ತು. ಇಂದಿನ ಈ ವಿಷಣ್ಣ ವಿರರು ಯಾವುದೇ ರೀತಿಯಲ್ಲೂ ನಿಜಕ್ಕೂ ಪೂರ್ಣ ಅಧಿಕಾರ ವಹಿಸಿಕೊಳ್ಳಲು ಹೊರಟಿಲ್ಲದಿರುವುದು ಸಂತಸಕರವೇ ಎಂಬುದನ್ನು ನಾವು ಪುನಃ ಹೇಳುತ್ತೇವೆ. ಯಾವುದೇ ಸಂದರ್ಭಗಳಲ್ಲೂ ಅವರು ರಚನಾತ್ಮಕ ಕಾರ್ಯಕ್ಕೆ ಸಮರ್ಥರಲ್ಲ. ಹೀಗೆ ಅವರ ಎಲ್ಲ ನಿರ್ದಿಷ್ಟ ಹಾಗೂ ನೇರ ಅಭಿಪ್ರಾಯಗಳೂ ರಾಜಕೀಯ ವೇದಿಕೆಗಷ್ಟೆ, ಸಭೆಗಳ ಮಾತುಗಾರಿಕೆಗಷ್ಟೆ, ಸೀಮಿತವಾಗಿವೆ. ಪ್ರಾಯೋಗಿಕ ಉದ್ದೇಶಗಳಲ್ಲಿ ಅವರ ನಿಲುವನ್ನು ಯಾವುದೇ ದೃಷ್ಟಿಕೋನದಿಂದಲೂ ಗಣನೆಗೆ ತಂದುಕೊಳ್ಳಲು ಸಾಧ್ಯವಿಲ್ಲ. ಆದರೆ ಒಂದು ರೀತಿಯಲ್ಲಷ್ಟೆ ಅದು ಸ್ವಲ್ಪ ಪ್ರಾಯೋಗಿಕ ಪರಿಣಾಮ ಹೊಂದಿದೆ: ಅದು ಅದಕ್ಕೆ ವಿರೋಧವಾದ ಇತರರಲ್ಲ 'ಸಮಾಜವಾದಿ ಚಿಂತನೆ'ಯ ಛಾಯೆಗಳನ್ನೂ ಒಂದುಗೂಡಿಸುತ್ತದೆ...."

ಹೀಗೆ ವಿಚಾರ ಮಾಡುತ್ತಾರೆ ಕಾಡೆಟ್ಟರು. ಆದರೆ ಈ ಕೆಳಗೆ ಇನ್ನೊಂದು ಅಭಿಪ್ರಾಯವಿದೆ. ಇದು ಅತ್ಯಂತ ದೊಡ್ಡದಾದ, ರಷ್ಯದ "ಆಳುವ ಹಾಗೂ ಸರಕಾರೀ" ಪಾರ್ಟಿಯ, ಸಮಾಜವಾದಿ-ಕ್ರಾಂತಿಕಾರಿಗಳ, ಅಭಿಪ್ರಾಯ. ಇದನ್ನೂ ಸೆಪ್ಟೆಂಬರ್ 21ರ ಅವರ ಅಧಿಕೃತ ಮುಖಪತ್ರ 'ದ್ಯೇಲೊ ನರೋದ'²¹ದಲ್ಲಿ, ಸಹಿ ಹಾಕದ, ಅಂದರೆ ಸಂಪಾದಕೀಯ, ಅಗ್ರಲೇಖನದಲ್ಲಿ, ವ್ಯಕ್ತಪಡಿಸಲಾಗಿದೆ:

...."ಸಂವಿಧಾನ ಸಭೆ ಸೇರುವುದಕ್ಕಾಗಿಯೇ ಕಾಯುತ್ತ ಬೂರ್ಷ್ವಾ ಸೀಯು 'ಸಮ್ಮೇಳನ' ಅನುಮೋದಿಸಿದ ವೇದಿಕೆಯ ಆಧಾರದ ಮೇಲೆ ಪ್ರಜಾಸತ್ತೆಯೊಂದಿಗೆ ಕೆಲಸಮಾಡಲು ನಿರಾಕರಿಸಿದಲ್ಲಿ, ಆಗ ಸಮಿಶ್ರ ಸರಕಾರವು ಸಮ್ಮೇಳನದ ಒಳಗಿನಿಂದಲೇ ಹುಟ್ಟಿಕೊಳ್ಳಬೇಕು. ಇದು ಸಮಿಶ್ರ ಸರಕಾರದ ಬೆಂಬಲಿಗರು ಮಾಡಲಿರುವ ಗಹನವಾದ ತ್ಯಾಗವಾಗುತ್ತದೆ. ಆದರೆ ಅಧಿಕಾರದ 'ಶುದ್ಧ ಮಾರ್ಗ'ಕ್ಕಾಗಿ ಚಳವಳಿ ನಡೆಸುತ್ತಿರುವವರೂ ಅದಕ್ಕೆ ಒಪ್ಪಿಕೊಳ್ಳಬೇಕು. ಆದರೆ ಇಲ್ಲಿ ಒಪ್ಪಂದಕ್ಕೆ ಬರಲು ಸಾಧ್ಯವಾಗದಿರಬಹುದೆಂದೇ ನಮ್ಮ ಅಂಜಿಕೆ. ಅಂಥ ಪ್ರಸಂಗದಲ್ಲಿ ಒಂದು

ಮೂರನೆಯ ಹಾಗೂ ಕೊನೆಯ ಸಂಯೋಜನೆ ಉಳಿದಿರುತ್ತದೆ. ಅದಂದರೆ - ಸಮ್ಮೇಳನದಲ್ಲಿ ಯಾವ ಅರ್ಧಭಾಗವು ಸಜಾತೀಯತೆಯ ಸರಕಾರದ ವಿಚಾರವನ್ನು ಸೂತ್ರತಃ ಪ್ರತಿಪಾದಿಸಿತೋ ಆ ಅರ್ಧಭಾಗವು ಸರಕಾರವನ್ನು ರಚಿಸಬೇಕು.

“ನಿರ್ದಿಷ್ಟವಾಗಿ ಹೇಳೋಣ: ಬೋಲ್ಷೆವಿಕರು ಸಚಿವ ಸಂಪುಟ ರಚಿಸುವ ಒತ್ತಾಯಕ್ಕೊಳಗಾಗುವರು. ಕ್ರಾಂತಿಕಾರಿ ಡೆಮೊಕ್ರಾಟರು ‘ರಾಜನೀತಿ’ಯನ್ನು ಬಿಟ್ಟುಕೊಟ್ಟು ಕೂಡಲೇ ತಾವು ಅವರಿಗೆ ನಾನಾ ರೀತಿಯ ಪ್ರಯೋಜನಗಳನ್ನು ಒದಗಿಸಲಿರುವರೆಂದು ಮಾತು ಕೊಟ್ಟು ಬೋಲ್ಷೆವಿಕರು ಅವರಲ್ಲಿ ಸಮ್ಮಿಶ್ರ ಸರಕಾರದ ಬಗೆಗೆ ತುಂಬ ಕಸುವಿನಿಂದ ದ್ವೇಷ ತುಂಬಿದ್ದಾರೆ ಮತ್ತು ದೇಶದ ದುರದೃಷ್ಟಿಗಳಿಗೆಲ್ಲ ‘ರಾಜನೀತಿ’ಯನ್ನೇ ಕಾರಣವನ್ನಾಗಿ ಕೊಟ್ಟಿದ್ದಾರೆ.

“ತಮ್ಮ ಪ್ರಕ್ಷೋಭೆಯ ಮೂಲಕ ತಾವು ಏನು ಮಾಡುತ್ತಿದ್ದಾರೆ ಎಂಬ ಅರಿವು ಅವರಿಗೆ ಇದ್ದರೆ, ಅವರು ಜನರನ್ನು ಮೋಸಪಡಿಸದೆ ಇದ್ದರೆ, ಅವರು ಯದ್ವಾತದ್ವ ನೀಡುತ್ತಿರುವ ವಾಗ್ದಾನಗಳನ್ನು ಪೂರೈಸಿಕೊಡುವುದು ಅವರ ಕರ್ತವ್ಯ.

“ಪ್ರಶ್ನೆ ಸ್ಪಷ್ಟ.

“ಅಧಿಕಾರ ವಹಿಸಿಕೊಳ್ಳುವುದು ತಮಗೆ ಅಸಾಧ್ಯ ಎಂದು ಅವಸರದಿಂದ ಹುಟ್ಟಿಹಾಕಿದ ಸಿದ್ಧಾಂತದ ಹಿಂದೆ ಅವಿತುಕೊಳ್ಳಲು ಅವರು ವಿಫಲ ಯತ್ನ ಮಾಡದಿರಲಿ.

“ಪ್ರಜಾಸತ್ತೆಯು ಈ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದಿಲ್ಲ.

“ಅದೇ ಹೊತ್ತಿನಲ್ಲಿ ಸಮ್ಮಿಶ್ರ ಸರಕಾರದ ಪ್ರತಿಪಾದಕರು ಅವರಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಬೇಕು. ಇವೇ ನಮ್ಮ ಮುಂದೆ ತೆರೆದಿರುವ ಆ ಮೂರು ಸಂಯೋಜನೆಗಳು, ಮೂರು ವಿಧಾನಗಳು. ಇವನ್ನು ಬಿಟ್ಟು ಬೇರಾವ ಮಾರ್ಗಗಳೂ ಇಲ್ಲ!” (ಅಡಿಗರೆಗಳು ‘ದೈಲೊ ನರೋದ’ ಪತ್ರಿಕೆಯವೇ).

ಹೀಗೆ ವಿಚಾರ ಮಾಡುತ್ತಾರೆ ಸಮಾಜವಾದಿ-ಕ್ರಾಂತಿಕಾರಿಗಳು. ಕೊನೆಯದಾಗಿ, ‘ನೋವಯ ಜಿರ್ನಾ’ನ “ಕಾಲು-ಬೋಲ್ಷೆವಿಕ”ರ “ನಿಲುವು” (ಅತ್ತ ಕಡೆಯೂ ಇಲ್ಲ, ಇತ್ತ ಕಡೆಯೂ ಇಲ್ಲ, ಅನ್ನುವುದನ್ನು ಒಂದು ನಿಲುವು ಎಂದು ಕರೆಯಬಹುದಾದಲ್ಲಿ) ಈ ಕೆಳಗಿನಂತಿದೆ. ಇದನ್ನು ಸೆಪ್ಟೆಂಬರ್ 23ರ ‘ನೋವಯ ಜಿರ್ನಾ’ ಪತ್ರಿಕೆಯ ಸಂಪಾದಕೀಯದಿಂದ ತೆಗೆದುಕೊಳ್ಳಲಾಗಿದೆ:

“ಕೊನೊವಾಲೊವ್ ಹಾಗೂ ಕಿಷ್ಕಿನ್‌ರೊಂದಿಗೆ ಮತ್ತು ಒಂದು ಸಮ್ಮಿಶ್ರ ಸರಕಾರ ರೂಪಿಸಿದಲ್ಲಿ ಅದು ಪ್ರಜಾಸತ್ತೆಯು ಹೊಸದಾಗಿ ಶರಣಾದ ಅರ್ಥ ನೀಡುತ್ತದಲ್ಲದೆ ಬೇರೇನೂ ಅಲ್ಲ, ಆಗಸ್ಟ್ 14ರ ವೇದಿಕೆಯ ಮೇಲೆ ಜವಾಬ್ದಾರಿಯುತ ಸರಕಾರ ಸ್ಥಾಪಿಸುವುದಕ್ಕೆ ಸಂಬಂಧಿಸಿದ ‘ಸಮ್ಮೇಳನ’ದ ನಿರ್ಣಯವನ್ನು ತೊಡೆದು ಹಾಕುವ ಅರ್ಥ ನೀಡುತ್ತದಲ್ಲದೆ ಬೇರೇನೂ ಅಲ್ಲ....

“ಮೆನ್ಸೆವಿಕರ ಹಾಗೂ ಸಮಾಜವಾದಿ-ಕ್ರಾಂತಿಕಾರಿಗಳ ಸಜಾತೀಯ ಸಚಿವ ಸಂಪುಟವೂ ಸಮ್ಮಿಶ್ರ ಸಚಿವ ಸಂಪುಟದಲ್ಲಿ ಜವಾಬ್ದಾರಿಯುತ ಸಮಾಜವಾದಿ ಸಚಿವರು ಪಡೆದಷ್ಟು ಅಲ್ಲ ಜವಾಬ್ದಾರಿಯ ಭಾವನೆಯನ್ನಷ್ಟೆ ಪಡೆಯಬಲ್ಲುದು... ಈ ಸರಕಾರವು ಕ್ರಾಂತಿಯ ‘ಜೀವಂತ ಶಕ್ತಿ’ಗಳನ್ನು ತನ್ನ ಸುತ್ತ ಅಣೆನೆಯಿಸಿಕೊಳ್ಳಲು ಅಸಮರ್ಥವಾಗುವುದಷ್ಟೆ ಅಲ್ಲ, ತನ್ನ ಮುಂಚೂಣಿಯಾದ ಶ್ರಮಜೀವಿ ವರ್ಗದ ಯಾವುದೇ ರೀತಿಯ ಕ್ರಿಯಾಶೀಲ ಬೆಂಬಲದ ಮೇಲೆ ಅವಲಂಬಿಸುವ ಅವಕಾಶವನ್ನೂ ಹೊಂದಿರುವುದಿಲ್ಲ.

“ಆದರೆ ಮತ್ತೊಂದು ಮಾದರಿಯ ಸಜಾತೀಯ ಸಚಿವ ಸಂಪುಟ ರಚಿಸುವುದು, ‘ಶ್ರಮಜೀವಿ ವರ್ಗದ ಹಾಗೂ ಬಡ ರೈತರ’ ಸರಕಾರ ರಚಿಸುವುದು, ಈಗಿನ ಬಿಕ್ಕಟ್ಟಿನ ಪರಿಸ್ಥಿತಿಗೆ ಉತ್ತಮ ಪರಿಹಾರವೇನೂ ಆಗುವುದಿಲ್ಲ, ಆದರೆ ಇನ್ನೂ ಕೀಳು ಪರಿಹಾರವೇ ಆಗುತ್ತದೆ. ವಾಸ್ತವವಾಗಿ ಅದು ಪರಿಹಾರವೇ ಆಗುವುದಿಲ್ಲ, ಆದರೆ ಕೇವಲ ದಿವಾಳಿತನವಷ್ಟೆ ಆಗುತ್ತದೆ. ನಿಜ, ಯಾರೂ ಅಂತಹ ಘೋಷಣೆಯನ್ನು ಮುಂದಿಡುತ್ತಿಲ್ಲ - ‘ರಬೋಚಿಯ್ ಪೂತ್’²²ನಲ್ಲಿನ ಪ್ರಾಸಂಗಿಕವಾದ, ಅಂಜುಕುಳಿತನದ, ಅನಂತರ ಕ್ರಮಬದ್ಧವಾಗಿ ‘ವಿವರಿಸಿ ಬಿಟ್ಟು’ ಟಿಪ್ಪಣಿಗಳಲ್ಲಿ ಬಿಟ್ಟು.”

(ಸೆಪ್ಟೆಂಬರ್ 21ರ ‘ದ್ಯೇಲೊ ನರೋದ’ ಪತ್ರಿಕೆಯ ಸಂಪಾದಕೀಯವನ್ನೂ ಮರೆತಿರುವಂಥ ಜವಾಬ್ದಾರಿಯುತ ಪತ್ರಕರ್ತರು ಈ ಎದ್ದು ಕಾಣುವಂಥ ಅಸತ್ಯವನ್ನು “ಧೈರ್ಯದಿಂದ” ಬರೆದಿದ್ದಾರೆ).

“ಬೋಲ್ಷೆವಿಕರು ಈಗ ‘ಎಲ್ಲ ಅಧಿಕಾರವೂ ಸೋವಿಯತ್‌ಗಳಿಗೆ’ ಅನ್ನುವ ಘೋಷಣೆಯನ್ನು ಔಪಚಾರಿಕವಾಗಿ ಮತ್ತು ಜೀವಂತಗೊಳಿಸಿದ್ದಾರೆ. ಅದನ್ನು ಜುಲೈ ದಿನಗಳನಂತರ ಹಿಂತೆಗೆದುಕೊಳ್ಳಲಾಗಿದ್ದಿತು. ಆಗ ಕೇಂದ್ರ ಕಾರ್ಯಕಾರಿ ಸಮಿತಿಯಿಂದ ಪ್ರತಿನಿಧಿತವಾಗಿದ್ದ ಸೋವಿಯತ್‌ಗಳು ಖಚಿತವಾಗಿಯೂ ಕ್ರಿಯಾಶೀಲವಾದ ಬೋಲ್ಷೆವಿಕ್ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದವು. ಆದರೆ ಈಗ ಈ ‘ಸೋವಿಯತ್ ಮಾರ್ಗ’ವನ್ನು ನೇರಗೊಳಿಸಲಾಗಿದೆಯೆಂದು ಭಾವಿಸಬಹುದಷ್ಟೆ ಅಲ್ಲ, ಸಲಹೆ ಮಾಡ

ಲಾಗಿರುವ ಸೋವಿಯತ್‌ಗಳ ಮಹಾಧಿವೇಶನದಲ್ಲಿ ಬೋಲ್ಷೆವಿಕರು ಬಹುಮತ ಹೊಂದಲಿರುವರೆಂದು ಭಾವಿಸಿಕೊಳ್ಳಲೂ ಎಲ್ಲ ಆಧಾರಗಳಿವೆ. ಇಂಥ ಪರಿಸ್ಥಿತಿಗಳಲ್ಲಿ, ಬೋಲ್ಷೆವಿಕರು ಪುನಃ ಜೀವಂತಗೊಳಿಸಿರುವಂಥ 'ಎಲ್ಲ ಅಧಿಕಾರವೂ ಸೋವಿಯತ್‌ಗಳಿಗೆ' ಎಂಬ ಘೋಷಣೆಯು ಶ್ರಮಜೀವಿಗಳ ಹಾಗೂ 'ಬಡ ರೈತರ' ಸರ್ವಾಧಿಕಾರವನ್ನು ಸಾಧಿಸಿಕೊಳ್ಳಲು ಒಂದು 'ತಾಂತ್ರಿಕ ಮಾರ್ಗ'ವಷ್ಟೆ ಆಗಿರುತ್ತದೆ. ನಿಜ, ಸೋವಿಯತ್‌ಗಳು ಎಂದರೆ ರೈತರ ಡೆಪ್ಯೂಟಿಗಳ ಸೋವಿಯತ್‌ಗಳು ಎಂಬ ಅರ್ಥವನ್ನೂ ಒಳಗೊಂಡಿರುತ್ತದೆ; ಆದ್ದರಿಂದ ಬೋಲ್ಷೆವಿಕರ ಘೋಷಣೆಯು ರಷ್ಯದ ಇಡೀ ಪ್ರಜಾಸತ್ತಾತ್ಮಕ ಶಕ್ತಿಗಳ ಅತ್ಯಧಿಕ ಭಾಗದ ಮೇಲೆ ಅವಲಂಬಿಸಿರುವಂಥ ಅಧಿಕಾರದ ಅರ್ಥವನ್ನೂ ಒಳಗೊಂಡಿರುತ್ತದೆ. ಆದರೆ ಆ ಪ್ರಸಂಗದಲ್ಲಿ 'ಎಲ್ಲ ಅಧಿಕಾರವೂ ಸೋವಿಯತ್‌ಗಳಿಗೆ' ಎಂಬ ಘೋಷಣೆಯು ಎಲ್ಲ ಸ್ವತಂತ್ರ ಪ್ರಾಮುಖ್ಯವನ್ನೂ ಕಳೆದುಕೊಳ್ಳುತ್ತದೆ, ಏಕೆಂದರೆ, ಅದು ಸೋವಿಯತ್‌ಗಳನ್ನು 'ಸಮ್ಮೇಳನ' ಸ್ಥಾಪಿಸಿದ ಪೂರ್ವಪಾರ್ಲಿಮೆಂಟಿನ ಅಂಗರಚನೆಗೆ ಬಹುಮಟ್ಟಿಗೆ ಸರಿಸಮನನ್ನಾಗಿ ಮಾಡುತ್ತದೆ...."

('ನೋವಯ ಜಿರ್ನ್ಯಾ'ನ ಪ್ರತಿಪಾದನೆ ಒಂದು ನಾಚಿಕೆಗೆಟ್ಟ ಅಬದ್ಧ. ಕೃತ್ರಿಮವಾದ ಹಾಗೂ ವಂಚನೆಯ ಪ್ರಜಾಪ್ರಭುತ್ವವೇ ಪ್ರಜಾಪ್ರಭುತ್ವಕ್ಕೆ 'ಬಹುಮಟ್ಟಿಗೆ ಸರಿಸಮ' ಎಂದು ಘೋಷಿಸುವುದಕ್ಕೆ ಅದು ಸಮನಾಗುತ್ತದೆ. ಪೂರ್ವಪಾರ್ಲಿಮೆಂಟು ಒಂದು ಸೋಗಿನ ಪಾರ್ಲಿಮೆಂಟು. ಅದು ಅಲ್ಪಮತೀಯರ, ಅದರಲ್ಲೂ ನಿರ್ದಿಷ್ಟವಾಗಿ ಕುಸ್ಕೋವ, ಬೆರ್ಕೆನ್‌ಹೈಮ್, ಚಾಯ್ಕೋವ್‌ಸ್ಕಿ ಮತ್ತು ಸಂಗಡಿಗರ, ಸಂಕಲ್ಪವನ್ನೇ ಬಹುಮತೀಯರ ಸಂಕಲ್ಪವೆಂದು ತಟಾಯಿಸುತ್ತದೆ. ಇದು ಮೊದಲನೆಯ ಅಂಶ. ಎರಡನೆಯ ಅಂಶವೆಂದರೆ, ಅವ್‌ಕ್ಸೇಂತ್ಯೆವ್‌ಗಳೂ ಚಾಯ್ಕೋವ್‌ಸ್ಕಿಗಳೂ ಕಳಪೆಗೊಳಿಸಿದ್ದ ರೈತ ಸೋವಿಯತ್‌ಗಳೂ 'ಸಮ್ಮೇಳನ'ದಲ್ಲಿ ಸಮಿಶ್ರ ಸರ್ಕಾರಕ್ಕೆ ಎಷ್ಟು ಉನ್ನತ ಶೇಕಡ ಪ್ರಮಾಣದ ನಿರೋಧ ನೀಡಿದವೆಂದರೆ ಅವನ್ನು ಕಾರ್ಮಿಕರ ಹಾಗೂ ಸೈನಿಕರ ಡೆಪ್ಯೂಟಿಗಳ ಸೋವಿಯತ್‌ಗಳೊಂದಿಗೆ ಕೂಡಿ ತೆಗೆದುಕೊಂಡಾಗ ಅವು ಸಮಿಶ್ರ ಸರ್ಕಾರದ ಸಂಪೂರ್ಣ ಪತನವನ್ನು ಉಂಟು ಮಾಡುತ್ತಿದ್ದವು. ಮೂರನೆಯ ಅಂಶವೆಂದರೆ, 'ಸೋವಿಯತ್‌ಗಳಿಗೆ ಅಧಿಕಾರ' ಎಂದರೆ, ರೈತ ಸೋವಿಯತ್‌ಗಳ ಅಧಿಕಾರವು ಪ್ರಧಾನವಾಗಿ ಗ್ರಾಮಾಂತರ ಪ್ರದೇಶಗಳನ್ನು ಆವರಿಸುತ್ತದೆ ಎಂಬ ಅರ್ಥ ನೀಡುತ್ತದೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಡ ರೈತರ ಪ್ರಾಬಲ್ಯ ಖಚಿತವಾಗಿರುತ್ತದೆ). "... ಅದು ಒಂದೇ ಆಗುವುದಾದರೆ, ಆಗ ಬೋಲ್ಷೆವಿಕ್ ಘೋಷಣೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಆದರೆ 'ಸೋವಿಯತ್‌ಗಳಿಗೆ ಅಧಿಕಾರ' ಎಂಬುದು ಶ್ರಮಜೀವಿ ವರ್ಗದ ಸರ್ವಾಧಿಕಾರಕ್ಕೆ ತೆರೆಮರೆಯಾಗಿದ್ದಲ್ಲಿ ಆಗ ಅಂಥ ಅಧಿಕಾರವು ಕ್ರಾಂತಿಯ ವೈಫಲ್ಯ ಹಾಗೂ ಪತನ ಎಂಬ ಅರ್ಥವನ್ನೇ ನೀಡುತ್ತದೆ.

“ಗ್ರಾಮಾಂತರದಲ್ಲಿ ಇತರ ವರ್ಗಗಳಿಂದಷ್ಟೆ ಅಲ್ಲ ಪ್ರಜಾಸತ್ತೆಯ ನಿಜವಾದ ಜೀವಂತ ಶಕ್ತಿಗಳಿಂದಲೂ ಪ್ರತ್ಯೇಕಗೊಂಡಿರುವಂಥ ಶ್ರಮಜೀವಿ ವರ್ಗವು ವಿಪರೀತ ತೊಡಕಾದ ಪರಿಸ್ಥಿತಿಯಲ್ಲಿ ರಾಜ್ಯ ಸಾಧನವನ್ನು ತಾಂತ್ರಿಕವಾಗಿ ಕರಗತಮಾಡಿಕೊಂಡು ಅದನ್ನು ಚಾಲನೆಗೆ ತರಲು ಅಸಮರ್ಥವಾಗುವುದಷ್ಟೆ ಅಲ್ಲ, ವೈರಿಯ ಶಕ್ತಿಗಳ ಒತ್ತಡವನ್ನು ಪ್ರತಿರೋಧಿಸಲು ರಾಜಕೀಯವಾಗಿಯೂ ಅಸಮರ್ಥವಾಗುವುದು ಮತ್ತು ಈ ವೈರಿಯ ಶಕ್ತಿಗಳು ಶ್ರಮಜೀವಿ ವರ್ಗ ಸರ್ವಾಧಿಕಾರವನ್ನಷ್ಟೆ ಅಲ್ಲ ಇಡೀ ಕ್ರಾಂತಿಯನ್ನೇ ಕೊಚ್ಚಿ ಹಾಕುವುವು, ಎಂಬುದಕ್ಕೆ ಸಾಕ್ಷ್ಯಾಧಾರ ಬೇರೆ ಬೇಕೆ?”

“ಪ್ರಸಕ್ತ ಪರಿಸ್ಥಿತಿಯ ಅಗತ್ಯಗಳನ್ನು ಪೂರೈಸಬಲ್ಲಂಥ ಏಕೈಕ ಅಧಿಕಾರವೆಂದರೆ ಪ್ರಜಾಸತ್ತೆಯೊಳಗೇ ನಿಜಕ್ಕೂ ಪ್ರಾಮಾಣಿಕವಾದ ಸಮಿಶ್ರ ಸರ್ಕಾರ.”

* * *

ಇಷ್ಟು ದೊಡ್ಡ ಭಾಗಗಳನ್ನು ಉದ್ಧರಿಸಿದುದಕ್ಕಾಗಿ ನಾವು ಓದುಗರ ಕ್ಷಮೆ ಕೋರುತ್ತೇವೆ. ಆದರೆ ಅವು ತುಂಬ ಅವಶ್ಯವಾದವು. ಬೋಲ್ಷೆವಿಕರಿಗೆ ವೈರಿಯವಾದಂಥ ವಿವಿಧ ಪಾರ್ಟಿಗಳು ಕೈಕೊಂಡ ನಿಲುವುಗಳ ನಿಷ್ಕೃಷ್ಟ ಚಿತ್ರಣ ನೀಡುವುದು ಅವಶ್ಯ. ಬೋಲ್ಷೆವಿಕರು ಒಂಟಿಯಾಗಿಯೇ ಸಂಪೂರ್ಣ ರಾಜ್ಯಾಧಿಕಾರವನ್ನು ವಹಿಸಿಕೊಳ್ಳುವುದು ಕಾರ್ಯಸಾಧುವಷ್ಟೆ ಅಲ್ಲ ತುರ್ತಿನದೂ ಆಗಿದೆ ಎಂದು ಈ ಎಲ್ಲ ಪಾರ್ಟಿಗಳೂ ಒಪ್ಪಿಕೊಂಡಿವೆ ಎಂಬ ತುಂಬ ಮುಖ್ಯವಾದ ವಾಸ್ತವಾಂಶವನ್ನು ಖಚಿತ ರೀತಿಯಲ್ಲಿ ಸಾಧಿಸಿ ತೋರುವುದು ಅವಶ್ಯ.

ಬೋಲ್ಷೆವಿಕರು ಅಧಿಕಾರವನ್ನು ಉಳಿಸಿಕೊಂಡಿರಲು ಅಸಮರ್ಥರಾಗುವರು ಎಂದು ಕಾಡೆಟ್ಟರಿಂದ ಹಿಡಿದು ‘ನೋವಯ ಜಿರ್ನಾ’ ಜನರವರೆಗೂ “ಎಲ್ಲರೂ” ಮನಗಾಣುವಂತೆ ಮಾಡಿರುವಂಥ ವಾದಗಳನ್ನು ಈಗ ಪರಿಶೀಲಿಸಲು ಹೋಗೋಣ.

ಗೌರವಾರ್ಹ ‘ರೇಚ್’ ಪತ್ರಿಕೆ ಯಾವ ವಾದಗಳನ್ನೂ ಮುಂದಿಡುವುದಿಲ್ಲ. ಅದು ಬೋಲ್ಷೆವಿಕರ ಮೇಲೆ ಆಯ್ದ ಉದ್ವಿಗ್ನಪೂರ್ಣ ಬಿರುನುಡಿಗಳ ಮಹಾಪೂರವನ್ನು ಹರಿಸುತ್ತದಷ್ಟೆ. ‘ರೇಚ್’ ಪತ್ರಿಕೆಯು ಅಧಿಕಾರವನ್ನು ವಹಿಸಿಕೊಳ್ಳುವಂತೆ ಬೋಲ್ಷೆವಿಕರನ್ನು “ಪ್ರಚೋದಿಸುತ್ತಿದೆ” ಎಂದು ಭಾವಿಸಿಕೊಂಡು “ಎಚ್ಚರದಿಂದಿರಿ, ಸಂಗಾತಿಗಳೇ, ಶತ್ರುವು ಯಾವ ಬುದ್ಧಿವಾದ ನೀಡುತ್ತಾನೋ ಅದು ಖಂಡಿತ ಕೆಟ್ಟು ದಾಗಿಯೇ ಇರಬೇಕು” ಎಂದು ಹೇಳುವುದು ಎಷ್ಟು ಶುದ್ಧ ತಪ್ಪಾದುದು ಎಂಬುದನ್ನು, ನಾವು ಉದ್ಧರಿಸಿದ ಭಾಗಗಳು ಅನೇಕ ಇತರ ವಿಷಯಗಳ ಜೊತೆಗೆ, ತೋರಿಸಿಕೊಡುತ್ತವೆ. ಸಾರ್ವತ್ರಿಕವಾದ ಹಾಗೂ ನಿರ್ದಿಷ್ಟವಾದ ಪರಿಗಣನೆಗಳನ್ನು ಪ್ರಾಯೋಗಿಕ ರೀತಿಯಲ್ಲಿ ತೂಕ ಮಾಡಿ ನೋಡುವ ಬದಲು, ಬೂರ್ಷ್ವಾಸೀಯ ನಮ್ಮನ್ನು ಅಧಿಕಾರ ವಹಿಸಿಕೊಳ್ಳುವಂತೆ “ಪ್ರಚೋದಿಸುತ್ತಿದೆ” ಎಂಬ ವಿಚಾರಕ್ಕೆ “ಮನ

ಸೋಲಲು” ನಾವು ನಮ್ಮನ್ನೇ ಬಿಟ್ಟುಕೊಟ್ಟರೆ ನಾವು ಬೂರ್ಷ್ವಾಸೀಯ ಪೋಸಕ್ಕೆ ಒಳಗಾಗುತ್ತೇವೆ, ಏಕೆಂದರೆ, ಬೋಲ್ಷೆವಿಕರು ಅಧಿಕಾರ ವಹಿಸಿಕೊಂಡರೆ ಮಿಲಿಯಾಂತರ ವಿಪತ್ತುಗಳು ಉಂಟಾಗುತ್ತವೆ ಎಂದು ಬೂರ್ಷ್ವಾಸೀ ಯಾವತ್ತೂ ಮಾತ್ಸರ್ಯ ಪೂರ್ಣವಾಗಿ ಮುನ್ನೂಚಿಸುವುದು ಖಂಡಿತ. ಬೂರ್ಷ್ವಾಸೀ ಮಾತ್ಸರ್ಯಪೂರ್ಣವಾಗಿ ಕೂಗಿ ಹೇಳುತ್ತದೆ: “ಬೋಲ್ಷೆವಿಕರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಿ ಅನಂತರ ಧ್ವಂಸ ಮಾಡುವ ಮೂಲಕ ಅವರನ್ನು ಒಂದೇ ಏಟಿಗೆ ‘ಅನೇಕ ವರ್ಷಗಳ ವರೆಗೆ ಕಾಣಿಸಿಕೊಳ್ಳದಂತೆ’ ತೊಲಗಿಸುವುದೇ ಲೇಸು.” ಈ ಕೂಗುಗಳೂ, ನೀವು ಇಷ್ಟಪಡುವುದಾದಲ್ಲಿ, “ಪ್ರಚೋದನೆ”ಗಳೇ, ಆದರೆ ವಿರುದ್ಧ ದೃಷ್ಟಿಕೋನದಿಂದ. ಕಾಡೆಟ್ಟರೂ ಬೂರ್ಷ್ವಾಸೀಯೂ ನಮಗೆ ಅಧಿಕಾರ ವಹಿಸಿಕೊಳ್ಳುವಂತೆ ಯಾವುದೇ ರೀತಿಯಲ್ಲೂ “ಬುದ್ಧಿವಾದ” ನೀಡರು, ಎಂದೂ “ಬುದ್ಧಿವಾದ” ನೀಡಿಲ್ಲ; ಅವರು ಅಪರಿಹಾರ್ಯ ಎಂದು ಹೇಳಲಾಗುವಂಥ ಸರ್ಕಾರೀ ಸಮಸ್ಯೆಗಳಿಂದ ನಮ್ಮನ್ನು ದಿಗಿಲು ಗೊಳಿಸಲು ಯತ್ನಿಸುತ್ತಿದ್ದಾರೆ.

ಇಲ್ಲ, ಗಾಬರಿಗೊಂಡ ಬೂರ್ಷ್ವಾಸೀಯ ಕೂಗಾಟಗಳಿಂದ ಗಾಬರಿಗೊಳ್ಳಲು ನಾವು ನಮ್ಮನ್ನು ಬಿಟ್ಟುಕೊಡಬಾರದು. ನಾವು ಎಂದೂ ನಮ್ಮ ಮುಂದೆ “ಪರಿಹರಿಸಲಾಗ”ದಂಥ ಸಾಮಾಜಿಕ ಸಮಸ್ಯೆಗಳನ್ನು ಇರಿಸಿಕೊಂಡಿಲ್ಲ ಮತ್ತು ಸಮಾಜ ವಾದದತ್ತ ತಕ್ಷಣವೇ ಹೆಜ್ಜೆ ಇಡುವ ಸಂಪೂರ್ಣವಾಗಿ ಪರಿಹರಿಸಬಹುದಾದಂಥ ಸಮಸ್ಯೆಯ ಬಗೆಗೆ ಹೇಳುವುದಾದರೆ - ಇಂದಿನ ಅತ್ಯಂತ ಕಷ್ಟ ಪರಿಸ್ಥಿತಿಯಲ್ಲಿ ಇದೊಂದೇ ಪರಿಹಾರ ಮಾರ್ಗವಾಗಿದೆ - ಅದನ್ನು ಶ್ರಮಜೀವಿ ವರ್ಗ ಹಾಗೂ ಬಡ ರೈತರ ಸರ್ವಾಧಿಕಾರದಿಂದಷ್ಟೆ ಪರಿಹರಿಸಲಾಗುವುದು. ರಷ್ಯದಲ್ಲಿ ಶ್ರಮಜೀವಿ ವರ್ಗವು ಅಧಿಕಾರವನ್ನು ವಹಿಸಿಕೊಂಡಲ್ಲಿ ಅದಕ್ಕೆ ವಿಜಯವು, ಶಾಶ್ವತವಾದ ವಿಜಯವು, ಬೇರೆ ಯಾವ ಕಾಲಕ್ಕಿಂತ ಹೆಚ್ಚಾಗಿ ಈಗ, ಬೇರೆಲ್ಲಿಗಿಂತ ಹೆಚ್ಚಾಗಿ ಇಲ್ಲಿ, ಖಚಿತ ವಾದುದಾಗಿದೆ.

ನಾವು ಕೆಲವು ಘಳಿಗೆಗಳನ್ನು ಅನಾನುಕೂಲವಾದವನ್ನಾಗಿ ಮಾಡುವಂಥ ಕೆಲವು ನಿರ್ದಿಷ್ಟ ಸಂದರ್ಭಗಳನ್ನು ಶುದ್ಧ ಪ್ರಾಯೋಗಿಕ ರೀತಿಯಲ್ಲಿ ಚರ್ಚಿಸೋಣ. ಆದರೆ ಬೂರ್ಷ್ವಾಸೀಯ ಮೃಗೀಯ ಅರುಚಾಟಗಳಿಂದ ಗಾಬರಿಗೊಳ್ಳಲು ನಮ್ಮನ್ನು ಒಂದು ಘಳಿಗೆಯೂ ಬಿಟ್ಟುಕೊಡಬಾರದು. ಬೋಲ್ಷೆವಿಕರು ಪೂರ್ಣ ಅಧಿಕಾರ ವಹಿಸಿಕೊಳ್ಳುವ ಪ್ರಶ್ನೆಯು ನಿಜಕ್ಕೂ ತುರ್ತಿನದಾಗುತ್ತಿದೆ ಎಂಬುದನ್ನು ನಾವು ಮರೆಯಬಾರದು. ಇದನ್ನು ನಾವು ಮರೆತಲ್ಲಿ ಅದು ನಮ್ಮ ಪಾರ್ಟಿಯನ್ನು, ಅಧಿಕಾರ ವಹಿಸಿಕೊಳ್ಳುವುದು “ಅಕಾಲಿಕ” ಎಂದು ಒಪ್ಪಿಕೊಂಡಲ್ಲಿ ಆಗುವುದಕ್ಕಿಂತ ಅಗಣಿತ ವಾಗಿ ಹೆಚ್ಚಿನ ಅಪಾಯಕ್ಕೆ ಸಿಕ್ಕಿ ಬೀಳಿಸುವುದು. ಇದಕ್ಕೆ ಸಂಬಂಧಿಸಿ ಈಗ “ಅಕಾಲಿಕ”ವಾದುದು ಏನೂ ಇಲ್ಲ. ಒಂದು ಮಿಲಿಯದಲ್ಲಿ ಬಹುಶಃ ಒಂದು ಅಥವಾ ಎರಡನ್ನು ಬಿಟ್ಟರೆ, ಇದರ ಪರವಾಗಿರುವ ಅವಕಾಶಗಳೇ ಹೆಚ್ಚು.

‘ರೇಚ್’ ಪತ್ರಿಕೆಯು ನಮ್ಮ ಮೇಲೆ ಹರಿಸಿರುವ ಉದ್ರಿಕ್ತ ಬಯ್ಕುಗಳ ಪ್ರವಾಹದ ಬಗೆಗೆ ಹೇಳುವುದಾದರೆ ನಾವು ಹೀಗೆ ಹೇಳಬಹುದು, ಹೇಳಬೇಕು:

ಉದ್ರಿಕ್ತತೆಯ ಮೃಗೀಯ ಅರುಚಾಟಗಳಲ್ಲಿ
ಕೇಳುವೆವು ನಾವು ಅನುಮೋದನೆಯ ಧ್ವನಿಯ,
ಹೊಗಳಿಕೆಯ ಸವಿಯಾದ ನುಡಿಗಳಲ್ಲಲ್ಲ.²⁴

ಬೂರ್ಷ್ವಾಸೀಯು ನಮ್ಮನ್ನು ಅತ್ಯಂತ ಭಾವೋದ್ರಿಕ್ತತೆಯಿಂದ ದ್ವೇಷಿಸುತ್ತಿದೆ ಅನ್ನುವುದು, ನಾವು ಜನರಿಗೆ ಬೂರ್ಷ್ವಾಸೀಯ ಅಧಿಕಾರವನ್ನು ಕಿತ್ತು ಹಾಕುವ ಸರಿಯಾದ ಮಾರ್ಗೋಪಾಯಗಳನ್ನು ತೋರಿಸಿಕೊಡುತ್ತಿದ್ದೇವೆ, ಅನ್ನುವುದಕ್ಕೆ ಅತ್ಯಂತ ಎದ್ದು ಕಾಣುವಂಥ ಸಾಕ್ಷ್ಯಗಳಲ್ಲೊಂದಾಗಿದೆ.

* * *

ಈ ಬಾರಿ, ಅಪರೂಪದ ಅಪವಾದವಾಗಿ, ‘ದೈಲೊ ನರೋದ’ ಪತ್ರಿಕೆಯು ತನ್ನ ಬಯ್ಕುಗಳಿಂದ ನಮ್ಮನ್ನು ಗೌರವಿಸುವ ಮನಸ್ಸು ಮಾಡಲಿಲ್ಲ. ಅಲ್ಲದೆ ಅದು ಯಾವುದೇ ವಾದದ ಛಾಯೆಯನ್ನೂ ಮುಂದಿರಿಸಲಿಲ್ಲ. ಅದು “ಬೋಲ್ಷೆವಿಕರು ಸಚಿವ ಸಂಪುಟ ರಚಿಸುವ ಒತ್ತಾಯಕ್ಕೊಳಗಾಗುವರು” ಎಂಬ ಪ್ರತೀಕ್ಷೆಯಿಂದ ನಮ್ಮನ್ನು ಗಾಬರಿಗೊಳಿಸಲು ಪರೋಕ್ಷ ಸೂಚನೆಗಳಿಂದ ಯತ್ನಿಸಿತಷ್ಟೆ. ನಮ್ಮನ್ನು ಗಾಬರಿಗೊಳಿಸಲು ಯತ್ನಿಸುತ್ತ ಸಮಾಜವಾದಿ-ಕ್ರಾಂತಿಕಾರಿಗಳು ಗಾಬರಿಗೊಂಡ ಉದಾರವಾದಿಯ ಭೂತವನ್ನು ಕಂಡು ತಾವೇ ಪ್ರಾಮಾಣಿಕವಾಗಿಯೂ ಸಾಯುವಷ್ಟು ಗಾಬರಿಗೊಂಡಿದ್ದಾರೆ ಎಂಬುದನ್ನು ನಂಬಲು ನಾನು ತುಂಬ ಸಿದ್ಧನಿದ್ದೇನೆ. ಸಮಾಜವಾದಿ-ಕ್ರಾಂತಿಕಾರಿಗಳು ಕೇಂದ್ರ ಕಾರ್ಯಕಾರಿ ಸಮಿತಿಯಂಥ ಮತ್ತು ಅಂಥವೇ “ಸಂಪರ್ಕ” (ಅಂದರೆ ಕಾಡೆಟ್ಟರೊಂದಿಗೆ ಸಂಪರ್ಕ, ಸರಳ ಭಾಷೆಯಲ್ಲಿ, ಕಾಡೆಟ್ಟರೊಂದಿಗೆ ಚಿಲ್ಲಾಟ) ಆಯೋಗಗಳಂಥ ಕೆಲವು ವಿಶೇಷವಾಗಿ ಉನ್ನತವಾದ, ವಿಶೇಷವಾಗಿ ಲೊಡ್ಡೆದ್ದ ಸಂಸ್ಥೆಗಳಲ್ಲಿ ಕೆಲವು ಬೋಲ್ಷೆವಿಕರನ್ನು ಗಾಬರಿಗೊಳಿಸುವುದರಲ್ಲಿ ಯಶಸ್ವಿಯಾಗುವರೆಂಬುದನ್ನೂ ನಾನು ಅಷ್ಟೇ ಪ್ರಮಾಣದಲ್ಲಿ ನಂಬಬಲ್ಲೆ. ಏಕೆಂದರೆ, ಮೊದಲನೆಯದಾಗಿ, ಎಲ್ಲ ಕೇಂದ್ರ ಕಾರ್ಯಕಾರಿ ಸಮಿತಿ, ಪೂರ್ವಪಾರ್ಲಿಮೆಂಟ್, ಇತ್ಯಾದಿ ಸಂಸ್ಥೆಗಳಲ್ಲೆಲ್ಲ ವಾತಾವರಣ ಅಸಹ್ಯಕರವಾಗಿದೆ, ವಾಂತಿ ಬರಿಸುವಷ್ಟು ಕೊಳೆತು ನಾರುತ್ತಿದೆ. ಅಲ್ಲಿ ಯಾವ ವ್ಯಕ್ತಿಯೇ ಎಷ್ಟೇ ಕಾಲ ಉಸಿರಾಡುವುದು ಹಾನಿಕರ. ಎರಡನೆಯದಾಗಿ, ಪ್ರಾಮಾಣಿಕತೆ ಒಂದು ಅಂಟುಜಾಡ್ಯ. ಪ್ರಾಮಾಣಿಕವಾಗಿಯೂ ಗಾಬರಿಗೊಂಡ ಸಂಕುಚಿತಮತಿಯೊಬ್ಬ ಬಿಡಿ ಕ್ರಾಂತಿಕಾರಿಯೊಬ್ಬನನ್ನೂ

ಸ್ವಲ್ಪ ಕಾಲದವರೆಗೆ ಸಂಕುಚಿತಮತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುತ್ತಾನೆ.

ಆದರೆ ನಾವು, “ಮಾನವೀಯವಾಗಿ” ಹೇಳುವುದಾದರೆ, ಕಾಡೆಟ್ಟರ ಸಾಂಗತ್ಯದಲ್ಲಿ ಸಚಿವನಾಗುವ ದೌರ್ಭಾಗ್ಯ ಹೊಂದಿದಂಥ ಅಥವಾ ಕಾಡೆಟ್ಟರ ದೃಷ್ಟಿಯಲ್ಲಿ ಸಚಿವನಾಗುವ ಅರ್ಹತೆ ಹೊಂದಿರುವಂಥ ಸಮಾಜವಾದಿ ಕ್ರಾಂತಿಕಾರಿಯೊಬ್ಬನ ಪ್ರಾಮಾಣಿಕ ಗಾಬರಿಯನ್ನು ಎಷ್ಟೇ ಅರ್ಥಮಾಡಿಕೊಳ್ಳಬಹುದಾದರೂ, ನಾವೇ ಗಾಬರಿಗೊಳ್ಳಲು ನಮ್ಮನ್ನು ಬಿಟ್ಟುಕೊಟ್ಟರೆ ಶ್ರಮಜೀವಿ ವರ್ಗಕ್ಕೆ ದ್ರೋಹ ಬಗೆಯುವುದರ ಸಮೀಪ ಬರುವಂಥ ರಾಜಕೀಯ ತಪ್ಪನ್ನು ಮಾಡುತ್ತೇವಷ್ಟೆ. ಸಜ್ಜನರೇ, ನಿಮ್ಮ ಪ್ರಾಯೋಗಿಕ ವಾದಗಳನ್ನು ನಮ್ಮ ಮುಂದಿಡಿ! ನಿಮ್ಮ ಗಾಬರಿಯಿಂದ ನಾವೂ ಗಾಬರಿಗೊಳ್ಳುವೆಂಬ ಯಾವುದೇ ಭರವಸೆಯನ್ನೂ ಇರಿಸಿಕೊಳ್ಳಬೇಡಿ!

* * *

ಈ ಸಾರಿ ನಾವು ಪ್ರಾಯೋಗಿಕ ವಾದಗಳನ್ನು ‘ನೋವಯ ಜಿರ್ನು’ ಪತ್ರಿಕೆಯಲ್ಲಿ ಕಾಣುತ್ತೇವೆ. ಈ ಸಂದರ್ಭದಲ್ಲಿ ಪತ್ರಿಕೆ ಬೂರ್ಷ್ವಾಸೀಯ ವಕೀಲಿ ಮಾಡುವವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪಾತ್ರ ಅದಕ್ಕೆ ಬೋಲ್ಷೆವಿಕರ ವಕೀಲಿ ಮಾಡುವವರ ಪಾತ್ರಕ್ಕಿಂತ ಹೆಚ್ಚು ಉತ್ತಮವಾಗಿ ಸರಿಹೊಂದುತ್ತದೆ. ಬೋಲ್ಷೆವಿಕರ ವಕೀಲಿ ಮಾಡುವುದು, ಎಲ್ಲ ರೀತಿಯಲ್ಲೂ ಪ್ರಿಯಕರಳಾದ ಈ ವನಿತೆಯನ್ನು ಸ್ಪಷ್ಟವಾಗಿಯೇ “ತಲ್ಲಣ”ಗೊಳಿಸುತ್ತದೆ.

ಈ ವಕೀಲ ಆರು ವಾದಗಳನ್ನು ಮುಂದಿರಿಸಿದ್ದಾನೆ:

1) ಶ್ರಮಜೀವಿ ವರ್ಗವು “ದೇಶದಲ್ಲಿ ಇತರ ವರ್ಗಗಳಿಂದ ಪ್ರತ್ಯೇಕಗೊಂಡಿದೆ;”

(2) ಅದು “ಪ್ರಜಾಸತ್ತೆಯ ನಿಜವಾದ ಜೀವಂತ ಶಕ್ತಿಗಳಿಂದ ಪ್ರತ್ಯೇಕಗೊಂಡಿದೆ;”

(3) ಅದು “ರಾಜ್ಯ ಸಾಧನವನ್ನು ತಾಂತ್ರಿಕವಾಗಿ ಕರಗತಮಾಡಿಕೊಳ್ಳಲು ಅಸಮರ್ಥವಾಗುವುದು;”

(4) ಅದು “ಈ ಸಾಧನವನ್ನು ಚಾಲನೆಗೆ ತರಲು ಅಸಮರ್ಥವಾಗುವುದು;”

(5) “ಪರಿಸ್ಥಿತಿ ವಿಪರೀತ ತೊಡಕಿನದಾಗಿದೆ;”

(6) ಅದು “ವೈರಿಯ ಶಕ್ತಿಗಳ ಎಲ್ಲ ಒತ್ತಡವನ್ನೂ ಪ್ರತಿರೋಧಿಸಲು ಅಸಮರ್ಥವಾಗುವುದು ಮತ್ತು ಈ ವೈರಿಯ ಶಕ್ತಿಗಳು ಶ್ರಮಜೀವಿ ವರ್ಗ ಸರ್ವಾಧಿಕಾರವನ್ನಷ್ಟೆ ಅಲ್ಲ ಇಡೀ ಕ್ರಾಂತಿಯನ್ನೇ ಕೊಚ್ಚಿ ಹಾಕುವವು.”

‘ನೋವಯ ಜಿರ್ನು’ ಪತ್ರಿಕೆಯು ತನ್ನ ಮೊದಲ ವಾದವನ್ನು ಹಾಸ್ಯಾಸ್ಪದ

*ಗೋಗೊಲ್ ರ ‘ಮೃತ ಆತ್ಮಗಳು’ ಎಂಬ ಕೃತಿಯ ಒಂದು ಪಾತ್ರ. - ಸಂ.

ವಾದಂಥ ವಿಕಾರ ರೀತಿಯಲ್ಲಿ ರೂಪಿಸುತ್ತದೆ. ಏಕೆಂದರೆ, ಬಂಡವಾಳಶಾಹಿ ಹಾಗೂ ಅರೆಬಂಡವಾಳಶಾಹಿ ದೇಶಗಳಲ್ಲಿ ನಮಗೆ ತಿಳಿದಿರುವಂತೆ ಮೂರು ವರ್ಗಗಳಷ್ಟೇ ಇರುತ್ತವೆ - ಬೂರ್ಷ್ವಾಸೀ, ಪೆಟಿ ಬೂರ್ಷ್ವಾಸೀ (ಈ ವರ್ಗದಲ್ಲಿ ಮುಖ್ಯವಾಗಿ ರೈತರೇ ಇರುತ್ತಾರೆ) ಮತ್ತು ಶ್ರಮಜೀವಿ ವರ್ಗ. ಶ್ರಮಜೀವಿ ವರ್ಗವು ಬೂರ್ಷ್ವಾಸೀಯ ವಿರುದ್ಧ ನಡೆಸುತ್ತಿರುವ ಹೋರಾಟದ ಬಗೆಗೆ, ಬೂರ್ಷ್ವಾಸೀಯ ವಿರುದ್ಧ ನಡೆಸುತ್ತಿರುವ ಕ್ರಾಂತಿಯ ಬಗೆಗೆ ಹೇಳುವಾಗ, ಶ್ರಮಜೀವಿ ವರ್ಗವು ಇತರ ವರ್ಗಗಳಿಂದ ಪ್ರತ್ಯೇಕಗೊಳ್ಳುತ್ತಿದೆ ಎಂದು ಹೇಳುವುದರಲ್ಲಿ ಏನು ಅರ್ಥವಿದೆ?

ಸ್ಪಷ್ಟವಾಗಿಯೇ, ಶ್ರಮಜೀವಿ ವರ್ಗವು ರೈತರಿಂದ ಪ್ರತ್ಯೇಕಗೊಂಡಿದೆ ಎಂದು 'ನೋವಯ ಜಿರ್ನಾ' ಹೇಳ ಬಯಸಿದ್ದಿತೇನೋ. ಏಕೆಂದರೆ, ಭೂಮಾಲೀಕರಿಂದ ಪ್ರತ್ಯೇಕಗೊಂಡಿದೆ ಎಂದು ಹೇಳಲು ಬಹುಶಃ ಸಾಧ್ಯವಿರಲಿಲ್ಲ. ಆದರೆ ಶ್ರಮಜೀವಿ ವರ್ಗವು ರೈತರಿಂದ ಪ್ರತ್ಯೇಕಗೊಂಡಿದೆ ಎಂದೂ ಸ್ಪಷ್ಟವಾಗಿ ಹಾಗೂ ಖಚಿತವಾಗಿ ಹೇಳಲು ಅದಕ್ಕೆ ಸಾಧ್ಯವಿರಲಿಲ್ಲ. ಏಕೆಂದರೆ ಹಾಗೆ ಹೇಳುವುದು ಎಷ್ಟು ಅಸಮರ್ಪಕ ಅನ್ನುವುದು ಸ್ಪಷ್ಟವಿದ್ದಿತು.

ಬಂಡವಾಳಶಾಹಿ ದೇಶವೊಂದರಲ್ಲಿ ಶ್ರಮಜೀವಿ ವರ್ಗವು ಪೆಟಿ ಬೂರ್ಷ್ವಾಸೀಯಿಂದ - ನೆನಪಿನಲ್ಲಿಡಿ, ಬೂರ್ಷ್ವಾಸೀಯ ವಿರುದ್ಧ ಕ್ರಾಂತಿ ಜರುಗುತ್ತಿರುವಾಗ - ಈಗ ಅದು ರಷ್ಯದಲ್ಲಿ ಪ್ರತ್ಯೇಕಗೊಂಡಿರುವಷ್ಟು ಸ್ವಲ್ಪ ಪ್ರಮಾಣದಲ್ಲಷ್ಟೆ ಪ್ರತ್ಯೇಕಗೊಂಡಿರುವುದನ್ನು ಊಹಿಸಿಕೊಳ್ಳುವುದೂ ಕಷ್ಟವೇ. ತೈರೆತೇಲಿಯ "ಬುಲೀಗಿನ್ ದೂಮ" 25 ದಲ್ಲಿ, ಅಂದರೆ ಕುಖ್ಯಾತ "ಪ್ರಜಾಸತ್ತಾತ್ಮಕ" ಸಮ್ಮೇಳನದಲ್ಲಿ ಬೂರ್ಷ್ವಾಸೀಯೊಂದಿಗೆ ಸಮಿಶ್ರ ಕೂಟಕ್ಕೆ ಪರವಾಗಿ ಹಾಗೂ ವಿರೋಧವಾಗಿ "ಕೂರಿಯಾ" ಗಳು 26 ನೀಡಿದ ಮತದ ಇತ್ತೀಚೆಗಿನ ಫಲಿತಾಂಶಗಳು ಇದಕ್ಕೆ ವಸ್ತುನಿಷ್ಠವಾದ ಹಾಗೂ ಬದಲಾಗದಂಥ ಸಾಕ್ಷ್ಯಗಳಾಗಿವೆ. ಸೋವಿಯತ್‌ಗಳ ಕೂರಿಯಾಗಳನ್ನು ತೆಗೆದುಕೊಂಡಲ್ಲಿ ನಮಗೆ ಇದು ಲಭಿಸುತ್ತದೆ:

	ಸಮಿಶ್ರ ಕೂಟದ ಪರ	ವಿರುದ್ಧ
ಕಾರ್ಮಿಕರ ಹಾಗೂ ಸೈನಿಕರ ಡೆಪ್ಯೂಟಿಗಳ ಸೋವಿಯತ್‌ಗಳು	83	192
ರೈತರ ಡೆಪ್ಯೂಟಿಗಳ ಸೋವಿಯತ್‌ಗಳು	102	70
ಎಲ್ಲ ಸೋವಿಯತ್‌ಗಳು	185	262

ಹೀಗೆ ಒಟ್ಟಿನ ಮೇಲೆ ಬಹುಮತವು ಬೂರ್ಷ್ವಾಸೀಯೊಂದಿಗೆ ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದನ್ನು ವಿರೋಧಿಸುವ ಶ್ರಮಜೀವಿ ವರ್ಗದ ಘೋಷಣೆಯ ಪರ

ವಾಗಿದೆ. ಸೋವಿಯತ್‌ಗಳಲ್ಲಿ ಬೋಲ್ಷೆವಿಕರ ಪ್ರಭಾವ ಹೆಚ್ಚುತ್ತಿರುವುದನ್ನು ಕಾಡೆ
ಟ್ಟರೂ ಒಪ್ಪಿಕೊಳ್ಳುವ ಬಲವಂತಕ್ಕೊಳಗಾಗಿದ್ದಾರೆಂಬುದನ್ನು ನಾವು ಮೇಲೆ
ಕಂಡಿದ್ದೇವೆ. ಮತ್ತು ಇಲ್ಲಿ, ಕೇಂದ್ರ ಸಂಸ್ಥೆಗಳಲ್ಲಿ ಖಚಿತ ಬಹುಮತ ಹೊಂದಿರುವ ಮತ್ತು
ಸೋವಿಯತ್‌ಗಳ ನಿನ್ನೆಯ ನಾಯಕರಾದ ಸಮಾಜವಾದಿ-ಕ್ರಾಂತಿಕಾರಿಗಳೂ ಮೆನ್ಷೆವಿ
ಕರೂ ಕರೆದಿರುವ 'ಸಮ್ಮೇಳನ'ವನ್ನು ಕಾಣುತ್ತೇವೆ. ಸ್ಪಷ್ಟವಾಗಿಯೇ, ಸೋವಿಯತ್
ಗಳಲ್ಲಿ ಬೋಲ್ಷೆವಿಕರು ವಾಸ್ತವವಾಗಿ ಎಷ್ಟು ಪ್ರಾಬಲ್ಯ ಹೊಂದಿದ್ದಾರೆಂಬುದನ್ನು
ಇಲ್ಲಿ ಅಲ್ಪಮಾಡಿ ಹೇಳಲಾಗಿದೆ.

ಬೂರ್ಷ್ವಾಸೀಯೊಂದಿಗೆ ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವ ಪ್ರಶ್ನೆಗೆ ಸಂಬಂಧಿ
ಸಿಯೂ, ಭೂಮಾಲೀಕರ ಜಮೀನುಗಳನ್ನು ತಕ್ಷಣವೇ ರೈತ ಸಮಿತಿಗಳಿಗೆ ವರ್ಗಾಯಿ
ಸುವ ಪ್ರಶ್ನೆಗೆ ಸಂಬಂಧಿಸಿಯೂ ಬೋಲ್ಷೆವಿಕರು ಆಗಲೇ ಕಾರ್ಮಿಕರ, ಸೈನಿಕರ ಹಾಗೂ
ರೈತರ ಡೆಪ್ಯೂಟಿಗಳ ಸೋವಿಯತ್‌ಗಳಲ್ಲಿ ಬಹುಮತ, ಜನರ ಬಹುಮತ, ಪೆಟಿ
ಬೂರ್ಷ್ವಾಸೀಯ ಬಹುಮತ, ಹೊಂದಿದ್ದಾರೆ. ಸೆಪ್ಟೆಂಬರ್ 24ರ 'ರಬೋಚಿಯಾ'
ಪೂತ್' ನಂ. 19ನೇ ಸಂಚಿಕೆಯು ಸಮಾಜವಾದಿ ಕ್ರಾಂತಿಕಾರಿಗಳ ಮುಖಪತ್ರ
'ಜ್ನಾಮ್ಯ ತ್ರದಾ'²⁷ ನಂ. 25ರಿಂದ ಸೆಪ್ಟೆಂಬರ್ 18ರಂದು ಪೆತ್ರೊಗ್ರಾದ್‌ನಲ್ಲಿ
ಜರುಗಿದ ರೈತ ಡೆಪ್ಯೂಟಿಗಳ ಸ್ಥಳೀಯ ಸೋವಿಯತ್‌ಗಳ ಸಮ್ಮೇಳನವೊಂದರ ವರದಿ
ಯನ್ನು ಉದ್ಧರಿಸಿದೆ. ಈ ಸಮ್ಮೇಳನದಲ್ಲಿ ನಾಲ್ಕು ರೈತ ಸೋವಿಯತ್‌ಗಳ
(ಕೊಸ್ಮೊಮಾ, ಮಾಸ್ಕೋ, ಸಮಾರಾ ಹಾಗೂ ತೌರಿದ ಗುಬರ್ನಿಯಗಳ ರೈತ ಸೋವಿ
ಯತ್‌ಗಳ) ಕಾರ್ಯಕಾರಿ ಸಮಿತಿಗಳು ಅನಿರ್ಬಂಧಿತ ಸಮಿಶ್ರ ಕೂಟ ಏರ್ಪಡಿಸಿ
ಕೊಳ್ಳುವುದರ ಪರವಾಗಿ ಮತ ನೀಡಿದವು. ಮೂರು ಗುಬರ್ನಿಯಗಳ ಹಾಗೂ ಎರಡು
ಸೈನ್ಯಗಳ (ವ್ಲದೀಮಿರ್, ರ್ಯಾಜಾನ್ ಹಾಗೂ ಕಪ್ಪು ಸಮುದ್ರ ಗುಬರ್ನಿಯಗಳ)
ಕಾರ್ಯಕಾರಿ ಸಮಿತಿಗಳು ಕಾಡೆಟ್ಟರನ್ನು ಬಿಟ್ಟು ಉಳಿದವರೊಂದಿಗೆ ಸಮಿಶ್ರ ಕೂಟ
ಏರ್ಪಡಿಸಿಕೊಳ್ಳುವುದರ ಪರವಾಗಿ ಮತ ನೀಡಿದವು. ಇಪ್ಪತ್ತಮೂರು ಗುಬರ್ನಿಯ
ಗಳ ಹಾಗೂ ನಾಲ್ಕು ಸೈನ್ಯಗಳ ಕಾರ್ಯಕಾರಿ ಸಮಿತಿಗಳು ಸಮಿಶ್ರ ಕೂಟ
ಏರ್ಪಡಿಸಿಕೊಳ್ಳುವುದಕ್ಕೆ ವಿರೋಧವಾಗಿ ಮತ ನೀಡಿದವು.

ಹಾಗಾಗಿ, ಬಹುಮತೀಯ ರೈತರು ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದರ
ವಿರೋಧವಿದ್ದಾರೆ !

“ಶ್ರಮಜೀವಿ ವರ್ಗ ಪ್ರತ್ಯೇಕಗೊಂಡಿದೆ” ಎಂಬುದಕ್ಕೆ ಸಂಬಂಧಿಸಿ ಇಷ್ಟು ಸಾಕು.

ಅಂದ ಹಾಗೆ ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಸಮಿಶ್ರ ಕೂಟ
ಏರ್ಪಡಿಸಿಕೊಳ್ಳುವುದಕ್ಕೆ ಬೆಂಬಲ ನೀಡಿದಂಥವು ಕೇಂದ್ರದಿಂದ ದೂರದಲ್ಲಿರುವ
ಮೂರು ಗುಬರ್ನಿಯಗಳು - ಸಮಾರಾ, ತೌರಿದ ಹಾಗೂ ಕಪ್ಪು ಸಮುದ್ರ ಗುಬರ್ನಿಯ
ಗಳು. ಅಲ್ಲಿ ತುಲನಾತ್ಮಕವಾಗಿ ಅಧಿಕ ಸಂಖ್ಯೆಯ ಶ್ರೀಮಂತ ರೈತರೂ ಭಾರಿ ಭೂಮಾ
ಲೀಕರೂ ಇದ್ದಾರೆ. ಇವರು ಕೆಲಸಗಾರರನ್ನು ಕೂಲಿಗೆ ನೇಮಿಸಿಕೊಂಡಿದ್ದಾರೆ. ಅದೇ

ರೀತಿ ನಾಲ್ಕು ಕೈಗಾರಿಕಾ ಗುಬರ್ನಿಯಗಳು (ವ್ಲದೀಮಿರ್, ರ್ಯಾಜಾನ್, ಕೊಸ್ಮೊಮಾ ಹಾಗೂ ಮಾಸ್ಕೋಗಳು) ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದಕ್ಕೆ ಬೆಂಬಲ ನೀಡಿವೆ. ಇಲ್ಲೂ ರೈತ ಬೂರ್ಷ್ವಾಸೀ ರಷ್ಯದ ಬಹುತೇಕ ಗುಬರ್ನಿಯಗಳಲ್ಲಿರುವುದಕ್ಕಿಂತ ಹೆಚ್ಚು ಪ್ರಬಲವಾಗಿದೆ. ಈ ಪ್ರಶ್ನೆಗೆ ಸಂಬಂಧಿಸಿ ಹೆಚ್ಚು ವಿವರವಾದ ಅಂಕೆಸಂಖ್ಯೆಗಳನ್ನು ಸಂಗ್ರಹಿಸುವುದು ಮತ್ತು ಅಧಿಕ ಸಂಖ್ಯೆಯಲ್ಲಿ “ಶ್ರೀಮಂತ” ರೈತರಿರುವ ಗುಬರ್ನಿಯಗಳಲ್ಲಿ ಬಡ ರೈತರಿಗೆ ಸಂಬಂಧಿಸಿ ಸುದ್ದಿಸಮಾಚಾರ ಲಭ್ಯವಿದೆಯೇ ಅನ್ನುವುದನ್ನು ಖಚಿತಪಡಿಸಿಕೊಳ್ಳುವುದು ಸ್ವಾರಸ್ಯಕರವಾಗಿದ್ದೀತು.

ಅದೂ ಅಲ್ಲದೆ “ರಷ್ಯನೇತರ ವೃಂದಗಳು” ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದಕ್ಕೆ ವಿರೋಧಿಸಿದವರ ಮಧ್ಯೆ ಗಣನೀಯ ಪ್ರಾಬಲ್ಯ ತೋರಿದವು, 15 ಮತಗಳು ಪರವಾಗಿದ್ದರೆ 40 ಮತಗಳು ವಿರೋಧವಿದ್ದವು, ಎಂಬುದೂ ಸ್ವಾರಸ್ಯಕರವಾದುದು. ರಷ್ಯದ ಪೂರ್ಣಾಧಿಕಾರರಹಿತ ಜನಾಂಗಗಳ ಬಗೆಗೆ ಬೊನಾಪಾರ್ಟಿವಾದಿ²⁸ ಕೇರೆನ್‌ಸ್ಕಿ ಮತ್ತುವರ ಸಂಗಡಿಗರು ಅನುಸರಿಸುತ್ತಿರುವ ಬಹಿರಂಗ ಹಿಂಸಾಚರಣೆಯ ಹಾಗೂ ಸೇರ್ಪಡೆಯ ನೀತಿಯು ಫಲ ನೀಡಿದೆ. ಮರ್ದಿತ ಜನಾಂಗಗಳ ವಿಶಾಲ ವಿಭಾಗಗಳ ಜನರು (ಅಂದರೆ ಪೆಟಿ ಬೂರ್ಷ್ವಾಸೀಯ ಸಮೂಹವೂ ಒಳಗೊಂಡು) ರಷ್ಯದ ಬೂರ್ಷ್ವಾಸೀಗಿಂತ ಶ್ರಮಜೀವಿ ವರ್ಗವನ್ನೇ ಹೆಚ್ಚು ನಂಬುತ್ತಾರೆ, ಏಕೆಂದರೆ ಇಲ್ಲಿ ಇತಿಹಾಸವು ಮರ್ದಕ ಜನಾಂಗಗಳ ವಿರುದ್ಧ ಮರ್ದಿತ ಜನಾಂಗಗಳ ವಿಮೋಚನಾ ಹೋರಾಟವನ್ನು ಮುಂದಕ್ಕೆ ತಂದಿದೆ. ಬೂರ್ಷ್ವಾಸೀಯ ಮರ್ದಿತ ಜನಾಂಗಗಳ ಸ್ವಾತಂತ್ರ್ಯ ಹೋರಾಟಕ್ಕೆ ಹೇಯಕರವಾಗಿ ದ್ರೋಹ ಬಗೆದಿದೆ; ಶ್ರಮಜೀವಿ ವರ್ಗವು ಸ್ವಾತಂತ್ರ್ಯ ಹೋರಾಟಕ್ಕೆ ನಿಷ್ಠವಾಗಿದ್ದುಕೊಂಡಿದೆ.

ಪ್ರಸ್ತುತದಲ್ಲಿ ಜನಾಂಗೀಯ ಹಾಗೂ ಕೃಷಿ ಸಂಬಂಧಿ ಪ್ರಶ್ನೆಗಳು ರಷ್ಯನ್ ಜನತೆಯ ವಿಶಾಲ ಪೆಟಿ ಬೂರ್ಷ್ವಾ ವಿಭಾಗಗಳಿಗೆ ಮೂಲಭೂತ ಪ್ರಶ್ನೆಗಳಾಗಿವೆ. ಇದು ನಿರ್ವಿವಾದವಾದುದು. ಈ ಎರಡು ಪ್ರಶ್ನೆಗಳಿಗೆ ಸಂಬಂಧಿಸಿಯೂ ಶ್ರಮಜೀವಿ ವರ್ಗವು ವಿಸ್ಮಯಕರವಾಗುವಂತೆ “ಪ್ರತ್ಯೇಕಗೊಂಡಿಲ್ಲ” - ಹಿಂದೆಂದೂ ಪ್ರತ್ಯೇಕಗೊಂಡಿರದಿದ್ದಂತೆಯೇ. ಅದು ತನ್ನ ಹಿಂದೆ ಜನರ ಬಹುಮತವನ್ನು ಹೊಂದಿದೆ. ಅದಷ್ಟೆ ಈ ಎರಡು ಪ್ರಶ್ನೆಗಳಿಗೆ ಸಂಬಂಧಿಸಿಯೂ ಅಂತಹ ದೃಢ ನಿರ್ಧಾರದ, ನಿಜಕ್ಕೂ “ಕ್ರಾಂತಿಕಾರಿ-ಪ್ರಜಾಸತ್ತಾತ್ಮಕವಾದ” ನೀತಿಯನ್ನು ಅನುಸರಿಸುವ ಸಾಮರ್ಥ್ಯ ಹೊಂದಿರುವುದು. ಈ ನೀತಿಯು ಶ್ರಮಜೀವಿ ವರ್ಗದ ರಾಜ್ಯಾಧಿಕಾರಕ್ಕೆ ಜನರ ಬಹುಮತದ ಬೆಂಬಲವನ್ನಷ್ಟೆ ಅಲ್ಲ ಜನರ ಮಧ್ಯೆ ನಿಜವಾದ ಕ್ರಾಂತಿಕಾರಿ ಉತ್ಸಾಹ ಚಿಮ್ಮುವುದನ್ನೂ ತಕ್ಷಣವೇ ಖಚಿತಗೊಳಿಸಿಕೊಡುವುದು. ಇದಕ್ಕೆ ಕಾರಣವೆಂದರೆ, ಮೊಟ್ಟಮೊದಲ ಬಾರಿಗೆ ಜನ ಭೂಮಾಲೀಕರು ರೈತರನ್ನು ನಿರ್ದಯದಿಂದ ಮರ್ದಿಸುವುದನ್ನೂ, ಮಹಾ ರಷ್ಯನ್ನರ ಸರ್ಕಾರವು ಉಕ್ರೈನಿಯನ್ನರನ್ನು ಮರ್ದಿಸುವುದನ್ನೂ (ತ್ಸಾರ್ ಶಾಹಿಯ ಕೆಳಗೆ ಇದು ಹೀಗೆಯೇ ಇದ್ದಿತು ಮತ್ತು ಈಗ ಗಣತಂತ್ರದ ಕೆಳಗೆ ಅಡಂಬರದ

ನುಡಿಗಳಲ್ಲಿ ಮರೆಮಾಚಿ ಅದೇ ನೀತಿಯನ್ನು ಅನುಸರಿಸಲು ಯತ್ನಿಸಲಾಗುತ್ತಿದೆ) ಕಾಣುವುದಿಲ್ಲ, ಪೀಡನೆ, ಅವಹೇಳನ, ಕುತರ್ಕವಂಚನೆ, ಕಾಲಹರಣ, ಗೋಪ್ಯ ಅವ್ಯವಹಾರ, ಜಾರಿಕೆ ನುಣುಚಿಕೆಗಳು (ಕೇರೆನ್‌ಸಿ ಮರ್ದಿತ ಜನಾಂಗಗಳಿಗೂ ರೈತರಿಗೂ ಬಳುವಳಿಯಾಗಿ ನೀಡುತ್ತಿರುವ ಇವೆಲ್ಲವನ್ನೂ) ಕಾಣುವುದಿಲ್ಲ, ಆದರೆ ಕೃತಿಗಳಿಂದ ಸಾಧಿತವಾದ - ಭೂಮಾಲೀಕರ ವಿರುದ್ಧ ತಕ್ಷಣದ ಕ್ರಾಂತಿಕಾರಿ ಕ್ರಮಗಳು, ಫಿನ್‌ಲ್ಯಾಂಡ್, ಉಕ್ರೇನ್, ಬೈಲೋರಷ್ಯಗಳಿಗೆ, ಮುಸ್ಲಿಮರಿಗೆ, ಸಂಪೂರ್ಣ ಸ್ವಾತಂತ್ರ್ಯವನ್ನು ತಕ್ಷಣವೇ ಒದಗಿಸಿಕೊಡುವುದು, ಇತ್ಯಾದಿ ಕೃತಿಗಳಿಂದ ಸಾಧಿತವಾದ - ಹಾರ್ದಿಕ ಸಹಾನುಭೂತಿಯನ್ನು ಪಡೆಯುವರು.

ಸಮಾಜವಾದಿ ಕ್ರಾಂತಿಕಾರಿ ಹಾಗೂ ಮೆನ್ಷೆವಿಕ್ ಸಜ್ಜನರು ಇದನ್ನು ಸಂಪೂರ್ಣವಾಗಿ ಚೆನ್ನಾಗಿ ಬಲ್ಲರು. ಆದ್ದರಿಂದ ಅವರು ಜನಸಮೂಹಗಳ ವಿರುದ್ಧ ತಮ್ಮ ಪ್ರತಿಗಾಮಿ-ಪ್ರಜಾಸತ್ತಾತ್ಮಕ ನೀತಿಯನ್ನು ಅನುಸರಿಸಿಕೊಂಡು ಹೋಗಲು ಸಹಕಾರಿ ಸಂಸ್ಥೆಗಳ ಅರೆ-ಕಾಡೆಟ್ ಮೇಲ್‌ಸ್ತರದವರನ್ನೂ ತಮ್ಮೊಟ್ಟಿಗೆ ಎಳೆದುಕೊಳ್ಳುತ್ತಿದ್ದಾರೆ. ಆ ಕಾರಣದಿಂದಾಗಿಯೇ ಅವರು ಜನರ ಅಭಿಪ್ರಾಯ ಏನೆಂಬುದನ್ನು ಕಂಡುಹಿಡಿಯುವ, ಜನಾಭಿಮತ ಸಂಗ್ರಹಿಸುವ ಸಾಹಸವನ್ನೆಂದೂ ಮಾಡರು. ಅಥವಾ ಪ್ರಾಯೋಗಿಕ ನೀತಿಯ ನಿರ್ದಿಷ್ಟ ಅಂಶಗಳಿಗೆ ಸಂಬಂಧಿಸಿ, ಉದಾಹರಣೆಗೆ, ಭೂಮಾಲೀಕರ ಜಮೀನುಗಳನ್ನೆಲ್ಲ ಕೂಡಲೇ ರೈತ ಸಮಿತಿಗಳಿಗೆ ವಹಿಸಿಕೊಡಬೇಕೇ ಬೇಡವೇ, ಫಿನ್ನರ ಅಥವಾ ಉಕ್ರೇನಿಯನ್ನರ ಕೆಲವು ಬೇಡಿಕೆಗಳನ್ನು ಮನ್ನಿಸಬೇಕೇ ಬೇಡವೇ, ಇತ್ಯಾದಿ ಅಂಶಗಳಿಗೆ ಸಂಬಂಧಿಸಿ ಕೊನೆಯಪಕ್ಷ ಎಲ್ಲ ಸ್ಥಳೀಯ ಸೋವಿಯತ್‌ಗಳ ಎಲ್ಲ ಸ್ಥಳೀಯ ಸಂಘಟನೆಗಳ ಮತವನ್ನು ತೆಗೆದುಕೊಳ್ಳುವ, ಸಾಹಸವನ್ನೂ ಮಾಡರು.

ಇಂದಿನ ಅತ್ಯಂತ ಮುಖ್ಯ ಪ್ರಶ್ನೆಯಾದ ಶಾಂತಿಯ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಶ್ರಮಜೀವಿ ವರ್ಗವು "ಇತರ ವರ್ಗಗಳಿಂದ ಪ್ರತ್ಯೇಕಗೊಂಡಿದೆ...." ಈ ವಿಷಯದಲ್ಲಿ ಶ್ರಮಜೀವಿ ವರ್ಗ ಇಡೀ ರಾಷ್ಟ್ರವನ್ನು, ಎಲ್ಲ ವರ್ಗಗಳ ಎಲ್ಲ ಕ್ರಿಯಾಶೀಲ ಪ್ರಾಮಾಣಿಕ ಜನರನ್ನು, ಪೆಟಿ ಬೂರ್ಷ್ವಾಸೀಯ ವಿಶಾಲ ಬಹುಮತವನ್ನು, ನಿಜಕ್ಕೂ ಪ್ರತಿನಿಧಿಸುತ್ತದೆ; ಏಕೆಂದರೆ, ಅಧಿಕಾರ ಪಡೆದುಕೊಂಡ ಕೂಡಲೇ ಶ್ರಮಜೀವಿ ವರ್ಗವಷ್ಟೆ ಯುದ್ಧನಿರತ ರಾಷ್ಟ್ರಗಳೆಲ್ಲ ನ್ಯಾಯಯುತ ಶಾಂತಿಯನ್ನು ತಕ್ಷಣವೇ ಒದಗಿಸುವುದು; ಏಕೆಂದರೆ ಶ್ರಮಜೀವಿ ವರ್ಗವಷ್ಟೆ ನಿಜಕ್ಕೂ ಕ್ರಾಂತಿಕಾರಿಯಾದ ಕ್ರಮಗಳನ್ನು (ರಹಸ್ಯ ಒಪ್ಪಂದಗಳ ಪ್ರಕಟಣೆ, ಇತ್ಯಾದಿ) ಕೈಕೊಂಡು ಸಾಧ್ಯವಾದಷ್ಟು ಶೀಘ್ರವಾಗಿ ನ್ಯಾಯಯುತ ಶಾಂತಿ ಸಾಧಿಸುವ ಸಾಹಸ ಮಾಡುವುದು.

ಶ್ರಮಜೀವಿ ವರ್ಗವೇನೂ ಪ್ರತ್ಯೇಕಗೊಂಡಿಲ್ಲ. ಶ್ರಮಜೀವಿ ವರ್ಗ ಪ್ರತ್ಯೇಕಗೊಂಡಿದೆ ಎಂದು ಕೂಗಿ ಹೇಳುತ್ತಿರುವ 'ನೋವಯ ಜಿರ್ನಾ' ಪತ್ರಿಕೆಯ ಸಜ್ಜನರು ತನ್ಮೂಲಕ ಬೂರ್ಷ್ವಾಸೀಯ ಬಗೆಗೆ ತಾವು ಹೊಂದಿರುವ ವ್ಯಕ್ತಿನಿಷ್ಠ ಅಂಜಿಕೆಯನ್ನಷ್ಟೆ ತೋರಿಸಿಕೊಳ್ಳುತ್ತಾರೆ. ರಷ್ಯದಲ್ಲಿ ಎಂದೂ ಅಸ್ತಿತ್ವದಲ್ಲಿರುವ ವಸ್ತುನಿಷ್ಠ

ಪರಿಸ್ಥಿತಿ ನಿಸ್ಸಂದೇಹವಾಗಿಯೂ ಎಂತಹುದಾಗಿದೆಯೆಂದರೆ, ಶ್ರಮಜೀವಿ ವರ್ಗವು ನಿಷ್ಕೃಷ್ಟವಾಗಿ ಪ್ರಸಕ್ತ ಸಮಯದಲ್ಲೇ ಬಹುಮತೀಯ ಪೆಟಿ ಬೂರ್ಷ್ವಾಸೀಯಿಂದ “ಪ್ರತ್ಯೇಕಗೊಂಡಿಲ್ಲ.” ಈಗಷ್ಟೆ, “ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದರ” ದಾರುಣ ಅನುಭವದನಂತರ ಶ್ರಮಜೀವಿ ವರ್ಗವು ಜನರ ಬಹುಮತದ ಸಹಾನು ಭೂತಿಯನ್ನು ಗಳಿಸಿಕೊಂಡಿದೆ. ಬೋಲ್ಷೆವಿಕರು ಅಧಿಕಾರವನ್ನು ಉಳಿಸಿಕೊಂಡಿರಲು ಅಗತ್ಯವಾದಂಥ ಈ ಉಪಾಧಿಯಂತೂ ಅಸ್ತಿತ್ವದಲ್ಲಿ ಖಂಡಿತ ಇದೆ.

* * *

ಶ್ರಮಜೀವಿ ವರ್ಗವು “ಪ್ರಜಾಸತ್ತೆಯ ನಿಜವಾದ ಜೀವಂತ ಶಕ್ತಿಗಳಿಂದ ಪ್ರತ್ಯೇಕ ಗೊಂಡಿದೆ” ಎಂಬುದು ಅವರ ಎರಡನೆಯ ವಾದ. ಇದರ ಅರ್ಥವೇನು ಎಂಬುದೇ ಗೊತ್ತಾಗದು. ಇಂಥ ಪ್ರಸಂಗಗಳಲ್ಲಿ ಫ್ರೆಂಚರು ಹೇಳುವಂತೆ, ಇದು ಬಹುಶಃ “ಗ್ರೀಕ್” (ಅರಿವಿಗೆ ಮೀರಿದ್ದು) ಆಗಿರಬೇಕು.

‘ನೋವಯ ಜಿರ್ನಾ’ನ ಲೇಖಕರು ಒಳ್ಳೆಯ ಸಚಿವರಾಗಲು ಯೋಗ್ಯರು. ಕಾಡೆಟ್ ಸಚಿವ ಸಂಪುಟದಲ್ಲಿ ಅವರು ಸಚಿವರಾಗಲು ತುಂಬ ತಕ್ಕವರು, ಏಕೆಂದರೆ, ಇಂತಹ ಸಚಿವರಿಗೆ ಅಗತ್ಯವಾದುದೆಲ್ಲ ತಮ್ಮ ಅತ್ಯಂತ ಕೊಳಕು ಕಾರ್ಯಗಳನ್ನೆಲ್ಲ ಮರೆಮಾಚಲು ಹೊರಕ್ಕೆ ಮಾತ್ರ ಸರಿ ಎಂದು ಕಾಣುವ, ಮೆರುಗಿನ, ಆದರೆ ಶುದ್ಧ ಅರ್ಥರಹಿತವಾದ ಅಣಿಮುತ್ತುಗಳನ್ನು ಉಗುಳುವ ಸಾಮರ್ಥ್ಯ. ಅಂಥ ನುಡಿ ಗಟ್ಟುಗಳು ಸಾಮ್ರಾಜ್ಯಶಾಹಿಗಳ ಹಾಗೂ ಸಾಮಾಜಿಕ-ಸಾಮ್ರಾಜ್ಯಶಾಹಿಗಳ ಮೆಚ್ಚಿಕೆ ಯನ್ನು ಗಳಿಸುವುದು ಖಂಡಿತ. ಶ್ರಮಜೀವಿ ವರ್ಗವು ಪ್ರಜಾಸತ್ತೆಯ ನಿಜವಾದ ಜೀವಂತ ಶಕ್ತಿಗಳಿಂದ ಪ್ರತ್ಯೇಕಗೊಂಡಿದೆ ಎಂದು ಪ್ರತಿಪಾದಿಸುವ ಮೂಲಕ ‘ನೋವಯ ಜಿರ್ನಾ’ನ ಲೇಖಕರು ಕಾಡೆಟ್ಟರ, ಬ್ರೆಷ್ಕೋವ್‌ಸ್ಕಿಯ, ಪ್ಲೆಹಾನೊವ್ ಮತ್ತಿತರರ ಮೆಚ್ಚಿಕೆಯನ್ನು ಗಳಿಸುವುದು ಖಂಡಿತ, ಏಕೆಂದರೆ, ಕಾಡೆಟ್ಟರು, ಬ್ರೆಷ್ಕೋವ್‌ಸ್ಕಿಯ, ಪ್ಲೆಹಾನೊವ್, ಕೇರೆನ್‌ಸ್ಕಿ ಮತ್ತಿತರರೇ ಈ “ಪ್ರಜಾಸತ್ತೆಯ ಜೀವಂತ ಶಕ್ತಿಗಳು” ಎಂಬ ಅರ್ಥವನ್ನು ಅದು ಪರೋಕ್ಷವಾಗಿ ನೀಡುತ್ತದೆ, ಇಲ್ಲವೇ ನೀಡುತ್ತದೆಂದು ಅರ್ಥಮಾಡಿಕೊಳ್ಳಲಾಗುತ್ತದೆ.

ಇದು ನಿಜವಲ್ಲ. ಅವರು ನಿರ್ಜೀವ ಶಕ್ತಿಗಳು - ಸಮಿಶ್ರ ಕೂಟ ಏರ್ಪಡಿಸಿ ಕೊಳ್ಳುವುದರ ಇತಿಹಾಸ ಇದನ್ನು ಸಾಧಿಸಿ ತೋರಿದೆ.

ಬೂರ್ಷ್ವಾಸೀಯಿಂದಲೂ ಅವರ ಬೂರ್ಷ್ವಾ-ಬೌದ್ಧಿಕ ಪರಿಸರದಿಂದಲೂ ಭಯಗ್ರಸ್ತರಾಗಿ ‘ನೋವಯ ಜಿರ್ನಾ’ನ ಜನರು ಕಾಡೆಟ್ಟರಿಂದ ಸಾರತಃ ಭಿನ್ನರಾಗಿ ಇರದಂಥ ‘ವೋಲ್ಯ ನರೋದ,’ ‘ಯೆದೀನ್ಸ್‌ತ್ವೊ’²⁹ ಮತ್ತಿತರರಂಥ ಮೆನ್ನೆವಿಕರ ಹಾಗೂ ಸಮಾಜವಾದಿ-ಕ್ರಾಂತಿಕಾರಿಗಳ ಬಲ ಪಂಥವನ್ನೇ “ಜೀವಂತ” ಎಂದು ಭಾವಿಸುತ್ತಾರೆ. ನಾವಾದರೋ ಕುಲಾಕರೊಂದಿಗಲ್ಲ ಆದರೆ ಜನಸಮೂಹದೊಂದಿಗೆ ಸಂಬಂಧ ಹೊಂದಿದವರನ್ನಷ್ಟೆ, ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದರ

ಅನುಭವದಿಂದ ಪಾಠ ಕಲಿತು ಅದರಿಂದ ದೂರ ಸರಿದವರನ್ನಷ್ಟೆ ಜೀವಂತವೆಂದು ಭಾವಿಸುತ್ತೇವೆ. ಸಮಾಜವಾದಿ-ಕ್ರಾಂತಿಕಾರಿಗಳ ಹಾಗೂ ಮೆನ್ಷವಿಕರ ಎಡ ಪಂಥದವರು ಪೆಟಿ ಬೂರ್ಷ್ವಾ ಪ್ರಜಾಸತ್ತೆಯ “ಕ್ರಿಯಾಶೀಲ ಜೀವಂತ ಶಕ್ತಿ”ಗಳು. ಈ ಪಂಥವು ಶಕ್ತಿ ವರ್ಧಿಸಿಕೊಂಡಿದೆ, ಅದರಲ್ಲೂ ವಿಶೇಷವಾಗಿ ಜುಲೈ ಪ್ರತಿಕ್ರಾಂತಿಯ ನಂತರ, ಎಂಬುದೇ ಶ್ರಮಜೀವಿ ವರ್ಗ ಪ್ರತ್ಯೇಕಗೊಂಡಿಲ್ಲ ಎಂಬುದಕ್ಕೆ ಅತ್ಯಂತ ಖಚಿತವಾದ ವಸ್ತುನಿಷ್ಠ ಸೂಚನೆಗಳಲ್ಲೊಂದಾಗಿದೆ.

ತೀರ ಈಚೆಗೆ ಸಮಾಜವಾದಿ-ಕ್ರಾಂತಿಕಾರಿಗಳ ಮಧ್ಯಮಮಾರ್ಗಿಗಳು (ಸೆಂಟ್ರಿಸ್ಟರು) ಎಡಕ್ಕೆ ತಿರುಗಿದುದು ಇದನ್ನು ಇನ್ನೂ ಹೆಚ್ಚು ಎದ್ದುಕಾಣುವಂತೆ ಸ್ಪಷ್ಟಪಡಿಸಿದೆ. ಚೆರ್ನೋವ್‌ರು ತಮ್ಮ ವೃಂದ ಕಿಷ್ಕಿನ್ ಮತ್ತಿತರರೊಂದಿಗಿನ ಹೊಸ ಸಮ್ಮಿಶ್ರಕ್ಕೆ ಬೆಂಬಲ ನೀಡಲಾರದು ಎಂದು ಸೆಪ್ಟೆಂಬರ್ 24ರಂದು ನೀಡಿದ ಹೇಳಿಕೆಯು ಇದನ್ನು ಸಮರ್ಥಿಸುತ್ತದೆ. ನಗರದ ಜಿಲ್ಲೆಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಗ್ರಾಮಾಂತರ ಜಿಲ್ಲೆಗಳಲ್ಲಿ, ಪಡೆದ ಮತಗಳ ಸಂಖ್ಯೆಯ ದೃಷ್ಟಿಯಿಂದ ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯೇ ಪ್ರಬಲವಾದ ಹಾಗೂ ಅಗ್ರಗಾಮಿಯಾದ ಪಾರ್ಟಿಯಾಗಿದ್ದಿತು. ಈ ಪಾರ್ಟಿಯ ಸದಸ್ಯರಲ್ಲಿ ಇದುವರೆವಿಗೂ ಮಧ್ಯಮಮಾರ್ಗಿಗಳೇ ಅತ್ಯಧಿಕ ಬಹುಮತದಲ್ಲಿದ್ದರು. ಇವರು ಎಡ ಪಂಥಕ್ಕೆ ತಿರುಗಿದುದು ಪ್ರಜಾಸತ್ತೆಯು ಕೆಲವು ಪರಿಸ್ಥಿತಿಗಳಲ್ಲಿ ಶುದ್ಧ ಬೋಲ್ಷೆವಿಕ್ ಸರ್ಕಾರಕ್ಕೆ “ಸಂಪೂರ್ಣ ಬೆಂಬಲವನ್ನು ಖಚಿತಪಡಿಸಿಕೊಡಬೇಕು” ಎಂಬ ‘ದೈಲೊ ನರೋದ’ದಿಂದ ನಾವು ಉದ್ಧರಿಸಿದ ಹೇಳಿಕೆಗಳು ಎಷ್ಟು ಮಾತ್ರವೂ ಪೊಳ್ಳು ನುಡಿಗಟ್ಟುಗಳಲ್ಲ ಎಂಬುದನ್ನು ಸಾಧಿಸಿ ತೋರುತ್ತದೆ.

ಸಮಾಜವಾದಿ-ಕ್ರಾಂತಿಕಾರಿಗಳ ಮಧ್ಯಮಮಾರ್ಗಿಗಳು ಕಿಷ್ಕಿನ್‌ರೊಂದಿಗೆ ಹೊಸ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಲು ನಿರಾಕರಿಸಿದಂಥ ಅಥವಾ ಪ್ರಾಂತಗಳಲ್ಲಿ (ಕೌಕಸಸ್‌ನಲ್ಲಿ ಜೋರ್ಡಾನಿಯ ಇತ್ಯಾದಿ) ಮೆನ್ಷವಿಕ್-ರಕ್ಷಣವಾದಿಗಳ (ಡಿಫೆನ್ಸಿಸ್ಟರ) ಮಧ್ಯೆ ಸಮ್ಮಿಶ್ರ ಸರ್ಕಾರಕ್ಕೆ ವಿರೋಧಿಗಳೇ ಪ್ರಬಲರಾಗಿದ್ದಂಥ ವಾಸ್ತವಾಂಶಗಳು ಒಂದು ವಿಷಯಕ್ಕೆ ವಸ್ತುನಿಷ್ಠ ಸಮರ್ಥನೆ ನೀಡುತ್ತವೆ. ಅದೆಂದರೆ, ಇದುವರೆವಿಗೂ ಮೆನ್ಷವಿಕರನ್ನೂ ಸಮಾಜವಾದಿ-ಕ್ರಾಂತಿಕಾರಿಗಳನ್ನೂ ಅನುಸರಿಸುತ್ತಿದ್ದ ಜನರಲ್ಲಿ ಒಂದು ನಿರ್ದಿಷ್ಟ ವಿಭಾಗವು ಶುದ್ಧ ಬೋಲ್ಷೆವಿಕ್ ಸರ್ಕಾರಕ್ಕೆ ಬೆಂಬಲ ನೀಡುವುದು, ಎಂಬುದಾಗಿದೆ.

ರಷ್ಯದ ಶ್ರಮಜೀವಿ ವರ್ಗವು ಈಗ ಪ್ರಜಾಸತ್ತೆಯ ಈ ಜೀವಂತ ಶಕ್ತಿಗಳಿಂದಲೇ ಪ್ರತ್ಯೇಕಗೊಂಡಿರದೆ ಇರುವುದು.

“ಶ್ರಮಜೀವಿ ವರ್ಗವು ರಾಜ್ಯ ಸಾಧನವನ್ನು ತಾಂತ್ರಿಕವಾಗಿ ಕರಗತಮಾಡಿ ಕೊಳ್ಳುವುದು ಸಾಧ್ಯವಾಗದು” ಎಂಬ ವಾದವು ಬಹುಶಃ ತುಂಬ ಸಾಮಾನ್ಯವಾಗಿ ಹಾಗೂ ತುಂಬ ಆಗಾಗ್ಗೆ ಮಾಡಲಾಗುವಂತಹ ವಾದ. ಈ ಕಾರಣದಿಂದಾಗಿಯೇ ಇದರ ಕಡೆಗೆ ಅತ್ಯಂತ ಹೆಚ್ಚಿನ ಗಮನ ನೀಡುವುದು ಉಚಿತ. ಇದು ವಿಜಯಿಯಾದ ಶ್ರಮಜೀವಿ ವರ್ಗದ ಮುಂದೆ ನಿಲ್ಲಲಿರುವಂಥ ಅತ್ಯಂತ ಗಹನವಾದ ಹಾಗೂ ಕಷ್ಟವಾದ ಕಾರ್ಯಭಾರಗಳಲ್ಲೊಂದೆಂಬ ಕಾರಣದಿಂದಲೂ ಇದರ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಈ ಕಾರ್ಯಭಾರಗಳು ತುಂಬ ಕಷ್ಟವಾಗಿರಲಿರುವುವು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಸಮಾಜವಾದಿಗಳು ಎಂದು ಕರೆದುಕೊಳ್ಳುವಂಥ ನಾವು ಈ ಕಾರ್ಯಭಾರಗಳಿಂದ ತಪ್ಪಿಸಿಕೊಳ್ಳಲಷ್ಟೆ ಅವು ಕಷ್ಟವಾದವು ಎಂದು ಸೂಚಿಸಿದಲ್ಲಿ, ಆಚರಣೆಯಲ್ಲಿ ನಮಗೂ ಬೂರ್ಷ್ವಾಸೀಯ ಬಾಲಬಡುಕರಿಗೂ ನಡುವೆಯಾವ ವ್ಯತ್ಯಾಸವೂ ಇರುವುದಿಲ್ಲ, ಶ್ರಮಜೀವಿ ವರ್ಗ ಕ್ರಾಂತಿಯ ಕಾರ್ಯಭಾರಗಳು ಕಷ್ಟವಾದವು ಎಂಬುದೇ ಅವುಗಳನ್ನು ಈಡೇರಿಸುವ ಮಾರ್ಗೋಪಾಯಗಳಿಗಾಗಿ ಹೆಚ್ಚು ನಿಕಟ ಹಾಗೂ ಹೆಚ್ಚು ನಿರ್ದಿಷ್ಟ ಅಧ್ಯಯನ ಮಾಡುವಂತೆ ಶ್ರಮಜೀವಿ ವರ್ಗದ ಬೆಂಬಲಿಗರನ್ನು ಪ್ರೇರಿಸಬೇಕು.

ರಾಜ್ಯ ಸಾಧನ ಎಂದರೇನು? ಅದು ಪ್ರಧಾನವಾಗಿ ಸ್ಥಾಯಿ ಸೈನ್ಯ, ಪೊಲೀಸ್ ಹಾಗೂ ಅಧಿಕಾರಶಾಹಿ. ಈ ಸಾಧನವನ್ನು ತಾಂತ್ರಿಕವಾಗಿ ಕರಗತಮಾಡಿಕೊಳ್ಳುವುದು ಶ್ರಮಜೀವಿ ವರ್ಗಕ್ಕೆ ಸಾಧ್ಯವಾಗದು ಎಂದು ಹೇಳುವ ಮೂಲಕ ‘ನೋವಯ ಜಿರ್ನಾ’ನ ಲೇಖಕರು ತಮ್ಮ ಸಂಪೂರ್ಣ ಅಜ್ಞಾನವನ್ನು ಪ್ರದರ್ಶಿಸುತ್ತಾರೆ, ಬೋಲ್ಷೆವಿಕ್ ಲೇಖನಗಳಲ್ಲೂ ಕೃತಿಗಳಲ್ಲೂ ತುಂಬ ಹಿಂದೆಯೇ ಉದ್ಧರಿಸಲಾದಂಥ ವಾಸ್ತವಾಂಶಗಳನ್ನಾಗಲೀ ವಾದಗಳನ್ನಾಗಲೀ ಗಣನೆಗೆ ತಂದುಕೊಳ್ಳಲು ತಾವು ಇಷ್ಟಪಡುವುದಿಲ್ಲ ಎಂಬುದನ್ನು ಪ್ರದರ್ಶಿಸುತ್ತಾರೆ.

‘ನೋವಯ ಜಿರ್ನಾ’ ಲೇಖಕರು ತಮ್ಮನ್ನು ಮಾರ್ಕ್ಸವಾದಿಗಳಲ್ಲದಿದ್ದರೆ ಕೊನೆಯ ಪಕ್ಷ ಮಾರ್ಕ್ಸವಾದದ ಪರಿಚಯ ಉಳ್ಳವರಾಗಿಯಾದರೂ, ಸುಶಿಕ್ಷಿತ ಸಮಾಜವಾದಿಗಳಾಗಿಯಾದರೂ, ಭಾವಿಸಿಕೊಳ್ಳುತ್ತಾರೆ. ಆದರೆ ಮಾರ್ಕ್ಸರವರು ಪ್ಯಾರಿಸ್ ಕಮ್ಯೂನ್‌ನ ಅನುಭವದ ಮೇಲೆ ಆಧರಿಸಿಕೊಂಡು, ಆಗಲೇ ಸಿದ್ಧಪಡಿಸಿ ಇರಿಸಿದ್ದ ರಾಜ್ಯ ಯಂತ್ರವನ್ನು ಶ್ರಮಜೀವಿ ವರ್ಗವು ತನ್ನ ಕೈಗೆ ತೆಗೆದುಕೊಂಡು ಅದನ್ನು ತನ್ನ ಸ್ವಂತ ಉದ್ದೇಶಕ್ಕೆ ಉಪಯೋಗಿಸಿಕೊಳ್ಳಲಾರದು, ಅದು ಈ ಯಂತ್ರವನ್ನು ಕುಟ್ಟಿ ಪುಡಿ ಮಾಡಬೇಕು ಮತ್ತು ಅದರ ಸ್ಥಳದಲ್ಲಿ ಒಂದು ಹೊಸ ರಾಜ್ಯ ಯಂತ್ರವನ್ನು ನಿರ್ಮಿಸಬೇಕು, ಎಂದು ಬೋಧಿಸಿದರು. (ನಾನು ಈ ವಿಷಯವನ್ನು ಒಂದು ಕಿರು ಹೊತ್ತಿಗೆಯಲ್ಲಿ ಹೆಚ್ಚು ವಿವರವಾಗಿ ಪರಿಶೀಲಿಸಲಿದ್ದೇನೆ. ಇದರ ಮೊದಲ ಭಾಗ ಆಗಲೇ ಮುಗಿದಿದೆ. ಅದು ‘ರಾಜ್ಯ ಹಾಗೂ ಕ್ರಾಂತಿ. ರಾಜ್ಯದ ಬಗೆಗೆ ಒಂದು ಮಾರ್ಕ್ಸವಾದಿ ಸಿದ್ಧಾಂತ ಹಾಗೂ ಕ್ರಾಂತಿಯಲ್ಲಿ ಶ್ರಮಜೀವಿ ವರ್ಗದ ಕಾರ್ಯಭಾರಗಳು,’ ಎಂಬ

ಶೀರ್ಷಿಕೆಯಡಿ ಬೇಗನೆಯೇ ಪ್ರಕಟವಾಗಲಿರುವುದು.) ಈ ಹೊಸ ಮಾದರಿಯ ರಾಜ್ಯ ಯಂತ್ರವನ್ನು ಪ್ಯಾರಿಸ್ ಕಮ್ಯೂನ್ ನಿರ್ಮಿಸಿದ್ದಿತು. ರಷ್ಯನ್ ಕಾರ್ಮಿಕರ, ಸೈನಿಕರ ಹಾಗೂ ರೈತರ ಡೆಪ್ಯೂಟಿಗಳ ಸೋವಿಯತ್‌ಗಳು ಅದೇ ಮಾದರಿಯ 'ರಾಜ್ಯ ಸಾಧನ.' ನಾನು ಈ ವಿಷಯವನ್ನು 1917ರ ಏಪ್ರಿಲ್ 4ರಂದು ಚೆಗೆ ಅನೇಕ ಬಾರಿ ಸೂಚಿಸಿದ್ದೇನೆ.³¹ ಇದನ್ನು ಬೋಲ್ಷೆವಿಕ್ ಸಮ್ಮೇಳನಗಳ ನಿರ್ಣಯಗಳಲ್ಲೂ ಬೋಲ್ಷೆವಿಕ್ ಲೇಖನ ಹಾಗೂ ಹೊತ್ತಗೆಗಳಲ್ಲೂ ವಿವರವಾಗಿ ತಿಳಿಸಲಾಗಿದೆ. 'ನೋವಯ ಜಿರ್ನ್ಯಾ' ಪತ್ರಿಕೆಯು ತಾನು ಮಾರ್ಕ್ಸರವರ ಹಾಗೂ ಬೋಲ್ಷೆವಿಕ್ರ ವಿಚಾರವನ್ನು ಎಷ್ಟು ಮಾತ್ರವೂ ಒಪ್ಪುವುದಿಲ್ಲ ಎಂದು ತಿಳಿಸಬಹುದಿದ್ದಿತೆನ್ನಿ. ಆದರೆ ಕಷ್ಟವಾದ ಸಮಸ್ಯೆಗಳಿಗೆ ಸಂಬಂಧಿಸಿ ಬೋಲ್ಷೆವಿಕ್ರು ಗಹನವಲ್ಲದ ಮನೋಧರ್ಮ ತಳೆಯುತ್ತಾರೆ ಎಂದು ಬಹುವೇಳೆ ಆರೋಪಿಸಿ ಅವರನ್ನು ಅಷ್ಟು ಗರ್ವದಿಂದ ತೆಗಳಿದ ಪತ್ರಿಕೆಯೊಂದು ಈ ಪ್ರಶ್ನೆಯನ್ನು ಸಂಪೂರ್ಣವಾಗಿ ಪರಿಶೀಲಿಸದೆ ಹೋಗುವುದೆಂದರೆ ತನಗೆ ತಾನೇ ಮಾನಸಿಕ ದಾರಿದ್ರ್ಯದ ಪ್ರಮಾಣಪತ್ರ ಕೊಟ್ಟುಕೊಳ್ಳುವುದಕ್ಕೆ ಸಮನಾಗುತ್ತಿತ್ತು.

ಶ್ರಮಜೀವಿ ವರ್ಗವು "ರಾಜ್ಯ ಯಂತ್ರ"ವನ್ನು "ತಾಂತ್ರಿಕವಾಗಿ ಕರಗತಮಾಡಿ ಕೊಳ್ಳಲಾರದು" ಮತ್ತು "ಅದನ್ನು ಚಾಲನೆಗೆ ತರಲಾರದು." ಆದರೆ ಅದು ಹಳೆಯ ರಾಜ್ಯ ಯಂತ್ರದಲ್ಲಿ ಮರ್ದನಕಾರಿಯಾದಂಥ, ಮಾಮೂಲಿಯದಾದಂಥ, ಸರಿ ಪಡಿಸಲಾಗದಷ್ಟು ಬೂರ್ಷ್ವಾ ಆದಂಥ ಪ್ರತಿಯೊಂದು ಅಂಶವನ್ನೂ ಕುಟ್ಟಿಪುಡಿ ಮಾಡಬಲ್ಲದು ಮತ್ತು ಆ ಹಳೆಯ ಯಂತ್ರದ ಸ್ಥಳದಲ್ಲಿ ತನ್ನ ಸ್ವಂತ ಹೊಸ ಯಂತ್ರವನ್ನು ಸ್ಥಾಪಿಸಬಲ್ಲದು. ಕಾರ್ಮಿಕರ, ಸೈನಿಕರ ಹಾಗೂ ರೈತರ ಡೆಪ್ಯೂಟಿಗಳ ಸೋವಿಯತ್‌ಗಳು ಸರಿಯಾಗಿ ಅಂಥದೇ ಯಂತ್ರ.

'ನೋವಯ ಜಿರ್ನ್ಯಾ' ಈ "ರಾಜ್ಯ ಯಂತ್ರ"ದ ಬಗೆಗೆ ಸಂಪೂರ್ಣವಾಗಿ ಮರೆ ತಿದೆ. ಇದನ್ನು ಘೋರವಾದ ತಪ್ಪು ಎನ್ನದೆ ಬೇರೆ ಹೇಗೂ ಕರೆಯಲಾಗದು. ಸೈದ್ಧಾಂತಿಕವಾಗಿ ಚಿಂತಿಸುವಾಗ ಈ ರೀತಿ ವರ್ತಿಸುತ್ತ 'ನೋವಯ ಜಿರ್ನ್ಯಾ' ಜನರು ಸಾರತಃ ಕಾಡೆಟ್ಟರು ರಾಜಕೀಯ ಆಚರಣೆಯ ವಲಯದಲ್ಲಿ ಏನು ಮಾಡುತ್ತಿದ್ದಾರೋ ಅದನ್ನೇ (ಇವರು) ರಾಜಕೀಯ ಸಿದ್ಧಾಂತದ ವಲಯದಲ್ಲಿ ಮಾಡುತ್ತಿದ್ದಾರೆ. ಏಕೆಂದರೆ, ಶ್ರಮಜೀವಿ ವರ್ಗಕ್ಕೂ ಕ್ರಾಂತಿಕಾರಿ ಡೆಮೋಕ್ರಾಟರಿಗೂ ವಾಸ್ತವವಾಗಿ ಒಂದು ಹೊಸ ರಾಜ್ಯ ಯಂತ್ರ ಬೇಕಾಗದಿದ್ದಲ್ಲಿ, ಆಗ ಸೋವಿಯತ್‌ಗಳು *raison d'être** ಕಳೆದುಕೊಳ್ಳುತ್ತವೆ, ಅಸ್ತಿತ್ವದ ಹಕ್ಕನ್ನು ಕಳೆದುಕೊಳ್ಳುತ್ತವೆ ಮತ್ತು ಸೋವಿಯತ್‌ಗಳನ್ನು ಇಲ್ಲವಾಗಿಸಲು ಯತ್ನಿಸುತ್ತಿರುವ ಕೊರ್ನಿಲೊವೈಟ್ ಕಾಡೆಟ್ಟರು ಸರಿಯಾದುದನ್ನೇ ಮಾಡುತ್ತಿರುವಂತಾಗುತ್ತೆ !

*ತಮ್ಮ ಅಸ್ತಿತ್ವಕ್ಕೆ ಮೂಲ ಕಾರಣವನ್ನೇ. - ಸಂ.

ಅಂತರರಾಷ್ಟ್ರೀಯತಾವಾದಿ ಮೆನ್ಸೆವಿಕರೊ³² (ಪೆತ್ರೊಗ್ರಾದ್‌ನಲ್ಲಿ ನಗರ ಸಭೆ ಚುನಾವಣೆಗಳು ನಡೆದಾಗ ಇವರೊಂದಿಗೆ 'ನೋವಯ ಜಿರ್ನ್ಯಾ' ಒಂದು ಬಣ ಏರ್ಪಡಿಸಿಕೊಂಡಿದ್ದಿತು) ಈ ಪ್ರಶ್ನೆಗೆ ಸಂಬಂಧಿಸಿ ಬೋಲ್ಷೆವಿಕರಿಗೆ ಸ್ವಲ್ಪ ಸಮೀಪದ ನಿಲುವು ತೋರಿರುವ ಕಾರಣದಿಂದಾಗಿ 'ನೋವಯ ಜಿರ್ನ್ಯಾ'ನ ಈ ಘೋರ ಸೈದ್ಧಾಂತಿಕ ಪ್ರಮಾದ ಹಾಗೂ ರಾಜಕೀಯ ಕುರುಡುತನಗಳು ಇನ್ನೂ ಹೆಚ್ಚು ಘೋರವಾಗುತ್ತವೆ. ಹಾಗಾಗಿ ಪ್ರಜಾಸತ್ತಾತ್ಮಕ ಸಮ್ಮೇಳನದಲ್ಲಿ ಕಾಮ್ರೇಡ್ ಮಾರ್ತೊವ್‌ರು ಪ್ರಕಟಿಸಿದ ಸೋವಿಯತ್ ಬಹುಮತದ ಘೋಷಣೆಯಲ್ಲಿ ನಾವು ಈ ಮಾತುಗಳನ್ನು ಓದುತ್ತೇವೆ:

“ಕ್ರಾಂತಿಯ ಮೊದಲ ದಿನಗಳಲ್ಲಿ ಸ್ವತಃ ಜನರಿಂದಲೇ ಹೊರಹೊಮ್ಮುವಂಥ ಸೃಜನಾತ್ಮಕ ಉತ್ಸಾಹವು ಭಾರಿ ಪ್ರವಾಹದಂತೆ ಕಟ್ಟಿ ಒಡೆದು ಹೊರ ಹರಿದಾಗ ಸೃಜಿತವಾದಂಥ ಕಾರ್ಮಿಕರ, ಸೈನಿಕರ ಹಾಗೂ ರೈತರ ಡೆಪ್ಯೂಟಿಗಳ ಸೋವಿಯತ್‌ಗಳು ಹಳೆಯ ಆಡಳಿತದ ಸವೆದುಹೋದ ರಾಜ್ಯ ಚೌಕಟ್ಟಿನ ಸ್ಥಳದಲ್ಲಿ ಕ್ರಾಂತಿಕಾರಿ ರಾಜ್ಯದ ಹೊಸ ಚೌಕಟ್ಟನ್ನು ರೂಪಿಸಿವೆ....”

ಇದು ಸ್ವಲ್ಪ ಹೆಚ್ಚು ಅಲಂಕಾರಿಕವೇ ಆಯಿತು. ಅಂದರೆ ಇಲ್ಲಿ ವಾಗಾಡಂಬರವು ರಾಜಕೀಯ ಚಿಂತನೆಯಲ್ಲಿ ಸ್ಪಷ್ಟತೆಯ ಕೊರತೆಯನ್ನು ಮರೆಮಾಚುತ್ತದೆ. ಸೋವಿಯತ್‌ಗಳು ಇನ್ನೂ ಹಳೆಯ “ಚೌಕಟ್ಟಿ”ನ ಸ್ಥಳದಲ್ಲಿ ತಾವೇ ಸ್ಥಾಪಿತವಾಗಿಲ್ಲ. ಮತ್ತೆ ಈ ಹಳೆಯ “ಚೌಕಟ್ಟು” ಹಳೆಯ ಆಡಳಿತದ ರಾಜ್ಯ ಚೌಕಟ್ಟಲ್ಲ, ಆದರೆ ತ್ಸಾರ್ ಶಾಹಿ ಹಾಗೂ ಬೂರ್ಷ್ವಾ ಗಣತಂತ್ರ ಇವೆರಡರೂ ರಾಜ್ಯ ಚೌಕಟ್ಟಾಗಿದೆ. ಏನೇ ಅದರೂ ಮಾರ್ತೊವ್‌ರು ಇಲ್ಲಿ 'ನೋವಯ ಜಿರ್ನ್ಯಾ'ಗಿಂತ ತುಂಬ ಮೇಲು ಮಟ್ಟದಲ್ಲಿದ್ದಾರೆಂತಲೇ ಹೇಳಬೇಕು.

ಸೋವಿಯತ್‌ಗಳು ಒಂದು ಹೊಸ ರಾಜ್ಯ ಯಂತ್ರ. ಇದು ಮೊದಲನೆಯದಾಗಿ, ಕಾರ್ಮಿಕರ ಹಾಗೂ ರೈತರ ಸಶಸ್ತ್ರ ಬಲವನ್ನು ಒದಗಿಸುತ್ತದೆ. ಮತ್ತೆ ಹಳೆಯ ಸ್ಥಾಯಿ ಸೈನ್ಯವು ಜನರಿಂದ ಪ್ರತ್ಯೇಕಗೊಂಡಿದ್ದಂತೆ ಈ ಬಲವು ಜನರಿಂದ ಪ್ರತ್ಯೇಕಗೊಂಡಿಲ್ಲ, ಆದರೆ ಜನರೊಂದಿಗೆ ತುಂಬ ನಿಕಟ ಸಂಬಂಧ ಇರಿಸಿಕೊಂಡಿದೆ. ಮಿಲಿಟರಿ ದೃಷ್ಟಿಯಿಂದ ಈ ಬಲವು ಅದಕ್ಕೆ ಮುನ್ನಿನ ಬಲಗಳಿಗಿಂತ ಹೋಲಿಕೆಗೆ ನಿಲುಕದಷ್ಟು ಹೆಚ್ಚು ಶಕ್ತಿಶಾಲಿಯಾಗಿದೆ; ಕ್ರಾಂತಿಕಾರಿ ದೃಷ್ಟಿಯಿಂದ ಅದರ ಸ್ಥಳದಲ್ಲಿ ಬೇರೆ ಯಾವುದನ್ನೂ ಸ್ಥಾಪಿಸುವುದು ಸಾಧ್ಯವಿಲ್ಲ. ಎರಡನೆಯದಾಗಿ ಈ ಯಂತ್ರವು ಜನರೊಂದಿಗೆ, ಜನರ ಬಹುಮತದೊಂದಿಗೆ, ನಿಕಟ ಬಂಧ ಒದಗಿಸಿಕೊಡುತ್ತದೆ. ಈ ಬಂಧವು ಎಷ್ಟು ನಿಕಟವೆಂದರೆ, ಎಷ್ಟು ಅವಿಚ್ಛೇದಕವೆಂದರೆ, ಎಷ್ಟು ಸುಲಭವಾಗಿ ತನಿಖೆ ಮಾಡಬಹುದು

ದಾದುದೆಂದರೆ ಹಾಗೂ ನವೀಕೃತಗೊಳಿಸಬಹುದಾದುದೆಂದರೆ, ಇದಕ್ಕೆ ದೂರ ಹೋಲಿಕೆ ಯಂಥದೂ ಯಾವುದೂ ಸಹ ಈ ಮುನ್ನಿನ ರಾಜ್ಯ ಯಂತ್ರದಲ್ಲಿ ಇರಲಿಲ್ಲ. ಮೂರ ನೆಯದಾಗಿ, ಈ ಯಂತ್ರದ ನೌಕರರು ಚುನಾಯಿತರಾದವರು ಮತ್ತು ಜನ ಇಷ್ಟ ಪಟ್ಟಲ್ಲಿ ಯಾವುದೇ ಅಧಿಕಾರಶಾಹಿ ಕಟ್ಟುಪಾಡುಗಳಿಲ್ಲದೆಯೇ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಸಾಧ್ಯವಿದೆ ಎಂಬ ಕಾರಣದಿಂದಾಗಿ ಈ ಯಂತ್ರವು ಅದಕ್ಕೆ ಮುನ್ನಿನ ಯಾವುದೇ ಯಂತ್ರಕ್ಕಿಂತಲೂ ತುಂಬ ಹೆಚ್ಚು ಪ್ರಜಾಸತ್ತಾತ್ಮಕವಾದುದು. ನಾಲ್ಕನೆಯದಾಗಿ, ಅದು ನಾನಾ ರೀತಿಯ ವೃತ್ತಿಗಳೊಂದಿಗೆ ನಿಕಟ ಸಂಪರ್ಕ ಒದಗಿ ಸುತ್ತದೆ, ತನ್ಮೂಲಕ ಅತ್ಯಂತ ವೈವಿಧ್ಯಮಯವಾದ ಹಾಗೂ ಅತ್ಯಂತ ಆಮೂಲಾಗ್ರ ವಾದ ಸುಧಾರಣೆಗಳನ್ನು ಛಾನಸವಿಲ್ಲದೆ ಜಾರಿಗೆ ತರುವುದಕ್ಕೆ ಅನುಕೂಲ ಮಾಡಿ ಕೊಡುತ್ತದೆ. ಐದನೆಯದಾಗಿ, ಅದು ಮುಂಚೂಣಿಗೆ, ಅಂದರೆ ಮರ್ದಿತ ವರ್ಗಗಳ, ಕಾರ್ಮಿಕರ ಹಾಗೂ ರೈತರ ಅತ್ಯಂತ ವರ್ಗಜಾಗೃತ, ಅತ್ಯಂತ ಕಸುವಿನ ಹಾಗೂ ಅತ್ಯಂತ ಪುರೋಗಾಮಿಯಾದ ವಿಭಾಗಕ್ಕೆ ಒಂದು ಸಂಘಟನಾತ್ಮಕ ರೂಪ ಒದಗಿಸು ತ್ತದೆ. ಹಾಗೆ ಅದು ಇದುವರೆವಿಗೂ ರಾಜಕೀಯ ಜೀವನದಿಂದಲೂ ಇತಿಹಾಸದಿಂದಲೂ ಸಂಪೂರ್ಣವಾಗಿ ಹೊರಗೆ ನಿಂತಂಥ ಈ ವರ್ಗಗಳ ಇಡೀ ವಿಶಾಲ ಜನಸಮೂಹವನ್ನು ಮೇಲ್ಮಟ್ಟಕ್ಕೊಯ್ಯಲು, ತರಬೇತುಗೊಳಿಸಲು, ಸುಶಿಕ್ಷಿತಗೊಳಿಸಲು ಮತ್ತು ಮುಂದಕ್ಕೆ ಕರೆದೊಯ್ಯಲು ಮರ್ದಿತ ವರ್ಗಗಳ ಮುಂಚೂಣಿಗೆ ಸಾಧ್ಯಮಾಡಿಕೊಡು ವಂಥ ಸಾಧನವಾಗಿ ರೂಪಿತವಾಗುತ್ತದೆ. ಆರನೆಯದಾಗಿ, ಅದು ಪಾರ್ಲಿಮೆಂಟರಿ ಪದ್ಧತಿಯ ಅಧಿಕಾನುಕೂಲಗಳನ್ನು ತಕ್ಷಣದ ಹಾಗೂ ನೇರ ಪ್ರಜಾಪ್ರಭುತ್ವದ ಅಧಿ ಕಾನುಕೂಲಗಳೊಂದಿಗೆ ಜೊತೆಗೂಡಿಸುವುದನ್ನು, ಅಂದರೆ ಜನರ ಆಯ್ಕೆಗೊಂಡ ಪ್ರತಿನಿಧಿಗಳಿಗೆ ಶಾಸಕಾಂಗ ಹಾಗೂ ಕಾರ್ಯಾಂಗ ಈ ಎರಡೂ ಕರ್ತವ್ಯಗಳನ್ನು ವಹಿಸಿಕೊಡುವುದನ್ನು, ಸಾಧ್ಯಮಾಡಿಕೊಡುತ್ತದೆ. ಬೂರ್ಷ್ವಾ ಪಾರ್ಲಿಮೆಂಟರಿ ಪದ್ಧತಿಗೆ ಹೋಲಿಸಿದಂತೆ ಇದು ಪ್ರಜಾಪ್ರಭುತ್ವದ ಬೆಳವಣಿಗೆಯಲ್ಲಿ ಒಂದು ಮುನ್ನಡೆಯಾಗಿದೆ. ಇದು ವಿಶ್ವವ್ಯಾಪಿ ಹಾಗೂ ಐತಿಹಾಸಿಕ ಮಹತ್ವದ್ದಾಗಿದೆ.

1905ರಲ್ಲಿ ನಮ್ಮ ಸೋವಿಯತ್‌ಗಳು,³³ ಹೀಗೆ ಹೇಳುವುದಾದರೆ, ಇನ್ನೂ ಭ್ರೂಣಾವಸ್ಥೆಯಲ್ಲಿದ್ದವು. ಏಕೆಂದರೆ ಅವು ಕೆಲವೇ ವಾರಗಳಷ್ಟೆ ಅಸ್ತಿತ್ವದಲ್ಲಿದ್ದವು. ಸ್ಪಷ್ಟವಾಗಿಯೇ ಆ ಕಾಲದ ಪರಿಸ್ಥಿತಿಗಳಲ್ಲಿ ಅವುಗಳ ಸಮಗ್ರ ಬೆಳವಣಿಗೆಯು ಅಚಿಂತ ನೀಯವಾಗಿದ್ದಿತು. ಈಗ 1917ರ ಕ್ರಾಂತಿಯಲ್ಲೂ ಅದು ಇನ್ನೂ ಅಚಿಂತನೀಯ ವಾಗಿದೆ, ಏಕೆಂದರೆ, ಕೆಲವೇ ತಿಂಗಳುಗಳು ಅತ್ಯಂತ ಅಲ್ಪಾವಧಿ. ಅಲ್ಲದೆ ಇನ್ನೊಂದು ಅತ್ಯಂತ ಮುಖ್ಯ ಸಂಗತಿಯೆಂದರೆ, ಸಮಾಜವಾದಿ-ಕ್ರಾಂತಿಕಾರಿ ಹಾಗೂ ಮೆನ್ಷೆವಿಕ್ ನಾಯಕರು ಸೋವಿಯತ್‌ಗಳನ್ನು ಭ್ರಷ್ಟಗೊಳಿಸಿದ್ದಾರೆ, ಅವುಗಳ ಪಾತ್ರವನ್ನು ಹರಟಿ ಮಲ್ಲರ ಚಾವಡಿಯ ಮಟ್ಟಕ್ಕಿಳಿಸಿದ್ದಾರೆ, ಈ ನಾಯಕರ ರಾಜಿ ನೀತಿಯಲ್ಲಿ ಸಹಚ ರಿಯ ಪಾತ್ರಕ್ಕಿಳಿಸಿದ್ದಾರೆ, ಸೋವಿಯಟ್‌ಗಳು ಲೀಬೆರ್‌ಗಳ, ದಾನ್‌ಗಳ, ತ್ಸೆರೆತೇಲಿಗಳ

ಹಾಗೂ ಚೆನೋವ್‌ಗಳ ನಾಯಕತ್ವದ ಕೆಳಗೆ ಲೊಡ್ಡು ಹಿಡಿಯುತ್ತಿವೆ, ಜೀವಂತವಾಗಿ ದ್ವಾಗಲೇ ಕ್ಷಯಿಸುತ್ತಿವೆ. ಸೋವಿಯತ್‌ಗಳು ಸಂಪೂರ್ಣ ರಾಜ್ಯಾಧಿಕಾರವನ್ನು ವಹಿಸಿಕೊಂಡಾಗಲಷ್ಟೆ ಸೂಕ್ತವಾಗಿ ವಿಕಾಸಗೊಳ್ಳಬಲ್ಲವು, ತಮ್ಮ ಸಾಧ್ಯತೆಗಳನ್ನೂ ಸಾಮರ್ಥ್ಯಗಳನ್ನೂ ಸಂಪೂರ್ಣವಾಗಿ ತೋರಬಲ್ಲವು; ಏಕೆಂದರೆ, ಇಲ್ಲದಿದ್ದರೆ ಅವುಗಳಿಗೆ ಮಾಡಲು ಏನೂ ಇರುವುದಿಲ್ಲ. ಸಂಪೂರ್ಣ ಅಧಿಕಾರ ವಹಿಸಿಕೊಳ್ಳದೆ ಇದ್ದರೆ ಅವು ಒಂದೋ ಕೇವಲ ಭ್ರೂಣಗಳಾಗಿರುತ್ತವೆ (ಮತ್ತೆ ತುಂಬ ಕಾಲ ಭ್ರೂಣವಾಗಿಯೇ ಇರುವುದು ಮಾರಕವಾಗುತ್ತದೆ) ಇಲ್ಲವೇ ಆಟಕೆಗಳಾಗಿರುತ್ತವೆ. “ದ್ವಂದ್ವ ಅಧಿಕಾರ”³⁴ ಅಂದರೆ ಸೋವಿಯತ್‌ಗಳಿಗೆ ನಿಶ್ಚೇಷ್ಟತೆ ಎಂದೇ ಅರ್ಥ.

ಕ್ರಾಂತಿಕಾರಿ ವರ್ಗಗಳ ಸೃಜನಾತ್ಮಕ ಉತ್ಸಾಹವು ಸೋವಿಯತ್‌ಗಳಿಗೆ ಜನ್ಮ ನೀಡದೆ ಇದ್ದಿದ್ದಲ್ಲಿ ರಷ್ಯದಲ್ಲಿ ಶ್ರಮಜೀವಿ ವರ್ಗ ಕ್ರಾಂತಿ ನಿರರ್ಥಕವಾಗುತ್ತಿತ್ತು, ಏಕೆಂದರೆ ಶ್ರಮಜೀವಿ ವರ್ಗವು ಖಂಡಿತ ಹಳೆಯ ರಾಜ್ಯ ಯಂತ್ರದೊಂದಿಗೆ ಅಧಿಕಾರ ಉಳಿಸಿಕೊಂಡಿರಲು ಅಸಮರ್ಥವಾಗುತ್ತಿದ್ದಿತು ಮತ್ತು ಒಂದು ಹೊಸ ಯಂತ್ರವನ್ನು ತಕ್ಷಣವೇ ಸೃಜಿಸುವುದೂ ಸಾಧ್ಯವಿರಲಿಲ್ಲ. ತ್ಸೆರೆತೇಲಿಗಳೂ ಚೆನೋವ್‌ಗಳೂ ಸೋವಿಯತ್‌ಗಳನ್ನು ಭ್ರಷ್ಟಗೊಳಿಸಿದ ವಿಷಾದಪೂರ್ಣ ಇತಿಹಾಸವು, “ಸಮಿಶ್ರ ಕೂಟ ಏರ್ಪಡಿಸುವುದರ” ಇತಿಹಾಸವು, ಸೋವಿಯತ್‌ಗಳನ್ನು ಪೆಟಿ ಬೂರ್ಷ್ವಾ ಭ್ರಾಂತಿಗಳಿಂದ ವಿಮೋಚನೆಗೊಳಿಸಿದ ಇತಿಹಾಸವೂ ಆಗಿದೆ, ನಾನಾ ರೀತಿಯ ಬೂರ್ಷ್ವಾ ಸಮಿಶ್ರ ಕೂಟ ಏರ್ಪಡಿಸುವುದರ ಶುದ್ಧ ಅಸಹ್ಯತೆ ಹಾಗೂ ಹೊಲಸುಗಳ ಪ್ರಾಯೋಗಿಕ ಅನುಭವವೆಂಬ “ಶುದ್ಧಿಕಾರಕ ಲೋಕ”ದ ಮೂಲಕ ಹಾದು ಬಂದುದರ ಇತಿಹಾಸವೂ ಆಗಿದೆ. ಈ “ಶುದ್ಧಿಕಾರಕ ಲೋಕ”ವು ಸೋವಿಯತ್‌ಗಳನ್ನು ದುರ್ಬಲಗೊಳಿಸುವುದಕ್ಕಿಂತ ಹೆಚ್ಚಾಗಿ ಉಕ್ಕಾಗಿಸಿದೆಯೆಂದೇ ಅಶಿಸೋಣ.

* * *

ಶ್ರಮಜೀವಿ ವರ್ಗ ಕ್ರಾಂತಿಯ ಮುಂದಿರುವ ಮುಖ್ಯ ಕಷ್ಟವೆಂದರೆ ದೇಶವ್ಯಾಪಿ ಪ್ರಮಾಣದಲ್ಲಿ ಅತ್ಯಂತ ನಿಷ್ಕೃಷ್ಟವಾದ ಹಾಗೂ ಅತ್ಯಂತ ಶುದ್ಧಾಂತಃಕರಣಪೂರ್ವಕವಾದ ಲೆಕ್ಕಾಚಾರ ಹಾಗೂ ನಿಯಂತ್ರಣವನ್ನು ಏರ್ಪಡಿಸುವುದಾಗಿದೆ, ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ಮೇಲೆ ಕಾರ್ಮಿಕರ ನಿಯಂತ್ರಣವನ್ನು ಏರ್ಪಡಿಸುವುದಾಗಿದೆ.

“ಕಾರ್ಮಿಕರ ನಿಯಂತ್ರಣ” ಎಂಬ ಘೋಷಣೆಯನ್ನು ಮುಂದಿಡುತ್ತ ನಾವು ಸಿಂಡಿಕಲಿಸಂಗಿ (ಕಾರ್ಮಿಕ ಸಂಘವಾದಕ್ಕೆ) ಜಾರಿ ಹೋಗುತ್ತಿದ್ದೆವೆಂದು ‘ನೋವಯ ಜಿರ್ನಾಸ್ಕ್’ ಲೇಖಕರು ವಾದಿಸಿದರು. ಆದರೆ ಹಾಗೆ ವಾದಿಸಿದುದು “ಮಾರ್ಕ್ಸ್‌ವಾದ”ವನ್ನು ಅಭ್ಯಸಿಸಿದೆಯೇ ಕೇವಲ ಸ್ಮೃತವಾದಿ³⁵ ರೀತಿಯಲ್ಲಿ ಬಾಯಿಪಾಠ ಕಲಿತು

ಆದನ್ನು ಅನ್ವಯಿಸಿ ಹೋಗುವ ತಿಳಿಗೇಡಿ ಶಾಲಾಬಾಲಕನ ದೃಷ್ಟಾಂತವಾಗಿದ್ದಿತು. ಸಿಂಡಿಕಲಿಸಂ ಒಂದೋ ಶ್ರಮಜೀವಿ ವರ್ಗದ ಕ್ರಾಂತಿಕಾರಿ ಸರ್ವಾಧಿಕಾರವನ್ನು ನಿರಾಕರಿಸುತ್ತದೆ ಇಲ್ಲವೇ ಅದು ಅದನ್ನು ಒಟ್ಟಿನ ಮೇಲೆ ರಾಜಕೀಯ ಅಧಿಕಾರವನ್ನು ಮಾಡುವಂತೆಯೇ ಹಿಂದಿನ ಸ್ಥಳಕ್ಕೆ ತಳ್ಳುತ್ತದೆ. ನಾವಾದರೋ ಅದನ್ನು (ಶ್ರಮಜೀವಿ ವರ್ಗ ಸರ್ವಾಧಿಕಾರವನ್ನು) ಮುಂದಿನ ಸ್ಥಳಕ್ಕೆ ತರುತ್ತೇವೆ. ನಾವೂ 'ನೋವಯ ಜಿರ್ನಾ' ಲೇಖಕರಂತೆಯೇ ಕಾರ್ಮಿಕರ ನಿಯಂತ್ರಣವಲ್ಲ ಆದರೆ ರಾಜ್ಯ ನಿಯಂತ್ರಣ ಎಂದು ಸುಮ್ಮನೆ ಹೇಳಿದಲ್ಲಿ ಅದು ಕೇವಲ ಒಂದು ಬೂರ್ಷ್ವಾ-ಸುಧಾರಣಾ ವಾದಿ ನುಡಿಗಟ್ಟಾಗುತ್ತದೆ, ಅದು ಸಾರತಃ ಒಂದು ಶುದ್ಧ ಕಾಡೆಟ್ ಸೂತ್ರವಾಗುತ್ತದೆ. ಏಕೆಂದರೆ ಕಾರ್ಮಿಕರು "ರಾಜ್ಯ" ನಿಯಂತ್ರಣದಲ್ಲಿ ಭಾಗವಹಿಸುವುದಕ್ಕೆ ಕಾಡೆಟ್ಟರೇನೂ ಆಕ್ಷೇಪಿಸುವುದಿಲ್ಲ. ಅಂತಹ ಭಾಗವಹಿಸುವಿಕೆಯು ಬೂರ್ಷ್ವಾಸೀಗೆ ಕಾರ್ಮಿಕರನ್ನು ಮೂರ್ಖರನ್ನಾಗಿ ಮಾಡಲು ಅತ್ಯುತ್ತಮ ಮಾರ್ಗ ಒದಗಿಸಿಕೊಡುತ್ತದೆಂದು, ಅದು ಎಲ್ಲ ಗ್ಲೊಬ್ಲೆವ್‌ಗಳು, ನಿಕೀತಿಸ್‌ಗಳು, ಪ್ರೊಕೊಪೋವಿಚ್‌ಗಳು, ತ್ಸೆರೆತೇಲಿಗಳು ಮತ್ತು ಆ ಪಟಾಲನ ಉಳಿದೆಲ್ಲರಿಗೂ ರಾಜಕೀಯವಾಗಿ ಲಂಚ ನೀಡುವ ಅತ್ಯಂತ ಸೂಕ್ಷ್ಮ ವಿಧಾನವಾಗುವುದೆಂದು, ಕೊರ್ನಿಲೊವೈಟ್ ಕಾಡೆಟ್ಟರು ಚೆನ್ನಾಗಿ ತಿಳಿದಿದ್ದಾರೆ.

ನಾವು "ಕಾರ್ಮಿಕರ ನಿಯಂತ್ರಣ" ಎಂದು ಹೇಳಿದಾಗ ಯಾವತ್ತೂ ಈ ಘೋಷಣೆಯನ್ನು ಶ್ರಮಜೀವಿ ವರ್ಗದ ಸರ್ವಾಧಿಕಾರದ ಪಕ್ಕಪಕ್ಕದಲ್ಲೇ ಇರಿಸುತ್ತೇವೆ, ಯಾವತ್ತೂ ಅದನ್ನು ಶ್ರಮಜೀವಿ ವರ್ಗ ಸರ್ವಾಧಿಕಾರದ ನಂತರ ಕೂಡಲೇ ಇರಿಸುತ್ತೇವೆ. ತನ್ಮೂಲಕ ಯಾವ ರೀತಿಯ ರಾಜ್ಯ ನಾವು ಹೇಳುವುದು ಅನ್ನುವುದನ್ನು ವಿವರಿಸುತ್ತೇವೆ. ರಾಜ್ಯವೆಂದರೆ ವರ್ಗ ದಬ್ಬಾಳಿಕೆಯ ಸಾಧನ. ಯಾವ ವರ್ಗದ? ಬೂರ್ಷ್ವಾ ವರ್ಗವಾದರೆ ಆಗ ಅದು "ಕಾಡೆಟ್-ಕೊರ್ನಿಲೊವ್-ಕೇರೆನ್‌ಸ್ಕಿ" ರಾಜ್ಯವಾಗುತ್ತದೆ. ಈ ರಾಜ್ಯ ಈಗ ಆರು ತಿಂಗಳಿಗೂ ಹೆಚ್ಚು ಕಾಲದಿಂದ ರಷ್ಯದ ದುಡಿಯುವ ಜನರನ್ನು "ಕೊರ್ನಿಲೊವೈಸ್" ಹಾಗೂ "ಕೇರೆನ್‌ಸ್ಕಿವೈಸ್" ಮಾಡುತ್ತಿದೆ. ಅದು ಶ್ರಮಜೀವಿ ವರ್ಗವಾದರೆ, ನಾವು ಶ್ರಮಜೀವಿ ವರ್ಗ ರಾಜ್ಯದ ಬಗೆಗೆ, ಅಂದರೆ ಶ್ರಮಜೀವಿ ವರ್ಗ ಸರ್ವಾಧಿಕಾರದ ರಾಜ್ಯದ ಬಗೆಗೆ ಮಾತನಾಡುತ್ತಿದ್ದರೆ, ಆಗ ಕಾರ್ಮಿಕರ ನಿಯಂತ್ರಣವು ವಸ್ತುಗಳ ಉತ್ಪಾದನೆ ಹಾಗೂ ವಿತರಣೆಗಳಿಗೆ ಸಂಬಂಧಿಸಿ ದೇಶವ್ಯಾಪಿಯಾದ, ಸರ್ವವ್ಯಾಪಿಯಾದ, ಸರ್ವತ್ರಗೋಚರವಾದ, ಅತ್ಯಂತ ನಿಷ್ಕೃಷ್ಟವಾದ ಹಾಗೂ ಅತ್ಯಂತ ಶುದ್ಧಾಂತಃಕರಣದ ಲೆಕ್ಕಾಚಾರ ಆಗಬಲ್ಲದು.

ಇದೇ ಮುಖ್ಯ ಕಷ್ಟವಾಗಿದೆ, ಶ್ರಮಜೀವಿ ವರ್ಗದ, ಅಂದರೆ ಸಮಾಜವಾದಿ ಕ್ರಾಂತಿಯ, ಮುಂದಿರುವ ಪ್ರಧಾನ ಕಾರ್ಯಭಾರವಾಗಿದೆ. ಸೋವಿಯತ್‌ಗಳಿಲ್ಲದೆ ಈ ಕಾರ್ಯಭಾರ, ಕೊನೆಯ ಪಕ್ಷ ರಷ್ಯದಲ್ಲಿ, ಅಸಾಧ್ಯವಾಗುವುದು. ಸೋವಿಯತ್‌ಗಳು

ಶ್ರಮಜೀವಿ ವರ್ಗಕ್ಕೆ ಈ ಐತಿಹಾಸಿಕ ಪ್ರಾಮುಖ್ಯದ ಸಮಸ್ಯೆಯನ್ನು ಬಗೆಹರಿಸ ಬಲ್ಲಂಥ ಸಂಘಟನಾತ್ಮಕ ಕಾರ್ಯದ ಸೂಚನೆ ನೀಡುತ್ತವೆ.

ಇದು ನಮ್ಮನ್ನು ರಾಜ್ಯ ಯಂತ್ರ ಪ್ರಶ್ನೆಯ ಮತ್ತೊಂದು ಸ್ವರೂಪದ ಕಡೆಗೆ ತರುತ್ತದೆ. ಪ್ರಧಾನವಾಗಿ “ದಬ್ಬಾಳಿಕೆಯ” ಸಾಧನದ ಜೊತೆಗೆ - ಸ್ಥಾಯಿ ಸೈನ್ಯ, ಪೊಲೀಸು, ಅಧಿಕಾರಶಾಹಿ ಇವುಗಳ ಜೊತೆಗೆ - ಆಧುನಿಕ ರಾಜ್ಯವು ಬ್ಯಾಂಕುಗಳೊಂದಿಗೂ ಸಿಂಡಿಕೇಟ್‌ಗಳೊಂದಿಗೂ ತುಂಬ ನಿಕಟ ಸಂಬಂಧಗಳನ್ನು ಹೊಂದಿರುವ ಒಂದು ಸಾಧನವನ್ನೂ ಹೊಂದಿರುತ್ತದೆ. ಈ ಸಾಧನವು, ಹೀಗೆ ಹೇಳಬಹುದಾದರೆ, ಭಾರಿ ಪ್ರಮಾಣದ ಲೆಕ್ಕಾಚಾರ ಹಾಗೂ ದಾಖಲಾತಿ ಕೆಲಸ ಮಾಡುತ್ತದೆ. ಈ ಸಾಧನವನ್ನು ಒಡೆದು ಹಾಕಬಾರದು, ಒಡೆದು ಹಾಕ ಕೂಡದು. ಅದನ್ನು ಬಂಡವಾಳಗಾರರ ಹಿಡಿತ ದಿಂದ ಕಸಿದುಕೊಳ್ಳಬೇಕು. ಬಂಡವಾಳಗಾರರನ್ನೂ ಅವರು ಈ ಸಾಧನದೊಂದಿಗೆ ಹೊಂದಿರುವ ಪ್ರಭಾವ ತಂತುಗಳನ್ನೂ ಈ ಸಾಧನದಿಂದ ಕಿತ್ತು ಹಾಕಬೇಕು, ಕಡಿದು ಹಾಕಬೇಕು, ಕೊಚ್ಚಿ ಹಾಕಬೇಕು. ಈ ಸಾಧನವನ್ನು ಶ್ರಮಜೀವಿ ವರ್ಗ ಸೋವಿಯತ್ ಗಳಿಗೆ ಅಧೀನವಾಗಿರುವಂತೆ ಮಾಡಬೇಕು. ಅದನ್ನು ವಿಸ್ತರಿಸಬೇಕು, ಹೆಚ್ಚು ಸಮಗ್ರ ವಾದುದನ್ನಾಗಿ ಮಾಡಬೇಕು, ರಾಷ್ಟ್ರವ್ಯಾಪಿಯನ್ನಾಗಿ ಮಾಡಬೇಕು. ಇದನ್ನು ವಿಸ್ತೃತ ಪ್ರಮಾಣದ ಬಂಡವಾಳವಾದ ಆಗಲೇ ಮಾಡಿರುವಂಥ ಸಾಧನೆಗಳನ್ನು ಬಳಸಿಕೊಂಡು ಮಾಡಲು ಸಾಧ್ಯ (ಶ್ರಮಜೀವಿ ವರ್ಗ ಕ್ರಾಂತಿಯು ಒಟ್ಟಿನ ಮೇಲೆ ಈ ಸಾಧನೆ ಗಳನ್ನು ಬಳಸಿಕೊಂಡು ತನ್ನ ಗುರಿ ತಲುಪುವ ರೀತಿಯಲ್ಲೇ).

ಬಂಡವಾಳ ವಾದವು ಬ್ಯಾಂಕುಗಳ, ಸಿಂಡಿಕೇಟ್‌ಗಳ, ಅಂಚೆ ವ್ಯವಸ್ಥೆಯ, ಬಳಕೆಗಾರ ಸೊಸೈಟಿಗಳ ಹಾಗೂ ಕಾರ್ಯಾಲಯ ನೌಕರರ ಯೂನಿಯನ್‌ಗಳ ರೂಪದಲ್ಲಿ ಒಂದು ಲೆಕ್ಕಾಚಾರ ಸಾಧನವನ್ನು ಸೃಷ್ಟಿಸಿದೆ. ಭಾರಿ ಬ್ಯಾಂಕುಗಳಿಲ್ಲದೆ ಸಮಾಜವಾದ ಅಸಾಧ್ಯ.

ಭಾರಿ ಬ್ಯಾಂಕುಗಳು “ರಾಜ್ಯ ಸಾಧನ”ಗಳಾಗಿರುತ್ತವೆ. ಅವು ನಮಗೆ ಸಮಾಜ ವಾದವನ್ನು ತರಲು ಅವಶ್ಯ. ಈ ಸಾಧನವನ್ನು ನಾವು ಬಂಡವಾಳವಾದದಿಂದ ಸಿದ್ಧ ಮಾಡಿ ಇರಿಸಿದ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ಇಲ್ಲಿ ನಮ್ಮ ಕಾರ್ಯಭಾರವೆಂದರೆ, ಈ ಅತ್ಯುತ್ತಮ ಸಾಧನವನ್ನು ಯಾವುದು ಬಂಡವಾಳವಾದಿ ರೀತಿಯಲ್ಲಿ ಊನ ಮಾಡಿರುತ್ತದೋ ಅದನ್ನು ಕತ್ತರಿಸಿ ಹಾಕುವುದು, ಆ ಸಾಧನವನ್ನು ಇನ್ನೂ ಹೆಚ್ಚು ದೊಡ್ಡದನ್ನಾಗಿ ಮಾಡುವುದು, ಇನ್ನೂ ಹೆಚ್ಚು ಪ್ರಜಾಸತ್ತಾತ್ಮಕವಾದುದನ್ನಾಗಿ, ಇನ್ನೂ ಹೆಚ್ಚು ಸಮಗ್ರವಾದುದನ್ನಾಗಿ ಮಾಡುವುದು. ಇಲ್ಲಿ ಪ್ರಮಾಣವು ಗುಣವಾಗಿ ಪರಿವರ್ತನೆಯಾಗುವುದು. ಪ್ರತಿಯೊಂದು ಗ್ರಾಮಾಂತರ ಜಿಲ್ಲೆಯಲ್ಲೂ, ಪ್ರತಿಯೊಂದು ಕಾರ್ಖಾನೆಯಲ್ಲೂ ಶಾಖೆಗಳನ್ನು ಹೊಂದಿರುವ, ದೊಡ್ಡದರಲ್ಲಿ ಅತ್ಯಂತ ದೊಡ್ಡ ದಾದ ಏಕೈಕ ಸ್ಟೇಟ್ ಬ್ಯಾಂಕ್ ಸಮಾಜವಾದಿ ಸಾಧನದ ಹತ್ತರಲ್ಲಿ ಒಂಬತ್ತು ಪಾಲಿ ನಷ್ಟಾಗುವುದು. ಇದು ದೇಶವ್ಯಾಪಿ ಬುಕ್ ಕೇಪಿಂಗ್ (ಜಮಾ ಖರ್ಚು ಲೆಕ್ಕವಿಡು

ವುದು) ಆಗುವುದು, ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ದೇಶವ್ಯಾಪಿ ಲೆಕ್ಕಾಚಾರವಾಗುವುದು, ಇದು ಹೀಗೆ ಹೇಳುವುದಾದರೆ, ಸಮಾಜವಾದಿ ಸಮಾಜದ ಒಂದು ರೀತಿಯ ಅಸ್ತಿಪಂಜರವಾಗುವುದು.

ನಾವು ಈ “ರಾಜ್ಯ ಸಾಧನ”ವನ್ನು (ಇದು ಬಂಡವಾಳವಾದದ ಕೆಳಗೆ ಸಂಪೂರ್ಣ ವಾಗಿ ಒಂದು ರಾಜ್ಯ ಸಾಧನವಾಗಿರುವುದಿಲ್ಲ, ಆದರೆ ನಮ್ಮ ಕೆಳಗೆ, ಸಮಾಜವಾದದ ಕೆಳಗೆ ಹಾಗೆ ಆಗುವುದು) ಒಂದೇ ಏಟಿನಲ್ಲಿ, ಒಂದೇ ಶಾಸನದ ಮೂಲಕ “ನಮ್ಮ ಕೈಗೆ ತೆಗೆದುಕೊಳ್ಳ ಬಹುದು” ಮತ್ತು “ಚಾಲನೆಗೆ ತರಬಹುದು.” ಏಕೆಂದರೆ, ಬುಕ್ ಕೀಪಿಂಗ್, ನಿಯಂತ್ರಣ, ದಾಖಲಾತಿ, ಲೆಕ್ಕಾಚಾರ ಹಾಗೂ ಎಣಿಕೆ ಈ ಎಲ್ಲ ನಿಜ ವಾದ ಕಾರ್ಯವನ್ನೂ ನೌಕರರೇ ಮಾಡುತ್ತಿರುವುದು. ಈ ನೌಕರರಲ್ಲಿ ಬಹು ಮತೀಯರು ಸ್ವತಃ ಶ್ರಮಜೀವಿ ಇಲ್ಲವೇ ಆರೆ ಶ್ರಮಜೀವಿ ಬಾಳು ಬಾಳುತ್ತಿದ್ದಾರೆ.

ಶ್ರಮಜೀವಿ ವರ್ಗ ಸರಕಾರವು ಏಕೈಕ ಶಾಸನದ ಮೂಲಕ ಈ ಎಲ್ಲ ನೌಕರರನ್ನೂ ರಾಜ್ಯ ನೌಕರರ ಸ್ಥಾನಮಾನಕ್ಕೆ ಪರಿವರ್ತಿಸಲು ಸಾಧ್ಯ ಹಾಗೂ ಪರಿವರ್ತಿಸಬೇಕು - ಬ್ರಿಯಾಂಡ್ ಮತ್ತಿತರ ಬೂರ್ಷ್ವಾ ಸಚಿವರಂಥ ಬಂಡವಾಳವಾದದ ಕಾವಲುನಾಯಿ ಗಳು ಏಕೈಕ ಶಾಸನದ ಮೂಲಕ ಮುಷ್ಕರ ಹೂಡಿದ ರೈಲ್ವೇಮನ್‌ರನ್ನು ರಾಜ್ಯ ನೌಕರರ ಸ್ಥಾನಮಾನಕ್ಕೆ ವರ್ಗಾಯಿಸಿದ ರೀತಿಯಲ್ಲೇ. ನಮಗೆ ಈ ರೀತಿಯ ಇನ್ನೂ ಅನೇಕ ರಾಜ್ಯ ನೌಕರರು ಬೇಕು. ಹೆಚ್ಚು ನೌಕರರನ್ನು ಪಡೆದುಕೊಳ್ಳಲು ಸಾಧ್ಯವಿದೆ, ಏಕೆಂದರೆ ಬಂಡವಾಳವಾದವು ಲೆಕ್ಕಾಚಾರ ಹಾಗೂ ನಿಯಂತ್ರಣದ ಕೆಲಸವನ್ನು ಸರಳಗೊಳಿಸಿದೆ, ಅದನ್ನು ಬುಕ್ ಕೀಪಿಂಗ್‌ನ ತುಲನಾತ್ಮಕವಾಗಿ ಸರಳವಾದ ವ್ಯವ ಸ್ಥೆಯ ಮಟ್ಟಕ್ಕೆ ಇಳಿಸಿದೆ. ಈ ಕೆಲಸವನ್ನು ಯಾವುದೇ ಓದುಬರಹ ಬಲ್ಲ ವ್ಯಕ್ತಿಯೂ ಮಾಡಬಲ್ಲ.

ಬ್ಯಾಂಕ್, ಸಿಂಡಿಕೇಟ್, ಕಮರ್ಷಿಯಲ್ ಇತ್ಯಾದಿ ಇತ್ಯಾದಿ ಸಂಸ್ಥೆಗಳ ಸಾಮಾನ್ಯ ನೌಕರರನ್ನು “ರಾಜ್ಯ ನೌಕರರನ್ನಾಗಿ ಪರಿವರ್ತಿಸುವುದು” ತಾಂತ್ರಿಕವಾಗಿ ತೀರ ಕಾರ್ಯಸಾಧುವಾದುದು (ಹಣಕಾಸು ಬಂಡವಾಳವನ್ನೂ ಒಳಗೊಂಡು ಬಂಡವಾಳ ವಾದವು ನಮಗಾಗಿ ಪೂರ್ವಭಾವಿ ಕಾರ್ಯ ಮಾಡಿಕೊಟ್ಟಿರುವುದರ ಫಲವಾಗಿ); ರಾಜಕೀಯವಾಗಿಯೂ ಕಾರ್ಯಸಾಧುವಾದುದು, ಆದರೆ ಅದಕ್ಕೆ ಸೋವಿಯತ್ ಗಳು ನಿಯಂತ್ರಣ ಹಾಗೂ ಮೇಲ್ವಿಚಾರಣೆಯ ಕಾರ್ಯ ಚಲಾಯಿಸಬೇಕು.

ಉನ್ನತ ಅಧಿಕಾರಿಗಳ ವಿಷಯ ಹೇಳುವುದಾದರೆ - ಇವರು ಇರುವುದು ಅತ್ಯಲ್ಪ ಮಂದಿ, ಆದರೆ ಬಂಡವಾಳಗಾರರ ಕಡೆಗೇ ಇವರು ಆಕರ್ಷಿತರಾಗಿರುತ್ತಾರೆ - ಇವರ ವಿಷಯದಲ್ಲೂ ಬಂಡವಾಳಗಾರರ ವಿಷಯದಲ್ಲಿ ನಡೆದುಕೊಳ್ಳುವಂತೆಯೇ, ಅಂದರೆ ಅಷ್ಟೇ “ಉಗ್ರವಾಗಿ” ನಡೆದುಕೊಳ್ಳಬೇಕು. ಬಂಡವಾಳಗಾರರಂತೆ ಇವರೂ ಪ್ರತಿ ರೋಧ ತೋರುತ್ತಾರೆ. ಈ ಪ್ರತಿರೋಧವನ್ನು ಮುರಿಯಬೇಕು. ಅಸಾಧ್ಯ ಮುಗ್ಧ ರಾದ ಪೆಷೆಹೋನೊವ್ 1917ರ ಜೂನ್‌ನಷ್ಟು ಆರಂಭದಲ್ಲೇ ತಾವು “ಬಂಡವಾಳ

ಗಾರರ ಪ್ರತಿರೋಧವನ್ನು ಮುರಿದು ಹಾಕಿದ್ದಾರೆ” ಎಂದು ನಿಜವಾದ “ರಾಜ್ಯ ಶಿಶು” ವಿನಂತೆ ತೊದಲು ನುಡಿದರು. ಆದರೆ ಶ್ರಮಜೀವಿ ವರ್ಗವು ಈ ಬಾಲಿಶ ನುಡಿಗಟ್ಟನ್ನು, ಈ ಬಾಲಿಶ ಜಂಭದ ಮಾತನ್ನು, ಈ ಬಾಲಿಶ ಸೊಕ್ಕಿನ ಮೆರೆತವನ್ನು ವಾಸ್ತವಿಕತೆ ಯನ್ನಾಗಿ ಪರಿವರ್ತಿಸಲಿರುವುದು.

ನಾವು ಇದನ್ನು ಮಾಡಲು ಸಾಧ್ಯ, ಏಕೆಂದರೆ, ಇದು ಜನಸಂಖ್ಯೆಯಲ್ಲಿ ನಿಷ್ಕೃಷ್ಟ ಅಲ್ಪಮತೀಯರು, ಅಕ್ಷರಶಃ ಕೆಲವೇ ಮಂದಿ, ನೀಡುವ ಪ್ರತಿರೋಧವನ್ನು ಮುರಿಯುವ ವಿಷಯವಾಗಿರುತ್ತದೆ. ಈ ಒಬ್ಬೊಬ್ಬರ ಮೇಲೂ ನೌಕರರ ಯೂನಿಯನ್‌ಗಳು, ಟ್ರೇಡ್ ಯೂನಿಯನ್‌ಗಳು, ಬಳಕೆಗಾರರ ಸೊಸೈಟಿಗಳು ಮತ್ತು ಸೋವಿಯತ್‌ಗಳು ಎಂಥ ಮೇಲ್ವಿಚಾರಣೆ ಇರಿಸುವವೆಂದರೆ, ಪ್ರತಿಯೊಬ್ಬ ತೀತ್ ತೀತಿಚ್*ನೂ ಸೆದಾನ್‌ನಲ್ಲಿ ಫ್ರೆಂಚರು ಸುತ್ತುವರಿಯಲ್ಪಟ್ಟಿದ್ದಂತೆ⁶, ಸುತ್ತುವರಿಯಲ್ಪಡುವನು. ನಾವು ಈ ತೀತ್ ತೀತಿಚ್‌ಗಳೆಲ್ಲರ ಹೆಸರುಗಳನ್ನೂ ಬಲ್ಲವು - ಡೈರೆಕ್ಟರುಗಳ, ಬೋರ್ಡ್ ಸದಸ್ಯರ, ದೊಡ್ಡ ಷೇರ್‌ಹೋಲ್ಡರುಗಳ ಇತ್ಯಾದಿ ಜನರ ಪಟ್ಟಿಗಳನ್ನು ನೋಡಿದರೆ ಸಾಕು ತಿಳಿಯುತ್ತದೆ. ಇಡೀ ರಷ್ಯದಲ್ಲಿ ಅಂಥವರು ಇರುವುದು ಕೆಲವು ನೂರು ಮಂದಿ, ಹೆಚ್ಚೆಂದರೆ ಕೆಲವು ಸಾವಿರ ಮಂದಿ. ಶ್ರಮಜೀವಿ ವರ್ಗ ರಾಜ್ಯವು ಸೋವಿಯತ್‌ಗಳ, ನೌಕರರ ಯೂನಿಯನ್‌ಗಳ, ಇತ್ಯಾದಿಗಳ ಸಾಧನದೊಂದಿಗೆ ಈ ಪ್ರತಿಯೊಬ್ಬರ ಮೇಲೂ ಹತ್ತು ಅಥವಾ ನೂರು ಸಹ ಮೇಲ್ವಿಚಾರಕರನ್ನು ನೇಮಿಸಬಲ್ಲದು. ಹಾಗಾಗಿ “ಪ್ರತಿರೋಧವನ್ನು ಮುರಿಯುವ” ಬದಲು (ಬಂಡವಾಳಗಾರರ ಮೇಲೆ) ಕಾರ್ಮಿಕರ ನಿಯಂತ್ರಣದ ಮೂಲಕ ಎಲ್ಲ ಪ್ರತಿರೋಧವನ್ನೂ ಅಸಾಧ್ಯವನ್ನಾಗಿ ಮಾಡುವುದೂ ಸಾಧ್ಯವಿದೆ.

ಮುಖ್ಯ ವಿಷಯ ಬಂಡವಾಳಗಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದೂ ಅಲ್ಲ, ಆದರೆ ಬಂಡವಾಳಗಾರರ ಮತ್ತವರ ಸಂಭವನೀಯ ಬೆಂಬಲಿಗರ ಮೇಲೆ ದೇಶವ್ಯಾಪಿಯಾದ ಸರ್ವವ್ಯಾಪಕ ಕಾರ್ಮಿಕ ನಿಯಂತ್ರಣವನ್ನು ಏರ್ಪಡಿಸುವುದಾಗಿದೆ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದೇ ಎಲ್ಲಿಗೂ ಕರೆದೊಯ್ಯದು. ಏಕೆಂದರೆ ಅದರಲ್ಲಿ ಸಂಘಟನೆಯ, ಸೂಕ್ತ ವಿತರಣೆಗಾಗಿ ಲೆಕ್ಕಾಚಾರದ ಅಂಶ ಇರುವುದಿಲ್ಲ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬದಲು ನಾವು ಸುಲಭವಾಗಿ ಅವರ ಮೇಲೆ ಒಂದು ನ್ಯಾಯಯುತವಾದ ತೆರಿಗೆ ಪದ್ಧತಿಯನ್ನು (ಉದಾಹರಣೆಗೆ, ಷಿಂಗಾರ್ರೋವ್ ಗೊತ್ತು ಮಾಡಿದ್ದ ಪ್ರಮಾಣಕ್ಕನುಗುಣವಾಗಿಯೂ ಸಹ) ಹೊರಿಸಬಹುದು. ಆದರೆ ಯಾರೇ ಆಗಲಿ ಆಸ್ತಿಯ ಬೆಲೆ ಕಟ್ಟುವುದನ್ನು ತಪ್ಪಿಸುವ,

*ಎ. ಎನ್. ಒಸ್ಮೋವ್‌ಸ್ಕಿಯವರ ‘ಅನ್ಯರ ಪಾಪಗಳಿಗೆ ಶಿಕ್ಷೆ’ ಎಂಬ ನಗೆನಾಟಕದಲ್ಲಿ ಬರುವ ಒಬ್ಬ ದುರಾಗ್ರಹಿ ವ್ಯಾಪಾರಿಯ ಪಾತ್ರ. ಲೆನಿನರು ಭಾರಿ ಬಂಡವಾಳಗಾರರನ್ನು “ತೀತ್ ತೀತಿಚ್”ಗಳೆಂದು ಕರೆಯುತ್ತಾರೆ. - ಸಂ.

ಸತ್ಯವನ್ನು ಮುಚ್ಚಿಡುವ, ಕಾನೂನಿಗೆ ಸಿಕ್ಕದಂತೆ ನುಣುಚಿಕೊಳ್ಳುವ, ಸಾಧ್ಯತೆಯನ್ನು ಇಲ್ಲದಂತೆ ಮಾಡಬೇಕೆನ್ನು. ಅಂತಹ ಸಾಧ್ಯತೆಯನ್ನು ಕಾರ್ಮಿಕರ ರಾಜ್ಯದ ಕಾರ್ಮಿಕರ ನಿಯಂತ್ರಣದಿಂದ ಅಷ್ಟೇ ಇಲ್ಲದಂತೆ ಮಾಡಲು ಸಾಧ್ಯ.

ಕಡ್ಡಾಯದ ಸಿಂಡಿಕೇಷನ್, ಅಂದರೆ ರಾಜ್ಯ ನಿಯಂತ್ರಣದ ಕೆಳಗೆ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಒಂದುಗೂಡುವುದು - ಬಂಡವಾಳವಾದ ಮಾರ್ಗ ಸಿದ್ಧಗೊಳಿಸಿಕೊಟ್ಟಿರುವುದು ಇದಕ್ಕಾಗಿಯೇ. ಜರ್ಮನಿಯಲ್ಲಿ ಯೂಂಕರ್ (ಭೂಮಾಲೀಕರ) ರಾಜ್ಯ ನೆರವೇರಿಸಿದುದು ಇದನ್ನೇ. ರಷ್ಯದಲ್ಲೂ ಸೋವಿಯತ್‌ಗಳು, ಶ್ರಮಜೀವಿ ವರ್ಗ ಸರ್ವಾಧಿಕಾರವು, ಸುಲಭವಾಗಿ ಇದನ್ನೇ ನೆರವೇರಿಸಬಲ್ಲವು. ಇದೇ ನಮಗೆ ಸಾರ್ವತ್ರಿಕವಾದಂಥ, ಆಧುನಿಕವಾದಂಥ, ಅಧಿಕಾರಶಾಹಿ ಅಲ್ಲದ ರಾಜ್ಯ ಸಾಧನವೊಂದನ್ನು ಒದಗಿಸುವಂತಹುದು.*

* * *

ಬೂರ್ಷ್ವಾಸೀಯ ವಕೀಲಿ ಮಾಡುವವರ ನಾಲ್ಕನೆಯ ವಾದವೆಂದರೆ, ಶ್ರಮಜೀವಿ ವರ್ಗವು "ರಾಜ್ಯ ಯಂತ್ರವನ್ನು ಚಾಲನೆಗೆ ತರಲು" ಸಮರ್ಥವಾಗುವುದಿಲ್ಲ ಎಂಬುದು. ಈ ವಾದವನ್ನು ಇದಕ್ಕೆ ಮುನ್ನಿನ ವಾದದೊಂದಿಗೆ ಹೋಲಿಸಿದಲ್ಲಿ, ಇದರಲ್ಲಿ ಹೊಸತೇನೂ ಇಲ್ಲ ಎಂಬುದು ತಿಳಿದು ಬರುತ್ತದೆ. ನಿಜ, ಹಳೆಯ ರಾಜ್ಯ ಯಂತ್ರವನ್ನು ತಾಂತ್ರಿಕವಾಗಿ ಕರಗತಮಾಡಿಕೊಳ್ಳುವುದು ನಮ್ಮ ಕೈಲಾಗುತ್ತಿರಲಿಲ್ಲ, ಅದನ್ನು ಚಾಲನೆಗೆ ತರುವುದೂ ನಮ್ಮ ಕೈಲಾಗುತ್ತಿರಲಿಲ್ಲ. ಆದರೆ ಹೊಸ ಸಾಧನ, ಸೋವಿಯತ್‌ಗಳೆಂಬ ಸಾಧನ, "ಜನರ ಮಧ್ಯದಿಂದಲೇ ಹೊರಹೊಮ್ಮುವಂಥ ಸೃಜನಾತ್ಮಕ ಉತ್ಸಾಹದ ಭಾರಿ ಪ್ರವಾಹ"ದಿಂದ ಆಗಲೇ ಚಾಲನೆಗೆ ಬಂದಿದೆ. ನಾವು ಅದನ್ನು ಸಮಾಜವಾದಿ-ಕ್ರಾಂತಿಕಾರಿ ಹಾಗೂ ಮೆನ್ಷೆವಿಕ್ ನಾಯಕರ ಪ್ರಾಬಲ್ಯ ಅದರ ಮೇಲೆ ಹಾಕಿರುವಂಥ ಶೃಂಖಲೆಗಳಿಂದ ಸ್ವತಂತ್ರಗೊಳಿಸಬೇಕಷ್ಟೆ. ಈ ಸಾಧನ ಆಗಲೇ ಚಾಲನೆಯಲ್ಲಿದೆ; ಅದು ಪೂರ್ಣ ವೇಗದಲ್ಲಿ ಮುಂದೆ ಹೋಗಲಾಗದಂತೆ ಅದಕ್ಕೆ ತಡೆ ಹಾಕುತ್ತಿರುವ ಭೂತಾಕಾರದ ಪೆಟಿ ಬೂರ್ಷ್ವಾ ಅಡಚಣೆಗಳಿಂದ ನಾವು ಅದನ್ನು ಸ್ವತಂತ್ರಗೊಳಿಸಬೇಕಷ್ಟೆ.

ಈಗಾಗಲೇ ಏನು ಹೇಳಲಾಗಿದೆಯೋ ಅದಕ್ಕೆ ಅನುಬಂಧವಾಗಿ ಇಲ್ಲಿ ಎರಡು ಸಂದರ್ಭಗಳನ್ನು ಗಣನೆಗೆ ತಂದುಕೊಳ್ಳಬೇಕು. ಮೊದಲನೆಯದಾಗಿ, ಹೊಸ ನಿಯಂತ್ರಣ ಸಾಧನಗಳು ಸಮ್ಮಿಂದ ನಿರ್ಮಿತವಾದವುಗಳು ಅಲ್ಲ, ಆದರೆ ಬಂಡವಾಳವಾದವೇ

*ಕಡ್ಡಾಯದ ಸಿಂಡಿಕೇಷನ್‌ನ ಅರ್ಥದ ಮತ್ತಷ್ಟು ವಿವರಗಳಿಗೆ 'ಆಸನ್ನ ಮಹಾ ವಿಪತ್ತು ಮತ್ತು ಅದರ ವಿರುದ್ಧ ಹೇಗೆ ಹೋರಾಡುವುದು' ಎಂಬ ನನ್ನ ಕಿರುಹೊತ್ತಿಗೆಯನ್ನು ನೋಡಿ.

ಆದರೆ ಮಿಲಿಟರಿ-ಸಾಮ್ರಾಜ್ಯಶಾಹಿ ಘಟ್ಟದಲ್ಲಿ ನಿರ್ಮಿಸಿದಂಥವು. ಎರಡನೆಯ ದಾಗಿ, ಶ್ರಮಜೀವಿ ವರ್ಗ ರಾಜ್ಯದ ನಿರ್ವಹಣೆಯಲ್ಲಿ ಹೆಚ್ಚಿನ ಪ್ರಜಾಸತ್ತೆಯನ್ನು ಜಾರಿಗೆ ತರುವುದು ಮುಖ್ಯ.

ಧಾನ್ಯ ಏಕಸ್ವಾಮ್ಯ ಹಾಗೂ ಬ್ರೆಡ್ ಪಡಿತರಗಳು ನಾವು ಜಾರಿಗೆ ತಂದವುಗಳಲ್ಲ, ಆದರೆ ಬಂಡವಾಳಶಾಹಿ ರಾಜ್ಯವೇ ಯುದ್ಧ ಸಮಯದಲ್ಲಿ ಜಾರಿಗೆ ತಂದಂಥವು. ಅದು ಆಗಲೇ ಬಂಡವಾಳವಾದದ ಚೌಕಟ್ಟಿನೊಳಗೆ ಶ್ರಮಿಕರ ಸಾರ್ವತ್ರಿಕ ಕಡ್ಡಾಯದ ದುಡಿಮೆಯನ್ನು ಜಾರಿಗೆ ತಂದಿದ್ದಿತು. ಇದು ಯುದ್ಧ ಕಾಲದಲ್ಲಿ ಕಾರ್ಮಿಕರ ಮೇಲೆ ವಿಧಿಸಲಾಗಿದ್ದ ಕಠಿಣ ಸಜಾ ಆಗಿದ್ದಿತು. ಆದರೆ ತನ್ನೆಲ್ಲ ಇತಿಹಾಸ ನಿರ್ಮಾಪಕ ಚಟುವಟಿಕೆಗಳಲ್ಲಿನಂತೆ ಇಲ್ಲೂ ಶ್ರಮಜೀವಿ ವರ್ಗವು ತನ್ನ ಆಯುಧಗಳನ್ನು ಬಂಡವಾಳವಾದದಿಂದ ತೆಗೆದುಕೊಳ್ಳುತ್ತದೆಯೇ ಹೊರತು ಅವುಗಳನ್ನು ಹೊಸದಾಗಿ “ಆವಿಷ್ಕರಿಸುವುದಿಲ್ಲ” ಅಥವಾ “ಶೂನ್ಯದಿಂದ ಸೃಜಿಸುವುದಿಲ್ಲ.”

ಧಾನ್ಯ ಏಕಸ್ವಾಮ್ಯ, ಬ್ರೆಡ್ ಪಡಿತರ ಹಾಗೂ ಸಾರ್ವತ್ರಿಕ ಕಡ್ಡಾಯದ ದುಡಿಮೆ ಇವು ಶ್ರಮಜೀವಿ ವರ್ಗ ರಾಜ್ಯದ ಕೈಗಳಲ್ಲಿ, ಪೂರ್ಣಾಧಿಕಾರವುಳ್ಳ ಸೋವಿಯತ್‌ಗಳ ಕೈಗಳಲ್ಲಿ, ಲೆಕ್ಕಾಚಾರ ಹಾಗೂ ನಿಯಂತ್ರಣದ ಅತ್ಯಂತ ಪ್ರಬಲ ಸಾಧನಗಳಾಗುವವು. ಇವನ್ನು ಬಂಡವಾಳಗಾರರಿಗೆ ಅನ್ವಯಿಸಿದಾಗ, ಒಟ್ಟಿನಲ್ಲಿ ಶ್ರೀಮಂತರಿಗೆ ಅನ್ವಯಿಸಿದಾಗ, ಕಾರ್ಮಿಕರು ಇವನ್ನು ಅವರಿಗೆ ಅನ್ವಯಿಸಿದಾಗ, ಇವು “ರಾಜ್ಯ ಯಂತ್ರವನ್ನು ಚಾಲನೆಗೆ ತರಲು,” ಬಂಡವಾಳಗಾರರ ಪ್ರತಿರೋಧವನ್ನು ನಿವಾರಿಸಿಕೊಳ್ಳಲು, ಅವರನ್ನು ಶ್ರಮಜೀವಿ ವರ್ಗ ರಾಜ್ಯಕ್ಕೆ ಅಧೀನರನ್ನಾಗಿ ಮಾಡಲು, ಇತಿಹಾಸದಲ್ಲೇ ಅಭೂತಪೂರ್ವವಾದಂಥ ಶಕ್ತಿಯನ್ನು ಒದಗಿಸುವವು. ನಿಯಂತ್ರಣದ ಹಾಗೂ ಜನರನ್ನು ಕೆಲಸ ಮಾಡುವಂತೆ ಬಲಾತ್ಕರಿಸುವ ಈ ಸಾಧನಗಳು ಫ್ರೆಂಚ್ ಕಾನ್ವೆಂಶನ್ ಶಾಸನಗಳಿಗಿಂತ ಹಾಗೂ ಅದರ ಗಿಲೋಟೀನಿಗಿಂತ ಹೆಚ್ಚು ಶಕ್ತಿಯುತವಾಗುವವು. ಕಾನ್ವೆಂಶನ್ ಗಿಲೋಟೀನು ಭೀತಿ ಉಂಟುಮಾಡಿತಷ್ಟೆ, ಕ್ರಿಯಾಶೀಲ ಪ್ರತಿರೋಧವನ್ನು ಮುರಿಯಿತಷ್ಟೆ. ನಮಗೆ ಇದಿಷ್ಟೆ ಸಾಲದು.

ನಮಗೆ ಇದಿಷ್ಟೆ ಸಾಲದು. ನಾವು ಬಂಡವಾಳಗಾರರನ್ನು “ಭೀತಿಗೆ ಈಡುಮಾಡ” ಬೇಕು ಅಷ್ಟೆ ಅಲ್ಲ, ಅಂದರೆ, ಅವರು ಶ್ರಮಜೀವಿ ವರ್ಗ ರಾಜ್ಯದ ಸರ್ವಶಕ್ತಿಯ ಭಾವನೆ ಪಡೆಯುವಂತೆ ಮತ್ತು ಅದರ ವಿರುದ್ಧ ಸಕ್ರಿಯ ಪ್ರತಿರೋಧದ ಎಲ್ಲ ವಿಚಾರಗಳನ್ನೂ ಬಿಟ್ಟುಕೊಡುವಂತೆ ಮಾಡಬೇಕಷ್ಟೆ ಅಲ್ಲ, ನಾವು ನಿಷ್ಕ್ರಿಯ ಪ್ರತಿರೋಧವನ್ನೂ ಮುರಿಯಬೇಕು. ಈ ನಿಷ್ಕ್ರಿಯ ಪ್ರತಿರೋಧ ನಿರಸ್ಸಂದೇಹವಾಗಿಯೂ ಹೆಚ್ಚು ಅಪಾಯಕಾರಿ ಹಾಗೂ ಹಾನಿಕರ. ನಾವು ಎಲ್ಲ ರೀತಿಯ ಪ್ರತಿರೋಧವನ್ನೂ ಮುರಿಯಬೇಕಷ್ಟೆ ಅಲ್ಲ. ನಾವು ಎಲ್ಲರನ್ನೂ ಹೊಸ ರಾಜ್ಯ ಸಂಘಟನೆಯ ಚೌಕಟ್ಟಿನೊಳಗೇ ಕೆಲಸ ಮಾಡುವಂತೆ ಬಲಾತ್ಕರಿಸಲೂ ಬೇಕು. ಬಂಡವಾಳಗಾರರನ್ನು “ತೊಡೆದು ಹಾಕುವುದು” ಅಷ್ಟೆ ಸಾಲದು; ನಾವು ಅವರನ್ನು (ಅನಪೇಕ್ಷಣೀಯರಾದ ಹಾಗೂ

ತಿದ್ದಲಾಗದ “ಪ್ರತಿರೋಧಕರ”ನ್ನು ತೊಡೆದು ಹಾಕಿದನಂತರ) ಹೊಸ ರಾಜ್ಯದ ಸೇವೆಯಲ್ಲಿ ತೊಡಗುವಂತೆಯೂ ಮಾಡಬೇಕು. ಇದು ಬಂಡವಾಳಗಾರರಿಗೂ ಅನ್ವಯವಾಗುತ್ತದೆ, ಬೂರ್ಷ್ವಾ ಬುದ್ಧಿಜೀವಿಗಳ ಮೇಲೂ ವಿಭಾಗಕ್ಕೂ, ಕಾರ್ಯಾಲಯ ನೌಕರರು ಇತ್ಯಾದಿ ಜನರಿಗೂ, ಅನ್ವಯವಾಗುತ್ತದೆ.

ಇದನ್ನು ಮಾಡಲು ನಮ್ಮ ಬಳಿ ಸಾಧನಗಳಿವೆ. ಇದಕ್ಕೆ ಅಗತ್ಯವಾದ ಸಾಧನಗಳನ್ನೂ ಆಯುಧಗಳನ್ನೂ ಯುದ್ಧ ನಿರತ ಬಂಡವಾಳಶಾಹಿ ರಾಜ್ಯವೇ ನಮ್ಮ ಕೈಗಳಲ್ಲಿರಿಸಿದೆ. ಧಾನ್ಯ ಏಕಸ್ವಾಮ್ಯ, ಬ್ರೆಡ್ ಪಡಿತರ ಹಾಗೂ ಸಾರ್ವತ್ರಿಕ ಕಡ್ಡಾಯದ ದುಡಿಮೆ - ಇವೇ ಈ ಸಾಧನಗಳು. “ಕೆಲಸ ಮಾಡದವನಿಗೆ ಅನ್ನವಿಲ್ಲ” - ಕಾರ್ಮಿಕರ ಡೆಪ್ಯೂಟಿಗಳ ಸೋವಿಯತ್‌ಗಳು ಆಡಳಿತ ಶಕ್ತಿಯಾದಾಗ ಜಾರಿಗೆ ತರಲಿರುವ ಮೂಲಭೂತವಾದ, ಪ್ರಪ್ರಥಮ ಹಾಗೂ ಅತ್ಯಂತ ಮುಖ್ಯ ಶಾಸನ ಇದುವೇ ಆಗಿದೆ.

ಪ್ರತಿಯೊಬ್ಬ ಕಾರ್ಮಿಕನ ಬಳಿಯೂ ಕೆಲಸದ ಪುಸ್ತಕವಿರುತ್ತದೆ. ಈ ಪುಸ್ತಕ ಪುಸ್ತಕದಲ್ಲಿ ನಿಸ್ಸಂದೇಹವಾಗಿಯೂ ಬಂಡವಾಳಶಾಹಿ ಕೂಲಿ ಗುಲಾಮಗಿರಿಯ ದಸ್ತಿಯವಜಾಗಿದ್ದರೂ, ಕೆಲಸಗಾರ ಯಾವನೋ ಪರೋಪಜೀವಿಗೆ ಸೇರಿದವನಾಗಿದ್ದಾನೆ ಎಂದು ತಿಳಿಸುವಂತಹದಾಗಿದ್ದರೂ, ಅದೇನೂ ಕಾರ್ಮಿಕನ ಘನತೆಗೆ ಕುಂದಾಗುವುದಿಲ್ಲ.

ಸೋವಿಯತ್‌ಗಳು ಶ್ರೀಮಂತರಿಗೆ ಕೆಲಸದ ಪುಸ್ತಕಗಳನ್ನು ಜಾರಿಗೆ ತಂದು ಅನಂತರ ಕ್ರಮೇಣ ಇಡೀ ಜನರಿಗೆ ಜಾರಿಗೆ ತರುವುವು (ರೈತ ದೇಶವೊಂದರಲ್ಲಿ ಬಹುಶಃ ಬಹಳ ಕಾಲದವರೆಗೆ ರೈತರ ಅತ್ಯಧಿಕ ಬಹುಮತದ ಜನರಿಗೆ ಕೆಲಸದ ಪುಸ್ತಕಗಳೇನೂ ಬೇಕಾಗುವುದಿಲ್ಲ). ಕೆಲಸದ ಪುಸ್ತಕವು ಇನ್ನೆಷ್ಟು ಮಾತ್ರವೂ “ಸಾಮನ್ಯ ಜಂಗುಳಿ”ಯ ಬ್ಯಾಡ್ಜ್ ಆಗಿರುವುದಿಲ್ಲ, “ಕೆಳ” ವರ್ಗದ ಜನರ ದಸ್ತಿಯವಜಾಗಿರುವುದಿಲ್ಲ, ಕೂಲಿ ಗುಲಾಮಗಿರಿಯ ಪ್ರಮಾಣಪತ್ರವಾಗಿರುವುದಿಲ್ಲ. ಹೊಸ ಸಮಾಜದಲ್ಲಿ ಯಾವುದೇ ರೀತಿಯ “ಕೆಲಸದವರು” ಇಲ್ಲ, ಅಂತೆಯೇ ಯಾವುದೇ ರೀತಿಯ ಕೆಲಸಮಾಡದವರೂ ಇಲ್ಲ ಎಂಬುದಕ್ಕೆ ಅದು ಪ್ರಮಾಣಪತ್ರವಾಗುವುದು.

ಶ್ರೀಮಂತರು ಅವರ ವೃತ್ತಿ ಅತ್ಯಂತ ಸಮೀಪವಾಗಿ ಸಂಬಂಧಿಸಿರುವಂಥ ಕಾರ್ಮಿಕರ ಅಥವಾ ಕಾರ್ಯಾಲಯ ನೌಕರರ ಯೂನಿಯನ್‌ನಿಂದ ಒಂದು ಕೆಲಸದ ಪುಸ್ತಕ ಪಡೆಯಬೇಕಾಗುವುದು. ಪ್ರತಿವಾರವೋ ಅಥವಾ ಯಾವುದಾದರೂ ನಿರ್ದಿಷ್ಟ ಕಾಲಾವಧಿಗಳಲ್ಲಿ ಅವರು ಆ ಯೂನಿಯನ್‌ನಿಂದ ಅವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಸಾಕ್ಷ್ಯ ಕೊಡುವಂಥ ಪತ್ರ ಪಡೆದು ಕೊಳ್ಳಬೇಕು. ಇದಿಲ್ಲದೆ ಅವರು ಬ್ರೆಡ್ ರೇಷನ್ ಕಾರ್ಡ್‌ಗಳನ್ನಾಗಲೀ ಒಟ್ಟಿನಲ್ಲಿ ಯಾವುದೇ ಆಹಾರಪದಾರ್ಥಗಳನ್ನೂ ಪಡೆಯಲಾಗುವುದಿಲ್ಲ. ನಮಗೆ ಬ್ಯಾಂಕಿಂಗ್ ವ್ಯವಹಾರವನ್ನೂ ಉದ್ಯಮಗಳನ್ನೂ ಒಂದುಗೂಡಿಸುವಿಕೆಯನ್ನೂ ಚೆನ್ನಾಗಿ ಸಂಘಟಿಸುವವರು ಬೇಕು (ಈ ವಿಷಯದಲ್ಲಿ ಬಂಡವಾಳಗಾರರು ಹೆಚ್ಚು ಅನುಭವ ಹೊಂದಿ

ರುತ್ತಾರೆ. ನುರಿತ ಜನರೊಂದಿಗೆ ಕೆಲಸ ಮಾಡುವುದು ಹೆಚ್ಚು ಸುಲಭ). ನಮಗೆ ಹಿಂದೆ ಬೇಕಾದುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರುಗಳೂ, ಕೃಷಿಶಾಸ್ತ್ರಜ್ಞರೂ, ತಾಂತ್ರಿಕರೂ ಮತ್ತು ಎಲ್ಲ ರೀತಿಯ ವೈಜ್ಞಾನಿಕವಾಗಿ ತರಬೇತುಗೊಂಡ ತಜ್ಞರೂ ಬೇಕು ಎಂದು ಶ್ರಮಜೀವಿಗಳ ರಾಜ್ಯವು ಹೇಳುವುದು. ನಾವು ಈ ಎಲ್ಲ ತಜ್ಞರಿಗೂ ಅವರಿಗೆ ಅಭ್ಯಾಸವಾದ ಹಾಗೂ ಅವರು ನಿಭಾಯಿಸಬಲ್ಲಂಥ ಕೆಲಸಗಳನ್ನೇ ಕೊಡುವೆವು. ಬಹುಶಃ ನಾವು ಸಂಪೂರ್ಣ ವೇತನ ಸಮಾನತೆಯನ್ನು ಕ್ರಮಕ್ರಮವಾಗಷ್ಟೆ ಜಾರಿಗೆ ತರುವೆವು ಮತ್ತು ಈ ಸ್ಥಿತ್ಯಂತರದ ಕಾಲದಲ್ಲಿ ಈ ತಜ್ಞರಿಗೆ ಹೆಚ್ಚಿನ ಸಂಬಳಗಳನ್ನೂ ನೀಡುವೆವು. ಆದರೆ ನಾವು ಅವರನ್ನು ಸಮಗ್ರವಾದ ಕಾರ್ಮಿಕರ ನಿಯಂತ್ರಣದಲ್ಲಿರಿಸುತ್ತೇವೆ ಮತ್ತು “ಕೆಲಸ ಮಾಡದವನಿಗೆ ಅನ್ನವಿಲ್ಲ” ಎಂಬ ನಿಯಮವನ್ನು ಸಂಪೂರ್ಣವಾಗಿ ಹಾಗೂ ನಿರಪೇಕ್ಷವಾಗಿ ಜಾರಿಗೆ ತರುತ್ತೇವೆ. ನಾವು ಕೆಲಸದ ಸಂಘಟನೆಯ ರೂಪವನ್ನು ಹೊಸದಾಗಿ ಸೃಷ್ಟಿಸಿ ಹೋಗುವುದಿಲ್ಲ, ಆದರೆ ಅದನ್ನು ಬಂಡವಾಳವಾದದಿಂದಲೇ ಸಿದ್ಧಗೊಂಡ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ನಾವು ಬ್ಯಾಂಕುಗಳು, ಸಿಂಡಿಕೇಟ್‌ಗಳು, ಅತ್ಯುತ್ತಮ ಕಾರ್ಖಾನೆಗಳು, ಪ್ರಾಯೋಗಿಕ ಕೇಂದ್ರಗಳು, ಅಕಾದೆಮಿ, ಇತ್ಯಾದಿಗಳನ್ನೆಲ್ಲ ನಮ್ಮ ವಶಪಡಿಸಿಕೊಳ್ಳುತ್ತೇವೆ. ನಾವು ಮಾಡಬೇಕಾದುದೆಲ್ಲ ಮುಂದುವರಿದ ದೇಶಗಳ ಅತ್ಯುತ್ತಮ ಮಾದರಿಗಳನ್ನು ಎರವಲು ಪಡೆದುಕೊಳ್ಳುವುದು.

ಇಡೀ ಬಂಡವಾಳವಾದಿ ವರ್ಗವು ಅತ್ಯಂತ ಪಟ್ಟುಹಿಡಿದ ಪ್ರತಿರೋಧ ನೀಡಲಿರುವುದು, ಆದರೆ ಇಡೀ ಜನತೆಯನ್ನು ಸೋವಿಯತ್‌ಗಳಲ್ಲಿ ಸಂಘಟಿಸುವ ಮೂಲಕ ಈ ಪ್ರತಿರೋಧವನ್ನು ಬಗ್ಗು ಬಡಿಯಲಾಗುವುದು. ಈ ಮಾತನ್ನು ನಾವು ಹೇಳಿದಾಗ, ನಾವು ಎಷ್ಟು ಮಾತ್ರವೂ ಅಸಾಧ್ಯದರ್ಶಕ್ಕೆ ಇಳಿದು ಹೋಗುವುದಿಲ್ಲವೆನ್ನಿ. ನಾವು ಅತ್ಯಂತ ಸ್ತಿಮಿತಚಿತ್ತದ, ಪ್ರಾಯೋಗಿಕ ವೈಚಾರಿಕತೆಯ ನೆಲವನ್ನು ಬಿಟ್ಟು ಹೋಗುವುದಿಲ್ಲ. ವಿಶೇಷವಾಗಿ ಹೆಚ್ಚಿನ ದುರಾಗ್ರಹದ ಹಾಗೂ ಹಟಮಾರಿಗಳಾದ ಬಂಡವಾಳಗಾರರಿಗೆ, ಅವರ ಇಡೀ ಆಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ಹಾಗೂ ಸೆರೆಮನೆಗೆ ಕಳುಹಿಸುವ ಮೂಲಕ ಶಿಕ್ಷೆ ವಿಧಿಸಬೇಕೆನ್ನಿ. ಆದರೆ, ಮತ್ತೊಂದು ಕಡೆ, ಶ್ರಮಜೀವಿ ವರ್ಗದ ವಿಜಯವು, ನಾನು ಇಂದಿನ ‘ಇಚ್ಛೇಸ್ತಿಯ’ದಲ್ಲಿ³⁷, ಉದಾಹರಣೆಗೆ, ಓದಿದ ರೀತಿಯ ಪ್ರಸಂಗಗಳ ಸಂಖ್ಯೆ ಹೆಚ್ಚುವುದಕ್ಕೆ ದಾರಿ ಮಾಡಿಕೊಡುತ್ತದೆ:

“ಎಂಜಿನಿಯರುಗಳ ಒಂದು ವೃಂದವು ಸಮಾಜವಾದಿ ಎಂಜಿನಿಯರುಗಳ ಯೂನಿಯನ್ ಒಂದನ್ನು ರಚಿಸಲು ನಿರ್ಧರಿಸಿದ್ದಿತೆಂಬುದನ್ನು ವರದಿ ಮಾಡಲು ಇಬ್ಬರು ಎಂಜಿನಿಯರುಗಳು ಸೆಪ್ಟೆಂಬರ್ 26ರಂದು ಕಾರ್ಖಾನೆ ಸಮಿತಿಗಳ ಸೆಂಟ್ರಲ್ ಕೌನ್ಸಿಲ್‌ಗೆ ಬಂದಿದ್ದರು. ಪ್ರಸಕ್ತ ಕಾಲವು ವಾಸ್ತವ

ವಾಗಿ ಸಾಮಾಜಿಕ ಕ್ರಾಂತಿಯ ಆರಂಭದ ಕಾಲವಾಗಿದೆಯೆಂದು ಈ ಯೂನಿಯನ್ ಭಾವಿಸುತ್ತದೆ. ಅದು ಕಾರ್ಮಿಕರ ಹಿತಗಳ ರಕ್ಷಣೆಯ ಉದ್ದೇಶದಿಂದ ಕಾರ್ಮಿಕರ ಸಂಘಟನೆಗಳೊಂದಿಗೆ ಸಂಪೂರ್ಣವಾಗಿ ಜೊತೆಗೂಡಿ ಕೊಂಡು ಕೆಲಸ ಮಾಡಲು ಬಯಸುತ್ತ ತನ್ನನ್ನು ದುಡಿಯುವ ಜನರ ವಶಕ್ಕೆ ಒಪ್ಪಿಸಿಕೊಂಡಿದೆ. ಕೌನ್ಸಿಲ್ ತನ್ನ ಸಂಘಟನೆಯಲ್ಲಿ ಒಂದು ಎಂಜಿನಿಯರುಗಳ ವಿಭಾಗವನ್ನು ಸಂತೋಷದಿಂದ ಸ್ಥಾಪಿಸುವುದೆಂದೂ, ಈ ವಿಭಾಗವು ಉತ್ಪಾದನೆಯ ಮೇಲೆ ಕಾರ್ಮಿಕರ ನಿಯಂತ್ರಣಕ್ಕೆ ಸಂಬಂಧಿಸಿ ಕಾರ್ಖಾನೆ ಸಮಿತಿಗಳ ಮೊದಲ ಸಮ್ಮೇಳನವು ಅನುಮೋದಿಸಿದ ಮುಖ್ಯ ಸಿದ್ಧಾಂತಗಳನ್ನು ತನ್ನ ಕಾರ್ಯಕ್ರಮದಲ್ಲಿ ಮೈಗೂಡಿಸಿಕೊಳ್ಳಲಿರುವುದೆಂದೂ ಕಾರ್ಖಾನೆ ಸಮಿತಿಗಳ ಸೆಂಟ್ರಲ್ ಕೌನ್ಸಿಲ್‌ನ ಪ್ರತಿನಿಧಿಗಳು ತಿಳಿಸಿದರು. ಕಾರ್ಖಾನೆ ಸಮಿತಿಗಳ ಸೆಂಟ್ರಲ್ ಕೌನ್ಸಿಲ್‌ನ ಪ್ರತಿನಿಧಿಗಳ ಹಾಗೂ ಸಮಾಜವಾದಿ ಎಂಜಿನಿಯರುಗಳ ಈ ಉಪಕ್ರಮವನ್ನು ಮುಂದಿಟ್ಟಿರುವ ವೃಂದದ ಪ್ರತಿನಿಧಿಗಳ ಜಂಟಿ ಸಭೆಯೊಂದು ಮುಂದಿನ ಕೆಲವೇ ದಿನಗಳಲ್ಲಿ ಜರುಗಲಿರುವುದು” (‘ಇಜ್ಜೇಸ್ತಿಯ,’ ಸೆಪ್ಟೆಂಬರ್ 27, 1917).

* * *

ಶ್ರಮಜೀವಿ ವರ್ಗವು ರಾಜ್ಯ ಯಂತ್ರವನ್ನು ಚಾಲನೆಗೆ ತರಲು ಸಮರ್ಥವಾಗದು ಎಂದು ನಮಗೆ ಹೇಳಲಾಗುತ್ತದೆ.

1905ರ ಕ್ರಾಂತಿಯಿಂದೀಚೆಗೆ ರಷ್ಯವನ್ನು 130,000 ಮಂದಿ ಭೂಮಾಲೀಕರು ಆಳುತ್ತ ಬಂದಿದ್ದಾರೆ. ಅವರು 150,000,000 ಜನರ ಮೇಲೆ ಕೊನೆಯಿಲ್ಲದಂಥ ಹಿಂಸಾಕೃತ್ಯಗಳನ್ನು ಜರುಗಿಸಿ, ಮಿತಿಯಿಲ್ಲದಷ್ಟು ದುರಾಚಾರಗಳ ಹೊರೆ ಹೊರಿಸಿ, ವಿಶಾಲ ಬಹುಸಂಖ್ಯಾತರನ್ನು ಅಮಾನುಷ ಶ್ರಮ ಹಾಗೂ ಅರೆಹಸಿವಿನ ಸ್ಥಿತಿಗೆ ಗುರಿಪಡಿಸಿ, ರಷ್ಯವನ್ನು ಆಳುತ್ತ ಬಂದಿದ್ದಾರೆ.

ಆದರೂ ಬೋಲ್ಷೆವಿಕ್ ಪಾರ್ಟಿಯ 240,000 ಸದಸ್ಯರು ರಷ್ಯವನ್ನು ಆಳಲಾರರು, ಬಡವರ ಹಿತ ರಕ್ಷಿಸುತ್ತ ಶ್ರೀಮಂತರ ವಿರುದ್ಧ ಆಳಲಾರರು ಎಂದು ನಮಗೆ ಹೇಳಲಾಗುತ್ತದೆ. ಈ 240,000 ಸದಸ್ಯರಿಗೆ ಆಗಲೇ 10 ಲಕ್ಷಕ್ಕೆ ಕಮ್ಮಿ ಇಲ್ಲದಂಥ ವಯಸ್ಕ ಜನರ ಮತದ ಬೆಂಬಲ ಇದೆ. ಏಕೆಂದರೆ ಪಾರ್ಟಿ ಸದಸ್ಯರ ಸಂಖ್ಯೆ ಹಾಗೂ ಪಾರ್ಟಿಗೆ ನೀಡಿದ ಮತಗಳ ಸಂಖ್ಯೆಯ ನಡುವೆ ಇರುವ ಪರಸ್ಪರ ಸಂಬಂಧ ಸ್ಪಷ್ಟವಾಗಿ ಇದೇ ಆಗಿದೆ. ಯೂರೋಪಿನ ಅನುಭವವೂ ರಷ್ಯದ ಅನುಭವವೂ ಇದನ್ನೇ ಸಾಧಿಸಿತೋರಿದೆ. ಉದಾಹರಣೆಗೆ, ಕಳೆದ ಆಗಸ್ಟ್‌ನಲ್ಲಿ ಪೆತ್ರೊಗ್ರಾದ್ (ಪೀಟರ್ಸ್‌ಬರ್ಗ್) ನಗರ ಸಭೆಗೆ ನಡೆದ ಚುನಾವಣೆಗಳು ಇದನ್ನೇ ತೋರಿಸಿಕೊಟ್ಟವು. ಆದ್ದರಿಂದ

ನಾವು ಆಗಲೇ ಸಮಾಜವಾದಿ ರಾಜ್ಯಕ್ಕೆ ನಿಷ್ಠರಾದ, ಪ್ರತಿ ತಿಂಗಳೂ 20ನೆಯ ತಾರೀಖು ಬರುವ ಭಾರಿ ಪ್ರಮಾಣದ ಹಣಕ್ಕಲ್ಲ ಆದರೆ ಉನ್ನತ ಧೈಯಗಳಿಗೆ ನಿಷ್ಠರಾದ, ಹತ್ತು ಲಕ್ಷ ಜನರ “ರಾಜ್ಯ ಯಂತ್ರ”ವನ್ನು ಹೊಂದಿದ್ದೇವೆ.

ಇದರ ಜೊತೆಗೆ ನಮ್ಮ ರಾಜ್ಯ ಯಂತ್ರವನ್ನು ಒಮ್ಮೆಗೇ, ಒಂದೇ ಏಟಿಗೆ, ಹತ್ತು ಪಟ್ಟು ವಿಸ್ತರಿಸುವ “ಮಾಂತ್ರಿಕ ಮಾರ್ಗ”ವೊಂದೂ ನಮ್ಮ ಬಳಿ ಇದೆ. ಇಂಥ ಮಾರ್ಗವನ್ನು ಯಾವುದೇ ಬಂಡವಾಳಶಾಹಿ ರಾಜ್ಯ ಎಂದೂ ಹೊಂದಿದ್ದು ದಿಲ್ಲ ಅಥವಾ ಹೊಂದಿರಲಾರದು. ಈ ಮಾಂತ್ರಿಕ ಮಾರ್ಗವೆಂದರೆ, ದುಡಿಯುವ ಜನರನ್ನು, ಬಡ ಜನರನ್ನು, ರಾಜ್ಯಾಡಳಿತದ ದೈನಂದಿನ ಕೆಲಸಗಳಿಗೆ ಸೆಳೆಯುವುದಾಗಿದೆ.

ಈ ಮಾಂತ್ರಿಕ ಮಾರ್ಗವನ್ನು ಅನುಷ್ಠಾನಕ್ಕೆ ತರುವುದು ಎಷ್ಟು ಸುಲಭ ಹಾಗೂ ಅದು ಎಷ್ಟು ನಿರ್ದೋಷಯುತವಾಗಿ ಕೆಲಸ ಮಾಡುವುದು ಎಂಬುದನ್ನು ವಿವರಿಸಲು, ಸಾಧ್ಯವಾದ ಅತ್ಯಂತ ಸರಳವಾದ ಹಾಗೂ ಅತ್ಯಂತ ಹೆಚ್ಚು ಎದ್ದು ಕಾಣುವಂಥ ನಿರ್ದರ್ಶನವೊಂದನ್ನು ತೆಗೆದುಕೊಳ್ಳೋಣ.

ಯಾವುದೋ ಒಂದು ಕುಟುಂಬವನ್ನು ರಾಜ್ಯವು ಒಂದು ಮನೆಯಿಂದ ಬಲಾತ್ಕಾರ ದಿಂದ ಹೊರಹಾಕಿ ಮತ್ತೊಂದನ್ನು ಅದರಲ್ಲಿ ಸೇರಿಸಬೇಕು ಎಂದಿಟ್ಟುಕೊಳ್ಳಿ. ಇಂಥದು ಬಂಡವಾಳಶಾಹಿ ರಾಜ್ಯದಲ್ಲಿ ಆಗಾಗ್ಗೆ ಜರುಗುತ್ತದೆ. ನಮ್ಮ ಶ್ರಮಜೀವಿ ಅಥವಾ ಸಮಾಜವಾದಿ ರಾಜ್ಯದಲ್ಲೂ ಇದು ಜರುಗುವುದು.

ಕಾರ್ಮಿಕ ಕುಟುಂಬವೊಂದರ ಪೋಷಕನು ಮೃತನಾಗಿ, ಕುಟುಂಬವು ಮನೆ ಬಾಡಿಗೆ ಯನ್ನು ಕೊಡಲಾರದಾಗುತ್ತದೆ. ಬಂಡವಾಳಶಾಹಿ ರಾಜ್ಯ ಅಂಥ ಕುಟುಂಬವನ್ನು ಹೊರಹಾಕಬಯಸುತ್ತದೆ. ಆಗ ಅಮೀನನು ಒಂದು ಇಡೀ ತಂಡ ಪೊಲೀಸ್ ಅಥವಾ ಮಿಲಿಷಿಯದೊಂದಿಗೆ ಕಾಣಿಸಿಕೊಳ್ಳುತ್ತಾನೆ. ಕಾರ್ಮಿಕರ ಕ್ಷೇತ್ರವೊಂದರಲ್ಲಿ ಮನೆಯಿಂದ ಹೊರಹಾಕಿಸುವ ಆಜ್ಞೆಯನ್ನು ಜಾರಿಗೆ ತರಲು ಕೊಸ್ಸಾಕರ³⁹ ಒಂದು ಇಡೀ ದಳವೇ ಬೇಕಾಗುತ್ತದೆ. ಏಕೆ? ಏಕೆಂದರೆ ಅಮೀನನೂ “ಮಿಲಿಷಿಯದವನೂ” ಪ್ರಬಲ ಮಿಲಿಟರಿ ರಕ್ಷಣೆಯಿಲ್ಲದೆ ಆ ಕೆಲಸಕ್ಕೆ ಹೋಗಲು ನಿರಾಕರಿಸುತ್ತಾರೆ. ಮನೆಯಿಂದ ಹೊರಹಾಕಿಸುವ ದೃಶ್ಯ ಅಕ್ಕಪಕ್ಕದವರಲ್ಲಿ, ಹತಾಶೆಯ ಸ್ಥಿತಿಗೆ ದೂಕಲ್ಪಟ್ಟ ಸಹಸ್ರಾರು ಜನರಲ್ಲಿ ಎಂಥ ಕೋಪ ಕೆರಳಿಸುತ್ತದೆಂದರೆ, ಬಂಡವಾಳಗಾರರ ಹಾಗೂ ಬಂಡವಾಳ ಶಾಹಿ ರಾಜ್ಯದ ಬಗೆಗೆ ಎಂಥ ದ್ವೇಷ ಉಂಟುಮಾಡುತ್ತದೆಂದರೆ, ಅಮೀನನೂ ಮಿಲಿಷಿಯಾ ಜನರ ತಂಡವೂ ಯಾವುದೇ ನಿಮಿಷದಲ್ಲೂ ಚೂರುಚೂರಾಗಿ ಸಿಗಿದು ಹಾಕಲ್ಪಡುವ ಅಪಾಯಕ್ಕೊಳಗಾಗುತ್ತಾರೆ. ಆದ್ದರಿಂದಲೇ ದೊಡ್ಡ ಮಿಲಿಟರಿ ದಳಗಳು ಅವಶ್ಯವಾಗುತ್ತವೆ, ದೊಡ್ಡ ನಗರವೊಂದಕ್ಕೆ ಹಲವಾರು ದಳಗಳನ್ನು ತರಬೇಕಾಗು ತ್ತದೆ, ಆ ದಳಗಳನ್ನೂ ಯಾವುದೋ ದೂರ ಹೊರಪ್ರದೇಶದಿಂದ ತರಬೇಕು, ಏಕೆಂದರೆ ಅವರು ನಗರದ ಬಡ ಜನರ ಜೀವನದ ಪರಿಚಯ ಪಡೆಯಬಾರದು ಮತ್ತು ಆ ಸೈನಿಕರಿಗೆ ಸಮಾಜವಾದದ “ಸೋಂಕು” ತಗುಲಬಾರದು.

ಈಗ ಇನ್ನೊಂದು ಪ್ರಸಂಗ. ಶ್ರಮಜೀವಿ ವರ್ಗದ ರಾಜ್ಯವು ಅತ್ಯಂತ ಬಡ ಕುಟುಂಬವೊಂದನ್ನು ಶ್ರೀಮಂತನೊಬ್ಬನ ಮನೆಗೆ ವರ್ಗಾಯಿಸುವ ಬಲಾತ್ಕಾರಕ್ಕೊಳಗಾಗುತ್ತದೆ. ನಮ್ಮ ಕಾರ್ಮಿಕರ ಮಿಲಿಷಿಯಾ ತಂಡದಲ್ಲಿ ಹದಿನೈದು ಮಂದಿ ಇರುತ್ತಾರೆಂದು ಇಟ್ಟುಕೊಳ್ಳೋಣ. ಇಬ್ಬರು ನಾವಿಕರು, ಇಬ್ಬರು ಸೈನಿಕರು, ಇಬ್ಬರು ವರ್ಗಜಾಗೃತ ಕಾರ್ಮಿಕರು (ಅವರಲ್ಲಿ ಒಬ್ಬನಷ್ಟೆ ನಮ್ಮ ಪಾರ್ಟಿಯ ಸದಸ್ಯ ಅಥವಾ ಹಿತ್ತೈಷಿಯಾಗಿರುತ್ತಾನೆಂದು ಇಟ್ಟುಕೊಳ್ಳೋಣ), ಒಬ್ಬ ಬುದ್ಧಿಜೀವಿ, ಎಂಟು ಮಂದಿ ಬಡ ಶ್ರಮಿಕರು, ಇವರಲ್ಲಿ ಕೊನೆಯಪಕ್ಷ ಐವರು ಮಹಿಳೆಯರು, ಕೆಲಸಗಾರರು, ಅಕುಶಲ ಕಾರ್ಮಿಕರು ಇವರೇ ಮುಂತಾದವರು ಇರುತ್ತಾರೆ. ಈ ತಂಡವು ಶ್ರೀಮಂತನ ಮನೆಗೆ ಬರುತ್ತದೆ, ಅದರ ತನಿಖೆ ಮಾಡುತ್ತದೆ, ಅದರಲ್ಲಿ ಐದು ಕೊಠಡಿಗಳಿವೆ, ಅವುಗಳಲ್ಲಿ ಇಬ್ಬರು ಪುರುಷರು ಇಬ್ಬರು ಸ್ತ್ರೀಯರು ವಾಸಮಾಡುತ್ತಿದ್ದಾರೆ, ಎಂದು ಕಂಡುಕೊಳ್ಳುತ್ತದೆ. “ಈ ಚಳಿಗಾಲದಲ್ಲಿ ನೀವು ಸ್ವಲ್ಪ ಎರಡೇ ಕೊಠಡಿಗಳಲ್ಲಿ ಒತ್ತಾಗಿ ವಾಸಿಸಬೇಕು, ಮಾನ್ಯ ನಿವಾಸಿಗಳೇ. ಎರಡು ಕೊಠಡಿಗಳನ್ನು ಈಗ ನೆಲಮಾಳಿಗೆಯಲ್ಲಿ ವಾಸಿಸುತ್ತಿರುವ ಎರಡು ಕುಟುಂಬಗಳಿಗೆ ಸಿದ್ಧಪಡಿಸಿಕೊಡಬೇಕಾಗಿದೆ. ಎಂಜಿನಿಯರುಗಳ (ನೀವೂ ಒಬ್ಬರು ಎಂಜಿನಿಯರ್, ಅಲ್ಲವೇ?) ಸಹಾಯದಿಂದ ಎಲ್ಲರಿಗೂ ಉತ್ತಮ ವಾಸಸ್ಥಳಗಳನ್ನು ನಾವು ಕಟ್ಟಿಕೊಡುವವರೆಗೂ ನೀವು ಸ್ವಲ್ಪ ಒತ್ತಾಗಿಯೇ ವಾಸಿಸಬೇಕಾಗುತ್ತದೆ. ನಿಮ್ಮ ಟೆಲಿಫೋನನ್ನು ಹತ್ತು ಕುಟುಂಬಗಳು ಉಪಯೋಗಿಸುತ್ತವೆ. ಇದರಿಂದ ಸಾಮಾನುಗಳನ್ನು ಕೊಳ್ಳಲು ಇತ್ಯಾದಿಗಳಿಗಾಗಿ ವ್ಯರ್ಥ ಮಾಡಲಾಗುತ್ತಿರುವ ನೂರು ಗಂಟೆಗಳ ಕೆಲಸ ಉಳಿತಾಯವಾಗುತ್ತದೆ. ಈಗ ನಿಮ್ಮ ಕುಟುಂಬದಲ್ಲಿ ಲಘು ಕೆಲಸ ಮಾಡಬಲ್ಲ ಇಬ್ಬರು ಕೆಲಸವಿಲ್ಲದ ವ್ಯಕ್ತಿಗಳಿದ್ದಾರೆ – ಐವತ್ತೈದು ವಯಸ್ಸಿನ ಒಬ್ಬ ಹೆಂಗಸು, ಹದಿನಾಲ್ಕು ವಯಸ್ಸಿನ ಒಬ್ಬ ಹುಡುಗ. ಅವರು ಇನ್ನು ಮುಂದೆ ದಿನಕ್ಕೆ ಮೂರು ಗಂಟೆ ಕಾಲ ಕೆಲಸ ಮಾಡುತ್ತಾರೆ. ಇಲ್ಲಿನ ಹತ್ತು ಕುಟುಂಬಗಳಿಗೂ ಆಹಾರ ಪದಾರ್ಥಗಳು ಸೂಕ್ತವಾಗಿ ವಿತರಣೆಯಾಗುವಂತೆ ನೋಡಿಕೊಳ್ಳುತ್ತಾರೆ, ಅದಕ್ಕೆ ಅವಶ್ಯವಾದ ಲೆಕ್ಕಗಳನ್ನೂ ಇಡುತ್ತಾರೆ. ಇದು ನಮ್ಮ ರಾಜ್ಯದ ಆಣತಿ. ನಮ್ಮ ತಂಡದಲ್ಲಿರುವ ವಿದ್ಯಾರ್ಥಿಯು ಈಗ ಈ ರಾಜ್ಯ ಆಣತಿಯ ಎರಡು ಪ್ರತಿಗಳನ್ನು ಬರೆದು ಸಿದ್ಧಗೊಳಿಸುತ್ತಾನೆ. ನೀವು ಈ ಆಣತಿಯನ್ನು ವಿಧೇಯತೆಯಿಂದ ಪಾಲಿಸುವುದಾಗಿ ಸಹಿ ಹಾಕಿದ ಒಂದು ರಸೀದಿಯನ್ನು ದಯವಿಟ್ಟು ನಮಗೆ ಕೊಡಿ.”

ಹಳೆಯ ಬೂರ್ಷ್ವಾ ರಾಜ್ಯ ಯಂತ್ರ ಹಾಗೂ ಶ್ರಮಜೀವಿ ವರ್ಗದ ರಾಜ್ಯ ಯಂತ್ರ ಹಾಗೂ ರಾಜ್ಯ ನಿರ್ವಹಣಾ ವಿಧಾನಗಳ ನಡುವೆ ಇರುವ ವ್ಯತ್ಯಾಸವನ್ನು ಇದು, ನನ್ನ ಅಭಿಪ್ರಾಯದಲ್ಲಿ, ಎದ್ದು ಕಾಣುವಂಥ ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿ ತೋರಿಸುತ್ತದೆ.

ನಾವೇನೂ ಅಸಾಧ್ಯದರ್ಶನವಾದಿಗಳಲ್ಲ. ಅಕುಶಲ ಕಾರ್ಮಿಕ ಅಥವಾ ಅಡಿಗೆಯವ

ಕೊಬ್ಬಳು ಈ ಕೂಡಲೇ ರಾಜ್ಯ ನಿರ್ವಹಣೆಯ ಕಾರ್ಯವನ್ನು ನಿಭಾಯಿಸಲಾರರೆಂಬುದನ್ನು ನಾವು ಬಲ್ಲೆವು. ಈ ವಿಷಯದಲ್ಲಿ ನಾವು ಕಾಡೆಟ್ಟರೊಂದಿಗೆ, ಬ್ರೆಷ್ಕೋವ್‌ಸ್ಕಿಯ ರೊಂದಿಗೆ ಮತ್ತು ತೈರೆತೇಲಿಯವರೊಂದಿಗೆ ಸಹಮತ ಹೊಂದಿದ್ದೇವೆ. ಆದರೆ ನಮಗೂ ಅವರಿಗೂ ಇರುವ ಅಭಿಪ್ರಾಯ ವ್ಯತ್ಯಾಸವೆಂದರೆ - ಶ್ರೀಮಂತರಷ್ಟೆ ಅಥವಾ ಶ್ರೀಮಂತ ಕುಟುಂಬಗಳಿಂದ ಆಯ್ಕೆಯಾದ ಅಧಿಕಾರಿಗಳಷ್ಟೆ ರಾಜ್ಯ ನಿರ್ವಹಣೆ ಮಾಡಬಲ್ಲರು, ರಾಜ್ಯಾಡಳಿತದ ಸಾಮಾನ್ಯ ದೈನಂದಿನ ಕಾರ್ಯವನ್ನು ನೆರವೇರಿಸಬಲ್ಲರು, ಎಂಬ ಪೂರ್ವಾಗ್ರಹವನ್ನು ಈಗಿಂದೀಗಲೇ ಬಿಟ್ಟುಕೊಡಬೇಕು ಎಂದು ನಾವು ಆಗ್ರಹಿಸುತ್ತೇವೆ. ರಾಜ್ಯ ನಿರ್ವಹಣಾ ಕಾರ್ಯದ ತರಬೇತನ್ನು ವರ್ಗಜಾಗೃತ ಕಾರ್ಮಿಕರೂ ಸೈನಿಕರೂ ಪಡೆಯಬೇಕು ಮತ್ತು ಈ ತರಬೇತನ್ನು ಈ ಕೂಡಲೇ ಪ್ರಾರಂಭಿಸಬೇಕು, ಅಂದರೆ, ಎಲ್ಲ ದುಡಿಯುವ ಜನರನ್ನೂ, ಎಲ್ಲ ಬಡ ಜನರನ್ನೂ ಈ ಕಾರ್ಯಕ್ಕಾಗಿ ತರಬೇತುಗೊಳಿಸುವುದನ್ನು ಈ ಕೂಡಲೇ ಪ್ರಾರಂಭಿಸಬೇಕು, ಎಂದು ನಾವು ಆಗ್ರಹಿಸುತ್ತೇವೆ.

ಜನರಿಗೆ ಪ್ರಜಾಪ್ರಭುತ್ವವನ್ನು ಬೋಧಿಸುವುದನ್ನು ಕಾಡೆಟ್ಟರೂ ಇಷ್ಟಪಡುತ್ತಾರೆಂಬುದನ್ನು ನಾವು ಬಲ್ಲೆವು. ಅತ್ಯುತ್ತಮ ಇಂಗ್ಲಿಷ್ ಹಾಗೂ ಫ್ರೆಂಚ್ ಮೂಲಗಳಿಗನುಗುಣವಾಗಿ ಮಹಿಳೆಯರಿಗೆ ಸಮಾನ ಹಕ್ಕುಗಳಿರಬೇಕೆಂಬ ಬಗೆಗೆ ಗೃಹ ಕೃತ್ಯದ ಸೇವಕಿಯರಿಗೆ ಉಪನ್ಯಾಸಗಳನ್ನು ನೀಡಲು ಕಾಡೆಟ್ ಮಹಿಳೆಯರು ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಸಂಗೀತ ಸಭೆಯಲ್ಲಿ ಸಹಸ್ರಾರು ಸಭಿಕರ ಮುಂದೆ ವೇದಿಕೆಯ ಮೇಲೆ ಚುಂಬನ-ಮರುಚುಂಬನಗಳನ್ನೂ ಏರ್ಪಡಿಸಲಾಗುವುದು - ಕಾಡೆಟ್ ಮಹಿಳಾ ಉಪನ್ಯಾಸಕರ್ತೆಯು ಬ್ರೆಷ್ಕೋವ್‌ಸ್ಕಿಯಳನ್ನು ಚುಂಬಿಸುವಳು, ಬ್ರೆಷ್ಕೋವ್‌ಸ್ಕಿಯಳು ಮಾಜಿ ಸಚಿವ ತೈರೆತೇಲಿಯವರನ್ನು ಚುಂಬಿಸುವಳು. ಹೀಗೆ ಜನ ಇಂತಹ ಪ್ರತ್ಯಕ್ಷ ನಿದರ್ಶನವನ್ನು ಕಂಡು ಕೃತಜ್ಞತೆಯಿಂದ ರಿಪಬ್ಲಿಕನ್ ರೀತಿಯ ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದ ಪಾಠವನ್ನು ಕಲಿಯುತ್ತಾರೆ...

ನಿಜ, ನಾವು ಒಪ್ಪುತ್ತೇವೆ, ಕಾಡೆಟ್ಟರೂ ಬ್ರೆಷ್ಕೋವ್‌ಸ್ಕಿಯ ಹಾಗೂ ತೈರೆತೇಲಿಯವರೂ ಪ್ರಜಾಪ್ರಭುತ್ವಕ್ಕೆ ತಮ್ಮದೇ ಆದ ರೀತಿಯಲ್ಲಿ ನಿಷ್ಠರಾಗಿದ್ದಾರೆ, ಅದನ್ನು ಜನರ ಮಧ್ಯೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವದ ಬಗೆಗೆ ನಮ್ಮ ಪ್ರಕಲ್ಪನೆ ಅವರ ಪ್ರಕಲ್ಪನೆಗಿಂತ ಸ್ವಲ್ಪಮಟ್ಟಿಗೆ ಭಿನ್ನವಾಗಿದ್ದರೆ, ನಾವೇನು ಮಾಡಲು ಸಾಧ್ಯ?

ನಮ್ಮ ಅಭಿಪ್ರಾಯದಲ್ಲಿ, ಯುದ್ಧದ ಅಚಿಂತನೀಯ ಹೊರೆ ಹಾಗೂ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಲು, ಯುದ್ಧವು ಜನರ ಮೇಲೆ ಉಂಟುಮಾಡಿದ ಭಾರಿ ಗಾಯಗಳನ್ನು ಗುಣಪಡಿಸಲು, ಕ್ರಾಂತಿಕಾರಿ ಪ್ರಜಾಪ್ರಭುತ್ವ ಅವಶ್ಯ, ಬಡ ಜನರ ಹಿತದೃಷ್ಟಿಯಿಂದ ವಸತಿ ಸೌಲಭ್ಯ ಹಂಚಿಕೆಯ ಬಗೆಗೆ ಮೇಲೆ ನೀಡಲಾದ ನಿದರ್ಶನದಲ್ಲಿ ವಿವರಿಸಲಾಗಿರುವ ರೀತಿಯ ಕ್ರಾಂತಿಕಾರಿ ಕ್ರಮಗಳು ಅವಶ್ಯ. ಆಹಾರ

ಪದಾರ್ಥಗಳು, ಬಟ್ಟೆಬರೆ, ಪಾದರಕ್ಷೆಗಳು ಇತ್ಯಾದಿಗಳ ಹಂಚಿಕೆಯಲ್ಲೂ, ಗ್ರಾಮಾಂತರ ಪ್ರದೇಶಗಳಲ್ಲಿ ಭೂಮಿ ಹಂಚಿಕೆಗೆ ಸಂಬಂಧಿಸಿಯೂ ಇವೇ ಮುಂತಾದ ವಿಷಯಗಳಲ್ಲೆಲ್ಲ ನಗರದಲ್ಲೂ ಹಳ್ಳಿಗಳಲ್ಲೂ ಇದೇ ಕಾರ್ಯವಿಧಾನವನ್ನು ಅನುಸರಿಸಬೇಕು. ರಾಜ್ಯಾಡಳಿತವನ್ನು ಈ ಸದ್ಭಾವದಲ್ಲಿ ನಡೆಸಿಕೊಂಡು ಹೋಗಲು ನಾವು ಈ ಕೂಡಲೇ ಇಪ್ಪತ್ತಲ್ಲದಿದ್ದರೆ ಹತ್ತು ಮಿಲಿಯ ಜನರನ್ನೊಳಗೊಂಡ ರಾಜ್ಯ ಯಂತ್ರವೊಂದನ್ನು ಚಾಲನೆಗೆ ತರಬಲ್ಲೆವು, ಯಾವ ಬಂಡವಾಳಶಾಹಿ ರಾಜ್ಯವೂ ಎಂದೂ ತಿಳಿದಿರದಂಥ ಸಾಧನವನ್ನು ಚಾಲನೆಗೆ ತರಬಲ್ಲೆವು. ನಾವಷ್ಟೆ ಅಂಥ ಸಾಧನವನ್ನು ಸೃಜಿಸಬಲ್ಲೆವು, ಏಕೆಂದರೆ, ಜನತೆಯ ವಿಶಾಲ ಬಹುಮತದ ಸಂಪೂರ್ಣ ಹಾಗೂ ನಿಷ್ಠಾವಂತ ಸಹಾನುಭೂತಿಯ ಬಗೆಗೆ ನಮಗೆ ಖಾತರಿ ಇದೆ. ನಾವಷ್ಟೆ ಅಂಥ ಸಾಧನ ಸೃಜಿಸಬಲ್ಲೆವು, ಏಕೆಂದರೆ, ನಮ್ಮ ಬಳಿ ದೀರ್ಘಕಾಲ ಬಂಡವಾಳಶಾಹಿ “ಶಾಲಾಭ್ಯಾಸ”ದ ಶಿಸ್ತು ಪಡೆದ ವರ್ಗಜಾಗೃತ ಕಾರ್ಮಿಕರಿದ್ದಾರೆ (ನಾವು ಬಂಡವಾಳವಾದದ ಶಾಲೆಯಲ್ಲಿ ಕಲಿಯ ಹೋದುದು ನಿರರ್ಥಕವಾಗಿಯೇನಲ್ಲ). ಈ ಕಾರ್ಮಿಕರು ಕಾರ್ಮಿಕ ಮಿಲಿಷಿಯ ವೊಂದನ್ನು ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದನ್ನು ಕ್ರಮೇಣ ವಿಸ್ತರಿಸಿ (ವಿಸ್ತರಿಸುವ ಕಾರ್ಯವನ್ನು ಕೂಡಲೇ ಪ್ರಾರಂಭಿಸಿ) ಇಡೀ ಜನರನ್ನು ಒಳಗೊಳ್ಳುವ ಮಿಲಿಷಿಯವನ್ನಾಗಿ ಪರಿವರ್ತಿಸಬಲ್ಲವರಾಗಿದ್ದಾರೆ. ವರ್ಗಜಾಗೃತ ಕಾರ್ಮಿಕರು ನಾಯಕತ್ವದಲ್ಲಿರಬೇಕು, ಆದರೆ ಆಡಳಿತ ನಿರ್ವಹಣೆಯ ಕಾರ್ಯದಲ್ಲಿ ಅವರು ದುಡಿಯುವ ಹಾಗೂ ಮರ್ದಿತ ಜನರ ವಿಶಾಲ ಸಮೂಹಗಳು ಭಾಗವಹಿಸುವಂತೆ ಮಾಡಬೇಕು.

ಈ ಹೊಸ ಸಾಧನವು ಮೊದಲ ಹೆಜ್ಜೆಗಳನ್ನಿಡುವಾಗ ತಪ್ಪು ಮಾಡೇ ಮಾಡುತ್ತದೆಂದು ಬೇರೆ ಹೇಳಬೇಕಾಗಿಲ್ಲ. ಆದರೆ ರೈತರು ಜೀತದಾಳು ಪದ್ಧತಿ⁴⁰ಯಿಂದ ಬಿಡಿಸಿಕೊಂಡು ಹೊರಬಂದು ತಮ್ಮ ವ್ಯವಹಾರಗಳನ್ನು ತಾವೇ ವ್ಯವಸ್ಥಾಪಿಸಿಕೊಳ್ಳುತ್ತೊಡಗಿದಾಗ ತಪ್ಪುಗಳನ್ನು ಮಾಡಲಿಲ್ಲವೇ? ಜನರು ತಮ್ಮ ವ್ಯವಹಾರಗಳನ್ನು ತಾವೇ ನಡೆಸಿಕೊಳ್ಳುವುದನ್ನು ಮತ್ತು ತಪ್ಪುಗಳನ್ನು ಮಾಡದಿರುವುದನ್ನು ಕಲಿಯಲು ಸತತ ಅಭ್ಯಾಸ ಬಿಟ್ಟು ಬೇರೆ ಯಾವುದಾದರೂ ಮಾರ್ಗವಿದೆಯೇ? ಜನರೇ ನಡೆಸುವ ನೈಜ ಸ್ವಯಮಾಡಳಿತ ವ್ಯವಸ್ಥೆಯತ್ತ ಈ ಕೂಡಲೇ ಮುಂದುವರಿಯುವುದು ಬಿಟ್ಟು ಬೇರೆ ಯಾವುದಾದರೂ ಮಾರ್ಗವಿದೆಯೇ? ಈಗಿನ ಮುಖ್ಯ ವಿಷಯವೆಂದರೆ, ತಮ್ಮ ಸಾಮಾಜಿಕ ಸ್ಥಾನದಿಂದಾಗಿಯೇ ಬಂಡವಾಳದ ಮೇಲೆ ಇಡೀಯಾಗಿ ಅವಲಂಬಿಸಿರುವ ವಿಶೇಷ ಅಧಿಕಾರಿಗಳಷ್ಟೆ ರಾಜ್ಯಾಡಳಿತವನ್ನು ನಡೆಸಬಲ್ಲರು ಎಂಬ ಬೂರ್ಷ್ವಾ ಬುದ್ಧಿಜೀವಿ ಪೂರ್ವಾಗ್ರಹವನ್ನು ಬಿಟ್ಟುಕೊಡುವುದಾಗಿದೆ. ಮುಖ್ಯ ವಿಷಯವೆಂದರೆ ಬೂರ್ಷ್ವಾ ಅಧಿಕಾರಿಗಳೂ “ಸಮಾಜವಾದಿ” ಸಚಿವರೂ ಹಳೆಯ ರೀತಿಯಲ್ಲೇ ಆಡಳಿತ ನಡೆಸಲು ಯತ್ನಿಸುತ್ತಿರುವ, ಆದರೆ ಹಾಗೆ ಮಾಡಲು ಅಸಮರ್ಥವಾಗಿರುವ ಮತ್ತು ಅದರಿಂದಾಗಿಯೇ ಅವರು ಏಳು ತಿಂಗಳ ನಂತರವೂ ರೈತ ದೇಶವೊಂದರಲ್ಲಿ

ರೈತ ಬಂಡಾಯವನ್ನು ಎದುರಿಸಬೇಕಾಗಿ ಬಂದಿರುವ ಸ್ಥಿತಿಗೆ ಕೊನೆ ಹಾಕುವುದಾಗಿದೆ. ಮುಖ್ಯ ವಿಷಯ, ಮರ್ದಿರಾದ ಹಾಗೂ ದುಡಿಯುವ ಜನರ ಮನಸ್ಸಿನಲ್ಲಿ ಸ್ವಶಕ್ತಿಯಲ್ಲಿ ನಂಬಿಕೆ ತುಂಬುವುದಾಗಿದೆ, ಬ್ರೆಡ್, ನಾನಾ ರೀತಿಯ ಆಹಾರ ಪದಾರ್ಥಗಳು, ಹಾಲು, ಅರಿವೆ, ವಸತಿ ಇತ್ಯಾದಿಗಳನ್ನೆಲ್ಲ ತಾವೇ ಸೂಕ್ತವಾಗಿ ಅತ್ಯಂತ ಕಟ್ಟು ನಿಟ್ಟಾಗಿ ಕ್ರಮಬದ್ಧಗೊಳಿಸಿದ ಮತ್ತು ಸಂಘಟಿಸಿದ ರೀತಿಯಲ್ಲಿ ಬಡ ಜನರ ಹಿತಗಳಿಗನುಗುಣವಾಗಿ ಹಂಚುವ ಕಾರ್ಯವನ್ನು ಕೈಗೊಳ್ಳಬಲ್ಲರು ಮತ್ತು ಕೈಗೊಳ್ಳಬೇಕು ಎಂದು ಅನುಷ್ಠಾನದಲ್ಲಿ ಅವರಿಗೆ ತೋರಿಸಿ ಕೊಡುವುದಾಗಿದೆ. ಇದನ್ನು ಮಾಡದಿದ್ದಲ್ಲಿ ರಷ್ಯವನ್ನು ಪತನಗೊಳ್ಳುವುದರಿಂದ, ನಾಶಗೊಳ್ಳುವುದರಿಂದ, ರಕ್ಷಿಸಲು ಸಾಧ್ಯವಿಲ್ಲ. ಆಡಳಿತಾಧಿಕಾರವನ್ನು ಶ್ರಮಜೀವಿಗಳಿಗೂ ಅರೆ ಶ್ರಮಜೀವಿಗಳಿಗೂ ನ್ಯಾಯ ನಿಷ್ಠವಾಗಿ ದಿಟ್ಟತನದಿಂದ ಹಾಗೂ ಸಾರ್ವತ್ರಿಕವಾಗಿ ವಹಿಸಿಕೊಡಲು ಮಾಡುವ ಯತ್ನವು ಜನರ ಮಧ್ಯೆ ಎಂತಹ ಅಭೂತಪೂರ್ವ ಕ್ರಾಂತಿಕಾರಿ ಉತ್ಸಾಹ ಪ್ರೇರಿಸುತ್ತದೆಂದರೆ, ದುಸ್ಥಿತಿಯ ವಿರುದ್ಧ ಹೋರಾಟದಲ್ಲಿ ಜನರ ಶಕ್ತಿಯನ್ನು ಎಷ್ಟು ವೃದ್ಧಿಗೊಳಿಸುತ್ತದೆಂದರೆ, ನಮ್ಮ ಸಂಕುಚಿತ, ಮುದಿ, ಅಧಿಕಾರಶಾಹಿ ಶಕ್ತಿಗಳಿಗೆ ಅಸಾಧ್ಯವೆಂದು ತೋರಿದ ಅನೇಕ ವಿಷಯಗಳು ಲಕ್ಷಾಂತರ ಜನರಿಗೆ ಸಾಧ್ಯವಾಗುವುವು. ಅವರು ಬಂಡವಾಳಶಾಹಿಗಳಿಗಾಗಿ, ಶ್ರೀಮಂತರಿಗಾಗಿ, ಅಧಿಕಾರಶಾಹಿಗಳಿಗಾಗಿ ಅಲ್ಲ ಆದರೆ ತಮಗಾಗಿಯೇ ಕೆಲಸ ಮಾಡತೊಡಗುವರು, ಶಿಕ್ಷೆಯ ಅಂಜಿಕೆಯಿಂದಲ್ಲದೆ ಕೆಲಸ ಮಾಡತೊಡಗುವರು.

* * *

ಕೇಂದ್ರೀಯತಾವಾದದ ಪ್ರಶ್ನೆಯೂ ರಾಜ್ಯಸಾಧನದ ಪ್ರಶ್ನೆಗೆ ಸಂಬಂಧಿಸಿದುದೇ ಆಗಿದೆ. ಈ ಪ್ರಶ್ನೆಯನ್ನು ಕಾಮ್ರೇಡ್ ಬಸಾರೊವ್‌ರು ಸೆಪ್ಟೆಂಬರ್ 27ರ 'ನೋವಯ ಜಿರ್ನಾಲ್' ನಂ. 138ನೆಯ ಸಂಚಿಕೆಯಲ್ಲಿ 'ಬೋಲ್ಷೆವಿಕರು ಹಾಗೂ ಅಧಿಕಾರದ ಸಮಸ್ಯೆ' ಎಂಬ ಲೇಖನದಲ್ಲಿ ವಿಶೇಷ ಕಸುವಿನೊಂದಿಗೆ ಹಾಗೂ ವಿಶೇಷವಾಗಿ ವ್ಯರ್ಥವಾದ ರೀತಿಯಲ್ಲಿ ಎತ್ತಿದ್ದಾರೆ.

ಕಾಮ್ರೇಡ್ ಬಸಾರೊವ್ ಈ ರೀತಿ ವಿಚಾರ ಮಾಡುತ್ತಾರೆ: "ಸೋವಿಯತ್‌ಗಳು ರಾಜ್ಯ ಜೀವನದ ಎಲ್ಲ ವಲಯಗಳಿಗೂ ಸೂಕ್ತವಾದಂಥ ಸಾಧನವೇನಲ್ಲ," ಏಕೆಂದರೆ, ಅವರು ಹೇಳುತ್ತಾರೆ, ಸೋವಿಯತ್‌ಗಳು ಅನೇಕ ಸ್ಥಳಗಳಲ್ಲಿ ವಾಸ್ತವವಾಗಿ "ಸಂಪೂರ್ಣ ಅಧಿಕಾರ" ಹೊಂದಿದ್ದರೂ "ಆರ್ಥಿಕ ವಿನಾಶದ ವಿರುದ್ಧ ಹೋರಾಡುವುದರಲ್ಲಿ ತೃಪ್ತಿಕರವಾದಂಥ ಯಾವುದೇ ಫಲಿತಾಂಶಗಳನ್ನೂ ಸಾಧಿಸಲು ಸಮರ್ಥವಾಗಿಲ್ಲ" ಎಂದು ಏಳು ತಿಂಗಳುಗಳ ಅನುಭವ ತೋರಿಸಿಕೊಟ್ಟಿದೆ ಮತ್ತು "ಸೇಂಟ್ ಪೀಟರ್ಸ್‌ಬರ್ಗ್ ಕಾರ್ಯಕಾರಿ ಸಮಿತಿಯ ಆರ್ಥಿಕ ಇಲಾಖೆಯ ವಶದಲ್ಲಿರುವ ಹತ್ತಾರು

ನೂರಾರು ದಸ್ತೆವಜುಗಳು” ಸಮರ್ಥಿಸಿವೆ. ಈಗ ಅವಶ್ಯವಾದುದೆಂದರೆ, “ಉತ್ಪಾದನಾ ಶಾಖೆಗಳಿಗನುಗುಣವಾಗಿ ವಿಭಜಿತವಾದ, ಒಂದೊಂದೂ ಶಾಖೆಯೊಳಗೆ ಕಟ್ಟು ನಿಟ್ಟಾದ ಕೇಂದ್ರೀಕರಣವಿರುವ ಮತ್ತು ಒಂದು ದೇಶವ್ಯಾಪಿ ಕೇಂದ್ರಕ್ಕೆ ಅಧೀನವಾಗಿರುವ” ಒಂದು ಸಾಧನ. “ಇದು” ನಿಮಗಿಷ್ಟವಾಗುವುದಾದರೆ, “ಹಳೆಯ ಸಾಧನದ ಸ್ಥಳದಲ್ಲಿ ಹೊಸತನ್ನು ತರುವ ವಿಷಯವಲ್ಲ, ಆದರೆ ಹಳೆಯದನ್ನೇ ಸುಮ್ಮನೆ ಸುಧಾರಿಸುವುದಾಗಿದೆ.... ಇಂತಹ ಯೋಜನೆ ಹೊಂದಿರುವ ಜನರನ್ನು ಬೋಲ್ಡ್‌ವಿಕರು ಎಷ್ಟೇ ಗೇಲಿ ಮಾಡ ಬಹುದಾದರೂ....”

ಕಾಮ್ರೇಡ್ ಬಸಾರೊವ್‌ರ ಈ ಎಲ್ಲ ವಾದಗಳೂ ಅವುಗಳ ನಿಸ್ಸಹಾಯಕತೆಯಿಂದಾಗಿ ನಿಜಕ್ಕೂ ವಿಸ್ಮಯಕಾರಿಯಾಗಿವೆ. ಇವು ಬೂರ್‌ಷ್ವಾಸೀಯ ವಾದಗಳನ್ನೇ ಪುನರುಚ್ಚರಿಸುತ್ತವೆ, ಅವರ ವರ್ಗ ಮನೋಧರ್ಮವನ್ನೇ ಪ್ರತಿಬಿಂಬಿಸುತ್ತವೆ.

ವಾಸ್ತವವಾಗಿ, ಸೋವಿಯತ್‌ಗಳು ರಷ್ಯದಲ್ಲಿ ಎಲ್ಲೆ ಆಗಲಿ “ಸಂಪೂರ್ಣ ಅಧಿಕಾರ” ಹೊಂದಿವೆ ಎಂದು ಹೇಳುವುದು (ಬಂಡವಾಳಗಾರರ ಸ್ವಾರ್ಥ ವರ್ಗ ಅಬದ್ಧದ ಪುನರಾವರ್ತನೆಯಲ್ಲದಿದ್ದರೆ) ಕೇವಲ ಹಾಸ್ಯಾಸ್ಪದವಾದುದು. ಸಂಪೂರ್ಣ ಅಧಿಕಾರ ಎಂದರೆ ಎಲ್ಲ ಭೂಮಿಯ ಮೇಲೂ, ಎಲ್ಲ ಬ್ಯಾಂಕುಗಳ ಮೇಲೂ, ಎಲ್ಲ ಕಾರ್ಖಾನೆಗಳ ಮೇಲೂ ಅಧಿಕಾರ ಎಂದರ್ಥ. ರಾಜಕಾರಣಕ್ಕೂ ಅರ್ಥಶಾಸ್ತ್ರಕ್ಕೂ ನಡುವಿನ ಸಂಬಂಧದ ಕುರಿತು ಇತಿಹಾಸದ ಹಾಗೂ ವಿಜ್ಞಾನದ ವಾಸ್ತವಾಂಶಗಳ ಪರಿಚಯವುಳ್ಳ ವ್ಯಕ್ತಿಯೊಬ್ಬ ಈ “ಕ್ಷುಲ್ಲಕ” ಪರಿಸ್ಥಿತಿಯನ್ನು “ಮರೆಯುವುದು” ಸಾಧ್ಯವಿಲ್ಲ.

ಬೂರ್‌ಷ್ವಾಸೀಯ ಕುಯುಕ್ತಿಯ ಹಂಚಿಕೆಯೆಂದರೆ, ಸೋವಿಯತ್‌ಗಳಿಗೆ ಅಧಿಕಾರ ಸಿಗದಂತೆ ಮಾಡುವುದು, ಸೋವಿಯತ್‌ಗಳು ಕೈಗೊಳ್ಳುವ ಪ್ರತಿಯೊಂದು ಮುಖ್ಯ ಕ್ರಮವನ್ನೂ ನಾಶಗೊಳಿಸುವುದು, ಅದೇ ಹೊತ್ತಿನಲ್ಲಿ ಸರ್ಕಾರವನ್ನು ತಮ್ಮ ಕೈಗಳಲ್ಲೇ ಉಳಿಸಿಕೊಂಡಿರುವುದು, ಭೂಮಿ, ಬ್ಯಾಂಕು ಇತ್ಯಾದಿಗಳ ಮೇಲೆ ಅಧಿಕಾರವನ್ನು ಉಳಿಸಿಕೊಂಡೇ ಇರುವುದು... ಅನಂತರ ವಿನಾಶಕ್ಕೆ ತಪ್ಪನ್ನು ಸೋವಿಯತ್‌ಗಳ ಮೇಲೆಯೇ ಹೊರಿಸುವುದು! ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದರ ಇಡೀ ವಿಷಾದಪೂರ್ಣ ಅನುಭವದ ಸಾರಾಂಶ ಸರಿಯಾಗಿ ಇದುವೇ ಆಗಿದೆ.

ಸೋವಿಯತ್‌ಗಳು ಎಂದೂ ಸಂಪೂರ್ಣ ಅಧಿಕಾರ ಹೊಂದಿದ್ದುದಿಲ್ಲ, ಅವು ಕೈಕೊಂಡಿರುವ ಕ್ರಮಗಳು ಉಪಶಾಮಕಗಳ ಪರಿಣಾಮವನ್ನಲ್ಲದೆ ಬೇರೇನನ್ನೂ ಉಂಟು ಮಾಡುವುದು ಸಾಧ್ಯವಿರಲಿಲ್ಲ. ಈ ಉಪಶಾಮಕಗಳು ಗೊಂದಲವನ್ನು ಮತ್ತುಷ್ಟು ಗೊಂದಲಗೊಳಿಸಿವೆಯಷ್ಟೆ.

ತಮ್ಮ ಮನೋನಂಬಿಕೆಯಿಂದಾಗಿ, ತಮ್ಮ ಕಾರ್ಯಕ್ರಮದಿಂದಾಗಿ ಮತ್ತು ತಮ್ಮ ಪಾರ್ಟಿಯ ಇಡೀ ತಂತ್ರಗಳಿಂದಾಗಿ ಕೇಂದ್ರೀಯತಾವಾದಿಗಳಾದ ಬೋಲ್ಡ್‌ವಿಕರಿಗೆ ಕೇಂದ್ರೀಯತಾವಾದದ ಅವಶ್ಯಕತೆಯ ಬಗೆಗೆ ಸಾಧಿಸಿ ತಿಳಿಸ ಹೋಗುವುದು ತೆರೆದ ಬಾಗಿಲನ್ನೇ ಬಲವಂತವಾಗಿ ತೆರೆಯಲು ಯತ್ನಿಸಿದಂತಾಗುತ್ತದಷ್ಟೆ. ‘ನೋವಯ

ಜಿರ್ನು' ಲೇಖಕರು ತಮ್ಮ ಕಾಲವನ್ನು ವ್ಯರ್ಥಮಾಡುತ್ತಿದ್ದಾರಷ್ಟೆ. ಏತಕ್ಕೆಂದರೆ ಅವರ "ದೇಶವ್ಯಾಪಿ" ಮನೋಧರ್ಮವನ್ನು ನಾವು ಗೇಲಿ ಮಾಡಿದುದರ ಅರ್ಥ ಹಾಗೂ ಮಹತ್ವವನ್ನು ತಿಳಿದುಕೊಳ್ಳಲು ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. 'ನೋವಯ ಜಿರ್ನು' ಜನರು ಇದನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆಕೆಂದರೆ ಅವರು ವರ್ಗ ಹೋರಾಟದ ಸಿದ್ಧಾಂತಕ್ಕೆ ಕೇವಲ ಬಾಯುಪಚಾರ ಸಲ್ಲಿಸುತ್ತಾರೆಯೆ ಹೊರತು ಅದನ್ನು ಮನಸಾರೆ ಒಪ್ಪಿಕೊಳ್ಳುವುದಿಲ್ಲ. ತಾವು ಬಾಯಿ ಪಾಠ ಮಾಡಿ ಕಲಿತ ವರ್ಗ ಹೋರಾಟ ಕುರಿತ ಮಾತುಗಳನ್ನೇ ಪುನಃ ಪುನಃ ಉಚ್ಚರಿಸುತ್ತೆ ಅವರು ಸತತವಾಗಿ ಸಿದ್ಧಾಂತದಲ್ಲಿ ವಿನೋದಕರವಾದ, ಆಚರಣೆಯಲ್ಲಿ ಪ್ರತಿಗಾಮಿಯಾದ "ವರ್ಗಾತೀತ ಮನೋಧರ್ಮ"ಕ್ಕೆ ಜಾರಿ ಹೋಗುತ್ತಿದ್ದಾರೆ, ಬೂರ್ಷ್ವಾಸೀಯ ಮುಂದೆ ಹೀಗೆ ಹಲ್ಲು ಕಿರಿಯುವುದನ್ನೇ ಒಂದು "ದೇಶವ್ಯಾಪಿ ಯೋಜನೆ" ಎಂದು ಕರೆಯುತ್ತಿದ್ದಾರೆ.

ರಾಜ್ಯ ಅನ್ನುವುದು, ಪ್ರಿಯ ಜನರೇ, ಒಂದು ವರ್ಗ ಪ್ರಕಲ್ಪನೆ. ರಾಜ್ಯವು ಒಂದು ವರ್ಗ ಇನ್ನೊಂದರ ವಿರುದ್ಧ ಚಲಾಯಿಸುವ ಹಿಂಸಾಚಾರದ ಒಂದು ಸಾಧನ ಅಥವಾ ಸಲಕರಣೆ. ಅದು ಎಲ್ಲಿಯವರೆಗೆ ಬೂರ್ಷ್ವಾಸೀಯ ಶ್ರಮಜೀವಿ ವರ್ಗದ ವಿರುದ್ಧ ಚಲಾಯಿಸುವ ಹಿಂಸಾಚಾರದ ಸಾಧನವಾಗಿರುತ್ತದೋ ಅಲ್ಲಿಯವರೆಗೆ ಶ್ರಮಜೀವಿ ವರ್ಗ ಒಂದೇ ಒಂದು ಘೋಷಣೆ ಹೊಂದಿರಲು ಸಾಧ್ಯ. ಅದೆಂದರೆ - ಈ ರಾಜ್ಯವನ್ನು ನಾಶಗೊಳಿಸುವುದು. ಆದರೆ ರಾಜ್ಯವು ಶ್ರಮಜೀವಿ ವರ್ಗ ರಾಜ್ಯವಾದಾಗ, ಅದು ಶ್ರಮಜೀವಿ ವರ್ಗವು ಬೂರ್ಷ್ವಾಸೀಯ ವಿರುದ್ಧ ಚಲಾಯಿಸುವ ಹಿಂಸಾಚಾರದ ಸಾಧನವಾದಾಗ, ನಾವು ಸಂಪೂರ್ಣವಾಗಿ ಹಾಗೂ ನಿಶ್ಚಿತವಾಗಿ ಒಂದು ಪ್ರಬಲವಾದ ರಾಜ್ಯ ಅಧಿಕಾರದ ಪರವಾಗಿರುತ್ತೇವೆ, ಕೇಂದ್ರೀಯತಾವಾದದ ಪರವಾಗಿರುತ್ತೇವೆ.

ಎಲ್ಲರಿಗೂ ಹೆಚ್ಚು ಅರ್ಥವಾಗುವಂಥ ಭಾಷೆಯಲ್ಲಿ ಹೇಳುವುದಾದರೆ, ನಾವು "ಯೋಜನೆಗಳ"ನ್ನೇನೂ ಗೇಲಿ ಮಾಡುವುದಿಲ್ಲ. ಆದರೆ "ಕಾರ್ಮಿಕರ ನಿಯಂತ್ರಣ" ವನ್ನು ನಿರಾಕರಿಸುವ ಮೂಲಕ, "ಶ್ರಮಜೀವಿ ವರ್ಗದ ಸರ್ವಾಧಿಕಾರ"ವನ್ನು ನಿರಾಕರಿಸುವ ಮೂಲಕ ಬಸಾರೊವ್ ಮತ್ತು ಸಂಗಡಿಗರು ತಾವು ಬೂರ್ಷ್ವಾಸೀಯ ಸರ್ವಾಧಿಕಾರದ ಪರವಾಗಿದ್ದಾರೆಂಬುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿರುವುದನ್ನು ಗೇಲಿ ಮಾಡುತ್ತೇವೆ. ಮಧ್ಯಮಮಾರ್ಗ ಇಲ್ಲವೇ ಇಲ್ಲ. ಅಂತಹ ಮಧ್ಯಮ ಮಾರ್ಗವು ಪೆಟಿ ಬೂರ್ಷ್ವಾ ಡೆಮೊಕ್ರಾಟ್ ಒಬ್ಬನ ನಿರರ್ಥಕ ಕನಸಷ್ಟೆ.

ಏಕೈಕ ಕೇಂದ್ರ ಅಂಗಸಂಸ್ಥೆ, ಏಕೈಕ ಬೋಲ್ಷೆವಿಕ್ ಎಂದೂ ಸೋವಿಯತ್‌ಗಳ ಕೇಂದ್ರೀಯತಾವಾದದ ವಿರುದ್ಧ, ಅವನ್ನು ಒಂದುಗೂಡಿಸುವುದರ ವಿರುದ್ಧ ವಾದ ಮಾಡಿದುದಿಲ್ಲ. ನಮ್ಮಲ್ಲಿ ಯಾರೊಬ್ಬರೂ ಉತ್ಪಾದನೆಯ ಪ್ರತಿಯೊಂದು ಶಾಖೆಯಲ್ಲೂ ಕಾರ್ಖಾನೆ ಸಮಿತಿಗಳನ್ನು ಹೊಂದಿರುವುದಕ್ಕೆ ಅಥವಾ ಅವುಗಳ ಕೇಂದ್ರೀ

ಕರಣಕ್ಕೆ ಆಕ್ಷೇಪಿಸುತ್ತಿಲ್ಲ. ಹಾಗಾಗಿ ಬಸಾರೊವ್‌ರು ಪ್ರಶ್ನೆಯಿಂದ ದೂರ ಸರಿದು ಹೋಗಿದ್ದಾರೆ.

ನಾವು “ಕೇಂದ್ರೀಯತಾವಾದ”ವನ್ನು ನೋಡಿ ಅಲ್ಲ, “ಯೋಜನೆ”ಗಳನ್ನು ನೋಡಿ ಅಲ್ಲ, ಆದರೆ ಸುಧಾರಣಾವಾದವನ್ನು ನೋಡಿ ನಗುತ್ತೇವೆ, ನಕ್ಕಿದ್ದೇವೆ ಮತ್ತು ಮುಂದೆಯೂ ನಗುವೆವು. ಏಕೆಂದರೆ, ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದರ ಅನುಭವದನಂತರ ನಿಮ್ಮ ಸುಧಾರಣಾವಾದ ಶುದ್ಧ ಹಾಸ್ಯಾಸ್ಪದ. “ರಾಜ್ಯ ಸಾಧನದ ಸ್ಥಳದಲ್ಲಿ ಬೇರೊಂದನ್ನು ಸ್ಥಾಪಿಸಬೇಕಿಲ್ಲ, ಅದನ್ನೇ ಸುಧಾರಿಸಿದರಾದೀತು” ಎಂದು ಹೇಳುವುದೆಂದರೆ ಸುಧಾರಣಾವಾದಿಯಾಗಿರುವುದು ಎಂದರ್ಥ, ಕ್ರಾಂತಿಕಾರಿಯಲ್ಲ ಆದರೆ ಸುಧಾರಣಾವಾದಿ ಡೆಮೋಕ್ರಾಟ್ ಆಗಿರುವುದು ಎಂದರ್ಥ. ಸುಧಾರಣಾವಾದ ಎಂದರೆ ಆಳುವ ವರ್ಗದ ವತಿಯಿಂದ ರಿಯಾಯಿತಿಗಳು, ಆದರೆ ಅದನ್ನು ಉರುಳಿಸುವುದು ಅಲ್ಲ, ಎಂದಷ್ಟೆ ಅರ್ಥವಲ್ಲದೆ ಬೇರೇನೂ ಅಲ್ಲ; ಆಳುವ ವರ್ಗ ರಿಯಾಯಿತಿಗಳನ್ನು ತೋರುತ್ತದೆ, ಆದರೆ ಅಧಿಕಾರ ಅದರ ಕೈಗಳಲ್ಲೇ ಉಳಿದಿರುತ್ತದೆ.

ಸಮಿಶ್ರ ಕೂಟ ಏರ್ಪಡಿಸಿಕೊಳ್ಳುವುದರ ಆರು ತಿಂಗಳು ಅವಧಿಯಲ್ಲಿ ಮಾಡಲು ಯತ್ನಿಸಲಾಗಿರುವುದು ಸ್ಪಷ್ಟವಾಗಿ ಇದನ್ನೇ.

ಇದನ್ನು ಕಂಡೇ ನಾವು ನಗುವುದು. ವರ್ಗ ಹೋರಾಟ ಸಿದ್ಧಾಂತವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದರಲ್ಲಿ ವಿಫಲರಾಗಿ ಬಸಾರೊವ್ ಬೂರ್ಷ್ವಾಸೀಯ ಕೈಗೆ ಸಿಕ್ಕಿ ಬೀಳಲು ತಮ್ಮನ್ನೇ ಬಿಟ್ಟುಕೊಡುತ್ತಾರೆ. “ಹೌದು, ಅದು ಹಾಗೆಯೇ, ಹಾಗೆಯೇ. ನಾವು ಯಾವ ರೀತಿಯಲ್ಲೂ ಸುಧಾರಣೆಗೆ ವಿರೋಧಿಗಳಲ್ಲ. ಕಾರ್ಮಿಕರು ದೇಶವ್ಯಾಪಿ ನಿಯಂತ್ರಣದಲ್ಲಿ ಭಾಗವಹಿಸುವುದರ ಪರವಾಗಿಯೇ ಇದ್ದೇವೆ ನಾವು. ನಾವು ಆ ವಿಚಾರವನ್ನು ಸಂಪೂರ್ಣವಾಗಿ ಒಪ್ಪುತ್ತೇವೆ” ಎಂದು ಬೂರ್ಷ್ವಾಸೀ ಒಕ್ಕೂಟದೊಳಗಿನಲ್ಲಿ ಹಾಡುತ್ತದೆ. ಮತ್ತು ಸಹೃದಯಿ ಬಸಾರೊವ್ ವಸ್ತುನಿಷ್ಠವಾಗಿ ಬಂಡವಾಳಗಾರರ ಶ್ರುತಿಗೆ ತಕ್ಕಂತೆ ಹಾಡುತ್ತಾರೆ.

ವರ್ಗ ಹೋರಾಟವು ತೀವ್ರವಾಗಿ ನಡೆಯುತ್ತಿದ್ದಾಗ “ಮಧ್ಯಮ” ನಿಲುವು ತಳೆಯ ಬಯಸುವಂಥ ಜನರ ಗತಿಯೆಲ್ಲ ಯಾವತ್ತೂ ಹೀಗೆಯೇ ಇದ್ದುಕೊಂಡು ಬಂದಿದೆ ಮತ್ತು ಯಾವತ್ತೂ ಹೀಗೆಯೇ ಇರಲಿರುವುದು. ‘ನೋವಯ ಜಿರ್ನಾ’ನ ಲೇಖಕರು ವರ್ಗ ಹೋರಾಟವನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿರುವುದರಿಂದಲೇ ಅವರ ನೀತಿ ಅಷ್ಟು ಹಾಸ್ಯಾಸ್ಪದವಾಗಿರುವುದು ಮತ್ತು ನಿರಂತರವಾಗಿ ಬೂರ್ಷ್ವಾ ಹಾಗೂ ಶ್ರಮಜೀವಿಗಳ ನಡುವೆ ಡೋಲಾಯಮಾನವಾಗಿರುವುದು.

“ಯೋಜನೆಗಳ” ಕಾರ್ಯ ಕೈಕೊಳ್ಳಿ, ಪ್ರೀತಿಯ ಪೌರರೇ. ಅದು ರಾಜಕಾರಣವಲ್ಲ, ಅದು ವರ್ಗ ಹೋರಾಟವಲ್ಲ; ಇಲ್ಲಿ ನೀವು ಜನರಿಗೆ ಪ್ರಯೋಜನವಾಗಬಹುದು. ನಿಮ್ಮ ಪತ್ರಿಕೆಯಲ್ಲಿ ಅನೇಕ ಅರ್ಥಶಾಸ್ತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಉತ್ಪಾದನೆ ಹಾಗೂ ವಿತರಣೆಯನ್ನು ಕ್ರಮಬದ್ಧಗೊಳಿಸುವ ಸಮಸ್ಯೆಗಳ ಮೇಲೆ

ಕೆಲಸ ಮಾಡಲು ಇಚ್ಛಿಸುವಂಥ ಎಂಜಿನಿಯರರು ಮತ್ತಿತರರೊಂದಿಗೆ ಒಂದುಗೂಡಿ ನಿಮ್ಮ ದೊಡ್ಡ “ಸಾಧನ”ದ (ನಿಮ್ಮ ಪತ್ರಿಕೆಯ) ಮಧ್ಯ ಪುಟವನ್ನು ರಷ್ಯದಲ್ಲಿ ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ಕುರಿತು, ಬ್ಯಾಂಕುಗಳು, ಸಿಂಡಿಕೇಟುಗಳು ಇತ್ಯಾದಿಗಳ ಕುರಿತು ನಿಷ್ಕೃಷ್ಟ ವಾಸ್ತವಾಂಶಗಳ ಪ್ರಾಯೋಗಿಕ ಅಧ್ಯಯನ ಮಾಡುವುದಕ್ಕೆ ಮೀಸಲಿಡಿ. ಹೀಗೆ ನೀವು ಜನರಿಗೆ ಪ್ರಯೋಜನಕಾರಿಯಾಗುವಿರಿ. ಹೀಗೆ ಮಾಡಿದರೆ ನಿಮ್ಮ ಇಬ್ಬಂದಿ ಮನೋವೃತ್ತಿ ವಿಶೇಷವಾಗಿ ಹಾನಿಕರವಾಗುವುದಿಲ್ಲ; “ಯೋಜನೆಗಳ” ಕುರಿತ ಇಂಥ ಕಾರ್ಯವು ಕಾರ್ಮಿಕರ ನಗೆ ಪಾಟಲಿಗೆ ಗುರಿಯಾಗುವುದಿಲ್ಲ, ಆದರೆ ಅವರ ಕೃತಜ್ಞತೆಯನ್ನು ಗಳಿಸುವುದು.

ಶ್ರಮಜೀವಿ ವರ್ಗವು ಜಯ ಗಳಿಸಿದಾಗ ಅದು ಈ ಕೆಳಗಿನ ಕಾರ್ಯ ಜರುಗಿಸುವುದು: ಅದು ಅರ್ಥಶಾಸ್ತ್ರಜ್ಞರೂ, ಎಂಜಿನಿಯರುಗಳೂ, ಕೃಷಿಶಾಸ್ತ್ರಜ್ಞರೂ ಮತ್ತಿತರರೂ ಕಾರ್ಮಿಕರ ಸಂಘಟನೆಗಳ ನಿಯಂತ್ರಣದ ಕೆಳಗೆ ಕೆಲಸ ಮಾಡುವಂತೆ ಏರ್ಪಡಿಸುವುದು. “ಯೋಜನೆ”ಯನ್ನು ರಚಿಸುವಾಗ, ಅದನ್ನು ತನಿಖೆ ಮಾಡುವಾಗ, ಕೇಂದ್ರೀಕರಣದ ಮೂಲಕ ಶ್ರಮ ಉಳಿತಾಯ ವಿಧಾನಗಳನ್ನು ರಚಿಸುವಾಗ, ಅತ್ಯಂತ ಸರಳವಾದ, ಅತ್ಯಂತ ಅಗ್ಗವಾದ, ಅತ್ಯಂತ ಅನುಕೂಲವಾದ ಹಾಗೂ ಸಾರ್ವತ್ರಿಕವಾದ ನಿಯಂತ್ರಣ ಕ್ರಮಗಳನ್ನೂ ವಿಧಾನಗಳನ್ನೂ ರಚಿಸುವಾಗ, ಅವರು ಕಾರ್ಮಿಕರ ಸಂಘಟನೆಗಳ ನಿಯಂತ್ರಣದ ಕೆಳಗೆ ಕೆಲಸ ಮಾಡುವಂತೆ ಏರ್ಪಡಿಸಲಾಗುವುದು. ಈ ಕಾರ್ಯ ನಿರ್ವಹಣೆಗಾಗಿ ನಾವು ಅರ್ಥಶಾಸ್ತ್ರಜ್ಞರಿಗೂ ಅಂಕಿಸಂಖ್ಯಾ ತಜ್ಞರಿಗೂ, ತಂತ್ರಜ್ಞರಿಗೂ ಸಾಕಷ್ಟು ಹಣ ನೀಡುವೆವು... ಆದರೆ ಅವರು ಈ ಕಾರ್ಯವನ್ನು ಶುದ್ಧಾಂತಃಕರಣದಿಂದ ಹಾಗೂ ಸಂಪೂರ್ಣವಾಗಿ ದುಡಿಯುವ ಜನರ ಹಿತಗಳಿಗನುಗುಣವಾಗಿ ಮಾಡದೆ ಹೋದಲ್ಲಿ ನಾವು ಅವರಿಗೆ ತಿನ್ನಲು ಏನನ್ನೂ ಕೊಡುವುದಿಲ್ಲ.

ನಾವು ಕೇಂದ್ರೀಯತಾವಾದದ ಹಾಗೂ “ಯೋಜನೆ”ಯ ಪರವಾಗಿದ್ದೇವೆ. ಆದರೆ ಈ ಕೇಂದ್ರೀಯತಾವಾದ ಹಾಗೂ ಯೋಜನೆಯು ಶ್ರಮಜೀವಿ ವರ್ಗದ ರಾಜ್ಯದ್ದಾಗಿರಬೇಕು. ನಾವು ಬಡವರ, ದುಡಿಯುವ ಜನರ, ಶೋಷಿತ ಜನರ ಹಿತಗಳಿಗೆ ಅನುಗುಣವಾಗಿ, ಶೋಷಕರಿಗೆ ವಿರುದ್ಧವಾಗಿ, ಉತ್ಪಾದನೆ ಹಾಗೂ ವಿತರಣೆಯನ್ನು ಶ್ರಮಜೀವಿ ವರ್ಗವು ಕ್ರಮಬದ್ಧಗೊಳಿಸುವುದರ ಪರವಾಗಿದ್ದೇವೆ. “ದೇಶವ್ಯಾಪಿ” ಎಂಬ ಪದದ ಒಂದು ಅರ್ಥವನ್ನಷ್ಟೆ ನಾವು ಒಪ್ಪಬಲ್ಲೆವು. ಅದೆಂದರೆ – ಅದು ಬಂಡವಾಳಗಾರರ ಪ್ರತಿರೋಧವನ್ನು ಮುರಿಯುವಂಥದಾಗಿರಬೇಕು, ಎಲ್ಲ ಅಧಿಕಾರವನ್ನೂ ಜನರ ಬಹುಮತಕ್ಕೆ, ಅಂದರೆ, ಶ್ರಮಜೀವಿಗಳು, ಅರೆ ಶ್ರಮಜೀವಿಗಳು, ಕಾರ್ಮಿಕರು ಹಾಗೂ ಬಡರೈತರು, ಇವರಿಗೆ ಕೊಡುವಂಥದಾಗಿರಬೇಕು.

* * *

ಬೋಲ್ಡ್‌ವಿಕರು ಅಧಿಕಾರವನ್ನು ಉಳಿಸಿಕೊಂಡಿರಲಾರರು, ಏಕೆಂದರೆ, “ಪರಿ ಸ್ಥಿತಿ ವಿಪರೀತ ತೊಡಕಿನದಾಗಿದೆ” ಎಂಬುದು ಐದನೆಯ ವಾದ....

ಓ, ಎಂಥ ಪ್ರಾಜ್ಞ ಮಂದಿ ! “ಪರಿಸ್ಥಿತಿ ವಿಪರೀತ ತೊಡಕಿನದಾಗಿ” ಇರದೆ ಇದ್ದಲ್ಲಿ ಇವರು ಬಹುಶಃ ಕ್ರಾಂತಿಯೊಂದಿಗೆ ಸರಿಹೊಂದಿಸಿಕೊಂಡಿರಲು ಸಿದ್ಧರಿರುತ್ತಿದ್ದರು.

ಅಂಥ ಕ್ರಾಂತಿಗಳು ಎಂದೂ ಆದುದೇ ಇಲ್ಲ. ಅಂಥ ಕ್ರಾಂತಿಗಾಗಿ ಬಿಸುಸುಯ್ಯುವುದು ಬೂರ್ಷ್ವಾ ಬುದ್ಧಿಜೀವಿಯೊಬ್ಬನ ಪ್ರತಿಗಾಮಿ ಗೋಳಾಟಗಳಿಗಿಂತ ಹೆಚ್ಚಿ ಗೇನೂ ಅಲ್ಲ. ವಿಪರೀತ ತೊಡಕಿನದಲ್ಲವೆಂದು ಕಾಣಬರುವಂಥ ಪರಿಸ್ಥಿತಿಯಲ್ಲಿ ಕ್ರಾಂತಿಯೊಂದು ಪ್ರಾರಂಭವಾದರೂ ಕ್ರಾಂತಿಯ ಬೆಳವಣಿಗೆಯೇ ಯಾವತ್ತೂ ವಿಪರೀತ ತೊಡಕಿನ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಕ್ರಾಂತಿಯೊಂದು, ನಿಜವಾದ, ಪ್ರಗಾಢವಾದ, ಮಾರ್ಕ್ಸರವರ ಮಾತುಗಳನ್ನು ಬಳಸಿ ಹೇಳುವುದಾದರೆ, “ಜನತಾ” ಕ್ರಾಂತಿಯು, ಹಳೆಯ ಸಾಮಾಜಿಕ ವ್ಯವಸ್ಥೆ ಅಳಿಯುವ ಹಾಗೂ ಹೊಸ ಸಾಮಾಜಿಕ ವ್ಯವಸ್ಥೆ ಉದಯಿಸುವ, ಹತ್ತಾರು ಮಿಲಿಯ ಜನರ ಜೀವನ ವಿಧಾನದ, ನಂಬಲಾಗದಷ್ಟು ತೊಡಕಾದ ಹಾಗೂ ಯಾತನಾಮಯವಾದ ಪ್ರಕ್ರಿಯೆಯಾಗಿರುತ್ತದೆ. ಅತ್ಯಂತ ತೀವ್ರವಾದ, ಉಗ್ರವಾದ, ಹಂಗು ತೊರೆದು ನಡೆಸಿದ ವರ್ಗ ಹೋರಾಟ ಹಾಗೂ ಅಂತರ್ಯುದ್ಧವಿಲ್ಲದೆ ಇತಿಹಾಸದಲ್ಲಿ ಏಕೈಕ ಮಹಾಕ್ರಾಂತಿಯೂ ಉಂಟಾದುದಿಲ್ಲ. “ಮುಘ್ಲರ್ ಮುಸುಕಿನ ಮನುಷ್ಯ” *ನಷ್ಟೆ “ವಿಪರೀತ ತೊಡಕಿನ ದಾದ ಪರಿಸ್ಥಿತಿ” ಇಲ್ಲದ ಅಂತರ್ಯುದ್ಧ ಸಾಧ್ಯ ಎಂದು ಚಿಂತಿಸಬಲ್ಲ.

ಪರಿಸ್ಥಿತಿಯು ವಿಪರೀತ ತೊಡಕಿನದಾಗಿರದೆ ಇದ್ದಲ್ಲಿ ಕ್ರಾಂತಿ ಆಗುತ್ತಲೇ ಇರಲಿಲ್ಲ. ತೋಳಗಳಿಗೆ ಹೆದರುವುದಾದಲ್ಲಿ ಕಾಡಿಗೇ ಹೋಗಬೇಡಿ.

ಅವರ ಈ ಐದನೆಯ ವಾದದಲ್ಲಿ ಚರ್ಚಿಸಬಹುದಾದಂತಹುದು ಏನೂ ಇಲ್ಲ, ಏಕೆಂದರೆ, ಅದರಲ್ಲಿ ಆರ್ಥಿಕ, ರಾಜಕೀಯ ಅಥವಾ ಬೇರೆ ಯಾವುದೇ ಅರ್ಥವೂ ಇಲ್ಲ. ಅದು ಕ್ರಾಂತಿಯಿಂದ ಬೇಗುದಿಗೊಳಗಾದ ಹಾಗೂ ಭೀತರಾದ ಜನರ ಹಾತೊರೆತವನ್ನಷ್ಟೆ ಒಳಗೊಂಡಿದೆ. ಈ ಹಾತೊರೆತದ ಲಕ್ಷಣವನ್ನು ನಿರೂಪಿಸಲು ನಾನು ನನ್ನ ವೈಯಕ್ತಿಕ ಅನುಭವದಿಂದ ಎರಡು ಪುಟ್ಟ ಪ್ರಸಂಗಗಳನ್ನು ನಮೂದಿಸುವ ಸ್ವಾತಂತ್ರ್ಯ ತೆಗೆದುಕೊಳ್ಳುತ್ತೇನೆ.

ಜುಲೈ ದಿನಗಳಿಗೆ ಸ್ವಲ್ಪ ಮುನ್ನ ನಾನು ಒಬ್ಬ ಶ್ರೀಮಂತ ಎಂಜಿನಿಯರೊಂದಿಗೆ ಸಂಭಾಷಣೆ ನಡೆಸಿದೆ. ಈ ಎಂಜಿನಿಯರ್ ಒಂದು ಕಾಲದಲ್ಲಿ ಒಬ್ಬ ಕ್ರಾಂತಿಕಾರಿಯಾಗಿದ್ದರು, ಸೋಷಲ್ ಡೆಮೋಕ್ರಾಟಿಕ್ ಚಳವಳಿಯಲ್ಲಿದ್ದರು, ಬೋಲ್ಡ್‌ವಿಕ್ ಪಾರ್ಟಿಯ ಸದಸ್ಯರೂ ಆಗಿದ್ದರು. ಈಗ ಅವರು ಪ್ರಕ್ಷುಬ್ಧರಾದ ಅಂಕೆ ಆತಂಕ ಇರದ ಕಾರ್ಮಿಕರ ಬಗೆಗೆ ಅಂಜಿಕೆ ಕೋಪಗಳಿಂದ ತುಂಬಿದ್ದರು. “ಇವರು ಕೊನೆಯ ಪಕ್ಷ ಜರ್ಮನ್

* ಎ. ಪಿ. ಚೇಹೊವ್‌ರ ಇದೇ ಹೆಸರಿನ ಕಥೆಯಲ್ಲಿ ಬರುವ ಸಂಕುಚಿತ ಮನೋಧರ್ಮಕ್ಕೆ ಮಾದರಿಯಾದ ಒಂದು ಪಾತ್ರ. - ಸಂ.

ಕಾರ್ಮಿಕರಂತಾದರೂ ಇದ್ದಿದ್ದರೆ ಆಗ ಸಾಮಾಜಿಕ ಕ್ರಾಂತಿ ಒಟ್ಟಿನಲ್ಲಿ ಅನಿವಾರ್ಯ ಅನ್ನುವುದನ್ನು ನಾನು ಅರ್ಥಮಾಡಿಕೊಳ್ಳುತ್ತಿದ್ದೆ” ಎಂದರು ಆತ (ಆತ ಒಬ್ಬ ವಿದ್ಯಾವಂತ ವ್ಯಕ್ತಿಯಾಗಿದ್ದರು, ಹೊರದೇಶಗಳಿಗೆಲ್ಲ ಹೋಗಿ ಬಂದಿದ್ದರು). “ಆದರೆ ಇಲ್ಲಿ, ಕಾರ್ಮಿಕರ ಮಟ್ಟ ಯುದ್ಧದಿಂದಾಗಿ ಇಷ್ಟೊಂದು ಕುಸಿದಿರುವಾಗ... ಇದು ಕ್ರಾಂತಿಯಲ್ಲ, ಇದೊಂದು ನರಕ ಯಾತನೆ.”

ಜರ್ಮನ್ ಎಕ್ಸ್‌ಪ್ರೆಸ್ ರೈಲುಗಾಡಿ ನಿಲ್ದಾಣಕ್ಕೆ ಬಂದು ನಿಲ್ಲುವಂತೆ, ಸಾಮಾಜಿಕ ಕ್ರಾಂತಿಯು ಶಾಂತಿಯುತವಾದ, ಸಮಾಧಾನದ, ಸುಗಮವಾದ ಹಾಗೂ ನಿಷ್ಕೃಷ್ಟವಾದ ರೀತಿಯಲ್ಲಿ ಜರುಗುವಂತೆ, ಇತಿಹಾಸ ಏರ್ಪಡಿಸುವುದಾಗಿದ್ದಲ್ಲಿ ಅವರು ಅಂತಹ ಸಾಮಾಜಿಕ ಕ್ರಾಂತಿಯನ್ನು ಒಪ್ಪಿಕೊಳ್ಳಲು ಸಿದ್ಧರಿದ್ದರು. ಸಂತೃಪ್ತ ಕಂಡಕ್ಟರ್ ಬಂಡಿಯ ಬಾಗಿಲು ತೆರೆದು ಪ್ರಕಟಿಸುತ್ತಿದ್ದ: “ಸಾಮಾಜಿಕ ಕ್ರಾಂತಿ ನಿಲ್ದಾಣ ಬಂದಿತು! Alle aussteigen! (ಎಲ್ಲರೂ ಇಳಿಯಿರಿ!)” ಅಂಥ ಪ್ರಸಂಗದಲ್ಲಿ ಅವರು ತೀತ್ ತೀತಿಚ್‌ಗಳ ಕೆಳಗೆ ಎಂಜಿನಿಯರ್ ಆಗಿರುವ ತಮ್ಮ ಸ್ಥಾನವನ್ನು ಕಾರ್ಮಿಕರ ಸಂಘಟನೆಗಳ ಕೆಳಗೆ ಎಂಜಿನಿಯರ್ ಆಗುವ ಸ್ಥಾನಕ್ಕೆ ಬದಲಿಸಿಕೊಳ್ಳಲು ಯಾವ ಆಕ್ಷೇಪಣೆಯನ್ನೂ ಹೊಂದಿರುತ್ತಿರಲಿಲ್ಲ.

ಈ ವ್ಯಕ್ತಿ ಮುಷ್ಕರಗಳನ್ನು ಕಂಡಿದ್ದಾರೆ. ಅತ್ಯಂತ ಶಾಂತಿಯುತ ಸಮಯದಲ್ಲೂ ಅತ್ಯಂತ ಸಾಮಾನ್ಯ ಮುಷ್ಕರವೂ ಎಂಥ ಭಾವೋದ್ರಿಕ್ತತೆಯ ಬಿರುಗಾಳಿಯನ್ನು ಎಬ್ಬಿಸುತ್ತದೆಂಬುದನ್ನು ಅವರು ಬಲ್ಲರು. ವರ್ಗ ಹೋರಾಟವು ವಿಶಾಲ ದೇಶವೊಂದರ ಎಲ್ಲ ದುಡಿಯುವ ಜನರನ್ನೂ ಹೊಡೆದೆಬ್ಬಿಸಿದಾಗ, ಯುದ್ಧ ಹಾಗೂ ಶೋಷಣೆಗಳು ಮಿಲಿಯಾಂತರ ಜನರನ್ನು - ಅನೇಕ ಶತಮಾನಗಳಿಂದ ಭೂಮಾಲೀಕರ ಉಪಟಳಕ್ಕೊಳಗಾಗಿರುವಂಥ, ಅನೇಕ ದಶಕಗಳಿಂದ ಬಂಡವಾಳಗಾರರ ಹಾಗೂ ತ್ಸಾರನ ಅಧಿಕಾರಿಗಳ ಸುಲಿಗೆ ದಬ್ಬಾಳಿಕೆಗಳಿಗೆ ಒಳಗಾಗಿರುವಂಥ ಜನರನ್ನು - ಹತಾಶ ಸ್ಥಿತಿಗೆ ತಳ್ಳಿರುವಾಗ, ಈ ಬಿರುಗಾಳಿ ಇನ್ನೂ ಎಷ್ಟು ಅನೇಕ ಮಿಲಿಯ ಪಟ್ಟು ಹೆಚ್ಚು ಉಗ್ರವಾಗಿರುತ್ತದೆಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಅವರು ಇವೆಲ್ಲವನ್ನೂ “ಸೈದ್ಧಾಂತಿಕವಾಗಿ” ಅರ್ಥಮಾಡಿಕೊಳ್ಳುತ್ತಾರೆ, ಅವರು ಇದಕ್ಕೆ ಬಾಯುಪಚಾರವನ್ನಷ್ಟೆ ಸಲ್ಲಿಸುತ್ತಾರೆ, ಅವರು “ವಿಪರೀತ ತೊಡಕಿನದಾದ ಪರಿಸ್ಥಿತಿ”ಯಿಂದ ಬಹಳ ಭೀತಿಗೊಂಡಿದ್ದಾರೆ.

ಜುಲೈ ದಿನಗಳನಂತರ ಕೇರೆನ್‌ಸ್ಕಿ ಸರ್ಕಾರವು ನನ್ನ ಬಗೆಗೆ ತೋರಿದ ಅತ್ಯಂತ ಉತ್ಸುಕ ಆಸಕ್ತಿಯ ಗೌರವದ ಫಲವಾಗಿ ನಾನು ಭೂಗತ ಚಟುವಟಿಕೆ ಕೈಗೊಳ್ಳುವ ಒತ್ತಾಯಕ್ಕೊಳಗಾದೆ. ಸಹಜವಾಗಿಯೇ ನನ್ನಂಥ ಜನರಿಗೆ ಕಾರ್ಮಿಕರೇ ಆಶ್ರಯ ನೀಡಿದುದು. ಪೆತ್ರೊಗ್ರಾದ್‌ನ ದೂರದ ಕಾರ್ಮಿಕ ವರ್ಗ ವಸತಿಯೊಂದರಲ್ಲಿ ಕಾರ್ಮಿಕ ನೊಬ್ಬನ ಒಂದು ಪುಟ್ಟ ಮನೆಯಲ್ಲಿ ಊಟ ಹಾಕಲಾಗುತ್ತಿದೆ. ಆತಿಥೇಯಳು ಮೇಜಿನ ಮೇಲೆ ಬ್ರೆಡ್ ಇರಿಸುತ್ತಾಳೆ. ಅತಿಥೇಯ ಹೇಳುತ್ತಾನೆ: “ನೋಡಿ, ಬ್ರೆಡ್ ಎಷ್ಟು

ಸೊಗಸಾಗಿದೆ. ನಮಗೆ ಕೆಟ್ಟ ಬ್ರೆಡ್ ಕೊಡುವ ಧೈರ್ಯ 'ಅವರಿಗೆ' ಈಗ ಇಲ್ಲ. ನಾವು ಮತ್ತೆ ಪೆತ್ರೋಗ್ರಾದ್‌ನಲ್ಲಿ ಒಳ್ಳೆಯ ಬ್ರೆಡ್ ಪಡೆಯಲಿರುವೆವು ಅನ್ನುವುದನ್ನು ಯೋಚಿಸುವುದನ್ನೂ ಬಹುಮಟ್ಟಿಗೆ ಬಿಟ್ಟುಕೊಟ್ಟಿದ್ದೆವು.”

ಜುಲೈ ದಿನಗಳ ಕುರಿತ ಈ ವರ್ಗ ಮೌಲ್ಯಾಂಕನವನ್ನು ಕಂಡು ನಾನು ವಿಸ್ಮಿತನಾದೆ. ನನ್ನ ಯೋಚನೆಗಳು ಆ ಘಟನೆಗಳ ರಾಜಕೀಯ ಮಹತ್ವದ ಸುತ್ತವೇ ಸುತ್ತುತ್ತಿದ್ದವು, ಘಟನೆಗಳ ಸಾಮಾನ್ಯ ಗತಿಯಲ್ಲಿ ಅವು ನಿರ್ವಹಿಸಿದ ಪಾತ್ರವನ್ನು ತೂಗಿ ನೋಡುತ್ತಿದ್ದವು, ಇತಿಹಾಸದಲ್ಲಿ ಈ ಅಡ್ಡಾದಿಡ್ಡಿಯನ್ನು ಉಂಟುಮಾಡಿದ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಿದ್ದವು, ಅದು ಎಂತಹ ಪರಿಸ್ಥಿತಿಯನ್ನು ಉಂಟುಮಾಡುವುದಿದ್ದಿತು ಮತ್ತು ಬದಲಿದ ಈ ಪರಿಸ್ಥಿತಿಗೆ ಸರಿಹೊಂದುವಂತೆ ನಾವು ಹೇಗೆ ನಮ್ಮ ಘೋಷಣೆಗಳನ್ನು ಬದಲಿಸಿಕೊಳ್ಳಬೇಕು ಮತ್ತು ನಮ್ಮ ಪಾರ್ಟಿ ಸಾಧನವನ್ನು ಮಾರ್ಪಡಿಸಬೇಕು ಎಂದು ವಿಚಾರ ಮಾಡುತ್ತಿದ್ದವು. ಅಭಾವವನ್ನೇ ಕಂಡಿರದಿದ್ದಂಥ ನಾನು ಬ್ರೆಡ್ ವಿಷಯ ಯೋಚಿಸಿಯೇ ಇರಲಿಲ್ಲ. ಬ್ರೆಡ್‌ಅನ್ನು ಸಾಮಾನ್ಯ ವಿಷಯವೆಂದು, ಲೇಖಕನೊಬ್ಬನ ಕಾರ್ಯದ ಉಪಉತ್ಪನ್ನವೋ ಅನ್ನುವಂತೆ, ಕಂಡುಕೊಂಡಿದ್ದೆ. ಮನಸ್ಸು ರಾಜಕೀಯ ವಿಶ್ಲೇಷಣೆಯ ಮೂಲಕ ಎಲ್ಲದರ, ಬ್ರೆಡ್‌ಗಾಗಿ ವರ್ಗ ಹೋರಾಟದ, ತಳಹದಿಗೆ ಹೋಗುತ್ತದೆ, ಅತ್ಯಂತ ತೊಡಕಾದ ಹಾಗೂ ಕೊಂಕಾದ ಮಾರ್ಗ ಅನುಸರಿಸುತ್ತದೆ.

ಆದರೆ ಮರ್ದಿತ ವರ್ಗದವರಲ್ಲೊಬ್ಬನಾದ ಇವನು ಚೆನ್ನಾಗಿ ಸಂಬಳ ಬರುವ ಬುದ್ಧಿವಂತ ಕಾರ್ಮಿಕರಲ್ಲೊಬ್ಬನಾಗಿದ್ದರೂ ವಿಸ್ಮಯಗೊಳಿಸುವಂಥ ಸರಳತೆ ಹಾಗೂ ಸಾಫಸೀದಾತನದೊಂದಿಗೆ, ದೃಢ ನಿರ್ಧಾರ ಹಾಗೂ ಆಶ್ಚರ್ಯಕರ ಮನೋಧರ್ಮ ಸ್ಪಷ್ಟತೆಯೊಂದಿಗೆ ಎಡರಿಗೆ ಹಿಮ್ಮೆಟ್ಟದೆ ಎದೆಗೊಟ್ಟು ನಿಲ್ಲುತ್ತಾನೆ. ಇಂಥ ಗುಣಕ್ಕೆ ಬುದ್ಧಿಜೀವಿಗಳಾದ ನಾವು ಆಕಾಶದಲ್ಲಿನ ನಕ್ಷತ್ರಗಳಷ್ಟು ದೂರ. ಇಡೀ ಜಗತ್ತು ಎರಡು ಶಿಬಿರಗಳಾಗಿ ವಿಭಜಿತವಾಗಿದೆ: “ನಾವು” - ದುಡಿಯುವ ಜನರು, ಮತ್ತು “ಅವರು” - ಶೋಷಕರು. ಏನು ಜರುಗಿದ್ದಿತೋ ಅದರ ಬಗೆಗೆ ಪೇಚಾಟದ ಒಂದು ಛಾಯೆಯೂ ಇಲ್ಲ: ಅದು ಶ್ರಮ ಹಾಗೂ ಬಂಡವಾಳಗಳ ನಡುವಿನ ದೀರ್ಘ ಹೋರಾಟಗಳಲ್ಲಿ ಒಂದು, ಅಷ್ಟೆ. ಮರಗಳನ್ನು ಕಡಿದಾಗ ಚಕ್ಕೆಗಳು ಹಾರುವುದು ಸಹಜವೇ.

“ಕ್ರಾಂತಿ ಸೃಷ್ಟಿಸಿರುವ ಈ 'ವಿಪರೀತ ತೊಡಕಿನದಾದ ಪರಿಸ್ಥಿತಿ' ಎಷ್ಟು ಯಾತನಾಮಯ” - ಹೀಗೆಯೇ ಬೂರ್ಷ್ವಾ ಬುದ್ಧಿಜೀವಿ ಯೋಚಿಸುವುದು, ಭಾವಿಸುವುದು.

“ನಾವು 'ಅವರನ್ನು' ಒಂದಿಷ್ಟು ಹಿಚುಕಿದೆವು, 'ಅವರು' ಹಿಂದಿನಂತೆ ನಮ್ಮ ಮೇಲೆ ಯಾಜಮಾನ್ಯ ನಡೆಸುವ ಸಾಹಸ ಮಾಡರು. ನಾವು ಮತ್ತೆ ಹಿಚುಕುವೆವು, ಅವರನ್ನು ಸಂಪೂರ್ಣವಾಗಿ ಉಚ್ಛಾಟಿಸುವೆವು” - ಹೀಗೆಯೇ ಕಾರ್ಮಿಕ ಯೋಚಿಸುವುದು, ಭಾವಿಸುವುದು.

* * *

ಈಗ ಆರನೆಯ ಹಾಗೂ ಕೊನೆಯ ವಾದ: ಶ್ರಮಜೀವಿ ವರ್ಗವು “ವೈರೀಯ ಶಕ್ತಿಗಳ ಎಲ್ಲ ಒತ್ತಡವನ್ನೂ ಪುತಿರೋಧಿಸಲು ಅಸಮರ್ಥವಾಗುವುದು ಮತ್ತು ಈ ವೈರೀಯ ಶಕ್ತಿಗಳು ಶ್ರಮಜೀವಿ ವರ್ಗ ಸರ್ವಾಧಿಕಾರವನ್ನಷ್ಟೆ ಅಲ್ಲ ಇಡೀ ಕ್ರಾಂತಿ ಯನ್ನೇ ಕೊಚ್ಚಿ ಹಾಕುವವು.”

ನಮ್ಮನ್ನು ಬೆದರಿಸಲು ಯತ್ನಿಸಬೇಡಿ, ಮಹಾಶಯರೇ. ನೀವೇನೂ ಯಶಸ್ವಿ ಯಾಗುವುದಿಲ್ಲ. ನಾವು ಕೊರ್ನಿಲೊವಿಸಂನಲ್ಲಿ ಈ ವೈರೀಯ ಶಕ್ತಿಗಳನ್ನೂ ಅವುಗಳು ತರುವ ಒತ್ತಡವನ್ನೂ ಕಂಡೆವು (ಕೇರೆನ್‌ಸ್ಕಿ ಆಡಳಿತವು ಕೊರ್ನಿಲೊವಿಸಂನಿಂದ ಯಾವ ರೀತಿಯಲ್ಲೂ ಭಿನ್ನವಲ್ಲ). ಶ್ರಮಜೀವಿಗಳೂ ಬಡ ರೈತರೂ ಹೇಗೆ ಕೊರ್ನಿಲೊವ್ ಪಟಾಲಂಅನ್ನು ಕೊಚ್ಚಿಹಾಕಿದರು ಮತ್ತು ಬೂರ್ಷ್ವಾಸೀಯ ಹಾಗೂ ಕ್ರಾಂತಿಗೆ “ವಿಶೇಷವಾಗಿ” “ವೈರೀಯ”ವಾಗಿದ್ದ ಕೆಲವು ವಿಶೇಷವಾಗಿ ಸುಸ್ಥಿತಿಯ ಸ್ಥಳೀಯ ಪುಟ್ಟ ಭೂಮಾಲೀಕರ ಬೆಂಬಲಿಗರ ಸ್ಥಿತಿ ಎಷ್ಟು ಕರುಣಾಜನಕವಾಗಿ ಹಾಗೂ ನಿಸ್ಸಹಾಯಕವಾಗಿ ಕಾಣಿಸಿಕೊಂಡಿತು, ಎಂಬುದನ್ನು ಎಲ್ಲರೂ ಕಂಡರು ಮತ್ತು ಜನ ನೆನಪಿನಲ್ಲಿಟ್ಟಿದ್ದಾರೆ. ಸೆಪ್ಟೆಂಬರ್ 30ರ ‘ದ್ಯೇಲೊ ನರೋದ’ ಪತ್ರಿಕೆ ಕಾರ್ಮಿಕರನ್ನು ಸಂವಿಧಾನ ಸಭೆ (ಬಂಡುಕೋರ ರೈತರ ವಿರುದ್ಧ “ಮಿಲಿಟರಿ ಕ್ರಮಗಳ” ರಕ್ಷಣೆಯ ಕೆಳಗೆ ಕೂಡಿಸುವ ಸಭೆ!) ಜರುಗುವವರೆಗೂ ಕೇರೆನ್‌ಸ್ಕಿ (ಅಂದರೆ ಕೊರ್ನಿಲೊವ್) ಆಡಳಿತದ ಬಗೆಗೆ ಮೋಸದ ತ್ರೆರೆತೇಲಿ-ಬುಲೀಗಿನ್ ದೂಮದ ಬಗೆಗೆ “ತಾಳ್ಮೆ ಯಿಂದಿರುವಂತೆ, ಸಹಿಸಿಕೊಂಡಿರುವಂತೆ” ಒತ್ತಾಯಿಸುತ್ತದೆ. ಮತ್ತೆ ಅದು ಭಾರಿ ಉತ್ಸಾಹದೊಂದಿಗೆ ‘ನೋವಯ ಜಿರ್ನ್ಸ್’ನ ಆರನೆಯ ವಾದವನ್ನು ನಿಷ್ಕೃಷ್ಟವಾಗಿ ಪುನರುಚ್ಚರಿಸುತ್ತದೆ ಮತ್ತು ಗಂಟಲು ಕಟ್ಟುವವರೆಗೂ ಕೂಗಿ ಹೇಳುತ್ತದೆ: “ಕೇರೆನ್‌ಸ್ಕಿ ಸರ್ಕಾರವು ಯಾವುದೇ ಸಂದರ್ಭದಲ್ಲೂ ಮಣಿಯುವುದಿಲ್ಲ” (ಸೋವಿಯತ್‌ಗಳ ಆಡಳಿತಕ್ಕೆ, ಕಾರ್ಮಿಕರ ಹಾಗೂ ರೈತರ ಆಡಳಿತಕ್ಕೆ. ಸಾಮೂಹಿಕ ಕಗ್ಗೊಲೆಗಾರ ರಿಗೂ ಯೆಹೂದ್ಯ ವಿರೋಧಿಗಳಿಗೂ ರಾಜಪ್ರಭುತ್ವವಾದಿಗಳಿಗೂ ಹಾಗೂ ಕಾಡೆಟ್ಟ ರಿಗೂ ಹಿಂದೆ ಬೀಳಲಿಚ್ಛಿಸದೆ ‘ದ್ಯೇಲೊ ನರೋದ’ ಪತ್ರಿಕೆ ಈ ಆಡಳಿತವನ್ನು “ಟ್ರಾಟ್‌ಸ್ಕಿ ಹಾಗೂ ಲೆನಿನರ್” ಆಡಳಿತ ಎಂದು ಕರೆಯುತ್ತದೆ. ನೋಡಿ, ಸಮಾಜವಾದಿ-ಕ್ರಾಂತಿ ಕಾರಿಗಳು ಇಷ್ಟು ದೂರ ಹೋಗುತ್ತಾರೆ!).

ಆದರೆ ‘ನೋವಯ ಜಿರ್ನ್ಸ್’ ಪತ್ರಿಕೆಯಾಗಲೀ ‘ದ್ಯೇಲೊ ನರೋದ’ ಪತ್ರಿಕೆ ಯಾಗಲೀ ವರ್ಗಜಾಗೃತ ಕಾರ್ಮಿಕರನ್ನು ಬೆದರಿಸಲಾರವು. “ಕೇರೆನ್‌ಸ್ಕಿ ಸರ್ಕಾರವು ಯಾವುದೇ ಸಂದರ್ಭದಲ್ಲೂ ಮಣಿಯುವುದಿಲ್ಲ” ಎಂದು ನೀವು ಹೇಳುತ್ತೀರ. ಅಂದರೆ, ಹೆಚ್ಚು ಸರಳವಾಗಿ ನೇರವಾಗಿ ಹಾಗೂ ಸ್ಪಷ್ಟವಾಗಿ ಹೇಳುವುದಾದರೆ, ಅದು ಕೊರ್ನಿಲೊವ್ ಬಂಡಾಯವನ್ನು ಪುನರಾವರ್ತಿಸುವುದು. ಇದೊಂದು “ಅಂತರ್ಯುದ್ಧ” ವಾಗುವುದು ಎಂದು, ಇದೊಂದು “ಭಯಂಕರ ಪ್ರತೀಕ್ಷೆ” ಎಂದು, ಹೇಳುವ ಸಾಹಸ ಮಾಡುತ್ತಾರೆ ‘ದ್ಯೇಲೊ ನರೋದ’ದ ಮಹಾಶಯರು!

ಇಲ್ಲ, ಮಹನೀಯರೇ, ನೀವು ಕಾರ್ಮಿಕರನ್ನು ವಂಚಿಸಲಾರಿರಿ. ಅದು ಅಂತರ್ಯುದ್ಧ ವಾಗುವುದಿಲ್ಲ, ಆದರೆ ಕೆಲವೇ ಕೊನೀಲೊವೈಟರು ನಡೆಸುವ ಆಶಾಹೀನ ಬಂಡಾಯ ವಾಗುವುದು. ಅವರು ಜನರಿಗೆ “ಮಣಿಯಲು ನಿರಾಕರಿಸಿದಲ್ಲಿ” ಮತ್ತು ಎಷ್ಟೇ ಹಾನಿಯಾಗಬಹುದಾದರೂ ವಿಬೊರ್ಗ್‌ನಲ್ಲಿ ಕೊನೀಲೊವ್ ಜನರಿಗೆ ಏನು ಆಯಿತೋ ಅದೇ ವಿಸ್ತೃತ ಪ್ರಮಾಣದಲ್ಲಿ ಪುನರಾವರ್ತನೆಯಾಗುವಂತೆ ಪ್ರಚೋದಿಸಿದಲ್ಲಿ, ಸಮಾಜವಾದಿ-ಕ್ರಾಂತಿಕಾರಿಗಳು ಬಯಸುವುದು ಅದೇ ಆದಲ್ಲಿ, ಸಮಾಜವಾದಿ-ಕ್ರಾಂತಿಕಾರಿ ಪಾರ್ಟಿಯ ಸದಸ್ಯ ಕೇರೆನ್‌ಸ್ಕಿ ಬಯಸುವುದು ಅದೇ ಆದಲ್ಲಿ, ಅವರು ಜನರನ್ನು ಹತಾಶೆಯ ಸ್ಥಿತಿಗೆ ತಳ್ಳಬಹುದು. ಆದರೆ ಮಹನೀಯರೇ, ನೀವು ಇದರಿಂದ ಕಾರ್ಮಿಕರನ್ನೂ ಸೈನಿಕರನ್ನೂ ಬೆದರಿಸಲಾರಿರಿ.

ಎಂಥ ವಿತಿಯೇ ಇಲ್ಲದಂಥ ಸೊಕ್ಕು: ಹೊಸ ಬುಲೀಗಿನ್ ದೂಮವನ್ನು ವಂಚನೆಯಿಂದ ಸೃಷ್ಟಿಸಿದರು; ಮೋಸದ ಮೂಲಕ ಅವರು ಪ್ರತಿಗಾಮಿ ಸಹಕಾರಿ ಕಾರ್ಯಕರ್ತರ ಹಾಗೂ ಗ್ರಾಮ ಕುಲಾಕರ ಒಂದು ಮಂದೆಯನ್ನು ನೆರೆಯಿಸಿದರು, ಅವರ ಗುಂಪಿಗೆ ಬಂಡವಾಳಗಾರರನ್ನೂ ಭೂಮಾಲೀಕರನ್ನೂ (ಆಸ್ತಿವಂತ ವರ್ಗಗಳು ಎಂದು ಹೇಳಲಾಗುವಂಥವರನ್ನು) ಸೇರಿಸಿದರು. ಮತ್ತು ಈ ಕೊನೀಲೊವೈಟ್‌ಗಳ ಈ ಪಟಾಲನ ನೆರವಿನಿಂದ ಅವರು ಜನರ ಸಂಕಲ್ಪವನ್ನು, ಕಾರ್ಮಿಕರ ಹಾಗೂ ರೈತರ ಸಂಕಲ್ಪವನ್ನು, ಭಂಗಗೊಳಿಸ ಬಯಸುತ್ತಾರೆ.

ರೈತ ದೇಶವೊಂದರಲ್ಲಿ ವ್ಯವಹಾರಗಳನ್ನು ಅವರು ಎಂತಹ ಮಟ್ಟಕ್ಕೆ ತಂದಿದ್ದಾರೆಂದರೆ, ರೈತ ಬಂಡಾಯ ಎಲ್ಲೆಲ್ಲೂ ಪ್ರವಾಹದಿಂದಿರುವ ನದಿಯಂತೆ ಹರಡುತ್ತಿದೆ! ಯೋಚನೆ ಮಾಡಿ ನೋಡಿ! ಜನರಲ್ಲಿ ಶೇ. 80ರಷ್ಟು ಮಂದಿ ರೈತರಾಗಿರುವ ಪ್ರಜಾಸತ್ತಾತ್ಮಕ ಗಣತಂತ್ರವೊಂದರಲ್ಲಿ ರೈತರೇ ಬಂಡಾಯ ಏಳುವಂಥ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.... ಸೆಪ್ಟೆಂಬರ್ 30ರಂದು ರೈತರಿಗೂ ಕಾರ್ಮಿಕರಿಗೂ “ತಾಳ್ಮೆಯಿಂದಿರುವಂತೆ” ಬುದ್ಧಿವಾದ ಹೇಳುವ ಧಾರ್ಷ್ವ್ಯ ತೋರಿದ ಇದೇ ಚರ್ನೋವ್‌ರ ಪತ್ರಿಕೆ “ಸಮಾಜವಾದಿ-ಕ್ರಾಂತಿಕಾರಿ” ಪಾರ್ಟಿಯ ಮುಖಪತ್ರ ‘ದ್ಯೇಲೊ ನರೋದ’ ಸೆಪ್ಟೆಂಬರ್ 29ರಂದು ಅಗ್ರಲೇಖನವೊಂದರಲ್ಲಿ ಈ ಕೆಳಗಿನಂತೆ ಒಪ್ಪಿಕೊಳ್ಳುವ ಒತ್ತಾಯ ಕೊಳ್ಳಗಾಯಿತು:

“ಇದುವರೆವಿಗೂ ಮಧ್ಯ ರಷ್ಯದ ಹಳ್ಳಿಗಳಲ್ಲಿ ಇನ್ನೂ ಪ್ರಾಧಾನ್ಯವಾಗಿರುವಂಥ ಆ ದಾಸ್ಯ ಸಂಬಂಧಗಳಿಗೆ ಕೊನೆ ಹಾಕಲು ಕಾರ್ಯತಃ ಏನೂ ಮಾಡಲಾಗಿಲ್ಲ.”

ಇದೇ ‘ದ್ಯೇಲೊ ನರೋದ’ ಸೆಪ್ಟೆಂಬರ್ 29ರ ಅದೇ ಅಗ್ರಲೇಖನದಲ್ಲಿ, “ಕ್ರಾಂತಿಕಾರಿ ಸಚಿವರು” ಅನುಸರಿಸುತ್ತಿರುವ ವಿಧಾನಗಳಲ್ಲಿ “ಸ್ಮೋಲಿಷಿನ್‌41ರ ಮೃತ

ಹಸ್ತ ಇನ್ನೂ ಪ್ರಬಲವಾಗಿಯೇ ಪ್ರಭಾವ ಬೀರುತ್ತಿದೆ” ಎಂದು ಹೇಳುತ್ತದೆ; ಬೇರೆ ಮಾತುಗಳಲ್ಲಿ, ಹೆಚ್ಚು ಸ್ಪಷ್ಟವಾಗಿಯೂ ಸರಳವಾಗಿಯೂ ಹೇಳುವುದಾದರೆ, ಅದು ಕೇರೆನ್‌ಸ್ಟ್ರಿ, ನಿಕೀತಿನ್, ಕಿಷ್ಕಿನ್ ಮತ್ತು ಸಂಗಡಿಗರಿಗೆ ಸ್ಮೋಲೀಪಿನ್‌ವಾದಿಗಳೆಂಬ ಹೆಸರು ನೀಡುತ್ತಿದೆ.

“ಸ್ಮೋಲೀಪಿನ್‌ವಾದಿ”ಗಳಾದ ಕೇರೆನ್‌ಸ್ಟ್ರಿ ಮತ್ತುವರ ಸಂಗಡಿಗರು ರೈತರನ್ನು ಬಂಡಾಯ ಎಳುವ ಸ್ಥಿತಿಗೆ ತಳ್ಳಿದ್ದಾರೆ, ಈಗ ರೈತರ ವಿರುದ್ಧ “ಮಿಲಿಟರಿ ಕ್ರಮ” ಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಸಂವಿಧಾನ ಸಭೆ ಕೂಡಿಸುವುದಾಗಿ ಹೇಳುತ್ತ (ಆದರೂ ಕೇರೆನ್‌ಸ್ಟ್ರಿ ಹಾಗೂ ತೈರೆತೇಲಿಗಳು ಸಂವಿಧಾನ ಸಭೆಯನ್ನು ನಿಗದಿಯಾದ ದಿನ ದಂದೇ, ಸೆಪ್ಟೆಂಬರ್ 17ರಂದೇ ಕರೆಯಲಾಗುವುದೆಂದು ಜುಲೈ 8ರಂದು ಗಂಭೀರ ವಾಗಿ ಘೋಷಿಸಿ ಒಮ್ಮೆ ಆಗಲೇ ಜನರನ್ನು ಮೋಸಗೊಳಿಸಿದ್ದಾರೆ; ಅನಂತರ ಅವರು ತಾವು ನೀಡಿದ್ದ ವಚನವನ್ನು ಭಂಗಮಾಡಿ ಮೆನ್ಷೆವಿಕ್ ದಾನ್‌ರ ಬುದ್ಧಿವಾದಕ್ಕೂ ವಿರುದ್ಧವಾಗಿ ಸಂವಿಧಾನ ಸಭೆ ಕರೆಯುವುದನ್ನು ಮುಂದೆ ಹಾಕಿದರು, ಮೆನ್ಷೆವಿಕ್ ಕೇಂದ್ರ ಕಾರ್ಯಕಾರಿ ಸಮಿತಿ ಆ ಕಾಲದಲ್ಲಿ ಬಯಸಿದ್ದಂತೆ ಸಂವಿಧಾನ ಸಭೆಯನ್ನು ಅಕ್ಟೋಬರ್ ಕೊನೆಯವರೆಗೆ ಮುಂದೆ ಹಾಕಲಿಲ್ಲ, ಆದರೆ ನವಂಬರ್ ಕೊನೆಯವರೆಗೆ ಮುಂದೆ ಹಾಕಿದರು) ಜನರನ್ನು ಸಾಂತ್ವನಗೊಳಿಸಲು ಯತ್ನಿಸುತ್ತಿದ್ದಾರೆ. “ಸ್ಮೋಲೀಪಿನ್ ವಾದಿ”ಗಳಾದ ಕೇರೆನ್‌ಸ್ಟ್ರಿ ಮತ್ತುವರ ಸಂಗಡಿಗರು ಸಂವಿಧಾನ ಸಭೆಯನ್ನು ಸದ್ಯ ದಲ್ಲೇ ಕರೆಯಲಾಗುವುದೆಂದು ಹೇಳುತ್ತ ಜನರನ್ನು ಸಾಂತ್ವನಗೊಳಿಸಲು ಯತ್ನಿಸುತ್ತಿ ದ್ದಾರೆ, ಈ ವಿಷಯಕ್ಕೆ ಸಂಬಂಧಿಸಿ ಆಗಲೇ ಸುಳ್ಳು ಹೇಳಿರುವವರನ್ನು ಜನ ನಂಬು ತ್ತಾರೇನೋ ಅನ್ನುವಂತೆ, ದೂರ ದೂರ ಹಳ್ಳಿಗಳಲ್ಲೂ ಮಿಲಿಟರಿ ಕ್ರಮಗಳನ್ನು ಕೈಗೊಂಡಿರುವಂಥ ಸರಕಾರವು, ಅಂದರೆ ವರ್ಗಜಾಗೃತ ರೈತರನ್ನು ಮನಬಂದಂತೆ ದಸ್ತಗಿರಿ ಮಾಡುವುದನ್ನೂ ಚುನಾವಣೆಗಳಲ್ಲಿ ಮೋಸ ಮಾಡುವುದನ್ನೂ ಬಹಿರಂಗ ವಾಗಿಯೇ ಮರೆಮಾಚುತ್ತಿರುವ ಸರಕಾರವು, ಸಂವಿಧಾನ ಸಭೆಯನ್ನು ಸೂಕ್ತವಾಗಿ ಕರೆಯಲಿರುವುದು ಎಂದು ಜನ ನಂಬಬಲ್ಲರೋ ಅನ್ನುವಂತೆ.

ಸರಕಾರವು ರೈತರನ್ನು ಬಂಡಾಯ ಎಳುವ ಸ್ಥಿತಿಗೆ ತಳ್ಳಿದೆ, ಮತ್ತು ಈಗ ಅವರಿಗೆ ಹೀಗೆ ಹೇಳುವ ಧಾಷ್ಟ್ಯ ತೋರುತ್ತಿದೆ: “ನೀವು ‘ತಾಳ್ಮೆಯಿಂದಿರಬೇಕು,’ ನೀವು ಕಾಯಬೇಕು, ಬಂಡಾಯ ಎದ್ದಿರುವ ರೈತರನ್ನು ‘ಮಿಲಿಟರಿ ಕ್ರಮಗಳ’ ಮೂಲಕ ಸಾಂತ್ವನಗೊಳಿಸುತ್ತಿರುವ ಸರಕಾರದಲ್ಲಿ ನೀವು ವಿಶ್ವಾಸ ಇರಿಸಿರಬೇಕು!”

ವಿಷಯವನ್ನು ಯಾವ ಮಟ್ಟಕ್ಕೆ ಒಯ್ಯಲಾಗಿದೆ ಎಂದರೆ, ಜೂನ್ 19ರನಂತರ ಪ್ರಾರಂಭಿಸಲಾದ ದಾಳಿಯಲ್ಲಿ ನೂರಾರು ಸಾವಿರಾರು ರಷ್ಯನ್ ಸೈನಿಕರು ನಾಶವಾಗಿ ದ್ದಾರೆ, ಆದರೂ ಯುದ್ಧವನ್ನು ಮುಂದುವರಿಸಿಕೊಂಡೇ ಹೋಗಲಾಗುತ್ತಿದೆ. ಜರ್ಮನ್ ಸೈನಿಕರು ದಂಗೆ ಎದ್ದು ತಮ್ಮ ಸೈನ್ಯಾಧಿಕಾರಿಗಳನ್ನು ಕಿತ್ತೊಗೆಯುತ್ತಿದ್ದಾರೆ. ಪರಿಸ್ಥಿತಿ ಯನ್ನು ಇಂಥ ಮಟ್ಟಕ್ಕೊಯ್ಯಲಾಗಿದೆ. ಆದರೂ ಇಡೀ ಕಾಲವೂ ಶಾಂತಿಯ ಬಗೆಗೇ

ಮಾತುಗಳನ್ನು ಹೇಳಲಾಗುತ್ತಿದೆ. ಆದರೆ ಯುದ್ಧದಲ್ಲಿ ನಿರತರಾದವರೆಲ್ಲರಿಗೂ ನ್ಯಾಯ ಯುತವಾದ ಶಾಂತಿಯನ್ನು ಮಾತ್ರ ಒದಗಿಸುತ್ತಿಲ್ಲ. ಆದಾಗ್ಯೂ ಕಾರ್ಮಿಕರಿಗೂ ರೈತರಿಗೂ ಸಾಯುತ್ತಿರುವ ಸೈನಿಕರಿಗೂ “ನೀವು ತಾಳ್ಮೆಯಿಂದಿರಬೇಕು” “ಸ್ತೋಲೀ ಪಿನ್‌ವಾದಿ” ಕೇರೆನ್‌ಸ್ಕಿಯ ಸರಕಾರದಲ್ಲಿ ವಿಶ್ವಾಸ ಇಟ್ಟಿರಬೇಕು, ಇನ್ನೊಂದು ತಿಂಗಳ ವರೆಗೆ ಕೊರ್ನಿಲೊವ್ ಜನರಲ್‌ಗಳಲ್ಲಿ ವಿಶ್ವಾಸ ಇಟ್ಟಿರಬೇಕು, ಎಂದು ಹೇಳುವ ಧಾಷ್ಠ್ಯ ತೋರಲಾಗುತ್ತಿದೆ. ಬಹುಶಃ ಈ ಒಂದು ತಿಂಗಳಲ್ಲಿ ಅವರು ಮತ್ತೆ ಹಲವು ಹತ್ತು ಸಾವಿರ ಹೆಚ್ಚು ಸೈನಿಕರನ್ನು ಬಲಿಪೀಠಕ್ಕೆ ಕಳುಹಿಸುವರು.... “ನೀವು ತಾಳ್ಮೆಯಿಂದಿರಬೇಕು”....

ಇದು ನಾಚಿಕೆಗೇಡುತನವಲ್ಲವೇ ?

ಆದರೆ ಸಮಾಜವಾದಿ-ಕ್ರಾಂತಿಕಾರಿ ಮಹಾಶಯರೇ, ಕೇರೆನ್‌ಸ್ಕಿಯ ಸಹ ಪಾರ್ಟಿ ಸದಸ್ಯರೇ, ನೀವು ಸೈನಿಕರನ್ನು ಮೋಸಗೊಳಿಸಲಾರಿರಿ !

ಕಾರ್ಮಿಕರೂ ಸೈನಿಕರೂ ಕೇರೆನ್‌ಸ್ಕಿ ಸರಕಾರವನ್ನು ಏಕೈಕ ದಿನವೂ, ಇನ್ನೊಂದು ಹೆಚ್ಚಿಗೆ ಗಂಟೆಯೂ ಸಹಿಸಿಕೊಂಡಿರಲಾರರು. ಏಕೆಂದರೆ, ಸೋವಿಯತ್ ಸರಕಾರವು ತಕ್ಷಣವೇ ಯುದ್ಧ ನಿರತರಾದವರೆಲ್ಲರಿಗೂ ನ್ಯಾಯಯುತ ಶಾಂತಿ ಸ್ಥಾಪಿಸುವ ಸಲಹೆ ನೀಡಲಿರುವುದು ಮತ್ತು ಆದ್ದರಿಂದಾಗಿ ಅದು ಬಹುಮಟ್ಟಿಗೆ ತಕ್ಷಣದ ಯುದ್ಧ ವಿರಾಮವನ್ನೂ ಶೀಘ್ರ ಶಾಂತಿಯನ್ನೂ ಸಾಧಿಸಲಿರುವುದು, ಎಂಬುದನ್ನು ಅವರು ಬಲ್ಲರು.

ನಮ್ಮ ರೈತ ಸೈನ್ಯದ ಸೈನಿಕರು ಕೇರೆನ್‌ಸ್ಕಿ ಸರಕಾರಕ್ಕೆ - ರೈತ ಬಂಡಾಯವನ್ನು ದಮನ ಮಾಡಲು ಮಿಲಿಟರಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರಕಾರಕ್ಕೆ - ಸೋವಿಯತ್‌ಗಳ ಸಂಕಲ್ಪಕ್ಕೆ ವಿರುದ್ಧವಾಗಿ ಇನ್ನೊಂದು ದಿನವೂ, ಇನ್ನೊಂದು ಹೆಚ್ಚಿನ ಗಂಟೆಯೂ ಅಧಿಕಾರದಲ್ಲಿರಲು ಅವಕಾಶ ನೀಡುವುದಿಲ್ಲ.

ಇಲ್ಲ, ಸಮಾಜವಾದಿ-ಕ್ರಾಂತಿಕಾರಿ ಮಹಾಶಯರೇ, ಕೇರೆನ್‌ಸ್ಕಿಯ ಸಹ ಪಾರ್ಟಿ ಸದಸ್ಯರೇ, ನೀವು ಇನ್ನೆಷ್ಟು ಮಾತ್ರವೂ ಕಾರ್ಮಿಕರನ್ನೂ ರೈತರನ್ನೂ ಮೋಸಗೊಳಿಸಲಾರಿರಿ.

* * *

ಶ್ರಮಜೀವಿ ವರ್ಗ ಸರ್ವಾಧಿಕಾರವನ್ನು ಕೊಚ್ಚಿ ಹಾಕುವುದು ಎಂದು ಮಾರಕವಾಗಿ ಭೀತಿಗೊಂಡ ‘ನೋವಯ ಜಿರ್ನ್ಸ್’ ನಮಗೆ ಖಾತರಿಯಿಂದ ಹೇಳುವಂಥ ಆ ವೈರಿಯ ಶಕ್ತಿಗಳ ಒತ್ತಡದ ಪ್ರಶ್ನೆಗೆ ಸಂಬಂಧಿಸಿಯೂ ಮತ್ತೊಂದು ಘೋರವಾದ ತಾರ್ಕಿಕ ಹಾಗೂ ರಾಜಕೀಯ ತಪ್ಪನ್ನು ಮಾಡಲಾಗಿದೆ. ಗಾಬರಿಯಿಂದ ದಿಗ್ಭ್ರಾಂತರಾದ ಜನರಷ್ಟೆ ಈ ತಪ್ಪನ್ನು ಕಾಣದೆ ಹೋಗುತ್ತಾರೆ.

“ವೈರೀಯ ಶಕ್ತಿಗಳ ಒತ್ತಡವು ಶ್ರಮಜೀವಿ ವರ್ಗ ಸರ್ವಾಧಿಕಾರವನ್ನು ಕೊಚ್ಚಿ ಹಾಕುವುದು” ಎಂದು ನೀವು ಹೇಳುತ್ತೀರ. ಒಳ್ಳೆಯದು, ಆದರೆ ನೀವೆಲ್ಲ ಅರ್ಥ ಶಾಸ್ತ್ರಜ್ಞರು ಹಾಗೂ ಸುಶಿಕ್ಷಿತ ಜನರು ಆಗಿದ್ದೀರ, ಸಹಪೌರರೇ. ಪ್ರಜಾಪ್ರಭುತ್ವವನ್ನೂ ಬೂರ್ಷ್ವಾಸೀಯನ್ನೂ ಪರಸ್ಪರ ವಿರುದ್ಧ ಎತ್ತಿ ಹಿಡಿಯುವುದು ಅರ್ಥ ರಹಿತ ಹಾಗೂ ಅಜ್ಞಾನದ ಕುರುಹು ಅನ್ನುವುದನ್ನು ನೀವೆಲ್ಲ ತಿಳಿದಿದ್ದೀರ; ಅದು ಪೌಂಡನ್ನೂ ಗಜಗಳನ್ನೂ ಪರಸ್ಪರ ವಿರುದ್ಧ ಎತ್ತಿ ಹಿಡಿಯುವಂತೆ ಆಗುತ್ತದೆ, ಏಕೆಂದರೆ, ಪ್ರಜಾಸತ್ತಾತ್ಮಕ ಬೂರ್ಷ್ವಾಸೀಯೂ ಒಂದಿದೆ, ಪೆಟಿ ಬೂರ್ಷ್ವಾಸೀಯ ಪ್ರಜಾಸತ್ತಾತ್ಮಕವಲ್ಲದ ವೃಂದಗಳೂ (ವಾಂದೇಯ⁴²ವನ್ನು ಎಬ್ಬಿಸಲು ಸಮರ್ಥವಾದಂಥವು) ಇವೆ.

“ವೈರೀಯ ಶಕ್ತಿಗಳು” ಅನ್ನುವುದು ಕೇವಲ ಪೊಳ್ಳು ನುಡಿಗಟ್ಟು. ಇದಕ್ಕೆ ಸಮನಾದ ವರ್ಗ ಪದವೆಂದರೆ - ಬೂರ್ಷ್ವಾಸೀ (ಭೂಮಾಲೀಕರ ಬೆಂಬಲ ಪಡೆದವರು).

ಬೂರ್ಷ್ವಾಸೀ ಹಾಗೂ ಭೂಮಾಲೀಕರು, ಶ್ರಮಜೀವಿ ವರ್ಗ ಮತ್ತು ಪೆಟಿ ಬೂರ್ಷ್ವಾಸೀ, ಪುಟ್ಟ ಒಡೆಯರು, ಪ್ರಧಾನವಾಗಿ ರೈತರು - ಇವೇ ಮೂರು ಮುಖ್ಯ “ಶಕ್ತಿಗಳು.” ಪ್ರತಿಯೊಂದೂ ಬಂಡವಾಳಶಾಹಿ ದೇಶದಂತೆ ರಷ್ಯಾವೂ ಈ ಮೂರು ಮುಖ್ಯ ಶಕ್ತಿಗಳಾಗಿ ವಿಭಜಿತವಾಗಿದೆ. (ರಷ್ಯವನ್ನೂ ಒಳಗೊಂಡು) ಪ್ರತಿಯೊಂದು ಬಂಡವಾಳಶಾಹಿ ದೇಶದಲ್ಲೂ ಬಹುಕಾಲದಿಂದಲೂ ಈ ಮೂರು ಮುಖ್ಯ “ಶಕ್ತಿಗಳೇ” ವೈಜ್ಞಾನಿಕ-ಆರ್ಥಿಕ ವಿಶ್ಲೇಷಣೆಯಿಂದಷ್ಟೆ ಅಲ್ಲ, ಎಲ್ಲ ದೇಶಗಳ ಆಧುನಿಕ ಇತಿಹಾಸದ ರಾಜಕೀಯ ಅನುಭವದಿಂದಲೂ, ಹದಿನೆಂಟನೆಯ ಶತಮಾನದಿಂದೀಚೆಗಿನ ಎಲ್ಲ ಐರೋಪ್ಯ ಕ್ರಾಂತಿಗಳ ಅನುಭವದಿಂದಲೂ, 1905 ಹಾಗೂ 1907ರ ಎರಡು ರಷ್ಯನ್ ಕ್ರಾಂತಿಗಳ ಅನುಭವದಿಂದಲೂ, ಕಂಡುಬಂದಿರುವುದು.

ಆದ್ದರಿಂದ ಬೂರ್ಷ್ವಾಸೀಯ ಒತ್ತಡದಿಂದಾಗಿ ಶ್ರಮಜೀವಿ ವರ್ಗದ ಅಧಿಕಾರ ಕೊಚ್ಚಿಹಾಕಲ್ಪಡುವುದು ಎಂದು ನೀವು ಆ ವರ್ಗಕ್ಕೆ ಭೀತಿ ಹಾಕುತ್ತೀರ? ನೀವು ಹಾಕುತ್ತಿರುವ ಭೀತಿಯ ಅರ್ಥ ಇದೇ, ಇದೊಂದೇ ಆಗಿದೆ. ಅದಕ್ಕೆ ಬೇರೆ ಯಾವ ಅರ್ಥವೂ ಇಲ್ಲ.

ಒಳ್ಳೆಯದು, ಬೂರ್ಷ್ವಾಸೀಯ ಉದಾಹರಣೆಗೆ, ಕಾರ್ಮಿಕರ ಹಾಗೂ ಬಡ ರೈತರ ಅಧಿಕಾರವನ್ನು ಕೊಚ್ಚಿಹಾಕಬಲ್ಲದೇ ಆದರೆ ಆಗ ಒಂದೇ ಪರ್ಯಾಯವೆಂದರೆ “ಸಮಿಶ್ರ ಕೂಟ ಏರ್ಪಡಿಸುವುದು,” ಅಂದರೆ ಪೆಟಿ ಬೂರ್ಷ್ವಾಸೀ ಹಾಗೂ ಬೂರ್ಷ್ವಾಸೀಗಳ ಮಧ್ಯೆ ಮೈತ್ರೀಕೂಟ ಅಥವಾ ಒಪ್ಪಂದ ಏರ್ಪಡಿಸುವುದು. ಇದು ಬಿಟ್ಟು ಬೇರೆ ಏನನ್ನೂ ಯೋಚಿಸಲು ಆಗದು!

ಆದರೆ ಈಗ ಆರು ತಿಂಗಳುಗಳಿಂದ ಸಮಿಶ್ರ ಕೂಟವನ್ನು ಏರ್ಪಡಿಸಲು ಯತ್ನಿಸಿ ನೋಡಲಾಗಿದೆ. ಅದು ದಿವಾಳಿತನಕ್ಕಷ್ಟೆ ಕೊಂಡೊಯ್ದಿದೆ. ಮತ್ತೆ ನೀವೇ,

ಪ್ರೀತಿಯ ಆದರೆ ದಡ್ಡ 'ನೋವಯ ಜಿರ್ನು'ನ ಪೌರರೇ ಸಮಿಶ್ರ ಕೂಟವನ್ನು ಪರಿತ್ಯಜಿಸಿದ್ದೀರ.

ಇವೆಲ್ಲದರ ಅರ್ಥವೇನು?

ನೀವು ಎಷ್ಟು ತಬ್ಬಿಬ್ಬಾಗಿರ್ದೀರೆಂದರೆ 'ನೋವಯ ಜಿರ್ನು'ನ ಪೌರರೇ ನೀವು ನಿಮ್ಮನ್ನು ಎಷ್ಟು ಗಾಬರಿಗೊಳ್ಳಲು ಬಿಟ್ಟುಕೊಂಡಿದ್ದೀರಿ ಅಂದರೆ, ನೀವು ಐದು ಹೋಗಲಿ ಮೂರರವರೆಗಾದರೂ ಎಣಿಸುವ ಅತ್ಯಂತ ಸರಳ ವಿಷಯದಲ್ಲೂ ನೇರವಾಗಿ ಯೋಚನೆ ಮಾಡದಾಗಿದ್ದೀರ.

ಒಂದೋ ಎಲ್ಲ ಅಧಿಕಾರವೂ ಬೂರ್ಷ್ವಾಸೀಗೆ ಹೋಗಬೇಕು - ಇದು ನೀವೇ ತುಂಬ ಹಿಂದೆಯೇ ಪ್ರತಿಪಾದಿಸುವುದನ್ನು ಬಿಟ್ಟುಕೊಟ್ಟಿರುವ ಘೋಷಣೆಯಾಗಿದೆ ಮತ್ತು ಬೂರ್ಷ್ವಾಸೀಯೇ ಇದನ್ನು ಸೂಚಿಸುವ ಸಾಹಸವನ್ನೂ ಮಾಡುತ್ತಿಲ್ಲ, ಏಕೆಂದರೆ, ಏಪ್ರಿಲ್ 20-21ರ ಘಟನೆಗಳ ಕಾಲದಲ್ಲಿ ಜನ ಹೇಗೆ ಕೇವಲ ಒಮ್ಮೆ ತಮ್ಮ ಭುಜವನ್ನು ಥಟ್ಟನೆ ಕೊಡವಿಯೇ ಈ ಅಧಿಕಾರವನ್ನು ಕಿತ್ತೊಗೆದರು ಮತ್ತು ಈಗ ಅದನ್ನು ಮೂರರಷ್ಟು ಹೆಚ್ಚು ದೃಢ ನಿರ್ಧಾರ ಹಾಗೂ ನಿಷ್ಕರುಣೆಯೊಂದಿಗೆ ಕಿತ್ತೊಗೆಯುವರು, ಎಂಬುದನ್ನು ಅವರು ಬಲ್ಲರು. ಇಲ್ಲವೇ ಪೆಟಿ ಬೂರ್ಷ್ವಾಸೀಗೆ ಅಧಿಕಾರ ಹೋಗಬೇಕು, ಅಂದರೆ, ಅವರಿಗೂ ಬೂರ್ಷ್ವಾಸೀಗೂ ನಡುವೆ ಸಮಿಶ್ರ ಕೂಟ (ಮೈತ್ರೀಕೂಟ, ಒಪ್ಪಂದ) ಏರ್ಪಡಬೇಕು, ಏಕೆಂದರೆ, ಪೆಟಿ ಬೂರ್ಷ್ವಾಸೀಯ ಅಧಿಕಾರವನ್ನು ಒಟಿಯಾಗಿ ಹಾಗೂ ಸ್ವತಂತ್ರವಾಗಿ ತೆಗೆದುಕೊಳ್ಳಲು ಬಯಸದು, ತೆಗೆದುಕೊಳ್ಳಲಾರದು. ಎಲ್ಲ ಕ್ರಾಂತಿಗಳ ಅನುಭವ ಇದನ್ನೇ ಸಾಧಿಸಿದೆ. ಅರ್ಥಶಾಸ್ತ್ರವೂ ಇದನ್ನೇ ಸಾಧಿಸುತ್ತದೆ. ಬಂಡವಾಳಶಾಹಿ ದೇಶವೊಂದರಲ್ಲಿ ಬಂಡವಾಳದ ಪರವಾಗಿ ನಿಲ್ಲುವುದು ಸಾಧ್ಯವಿದೆ, ಶ್ರಮದ ಪರವಾಗಿ ನಿಲ್ಲುವುದು ಸಾಧ್ಯವಿದೆ, ಆದರೆ ಇವೆರಡರ ಮಧ್ಯೆಯೂ ದೀರ್ಘ ಕಾಲ ನಿಲ್ಲುವುದು ಅಸಾಧ್ಯ, ಎಂದು ಅದು ವಿವರಿಸಿ ತಿಳಿಸುತ್ತದೆ. ರಷ್ಯದಲ್ಲಿ ಈ ಸಮಿಶ್ರ ಕೂಟ ಆರು ತಿಂಗಳುಗಳ ಕಾಲ ಹತ್ತಾರು ವಿಧಾನಗಳನ್ನು ಪ್ರಯತ್ನಿಸಿ ಕೊನೆಗೆ ವಿಫಲವಾಯಿತು.

ಅಥವಾ, ಕೊನೆಯದಾಗಿ, ಬೂರ್ಷ್ವಾಸೀಯ ವಿರುದ್ಧ, ಅವರ ಪ್ರತಿರೋಧವನ್ನು ಮುರಿಯಲೋಸುಗ ಎಲ್ಲ ಅಧಿಕಾರವೂ ಶ್ರಮಜೀವಿಗಳಿಗೆ ಹಾಗೂ ಬಡ ರೈತರಿಗೆ ಹೋಗಬೇಕು. ಇದನ್ನು ಇನ್ನೂ ಪ್ರಯತ್ನಿಸಿ ನೋಡಲಾಗಿಲ್ಲ. ಮತ್ತು ನೀವು, 'ನೋವಯ ಜಿರ್ನು'ನ ಮಹನೀಯರೇ, ಇದನ್ನು ಮಾಡದಂತೆ ಜನರಿಗೆ ಸಲಹೆ ಮಾಡುತ್ತಿದ್ದೀರ, ಬೂರ್ಷ್ವಾಸೀಯ ಕುರಿತ ನಿಮ್ಮ ಸ್ವಂತ ಅಂಜಿಕೆಯಿಂದ ಅವರನ್ನು ಗಾಬರಿಗೊಳಿಸಲು ಯತ್ನಿಸುತ್ತಿದ್ದೀರ.

ನಾಲ್ಕನೆಯ ಮಾರ್ಗವನ್ನು ಸೃಷ್ಟಿಸುವುದು ಸಾಧ್ಯವಿಲ್ಲ.

ಆದ್ದರಿಂದ 'ನೋವಯ ಜಿರ್ನು' ಶ್ರಮಜೀವಿ ವರ್ಗ ಸರ್ವಾಧಿಕಾರಕ್ಕೆ ಅಂಜಿದಲ್ಲಿ ಮತ್ತು ತಾನು ಹೇಳುವಂತೆ ಶ್ರಮಜೀವಿ ವರ್ಗದ ಅಧಿಕಾರ ಬೂರ್ಷ್ವಾಸೀಯಿಂದ

ಪರಾಭವಗೊಳ್ಳಬಹುದೆಂಬ ಕಾರಣದಿಂದ ಅದನ್ನು ತಿರಸ್ಕರಿಸಿದಲ್ಲಿ, ಅದು ಬಂಡವಾಳಗಾರರೊಂದಿಗೆ ರಾಜಿ ಮಾಡಿಕೊಳ್ಳುವ ನಿಲುವಿಗೆ ಗುಟ್ಟಾಗಿ ಹಿಂದಿರುಗಿದ ಅರ್ಥವನ್ನಷ್ಟೆ ನೀಡುತ್ತದೆ!!! ಪ್ರತಿರೋಧಕ್ಕೆ ಯಾರು ಅಂಜುತ್ತಾರೋ, ಈ ಪ್ರತಿರೋಧವನ್ನು ಮುರಿಯಲು ಸಾಧ್ಯ ಎಂಬುದನ್ನು ಯಾರು ನಂಬುವುದಿಲ್ಲವೋ, ಯಾರು “ಬಂಡವಾಳಗಾರರ ಪ್ರತಿರೋಧದ ಬಗೆಗೆ ಎಚ್ಚರಿಕೆಯಿಂದಿರಿ, ನೀವು ಅದನ್ನು ಎದುರಿಸಲಾರಿರಿ” ಎಂದು ಜನರಿಗೆ ಎಚ್ಚರಿಕೆ ನೀಡುತ್ತಾರೋ, ಅವರು ತನ್ನೊಲಕ ಮತ್ತೆ ಬಂಡವಾಳಗಾರರೊಂದಿಗೆ ರಾಜಿ ಮಾಡಿಕೊಳ್ಳಲು ಕರೆ ನೀಡುತ್ತಾರೆ, ಎಂಬುದು ಬೆಳ್ಳಂಬೆಳಕಿನಷ್ಟು ಸ್ಪಷ್ಟ.

ಸಮಿಶ್ರ ಕೂಟ ದಿವಾಳಿ ಎದ್ದಿದೆ ಎಂಬುದನ್ನು ಈಗ ಮನಗಂಡ, ಅದನ್ನು ಬಹಿರಂಗವಾಗಿಯೇ ಸಮರ್ಥಿಸುವ ಸಾಹಸ ಮಾಡದ, ಅದೇ ಹೊತ್ತಿನಲ್ಲಿ ಬೂರ್ಷ್ವಾಸೀಯಿಂದ ರಕ್ಷಣೆ ಪಡೆದು, ಎಲ್ಲ ಅಧಿಕಾರವೂ ಶ್ರಮಜೀವಿಗಳಿಗೂ ಬಡ ರೈತರಿಗೂ ವರ್ಗವಾಗುವುದಕ್ಕೆ ಅಂಜುವಂಥ ಎಲ್ಲ ಪೆಟಿ ಬೂರ್ಷ್ವಾ ಡೆಮೋಕ್ರಾಟರಂತೆಯೇ ‘ನೋವಯ ಜಿರ್ನಾ’ ಆಶಾರಹಿತವಾಗಿ ಕರುಣಾಜನಕವಾಗಿ ತಬ್ಬಿಬ್ಬಾಗಿದೆ.

* * *

ಬಂಡವಾಳವಾದಿಗಳ ಪ್ರತಿರೋಧಕ್ಕೆ ಅಂಜುವುದು, ಆದರೂ ಅದೇ ಹೊತ್ತಿನಲ್ಲಿ ತನ್ನನ್ನು ತಾನೆ ಕ್ರಾಂತಿಕಾರಿ ಎಂದು ಕರೆದುಕೊಳ್ಳುವುದು ಮತ್ತು ಸಮಾಜವಾದಿಯೆಂದು ಭಾವಿಸಲ್ಪಡಬೇಕೆಂದು ಬಯಸುವುದು - ಇದು ನಾಚಿಕೆಗೇಡಲ್ಲವೇ? ಇಂಥ ಧ್ವನಿಗಳನ್ನು ಎತ್ತಲೂ ಸಾಧ್ಯವಾದುದಾದರೆ, ಸಂದರ್ಭಸಾಧಕತನದಿಂದ ನೀತಿಭ್ರಷ್ಟತೆ ಗೊಳಗಾದ ಅಂತರರಾಷ್ಟ್ರೀಯ ಸಮಾಜವಾದವು ಸೈದ್ಧಾಂತಿಕವಾಗಿ ಎಷ್ಟೊಂದು ಕೆಳಮಟ್ಟಕ್ಕೆ ಕುಸಿದಿರಬೇಕು!

ಬಂಡವಾಳಗಾರರ ಪ್ರತಿರೋಧದ ಶಕ್ತಿಯನ್ನು ನಾವಾಗಲೇ ಕಂಡಿದ್ದೇವೆ. ಇಡೀ ಜನರು ಅದನ್ನು ಕಂಡಿದ್ದಾರೆ. ಏಕೆಂದರೆ ಬಂಡವಾಳಗಾರರು ಇತರ ವರ್ಗಗಳಿಗಿಂತ ಹೆಚ್ಚು ವರ್ಗಜಾಗೃತರಾಗಿರುತ್ತಾರೆ. ಅವರು ಕೂಡಲೇ ಸೋವಿಯತ್‌ಗಳ ಮಹತ್ವವನ್ನು ಮನಗಂಡರು. ಸೋವಿಯತ್‌ಗಳನ್ನು ನಿರರ್ಥಕಗೊಳಿಸಲು, ಅವನ್ನು ಶೂನ್ಯ ಸ್ಥಿತಿಗೊಳಿಸಲು, (ಮೆನ್ಷೆವಿಕರ ಹಾಗೂ ಸಮಾಜವಾದಿ-ಕ್ರಾಂತಿಕಾರಿಗಳ ನೆರವಿನಿಂದ) ಅವನ್ನು ಭ್ರಷ್ಟಗೊಳಿಸಲು, ಅವನ್ನು ಹರಟೆಯ ಚಾವಡಿಗಳನ್ನಾಗಿ ಪರಿವರ್ತಿಸಲು, ತಿಂಗಳಾನುಗಟ್ಟಲೆ ಒಣಮಾತುಗಳನ್ನಾಡುತ್ತ ಮತ್ತು ಕ್ರಾಂತಿಯ ಬಗೆಗೆ ಚಕ್ಕಂದವಾಡುತ್ತ ರೈತರನ್ನೂ ಕಾರ್ಮಿಕರನ್ನೂ ನಿರುತ್ಸಾಹಗೊಳಿಸಲು, ಅವರು ಕೂಡಲೇ ತಮ್ಮೆಲ್ಲ ಯತ್ನಗಳನ್ನೂ ಶಕ್ತಿಮೀರಿ ಹಾಕಿದರು, ಎಲ್ಲ ರೀತಿಯ ತಂತ್ರಗಳನ್ನೂ ಬಳಸಿದರು, ಇತಿಮಿತಿಗಳಿಲ್ಲದಂತೆ ಯತ್ನಿಸಿದರು, ನಂಬಲಸಾಧ್ಯವೆನ್ನುವಂಥ ಸುಳ್ಳು ಅವಹೇಳನಗಳ ಪ್ರಚಾರ ಮಾಡಿದರು, ಸೈನಿಕ ಸಂಚುಗಳನ್ನೂ ನಡೆಸಿದರು.

ಆದರೆ ಶ್ರಮಜೀವಿಗಳ ಹಾಗೂ ಬಡ ರೈತರ ಪ್ರತೀಕೋಧದ ಶಕ್ತಿಯನ್ನು ನಾವಿನ್ನೂ ಕಂಡಿಲ್ಲ, ಏಕೆಂದರೆ ಅಧಿಕಾರವು ಶ್ರಮಜೀವಿಗಳ ಕೈಗಳಿಗೆ ಹೋದಾಗಲಷ್ಟೆ, ರಾಜ್ಯಾಧಿ ಕಾರವು ಮರ್ದಿತ ವರ್ಗಗಳ ಕೈಗೆ ಹೋಗಿದೆ ಎಂಬುದನ್ನೂ, ರಾಜ್ಯವು ಭೂಮಾಲೀಕರ ಹಾಗೂ ಬಂಡವಾಳಗಾರರ ವಿರುದ್ಧ ಹೋರಾಡಲು ಬಡ ಜನರಿಗೆ ನೆರವಾಗುತ್ತಿದೆ ಮತ್ತು ಭೂಮಾಲೀಕರ ಹಾಗೂ ಬಂಡವಾಳಗಾರರ ಪ್ರತೀಕೋಧವನ್ನು ಮುರಿಯುತ್ತಿದೆ ಎಂಬುದನ್ನೂ, ಬಂಡವಾಳಶಾಹಿ ಗುಲಾಮಗಿರಿಯಿಂದಲೂ ಕೊರತೆಯಿಂದಲೂ ಜಜ್ಜು ಬಡಿಯಲ್ಪಟ್ಟಿರುವ ಹತ್ತಾರು ಮಿಲಿಯ ಜನರು ಸ್ವಾನುಭವದಿಂದ ಕಂಡು ಭಾವಿಸುವಂತಾದಾಗಲಷ್ಟೆ, ಈ ಶಕ್ತಿಯು ಪೂರ್ಣವಾಗಿ ಕಾಣಿಸಿಕೊಳ್ಳುವುದು. ಆಗಲಷ್ಟೆ ನಾವು ಬಂಡವಾಳಗಾರರಿಗೆ ಪ್ರತೀಕೋಧ ನೀಡುವ, ಇನ್ನೂ ಹೊರ ತೆಗೆಯದಿರದ, ಎಷ್ಟೊಂದು ಶಕ್ತಿ ಜನರಲ್ಲಿ ಸುಪ್ತವಾಗಿ ಅಡಗಿದೆ ಎಂಬುದನ್ನು ಕಾಣುತ್ತೇವೆ; ಆಗಲಷ್ಟೆ ಎಂಗೆಲ್ಸರು ಕರೆದಂಥ “ಸುಪ್ತ ಸಮಾಜವಾದ”ವು ಪ್ರಕಾಶಕ್ಕೆ ಬರುವುದು. ಆಗಲಷ್ಟೆ, ಕಾರ್ಮಿಕ ವರ್ಗದ ಅಧಿಕಾರವನ್ನು ಕ್ರಿಯಾಶೀಲವಾಗಿ ಇಲ್ಲವೆ ನಿಷ್ಕ್ರಿಯ ಪ್ರತೀಕೋಧದ ಮೂಲಕ ವಿರೋಧಿಸುತ್ತಿರುವ ಪ್ರತಿ ಹತ್ತು ಸಾವಿರ ಬಹಿರಂಗ ಇಲ್ಲವೇ ಗುಪ್ತ ಶತ್ರುಗಳಿಗೆ ಎದುರಾಗಿ ಒಂದು ಮಿಲಿಯ ಹೊಸ ಯೋಧರು – ತಾವೂ ಮಾನವಜೀವಿಗಳು, ತಾವೂ ಬಾಳುವ ಹಕ್ಕು ಹೊಂದಿದ್ದಾರೆ, ಆಧುನಿಕ ಕೇಂದ್ರೀಕೃತ ರಾಜ್ಯದ ಇಡೀ ಶಕ್ತಿ ತಮಗೂ ಸೇವೆ ಸಲ್ಲಿಸಬಹುದು, ಶ್ರಮಜೀವಿ ಮಿಲಿಷಿಯ ತಂಡಗಳು ಸಂಪೂರ್ಣ ವಿಶ್ವಾಸದೊಂದಿಗೆ ರಾಜ್ಯಾಡಳಿತದಲ್ಲಿ ನೇರವಾಗಿ ತಕ್ಷಣವೇ ಹಾಗೂ ಅನುದಿನವೂ ಭಾಗವಹಿಸಲು ತಮ್ಮನ್ನೂ ಕರೆಯುತ್ತಿವೆ ಎಂಬುದರಲ್ಲಿ ನಂಬಿಕೆ ಕಳೆದುಕೊಂಡು ಬಡತನ ಹತಾಶೆಗಳ ಸಂಕಷ್ಟವನ್ನು ಅನುಭವಿಸುತ್ತಿರುವ, ರಾಜಕೀಯವಾಗಿ ಸುಪ್ತಾವಸ್ಥೆಯಲ್ಲಿರುವ ಯೋಧರು – ಉದ್ಭವಿಸುವರು.

ಪ್ಲೆಹಾನ್‌ನೊವ್, ಬ್ರೆಷ್ಕೋವ್‌ಸ್ಕಿಯ, ತ್ಸೆರೆತೇಲಿ, ಚೆರ್ನೋವ್ ಇವರೇ ಮುಂತಾದ ವರ ಕೃಪಾಪೂರಿತ ನೆರವಿನೊಂದಿಗೆ ಬಂಡವಾಳಗಾರರೂ ಭೂಮಾಲೀಕರೂ ಪ್ರಜಾ ಸತ್ತಾತ್ಮಕ ಗಣತಂತ್ರವನ್ನು ಕಲುಷಿತಗೊಳಿಸಲು ತಮ್ಮ ಕೈಲಾದುದನ್ನೆಲ್ಲ ಮಾಡಿದ್ದಾರೆ, ಶ್ರೀಮಂತಿಕೆಗೆ ಕೆಳ ಮಟ್ಟದ ದಾಸೋಹ ತೋರುತ್ತ ಅವರು ಪ್ರಜಾಸತ್ತಾತ್ಮಕ ಗಣ ತಂತ್ರವನ್ನು ಎಷ್ಟು ಕಲುಷಿತಗೊಳಿಸುತ್ತಿದ್ದಾರೆಂದರೆ ಅದರ ಫಲವಾಗಿ ಜನರು ಔದಾ ಸೀನ್ಯತೆಯಿಂದ ಸ್ಥೈರ್ಯಗೊಂಡು ತಿದ್ದಾರೆ; ಜನರಿಗೆ ಎಲ್ಲ ಒಂದೇ, ಏಕೆಂದರೆ, ಹಸಿವಿನಿಂದ ಕಂಗಾಲಾದ ಮನುಷ್ಯನು ಗಣತಂತ್ರ ಹಾಗೂ ರಾಜಪ್ರಭುತ್ವಗಳ ನಡುವೆ ವ್ಯತ್ಯಾಸವನ್ನು ಕಾಣಲಾರ; ಚಳಿಯಿಂದ ಸೆಡೆತುಕೊಂಡ, ಬರಿಗಾಲಿನ, ಕೃಷನಾದ, ಪರಕೀಯ ಹಿತಗಳಿಗಾಗಿ ತನ್ನ ಪ್ರಾಣವನ್ನು ಬಲಿ ಕೊಡುತ್ತಿರುವ, ಸೈನಿಕನು ಗಣತಂತ್ರವನ್ನು ಪ್ರೀತಿಸಲಾರ.

ಆದರೆ ಪ್ರತಿಯೊಬ್ಬ ಅಕುಶಲ ಕಾರ್ಮಿಕನೂ, ಪ್ರತಿಯೊಬ್ಬ ನಿರುದ್ಯೋಗಿ ಕೆಲಸಗಾರನೂ, ಪ್ರತಿಯೊಬ್ಬ ಅಡಿಗೆಯವಳೂ, ಪ್ರತಿಯೊಬ್ಬ ದರಿದ್ರನಾದ ರೈತನೂ,

ಶ್ರಮಜೀವಿ ವರ್ಗ ರಾಜ್ಯವು ಶ್ರೀಮಂತಿಕೆಯನ್ನು ಓಲಯಿಸುತ್ತಿಲ್ಲ, ಆದರೆ ಬಡ ಜನರಿಗೆ ಸಹಾಯ ಮಾಡುತ್ತಿದೆ, ಈ ರಾಜ್ಯವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಲು ಹಿಂದುಮುಂದು ನೋಡುತ್ತಿಲ್ಲ, ಪರೋಪಜೀವಿ ವ್ಯಕ್ತಿಗಳಿಂದ ಅವರ ಆವಶ್ಯಕತೆಗಳಿಗೂ ಮೀರಿ ಇದ್ದ ಧಾನ್ಯ ದಾಸ್ತಾನುಗಳನ್ನು ವಶಪಡಿಸಿಕೊಂಡು ಹಸಿದ ಜನರ ಮಧ್ಯೆ ಹಂಚುತ್ತಿದೆ, ಅದು ವಸತಿ ಇಲ್ಲದಿರುವವರಿಗೆ ಶ್ರೀಮಂತರ ಮನೆಗಳಲ್ಲಿ ಬಲವಂತವಾಗಿ ವಸತಿ ಕಲ್ಪಿಸಿಕೊಡುತ್ತಿದೆ, ಹಣಕೊಟ್ಟು ಹಾಲು ಕೊಳ್ಳುವಂತೆ ಅದು ಶ್ರೀಮಂತರನ್ನು ಒತ್ತಾಯಿಸುತ್ತಿದೆ, ಆದರೆ ಎಲ್ಲ ಬಡ ಕುಟುಂಬಗಳ ಮಕ್ಕಳಿಗೂ ಸಾಕಷ್ಟು ಹಾಲು ಸರಬರಾಜಾಗುವವರೆಗೂ ಅದು ಅವರಿಗೆ ಒಂದು ಹನಿ ಹಾಲನ್ನೂ ನೀಡುತ್ತಿಲ್ಲ, ಭೂಮಿಯನ್ನು ದುಡಿಯುವ ಜನರಿಗೆ ವರ್ಗಾಯಿಸಲಾಗುತ್ತಿದೆ, ಕಾರ್ಖಾನೆಗಳನ್ನೂ ಬ್ಯಾಂಕುಗಳನ್ನೂ ಕಾರ್ಮಿಕರ ನಿಯಂತ್ರಣದಡಿ ಇರಿಸಲಾಗುತ್ತಿದೆ, ಆಸ್ತಿಯನ್ನು ಬಚ್ಚಿಟ್ಟ ಲಕ್ಷಾಧೀಶರಿಗೆ ತಕ್ಷಣವೇ ಉಗ್ರವಾದ ಶಿಕ್ಷೆ ನೀಡಲಾಗುತ್ತಿದೆ, ಎಂಬುದನ್ನು ವೃತ್ತಪತ್ರಿಕೆಗಳ ಮೂಲಕವಲ್ಲ ಆದರೆ ಕಣ್ಣಾರೆ ಕಂಡಾಗ - ಬಡ ಜನರು ಇವೆಲ್ಲವನ್ನೂ ಕಂಡಾಗ ಮತ್ತು ಸ್ವಾನುಭವದಿಂದ ತಿಳಿದಾಗ - ಯಾವ ಬಂಡವಾಳಶಾಹಿ ಅಥವಾ ಕುಲಾಕ್ ಶಕ್ತಿಯೂ, ಕೋಟ್ಯಾಂತರ ಪ್ರಮಾಣಗಳಲ್ಲಿ ಹಣ ವ್ಯವಹರಿಸುವ ಯಾವುದೇ ಜಾಗತಿಕ ಹಣಕಾಸು ಬಂಡವಾಳದ ಶಕ್ತಿಯೂ, ಜನತಾ ಕ್ರಾಂತಿಯನ್ನು ಪರಾಜಯಗೊಳಿಸಲಾರದು; ತದ್ವಿರುದ್ಧವಾಗಿ ಸಮಾಜವಾದಿ ಕ್ರಾಂತಿಯು ಜಗತ್ತಿನಾದ್ಯಂತ ವಿಜಯಗೊಳ್ಳುವುದು, ಏಕೆಂದರೆ ಅದು ಎಲ್ಲ ದೇಶಗಳಲ್ಲೂ ಪಕ್ವಗೊಳ್ಳುತ್ತಿದೆ.

ನಮ್ಮ ಕ್ರಾಂತಿಯು ತನ್ನ ಬಗೆಗೆ ತಾನೇ ಭಯಪಟ್ಟುಕೊಳ್ಳದೆ ಹೋಗುವುದಾದಲ್ಲಿ, ಎಲ್ಲ ರಾಜ್ಯಾಧಿಕಾರವನ್ನೂ ಶ್ರಮಜೀವಿ ವರ್ಗಕ್ಕೆ ವರ್ಗಾಯಿಸುವುದಾದಲ್ಲಿ ಅಜೀಯವಾಗುವುದು, ಏಕೆಂದರೆ, ನಮ್ಮ ಹಿಂದೆ ಅಪರಿಮಿತವಾಗಿ ಭಾರಿಯಾದ, ಅಪಾರವಾಗಿ ಅಭಿವೃದ್ಧಿಗೊಂಡ, ಹೆಚ್ಚು ಸಂಘಟಿತವಾದ ಜಾಗತಿಕ ಶ್ರಮಜೀವಿ ವರ್ಗದ ಶಕ್ತಿಗಳು ಬೆಂಬಲವಾಗಿ ನಿಂತಿವೆ. ಅವು ಯುದ್ಧದಿಂದಾಗಿ ತಾತ್ಕಾಲಿಕವಾಗಿ ಅವನತ ಸ್ಥಿತಿಯಲ್ಲಿದ್ದರೂ ಅಳಿಸಿಹೋಗಿಲ್ಲ; ತದ್ವಿರುದ್ಧವಾಗಿ ಅವು ಯುದ್ಧದಿಂದಾಗಿ ಬಹುಗುಣ ವೃದ್ಧಿಗೊಂಡಿವೆ.

* * *

ಬೋಲ್ಷೆವಿಕ್ ಸರ್ಕಾರವು, ಅಂದರೆ, ಬಡ ರೈತರ ನಿಷ್ಠಾವಂತ ಬೆಂಬಲದ ಖಾತರಿ ಯುಳ್ಳ ಶ್ರಮಜೀವಿ ವರ್ಗ ಸರ್ಕಾರವು, ಬಂಡವಾಳಗಾರ ಮಹಾಶಯರಿಂದ “ಕೊಚ್ಚಿ ಹಾಕಲ್ಪಡುವುದು” ಎಂದು ಅಂಜುವುದು ಯಾರಿಗಾದರೂ ಹೇಗೆ ಸಾಧ್ಯ? ಇದು ಎಂಥ ಮಂದ ದೃಷ್ಟಿ! ಜನರ ಬಗೆಗೆ ಎಂಥ ನಾಚಿಕೆಗೆಟ್ಟ ರೀತಿಯ ಅಂಜಿಕೆ! ಎಂಥ ಬೂಟಾಟಿಕೆ! ಈ ಅಂಜಿಕೆಯನ್ನು ತೋರುವಂಥವರು ಆ “ಉನ್ನತ” (ಬಂಡವಾಳ

ಶಾಹಿ ಮಟ್ಟದಿಂದ, ಆದರೆ ವಾಸ್ತವವಾಗಿ ಲೊಡ್ಡೆದ್ದ) “ಸಮಾಜ”ಕ್ಕೆ ಸೇರಿದವರು. ಈ ಸಮಾಜ “ನ್ಯಾಯ” ಎಂಬ ಮಾತನ್ನು ಅದರಲ್ಲಿ ನಂಬಿಕೆ ಇರಿಸದೆಯೇ, ಅಭ್ಯಾಸ ಬಲದಿಂದಷ್ಟೆ, ಸರ್ವಸಾಮಾನ್ಯವಾದ ಮಾತನ್ನಾಗಿ, ಅದಕ್ಕೆ ಯಾವ ಅರ್ಥವನ್ನೂ ನೀಡದೆಯೇ, ಆಡುತ್ತದೆ.

ಇಲ್ಲೊಂದು ನಿದರ್ಶನ.

ಮಾನ್ಯ ಪೆಪೆಹೋನೊವ್‌ರು ಒಬ್ಬ ಸುಪ್ರಸಿದ್ಧ ಅರೆ ಕಾಡೆಟ್. ಇವರಿಗಿಂತ ಹೆಚ್ಚು ಸೌಮ್ಯರಾದ ತ್ರುದೊವಿಕಾ³ರನ್ನು, ಬ್ರೆಷ್ಕೋವ್‌ಸ್ಕಿಯ ಹಾಗೂ ಪ್ಲೆಹಾ ನೊವ್‌ರಂತಹುದೇ ಚಿಂತನೆಯನ್ನು ಹೊಂದಿರುವವರನ್ನು, ಕಾಣಲಾಗದು. ಬೂರ್ ಷ್ವಾಸಿಗೆ ಇವರಿಗಿಂತ ಹೆಚ್ಚು ದಾಸರಾದಂಥ ಸಚಿವರು ಹಿಂದೆಂದೂ ಇದ್ದುದಿಲ್ಲ. ಬಂಡವಾಳಗಾರರೊಂದಿಗೆ “ಸಮಿಶ್ರ ಕೂಟ”ವನ್ನು, ರಾಜಿಯನ್ನು ಇವರಿಗಿಂತ ಹೆಚ್ಚು ಉತ್ಸಾಹದಿಂದ ಪ್ರತಿಪಾದಿಸಿದವರನ್ನು ಜಗತ್ತು ಎಂದೂ ಕಂಡುದಿಲ್ಲ!

ಈ ಮಹಾಶಯ “ಪ್ರಜಾಸತ್ತಾತ್ಮಕ” (ಬುಲೀಗಿನ್ ಎಂದೇ ಓದಿಕೊಳ್ಳಿ) ಸಮ್ಮೇಳನದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಈ ಕೆಳಗಿನಂತೆ ಒಪ್ಪಿಗೆಗಳನ್ನು ಮಾಡುವ ಒತ್ತಾಯಕ್ಕೊಳಗಾದರೆಂದು ರಕ್ಷಣಾವಾದಿ ‘ಇಜ್ವೇಸ್ತಿಯ’ ವರದಿ ಮಾಡಿದೆ:

“ಎರಡು ಕಾರ್ಯಕ್ರಮಗಳಿವೆ. ಒಂದು - ಗುಂಪು ಕೇಳಿಕೆಗಳ, ವರ್ಗ ಕೇಳಿಕೆಗಳ ಹಾಗೂ ಜನಾಂಗೀಯ ಕೇಳಿಕೆಗಳ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಬೋಲ್ಷೆವಿಕರು ತುಂಬ ಬಿಚ್ಚು ಮನಸ್ಸಿನಿಂದ ಸಮರ್ಥಿಸುತ್ತಾರೆ. ಆದರೆ ಈ ಕಾರ್ಯಕ್ರಮವನ್ನು ತಿರಸ್ಕರಿಸುವುದು ಪ್ರಜಾಪ್ರಭುತ್ವದ ಇತರ ವಿಭಾಗಗಳಿಗೆ ಅಷ್ಟು ಸುಲಭವಲ್ಲ. ಅವು ದುಡಿಯುವ ಜನರ ಕೇಳಿಕೆಗಳಾಗಿವೆ, ಮೋಸಕ್ಕೊಳಗಾದವರ ಹಾಗೂ ಮರ್ದಿತರಾದ ಜನಾಂಗಗಳ ಕೇಳಿಕೆಗಳಾಗಿವೆ. ಆದ್ದರಿಂದ ಬೋಲ್ಷೆವಿಕರಿಂದ ಪ್ರತ್ಯೇಕಗೊಂಡು ಹೋಗುವುದು, ಈ ವರ್ಗ ಕೇಳಿಕೆಗಳನ್ನು ತಿರಸ್ಕರಿಸುವುದು ಪ್ರಜಾಸತ್ತೆಗೆ ಅಷ್ಟು ಸುಲಭವಲ್ಲ. ಇದಕ್ಕೆ ಪ್ರಾಥಮಿಕವಾಗಿ ಕಾರಣವೆಂದರೆ ಸಾರತಃ ಈ ಕೇಳಿಕೆಗಳು ನ್ಯಾಯಯುತವಾದವು. ಈ ಕೇಳಿಕೆಗಳಿಗಾಗಿಯೇ ನಾವು ಕ್ರಾಂತಿಗೆ ಮುನ್ನ ಹೋರಾಟ ನಡೆಸಿದೆವು. ಈ ಕೇಳಿಕೆಗಳ ಸಲುವಾಗಿಯೇ ನಾವು ಕ್ರಾಂತಿಯನ್ನು ಮಾಡಿದೆವು. ಬೇರೆ ಪರಿಸ್ಥಿತಿಗಳಲ್ಲಾದರೆ ನಾವೆಲ್ಲ ಇವುಗಳಿಗೆ ಒಮ್ಮತದ ಬೆಂಬಲ ನೀಡುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಕೇಳಿಕೆಗಳು ತುಂಬ ಗುರುತರವಾದ ಅಪಾಯಕಾರಿಗಳಾಗಿವೆ. ರಾಜ್ಯವು ಅವುಗಳನ್ನು ಒಪ್ಪಿಕೊಳ್ಳಲು ಅಸಾಧ್ಯವಾಗಿರುವಂಥ ಈ ಕಾಲದಲ್ಲಿ ಈ ಕೇಳಿಕೆಗಳನ್ನು ಮುಂದಿಡಬೇಕಾಗಿ ಬಂದಿರುವ ಕಾರಣದಿಂದಾಗಿ ಅಪಾಯ ಈಗ ಇನ್ನೂ ಹೆಚ್ಚಿನದಾಗಿದೆ. ನಾವು ಮೊದಲು ಇಡೀಯನ್ನು - ರಾಜ್ಯ

ವನ್ನು - ಕಾಪಾಡಬೇಕು, ಅದು ನಾಶಗೊಳ್ಳದಂತೆ ಅದನ್ನು ರಕ್ಷಿಸಬೇಕು. ಇದನ್ನು ಮಾಡಲು ಒಂದೇ ಒಂದು ಮಾರ್ಗವಿದೆ. ಅದೆಂದರೆ, ಕೇಳಿಕೆಗಳು ಎಷ್ಟೇ ನ್ಯಾಯಯುತವಾದರೂ ಎಷ್ಟೇ ಸಮರ್ಥನೀಯವಾಗಿದ್ದರೂ, ಅವನ್ನು ತೃಪ್ತಿಪಡಿಸುವುದಲ್ಲ, ತದ್ವಿರುದ್ಧವಾಗಿ, ನಿರ್ಬಂಧಗಳು ಹಾಗೂ ತ್ಯಾಗ. ಎಲ್ಲ ವಲಯಗಳಲ್ಲೂ ಇಂತಹ ತ್ಯಾಗ ಅವಶ್ಯ” ('ಇಜ್ಜೇಸ್ತಿಯ,' ಸೆಪ್ಟೆಂಬರ್, 17).

ಎಲ್ಲಿಯವರೆಗೆ ಬಂಡವಾಳಗಾರರು ಅಧಿಕಾರದಲ್ಲಿರುತ್ತಾರೋ ಅಲ್ಲಿಯವರೆಗೆ ತಾವು ಇಡೀಯನ್ನು ಕಾಪಾಡುವುದಿಲ್ಲ, ಆದರೆ ರಷ್ಯನ್ ಹಾಗೂ “ಕೂಟ” ಸಾಮ್ರಾಜ್ಯ ಶಾಹಿ ಬಂಡವಾಳದ ಸ್ವಾರ್ಥ ಹಿತಗಳನ್ನು ಕಾಪಾಡುತ್ತಾರೆ ಅನ್ನುವುದನ್ನು ಮಾನ್ಯ ಪೆಷೆಹೋನೊವ್‌ರು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಬಂಡವಾಳಗಾರರೊಂದಿಗೆ, ಅವರ ರಹಸ್ಯ ಒಡಂಬಡಿಕೆಗಳೊಂದಿಗೆ, ಅವರ ಸೇರ್ಪಡೆಗಳೊಂದಿಗೆ (ಪರಕೀಯ ಭೂಭಾಗಗಳನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ), ಅವರ ಬ್ಯಾಂಕಿಂಗ್ ಹಾಗೂ ಹಣಕಾಸು ವಂಚನೆಗಳೊಂದಿಗೆ ವಿಚ್ಛೇದವಾದನಂತರವಷ್ಟೆ ಯುದ್ಧವು ಸೇರ್ಪಡೆಗಳ ಸಾಮ್ರಾಜ್ಯಶಾಹಿ ಸೂರೆಖೋರ ಯುದ್ಧವಾಗಿರುವುದು ನಿಲ್ಲುತ್ತದೆ ಎಂಬುದನ್ನು ಮಾನ್ಯ ಪೆಷೆಹೋನೊವ್ ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಇದಾದನಂತರವಷ್ಟೆ ಯುದ್ಧವು - ಶತ್ರು ನ್ಯಾಯಯುತ ವಿಧ್ಯುಕ್ತ ಶಾಂತಿ ಸಲಹೆಯನ್ನು ತಿರಸ್ಕರಿಸಿದಲ್ಲಿ - ರಕ್ಷಣಾತ್ಮಕ ಯುದ್ಧವಾಗುವುದು, ನ್ಯಾಯಯುತ ಯುದ್ಧವಾಗುವುದು ಅನ್ನುವುದನ್ನು ಮಾನ್ಯ ಪೆಷೆಹೋನೊವ್‌ರು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಬಂಡವಾಳದ ನೋಗವನ್ನು ಕಿತ್ತೊಗೆದ, ರೈತರಿಗೆ ಭೂಮಿ ನೀಡಿದ, ಬ್ಯಾಂಕುಗಳನ್ನೂ ಕಾರ್ಖಾನೆಗಳನ್ನೂ ಕಾರ್ಮಿಕರ ನಿಯಂತ್ರಣದಲ್ಲಿರಿಸಿದ, ದೇಶವೊಂದರ ರಕ್ಷಣಾ ಸಾಮರ್ಥ್ಯವು ಬಂಡವಾಳಶಾಹಿ ದೇಶವೊಂದರ ರಕ್ಷಣಾ ಸಾಮರ್ಥ್ಯಕ್ಕಿಂತ ಅನೇಕ ಪಟ್ಟು ಹೆಚ್ಚಾಗಿರುತ್ತದೆಂಬುದನ್ನು ಮಾನ್ಯ ಪೆಷೆಹೋನೊವ್ ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ.

ಮಾನ್ಯ ಪೆಷೆಹೋನೊವ್‌ರು ಬೋಲ್ಷೆವಿಸನ ನ್ಯಾಯಪರತೆಯನ್ನು ಒಪ್ಪಿಕೊಳ್ಳುವ, ಬೋಲ್ಷೆವಿಕರ ಕೇಳಿಕೆಗಳು “ದುಡಿಯುವ ಜನರ”, ಅಂದರೆ, ಬಹುಮತದ ಜನರ ಕೇಳಿಕೆಗಳೇ ಆಗಿವೆ ಅನ್ನುವುದನ್ನು ಒಪ್ಪಿಕೊಳ್ಳುವ, ಒತ್ತಾಯಕ್ಕೊಳಗಾದಾಗ ತಾವು ತಮ್ಮ ಇಡೀ ನಿಲುವನ್ನು, ಇಡೀ ಪೆಟಿ ಬೂರ್ಷ್ವಾ ಪ್ರಜಾಸತ್ತೆಯ ಇಡೀ ನಿಲುವನ್ನು ಬಿಟ್ಟುಕೊಡುತ್ತಾರೆ ಅನ್ನುವುದನ್ನು ಅರ್ಥಮಾಡಿಕೊಳ್ಳದಾಗಿದ್ದಾರೆ ಎನ್ನುವುದೇ ಇಲ್ಲಿ ಮುಖ್ಯ ವಿಷಯ.

ಇಲ್ಲೇ ನಮ್ಮ ಶಕ್ತಿ ಅಡಗಿರುವುದು. ಈ ಕಾರಣದಿಂದಾಗಿಯೇ ನಮ್ಮ ಸರ್ಕಾರ ಅಜೇಯವಾಗುವುದು. ಏಕೆಂದರೆ, ಬೋಲ್ಷೆವಿಕ್ ಕಾರ್ಯಕ್ರಮವು “ದುಡಿಯುವ

ಜನರ” ಹಾಗೂ “ಮರ್ದಿತ ಜನಾಂಗಗಳ” ಕಾರ್ಯಕ್ರಮ ಅನ್ನುವುದನ್ನು ನಮ್ಮ ವಿರೋಧಿಗಳೂ ಒಪ್ಪಿಕೊಳ್ಳುವ ಬಲವಂತಕ್ಕೊಳಗಾಗಿದ್ದಾರೆ.

ಎಷ್ಟೇ ಆಗಲಿ, ಮಾನ್ಯ ಪೆಷೆಹೋನೊವ್‌ರು ಕಾಡೆಟ್ಟರ, ‘ಎದೀನ್‌ಸ್ಕೊವ್’ ಹಾಗೂ ‘ದ್ಯೇಲೊ ನರೋದ’ ಜನರ, ಬ್ರೆಷ್ಕೋವ್‌ಸ್ಕಿಯ ಹಾಗೂ ಪ್ಲೆಹಾನೊವ್‌ಗಳ, ರಾಜಕೀಯ ಮಿತ್ರರಾಗಿದ್ದಾರೆ. ಅವರು ಕುಲಾಕರ ಮತ್ತಿತರ “ಸಜ್ಜನರ” ಪ್ರತಿನಿಧಿಯಾಗಿದ್ದಾರೆ. ನಾಳೆ ಏನಾದರೂ ಬೋಲ್ಷೆವಿಕರು ಕೊರ್ನಿಲೊವ್‌ನ ಅಥವಾ (ಹೀಗೆ ಹೇಳಿದರೂ ಒಂದೇ) ಕೇರೆನ್‌ಸ್ಕಿಯ ದಳಗಳಿಂದ ಸೋಲಿಸಲ್ಪಟ್ಟಲ್ಲಿ ಈ ಸಜ್ಜನರ ಮಡದಿಯರೂ ಸೋದರಿಯರೂ ತಮ್ಮ ಕೊಡೆಗಳ ತುದಿಗಳಿಂದ ಗಾಯಗೊಂಡ ಬೋಲ್ಷೆವಿಕರ ಕಣ್ಣುಗಳನ್ನು ಚುಚ್ಚಿ ತೆಗೆಯಲು ಹೊರ ಬರಲಿರುವರು.

ಇಂತಹ ಸಜ್ಜನನು ಬೋಲ್ಷೆವಿಕರ ಕೇಳಿಕೆ “ನ್ಯಾಯಪರ”ವಾದುದು ಎಂದು ಒಪ್ಪಿಕೊಳ್ಳುವ ಬಲವಂತಕ್ಕೊಳಗಾಗಿದ್ದಾನೆ.

ಇವರಿಗೆ “ನ್ಯಾಯ” ಎಂಬುದು ಒಂದು ಪೊಳ್ಳು ಮಾತು. ಆದರೆ ಶ್ರಮಜೀವಿ ಜನಸಮೂಹಗಳಿಗೆ, ಯುದ್ಧದಿಂದಾಗಿ ಚಿತ್ರಹಿಂಸೆಗೊಳಗಾದ, ಬೇಸತ್ತು ಹಾಗೂ ವಿನಾಶದ ಸ್ಥಿತಿಗಳಿಸಲ್ಪಟ್ಟಿರುವ ನಗರ ಹಾಗೂ ಗ್ರಾಮಾಂತರ ಪೆಟಿ ಬೂರ್ಷ್ವಾಸೀಯ ಬಹುಮತೀಯ ಜನರಿಗೆ ಅದು ಪೊಳ್ಳು ಮಾತಲ್ಲ, ಆದರೆ ಸಾವು ಹಸಿವುಗಳ, ತುಣುಕು ಬ್ರೆಡ್ಡಿನ, ಅತ್ಯಂತ ತೀವ್ರವಾದ, ಅತ್ಯಂತ ಜ್ವಲಂತವಾದ ಹಾಗೂ ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ. ಆದ್ದರಿಂದಲೇ ಯಾವುದೇ ನೀತಿಯೂ “ಸಮಿಶ್ರ ಕೂಟ”ದ ಮೇಲೆ, ಹಸಿದು ವಿನಾಶಗೊಂಡ ಜನರ ಹಿತಗಳಿಗೂ ಶೋಷಕರ ಹಿತಗಳಿಗೂ ನಡುವೆ “ರಾಜಿ”ಯ ಮೇಲೆ ಆಧರಿಸಿ ಇರಲಾರದು. ಆದ್ದರಿಂದಲೇ ಬೋಲ್ಷೆವಿಕ್ ಸರ್ಕಾರಕ್ಕೆ ಈ ಜನರ ಅತ್ಯಧಿಕ ಬಹುಮತದ ಬೆಂಬಲದ ಖಾತರಿ ಇದೆ.

ತಾವು ಆರ್ಥಿಕ ಭೌತಿಕವಾದದ “ಹಿಂಬದಿಯನ್ನು ವೀಕ್ಷಿಸಿದ್ದಾರೆ” ಎಂಬ ಭವ್ಯ ಆಧಾರದ ಮೇಲೆ ತಮ್ಮನ್ನು ಮಾರ್ಕ್ಸ್‌ವಾದಿಗಳೆಂದು ಘೋಷಿಸಿಕೊಳ್ಳುವ ಮನೋ ಒಲವುಳ್ಳ ಫಟಿಂಗರು ಮತ್ತು ಬುದ್ಧಿಜೀವಿಗಳು “ನ್ಯಾಯ” ಅನ್ನುವುದು ಒಂದು ಪೊಳ್ಳು ಮಾತು, ಅನ್ನುತ್ತಾರೆ.

ವಿಚಾರಗಳು ಜನರ ಮನಸ್ಸಿಗೆ ಹೊಕ್ಕಾಗ ಪ್ರಬಲ ಶಕ್ತಿ ಆಗುತ್ತವೆ. ಮತ್ತೆ ಸ್ಪಷ್ಟವಾಗಿ ಪ್ರಸಕ್ತ ಕಾಲದಲ್ಲೇ ಬೋಲ್ಷೆವಿಕರು, ಅಂದರೆ ಕ್ರಾಂತಿಕಾರಿ ಶ್ರಮಜೀವಿ ವರ್ಗ ಅಂತರರಾಷ್ಟ್ರೀಯತಾವಾದದ ಪ್ರತಿನಿಧಿಗಳು, ಜಗತ್ತಿನಾದ್ಯಂತ ಅಸಂಖ್ಯಾತ ದುಡಿಯುವ ಜನರಿಗೆ ಪ್ರೇರಕ ಶಕ್ತಿಯಾಗಿರುವ ವಿಚಾರವನ್ನು ತಮ್ಮ ನೀತಿಯಲ್ಲಿ ಒಡಮೂಡಿಸಿರುವುದು.

ನ್ಯಾಯವಷ್ಟೆ, ಶೋಷಣೆಯ ವಿರುದ್ಧ ಜನರ ಕೋಪವಷ್ಟೆ, ಅವರನ್ನು ಸಮಾಜವಾದದ ನಿಜವಾದ ಮಾರ್ಗಕ್ಕೆ ಎಂದೂ ಕರೆತರುತ್ತಿರಲಿಲ್ಲ. ಆದರೆ ಈಗ, ಬಂಡವಾಳವಾದದ ಸ್ತುತ್ಯಾರ್ಹ ಕಾರ್ಯದ ಫಲವಾಗಿ ಭಾರಿ ಬ್ಯಾಂಕುಗಳ, ಸಿಂಡಿಕೇಟುಗಳ,

ರೈಲ್ವೇಗಳ, ಇತ್ಯಾದಿಗಳ ವಸ್ತು ಸಾಧನವು ಬೆಳೆದಿರುವಾಗ, ಮುಂದುವರಿದ ದೇಶಗಳ ಅಪಾರ ಅನುಭವವು ಎಂಜಿನಿಯರಿಂಗ್ ಅದ್ಭುತಗಳ ಭಾರಿ ದಾಸ್ತಾನನ್ನು ಸಂಗ್ರಹಿಸಿ ಕೊಂಡಿರುವಾಗ (ಇವುಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಬಂಡವಾಳವಾದವು ಅಡ್ಡಿ ತಂದುಹಾಕುತ್ತಿದೆ), ವರ್ಗಜಾಗೃತ ಕಾರ್ಮಿಕರು ಈ ಸಾಧನವನ್ನು ವ್ಯವಸ್ಥಾ ಬದ್ಧವಾಗಿ ಕೈಗೆ ತೆಗೆದುಕೊಂಡು ಎಲ್ಲ ಶೋಷಿತ ಹಾಗೂ ದುಡಿಯುವ ಜನರ ಬೆಂಬಲ ದಿಂದ ಅದನ್ನು ಚಾಲನೆಗೆ ತರಲೋಸುಗ ಕಾಲು ಮಿಲಿಯ ಸದಸ್ಯರುಳ್ಳ ಒಂದು ಪಾರ್ಟಿಯನ್ನು ನಿರ್ಮಿಸಿರುವ ಈಗ, ಈ ಪರಿಸ್ಥಿತಿಗಳು ಅಸ್ತಿತ್ವದಲ್ಲಿರುವ ಈಗ, ಬೋಲ್ಷೆವಿಕರು ಗಾಬರಿಗೊಳಿಸಲ್ಪಡಲು ತಮ್ಮನ್ನೇ ಬಿಟ್ಟುಕೊಡದಿದ್ದಲ್ಲಿ ಮತ್ತು ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದಲ್ಲಿ, ಅವರು ಜಾಗತಿಕ ಸಮಾಜವಾದಿ ಕ್ರಾಂತಿ ವಿಜಯಗೊಳ್ಳುವವರೆಗೂ ಅಧಿಕಾರವನ್ನು ತಮ್ಮ ಕೈಯಲ್ಲೇ ಇರಿಸಿಕೊಳ್ಳುವುದಕ್ಕೆ ಇಳೆಯ ಮೇಲಿನ ಯಾವ ಶಕ್ತಿಯೂ ಅಡ್ಡಿ ಬರಲಾರದು.

ಹಿನ್ನಡಿ

ಈ ಮೇಲಿನ ಸಾಲುಗಳನ್ನು ಆಗಲೇ ಬರೆದಿದ್ದಾಗ 'ನೋವಯ ಜಿರ್ನು' ನ ಆಕ್ಟೋಬರ್ 1ರ ಆಗ್ರಲೇಖನವು ಮತ್ತೊಂದು ಮೂರ್ಖತನದ ಅಣಿಮುತ್ತನ್ನು ಹೊರಗೆಡಹಿತು. ಅದು ಬೋಲ್ಷೆವಿಕರ ಬಗೆಗೆ ಸಹಾನುಭೂತಿ ತೋರುತ್ತ "ಪ್ರಚೋದಿ ಸಲ್ವಡಲು ನಿಮ್ಮನ್ನೇ ಬಿಟ್ಟುಕೊಳ್ಳಬೇಡಿ" (ಪ್ರಚೋದನೆಯ ಕುರಿತ ಈ ಅರುಚಾಟಿಗಳ ಬಲೆಯಲ್ಲಿ ಸಿಕ್ಕಿಬೀಳಲು ನಾವು ನಮ್ಮನ್ನೇ ಬಿಟ್ಟುಕೊಳ್ಳದಿರಬೇಕಷ್ಟೆ, ಏಕೆಂದರೆ ಇದರ ಗುರಿಯೆಲ್ಲ ಬೋಲ್ಷೆವಿಕರನ್ನು ಗಾಬರಿಗೊಳಿಸಿ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳದಂತೆ ಅವರನ್ನು ಪ್ರೇರಿಸುವುದಾಗಿದೆ) ಎಂದು ಅತ್ಯಂತ ಜಾಣ್ಮೆಯ ಸಂಕುಚಿತಮನಸ್ಕ ಬುದ್ಧಿವಾದ ನೀಡುತ್ತಿರುವುದರಿಂದಾಗಿ ಅದು ಹೆಚ್ಚು ಅಪಾಯ ಕಾರಿಯಾದುದಾಗಿದೆ.

ಇಲ್ಲಿದೆ ಅದು ಹೊರಗೆಡಹಿರುವ ಅಣಿಮುತ್ತು:

“ಒಂದು ಕಡೆ ಜುಲೈ 3-5ರಂತಹ, ಇನ್ನೊಂದು ಕಡೆ ಕೊರ್ನಿಲೊವ್ ದಿನಗಳಂತಹ ಚಳವಳಿಗಳ ಪಾಠಗಳು ಒಂದು ವಿಷಯವನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಅದೆಂದರೆ - ಜನರ ಮಧ್ಯೆ ಅಪಾರ ಪ್ರಭಾವ ಬೀರುವಂಥ ಸಂಸ್ಥೆಗಳನ್ನು ತನ್ನ ವಶದಲ್ಲಿ ಹೊಂದಿರುವ ಪ್ರಜಾಪ್ರಭುತ್ವವು ಅಂತರ್ಯುದ್ಧದಲ್ಲಿ ರಕ್ಷಣಾತ್ಮಕ ನಿಲುವು ತಳೆದಾಗ ಅಜೇಯವಾಗುತ್ತದೆ ಮತ್ತು ಅದು ತಾನೇ ಮುಂದಾಗಿ ಹೋಗಿ ದಾಳಿ ಮಾಡತೊಡಗಿದಾಗ ಪರಾಭವ ಗೊಳ್ಳುತ್ತದೆ ಹಾಗೂ ಮಧ್ಯಸ್ಥಾನದಲ್ಲಿ ನಿಂತಿರುವ ಡೋಲಾಯಮಾನ ಸ್ಥಿತಿಯಲ್ಲಿರುವ ಎಲ್ಲ ಗುಂಪುಗಳನ್ನೂ ಕಳೆದುಕೊಳ್ಳುತ್ತದೆ.”

ಬೋಲ್ಷೆವಿಕರೇನಾದರೂ ಈ ವಾದದ ಸಂಕುಚಿತಮನಸ್ಕ ಮೌಢ್ಯಕ್ಕೆ ಯಾವುದೇ ರೂಪದಲ್ಲಾಗಲೀ ಅತ್ಯಲ್ಪ ಪ್ರಮಾಣದಲ್ಲಾದರೂ ಸರಿ ರಿಯಾಯಿತಿ ತೋರಿದಲ್ಲಿ ಅವರು ತಮ್ಮ ಪಾರ್ಟಿಯನ್ನೂ ಕ್ರಾಂತಿಯನ್ನೂ ನಾಶಗೊಳಿಸುವರಷ್ಟೆ.

ಏಕೆಂದರೆ, ಈ ವಾದದ ಕರ್ತೃ ಅಂತರ್ಯುದ್ಧದ ಬಗೆಗೆ (ಎಲ್ಲ ರೀತಿಯಲ್ಲೂ ಪ್ರಿಯಕರಳಾದ ವನಿತೆಗೆ ತಕ್ಕುದಾದ ವಿಷಯದ ಬಗೆಗೆ) ಮಾತನಾಡುವ ಕಾರ್ಯವನ್ನು ಕೈಕೊಂಡು ಈ ವಿಷಯಕ್ಕೆ ಸಂಬಂಧಿಸಿ ಇತಿಹಾಸದ ಪಾಠಗಳನ್ನು ನಂಬಲಾಗದಷ್ಟು ಹಾಸ್ಯಾಸ್ಪದವಾದ ರೀತಿಯಲ್ಲಿ ವಿರೂಪಗೊಳಿಸಿದ್ದಾರೆ.

ಶ್ರಮಜೀವಿ ವರ್ಗದ ಕ್ರಾಂತಿಕಾರಿ ತಂತ್ರಗಳನ್ನು ಮೊದಲ ಬಾರಿಗೆ ಹಾಕಿಕೊಟ್ಟ, ಆ ವರ್ಗದ ಪ್ರತಿನಿಧಿಯಾದ ಕಾರ್ಲ್ ಮಾರ್ಕ್ಸ್ ಈ ಪಾಠಗಳನ್ನು, ಈ ಪ್ರಶ್ನೆಗೆ ಸಂಬಂಧಿಸಿ ಇತಿಹಾಸದ ಪಾಠಗಳನ್ನೂ, ವಿವೇಚಿಸಿರುವುದು ಈ ಕೆಳಗಿನ ರೀತಿಯಲ್ಲಿ:

“ಈಗ, ಬಂಡಾಯ ಅನ್ನುವುದೂ ಯುದ್ಧ ಅಥವಾ ಬೇರಾವುದೇ ಕಲೆಯಂತೆಯೇ ಒಂದು ಕಲೆ. ಅದೂ ಕೆಲವು ವಿಧಾನಾತ್ಮಕ ನಿಯಮಗಳಿಗೆ ಬದ್ಧವಾಗಿರುತ್ತದೆ. ಈ ನಿಯಮಗಳನ್ನು ಉಪೇಕ್ಷಿಸಿದಲ್ಲಿ ಅದು ಅವುಗಳನ್ನು ಉಪೇಕ್ಷಿಸುವಂಥ ಪಾರ್ಷ್ವ ಪತನವನ್ನು ಉಂಟುಮಾಡುತ್ತದೆ. ಈ ನಿಯಮಗಳು ಪಾರ್ಷ್ವಗಳ ಸ್ವರೂಪದಿಂದಲೂ ಅಂಥ ಪ್ರಸಂಗದಲ್ಲಿ ಎದುರಿಸಬೇಕಾದಂಥ ಪರಿಸ್ಥಿತಿಗಳಿಂದಲೂ ತರ್ಕಬದ್ಧವಾಗಿ ಅನುಮಿತಿಗೊಳಿಸಿದವಾಗಿರುತ್ತವೆ. ಇವು ಎಷ್ಟು ಸ್ಪಷ್ಟ ಹಾಗೂ ಸರಳವಾಗಿರುತ್ತವೆಂದರೆ ಜರ್ಮನಿಗೆ 1848ರ ಅಲ್ಪ ಅನುಭವವೇ ಅವುಗಳ ಚೆನ್ನಾದ ಪರಿಚಯ ಮಾಡಿಕೊಟ್ಟಿತು. ಮೊದಲನೆಯದಾಗಿ, ಕೊನೆಯವರೆಗೂ ಹೋಗಲು ಸಂಪೂರ್ಣವಾಗಿ ಸಿದ್ಧವಾಗಿರುವವರೆಗೂ (ಅಂದರೆ ಅಕ್ಷರತಃ ಈ ಆಟದ ಎಲ್ಲ ಪರಿಣಾಮಗಳನ್ನೂ ಎದುರಿಸಲು ಸಿದ್ಧವಾಗಿರುವವರೆಗೂ) ಎಂದೂ ಬಂಡಾಯ ದೊಂದಿಗೆ ಆಟ ಆಡದಿರಿ. ಬಂಡಾಯವು ಒಂದು ಸಮೀಕರಣವಿದ್ದಂತೆ. ಇದರಲ್ಲಿನ ಪ್ರಮಾಣಗಳು ತುಂಬ ಅನಿರ್ದಿಷ್ಟವಾಗಿರುತ್ತವೆ. ಅವುಗಳ ಮೌಲ್ಯ ದಿನ ದಿನವೂ ಬದಲುತ್ತ ಹೋಗಬಹುದು. ನಿಮ್ಮನ್ನು ಎದುರಿಸುತ್ತಿರುವ ಶಕ್ತಿಗಳು ಸಂಘಟನೆ, ಶಿಸ್ತು, ಅಭ್ಯಾಸಬಲದ ಅಧಿಕಾರ, ಇವೆಲ್ಲವುಗಳ ಅನುಕೂಲ ಹೊಂದಿರುತ್ತವೆ (ಮಾರ್ಕ್ಸ್ ರವರು ಇಲ್ಲಿ ಮನಸ್ಸಿನಲ್ಲಿಟ್ಟಿರುವುದು ಬಂಡಾಯದ ಅತ್ಯಂತ “ಕಷ್ಟದ” ಪ್ರಸಂಗವನ್ನು, ಅಂದರೆ, “ದೃಢವಾಗಿ ಸ್ಥಾಪಿತವಾದ” ಹಳೆಯ ಅಧಿಕಾರದ ವಿರುದ್ಧ, ಕ್ರಾಂತಿಯ ಹಾಗೂ ಸರ್ಕಾರದ ಡೋಲಾಯಮಾನತೆಯ ಪ್ರಭಾವದಿಂದಾಗಿ ಇನ್ನೂ ಛಿದ್ರಗೊಳ್ಳದಿರುವಂಥ ಸೈನ್ಯದ ವಿರುದ್ಧ, ಬಂಡಾಯದ ಪ್ರಸಂಗವನ್ನು); ನೀವು ಅವುಗಳ ವಿರುದ್ಧ ಪ್ರಬಲವಾದ ಪ್ರತಿಕೂಲಶಕ್ತಿಗಳನ್ನು ತರದೆ ಹೋದಲ್ಲಿ ಸೋಲುತ್ತೀರಿ, ನಾಶವಾಗುತ್ತೀರಿ. ಎರಡನೆಯದಾಗಿ, ಒಮ್ಮೆ ನೀವು ಬಂಡಾಯದ ಕಾರ್ಯ ಕೈಕೊಂಡ ಮೇಲೆ ಅತ್ಯಂತ ದೃಢ ಮನೋನಿರ್ಧಾರದಿಂದ ವರ್ತಿಸಿ ಮತ್ತು ದಾಳಿಯ ಮನೋಭಾವದಲ್ಲಿರಿ. ರಕ್ಷಣೆಯ ಮನೋಭಾವವು ಪ್ರತಿಯೊಂದೂ ಸಶಸ್ತ್ರ ಬಂಡಾಯದ ಸಾವಷ್ಟೆ ಆಗುತ್ತದೆ. ರಕ್ಷಣೆಯಲ್ಲಿ ಅದು ತನ್ನ ಶತ್ರುಗಳ ಶಕ್ತಿಯನ್ನು ಅಳೆದು ನೋಡುವ ಮುನ್ನವೇ ನಾಶಗೊಳ್ಳುತ್ತದೆ. ನಿಮ್ಮ ಶತ್ರುಗಳ ಶಕ್ತಿಗಳು ಚೆದುರಿರುವಾಗ ಅವರ ವಿರುದ್ಧ ಅನಿರೀಕ್ಷಿತ ದಾಳಿ ನಡೆಸಿ, ಹೊಸ ಯಶಸ್ಸುಗಳಿಗೆ ದಾರಿ ಸಿದ್ಧಗೊಳಿಸಿ. ಯಶಸ್ಸು

ಗಳು ಎಷ್ಟೇ ಅಲ್ಪವಾದರೂ ಸರಿ ಅವಕ್ಕಾಗಿ ಪ್ರತಿದಿನವೂ ಸಿದ್ಧತೆ ನಡೆಸಿ. ಮೊದಲ ಯಶಸ್ವೀ ಬಂಡಾಯ ನಿಮಗೆ ನೀಡಿರುವಂಥ ನೈತಿಕ ಉಚ್ಚತೆಯನ್ನು ಉಳಿಸಿಕೊಂಡಿರಿ; ಯಾವಾಗಲೂ ಹೆಚ್ಚು ಸುರಕ್ಷಿತ ಪಕ್ಷಕ್ಕಾಗಿ ಹುಡುಕುವಂಥ ಹಾಗೂ ಯಾವಾಗಲೂ ಅತ್ಯಂತ ಪ್ರಬಲ ಪಕ್ಷವನ್ನೇ ಹಿಡಿಯುವಂಥ ಡೋಲಾಯಮಾನದ ಶಕ್ತಿಗಳನ್ನು ನಿಮ್ಮ ಕಡೆಗೆ ಈ ರೀತಿಯಲ್ಲಿ ಬರಮಾಡಿಕೊಳ್ಳಿ. ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ತಮ್ಮೆಲ್ಲ ಶಕ್ತಿಗಳನ್ನೂ ಒಂದುಗೂಡಿಸಿಕೊಳ್ಳುವ ಮುನ್ನವೇ ಹಿಂಜರಿಯುವಂತೆ ಅವನ್ನು ಬಲಾತ್ಕರಿಸಿ. ಕ್ರಾಂತಿಕಾರಿ ತಂತ್ರಗಳನ್ನು ಅತ್ಯಂತ ಪರಿಣತ ರೀತಿಯಲ್ಲಿ ವಿವರಿಸಿರುವಂಥ ಡಾಂಟೋನ್‌ರ ಮಾತುಗಳಲ್ಲಿ ಹೇಳುವುದಾದರೆ: “ಸಾಹಸ, ಸಾಹಸ, ಮತ್ತೆ ಸಾಹಸ.” (‘ಜರ್ಮನಿಯಲ್ಲಿ ಕ್ರಾಂತಿ ಹಾಗೂ ಪ್ರತಿಕ್ರಾಂತಿ,’ ಜರ್ಮನ್ ಆವೃತ್ತಿ, 1907, ಪು. 118.)

ನಾವು ಅದೆಲ್ಲವನ್ನೂ ಬದಲಿಸಿದ್ದೇವೆ, ಎಂದು ‘ನೋವಯ ಜಿರ್ನಾ’ನ “ಸೋಗಿನ ಮಾರ್ಕ್ಸ್‌ವಾದಿಗಳು” ತಮ್ಮ ಬಗೆಗೇ ಹೇಳಿಕೊಳ್ಳಬಹುದು. ಮುಮ್ಮಡಿ ಸಾಹಸದ ಬದಲು ನಮ್ಮ ಬಳಿ ಎರಡು ಸದ್ಗುಣಗಳಿವೆ: “ನಮ್ಮ ಬಳಿ ಎರಡಿವೆ, ಮಹಾಶಯ: ಮಿತಗಾಮಿತನ ಹಾಗೂ ನಿಖರತೆ.” “ನಮಗೆ” ಜಾಗತಿಕ ಇತಿಹಾಸದ ಅನುಭವ, ಫ್ರೆಂಚ್ ಮಹಾಕ್ರಾಂತಿಯ ಅನುಭವ, ಯಾವ ಮಹತ್ವದ್ದೂ ಅಲ್ಲ. “ನಮಗೆ” ಮುಖ್ಯವಾದುದೆಂದರೆ, 1917ರಲ್ಲಿ ಜರುಗಿದ ಎರಡು ಚಳವಳಿಗಳ ಅನುಭವ – ಮೊಲ್ಟಾಲಿನ್* ಕನ್ನಡಕವು ವಿರೂಪಗೊಳಿಸಿ ತೋರಿಸುವಂಥ – ಅನುಭವ.

ಈ ಮೋಹಗೊಳಿಸುವ ಕನ್ನಡಕವಿಲ್ಲದೆಯೇ ಈ ಅನುಭವ ಎಂತಹುದು ಅನ್ನುವುದನ್ನು ಪರಿಶೀಲಿಸಿ ನೋಡೋಣ.

ನೀವು ಜುಲೈ 3-5ರ ಘಟನೆಗಳನ್ನು “ಅಂತರ್ಯುದ್ಧ”ಕ್ಕೆ ಹೋಲಿಸುತ್ತೀರ, ಏಕೆಂದರೆ, ನೀವು ಅಲೇಕ್ಸಿಸ್‌ಸಿ, ಪೆರೆವೇರ್ಜೆವ್ ಮತ್ತು ಸಂಗಡಿಗರನ್ನು ನಂಬಿದಿರಿ: ‘ನೋವಯ ಜಿರ್ನಾ’ನ ಸಜ್ಜನರು ಇಂತಹ ಜನರನ್ನು ನಂಬುವುದು ಅವರ ಸ್ವಭಾವಕ್ಕೆ ಸರಿಯಾದುದೇ (ದೊಡ್ಡ ದಿನ ಪತ್ರಿಕೆಯಂಥ ಭಾರಿ ಸಾಧನವನ್ನು ತಮ್ಮ ವಶದಲ್ಲಿ ಹೊಂದಿದ್ದರೂ ಜುಲೈ 3-5ರ ಘಟನೆಗಳ ಬಗೆಗೆ ಸುದ್ದಿ ಸಂಗ್ರಹಿಸಲು ಇವರು ತಾವೇ ಏನನ್ನೂ ಮಾಡಿಲ್ಲ).

ಆದರೆ ಜುಲೈ 3-5ರ ಘಟನೆಗಳು ಬೋಲ್ಷೆವಿಕರು ಮೂಲಾಂಕುರದ ಸ್ಥಿತಿಯಲ್ಲೇ ಹಿಡಿದಿರಿಸಿದ್ದ ಅಂತರ್ಯುದ್ಧದ ಮೂಲಾಂಕುರಗಳಾಗಿರಲಿಲ್ಲ, ಆದರೆ ನಿಜವಾದ ಅಂತ

*ಗ್ರಿಬೋಯೇದೊವ್‌ರ ‘ಅತಿಬುದ್ಧಿಯಿಂದ ದುಃಖ’ ಎಂಬ ಪ್ರಹಸನದ ಒಂದು ಪಾತ್ರ. ಇವನು ಸಾಮಾನ್ಯವಾಗಿ ಮೌನದಿಂದಿರುತ್ತಿದ್ದ, ಯಾರೊಂದಿಗೂ ವಾದ ಚರ್ಚೆಗಳಲ್ಲಿ ತೊಡಗುತ್ತಿರಲಿಲ್ಲ, ಆದರೆ ತನಗೆ ಬೇಕಾದುದನ್ನೆಲ್ಲ ಸಾಧಿಸಿಕೊಳ್ಳುತ್ತಿದ್ದ. ಸ್ವಾರ್ಥಸಾಧಕತನದ ಪ್ರತೀಕ. – ಸಂ.

ಯುರ್ದವೇ ಆಗಿದ್ದವು, ಎಂದೇ ಒಂದು ಘಳಿಗೆ ಇಟ್ಟುಕೊಳ್ಳೋಣ. ಹಾಗೆಂದೇ ಭಾವಿಸಿಕೊಳ್ಳೋಣ.

ಆ ಸಂದರ್ಭದಲ್ಲಿ ಈ ಪಾಠ ಏನನ್ನು ಸಾಧಿಸಿ ತೋರುತ್ತದೆ?

ಮೊದಲನೆಯದಾಗಿ, ಬೋಲ್ಷೆವಿಕರು ದಾಳಿ ಮಾಡಲಿಲ್ಲ. ಜುಲೈ 3-4ರ ರಾತ್ರಿ, ಜುಲೈ 4ರಂದೂ ಸಹ, ಅವರು ದಾಳಿ ಮಾಡಿದ್ದಲ್ಲಿ ಭಾರಿ ಪ್ರಯೋಜನ ಗಳಿಸಿಕೊಳ್ಳುತ್ತಿದ್ದರು ಎಂಬುದು ನಿರ್ವಿವಾದವಾದರೂ ಅವರು ದಾಳಿ ಮಾಡಲಿಲ್ಲ. ಅಂತರ್ಯುದ್ಧದ ಬಗೆಗೆ ಮಾತನಾಡುವುದಾದಲ್ಲಿ (ಸಹಜ್ಞಾಸರ್ತಿಯಿಂದ ಹೊರಹೊಮ್ಮಿದಂಥ ಘಟನೆಯನ್ನು ಏಪ್ರಿಲ್ 20-21ರ ಮಾದರಿಯ ಪ್ರದರ್ಶನವನ್ನಾಗಿ ಪರಿವರ್ತಿಸಿದೆಯೇ-ವಾಸ್ತವಾಂಶಗಳು ತೋರಿಸುವುದು ಇದನ್ನೇ - 'ನೋವಯ ಜಿರ್ನ್ಸ್' ಮಾಡುವಂತೆ ಅಂತರ್ಯುದ್ಧದ ಬಗೆಗೆ ಮಾತನಾಡುವುದಾದಲ್ಲಿ) ಅವರ ರಕ್ಷಣಾತ್ಮಕ ನಿಲುವು ಅವರ ದೌರ್ಬಲ್ಯವಾಗಿದ್ದಿತು.

ಆದ್ದರಿಂದ 'ನೋವಯ ಜಿರ್ನ್ಸ್'ನ ವಿವೇಕಯುತ ಜನರ ವಿಚಾರ ತಪ್ಪು ಎಂದೇ "ಪಾಠ" ಸಾಧಿಸಿತೋರುತ್ತದೆ.

ಎರಡನೆಯದಾಗಿ, ಬೋಲ್ಷೆವಿಕರು ಜುಲೈ 3 ಅಥವಾ 4ರಂದು ಬಂಡಾಯವನ್ನು ಪ್ರಾರಂಭಿಸಲು ಹೊರಡದಿದ್ದಲ್ಲಿ, ಏಕೈಕ ಬೋಲ್ಷೆವಿಕ್ ಅಂಗಸಂಸ್ಥೆಯೂ ಅಂತಹ ಪ್ರಶ್ನೆಯನ್ನು ಎತ್ತದಿದ್ದಲ್ಲಿ, ಅದರ ಕಾರಣವು 'ನೋವಯ ಜಿರ್ನ್ಸ್'ನೊಂದಿಗೆ ನಮ್ಮ ವಿವಾದದ ವಲಯದ ಆಚೆ ಇದೆ. ಏಕೆಂದರೆ ನಾವು "ಅಂತರ್ಯುದ್ಧ"ದ, ಅಂದರೆ ಬಂಡಾಯದ, ಪಾಠಗಳ ಬಗೆಗೆ ವಾದ ನಡೆಸುತ್ತಿದ್ದೇವೆ, ಬಂಡಾಯಕ್ಕೆ ಬೆಂಬಲವಾಗಿ ಸ್ಪಷ್ಟವಾಗಿಯೇ ಬಹುಮತ ಇಲ್ಲದುದು ಕ್ರಾಂತಿಕಾರಿ ಪಾರ್ಟಿಯೊಂದಕ್ಕೆ ಅಂತಹ ಬಂಡಾಯ ಹೂಡುವ ಯೋಚನೆಯನ್ನೂ ಮಾಡದಂತೆ ತಡೆಹಿಡಿಯುತ್ತದೆ ಎಂಬ ವಿಷಯದ ಬಗೆಗಲ್ಲ.

1917ರ ಜುಲೈಗೂ ತುಂಬ ಕಾಲದನಂತರ ಬೋಲ್ಷೆವಿಕರು ರಾಜಧಾನಿಯ ಸೋವಿಯತ್‌ಗಳಲ್ಲೂ ಮತ್ತು ದೇಶದಲ್ಲೂ (ಮಾಸ್ಕೋ ಮತ್ತುಗಳಲ್ಲಿ ಶೇ. 49ಕ್ಕೂ ಹೆಚ್ಚು) ಬಹುಮತ ಪಡೆದರು ಅನ್ನುವುದನ್ನು ಪ್ರತಿಯೊಬ್ಬರೂ ತಿಳಿದಿರುವುದರಿಂದ, ಕಲಿಯಬೇಕಾದಂಥ "ಪಾಠಗಳು" 'ನೋವಯ ಜಿರ್ನ್ಸ್' - ಎಲ್ಲ ರೀತಿಯಲ್ಲೂ ಪ್ರಿಯಕರಳಾದ ಆ ವನಿತೆ - ಏನು ಆಗಿರಬೇಕೆಂದು ಬಯಸುತ್ತದೋ ಅವಕ್ಕಿಂತ ತುಂಬ ದೂರ ದೂರವೇ ಇವೆ.

ಬೇಡ, ಬೇಡ, 'ನೋವಯ ಜಿರ್ನ್ಸ್'ನ ಪೌರಣೀ, ನೀವು ರಾಜಕಾರಣದಲ್ಲಿ ಕೈ ಹಾಕದಿರುವುದೇ ಲೇಸು!

ಕ್ರಾಂತಿಕಾರಿ ಪಾರ್ಟಿಯು ಕ್ರಾಂತಿಕಾರಿ ವರ್ಗಗಳ ಮುಂದುವರಿದ ದಳಗಳಲ್ಲೂ ದೇಶದಲ್ಲೂ ಬಹುಮತ ಹೊಂದಿರದೆ ಇದ್ದಲ್ಲಿ, ಬಂಡಾಯದ ಪ್ರಶ್ನೆಯೇ ಹುಟ್ಟುವುದಿಲ್ಲ. ಅಷ್ಟೇ ಅಲ್ಲ, ಬಂಡಾಯಕ್ಕೆ ಈ ಕೆಳಗಿನ ಅಂಶಗಳೂ ಅವಶ್ಯ: (1) ದೇಶವ್ಯಾಪಿ

ಪ್ರಮಾಣದಲ್ಲಿ ಕ್ರಾಂತಿಯ ಬೆಳವಣಿಗೆ; (2) ಹಳೆಯ ಸರ್ಕಾರದ, ಉದಾಹರಣೆಗೆ, “ಸಮಿಶ್ರ” ಸರ್ಕಾರದ, ಸಂಪೂರ್ಣ ನೈತಿಕ ಹಾಗೂ ರಾಜಕೀಯ ದಿವಾಳಿತನ; (3) ಎಲ್ಲ ಮಧ್ಯಮ ವೃಂದಗಳ ಶಿಬಿರದಲ್ಲೂ, ಅಂದರೆ ನಿನ್ನೆಯಷ್ಟೆ ಸರ್ಕಾರಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿದ್ದರೂ ಇಂದು ಸಂಪೂರ್ಣ ಬೆಂಬಲ ನೀಡುತ್ತಿರದಿರುವಂತಹವರ ಶಿಬಿರದಲ್ಲೂ, ತೀವ್ರತರ ಡೋಲಾಯಮಾನ.

ಜುಲೈ 3-5ರ “ಪಾಠಗಳ” ಬಗೆಗೆ ಮಾತನಾಡುವಾಗ ‘ನೋವಯ ಜಿರ್ನಾ’ ಈ ಅತ್ಯಂತ ಮುಖ್ಯ ಪಾಠವನ್ನೂ ಗಮನಕ್ಕೆ ತಂದುಕೊಳ್ಳಲೂ ವಿಫಲವಾಯಿತೇಕೆ? ಏಕೆಂದರೆ ಇಲ್ಲಿ ರಾಜಕೀಯ ಪ್ರಶ್ನೆಯೊಂದನ್ನು ರಾಜಕಾರಣಿಗಳಲ್ಲ ಆದರೆ ಬೂರ್ಷ್ವಾಸೀಯಿಂದ ಭೀತಿಗೊಳಿಸಲ್ಪಟ್ಟಿರುವ ಬುದ್ಧಿಜೀವಿಗಳ ವೃಂದವೊಂದು ತೀರ್ಮಾನಿಸುತ್ತಿರುವುದಾಗಿದೆ.

ಮುಂದುವರಿಯೋಣ. ಮೂರನೆಯದಾಗಿ, ಜುಲೈ 3-4ರ ನಂತರ ಸಮಾಜವಾದಿ ಕ್ರಾಂತಿಕಾರಿಗಳ ಹಾಗೂ ಮೆನ್ಷೆವಿಕರ ಮಧ್ಯೆ ಕೊಳೆತ ಪ್ರಾರಂಭವಾಯಿತು ಎಂದೇ ವಾಸ್ತವಾಂಶಗಳು ತೋರಿಸಿಕೊಡುತ್ತವೆ. ಇದಕ್ಕೆ ಕಾರಣ ತ್ಸೆರೆತೇಲಿಗಳು ತಮ್ಮ ಜುಲೈ ನೀತಿಯ ಮೂಲಕ ತಮ್ಮನ್ನೇ ಬಯಲು ಮಾಡಿಕೊಂಡಿದ್ದುದು; ಅಲ್ಲದೆ ಬೋಲ್ಷೆವಿಕರು ತಮ್ಮ ಸ್ವಂತ ಮುನ್ನಾಲಿನ ಯೋಧರಾಗಿದ್ದಲ್ಲಿ “ಸಾಮಾಜಿಕ-ಬಣ”ದ ಪ್ರತಿಪಾದಕರಾದರೋ ದ್ರೋಹಿಗಳಾಗಿದ್ದರು, ಅನ್ನುವುದನ್ನು ಜನ ಮನಗಂಡಿದ್ದುದು. ಕೊರ್ನಿಲೊವ್ ಬಂಡಾಯಕ್ಕೆ ಮುನ್ನವೇ ಆಗಸ್ಟ್ 20ರಂದು ನಡೆದ ಪೆತ್ರೊಗ್ರಾಡ್ ಚುನಾವಣೆಗಳು ಈ ಕೊಳೆತವನ್ನು ಸಂಪೂರ್ಣವಾಗಿ ಹೊರಗೆಡಹಿದವು. ಈ ಚುನಾವಣೆಗಳಲ್ಲಿ ಬೋಲ್ಷೆವಿಕರು ವಿಜಯ ಗಳಿಸಿದರು ಮತ್ತು “ಸಾಮಾಜಿಕ-ಬಣ”ದ ಪ್ರತಿಪಾದಕರು ಪರಾಭವಗೊಂಡರು (‘ದ್ಯೇಲೊ ನರೋದ’ ಇತ್ತೀಚೆಗೆ ಚುನಾವಣೆಗಳ ಫಲಿತಾಂಶಗಳನ್ನು ಮುಚ್ಚಿಡುವ ಮೂಲಕ ಈ ಸಂಗತಿಯನ್ನು ನಿರಾಕರಿಸಲು ಯತ್ನಿಸಿತು, ಆದರೆ ಅದು ಆತ್ಮವಂಚನೆಯೂ ಆಗಿದ್ದಿತು, ಓದುಗರ ವಂಚನೆಯೂ ಆಗಿದ್ದಿತು. ಆಗಸ್ಟ್ 24ರ ‘ದ್ಯೇನ್’ ಪತ್ರಿಕೆ⁴⁴ಯಲ್ಲಿ ಪ್ರಕಟವಾದ ಸಂಖ್ಯೆಗಳ ಪ್ರಕಾರ (ನಗರದ ಸಂಖ್ಯೆಗಳನ್ನಷ್ಟೆ ನೀಡಲಾಗಿದ್ದಿತು) ಒಟ್ಟು ಮತಗಳಲ್ಲಿ ಕಾಡೆಟ್ಟರ ಪಾಲು ಶೇ. 22ರಿಂದ 23ಕ್ಕೆ ಏರಿತು, ಆದರೆ ಕಾಡೆಟ್ಟರಿಗೆ ಹಾಕಲಾದ ನಿರುಪಾಧಿಕ ಮತಗಳ ಸಂಖ್ಯೆ ಶೇ. 40ರಷ್ಟು ಕಮ್ಮಿಯಾಯಿತು. ಒಟ್ಟು ಮತಗಳಲ್ಲಿ ಬೋಲ್ಷೆವಿಕರ ಪಾಲು ಶೇ. 20ರಿಂದ 33ಕ್ಕೆ ಏರಿತು, ಬೋಲ್ಷೆವಿಕರಿಗೆ ಹಾಕಲಾದ ನಿರುಪಾಧಿಕ ಮತಗಳ ಸಂಖ್ಯೆ ಶೇ. 10ರಷ್ಟು ಅಷ್ಟು ಕಮ್ಮಿಯಾಯಿತು. “ಮಧ್ಯಮ ವೃಂದ”ಗಳೆಲ್ಲವುಗಳ ಪಾಲು ಶೇ. 58ರಿಂದ 44ಕ್ಕೆ ಇಳಿಯಿತು, ಆದರೆ ಅವುಗಳಿಗೆ ಹಾಕಲಾದ ನಿರುಪಾಧಿಕ ಮತಗಳ ಸಂಖ್ಯೆ ಶೇ. 60ರಷ್ಟು ಕಮ್ಮಿಯಾಯಿತು!).

ಜುಲೈ ದಿನಗಳನಂತರ ಮತ್ತು ಕೊರ್ನಿಲೊವ್ ದಿನಗಳಿಗೆ ಮುನ್ನ ಸಮಾಜವಾದಿ ಕ್ರಾಂತಿಕಾರಿಗಳ ಹಾಗೂ ಮೆನ್ಷೆವಿಕರ ಪಾರ್ಟಿಗಳಲ್ಲಿ ಕೊಳೆತ ಆಗಲೇ ಪ್ರಾರಂಭ

ವಾಗಿದ್ದಿತು ಅನ್ನುವುದು ಎರಡೂ ಪಾರ್ಟಿಗಳಲ್ಲಿ ಎಡ ಪಂಥಗಳು ಬೆಳೆದುದರಿಂದ ಸಾಧಿತವಾಗಿದೆ. ಈ ಎಡ ಪಂಥಗಳ ಪ್ರಮಾಣ ಬಹುಮಟ್ಟಿಗೆ ಶೇ. 40ರ ಮಟ್ಟ ತಲುಪಿದೆ. ಇದು ಕೇರೆನ್‌ಸ್ಮಿಗಳು ಬೋಲ್ಷೆವಿಕರನ್ನು ಪೀಡನೆಗೆ ಒಳಪಡಿಸಿದುದಕ್ಕೆ “ಪ್ರತೀಕಾರ”ವಾಗಿದೆ.

ಶ್ರಮಜೀವಿ ವರ್ಗ ಪಾರ್ಟಿಯು ಕೆಲವು ನೂರು ಸದಸ್ಯರನ್ನು “ಕಳೆದು”ಕೊಂಡರೂ ಅದು ಜುಲೈ 3-4ರ ಘಟನೆಗಳಿಂದ ಅಪಾರವಾಗಿ ಲಾಭ ಗಳಿಸಿದೆ, ಏಕೆಂದರೆ, ಆ ಉಗ್ರ ದಿನಗಳಲ್ಲೇ ಜನ ಈ ಪಾರ್ಟಿಯ ನಿಷ್ಠೆಯನ್ನೂ, ಸಮಾಜವಾದಿ-ಕ್ರಾಂತಿಕಾರಿಗಳ ಹಾಗೂ ಮೆನ್ಸೆವಿಕರ ದ್ರೋಹವನ್ನೂ ಮನಗಂಡರು ಹಾಗೂ ಕಂಡುಕೊಂಡರು. ಹಾಗಾಗಿ ಇದರಿಂದ ಕಲಿಯಬಹುದಾದ “ಪಾಠ”ವು ‘ನೋವಯ ಜಿರುನ್ಸ್’ ಸೂಚಿಸಿರುವ ಪಾಠಕ್ಕಿಂತ ತುಂಬ ತುಂಬ ದೂರದ್ದಾಗಿದೆ. ಅದು ಸಂಪೂರ್ಣವಾಗಿ ಭಿನ್ನವಾದುದಾಗಿದೆ. ಅದೆಂದರೆ - “ಪ್ರಜಾಸತ್ತೆಯ ಮೌನಿ ಸ್ವಾರ್ಥಸಾಧಕರಿ”ಗಾಗಿ ತಳಮಳಿಸುತ್ತಿರುವ ಜನಸಮೂಹಗಳನ್ನು ಬಿಟ್ಟುಕೊಡಬೇಡಿ; ಬಂಡಾಯ ಪ್ರಾರಂಭಿಸುವುದಾದಲ್ಲಿ ಶತ್ರು ಶಕ್ತಿಗಳು ಹರಡಿ ಹಂಚಿದ್ದಾಗ ದಾಳಿ ನಡೆಸತೊಡಗಿ, ಅನಿರೀಕ್ಷಿತ ದಾಳಿ ಮಾಡಿ ಶತ್ರುವನ್ನು ದಿಗ್ಭ್ರಾಂತಿಗೊಳಿಸಿ.

ಅದು ಹಾಗಲ್ಲವೇ, ‘ನೋವಯ ಜಿರುನ್ಸ್’ನ “ಸೋಗಿನ ಮಾರ್ಕ್ಸ್‌ವಾದಿ” ಸಜ್ಜನರೇ?

ಅಥವಾ “ಮಾರ್ಕ್ಸ್‌ವಾದ” ಅಂದರೆ ವಸ್ತುನಿಷ್ಠ ಪರಿಸ್ಥಿತಿಯ ನಿಷ್ಕೃಷ್ಟ ಮೌಲ್ಯಾಂಕನದ ಮೇಲೆ ನಿರ್ಧರಿಸಿದ ತಂತ್ರಗಳ ಮೇಲೆ ಆಧರಿಸಿರುವುದಲ್ಲ, ಆದರೆ “ಅಂತರ್ಯುದ್ಧ”ವನ್ನೂ “ಸೋವಿಯತ್‌ಗಳ ಮಹಾಧಿವೇಶನ ಹಾಗೂ ಸಂವಿಧಾನ ಸಭೆ ಕರೆಯುವುದನ್ನೂ” ಅರ್ಥರಹಿತವಾಗಿ ಮತ್ತು ಎಷ್ಟು ಮಾತ್ರವೂ ವಿಮರ್ಶೆ ಮಾಡದೆ ಒಂದಾಗಿ ಜೊತೆಗೂಡಿಸುವುದು, ಎಂದು ಅರ್ಥವೇ?

ಆದರೆ ಇದು, ಸಜ್ಜನರೇ, ತೀರ ಹಾಸ್ಯಾಸ್ಪದ. ಇದು ಮಾರ್ಕ್ಸ್‌ವಾದದ ಹಾಗೂ ಒಟ್ಟಿನಲ್ಲಿ ತರ್ಕದ, ಅಣಕ!

ವರ್ಗ ಹೋರಾಟದ ತೀಕ್ಷ್ಣತೆಯನ್ನು “ಅಂತರ್ಯುದ್ಧ”ದ ಮಟ್ಟಕ್ಕೆ ಒಯ್ಯಬೇಕೆಂದು ಸೂಚಿಸುವಂತಹುದು ಯಾವುದೂ ವಸ್ತುನಿಷ್ಠ ಪರಿಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ, “ಸೋವಿಯತ್‌ಗಳ ಮಹಾಧಿವೇಶನ ಹಾಗೂ ಸಂವಿಧಾನ ಸಭೆ”ಗೆ ಸಂಬಂಧಿಸಿ ನೀವೇಕೆ “ಅಂತರ್ಯುದ್ಧ”ದ ಮಾತನ್ನಾಡಿದಿರಿ? (ಏಕೆಂದರೆ, ಇಲ್ಲಿ ಚರ್ಚಿಸಲಾಗುತ್ತಿರುವ ‘ನೋವಯ ಜಿರುನ್ಸ್’ನ ಅಗ್ರಲೇಖನದ ಶೀರ್ಷಿಕೆ ಇದುವೇ ಆಗಿದೆ). ಆ ಪ್ರಸಂಗದಲ್ಲಿ, ವಸ್ತುನಿಷ್ಠ ಪರಿಸ್ಥಿತಿಯಲ್ಲಿ ಅಂತರ್ಯುದ್ಧಕ್ಕೆ ಅವಶ್ಯವಾದ ಆಧಾರ ಇಲ್ಲ, ಆದ್ದರಿಂದ ಸೋವಿಯತ್‌ಗಳ ಮಹಾಧಿವೇಶನ ಅಥವಾ ಸಂವಿಧಾನ ಸಭೆಯಂತಹ ಶಾಂತಿಯುತವಾದ, ಸಂವಿಧಾನಾತ್ಮಕವಾಗಿ ಶಾಸನಬದ್ಧವಾದ, ನ್ಯಾಯಾಂಗವಾಗಿಯೂ ಪಾರ್ಲಿಮೆಂಟರಿಯಾಗಿಯೂ “ಸರಳ”ವಾದ ವಿಧಾನಗಳೇ ತಂತ್ರಗಳ

ಮೂಲಾಧಾರವಾಗಬಲ್ಲವು ಮತ್ತು ಆಗಬೇಕು, ಎಂದು ನೀವು ಓದುಗನಿಗೆ ಸ್ಪಷ್ಟವಾಗಿ ಹೇಳಬೇಕಿದ್ದಿತು ಮತ್ತು ಸಾಧಿಸಿ ತೋರಬೇಕಿದ್ದಿತು. ಆಗ ಅಂತಹ ಮಹಾಧಿವೇಶನವೂ ಅಂತಹ ಸಭೆಯೂ ನಿಜಕ್ಕೂ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ವುಳ್ಳವು ಎಂಬ ಅಭಿಪ್ರಾಯವನ್ನು ಹೊಂದಿರುವುದು ಸಾಧ್ಯ.

ಆದರೆ ಪ್ರಸಕ್ತ ವಸ್ತುನಿಷ್ಠ ಪರಿಸ್ಥಿತಿಗಳು ಅಂತರ್ಯುದ್ಧ ಅನಿವಾರ್ಯ ಎಂಬುದಕ್ಕಾಗಲೀ ಅಥವಾ ಅಂತರ್ಯುದ್ಧ ಸಂಭವನೀಯ ಎಂಬುದಕ್ಕಾದರೂ ಆಗಲಿ ಇಂಬುಗೊಡುವಂತಿದ್ದಲ್ಲಿ, ನೀವು ಅದರ ಬಗೆಗೆ “ನಿರಾಧಾರವಾಗಿ” ಮಾತನಾಡದಿದ್ದಲ್ಲಿ, ಆದರೆ ಅಂತರ್ಯುದ್ಧದ ಪರಿಸ್ಥಿತಿ ಅಸ್ತಿತ್ವದಲ್ಲಿದೆ ಅನ್ನುವುದನ್ನು ಸ್ಪಷ್ಟವಾಗಿ ಕಂಡು, ಭಾವಿಸಿ, ಗ್ರಹಿಸಿ ಹಾಗೆ ಮಾಡಿದ್ದಲ್ಲಿ, ಸೋವಿಯತ್‌ಗಳ ಮಹಾಧಿವೇಶನ ಅಥವಾ ಸಂವಿಧಾನ ಸಭೆಯನ್ನು ನೀವು ಮೂಲಾಧಾರವನ್ನಾಗಿ ಕಂಡುಕೊಳ್ಳುವುದು ಹೇಗೆ ಸಾಧ್ಯ? ಇದು ಉಪವಾಸದಿಂದ ನರಳುತ್ತಿರುವ ಹಾಗೂ ಹಿಂಸೆಗೊಳಗಾಗಿರುವ ಜನಸಮೂಹಗಳನ್ನು ಕೇವಲ ಪರಿಹಾಸ್ಯ ಮಾಡಿದಂತೆ! ಉಪವಾಸದಿಂದ ನರಳುತ್ತಿರುವ ಜನರು ಎರಡು ತಿಂಗಳು “ಕಾಯಲು” ಒಪ್ಪುವರೆಂದು ನೀವು ಭಾವಿಸುತ್ತೀರ? ಅಥವಾ ಆರ್ಥಿಕ ವಿನಾಶ - ಇದು ತೀವ್ರವಾಗುತ್ತಿದೆಯೆಂದು ನೀವೇ ಪ್ರತಿದಿನವೂ ಬರೆಯುತ್ತಿದ್ದೀರ - ಸೋವಿಯತ್‌ಗಳ ಮಹಾಧಿವೇಶನಕ್ಕಾಗಿ ಅಥವಾ ಸಂವಿಧಾನ ಸಭೆಗಾಗಿ “ಕಾಯಲು” ಒಪ್ಪುವುದೇ? ಅಥವಾ ಶಾಂತಿ ಸ್ಥಾಪನೆಯ ಗುರಿಯೊಂದಿಗೆ ನಮ್ಮ ವತಿಯಿಂದ ಯಾವುದೇ ಗಹನವಾದ ಕ್ರಮಗಳನ್ನೂ ಕೈಗೊಳ್ಳದೆ ಇರುವಾಗ (ಅಂದರೆ, ಯುದ್ಧದಲ್ಲಿ ನಿರತರಾಗಿರುವವರಿಗೆಲ್ಲ ನ್ಯಾಯಯುತವಾದ ಶಾಂತಿಯ ಸಲಹೆಯನ್ನು ವಿಧ್ಯುಕ್ತವಾಗಿ ನೀಡದಿರುವಾಗ) ಜರ್ಮನರು ದಾಳಿ ಮಾಡದೆಯೇ ಸೋವಿಯತ್‌ಗಳ ಮಹಾಧಿವೇಶನಕ್ಕಾಗಿ ಅಥವಾ ಸಂವಿಧಾನ ಸಭೆಗಾಗಿ “ಕಾಯಲು” ಒಪ್ಪುವರೇ? ಅಥವಾ ಫೆಬ್ರವರಿ 28ರಿಂದ ಸೆಪ್ಟೆಂಬರ್ 30ರವರೆಗೆ ಅತ್ಯಸಾಧಾರಣ ಪ್ರಕ್ಷುಬ್ಧತೆ ಹಾಗೂ ಅಭೂತಪೂರ್ವ ಶೀಘ್ರತೆಯೊಂದಿಗೆ ನಡೆದುಕೊಂಡುಬಂದ ರಷ್ಯನ್ ಕ್ರಾಂತಿಯ ಇತಿಹಾಸವು ಅಕ್ಟೋಬರ್ 1ರಿಂದ ನವಂಬರ್ 29ರವರೆಗೆ⁴⁵ ತುಂಬ ನೆಮ್ಮದಿಯೊಂದಿಗೆ, ಶಾಂತಿಯುತವಾಗಿ, ಶಾಸನಬದ್ಧ ಸಂತುಲಿತ ಗತಿಯೊಂದಿಗೆ, ಉತ್ಥಾನಗಳು ಹಠಾತ್ ಸ್ಫೋಟಗಳು, ಮಿಲಿಟರಿ ಪರಾಭವಗಳು ಹಾಗೂ ಆರ್ಥಿಕ ಮುಗ್ಗಟ್ಟುಗಳು ಇವು ಯಾವುದೂ ಇಲ್ಲದಂತೆಯೇ ಮುಂದುವರಿಯುವುದು ಎಂಬ ತೀರ್ಮಾನಕ್ಕೆ ಬರಲು ಅವಕಾಶ ನೀಡುವಂಥ ವಾಸ್ತವಾಂಶಗಳು ನಿಮ್ಮ ಬಳಿ ಇವೆಯೇ? ಅಥವಾ ಬೋಲ್ಷೆವಿಕ್ ಅಲ್ಲದ ಆಫೀಸರ್ ದುಬಾಸೊವ್ ರಣಾಂಗಣದ ಹೆಸರಿನಲ್ಲಿ ಅಧಿಕೃತವಾಗಿ “ಹೋರಾಡುವುದಿಲ್ಲ” ಎಂದು ಯಾವ ಸೈನ್ಯಕ್ಕೆ ಸಂಬಂಧಿಸಿ ಹೇಳಿದರೋ ಆ ಸೈನ್ಯವು ರಣಾಂಗಣದಲ್ಲಿ “ನಿಗದಿಯಾದ” ತೇದಿಯವರೆಗೂ ಸದ್ದಿಲ್ಲದೆ ಉಪವಾಸ ಬಿದ್ದುಕೊಂಡಿರುವುದೇ, ಸೆಡೆತುಕೊಂಡು ಕುಳಿತಿರುವುದೇ? ಅಥವಾ ನೀವು ರೈತ ಬಂಡಾಯವನ್ನು “ಅರಾಜಕತೆ” ಹಾಗೂ “ಸಾಮೂಹಿಕ ಕಗ್ಗೊಲೆ”

ಎಂದು ಕರೆದ ಮಾತ್ರಕ್ಕೆ, ಅಥವಾ ಕೇರೆನ್‌ಸ್ಕಿಯು ರೈತರಿಗೆ ವಿರುದ್ಧವಾಗಿ “ಮಿಲಿಟರಿ” ದಳಗಳನ್ನು ಕಳುಹಿಸುವರು ಎಂದ ಮಾತ್ರಕ್ಕೆ, ರೈತ ಬಂಡಾಯವು ಅಂತರ್ಯುದ್ಧದ ಒಂದು ಅಂಶವಾಗಿರುವುದು ನಿಂತೀತೆ? ರೈತ ದೇಶವೊಂದರಲ್ಲಿ ಸರ್ಕಾರವು ರೈತ ಬಂಡಾಯವನ್ನು ದಮನ ಮಾಡುತ್ತಿರುವಾಗ ಅದೇ ಸರ್ಕಾರ ಸಂವಿಧಾನ ಸಭೆ ಯೊಂದನ್ನು ಕರೆಯಲು ಶಾಂತಿಯಿಂದ, ಪ್ರಾಮಾಣಿಕವಾಗಿ, ಮೋಸ ಇಲ್ಲದೆಯೇ ಕೆಲಸ ಮಾಡಬಲ್ಲುದು ಎಂಬುದು ಸಂಭವನೀಯವೇ, ಗ್ರಹಣೀಯವೇ?

ಸಜ್ಜನರೇ, “ಸ್ಮೋಲ್ಡಿ ಇನ್‌ಸ್ಟಿಟ್ಯೂಟ್⁴⁶ನಲ್ಲಿನ ಗೊಂದಲ”ವನ್ನು ಕಂಡು ನಗಬೇಡಿ! ನಿಮ್ಮ ಮಧ್ಯೆಯೇ ಕಮ್ಮಿ ಏನೂ ಗೊಂದಲವಿಲ್ಲ. ನೀವು ಅಂತರ್ಯುದ್ಧದ ಉಗ್ರ ಪ್ರಶ್ನೆಗಳಿಗೆ ಗೊಂದಲದ ನುಡಿಗಟ್ಟುಗಳ ಹಾಗೂ ಕ್ಷುಲ್ಲಕ ಸಂವಿಧಾನಾತ್ಮಕ ಭ್ರಾಂತಿಗಳ ಉತ್ತರ ನೀಡುತ್ತೀರ. ಆದ್ದರಿಂದಲೇ ನಾನು ಹೇಳುವುದು – ಬೋಲ್ಷೆವಿಕರು ಏನಾದರೂ ಇಂತಹ ಮನೋಸ್ಥಿತಿಗಳಿಗೆ ಒಳಗಾದಲ್ಲಿ ಅವರು ತಮ್ಮ ಪಾರ್ಟಿಯನ್ನು ನಾಶ ಮಾಡುವರು, ತಮ್ಮ ಕ್ರಾಂತಿಯನ್ನೂ ನಾಶ ಮಾಡುವರು.

ಅಕ್ಟೋಬರ್ 1, 1917

ಎನ್. ಲೆನಿನ್

ಸೋವಿಯತ್ ಅಧಿಕಾರದ ತುರ್ತಿನ

ಕಾರ್ಯಭಾರಗಳು 47

ರಷ್ಯನ್ ಸೋವಿಯತ್ ಗಣತಂತ್ರದ ಅಂತರರಾಷ್ಟ್ರೀಯ ಪರಿಸ್ಥಿತಿ ಹಾಗೂ ಸಮಾಜವಾದಿ ಕ್ರಾಂತಿಯ ಮೂಲಭೂತ ಕಾರ್ಯಭಾರಗಳು

ಸಾಧಿಸಲಾಗಿರುವ ಶಾಂತಿ⁴⁸ಯಿಂದಾಗಿ - ಅದು ತುಂಬ ದುರ್ಭರ, ತುಂಬ ಅಸ್ಥಿರವಾದುದಾಗಿಯೂ ಇದ್ದರೂ - ರಷ್ಯನ್ ಸೋವಿಯತ್ ಗಣತಂತ್ರವು ಸಮಾಜವಾದಿ ಕ್ರಾಂತಿಯ ಅತ್ಯಂತ ಮುಖ್ಯವಾದ, ಅತ್ಯಂತ ಕಷ್ಟವಾದ ಕಾರ್ಯದ ಮೇಲೆ, ಸಂಘಟನಾತ್ಮಕ ಕಾರ್ಯದ ಮೇಲೆ, ಒಂದು ಗೊತ್ತಾದ ಕಾಲದವರೆಗೆ ತನ್ನೆಲ್ಲ ಶಕ್ತಿಗಳನ್ನೂ ಕೇಂದ್ರೀಕರಿಸಲು ಅವಕಾಶ ಪಡೆದುಕೊಂಡಿದೆ.

1918ರ ಮಾರ್ಚ್ 15ರಂದು ಮಾಸ್ಕೋದಲ್ಲಿ ಜರುಗಿದ ಸೋವಿಯತ್‌ಗಳ ಅಸಾಧಾರಣ ಮಹಾಧಿವೇಶನ⁴⁹ ಅಂಗೀಕರಿಸಿದ ನಿರ್ಣಯದಲ್ಲಿ, ಅರಾಜಕ ಹಾಗೂ ಅಸಂಘಟಿತ ಪರಿಸ್ಥಿತಿಯ ವಿರುದ್ಧ ನಿರ್ದಾಕ್ಷಿಣ್ಯ ಹೋರಾಟದ ಬಗೆಗೂ ದುಡಿಯುವ ಜನರ ಸ್ವಯಂಶಿಸ್ತಿನ ಬಗೆಗೂ ಹೇಳುವಂಥ ನಾಲ್ಕನೆಯ ಪ್ಯಾರಾದಲ್ಲಿ (ಭಾಗ 4) ಈ ಕಾರ್ಯಭಾರವನ್ನು ಎಲ್ಲ ದುಡಿಯುವ ಹಾಗೂ ಮರ್ದಿತ ಜನರ ಮುಂದೆಯೂ ಸುಸ್ಪಷ್ಟವಾಗಿ ಹಾಗೂ ನಿರ್ದಿಷ್ಟವಾಗಿ ಇರಿಸಲಾಗಿದೆ.

ನಿಜ, ರಷ್ಯನ್ ಸೋವಿಯತ್ ಗಣತಂತ್ರ ಸಾಧಿಸಿರುವ ಶಾಂತಿ ಅಸ್ಥಿರವಾದುದಾಗಿದೆ - ಅದು ಈಗ ಮಿಲಿಟರಿ ಕಾರ್ಯಾಚರಣೆಗಳನ್ನು ಪುನಃ ಪ್ರಾರಂಭಿಸುವ ಯೋಜನೆ ಮಾಡುತ್ತಿದೆ ಎಂಬ ಕಾರಣದಿಂದಾಗಿ ಅಲ್ಲ; ಬೂರ್ಷ್ವಾ ಪ್ರತಿಕ್ರಾಂತಿಕಾರಿಗಳನ್ನು ಮತ್ತವರ ಅಡಿಯಾಳುಗಳನ್ನು (ಮೆನ್ಷೆವಿಕರು ಮತ್ತಿತರರನ್ನು) ಬಿಟ್ಟು ಬುದ್ಧಿನೆಟ್ಟಿಗಿರುವ ಬೇರೆ ಯಾವ ರಾಜಕಾರಣಿಯೂ ಹಾಗೆ ಮಾಡುವ ಯೋಚನೆ ಮಾಡುವುದಿಲ್ಲ. ಈ ಶಾಂತಿಯ ಅಸ್ಥಿರತೆಗೆ ಕಾರಣವೆಂದರೆ, ರಷ್ಯದ ಪೂರ್ವ ಹಾಗೂ ಪಶ್ಚಿಮ ಗಡಿಗಳಲ್ಲಿರುವ ಭಾರಿ ಮಿಲಿಟರಿ ಶಕ್ತಿ ಹೊಂದಿರುವ ಸಾಮ್ರಾಜ್ಯಶಾಹಿ ರಾಜ್ಯಗಳಲ್ಲಿ ಮಿಲಿಟರಿ ಪಾರ್ತಿಯು ರಷ್ಯದ ತಾತ್ಕಾಲಿಕ ದೌರ್ಬಲ್ಯದಿಂದ ಪ್ರೇರಿತವಾಗಿ ಮತ್ತು ಸಮಾಜವಾದವನ್ನು ದ್ವೇಷಿಸುವ ಹಾಗೂ ಕೊಳ್ಳೆಹೊಡೆಯಲು ಕಾತುರ

ರಾಗಿರುವ ಬಂಡವಾಳಗಾರರಿಂದ ಪ್ರೋತ್ಸಾಹಿಸಲ್ಪಟ್ಟು ಯಾವುದೇ ಘಳಿಗೆಯಲ್ಲಿ ಮೇಲುಗೈ ಪಡೆಯಬಹುದು, ಎಂಬ ವಾಸ್ತವಾಂಶ.

ಈ ಪರಿಸ್ಥಿತಿಗಳಲ್ಲಿ, ಶಾಂತಿಗೆ ಕಾಗದದ ಮೇಲಿನದಲ್ಲ ಆದರೆ ನಿಜವಾದ ಏಕೈಕ ಖಾತರಿ ಎಂದರೆ ಸಾಮ್ರಾಜ್ಯಶಾಹಿ ಬೃಹತ್ ರಾಷ್ಟ್ರಗಳ ಮಧ್ಯೆಯೇ ಇರುವ ವೈಷಮ್ಯ. ಅದೀಗ ತುಟ್ಟತುದಿ ಮುಟ್ಟಿದೆ. ಒಂದು ಕಡೆ ಪಶ್ಚಿಮ ದೇಶಗಳಲ್ಲಿ ಜನತೆಗಳ ಮೇಲೆ ಸಾಮ್ರಾಜ್ಯಶಾಹಿ ಕಗ್ಗೊಲೆ ಪುನಃ ಪ್ರಾರಂಭವಾಗಿರುವುದೂ, ಇನ್ನೊಂದು ಕಡೆ ಪೆಸಿಫಿಕ್ ಸಾಗರದಲ್ಲೂ ಪೆಸಿಫಿಕ್ ತೀರ ಪ್ರದೇಶಗಳಲ್ಲೂ ಸರ್ವೋಚ್ಚತೆ ಗಳಿಸಿಕೊಳ್ಳುವುದಕ್ಕಾಗಿ ಜಪಾನ್ ಮತ್ತು ಅಮೆರಿಕಗಳ ನಡುವೆ ಸಾಮ್ರಾಜ್ಯಶಾಹಿ ಪೈಪೋಟಿ ಅತ್ಯಂತ ತೀವ್ರಗೊಂಡಿರುವುದೂ, ಇದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.

ತನ್ನ ರಕ್ಷಣೆಗೆ ಇಂತಹ ನಂಬಲನರ್ಹವಾದಂಥ ಬೆಂಗಾವಲಿನೊಂದಿಗೆ ಸೋವಿಯತ್ ಸಮಾಜವಾದಿ ಗಣತಂತ್ರವು ತುಂಬ ಅಸ್ಥಿರವಾದ ಹಾಗೂ ಖಂಡಿತವಾಗಿಯೂ ವಿಷಮವಾದ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪರಿಸ್ಥಿತಿಗಳ ಸಂಯೋಜನೆ ನಮಗೆ ಒದಗಿಸಿರುವ ಈ ತಾತ್ಕಾಲಿಕ ಶಾಂತಿಯನ್ನು ಉಪಯೋಗಿಸಿಕೊಳ್ಳಲು ನಾವು ಪರಮಾವಧಿ ಪ್ರಯತ್ನ ಮಾಡಬೇಕು. ಹಾಗೆಯಾದ್ದವು ರಷ್ಯದ ಇಡೀ ಸಾಮಾಜಿಕ ಜೀವಾಂಗದ ಮೇಲೆ ಮಾಡಿರುವಂಥ ಅತ್ಯಂತ ತೀವ್ರತರವಾದ ಗಾಯಗಳನ್ನು ಗುಣಪಡಿಸಿಕೊಳ್ಳಬೇಕು, ಆರ್ಥಿಕ ಪುನಶ್ಚೇತನವನ್ನು ಉಂಟು ಮಾಡಬೇಕು. ಅದಿಲ್ಲದೆ ನಮ್ಮ ದೇಶದ ರಕ್ಷಣಾ ಸಾಮರ್ಥ್ಯವನ್ನು ನಿಜಕ್ಕೂ ಹೆಚ್ಚಿಸಿಕೊಳ್ಳುವುದು ಅಚಿಂತನೀಯ.

ನಮ್ಮ ಮುಂದಿರುವ ಸಂಘಟನಾತ್ಮಕ ಕಾರ್ಯಭಾರವನ್ನು ನಾವು ಎಷ್ಟರ ಮಟ್ಟಿಗೆ ಪೂರೈಸಲು ಶಕ್ತರಾಗುತ್ತೇವೋ ಅಷ್ಟರಮಟ್ಟಿಗಷ್ಟೆ ನಾವು ಪಶ್ಚಿಮದಲ್ಲಿನ ಸಮಾಜವಾದಿ ಕ್ರಾಂತಿಗೆ - ಇದು ಅನೇಕ ಕಾರಣಗಳಿಂದಾಗಿ ತಡವಾಗಿದೆ - ಪರಿಣಾಮ ಕಾರಿ ನೆರವು ನೀಡಲು ಸಮರ್ಥರಾಗುತ್ತೇವೆ, ಎಂಬುದನ್ನೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ನಮ್ಮ ಮುಂದಿರುವ ಪ್ರಧಾನ ಸಂಘಟನಾತ್ಮಕ ಕಾರ್ಯಭಾರವನ್ನು ಯಶಸ್ವಿಯಾಗಿ ಪೂರೈಸಲು ಒಂದು ಮೂಲಭೂತ ಉಪಾಧಿ ಎಂದರೆ, ಜನರ ರಾಜಕೀಯ ನಾಯಕರೂ, ಅಂದರೆ ರಷ್ಯನ್ ಕಮ್ಯೂನಿಸ್ಟ್ ಪಾರ್ಟಿ(ಬೋಲ್ಷೆವಿಕ್)ಯ ಸದಸ್ಯರೂ ಮತ್ತು ಅವರನ್ನನುಸರಿಸಿಕೊಂಡು ದುಡಿಯುವ ಜನಸಮೂಹದ ಎಲ್ಲ ವರ್ಗಜಾಗೃತ ಪ್ರತಿನಿಧಿಗಳೂ, ಇದಕ್ಕೆ ಸಂಬಂಧಿಸಿ ಈ ಮುನ್ನಿನ ಬೂರ್ಷ್ವಾ ಕ್ರಾಂತಿಗಳಿಗೂ ಪ್ರಸಕ್ತ ಸಮಾಜವಾದಿ ಕ್ರಾಂತಿಗೂ ನಡುವೆ ಇರುವ ಆಮೂಲಾಗ್ರ ವ್ಯತ್ಯಾಸವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಾಗಿದೆ.

ಬೂರ್ಷ್ವಾ ಕ್ರಾಂತಿಗಳಲ್ಲಿ ದುಡಿಯುವ ಜನಸಮೂಹಗಳ ಪ್ರಧಾನ ಕಾರ್ಯ

ಭಾರ ಸಾಮಂತಶಾಹಿ ವ್ಯವಸ್ಥೆಯನ್ನೂ ರಾಜಪ್ರಭುತ್ವವನ್ನೂ ಮಧ್ಯಯುಗ ಪರಿಸ್ಥಿತಿಗಳನ್ನೂ ತೊಡೆದು ಹಾಕುವ ಋಣಾತ್ಮಕವಾದ ಅಥವಾ ವಿನಾಶಾತ್ಮಕವಾದ ಕಾರ್ಯವನ್ನು ಪೂರೈಸುವುದಾಗಿದ್ದಿತು. ಆ ಕ್ರಾಂತಿಗಳಲ್ಲಿ ಹೊಸ ಸಮಾಜ ನಿರ್ಮಿಸುವ ಧನಾತ್ಮಕ ಅಥವಾ ರಚನಾತ್ಮಕ ಕಾರ್ಯವನ್ನು ಜನತೆಯ ಆಸ್ತಿವಂತ ಬೂರ್ಷ್ವಾ ಅಲ್ಪಮತೀಯ ವಿಭಾಗವು ನೆರವೇರಿಸಿತು. ಈ ಅಲ್ಪಮತೀಯ ವಿಭಾಗವು ಕಾರ್ಮಿಕರ ಹಾಗೂ ಬಡ ರೈತರ ಪ್ರತಿರೋಧವಿದ್ದಾಗ್ಯೂ ಆ ಕಾರ್ಯವನ್ನು ತುಲನಾತ್ಮಕವಾಗಿ ಸುಲಭವಾಗಿಯೇ ನೆರವೇರಿಸಿತು. ಬಂಡವಾಳದಿಂದ ಶೋಷಣೆಗೊಳಗಾಗಿದ್ದ ಜನರು ಹರಡಿ ಹಂಚಿ ಹೋಗಿದ್ದುದರಿಂದಲೂ ಅಶಿಕ್ಷಿತರಾಗಿದ್ದುದರಿಂದಲೂ ಅವರ ಪ್ರತಿರೋಧ ತುಂಬ ದುರ್ಬಲವಾಗಿದ್ದು ಅದಕ್ಕೆ ಒಂದು ಕಾರಣವಾದರೆ, ತನ್ನಷ್ಟಕ್ಕೆ ತಾನೆ ಬೆಳೆಯುತ್ತಿದ್ದ ಹಾಗೂ ವಿಸ್ತಾರಗೊಳ್ಳುತ್ತಿದ್ದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯು ಅರಾಜಕವಾಗಿ ನಿರ್ಮಿತವಾದ ಬಂಡವಾಳಶಾಹಿ ಸಮಾಜದ ಪ್ರಧಾನ ಸಂಘಟನಾತ್ಮಕ ಶಕ್ತಿಯಾಗಿದ್ದುದು, ಇನ್ನೊಂದು ಕಾರಣ.

ಆದರೆ ಪ್ರತಿಯೊಂದೂ ಸಮಾಜವಾದಿ ಕ್ರಾಂತಿಯಲ್ಲಿ - ತತ್ಪಲವಾಗಿ 1917ರ ಅಕ್ಟೋಬರ್ 25ರಂದು ನಾವು ಪ್ರಾರಂಭಿಸಿದ ರಷ್ಯದಲ್ಲಿನ ಸಮಾಜವಾದಿ ಕ್ರಾಂತಿಯಲ್ಲೂ - ಶ್ರಮಜೀವಿ ವರ್ಗದ ಹಾಗೂ ಅದರ ನಾಯಕತ್ವದಲ್ಲಿರುವ ಬಡ ರೈತರ ಪ್ರಧಾನ ಕಾರ್ಯಭಾರವು ಧನಾತ್ಮಕವಾದುದಾಗಿರುತ್ತದೆ, ಅಥವಾ ರಚನಾತ್ಮಕವಾದುದಾಗಿರುತ್ತದೆ. ಅತ್ಯಂತ ಜಟಿಲವಾದ ಹಾಗೂ ಸೂಕ್ಷ್ಮವಾದ ಹೊಸ ಸಂಘಟನಾತ್ಮಕ ಸಂಬಂಧಗಳ ಒಂದು ವ್ಯವಸ್ಥೆಯನ್ನು ಸ್ಥಾಪಿಸುವುದು ಅದರ ಕಾರ್ಯಭಾರವಾಗಿರುತ್ತದೆ. ಈ ಕಾರ್ಯಭಾರವು ಹತ್ತಾರು ಮಿಲಿಯ ಜನರ ಅಸ್ತಿತ್ವಕ್ಕೆ ಅವಶ್ಯವಾದ ವಸ್ತುಗಳ ಯೋಜನಾಬದ್ಧ ಉತ್ಪಾದನೆ ಹಾಗೂ ವಿತರಣೆಯವರೆಗೆ ವ್ಯಾಪಿಸಿರುತ್ತದೆ. ಜನರ ಬಹುಮತೀಯರು, ಅದರಲ್ಲೂ ಪ್ರಧಾನವಾಗಿ ದುಡಿಯುವ ಜನರ ಬಹುಮತೀಯರು, ಇತಿಹಾಸದ ನಿರ್ಮಾಪಕರಾಗಿ ಸ್ವತಂತ್ರ ಸೃಜನಾತ್ಮಕ ಕಾರ್ಯದಲ್ಲಿ ತೊಡಗಿದರಷ್ಟೆ ಅಂತಹ ಕ್ರಾಂತಿಯನ್ನು ಯಶಸ್ವಿಯಾಗಿ ನೆರವೇರಿಸುವುದು ಸಾಧ್ಯ. ಶ್ರಮಜೀವಿ ವರ್ಗವೂ ಬಡ ರೈತರೂ ಸಾಕಷ್ಟು ವರ್ಗಜಾಗೃತಿಯನ್ನೂ, ತತ್ವನಿಷ್ಠೆಯನ್ನೂ, ಆತ್ಮತ್ಯಾಗ ಹಾಗೂ ಛಲಗಾರಿಕೆಯನ್ನೂ ತೋರಿದರಷ್ಟೆ ಸಮಾಜವಾದಿ ಕ್ರಾಂತಿಯ ವಿಜಯ ಖಚಿತವಾಗುವುದು. ಹೊಸ ಸಮಾಜವೊಂದನ್ನು ಸ್ವತಂತ್ರವಾಗಿ ನಿರ್ಮಿಸುವುದರಲ್ಲಿ ಕ್ರಿಯಾಶೀಲವಾಗಿ ಪಾತ್ರ ವಹಿಸಲು ದುಡಿಯುವ ಹಾಗೂ ಮರ್ದಿತ ಜನರಿಗೆ ಅವಕಾಶ ನೀಡುವಂಥ ಒಂದು ಹೊಸ ಸೋವಿಯತ್ ಮಾದರಿಯ ರಾಜ್ಯವನ್ನು ಸೃಜಿಸುವ ಮೂಲಕ ನಾವು ಕಷ್ಟಕರವಾದ ಸಮಸ್ಯೆಯೊಂದರ ಒಂದು ಸಣ್ಣ ಭಾಗವನ್ನಷ್ಟೆ ಪರಿಹರಿಸಿದೆವು. ಮುಖ್ಯ ತೊಂದರೆ ಇರುವುದು ಆರ್ಥಿಕ ವಲಯದಲ್ಲಿ, ಅಂದರೆ, ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ಅತ್ಯಂತ ಕಟ್ಟುನಿಟ್ಟಾದ ಹಾಗೂ ಸಾರ್ವತ್ರಿಕ ಲೆಕ್ಕಾಚಾರ ಹಾಗೂ ನಿಯಂತ್ರಣವನ್ನು ಜಾರಿಗೆ ತರುವುದರಲ್ಲಿ, ಶ್ರಮ

ಕರ ಉತ್ಪಾದಕತೆಯನ್ನು ಹೆಚ್ಚಿಸುವುದರಲ್ಲಿ, ಉತ್ಪಾದನೆಯನ್ನು ಕಾರ್ಯತಃ ಸಾಮಾ
ಜಿಕೀಕರಿಸುವುದರಲ್ಲಿ.

ಇಂದು ರಷ್ಯದಲ್ಲಿ ಆಡಳಿತ ಪಾರ್ಟಿಯಾಗಿರುವ ಬೋಲ್ಷೆವಿಕ್ ಪಾರ್ಟಿಯ
ಬೆಳವಣಿಗೆಯು ಇತಿಹಾಸದಲ್ಲಿ ನಾವೀಗ ತಲುಪಿರುವ ಸಂಧಿಕಾಲದ ಸ್ವರೂಪವನ್ನು
ತುಂಬ ಎದ್ದುಕಾಣುವಂತೆ ತೋರಿಸುತ್ತದೆ. ಇದು ಪ್ರಸಕ್ತ ರಾಜಕೀಯ ಪರಿಸ್ಥಿತಿಯ
ವಿಶಿಷ್ಟ ಲಕ್ಷಣವಾಗಿದೆ. ಇದಕ್ಕೆ ಸೋವಿಯತ್ ಅಧಿಕಾರ ತನ್ನ ದಿಶೆಯನ್ನು ಹೊಸದಾಗಿ
ರೂಪಿಸಿಕೊಳ್ಳುವುದು, ಅಂದರೆ ಹೊಸ ಕಾರ್ಯಭಾರಗಳನ್ನು ಹೊಸ ರೀತಿಯಲ್ಲಿ
ಮುಂದಿಡುವುದು, ಅವಶ್ಯವಾಗಿದೆ.

ಭವಿಷ್ಯತ್ತಿನ ಪ್ರತಿಯೊಂದೂ ಪಾರ್ಟಿಯ ಮೊದಲ ಕಾರ್ಯಭಾರವೆಂದರೆ ತನ್ನ
ಕಾರ್ಯಕ್ರಮ ಹಾಗೂ ತಂತ್ರಗಳು ಸರಿಯಾದವು ಎಂದು ಜನರ ಬಹುಮತೀಯರ ಮನ
ಒಪ್ಪಿಸುವುದಾಗಿದೆ. ಈ ಕಾರ್ಯಭಾರವು ತ್ಸಾರ್‌ಶಾಹಿ ಕಾಲದಲ್ಲಷ್ಟೆ ಅಲ್ಲ ಕೇರೆನ್‌ಸ್ಕಿ
ಹಾಗೂ ಕಿಷ್ಕಿನ್‌ಗಳೊಂದಿಗೆ ರಾಜಿ ಮಾಡಿಕೊಳ್ಳುವ ಚೆರ್ನೋವ್‌ಗಳ ಹಾಗೂ ತ್ಸೆರೆ
ತೇಲಿಗಳ ನೀತಿಯ ಕಾಲಾವಧಿಯಲ್ಲೂ ಮುನ್ನೆಲೆಯಲ್ಲಿ ನಿಂತಿದ್ದಿತು. ಈ ಕಾರ್ಯ
ಭಾರವನ್ನೇಗ ಪ್ರಧಾನವಾಗಿ ಪೂರೈಸಲಾಗಿದೆ, ಏಕೆಂದರೆ, ಮಾಸ್ಕೋದಲ್ಲಿ ಈಚೆಗೆ
ಜರುಗಿದ ಸೋವಿಯತ್‌ಗಳ ಮಹಾಧಿವೇಶನ ನಿರ್ವಿವಾದವಾಗಿ ಸಾಧಿಸಿ ತೋರಿ
ದಂತೆ ರಷ್ಯದ ಬಹುಮತೀಯ ಕಾರ್ಮಿಕರೂ ರೈತರೂ ಸ್ಪಷ್ಟವಾಗಿಯೇ ಬೋಲ್ಷೆ
ವಿಕರ ಪಕ್ಷದಲ್ಲಿದ್ದಾರೆ. ಆದರೂ ಈ ಕಾರ್ಯಭಾರವನ್ನು ಸಂಪೂರ್ಣವಾಗಿ ಪೂರೈಸ
ಲಾಗಿಲ್ಲ (ಅದನ್ನು ಸಂಪೂರ್ಣವಾಗಿ ಪೂರೈಸುವುದು ಎಂದೂ ಸಾಧ್ಯವಿಲ್ಲ).

ನಮ್ಮ ಪಾರ್ಟಿಯ ಮುಂದಿದ್ದ ಎರಡನೆಯ ಕಾರ್ಯಭಾರವೆಂದರೆ ರಾಜಕೀಯ
ಅಧಿಕಾರವನ್ನು ವಶಪಡಿಸಿಕೊಂಡು ಶೋಷಕರ ಪ್ರತಿರೋಧವನ್ನು ದಮನ ಮಾಡು
ವುದಾಗಿದ್ದಿತು. ಈ ಕಾರ್ಯಭಾರವನ್ನೂ ಇನ್ನೂ ಸಂಪೂರ್ಣವಾಗಿಯೇನೂ ಪೂರೈ
ಸಲಾಗಿಲ್ಲ. ಇದನ್ನು ಉಪೇಕ್ಷಿಸುವುದೂ ಸಾಧ್ಯವಿಲ್ಲ, ಏಕೆಂದರೆ, ಒಂದು ಕಡೆ ರಾಜ
ಪ್ರಭುತ್ವವಾದಿಗಳೂ ಸಂವಿಧಾನಾತ್ಮಕ ಡೆಮೊಕ್ರಾಟರೂ, ಇನ್ನೊಂದು ಕಡೆ ಅವರ
ಬಾಲಬಡುಕರೂ ಅಡಿಯಾಳುಗಳೂ ಆದ ಮೆನ್ಷೆವಿಕರೂ ಮತ್ತು ಬಲ ಸಮಾಜವಾದಿ-
ಕ್ರಾಂತಿಕಾರಿಗಳೂ ಸೋವಿಯತ್ ಅಧಿಕಾರವನ್ನು ಉರುಳಿಸುವ ಉದ್ದೇಶದಿಂದ ತಮ್ಮ
ಯತ್ನಗಳನ್ನು ಒಂದುಗೂಡಿಸುತ್ತಲೇ ಇದ್ದಾರೆ. ಆದರೆ 1917ರ ಅಕ್ಟೋಬರ್
25ರಿಂದ (ಸರಿಸುಮಾರು) 1918ರ ಫೆಬ್ರವರಿವರೆಗಿನ ಅಥವಾ ಬೊಗಯೇವ್‌ಸ್ಕಿ
ಶರಣಾದವರೆಗಿನ ಕಾಲಾವಧಿಯಲ್ಲಿ ಶೋಷಕರ ಪ್ರತಿರೋಧವನ್ನು ದಮನ ಮಾಡುವ
ಈ ಕಾರ್ಯಭಾರವನ್ನು ಪ್ರಧಾನವಾಗಿ ಪೂರೈಸಲಾಯಿತು.

ಮೂರನೆಯ ಕಾರ್ಯಭಾರವೊಂದು - ಪ್ರಸಕ್ತ ಪರಿಸ್ಥಿತಿಯ ವಿಶಿಷ್ಟ ಲಕ್ಷಣವಾದ

ಕಾರ್ಯಭಾರವೊಂದು - ಇದೀಗ ತುರ್ತಿನ ಕಾರ್ಯಭಾರವಾಗಿ ಮುಂದೆ ಬರುತ್ತಿದೆ. ಅದೆಂದರೆ ರಷ್ಯದ ಆಡಳಿತ ನಿರ್ವಹಣೆಯನ್ನು ಸಂಘಟಿಸುವ ಕಾರ್ಯಭಾರವಾಗಿದೆ. ನಿಜ, ನಾವು 1917ರ ಅಕ್ಟೋಬರ್ 25ರ ಮಾರನೆಯ ದಿನವೇ ಮುಂದುವರಿದು ಈ ಕಾರ್ಯಭಾರವನ್ನು ಕೈಗೊಂಡೆವು. ಆದರೆ ಶೋಷಕರ ಪ್ರತಿರೋಧವು ಇನ್ನೂ ಬಹಿರಂಗ ಅಂತರ್ಯುದ್ಧದ ರೂಪವನ್ನೇ ತಳೆದಿದ್ದುದರಿಂದ ಇದುವರೆವಿಗೂ ಆಡಳಿತ ನಡೆಸುವ ಕಾರ್ಯಭಾರವು ಪ್ರಧಾನ ಕೇಂದ್ರ ಕಾರ್ಯಭಾರವಾಗುವುದು ಸಾಧ್ಯವಾಗಿರಲಿಲ್ಲ.

ಈಗ ಅದು ಪ್ರಧಾನ ಕೇಂದ್ರ ಕಾರ್ಯಭಾರವಾಗಿದೆ. ನಾವು ಬೋಲ್ಷೆವಿಕರು ರಷ್ಯದ ಮನ ಒಪ್ಪಿಸಿದ್ದೇವೆ. ನಾವು ರಷ್ಯವನ್ನು ಶ್ರೀಮಂತರಿಂದ ಬಡವರಿಗಾಗಿ, ಶೋಷಕರಿಂದ ದುಡಿಯುವ ಜನರಿಗಾಗಿ, ಗೆದ್ದುಕೊಂಡಿದ್ದೇವೆ. ನಾವೀಗ ರಷ್ಯದ ಆಡಳಿತ ನಡೆಸಬೇಕಾಗಿದೆ. ಪ್ರಸಕ್ತ ಪರಿಸ್ಥಿತಿಯ ಇಡೀ ವೈಚಿತ್ರ್ಯವೆಂದರೆ, ಇಡೀ ಕಷ್ಟವೆಂದರೆ, ಜನರ ಮನ ಒಪ್ಪಿಸುವ ಹಾಗೂ ಶೋಷಕರನ್ನು ಶಸ್ತ್ರಬಲದಿಂದ ದಮನ ಮಾಡುವ ಪ್ರಧಾನ ಕಾರ್ಯಭಾರದಿಂದ ಆಡಳಿತ ನಡೆಸುವ ಪ್ರಧಾನ ಕಾರ್ಯಭಾರಕ್ಕೆ ಸ್ಥಿತ್ಯಂತರವಾಗುವುದರ ವಿಶಿಷ್ಟ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ.

ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಾಜವಾದಿ ಪಾರ್ಟಿಯೊಂದು ಅಧಿಕಾರ ವಶಪಡಿಸಿಕೊಳ್ಳುವ ಹಾಗೂ ಶೋಷಕರನ್ನು ದಮನ ಮಾಡುವ ಕಾರ್ಯಭಾರವನ್ನು ಪ್ರಧಾನವಾಗಿ ಪೂರೈಸುವುದರಲ್ಲಿ ಯಶಸ್ವಿಯಾಗಿದೆ, ಆಡಳಿತ ನಡೆಸುವ ಕಾರ್ಯಭಾರದತ್ತ ನೇರವಾಗಿ ಸಮೀಪಿಸುವುದರಲ್ಲಿ ಯಶಸ್ವಿಯಾಗಿದೆ. ಸಮಾಜವಾದಿ ಕ್ರಾಂತಿಯ ಈ ಅತ್ಯಂತ ಕಷ್ಟವಾದ (ಹಾಗೂ ಅತ್ಯಂತ ತೃಪ್ತಿದಾಯಕವಾದ) ಕಾರ್ಯಭಾರವನ್ನು ಈಡೇರಿಸಲು ನಾವು ಅರ್ಹರೆಂದು ಸಾಧಿಸಿ ತೋರಬೇಕು. ಆಡಳಿತವನ್ನು ಯಶಸ್ವಿಯಾಗಿ ನಡೆಸಲು, ಜನರ ಮನ ಒಪ್ಪಿಸುವ ಸಾಮರ್ಥ್ಯ ಹೊಂದಿರುವುದರ ಜೊತೆಗೆ, ಅಂತರ್ಯುದ್ಧವನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುವುದರ ಜೊತೆಗೆ, ನಾವು ಪ್ರಾಯೋಗಿಕ ಸಂಘಟನಾತ್ಮಕ ಕಾರ್ಯ ಜರುಗಿಸುವ 'ಸಾಮರ್ಥ್ಯವನ್ನೂ ಹೊಂದಿರಬೇಕು ಎಂಬುದನ್ನು ನಾವು ಸಂಪೂರ್ಣವಾಗಿ ಮನಗಾಣಬೇಕು. ಇದು ಅತ್ಯಂತ ಕಷ್ಟದ ಕಾರ್ಯಭಾರ, ಏಕೆಂದರೆ, ಇದು ಹತ್ತಾರು ಮಿಲಿಯ ಜನರ ಜೀವನದ ಅತ್ಯಂತ ಆಳವಾಗಿ ಬೇರು ಬಿಟ್ಟ ಆರ್ಥಿಕ ಅಡಿಪಾಯಗಳನ್ನು ಹೊಸ ರೀತಿಯಲ್ಲಿ ಸಂಘಟಿಸುವ ವಿಷಯವಾಗಿದೆ. ಮತ್ತೆ ಇದು ಅತ್ಯಂತ ತೃಪ್ತಿದಾಯಕವಾದ ಕಾರ್ಯವೂ ಹೌದು, ಏಕೆಂದರೆ, ಇದನ್ನು ಪೂರೈಸಿದನಂತರವಷ್ಟೆ (ಪ್ರಧಾನವಾಗಿ, ಹಾಗೂ ಮುಖ್ಯ ರೂಪುರೇಷೆಗಳಲ್ಲಿ ಪೂರೈಸಿದನಂತರವಷ್ಟೆ) ರಷ್ಯವು ಸೋವಿಯತ್ ಅಷ್ಟೆ ಅಲ್ಲ ಸಮಾಜವಾದಿಯೂ ಆದ ಒಂದು ಗಣತಂತ್ರವಾಗಿ ಆಗಿದೆ ಎಂದು ಹೇಳಲು ಸಾಧ್ಯವಾಗುವುದು,

ಈ ಘಳಿಗೆಯ ಸಾರ್ವತ್ರಿಕ ಘೋಷಣೆ

ಅತ್ಯಂತ ದುರ್ಭರವಾದ ಹಾಗೂ ಅಸ್ಥಿರವಾದ ಶಾಂತಿಯಿಂದ ಸೃಜಿತವಾದ, ಮೇಲೆ ವಿಮರ್ಶಿಸಿದಂಥ ವಸ್ತುನಿಷ್ಠ ಪರಿಸ್ಥಿತಿ, ಯುದ್ಧದಿಂದಲೂ (ಕೇರೆನ್‌ಸ್ಮಿ ಹಾಗೂ ಅವರಿಗೆ ಬೆಂಬಲ ನೀಡಿದ ಮೆನ್ಸೆವಿಕರಿಂದ ಮತ್ತು ಬಲ ಸಮಾಜವಾದಿ-ಕ್ರಾಂತಿಕಾರಿಗಳಿಂದ ಪ್ರತಿನಿಧಿತವಾದ) ಬೂರ್ಷ್ವಾಸೀಯ ಆಧಿಪತ್ಯದಿಂದಲೂ ನಾವು ಪಡೆದುಕೊಂಡಂಥ ವಿನಾಶ, ನಿರುದ್ಯೋಗ ಹಾಗೂ ಕ್ಷಾಮದ ಭೀಕರ ಸ್ಥಿತಿ, ಇವೆಲ್ಲ ಅನಿವಾರ್ಯವಾಗಿಯೇ ದುಡಿಯುವ ಜನರ ವಿಶಾಲ ವಿಭಾಗಗಳಲ್ಲಿ ತೀವ್ರ ಆಯಾಸ, ಬಳಲಿಕೆಯನ್ನೂ ಸಹ, ಉಂಟುಮಾಡಿವೆ. ಈ ಜನರು ವಿಶ್ರಾಂತಿ ಬೇಕೆಂದು ಸತತವಾಗಿ ಆಗ್ರಹಿಸುತ್ತಿದ್ದಾರೆ - ಆಗ್ರಹಿಸದೆ ಇರಲಾರರು. ಯುದ್ಧವೂ ಬೂರ್ಷ್ವಾ ಸ್ವಚ್ಛಂದ ಯಾಜಮಾನ್ಯತೆಯೂ ನಾಶಗೊಳಿಸಿದಂಥ ಉತ್ಪಾದಕ ಶಕ್ತಿಗಳನ್ನು ಪುನರ್‌ಸ್ಥಾಪಿಸುವುದು; ಯುದ್ಧವೂ, ಯುದ್ಧದಲ್ಲಿನ ಪರಾಭವವೂ, ಕಾಳಸಂತೆಯೂ, ಉರುಳಿ ಸಲ್ಪಟ್ಟ ಶೋಷಕರ ಆಡಳಿತವನ್ನು ಪುನಃ ಸ್ಥಾಪಿಸಲು ಬೂರ್ಷ್ವಾಸೀಯು ಮಾಡುತ್ತಿರುವ ಯತ್ನಗಳೂ ಉಂಟುಮಾಡಿರುವಂಥ ಗಾಯಗಳನ್ನು ಗುಣಪಡಿಸುವುದು; ಆರ್ಥಿಕ ಪುನರುಜ್ಜೀವನವನ್ನು ಸಾಧಿಸುವುದು; ಪ್ರಾಥಮಿಕ ಸಾಮಾಜಿಕ ಸುವ್ಯವಸ್ಥೆಗೆ ನಂಬಲರ್ಹ ರಕ್ಷಣೆ ಒದಗಿಸುವುದು - ಇವು ಇಂದಿನ ಕಾರ್ಯಭಾರಗಳಾಗಿವೆ. ಬೂರ್ಷ್ವಾಸೀಯೂ ಮೆನ್ಸೆವಿಕರೂ ಹಾಗೂ ಬಲ ಸಮಾಜವಾದಿ-ಕ್ರಾಂತಿಕಾರಿಗಳೂ ಪ್ರತಿರೋಧ ನೀಡುತ್ತಿದ್ದಾಗ್ಯೂ ಸಾಮಾಜಿಕ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಈ ತುಂಬ ಪ್ರಾಥಮಿಕವಾದ, ತೀವ್ರ ಪ್ರಾಥಮಿಕವಾದ ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ಪರಿಹರಿಸಿದರಷ್ಟೆ ಪ್ರಸಕ್ತ ಘಳಿಗೆಯಲ್ಲಿ ಸೋವಿಯತ್ ವ್ಯವಸ್ಥೆಯು ಸಮಾಜವಾದಕ್ಕೆ ರಷ್ಯದ ಸ್ಥಿತ್ಯಂತರವನ್ನು ಭದ್ರಪಡಿಸಬಲ್ಲುದು ಎಂಬುದು, ವಿರೋಧಾಭಾಸವಾಗಿ ಕಂಡು ಬರಬಹುದಾದರೂ, ವಾಸ್ತವವಾಗಿ ಮೇಲೆ ಸೂಚಿಸಿದ ವಸ್ತುನಿಷ್ಠ ಪರಿಸ್ಥಿತಿಗಳನ್ನು ಪರಿಗಣಿಸಿದಲ್ಲಿ, ಸಂಪೂರ್ಣವಾಗಿ ಖಚಿತವಾದುದಾಗಿದೆ. ಪ್ರಸಕ್ತ ಪರಿಸ್ಥಿತಿಯ ವಿಶಿಷ್ಟ ಲಕ್ಷಣಗಳಿಂದಾಗಿ, ಭೂ ಸಾಮಾಜಿಕೀಕರಣ ಶಾಸನ,⁵⁰ ಕಾರ್ಮಿಕರ ನಿಯಂತ್ರಣ ಶಾಸನ ಇತ್ಯಾದಿಗಳೊಂದಿಗೆ ಸೋವಿಯತ್ ಅಧಿಕಾರ ಅಸ್ತಿತ್ವದಲ್ಲಿರುವುದರಿಂದಾಗಿ, ಈ ಅತ್ಯಂತ ಪ್ರಾಥಮಿಕ ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ಪರಿಹರಿಸುವುದೂ ಸಮಾಜವಾದದತ್ತ ಪ್ರಗತಿಯ ಮೊದಲ ಘಟ್ಟಗಳ ಸಂಘಟನಾತ್ಮಕ ತೊಂದರೆಗಳನ್ನು ನಿವಾರಿಸಿಕೊಳ್ಳುವುದೂ ಈಗ ಒಂದೇ ಚಿತ್ರದ ಎರಡು ಮಗ್ಗುಲುಗಳಾಗಿವೆ.

ಕಟ್ಟುನಿಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ಹಣದ ಲೆಕ್ಕಗಳನ್ನು ಇಡಿ, ಮಿತವ್ಯಯ ದೊಂದಿಗೆ ನಿರ್ವಹಣೆ ನಡೆಸಿ, ಸೋಮಾರಿಗಳಾಗಿರಬೇಡಿ, ಕದಿಯಬೇಡಿ, ಶ್ರಮ ತಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸಿ - ಬೂರ್ಷ್ವಾಸೀಯು ಶೋಷಕ ವರ್ಗವಾಗಿ ತನ್ನ

ದುರಾಡಳಿತವನ್ನು ಮರೆಮಾಚಿ ಇರಿಸಲು ಈ ಘೋಷಣೆಗಳನ್ನು ಬಳಸುತ್ತಿದ್ದಾಗ
 ಕ್ರಾಂತಿಕಾರಿ ಶ್ರಮಜೀವಿ ವರ್ಗವು ನ್ಯಾಯವಾಗಿಯೇ ಅವುಗಳನ್ನು ಧಿಕ್ಕರಿಸುತ್ತಿದ್ದಿತು.
 ಆದರೆ ಈಗ, ಬೂರ್ಷ್ವಾಸೀಯ ಆಡಳಿತ ಉರುಳಿಸಲ್ಪಟ್ಟಿರುವಾಗ, ಈ ಘೋಷಣೆ
 ಗಳೇ ಪ್ರಸಕ್ತ ಘಳಿಗೆಯ ತುರ್ತಿನ ಹಾಗೂ ಪ್ರಧಾನ ಘೋಷಣೆಗಳಾಗಿವೆ. ಒಂದು
 ಕಡೆ, ಸಾಮ್ರಾಜ್ಯಶಾಹಿ ಯುದ್ಧದಿಂದಲೂ ಸಾಮ್ರಾಜ್ಯಶಾಹಿ ದರೋಡೆಕೋರರಿಂದಲೂ
 (ಕೇರೆನ್‌ಸ್ಕಿಯ ನಾಯಕತ್ವದಲ್ಲಿರುವವರಿಂದ) ಪ್ರಾಣ ಹೋಗುವವರೆಗೂ ಸಂಕಟ
 ಕೊಳಪಡಿಸಲ್ಪಟ್ಟಿರುವಂಥ ದೇಶದ ವಿಮೋಚನೆಗೆ ದುಡಿಯುವ ಜನಸಮೂಹವು
 ಈ ಘೋಷಣೆಗಳನ್ನು ಆಚರಣೆಯಲ್ಲಿ ಅನ್ವಯಕ್ಕೆ ತರುವುದಷ್ಟೆ ಏಕೈಕ ಉಪಾಧಿಯಾ
 ಗಿರುತ್ತದೆ; ಇನ್ನೊಂದು ಕಡೆ, ಸೋವಿಯತ್ ರಾಜ್ಯವು ತನ್ನ ವಿಧಾನಗಳಿಂದಲೂ ತನ್ನ
 ಶಾಸನಗಳ ಆಧಾರದ ಮೇಲೂ ಈ ಘೋಷಣೆಗಳನ್ನು ಆಚರಣೆಯಲ್ಲಿ ಅನ್ವಯಕ್ಕೆ ತರು
 ವುದು ಸಮಾಜವಾದದ ಅಂತಿಮ ವಿಜಯಕ್ಕೆ ಅವಶ್ಯವಾದ ಹಾಗೂ ಸಾಕಾದಂಥ
 ಉಪಾಧಿಯಾಗಿರುತ್ತದೆ. ಮೇಲಿನ ಘೋಷಣೆಗಳನ್ನು “ಹಳಸಲಾದವು” “ಕ್ಷುಲ್ಲಕ
 ವಾದವು” ಎಂದು ಹಳಿದು ಅವನ್ನು ಮುನ್ನಾಲಿನಲ್ಲಿ ಇರಿಸುವುದನ್ನು ತುಚ್ಛೀಕಾರ
 ದಿಂದ ಪಕ್ಕಕ್ಕೆ ತಳ್ಳುವಂಥವರು ಈ ವಿಷಯವನ್ನೇ ಅರ್ಥಮಾಡಿಕೊಳ್ಳದೇ ಹೋಗಿರು
 ವುದು. ಒಂದು ವರ್ಷದ ಕೆಳಗಷ್ಟೆ ತ್ಸಾರ್‌ಶಾಹಿಯನ್ನು ಕಿತ್ತೊಗೆದ, ಆರು ತಿಂಗಳು
 ಗಳಿಗೂ ಸ್ವಲ್ಪ ಮುನ್ನವಷ್ಟೆ ತನ್ನನ್ನು ಕೇರೆನ್‌ಸ್ಕಿಗಳಿಂದ ವಿಮೋಚನೆಗೊಳಿಸಿಕೊಂಡ
 ಪುಟ್ಟ ರೈತರ ದೇಶವೊಂದರಲ್ಲಿ ಸಹಜವಾಗಿಯೇ ಸ್ವಲ್ಪ ಪ್ರಮಾಣದ್ದೇನೂ ಅಲ್ಲದ
 ಸಹಜಸ್ಫೂರ್ತಿಯ ಅರಾಜಕತೆ ಉಳಿದುಕೊಂಡಿದೆ. ಇದು ಪ್ರತಿಯೊಂದೂ ದೀರ್ಘ
 ಕಾಲಿಕ ಪ್ರತಿಗಾಮಿಯ ಯುದ್ಧದ ಜೊತೆಯಲ್ಲಿ ಹೋಗುವ ಮೃಗೀಯತೆ ಹಾಗೂ ಪಾಶ
 ವೀಯತೆಗಳಿಂದ ಹೆಚ್ಚು ತೀವ್ರಗೊಂಡಿದೆ. ಸಾಕಷ್ಟು ಪ್ರಮಾಣದ ಹತಾಶೆ ಹಾಗೂ
 ಗುರಿರಹಿತ ನಿಷ್ಕರತೆಗಳೂ ಹುಟ್ಟಿಕೊಂಡಿವೆ. ಇದಕ್ಕೆ ನಾವು ಬೂರ್ಷ್ವಾಸೀಯ
 ಅಡಿಯಾಳುಗಳ (ಮೆನ್ಷೆವಿಕರು, ಬಲ ಸಮಾಜವಾದಿ-ಕ್ರಾಂತಿಕಾರಿಗಳು ಇತ್ಯಾದಿ ಜನರ)
 ಪ್ರಚೋದನಾತ್ಮಕ ನೀತಿಯ ಪರಿಣಾಮವನ್ನೂ ಸೇರಿಸಿದಲ್ಲಿ, ಜನರ ಮನೋ
 ಭಾವದಲ್ಲಿ ಸಂಪೂರ್ಣ ಬದಲಾವಣೆಯನ್ನು ಉಂಟುಮಾಡಲು ಮತ್ತು ಅವರನ್ನು
 ಸ್ಥಿರವಾದ ಹಾಗೂ ಶಿಸ್ತಿನ ಶ್ರಮದ ಸರಿಯಾದ ಮಾರ್ಗಕ್ಕೆ ತರಲು ಅತ್ಯುತ್ತಮರಾದ
 ಹಾಗೂ ಅತ್ಯಂತ ವರ್ಗಜಾಗೃತರಾದ ಕಾರ್ಮಿಕರೂ ರೈತರೂ ಎಂತಹ ಲಂಬಿತ
 ಹಾಗೂ ಸತತ ಯತ್ನಗಳನ್ನು ಹಾಕಬೇಕು ಅನ್ನುವುದು ಸಂಪೂರ್ಣವಾಗಿ ಸ್ಪಷ್ಟವಾಗು
 ವುದು. ಬಡ ಜನಸಮೂಹದವರು (ಶ್ರಮಜೀವಿಗಳೂ ಅರೆ ಶ್ರಮಜೀವಿಗಳೂ)
 ಉಂಟುಮಾಡುವ ಇಂತಹ ಸ್ಥಿತ್ಯಂತರವಷ್ಟೆ ಬೂರ್ಷ್ವಾಸೀಯ ಮೇಲಿನ, ಅದರಲ್ಲೂ
 ನಿರ್ದಿಷ್ಟವಾಗಿ ಹೆಚ್ಚು ಹಠಮಾರಿಗಳೂ ಹೆಚ್ಚು ಸಂಖ್ಯೆಯಲ್ಲಿರುವವರೂ ಆದ ರೈತ
 ಬೂರ್ಷ್ವಾಸೀಯ ಮೇಲಿನ ವಿಜಯವನ್ನು ಸಾಂಗಗೊಳಿಸಬಲ್ಲುದು.

ಬೂರ್ಷ್ವಾಸೀಯ ವಿರುದ್ಧ ಹೋರಾಟದ ಹೊಸ ಮಜಲು

ನಮ್ಮ ದೇಶದಲ್ಲಿ ಬೂರ್ಷ್ವಾಸೀಯ ಮೇಲೆ ಜಯ ಗಳಿಸಲಾಗಿದೆ. ಆದರೆ ಬೂರ್ಷ್ವಾಸೀಯನ್ನು ಇನ್ನೂ ಬುಡಸಮೇತ ಕಿತ್ತು ಹಾಕಲಾಗಿಲ್ಲ, ಇನ್ನೂ ನಾಶಗೊಳಿಸಲಾಗಿಲ್ಲ, ಇನ್ನೂ ಸಂಪೂರ್ಣವಾಗಿ ಮುರಿದುಹಾಕಲೂ ಆಗಿಲ್ಲ. ಆದ್ದರಿಂದಲೇ ನಮ್ಮ ಮುಂದಿಗ ಒಂದು ಹೊಸ, ಹೆಚ್ಚು ಉನ್ನತ ರೂಪದ ಹೋರಾಟವಿದೆ. ಬಂಡವಾಳಗಾರರು ನಮ್ಮಿಂದ ಕಿತ್ತುಕೊಂಡಿದ್ದಂಥ ಆಸ್ತಿಯನ್ನು ಅವರಿಂದ ಮತ್ತಷ್ಟು ಕಿತ್ತುಕೊಳ್ಳುವ ತುಂಬ ಸರಳವಾದ ಕಾರ್ಯಭಾರದಿಂದ ಬೂರ್ಷ್ವಾಸೀಯು ಅಸ್ತಿತ್ವದಲ್ಲಿರಲು ಅಥವಾ ಹೊಸ ಬೂರ್ಷ್ವಾಸೀಯು ಹುಟ್ಟಿಕೊಳ್ಳಲು ಅಸಾಧ್ಯವಾದಂಥ ಪರಿಸ್ಥಿತಿಗಳನ್ನು ಸೃಜಿಸುವ ಹೆಚ್ಚು ತೊಡಕಾದ ಹಾಗೂ ಕಷ್ಟವಾದ ಕಾರ್ಯಭಾರಕ್ಕೆ ಸ್ಥಿತ್ಯಂತರ ಉಂಟುಮಾಡುವ ಕರ್ತವ್ಯ ನಮ್ಮ ಮುಂದಿದೆ. ಸ್ಪಷ್ಟವಾಗಿಯೇ ಈ ಕಾರ್ಯಭಾರ ಅದಕ್ಕೆ ಮುನ್ನಿನದಕ್ಕಿಂತ ಅಗಣಿತವಾಗಿ ಹೆಚ್ಚು ಮಹತ್ವಪೂರ್ಣವಾದುದಾಗಿದೆ. ಇದನ್ನು ಪೂರೈಸುವವರೆಗೂ ಸಮಾಜವಾದ ಬರಲಾರದು.

ನಾವು ನಮ್ಮ ಕ್ರಾಂತಿಯನ್ನು ಪಶ್ಚಿಮ ಯೂರೋಪಿನ ಕ್ರಾಂತಿಗಳ ಅಳತೆಗೋಲಿನಿಂದ ಅಳೆದಲ್ಲಿ ನಾವು ಪ್ರಸ್ತುತದಲ್ಲಿ ಸರಿಸುಮಾರು 1793 ಹಾಗೂ 1871ರಲ್ಲಿ⁵¹ ತಲುಪಿದ್ದಂಥ ಮಟ್ಟದಲ್ಲಿದ್ದೇವೆಂದು ಕಂಡುಕೊಳ್ಳುತ್ತೇವೆ. ನಾವು ಈ ಮಟ್ಟಕ್ಕೆ ಏರಿರುವುದು, ಒಂದು ರೀತಿಯಲ್ಲಿ ನಾವು ಖಂಡಿತವಾಗಿಯೂ ಅದಕ್ಕಿಂತ ಸ್ವಲ್ಪ ಮುಂದೆಯೇ ಹೋಗಿರುವುದು, ನಮಗೆ ನ್ಯಾಯವಾಗಿಯೇ ಹೆಮ್ಮೆ ತಂದಿದೆ. ನಾವು ರಷ್ಯದಾದ್ಯಂತ ರಾಜ್ಯದ ಅತ್ಯುನ್ನತ ವಾದರಿಯನ್ನು - ಸೋವಿಯತ್ ಅಧಿಕಾರವನ್ನು - ಶಾಸನಗೊಳಿಸಿ ಜಾರಿಗೆ ತಂದಿರುವುದೇ ಈ ಮುನ್ನಡೆಯಾಗಿದೆ. ಆದರೆ ನಾವು ಏನನ್ನು ಸಾಧಿಸಿದ್ದೇವೆ ಅಷ್ಟರಿಂದಲೇ ತೃಪ್ತಿಪಟ್ಟುಕೊಂಡು ಇರುವುದು ಎಷ್ಟು ಮಾತ್ರವೂ ಸಾಧ್ಯವಿಲ್ಲ, ಏಕೆಂದರೆ, ನಾವು ಈಗಷ್ಟೆ ಸಮಾಜವಾದಕ್ಕೆ ಸ್ಥಿತ್ಯಂತರ ಪ್ರಾರಂಭಿಸಿದ್ದೇವೆ. ಈ ನಿಟ್ಟಿನಲ್ಲಿ ನಾವಿನ್ನೂ ನಿರ್ಧಾರಕವಾದುದನ್ನು ಮಾಡಿಲ್ಲ. ಈ ನಿರ್ಧಾರಕವಾದುದೆಂದರೆ, ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯನ್ನು ದೇಶವ್ಯಾಪಿ ಪ್ರಮಾಣದಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಲೆಕ್ಕ ಇರಿಸುವ ಹಾಗೂ ನಿಯಂತ್ರಿಸುವ ವ್ಯವಸ್ಥೆಯನ್ನು ಸಂಘಟಿಸುವುದಾಗಿದೆ. ಆದಾಗ್ಯೂ ನಾವು ಬೂರ್ಷ್ವಾಸೀಯಿಂದ ಕಿತ್ತುಕೊಂಡಂಥ ಆರ್ಥಿಕತೆಯ ಶಾಖೆಗಳಲ್ಲೂ ಕ್ಷೇತ್ರಗಳಲ್ಲೂ ಮತ್ತು ಉದ್ಯಮಗಳಲ್ಲೂ ಇನ್ನೂ ಲೆಕ್ಕಾಚಾರ ಹಾಗೂ ನಿಯಂತ್ರಣಗಳನ್ನು ಜಾರಿಗೆ ತಂದಿಲ್ಲ. ಇದಿಲ್ಲದೆ ಸಮಾಜವಾದವನ್ನು ಜಾರಿಗೆ ತರುವ ಎರಡನೆಯ ಹಾಗೂ ಅಷ್ಟೇ ಅಗತ್ಯವಾದ ಭೌತಿಕ ಪರಿಸ್ಥಿತಿಯನ್ನು, ಅಂದರೆ ಶ್ರಮ ಉತ್ಪಾದಕತೆಯನ್ನು ರಾಷ್ಟ್ರೀಯ ಪ್ರಮಾಣ

ದಲ್ಲಿ ಹೆಚ್ಚಿಸುವುದನ್ನು, ಸಾಧಿಸುವ ಯೋಚನೆಯನ್ನೂ ಮಾಡಲಾಗದು.

ಆದ್ದರಿಂದಲೇ ಪ್ರಸಕ್ತ ಕಾರ್ಯಭಾರವನ್ನು ಸರಳ ಸೂತ್ರದ ಮೂಲಕ - ಬಂಡವಾಳದ ವಿರುದ್ಧ ದಾಳಿಯನ್ನು ಮುಂದುವರಿಸಿ ಅನ್ನುವ ಸೂತ್ರದ ಮೂಲಕ - ನಿರೂಪಿಸುವುದು ಸಾಧ್ಯವಿಲ್ಲ. ನಾವು ಖಂಡಿತವಾಗಿಯೂ ಬಂಡವಾಳವನ್ನು ಇನ್ನೂ ನಾಶಗೊಳಿಸಿಲ್ಲವಾದರೂ, ದುಡಿಯುವ ಜನರ ಈ ಶತ್ರುವಿನ ವಿರುದ್ಧ ದಾಳಿಯನ್ನು ಮುಂದುವರಿಸುವುದು ಖಂಡಿತವಾಗಿಯೂ ಅವಶ್ಯವಾಗಿಯೇ ಇರುವುದಾದರೂ, ಅಂತಹ ಸೂತ್ರ ನಿಷ್ಕೃಷ್ಟವಾದುದಾಗಿರುವುದಿಲ್ಲ, ಮೂರ್ತರೂಪದ್ದಾಗಿರುವುದಿಲ್ಲ. ಅದು ಪ್ರಸಕ್ತ ಪರಿಸ್ಥಿತಿಯ ವಿಶಿಷ್ಟ ಲಕ್ಷಣವನ್ನು - ಭವಿಷ್ಯತ್ತಿನಲ್ಲಿ ನಾವು ಯಶಸ್ವಿಯಾಗಿ ಮುಂದುವರಿದುಕೊಂಡೇ ಹೋಗಲು ಪ್ರಸ್ತುತದಲ್ಲಿ ನಾವು ನಮ್ಮ ದಾಳಿಯನ್ನು "ತಾತ್ಕಾಲಿಕವಾಗಿ ನಿಲ್ಲಿಸಬೇಕು" ಅನ್ನುವ ವಿಶಿಷ್ಟ ಲಕ್ಷಣವನ್ನು - ಗಣನೆಗೆ ತಂದುಕೊಳ್ಳುವುದಿಲ್ಲ.

ಬಂಡವಾಳದ ವಿರುದ್ಧ ಯುದ್ಧದಲ್ಲಿ ನಮ್ಮ ಸ್ಥಿತಿಗತಿಯನ್ನು, ಶತ್ರುವಿನ ಭೂಭಾಗದ ಅರ್ಧ ಅಥವಾ ಮೂರನೇ ಎರಡು ಪಾಲನ್ನೇ ಎಂದಿಟ್ಟುಕೊಳ್ಳಿ ಗೆದ್ದುಕೊಂಡು ತನ್ನ ಶಕ್ತಿಗಳನ್ನು ಕೂಡಿಸಿಕೊಳ್ಳಲು, ಕಮ್ಮಿಯಾದ ತನ್ನ ಆಯುಧ ಸಾಮಗ್ರಿಗಳ ಸರಬರಾಜನ್ನು ಭರ್ತಿಮಾಡಿಕೊಳ್ಳಲು, ಸಂಪರ್ಕ ಮಾರ್ಗಗಳನ್ನು ದುರಸ್ತಿ ಮಾಡಿ ಬಲವರ್ಧಿಸಲು, ಹೊಸ ದಾಸ್ತಾನು ಮಳಿಗೆಗಳನ್ನು ನಿರ್ಮಿಸಲು, ಹೊಸ ರಿಸರ್ವ್ ಪಡೆಗಳನ್ನು ಪಡೆದುಕೊಳ್ಳಲು, ಇತ್ಯಾದಿಗಳಿಗಾಗಿ ತನ್ನ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಒತ್ತಾಯಕ್ಕೊಳಗಾದ ವಿಜಯಿ ಸೈನ್ಯವೊಂದರ ಸ್ಥಿತಿಗೆ ಹೋಲಿಸುವ ಮೂಲಕ ಮೇಲಿನ ಅಂಶವನ್ನು ವಿವರಿಸುವುದು ಸಾಧ್ಯ. ಅಂಥ ಪರಿಸ್ಥಿತಿಗಳಲ್ಲಿ ವಿಜಯಿ ಸೈನ್ಯವೊಂದರ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು ಶತ್ರುವಿನ ಉಳಿದ ಭೂಭಾಗಗಳನ್ನು ಗಳಿಸಿಕೊಳ್ಳುವುದಕ್ಕೇ, ಅಂದರೆ ಸಂಪೂರ್ಣ ವಿಜಯ ಸಾಧಿಸುವುದಕ್ಕೇ, ಅವಶ್ಯ. ಪ್ರಸಕ್ತ ಘಳಿಗೆಯಲ್ಲಿ ವಸ್ತುನಿಷ್ಠ ಪರಿಸ್ಥಿತಿ ಬಂಡವಾಳದ ವಿರುದ್ಧ ದಾಳಿಯನ್ನು ಹಾಗೆ "ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದೇ" ನಮಗೆ ಆದೇಶ ನೀಡುತ್ತಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಲು ವಿಫಲರಾದವರು ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಬಗೆಗೆ ಏನನ್ನೂ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ.

ಬಂಡವಾಳದ ವಿರುದ್ಧ ದಾಳಿಯನ್ನು "ತಾತ್ಕಾಲಿಕವಾಗಿ ನಿಲ್ಲಿಸುವುದನ್ನು" ನಾವು ಉದ್ಧರಣ ಚಿಹ್ನೆಗಳೊಳಗಷ್ಟೆ, ಅಂದರೆ ರೂಪಕವಾಗಷ್ಟೆ, ಹೇಳಲು ಸಾಧ್ಯ ಎಂದು ಬೇರೆ ಹೇಳಬೇಕಾಗಿಲ್ಲ. ಸಾಮಾನ್ಯ ಯುದ್ಧದಲ್ಲಿ ದಾಳಿ ನಿಲ್ಲಿಸಲು ಒಂದು ಸಾಮಾನ್ಯ ಆಜ್ಞೆ ಹೊರಡಿಸಬಹುದು, ಮುನ್ನಡೆಯನ್ನು ನಿಜಕ್ಕೂ ನಿಲ್ಲಿಸಬಹುದು. ಆದರೆ ಬಂಡವಾಳದ ವಿರುದ್ಧ ಯುದ್ಧದಲ್ಲಾದರೂ ಮುನ್ನಡೆಯನ್ನು ನಿಲ್ಲಿಸಲು ಆಗುವುದಿಲ್ಲ, ಬಂಡವಾಳಗಾರರನ್ನು ಮತ್ತಷ್ಟು ಆಸ್ತಿ ಹರಣಕ್ಕೊಳಪಡಿಸುವುದನ್ನು ನಾವು ಬಿಟ್ಟುಕೊಡುವ ಯೋಚನೆಯನ್ನೂ ಮಾಡಲು ಆಗುವುದಿಲ್ಲ. ನಾವಿಲ್ಲಿ ಚರ್ಚಿಸುತ್ತಿರು

ವುದು ನಮ್ಮ ಆರ್ಥಿಕ ಹಾಗೂ ರಾಜಕೀಯ ಕಾರ್ಯದ ಗುರುತ್ವ ಕೇಂದ್ರವನ್ನು ಸ್ಥಳಾಂತರಿಸುವುದಾಗಿದೆ. ಇದುವರೆವಿಗೂ ಆಸ್ತಿ ಹರಣಗಾರರನ್ನು ನೇರವಾಗಿ ಆಸ್ತಿ ಹರಣಕ್ಕೊಳಪಡಿಸುವ ಕ್ರಮಗಳು ಮುನ್ನೆಲೆಯಲ್ಲಿದ್ದವು. ಈಗ ಬಂಡವಾಳಗಾರರನ್ನು ಆಗಲೇ ಆಸ್ತಿಹರಣಕ್ಕೊಳಪಡಿಸಿರುವಂಥ ಉದ್ಯಮಗಳಲ್ಲೂ ಮತ್ತು ಇತರೆಲ್ಲ ಉದ್ಯಮಗಳಲ್ಲೂ ಲೆಕ್ಕಾಚಾರ ಹಾಗೂ ನಿಯಂತ್ರಣಗಳನ್ನು ಸಂಘಟಿಸುವುದು ಮುನ್ನೆಲೆಗೆ ಬರುತ್ತದೆ.

ಬಂಡವಾಳಗಾರರ ಆಸ್ತಿಹರಣ ಕಾರ್ಯವನ್ನು ನಾವು ಇದುವರೆವಿಗೂ ಮಾಡುತ್ತಿದ್ದ ವೇಗದಲ್ಲೇ ಮಾಡಿಕೊಂಡು ಹೋಗಲು ನಿರ್ಧರಿಸಿದಲ್ಲಿ ನಾವು ಸೋಲುವುದು ಖಂಡಿತ, ಏಕೆಂದರೆ, ಶ್ರಮಜೀವಿ ವರ್ಗವು ಲೆಕ್ಕಾಚಾರ ಹಾಗೂ ನಿಯಂತ್ರಣ ನಡೆಸುವ ವ್ಯವಸ್ಥೆಯನ್ನು ಸಂಘಟಿಸುವ ನಮ್ಮ ಕಾರ್ಯವು ಸ್ಪಷ್ಟವಾಗಿಯೇ - ಪ್ರತಿಯೊಬ್ಬ ವಿಚಾರಶೀಲ ಮನುಷ್ಯನಿಗೂ ಇದು ಸ್ಪಷ್ಟವೇ ಆಗಿರುತ್ತದೆ - ನೇರವಾಗಿ "ಆಸ್ತಿಹರಣಗಾರರನ್ನು ಆಸ್ತಿಹರಣಕ್ಕೊಳಪಡಿಸುವ" ಕಾರ್ಯಕ್ಕೆ ಹಿಂದೆ ಬಿದ್ದುಬಿಡುತ್ತದೆ. ನಾವೀಗ ನಮ್ಮೆಲ್ಲ ಯತ್ನಗಳನ್ನೂ ಲೆಕ್ಕಾಚಾರ ಹಾಗೂ ನಿಯಂತ್ರಣ ಸಂಘಟಿಸುವುದರ ಮೇಲೆ ಕೇಂದ್ರೀಕರಿಸಿದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಸಮರ್ಥರಾಗುತ್ತೇವೆ, ನಷ್ಟವಾದ ಸಮಯವನ್ನು ಮತ್ತೆ ಭರ್ತಿಮಾಡಿಕೊಳ್ಳಲು ಸಮರ್ಥರಾಗುತ್ತೇವೆ, ಬಂಡವಾಳದ ವಿರುದ್ಧ "ಚಳವಳಿ"ಯಲ್ಲಿ ಸಂಪೂರ್ಣ ವಿಜಯ ಸಾಧಿಸುತ್ತೇವೆ.

ಆದರೆ ನಷ್ಟವಾದ ಸಮಯವನ್ನು ಭರ್ತಿಮಾಡಿಕೊಳ್ಳಬೇಕು ಎಂಬ ಒಪ್ಪಿಗೆಯೇ ಯಾವುದೋ ರೀತಿಯ ತಪ್ಪಾಗಿದೆ ಎಂದು ಒಪ್ಪಿಕೊಂಡಂತಲ್ಲವೇ? ಎಷ್ಟು ಮಾತ್ರವೂ ಅಲ್ಲ. ಮತ್ತೊಂದು ಮಿಲಿಟರಿ ನಿರ್ದರ್ಶನವನ್ನು ತೆಗೆದುಕೊಳ್ಳೋಣ. ಲಘು ಅಶ್ವಾರೋಹಿ ದಳಗಳೊಂದಿಗಷ್ಟೆ ಶತ್ರುವನ್ನು ಸೋಲಿಸಿ ಹಿಂದಕ್ಕೆ ತಳ್ಳುವುದು ಸಾಧ್ಯವಾಗುವುದಾದರೆ ಹಾಗೆ ಮಾಡಬೇಕು. ಆದರೆ ಇದನ್ನು ಯಾವುದಾದರೂ ಗೊತ್ತಾದ ಮಿತಿಗಳವರೆಗಷ್ಟೆ ಯಶಸ್ವಿಯಾಗಿ ಮಾಡಲು ಸಾಧ್ಯ ಅನ್ನುವುದಾದರೆ, ಆ ಮಿತಿ ತಲುಪಿದಾಗ ಭಾರಿ ಫಿರಂಗಿ ದಳಗಳನ್ನು ತರುವುದು ಅವಶ್ಯವಾಗುವುದು ಅನ್ನುವುದು ಅರ್ಥಗ್ರಾಹ್ಯವೇ. ಭಾರಿ ಫಿರಂಗಿ ದಳ ತರುವುದಕ್ಕೆ ಮುನ್ನ ಕಳೆದುಹೋದ ಸಮಯವನ್ನು ಈಗ ತುಂಬಿಕೊಳ್ಳಬೇಕು ಎಂದು ಒಪ್ಪಿಕೊಂಡ ಮಾತ್ರಕ್ಕೇ ನಾವು ಮಾಡಿದ ಯಶಸ್ವೀ ಅಶ್ವಾರೋಹಿ ದಳಗಳ ದಾಳಿ ತಪ್ಪಾಗಿದ್ದಿತು ಎಂದೇನೂ ಒಪ್ಪಿಕೊಂಡಂತಾಗುವುದಿಲ್ಲ.

ಬಂಡವಾಳದ ಮೇಲೆ "ಕೆಂಪು ದಳ"ಗಳ ದಾಳಿ ನಡೆಸಿದುದಕ್ಕಾಗಿ ನಮ್ಮನ್ನು ಬೂರ್ಷ್ವಾಸೀಯ ಅಡಿಯಾಳುಗಳು ಆಗಾಗ್ಗೆ ನಿಂದಿಸುತ್ತಾರೆ. ಈ ನಿಂದನೆ ಅವಿವೇಕವಾದುದು, ಧನಿಕರ ದಾಸರಿಗಷ್ಟೆ ಯೋಗ್ಯವಾದುದು. ಏಕೆಂದರೆ, ಬಂಡವಾಳದ ಮೇಲೆ "ಕೆಂಪು ದಳ"ಗಳ ದಾಳಿಯು ತನ್ನ ಕಾಲದಲ್ಲಿ ಪರಿಸ್ಥಿತಿಗಳ ಪ್ರಭಾವದಿಂದಾಗಿ ಸಂಪೂರ್ಣವಾಗಿ ಅವಶ್ಯವಾಗಿದ್ದಿತು. ಮೊದಲನೆಯದಾಗಿ, ಬಂಡವಾಳವು ಆ ಕಾಲದಲ್ಲಿ ಕೇರೆನ್‌ಸ್ಮಿ

ಹಾಗೂ ಕ್ರಿಸ್ತೋವ್, ಸಾವಿಂಕೋವ್ ಹಾಗೂ ಗೋತ್ಸ್, ದೂತೊವ್ ಹಾಗೂ ಬೊಗಯೇವ್‌ಸ್ಕಿ, ಇವರುಗಳ ಮೂಲಕ ಸೈನಿಕ ಪ್ರತಿರೋಧ ಒಡ್ಡಿತು (ಗೆಗೆಚ್ಕೋರಿ ಈಗಲೂ ಅಂಥ ಪ್ರತಿರೋಧ ಒಡ್ಡುತ್ತಿದ್ದಾರೆ). ಸೈನಿಕ ಪ್ರತಿರೋಧವನ್ನು ಸೈನಿಕ ಸಾಧನಗಳ ಮೂಲಕವಲ್ಲದೆ ಬೇರೆ ರೀತಿಯಲ್ಲಿ ಬಗ್ಗುಬಡಿಯುವುದು ಸಾಧ್ಯವಿಲ್ಲ. ಕೆಂಪು ದಳಗಳು ದುಡಿಯುವ ಹಾಗೂ ಶೋಷಿತ ಜನರನ್ನು ಶೋಷಕರ ನೊಗದಿಂದ ವಿಮೋಚನೆಗೊಳಿಸುವ ಉದಾತ್ತ ಹಾಗೂ ಪರಮೋನ್ನತ ಚಾರಿತ್ರಿಕ ಧೈಯಕ್ಕಾಗಿ ಹೋರಾಟ ನಡೆಸಿದವು.

ಎರಡನೆಯದಾಗಿ, ನಾವು ಆ ಕಾಲದಲ್ಲಿ ದಮನಕಾರಿ ವಿಧಾನಗಳ ಬದಲಿಗೆ ಆಡಳಿತ ವಿಧಾನಗಳನ್ನು ಮುನ್ನೆಲೆಯಲ್ಲಿ ಇರಿಸಲಾರದಾಗಿದ್ದವು, ಏಕೆಂದರೆ, ಆಡಳಿತ ನಡೆಸುವ ಕಲೆಯು ಜನರಲ್ಲಿ ಸ್ವಭಾವತಃ ಏನೂ ಇರುವುದಿಲ್ಲ, ಆದರೆ ಅದನ್ನು ಅನುಭವದಿಂದ ಗಳಿಸಿಕೊಳ್ಳಲಾಗುತ್ತದೆ. ಆ ಕಾಲದಲ್ಲಿ ನಮಗೆ ಈ ಅನುಭವ ಇರಲಿಲ್ಲ; ಈಗ ನಾವು ಅದನ್ನು ಹೊಂದಿದ್ದೇವೆ. ಮೂರನೆಯದಾಗಿ, ಆ ಕಾಲದಲ್ಲಿ ನಾವು ಜ್ಞಾನದ ಹಾಗೂ ಯಂತ್ರತಂತ್ರದ ನಾನಾ ಕ್ಷೇತ್ರಗಳಲ್ಲಿನ ತಜ್ಞರುಗಳನ್ನು ನಮ್ಮ ವಶದಲ್ಲಿ ಹೊಂದಿರದಾಗಿದ್ದವು, ಏಕೆಂದರೆ, ಈ ತಜ್ಞರು ಒಂದೋ ಬೊಗಯೇವ್‌ಸ್ಕಿಗಳ ದಳಗಳನ್ನು ಸೇರಿಕೊಂಡು ನಮ್ಮ ವಿರುದ್ಧ ಹೋರಾಡುತ್ತಿದ್ದರು, ಇಲ್ಲವೇ ವಿದ್ವಂಸಕ ಕೃತ್ಯಗಳ ಮೂಲಕ ಕ್ರಮಬದ್ಧವಾದ ಹಾಗೂ ಪಟ್ಟು ಹಿಡಿದ ನಿಷ್ಕ್ರಿಯ ಪ್ರತಿರೋಧ ವನ್ನು ನೀಡುವ ಸಾಮರ್ಥ್ಯವನ್ನು ಇನ್ನೂ ಹೊಂದಿದ್ದರು. ಈಗ ನಾವು ಈ ವಿದ್ವಂಸಕ ಶಕ್ತಿಗಳನ್ನು ಮುರಿದು ಹಾಕಿದ್ದೇವೆ. ಬಂಡವಾಳದ ಮೇಲೆ “ಕೆಂಪು ದಳ”ಗಳ ದಾಳಿ ಯಶಸ್ವಿಯಾಯಿತು, ವಿಜಯಿಯಾಯಿತು, ಏಕೆಂದರೆ, ನಾವು ಬಂಡವಾಳದ ಸೈನಿಕ ಪ್ರತಿರೋಧವನ್ನೂ ವಿದ್ವಂಸಕ ಕೃತ್ಯಗಳ ಮೂಲಕ ಅದು ನೀಡುತ್ತಿದ್ದ ಪ್ರತಿರೋಧ ವನ್ನೂ ಮುರಿದು ಹಾಕಿದೆವು.

ಅಂದರೆ, ಬಂಡವಾಳದ ವಿರುದ್ಧ “ಕೆಂಪು ದಳ”ಗಳ ದಾಳಿಯು ಯಾವತ್ತೂ ಮತ್ತು ಎಲ್ಲ ಪರಿಸ್ಥಿತಿಗಳಲ್ಲೂ ಸೂಕ್ತವಾದುದು, ಬಂಡವಾಳದ ವಿರುದ್ಧ ಹೋರಾಡಲು ನಮ್ಮ ಬಳಿ ಬೇರಾವ ಸಾಧನಗಳೂ ಇಲ್ಲ, ಎಂದು ಇದರ ಅರ್ಥವೇ? ಹಾಗೆ ಯೋಚಿಸುವುದು ಬಾಲಿಶವಾಗುತ್ತದೆ. ನಾವು ಲಘು ಅಶ್ವಾರೋಹಿ ದಳದ ಸಹಾಯ ದಿಂದ ವಿಜಯ ಸಾಧಿಸಿದೆವು. ಆದರೆ ನಮ್ಮ ಬಳಿ ಭಾರಿ ಫಿರಂಗಿ ದಳವೂ ಇದೆ. ನಾವು ದಮನಕಾರಿ ವಿಧಾನಗಳ ಸಹಾಯದಿಂದ ವಿಜಯ ಸಾಧಿಸಿದೆವು; ನಾವು ಆಡಳಿತ ವಿಧಾನಗಳ ಮೂಲಕವೂ ವಿಜಯ ಸಾಧಿಸಲು ಸಮರ್ಥರಾಗುತ್ತೇವೆ. ಪರಿಸ್ಥಿತಿಯಲ್ಲಾಗುವ ಬದಲಾವಣೆಗಳಿಗೆ ತಕ್ಕಂತೆ ಶತ್ರುವಿನ ವಿರುದ್ಧ ನಮ್ಮ ಹೋರಾಟ ವಿಧಾನಗಳನ್ನು ಹೇಗೆ ಬದಲಿಸಿಕೊಳ್ಳಬೇಕೆಂಬುದನ್ನು ನಾವು ತಿಳಿದಿರಬೇಕು. ಸಾವಿಂಕೋವ್‌ಗಳನ್ನೂ ಗೆಗೆಚ್ಕೋರಿಗಳನ್ನೂ ಇತರಲ್ಲ ಭೂಮಾಲೀಕ ಹಾಗೂ ಬೂರ್ಷ್ವಾ ಪ್ರತಿಕ್ರಾಂತಿ ಕಾರಿಗಳನ್ನು “ಕೆಂಪು ದಳ”ಗಳ ಮೂಲಕ ಮಟ್ಟು ಹಾಕುವುದನ್ನು ನಾವು ಒಂದು ಘಳಿ

ಗೆಯೂ ಬಿಟ್ಟುಕೊಡುವುದಿಲ್ಲ. ಆದರೆ ಕೆಂಪು ದಳಗಳ ದಾಳಿ ಅವಶ್ಯವಾದಂಥ ಕಾಲಾ ವಧಿ ಪ್ರಧಾನವಾಗಿ ಮುಕ್ತಾಯಗೊಂಡಿರುವಾಗ (ವಿಜಯಿಯಾಗಿ ಮುಕ್ತಾಯಗೊಂಡಿರುವಾಗ), ಯಾವುದೇ ಬೂರ್ಷ್ವಾಸೀಯೂ ಬೆಳೆಯುವ ಸಾಧ್ಯತೆಯನ್ನು ತಪ್ಪಿಸಲೋಸುಗ ಭೂಮಿಯನ್ನು ಪುನಃ ಉಳುವ ಉದ್ದೇಶದಿಂದ ಶ್ರಮಜೀವಿ ವರ್ಗ ರಾಜ್ಯಾಧಿಕಾರವು ಬೂರ್ಷ್ವಾ ತಜ್ಞರನ್ನು ಉಪಯೋಗಿಸಿಕೊಳ್ಳುವ ಕಾಲಾವಧಿ ಬಾಗಿಲು ತಟ್ಟುತ್ತಿರುವಾಗ, “ಕೆಂಪು ದಳ”ಗಳ ದಾಳಿಯ ವಿಧಾನಗಳನ್ನು ಮುನ್ಸಾಲಿನಲ್ಲಿರಿಸುವಷ್ಟು ಮೂರ್ಖತನವನ್ನು ನಾವು ತೋರುವುದಿಲ್ಲ.

ಇದು ಒಂದು ವಿಚಿತ್ರ ಕಾಲಘಟ್ಟವಾಗಿದೆ, ಅಥವಾ ಬೆಳವಣಿಗೆಯ ಘಟ್ಟವಾಗಿದೆ. ಬಂಡವಾಳವನ್ನು ಸಂಪೂರ್ಣವಾಗಿ ಸೋಲಿಸಲು ನಾವು ಈ ಘಟ್ಟದ ವಿಶಿಷ್ಟ ಪರಿಸ್ಥಿತಿಗಳಿಗೆ ತಕ್ಕಂತೆ ನಮ್ಮ ಹೋರಾಟ ರೂಪಗಳನ್ನು ಹೊಂದಿಸಿಕೊಳ್ಳಲು ಸಮರ್ಥರಾಗಬೇಕು.

ಜ್ಞಾನ, ಯಂತ್ರತಂತ್ರ ಹಾಗೂ ಅನುಭವದ ನಾನಾ ಕ್ಷೇತ್ರಗಳಲ್ಲಿ ತಜ್ಞರ ಮಾರ್ಗದರ್ಶನವಿಲ್ಲದೆ ಸಮಾಜವಾದಕ್ಕೆ ಸ್ಥಿತ್ಯಂತರ ಅಸಾಧ್ಯವಾಗುತ್ತದೆ, ಏಕೆಂದರೆ, ಸಮಾಜವಾದದಲ್ಲಿ, ಬಂಡವಾಳವಾದಕ್ಕೆ ಹೋಲಿಸಿದಂತೆ, ಮತ್ತು ಬಂಡವಾಳವಾದದ ಸಾಧನೆಗಳ ಆಧಾರದ ಮೇಲೆ, ಬುದ್ಧಿಪೂರ್ವಕವಾಗಿ ಸಾಮೂಹಿಕವಾಗಿ ಹೆಚ್ಚಿನ ಶ್ರಮ ಉತ್ಪಾದಕತೆಗೆ ಮುನ್ನಡೆಯುವುದು ಅವಶ್ಯವಾಗಿರುತ್ತದೆ. ಸಮಾಜವಾದವು ಈ ಮುನ್ನಡೆಯನ್ನು ತನ್ನದೇ ರೀತಿಯಲ್ಲಿ, ತನ್ನದೇ ಸ್ವಂತ ವಿಧಾನಗಳ ಮೂಲಕ, ಅಥವಾ ಹೆಚ್ಚು ಮೂರ್ತರೂಪದಲ್ಲಿ ಹೇಳುವುದಾದರೆ, ಸೋವಿಯತ್ ವಿಧಾನಗಳ ಮೂಲಕ, ಸಾಧಿಸಬೇಕು. ಮತ್ತೆ ಈ ತಜ್ಞರುಗಳಾದರೋ, ಅವರನ್ನು ತಜ್ಞರನ್ನಾಗಿ ಮಾಡಿದ ಇಡೀ ಸಾಮಾಜಿಕ ಸನ್ನಿವೇಶದಿಂದಾಗಿ, ಪ್ರಧಾನವಾಗಿ, ಅನಿವಾರ್ಯವಾಗಿ ಬೂರ್ಷ್ವಾ ಆಗಿರುತ್ತಾರೆ. ನಮ್ಮ ಶ್ರಮಜೀವಿ ವರ್ಗವು ಅಧಿಕಾರವನ್ನು ವಶಪಡಿಸಿಕೊಂಡನಂತರ ಲೆಕ್ಕಾಚಾರ, ನಿಯಂತ್ರಣ ಹಾಗೂ ಸಂಘಟನೆಯ ಸಮಸ್ಯೆಯನ್ನು ರಾಷ್ಟ್ರ ಪ್ರಮಾಣದಲ್ಲಿ ಬೇಗ ಪರಿಹರಿಸಿದ್ದಿದ್ದರೆ (ಯುದ್ಧದಿಂದಾಗಿಯೂ ರಷ್ಯದ ಹಿಂದುಳಿದಿರುವಿಕೆಯಿಂದಾಗಿಯೂ ಇದು ಅಸಾಧ್ಯವಾಗಿದ್ದಿತು) ಆಗ ನಾವು, ವಿಧ್ವಂಸಕ ಶಕ್ತಿಗಳನ್ನು ಮುರಿದು ಹಾಕಿದ ನಂತರ, ಈ ಬೂರ್ಷ್ವಾ ತಜ್ಞರನ್ನು ಸಾರ್ವತ್ರಿಕ ಲೆಕ್ಕಾಚಾರ ಹಾಗೂ ನಿಯಂತ್ರಣದ ಮೂಲಕ ನಮಗೆ ಸಂಪೂರ್ಣವಾಗಿ ಅಧೀನರನ್ನಾಗಿ ಮಾಡಿಕೊಳ್ಳುತ್ತಿದ್ದೆವು. ಆದರೆ ನಾವು ವಿಧ್ವಂಸಕ ಶಕ್ತಿಗಳನ್ನು ಮುರಿದು ಹಾಕುವುದರಲ್ಲಿ ಯಶಸ್ವಿಯಾಗಿದ್ದರೂ, ಒಟ್ಟಿನಲ್ಲಿ ಲೆಕ್ಕಾಚಾರ ಹಾಗೂ ನಿಯಂತ್ರಣವನ್ನು ಜಾರಿಗೆ ತರುವುದರಲ್ಲಿ ಗಣನೀಯವಾಗಿ “ತಡ”ವಾದುದರಿಂದಾಗಿ, ಬೂರ್ಷ್ವಾ ತಜ್ಞರನ್ನು ನಮ್ಮ ವಶದಲ್ಲಿರಿಸುವಂಥ ಪರಿಸ್ಥಿತಿಗಳನ್ನು ಇನ್ನೂ ಸೃಜಿಸಿಲ್ಲ. ವಿಧ್ವಂಸನ ಕಾರರ ಸಮೂಹವು “ಕೆಲಸಕ್ಕೆ ಹೋಗುತ್ತಿದೆ,” ಆದರೆ ಅತ್ಯುತ್ತಮ ಸಂಘಟನಕಾರರನ್ನೂ ಮೇಲ್ಮಟ್ಟದ ತಜ್ಞರನ್ನೂ ರಾಜ್ಯವು ಹಳೆಯ ರೀತಿಯಲ್ಲೇ, ಬೂರ್ಷ್ವಾ

ರೀತಿಯಲ್ಲೇ (ಅಂದರೆ, ಉನ್ನತ ವೇತನಗಳನ್ನು ನೀಡಿ) ಉಪಯೋಗಿಸಿಕೊಳ್ಳುವುದು ಸಾಧ್ಯವಿದೆ, ಇಲ್ಲವೇ ಹೊಸ ರೀತಿಯಲ್ಲಿ, ಶ್ರಮಜೀವಿ ವರ್ಗ ರೀತಿಯಲ್ಲಿ (ಅಂದರೆ, ಕೆಳಗಿನಿಂದ ದೇಶವ್ಯಾಪಿ ಲೆಕ್ಕಾಚಾರ ಹಾಗೂ ನಿಯಂತ್ರಣಕ್ಕೆ ಪರಿಸ್ಥಿತಿಗಳನ್ನು ಸೃಜಿಸುವ ಮೂಲಕ; ಇದು ಅನಿವಾರ್ಯವಾಗಿಯೇ ಮತ್ತು ತನಗೆ ತಾನೇ ತಜ್ಞರನ್ನು ನಮಗೆ ಅಧೀನರನ್ನಾಗಿ ಮಾಡುತ್ತಿದ್ದಿತು ಮತ್ತು ಅವರನ್ನು ನಮ್ಮ ಕಾರ್ಯದಲ್ಲಿ ಸಹಕರಿಸುವಂತೆ ಮಾಡುತ್ತಿದ್ದಿತು) ಉಪಯೋಗಿಸಿಕೊಳ್ಳುವುದು ಸಾಧ್ಯವಿದೆ.

ಈಗ ನಾವು ಹಳೆಯ ಬೂರ್ಷ್ವಾ ವಿಧಾನಗಳ ಮೊರೆ ಹೊಗಬೇಕಾಗಿದೆ, ಮೇಲ್ಮಟ್ಟದ ಬೂರ್ಷ್ವಾ ತಜ್ಞರ “ಸೇವೆ”ಗಾಗಿ ಅತ್ಯುನ್ನತ ಬೆಲೆ ನೀಡಲು ಒಪ್ಪಬೇಕಾಗಿದೆ. ಈ ವಿಷಯದ ಪರಿಚಯವಿರುವವರೆಲ್ಲ ನಮ್ಮ ಈ ಕ್ರಮವನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಎಲ್ಲರೂ ಶ್ರಮಜೀವಿ ವರ್ಗ ಕೈಗೊಳ್ಳುತ್ತಿರುವ ಈ ಕ್ರಮದ ಮಹತ್ವದ ಬಗೆಗೆ ಚಿಂತಿಸುತ್ತಿಲ್ಲ. ಈ ಕ್ರಮವು ಸ್ಪಷ್ಟವಾಗಿಯೇ ಒಂದು ರಾಜಿ ಕ್ರಮ, ಪ್ಯಾರಿಸ್ ಕಮ್ಯೂನ್‌ನ ಹಾಗೂ ಪ್ರತಿಯೊಂದೂ ಶ್ರಮಜೀವಿ ವರ್ಗ ಅಧಿಕಾರದ ನೀತಿಗಳಿಂದ ಒಂದು ಅಪಗಮನವಾಗಿದೆ. ಈ ನೀತಿಗಳ ಪ್ರಕಾರ ಎಲ್ಲರ ವೇತನಗಳನ್ನೂ ಮಧ್ಯಮ ದರ್ಜೆಯ ಕಾರ್ಮಿಕನ ಕೂಲಿಯ ಮಟ್ಟಕ್ಕೆ ಇಳಿಸಬೇಕು. ವೃತ್ತಿ ಸ್ವಾರ್ಥಸಾಧಕತೆಯ ವಿರುದ್ಧ ಕೇವಲ ಮಾತುಗಳಲ್ಲಲ್ಲ ಆದರೆ ಕೃತಿಗಳ ಮೂಲಕ ಹೋರಾಡಬೇಕೆಂದು ಇವು ಒತ್ತಾಯಿಸುತ್ತವೆ.

ಅಷ್ಟೇ ಅಲ್ಲ, ನಮ್ಮ ಈ ಕ್ರಮವು ಬಂಡವಾಳದ ವಿರುದ್ಧ ದಾಳಿಯನ್ನು ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಹಾಗೂ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ನಿಲ್ಲಿಸಿದ ಅರ್ಥ ನೀಡುತ್ತದಷ್ಟೆ ಅಲ್ಲ (ಏಕೆಂದರೆ ಬಂಡವಾಳವು ಕೇವಲ ಒಂದು ಹಣದ ಮೊತ್ತವಲ್ಲ, ಆದರೆ ಒಂದು ನಿರ್ದಿಷ್ಟ ಸಾಮಾಜಿಕ ಸಂಬಂಧವಾಗಿರುತ್ತದೆ), ಅದು ನಮ್ಮ ಸಮಾಜವಾದಿ ಸೋವಿಯತ್ ರಾಜ್ಯಾಧಿಕಾರ ಹಿಂದಕ್ಕೆಟ್ಟ ಒಂದು ಹೆಜ್ಜೆಯೂ ಆಗಿದೆ, ಎಂಬುದು ಸುಸ್ಪಷ್ಟ. ಸೋವಿಯತ್ ರಾಜ್ಯಾಧಿಕಾರವು ಆಡಳಿತ ವಹಿಸಿಕೊಂಡ ಆರಂಭದಿಂದಲೂ ಉನ್ನತ ವೇತನಗಳನ್ನು ಮಧ್ಯಮ ದರ್ಜೆಯ ಕಾರ್ಮಿಕನ ಕೂಲಿಯ ಮಟ್ಟಕ್ಕೆ ಇಳಿಸುವ ನೀತಿಯನ್ನು ಘೋಷಿಸಿದ್ದಿತು ಮತ್ತು ಅನುಸರಿಸುತ್ತಿದ್ದಿತು.⁵²

ನಿಜ, ಬೂರ್ಷ್ವಾಸೀಯ ಅಡಿಯಾಳುಗಳು, ಅದರಲ್ಲೂ ವಿಶೇಷವಾಗಿ ಮೆನ್ಷೆವಿಕರಂಥ, ‘ನೋವಯ ಜಿರ್ನೊ’ ಜನರಂಥ ಹಾಗೂ ಬಲ ಸಮಾಜವಾದಿ-ಕ್ರಾಂತಿ ಕಾರಿಗಳಂಥ ಸಣ್ಣ ಪುಟ್ಟ ಜನರು, ನಾವು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಿದ್ದೇವೆಂದು ಒಪ್ಪಿಕೊಳ್ಳುತ್ತಿರುವುದನ್ನು ಕಂಡು, ಕಿಸಿಕಿಸಿ ನಗುವರೆನ್ನಿ, ಆದರೆ ನಾವು ಅವರ ಈ ಕಿಸಿಕಿಸಿ ನಗೆಯನ್ನು ಗಮನಕ್ಕೆ ತಂದುಕೊಳ್ಳಬೇಕಾಗಿಲ್ಲ. ನಾವು ನಮ್ಮ ತಪ್ಪುಗಳನ್ನೂ ದೌರ್ಬಲ್ಯಗಳನ್ನೂ ಮರೆಮಾಚದೆಯೇ ಸಮಾಜವಾದಕ್ಕೆ ಹೋಗುವ ಅತ್ಯಂತ ಕಷ್ಟವಾದ ಹಾಗೂ ಹೊಸತಾದ ಮಾರ್ಗದ ವಿಶಿಷ್ಟ ಲಕ್ಷಣಗಳನ್ನು ಅಭ್ಯಸಿಸಬೇಕು

ಮತ್ತು ಏನನ್ನು ಮಾಡಲಾಗಿಲ್ಲವೋ ಅದನ್ನು ಸಕಾಲದಲ್ಲಿ ಮಾಡಲು ಯತ್ನಿಸಬೇಕು. ಅತ್ಯಂತ ಉನ್ನತ ಮಟ್ಟದ ವೇತನಗಳನ್ನು ನೀಡುವ ಮೂಲಕ ಬೂರ್ಷ್ವಾ ತಜ್ಞರ ಸೇವೆಯನ್ನು ಪಡೆಯಲು ಏರ್ಪಡಿಸಿಕೊಂಡಿರುವುದು ಪ್ಯಾರಿಸ್ ಕಮ್ಯೂನ್‌ನ ಸೂತ್ರಗಳ ಪಾಲನೆಯಿಂದ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗಿದೆ ಎಂಬ ಅಂಶವನ್ನು ಜನರಿಂದ ಮರೆಮಾಚುವುದೆಂದರೆ ಬೂರ್ಷ್ವಾ ರಾಜಕಾರಣಿಗಳ ಮಟ್ಟಕ್ಕೆ ಕುಸಿದಂತಾಗುತ್ತದೆ, ಜನರನ್ನು ವಂಚಿಸಿದಂತಾಗುತ್ತದೆ. ನಾವು ಒಂದು ಹೆಜ್ಜೆ ಹಿಂದಕ್ಕೆ ಇಟ್ಟು ಈ ಶ್ರಮವನ್ನು ಹೇಗೆ ಮತ್ತು ಏಕೆ ಕೈಕೊಂಡೆವೆಂಬುದನ್ನು ಬಿಚ್ಚು ಮನಸ್ಸಿನಿಂದ ವಿವರಿಸುವುದು ಮತ್ತು ಅನಂತರ ನಷ್ಟವಾದ ಕಾಲವನ್ನು ಭರ್ತಿ ಮಾಡಲು ಯಾವ ಸಾಧನಗಳು ಲಭ್ಯವಿವೆ ಅನ್ನುವುದನ್ನು ಬಹಿರಂಗವಾಗಿ ಚರ್ಚಿಸುವುದು ಎಂದರೆ - ಜನರನ್ನು ಸುಶಿಕ್ಷಿತಗೊಳಿಸುವುದು, ಅನುಭವದಿಂದ ಕಲಿಯುವುದು, ಸಮಾಜವಾದವನ್ನು ಹೇಗೆ ನಿರ್ಮಿಸಬೇಕೆನ್ನುವುದನ್ನು ಜನರೊಂದಿಗೆ ಜೊತೆಗೂಡಿ ಕಲಿಯುವುದು, ಎಂಬ ಅರ್ಥ ನೀಡುತ್ತದೆ. ವಿಜಯಿಯಾದವನು ಒಂದಿಷ್ಟು ತಪ್ಪುಗಳನ್ನು ಮಾಡದೆ ಇದ್ದಂಥ, ಭಾಗಶಃ ಅಪಜಯಗಳನ್ನು ಅನುಭವಿಸದೆ ಇದ್ದಂಥ, ತಾತ್ಕಾಲಿಕವಾಗಿ ಕೆಲವನ್ನು ಬಿಟ್ಟುಕೊಡದೆ ಇದ್ದಂಥ ಹಾಗೂ ಕೆಲವು ಸ್ಥಳಗಳಲ್ಲಿ ಹಿಂಜರಿಯದೆ ಇದ್ದಂಥ ವಿಜಯಿ ಸೈನಿಕ ದಂಡಯಾತ್ರೆ ಒಂದನ್ನೂ ಇತಿಹಾಸದಲ್ಲಿ ಕಾಣುವುದು ಕಷ್ಟ. ನಾವು ಬಂಡವಾಳವಾದದ ವಿರುದ್ಧ ಕೈಗೊಂಡಿರುವ “ದಂಡಯಾತ್ರೆ”ಯು ಅತ್ಯಂತ ಕಷ್ಟಕರವಾದ ಸೈನಿಕ ದಂಡಯಾತ್ರೆಗಿಂತ ಮಿಲಿಯ ಪಟ್ಟು ಹೆಚ್ಚು ಕಷ್ಟಕರವಾದುದು. ಯಾವುದೋ ಒಂದು ಪ್ರಾಸಂಗಿಕವಾದ ಹಾಗೂ ಭಾಗಶಃವಾದ ಹಿಂಜರಿತದ ಕಾರಣದಿಂದಾಗಿ ನಿರುತ್ಸಾಹಕ್ಕೆ ದಾರಿ ಬಿಟ್ಟುಕೊಡುವುದು ಮೂರ್ಖತನವಾಗುತ್ತದೆ, ಅವಮಾನಕರವಾಗುತ್ತದೆ.

ನಾವೀಗ ಈ ಪ್ರಶ್ನೆಯನ್ನು ಪ್ರಾಯೋಗಿಕ ದೃಷ್ಟಿಕೋನದಿಂದ ಚರ್ಚಿಸೋಣ. ರಷ್ಯನ್ ಸೋವಿಯತ್ ಗಣತಂತ್ರಕ್ಕೆ ಆರ್ಥಿಕ ಪುನರುಜ್ಜೀವನವನ್ನು ಸಾಧ್ಯವಾದಷ್ಟು ಶೀಘ್ರವಾಗಿ ಸಾಧಿಸುವ ನಿಟ್ಟಿನಲ್ಲಿ ಜನರ ಶ್ರಮವನ್ನು ನಿರ್ದೇಶಿಸಲು ಒಂದು ಸಾವಿರ ಪ್ರಥಮ ದರ್ಜೆಯ ವಿಜ್ಞಾನಿಗಳೂ ಜ್ಞಾನ, ಯಂತ್ರತಂತ್ರ ಹಾಗೂ ಪ್ರಾಯೋಗಿಕ ಅನುಭವದ ನಾನಾ ಕ್ಷೇತ್ರಗಳಲ್ಲಿನ ತಜ್ಞರೂ ಬೇಕಾಗಿದ್ದಾರೆಂದು ಭಾವಿಸಿಕೊಳ್ಳೋಣ. ಈ “ಪ್ರಥಮ ದರ್ಜೆಯ ತಾರೆಗಳಿಗೆ” - ಇವರಲ್ಲಿ ಬಹುಮಂದಿ ಕಾರ್ಮಿಕರ ನೀತಿಭ್ರಷ್ಟತೆಯ ಬಗೆಗೆ ಗಟ್ಟಿಯಾಗಿ ಕೂಗಾಡುತ್ತಾರೆ, ಆದರೆ ಅವರೇ ಬೂರ್ಷ್ವಾ ನೀತಿನಿಯಮಗಳಿಂದ ಸಂಪೂರ್ಣವಾಗಿ ಭ್ರಷ್ಟರಾಗಿರುತ್ತಾರೆನ್ನಿ - ಒಬ್ಬೊಬ್ಬರಿಗೂ ವರ್ಷಕ್ಕೆ 25,000 ರೂಬಲ್‌ಗಳಂತೆ ಕೊಡಬೇಕಾಗುತ್ತದೆಂದೂ ಭಾವಿಸಿಕೊಳ್ಳೋಣ. ಈ ಹಣವನ್ನು - 25 ಮಿಲಿಯ ಆಗುವಷ್ಟು ರೂಬಲ್‌ಗಳನ್ನು - (ಅತ್ಯಂತ ಮುಖ್ಯ ಸಂಘಟನಾತ್ಮಕ ಹಾಗೂ ತಾಂತ್ರಿಕ ಕಾರ್ಯಭಾರಗಳನ್ನು ವಿಶೇಷ ಯಶಸ್ವಿಯಾಗಿ ಹಾಗೂ ಶೀಘ್ರವಾಗಿ ಪೂರೈಸಲು ನಾವು ಬೋನಸ್‌ಗಳನ್ನು ನೀಡಬೇಕಾಗುವುದೆಂದು

ಭಾವಿಸಿಕೊಂಡಲ್ಲಿ) ಇಮ್ಮಡಿ ಹೆಚ್ಚಿಸಬೇಕಾಗುವುದೆಂದೂ, (ಹಲವಾರು ನೂರು ವಿದೇಶೀ ತಜ್ಞರನ್ನು ನೇಮಿಸಿಕೊಳ್ಳಬೇಕಾಗುತ್ತದೆ ಮತ್ತು ಅವರಿಗೆ ಹೆಚ್ಚಿನ ವೇತನ ನೀಡಬೇಕಾಗುತ್ತದೆ, ಎಂದು ಭಾವಿಸಿಕೊಂಡಲ್ಲಿ) ನಾಲ್ಕು ಪಟ್ಟು ಸಹ ಹೆಚ್ಚಿಸಬೇಕಾಗುವುದೆಂದೂ ಇಟ್ಟುಕೊಳ್ಳೋಣ. ಈಗಿನ ಪ್ರಶ್ನೆಯೆಂದರೆ - ಜನರ ಶ್ರಮವನ್ನು ಆಧುನಿಕ ವೈಜ್ಞಾನಿಕ ಹಾಗೂ ಯಂತ್ರತಾಂತ್ರಿಕ ಮಾರ್ಗಗಳಲ್ಲಿ ಪುನಸ್ಸಂಘಟಿಸುವ ಉದ್ದೇಶದಿಂದ ಸೋವಿಯತ್ ಗಣತಂತ್ರವು ಪ್ರತಿ ವರ್ಷವೂ ಐವತ್ತೋ ನೂರೋ ಮಿಲಿಯ ರೂಬಲ್‌ಗಳನ್ನು ಖರ್ಚು ಮಾಡುವುದು ತುಂಬ ಹೆಚ್ಚೇ ಅಥವಾ ತುಂಬ ಭಾರವೇ? ಖಂಡಿತ ಇಲ್ಲ. ಅತ್ಯಧಿಕ ಬಹುಮತದ ವರ್ಗಜಾಗೃತ ಕಾರ್ಮಿಕರೂ ರೈತರೂ ಈ ವೆಚ್ಚಕ್ಕೆ ಅನುಮೋದನೆ ನೀಡುತ್ತಾರೆ, ಏಕೆಂದರೆ, ನಮ್ಮ ಹಿಂದುಳಿದಿರುವಿಕೆಯು ನಮಗೆ ಸಾವಿರಾರು ಮಿಲಿಯ ರೂಬಲ್‌ಗಳ ನಷ್ಟ ಉಂಟುಮಾಡುತ್ತಿದೆ ಎಂದೂ, ಬೂರ್ಷ್ವಾ ಬುದ್ಧಿಜೀವಿಗಳ ಎಲ್ಲ "ತಾರೆ"ಗಳೂ ನಮ್ಮ ಕಾರ್ಯದಲ್ಲಿ ಸ್ವಯಂ ಮೇಚ್ಛೆಯಿಂದ ಭಾಗವಹಿಸುವಂತೆ ಪ್ರೇರಿಸುವಂಥ ಸಂಘಟನೆ, ಲೆಕ್ಕಾಚಾರ ಹಾಗೂ ನಿಯಂತ್ರಣ ಮಟ್ಟವನ್ನು ನಾವು ಇನ್ನೂ ತಲುಪಿಲ್ಲ ಎಂದೂ, ಪ್ರಾಯೋಗಿಕ ಅನುಭವದಿಂದ ಅವರು ತಿಳಿದಿದ್ದಾರೆ.

ಈ ಪ್ರಶ್ನೆಗೆ ಮತ್ತೊಂದೂ ಮುಖ ಇದೆ ಎಂದು ಬೇರೆ ಹೇಳಬೇಕಾಗಿಲ್ಲ. ಉನ್ನತ ವೇತನಗಳ ಭ್ರಷ್ಟ ಪ್ರಭಾವ ಸೋವಿಯತ್ ಅಧಿಕಾರಿಗಳ ಮೇಲೂ (ಅದರಲ್ಲೂ ವಿಶೇಷವಾಗಿ ಏಕೆಂದರೆ, ಕ್ರಾಂತಿಯು ಎಷ್ಟು ಶೀಘ್ರವಾಗಿ ಜರುಗಿತೆಂದರೆ ಒಂದಿಷ್ಟು ಸಂಖ್ಯೆಯಲ್ಲಿ ದುಸ್ಸಾಹಸಿಗಳೂ ದಗಾಕೋರರೂ ಅಧಿಕಾರ ಸ್ಥಾನಗಳಿಗೆ ಬರುವುದನ್ನು ತಪ್ಪಿಸುವುದು ಅಸಾಧ್ಯವಾಯಿತು ಮತ್ತು ಅವರು ಅನೇಕ ಅವಿವೇಕಿ ಹಾಗೂ ಅಪ್ರಾಮಾಣಿಕ ಕಮಿಸ್ಸಾರುಗಳೊಂದಿಗೆ ಕೂಡಿಕೊಂಡು ರಾಜ್ಯ ನಿಧಿಗಳನ್ನು ದುರುಪಯೋಗಪಡಿಸುವುದರಲ್ಲಿ "ತಾರೆ"ಯರಾಗುವುದಕ್ಕೇನೂ ವಿರೋಧವಿಲ್ಲ) ಮತ್ತು ಕಾರ್ಮಿಕರ ಸಮೂಹದ ಮೇಲೂ ಉಂಟಾಗುತ್ತದೆ ಅನ್ನುವುದು ನಿರ್ವಿವಾದವಾದುದು. ಆದರೆ ನಾವು ಬಂಡವಾಳವಾದ ಬಿಟ್ಟುಕೊಟ್ಟಿರುವ ಕೆಡುಕುಗಳಿಂದ ನಮ್ಮನ್ನು ತಕ್ಷಣವೇ ಮುಕ್ತರನ್ನಾಗಿ ಮಾಡಿಕೊಳ್ಳಲಾರೆವು ಎಂಬುದನ್ನೂ, ನಮ್ಮನ್ನು ಸಂಘಟಿಸಿಕೊಳ್ಳುವ ಮೂಲಕವಷ್ಟೆ, ನಮ್ಮ ದಳಗಳಲ್ಲಿ ಶಿಸ್ತನ್ನು ಬಿಗಿಗೊಳಿಸುವ ಮೂಲಕವಷ್ಟೆ, "ಬಂಡವಾಳವಾದ ಬಿಟ್ಟುಕೊಟ್ಟಿರುವ ದುರ್ಗುಣಗಳನ್ನು ಉಳಿಸಿಕೊಂಡು" ಬರುವಂಥವರನ್ನು, "ಬಂಡವಾಳವಾದದ ಪರಂಪರೆಗಳನ್ನು ಅನುಸರಿಸು" ವಂಥವರನ್ನು, ಅಂದರೆ, ಸೋಮಾರಿಗಳನ್ನು ಪರೋಪಜೀವಿಗಳನ್ನು ರಾಜ್ಯ ನಿಧಿಗಳ (ಈಗ ಎಲ್ಲ ಭೂಮಿಯೂ, ಎಲ್ಲ ಕಾರ್ಖಾನೆಗಳೂ ಎಲ್ಲ ರೈಲುಮಾರ್ಗಗಳೂ ಸೋವಿಯತ್ ಗಣತಂತ್ರದ "ರಾಜ್ಯ ನಿಧಿ"ಗಳಾಗಿವೆ) ದುರುಪಯೋಗಕಾರರನ್ನು ನಮ್ಮ ದಳಗಳಿಂದ ಹೊರಹಾಕುವ ಮೂಲಕವಷ್ಟೆ ನಾವು ನಮ್ಮ ಸೋವಿಯತ್ ಗಣತಂತ್ರವನ್ನು ಪ್ರತಿವರ್ಷವೂ ಐವತ್ತು ಮಿಲಿಯ ಅಥವಾ ಒಂದು ನೂರು ಮಿಲಿಯ

ರೂಬಲ್‌ಗಳ “ಪೊಗದಿ” (ಕೆಳಗಿನಿಂದ ದೇಶವ್ಯಾಪಿ ಲೆಕ್ಕಾಚಾರ ಹಾಗೂ ನಿಯಂತ್ರಣ ಸಂಘಟಿಸುವುದರಲ್ಲಿ ನಮ್ಮ ಸ್ವಂತ ಹಿಂದುಳಿದಿರುವಿಕೆಗಾಗಿ ಪೊಗದಿ) ನೀಡುವ ಕರ್ತವ್ಯದಿಂದ ಮುಕ್ತಗೊಳಿಸಬಲ್ಲೆವು ಎಂಬುದನ್ನೂ, ಪ್ರತಿಯೊಬ್ಬ ವಿಚಾರಶೀಲ ಹಾಗೂ ಪ್ರಾಮಾಣಿಕ ಕಾರ್ಮಿಕನೂ ಬಡ ರೈತನೂ ಒಪ್ಪುವನು, ಅನುವೋದಿಸುವನು. ವರ್ಗಜಾಗೃತರಾದ ಮುಂದುವರಿದ ಕಾರ್ಮಿಕರೂ ಬಡ ರೈತರೂ ಸೋವಿಯತ್ ಸಂಸ್ಥೆಗಳ ನೆರವಿನಿಂದ ಒಂದು ವರ್ಷದೊಳಗೇ ಸಂಘಟಿತರಾಗುವುದರಲ್ಲಿ, ಶಿಸ್ತನ್ನು ಹೊಂದುವುದರಲ್ಲಿ, ಒಂದುಗೂಡುವುದರಲ್ಲಿ, ಪ್ರಬಲ ಶ್ರಮ ಶಿಸ್ತನ್ನು ಸೃಜಿಸುವುದರಲ್ಲಿ ಯಶಸ್ವಿಯಾದಲ್ಲಿ, ಆಗ ಒಂದು ವರ್ಷದಲ್ಲೇ ನಾವು “ಪೊಗದಿ”ಯ ಈ ವ್ಯವಸ್ಥೆಯನ್ನು ಕಿತ್ತೊಗೆಯುವೆವು. ಇದನ್ನು ನಾವು ಇನ್ನೂ ಮುಂಚೆಯೇ - ನಾವು ನಮ್ಮ ಕಾರ್ಮಿಕ-ರೈತ ಶ್ರಮ ಶಿಸ್ತಿನಲ್ಲೂ ಸಂಘಟನೆಯಲ್ಲೂ ಸಾಧಿಸುವ ಯಶಸ್ಸುಗಳಿಗೆ ಸರಿಯಾಗಿ ಅನುಗುಣವಾಗಿ ಇನ್ನೂ ಮುಂಚೆಯೇ - ಕಡಮೆ ಮಾಡುವುದೂ ಸಾಧ್ಯವಿದೆ. ನಮಗೆ ಬೋಧಿಸುವಂತೆ ಬೂರ್ಷ್ವಾ ತಜ್ಞರನ್ನು ಬಳಸಿಕೊಳ್ಳುತ್ತ ನಾವು ಕಾರ್ಮಿಕರು, ರೈತರು ಸ್ವತಃ ಎಷ್ಟು ಬೇಗ ಅತ್ಯುತ್ತಮ ಶ್ರಮ ಶಿಸ್ತನ್ನೂ ಅತ್ಯಾಧುನಿಕ ಶ್ರಮ ತಂತ್ರವನ್ನೂ ಕಲಿತುಕೊಂಡರೆ ಅಷ್ಟೂ ಬೇಗ ನಾವು ಈ ತಜ್ಞರಿಗೆ ಯಾವುದೇ “ಪೊಗದಿ” ನೀಡುವುದರಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳುವೆವು.

ಶ್ರಮಜೀವಿ ವರ್ಗದ ಮೇಲ್ವಿಚಾರಣೆಯಲ್ಲಿ ಉತ್ಪಾದನೆ ಹಾಗೂ ವಿತರಣೆಯ ಲೆಕ್ಕಾಚಾರ ಹಾಗೂ ನಿಯಂತ್ರಣವನ್ನು ದೇಶವ್ಯಾಪಿಯಾಗಿ ಸಂಘಟಿಸುವ ನಮ್ಮ ಕಾರ್ಯವು ಆಸ್ತಿಹರಣಗಾರರನ್ನು ನೇರವಾಗಿ ಆಸ್ತಿಹರಣ ಮಾಡುವ ನಮ್ಮ ಕಾರ್ಯ ತುಂಬ ಹಿಂದೆ ಬಿದ್ದಿದೆ. ಪ್ರಸಕ್ತ ಪರಿಸ್ಥಿತಿಯ ವಿಶಿಷ್ಟ ಲಕ್ಷಣಗಳನ್ನೂ ಅವುಗಳಿಂದ ಹೊರಹೊಮ್ಮುವ ಸೋವಿಯತ್ ಸರ್ಕಾರದ ಕಾರ್ಯಭಾರಗಳನ್ನೂ ಅರ್ಥಮಾಡಿಕೊಳ್ಳಲು ಮೇಲಿನ ಪ್ರತಿಪಾದನೆಯು ಮೂಲಭೂತ ಪ್ರಾಮುಖ್ಯದ್ದಾಗಿದೆ. ಬೂರ್ಷ್ವಾಸೀಯ ವಿರುದ್ಧ ನಮ್ಮ ಹೋರಾಟದ ಗುರುತ್ವ ಕೇಂದ್ರವು ಅಂಥ ಲೆಕ್ಕಾಚಾರ ಹಾಗೂ ನಿಯಂತ್ರಣಗಳನ್ನು ಸಂಘಟಿಸುವುದಕ್ಕೆ ಬದಲಿದೆ. ಇದನ್ನು ನಮ್ಮ ಆರಂಭ ಬಿಂದುವನ್ನಾಗಿ ಇಟ್ಟುಕೊಂಡರಷ್ಟೆ ಬ್ಯಾಂಕುಗಳ ರಾಷ್ಟ್ರೀಕರಣ, ವಿದೇಶಾಂಗ ವ್ಯಾಪಾರದ ಗುತ್ತೇದಾರಿ ಏರ್ಪಡಿಸುವುದು, ಹಣ ಚಲಾವಣೆಯ ಮೇಲೆ ರಾಜ್ಯದ ನಿಯಂತ್ರಣ, ಶ್ರಮಜೀವಿ ವರ್ಗ ದೃಷ್ಟಿಕೋನದಿಂದ ತೃಪ್ತಿಕರವಾದಂಥ ಆಸ್ತಿ ಹಾಗೂ ಆದಾಯ ತೆರಿಗೆ ಪದ್ಧತಿಯನ್ನು ಜಾರಿಗೆ ತರುವುದು, ಕಡ್ಡಾಯದ ದುಡಿಮೆಯನ್ನು ಜಾರಿಗೆ ತರುವುದು, ಇವೆಲ್ಲವುಗಳ ವಲಯದಲ್ಲಿ ಆರ್ಥಿಕ ಹಾಗೂ ಹಣಕಾಸು ನೀತಿಯ ತುರ್ತಿನ ಕಾರ್ಯಭಾರಗಳನ್ನು ಸರಿಯಾಗಿ ನಿರ್ಧರಿಸಲು ಸಾಧ್ಯವಾಗುವುದು.

ಈ ವಲಯಗಳಲ್ಲಿ (ತುಂಬ, ತುಂಬ, ಮುಖ್ಯವಾದಂಥ ಈ ವಲಯಗಳಲ್ಲಿ) ಸಮಾಜವಾದಿ ಸುಧಾರಣೆಗಳನ್ನು ಜಾರಿಗೆ ತರುವುದರಲ್ಲಿ ನಾವು ಬಹಳ ಹಿಂದೆ

ಬಿದ್ದಿದ್ದೇವೆ. ಲೆಕ್ಕಾಚಾರ ಹಾಗೂ ನಿಯಂತ್ರಣವನ್ನು ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಘಟಿಸದೆ ಇರುವುದೇ ಇದಕ್ಕೆ ಕಾರಣ. ಇದು ಅತ್ಯಂತ ಕಷ್ಟವಾದ ಕಾರ್ಯಭಾರಗಳಲ್ಲಿ ಒಂದಾಗಿದೆ. ಯುದ್ಧ ಉಂಟುಮಾಡಿರುವ ವಿನಾಶದ ದೆಸೆಯಿಂದಾಗಿ ಇದನ್ನು ದೀರ್ಘ ಕಾಲಾವಧಿಯಲ್ಲಷ್ಟೆ ಈಡೇರಿಸಲು ಸಾಧ್ಯ. ಆದರೆ ಈ ವಲಯದಲ್ಲೇ ಬೂರ್ಷ್ವಾಸೀಯು - ಅದರಲ್ಲೂ ನಿರ್ದಿಷ್ಟವಾಗಿ ಭಾರಿ ಸಂಖ್ಯೆಯ ಪೆಟಿ ಹಾಗೂ ರೈತ ಬೂರ್ಷ್ವಾಸೀಯು - ಅತ್ಯಂತ ಗಹನವಾದ ಹೋರಾಟ ನೀಡುತ್ತಿರುವುದು, ಉದಾಹರಣೆಗೆ, ಈಗಾಗಲೇ ಸಂಘಟಿಸಲಾಗಿರುವ ನಿಯಂತ್ರಣವನ್ನು ಭಂಗಗೊಳಿಸಿ, ಧಾನ್ಯ ಗುತ್ತೇದಾರಿಯನ್ನು ಭಂಗಗೊಳಿಸಿ, ಲಾಭಕೋರತನ ಹಾಗೂ ಕಾಳಸಂತೆ ವ್ಯಾಪಾರಗಳಿಗಾಗಿ ಅನುಕೂಲ ಸ್ಥಾನಗಳನ್ನು ಗಳಿಸಿಕೊಳ್ಳುತ್ತಿರುವುದು, ಅನ್ನುವುದನ್ನು ನಾವು ಮರೆಯಬಾರದು. ನಾವು ಶಾಸನಗಳನ್ನು ಮಾಡಿ ಘೋಷಿಸಿರುವ ಅನೇಕ ಅಂಶಗಳನ್ನು ಇನ್ನೂ ಸಾಕಷ್ಟು ಕಾರ್ಯಗತಗೊಳಿಸಿಲ್ಲ. ಈಗಾಗಲೇ ಶಾಸನವಾಗಿರುವ (ಆದರೆ ಇನ್ನೂ ವಾಸ್ತವಿಕ ಆಗದಿರುವ) ಸುಧಾರಣೆಗಳ ಸೂತ್ರಗಳನ್ನು ವ್ಯವಸ್ಥಾಬದ್ಧವಾದ ರೀತಿಯಲ್ಲಿ ಕಾರ್ಯಗತಗೊಳಿಸುವತ್ತ ನಮ್ಮೆಲ್ಲ ಯತ್ನಗಳನ್ನೂ ಕೇಂದ್ರೀಕರಿಸುವುದು ಪ್ರಸಕ್ತ ಘಳಿಗೆಯ ಪ್ರಧಾನ ಕಾರ್ಯಭಾರವಾಗಿದೆ.

ಬ್ಯಾಂಕುಗಳ ರಾಷ್ಟ್ರೀಕರಣವನ್ನು ಮುಂದುವರಿಸಿಕೊಂಡು ಹೋಗಲು ಮತ್ತು ಬ್ಯಾಂಕುಗಳನ್ನು ಸಮಾಜವಾದದ ಕೆಳಗೆ ಸಾರ್ವಜನಿಕ ಲೆಕ್ಕಾಚಾರದ ಪರ್ವಬಿಂದುಗಳನ್ನಾಗಿ ಪರಿವರ್ತಿಸುವತ್ತ ಸ್ಥಿರವಾಗಿ ಮುಂದುವರಿದುಕೊಂಡು ಹೋಗಲು, ನಾವು ಮೊಟ್ಟಮೊದಲನೆಯದಾಗಿ ಮತ್ತು ಎಲ್ಲಕ್ಕೂ ಮಿಗಿಲಾಗಿ, ಜನತಾ ಬ್ಯಾಂಕಿನ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ, ಠೇವಣಿಗಳನ್ನು ಆಕರ್ಷಿಸುವುದರಲ್ಲಿ, ಸಾರ್ವಜನಿಕರು ಠೇವಣಿಗಳನ್ನು ಇಡುವ ಮತ್ತು ಹಿಂದಕ್ಕೆ ತೆಗೆದುಕೊಳ್ಳುವ ವಿಧಾನಗಳನ್ನು ಸರಳಗೊಳಿಸುವುದರಲ್ಲಿ, ಉದ್ದ ಕ್ರೂಗಳು ಇಲ್ಲದಂತೆ ಮಾಡುವುದರಲ್ಲಿ, ಲಂಚ ತೆಗೆದುಕೊಳ್ಳುವವರನ್ನೂ ದಗಾಕೋರರನ್ನೂ ಹಿಡಿದು ಗುಂಡಿಕ್ಕುವುದರಲ್ಲಿ, ಇತ್ಯಾದಿ ಕಾರ್ಯಗಳನ್ನು ಎಸಗುವುದರಲ್ಲಿ ನಿಜವಾದ ಯಶಸ್ಸನ್ನು ಸಾಧಿಸಬೇಕು. ಮೊದಲು ನಾವು ಅತ್ಯಂತ ಸರಳವಾದ ಕಾರ್ಯಗಳನ್ನು ನೆರವೇರಿಸಬೇಕು, ಏನು ಲಭ್ಯವಿದೆಯೋ ಅದನ್ನು ಸೂಕ್ತವಾಗಿ ಸಂಘಟಿಸಬೇಕು, ಅನಂತರ ಹೆಚ್ಚು ತೊಡಕಾದ ಕಾರ್ಯಗಳಿಗಾಗಿ ಸಿದ್ಧರಾಗಬೇಕು.

ಈಗಾಗಲೇ ಜಾರಿಗೆ ತರಲಾಗಿರುವ (ಧಾನ್ಯ, ತೊಗಲು, ಇತ್ಯಾದಿಗಳಲ್ಲಿನ) ರಾಜ್ಯ ಗುತ್ತೇದಾರಿಯನ್ನು ದೃಢಗೊಳಿಸಬೇಕು, ಸುಧಾರಿಸಬೇಕು. ಹಾಗೆ ಮಾಡುವ ಮೂಲಕ ವಿದೇಶಾಂಗ ವ್ಯಾಪಾರದ ರಾಜ್ಯ ಗುತ್ತೇದಾರಿಗೆ ಸಿದ್ಧತೆ ಮಾಡಬೇಕು. ಗುತ್ತೇದಾರಿ ಇಲ್ಲದೆ ನಾವು “ಪೊಗದಿ” ನೀಡುವ ಮೂಲಕ ನಮ್ಮನ್ನು ವಿದೇಶೀ ಬಂಡವಾಳದಿಂದ “ಮುಕ್ತಗೊಳಿಸಿಕೊಳ್ಳಲಾರೆವು.” ಒಂದು ನಿಶ್ಚಿತ ಸ್ಥಿತ್ಯಂತರ ಕಾಲಾವಧಿಯಲ್ಲಿ ವಿದೇಶೀ ಬಂಡವಾಳಕ್ಕೆ ಒಂದಿಷ್ಟು ಪ್ರಮಾಣದ ಪೊಗದಿ ನೀಡುವ ಮೂಲಕ

ನಾವು ನಮ್ಮ ಆಂತರಿಕ ಆರ್ಥಿಕ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಸಮರ್ಥರಾಗುವುದೇ ಎಂಬುದರ ಮೇಲೆಯೇ ಸಮಾಜವಾದ ನಿರ್ಮಿಸುವ ಸಾಧ್ಯತೆಯು ಸಂಪೂರ್ಣವಾಗಿ ಅವಲಂಬಿಸಿರುತ್ತದೆ.

ಒಟ್ಟಿನ ಮೇಲೆ ತೆರಿಗೆಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಆಸ್ತಿ ಹಾಗೂ ಆದಾಯ ತೆರಿಗೆಗಳನ್ನು ವಸೂಲು ಮಾಡುವುದರಲ್ಲೂ ನಾವು ತುಂಬ ಹಿಂದೆ ಬಿದ್ದಿದ್ದೇವೆ. ಬೂರ್ಷ್ವಾಸೀಯ ಮೇಲೆ ನಷ್ಟ ಪರಿಹಾರ ಹೊರಿಸುವುದು - ಈ ಕ್ರಮ ಸೂತ್ರತಃ ಸಂಪೂರ್ಣವಾಗಿ ಅಂಗೀಕಾರಾರ್ಹವಾದುದು ಮತ್ತು ಶ್ರಮಜೀವಿ ವರ್ಗದ ಅನುಮೋದನೆಗೆ ಯೋಗ್ಯವಾದುದು - ಈ ನಿಟ್ಟಿನಲ್ಲಿ ನಾವಿನ್ನೂ ಆಡಳಿತದ ವಿಧಾನಗಳಿಗಿಂತ ಯುದ್ಧ (ರಷ್ಯವನ್ನು ಶ್ರೀಮಂತರಿಂದ ಬಡವರಿಗಾಗಿ ಗೆದ್ದುಕೊಳ್ಳುವ ಯುದ್ಧ) ವಿಧಾನಗಳಿಗೇ ಹೆಚ್ಚು ಸಮೀಪವಿದ್ದೇವೆಂದು ತೋರಿಸಿಕೊಡುತ್ತದೆ. ಆದರೆ ಹೆಚ್ಚು ಬಲಶಾಲಿಗಳಾಗಲು ಮತ್ತು ನಮ್ಮ ಕಾಲ ಮೇಲೆ ನಾವು ಹೆಚ್ಚು ದೃಢವಾಗಿ ನಿಲ್ಲುವಂತಾಗಲು ನಾವು ಆಡಳಿತ ವಿಧಾನಗಳನ್ನು ಅನುಸರಿಸಬೇಕು, ಬೂರ್ಷ್ವಾಸೀಯ ಮೇಲೆ ನಷ್ಟ ಪರಿಹಾರ ಹೊರಿಸುವುದರ ಸ್ಥಳದಲ್ಲಿ ಆಸ್ತಿ ಹಾಗೂ ಆದಾಯ ತೆರಿಗೆಯನ್ನು ಸತತವಾಗಿ ಹಾಗೂ ಕಟ್ಟುನಿಟ್ಟಾಗಿ ವಸೂಲು ಮಾಡುವುದನ್ನು ಜಾರಿಗೆ ತರಬೇಕು. ಇದು ಶ್ರಮಜೀವಿ ವರ್ಗ ರಾಜ್ಯಕ್ಕೆ ಹೆಚ್ಚು ಆದಾಯ ನೀಡುವುದು. ಇದಕ್ಕೆ ನಾವು ಹೆಚ್ಚು ಉತ್ತಮವಾದ ಸಂಘಟನೆ ಹಾಗೂ ಹೆಚ್ಚು ಉತ್ತಮವಾದ ಲೆಕ್ಕಾಚಾರ ಮತ್ತು ನಿಯಂತ್ರಣಗಳನ್ನು ವ್ಯವಸ್ಥೆಗೊಳಿಸಬೇಕು.

ಕಡ್ಡಾಯದ ದುಡಿಮೆಯನ್ನು ಜಾರಿಗೆ ತರುವುದರಲ್ಲೂ ನಾವು ತಡವಾಗಿದ್ದೇವೆ. ಸಿದ್ಧತೆಯ ಸಂಘಟನಾ ಕಾರ್ಯವೇ ಪ್ರಸಕ್ತ ಸಮಯದಲ್ಲಿ ಮುನ್ನೆಲೆಗೆ ಬರುತ್ತಿರುವುದು ಎಂಬುದನ್ನು ಇದು ತೋರಿಸುತ್ತದೆ. ಈ ಕಾರ್ಯವು ಒಂದು ಕಡೆ ನಮ್ಮ ಗಳಿಕೆಗಳನ್ನು ಅಂತಿಮವಾಗಿ ದೃಢಗೊಳಿಸುವುದು. ಮತ್ತೊಂದು ಕಡೆ, ಬಂಡವಾಳದ ಸುತ್ತ “ಮುತ್ತಿಗೆ ಹಾಕಿ” ಶರಣಾಗುವಂತೆ ಅದನ್ನು ಬಲಾತ್ಕರಿಸುವ ಕಾರ್ಯಕ್ಕೆ ಸಿದ್ಧತೆ ಮಾಡಲು ಇದು ಅವಶ್ಯ. ನಾವು ತಕ್ಷಣವೇ ಕಡ್ಡಾಯದ ದುಡಿಮೆಯನ್ನು ಜಾರಿಗೆ ತರುವುದನ್ನು ಪ್ರಾರಂಭಿಸಬೇಕು. ಆದರೆ ನಾವು ಇದನ್ನು ತುಂಬ ಕ್ರಮೇಣ ಮತ್ತು ಎಚ್ಚರಿಕೆಯಿಂದ ಜಾರಿಗೆ ತರಬೇಕು. ಪ್ರತಿಯೊಂದು ಹೆಜ್ಜೆಯನ್ನೂ ಪ್ರಾಯೋಗಿಕ ಅನುಭವದಿಂದ ಪರೀಕ್ಷಿಸಿ ನೋಡಬೇಕು. ಮೊದಲ ಹೆಜ್ಜೆಯಾಗಿ ಶ್ರೀಮಂತರಿಗೆ ಕಡ್ಡಾಯದ ದುಡಿಮೆಯನ್ನು ಜಾರಿಗೆ ತರಬೇಕೆನ್ನು. ಪ್ರತಿಯೊಬ್ಬ ಗ್ರಾಮಾಂತರ ಬೂರ್ಷ್ವಾಅನ್ನೂ ಒಳಗೊಂಡು ಪ್ರತಿಯೊಬ್ಬ ಬೂರ್ಷ್ವಾಗೂ ಕೆಲಸದ ಹಾಗೂ ಬಳಕೆಗಾರ ಆಯವ್ಯಯ ಪುಸ್ತಕಗಳನ್ನು ಜಾರಿಗೆ ತರುವುದು ಶತ್ರುವನ್ನು ಸಂಪೂರ್ಣವಾಗಿ “ಸುತ್ತುವರಿಯುವತ್ತ” ಮತ್ತು ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ಮೇಲೆ ನಿಜಕ್ಕೂ ದೇಶವ್ಯಾಪಿ ಲೆಕ್ಕಾಚಾರ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಸೃಜಿಸುವತ್ತ ಇಟ್ಟು ಒಂದು ಮುಖ್ಯ ಹೆಜ್ಜೆಯಾಗುವುದು.

ದೇಶವ್ಯಾಪಿ ಲೆಕ್ಕಾಚಾರ ಹಾಗೂ ನಿಯಂತ್ರಣ ಸ್ಥಾಪನೆಗಾಗಿ ಹೋರಾಟದ ಮಹತ್ವ

ರಾಜ್ಯವು ಈಗ ಅನೇಕಾನೇಕ ಶತಮಾನಗಳಿಂದ ಜನರನ್ನು ಮರ್ದಿಸುವ ಹಾಗೂ ಕೊಳ್ಳಿ ಹೊಡೆಯುವ ಸಾಧನವಾಗಿ ಇದ್ದುಕೊಂಡು ಬಂದಿದೆ. ಹಾಗಾಗಿ ಜನರು ರಾಜ್ಯದೊಂದಿಗೆ ಸಂಬಂಧಿಸಿದ ಏನನ್ನೇ ಆಗಲಿ ಪರಮ ದ್ವೇಷದಿಂದ ಹಾಗೂ ಅನುಮಾನದಿಂದ ಕಾಣುವುದು ಒಂದು ಪರಂಪರೆಯಾಗಿ ಬಿಟ್ಟಿದೆ. ಇದನ್ನು ನಿವಾರಿಸುವುದು ತುಂಬ ಕಷ್ಟ. ಸೋವಿಯತ್ ಸರ್ಕಾರವಷ್ಟೆ ಇದನ್ನು ಮಾಡಬಲ್ಲದು. ಆದರೆ ಇದನ್ನು ಮಾಡುವುದಕ್ಕೆ ಸೋವಿಯತ್ ಸರ್ಕಾರಕ್ಕೂ ತುಂಬ ಸಮಯ ಹಾಗೂ ಸತತ ಯತ್ನ ಅವಶ್ಯ. ಲೆಕ್ಕಾಚಾರ ಹಾಗೂ ನಿಯಂತ್ರಣವನ್ನು ವ್ಯವಸ್ಥೆಗೊಳಿಸುವ ಸಮಸ್ಯೆಯನ್ನು - ಬೂರ್ಷ್ವಾಸೀಯನ್ನು ಕಿತ್ತೊಗೆದನಂತರ ಒಡನೆಯೇ ಸಮಾಜವಾದಿ ಕ್ರಾಂತಿ ಎದುರಿಸುತ್ತಿರುವ ಈ ಮೂಲಭೂತ ಸಮಸ್ಯೆಯನ್ನು - ಜಾರಿಗೆ ತರುವಾಗ ಜನರ ಮಧ್ಯೆ ಇರುವ ಈ "ಪರಂಪರೆ"ಯ ಪ್ರಭಾವ ಹೆಚ್ಚು ವಿಶೇಷವಾಗಿ ಎದ್ದು ಕಾಣುತ್ತದೆ. ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ಒಂದು ಸಮಗ್ರ ರಾಜ್ಯ ಲೆಕ್ಕಾಚಾರ ಹಾಗೂ ನಿಯಂತ್ರಣ ಇಲ್ಲದಿದ್ದರೆ ದುಡಿಯುವ ಜನರ ಅಧಿಕಾರವನ್ನು, ದುಡಿಯುವ ಜನರ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವುದು ಸಾಧ್ಯವಿಲ್ಲ, ಬಂಡವಾಳವಾದದ ನೊಗಕ್ಕೆ ಹಿಂದಿರುಗುವುದು ಅನಿವಾರ್ಯವಾಗುವುದು, ಅನ್ನುವುದನ್ನು ಇದೇ ಮೊದಲ ಬಾರಿಗೆ ಭೂಮಾಲೀಕರನ್ನೂ ಬೂರ್ಷ್ವಾಸೀಯನ್ನೂ ಕಿತ್ತೊಗೆದು ಸ್ವಾತಂತ್ರ್ಯದ ಭಾವನೆ ಪಡೆಯುತ್ತಿರುವ ಜನ ಅರ್ಥಮಾಡಿಕೊಳ್ಳಲು - ಪುಸ್ತಕಗಳಿಂದಲ್ಲ ಆದರೆ ತಮ್ಮ ಸ್ವಂತ ಸೋವಿಯತ್ ಅನುಭವದಿಂದ ಅರ್ಥಮಾಡಿಕೊಳ್ಳಲು - ಮತ್ತು ಭಾವಿಸಲು ಅನಿವಾರ್ಯವಾಗಿಯೇ ಒಂದಿಷ್ಟು ಪ್ರಮಾಣದ ಕಾಲ ಅವಶ್ಯ.

ಒಟ್ಟಿನಲ್ಲಿ ಬೂರ್ಷ್ವಾಸೀಯ, ಅದರಲ್ಲೂ ನಿರ್ದಿಷ್ಟವಾಗಿ ಪೆಟಿ ಬೂರ್ಷ್ವಾಸೀಯ, ಎಲ್ಲ ಅಭ್ಯಾಸಗಳೂ ಪರಂಪರೆಗಳೂ ರಾಜ್ಯ ನಿಯಂತ್ರಣವನ್ನು ವಿರೋಧಿಸುತ್ತವೆ, ಖಾಸಗಿ ಉದ್ಯಮದ "ಪಾವಿತ್ರೈ" ಖಾಸಗಿ ಒಡೆತನದ "ಪಾವಿತ್ರೈ" ಅನುಲ್ಲಂಘನೀಯ ಎಂದೇ ಎತ್ತಿಹಿಡಿಯುತ್ತವೆ. ಅರಾಜಕತೆ ಹಾಗೂ ಅನಾರ್ಕೊ-ಸಿಂಡಿಕಲಿಸಂಘಗಳು ಬೂರ್ಷ್ವಾ ಪ್ರವೃತ್ತಿಗಳು, ಅವು ಸಮಾಜವಾದಕ್ಕೆ, ಶ್ರಮಜೀವಿ ವರ್ಗ ಸರ್ವಾಧಿಕಾರಕ್ಕೆ ಮತ್ತು ಕಮ್ಯೂನಿಸಂಗೆ ರಾಜಿಯಾಗದಂತೆ ವಿರೋಧಿಯಾದವುಗಳು ಎಂಬ ಮಾರ್ಕ್ಸವಾದಿ ಪ್ರತಿಪಾದನೆ ಎಷ್ಟು ಸರಿಯಾದುದು ಎಂಬುದು ನಮಗೆ ಈಗ ವಿಶೇಷವಾಗಿ ಸ್ಪಷ್ಟವಾಗಿದೆ. ಸೋವಿಯತ್ ರಾಜ್ಯ ನಿಯಂತ್ರಣ ಹಾಗೂ ಲೆಕ್ಕಾಚಾರದ ವಿಚಾರವನ್ನು ಜನರ ಮನಸ್ಸಿನೊಳಕ್ಕೆ ತುಂಬಲು ಮತ್ತು ಈ ವಿಚಾರವನ್ನು

ಆಚರಣೆಗೆ ತರಲು ನಡೆಸುವ ಹೋರಾಟವು, ಅನ್ನ ವಸ್ತುಗಳನ್ನು ಪಡೆದುಕೊಳ್ಳುವುದು ಒಂದು “ಖಾಸಗಿ” ವ್ಯವಹಾರ ಹಾಗೂ ಕೊಳ್ಳಾಟ-ಮಾರಾಟಗಳು “ನನಗಷ್ಟೆ ಸಂಬಂಧಿಸಿದ” ವಹಿವಾಟು ಎಂದು ಭಾವಿಸುವಂತೆ ಜನರಿಗೆ ಬೋಧಿಸಿದ ಲೊಡ್ಡೆದ್ದ ಗತ ಪರಂಪರೆಯಿಂದ ಬೇರ್ಪಟ್ಟು ದೂರ ಸರಿಯಲು ನಡೆಸುವ ಹೋರಾಟವು, ವಿಶ್ವೈತಿಹಾಸಿಕ ಪ್ರಾಮುಖ್ಯದ ಒಂದು ಮಹೋನ್ನತ ಹೋರಾಟವಾಗಿರುತ್ತದೆ, ಸಮಾಜವಾದಿ ಪ್ರಜ್ಞೆ ಹಾಗೂ ಬೂರ್ಷ್ವಾ-ಅರಾಜಕತಾ ಸ್ವಯಂಪ್ರೇರಣೆಗಳ ನಡುವಿನ ಹೋರಾಟವಾಗಿರುತ್ತದೆ.

ನಾವು ಕಾರ್ಮಿಕರ ನಿಯಂತ್ರಣದ ಬಗೆಗೆ ಒಂದು ಶಾಸನವನ್ನು ಜಾರಿಗೆ ತಂದಿದ್ದೇವೆ. ಆದರೆ ಈ ಶಾಸನ ಈಗಷ್ಟೆ ಆಚರಣೆಗೆ ಬರತೊಡಗಿದೆ, ಶ್ರಮಜೀವಿ ವರ್ಗದ ವಿಶಾಲ ವಿಭಾಗಗಳ ಮನಸ್ಸಿನೊಳಕ್ಕೆ ಈಗಷ್ಟೆ ನಾಟತೊಡಗಿದೆ. ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯಲ್ಲಿ ಲೆಕ್ಕಾಚಾರ ಹಾಗೂ ನಿಯಂತ್ರಣವಿಲ್ಲದಿದ್ದಲ್ಲಿ ಸಮಾಜವಾದದ ಮೂಲಾಂಕುರಗಳೂ ಜೀವ ಕಳೆದುಕೊಂಡಂತೆ ಆಗುತ್ತದೆ, ರಾಜ್ಯನಿಧಿಗಳನ್ನು ದುರುಪಯೋಗಪಡಿಸಿದಂತಾಗುತ್ತದೆ (ಏಕೆಂದರೆ ಎಲ್ಲ ಆಸ್ತಿಯೂ ರಾಜ್ಯಕ್ಕೆ ಸೇರಿದೆ ಮತ್ತು ರಾಜ್ಯವು ಸೋವಿಯತ್ ರಾಜ್ಯವಾಗಿದೆ, ಇದರಲ್ಲಿ ಅಧಿಕಾರವು ದುಡಿಯುವ ಜನರ ಬಹುಮತಕ್ಕೆ ಸೇರಿದೆ), ಎಂಬುದನ್ನು ನಾವು ನಮ್ಮ ಪ್ರಚಾರ ಪ್ರಕ್ಷೋಭಗಳಲ್ಲಿ ಸಾಕಷ್ಟು ವಿವರಿಸುತ್ತಿಲ್ಲ. ಲೆಕ್ಕಾಚಾರ ಹಾಗೂ ನಿಯಂತ್ರಣದಲ್ಲಿ ಎಚ್ಚರಗೇಡಿತನವು ಜರ್ಮನ್ ಹಾಗೂ ರಷ್ಯನ್ ಕೊರ್ನಿಲೊವ್‌ಗಳಿಗೆ ಸಂಪೂರ್ಣವಾಗಿ ಸಹಾಯ ಹಾಗೂ ಬೆಂಬಲ ಕೊಡುವ ಅರ್ಥ ನೀಡುತ್ತದೆ; ನಾವು ಲೆಕ್ಕಾಚಾರ ಹಾಗೂ ನಿಯಂತ್ರಣದ ಕಾರ್ಯಭಾರವನ್ನು ನೆರವೇರಿಸಲು ವಿಫಲರಾದರಷ್ಟೆ ಅವರು ದುಡಿಯುವ ಜನರ ಅಧಿಕಾರವನ್ನು ಉರುಳಿಸಬಲ್ಲರು; ಅವರು ಇಡೀ ಗ್ರಾಮಾಂತರ ಬೂರ್ಷ್ವಾಸೀಯ ನೆರವಿನಿಂದ, ಕಾಡೆಟ್ಟರ, ಮೆನ್ಷೆವಿಕರ ಹಾಗೂ ಬಲ ಸಮಾಜವಾದಿ-ಕ್ರಾಂತಿಕಾರಿಗಳ ನೆರವಿನಿಂದ ನಮ್ಮನ್ನೇ “ಗಮನಿಸುತ್ತಿದ್ದಾರೆ” ಮತ್ತು ನಮ್ಮ ಮೇಲೆ ದಾಳಿ ಮಾಡಲು ಅನುಕೂಲ ಘಳಿಗೆಗಾಗಿ ಕಾಯುತ್ತಿದ್ದಾರೆ, ಎಂಬ ಅಂಶಗಳನ್ನು ನಾವು ಸಾಕಷ್ಟು ವಿವರಿಸುತ್ತಿಲ್ಲ. ಮುಂದುವರಿದ ಕಾರ್ಮಿಕರೂ ರೈತರೂ ಇದರ ಬಗೆಗೆ ಸಾಕಷ್ಟು ಚಿಂತಿಸುತ್ತಿಲ್ಲ ಮತ್ತು ಮಾತನಾಡುತ್ತಿಲ್ಲ. ಕಾರ್ಮಿಕರ ನಿಯಂತ್ರಣ ಒಂದು ವಾಸ್ತವಾಂಶವಾಗುವವರೆಗೂ, ಈ ನಿಯಂತ್ರಣವನ್ನು ಉಲ್ಲಂಘಿಸುವವರ ವಿರುದ್ಧ ಅಥವಾ ನಿಯಂತ್ರಣದ ವಿಷಯದಲ್ಲಿ ಎಚ್ಚರವಿಲ್ಲದಿರುವವರ ವಿರುದ್ಧ ಮುಂದುವರಿದ ಕಾರ್ಮಿಕರು ವಿಜಯಿಯಾದ ಹಾಗೂ ನಿರ್ದಾಕ್ಷಿಣ್ಯವಾದ ಯುದ್ಧ ನಡೆಸುವವರೆಗೂ, ಮೊದಲ ಹೆಜ್ಜೆಯಿಂದ (ಕಾರ್ಮಿಕರ ನಿಯಂತ್ರಣ ಏರ್ಪಡಿಸುವ ಮೊದಲ ಹೆಜ್ಜೆಯಿಂದ) ಸಮಾಜವಾದದತ್ತ ಎರಡನೆಯ ಹೆಜ್ಜೆಗೆ ಸಾಗಿ ಹೋಗುವುದು, ಅಂದರೆ ಉತ್ಪಾದನೆಯನ್ನು ಕಾರ್ಮಿಕರೇ ನಿಯಂತ್ರಿಸುವುದಕ್ಕೆ ಸಾಗಿ ಹೋಗುವುದು, ಅಸಾಧ್ಯವಾಗುವುದು.

ಸಮಾಜವಾದಿ ರಾಜ್ಯವು ಉತ್ಪಾದಕರ ಹಾಗೂ ಬಳಕೆಗಾರರ ಕಮ್ಯೂನ್‌ಗಳ ಒಂದು ಜಾಲಬಂಧವಾಗಿಯಷ್ಟೆ ಉದ್ಭವಿಸಬಲ್ಲದು. ಈ ಕಮ್ಯೂನ್‌ಗಳು ತಮ್ಮ ಉತ್ಪಾದನೆ ಹಾಗೂ ಬಳಕೆಯ ಲೆಕ್ಕಾಚಾರವನ್ನು ಶುದ್ಧಾಂತಃಕರಣದೊಂದಿಗೆ ಇರಿಸಿ ರುತ್ತವೆ, ಶ್ರಮದ ಬಳಕೆಯಲ್ಲಿ ಮಿತವ್ಯಯ ಏರ್ಪಡಿಸುತ್ತವೆ, ಶ್ರಮ ಉತ್ಪಾದಕತೆಯನ್ನು ಸತತವಾಗಿ ಹೆಚ್ಚಿಸುತ್ತವೆ, ಹಾಗೆ ದುಡಿಯುವ ದಿನವನ್ನು ಏಳು, ಆರು ಅಥವಾ ಇನ್ನೂ ಕಮ್ಮಿ ಗಂಟೆಗಳಿಗೆ ಇಳಿಸುವುದನ್ನು ಸಾಧ್ಯಮಾಡಿಕೊಡುತ್ತವೆ. ಧಾನ್ಯ ಹಾಗೂ ಧಾನ್ಯೋತ್ಪಾದನೆಯ ಮೇಲೆ (ಅನಂತರ ಇತರೆಲ್ಲ ಅಗತ್ಯ ವಸ್ತುಗಳ ಮೇಲೆ) ಅತ್ಯಂತ ಕಟ್ಟುನಿಟ್ಟಾದ, ದೇಶವ್ಯಾಪಿಯಾದ ಹಾಗೂ ಸಮಗ್ರವಾದ ಲೆಕ್ಕಾಚಾರ ಹಾಗೂ ನಿಯಂತ್ರಣ ನಡೆದುಕೊಂಡು ಹೋಗುವಂತೆ ಮಾಡದ ಹೊರತು ಏನನ್ನೂ ಸಾಧಿಸಲು ಆಗುವುದಿಲ್ಲ. ಬಂಡವಾಳವಾದವು ನಮಗೆ ಕೆಲವು ಸಾಮೂಹಿಕ ಸಂಘಟನೆಗಳನ್ನು ಬಿಟ್ಟುಕೊಟ್ಟು ಹೋಗಿದೆ. ಇವು ವಸ್ತುಗಳ ವಿತರಣೆಯ ಸಾಮೂಹಿಕ ಲೆಕ್ಕಾಚಾರ ಹಾಗೂ ನಿಯಂತ್ರಣಕ್ಕೆ ನಾವು ಸ್ಥಿತ್ಯಂತರಗೊಳ್ಳುವುದಕ್ಕೆ ಅನುಕೂಲ ಮಾಡಿಕೊಡ ಬಲ್ಲವು. ಅವೇ ಬಳಕೆಗಾರ ಸಹಕಾರಿ ಸೊಸೈಟಿಗಳಾಗಿವೆ. ರಷ್ಯದಲ್ಲಿ ಈ ಸೊಸೈಟಿಗಳು ಮುಂದುವರಿದ ದೇಶಗಳಲ್ಲಿ ವಿಕಾಸಗೊಂಡಿರುವಷ್ಟು ಚೆನ್ನಾಗಿ ವಿಕಾಸಗೊಂಡಿಲ್ಲ. ಆದಾಗ್ಯೂ ಅವುಗಳಲ್ಲಿ ಹತ್ತು ಮಿಲಿಯಕ್ಕೂ ಹೆಚ್ಚು ಸದಸ್ಯರಿದ್ದಾರೆ. ಮೊನ್ನಿನ ದಿನ ಹೊರಡಿಸಲಾದ ಬಳಕೆಗಾರ ಸಹಕಾರಿ ಸೊಸೈಟಿಗಳ ಕುರಿತ ಶಾಸನವು ಅತ್ಯಂತ ಮಹತ್ವದ ವಿದ್ಯಮಾನವಾಗಿದೆ. ಅದು ಪ್ರಸಕ್ತ ಘಳಿಗೆಯಲ್ಲಿ ಸೋವಿಯತ್ ಸಮಾಜವಾದಿ ಗಣತಂತ್ರದ ವಿಶಿಷ್ಟ ಸ್ಥಿತಿಯನ್ನೂ ವಿಶಿಷ್ಟ ಕಾರ್ಯಭಾರಗಳನ್ನೂ ಎದ್ದು ಕಾಣುವಂತೆ ನಿರ್ದಿಷ್ಟಿಸುತ್ತದೆ.

ಈ ಶಾಸನವು ಬೂರ್ಷ್ವಾ ಸಹಕಾರಿ ಸೊಸೈಟಿಗಳೊಂದಿಗೂ, ಇನ್ನೂ ಬೂರ್ಷ್ವಾ ದೃಷ್ಟಿಕೋನಕ್ಕೆ ಅಂಟಿಕೊಂಡಿರುವ ಕಾರ್ಮಿಕ ಸಹಕಾರಿ ಸೊಸೈಟಿಗಳೊಂದಿಗೂ ಮಾಡಿಕೊಂಡಿರುವ ಒಂದು ಒಪ್ಪಂದವಾಗಿದೆ. ಇದೊಂದು ಒಪ್ಪಂದವಾಗಿದೆ, ಅಥವಾ ಒಂದು ರಾಜಿಯಾಗಿದೆ. ಮೊದಲನೆಯದಾಗಿ ಏಕೆಂದರೆ, ಮೇಲೆ ತಿಳಿಸಿದ ಸಂಸ್ಥೆಗಳ ಪ್ರತಿನಿಧಿಗಳು ಈ ಶಾಸನದ ವಿವಿಧ ಅಂಶಗಳನ್ನು ಚರ್ಚಿಸುವುದರಲ್ಲಿ ಭಾಗವಹಿಸಿದರಷ್ಟೇ ಅಲ್ಲ, ವಾಸ್ತವವಾಗಿ ನಿರ್ಧಾರಕ ಪ್ರಭಾವವನ್ನೂ ಬೀರಿದರು, ಏಕೆಂದರೆ ಈ ಸಂಸ್ಥೆಗಳು ಪ್ರಬಲವಾಗಿ ವಿರೋಧಿಸಿದ ಶಾಸನದ ಭಾಗಗಳನ್ನು ಬಿಟ್ಟುಕೊಡಲಾಯಿತು. ಎರಡನೆಯದಾಗಿ, ಈ ರಾಜಿಯ ಸಾರವೆಂದರೆ - ಸೋವಿಯತ್ ಸರ್ಕಾರವು ಸಹಕಾರಿ ಸೊಸೈಟಿಗಳಿಗೆ ಪ್ರವೇಶ ಶುಲ್ಕ ಇಲ್ಲದೆಯೇ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಸೂತ್ರವನ್ನು (ಇದೊಂದೇ ಸುಸಂಗತವಾದ ಶ್ರಮಜೀವಿ ವರ್ಗ ಸೂತ್ರವಾಗಿದೆ) ಬಿಟ್ಟುಕೊಟ್ಟಿದೆ; ಒಂದು ನಿರ್ದಿಷ್ಟ ಸ್ಥಳದ ಇಡೀ ಜನರನ್ನು ಒಂದೇ ಸಹಕಾರಿ ಸೊಸೈಟಿಯಲ್ಲಿ ಒಂದುಗೂಡಿಸುವ ವಿಚಾರವನ್ನು ಅದು ಬಿಟ್ಟುಕೊಟ್ಟಿದೆ. ಈ ಸೂತ್ರಕ್ಕೆ ವಿರುದ್ಧವಾಗಿ - ಇದೊಂದೇ ಸಮಾಜವಾದಿ ಸೂತ್ರವಾಗಿದೆ ಮತ್ತು ವರ್ಗಗಳನ್ನು

ತೊಡೆದು ಹಾಕುವ ಕಾರ್ಯಭಾರಕ್ಕೆ ಅನುಗುಣವಾದುದಾಗಿದೆ, ಈ ಸೂತ್ರಕ್ಕೆ ವಿರುದ್ಧವಾಗಿ - “ಕಾರ್ಮಿಕ ವರ್ಗ ಸಹಕಾರಿ ಸೊಸೈಟಿಗಳು” (ಈ ಪ್ರಸಂಗದಲ್ಲಿ ಇವು ತಮ್ಮನ್ನು “ವರ್ಗ” ಎಂದು ಕರೆದುಕೊಳ್ಳುವುದಕ್ಕೆ ಏಕೈಕ ಕಾರಣವೆಂದರೆ, ಅವು ತಮ್ಮನ್ನು ಬೂರ್ಷ್ವಾಸೀಯ ವರ್ಗ ಹಿತಗಳಿಗೆ ಅಧೀನಗೊಳಿಸಿಕೊಂಡಿರುವುದಾಗಿದೆ) ಅಸ್ತಿತ್ವದಲ್ಲಿದ್ದುಕೊಂಡೇ ಹೋಗುವ ಹಕ್ಕನ್ನು ನೀಡಲಾಯಿತು. ಕೊನೆಯದಾಗಿ, ಬೂರ್ಷ್ವಾಸೀಯನ್ನು ಸಂಪೂರ್ಣವಾಗಿ ಸಹಕಾರಿ ಸೊಸೈಟಿಗಳ ಮಂಡಳಿಗಳಿಂದ ಹೊರ ದೂಡಬೇಕೆಂಬ ಸೋವಿಯತ್ ಸರ್ಕಾರದ ಸಲಹೆಯನ್ನೂ ಗಣನೀಯವಾಗಿ ಮಾರ್ಪಡಿಸಲಾಯಿತು, ಖಾಸಗಿ ಬಂಡವಾಳಶಾಹಿ ವ್ಯಾಪಾರ ಹಾಗೂ ಕೈಗಾರಿಕಾ ಉದ್ಯಮಗಳ ಒಡೆಯರು ಈ ಮಂಡಳಿಗಳಲ್ಲಿರುವುದನ್ನು ಮಾತ್ರ ನಿಷೇಧಿಸಲಾಯಿತು.

ಸೋವಿಯತ್ ಸರ್ಕಾರದ ಮೂಲಕ ಕಾರ್ಯ ಜರುಗಿಸುತ್ತ ಶ್ರಮಜೀವಿ ವರ್ಗವು ರಾಷ್ಟ್ರವ್ಯಾಪಿ ಪ್ರಮಾಣದಲ್ಲಿ ಲೆಕ್ಕಾಚಾರ ಹಾಗೂ ನಿಯಂತ್ರಣ ಸಂಘಟಿಸುವುದರಲ್ಲಿ ಯಶಸ್ವಿಯಾಗಿದ್ದಲ್ಲಿ ಅಥವಾ ಕೊನೆಯ ಪಕ್ಷ ಅಂತಹ ನಿಯಂತ್ರಣಕ್ಕೆ ಅಡಿಪಾಯ ಹಾಕುವುದರಲ್ಲಿ ಯಶಸ್ವಿಯಾಗಿದ್ದಲ್ಲಿ, ಇಂತಹ ರಾಜಿಗಳನ್ನು ಮಾಡಿಕೊಳ್ಳುವುದು ಅವಶ್ಯವಾಗುತ್ತಿರಲಿಲ್ಲ. ಸೋವಿಯತ್‌ಗಳ ಆಹಾರ ಇಲಾಖೆಗಳ ಮೂಲಕ, ಸೋವಿಯತ್‌ಗಳ ಕೆಳಗಿರುವ ಸರಬರಾಜು ಸಂಸ್ಥೆಗಳ ಮೂಲಕ ನಾವು ಜನರನ್ನು ಶ್ರಮಜೀವಿ ವರ್ಗದ ನಿರ್ವಹಣೆಯ ಕೆಳಗೆ ಒಂದೇ ಸಹಕಾರಿ ಸೊಸೈಟಿಯಲ್ಲಿ ಸಂಘಟಿಸುತ್ತಿದ್ದೆವು. ನಾವು ಇದನ್ನು ಬೂರ್ಷ್ವಾ ಸಹಕಾರಿ ಸೊಸೈಟಿಗಳ ನೆರವಿಲ್ಲದೆಯೇ ಮಾಡುತ್ತಿದ್ದೆವು ಬೂರ್ಷ್ವಾ ಸಹಕಾರಿ ಸೊಸೈಟಿಗಳನ್ನು ಸಂಪೂರ್ಣವಾಗಿ ತಮಗೇ ಅಧೀನಗೊಳಿಸಿಕೊಂಡು ಎರಡನ್ನೂ ಒಟ್ಟಿಗೇ ಸೇರಿಸಿ ಸೊಸೈಟಿಯ ಇಡೀ ನಿರ್ವಹಣೆಯನ್ನೂ ಶ್ರೀಮಂತರ ಬಳಕೆಯ ಮೇಲಿನ ಮೇಲ್ವಿಚಾರಣೆಯನ್ನೂ ತಮ್ಮ ಕೈಗಳಿಗೆ ತೆಗೆದುಕೊಳ್ಳುವ ಬದಲು ಬೂರ್ಷ್ವಾ ಸೊಸೈಟಿಗಳ ಪಕ್ಕಪಕ್ಕದಲ್ಲೇ ಇರುವಂತೆ ಕಾರ್ಮಿಕರ ಸಹಕಾರಿ ಸೊಸೈಟಿಗಳನ್ನು ಪ್ರೇರಿಸುವಂಥ ಶುದ್ಧ ಬೂರ್ಷ್ವಾ ಸೂತ್ರಕ್ಕೆ ಯಾವುದೇ ರಿಯಾಯಿತಿ ತೋರದೆಯೇ ಮಾಡುತ್ತಿದ್ದೆವು.

ಬೂರ್ಷ್ವಾ ಸಹಕಾರಿ ಸೊಸೈಟಿಗಳೊಂದಿಗೆ ಅಂತಹ ಒಪ್ಪಂದ ಮಾಡಿಕೊಂಡು ಸೋವಿಯತ್ ಸರ್ಕಾರ ಬೆಳವಣಿಗೆಯ ಪ್ರಸಕ್ತ ಘಟ್ಟದಲ್ಲಿ ತನ್ನ ತಾಂತ್ರಿಕ ಗುರಿಗಳನ್ನೂ ತನ್ನ ವಿಶಿಷ್ಟ ಕಾರ್ಯ ವಿಧಾನಗಳನ್ನೂ ಈ ಕೆಳಗಿನಂತೆ ನಿರ್ದಿಷ್ಟವಾಗಿ ನಿರೂಪಿಸಿತು: ಬೂರ್ಷ್ವಾ ಶಕ್ತಿಗಳಿಗೆ ನಿರ್ದೇಶನ ನೀಡುತ್ತ, ಅವುಗಳನ್ನು ಬಳಸಿಕೊಳ್ಳುತ್ತ, ಅವುಗಳಿಗೆ ಕೆಲವು ಭಾಗಶಃ ರಿಯಾಯಿತಿಗಳನ್ನು ತೋರುತ್ತ ನಾವು ಮತ್ತಷ್ಟು ಪ್ರಗತಿಗೆ ಪರಿಸ್ಥಿತಿಗಳನ್ನು ಸೃಜಿಸುತ್ತೇವೆ. ಈ ಪ್ರಗತಿ ನಾವು ಮೊದಲು ನಿರೀಕ್ಷಿಸಿದ್ದು ದಕ್ಕಿಂತ ಹೆಚ್ಚು ನಿಧಾನವಾಗಿರುವುದು. ಆದರೆ ಸಂಪರ್ಕಗಳ ಬುನಾದಿಯೂ ಮಾರ್ಗಗಳೂ ಹೆಚ್ಚು ಉತ್ತಮವಾಗಿ ಭದ್ರಗೊಳಿಸಲ್ಪಡುವುದರ ಫಲವಾಗಿ ಮತ್ತು ಗಳಿಸಲಾದ ಸ್ಥಾನಗಳನ್ನು ಹೆಚ್ಚು ಉತ್ತಮವಾಗಿ ದೃಢಗೊಳಿಸಲ್ಪಡುವುದರ ಫಲವಾಗಿ, ಆ ಪ್ರಗತಿ

ತಿಯು ಹೆಚ್ಚು ಖಚಿತವಾಗಿರುವುದು. ಸೋವಿಯತ್‌ಗಳು ಸಮಾಜವಾದಿ ನಿರ್ಮಾಣದ ಕ್ಷೇತ್ರದಲ್ಲಿ ತಮ್ಮ ಯಶಸ್ಸುಗಳನ್ನು ಈಗ ಇತರ ವಿಷಯಗಳ ಜೊತೆಗೆ ಅತ್ಯಂತ ಸ್ಪಷ್ಟವಾದ, ಸರಳವಾದ ಹಾಗೂ ಪ್ರಾಯೋಗಿಕವಾದ ಮಾನಗಳಿಂದ, ಅಂದರೆ, ಎಷ್ಟು ಸಮುದಾಯಗಳಲ್ಲಿ (ಕಮ್ಯೂನ್‌ಗಳು ಅಥವಾ ಹಳ್ಳಿಗಳು, ಅಥವಾ ಮೊಹಲ್ಲಾಗಳು, ಇತ್ಯಾದಿಗಳಲ್ಲಿ) ಸಹಕಾರಿ ಸೊಸೈಟಿಗಳನ್ನು ಸಂಘಟಿಸಲಾಗಿದೆ, ಅವುಗಳ ಬೆಳವಣಿಗೆಯು ಇಡೀ ಜನರನ್ನು ಆವರಿಸುವಂತೆ ಎಂಥ ಮಟ್ಟ ತಲುಪಿದೆ, ಎಂಬ ಮಾನಗಳಿಂದ, ಅಳೆಯಬಲ್ಲವು (ಮತ್ತು ಅಳೆಯಬೇಕು).

ಶ್ರಮ ಉತ್ಪಾದಕತೆಯನ್ನು ಹೆಚ್ಚಿಸುವುದು

ಪ್ರತಿಯೊಂದು ಸಮಾಜವಾದಿ ಕ್ರಾಂತಿಯಲ್ಲೂ, ಶ್ರಮಜೀವಿ ವರ್ಗವು ರಾಜ್ಯಾಧಿಕಾರವನ್ನು ವಶಪಡಿಸಿಕೊಳ್ಳುವ ಸಮಸ್ಯೆಯನ್ನು ಪರಿಹರಿಸಿದ ನಂತರ, ಆಸ್ತಿಹರಣಗಾರರಿಂದ ಆಸ್ತಿಹರಣ ಮಾಡುವ ಕಾರ್ಯವನ್ನೂ ಅವರ ಪ್ರತಿರೋಧವನ್ನು ದಮನ ಮಾಡುವ ಕಾರ್ಯವನ್ನೂ ಪ್ರಧಾನವಾಗಿ ಪೂರೈಸಿದ ಮಟ್ಟಿಗೆ, ಬಂಡವಾಳವಾದ ಕ್ಷಿಂತಲೂ ಉಚ್ಚತರವಾದ, ಸಾಮಾಜಿಕ ವ್ಯವಸ್ಥೆಯನ್ನು ಸೃಜಿಸುವ ಮೂಲಭೂತ ಕಾರ್ಯಭಾರ - ಶ್ರಮ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಇದಕ್ಕೆ ಸಂಬಂಧಿಸಿ (ಮತ್ತು ಈ ಉದ್ದೇಶಕ್ಕಾಗಿ) ಶ್ರಮದ ಹೆಚ್ಚು ಉತ್ತಮ ಸಂಘಟನೆಯನ್ನು ಏರ್ಪಡಿಸುವ ಕಾರ್ಯಭಾರ - ಅವಶ್ಯವಾಗಿಯೇ ಮುನ್ನೆಲೆಗೆ ಬರುತ್ತದೆ. ನಮ್ಮ ಸೋವಿಯತ್ ರಾಜ್ಯ ಯಾವ ಸ್ಥಿತಿಯಲ್ಲಿದೆಯೆಂದರೆ, ಶೋಷಕರ ಮೇಲೆ - ಕೇರೆನ್‌ಸ್ಕಿಯಿಂದ ಹಿಡಿದು ಕೊರ್ನಿಲೊವ್‌ವರೆಗಿನ ಶೋಷಕರ ಮೇಲೆ - ಗಳಿಸಿರುವ ವಿಜಯಗಳ ಫಲವಾಗಿ, ಅದು ಈಗ ಈ ಕಾರ್ಯಭಾರವನ್ನು ನೇರವಾಗಿ ಸಮೀಪಿಸಬಲ್ಲುದಾಗಿದೆ, ಅದನ್ನು ಪರಿಹರಿಸಲು ಶ್ರದ್ಧೆಯಿಂದ ಕೈಹಚ್ಚಬಲ್ಲುದಾಗಿದೆ. ಕೇಂದ್ರ ಸರ್ಕಾರವನ್ನು ಕೆಲವೇ ದಿನಗಳಲ್ಲಿ ವಶಪಡಿಸಿಕೊಳ್ಳುವುದು ಸಾಧ್ಯವಾಗಬಹುದಾದರೂ, ಶೋಷಕರ ಮಿಲಿಟರಿ (ಹಾಗೂ ವಿಧ್ವಂಸಕ) ಪ್ರತಿರೋಧವನ್ನು ಈ ದೊಡ್ಡ ದೇಶದ ಮೂಲೆ ಮೂಲೆಗಳಲ್ಲೂ ಸಹ ಕೆಲವೇ ವಾರಗಳಲ್ಲಿ ದಮನ ಮಾಡುವುದು ಸಾಧ್ಯವಾಗಬಹುದಾದರೂ, ಶ್ರಮ ಉತ್ಪಾದಕತೆಯನ್ನು ಹೆಚ್ಚಿಸುವ ಸಮಸ್ಯೆಯ ಭಾರಿ ಪರಿಹಾರಕ್ಕೆ ಏನೇ ಆಗಲಿ (ಅದರಲ್ಲೂ ಅತ್ಯಂತ ಭೀಕರವಾದ ಹಾಗೂ ವಿನಾಶಕಾರಿಯಾದ ಯುದ್ಧದ ನಂತರ) ಹಲವಾರು ವರ್ಷಗಳೇ ಬೇಕು ಎಂಬುದು ಇಲ್ಲಿ ತಕ್ಷಣವೇ ಸ್ಪಷ್ಟವಾಗುತ್ತದೆ. ಈ ಕಾರ್ಯದ ಇಂಥ ದೀರ್ಘಾವಧಿ ಸ್ವರೂಪಕ್ಕೆ ನಿಸ್ಸಂದೇಹವಾಗಿಯೂ ವಸ್ತುನಿಷ್ಠ ಪರಿಸ್ಥಿತಿಗಳೇ ಕಾರಣ.

ಶ್ರಮ ಉತ್ಪಾದಕತೆಯನ್ನು ಹೆಚ್ಚಿಸುವುದಕ್ಕೆ, ಮೊಟ್ಟಮೊದಲನೆಯದಾಗಿ,

ಬೃಹತ್ ಪ್ರಮಾಣದ ಕೈಗಾರಿಕೆಯ ವಸ್ತು ಬುನಾದಿಯನ್ನು ಖಚಿತಪಡಿಸಬೇಕು, ಅಂದರೆ, ಇಂಧನ, ಕಬ್ಬಿಣ, ಎಂಜಿನಿಯರಿಂಗ್ ಹಾಗೂ ರಾಸಾಯನಿಕ ಕೈಗಾರಿಕೆಗಳ ಉತ್ಪಾದನೆಯ ಬೆಳವಣಿಗೆಯನ್ನು ಖಚಿತಪಡಿಸಬೇಕು. ರಷ್ಯನ್ ಸೋವಿಯತ್ ಗಣ ತಂತ್ರವು ಅನುಕೂಲ ಪರಿಸ್ಥಿತಿಯಲ್ಲಿದೆ. ಬ್ರೆಸ್ತಾ ಶಾಂತಿ ಒಪ್ಪಂದ⁵⁴ದನಂತರವೂ ಅದು ತನ್ನ ವಶದಲ್ಲಿ ಭಾರಿ ಪ್ರಮಾಣಗಳಲ್ಲಿ ಕಬ್ಬಿಣ (ಉರಾಲ್ಸ್‌ನಲ್ಲಿ), ಪಶ್ಚಿಮ ಸೈಬೀರಿಯಾದಲ್ಲಿ ಇಂಧನ (ಕಲ್ದಿದ್ಲಾ,) ಕೌಕಸಸ್ ಹಾಗೂ ಆಗ್ನೇಯದಲ್ಲಿ (ತೈಲ), ಮಧ್ಯ ರಷ್ಯದಲ್ಲಿ (ಪೀಟ್ - ಸಸ್ಯಾಂಗಾರ) ಸಂಪನ್ಮೂಲಗಳನ್ನು, ಭಾರಿ ಚೌಬೀನೆ ಸಂಪನ್ಮೂಲಗಳನ್ನು, ಜಲ ಶಕ್ತಿ, ರಾಸಾಯನಿಕ ಕೈಗಾರಿಕೆಗೆ ಕಚ್ಚಾ ಸಾಮಗ್ರಿಗಳು, ಇತ್ಯಾದಿಗಳನ್ನು ಹೊಂದಿದೆ. ಈ ನೈಸರ್ಗಿಕ ಸಂಪನ್ಮೂಲಗಳನ್ನು ಆಧುನಿಕ ಯಂತ್ರ ಕಲೆಯ ವಿಧಾನಗಳಿಂದ ಅಭಿವೃದ್ಧಿಗೊಳಿಸುವುದು ಉತ್ಪಾದಕ ಶಕ್ತಿಗಳ ಅಭೂತ ಪೂರ್ವ ಪ್ರಗತಿಗೆ ಆಧಾರ ಒದಗಿಸುವುದು.

ಶ್ರಮ ಉತ್ಪಾದಕತೆಯ ಹೆಚ್ಚಳಕ್ಕೆ ಮತ್ತೊಂದು ಉಪಾಧಿಯೆಂದರೆ, ಮೊದಲ ನೆಯದಾಗಿ ಜನಸಮೂಹಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಮಟ್ಟವನ್ನು ಹೆಚ್ಚಿಸುವುದು. ಇದೀಗ ತುಂಬ ಶೀಘ್ರಗತಿಯಲ್ಲಿ ಜರುಗುತ್ತಿದೆ. ಬೂರ್ಷ್ವಾ ಅಭ್ಯಾಸಗಳಿಂದ ಕುರುಡರಾದವರಷ್ಟೆ ಇದನ್ನು ಕಾಣಲಾರರು. ಸೋವಿಯತ್ ಸಂಘಟನಾ ರೂಪದ ಫಲವಾಗಿ “ತಳಮಟ್ಟಗಳ” ಜನರ ಮಧ್ಯೆ ಜ್ಞಾನೋದಯ ಹಾಗೂ ಉಪಕ್ರಮಗಳಿಗಾಗಿ ಎಂಥ ಒತ್ತಾಸೆ ಬೆಳೆಯುತ್ತಿದೆ ಅನ್ನುವುದನ್ನು ಅವರು ಅರ್ಥಮಾಡಿಕೊಳ್ಳಲಾರರು. ಎರಡನೆಯದಾಗಿ, ಆರ್ಥಿಕ ಪುನರುಜ್ಜೀವನಕ್ಕೆ ಒಂದು ಉಪಾಧಿಯೆಂದರೆ, ದುಡಿಯುವ ಜನರ ಶಿಸ್ತು, ಅವರ ಕೌಶಲ, ಪರಿಣಾಮಕಾರಕತೆ, ಶ್ರಮ ತೀವ್ರತೆ, ಶ್ರಮದ ಉತ್ತಮ ಸಂಘಟನೆ, ಇವುಗಳನ್ನು ಹೆಚ್ಚಿಸುವುದಾಗಿದೆ.

ಈ ನಿಟ್ಟಿನಲ್ಲಿ ಪರಿಸ್ಥಿತಿ ವಿಶೇಷವಾಗಿ ಕೆಟ್ಟುದಾಗಿದೆ, ಆಶಾರಹಿತವೂ ಆಗಿದೆ - ಬೂರ್ಷ್ವಾಸ್ವೀಯಿಂದ ಬೆದರಿಸಲ್ಪಡಲು ತಮ್ಮನ್ನೇ ಬಿಟ್ಟುಕೊಂಡಿರುವಂಥ ಅಥವಾ ತಮ್ಮ ಸ್ವಾರ್ಥ ಗುರಿಗಳಿಗಾಗಿ ಬೂರ್ಷ್ವಾಸ್ವೀಯ ಸೇವೆ ಸಲ್ಲಿಸುತ್ತಿರುವಂಥ ಜನರನ್ನು ನಂಬುವುದಾದರೆ. ಹಳೆಯ ವ್ಯವಸ್ಥೆಯ ಬೆಂಬಲಿಗರು ವಿನಾಶ, ಅರಾಜಕತೆ ಇತ್ಯಾದಿಗಳ ಬಗೆಗೆ ಭಾರಿ ಹುಯಿಲು ಎಬ್ಬಿಸದಿದ್ದಂಥ ಕ್ರಾಂತಿ ಎಂದೂ ಇದ್ದುದಿಲ್ಲ, ಇರಲು ಸಾಧ್ಯವೂ ಇಲ್ಲ ಅನ್ನುವುದನ್ನು ಈ ಜನ ಅರ್ಥಮಾಡಿಕೊಳ್ಳುವುದಿಲ್ಲ. ಅಭೂತಪೂರ್ವ ವಾದಷ್ಟು ಮೃಗೀಯವಾದ ನೊಗವನ್ನು ಈಗಷ್ಟೆ ಕಿತ್ತು ಹಾಕಿದಂಥ ಜನರ ಮಧ್ಯೆ ಗಾಢವಾದ ಹಾಗೂ ವಿಶಾಲ ವ್ಯಾಪ್ತಿಯ ಉದ್ರೇಕ, ತಳಮಳ ಇರುವುದು ಸಹಜವೇ. ಜನರು ಶ್ರಮ ಶಿಸ್ತಿನ ಹೊಸ ಸೂತ್ರಗಳನ್ನು ರೂಪಿಸುವುದು ಒಂದು ಸುದೀರ್ಘವಾದ ಪ್ರಕ್ರಿಯೆ. ಭೂಮಾಲೀಕರ ಮೇಲೂ ಬೂರ್ಷ್ವಾಸ್ವೀಯ ಮೇಲೂ ಸಂಪೂರ್ಣ ವಿಜಯ ಸಾಧಿಸುವವರೆಗೂ ಈ ಪ್ರಕ್ರಿಯೆಯನ್ನು ಪ್ರಾರಂಭಿಸುವುದೂ ಸಾಧ್ಯವಿರಲಿಲ್ಲ.

ಆದರೆ ಬೂರ್ಷ್ವಾಸ್ವೀಯೂ ಬೂರ್ಷ್ವಾ ಬುದ್ಧಿಜೀವಿಗಳೂ (ಇವರು ತಮ್ಮ

ಹಳೆಯ ವಿಶೇಷ ಸೌಲಭ್ಯವಲತ್ತುಗಳನ್ನು ಉಳಿಸಿಕೊಳ್ಳಲು ವಿಫಲರಾಗಿ ಹತಾಶ ರಾಗಿದ್ದಾರೆ) ಹರಡುತ್ತಿರುವ ಹತಾಶೆಗೆ (ಬಹುವೇಳೆ ಇದು ಮಿಥ್ಯ ಹತಾಶೆಯಾಗಿರುತ್ತದೆ) ನಾವು ಒಳಗಾಗದೆ ಹೋದರೂ ಸ್ವಯಂಸ್ಪಷ್ಟವೇ ಆದ ಕೆಡುಕನ್ನಂತೂ ಯಾವ ಸಂದರ್ಭದಲ್ಲೂ ಮುಚ್ಚಿಡಬಾರದು. ತದ್ವಿರುದ್ಧವಾಗಿ ನಾವು ಅದನ್ನು ಬಯಲು ಮಾಡುತ್ತೇವೆ, ಅದರ ವಿರುದ್ಧ ಹೋರಾಡುವ ಸೋವಿಯತ್ ವಿಧಾನಗಳನ್ನು ತೀವ್ರಗೊಳಿಸುತ್ತೇವೆ, ಏಕೆಂದರೆ ಶ್ರಮಜೀವಿ ವರ್ಗದ ಬುದ್ಧಿಪೂರ್ವಕ ಶಿಸ್ತು ಸ್ವಯಂ ಪ್ರೇರಿತ ಪೆಟಿ ಬೂರ್ಷ್ವಾ ಅರಾಜಕತೆಯ ಮೇಲೆ - ಕೇರೆನ್‌ಸ್ಕಿವಾದ ಹಾಗೂ ಕೊರ್ನಿ ಲೊವ್‌ವಾದಗಳ ಸಂಭವನೀಯ ಪುನರ್‌ಸ್ಥಾಪನೆಗೆ ನಿಜವಾದ ಖಾತರಿಯಾದ ಈ ಅರಾಜಕತೆಯ ಮೇಲೆ - ವಿಜಯ ಸಾಧಿಸದೆ ಸಮಾಜವಾದದ ವಿಜಯ ಅಚಿಂತನೀಯ.

ರಷ್ಯನ್ ಶ್ರಮಜೀವಿ ವರ್ಗದ ಹೆಚ್ಚು ವರ್ಗಜಾಗೃತ ಮುಂಚೂಣಿಯು ಆಗಲೇ ಶ್ರಮಶಿಸ್ತನ್ನು ಹೆಚ್ಚಿಸುವ ಕಾರ್ಯಭಾರವನ್ನು ತನ್ನ ಮುಂದೆ ಇರಿಸಿಕೊಂಡಿದೆ. ಉದಾಹರಣೆಗೆ, ಲೋಹ ಕಾರ್ಮಿಕರ ಯೂನಿಯನ್‌ನ ಕೇಂದ್ರ ಸಮಿತಿಯೂ ಟ್ರೇಡ್ ಯೂನಿಯನ್‌ಗಳ ಕೇಂದ್ರ ಸಮಾಲೋಚನ ಸಮಿತಿಯೂ ಅವಶ್ಯವಾದ ಕ್ರಮಗಳನ್ನೂ ಶಾಸನಗಳನ್ನೂ ರಚಿಸಲು ಪ್ರಾರಂಭಿಸಿವೆ. ಈ ಕಾರ್ಯಕ್ಕೆ ಬೆಂಬಲ ನೀಡಬೇಕು ಮತ್ತು ಎಲ್ಲ ಶೀಘ್ರತೆಯೊಂದಿಗೆ ಮುಂದಕ್ಕೊಯ್ಯಬೇಕು. ನಾವು ಪೀಸ್-ವರ್ಕ್ (ಕೆಲಸಾ ನುಗುಣ ಕೂಲಿ)⁵⁵ ಪ್ರಶ್ನೆಯನ್ನು ಎತ್ತಬೇಕು, ಅದನ್ನು ಆಚರಣೆಯಲ್ಲಿ ಅನ್ವಯಿಸಿ ಪರೀಕ್ಷಿಸಿ ನೋಡಬೇಕು; ಟೇಲರ್ ವ್ಯವಸ್ಥೆಯಲ್ಲಿ ಪ್ರಗತಿಶೀಲವಾದುದನ್ನು, ವೈಜ್ಞಾನಿಕವಾದುದನ್ನು ಅನ್ವಯಕ್ಕೆ ತರುವ ಪ್ರಶ್ನೆಯನ್ನು ಎತ್ತಬೇಕು; ತಯಾರಿಸಲಾದ ವಸ್ತುಗಳ ಒಟ್ಟು ಪ್ರಮಾಣಕ್ಕೆ ಅನುಗುಣವಾಗಿರುವಂತೆ, ಅಥವಾ ರೈಲ್ವೇಗಳು, ಜಲ ಸಾರಿಗೆ ವ್ಯವಸ್ಥೆ ಇತ್ಯಾದಿ ಇತ್ಯಾದಿಗಳು ನೆರವೇರಿಸಿದ ಕಾರ್ಯಕ್ಕೆ ಅನುಗುಣವಾಗಿರುವಂತೆ ಕೂಲಿ ನೀಡುವ ವ್ಯವಸ್ಥೆಯನ್ನು ನಾವು ಜಾರಿಗೆ ತರಬೇಕು.

ಮುಂದುವರಿದ ದೇಶಗಳಲ್ಲಿನ ಜನರಿಗೆ ಹೋಲಿಸಿದಂತೆ ರಷ್ಯನ್ ಕಾರ್ಮಿಕ ಒಬ್ಬ ಕಳಪೆ ಕೆಲಸಗಾರ. ತ್ಸಾರ್‌ಶಾಹಿ ಆಡಳಿತದ ಕೆಳಗೆ ಇದು ಬೇರೆ ರೀತಿ ಇರಲು ಸಾಧ್ಯವೂ ಇರಲಿಲ್ಲ. ಜೀತದಾಳು ಪದ್ಧತಿಯ ಪ್ರಭಾವ ಇನ್ನೂ ಇದ್ದುಕೊಂಡೇ ಇದ್ದರೂ ಅದಕ್ಕೆ ಕಾರಣವಾಗಿದ್ದಿತು. ಸೋವಿಯತ್ ಆಡಳಿತವು ಜನರಿಗೆ ಪೂರ್ತಿ ಪ್ರಮಾಣದಲ್ಲಿ ಗೊತ್ತುಪಡಿಸಬೇಕಾದ ಕಾರ್ಯಭಾರ ಏನೆಂದರೆ - ಕೆಲಸಮಾಡುವುದನ್ನು ಕಲಿಯುವುದು. ಈ ನಿಟ್ಟಿನಲ್ಲಿ ಟೇಲರ್ ಪದ್ಧತಿಯು ಬಂಡವಾಳವಾದದ ಶಿಖರಪ್ರಾಯವಾದ ಪದ್ಧತಿ. ಬೇರೆಲ್ಲ ಬಂಡವಾಳಶಾಹಿ ಪ್ರಗತಿಯಂತೆಯೇ ಇದೂ ಬೂರ್ಷ್ವಾ ಶೋಷಣೆಯ ನಾಜೂಕಿನ ಮೃಗೀಯತೆ, ಕಾರ್ಯದ ಸಮಯದಲ್ಲಿ ಯಾಂತ್ರಿಕ ಚಲನೆಗಳನ್ನು ವಿಶ್ಲೇಷಿಸುವ ಕ್ಷೇತ್ರದಲ್ಲಿನ ಅನೇಕ ಮಹೋನ್ನತ ವೈಜ್ಞಾನಿಕ ಸಾಧನೆಗಳು, ಅನವಶ್ಯವಾದ ಹಾಗೂ ಒಡ್ಡೊಡ್ಡಾದ ಚಲನೆಗಳನ್ನು ನಿವಾರಿಸುವುದು, ಸರಿಯಾದ ಕಾರ್ಯ ವಿಧಾನಗಳನ್ನು ನಿರೂಪಿಸುವುದು, ಲೆಕ್ಕಾಚಾರ ಹಾಗೂ

ನಿಯಂತ್ರಣದ ಅತ್ಯುತ್ತಮ ಪದ್ಧತಿಯನ್ನು ಜಾರಿಗೆ ತರುವುದು, ಇತ್ಯಾದಿಗಳ ಸಂಯೋಜನೆಯಾಗಿದೆ. ಸೋವಿಯತ್ ಗಣತಂತ್ರವು ಈ ಕ್ಷೇತ್ರದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಧನೆಗಳಲ್ಲಿ ಅಮೂಲ್ಯವಾದವುಗಳನ್ನೆಲ್ಲ ತಪ್ಪದೆಯೇ ಜಾರಿಗೆ ತರಬೇಕು. ಸಮಾಜವಾದವನ್ನು ನಿರ್ಮಿಸುವ ಸಾಧ್ಯತೆಯು ಸೋವಿಯತ್ ಅಧಿಕಾರವನ್ನೂ ಸೋವಿಯತ್ ಆಡಳಿತ ಸಂಘಟನೆಯನ್ನೂ ಬಂಡವಾಳವಾದದ ಅತ್ಯಾಧುನಿಕ ಸಾಧನೆಗಳೊಂದಿಗೆ ಸಂಯೋಜಿಸುವುದರಲ್ಲಿ ನಮ್ಮ ಯಶಸ್ಸಿನ ಮೇಲೆಯೇ ಸರಿಯಾಗಿ ಅವಲಂಬಿಸಿರುತ್ತದೆ. ನಾವು ರಷ್ಯದಲ್ಲಿ ಟೇಲರ್ ಪದ್ಧತಿಯ ಬೋಧನೆ ಹಾಗೂ ಅಧ್ಯಯನವನ್ನು ಸಂಘಟಿಸಬೇಕು, ಅದನ್ನು ಕ್ರಮಬದ್ಧವಾಗಿ ಪ್ರಯತ್ನಿಸಿ ನೋಡಬೇಕು, ನಮ್ಮ ಸ್ವಂತ ಗುರಿಗಳಿಗೆ ಅದನ್ನು ಹೊಂದಿಸಿಕೊಳ್ಳಬೇಕು. ಅದೇ ಹೊತ್ತಿನಲ್ಲಿ ಶ್ರಮ ಉತ್ಪಾದಕತೆಯನ್ನು ಹೆಚ್ಚಿಸುವ ಕ್ರಮ ಕೈಗೊಳ್ಳುವಾಗ ಬಂಡವಾಳವಾದದಿಂದ ಸಮಾಜವಾದಕ್ಕೆ ಸ್ಥಿತ್ಯಂತರದ ವಿಶಿಷ್ಟ ಲಕ್ಷಣಗಳನ್ನೂ ಗಮನಕ್ಕೆ ತಂದುಕೊಳ್ಳಬೇಕು. ಇದರ ಪ್ರಕಾರ ಒಂದು ಕಡೆ ಸಮಾಜವಾದಿ ಸ್ಪರ್ಧೆಯನ್ನು ಸಂಘಟಿಸುವುದಕ್ಕೆ ಅಡಿಪಾಯ ಹಾಕಬೇಕು, ಮತ್ತೊಂದು ಕಡೆ ಬಲಾತ್ಕಾರವನ್ನೂ ಬಳಸಬೇಕು. ಹಾಗಾಗಿ ಶ್ರಮಜೀವಿ ವರ್ಗ ಸರ್ವಾಧಿಕಾರ ಎಂಬ ಘೋಷಣೆಯು ಪುಕ್ಕಲು ಹೃದಯದ ಶ್ರಮಜೀವಿ ವರ್ಗ ಸರ್ಕಾರದ ಆಚರಣೆಯಿಂದ ಅಪವಿತ್ರಗೊಳಿಸಲ್ಪಡುವಂತಾಗಬಾರದು.

ಸ್ಪರ್ಧೆಯನ್ನು ಸಂಘಟಿಸುವುದು

ಸಮಾಜವಾದಿಗಳು ಸ್ಪರ್ಧೆಯ ಪ್ರಾಮುಖ್ಯವನ್ನು ಅಲ್ಲಗಳೆಯುತ್ತಾರೆ ಎಂದು ಆಪಾದಿಸುವುದು ಬೂರ್ಷ್ವಾಸೀಯ ಸಮಾಜವಾದದ ಬಗೆಗೆ ಹರಡಲು ತುಂಬ ಇಷ್ಟಪಡುವಂಥ ಅಸಂಬದ್ಧ ಪ್ರಲಾಪಗಳಲ್ಲೊಂದಾಗಿದೆ. ವಾಸ್ತವವಾಗಿ ಸಮಾಜವಾದವಷ್ಟೆ ವರ್ಗಗಳನ್ನು ತೊಡೆದು ಹಾಕುವ ಮೂಲಕ, ತತ್ಪಲವಾಗಿ ಜನರನ್ನು ಗುಲಾಮರನ್ನಾಗಿ ಮಾಡುವುದನ್ನು ತೊಡೆದು ಹಾಕುವ ಮೂಲಕ, ಪ್ರಪ್ರಥಮ ಬಾರಿಗೆ ನಿಜಕ್ಕೂ ಸಾಮೂಹಿಕ ಪ್ರಮಾಣದಲ್ಲಿ ಸ್ಪರ್ಧೆಗೆ ದಾರಿ ತೆರೆಯುವುದು. ಬೂರ್ಷ್ವಾ ಗಣತಂತ್ರದ ಔಪಚಾರಿಕ ಪ್ರಜಾಸತ್ತೆಯಿಂದ ದುಡಿಯುವ ಜನಸಮೂಹವು ಆಡಳಿತದಲ್ಲಿ ನಿಜಕ್ಕೂ ಭಾಗವಹಿಸುವುದಕ್ಕೆ ಸ್ಥಿತ್ಯಂತರವನ್ನು ಖಚಿತಗೊಳಿಸುವ ಮೂಲಕ ಸೋವಿಯತ್ ಸಂಘಟನಾ ರೂಪವೇ ಪ್ರಪ್ರಥಮ ಬಾರಿಗೆ ಸ್ಪರ್ಧೆಯನ್ನು ವಿಶಾಲ ಅಡಿಪಾಯದ ಮೇಲೆ ಇರಿಸುವುದು. ಇದನ್ನು ಆರ್ಥಿಕ ಕ್ಷೇತ್ರಕ್ಕಿಂತ ರಾಜಕೀಯ ಕ್ಷೇತ್ರದಲ್ಲಿ ಸಂಘಟಿಸುವುದು ಹೆಚ್ಚು ಸುಲಭ. ಆದರೆ ಸಮಾಜವಾದದ ಯಶಸ್ಸಿಗೆ ಆರ್ಥಿಕ ಕ್ಷೇತ್ರವೇ ಮುಖ್ಯವಾದುದು.

ಉದಾಹರಣೆಗೆ, ಸ್ಪರ್ಧೆಯನ್ನು ಸಂಘಟಿಸುವ ಒಂದು ಸಾಧನವಾದಂಥ ಬಹಿರಂಗತೆಯನ್ನೇ ತೆಗೆದುಕೊಳ್ಳಿ. ಬೂರ್ಷ್ವಾ ಗಣತಂತ್ರವು ಬಹಿರಂಗತೆಗೆ ಔಪಚಾರಿಕ

ವಾಗಷ್ಟೆ ಖಾಚಿತ್ಯ ನೀಡುತ್ತದೆ. ಆಚರಣೆಯಲ್ಲಿ ಅದು ಪತ್ರಿಕೆಗಳನ್ನು ಬಂಡವಾಳಕ್ಕೆ ಅಧೀನಗೊಳಿಸುತ್ತದೆ, “ಜನಜಂಗುಳಿ”ಯನ್ನು ಕೋಲಾಹಲಕಾರಿ ರಾಜಕೀಯ ಕ್ಷುದ್ರ ಸಂಗತಿಗಳಿಂದ ರಂಜಿಸುತ್ತದೆ ಮತ್ತು ಕರ್ಮಶಾಲೆಗಳಲ್ಲೂ ವಾಣಿಜ್ಯ ವ್ಯವಹಾರಗಳಲ್ಲೂ, ಕಾಂಟ್ರಾಕ್ಟುಗಳಲ್ಲೂ ಇತ್ಯಾದಿಗಳಲ್ಲಿ ಏನು ಜರುಗುತ್ತದೋ ಅದನ್ನು “ವಾಣಿಜ್ಯ ರಹಸ್ಯ”ಗಳ ತೆರೆಮರೆಯ ಹಿಂದೆ ಅಡಗಿಸಿಡುತ್ತದೆ. ಈ ವಾಣಿಜ್ಯ ರಹಸ್ಯಗಳು “ಒಡೆತನದ ಪವಿತ್ರ ಹಕ್ಕು”ನ್ನು ಸಂರಕ್ಷಿಸುತ್ತವೆ. ಸೋವಿಯತ್ ಸರ್ಕಾರವಾದರೋ ಎಲ್ಲ ವಾಣಿಜ್ಯ ರಹಸ್ಯಗಳನ್ನೂ ತೊಡೆದುಹಾಕಿದೆ. ಅದು ಹೊಸ ಮಾರ್ಗ ಹಿಡಿದಿದೆ. ಆದರೆ ನಾವು ಆರ್ಥಿಕ ಸ್ಪರ್ಧೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬಹಿರಂಗತೆಯನ್ನು ಬಳಸಲು ಏನೇನನ್ನೂ ಮಾಡಿಲ್ಲ. ಸಂಪೂರ್ಣವಾಗಿ ಸುಳ್ಳು ಹೇಳುವ, ಸೊಕ್ಕಿನಿಂದ ಅವಹೇಳನ ಮಾಡುವ ಬೂರ್ಷ್ವಾ ಪತ್ರಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡುವಾಗಲೇ, ನಾವು ರಾಜಕೀಯ ಮನರಂಜಕ ಸುದ್ದಿಗಳಿಗೂ ಕ್ಷುದ್ರ ಸಂಗತಿಗಳಿಗೂ ಎಡೆ ಕೊಡದಂಥ ಹಾಗೂ ಜನರನ್ನು ಮೋಸಗೊಳಿಸದಂಥ, ಆದರೆ ಅನುದಿನದ ಆರ್ಥಿಕ ಜೀವನದ ಪ್ರಶ್ನೆಗಳನ್ನು ಜನರ ತೀರ್ಮಾನಕ್ಕೆ ಒಪ್ಪಿಸುವಂಥ, ಈ ಪ್ರಶ್ನೆಗಳನ್ನು ಗಹನವಾಗಿ ಅಭ್ಯಸಿಸಲು ನೆರವಾಗುವಂಥ, ಬಹಿರಂಗತೆಯನ್ನು ಸೃಜಿಸಲು ವ್ಯವಸ್ಥಾಬದ್ಧವಾಗಿ ಶ್ರಮಿಸಬೇಕು. ಪ್ರತಿಯೊಂದು ಕಾರ್ಖಾನೆಯೂ ಪ್ರತಿಯೊಂದು ಗ್ರಾಮವೂ ಒಂದು ಉತ್ಪಾದಕರ ಹಾಗೂ ಬಳಕೆಗಾರರ ಕಮ್ಯೂನ್ ಆಗಿರುತ್ತದೆ. ಸಾರ್ವತ್ರಿಕ ಸೋವಿಯತ್ ಶಾಸನಗಳನ್ನು ತಮ್ಮದೇ ರೀತಿಯಲ್ಲಿ (“ತಮ್ಮದೇ ರೀತಿಯಲ್ಲಿ” ಅಂದರೆ ಅವುಗಳನ್ನು ಉಲ್ಲಂಘಿಸುವ ಅರ್ಥದಲ್ಲಿ, ಆದರೆ ಒಂದೊಂದು ಕಮ್ಯೂನೂ ಅವುಗಳನ್ನು ವಿಭಿನ್ನ ರೂಪಗಳಲ್ಲಿ ಅನ್ವಯಿಸಬಹುದು ಎಂಬ ಅರ್ಥದಲ್ಲಿ) ಅನ್ವಯಿಸುವುದು ಮತ್ತು ತಮ್ಮದೇ ರೀತಿಯಲ್ಲಿ ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ಲೆಕ್ಕಾಚಾರ ಸಮಸ್ಯೆಯನ್ನು ಪರಿಹರಿಸುವುದು ಕಮ್ಯೂನ್‌ಗಳ ಹಕ್ಕು ಹಾಗೂ ಕರ್ತವ್ಯ. ಬಂಡವಾಳವಾದದ ಕೆಳಗೆ ಇದು ವೈಯಕ್ತಿಕ ಬಂಡವಾಳಗಾರನ, ಭೂಮಾಲೀಕನ ಅಥವಾ ಕುಲಾಕನ “ಖಾಸಗಿ ವ್ಯವಹಾರ”ವಾಗಿದ್ದಿತು. ಸೋವಿಯತ್ ಪದ್ಧತಿಯ ಕೆಳಗೆ ಇದು ಖಾಸಗಿ ವ್ಯವಹಾರವಲ್ಲ ಆದರೆ ಅತ್ಯಂತ ಮುಖ್ಯ ರಾಜ್ಯ ವ್ಯವಹಾರವಾಗಿರುತ್ತದೆ.

ಕಮ್ಯೂನ್‌ಗಳ ನಡುವೆ ಸ್ಪರ್ಧೆಯನ್ನು ಸಂಘಟಿಸುವ, ಧಾನ್ಯ, ವಸ್ತ್ರ ಮತ್ತಿತರ ವಸ್ತುಗಳ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಲೆಕ್ಕಾಚಾರ ಹಾಗೂ ಬಹಿರಂಗತೆಯನ್ನು ಜಾರಿಗೆ ತರುವ, ಶುಷ್ಕವಾದ ನಿರ್ಜೀವವಾದ ಅಧಿಕಾರಶಾಹಿ ಲೆಕ್ಕಗಳನ್ನು ಜೀವಂತ ನಿರ್ದರ್ಶನಗಳನ್ನಾಗಿ - ಕೆಲವು ವಿಕರ್ಷಕ ಉಳಿದವು ಆಕರ್ಷಕವಾದ ನಿರ್ದರ್ಶನಗಳನ್ನಾಗಿ - ಪರಿವರ್ತಿಸುವ ಅಗಾಧವಾದ, ಕಷ್ಟಕರವಾದ, ಆದರೆ ಪ್ರತಿಫಲದಾಯಕವಾದ ಕಾರ್ಯಭಾರವನ್ನು ನಾವು ಇನ್ನೂ ಬಹುಮಟ್ಟಿಗೆ ಪ್ರಾರಂಭಿಸಿಯೇ ಇಲ್ಲ. ಬಂಡವಾಳಶಾಹಿ ಉತ್ಪಾದನಾ ವಿಧಾನದ ಕೆಳಗೆ ವೈಯಕ್ತಿಕ ದೃಷ್ಟಾಂತದ ಮಹತ್ವ - ಒಂದು ಸಹಕಾರಿ ಕರ್ಮಶಾಲೆಯ ದೃಷ್ಟಾಂತ ಎಂದೇ ಇಟ್ಟುಕೊಳ್ಳಿ - ಅದರ ಮಹತ್ವ ಅನಿವಾರ್ಯ

ವಾಗಿಯೇ ತುಂಬ ಸೀಮಿತವಾಗಿದ್ದಿತು. ಸದ್ಗುಣ ಸಂಪನ್ನ ಸಂಸ್ಥೆಗಳ ದೃಷ್ಟಾಂತದ ಮೂಲಕ ಬಂಡವಾಳವಾದವನ್ನು “ಸರಿಪಡಿಸುವ” ಕನಸನ್ನು ಪೆಟಿ ಬೂರ್ಷ್ವಾ ಭ್ರಾಂತಿಗಳಿಂದ ಪೂರಿತರಾದವರಷ್ಟೆ ಕಾಣಲು ಸಾಧ್ಯ. ರಾಜಕೀಯ ಅಧಿಕಾರವು ಶ್ರಮಜೀವಿ ವರ್ಗದ ಕೈಗೆ ಹೋದ ನಂತರ, ಆಸ್ತಿಹರಣಕಾರರನ್ನು ಆಸ್ತಿಹರಣ ಗೊಳಿಸಿದನಂತರ, ಪರಿಸ್ಥಿತಿ ಆಮೂಲಾಗ್ರವಾಗಿ ಬದಲುತ್ತದೆ ಮತ್ತು ಪ್ರಮುಖ ಸಮಾಜವಾದಿಗಳು ಪದೇ ಪದೇ ಎತ್ತಿ ತೋರಿಸಿರುವಂತೆ, ಪ್ರಪ್ರಥಮ ಬಾರಿಗೆ ದೃಷ್ಟಾಂತದ ಬಲವು ಜನರ ಮೇಲೆ ಪ್ರಭಾವ ಬೀರಲು ಸಮರ್ಥವಾಗುತ್ತದೆ. ಮಾದರಿ ಕಮ್ಯೂನ್‌ಗಳು ಶಿಕ್ಷಕರಾಗಿ, ಬೋಧಕರಾಗಿ ಸೇವೆ ಸಲ್ಲಿಸಬೇಕು, ಸಲ್ಲಿಸುವುವು. ಅವು ಹಿಂದುಳಿದ ಕಮ್ಯೂನ್‌ಗಳೂ ಮೇಲೆ ಬರುವಂತೆ ನೆರವಾಗುವುವು. ಪತ್ರಿಕೆಗಳು ಸಮಾಜವಾದಿ ನಿರ್ಮಾಣದ ಸಾಧನವಾಗಿ ಸೇವೆ ಸಲ್ಲಿಸಬೇಕು, ಮಾದರಿ ಕಮ್ಯೂನ್‌ಗಳು ಸಾಧಿಸಿದ ಯಶಸ್ಸುಗಳನ್ನು ಎಲ್ಲ ವಿವರಗಳೊಂದಿಗೆ ಪ್ರಚಾರ ಮಾಡಬೇಕು, ಈ ಯಶಸ್ಸುಗಳಿಗೆ ಕಾರಣಗಳನ್ನೂ ಈ ಕಮ್ಯೂನ್‌ಗಳು ಅನುಷ್ಠಾನಕ್ಕೆ ತಂದ ನಿರ್ವಹಣೆಯ ವಿಧಾನಗಳನ್ನೂ ಅಭ್ಯಸಿಸಬೇಕು. ಮತ್ತೊಂದು ಕಡೆ, ಪತ್ರಿಕೆಗಳು “ಬಂಡವಾಳವಾದದ ಪರಂಪರೆಗಳ”ನ್ನೇ, ಅಂದರೆ ಅರಾಜಕತೆ, ಸೋಮಾರಿತನ, ಅವ್ಯವಸ್ಥೆ, ಲಾಭಕೋರ ತನ ಇತ್ಯಾದಿಗಳನ್ನು ಪಟ್ಟು ಹಿಡಿದು ಅನುಸರಿಸುತ್ತಿರುವಂಥ ಕಮ್ಯೂನ್‌ಗಳನ್ನು “ಕಪ್ಪು ಪಟ್ಟಿ”ಗೆ ಸೇರಿಸಿ ಪ್ರಕಟಿಸಬೇಕು. ಬಂಡವಾಳಶಾಹಿ ಸಮಾಜದಲ್ಲಿ ಅಂಕಿ ಅಂಶಗಳು ಸಂಪೂರ್ಣವಾಗಿ “ಸರಕಾರೀ ಸೇವಕರಿ”ಗೆ ಅಥವಾ ಸಂಕುಚಿತ ತಜ್ಞರಿಗೆ ಸಂಬಂಧಿಸಿದ ವಿಷಯಗಳಾಗಿದ್ದವು. ನಾವು ಅಂಕಿಅಂಶಗಳನ್ನು ಜನರ ಬಳಿಗೆ ಒಯ್ಯಬೇಕು, ಅವನ್ನು ಜನಪ್ರಿಯವನ್ನಾಗಿ ಮಾಡಬೇಕು. ಹಾಗೂ ದುಡಿಯುವ ಜನರು ಸ್ವತಃ ಎಷ್ಟು ದೀರ್ಘ ಕಾಲ ಮತ್ತು ಯಾವ ರೀತಿಯಲ್ಲಿ ಕೆಲಸ ಮಾಡುವುದು ಅವಶ್ಯ, ಎಷ್ಟು ಕಾಲ ಮತ್ತು ಯಾವ ರೀತಿ ವಿಶ್ರಾಂತಿ ತೆಗೆದುಕೊಳ್ಳಬಹುದು, ಅನ್ನುವುದನ್ನು ಕ್ರಮೇಣ ಅರ್ಥಮಾಡಿಕೊಳ್ಳಲು ಮತ್ತು ಕಂಡುಕೊಳ್ಳಲು ಕಲಿಯುವಂತಾಗಬಹುದು; ಹಾಗಾಗಿ ನಾನಾ ಕಮ್ಯೂನ್‌ಗಳ ವ್ಯಾವಹಾರಿಕ ಫಲಿತಾಂಶಗಳನ್ನು ಹೋಲಿಸಿ ನೋಡುವುದು ಸರ್ವರ ಆಸಕ್ತಿಯ ಹಾಗೂ ಅಧ್ಯಯನದ ವಿಷಯವಾಗಬಹುದು; ಅತ್ಯಂತ ಶ್ರೇಷ್ಠ ಫಲಿತಾಂಶಗಳನ್ನು ನೀಡಿದ ಕಮ್ಯೂನ್‌ಗಳಿಗೆ ತಕ್ಷಣವೇ (ಕೆಲಸದ ದಿನವನ್ನು ಕಮ್ಮಿ ಮಾಡುವ ಮೂಲಕ, ಸಂಭಾವನೆ ಹೆಚ್ಚಿಸುವ ಮೂಲಕ, ಅವರ ವಶದಲ್ಲಿ ಹೆಚ್ಚಿನ ಪ್ರಮಾಣದ ಸಾಂಸ್ಕೃತಿಕ ಮತ್ತು ಸೌಂದರ್ಯೋಪಾಸನ ಸೌಲಭ್ಯಗಳನ್ನು ಇಲ್ಲವೇ ಮೌಲ್ಯಗಳನ್ನು ಇರಿಸುವ ಮೂಲಕ, ಇತ್ಯಾದಿಗಳ ಮೂಲಕ) ಪ್ರತಿಫಲ ನೀಡುವಂತಾಗಬಹುದು.

ಹೊಸ ವರ್ಗವೊಂದು ಸಮಾಜದ ನಾಯಕನಾಗಿ, ಮಾರ್ಗದರ್ಶಕನಾಗಿ ಚಾರಿತ್ರಿಕ ರಂಗದ ಮೇಲೆ ಕಾಣಿಸಿಕೊಂಡಾಗ, ಒಂದು ಕಡೆ ಉಗ್ರ “ಓಲಾಟ”ಗಳ, ಆಘಾತಗಳ, ಹೋರಾಟ ಹಾಗೂ ಚಂಡಮಾರುತಗಳ ಒಂದು ಕಾಲಾವಧಿಯೂ, ಮತ್ತೊಂದು

ಕಡೆ ಅನಿಶ್ಚಿತ ಕ್ರಮಗಳ, ಪ್ರಯೋಗಗಳ, ಹೊಯ್ದಾಟಗಳ, ಹೊಸ ವಸ್ತುನಿಷ್ಠ ಪರಿ ಸ್ಥಿತಿಗಳಿಗೆ ತಕ್ಕಂತೆ ಹೊಸ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಹಿಂದು ಮುಂದು ನೋಡುವಿಕೆಯ ಒಂದು ಕಾಲಾವಧಿಯೂ, ಅನಿವಾರ್ಯ. ಮರಣಾಸನ್ನ ಸಾಮಂತಶಾಹಿ ಕುಲೀನ ವರ್ಗದವರು ತಮ್ಮನ್ನು ಸೋಲಿಸಿ ತಮ್ಮ ಸ್ಥಾನ ಆಕ್ರಮಿಸಿ ಕೊಂಡಂಥ ಬೂರ್ಷ್ವಾಸೀಯ ಮೇಲೆ ಒಳಸಂಚುಗಳ, ಬಂಡಾಯಗಳ ಹಾಗೂ ತಮ್ಮ ಆಳ್ವಿಕೆಯನ್ನು ಪುನರ್ಸ್ಥಾಪಿಸುವ ಯತ್ನಗಳ ಮೂಲಕವಷ್ಟೆ ಅಲ್ಲ, ರಾಜ ಮಹಾರಾಜರೂ, ಬೇರನ್‌ಗಳೂ, ಕುಲೀನರೂ ಪ್ರತಿಷ್ಠಿತರೂ ಹೊಂದಿದ್ದಂಥ ಅನೇಕ ಶತಮಾನಗಳ ತರಬೇತು ಇಲ್ಲದೆಯೇ ರಾಜ್ಯದ “ಪವಿತ್ರ ಅಧಿಕಾರ ಸೂತ್ರ”ಗಳನ್ನು ತೆಗೆದುಕೊಳ್ಳುವ ಸಾಹಸ ತೋರಿದಂಥ ಆ “ಪ್ರತಿಷ್ಠಿಕೋರ”ರ ಹಾಗೂ “ದುರ ಹಂಕಾರಿ”ಗಳ ಕೌಶಲ್ಯಹೀನತೆ, ದಡ್ಡತನ ಹಾಗೂ ತಪ್ಪುಗಳ ಬಗೆಗೆ ಪರಿಹಾಸ್ಯ ಮಾಡುವ ಮೂಲಕವೂ, ಸೇಡು ತೀರಿಸಿಕೊಂಡರು; ಸರಿಯಾಗಿ ಆದೇ ರೀತಿಯಲ್ಲೇ ಕೊರ್ನಿಲೊವ್‌ಗಳೂ ಕೇರೆನ್‌ಸ್ಕಿಗಳೂ, ಗೋತ್ಸ್‌ಗಳೂ, ಮಾರ್ತೊವ್‌ಗಳೂ, ಬೂರ್ಷ್ವಾ ಮೋಸಗಾರಿಕೆ ಅಥವಾ ಬೂರ್ಷ್ವಾ ಸಂದೇಹವಾದದ ಇಡೀ ವೀರ ಯೋಧಗಣದವರು, ಆಡಳಿತಾಧಿಕಾರವನ್ನು ವಹಿಸಿಕೊಳ್ಳುವ “ಉದ್ಧಟತನ” ತೋರಿ ದುದಕ್ಕಾಗಿ ರಷ್ಯದ ಕಾರ್ಮಿಕ ವರ್ಗದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ಹೊಸ ಸಾಮಾಜಿಕ ವರ್ಗವೊಂದು, ಅದರಲ್ಲೂ ಇದುವರೆವಿಗೂ ಬಡತನ ಅಜ್ಞಾನಗಳಿಂದ ಮರ್ದಿಸಲ್ಪಟ್ಟಿದ್ದ, ತುಳಿಯಲ್ಪಟ್ಟಿದ್ದ ವರ್ಗವೊಂದು, ತನ್ನ ಹೊಸ ಸ್ಥಾನಕ್ಕೆ ಹೊಂದಿಕೊಳ್ಳಲು, ಸುತ್ತಮುತ್ತ ನೋಡಲು, ತನ್ನ ಕಾರ್ಯವನ್ನು ಸಂಘಟಿಸಿ ಕೊಳ್ಳಲು, ತನ್ನ ಸ್ವಂತ ಸಂಘಟನಾಕಾರರನ್ನು ಬೆಳೆಸಿಕೊಳ್ಳಲು, ವಾರಗಳಲ್ಲ ದೀರ್ಘ ತಿಂಗಳುಗಳೇ, ವರ್ಷಗಳೇ ಬೇಕಾಗುತ್ತವೆನ್ನಿ. ಕ್ರಾಂತಿಕಾರಿ ಶ್ರಮಜೀವಿ ವರ್ಗದ ನಾಯಕತ್ವದಲ್ಲಿರುವ ಪಾರ್ಟಿಯು ಮಿಲಿಯಾಂತರ ಕೋಟ್ಯಾಂತರ ಪ್ರಜೆಗಳನ್ನುಳ್ಳ ಬೃಹತ್ ಸಂಘಟನಾ ಕ್ರಮಗಳ ಅನುಭವವನ್ನೂ ಅಭ್ಯಾಸಗಳನ್ನು ಪಡೆದುಕೊಳ್ಳುವ ಅವಕಾಶ ಹೊಂದಿಲ್ಲ ಎಂಬುದು ಅರ್ಥಗ್ರಾಹ್ಯವೇ; ಹಳೆಯ ಅಭ್ಯಾಸಗಳನ್ನು, ಬಹು ಮಟ್ಟಿಗೆ ಪ್ರಕ್ಷೋಭಕಾರರ ಅಭ್ಯಾಸಗಳನ್ನು, ಹೊಸ ಅಚ್ಚಿಗೆ ಅನುಗುಣವಾಗಿ ಪುನರ್ರೂಪಿ ಸುವ ಕಾರ್ಯ ಒಂದು ಅತಿ ದೀರ್ಘ ಪ್ರಕ್ರಿಯೆ. ಆದರೆ ಇದರಲ್ಲಿ ಅಸಾಧ್ಯವಾದುದು ದೇನೂ ಇಲ್ಲ. ಬದಲಾವಣೆ ಅವಶ್ಯ ಅನ್ನುವುದನ್ನು ಅರ್ಥಮಾಡಿಕೊಂಡ ಕೂಡಲೇ, ಈ ಬದಲಾವಣೆಯನ್ನು ಉಂಟುಮಾಡಲು ದೃಢ ನಿರ್ಧಾರ ಮಾಡಿದ ಕೂಡಲೇ, ಮಹೋನ್ನತವಾದ ಹಾಗೂ ಕಷ್ಟಕರವಾದ ಗುರಿಯೊಂದನ್ನು ಬೆಂಬತ್ತಿ ಹೋಗುವುದರಲ್ಲಿ ಛಲಗಾರಿಕೆಯನ್ನು ತೋರಿದ ಕೂಡಲೇ, ನಾವು ಅದನ್ನು ಸಾಧಿಸುವೆವು. “ಜನರ” ಮಧ್ಯೆ, ಅಂದರೆ ಕಾರ್ಮಿಕರ ಹಾಗೂ ಇತರರ ಶ್ರಮವನ್ನು ಶೋಷಿಸದಂಥ ರೈತರ ಮಧ್ಯೆ, ಅಪಾರ ಪ್ರಮಾಣದಲ್ಲಿ ಸಂಘಟನ ಪ್ರತಿಭೆ ಇದೆ. ಬಂಡವಾಳವು ಈ ಪ್ರತಿಭಾನ್ವಿತ ಜನರನ್ನು ಸಹಸ್ರಾರು ಸಂಖ್ಯೆಯಲ್ಲಿ ಜಜ್ಜು ಬಡಿಯಿತು, ಅವರ ಪ್ರತಿಭೆ

ಯನ್ನು ನಾಶ ಮಾಡಿತು, ಅವರನ್ನು ಕಸದ ಕುಪ್ಪೆಗೆ ಎಸೆಯಿತು. ನಾವು ಅಂತಹ ಜನರನ್ನು ಕಂಡುಹಿಡಿಯಲು, ಅವರಿಗೆ ಉತ್ತೇಜನ ನೀಡಲು, ಅವರನ್ನು ಸ್ವಂತ ಕಾಲುಗಳ ಮೇಲೆ ನಿಲ್ಲುವಂತೆ ಮಾಡಲು, ಅವರಿಗೆ ಪ್ರೋತ್ಸಾಹ ನೀಡಲು, ಇನ್ನೂ ಸಮರ್ಥರಾಗಿಲ್ಲ. ಆದರೆ ನಾವು ಎಲ್ಲ ಕ್ರಾಂತಿಕಾರಿ ಉತ್ಸಾಹದೊಂದಿಗೆ - ಇದಿಲ್ಲದೆ ವಿಜಯಿ ಕ್ರಾಂತಿಗಳು ಸಾಧ್ಯವಿಲ್ಲ - ಹೊರಟಲ್ಲಿ ಇದನ್ನು ಮಾಡುವುದನ್ನು ಕಲಿಯುವೆವು.

ಕೊಳಕು ಕಲ್ಮಷಗಳು ಮೇಲಕ್ಕೆ ಬರದೆ ಇರುವಂಥ, ದುಸ್ಸಾಹಸಿಗಳೂ ಪುಂಡರೂ ಜಂಬ ಕೊಚ್ಚುವವರೂ ಆರ್ಭಟದ ಭಾಷಣಕಾರರೂ ಅನನುಭವಿಗಳಾದ ನವೋನ್ವೇಷಕಾರರೊಂದಿಗೆ ಅಂಟಿಕೊಳ್ಳದೆ ಇರುವಂಥ, ಅಸಂಬದ್ಧ ಅವಸರ ಗಡಿಬಿಡಿ ಇಲ್ಲದಂಥ, ಒಬ್ಬರೇ ಇಪ್ಪತ್ತು ಕೆಲಸಗಳನ್ನು ಒಂದೇ ಕಾಲದಲ್ಲಿ ಮಾಡಲು ಯತ್ನಿಸುತ್ತ ಕೊನೆಗೆ ಯಾವುದನ್ನೂ ಮಾಡದೆ ಇರುವ ಬಿಡಿ “ನಾಯಕರು” ಇರದಂಥ ಯಾವೊಂದು ಪ್ರಗಾಢವಾದ ಮಹೋನ್ನತವಾದ ಜನತಾ ಚಳವಳಿಯೂ ಎಂದೂ ಇತಿಹಾಸದಲ್ಲಿ ಸಂಭವಿಸಿದುದಿಲ್ಲ. ಭಾರಿಯಾದ ಹಳತಾದ ಮರವನ್ನು ಕಡಿದು ಹಾಕುವಾಗ ಚಿಮ್ಮುವ ಪ್ರತಿಯೊಂದು ಚಕ್ಕೆಗೂ ಬೇಲರೂಸ್ಸೊವ್‌ನಿಂದ ಹಿಡಿದು ಮಾರ್ತೊರ್ವ್ ವರೆಗಿನ ಬೂರ್‌ಷ್ವಾ ಸಮಾಜದ ಮುದ್ದುನಾಯಿಮರಿಗಳು ಅರುಚಿಕೊಳ್ಳಲಿ, ಬೊಗುಳಿಕೊಳ್ಳಲಿ. ಶ್ರಮಜೀವಿ ವರ್ಗದ ಆನೆಯನ್ನು ಕಂಡು ಅರುಚಿದೆ ಈ ಮುದ್ದುನಾಯಿಮರಿಗಳು ಬೇರೇನು ಮಾಡಿಯಾವು? ಅವು ಅರುಚಿಕೊಳ್ಳಲಿ. ನಾವು ನಮ್ಮ ದಾರಿ ಹಿಡಿದು ಹೋಗೋಣ. ನಿಜವಾದ ಸಂಘಟನಕಾರರನ್ನು, ಸ್ವಸ್ಥಚಿತ್ತದ ಹಾಗೂ ಪ್ರಾಯೋಗಿಕ ಮನಸ್ಸು ಜನರನ್ನು, ಸಮಾಜವಾದಕ್ಕೆ ತಮ್ಮ ನಿಷ್ಠೆಯನ್ನು (ಹೊರಗೆಲ್ಲ ಎಷ್ಟೇ ಅವಸರ ಗಡಿಬಿಡಿ ಇದ್ದರೂ) ತಾವೇ ಗಡಿಬಿಡಿಗೊಳ್ಳದೆ ಸೋವಿಯತ್ ಸಂಘಟನೆಯ ಚೌಕಟ್ಟಿನೊಳಗೇ ಸ್ಥಿರವಾಗಿ ಹಾಗೂ ಸುಸಂಗತವಾಗಿ ಒಟ್ಟಿಗೆ ಕೆಲಸ ಮಾಡುವ ಅಧಿಕ ಸಂಖ್ಯೆಯ ಜನರನ್ನು ಅಣಿವೆರೆಯಿಸುವ ಸಾಮರ್ಥ್ಯದೊಂದಿಗೆ ಸಂಯೋಜಿಸಬಲ್ಲಂಥ ಜನರನ್ನು, ಸಾಧ್ಯವಾದಷ್ಟೂ ಜಾಗರೂಕತೆಯಿಂದ ಸಾಧ್ಯವಾದಷ್ಟೂ ತಾಳ್ಮೆಯಿಂದ ಪರೀಕ್ಷಿಸಿ ಪತ್ತೆ ಹಚ್ಚಲು ಯತ್ನಿಸೋಣ. ಅಂಥ ಜನರನ್ನಷ್ಟೇ, ಅತ್ಯಂತ ಸರಳವಾದ ಕಾರ್ಯಭಾರದಿಂದ ಅತ್ಯಂತ ಕಷ್ಟದ ಕಾರ್ಯಭಾರಗಳಿಗೆ ವರ್ಗಾಯಿಸುವ ಮೂಲಕ ಹತ್ತಾರು ಬಾರಿ ಪರೀಕ್ಷಿಸಿದನಂತರ, ಜನತಾ ಶ್ರಮದ ನಾಯಕರಾಗುವ ಆಡಳಿತದ ನಾಯಕರಾಗುವ ಜವಾಬ್ದಾರಿಯುತ ಪದವಿಗಳಿಗೆ ಬಡತಿ ಮಾಡಬೇಕು. ಇದನ್ನು ಮಾಡುವುದನ್ನು ನಾವಿನ್ನೂ ಕಲಿತಿಲ್ಲ. ಆದರೆ ಕಲಿಯಲಿರುವೆವು.

“ಸಾಮರಸ್ಯದಿಂದ ಕೂಡಿದ ಸಂಘಟನೆ”

ಹಾಗೂ ಸರ್ವಾಧಿಕಾರ

“ಸಾಮರಸ್ಯದಿಂದ ಕೂಡಿದ ಒಂದು ಸಂಘಟನೆ”ಯನ್ನು ಸ್ಥಾಪಿಸುವುದು ಹಾಗೂ ಶಿಸ್ತನ್ನು ಬಿಗಿಗೊಳಿಸುವುದು ಇಂದಿನ ಘಳಿಗೆಯ ಪ್ರಾಥಮಿಕ ಕಾರ್ಯಭಾರ ಎಂದು

ಸೋವಿಯತ್‌ಗಳ ಇತ್ತೀಚೆಗಿನ (ಮಾಸ್ಕೋ) ಮಹಾಧಿವೇಶನ ಅಂಗೀಕರಿಸಿದ ನಿರ್ಣಯವೊಂದು ತಿಳಿಸಿತು.⁵⁶ ಈಗ ಪ್ರತಿಯೊಬ್ಬರೂ ಈ ರೀತಿಯ ನಿರ್ಣಯಗಳಿಗೆ ಮನಃಪೂರ್ತಿಯಾಗಿ “ಪರವಾದ ಮತ ನೀಡುತ್ತಾರೆ,” “ಅನುಮೋದಿಸುತ್ತಾರೆ;” ಆದರೆ ಅಂಥ ನಿರ್ಣಯಗಳನ್ನು ಅನ್ವಯಕ್ಕೆ ತರಲು ಬಲಾತ್ಕಾರ - ಸ್ಪಷ್ಟವಾಗಿ ಸರ್ವಾಧಿಕಾರ ರೂಪದ ಬಲಾತ್ಕಾರ - ಅವಶ್ಯವಾಗುತ್ತದೆ ಅನ್ನುವ ಬಗೆಗೆ ಜನ ಸಾಮಾನ್ಯವಾಗಿ ಯೋಚಿಸುವುದಿಲ್ಲ. ಆದಾಗ್ಯೂ ಬಂಡವಾಳವಾದದಿಂದ ಸಮಾಜವಾದಕ್ಕೆ ಸ್ಥಿತ್ಯಂತರವು ಬಲಾತ್ಕಾರವಿಲ್ಲದೆ, ಸರ್ವಾಧಿಕಾರವಿಲ್ಲದೆ ಸಾಧ್ಯ ಎಂದು ಭಾವಿಸುವುದು ತೀರ ಪೆದ್ದತನವಾಗುತ್ತದೆ, ಅಸಂಬದ್ಧ ಅಸಾಧ್ಯಾದರ್ಶವಾಗುತ್ತದೆ. ಮಾರ್ಕ್ಸ್‌ರವರ ಸಿದ್ಧಾಂತವು ಈ ಪೆಟಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಹಾಗೂ ಅರಾಜಕತಾವಾದಿ ಅಸಂಬದ್ಧತೆಯನ್ನು ತುಂಬ ಹಿಂದೆಯೇ ಖಡಾಖಂಡಿತವಾಗಿ ವಿರೋಧಿಸಿತು. 1917-18ರ ರಷ್ಯವು ಈ ವಿಷಯದಲ್ಲಿ ಮಾರ್ಕ್ಸ್‌ರವರ ಸಿದ್ಧಾಂತದ ಸಮರ್ಪಕತೆಯನ್ನು ಎಷ್ಟು ಎದ್ದು ಕಾಣುವಂತೆ, ಎಷ್ಟು ಸುಸ್ಪಷ್ಟವಾಗಿ ಹಾಗೂ ಪ್ರಭಾವಪೂರ್ಣವಾಗಿ ಸಮರ್ಥಿಸುತ್ತದೆಂದರೆ, ಶುದ್ಧ ಬುದ್ಧಿಮಾಂದ್ಯರಷ್ಟೆ ಅಥವಾ ಸತ್ಯದ ಕಡೆಗೆ ಬೆನ್ನು ತಿರುಗಿಸಲು ಮೊಂಡುತನದಿಂದ ನಿರ್ಧರಿಸಿದವರಷ್ಟೆ ಇದಕ್ಕೆ ಸಂಬಂಧಿಸಿ ಯಾವುದೇ ತಪ್ಪು ಭಿಪ್ರಾಯ ಹೊಂದಿರಲು ಸಾಧ್ಯ. ಒಂದೋ ಕೊರ್ನಿಲೊವ್‌ನ ಸರ್ವಾಧಿಕಾರ (ಅವನನ್ನು ಬೂರ್ಷ್ವಾ ಕವೆನ್ಯಾಕ್‌ನ ರಷ್ಯನ್ ಮಾದರಿ ಎಂದಿಟ್ಟುಕೊಂಡಲ್ಲಿ) ಅಥವಾ ಶ್ರಮಜೀವಿ ಪರ್ಗ ಸರ್ವಾಧಿಕಾರ - ಇತಿಹಾಸದಲ್ಲೇ ಅತ್ಯಂತ ಭೀಕರವಾದಂಥ ಯುದ್ಧಗಳಲ್ಲೊಂದು ಉಂಟುಮಾಡಿರುವಂಥ ಘೋರ ವಿನಾಶದ ಮಧ್ಯೆ ಅತ್ಯಂತ ಶೀಘ್ರ ಗತಿಯಲ್ಲಿ, ಅತ್ಯಂತ ತೀವ್ರ ತಿರುವುಗಳೊಂದಿಗೆ ವಿಕಾಸಗೊಳ್ಳುತ್ತಿರುವ ದೇಶವೊಂದಕ್ಕೆ ಬೇರೆ ಯಾವುದೇ ಆಯ್ಕೆಯ ಪ್ರಶ್ನೆಯೇ ಉದ್ಭವಿಸದು. ಮಧ್ಯಮ ಮಾರ್ಗ ಸೂಚಿಸುವ ಪ್ರತಿಯೊಂದು ಪರಿಹಾರವೂ ಒಂದೋ ಬೂರ್ಷ್ವಾಸೀಯಿಂದ ಜನರ ಪಂಚನೆಯಾಗಿರುತ್ತದೆ - ಏಕೆಂದರೆ, ಬೂರ್ಷ್ವಾಸೀ ಸತ್ಯ ಹೇಳುವ ಸಾಹಸ ಮಾಡದು, ತಮಗೆ ಕೊರ್ನಿಲೊವ್ ಅವಶ್ಯ ಎಂದು ಹೇಳುವ ಸಾಹಸ ಮಾಡದು - ಇಲ್ಲವೇ ಪ್ರಜಾಪ್ರಭುತ್ವದ ಏಕತೆ, ಪ್ರಜಾಪ್ರಭುತ್ವದ ಸರ್ವಾಧಿಕಾರ, ಸಾರ್ವತ್ರಿಕ ಪ್ರಜಾಸತ್ತಾತ್ಮಕ ರಂಗ ಎಂಬಂತಹ ಅರ್ಥಹೀನ ಹರಟೆ ಮಾತುಗಳನ್ನಾಡುವ ಪೆಟಿ ಬೂರ್ಷ್ವಾ ಡೆಮೊಕ್ರಾಟರ, ಚೆರ್ನೋವ್‌ಗಳ, ತ್ಸೆರೆತೇಲಿಗಳ ಹಾಗೂ ಮಾರ್ತೊವ್‌ಗಳ ಬುದ್ಧಿಮಾಂದ್ಯತೆಯ ಅಭಿವ್ಯಕ್ತಿಯಾಗಿರುತ್ತದೆ. ಮಧ್ಯಮ ಮಾರ್ಗ ಅಸಾಧ್ಯ ಎಂದು 1917-18ರ ರಷ್ಯನ್ ಕ್ರಾಂತಿಯ ಪ್ರಗತಿಯಿಂದಲೂ ಕಲಿಯದಿರುವಂಥ ಜನರನ್ನು ನಷ್ಟವಾದಂತೆ ಬಿಟ್ಟುಕೊಡಬೇಕಷ್ಟೆ.

ಮತ್ತೊಂದು ಕಡೆ, ಬಂಡವಾಳವಾದದಿಂದ ಸಮಾಜವಾದಕ್ಕೆ ಪ್ರತಿಯೊಂದು ಸ್ಥಿತ್ಯಂತರ ಕಾಲದಲ್ಲೂ ಸರ್ವಾಧಿಕಾರ ಎರಡು ಮುಖ್ಯ ಕಾರಣಗಳಿಗಾಗಿ ಅಥವಾ ಎರಡು ಪ್ರಧಾನ ಮಾರ್ಗಗಳಲ್ಲಿ ಅವಶ್ಯ ಎಂಬುದನ್ನು ಕಂಡುಕೊಳ್ಳುವುದು ಕಷ್ಟ

ವೇನಲ್ಲ. ಮೊದಲನೆಯದಾಗಿ, ಶೋಷಕರ ಪ್ರತಿರೋಧವನ್ನು ನಿಷ್ಕರುಣೆಯಿಂದ ಹತ್ತಿ ಕೈದೆಯೇ ಬಂಡವಾಳವಾದವನ್ನು ಪರಾಭವಗೊಳಿಸುವುದು ಹಾಗೂ ತೊಡೆದು ಹಾಕುವುದು ಸಾಧ್ಯವಿಲ್ಲ. ಶೋಷಕರಿಂದ ಕೂಡಲೇ ಅವರ ಸಂಪತ್ತನ್ನೂ ಸಂಘಟನೆ ಹಾಗೂ ಜ್ಞಾನದ ಅಧಿಕಾನುಕೂಲಗಳನ್ನೂ ಕಿತ್ತುಕೊಳ್ಳಲಾಗುವುದಿಲ್ಲ. ಹಾಗಾಗಿ ಅವರು ತುಂಬ ದೀರ್ಘ ಕಾಲ ತಮ್ಮ ದ್ವೇಷಕ್ಕೆ ಪಾತ್ರವಾದಂಥ ಬಡಜನರ ಆಡಳಿತ ವನ್ನು ಉರುಳಿಸಲು ಅನಿವಾರ್ಯವಾಗಿಯೇ ಪ್ರಯತ್ನಿಸುವರು. ಎರಡನೆಯದಾಗಿ, ಪ್ರತಿಯೊಂದು ಮಹಾ ಕ್ರಾಂತಿಯೂ, ಅದರಲ್ಲೂ ನಿರ್ದಿಷ್ಟವಾಗಿ ಸಮಾಜವಾದಿ ಕ್ರಾಂತಿ, ಬಾಹ್ಯ ಯುದ್ಧ ಇಲ್ಲದಿದ್ದಾಗಲೂ, ಆಂತರಿಕ ಯುದ್ಧವಿಲ್ಲದೆ, ಅಂದರೆ, ಅಂತರ್ಯುದ್ಧವಿಲ್ಲದೆ, ಅಚಿಂತನೀಯ. ಅಂತರ್ಯುದ್ಧ ಬಾಹ್ಯ ಯುದ್ಧಕ್ಕಿಂತ ಹೆಚ್ಚು ವಿನಾಶಕಾರಿಯಾಗಿರುತ್ತದೆ. ಇದರಲ್ಲಿ ಚಂಚಲತೆಯ, ಒಂದು ಪಕ್ಷ ತ್ಯಜಿಸಿ ಇನ್ನೊಂದು ಪಕ್ಷಕ್ಕೆ ಹೋಗುವ ಸಹಸ್ರಾರು ಹಾಗೂ ಮಿಲಿಯಾಂತರ ಪ್ರಸಂಗಗಳಿರುತ್ತವೆ. ಹಾಗಾಗಿ ಪ್ರತಿಯೊಂದು ಮಹಾ ಕ್ರಾಂತಿಯೂ ಅತ್ಯಂತ ಅನಿಶ್ಚಯತೆಯ, ಸಮತೋಲ ಇಲ್ಲದಿರುವಿಕೆಯ ಹಾಗೂ ಅರಾಜಕತೆಯ ಸ್ಥಿತಿಯ ಅರ್ಥ ಸೂಚಿಸುತ್ತದೆ. ಮತ್ತೆ ಅಂತಹ ಪ್ರಗಾಢ ಉತ್ಥಾನದ ಕಾಲದಲ್ಲಿ ಹಳೆಯ ಸಮಾಜದ ವಿಘಟನೆಯ ಎಲ್ಲ ಅಂಶಗಳೂ - ಇವು ಅನಿವಾರ್ಯವಾಗಿಯೇ ಅಸಂಖ್ಯಾತವಾಗಿರುತ್ತವೆ ಮತ್ತು ಪ್ರಧಾನವಾಗಿ ಪೆಟಿ ಬೂರ್ಷ್ವಾಸೀಯೊಂದಿಗೆ ಸಂಬಂಧಿಸಿರುತ್ತವೆ (ಏಕೆಂದರೆ, ಪ್ರತಿಯೊಂದು ಯುದ್ಧವೂ ಪ್ರತಿಯೊಂದು ಮುಗ್ಗಟ್ಟೂ ಮೊದಲು ನಾಶಗೊಳಿಸುವುದು, ಧ್ವಂಸಗೊಳಿಸುವುದು ಪೆಟಿ ಬೂರ್ಷ್ವಾಸೀಯನ್ನೇ) - "ಹೊರ ತೋರಿಸಿಕೊಳ್ಳುವುದು" ಖಂಡಿತವೆನ್ನಿ. ಈ ವಿಘಟನೆಯ ಅಂಶಗಳು ಅಪರಾಧ, ಗೂಂಡಾಗಿರಿ, ಭ್ರಷ್ಟತೆ ಲಾಭಕೋರತನ, ಹಾಗೂ ಪ್ರತಿಯೊಂದೂ ರೀತಿಯ ದೌರ್ಜನ್ಯ ಕೃತ್ಯಗಳ ಸಂಖ್ಯೆಯಲ್ಲಿ ಹೆಚ್ಚಳದ ಮೂಲಕವಲ್ಲದೆ ಬೇರೆ ರೀತಿಯಲ್ಲಿ "ಹೊರ ತೋರಿಸಿಕೊಳ್ಳು"ಲಾರವು. ಇವೆಲ್ಲವು ಗಳನ್ನೂ ಅಡಗಿಸಲು ಕಾಲ ಬೇಕಾಗುತ್ತದೆ. ಬಿಗಿ ಮುಷ್ಟಿ ಅವಶ್ಯವಾಗುತ್ತದೆ.

ಜನರು ಇದನ್ನು ಹುಟ್ಟಿರಿವಿನಿಂದ ಮನಗಂಡು ಕಳ್ಳರನ್ನು ಕಂಡಲ್ಲೇ ಗುಂಡಿಕ್ಕಿ ಕೊಲ್ಲುವ ಮೂಲಕ ಶ್ಲಾಘನೀಯ ದೃಢತೆಯನ್ನು ತೋರದಂಥ ಏಕೈಕ ಮಹಾ ಕ್ರಾಂತಿಯೂ ಇತಿಹಾಸದಲ್ಲಿ ಕಾಣಬರದು. ಈ ಮುನ್ನಿನ ಕ್ರಾಂತಿಗಳ ದೌರ್ಭಾಗ್ಯ ವೆಂದರೆ ಜನರನ್ನು ಉದ್ವಿಗ್ನತೆಯ ಸ್ಥಿತಿಯಲ್ಲಿರಿಸಿ ವಿಘಟನೆಯ ಅಂಶಗಳನ್ನು ನಿರ್ದಯ ದಿಂದ ಹತ್ತಿಕ್ಕಲು ಶಕ್ತಿ ನೀಡಿದಂಥ ಕ್ರಾಂತಿಕಾರಿ ಉತ್ಸಾಹವು ದೀರ್ಘ ಕಾಲ ಇರದೆ ಹೋದುದು. ಜನರ ಕ್ರಾಂತಿಕಾರಿ ಉತ್ಸಾಹದ ಈ ಅಸ್ಥಿರತೆಗೆ ಸಾಮಾಜಿಕ, ಅಂದರೆ ವರ್ಗ, ಕಾರಣ ಶ್ರಮಜೀವಿ ವರ್ಗದ ದೌರ್ಬಲ್ಯವಾಗಿದ್ದಿತು. ಶ್ರಮಜೀವಿ ವರ್ಗವಷ್ಟೆ (ಸಾಕಷ್ಟು ಅಧಿಕ ಸಂಖ್ಯೆಯಲ್ಲಿದ್ದು, ವರ್ಗಜಾಗೃತವಾಗಿ, ಶಿಸ್ತಿನಿಂದ ಕೂಡಿದ್ದಲ್ಲಿ) ದುಡಿಯುವ ಹಾಗೂ ಶೋಷಿತ ಜನರ ಬಹುಮತವನ್ನು (ಹೆಚ್ಚು ಸರಳವಾದ,

ಸುಲಭವಾಗಿ ಅರ್ಥವಾಗುವ ಮಾತಿನಲ್ಲಿ ಹೇಳುವುದಾದರೆ, ಬಡಜನರ ಬಹುಮತ ವನ್ನು) ತನ್ನ ಕಡೆಗೆ ಒಲಿಸಿಕೊಳ್ಳಬಲ್ಲುದು ಮತ್ತು ವಿಘಟನೆಯ ಎಲ್ಲ ಅಂಶಗಳನ್ನೂ ಎಲ್ಲ ಶೋಷಕರನ್ನೂ ಸಂಪೂರ್ಣವಾಗಿ ದಮನ ಮಾಡಲು ಸಾಲುವಷ್ಟು ದೀರ್ಘ ಕಾಲ ಅಧಿಕಾರವನ್ನು ಉಳಿಸಿಕೊಂಡಿರಬಲ್ಲುದು.

ಮಾರ್ಕ್ಸರವರು ಶ್ರಮಜೀವಿ ವರ್ಗದ ಸರ್ವಾಧಿಕಾರ ಎಂಬ ಹ್ರಸ್ವವಾದ, ಮೊನಚಾದ, ಅಡಕವಾದ ಹಾಗೂ ಅರ್ಥಪೂರ್ಣವಾದ ಸೂತ್ರವನ್ನು ನೀಡಿದಾಗ ಎಲ್ಲ ಕ್ರಾಂತಿಗಳ ಈ ಚಾರಿತ್ರಿಕ ಅನುಭವವನ್ನೇ ಈ ವಿಶ್ವೈತಿಹಾಸಿಕ-ಆರ್ಥಿಕ ಹಾಗೂ ರಾಜಕೀಯ - ಪಾಠವನ್ನೇ ಕ್ರೋಡೀಕರಿಸಿದುದು. ಈ ವಿಶ್ವೈತಿಹಾಸಿಕ ಕಾರ್ಯಭಾರಕ್ಕೆ ಸಂಬಂಧಿಸಿ ರಷ್ಯನ್ ಕ್ರಾಂತಿ ಸರಿಯಾದ ಮನೋಧರ್ಮ ತಳೆದಿದೆ ಎಂಬ ವಾಸ್ತವಾಂಶವು ರಷ್ಯದ ಎಲ್ಲ ಜನತೆಗಳ ಹಾಗೂ ಭಾಷೆಗಳ ಮಧ್ಯೆಯೂ ಸೋವಿಯತ್ ಸಂಘಟನಾ ರೂಪವು ವಿಜಯಿಯಾಗಿ ಪ್ರಗತಿಗೊಂಡಿರುವುದರಿಂದ ಸಾಬೀತು ಮಾಡಲ್ಪಟ್ಟಿದೆ. ಏಕೆಂದರೆ ಸೋವಿಯತ್ ಅಧಿಕಾರ ಅನ್ನುವುದು ಶ್ರಮಜೀವಿ ವರ್ಗ ಸರ್ವಾಧಿಕಾರದ, ಮುಂದುವರಿದ ವರ್ಗದ ಸರ್ವಾಧಿಕಾರದ, ಒಂದು ಸಂಘಟನಾತ್ಮಕ ರೂಪವಲ್ಲದೆ ಬೇರೇನೂ ಅಲ್ಲ. ಸೋವಿಯತ್ ಅಧಿಕಾರವು ಹತ್ತಾರು ಮಿಲಿಯ ದುಡಿಯುವ ಹಾಗೂ ಶೋಷಿತ ಜನರನ್ನು ಒಂದು ಹೊಸ ಪ್ರಜಾಸತ್ತೆಗೆ, ರಾಜ್ಯದ ಆಡಳಿತದಲ್ಲಿ ಸ್ವತಂತ್ರವಾಗಿ ಭಾಗವಹಿಸುವುದಕ್ಕೆ, ಏರಿಸುತ್ತದೆ. ಈ ಜನರು ತಮ್ಮ ಸ್ವಂತ ಅನುಭವದಿಂದ ಶ್ರಮಜೀವಿ ವರ್ಗದ ಶಿಸ್ತಿನ ವರ್ಗಜಾಗೃತ ಮುಂಚೂಣಿಯನ್ನು ತಮ್ಮ ಅತ್ಯಂತ ವಿಶ್ವಾಸಾರ್ಹ ನಾಯಕನನ್ನಾಗಿ ಭಾವಿಸುವುದನ್ನು ಕಲಿಯುತ್ತಾರೆ.

ಆದರೆ ಸರ್ವಾಧಿಕಾರ ಅನ್ನುವುದು ಒಂದು ದೊಡ್ಡ ಪದ. ದೊಡ್ಡ ಪದಗಳನ್ನು ಎಚ್ಚರಿಕೆ ಇಲ್ಲದೆ ಎಸೆದಾಡಬಾರದು. ಸರ್ವಾಧಿಕಾರವು ಉಕ್ಕಿನ ಆಡಳಿತ, ಶೋಷಕರನ್ನೂ ಗೂಂಡಾಗಳನ್ನೂ ದಮನ ಮಾಡುವುದರಲ್ಲಿ ಕ್ರಾಂತಿಕಾರಿಯಾದ ದಿಟ್ಟತನ, ಶೀಘ್ರತೆ ಹಾಗೂ ನಿರ್ದಾಕ್ಷಿಣ್ಯ ತೋರುವಂಥ ಸರಕಾರ. ಆದರೆ ನಮ್ಮ ಸರಕಾರವಾದರೋ ಅತಿಹೆಚ್ಚು ಸೌಮ್ಯವಾಗಿದೆ. ಅದು ಬಹುವೇಳೆ ಉಕ್ಕಿಗಿಂತ ಹೆಚ್ಚಾಗಿ ಹಣ್ಣಿನ ಪಾಕವನ್ನು ಹೋಲುತ್ತದೆ. ಬೂರ್ಷ್ವಾ ಹಾಗೂ ಪೆಟಿ ಬೂರ್ಷ್ವಾ ಅಂಶವು ಸೋವಿಯತ್ ವ್ಯವಸ್ಥೆಯ ವಿರುದ್ಧ ಎರಡು ರೀತಿಗಳಲ್ಲಿ ಹೋರಾಡುತ್ತಿದೆ ಅನ್ನುವುದನ್ನು ನಾವು ಒಂದು ಘಳಿಗೆಯೂ ಮರೆಯ ಬಾರದು. ಒಂದು ಕಡೆ ಅದು ಹೊರಗಿನಿಂದ ಕಾರ್ಯ ಜರುಗಿಸುತ್ತಿದೆ, ಸಾವಿಂಕೋವ್‌ಗಳ, ಗೋತ್ಸ್‌ಗಳ, ಗೆಗೆಚ್ಕೋರಿಗಳ ಹಾಗೂ ಕೊರ್ನಿಲೊವ್‌ಗಳ ವಿಧಾನಗಳ ಮೂಲಕ, ಒಳಸಂಚು ಹಾಗೂ ಬಂಡಾಯಗಳ ಮೂಲಕ, ಸಂವಿಧಾನಾತ್ಮಕ-ಪ್ರಜಾಸತ್ತಾತ್ಮಕ ಬಲ ಸಮಾಜವಾದಿ-ಕ್ರಾಂತಿಕಾರಿ ಹಾಗೂ ಮೆನ್ಷೆವಿಕ್ ಪತ್ರಿಕೆಗಳಲ್ಲಿ ಅವುಗಳ ಹೊಲಸು “ಸೈದ್ಧಾಂತಿಕ” ಪ್ರತಿಬಿಂಬವಾದ ಸುಳ್ಳು ಅಪನಿಂದೆಗಳ ಮಹಾಪೂರವನ್ನು ಹರಿಸುವ ಮೂಲಕ, ಕಾರ್ಯ ಜರುಗಿಸುತ್ತಿದೆ.

ಇನ್ನೊಂದು ಕಡೆ ಅದು ಒಳಗಿನಿಂದ ಕಾರ್ಯ ಜರುಗಿಸುತ್ತಿದೆ, ಪ್ರತಿಬಾರಿ ವಿಘಟನೆಯ, ದೌರ್ಬಲ್ಯದ ಲಕ್ಷಣ ಕಾಣಿಸಿಕೊಂಡಾಗಲೂ ಅದು ಲಂಚ ನೀಡಲು, ಅಶಿಸ್ತು, ಅಸಡ್ಡೆ, ಅರಾಜಕತೆಗಳನ್ನು ಹೆಚ್ಚಿಸಲು ಅದರ ಪ್ರಯೋಜನ ಪಡೆದುಕೊಳ್ಳುತ್ತಿದೆ. ಬೂರ್ಷ್ವಾಸೀಯನ್ನು ಸಂಪೂರ್ಣವಾಗಿ ಮಿಲಿಟರಿಯಾಗಿ ದಮನ ಮಾಡುವತ್ತ ನಾವು ಎಷ್ಟು ಹೆಚ್ಚು ಹತ್ತಿರ ಹೋದರೆ ಪೆಟಿ ಬೂರ್ಷ್ವಾ ಆರಾಜಕತೆಯ ಅಂಶ ಅಷ್ಟೂ ಹೆಚ್ಚು ಅಪಾಯಕಾರಿಯಾಗುತ್ತದೆ. ಈ ಅಂಶದ ವಿರುದ್ಧ ಹೋರಾಟವನ್ನು ಪ್ರಚಾರ ಪ್ರಕ್ಷೋಭಗಳ ನೆರವಿನಿಂದಷ್ಟೆ, ಸ್ಪರ್ಧೆಯನ್ನು ಸಂಘಟಿಸುವ ಮೂಲಕವಷ್ಟೆ, ಸಂಘಟನಾಕಾರರನ್ನು ಆಯ್ಕೆ ಮಾಡುವ ಮೂಲಕವಷ್ಟೆ ನಡೆಸಲು ಸಾಧ್ಯವಿಲ್ಲ. ಹೋರಾಟವನ್ನು ಬಲಾತ್ಕಾರದ ಮೂಲಕವೂ ನಡೆಸಬೇಕು.

ಮಿಲಿಟರಿ ದಮನವಲ್ಲ ಆದರೆ ಆಡಳಿತ ನಡೆಸುವುದು ಸರ್ಕಾರದ ಮೂಲಭೂತ ಕಾರ್ಯಭಾರವಾದಷ್ಟೂ ದಮನ ಹಾಗೂ ಬಲಾತ್ಕಾರದ ವಿಧಾನಗಳು ಕಂಡಲ್ಲೇ ಗುಂಡಿಟ್ಟು ಕೊಲ್ಲುವುದಲ್ಲ ಆದರೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸುವ ರೂಪದಲ್ಲಿ ವಿಶಿಷ್ಟವಾಗಿ ವ್ಯಕ್ತಗೊಳ್ಳುತ್ತವೆ. ಈ ನಿಟ್ಟಿನಲ್ಲೂ ಕ್ರಾಂತಿಕಾರಿ ಜನಸಮೂಹಗಳು 1917ರ ಅಕ್ಟೋಬರ್ 25ರನಂತರ ಸರಿಯಾದ ಮಾರ್ಗವನ್ನೇ ಕೈಕೊಂಡವು ಮತ್ತು ಬೂರ್ಷ್ವಾ ಅಧಿಕಾರಶಾಹಿ ನ್ಯಾಯಾಂಗವನ್ನು ರದ್ದುಗೊಳಿಸುವ ಶಾಸನಗಳನ್ನು ಮಾಡುವ ಮುನ್ನವೇ ತಮ್ಮವೇ ಸ್ವಂತ ಕಾರ್ಮಿಕರ ರೈತರ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಕ್ರಾಂತಿಯ ಜೀವಸಾಮರ್ಥ್ಯವನ್ನು ಪ್ರದರ್ಶಿಸಿದವು. ಆದರೆ ನಮ್ಮ ಕ್ರಾಂತಿಕಾರಿ ಹಾಗೂ ಜನತಾ ನ್ಯಾಯಾಲಯಗಳು ತುಂಬ, ನಂಬಲಾಗದಷ್ಟು, ದುರ್ಬಲವಾಗಿವೆ. ಜನ ಭೂಮಾಲೀಕರ ಹಾಗೂ ಬೂರ್ಷ್ವಾಸೀಯ ನೊಗದ ಕೆಳಗೆ ಇದ್ದಾಗಿನಿಂದ ಪಡೆದುಕೊಂಡಂಥ ಮನೋಭಾವವನ್ನು - ನ್ಯಾಯಾಲಯಗಳು ಯಾವುವೋ ಅಧಿಕಾರಿಕವಾದವು, ಪರಕೀಯವಾದವು ಎಂದು ಭಾವಿಸುವಂಥ ಮನೋಭಾವವನ್ನು - ನಾವಿನ್ನೂ ತೊಡೆದುಹಾಕಿಲ್ಲ ಎಂದೇ ಕಂಡುಬರುತ್ತದೆ. ನ್ಯಾಯಾಲಯಗಳು ಬಡಜನರನ್ನೇ, ಅವರಲ್ಲಿ ಪ್ರತಿಯೊಬ್ಬರನ್ನೂ, ರಾಜ್ಯಾಡಳಿತದ ಕಾರ್ಯದಲ್ಲಿ ತೊಡಗುವಂತೆ ಮಾಡುವ ಅಂಗಸಂಸ್ಥೆಗಳು (ಏಕೆಂದರೆ, ನ್ಯಾಯಾಲಯಗಳ ಕಾರ್ಯ ರಾಜ್ಯಾಡಳಿತದ ಕರ್ತವ್ಯಗಳಲ್ಲೊಂದಾಗಿರುತ್ತದೆ), ನ್ಯಾಯಾಲಯಗಳು ಶ್ರಮಜೀವಿ ವರ್ಗದ ಹಾಗೂ ಬಡ ರೈತರ ಅಧಿಕಾರದ ಅಂಗಸಂಸ್ಥೆಗಳು, ನ್ಯಾಯಾಲಯಗಳು ಶಿಸ್ತನ್ನು ಬೋಧಿಸುವ ಸಾಧನ, ಎಂಬುದನ್ನು ಇನ್ನೂ ಸಾಕಷ್ಟು ಮನಗಂಡಿಲ್ಲ. ಪ್ರಸಕ್ತ ಸಮಯದಲ್ಲಿ ಹಸಿವು ಹಾಗೂ ನಿರುದ್ಯೋಗಗಳು ರಷ್ಯದ ಪ್ರಧಾನ ದೌರ್ಭಾಗ್ಯಗಳಾಗಿದ್ದರೆ, ಈ ದೌರ್ಭಾಗ್ಯಗಳನ್ನು ಥಟ್ಟನೆಯ ಕ್ಷಣ ಮಹಾಪ್ರಯತ್ನಗಳಿಂದ ನಿವಾರಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ ಜನರಿಗೆ ಆಹಾರದ ಉತ್ಪತ್ತಿಯನ್ನು ಕೈಗಾರಿಕೆಗೆ ಆಹಾರದ (ಇಂಧನದ) ಉತ್ಪತ್ತಿಯನ್ನು ಹೆಚ್ಚಿಸಲು, ಇವುಗಳನ್ನು ಸಕಾಲದಲ್ಲಿ ಅವು ಅವಶ್ಯವಾಗಿರುವಂಥ ಸ್ಥಳಗಳಿಗೆ ಸಾಗಿಸಲು ಮತ್ತು ಅವನ್ನು ಸೂಕ್ತ

ವಾಗಿ ವಿತರಣೆ ಮಾಡಲು ಸಮಗ್ರವಾದ, ಎಲ್ಲವನ್ನೂ ಒಳಗೊಂಡಿರುವಂಥ, ದೇಶ ವ್ಯಾಪಿಯಾದ ಸಂಘಟನೆ ಹಾಗೂ ಶಿಸ್ತಿನಿಂದಷ್ಟೆ ಸಾಧ್ಯ ಎಂಬ ಸರಳವಾದ ಹಾಗೂ ಸ್ವಯಂಸ್ಪಷ್ಟವಾದ ವಾಸ್ತವಾಂಶವನ್ನು ಇನ್ನೂ ಸಾಕಷ್ಟು ಅರ್ಥಮಾಡಿಕೊಂಡಿಲ್ಲ. ಆದ್ದರಿಂದ ಯಾವುದೇ ಕಾರ್ಖಾನೆಯಲ್ಲಿ, ಯಾವುದೇ ಉದ್ಯಮದಲ್ಲಿ, ಯಾವುದೇ ವಿಷಯದಲ್ಲಿ, ಶ್ರಮಶಿಸ್ತನ್ನು ಉಲ್ಲಂಘಿಸುವಂಥವರೇ ಕ್ಷಾಮ ನಿರುದ್ಯೋಗಗಳು ಉಂಟುಮಾಡಿರುವ ಸಂಕಷ್ಟಗಳಿಗೆ ಜವಾಬ್ದಾರರು ಎಂಬುದನ್ನೂ, ತಪ್ಪಿತಸ್ಥರನ್ನು ಹೇಗೆ ಕಂಡುಹಿಡಿಯಬೇಕು, ಅವರನ್ನು ಹೇಗೆ ವಿಚಾರಣೆಗೆ ಗುರಿಪಡಿಸಿ ನಿರ್ದಾಕ್ಷಿಣ್ಯದಿಂದ ಶಿಕ್ಷಿಸಬೇಕು ಅನ್ನುವುದನ್ನು ನಾವು ತಿಳಿಯಬೇಕು ಎಂಬುದನ್ನೂ, ನಾವು ಸಾಕಷ್ಟು ಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಕ್ಷಾಮ ಹಾಗೂ ನಿರುದ್ಯೋಗಗಳು ಒಂದು ಕಡೆ, ಸಂಘಟನೆ ಹಾಗೂ ಶಿಸ್ತಿನ ವಿಷಯಗಳಲ್ಲಿ ಸಾಮಾನ್ಯ ಸಡಿಲತೆ ಇನ್ನೊಂದು ಕಡೆ, ಇವುಗಳ ನಡುವೆ ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳು ಇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದರಲ್ಲಿ, ಪುಟ್ಟ ಯಜಮಾನನ ಮನೋಧರ್ಮ, ಅಂದರೆ, ನನಗೆ ಸಾಧ್ಯವಾದುದನ್ನೆಲ್ಲ ನನಗಾಗಿಯೇ ಲಪಟಾಯಿಸಿಕೊಳ್ಳುತ್ತೇನೆ, ಉಳಿದವರು ಹಾಳಾಗಿ ಹೋಗಲಿ, ಎಂಬ ಮನೋಧರ್ಮ ಪಟ್ಟುಹಿಡಿದು ಉಳಿದು ಕೊಂಡಿರುವುದರಲ್ಲಿ, ಪೆಟಿ ಬೂರ್ಷ್ವಾ ಅಂಶವು - ನಾವು ಯಾವುದರ ವಿರುದ್ಧ ಈಗ ಅತ್ಯಂತ ಪಟ್ಟು ಹಿಡಿದ ಹೋರಾಟ ನಡೆಸಬೇಕೋ ಆ ಪೆಟಿ ಬೂರ್ಷ್ವಾ ಅಂಶವು - ಶಕ್ತಿಯುತವಾಗಿ ಕಾಣಿಸಿಕೊಳ್ಳುತ್ತಿದೆ.

ರೈಲು ಸಾರಿಗೆ ವ್ಯವಸ್ಥೆಯು ಬಹುಶಃ ವಿಸ್ತೃತ ಪ್ರಮಾಣದ ಬಂಡವಾಳವಾದ ಸೃಜಿಸಿದಂಥ ಸಂಸ್ಥೆಯ ಆರ್ಥಿಕ ಸಂಬಂಧಗಳನ್ನು ಅತ್ಯಂತ ಎದ್ದುಕಾಣುವಂತೆ ಮೈಗೂಡಿಸಿಕೊಂಡಿರುವಂಥ ಒಂದು ವ್ಯವಸ್ಥೆ. ಇದರಲ್ಲೇ ಪೆಟಿ ಬೂರ್ಷ್ವಾ ಸಡಿಲತೆಯ ಅಂಶಕ್ಕೂ ಶ್ರಮಜೀವಿ ವರ್ಗ ಸಂಘಟನೆಗೂ ನಡುವಿನ ಹೋರಾಟ ವಿಶೇಷವಾಗಿ ಸ್ವಯಂಸ್ಪಷ್ಟವಾಗಿರುವುದು. ಈ ವ್ಯವಸ್ಥೆಯಲ್ಲಿ “ಆಡಳಿತ”ದಲ್ಲಿರುವ ಅಂಶಗಳ ಮಧ್ಯೆ ಅಧಿಕ ಸಂಖ್ಯೆಯಲ್ಲಿ ವಿಧ್ವಂಸನಕಾರರೂ ಲಂಚಕೋರರೂ ಇದ್ದಾರೆ. ಈ ವ್ಯವಸ್ಥೆಯಲ್ಲಿರುವ ಶ್ರಮಜೀವಿ ಅಂಶಗಳಲ್ಲಿ ಅತ್ಯುತ್ತಮ ಭಾಗದವರು ಶಿಸ್ತಿಗಾಗಿ ಹೋರಾಡುತ್ತಿದ್ದಾರೆ. ಆದರೆ ಈ ಎರಡು ಅಂಶಗಳ ಮಧ್ಯೆಯೂ ಅನೇಕ ಮಂದಿ ಚಂಚಲಚಿತ್ತದವರಿದ್ದಾರೆನ್ನಿ, “ದುರ್ಬಲ” ಸ್ವಭಾವದವರಿದ್ದಾರೆನ್ನಿ. ಇವರು ಇಡೀ ಸಾಧನವನ್ನು - ಯಾವ ಸಾಧನದ ಸರಿಯಾದ ಕಾರ್ಯಾಚರಣೆಯ ಮೇಲೆ ಕ್ಷಾಮ ನಿರುದ್ಯೋಗಗಳ ಮೇಲಿನ ವಿಜಯ ಅವಲಂಬಿಸಿರುತ್ತದೋ ಆ ಸಾಧನವನ್ನು - ಕೆಡಿಸುವ ಮೂಲಕ ಪಡೆಯುವ ವೈಯಕ್ತಿಕ ಗಳಿಕೆ, ಲಾಭಕೋರತನ, ಮತ್ತು ಲಂಚಕೋರತನಗಳ “ಪ್ರಲೋಭನೆ”ಯನ್ನು ಎದುರಿಸಲು ಅಸಮರ್ಥರಾಗಿರುತ್ತಾರೆ.

ರೈಲ್ವೇಗಳ ನಿರ್ವಹಣೆಗೆ ಸಂಬಂಧಿಸಿ ಇತ್ತೀಚೆಗೆ ಒಂದು ಶಾಸನ ಮಾಡಲಾಗಿದೆಯಷ್ಟೆ. ಈ ಶಾಸನ ಬಿಡಿ ಕಾರ್ಯಾಧಿಕಾರಿಗಳಿಗೆ ಸರ್ವಾಧಿಕಾರ (ಅಥವಾ “ಅಪರಿ

ಮಿತ" ಅಧಿಕಾರ) ನೀಡುತ್ತದೆ. ಈ ಶಾಸನಕ್ಕೆ ಸಂಬಂಧಿಸಿ ಈಗ ನಡೆಯುತ್ತಿರುವ ಹೋರಾಟ ಮೇಲಿನ ವಿವರಣೆಗೆ ಲಕ್ಷಣಕವಾಗಿದೆ. ಪೆಟಿ ಬೂರ್ಷ್ವಾ ಸಡಿಲತೆಯ ಬುದ್ಧಿಪೂರ್ವಕ (ಬಹುಶಃ ತುಂಬ ಮಟ್ಟಿಗೆ ಬುದ್ಧಿಪೂರ್ವಕವಲ್ಲದ) ಪ್ರತಿನಿಧಿಗಳು, ಬಿಡಿ ವ್ಯಕ್ತಿಗಳಿಗೆ ಹೀಗೆ "ಅಪರಿಮಿತ" ಅಧಿಕಾರ, (ಅಂದರೆ ಸರ್ವಾಧಿಕಾರ) ನೀಡಿರುವುದರಲ್ಲಿ ಮಂಡಳಿ ಆಡಳಿತ ಸೂತ್ರದಿಂದ, ಪ್ರಜಾಸತ್ತೆಯಿಂದ, ಸೋವಿಯತ್ ಸರ್ಕಾರದ ಸೂತ್ರಗಳಿಂದ ದಿಕ್ಕು ತಿರುಚಿ ಕಾಣ ಬಯಸುತ್ತಾರೆ. ಇಲ್ಲಿ ಅಲ್ಲಿ, ಎಡ ಸಮಾಜವಾದಿ-ಕ್ರಾಂತಿಕಾರಿಗಳ⁷ ಮಧ್ಯೆ ನಿಜಕ್ಕೂ ಗೂಂಡಾಗಿರಿ ಅನ್ನುವಂಥ ಪ್ರಕ್ಷೋಭೆಯೊಂದು, ಅಂದರೆ, "ಸಾಧ್ಯವಾದುದನ್ನೆಲ್ಲ ಲಪಟಾಯಿಸುವ" ಪುಟ್ಟ ಯಜಮಾನನ ಒತ್ತಾಸೆಗೂ ನೀಚ ಸಹಜ ಪ್ರವೃತ್ತಿಗಳಿಗೂ ಉತ್ತೇಜನ ನೀಡುವಂಥ ಪ್ರಕ್ಷೋಭೆಯೊಂದು, ಈ ಸರ್ವಾಧಿಕಾರ ಶಾಸನದ ವಿರುದ್ಧ, ಬೆಳೆದಿದೆ. ಈ ಪ್ರಶ್ನೆಯು ಈಗ ನಿಜಕ್ಕೂ ಅಪಾರ ಪ್ರಾಮುಖ್ಯವಾಗಿದೆ. ಮೊದಲನೆಯದಾಗಿ, ನೀತಿಯ ಪ್ರಶ್ನೆ. ಅಂದರೆ, ವ್ಯಕ್ತಿಗಳ - ಅಪರಿಮಿತ ಅಧಿಕಾರವುಳ್ಳ ಸರ್ವಾಧಿಕಾರಿಗಳ - ನೇಮಕವು ಒಟ್ಟಿನಲ್ಲಿ ಸೋವಿಯತ್ ಸರ್ಕಾರದ ಮೂಲಭೂತ ಸೂತ್ರಗಳಿಗೆ ಸರಿಹೊಂದುತ್ತದೆಯೇ? ಎರಡನೆಯದಾಗಿ, ಈ ಪ್ರಸಂಗವು - ಈ ಪೂರ್ವನಿದರ್ಶನವು ಅನ್ನಿ ಬೇಕಾದರೆ - ಪ್ರಸಕ್ತ ಸ್ಪಷ್ಟ ಪರಿಸ್ಥಿತಿಯಲ್ಲಿ ಸರ್ಕಾರದ ವಿಶೇಷ ಕಾರ್ಯಭಾರಗಳಿಗೆ ಯಾವ ಸಂಬಂಧ ಹೊಂದಿದೆ? ಈ ಎರಡು ಪ್ರಶ್ನೆಗಳನ್ನೂ ನಾವು ತುಂಬ ಕೂಲಂಕಶವಾಗಿ ವಿವೇಚಿಸಬೇಕು.

ಕ್ರಾಂತಿಕಾರಿ ಚಳವಳಿಗಳ ಇತಿಹಾಸದಲ್ಲಿ ವ್ಯಕ್ತಿಗಳ ಸರ್ವಾಧಿಕಾರವು ಬಹುವೇಳೆ ಕ್ರಾಂತಿಕಾರಿ ವರ್ಗಗಳ ಸರ್ವಾಧಿಕಾರದ ಅಭಿವ್ಯಕ್ತಿಯಾಗಿದ್ದಿತು, ವಾಹಕವಾಗಿದ್ದಿತು, ಮಾರ್ಗವಾಗಿದ್ದಿತು ಅನ್ನುವುದನ್ನು ಇತಿಹಾಸದ ಅಲ್ಲಗಳೆಯಲಾಗದಂಥ ಅನುಭವ ತೋರಿಸಿಕೊಟ್ಟಿದೆ. ನಿಸ್ಸಂದೇಹವಾಗಿಯೂ, ವ್ಯಕ್ತಿಗಳ ಸರ್ವಾಧಿಕಾರವು ಬೂರ್ಷ್ವಾ ಪ್ರಜಾಸತ್ತೆಯೊಂದಿಗೆ ಸರಿಹೊಂದುತ್ತಿದ್ದಿತು. ಆದರೆ ಈ ಅಂಶಕ್ಕೆ ಸಂಬಂಧಿಸಿ ಸೋವಿಯತ್ ಅಧಿಕಾರವನ್ನು ಹಳಿಯುವಂಥ ಬೂರ್ಷ್ವಾ ನಿಂದಕರೂ ಅವರ ಪೆಟಿ ಬೂರ್ಷ್ವಾ ಅಡಿಯಾಳುಗಳೂ ಯಾವತ್ತೂ ತಮ್ಮ ಕೈಚಳಕ ತೋರುತ್ತಾರೆ: ಒಂದು ಕಡೆ, ಅವರು ಸೋವಿಯತ್ ಅಧಿಕಾರವನ್ನು ಯಾವುದೋ ಅಸಂಬದ್ಧವಾದ, ಅರಾಜಕವಾದ ಹಾಗೂ ಮೃಗೀಯವಾದ ಒಂದು ವ್ಯವಸ್ಥೆಯೆಂದು ಘೋಷಿಸುತ್ತಾರೆ. ಸೋವಿಯತ್‌ಗಳು ಪ್ರಜಾಪ್ರಭುತ್ವದ ಹೆಚ್ಚು ಉನ್ನತ ರೂಪ, ಅದಕ್ಕೂ ಹೆಚ್ಚಾಗಿ ಅವು ಪ್ರಜಾಪ್ರಭುತ್ವದ ಸಮಾಜವಾದಿ ರೂಪದ ಆರಂಭ ಎಂದು ಸಾಧಿಸುವಂಥ ನಮ್ಮೆಲ್ಲ ಐತಿಹಾಸಿಕ ದೃಷ್ಟಾಂತಗಳನ್ನೂ ಸೈದ್ಧಾಂತಿಕ ವಾದಗಳನ್ನೂ ಜಾಗರೂಕತೆಯಿಂದ ಮೌನದಿಂದ ಉಪೇಕ್ಷಿಸುತ್ತಾರೆ. ಮತ್ತೊಂದು ಕಡೆ ಅವರು ಬೂರ್ಷ್ವಾ ಪ್ರಜಾಪ್ರಭುತ್ವಕ್ಕಿಂತ ಹೆಚ್ಚು ಉನ್ನತವಾದ ಪ್ರಜಾಪ್ರಭುತ್ವವನ್ನು ನಮ್ಮಿಂದ ಆಗ್ರಹಿಸುತ್ತಾರೆ ಮತ್ತು ಹೇಳುತ್ತಾರೆ: ವೈಯಕ್ತಿಕ ಸರ್ವಾಧಿಕಾರವು ನಿಮ್ಮ ಬೋಲ್ಷೆವಿಕ್ (ಅಂದರೆ

ಬೂರ್ಷ್ವಾ ಅಲ್ಲ, ಆದರೆ ಸಮಾಜವಾದಿ) ಸೋವಿಯತ್ ಪ್ರಜಾಪ್ರಭುತ್ವಕ್ಕೆ ಸಂಪೂರ್ಣವಾಗಿ ಅಸಂಗತವಾದುದು.

ಇವು ಎಷ್ಟು ಮಾತ್ರವೂ ಹುರುಳಿಲ್ಲದ ವಾದಗಳು. ನಾವು ಅರಾಜಕತಾವಾದಿಗಳಾಗಿರದೆ ಇದ್ದರೆ, ರಾಜ್ಯವು, ಅಂದರೆ ಬಲಾತ್ಕಾರವು, ಬಂಡವಾಳವಾದದಿಂದ ಸಮಾಜವಾದಕ್ಕೆ ಸ್ಥಿತ್ಯಂತರವಾಗುವುದಕ್ಕೆ ಅವಶ್ಯ ಎಂಬುದನ್ನು ಒಪ್ಪಿಕೊಳ್ಳಬೇಕು. ಬಲಾತ್ಕಾರದ ರೂಪವು ದತ್ತ ಕ್ರಾಂತಿಕಾರಿ ವರ್ಗದ ಬೆಳವಣಿಗೆಯ ಮಟ್ಟದಿಂದ ಮತ್ತು ವಿಶೇಷ ಪರಿಸ್ಥಿತಿಗಳಿಂದಲೂ ಸಹ - ಉದಾಹರಣೆಗೆ, ಸುದೀರ್ಘವಾದ ಪ್ರತಿಗಾಮಿಯಾದ ಯುದ್ಧ ಬಿಟ್ಟುಕೊಟ್ಟು ಹೋಗಿರುವ ಪರಿಸ್ಥಿತಿ, ಬೂರ್ಷ್ವಾಸೀಯೂ ಪೆಟಿ ಬೂರ್ಷ್ವಾಸೀಯೂ ನೀಡುತ್ತಿರುವ ಪ್ರತಿರೋಧದ ರೂಪಗಳು, ಇವುಗಳಂಥ ಪರಿಸ್ಥಿತಿಗಳಿಂದಲೂ ಸಹ - ನಿರ್ಧರಿಸಲ್ಪಡುತ್ತದೆ. ಆದ್ದರಿಂದ ಸೋವಿಯತ್ (ಅಂದರೆ, ಸಮಾಜವಾದಿ) ಪ್ರಜಾಪ್ರಭುತ್ವಕ್ಕೂ ವ್ಯಕ್ತಿಗಳು ಸರ್ವಾಧಿಕಾರ ಚಲಾಯಿಸುವುದಕ್ಕೂ ನಡುವೆ ತತ್ವತಃ ಯಾವ ವೈರುಧ್ಯವೂ ಎಷ್ಟು ಮಾತ್ರವೂ ಇಲ್ಲ. ಶ್ರಮಜೀವಿ ವರ್ಗ ಸರ್ವಾಧಿಕಾರಕ್ಕೂ ಬೂರ್ಷ್ವಾ ಸರ್ವಾಧಿಕಾರಕ್ಕೂ ನಡುವೆ ಇರುವ ವ್ಯತ್ಯಾಸವೆಂದರೆ, ಶ್ರಮಜೀವಿ ವರ್ಗ ಸರ್ವಾಧಿಕಾರವು ಶೋಷಿತ ಬಹುಮತೀಯರ ಹಿತದೃಷ್ಟಿಯಿಂದ ಶೋಷಕ ಅಲ್ಪಮತೀಯರ ಮೇಲೆ ಪ್ರಹಾರ ನೀಡುತ್ತದೆ ಎಂಬುದಾಗಿದೆ ಮತ್ತು ಅದನ್ನು (ಶ್ರಮಜೀವಿ ವರ್ಗ ಸರ್ವಾಧಿಕಾರವನ್ನು) - ಬಿಡಿ ವ್ಯಕ್ತಿಗಳ ಮೂಲಕವೂ - ದುಡಿಯುವ ಹಾಗೂ ಶೋಷಿತ ಜನರಷ್ಟೆ ಅಲ್ಲ, ಈ ಜನರನ್ನು ಇತಿಹಾಸ ನಿರ್ಮಾಣ ಚಟುವಟಿಕೆ ನಡೆಸುವಂತೆ ಪ್ರೇರಿಸುವ ರೀತಿಯಲ್ಲಿ ನಿರ್ಮಿತವಾದಂಥ ಸಂಘಟನೆಗಳೂ ಸಹ (ಸೋವಿಯತ್ ಸಂಘಟನೆಗಳು ಈ ರೀತಿಯ ಸಂಘಟನೆಗಳೇ ಆಗಿವೆ) ಚಲಾಯಿಸುತ್ತವೆ, ಎಂಬುದಾಗಿದೆ.

ಪ್ರಸಕ್ತ ಘಳಿಗೆಯ ವಿಶಿಷ್ಟ ಕಾರ್ಯಭಾರಗಳ ದೃಷ್ಟಿಯಿಂದ ವೈಯಕ್ತಿಕ ಸರ್ವಾಧಿಕಾರದ ಪ್ರಾಮುಖ್ಯದ ಕುರಿತ ಎರಡನೆಯ ಪ್ರಶ್ನೆಗೆ ಸಂಬಂಧಿಸಿ ಹೇಳುವುದಾದರೆ, ವಿಸ್ತೃತ ಪ್ರಮಾಣದ ಯಂತ್ರ ಕೈಗಾರಿಕೆಗೆ - ಇದೇ ಸಮಾಜವಾದದ ಭೌತಿಕ ಆಕರ, ಉತ್ಪಾದಕ ಆಕರ, ಅಡಿಪಾಯವಾಗಿರುತ್ತದೆ - ಸಂಪೂರ್ಣವಾದ ಹಾಗೂ ಕಟ್ಟುನಿಟ್ಟಾದ ಸಂಕಲ್ಪಶಕ್ತಿಯ ಏಕತೆ, ನೂರಾರು, ಸಾವಿರಾರು ಹಾಗೂ ಹತ್ತಾರು ಸಾವಿರ ಜನರ ಸಂಯುಕ್ತ ದುಡಿಮೆಯನ್ನು ನಿರ್ದೇಶಿಸುವಂತಹ ಸಂಕಲ್ಪಶಕ್ತಿಯ ಏಕತೆ, ಅವಶ್ಯ, ಎನ್ನಬೇಕು. ಇದರ ತಾಂತ್ರಿಕ, ಆರ್ಥಿಕ ಹಾಗೂ ಚಾರಿತ್ರಿಕ ಅವಶ್ಯಕತೆ ಸ್ವಯಂ ಸ್ಪಷ್ಟ. ಸಮಾಜವಾದದ ಬಗೆಗೆ ಆಲೋಚಿಸಿದವರೆಲ್ಲ ಯಾವತ್ತೂ ಇದನ್ನು ಸಮಾಜವಾದದ ಉಪಾಧಿಗಳಲ್ಲೊಂದನ್ನಾಗಿ ಪರಿಭಾವಿಸಿದ್ದಾರೆ. ಆದರೆ ಕಟ್ಟುನಿಟ್ಟಾದ ಸಂಕಲ್ಪಶಕ್ತಿಯ ಏಕತೆಯನ್ನು ಖಚಿತಗೊಳಿಸುವುದು ಹೇಗೆ? ಸಹಸ್ರಾರು ಜನರು ತಮ್ಮ ಸಂಕಲ್ಪಶಕ್ತಿಯನ್ನು ಒಬ್ಬನ ಸಂಕಲ್ಪಶಕ್ತಿಗೆ ಅಧೀನಗೊಳಿಸುವ ಮೂಲಕ.

ಸಾಮಾನ್ಯ ದುಡಿಮೆಯಲ್ಲಿ ಭಾಗವಹಿಸುತ್ತಿರುವವರೆಲ್ಲ ಆದರ್ಶಯುತವಾದ

ವರ್ಗಜಾಗೃತಿ ಹಾಗೂ ಶಿಸ್ತನ್ನು ಹೊಂದಿದ್ದಲ್ಲಿ, ಈ ಅಧೀನತೆಯು ವಾದ್ಯಗೋಷ್ಠಿ ಯೊಂದರಲ್ಲಿ ನಿರ್ವಾಹಕನ ಸೌಮ್ಯ ನಾಯಕತ್ವದಂತಹುದಾಗುವುದು. ಆದರ್ಶಯುತ ಶಿಸ್ತು ಹಾಗೂ ವರ್ಗಜಾಗೃತಿ ಇರದಿದ್ದಲ್ಲಿ ಅದು ಸರ್ವಾಧಿಕಾರದ ನಿಶಿತ ರೂಪಗಳನ್ನು ತಳೆಯಬಹುದು. ಆದರೆ ಅದು ಹೇಗಾದರೂ ಇರಲಿ, ವಿಸ್ತೃತ ಪ್ರಮಾಣದ ಯಂತ್ರ ಕೈಗಾರಿಕೆಯ ನಮೂನೆಗೆ ಅನುಗುಣವಾಗಿ ಸಂಘಟಿತವಾದ ಪ್ರಕ್ರಿಯೆಗಳ ಯಶಸ್ಸಿಗೆ ಏಕೈಕ ಸಂಕಲ್ಪಶಕ್ತಿಗೆ ಪ್ರತಿಹೇಳದಂಥ ಅಧೀನತೆ ಸಂಪೂರ್ಣವಾಗಿ ಅವಶ್ಯ. ರೈಲ್ವೇ ಗಳಲ್ಲಂತೂ ಇದು ಎರಡು ಪಟ್ಟು ಮೂರುಪಟ್ಟು ಅವಶ್ಯ. ಒಂದು ರಾಜಕೀಯ ಕಾರ್ಯಭಾರದಿಂದ ಮೇಲು ನೋಟಕ್ಕೆ ಮೊದಲದರಿಂದ ಸಂಪೂರ್ಣವಾಗಿ ಭಿನ್ನ ವಾದಂತೆ ಕಾಣುವ ಇನ್ನೊಂದಕ್ಕೆ ಸ್ಥಿತ್ಯಂತರದಲ್ಲೇ ಪ್ರಸಕ್ತ ಪರಿಸ್ಥಿತಿಯ ಇಡೀ ಅನನ್ಯತೆ ಅಡಗಿರುವುದು. ಕ್ರಾಂತಿಯು ಅತ್ಯಂತ ಹಳೆಯದಾದ, ಅತ್ಯಂತ ಪ್ರಬಲವಾದ ಹಾಗೂ ಅತ್ಯಂತ ಭಾರವಾದ ಬಂಧನಗಳನ್ನು, ಜನ ವಿಧಿ ಇಲ್ಲದೆ ತಮ್ಮನ್ನು ಅಧೀನ ಗೊಳಿಸಿಕೊಂಡಿದ್ದಂಥ ಬಂಧನಗಳನ್ನು, ಈಗಷ್ಟೆ ಜಜ್ಜಿ ಹಾಕಿದೆ. ಅದು ನಿನ್ನೆ. ಆದರೆ ಇಂದು ಅದೇ ಕ್ರಾಂತಿ - ತನ್ನ ಬೆಳವಣಿಗೆಯ ಹಾಗೂ ದೃಢೀಕರಣದ ಹಿತ ದೃಷ್ಟಿಯಿಂದಲೇ, ಸಮಾಜವಾದದ ಹಿತ ದೃಷ್ಟಿಯಿಂದಲೇ - ಜನರು ಶ್ರಮ ನಾಯಕರ ಏಕೈಕ ಸಂಕಲ್ಪಶಕ್ತಿಗೆ ಪ್ರತಿಹೇಳದೆ ವಿಧೇಯರಾಗಿರಬೇಕು, ಎಂದು ಆಗ್ರಹಿಸುತ್ತದೆ.

ನಿಜ, ಅಂಥ ಸ್ಥಿತ್ಯಂತರವನ್ನು ಒಂದೇ ಹೆಜ್ಜೆಯಲ್ಲಿ ಮಾಡಲಾಗುವುದಿಲ್ಲ. ಸ್ಪಷ್ಟ ವಾಗಿಯೇ ಅದನ್ನು ಪ್ರಚಂಡ ಕುಲುಕಾಟಗಳ, ಆಘಾತಗಳ, ಹಳೆಯ ವಿಧಾನಗಳಿಗೆ ಹಿಂದಿರುಗುವಿಕೆಗಳ ಪರಿಣಾಮವಾಗಷ್ಟೆ, ಜನರನ್ನು ಹೊಸ ಮಾರ್ಗಗಳಿಗೆ ಕರೆ ದೊಯ್ಯುತ್ತಿರುವ ಶ್ರಮಜೀವಿ ವರ್ಗದ ಮುಂಚೂಣಿಯ ಪತಿಯಿಂದ ಅಪಾರ ಯತ್ನ ಹಾಕುವುದರ ಪರಿಣಾಮವಾಗಷ್ಟೆ, ಸಾಧಿಸಲು ಸಾಧ್ಯ. 'ನೋವಯ ಜಿರ್ನೊ'ನ ಅಥವಾ 'ವಿರೋದ್'ನ, 'ದ್ಯೇಲೊ ನರೋದ'ದ ಅಥವಾ 'ನಾಪ್ ವ್ಯೇಕ್'ನ ಸಂಕುಚಿತಮನಸ್ಕ ಉನ್ಮಾದದ ಅರುಚಾಟಗಳಿಗೆ ಇಳಿಯುವವರಷ್ಟೆ ಇದರ ಬಗೆಗೆ ಆಲೋಚಿಸರು.

ದುಡಿಯುವ ಹಾಗೂ ಶೋಷಿತ ಜನಸಮೂಹಗಳ ಸರಾಸರಿ ಸಾಮಾನ್ಯ ಪ್ರತಿನಿಧಿಯೊಬ್ಬನ ಮನಸ್ತತ್ವವನ್ನು ತೆಗೆದುಕೊಳ್ಳಿ. ಅದನ್ನು ಸಮಾಜದಲ್ಲಿ ಅವನ ಜೀವನದ ವಸ್ತುನಿಷ್ಠ ಭೌತಿಕ ಪರಿಸ್ಥಿತಿಗಳೊಂದಿಗೆ ಹೋಲಿಸಿ ನೋಡಿ. ಅಕ್ಟೋಬರ್ ಕ್ರಾಂತಿಗೆ ಮುನ್ನ ಆಸ್ತಿವಂತ ಶೋಷಕ ವರ್ಗಗಳು ಅವನಿಗಾಗಿ ಯಾವುದೇ ನಿಜವಾದ ತ್ಯಾಗವನ್ನು ಮಾಡಿದ, ಅವನ ಪ್ರಯೋಜನಾರ್ಥ ಏನನ್ನೇ ಬಿಟ್ಟುಕೊಟ್ಟ, ಏಕೈಕ ಪ್ರಸಂಗವನ್ನೂ ಅವನು ಕಾಣಲಿಲ್ಲ. ಅವನಿಗೆ ಪದೇಪದೇ ಮಾತು ಕೊಡಲಾಗಿದ್ದರೂ ಅವರು ಭೂಮಿ ಹಾಗೂ ಸ್ವಾತಂತ್ರ್ಯವನ್ನು ಅವನಿಗೆ ಕೊಟ್ಟುದನ್ನು ಅವನಿಗೆ ಶಾಂತಿ ಒದಗಿಸಿದುದನ್ನು, 'ಬೃಹತ್ ರಾಷ್ಟ್ರ' ಹಿತಗಳನ್ನೂ ಬೃಹತ್ ರಾಷ್ಟ್ರ ರಹಸ್ಯ ಒಡಂಬಡಿಕೆಗಳ ಹಿತಗಳನ್ನೂ ಅವನಿಗಾಗಿ ತ್ಯಾಗ ಮಾಡಿದುದನ್ನು, ಬಂಡವಾಳ ಹಾಗೂ

ಲಾಭಗಳನ್ನು ತ್ಯಾಗ ಮಾಡಿದುದನ್ನು, ಅವನು ಇನ್ನೂ ಕಾಣಲಿಲ್ಲ. 1917ರ ಅಕ್ಟೋಬರ್ 25ರನಂತರವಷ್ಟೆ, ಅವನು ಅದನ್ನು ಬಲಪ್ರಯೋಗದಿಂದ ತನಗಾಗಿ ತೆಗೆದುಕೊಂಡಾಗಲಷ್ಟೆ, ತಾನು ಏನನ್ನು ತೆಗೆದುಕೊಂಡಿದ್ದನೋ ಅದನ್ನು ಕೇರೆನ್‌ಸ್ಕಿಗಳ, ಗೋತ್ಸ್‌ಗಳ, ಗೆಗೆಚ್ಕೋರಿಗಳ, ದೂತೊವ್‌ಗಳ ಹಾಗೂ ಕೊರ್ನಿಲೊವ್‌ಗಳ ವಿರುದ್ಧ ಬಲಪ್ರಯೋಗದಿಂದ ಸಂರಕ್ಷಿಸಿಕೊಳ್ಳಬೇಕಾಗಿ ಬಂದಾಗಲಷ್ಟೆ, ಅವನು ಅದನ್ನು ಕಂಡ. ಸಹಜವಾಗಿಯೇ ಸ್ವಲ್ಪ ಕಾಲದವರೆಗೆ ಅವನೆಲ್ಲ ಗಮನವೂ ಅವನೆಲ್ಲ ಯೋಚನೆಗಳೂ ಅವನೆಲ್ಲ ಆತ್ಮಿಕ ಶಕ್ತಿಯೂ ಸ್ವಲ್ಪ ಉಸಿರು ತೆಗೆದುಕೊಳ್ಳುವುದರ ಮೇಲೆ, ನಡುವನ್ನು ನೆಟ್ಟಗೆ ಮಾಡಿಕೊಳ್ಳುವುದರ ಮೇಲೆ, ಭುಜಗಳನ್ನು ನೇರ ಪಡಿಸಿಕೊಳ್ಳುವುದರ ಮೇಲೆ, ತನಗೆ ನಿರಾಯಾಸವಾಗಿ ದೊರಕಲಿರುವಂಥ, ಈಗ ಕಿತ್ತೋಗೆ ಯಲಾದ ಶೋಷಕರು ತನಗೆ ಯಾವತ್ತೂ ನಿರಾಕರಿಸಿದ್ದಂಥ ಬಾಳಿನ ಸೌಖ್ಯಗಳನ್ನು ತೆಗೆದುಕೊಳ್ಳುವುದರ ಮೇಲೆ, ಕೇಂದ್ರೀಕರಿಸಲ್ಪಟ್ಟಿದ್ದವು. ನಿಜ, ತಾನು ಸುಮ್ಮನೆ “ತೆಗೆದುಕೊಳ್ಳ”ಲಾರ, ವಸ್ತುಗಳನ್ನು ಕಸಿದುಕೊಳ್ಳಲಾರ, ಕಿತ್ತುಕೊಳ್ಳಲಾರ, ಅದು ಹೆಚ್ಚಿನ ಒಡಕಿಗೆ, ನಾಶಕ್ಕೆ, ಕೊರ್ನಿಲೊವ್‌ಗಳ ಹಿಂದಿರುಗುವಿಕೆಗೆ ದಾರಿ ಮಾಡಿಕೊಡುತ್ತದೆ ಅನ್ನುವುದನ್ನು ಸಾಮಾನ್ಯ ದುಡಿಯುವ ವ್ಯಕ್ತಿಯು ಕಂಡುಕೊಳ್ಳಲಷ್ಟೆ ಅಲ್ಲ, ಮನಗಾಣಲಷ್ಟೆ ಅಲ್ಲ, ಭಾವಿಸಿಕೊಳ್ಳಲೂ ಸ್ವಲ್ಪ ಕಾಲ ಅವಶ್ಯ. ಸಾಮಾನ್ಯ ದುಡಿಯುವ ಜನರ ಜೀವನ ಪರಿಸ್ಥಿತಿಗಳಲ್ಲಿ (ತತ್ಪಲವಾಗಿ ಅವರ ಮನಸ್ತತ್ಪದಲ್ಲಿ) ಅನುಗುಣವಾದ ಬದಲಾವಣೆಯು ಈಗಷ್ಟೆ ಪ್ರಾರಂಭವಾಗುತ್ತಿದೆ. ನಮ್ಮ ಇಡೀ ಕಾರ್ಯಭಾರವೆಂದರೆ, ಶೋಷಿತರು ವಿಮೋಚನೆಗಾಗಿ ಮಾಡುತ್ತಿರುವ ಪ್ರಯತ್ನಗಳಿಗೆ ವರ್ಗಜಾಗೃತ ವಕ್ತಾರನಾದ ಕಮ್ಯೂನಿಸ್ಟ್ ಪಾರ್ಟಿ(ಬೋಲ್ಷೆವಿಕ್ಸ್)ಯ ಕಾರ್ಯಭಾರವೆಂದರೆ, ಈ ಬದಲಾವಣೆಯ ವಸೌಲ್ಯವನ್ನು ಗ್ರಹಿಸುವುದಾಗಿದೆ, ಅದು ಅವಶ್ಯ ಅನ್ನುವುದನ್ನು ಅರ್ಥಮಾಡಿಕೊಳ್ಳುವುದಾಗಿದೆ, ಹೊರ ಬರಲು ಮಾರ್ಗಕ್ಕಾಗಿ ಆಯಾಸದಿಂದ ಹುಡುಕಾಡುತ್ತಿರುವ ಬಳಲಿ ಬೆಂಡಾದ ಜನರಿಗೆ ಮುಖಂಡನಾಗುವ ಸ್ಥಾನದಲ್ಲಿ ನಿಲ್ಲುವುದಾಗಿದೆ, ಅವರನ್ನು ಸರಿಯಾದ ಮಾರ್ಗದಲ್ಲಿ, ಶ್ರಮಶಿಸ್ತಿನ ಮಾರ್ಗದಲ್ಲಿ, ಸಾಮೂಹಿಕ ಸಭೆಗಳಲ್ಲಿ ಕೆಲಸದ ಪರಿಸ್ಥಿತಿಗಳ ಬಗೆಗೆ ವಾದಿಸುವ ಕಾರ್ಯಭಾರವನ್ನು ಕೆಲಸದ ಸಮಯದಲ್ಲಿ ಸೋವಿಯತ್ ನಾಯಕನ, ಸರ್ವಾಧಿಕಾರಿಯ ಸಂಕಲ್ಪಶಕ್ತಿಗೆ ಪ್ರತಿಹೇಳದೆ ವಿಧೇಯರಾಗಿರುವ ಕಾರ್ಯಭಾರದೊಂದಿಗೆ ಸುಸಂಬಂಧಿಸುವ ಮಾರ್ಗದಲ್ಲಿ, ಕರೆದೊಯ್ಯುವುದಾಗಿದೆ.

“ಸಭೆಗಳನ್ನು ನಡೆಸುವ ಹುಚ್ಚು” ಪರಿಹಾಸ್ಯದ ವಸ್ತುವಾಗಿದೆ, ಇನ್ನೂ ಹೆಚ್ಚು ವೇಳೆ ಅರಾಜಕತೆ, ಗೊಂದಲ ಹಾಗೂ ಪುಟ್ಟ ಯಜಮಾನನ ಅಹಮಿಕೆಯ ಅರುಚಾಟಗಳನ್ನಷ್ಟೆ ಕಾಣುವಂಥ ‘ನೋವಯ ಜಿರ್ನ್ಸ್’ ಜನರ, ಮೆನ್ಷೆವಿಕರ ಹಾಗೂ ಬೂರ್ಷ್ವಾಸೀಯ ದ್ವೇಷಪೂರಿತ ಬುಸುಗುಟ್ಟುವಿಕೆಯ ವಸ್ತುವಾಗಿದೆ. ಆದರೆ ಸಾರ್ವಜನಿಕ ಸಭೆಗಳಲ್ಲಿ ಚರ್ಚೆಗಳಿಲ್ಲದೆ ಮರ್ದಿತ ಜನಸಮೂಹಗಳು ತಮ್ಮ ಮೇಲೆ ಶೋಷಕರು

ಹೊರಿಸಿದ್ದ ಶಿಸ್ತಿನಿಂದ ಬುದ್ಧಿಪೂರ್ವಕವಾದ ಸ್ವಯಮೇಚ್ಛೆಯ ಶಿಸ್ತಿಗೆ ಎಂದೂ ಬದಲಲು ಸಾಧ್ಯವಾಗುತ್ತಿರಲಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಸಮಸ್ಯೆಗಳನ್ನು ವ್ಯಕ್ತಪಡಿಸಿ ಚರ್ಚಿಸುವುದು ದುಡಿಯುವ ಜನರ ನಿಜವಾದ ಪ್ರಜಾಪ್ರಭುತ್ವ, ನಡು ನೆಟ್ಟಗೆ ಮಾಡಿ ಕೊಳ್ಳುವ ಅವರ ವಿಧಾನ, ಹೊಸ ಬಾಳಿಗೆ ಎಚ್ಚರಗೊಳ್ಳುವ ಅವರ ರೀತಿ, ವಿಷದ ಹಾವುಗಳನ್ನು (ಶೋಷಕರು, ಸಾಮ್ರಾಜ್ಯಶಾಹಿಗಳು, ಭೂಮಾಲೀಕರು ಹಾಗೂ ಬಂಡವಾಳಗಾರರುಗಳನ್ನು) ತೊಲಗಿಸಿ, ಪರಕೀಯ ಶ್ರೀಮಂತಶಾಹಿ ಬೂರ್ಷ್ವಾ ಆಡಳಿತ ವಲ್ಲ ಆದರೆ ತಮ್ಮ ಸ್ವಂತ ಸೋವಿಯತ್‌ಗಳ ಸೂತ್ರಗಳ ಮೇಲೆ ತಮ್ಮದೇ ರೀತಿಯಲ್ಲಿ ತಮಗಾಗಿಯೇ ನಿರ್ಮಿಸಿಕೊಳ್ಳುವುದನ್ನು ಕಲಿಯ ಬಯಸುವಂಥ ಮಾರ್ಗದಲ್ಲಿ ಇಟ್ಟು ಅವರ ಮೊದಲ ಹೆಜ್ಜೆಗಳು. ದುಡಿಯುವ ಜನರು ಮೊಟ್ಟಮೊದಲ ಬಾರಿಗೆ ತಾವೇ ಸ್ವತಃ ಹೊಸ ಬಾಳ ಪರಿಸ್ಥಿತಿಗಳನ್ನು, ಹೊಸ ಕಾರ್ಯಭಾರಗಳನ್ನು ಚರ್ಚಿಸಲು, ಶ್ರಮಶಿಸ್ತಿನ ಉಚ್ಚತರ ರೂಪಗಳಿಗೆ ಶಾಶ್ವತ ಸ್ಥಿತ್ಯಂತರವನ್ನು ಸಾಧ್ಯಮಾಡಿಕೊಡಲು, ಶ್ರಮಜೀವಿ ವರ್ಗ ಸರ್ವಾಧಿಕಾರವು ಅವಶ್ಯ ಮತ್ತು ಕೆಲಸದ ಸಮಯದಲ್ಲಿ ಸೋವಿಯತ್ ಸರ್ಕಾರದ ವೈಯಕ್ತಿಕ ಪ್ರತಿನಿಧಿಗಳ ಆಜ್ಞೆಗಳಿಗೆ ಪ್ರತಿ ಹೇಳದೆ ವಿಧೇಯ ರಾಗಿರುವುದು ಅವಶ್ಯ ಅನ್ನುವುದನ್ನು ಬುದ್ಧಿ ಪೂರ್ವಕವಾಗಿ ಅರ್ಥಮಾಡಿಕೊಳ್ಳುವುದನ್ನು ಸಾಧ್ಯ ಮಾಡಿಕೊಡಲು, ಶೋಷಕರ ಮೇಲೆ ದುಡಿಯುವ ಜನರ ಅಕ್ಟೋಬರ್ ವಿಜಯವೇ ಅವಶ್ಯವಾಗಿದ್ದಿತು, ಒಂದು ಇಡೀ ಚಾರಿತ್ರಿಕ ಕಾಲಾವಧಿಯೇ ಅವಶ್ಯವಾಗಿದ್ದಿತು.

ಈ ಸ್ಥಿತ್ಯಂತರ ಈಗ ಪ್ರಾರಂಭವಾಗಿದೆ.

ನಾವು ಕ್ರಾಂತಿಯ ಮೊದಲ ಕಾರ್ಯಭಾರವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಕ್ರಾಂತಿಯ ವಿಜಯಕ್ಕೆ ಅವಶ್ಯವಾದ ಮೂಲಭೂತ ಪರಿಸ್ಥಿತಿಯನ್ನು ದುಡಿಯುವ ಜನ ಸಮೂಹ ಹೇಗೆ ತನ್ನಲ್ಲೇ ಉತ್ಪತ್ತಿ ಮಾಡಿಕೊಂಡಿತು ಅನ್ನುವುದನ್ನು ನಾವು ಕಂಡಿದ್ದೇವೆ. ಅವರು ಶೋಷಕರನ್ನು ಕಿತ್ತೊಗೆಯಲೋಸುಗ ಅವರ ವಿರುದ್ಧ ತಮ್ಮೆಲ್ಲ ಯತ್ನಗಳನ್ನೂ ಒಂದುಗೂಡಿಸಿದರು. 1905ರ ಅಕ್ಟೋಬರ್, 1917ರ ಫೆಬ್ರವರಿ ಹಾಗೂ ಅಕ್ಟೋಬರ್, ಇವುಗಳಂಥ ಘಟ್ಟಗಳು⁶⁰ ವಿಶ್ವೈತಿಹಾಸಿಕ ಪ್ರಾಮುಖ್ಯದವು.

ನಾವು ಕ್ರಾಂತಿಯ ಎರಡನೆಯ ಕಾರ್ಯಭಾರವನ್ನು - ಯಾರನ್ನು ಶೋಷಕರು ಕೆಳಕ್ಕೆ ತಳ್ಳಿದ್ದರೋ, ಯಾರು 1917ರ ಅಕ್ಟೋಬರ್ 25ರನಂತರವಷ್ಟೆ ಶೋಷಕರನ್ನು ಕಿತ್ತೊಗೆದು ಪರಿಸ್ಥಿತಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಜೀವನವನ್ನು ತಮ್ಮದೇ ರೀತಿಯಲ್ಲಿ ವ್ಯವಸ್ಥೆಗೊಳಿಸಿಕೊಳ್ಳುವುದನ್ನು ಪ್ರಾರಂಭಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಂಡರೋ, ಸಮಾಜದ ಆ "ತಳ ವರ್ಗಗಳ" ಜನರನ್ನು ಎಚ್ಚರಗೊಳಿಸುವ, ಮೇಲಕ್ಕೆತ್ತುವ ಕಾರ್ಯಭಾರವನ್ನು - ಯಶಸ್ವಿಯಾಗಿ ಪೂರೈಸಿದ್ದೇವೆ. ಅತ್ಯಂತ ಹೆಚ್ಚು ಮರ್ದನಕ್ಕೊಳಗಾದವರು ಹಾಗೂ ಕೆಳಗೆ ತುಳಿಯಲ್ಪಟ್ಟವರು, ಎಷ್ಟು ಮಾತ್ರವೂ ಶಿಕ್ಷಣವಿಲ್ಲದ ದುಡಿಯುವ ಜನಸಮೂಹಗಳು ಸಾರ್ವಜನಿಕ

ಸಭೆಗಳಲ್ಲಿ ಸಮಸ್ಯೆಗಳನ್ನು ಎತ್ತಿ ಚರ್ಚಿಸುವುದು, ಅವರು ಬೋಲ್ಡ್‌ವಿಕರ ಪಕ್ಷಕ್ಕೆ ಬರುವುದು, ಅವರು ಎಲ್ಲೆಲ್ಲೂ ತಾವೇ ತಾವಾಗಿ ಸೋವಿಯತ್ ಸಂಘಟನೆಗಳನ್ನು ಸ್ಥಾಪಿಸುವುದು - ಇದು ಕ್ರಾಂತಿಯ ಎರಡನೆಯ ಮಹಾ ಘಟ್ಟವಾಗಿದ್ದಿತು.

ಮೂರನೆಯ ಘಟ್ಟ ಈಗ ಪ್ರಾರಂಭವಾಗುತ್ತಿದೆ. ನಾವು ಏನನ್ನು ಗಳಿಸಿದ್ದೇವೋ, ನಾವೇ ಏನನ್ನು ಶಾಸನ ಮಾಡಿ, ಕಾನೂನು ಮಾಡಿ, ಚರ್ಚಿಸಿ ಯೋಚಿಸಿದ್ದೇವೋ ಅವೆಲ್ಲವನ್ನೂ ದೃಢಪಡಿಸಬೇಕು, ಅನುದಿನದ ಶ್ರಮಶಿಸ್ತಿನ ಸ್ಥಿರ ರೂಪಗಳಲ್ಲಿ ದೃಢ ಪಡಿಸಬೇಕು. ಇದು ಅತ್ಯಂತ ಕಷ್ಟದ ಆದರೆ ತುಂಬ ತೃಪ್ತಿ ನೀಡುವ ಕಾರ್ಯಭಾರ. ಏಕೆಂದರೆ, ಇದನ್ನು ಪೂರೈಸಿದರಷ್ಟೆ ನಮಗೆ ಸಮಾಜವಾದಿ ವ್ಯವಸ್ಥೆ ದೊರಕುವುದು. ನಾವು ದುಡಿಯುವ ಜನರ "ಸಾರ್ವಜನಿಕ ಸಭೆ"ಯ ಪ್ರಜಾಪ್ರಭುತ್ವವನ್ನು - ವಸಂತ ಕಾಲದ ಪ್ರವಾಹದಂತೆ ಪ್ರಕ್ಷುಬ್ಧವಾದ, ಅಲ್ಲೋಲಕಲ್ಲೋಲವಾಗಿ ದಡಗಳ ಮೇಲೆ ಉಕ್ಕೇರಿ ಹರಿಯುವಂಥ ಪ್ರಜಾಪ್ರಭುತ್ವವನ್ನು - ಕೆಲಸದ ಸಮಯದ ಉಕ್ಕಿನ ಶಿಸ್ತಿನೊಂದಿಗೆ, ಕೆಲಸದ ಸಮಯದಲ್ಲಿ ಏಕೈಕ ವ್ಯಕ್ತಿಯ, ಸೋವಿಯತ್ ನಾಯಕನ, ಸಂಕಲ್ಪಶಕ್ತಿಗೆ ಪ್ರತಿಹೇಳದೆ ವಿಧೇಯವಾಗಿರುವುದರೊಂದಿಗೆ ಸಂಯೋಜಿಸುವುದನ್ನು ಕಲಿಯಬೇಕು.

ಇದನ್ನು ಮಾಡಲು ನಾವಿನ್ನೂ ಕಲಿತಿಲ್ಲ.

ನಾವು ಕಲಿಯುವೆವು.

ನಿನ್ನೆ ನಾವು ಕೊರ್ನಿಲೊವ್‌ಗಳು, ಗೋತ್ಸ್‌ಗಳು, ದೂತೊವ್‌ಗಳು, ಗೆಗೆಚ್ಕೋರಿ ಗಳು ಹಾಗೂ ಬೊಗಯೇವ್‌ಸ್ಕಿಗಳಿಂದ ಮೂರ್ತೀಕರಿಸಲ್ಪಟ್ಟ ಬೂರ್ಷ್ವಾ ಶೋಷಣೆ ಎಲ್ಲಿ ಪುನರ್‌ಸ್ಥಾಪಿತವಾಗುವುದೋ ಎಂದು ಅಂಜಿದ್ದೆವು. ನಾವು ಅವರನ್ನು ಜಯಿಸಿದೆವು. ಈ ಪುನರ್‌ಸ್ಥಾಪನೆ, ಇದೇ ಪುನರ್‌ಸ್ಥಾಪನೆ ಇಂದು ಬೇರೆ ರೂಪದಲ್ಲಿ, ಪೆಟಿ ಬೂರ್ಷ್ವಾ ಸೆಡಿಲತೆ ಹಾಗೂ ಅರಾಜಕತೆಯ ಅಂಶದ ರೂಪದಲ್ಲಿ, ಅಥವಾ "ಅದು ನನ್ನ ಕೆಲಸವಲ್ಲ" ಅನ್ನುವಂಥ ಪುಟ್ಟಯಜಮಾನನ ಮನಸ್ತತ್ವದ ರೂಪದಲ್ಲಿ, ಶ್ರಮಜೀವಿ ವರ್ಗ ಶಿಸ್ತಿನ ವಿರುದ್ಧ ಈ ಅಂಶವು ಪ್ರತಿದಿನವೂ ಮಾಡುತ್ತಿರುವ ಸಣ್ಣ ಪುಟ್ಟ ಆದರೆ ಭಾರಿ ಸಂಖ್ಯೆಯ ಹೊರದಾಳಿ ಹಾಗೂ ದಾಳಿಗಳ ರೂಪದಲ್ಲಿ, ನಮಗೆ ಭೀತಿ ಒಡ್ಡುತ್ತಿದೆ. ಪೆಟಿ ಬೂರ್ಷ್ವಾ ಅರಾಜಕತೆಯ ಈ ಅಂಶವನ್ನೂ ನಾವು ಸೋಲಿಸಬೇಕು, ಸೋಲಿಸುವೆವು.

ಸೋವಿಯತ್ ಸಂಘಟನೆಯ ಬೆಳವಣಿಗೆ

ಇಂದು ನಿರ್ದಿಷ್ಟವಾಗಿ ಅನ್ವಯವಾಗುತ್ತಿರುವಂತೆ ಸೋವಿಯತ್ ಪ್ರಜಾಪ್ರಭುತ್ವದ, ಅಂದರೆ ಶ್ರಮಜೀವಿ ವರ್ಗ ಪ್ರಜಾಪ್ರಭುತ್ವದ ಸಮಾಜವಾದಿ ಲಕ್ಷಣ ಮೊದಲನೆಯದಾಗಿ ಮತದಾರರು ದುಡಿಯುವ ಹಾಗೂ ಶೋಷಿತ ಜನರಾಗಿದ್ದಾರೆ, ಮತ್ತು ಬೂರ್ಷ್ವಾಸೀಯನ್ನು ಹೊರಗಿರಿಸಲಾಗಿದೆ ಅನ್ನುವ ವಾಸ್ತವಾಂಶದಲ್ಲಿ ಕಂಡು

ಬರುತ್ತದೆ. ಎರಡನೆಯದಾಗಿ, ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲ ಅಧಿಕಾರಶಾಹಿ ವಿಹಿತಾಚರಣೆಗಳನ್ನೂ ನಿರ್ಬಂಧಗಳನ್ನೂ ತೊಡೆದು ಹಾಕಲಾಗಿದೆ ಅನ್ನುವ ವಾಸ್ತವಾಂಶದಲ್ಲಿ ಅದು ಕಂಡುಬರುತ್ತದೆ. ಜನರೇ ಚುನಾವಣೆಗಳ ವ್ಯವಸ್ಥೆ ಹಾಗೂ ಕಾಲವನ್ನು ನಿರ್ಧರಿಸುತ್ತಾರೆ ಮತ್ತು ಆಯ್ಕೆಗೊಂಡ ಯಾವುದೇ ವ್ಯಕ್ತಿಯನ್ನೂ ಹಿಂದಕ್ಕೆ ಕರೆಯಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದಾರೆ. ಮೂರನೆಯದಾಗಿ, ದುಡಿಯುವ ಜನರ ಮುಂಚೂಣಿಯ, ಅಂದರೆ, ವಿಸ್ತೃತ ಪ್ರಮಾಣದ ಕೈಗಾರಿಕೆಯಲ್ಲಿ ತೊಡಗಿದ ಶ್ರಮಜೀವಿ ವರ್ಗದ ಅತ್ಯುತ್ತಮ ಸಾಮೂಹಿಕ ಸಂಘಟನೆಯನ್ನು ಸೃಜಿಸುವುದರಲ್ಲಿ ಈ ಲಕ್ಷಣ ಕಂಡುಬರುತ್ತದೆ. ಇದು ಶ್ರಮಜೀವಿ ವರ್ಗದ ಮುಂಚೂಣಿಗೆ ವಿಶಾಲ ಶೋಷಿತ ಜನ ಸಮೂಹಕ್ಕೆ ನಾಯಕತ್ವ ನೀಡಲು, ಅವರನ್ನು ಸ್ವತಂತ್ರ ರಾಜಕೀಯ ಜೀವನಕ್ಕೆ ಸೆಳೆಯಲು, ಅವರ ಸ್ವಂತ ಅನುಭವದ ಮೂಲಕ ಅವರಿಗೆ ರಾಜಕೀಯ ಶಿಕ್ಷಣ ನೀಡಲು, ಸಾಧ್ಯ ಮಾಡಿಕೊಡುತ್ತದೆ. ಹಾಗಾಗಿ ಇದೇ ಮೊದಲ ಬಾರಿಗೆ ಇಡೀ ಜನರು ಆಡಳಿತದ ಕಲಿಯನ್ನು ಕಲಿಯಲು, ಆಡಳಿತ ನಡೆಸುವುದರಲ್ಲಿ ತೊಡಗಲು, ಪ್ರಾರಂಭಿಸಿದ್ದಾರೆ.

ಇವು ಈಗ ರಷ್ಯದಲ್ಲಿ ಆಚರಣೆಯಲ್ಲಿ ತರಲಾಗುತ್ತಿರುವ ಪ್ರಜಾಪ್ರಭುತ್ವದ ಪ್ರಧಾನ ವಿಶಿಷ್ಟ ಲಕ್ಷಣಗಳಾಗಿವೆ. ಇದು ಉನ್ನತ ಮಾದರಿಯ ಪ್ರಜಾಪ್ರಭುತ್ವವಾಗಿದೆ, ಪ್ರಜಾಪ್ರಭುತ್ವವನ್ನು ಬೂರ್ಷ್ವಾಗಳು ವಿರೂಪಗೊಳಿಸುತ್ತಿರುವುದರಿಂದ ಭಿನ್ನವಾಗಿದೆ, ಸಮಾಜವಾದಿ ಪ್ರಜಾಪ್ರಭುತ್ವಕ್ಕೆ ಸ್ಥಿತ್ಯಂತರವಾಗಿದೆ, ರಾಜ್ಯವು ಕ್ಷಯಿಸಿ ಹೋಗತೊಡಗುವಂತಹ ಪರಿಸ್ಥಿತಿಗಳಿಗೆ ಸ್ಥಿತ್ಯಂತರವಾಗಿದೆ.

ಪೆಟಿ ಬೂರ್ಷ್ವಾ ಅವ್ಯವಸ್ಥೆಯ ಅಂಶವು (ಇದು ಪ್ರತಿಯೊಂದೂ ಶ್ರಮಜೀವಿ ವರ್ಗ ಕ್ರಾಂತಿಯಲ್ಲೂ ಸ್ವಲ್ಪ ಮಟ್ಟಿಗೆ ಅನಿವಾರ್ಯವಾಗಿಯೇ ವ್ಯಕ್ತಗೊಂಡಿರುತ್ತದೆ. ನಮ್ಮ ಕ್ರಾಂತಿಯಲ್ಲಂತೂ ಇದು ವಿಶೇಷ ಸ್ಪಷ್ಟವಾಗಿ ವ್ಯಕ್ತಗೊಂಡಿದೆ. ನಮ್ಮ ದೇಶದ ಪೆಟಿ ಬೂರ್ಷ್ವಾ ಸ್ವರೂಪ, ಅದರ ಹಿಂದುಳಿದಿರುವಿಕೆ, ಪ್ರತಿಗಾಮಿ ಯುದ್ಧದ ಪರಿಣಾಮಗಳು - ಇವು ಅದಕ್ಕೆ ಕಾರಣ) ತನ್ನ ಪ್ರಭಾವವನ್ನು ಸೋವಿಯತ್‌ಗಳ ಮೇಲೂ ಬೀರದೆ ಇರಲು ಸಾಧ್ಯವಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ನಾವು ಸೋವಿಯತ್‌ಗಳ ಹಾಗೂ ಸೋವಿಯತ್ ಅಧಿಕಾರದ ಸಂಘಟನೆಯನ್ನು ವಿಕಾಸಗೊಳಿಸಲು ಅವಿರತವಾಗಿ ಶ್ರಮಿಸಬೇಕು. ಸೋವಿಯತ್‌ಗಳ ಸದಸ್ಯರನ್ನು "ಪಾರ್ಲಿಮೆಂಟೇರಿಯನ್ನರನ್ನಾಗಿ" ಇಲ್ಲವೇ ಅಧಿಕಾರಶಾಹಿಗಳನ್ನಾಗಿ ಪರಿವರ್ತಿಸುವ ಪೆಟಿ ಬೂರ್ಷ್ವಾ ಪ್ರವೃತ್ತಿಯೂ ಒಂದಿದೆ. ಸೋವಿಯತ್‌ಗಳ ಎಲ್ಲ ಸದಸ್ಯರನ್ನೂ ಆಡಳಿತದ ಪ್ರಾಯೋಗಿಕ ಕಾರ್ಯದೊಳಕ್ಕೆ ಸೆಳೆಯುವ ಮೂಲಕ ನಾವು ಈ ಪ್ರವೃತ್ತಿಯ ವಿರುದ್ಧ ಹೋರಾಡಬೇಕು. ಅನೇಕ ಸ್ಥಳಗಳಲ್ಲಿ ಸೋವಿಯತ್‌ಗಳು ಕಮಿಸ್ಸಾರಿಯಟ್‌ಗಳೊಂದಿಗೆ ಕ್ರಮೇಣ ಮಿಳನಗೊಳ್ಳುತ್ತಿವೆ. ಇಡೀ ಬಡ ಜನರನ್ನು ಆಡಳಿತದ ಪ್ರಾಯೋಗಿಕ ಕಾರ್ಯದೊಳಕ್ಕೆ ಸೆಳೆಯುವುದು ನಮ್ಮ ಗುರಿಯಾಗಿದೆ.

ಈ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಎಲ್ಲ ಕ್ರಮಗಳನ್ನೂ - ಇವು ಎಷ್ಟು ವೈವಿಧ್ಯಮಯ
 ವಾಗಿದ್ದರೆ ಅಷ್ಟೂ ಉತ್ತಮ - ಜಾಗರೂಕತೆಯಿಂದ ದಾಖಲು ಮಾಡಬೇಕು,
 ಅಭ್ಯಸಿಸಬೇಕು, ಕ್ರಮಬದ್ಧಗೊಳಿಸಬೇಕು, ಹೆಚ್ಚು ವಿಶಾಲ ಅನುಭವದಿಂದ
 ಪರೀಕ್ಷಿಸಬೇಕು ಮತ್ತು ಶಾಸನದಲ್ಲಿ ಒಡಮೂಡಿಸಬೇಕು. ಪ್ರತಿಯೊಬ್ಬ ಶ್ರಮಿಕನೂ
 ಉತ್ಪಾದಕ ಶ್ರಮದಲ್ಲಿ ತನ್ನ ಎಂಟು ಗಂಟೆಗಳ “ಕರ್ತವ್ಯ”ವನ್ನು ಪೂರೈಸಿದನಂತರ
 ರಾಜ್ಯ ಕರ್ತವ್ಯಗಳನ್ನು ವೇತನವಿಲ್ಲದೆ ನಡೆಸುವುದನ್ನು ಖಚಿತಗೊಳಿಸುವುದು ನಮ್ಮ
 ಗುರಿ. ಇದಕ್ಕೆ ಸ್ಥಿತ್ಯಂತರವು ವಿಶೇಷವಾಗಿ ಕಷ್ಟವಾದುದು. ಆದರೆ ಈ ಸ್ಥಿತ್ಯಂತರವಷ್ಟೆ
 ಸಮಾಜವಾದದ ಅಂತಿಮ ದೃಢೀಕರಣವನ್ನು ಖಚಿತಗೊಳಿಸಬಲ್ಲದು. ಈ ಬದಲಾ
 ವಣಿಯು ನವೀನವಾಗಿರುವುದೂ ಕಷ್ಟಕರವಾಗಿರುವುದೂ ಸಹಜವಾಗಿಯೇ ಅನೇಕಾ
 ನೇಕ ಕ್ರಮಗಳನ್ನು, ತಡವರಿಸಿಕೊಂಡೋ ಎನ್ನುವಂತೆ, ಕೈಗೊಳ್ಳುವುದಕ್ಕೆ, ಅನೇಕಾ
 ನೇಕ ತಪ್ಪುಗಳಿಗೆ, ಡೋಲಾಯಮಾನಕ್ಕೆ, ದಾರಿ ಮಾಡಿಕೊಡುತ್ತದೆ. ಇದಿಲ್ಲದೆ
 ಯಾವುದೇ ಗಮನಾರ್ಹ ಪ್ರಗತಿಯೂ ಅಸಾಧ್ಯ. ತಾವು ಸಮಾಜವಾದಿಗಳು ಎಂದು
 ಭಾವಿಸಲ್ಪಡ ಬಯಸುವ ಅನೇಕರಿಗೆ ಪ್ರಸಕ್ತ ಪರಿಸ್ಥಿತಿಯು ವಿಚಿತ್ರವೆಂದು ಕಂಡು
 ಬರುತ್ತಿರುವುದಕ್ಕೆ ಕಾರಣವೆಂದರೆ ಬಂಡವಾಳವಾದವನ್ನು ಸಮಾಜವಾದದೊಂದಿಗೆ
 ಅಮೂರ್ತವಾಗಿ ಹೋಲಿಸುವುದು ಅವರಿಗೆ ವಾಡಿಕೆಯಾಗಿ ಬಿಟ್ಟಿರುವುದಾಗಿದೆ. ಅವರು
 ಇವೆರಡರ ನಡುವೆಯೂ ಅತಿಬುದ್ಧಿವಂತಿಕೆಯಿಂದ “ನೆಗೆತ” ಎಂಬ ಪದವನ್ನು
 ಇರಿಸುತ್ತಾರೆ (ಅವರಲ್ಲಿ ಕೆಲವರು ಎಂಗ್ಲೆಂಡ್ ಬರವಣಿಗೆಗಳಲ್ಲಿ ತಾವು ಓದಿರುವುದರ
 ತುಣುಕುಗಳನ್ನು ನೆನಪಿಗೆ ತಂದುಕೊಂಡು ಇನ್ನೂ ಹೆಚ್ಚು ಅತಿಬುದ್ಧಿವಂತಿಕೆಯಿಂದ
 “ಆವಶ್ಯಕತೆಯ ಜಗತ್ತಿನಿಂದ ಸ್ವಾತ್ರಂತ್ರ್ಯದ ಜಗತ್ತಿಗೆ ನೆಗೆತ”⁶¹ ಎಂಬ ನುಡಿಗುಚ್ಛ
 ವನ್ನೂ ಸೇರಿಸುತ್ತಾರೆ). ಸಮಾಜವಾದಿಗಳು ಎಂದು ಹೇಳಲಾಗುವಂತಹ ಇವರಲ್ಲಿ
 ಬಹುಸಂಖ್ಯಾತರು ಸಮಾಜವಾದದ ಬಗೆಗೆ “ಪುಸ್ತಕಗಳನ್ನು ಓದಿ” ತಿಳಿದವರಷ್ಟೆ.
 ಇವರು ಎಂದೂ ಈ ವಿಷಯದ ಬಗೆಗೆ ಗಹನವಾಗಿ ಚಿಂತಿಸಿದವರಲ್ಲ. “ನೆಗೆತ” ಎಂದು
 ಸಮಾಜವಾದದ ಬೋಧಕರು ಹೇಳಿದಾಗ ಅದಕ್ಕೆ ವಿಶ್ವೈತಿಹಾಸಿಕ ಪ್ರಮಾಣದಲ್ಲಿ
 ಸಂಧಿಕಾಲ ಎಂಬ ಅರ್ಥ ನೀಡಿದ್ದರು. ಈ ರೀತಿಯ ನೆಗೆತಗಳು ಹಲವಾರು ದಶಕಗಳ
 ಅಥವಾ ಇನ್ನೂ ಹೆಚ್ಚು ಕಾಲ ವ್ಯಾಪ್ತಿಸಿರುತ್ತವೆಂದು ತಿಳಿಸಿದ್ದರು. ಈ ಜನರು ಸಹಜ
 ವಾಗಿಯೇ ಇಂಥ ವಿಷಯಗಳನ್ನು ಪರಿಗಣಿಸಲು ಅಸಮರ್ಥರು. ಅಂಥ ಕಾಲಗಳಲ್ಲಿ
 ಕುಖ್ಯಾತ “ಬುದ್ಧಿಜೀವಿಗಳು” ಸಹಜವಾಗಿಯೇ, ಸತ್ತವರ ಬಗೆಗೆ ಶೋಕಿಸುವವರನ್ನು
 ಅಪಾರ ಸಂಖ್ಯೆಯಲ್ಲಿ ಒದಗಿಸುತ್ತಾರೆ. ಕೆಲವರು ಸಂವಿಧಾನ ಸಭೆ ಸತ್ತಿತೆಂದು ಶೋಕಿ
 ಸುತ್ತಾರೆ, ಇತರರು ಬೂರ್ಷ್ವಾ ಶಿಸ್ತು ಸತ್ತಿತೆಂದು. ಇನ್ನು ಕೆಲವರು ಬಂಡವಾಳಶಾಹಿ
 ವ್ಯವಸ್ಥೆ ಸತ್ತಿತೆಂದು, ಮತ್ತೆ ಕೆಲವರು ಸುಸಂಸ್ಕೃತ ಭೂಮಾಲೀಕ ಸತ್ತನೆಂದು, ಮತ್ತೂ
 ಕೆಲವರು ಸಾಮ್ರಾಜ್ಯಶಾಹಿ ಬೃಹತ್ ರಾಷ್ಟ್ರ ನೀತಿ ಸತ್ತಿತೆಂದು, ಇತ್ಯಾದಿ ಇತ್ಯಾದಿ
 ಕಾರಣಗಳಿಗಾಗಿ ಶೋಕಿಸುತ್ತಾರೆ.

ಮಹಾ ನೆಗೆತಗಳ ಯುಗದ ನಿಜವಾದ ಆಸಕ್ತಿ ಯಾವ ವಾಸ್ತವಾಂಶದಲ್ಲಿ ಇರುತ್ತದೆಂದರೆ - ಹಳತರ ಭಗ್ನಾವಶೇಷಗಳ ಬಾಹುಳ್ಯದ ಫಲವಾಗಿ - ಕೆಲವು ವೇಳೆ ಇವು ಹೊಸತರ ಮೊಳಕೆಗಳಿಗಿಂತ (ಇವು ಯಾವತ್ತೂ ತಕ್ಷಣವೇ ಏನೂ ಕಾಣಬರುವಂತಹವಲ್ಲ) ಹೆಚ್ಚು ಶೀಘ್ರವಾಗಿ ಸಂಚಯವಾಗುತ್ತವೆ - ಬೆಳವಣಿಗೆಯ ಸಾಲಿನಲ್ಲಿ ಅಥವಾ ಸರಪಳಿಯಲ್ಲಿ ಅತ್ಯಂತ ಮುಖ್ಯವಾದುದು ಯಾವುದು ಅನ್ನುವುದನ್ನು ಕಂಡುಕೊಳ್ಳುವ ಸಾಮರ್ಥ್ಯ ಅವಶ್ಯವಾಗುತ್ತದೆ ಅನ್ನುವುದರಲ್ಲಿ. ಭಗ್ನಾವಶೇಷಗಳನ್ನು ಸಾಧ್ಯವಾದಷ್ಟೂ ಹೆಚ್ಚು ಪ್ರಮಾಣದಲ್ಲಿ ಸಂಚಯ ಮಾಡುವುದೇ, ಅಂದರೆ ಸಾಧ್ಯವಾದಷ್ಟೂ ಹೆಚ್ಚು ಹಳೆಯ ಸಂಸ್ಥೆಗಳನ್ನು ಸಿಡಿಯುವಂತೆ ಮಾಡುವುದೇ ಕ್ರಾಂತಿಯ ಯಶಸ್ಸಿಗೆ ಅತ್ಯಂತ ಮುಖ್ಯ ಕಾರ್ಯಭಾರವಾಗಿದ್ದ ಘಳಿಗೆಗಳನ್ನು ಇತಿಹಾಸ ಬಲ್ಲುದು, ಹಳೆಯ ಸಂಸ್ಥೆಗಳನ್ನು ಸಾಕಷ್ಟು ಸಿಡಿಸಿದನಂತರ ಅವುಗಳ ಭಗ್ನಾವಶೇಷಗಳನ್ನು ಗುಡಿಸಿ ಹಾಕುವ "ನೀರಸ"ವಾದ (ಪೆಟಿ ಬೂರ್ಷ್ವಾ ಕ್ರಾಂತಿಕಾರಿಗೆ "ಬೇಸರ ತರಿಸುವ") ಕಾರ್ಯಭಾರ ಮುಂದಿನದಾಗುವ ಘಳಿಗೆ ಬರುತ್ತದೆ. ಅನಂತರ, ಈ ಭಗ್ನಾವಶೇಷಗಳ ಮಧ್ಯೆ, ಕಲ್ಲುಚೂರುಗಳನ್ನೂ ಮಣ್ಣಿನ ಹೆಂಟೆಗಳನ್ನೂ ಇನ್ನೂ ಸಾಕಷ್ಟು ಚೆನ್ನಾಗಿ ಗುಡಿಸಿ ಹಾಕಿರದಂಥ ನೆಲದಲ್ಲಿ, ಬೆಳೆಯುತ್ತಿರುವ ಹೊಸ ವ್ಯವಸ್ಥೆಯ ಮೊಳಕೆಗಳನ್ನು ಜಾಗರೂಕತೆಯಿಂದ ರಕ್ಷಿಸಿ ಪೋಷಿಸಿ ಬೆಳೆಸುವುದು ಅತ್ಯಂತ ಮುಖ್ಯವಾದ ಕಾರ್ಯಭಾರವಾಗುವ ಘಳಿಗೆಯೂ ಬರುತ್ತದೆ.

ಒಟ್ಟಿನಲ್ಲಿ ಕ್ರಾಂತಿಕಾರಿಯಾಗಿರುವುದು, ಸಮಾಜವಾದದ ಅನುಯಾಯಿಯಾಗಿರುವುದು ಅಥವಾ ಕಮ್ಯೂನಿಸ್ಟನಾಗಿರುವುದು ಸಾಲದು. ಇಡೀ ಸರಪಳಿಯನ್ನು ಹಿಡಿದು ಕೊಂಡು ಮುಂದಿನ ಕೊಂಡಿಗೆ ಸ್ಥಿತ್ಯಂತರವಾಗಿ ಹೋಗಲು ದೃಢ ಸಿದ್ಧತೆ ನಡೆಸಲೋಸುಗ ಆ ಸರಪಳಿಯಲ್ಲಿ ಯಾವ ನಿರ್ದಿಷ್ಟ ಕೊಂಡಿಯನ್ನು ಬಲವಾಗಿ ಹಿಡಿದಿರಬೇಕು ಅನ್ನುವುದನ್ನು ಪ್ರತಿಯೊಂದೂ ನಿರ್ದಿಷ್ಟ ಘಳಿಗೆಯಲ್ಲಿ ಕಂಡುಕೊಳ್ಳಲು ನೀವು ಸಮರ್ಥರಾಗಿರಬೇಕು. ಚಾರಿತ್ರಿಕ ಘಟನೆಗಳ ಸರಪಳಿಯಲ್ಲಿ ವಿವಿಧ ಕೊಂಡಿಗಳು ಪರಸ್ಪರ ಭಿನ್ನವಾಗಿರುವ ರೀತಿ, ಅವು ಒಟ್ಟಿಗೆ ಕೂಡಿಕೊಂಡಿರುವ ವಿಧಾನ, ಅವು ಒಂದರನಂತರ ಒಂದು ಬರುವ ಕ್ರಮ, ಅವುಗಳ ರೂಪ, ಇವು ಕಮ್ಯೂರನೊಬ್ಬ ಮಾಡಿದ ಸಾಮಾನ್ಯ ಸರಪಳಿಯಲ್ಲಿ ಇರುವಷ್ಟು ಸರಳವೇನಲ್ಲ, ಅಷ್ಟು ಅರ್ಥರಹಿತವೇನಲ್ಲ.

ಸೋವಿಯತ್ ಸಂಘಟನಾ ರೂಪವನ್ನು ಅಧಿಕಾರಶಾಹಿ ವಿರೂಪಗೊಳಿಸುವುದರ ವಿರುದ್ಧ ಹೋರಾಟದ ಯಶಸ್ಸು ಖಚಿತವಾಗಬೇಕಾದಲ್ಲಿ ಸೋವಿಯತ್‌ಗಳಿಗೂ "ಜನ"ರಿಗೂ, ಅಂದರೆ ದುಡಿಯುವ ಹಾಗೂ ಶೋಷಿತ ಜನರಿಗೂ, ನಡುವಿನ ಸಂಬಂಧ ದೃಢವಾಗಿರಬೇಕು, ಅದು ಸುನಮ್ಯವಾಗಿರಬೇಕು, ಸ್ಥಿತಿ ಸ್ಥಾಪಕ ಶಕ್ತಿ ಹೊಂದಿರಬೇಕು. ಜಗತ್ತಿನ ಅತ್ಯಂತ ಪ್ರಜಾಸತ್ತಾತ್ಮಕವಾದ ಬಂಡವಾಳಶಾಹಿ ಗಣತಂತ್ರದಲ್ಲೂ ಬಡ ಜನರು ಬೂರ್ಷ್ವಾ ಪಾರ್ಲಿಮೆಂಟನ್ನು ಎಂದೂ "ತಮ್ಮ" ಸಂಸ್ಥೆಯನ್ನಾಗಿ ಭಾವಿಸರು. ಆದರೆ ಸೋವಿಯತ್‌ಗಳು "ಅವರ" ಸಂಸ್ಥೆಗಳು. ಅವು ಕಾರ್ಮಿಕ

ಹಾಗೂ ರೈತ ಸಮೂಹಗಳಿಗೆ ಪರಕೀಯವಾದ ಸಂಸ್ಥೆಗಳಲ್ಲ. ಷೈದೇಮನ್ ಮಾದರಿಯ ಅಥವಾ ಬಹುಮಟ್ಟಿಗೆ ಅದೇ ಆದ ಮಾರ್ತೊವ್ ಮಾದರಿಯ ಆಧುನಿಕ “ಸೋಷಲ್ ಡೆಮೋಕ್ರಾಟರು” ಸೋವಿಯತ್‌ಗಳಿಂದ ವಿಕರ್ಷಿತರಾಗುತ್ತಾರೆ ಮತ್ತು ಗೌರವಾನ್ವಿತ ಬೂರ್ಷ್ವಾ ಪಾರ್ಲಿಮೆಂಟಿನತ್ತ ಅಥವಾ ಸಂವಿಧಾನ ಸಭೆಯತ್ತ ಆಕರ್ಷಿತರಾಗುತ್ತಾರೆ - ಆರವತ್ತು ವರ್ಷಗಳ ಹಿಂದೆ ತುರ್ಗೇನೇವ್‌ರು ದೊಬ್ರೊಲೂಬೊವ್ ಹಾಗೂ ಚೆರ್ನಿಷೇವ್‌ಸ್ಕಿಗಳ ರೈತ ಪ್ರಜಾಪ್ರಭುತ್ವದಿಂದ ವಿಕರ್ಷಿತರಾಗಿ ಮಿತ ರಾಜ ಪ್ರಭುತ್ವವಾದದತ್ತ ಹಾಗೂ ಕುಲೀನರ ಸಂವಿಧಾನದತ್ತ ಆಕರ್ಷಿತರಾಗಿದ್ದ ರೀತಿಯಲ್ಲೇ.

ಸೋವಿಯತ್‌ಗಳು “ಜನರಿಗೆ,” ದುಡಿಯುವ ಜನರಿಗೆ, ನಿಕಟವಾಗಿರುವುದೇ, ಚುನಾಯಿತರಾದವರನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಶೇಷ ರೂಪಗಳನ್ನೂ ಕೆಳಗಿನಿಂದ ನಿಯಂತ್ರಿಸುವ ಇತರ ಸಾಧನಗಳನ್ನೂ ಸೃಜಿಸುವುದು. ಇವುಗಳನ್ನು ಈಗ ಅತ್ಯಂತ ಶ್ರದ್ಧೆ ಉತ್ಸುಕತೆಗಳಿಂದ ವಿಕಾಸಗೊಳಿಸಬೇಕು. ಉದಾಹರಣೆಗೆ, ವಿದ್ಯಾ ಕ್ಷೇತ್ರದಲ್ಲಿ ಸೋವಿಯತ್ ಅಧಿಕಾರಿಗಳ ಚಟುವಟಿಕೆಗಳನ್ನು ಚರ್ಚಿಸಲು ಹಾಗೂ ನಿಯಂತ್ರಿಸಲು ಕಾಲಕಾಲಕ್ಕೆ ಕರೆಯಲಾಗುವ ಸೋವಿಯತ್ ಮತದಾರರ ಹಾಗೂ ಅವರ ಪ್ರತಿ ನಿಧಿಗಳ ಸಮ್ಮೇಳನಗಳಾಗಿ ಸಾರ್ವಜನಿಕ ಶಿಕ್ಷಣ ಸಮಿತಿಗಳು ಸಂಪೂರ್ಣ ಸಹಾನುಭೂತಿ ಹಾಗೂ ಬೆಂಬಲಕ್ಕೆ ಅರ್ಹವಾಗಿವೆ. ಸೋವಿಯತ್‌ಗಳನ್ನು ಹೆಚ್ಚುಗಟ್ಟಿದವನ್ನಾಗಿ ಸ್ವಯಂಪೂರ್ಣವಾದವನ್ನಾಗಿ ಪರಿವರ್ತಿಸುವುದಕ್ಕಿಂತ ಹೆಚ್ಚು ಅವಿವೇಕವಾದುದು ಬೇರೊಂದಿಲ್ಲ. ನಾವೀಗ ನಿರ್ದಾಕ್ಷಿಣ್ಯದಿಂದ ಕೂಡಿದ ದೃಢವಾದ ಅಧಿಕಾರಕ್ಕೂ, ನಿರ್ದಿಷ್ಟ ಕಾರ್ಯ ಪ್ರಕ್ರಿಯೆಗಳಲ್ಲಿ, ಶುದ್ಧ ಕಾರ್ಯಾಂಗ ಕರ್ತವ್ಯಗಳ ನಿರ್ದಿಷ್ಟ ಘಳಿಗೆಗಳಲ್ಲಿ, ವ್ಯಕ್ತಿಗಳ ಸರ್ವಾಧಿಕಾರಕ್ಕೂ, ಎಷ್ಟು ಹೆಚ್ಚು ದೃಢ ನಿರ್ಧಾರದ ಬೆಂಬಲ ನೀಡಬೇಕೋ, ಕೆಳಗಿನಿಂದ ನಿಯಂತ್ರಿಸುವ ವಿಧಾನಗಳೂ ರೂಪಗಳೂ ಅಷ್ಟೂ ಹೆಚ್ಚು ವೈವಿಧ್ಯಮಯವಾಗಿರಬೇಕು. ಸೋವಿಯತ್ ಸರ್ಕಾರದ ಸೂತ್ರಗಳನ್ನು ವಿರೂಪಗೊಳಿಸುವ ಸಾಧ್ಯತೆಯ ಪ್ರತಿಯೊಂದು ಛಾಯೆಯನ್ನೂ ನಿವಾರಿಸಲು, ಅಧಿಕಾರಶಾಹಿಯನ್ನು ಪುನಃಪುನಃ ಅವಿಶ್ರಾಂತವಾಗಿ ಕಳೆಗಳನ್ನು ಕಿತ್ತುಹಾಕುವಂತೆ ಕಿತ್ತುಹಾಕಲು, ಅದು ಅವಶ್ಯ.

ಉಪಸಂಹಾರ

ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಅಸಾಧಾರಣವಾಗಿ ಕಷ್ಟಕರವಾದ, ತೊಡಕಾದ ಹಾಗೂ ಅಪಾಯಕಾರಿಯಾದ ಪರಿಸ್ಥಿತಿ; ಕೌಶಲದ ಹಂಚಿಕೆ ಹಾಗೂ ಹಿಂಜರಿಕೆಗಳ ಅವಶ್ಯಕತೆ; ಪಶ್ಚಿಮದಲ್ಲಿ ಯಾತನಾಕರವಾದಷ್ಟು ನಿಧಾನ ಗತಿಯಲ್ಲಿ ಪಕ್ಕಗೊಳ್ಳುತ್ತಿರುವ ಕ್ರಾಂತಿಯ ಹೊಸ ಪ್ರಜ್ವಲನೆಗಳಿಗಾಗಿ ಕಾಯುವ ಕಾಲಘಟ್ಟ; ದೇಶದೊಳಗೇ ನಿಧಾನ ನಿರ್ಮಾಣ ಹಾಗೂ ನಿಷ್ಕರುಣ “ಬಿಗಿಗೊಳಿಸುವಿಕೆಗೆ” ಸಂಬಂಧಿಸಿದ, ಪೆಟಿ

ಬೂರ್ಷ್ವಾ ಸಡಿಲತೆ ಹಾಗೂ ಅರಾಜಕತೆಯ ಭೀತಿಕಾರಕ ಅಂಶದ ವಿರುದ್ಧ ಉಗ್ರ ಶ್ರಮಜೀವಿ ವರ್ಗ ಶಿಸ್ತಿನ ಸುದೀರ್ಘ ಹಾಗೂ ಪಟ್ಟು ಹಿಡಿದ ಹೋರಾಟದ ಕಾಲಾ ವಧಿ - ಇವು ಸ್ಥೂಲವಾಗಿ ನಾವೀಗ ಜೀವಿಸುತ್ತಿರುವ ಸಮಾಜವಾದಿ ಕ್ರಾಂತಿಯ ವಿಶೇಷ ಘಟ್ಟದ ವಿಶಿಷ್ಟ ಲಕ್ಷಣಗಳಾಗಿವೆ. ಚಾರಿತ್ರಿಕ ಘಟನೆಗಳ ಸರಪಳಿಯಲ್ಲಿ ಈ ಕೊಂಡಿ ಯನ್ನೇ ನಾವೀಗ ನಮ್ಮೆಲ್ಲ ಶಕ್ತಿಯೊಂದಿಗೆ ಬಿಗಿಯಾಗಿ ಹಿಡಿದಿರಬೇಕಾದುದು. ಮುಂದಿನ ಕೊಂಡಿಗೆ ಸಾಗಿ ಹೋಗುವ ಮುನ್ನ - ಆ ಕೊಂಡಿಯತ್ತ ನಾವು ಒಂದು ವಿಶೇಷ ಉಜ್ವಲತೆಯಿಂದ, ಅಂತರರಾಷ್ಟ್ರೀಯ ಶ್ರಮಜೀವಿ ವರ್ಗ ಕ್ರಾಂತಿಯ ವಿಜಯಗಳ ಉಜ್ವಲತೆಯಿಂದ, ಆಕರ್ಷಿತರಾಗಿದ್ದೇವೆ - ಇಂದು ನಮ್ಮ ಮುಂದಿ ರುವ ಕಾರ್ಯಭಾರಗಳಿಗೆ ನಾವು ಸರಿತೂಗಬಲ್ಲವು ಎಂದು ಸಾಧಿಸಿ ತೋರಲು ನಾವು ಈ ಕೊಂಡಿಯನ್ನು ಆತು ಹಿಡಿದಿರಬೇಕಾಗಿದೆ.

“ಕ್ರಾಂತಿಕಾರಿ” ಎಂಬ ಮಾಮೂಲಿನ ಸಾಮಾನ್ಯ ಪ್ರಕಲ್ಪನೆಯೊಂದಿಗೆ ಪ್ರಸಕ್ತ ಘಟ್ಟದ ವಿಶಿಷ್ಟ ಪರಿಸ್ಥಿತಿಗಳಿಂದ ಹೊರ ಹೊಮ್ಮುವಂಥ ಘೋಷಣೆಗಳನ್ನು, ಅಂದರೆ ಕೌಶಲದ ಹಂಚಿಕೆ ಮಾಡಿ, ಹಿಂಜರಿಯಿರಿ, ಕಾಯಿರಿ, ನಿಧಾನವಾಗಿ ನಿರ್ಮಾಣ ಮಾಡಿ, ನಿರ್ದಾಕ್ಷಿಣ್ಯವಾಗಿ ಬಿಗಿಗೊಳಿಸಿ ಕಠಿಣವಾಗಿ ಶಿಸ್ತು ಪಾಲಿಸಿ, ಸಡಿಲತೆಯನ್ನು ನಾಶಮಾಡಿ... ಎಂದು ಮುಂತಾದ ಘೋಷಣೆಗಳನ್ನು ಹೋಲಿಸಲು ಯತ್ನಿಸಬೇಡಿ. ಕೆಲವು “ಕ್ರಾಂತಿಕಾರಿಗಳು” ಇದನ್ನು ಕೇಳಿದಾಗ ಉದಾತ್ತ ಉದ್ವಿಗ್ನತೆಯ ವಶವಾಗು ತ್ತಾರೆ, ಅಕ್ಟೋಬರ್ ಕ್ರಾಂತಿಯ ಪರಂಪರೆಗಳನ್ನು ಮರೆತುಹೋಗಿ, ಬೂರ್ಷ್ವಾ ತಜ್ಞರೊಂದಿಗೆ ರಾಜಿ ಮಾಡಿಕೊಂಡುಹೋಗಿ, ಬೂರ್ಷ್ವಾಸೀಯೊಂದಿಗೆ ರಾಜಿ ಮಾಡಿಕೊಂಡುಹೋಗಿ, ಪೆಟಿ ಬೂರ್ಷ್ವಾ ಸುಧಾರಣಾವಾದಿಗಳಾಗಿರುವುದಕ್ಕಾಗಿ, ಇತ್ಯಾದಿ ಇತ್ಯಾದಿಗಳಿಗಾಗಿ ನಮ್ಮತ್ತ ಬಯ್ಯುಗಳನ್ನು “ಗುಡುಗ”ತೊಡಗುತ್ತಾರೆ, ಅನ್ನುವುದರಲ್ಲಿ ಆಶ್ಚರ್ಯವಿದೆಯೇ?

ಈ ಶೋಚನೀಯ “ಕ್ರಾಂತಿಕಾರಿಗಳ” ದೌರ್ಭಾಗ್ಯವೆಂದರೆ, ಅವರಲ್ಲಿ ಜಗತ್ತಿ ನಲ್ಲೇ ಅತ್ಯುತ್ತಮವಾದ ಗುರಿಗಳಿಂದ ಪ್ರೇರಿತರಾದವರೂ ಮತ್ತು ಸಮಾಜವಾದದ ಧ್ಯೇಯಕ್ಕೆ ಸಂಪೂರ್ಣವಾಗಿ ನಿಷ್ಠರಾದವರೂ ಸಹ, ಹಿಂದುಳಿದ ದೇಶವೊಂದು ಪ್ರತಿ ಗಾಮಿಯಾದ, ವಿನಾಶಕರವಾದ ಯುದ್ಧದಿಂದ ಬಳಲಿ ಬೆಂಡಾದ ಮತ್ತು ಹೆಚ್ಚು ಮುಂದುವರಿದ ದೇಶಗಳಿಗೂ ತುಂಬ ಮುನ್ನವೇ ಸಮಾಜವಾದಿ ಕ್ರಾಂತಿಯನ್ನು ಪ್ರಾರಂಭಿಸಿರುವ ದೇಶವೊಂದು ಅನಿವಾರ್ಯವಾಗಿಯೇ ಸಾಗಿ ಹೋಗಬೇಕಾದ ನಿರ್ದಿಷ್ಟವಾದ ಹಾಗೂ ನಿರ್ದಿಷ್ಟವಾಗಿ “ಅಪ್ರಿಯವಾದ” ಪರಿಸ್ಥಿತಿಯನ್ನು ಅರ್ಥಮಾಡಿ ಕೊಳ್ಳಲು ವಿಫಲರಾಗುತ್ತಾರೆ ಅನ್ನುವುದಾಗಿದೆ. ಕಷ್ಟಕರವಾದ ಸ್ಥಿತ್ಯಂತರದ ಕಷ್ಟಕರ ವಾದ ಘಳಿಗೆಗಳಲ್ಲಿ ಅವರು ಅವಶ್ಯವಾದ ಸ್ಥೈರ್ಯವನ್ನು ಹೊಂದಿರುವುದಿಲ್ಲ. ಸಹಜ ವಾಗಿಯೇ ಎಡ ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯೇ ನಮ್ಮ ಪಾರ್ಟಿಯ ವಿರುದ್ಧ ಈ ರೀತಿಯ “ಅಧಿಕೃತ” ವಿರೋಧ ಪಕ್ಷವಾಗಿ ವರ್ತಿಸುತ್ತಿರುವುದು. ನಿಜ,

ವೃಂದ ಮಾದರಿಗಳಿಂದ ಹಾಗೂ ವರ್ಗ ಮಾದರಿಗಳಿಂದ ಬಿಡಿ ವೈಯಕ್ತಿಕ ಅಪವಾದಗಳು ಯಾವತ್ತೂ ಇದ್ದುಕೊಂಡಿವೆ ಮತ್ತು ಇರಲಿರುವವು. ಆದರೆ ಸಾಮಾಜಿಕ ಮಾದರಿಗಳು ಉಳಿದುಕೊಂಡೇ ಇರುತ್ತವೆ. ಪುಟ್ಟ ಯಜಮಾನ ಜನರ ಸಂಖ್ಯೆ ಶುದ್ಧ ಶ್ರಮ ಜೀವಿ ಜನರ ಸಂಖ್ಯೆಗಿಂತ ಬಹುವಾಗಿ ಹೆಚ್ಚಿರುವಂಥ ದೇಶದಲ್ಲಿ ಶ್ರಮಜೀವಿ ವರ್ಗ ಕ್ರಾಂತಿಕಾರಿಗೂ ಪೆಟಿ ಬೂರ್ಷ್ವಾ ಕ್ರಾಂತಿಕಾರಿಗೂ ನಡುವಿನ ವ್ಯತ್ಯಾಸವು ಅನಿವಾರ್ಯವಾಗಿಯೇ ಪ್ರಭಾವ ಬೀರುತ್ತದೆ ಮತ್ತು ಕಾಲಕಾಲಕ್ಕೆ ಅತ್ಯಂತ ತೀವ್ರವಾಗಿಯೇ ಪ್ರಭಾವ ಬೀರುತ್ತದೆ. ಪೆಟಿ ಬೂರ್ಷ್ವಾ ಕ್ರಾಂತಿಕಾರಿಯು ಘಟನೆಗಳು ಪ್ರತಿ ಬಾರಿ ದಿಕ್ಕು ಬದಲಿಸಿದಾಗಲೂ ತೂಗಾಡುತ್ತಾನೆ, ಡೋಲಾಯಮಾನವಾಗುತ್ತಾನೆ. 1917ರ ಮಾರ್ಚ್ ನಲ್ಲಿ ಅವನು ಉತ್ಸಾಹಿ ಕ್ರಾಂತಿಕಾರಿ, ಮೇನಲ್ಲಿ “ಸಮಿಶ್ರಕೂಟ”ವನ್ನು ಹೊಗಳುತ್ತಾನೆ, ಜುಲೈನಲ್ಲಿ ಬೋಲ್ಷೆವಿಕರನ್ನು ದ್ವೇಷಿಸುತ್ತಾನೆ (ಇಲ್ಲವೇ ಅವರ “ದುಸ್ಸಾಹಸ”ದ ಬಗೆಗೆ ಶೋಕಿಸುತ್ತಾನೆ), ಅಕ್ಟೋಬರ್ ಕೊನೆಯಲ್ಲಿ ಅವರಿಂದ ಅಂಜುತ್ತಂಜುತ್ತ ದೂರ ಸರಿಯುತ್ತಾನೆ, ಡಿಸೆಂಬರ್ ನಲ್ಲಿ ಅವರಿಗೆ ಬೆಂಬಲ ನೀಡುತ್ತಾನೆ, ಕೊನೆಯದಾಗಿ 1918ರ ಮಾರ್ಚ್ ಹಾಗೂ ಏಪ್ರಿಲ್ ಗಳಲ್ಲಿ ಇಂಥ ಮಾದರಿಗಳು ಬಹುವೇಳೆ ತುಚ್ಛೀಕಾರದಿಂದ ಮುಖ ಸಿಂಡರಿಸಿಕೊಂಡು ಹೇಳುತ್ತಾರೆ: “ನಾನು ‘ಸಾವಯವ’ ಕಾರ್ಯಕ್ಕೆ, ಪ್ರಾಯೋಗಿಕತೆಗೆ, ಕ್ರಮೇಣಾನುಕ್ರಮತೆಗೆ, ಸ್ತುತಿಗೀತೆಗಳನ್ನು ಹಾಡುವಂಥವರಲ್ಲಿ ಒಬ್ಬನಲ್ಲ.”

ಇಂಥ ಮಾದರಿಗಳ ಸಾಮಾಜಿಕ ಮೂಲವೆಂದರೆ ಪುಟ್ಟ ಆಸ್ತಿಒಡೆಯ. ಇವನು ಯುದ್ಧದ ಬೀಭತ್ಸಗಳಿಂದ, ಹಠಾತ್ ವಿನಾಶದಿಂದ, ಕ್ಷಾಮ ವಿಧ್ವಂಸನಗಳ ಅಭೂತ ಪೂರ್ವ ಯಾತನೆಗಳಿಂದ ಉನ್ನಾದ ಸ್ಥಿತಿಗೆ ದೂಕಲ್ಪಟ್ಟಿದ್ದಾನೆ. ಈ ಪರಿಸ್ಥಿತಿಯಿಂದ ಹೊರಬರಲು ಮಾರ್ಗಕ್ಕಾಗಿ ಹುಡುಕುತ್ತ, ಮುಕ್ತಿಗಾಗಿ ಅರಸುತ್ತ ಅತ್ಯುದ್ರೇಕದಿಂದ ಅತ್ತಿಂದಿತ್ತ ಇತ್ತಿಂದತ್ತ ಓಲಾಡುತ್ತಿದ್ದಾನೆ. ಒಮ್ಮೆ ಶ್ರಮಜೀವಿ ವರ್ಗದಲ್ಲಿ ತನ್ನ ನಂಬಿಕೆ ಇರಿಸಿ ಅದಕ್ಕೆ ಬೆಂಬಲ ನೀಡುತ್ತಾನೆ. ಮರು ಘಳಿಗೆಯೇ ಹಠಾಶೆಯ ಕೆರಳಿಕೆಗೆ ಒಳಗಾಗುತ್ತಾನೆ. ಇಂತಹ ಸಾಮಾಜಿಕ ಆಧಾರದ ಮೇಲೆ ಸಮಾಜವಾದವನ್ನು ನಿರ್ಮಿಸುವುದು ಅಸಾಧ್ಯವೆಂಬ ವಾಸ್ತವಾಂಶವನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ದೃಢವಾಗಿ ನೆನಪಿನಲ್ಲಿಟ್ಟಿರಬೇಕು. ದುಡಿಯುವ ಹಾಗೂ ಶೋಷಿತ ಜನರಿಗೆ ನಾಯಕತ್ವ ನೀಡಬಲ್ಲ ಏಕೈಕ ವರ್ಗವೆಂದರೆ, ಅತ್ಯಂತ ಕಷ್ಟಕರವಾದ, ಪ್ರಯಾಸದಿಂದ ಕೂಡಿದ ಹಾಗೂ ಅಪಾಯಕರವಾದ ಘಟ್ಟಗಳಲ್ಲೂ ಧೈರ್ಯ ಗೆಡದೆ, ಹಠಾಶೆಗೆ ಒಳಗಾಗದೆ ತನ್ನ ಮಾರ್ಗವನ್ನೇ ಅವಿಚಲವಾಗಿ ಅನುಸರಿಸಿಕೊಂಡು ಹೋಗುವಂಥ ವರ್ಗ. ಅತ್ಯುದ್ರೇಕದ ಧಟ್ಟನೆಯ ಆವೇಶಗಳು ನಮಗೆ ಪ್ರಯೋಜನ ವಿಲ್ಲ. ನಮಗೆ ಅವಶ್ಯವಾಗಿರುವುದು ಶ್ರಮಜೀವಿ ವರ್ಗದ ಉಕ್ಕಿನ ದಳಗಳ ಸ್ಥಿರವಾದ ಮುನ್ನಡೆ.

1918ರ ಏಪ್ರಿಲ್ 13 ಹಾಗೂ
26ರ ನಡುವೆ ಬರೆದುದು

“ಎಡಪಂಥ”ದ ಬಾಲಿಶತನ ಹಾಗೂ ಪೆಟಿ ಬೂರ್ಷ್ವಾ ಮನೋಗುಣ

“ಎಡ ಕಮ್ಯೂನಿಸ್ಟ್”ರ ಒಂದು ಸಣ್ಣ ವೃಂದವು ತನ್ನ ಪತ್ರಿಕೆ ‘ಕಮ್ಯೂನಿಸ್ಟ್’⁶² (ನಂ. 1, ಏಪ್ರಿಲ್ 20, 1918)ಅನ್ನೂ ತನ್ನ “ಸಿದ್ಧಾಂತ”ಗಳನ್ನೂ ಪ್ರಕಟಪಡಿಸಿರುವುದು ನಾನು ‘ಸೋವಿಯತ್ ಸರ್ಕಾರದ ತುರ್ತಿನ ಕಾರ್ಯಭಾರಗಳು’* ಎಂಬ ಕಿರುಹೊತ್ತಗೆಯಲ್ಲಿ ವ್ಯಕ್ತಪಡಿಸಿದ ನನ್ನ ಅಭಿಪ್ರಾಯಗಳನ್ನು ಎದ್ದುಕಾಣುವಂತೆ ಸಮರ್ಥಿಸುತ್ತದೆ. ಕೆಲವು ವೇಳೆ “ಎಡ” ಘೋಷಣೆಗಳಿಂದ ಮರೆಮಾಚಲ್ಪಟ್ಟಂಥ ಪೆಟಿ ಬೂರ್ಷ್ವಾ ಸಡಿಲತೆಯನ್ನು ರಕ್ಷಿಸುವ ಶುದ್ಧ ಅತಿಮುಗ್ಧತೆಗೆ ರಾಜಕೀಯ ಸಾಹಿತ್ಯದಲ್ಲಿ ಬೇರೊಂದು ಉತ್ತಮ ಸಮರ್ಥನೆ ಇರಲಾರದು. ಈ “ಎಡ ಕಮ್ಯೂನಿಸ್ಟ್”ರ ವಾದಗಳನ್ನು ವಿವೇಚಿಸುವುದು ಉಪಯುಕ್ತವೂ ಅವಶ್ಯವೂ ಆದುದು, ಏಕೆಂದರೆ ಅವು ನಾವು ಸಾಗಿ ಹೋಗುತ್ತಿರುವ ಕಾಲಾವಧಿಗೆ ಲಾಕ್ಷಣಿಕವಾಗಿವೆ. ಅವು ಈ ಕಾಲಾವಧಿಯ “ತಿರುಳಿ”ನ ಋಣಾತ್ಮಕ ಮಗ್ಗುಲನ್ನು ವಿಶೇಷ ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ. ಅವು ಬೋಧಪ್ರದವಾದವು, ಏಕೆಂದರೆ, ನಾವು ಯಾರ ಬಗೆಗೆ ವಿವೇಚಿಸುತ್ತಿದ್ದೇವೋ ಅವರು ಪ್ರಸಕ್ತ ಕಾಲಾವಧಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲರಾದವರಲ್ಲಿ ಅತ್ಯುತ್ತಮರಾದ ಜನ, ತಮ್ಮ ಜ್ಞಾನ ಹಾಗೂ ನಿಷ್ಠೆಯಲ್ಲಿ ಇವೇ ತಪ್ಪು ಅಭಿಪ್ರಾಯಗಳ ಸಾಮಾನ್ಯ ಪ್ರತಿನಿಧಿಗಳಿಗೂ, ಅಂದರೆ ಎಡ ಸಮಾಜವಾದಿ-ಕ್ರಾಂತಿ ಕಾರಿಗಳಿಗೂ, ತುಂಬ ತುಂಬ ಮೇಲೆ ನಿಂತಿರುವಂಥ ಜನ.

I

ಒಂದು ರಾಜಕೀಯ ಪರಿಮಾಣವಾಗಿ, ಅಥವಾ ರಾಜಕೀಯ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ಹಕ್ಕು ಸಾಧಿಸುತ್ತಿರುವಂಥ ವೃಂದವಾಗಿ “ಎಡ ಕಮ್ಯೂನಿಸ್ಟ್” ವೃಂದವು ತನ್ನ “ಪ್ರಸಕ್ತ ಪರಿಸ್ಥಿತಿಯ ಕುರಿತ ಪ್ರಮೇಯ”ಗಳನ್ನು ಪ್ರಕಟಿಸಿದೆ. ತಮ್ಮ ಅಭಿಪ್ರಾಯಗಳಿಗೂ ತಂತ್ರಗಳಿಗೂ ಅಡಿಪಾಯವಾಗಿರುವ ಸೂತ್ರಗಳಿಗೆ

*ಈ ಸಂಪುಟದಲ್ಲಿ 85-131ನೆಯ ಪುಟಗಳನ್ನು ನೋಡಿ. - ಸಂ.

ಸುಸಂಗತವಾದ ಹಾಗೂ ಸಮಗ್ರವಾದ ವಿವರಣೆ ನೀಡುವುದು ಒಂದು ಉತ್ತಮ ವಾದ ಮಾರ್ಕ್ಸ್‌ವಾದಿ ಸಂಪ್ರದಾಯ. ಈ ಉತ್ತಮ ಮಾರ್ಕ್ಸ್‌ವಾದಿ ಸಂಪ್ರದಾಯವು ನಮ್ಮ “ಎಡಪಂಥದವರು” ಮಾಡಿದ ತಪ್ಪನ್ನು ತೆರೆದು ತೋರಿಸಲು ಸಹಕಾರಿಯಾಗಿದೆ, ಏಕೆಂದರೆ, ಉದ್ದೇಗ ಭಾಷಣ ಮಾಡದೆ ಕೇವಲ ವಾದಿಸಲು ಮಾಡುವ ಯತ್ನವೇ ಅವರ ವಾದದಲ್ಲಿ ತರ್ಕಬದ್ಧತೆ ಇಲ್ಲದಿರುವುದನ್ನು ಬಯಲು ಮಾಡುತ್ತದೆ.

ಅವರ ವಾದದಲ್ಲಿ ಯಾರಿಗಾದರೂ ಎದ್ದು ಕಾಣುವಂಥ ಮೊದಲ ಅಂಶವೆಂದರೆ, ಬ್ರೆಸ್ಟ್ ಒಡಂಬಡಿಕೆಯನ್ನು ಮಾಡಿಕೊಂಡು ಸರಿಯಾಗಿದ್ದಿತೇ ಅಥವಾ ಇಲ್ಲವೇ ಎಂಬ ಹಳೆಯ ಪ್ರಶ್ನೆಗೆ ಸಂಬಂಧಿಸಿ ನೀಡಿರುವ ವಿಪುಲ ಉಲ್ಲೇಖಗಳು, ಸೂಚನೆಗಳು ಹಾಗೂ ನುಣುಚಿಕೆಗಳು. “ಎಡಪಂಥೀಯರು” ಈ ಪ್ರಶ್ನೆಯನ್ನು ನೇರವಾದ ರೀತಿಯಲ್ಲಿ ಮುಂದಿಡುವ ಸಾಹಸ ಮಾಡರು. ಅವರು ಹಾಸ್ಯಾಸ್ಪದವಾದ ರೀತಿಯಲ್ಲಿ ಒದ್ದಾಡುತ್ತಾರೆ, ವಾದದ ಮೇಲೆ ವಾದ ಪೇರಿಸುತ್ತಾರೆ. ಕಾರಣಗಳಿಗಾಗಿ ಹಡುಕಾಡುತ್ತಾರೆ, “ಒಂದು ಕಡೆ” ಅದು ಹೀಗಿರಬಹುದು “ಇನ್ನೊಂದು ಕಡೆ” ಹೀಗಿರದೆ ಇರಬಹುದು ಎಂದು ಸಮಾಧಾನ ಹೇಳುತ್ತಾರೆ. ಅವರ ಚಿಂತನೆಗಳು ಎಲ್ಲ ಸಣ್ಣ ಪುಟ್ಟ ವಿಚಾರಗಳ ಕುರಿತು ಅಲೆದಾಡುತ್ತವೆ. ವಾದದಲ್ಲಿ ತಮ್ಮನ್ನು ತಾವೇ ಸೋಲಿಸಿಕೊಳ್ಳುತ್ತಿದ್ದಾರೆ ಅನ್ನುವುದನ್ನು ಗಮನಿಸದೆ ಕೂಡ ಇರುವುದಕ್ಕೆ ಅವರು ಸದಾ ಕಾಲವೂ ಯತ್ನಿಸುತ್ತಾರೆ. “ಎಡಪಂಥೀಯರು” ಸಂಖ್ಯೆಗಳನ್ನು ತುಂಬ ಜಾಗರೂಕತೆಯಿಂದ ಉದ್ಧರಿಸುತ್ತಾರೆ, ಪಾರ್ಟಿ ಮಹಾಧಿವೇಶನದಲ್ಲಿ⁶⁴ ಶಾಂತಿಗೆ ವಿರುದ್ಧವಾಗಿ ಹನ್ನೆರಡು ಮತಗಳೂ ಶಾಂತಿಗೆ ಪರವಾಗಿ ಇಪ್ಪತ್ತೆಂಟು ಮತಗಳೂ ಬಿದ್ದವೆಂದು ತಿಳಿಸುತ್ತಾರೆ. ಆದರೆ ಸೋವಿಯತ್‌ಗಳ ಮಹಾಧಿವೇಶನದ ಬೋಲ್ಷೆವಿಕ್ ವೃಂದದ ಸಭೆಯಲ್ಲಿ ಹಾಕಲಾದ ನೂರಾರು ಮತಗಳಲ್ಲಿ ತಾವು ಹತ್ತನೇ ಒಂದು ಪಾಲಿಗೂ ಕಮ್ಮಿ ಪಡೆದರೆಂಬುದರ ಬಗೆಗೆ ಜಾಣತನದಿಂದ ಮೌನದಿಂದಿರುತ್ತಾರೆ ಕೂಡ.⁶⁵ ಶಾಂತಿಯನ್ನು “ಬಳಲಿಬೇಸತ್ತು ಹಾಗೂ ವರ್ಗ ಪುಜ್ಜೆ ಕಳೆದುಕೊಂಡ ಅಂಶಗಳು” ಮಾಡಿಕೊಂಡವು, “ಆರ್ಥಿಕ ಜೀವನದಲ್ಲಿ ಹೆಚ್ಚಿನ ಚೈತನ್ಯ ಇದ್ದ ಹಾಗೂ ಆಹಾರ ಸರಬರಾಜು ಹೆಚ್ಚು ಖಚಿತವಾಗಿದ್ದ ದಕ್ಷಿಣ ಪ್ರದೇಶಗಳ ಕಾರ್ಮಿಕರೂ ರೈತರೂ” ಅದನ್ನು ವಿರೋಧಿಸಿದರು, ಎಂಬ “ಸಿದ್ಧಾಂತ”ವೊಂದನ್ನು ಅವರು ಸೃಜಿಸಿದ್ದಾರೆ... ಇದನ್ನು ಕಂಡು ನಗದೆ ಬೇರೆ ಏನನ್ನೇ ಮಾಡಲು ಸಾಧ್ಯವಿದೆಯೆ? ಅಖಿಲ ಉಕ್ರೈನ್ ಸೋವಿಯತ್‌ಗಳ ಮಹಾಧಿವೇಶನದಲ್ಲಿ ಶಾಂತಿಯ ಪರವಾಗಿ ಮತ ನೀಡಲಾದುದರ ಬಗೆಗಾಗಲೀ ಶಾಂತಿಯನ್ನು ವಿರೋಧಿಸಿದ ರಷ್ಯದಲ್ಲಿನ ಅಚ್ಚು ಪೆಟಿ ಬೂರ್ಷ್ವಾ ಹಾಗೂ ವರ್ಗ ಲಕ್ಷಣ ಲುಪ್ತ ರಾಜಕೀಯ ಕಲಬೆರಕೆಯ (ಎಡ ಸಮಾಜವಾದಿ-ಕ್ರಾಂತಿಕಾರಿ ಪಾರ್ಟಿಯ) ಸಾಮಾಜಿಕ ಹಾಗೂ ವರ್ಗ ಲಕ್ಷಣದ ಬಗೆಗಾಗಲೀ ಒಂದು ಮಾತೂ ಇಲ್ಲ. ಶುದ್ಧ ಬಾಲಿಶ ರೀತಿಯಲ್ಲಿ, ವಿನೋದಕರವಾದ “ವೈಜ್ಞಾನಿಕ” ವಿವರಣೆಗಳ ಮೂಲಕ ಅವರು ತಮ್ಮ ದಿವಾಳಿತನವನ್ನು ಮರೆಮಾಚಲು ವಾಸ್ತವಾಂಶಗಳನ್ನು

ಮರೆಮಾಚಲು ಯತ್ನಿಸುತ್ತಾರೆ. ಪಾರ್ಟಿಯ ಈ ವರ್ಗ ಲಕ್ಷಣ ಲುಪ್ತ ಬುದ್ಧಿಜೀವಿ “ಮೇಲ್‌ಸ್ತರದವರಾದ” ಈ ಉತ್ತಮರೇ, ಕ್ರಾಂತಿಕಾರಿ ಪೆಟಿ ಬೂರ್ಷ್ವಾ ನುಡಿ ಗಟ್ಟುಗಳ ವೇಷ ತೊಡಿಸಿದ ಘೋಷಣೆಗಳೊಂದಿಗೆ ಶಾಂತಿಯನ್ನು ವಿರೋಧಿಸಿದುದು ಮತ್ತು ಕಾರ್ಮಿಕರ ಹಾಗೂ ಶೋಷಿತ ರೈತರ ಸಮೂಹವೇ ಶಾಂತಿಯನ್ನು ಆಗು ಮಾಡಿದುದು, ಎಂದು ವಾಸ್ತವಾಂಶಗಳನ್ನು ಸುಮ್ಮನೆ ವೀಕ್ಷಿಸಿದರೆ ಸಾಕು ತಿಳಿದು ಬರುತ್ತದೆ.

ಆದರೂ, ಯುದ್ಧ ಹಾಗೂ ಶಾಂತಿ ಪ್ರಶ್ನೆಗೆ ಸಂಬಂಧಿಸಿ “ಎಡಪಂಥೀಯರ” ಮೇಲೆ ತಿಳಿಸಿದ ಘೋಷಣೆಗಳೂ ನುಣುಚಿಕೆಗಳೂ ಎಷ್ಟೇ ಇದ್ದಾಗ್ಯೂ, ಸರಳವಾದ ಹಾಗೂ ಸ್ವಯಂಸ್ಪಷ್ಟವಾದ ಸತ್ಯವಂತೂ ಬೆಳಕಿಗೆ ಬಂದೇ ಬರುತ್ತದೆ. “ಶಾಂತಿ ಒಪ್ಪಂದ ಮಾಡಿಕೊಂಡುದು ತತ್ಕಾಲಕ್ಕಾದರೂ ಸಾಮ್ರಾಜ್ಯಶಾಹಿಗಳು ವಿಶ್ವಪ್ರಮಾಣದಲ್ಲಿ ಕುಯುಕ್ತಿಯ ಒಪ್ಪಂದ ಮಾಡಿಕೊಳ್ಳಲು ನಡೆಸಲಿದ್ದ ಯತ್ನಗಳನ್ನು ದುರ್ಬಲಗೊಳಿಸಿದೆ” (ಇದನ್ನು “ಎಡಪಂಥೀಯರು” ಸರಿಯಾಗಿ ನಿರೂಪಿಸಿಲ್ಲ, ಆದರೆ ಅಂತಹ ತಪ್ಪುಗಳನ್ನು ವಿವೇಚಿಸುವುದಕ್ಕೆ ಇದು ಸ್ಥಳವಲ್ಲ) ಎಂದು ಈ ಪ್ರಮೇಯಗಳ ಕರ್ತೃಗಳು ಒಪ್ಪಿಕೊಳ್ಳುವ ಒತ್ತಾಯಕ್ಕೊಳಗಾಗಿದ್ದಾರೆ. “ಶಾಂತಿ ಒಪ್ಪಂದ ಮಾಡಿಕೊಂಡುದು ಆಗಲೇ ಸಾಮ್ರಾಜ್ಯಶಾಹಿ ಬೃಹತ್ ರಾಷ್ಟ್ರಗಳ ನಡುವೆ ಘರ್ಷಣೆಗಳನ್ನು ಹೆಚ್ಚು ತೀವ್ರವಾಗುವಂತೆ ಮಾಡಿದೆ.”

ಇದು ವಾಸ್ತವವಾದುದು. ಇದು ನಿರ್ಧಾರಕ ಮಹತ್ವದ್ದಾಗಿದೆ. ಆದ್ದರಿಂದಲೇ ಶಾಂತಿ ಒಡಂಬಡಿಕೆಯನ್ನು ವಿರೋಧಿಸಿದವರು ತಮಗೇ ತಿಳಿಯದೆಯೇ ಸಾಮ್ರಾಜ್ಯ ಶಾಹಿಗಳ ಕೈಗಳಲ್ಲಿ ಆಟದ ಬೊಂಬೆಗಳಾದರು, ಸಾಮ್ರಾಜ್ಯಶಾಹಿಗಳು ಅವರಿಗಾಗಿ ಒಡ್ಡಿದ್ದ ಬಲೆಯಲ್ಲಿ ಬಿದ್ದರು. ಏಕೆಂದರೆ, ಜಾಗತಿಕ ಸಮಾಜವಾದಿ ಕ್ರಾಂತಿ ಪ್ರಾರಂಭ ವಾಗುವವರೆಗೂ, ಅದು ಹಲವಾರು ದೇಶಗಳಲ್ಲಿ ಪ್ರಾರಂಭವಾಗಿ ಅಂತರರಾಷ್ಟ್ರೀಯ ಸಾಮ್ರಾಜ್ಯವಾದವನ್ನು ಸೋಲಿಸಲು ಸಾಲುವಷ್ಟು ಶಕ್ತಿ ಸಂಪಾದಿಸುವವರೆಗೂ, ಸಾಮ್ರಾಜ್ಯವಾದದ ದೈತ್ಯರುಗಳ ವಿರುದ್ಧ ಕದನ ಒಪ್ಪಿಕೊಳ್ಳದೆ ಇರುವುದು ಒಂದೇ ದೇಶದಲ್ಲಿ (ಅದರಲ್ಲೂ ಹಿಂದುಳಿದ ದೇಶದಲ್ಲಿ) ಜಯಗಳಿಸಿದಂಥ ಸಮಾಜವಾದಿಗಳ ನೇರ ಕರ್ತವ್ಯವಾಗಿದೆ. ಕದನವನ್ನು ತಪ್ಪಿಸಲು ಯತ್ನಿಸುವುದು, ಸಾಮ್ರಾಜ್ಯ ವಾದಿಗಳ ನಡುವೆಯೇ ಘರ್ಷಣೆಗಳು ಅವರನ್ನು ಇನ್ನೂ ಹೆಚ್ಚು ದುರ್ಬಲಗೊಳಿಸುವವರೆಗೂ ಕಾಯುವುದು ಮತ್ತು ಇತರ ದೇಶಗಳಲ್ಲೂ ಕ್ರಾಂತಿಯನ್ನು ಇನ್ನೂ ಹೆಚ್ಚು ಹತ್ತಿರ ತರುವುದು, ಸಮಾಜವಾದಿಗಳ ಕರ್ತವ್ಯವಾಗಿದೆ. ನಮ್ಮ “ಎಡಪಂಥೀ ಯರು” ಈ ಸರಳವಾದ ಸತ್ಯವನ್ನು ಜನವರಿ, ಫೆಬ್ರವರಿ ಹಾಗೂ ಮಾರ್ಚ್‌ಗಳಲ್ಲಿ ಅರ್ಥಮಾಡಿಕೊಳ್ಳಲಿಲ್ಲ. ಈಗಲೂ ಅವರು ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹೆದರುತ್ತಾರೆ. ಆದರೆ “ಒಂದು ಕಡೆ ಇದನ್ನು ಒಪ್ಪಿಕೊಳ್ಳದೇ ಇರಲು ಆಗುವುದಿಲ್ಲ,

ಇನ್ನೊಂದು ಕಡೆ ಇದನ್ನು ಅಂಗೀಕರಿಸಬೇಕು” ಎಂದು ಮುಂತಾದ ಅವರೆಲ್ಲ ಗೊಂದಲದ ವಿಚಾರಗಳ ಮಧ್ಯೆ ಅದು ಬೆಳಕಿಗೆ ಬರುತ್ತದೆ.

“ಬರಲಿರುವ ವಸಂತ ಹಾಗೂ ಬೇಸಿಗೆಯಲ್ಲಿ ಸಾಮ್ರಾಜ್ಯಶಾಹಿ ವ್ಯವಸ್ಥೆ ಕುಸಿಯತೊಡಗಬೇಕು” ಎಂದು ಬರೆಯುತ್ತಾರೆ “ಎಡಪಂಥೀಯರು” ತಮ್ಮ ಪ್ರಮೇಯಗಳಲ್ಲಿ. “ಯುದ್ಧದ ಪ್ರಸಕ್ತ ಮಜಲಿನಲ್ಲಿ ಜರ್ಮನ್ ಸಾಮ್ರಾಜ್ಯವಾದವು ಗೆದ್ದದೇ ಆದಲ್ಲಿ ಈ ಕುಸಿತವನ್ನು ಮುಂದೂಡಬಹುದಷ್ಟೆ, ಆದರೆ ಆ ಕುಸಿತವು ಅನಂತರ ಇನ್ನೂ ಹೆಚ್ಚು ತೀವ್ರ ರೂಪಗಳಲ್ಲಿ ವ್ಯಕ್ತಗೊಳ್ಳುವುದು.”

ಈ ನಿರೂಪಣೆಯು ತಾನು ವೈಜ್ಞಾನಿಕವಾದುದು ಎಂದು ಸೋಗುಹಾಕುವುದಾದರೂ ಅದು ಅದಕ್ಕೂ ಹೆಚ್ಚಾಗಿ ಬಾಲಿಶವಾಗಿ ತಪ್ಪಾದುದು. ಯಾವ ವರ್ಷದಲ್ಲಿ, ಯಾವ ವಸಂತ, ಬೇಸಿಗೆ, ಶರತ್ಕಾಲ ಅಥವಾ ಮಾಗಿಯಲ್ಲಿ “ಕುಸಿತ ಪ್ರಾರಂಭವಾಗಬೇಕು” ಎಂಬುದನ್ನು ನಿರ್ಧರಿಸಬಲ್ಲಂತಹುದೇ ವಿಜ್ಞಾನ ಎಂದು “ಅರ್ಥಮಾಡಿಕೊಳ್ಳುವುದು” ಮಕ್ಕಳಿಗೆ ಸಹಜವಾದುದೇ.

ಯಾವುದನ್ನು ಗೊತ್ತು ಮಾಡಲಾಗುವುದಿಲ್ಲವೋ ಅದನ್ನು ಗೊತ್ತು ಮಾಡಲು ಹಾಸ್ಯಾಸ್ಪದವಾದ ವ್ಯರ್ಥ ಪ್ರಯತ್ನಗಳು ಇವು. ಈ ಅಥವಾ ಆ “ವ್ಯವಸ್ಥೆ”ಯೊಂದರ ಪತನ ಯಾವಾಗ “ಪ್ರಾರಂಭವಾಗಬೇಕು” ಎಂದು ಯಾವ ಗಂಭೀರವಾದ ರಾಜಕಾರಣಿಯೂ ಎಂದೂ ಹೇಳುವುದಿಲ್ಲ (ಅದರಲ್ಲೂ ವ್ಯವಸ್ಥೆಯ ಪತನ ಆಗಲೇ ಪ್ರಾರಂಭವಾಗಿರುವಾಗ ಮತ್ತು ಯಾವುವೇ ನಿರ್ದಿಷ್ಟ ದೇಶಗಳಲ್ಲಿ ಕ್ರಾಂತಿ ಯಾವ ಘಳಿಗೆಯಲ್ಲಿ ತಲೆದೋರುವುದು ಎಂಬುದನ್ನು ತಿಳಿಯುವುದು ಈಗಿನ ಪ್ರಶ್ನೆಯಾಗಿರುವಾಗ). ಆದರೆ ನಿರ್ವಿವಾದವಾದಂಥ ಸತ್ಯವೊಂದು, ಈ ಬಾಲಿಶವಾಗಿ ನಿರ್ವಹಿಸುವುದಾದ ನಿರೂಪಣೆಯ ಮೂಲಕ ಒಂದು ನಿರ್ವಿವಾದವಾದಂಥ ಸತ್ಯವೊಂದು ಹೊರ ಹೊಮ್ಮುತ್ತದೆ. ಅದೆಂದರೆ, ಇತರ ಹೆಚ್ಚು ಮುಂದುವರಿದ ದೇಶಗಳಲ್ಲಿ ಕ್ರಾಂತಿಗಳು ತಲೆದೋರುವ ಸಂಭವವು ಈಗ, ಶಾಂತಿ ಒಡಂಬಡಿಕೆಯ ನಂತರ “ವಿಶ್ರಾಂತಿ” ಪ್ರಾರಂಭವಾದ ಈ ಒಂದು ತಿಂಗಳಿನಲ್ಲಿ, ಒಂದು ತಿಂಗಳ ಹಿಂದೆ ಅಥವಾ ಆರು ವಾರಗಳ ಹಿಂದೆ ಇದ್ದುದಕ್ಕಿಂತ ಹೆಚ್ಚು ಹತ್ತಿರವಾಗಿದೆ, ಎಂಬುದಾಗಿದೆ.

ಇದರಿಂದ ಯಾವ ತೀರ್ಮಾನಕ್ಕೆ ಬರಬಹುದು?

ಶಾಂತಿ ಬೆಂಬಲಿಗರು ಹೇಳಿದುದು ಸಂಪೂರ್ಣವಾಗಿ ಸರಿಯಾಗಿದ್ದಿತು ಮತ್ತು ಘಟನೆಗಳ ಗತಿಯು ಅವರ ನಿಲುವನ್ನು ಸಮರ್ಥಿಸಿದೆ, ಎಂದು ಇದರಿಂದ ತಿಳಿದು ಬರುತ್ತದೆ. ಸಮಾಜವಾದವು ಇನ್ನೂ ದುರ್ಬಲವಾಗಿರುವಾಗ ಮತ್ತು ಕದನದಲ್ಲಿ ಗೆಲ್ಲುವ ಅವಕಾಶಗಳು ಸ್ಪಷ್ಟವಾಗಿಯೇ ಸಮಾಜವಾದದ ವಿರುದ್ಧ ಇರುವಾಗ,

ಸಮಾಜವಾದದ ವಿರುದ್ಧ ಹೋರಾಟವನ್ನು ಹೆಚ್ಚು ಸುಲಭ ಮಾಡಿಕೊಡುವ ಮೂಲಕ ಸಾಮ್ರಾಜ್ಯವಾದಿಗಳಿಗೆ ಸಹಾಯವಾಗಕೂಡದು, ಆದರೆ ಶಕ್ತಿಗಳ ಬಲಾಬಲವನ್ನು ಲೆಕ್ಕಮಾಡುವ ಸಾಮರ್ಥ್ಯ ತೋರಬೇಕು ಎಂಬ ವಿಚಾರವನ್ನು ಆಡಂಬರ ಪ್ರೇಮಿಗಳ ಮನಸ್ಸುಗಳೊಳಕ್ಕೆ ತುರುಕಿ ತುಂಬಿ ಅವರು ಸರಿಯಾದುದನ್ನೇ ಮಾಡಿದರು.

ಆದರೆ ತಮ್ಮನ್ನು “ಶ್ರಮಜೀವಿ ವರ್ಗ” ಕಮ್ಯೂನಿಸ್ಟರು ಎಂದು ಕರೆದುಕೊಳ್ಳುವುದನ್ನು ತುಂಬ ಇಷ್ಟಪಡುವಂಥ - ಏಕೆಂದರೆ, ಅವರಲ್ಲಿ ಶ್ರಮಜೀವಿ ವರ್ಗ ಲಕ್ಷಣ ಇರುವುದು ತೀರ ಅಲ್ಪ, ಪೆಟಿ ಬೂರ್ಷ್ವಾ ಲಕ್ಷಣವಾದರೋ ತೀರ ಹೆಚ್ಚು - ನಮ್ಮ “ಎಡ ಕಮ್ಯೂನಿಸ್ಟರು” ಶಕ್ತಿಗಳ ಬಲಾಬಲದ ಕಡೆಗೆ ಗಮನ ಕೊಡಲು, ಅದನ್ನು ಲೆಕ್ಕಹಾಕಿ ನಿರ್ಧರಿಸಲು, ಅಸಮರ್ಥರಾಗಿದ್ದಾರೆ. ಹಾಗೆ ಕಂಡುಹಿಡಿಯುವುದೇ ಮಾರ್ಕ್ಸ್‌ವಾದದ ಹಾಗೂ ಮಾರ್ಕ್ಸ್‌ವಾದಿ ತಂತ್ರಗಳ ಒಳತಿರುಳು. ಆದರೆ ಇವರು ಈ ಕೆಳಗಿನಂಥ “ಜಂಭ”ದ ನುಡಿಗಟ್ಟುಗಳನ್ನು ಬಳಸುವ ಮೂಲಕ “ಒಳತಿರುಳು”ನ್ನೇ ಅಸಡ್ಡೆಯಿಂದ ಪಕ್ಕಕ್ಕೆ ತಳ್ಳುತ್ತಾರೆ:

“...ಜನಸಮೂಹಗಳ ಮನಸ್ಸುಗಳಲ್ಲಿ ನಿಷ್ಕ್ರಿಯಾತ್ಮಕವಾದ ‘ಶಾಂತಿ ಮನಸ್ತತ್ವ’ವು ದೃಢವಾಗಿ ತುಂಬಿಕೊಂಡಿರುವುದು ಇಂದಿನ ರಾಜಕೀಯ ಪರಿಸ್ಥಿತಿಯ ಒಂದು ವಸ್ತುನಿಷ್ಠ ಸತ್ಯಾಂಶವಾಗಿದೆ...”

ಎಂಥ ನುಡಿಮುತ್ತು! ಮೂರು ವರ್ಷಗಳ ಅತ್ಯಂತ ದಾರುಣವಾದ ಹಾಗೂ ಪ್ರತಿಗಾಮಿಯಾದ ಯುದ್ಧದನಂತರ ಜನರು ಎಂದೂ ವಾಗಾಡಂಬರದ ಮೊರೆ ಹೊಗದಂಥ ಸೋವಿಯತ್ ಪ್ರಭುತ್ವದ ಹಾಗೂ ಅದರ ಸರಿಯಾದ ತಂತ್ರಗಳ ಸ್ತುತ್ಯಾರ್ಹ ಯತ್ನಗಳ ಫಲವಾಗಿ ಈಗಷ್ಟೆ ಅತ್ಯಂತ, ತೀರ ಅತ್ಯಂತ ಹ್ರಸ್ವಕಾಲಿಕವಾದ, ಅಭದ್ರವಾದ ಹಾಗೂ ಎಷ್ಟು ಮಾತ್ರವೂ ಸಾಲದ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಈ “ಎಡ” ಬುದ್ಧಿಜೀವಿ ಹೈದರು ತನ್ನಲ್ಲೇ ಮಿತಿವಿಾರಿ ಮೋಹಗೊಂಡಿದ್ದ ನಾರ್ಸಿಸಸ್*ನ ರೀವಿಯೊಂದಿಗೆ “ಜನಸಮೂಹಗಳ (???) ಮನಸ್ಸುಗಳಲ್ಲಿ ನಿಷ್ಕ್ರಿಯಾತ್ಮಕವಾದ (!!!???) ಶಾಂತಿ ಮನಸ್ತತ್ವವು ದೃಢವಾಗಿ ತುಂಬಿಕೊಂಡಿದೆ (!!!)” ಎಂದು ಪ್ರಗಾಢವಾಗಿ ಘೋಷಿಸುತ್ತಾರೆ. ಈ “ಎಡಪಂಥೀಯರ” ಪತ್ರಿಕೆಯನ್ನು ಅಥವಾ ನಿಯತಕಾಲಿಕವನ್ನು ‘ಕಮ್ಯೂನಿಸ್ಟ್’ ಎಂದಲ್ಲ ಆದರೆ ‘ಷ್ಲಾಹ್‌ತಿಚ್’⁶⁶ ಎಂದು ಕರೆಯಬೇಕು ಎಂದು ನಾನು ಪಾರ್ಟಿ ಮಹಾಧಿವೇಶನದಲ್ಲಿ ಹೇಳಿದುದು ಸರಿಯಲ್ಲವೇ?

*ಪುರಾತನ ಗ್ರೀಕ್ ಪುರಾಣಕಥೆಗಳಲ್ಲಿ ಬರುವ ಒಬ್ಬ ಸುಂದರ ಯುವಕ. ಇವನು ನೀರಿನಲ್ಲಿ ಕಂಡ ತನ್ನ ಪ್ರತಿಬಿಂಬದಲ್ಲೇ ಮೋಹಿತನಾಗುತ್ತಾನೆ. ಈ ಹೆಸರು ಅನಂತರ ಸ್ವಯಂಪ್ರೇಮಿ ವ್ಯಕ್ತಿಯ ಸಮಾನಾರ್ಥಕವಾಯಿತು. - ಸಂ.

ದುಡಿಯುವ ಹಾಗೂ ಶೋಷಿತ ಜನರ ಮನಸ್ತತ್ವವನ್ನೂ ಜೀವನ ಪರಿಸ್ಥಿತಿಗಳನ್ನೂ ತುಂಬ ಸ್ವಲ್ಪವೇ ಅರ್ಥಮಾಡಿಕೊಂಡಿರುವ ಕಮ್ಯೂನಿಸ್ಟನೂ “ಶಾಂತಿ ಮನಸ್ತತ್ವ” “ನಿಷ್ಕ್ರಿಯವಾದುದು” ಎಂದು ಘೋಷಿಸುವಂಥ ಹಾಗೂ ರಟ್ಟಿನ ಕತ್ತಿಯನ್ನು ರುಳುಪಿಸುವುದನ್ನೇ “ಕ್ರಿಯಾತ್ಮಕ”ವೆಂದು ನಂಬುವಂಥ ಕುಲೀನನ ಅಥವಾ ಪ್ಲಾಹ್‌ತಿಚ್‌ನ ಮನೋಧರ್ಮದ ಅಚ್ಚ ವರ್ಗ ಲಕ್ಷಣ ಲುಪ್ತ ಪೆಟಿ ಬೂರ್ಷ್ವಾ ಬುದ್ಧಿಜೀವಿಯ ದೃಷ್ಟಿಕೋನದ ಮಟ್ಟಕ್ಕೆ ಇಳಿಯುವುದು ಸಾಧ್ಯವೇ? ಮೂರು ವರ್ಷಗಳ ಕಗ್ಗೊಲೆಗಳಿಂದ ಸಂಪೂರ್ಣವಾಗಿ ಬಳಲಿದ ಜನರು ವಿಶ್ರಾಂತಿ ಯಿಲ್ಲದೆ ಹೋರಾಡುತ್ತಲೇ ಹೋಗಲಾರರು ಎಂಬ, ಯುದ್ಧವು ರಾಷ್ಟ್ರೀಯ ಪ್ರಮಾಣ ದಲ್ಲಿ ಸಂಘಟಿತವಾಗದೆ ಹೋದಲ್ಲಿ ಅದು ಬಹುವೇಳೆ ಶ್ರಮಜೀವಿಗಳ ಉಕ್ಕಿನ ಶಿಸ್ತಿನ ಬದಲು ಪುಟ್ಟ ಆಸ್ತಿ ಒಡೆಯರಿಗೆ ವಿಶಿಷ್ಟವಾದ ವಿಘಟನೆಯ ಮನಸ್ತತ್ವವನ್ನು ಸೃಜಿಸುತ್ತದೆ ಎಂಬ ಸಾರ್ವತ್ರಿಕವಾಗಿ ವಿದಿತವಾದ ವಾಸ್ತವಾಂಶವನ್ನು - ಇದಕ್ಕೆ ಉಕ್ರೈನಿ ನಲ್ಲಿನ ಯುದ್ಧ ಇನ್ನೊಂದು ಸಾಕ್ಷ್ಯವಾಗಿದೆ - ಉಪೇಕ್ಷಿಸಿ ನಮ್ಮ “ಎಡಪಂಥೀಯರು” ಕೇವಲ ರಟ್ಟಿನ ಕತ್ತಿಯನ್ನು ರುಳುಪಿಸುತ್ತಾರೆ. ನಮ್ಮ “ಎಡಪಂಥೀಯರು” ಶ್ರಮ ಜೀವಿಗಳ ಉಕ್ಕಿನ ಶಿಸ್ತು ಎಂದರೇನು, ಅದನ್ನು ಸಾಧಿಸುವುದು ಹೇಗೆ ಎಂಬುದನ್ನು ಏನೇನೂ ತಿಳಿಯರು, ಅವರು ವರ್ಗ ಲಕ್ಷಣ ಲುಪ್ತ ಪೆಟಿ ಬೂರ್ಷ್ವಾ ಬುದ್ಧಿಜೀವಿಯ ಮನಸ್ತತ್ವದಿಂದ ಸಂಪೂರ್ಣವಾಗಿ ಪೂರಿತರಾಗಿದ್ದಾರೆ, ಎಂಬುದನ್ನು ‘ಕಮ್ಯೂನಿಸ್ಟ್’ನ ಪ್ರತಿಯೊಂದು ಪುಟವೂ ತೋರಿಸಿಕೊಡುತ್ತದೆ.

II

ಯುದ್ಧಕ್ಕೆ ಸಂಬಂಧಿಸಿ “ಎಡಪಂಥೀಯರು” ಈ ಎಲ್ಲ ನುಡಿಗಟ್ಟುಗಳೂ ಕೇವಲ ಬಾಲಿಶ ಉದ್ರೇಕ, ಅಷ್ಟೇ ಅಲ್ಲ, ಅವು ಗತಕಾಲಕ್ಕೆ ಸಂಬಂಧಿಸಿದವು, ಆದ್ದರಿಂದ ರಾಜಕೀಯ ಪ್ರಾಮುಖ್ಯದ ಛಾಯೆಯನ್ನೂ ಹೊಂದಿಲ್ಲ, ಎಂದು ಬಹುಶಃ ಹೇಳಬಹುದೇನೋ? ಕೆಲವು ಜನರು ನಮ್ಮ “ಎಡಪಂಥೀಯರು”ನ್ನು ಸಮರ್ಥಿಸುತ್ತ ಇದೇ ವಾದವನ್ನು ಮುಂದಿಡುತ್ತಿದ್ದಾರೆ. ಆದರೆ ಇದು ತಪ್ಪು. ರಾಜಕೀಯ ನಾಯಕತ್ವಕ್ಕಾಗಿ ಹಂಬಲಿಸುತ್ತಿರುವ ಯಾರೇ ಆಗಲಿ ರಾಜಕೀಯ ಸಮಸ್ಯೆಗಳನ್ನು ಪ್ರತ್ಯೇಕಿಸಿ ಆಲೋಚಿಸಿ ನೋಡುವ ಸಾಮರ್ಥ್ಯ ಹೊಂದಿರಬೇಕು. ಈ ಸಾಮರ್ಥ್ಯ ಇಲ್ಲದಿರುವುದು “ಎಡಪಂಥೀಯರು”ರನ್ನು ಬೆನ್ನೆಲುಬಿಲ್ಲದ ಡೋಲಾಯಮಾನ ನೀತಿ ಪ್ರತಿಪಾದಕರನ್ನಾಗಿ ಪರಿವರ್ತಿಸುತ್ತದೆ. ಇದು ವಸ್ತುನಿಷ್ಠವಾಗಿ ಒಂದೇ ಪರಿಣಾಮ ಹೊಂದಿರಬಲ್ಲದು. ಅದೆಂದರೆ - ತಮ್ಮ ಡೋಲಾಯಮಾನದಿಂದಾಗಿ “ಎಡಪಂಥೀಯರು” ಸಾಮ್ರಾಜ್ಯಶಾಹಿಗಳಿಗೆ ರಷ್ಯನ್ ಸೋವಿಯತ್ ಗಣತಂತ್ರವನ್ನು, ಸ್ವಷ್ಟವಾಗಿಯೇ ಅದಕ್ಕೇ ಪ್ರತಿಕೂಲವಾಗಿರುವಂತೆ, ಕದನಕ್ಕೆ ಪ್ರಚೋದಿಸಲು ನೆರವಾಗು

ತ್ತಿರುವುದಾಗಿದೆ, ನಮ್ಮನ್ನು ಬಲೆಗೆ ಬೀಳುವಂತೆ ಮಾಡಲು ಸಾಮ್ರಾಜ್ಯಶಾಹಿಗಳಿಗೆ ನೆರವಾಗುತ್ತಿರುವುದಾಗಿದೆ. ಈ ಮಾತುಗಳನ್ನು ಕೇಳಿ:

“....ರಷ್ಯನ್ ಕಾರ್ಮಿಕ ಕ್ರಾಂತಿಯು ವಿಶ್ವಕ್ರಾಂತಿಯ ಮಾರ್ಗವನ್ನು ಬಿಟ್ಟುಕೊಡುವ ಮೂಲಕ, ಸತತವಾಗಿ ಕದನವನ್ನು ತಪ್ಪಿಸಿಕೊಂಡು ಅಂತರ ರಾಷ್ಟ್ರೀಯ ಬಂಡವಾಳದ ಒತ್ತಡಕ್ಕೆ ಮಣಿಯುವ ಮೂಲಕ, ‘ಗೃಹ ಬಂಡವಾಳ’ಕ್ಕೆ ರಿಯಾಯಿತಿಗಳನ್ನು ತೋರುವ ಮೂಲಕ, ‘ತನ್ನನ್ನೇ ರಕ್ಷಿಸಿಕೊಳ್ಳ’ಲಾರದು.

“ಈ ದೃಷ್ಟಿಕೋನದಿಂದ, ಅಂತರರಾಷ್ಟ್ರೀಯ ಕ್ರಾಂತಿಕಾರಿ ಪ್ರಚಾರ ವನ್ನು ಮಾತಿನಲ್ಲೂ ಕೃತಿಯಲ್ಲೂ ಐಕ್ಯಗೊಳಿಸುವಂಥ ದೃಢನಿರ್ಧಾರದ ವರ್ಗ ಅಂತರರಾಷ್ಟ್ರೀಯ ನೀತಿಯನ್ನು ಅನುಸರಿಸುವುದು, ಅಂತರ ರಾಷ್ಟ್ರೀಯ ಸಮಾಜವಾದದೊಂದಿಗೆ (ಅಂತರರಾಷ್ಟ್ರೀಯ ಬೂರ್ಷ್ವಾಸೀ ಯೊಂದಿಗಲ್ಲ) ಸಾವಯವ ಸಂಬಂಧವನ್ನು ದೃಢಗೊಳಿಸುವುದು, ಅವಶ್ಯ....”

ಈ ವಿಭಾಗದಲ್ಲಿ ಗೃಹ ನೀತಿಯ ಪೇಲೆ ಮಾಡಿರುವ ತಿವಿತಗಳನ್ನು ಪ್ರತ್ಯೇಕ ವಾಗಿ ವಿವೇಚಿಸುತ್ತೇನೆ. ಆದರೆ ವಿಧೇಶಾಂಗ ನೀತಿ ವಲಯದಲ್ಲಿ ಈ ಶಬ್ದಜಾಲದ ಅತಿರೇಕವನ್ನು - ಮತ್ತು ಕೃತಿಗಳಲ್ಲಿನ ಅಂಜುಬುರುಕತನವನ್ನು - ಪರೀಕ್ಷಿಸಿ ನೋಡಿ. ಸಾಮ್ರಾಜ್ಯಶಾಹಿ ಪ್ರಚೋದನೆಗೆ ಸಾಧನಗಳಾಗ ಬಯಸದ, ಅವರ ಬಲೆಯೊಳಕ್ಕೆ ಹೋಗಿ ಬೀಳ ಬಯಸದ ಎಲ್ಲರೂ ಪ್ರಸಕ್ತ ಸಮಯದಲ್ಲಿ ಯಾವ ತಂತ್ರಗಳಿಗೆ ಬದ್ಧರಾಗಿರಬೇಕು? ಪ್ರತಿಯೊಬ್ಬ ರಾಜಕಾರಣಿಯೂ ಈ ಪ್ರಶ್ನೆಗೆ ಸ್ಪಷ್ಟವಾದ ನೇರ ವಾದ ಜವಾಬು ಕೊಡಬೇಕು. ನಮ್ಮ ಪಾರ್ಟಿಯ ಜವಾಬು ಎಲ್ಲರಿಗೂ ತಿಳಿದಿದೆ. ಪ್ರಸಕ್ತ ಸಮಯದಲ್ಲಿ ನಾವು ಹಿಂಜರಿಯಬೇಕು, ಕದನವನ್ನು ತಪ್ಪಿಸಬೇಕು. ನಮ್ಮ “ಎಡಪಂಥೀಯರು” ಇದನ್ನು ಅಲ್ಲಗಳೆಯುವ ಸಾಹಸ ಮಾಡರು. “ದೃಢ ನಿರ್ಧಾರದ ವರ್ಗ ಅಂತರರಾಷ್ಟ್ರೀಯ ನೀತಿ” ಎಂದು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ!!

ಇದು ಜನರ ವಂಚನೆ. ನೀವು ಈಗ ಹೋರಾಡ ಬಯಸಿದಲ್ಲಿ ಬಹಿರಂಗವಾ ಗಿಯೇ ಹಾಗೆ ಹೇಳಿ. ನೀವು ಈಗ ಹಿಂಜರಿಯಲು ಬಯಸದಿದ್ದಲ್ಲಿ ಬಹಿರಂಗವಾಗಿಯೇ ಹಾಗೆ ಹೇಳಿ. ಇಲ್ಲದಿದ್ದರೆ ವಸ್ತುನಿಷ್ಠ ಪಾತ್ರದಲ್ಲಿ ನೀವು ಸಾಮ್ರಾಜ್ಯಶಾಹಿ ಪ್ರಚೋದ ನೆಯ ಸಾಧನವಾಗುತ್ತೀರ. ಮತ್ತೆ ನಿಮ್ಮ ವ್ಯಕ್ತಿನಿಷ್ಠ “ಮನಸ್ತತ್ವ”ವೂ ಜಂಭಕೊಚ್ಚುವ ಅಬ್ಬರಿಸುವ ಮತ್ತು ಹಿಂಜರಿಯುವುದರಲ್ಲಿ, ಸುಸಂಘಟಿತ ರೀತಿಯಲ್ಲಿ ಹಿಂಜರಿಯಲು ಯತ್ನಿಸುವುದರಲ್ಲಿ ಶ್ರಮಜೀವಿ ವರ್ಗ ಮಾಡುತ್ತಿರುವುದೇ ಸರಿ ಎಂಬುದನ್ನು ಬಹು ಚೆನ್ನಾಗಿ ಗ್ರಹಿಸಿರುವ ಒಬ್ಬ ಉನ್ನತ ಪೆಟಿ ಬೂರ್ಷ್ವಾನ ಮನಸ್ತತ್ವವಾಗಿದೆ. ನಮ್ಮಲ್ಲಿ ಶಕ್ತಿ ಇಲ್ಲದಿರುವುದರಿಂದ ನಾವು (ಪಾಶ್ಚಿಮಾತ್ಯ ಹಾಗೂ ಪೌರ್ವಾತ್ಯ ಸಾಮ್ರಾಜ್ಯ

ವಾದದ ಮುಂದೆ) ಹಿಂಜರಿಯಬೇಕು, ಉರಾಲ್ಸ್‌ವರೆಗೂ ಸಹ ಹಿಂಜರಿಯಬೇಕು, ಎಂದು ಶ್ರಮಜೀವಿ ವರ್ಗ ವಾದಿಸುತ್ತಿರುವುದು ಸರಿ ಎಂದು ಅವನು ಗ್ರಹಿಸುತ್ತಾನೆ. ಏಕೆಂದರೆ ಹೀಗೆ ಹಿಂಜರಿಯುವುದರಲ್ಲೇ ಸಮಯಕ್ಕಾಗಿ ಕಾಯುವ - ಪಶ್ಚಿಮ ದೇಶಗಳಲ್ಲಿ ಕ್ರಾಂತಿ ಪರಿಪಕ್ವಗೊಳ್ಳುವವರೆಗೂ ಕಾಯುವ - ಏಕೈಕ ಅವಕಾಶವಿರುವುದು. ಪಶ್ಚಿಮ ದೇಶಗಳಲ್ಲಿ ಕ್ರಾಂತಿಯಾದರೋ ("ಎಡಪಂಥೀಯರು" ಎಷ್ಟೇ ಹರಟೆ ಮಾತುಗಳನ್ನಾಡಿದರೂ) "ವಸಂತದಲ್ಲಿ ಅಥವಾ ಬೇಸಿಗೆಯಲ್ಲಿ" ಏನೂ "ಅಗತ್ಯವಾಗಿ" ಪ್ರಾರಂಭವಾಗುವುದಿಲ್ಲ, ಆದರೆ ತಿಂಗಳು ಕಳೆದಂತೆ ಹೆಚ್ಚು ಹತ್ತಿರವಂತೂ ಬರುತ್ತಿದೆ, ಹೆಚ್ಚು ಸಂಭವವಾಗುತ್ತಿದೆ.

"ಎಡಪಂಥೀಯರಿಗೆ" "ಅವರದೇ ಆದ" ಯಾವ ನೀತಿಯೂ ಇಲ್ಲ. ಪ್ರಸಕ್ತ ಘಳಿಗೆಯಲ್ಲಿ ಹಿಂಜರಿಯುವುದು ಅನವಶ್ಯ ಎಂದು ಘೋಷಿಸುವ ಧೈರ್ಯ ಅವರಿಗಿಲ್ಲ. ಅವರು ಮಾತುಗಳನ್ನು ತಿರುಚುತ್ತಾರೆ, ತಿರುವುತ್ತಾರೆ, ಮಾತಿನ ಆಟ ಆಡುತ್ತಾರೆ, ಪ್ರಸಕ್ತ ಘಳಿಗೆಯಲ್ಲಿ ಕದನವನ್ನು ತಪ್ಪಿಸಬೇಕು ಅನ್ನುವ ಪ್ರಶ್ನೆಯ ಸ್ಥಳದಲ್ಲಿ "ಸತತವಾಗಿ" ಕದನ ತಪ್ಪಿಸಬೇಕು ಎಂಬ ಪ್ರಶ್ನೆಯನ್ನಿರಿಸುತ್ತಾರೆ. "ಕೃತಿಯಲ್ಲಿ ಅಂತರರಾಷ್ಟ್ರೀಯ ಕ್ರಾಂತಿಕಾರಿ ಪ್ರಚಾರ" ಎನ್ನುವಂಥ ಸಾಬೂನಿನ ಗುಳ್ಳೆಗಳನ್ನು ಗಾಳಿಯಲ್ಲಿ ಊದಿ ಬಿಡುತ್ತಾರೆ!! ಇದರ ಅರ್ಥವೇನು?

ಇದರ ಅರ್ಥ ಇವೆರಡರಲ್ಲಿ ಒಂದಾಗಿರಬೇಕು: ಒಂದೋ, ಅದು ಕೇವಲ ನೊಜ್‌ದ್ರೋವಿಸಂ* ಆಗಿರಬಹುದು. ಇಲ್ಲವೇ ಅಂತರರಾಷ್ಟ್ರೀಯ ಸಾಮ್ರಾಜ್ಯವಾದವನ್ನು ಉರುಳಿಸುವುದಕ್ಕಾಗಿ ಯುದ್ಧ ನಡೆಸಬೇಕೆಂದು ಅದರ ಅರ್ಥವಾಗಬಹುದು. ಇಂಥ ಅರ್ಥಹೀನ ಮಾತುಗಳನ್ನು ಬಹಿರಂಗವಾಗಿಯೇ ಹೇಳಲಾಗುವುದಿಲ್ಲ. ಆದ್ದರಿಂದಲೇ "ಎಡ ಕಮ್ಯೂನಿಸ್ಟರು" ಪ್ರತಿಯೊಬ್ಬ ರಾಜಕೀಯ ಜಾಗೃತಿಯುಳ್ಳ ಶ್ರಮಜೀವಿ ಮಾಡುವ ಗೇಲಿಯಿಂದ ರಕ್ಷಿಸಿಕೊಳ್ಳಲು ಶಬ್ದಾಡಂಬರದ ಖಾಲಿ ನುಡಿಗಟ್ಟುಗಳ ಹಿಂದೆ ಅಡಗಿಕೊಳ್ಳುವ ಒತ್ತಾಯಕ್ಕೊಳಗಾಗುತ್ತಾರೆ. "ಕೃತಿಯಲ್ಲಿ ಅಂತರರಾಷ್ಟ್ರೀಯ ಕ್ರಾಂತಿಕಾರಿ ಪ್ರಚಾರ" ಎಂಬ ಮಾತುಗಳ ನಿಜವಾದ ಅರ್ಥವನ್ನು ಅಜಾಗರೂಕ ಓದುಗ ಗಮನಿಸುವುದಿಲ್ಲವೆಂದು ಅವರು ಆಶಿಸುತ್ತಾರೆ.

ಶಬ್ದಾಡಂಬರದ ನುಡಿಗಟ್ಟುಗಳನ್ನು ಬಳಸುತ್ತ ಸ್ವಪ್ರತಿಷ್ಠೆ ತೋರಿಸಿಕೊಳ್ಳುವುದು ವರ್ಗ ಲಕ್ಷಣ ಲುಪ್ತ ಪೆಟಿ ಬೂರ್ಷ್ವಾ ಬುದ್ಧಿಜೀವಿಗಳ ವಿಶಿಷ್ಟ ಲಕ್ಷಣ. ಸುಸಂಘಟಿತ ಶ್ರಮಜೀವಿ ವರ್ಗ ಕಮ್ಯೂನಿಸ್ಟರು ಈ "ಅಭ್ಯಾಸ"ವನ್ನು ಗೇಲಿ ಮಾಡುವುದಕ್ಕಿಂತ, ಎಲ್ಲ ಜವಾಬ್ದಾರಿಯುತ ಹುದ್ದೆಗಳಿಂದ ಅಂಥವರನ್ನು ಹೊರಹಾಕುವುದಕ್ಕಿಂತ ಕಮಿತ್ಯಲ್ಲದಂಥ ವಿಧಾನಗಳಿಂದ ಶಿಕ್ಷಿಸುವುದು ಖಂಡಿತ. ಜನರಿಗೆ ಕಟು ಸತ್ಯವನ್ನು ಸರಳ

* ನೊಜ್‌ದ್ರೋವ್ - ಗೊಗೊಲ್‌ರ 'ಮೃತ ಆತ್ಮಗಳು' ಎಂಬ ಕಾದಂಬರಿಯ ಒಂದು ಪಾತ್ರ. ಇವನೊಬ್ಬ ಭಾರಿ ಗಲಭೆಗಾರ ಹಾಗೂ ವಂಚಕ. - ಸಂ.

ವಾಗಿ, ಸ್ಪಷ್ಟವಾಗಿ ಹಾಗೂ ನೇರವಾದ ರೀತಿಯಲ್ಲಿ ಹೇಳಬೇಕು: ಜರ್ಮನಿಯಲ್ಲಿ ಮತ್ತೆ ಯುದ್ಧ ಪಾರ್ತಿಯು ಮೇಲುಗೈ ಪಡೆಯುವ (ಅಂದರೆ, ನಮ್ಮ ವಿರುದ್ಧ ದಾಳಿ ಕೂಡಲೇ ಪ್ರಾರಂಭವಾಗುವ), ಮತ್ತು ಜರ್ಮನಿಯು ಜಪಾನಿನೊಂದಿಗೆ ಕೂಡಿಕೊಂಡು ಅಧಿಕೃತ ಒಪ್ಪಂದದ ಮೂಲಕವೋ ಅಥವಾ ವಸೌನ ಸಮ್ಮತಿಯ ಮೂಲಕವೋ ನಮ್ಮ ದೇಶವನ್ನು ವಿಭಜಿಸುವ, ನಮ್ಮ ಕತ್ತು ಹಿಸುಕುವ, ಸಾಧ್ಯತೆ ಇದೆ, ಸಂಭವವೂ ಇದೆ. ಈ ವಾಗಾಡಂಬರಗಾರರ ಮಾತುಗಳನ್ನು ನಾವು ಕೇಳಬಯಸದಿದ್ದಲ್ಲಿ, ನಮ್ಮ ಈಗಿನ ತಂತ್ರ ಏನಾಗಿರಬೇಕೆಂದರೆ, ಕಾಯುವುದು, ಕಾಲ ತಳ್ಳುವುದು, ಕದನ ತಪ್ಪಿಸುವುದು ಹಾಗೂ ಹಿಂಜರಿಯುವುದು. ನಾವು ಈ ವಾಗಾಡಂಬರಗಾರರನ್ನು ಒದರಿ ಹಾಕಿ ನಿಜಕ್ಕೂ ಉಕ್ಕಿನ, ನಿಜಕ್ಕೂ ಶ್ರಮಜೀವಿಯಾದ, ನಿಜಕ್ಕೂ ಕಮ್ಯೂನಿಸ್ಟ್ ಆದ ಶಿಸ್ತನ್ನು ಸೃಜಿಸುವ ಮೂಲಕ “ನಮ್ಮನ್ನೇ ಹುರಿಗೊಳಿಸಿಕೊಂಡಲ್ಲಿ” ಅನೇಕ ತಿಂಗಳುಗಳ ಸಮಯ ಗಳಿಸಿಕೊಳ್ಳುವ ಉತ್ತಮ ಅವಕಾಶ ಹೊಂದುವೆವು. ಅನಂತರ, ತೀರ ಕೆಟ್ಟಿತೆಂದರೆ, ಉರಾಲ್ಸ್‌ವರೆಗೂ ಹಿಂಜರಿಯುವ ಮೂಲಕ ನಾವು ನಮ್ಮ ಮಿತ್ರರಿಗೆ (ಅಂತರರಾಷ್ಟ್ರೀಯ ಶ್ರಮಜೀವಿ ವರ್ಗಕ್ಕೆ) ನಮ್ಮ ನೆರವಿಗೆ ಬರಲು, ಕ್ರಾಂತಿಕಾರಿ ಸ್ಪೋಟಗಳ ಪ್ರಾರಂಭಕ್ಕೂ ಕ್ರಾಂತಿಗೂ ನಡುವಿನ ದೂರವನ್ನು (ಕ್ರೀಡಾರಂಗದ ಪರಿಭಾಷೆಯನ್ನು ಬಳಸುವುದಾದಲ್ಲಿ) “ಚಿಮ್ಮಿ ಕ್ರಮಿಸಲು” ಹೆಚ್ಚು ಸುಲಭ ಮಾಡಿ ಕೊಡುತ್ತೇವೆ.

ಅಂತರರಾಷ್ಟ್ರೀಯ ಸಮಾಜವಾದದ ಒಂದು ತಾತ್ಕಾಲಿಕವಾಗಿ ಪ್ರತ್ಯೇಕಗೊಂಡ ವಿಭಾಗಕ್ಕೂ ಇತರ ವಿಭಾಗಗಳಿಗೂ ನಡುವಿನ ಸಂಬಂಧವನ್ನು ವಾಸ್ತವವಾಗಿ ದೃಢಗೊಳಿಸಬಲ್ಲಂಥ ತಂತ್ರಗಳು ಇವೇ, ಇವು ಮಾತ್ರವೇ, ಆಗಿವೆ. ಆದರೆ, ನಿಜ ಹೇಳುವುದಾದರೆ, ಪ್ರಿಯ “ಎಡ ಕಮ್ಯೂನಿಸ್ಟರೇ,” ನಿಮ್ಮ ವಾದಗಳು ಎಲ್ಲಿಗೆ ಕೊಂಡೊಯ್ಯುತ್ತವೆಂದರೆ ಒಂದು ಶಬ್ದಾಡಂಬರದ ನುಡಿಗಟ್ಟಿಗೂ ಇನ್ನೊಂದಕ್ಕೂ ನಡುವಿನ “ಸಾವಯವ ಸಂಬಂಧವನ್ನು ದೃಢಗೊಳಿಸುವತ್ತ” ಅಷ್ಟೆ. ಈ “ಸಾವಯವ ಸಂಬಂಧ” ಕೆಟ್ಟ ರೀತಿಯದೇ ಸರಿ!

ನನ್ನ ಸ್ನೇಹಪರ ಮಿತ್ರರೇ, ನೀವೇಕೆ ಇಂಥ ವಿಪತ್ತುಗಳನ್ನು ಎದುರಿಸುತ್ತಿದ್ದೀರೆಂಬುದನ್ನು ನಾನು ತಿಳಿಸುತ್ತೇನೆ. ಏಕೆಂದರೆ, ನೀವು ಕ್ರಾಂತಿಕಾರಿ ಘೋಷಣೆಗಳ ಬಗೆಗೆ ಆಲೋಚಿಸುವುದಕ್ಕಿಂತ ಅವುಗಳನ್ನು ಬಾಯಿಪಾಠ ಮಾಡುವುದಕ್ಕೇ, ನೆನಪಿನಲ್ಲಿಡುವುದಕ್ಕೇ ಹೆಚ್ಚಿನ ಯತ್ನ ಹಾಕುತ್ತಿದ್ದೀರ. ಇದೇ ನಿಮ್ಮನ್ನು “ಸಮಾಜವಾದಿ ತಾಯ್ನಾಡಿನ ರಕ್ಷಣೆ” ಎಂದು ಉದ್ಧರಣ ಚಿಹ್ನೆಗಳೊಳಗೆ ಬರೆಯುವಂತೆ ಮಾಡಿರುವುದು. ಇದು ಬಹುಶಃ ವ್ಯಂಗ್ಯ ಸೂಚಿಸಲು ನೀವು ಮಾಡುತ್ತಿರುವ ಯತ್ನವೆಂದು ನೀವು ಅಂದುಕೊಂಡಿದ್ದೀರೇನೋ. ಆದರೆ ನಿಜಕ್ಕೂ ಅದು ನಿಮ್ಮ ಬುದ್ಧಿ ತೊಡರನ್ನಷ್ಟೆ ಸಾಧಿಸಿತೋರುತ್ತದೆ. “ರಕ್ಷಣಾವಾದ”ವನ್ನು ನೀವು ನೀಚವಾದುದೆಂದು, ತುಚ್ಛವಾದುದೆಂದು ಭಾವಿಸಲು ಒಗ್ಗಿಕೊಂಡಿದ್ದೀರ. ನೀವು ಇದನ್ನು ಕಲಿತು ನೆನಪಿನಲ್ಲಿಟ್ಟಿದ್ದೀರ.

ನೀವು ಇದನ್ನು ಎಷ್ಟು ಕೂಲಂಕಷವಾಗಿ ಕಂಠ ಪಾಠ ಮಾಡಿದ್ದೀರೆಂದರೆ, ಸಾಮ್ರಾಜ್ಯ ಶಾಹಿ ಯುಗದಲ್ಲಿ ತಾಯ್ನಾಡ ರಕ್ಷಣೆ ಎಂಬುದು ಒಪ್ಪಿಕೊಳ್ಳಲಾಗದು ಎಂದು ಎಂಬಂಥ ಅರ್ಥಹೀನ ಮಾತುಗಳನ್ನು ನೀವು ಕೆಲವರು ಆಡತೊಡಗಿದ್ದೀರ (ವಾಸ್ತವವಾಗಿ, ಬೂರ್ಷ್ವಾಸೀಯ ಹೂಡಿದ ಸಾಮ್ರಾಜ್ಯಶಾಹಿ ಪ್ರತಿಗಾಮಿ ಯುದ್ಧದಲ್ಲಷ್ಟೆ ಅದು ಒಪ್ಪಿಕೊಳ್ಳಲಾಗದು). ಆದರೆ “ರಕ್ಷಣಾವಾದ”ವು ಏಕೆ ಮತ್ತು ಯಾವಾಗ ಹೇಯ ವಾದುದು ಎಂಬ ಬಗೆಗೆ ನೀವು ಜಾಗರೂಕತೆಯಿಂದ ಯೋಚಿಸಿಲ್ಲ.

ತಾಯ್ನಾಡ ರಕ್ಷಣೆಯನ್ನು ಮನ್ನಿಸುವುದೆಂದರೆ ಯುದ್ಧದ ನ್ಯಾಯಬದ್ಧತೆಯನ್ನು, ನ್ಯಾಯಪರತೆಯನ್ನು ಮನ್ನಿಸಿದಂತೆ. ನ್ಯಾಯಬದ್ಧತೆ, ನ್ಯಾಯಪರತೆ ಯಾವ ದೃಷ್ಟಿ ಕೋನದಿಂದ? ಸಮಾಜವಾದಿ ಶ್ರಮಜೀವಿ ವರ್ಗದ ಹಾಗೂ ವಿಮೋಚನೆಗಾಗಿ ಅದರ ಹೋರಾಟದ ದೃಷ್ಟಿಕೋನದಿಂದಷ್ಟೆ. ಬೇರೆ ಯಾವ ದೃಷ್ಟಿಕೋನವನ್ನೂ ನಾವು ಒಪ್ಪುವೆ. ಶೋಷಕ ವರ್ಗವು ಒಂದು ವರ್ಗವಾಗಿ ತನ್ನ ಅಧಿಪತ್ಯವನ್ನು ದೃಢಗೊಳಿಸಿ ಕೊಳ್ಳುವ ಗುರಿಯಿಂದ ಯುದ್ಧವನ್ನು ಹೂಡಿದಲ್ಲಿ ಅಂತಹ ಯುದ್ಧ ಒಂದು ಪಾತಕ ಯುದ್ಧ. ಅಂತಹ ಯುದ್ಧದಲ್ಲಿ “ರಕ್ಷಣಾವಾದ”ವು ಸಮಾಜವಾದಕ್ಕೆ ಬಗೆದ ನೀಚ ವಾದ ದ್ರೋಹವಾಗುತ್ತೆ. ಶ್ರಮಜೀವಿ ವರ್ಗವು ತನ್ನ ಸ್ವಂತ ದೇಶದಲ್ಲಿ ಬೂರ್ಷ್ವಾ ಸೀಯ ಮೇಲೆ ಜಯಗಳಿಸಿದನಂತರ ಯುದ್ಧ ಹೂಡಿದಲ್ಲಿ, ಸಮಾಜವಾದವನ್ನು ದೃಢಗೊಳಿಸುವ ಮತ್ತು ವಿಕಾಸಗೊಳಿಸುವ ಗುರಿಯಿಂದ ಯುದ್ಧವನ್ನು ಹೂಡಿದಲ್ಲಿ, ಅಂತಹ ಯುದ್ಧವು ನ್ಯಾಯಬದ್ಧವಾದುದು ಮತ್ತು “ಪವಿತ್ರ”ವಾದುದು.

ನಾವು 1917ರ ಅಕ್ಟೋಬರ್ 25ರಿಂದ “ರಕ್ಷಣಾವಾದಿಗಳಾಗಿದ್ದೇವೆ. ನಾನಿ ದನ್ನು ಹಲವಾರು ಬಾರಿ ತುಂಬ ಖಚಿತವಾಗಿ ಹೇಳಿದ್ದೇನೆ. ನೀವು ಇದನ್ನು ಅಲ್ಲ ಗಳೆಯುವ ಸಾಹಸ ಮಾಡಲಾರಿರಿ. ಅಂತರರಾಷ್ಟ್ರೀಯ ಸಮಾಜವಾದದೊಂದಿಗೆ “ಸಂಬಂಧವನ್ನು ದೃಢಗೊಳಿಸುವ” ಹಿತದೃಷ್ಟಿಯಿಂದಲೇ ನಾವು ನಮ್ಮ ಸಮಾಜ ವಾದಿ ತಾಯ್ನಾಡನ್ನು ರಕ್ಷಿಸಲು ಕರ್ತವ್ಯಬದ್ಧರಾಗಿದ್ದೇವೆ. ಶ್ರಮಜೀವಿ ವರ್ಗವು ಆಗಲೇ ವಿಜಯ ಸಾಧಿಸಿರುವಂಥ ದೇಶದ ರಕ್ಷಣೆಯನ್ನು ಹುಡುಗಾಟಿಕೆಯಿಂದ ಕಾಣುವವರೇ ಅಂತರರಾಷ್ಟ್ರೀಯ ಸಮಾಜವಾದದೊಂದಿಗೆ ಸಂಬಂಧವನ್ನು ನಾಶ ಗೊಳಿಸುವಂತಹವರು. ನಾವು ಮರ್ದಿತ ವರ್ಗದ ಪ್ರತಿನಿಧಿಗಳಾಗಿದ್ದಾಗ ಸಾಮ್ರಾಜ್ಯ ಶಾಹಿ ಯುದ್ಧದಲ್ಲಿ ತಾಯ್ನಾಡ ರಕ್ಷಣೆಯ ಬಗೆಗೆ ಹುಡುಗಾಟಿಕೆಯ ಮನೋಧರ್ಮ ತಳೆಯಲಿಲ್ಲ. ನಾವು ಅಂಥ ರಕ್ಷಣೆಯನ್ನು ಸೂತ್ರಬದ್ಧರಾಗಿ ವಿರೋಧಿಸಿದೆವು. ಈಗ ನಾವು ಸಮಾಜವಾದವನ್ನು ಸಂಘಟಿಸತೊಡಗಿರುವ ಆಳುವ ವರ್ಗದ ಪ್ರತಿನಿಧಿಗಳಾಗಿ ರುವಾಗ. ದೇಶದ ರಕ್ಷಣೆಗೆ ಸಂಬಂಧಿಸಿ ಪ್ರತಿಯೊಬ್ಬರೂ ಗಹನವಾದ ಮನೋಧರ್ಮ ತಳೆಯಬೇಕೆಂದು ಆಗ್ರಹಿಸುತ್ತೇವೆ. ದೇಶದ ರಕ್ಷಣೆಯ ಬಗೆಗೆ ಗಹನವಾದ ಮನೋ ಧರ್ಮ ತಳೆಯುವುದೆಂದರೆ ಅದಕ್ಕಾಗಿ ಕೂಲಂಕಷ ಸಿದ್ಧತೆ ನಡೆಸುವುದು, ಶಕ್ತಿಗಳ ಬಲಾಬಲವನ್ನು ಕಟ್ಟುನಿಟ್ಟಾಗಿ ಲೆಕ್ಕಹಾಕುವುದು, ಎಂದರ್ಥ. ನಮ್ಮ ಶಕ್ತಿಗಳು

ಸ್ವಷ್ಟವಾಗಿಯೇ ಅಲ್ಪವಾಗಿದ್ದಲ್ಲಿ ರಕ್ಷಣೆಯ ಅತ್ಯುತ್ತಮ ವಿಧಾನವೆಂದರೆ ದೇಶದ ಒಳಭಾಗಕ್ಕೆ ಹಿಂಜರಿಯುವುದು (ಇದನ್ನು ತಕ್ಷಣದ ಅಗತ್ಯತೆಗಳಿಗೆ ಅನುಕೂಲವಾಗುವಂತೆ ಸೃಷ್ಟಿಸಿದ ಒಂದು ಕೃತಕ ಸೂತ್ರ ಎಂದು ಭಾವಿಸುವಂಥವರು, ಈ ಸಂದರ್ಭದಲ್ಲಿ ಕಲಿಯಬೇಕಾದ ಇತಿಹಾಸದ ಪಾಠಗಳಿಗೆ ಸಂಬಂಧಿಸಿ ಮಿಲಿಟರಿ ವಿಷಯಗಳ ಕುರಿತು ಅತ್ಯುನ್ನತ ಪ್ರಮಾಣವಚನರಲ್ಲೊಬ್ಬರಾದ ಕ್ಲೌಸೆವಿತ್ಸರವರ ಬರಹಗಳನ್ನು ಓದಬೇಕು). ಆದರೆ “ಎಡ” ಕಮ್ಯೂನಿಸ್ಟರಾದರೋ ಶಕ್ತಿಗಳ ಬಲಾಬಲ ಕುರಿತ ಪ್ರಶ್ನೆಯ ಮಹತ್ವವನ್ನು ತಾವು ಅರ್ಥಮಾಡಿಕೊಂಡಿದ್ದಾರೆಂಬ ಅತ್ಯಲ್ಪ ಸೂಚನೆಯನ್ನೂ ನೀಡರು.

ನಾವು ಸೂತ್ರತಃ ರಕ್ಷಣಾವಾದವನ್ನು ವಿರೋಧಿಸಿದಾಗ, ಸಮಾಜವಾದದ ಹಿತಗಳ ರಕ್ಷಣೆಗಾಗಿ ಎಂದು ಮೇಲೆ ಮೇಲೆ ತೋರಿಸಿಕೊಂಡು ತಮ್ಮ ತಾಯ್ನಾಡನ್ನು “ರಕ್ಷಿಸ” ಬಯಸಿದ್ದಂಥವರನ್ನು ನ್ಯಾಯಬದ್ಧವಾಗಿಯೇ ಗೇಲಿ ಮಾಡಿದೆವು. ನಾವು ಶ್ರಮಜೀವಿ ವರ್ಗ ರಕ್ಷಣಾವಾದಿಗಳಾದ ಹಕ್ಕು ಪಡೆದಾಗ ಇಡೀ ಪ್ರಶ್ನೆ ಆಮೂಲಾಗ್ರವಾಗಿ ಬದಲಿತು. ಯುದ್ಧದಲ್ಲಿ ನಿರತವಾಗಿದ್ದ ವಿವಿಧ ಶಕ್ತಿಗಳನ್ನು ಅತ್ಯಂತ ಕರಾರು ವಾಕ್ಯಾಗಿ ಲೆಕ್ಕಹಾಕುವುದು, ನಮ್ಮ ಮಿತ್ರ ಶಕ್ತಿ (ಅಂತರರಾಷ್ಟ್ರೀಯ ಶ್ರಮಜೀವಿ ವರ್ಗ) ಸಕಾಲದಲ್ಲಿ ನಮ್ಮ ನೆರವಿಗೆ ಬರಲು ಸಾಧ್ಯವಾಗುವ ಅವಕಾಶಗಳನ್ನು ಅತ್ಯಂತ ಜಾಗರೂಕತೆಯಿಂದ ತೊಕ ಮಾಡಿ ನೋಡುವುದು, ಈಗ ನಮ್ಮ ಕರ್ತವ್ಯವಾಗಿದೆ. ಎಲ್ಲ ದೇಶಗಳಲ್ಲೂ ಕಾರ್ಮಿಕರು ಐಕ್ಯರಾಗುವ (ನಿಜವಾಗಿ ಐಕ್ಯರಾಗುವ, ಅಂದರೆ, ಕ್ರಾಂತಿಯನ್ನು ಪ್ರಾರಂಭಿಸುವ ಮೂಲಕ ಐಕ್ಯರಾಗುವ) ಮುನ್ನ ಶತ್ರುವನ್ನು (ಕ್ರಾಂತಿಕಾರಿ ಶ್ರಮಜೀವಿ ವರ್ಗವನ್ನು) ಕೊಂಚಕೊಂಚವಾಗಿ ನಾಶಗೊಳಿಸುವುದು ಬಂಡವಾಳದ ಹಿತಕ್ಕೆ ಅನುಗುಣವಾದುದು. ಕ್ರಾಂತಿಕಾರಿ ಕಾರ್ಮಿಕ ದಳಗಳು ಏಕೈಕ ಮಹಾ ಅಂತರರಾಷ್ಟ್ರೀಯ ಸೈನ್ಯದಲ್ಲಿ ಐಕ್ಯಗೊಳ್ಳುವಂಥ ಕಾಲದವರೆಗೂ (ಅಥವಾ ಆ ಕಾಲದ ಅನಂತರದವರೆಗೂ) ನಿರ್ಧಾರಕ ಕದನವನ್ನು ಮುಂದೆ ಹಾಕಲು ಲಭ್ಯವಾಗುವ ಅತ್ಯಲ್ಪ ಅವಕಾಶದ ಪ್ರಯೋಜನವನ್ನೂ ಪಡೆದುಕೊಳ್ಳಲು ಸಾಧ್ಯವಾದುದನ್ನೆಲ್ಲ ಮಾಡುವುದು ನಮ್ಮ ಹಿತಕ್ಕೆ ಅನುಗುಣವಾದುದು.

III

ಗೃಹ ನೀತಿಯ ವಲಯದಲ್ಲಿ ನಮ್ಮ “ಎಡ ಕಮ್ಯೂನಿಸ್ಟರ” ದೌರ್ಭಾಗ್ಯಗಳಿಗೆ ಈಗ ಹೋಗೋಣ. ಪ್ರಸಕ್ತ ಪರಿಸ್ಥಿತಿಗೆ ಸಂಬಂಧಿಸಿ ಅವರ ಪ್ರಮೇಯಗಳಲ್ಲಿನ ಈ ಕೆಳಗಿನ ಭಾಗವನ್ನು ನಗದೆ ಓದುವುದು ಕಷ್ಟ:

“....ಅತ್ಯಂತ ದೃಢ ನಿರ್ಧಾರದ ಸಮಾಜೀಕರಣ ನೀತಿಯನ್ನು ಅನುಸರಿಸಿದರಷ್ಟೆ ಉಳಿದ ಉತ್ಪಾದನಾ ಸಾಧನಗಳ ಕ್ರಮಬದ್ಧ ಉಪಯೋಗ

ವನ್ನು ಊಹಿಸಿಕೊಳ್ಳುವುದು ಸಾಧ್ಯ....” “ಬೂರ್ಷ್ವಾಸೀಗೂ ಆದರೆ ಪೆಟಿ ಬೂರ್ಷ್ವಾ ಬುದ್ಧಿಜೀವಿ ಅನುಚರರಿಗೂ ಶರಣಾಗುವುದಲ್ಲ, ಆದರೆ ಬೂರ್ಷ್ವಾಸೀಯನ್ನು ಧೂಳೀಪಟ ಮಾಡಿ ವಿಧ್ವಂಸಕ ಶಕ್ತಿಗಳನ್ನು ಸಂಪೂರ್ಣವಾಗಿ ಅಡಗಿಸುವುದು...”

ಪ್ರಿಯ “ಎಡ ಕಮ್ಯೂನಿಸ್ಟರು,” ಇವರ ನಿರ್ಧಾರ ಎಷ್ಟು ದೃಢ, ಆದರೆ ಚಿಂತನ ಶಕ್ತಿ ಎಷ್ಟು ಅಲ್ಪ! “ಅತ್ಯಂತ ದೃಢನಿರ್ಧಾರದ ಸಮಾಜೀಕರಣ ನೀತಿಯನ್ನು ಅನುಸರಿಸುವುದು” ಅನ್ನುವ ಅವರ ಮಾತಿನ ಅರ್ಥವೇನು?

ರಾಷ್ಟ್ರೀಕರಣ ಅಥವಾ ಮುಟ್ಟುಗೋಲು ಹಾಕಿಕೊಳ್ಳುವ ಪ್ರಶ್ನೆಗೆ ಸಂಬಂಧಿಸಿ ಯಾರೇ ಆಗಲಿ ದೃಢನಿರ್ಧಾರದಿಂದ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಮುಖ್ಯ ವಿಷಯವೆಂದರೆ, ಇಡೀ ಜಗತ್ತಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ “ದೃಢ ನಿರ್ಧಾರ”ವೂ ರಾಷ್ಟ್ರೀಕರಣ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಸಮಾಜೀಕರಣಕ್ಕೆ ಸಾಗಿ ಹೋಗುವುದಕ್ಕೆ ಸಾಕಾಗುವುದಿಲ್ಲ. ನಮ್ಮ “ಎಡಪಂಥೀಯರ” ದೌರ್ಭಾಗ್ಯವೆಂದರೆ, ತಮ್ಮ “ಅತ್ಯಂತ ದೃಢನಿರ್ಧಾರದ ಸಮಾಜೀಕರಣ ನೀತಿ” ಎಂಬ ಅತಿಮುಗ್ಧ ಬಾಲಿಶ ಮಾತುಗಳ ಜೋಡಣೆಯ ಮೂಲಕ ಅವರು ಪ್ರಶ್ನೆಯ ತಿರುಳನ್ನು “ಪ್ರಸಕ್ತ” ಪರಿಸ್ಥಿತಿಯ ತಿರುಳನ್ನು ಅರ್ಥಮಾಡಿಕೊಳ್ಳಲು ತಾವು ಸಂಪೂರ್ಣವಾಗಿ ವಿಫಲರಾಗಿರುವುದನ್ನು ತೋರಿಸಿಕೊಳ್ಳುತ್ತಾರೆ. ನಮ್ಮ “ಎಡಪಂಥೀಯರ” ದೌರ್ಭಾಗ್ಯವೆಂದರೆ ಅವರು “ಪ್ರಸಕ್ತ ಪರಿಸ್ಥಿತಿ”ಯ ಮೂಲ ಸಾರವನ್ನೇ, ಮುಟ್ಟುಗೋಲು ಹಾಕಿಕೊಳ್ಳುವುದರಿಂದ (ಇದನ್ನು ನೆರವೇರಿಸಲು ಎಲ್ಲಕ್ಕೂ ಮಿಗಿಲಾಗಿ ರಾಜಕಾರಣಿಯೊಬ್ಬನಲ್ಲಿ ದೃಢನಿರ್ಧಾರ ಅವಶ್ಯ) ಸಮಾಜೀಕರಣಕ್ಕೆ (ಇದನ್ನು ನೆರವೇರಿಸುವುದಕ್ಕೆ ಕ್ರಾಂತಿಕಾರಿಯೊಬ್ಬನಲ್ಲಿ ಒಂದು ಭಿನ್ನವೇ ಆದ ಗುಣ ಅವಶ್ಯ) ಸ್ಥಿತ್ಯಂತರವಾಗುವ ಮೂಲ ಸಾರವನ್ನೇ, ಅರ್ಥಮಾಡಿಕೊಳ್ಳದಿರುವುದಾಗಿದೆ.

ನಿನ್ನೆ ಇದ್ದ ಪರಿಸ್ಥಿತಿಯಲ್ಲಿ ಮುಖ್ಯ ಕಾರ್ಯಭಾರ ಸಾಧ್ಯವಾದಷ್ಟು ಹೆಚ್ಚು ದೃಢನಿರ್ಧಾರದೊಂದಿಗೆ ರಾಷ್ಟ್ರೀಕರಿಸುವುದು, ಮುಟ್ಟುಗೋಲು ಹಾಕಿಕೊಳ್ಳುವುದು, ಬೂರ್ಷ್ವಾಸೀಯನ್ನು ಬಗ್ಗು ಬಡಿಯುವುದು, ನಜ್ಜುಗುಜ್ಜು ಮಾಡುವುದು, ವಿಧ್ವಂಸಕ ಶಕ್ತಿಗಳನ್ನು ಅಡಗಿಸುವುದು, ಆಗಿದ್ದಿತು. ಇಂದು, ನಾವು ಎಣಿಕೆಗೂ ಮೀರಿದಷ್ಟು ಪ್ರಮಾಣದಲ್ಲಿ ರಾಷ್ಟ್ರೀಕರಿಸಿದ್ದೇವೆ, ಮುಟ್ಟುಗೋಲು ಹಾಕಿಕೊಂಡಿದ್ದೇವೆ, ಬಗ್ಗು ಬಡಿದಿದ್ದೇವೆ, ಅಡಗಿಸಿದ್ದೇವೆ ಅನ್ನುವುದನ್ನು ಕುರುಡನಷ್ಟೆ ಕಾಣಲಾರ. ಸಮಾಜೀಕರಣಕ್ಕೂ ಸರಳ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ನಡುವಿನ ವ್ಯತ್ಯಾಸವೆಂದರೆ, ಮುಟ್ಟುಗೋಲು ಹಾಕಿಕೊಳ್ಳುವುದನ್ನು “ದೃಢನಿರ್ಧಾರ”ದಿಂದಷ್ಟೆ, ಸೂಕ್ತವಾಗಿ ಲೆಕ್ಕ

ಹಾಕಿ ವಿತರಣೆ ಮಾಡುವ ಸಾಮರ್ಥ್ಯವಿಲ್ಲದೆಯೇ ನೆರವೇರಿಸುವುದು ಸಾಧ್ಯ. ಆದರೆ ಸಮಾಜೀಕರಣವನ್ನು ಈ ಸಾಮರ್ಥ್ಯವಿಲ್ಲದೆಯೇ ನೆರವೇರಿಸಲಾಗದು.

ನಾವು ಸಲ್ಲಿಸಿರುವ ಚಾರಿತ್ರಿಕ ಸೇವೆಯೆಂದರೆ, ಮುಟ್ಟುಗೋಲು ಹಾಕಿಕೊಳ್ಳುವುದರಲ್ಲಿ, ಬೂರ್ಷ್ವಾಸೀಯನ್ನು ಬಗ್ಗುಬಡಿಯುವುದರಲ್ಲಿ ಮತ್ತು ವಿಧ್ವಂಸಕ ಶಕ್ತಿಗಳನ್ನು ಅಡಗಿಸುವುದರಲ್ಲಿ ನಿನ್ನೆ ನಾವು ದೃಢನಿರ್ಧಾರದಿಂದ ಕೂಡಿದ್ದುದಾಗಿದೆ (ನಾಳೆಯೂ ಹಾಗೆಯೇ ಇರಲಿರುವೆವು). ಇಂದು “ಪ್ರಸಕ್ತ ಪರಿಸ್ಥಿತಿಯ ಕುರಿತ ಪ್ರಮೇಯ”ಗಳಲ್ಲಿ ಇದರ ಬಗೆಗೆ ಬರೆಯುವುದೆಂದರೆ, ದೃಷ್ಟಿಯನ್ನು ಗತಕಾಲದಲ್ಲೇ ನೆಟ್ಟು ಭವಿಷ್ಯತ್ತಿಗೆ ಸ್ಥಿತ್ಯಂತರವನ್ನು ಅರ್ಥಮಾಡಿಕೊಳ್ಳದಿರುವುದಾಗಿದೆ.

“ವಿಧ್ವಂಸಕ ಶಕ್ತಿಗಳನ್ನು ಸಂಪೂರ್ಣವಾಗಿ ಬಗ್ಗುಬಡಿಯುವುದು....” ಎಂತಹ ಕಾರ್ಯಭಾರವನ್ನು ಅವರು ಕಂಡುಹಿಡಿದಿದ್ದಾರೆ! ನಮ್ಮ ವಿಧ್ವಂಸನಕಾರರನ್ನು ಸಾಕಷ್ಟು “ಬಗ್ಗುಬಡಿಯಲಾಗಿದೆ.” ನಮ್ಮಲ್ಲಿ ಇಲ್ಲದಿರುವುದು ತೀರ ಬೇರೆಯೇ ಆದ ಇನ್ನೊಂದು ಅಂಶ. ನಮ್ಮಲ್ಲಿ ಇಲ್ಲದಿರುವುದು, ಯಾವ ವಿಧ್ವಂಸನಕಾರರನ್ನು ಯಾವ ಕೆಲಸಕ್ಕೆ ಹಚ್ಚಬೇಕು, ಎಂಬುದಕ್ಕೆ ಸಂಬಂಧಿಸಿದ ಸೂಕ್ತ ಲೆಕ್ಕಾಚಾರ, ಉದಾಹರಣೆಗೆ, ನಮಗೆ ಸೇವೆ ಸಲ್ಲಿಸಲು ಈಗ ಮುಂದೆ ಬರುತ್ತಿರುವ ಒಂದು ನೂರು ವಿಧ್ವಂಸನಕಾರರ ಮೇಲೆ ಒಬ್ಬನೇ ಬೋಲ್ಷೆವಿಕ್ ನಾಯಕ ಅಥವಾ ನಿಯಂತ್ರಕನು ಉಸ್ತುವಾರಿ ಇರಿಸಲು ಅವಶ್ಯವಾದಂಥ ನಮ್ಮ ಸ್ವಂತ ಶಕ್ತಿಗಳ ಸಂಘಟನೆ. ಪರಿಸ್ಥಿತಿ ಹೀಗಿರುವಾಗ “ಅತ್ಯಂತ ದೃಢನಿರ್ಧಾರದ ಸಮಾಜೀಕರಣ ನೀತಿ,” “ಧೂಳೀಪಟ ಮಾಡುವುದು,” “ಸಂಪೂರ್ಣವಾಗಿ ಬಗ್ಗುಬಡಿಯುವುದು” ಎಂಬಂಥ ನುಡಿಗಟ್ಟುಗಳನ್ನು ಆಡಂಬರದಿಂದ ಎಸೆದಾಡುವುದೆಂದರೆ ಕೇವಲ ಗುರಿ ತಪ್ಪಿದಂತಾಗುತ್ತದೆ. ಧೂಳೀಪಟ ಮಾಡುವುದು ಬಗ್ಗುಬಡಿಯುವುದು, ಇತ್ಯಾದಿಗಳಷ್ಟೆ ಸಮಾಜವಾದಕ್ಕೆ ಸಾಲದು ಅನ್ನುವುದನ್ನು ಗಮನಿಸದಿರುವುದು ಪೆಟಿ ಬೂರ್ಷ್ವಾ ಕ್ರಾಂತಿಕಾರಿಗೆ ವಿಶಿಷ್ಟವಾದುದು. ಅದು ದೊಡ್ಡ ಆಸ್ತಿ ಒಡೆಯನ ವಿರುದ್ಧ ಕೋಪಗೊಂಡ ಪುಟ್ಟ ಆಸ್ತಿ ಒಡೆಯನಿಗೆ ಸಾಕು. ಆದರೆ ಯಾವ ಶ್ರಮಜೀವಿ ವರ್ಗ ಕ್ರಾಂತಿಕಾರಿಯೂ ಎಂದೂ ಇಂಥ ತಪ್ಪನ್ನು ಮಾಡುವ ಮಟ್ಟಕ್ಕೆ ಬೀಳುವುದಿಲ್ಲ.

ನಾವು ಉದ್ಧರಿಸಿರುವ ಮಾತುಗಳು ಕಿರುನಗೆ ಉಂಟುಮಾಡಿದಲ್ಲಿ “ಎಡ ಕಮ್ಯೂನಿಸ್ಟರು” ಮಾಡಿರುವ ಈ ಕೆಳಗಿನ ಆವಿಷ್ಕರಣವು ಪಕ್ಕೆ ಬಿರಿಯುವಂಥ ನಗೆ ಉಂಟು ಮಾಡುವುದು ಖಂಡಿತ. ಅವರ ಪ್ರಕಾರ, “ಬೋಲ್ಷೆವಿಕರು ಬಲಪಂಥಕ್ಕೆ ದಿಕ್ಕುತಿಗೊಂಡಿರುವುದರೊಂದಿಗೆ” ಸೋವಿಯತ್ ಗಣತಂತ್ರವು “ರಾಜ್ಯ ಬಂಡವಾಳವಾದದತ್ತ ವಿಕಸನಗೊಳ್ಳುವ” ಭೀತಿಗೊಳಗಾಗಿದೆ. ಈ ಬಾರಿ ಇವರು ನಮ್ಮನ್ನು ನಿಜಕ್ಕೂ ದಿಗಿಲುಗೊಳಿಸಿದ್ದಾರೆ! ಈ “ಎಡ ಕಮ್ಯೂನಿಸ್ಟರು” ತಮ್ಮ ಪ್ರಮೇಯಗಳಲ್ಲೂ ಲೇಖನಗಳಲ್ಲೂ ಈ ಭೀತಿಕಾರಕ ಆವಿಷ್ಕರಣವನ್ನು ಎಷ್ಟು ಉತ್ಸಾಹದೊಂದಿಗೆ ಪುನರುಚ್ಚರಿಸುತ್ತಾರೆ....

ನಮ್ಮ ಸೋವಿಯತ್ ಗಣತಂತ್ರದಲ್ಲಿನ ಪ್ರಸಕ್ತ ಪರಿಸ್ಥಿತಿಗೆ ಹೋಲಿಸಿದಲ್ಲಿ ರಾಜ್ಯ ಬಂಡವಾಳವಾದವು ಒಂದು ಮುನ್ನಡೆ ಎಂಬುದು ಇವರಿಗೆ ಗೊತ್ತಿಗೆ ಬಂದಿಲ್ಲ. ಸರಿಸುಮಾರು ಆರು ತಿಂಗಳುಗಳ ಕಾಲದಲ್ಲೇ ರಾಜ್ಯ ಬಂಡವಾಳವಾದವು ನಮ್ಮ ಗಣತಂತ್ರದಲ್ಲಿ ಸುಸ್ಥಾಪಿತವಾಗಿದ್ದಲ್ಲಿ ಇದು ಒಂದು ಮಹಾ ಯಶಸ್ಸೇ. ಇನ್ನೊಂದು ವರ್ಷದಲ್ಲಿ ಸಮಾಜವಾದವು ನಮ್ಮ ದೇಶದಲ್ಲಿ ಶಾಶ್ವತವಾದ ದೃಢ ಹಿಡಿತ ಪಡೆಯುವುದು ಮತ್ತು ಅಜೇಯವಾಗುವುದು ಅನ್ನುವುದಕ್ಕೆ ಇದು ಒಂದು ಖಚಿತ ಖಾತರಿ ಆಗುವುದು.

ಈ ಮಾತುಗಳನ್ನು ಕೇಳಿ “ಎಡ ಕಮ್ಯೂನಿಸ್ಟ್”ನೊಬ್ಬ ಎಂಥ ಉದಾತ್ತ ರೋಷದೊಂದಿಗೆ ಹಿಮ್ಮೆಟ್ಟುತ್ತಾನೆ, “ಬೋಲ್ಷೆವಿಕರ ಬಲಪಂಥದ ದಿಕ್ಕುತಿಯ” ವಿರುದ್ಧ ಕಾರ್ಮಿಕರ ಮುಂದೆ ಎಂತಹ “ಉಗ್ರ ಟೀಕೆ” ಮಾಡುವನು, ಎಂಬುದನ್ನು ನಾನು ಊಹಿಸಿಕೊಳ್ಳಬಲ್ಲೆ. ಏನು! ಸೋವಿಯತ್ ಸಮಾಜವಾದಿ ಗಣತಂತ್ರದಲ್ಲಿ ರಾಜ್ಯ ಬಂಡವಾಳವಾದಕ್ಕೆ ಸ್ಥಿತ್ಯಂತರವು ಒಂದು ಮುನ್ನಡೆಯೇ?... ಇದು ಸಮಾಜವಾದಕ್ಕೆ ದ್ರೋಹವಲ್ಲವೇ?

ಇಲ್ಲೇ ನಾವು “ಎಡ ಕಮ್ಯೂನಿಸ್ಟರ” ಆರ್ಥಿಕ ತಪ್ಪಿನ ಮೂಲಕ್ಕೆ ಬರುವುದು. ಆದ್ದರಿಂದ ನಾವು ಈ ಅಂಶವನ್ನೇ ಹೆಚ್ಚು ವಿವರವಾಗಿ ವಿವೇಚಿಸಬೇಕಾದುದು.

ಮೊದಲನೆಯದಾಗಿ, ಬಂಡವಾಳವಾದದಿಂದ ಸಮಾಜವಾದಕ್ಕೆ ಯಾವ ರೀತಿಯ ಸ್ಥಿತ್ಯಂತರವು ನಮಗೆ ನಮ್ಮ ದೇಶವನ್ನು ಸೋವಿಯತ್‌ಗಳ ಸಮಾಜವಾದಿ ಗಣತಂತ್ರ ಎಂದು ಕರೆಯಲು ಹಕ್ಕು ಹಾಗೂ ಆಧಾರ ನೀಡುತ್ತದೆ ಅನ್ನುವುದು “ಎಡ ಕಮ್ಯೂನಿಸ್ಟ್”ರಿಗೆ ಅರ್ಥವಾಗಿಲ್ಲ.

ಎರಡನೆಯದಾಗಿ, ನಮ್ಮ ದೇಶದಲ್ಲಿ ಪೆಟಿ ಬೂರ್ಷ್ವಾ ಅಂಶವೇ ಸಮಾಜವಾದದ ಮುಖ್ಯ ಶತ್ರು ಎಂಬುದನ್ನು ಮನ್ನಿಸದೆ ಇರುವ ಕಾರಣದಿಂದಾಗಿಯೇ ಅವರು ತಮ್ಮ ಪೆಟಿ ಬೂರ್ಷ್ವಾ ಮನಸ್ತತ್ವವನ್ನು ಹೊರಗೆಡಹುತ್ತಾರೆ.

ಮೂರನೆಯದಾಗಿ, “ರಾಜ್ಯ ಬಂಡವಾಳವಾದ”ವನ್ನು ಒಂದು ಬೆದರು ಗುಮ್ಮನನ್ನಾಗಿ ಮಾಡುವ ಮೂಲಕ ಅವರು, ಸೋವಿಯತ್ ರಾಜ್ಯವು ಬೂರ್ಷ್ವಾ ರಾಜ್ಯದಿಂದ ಆರ್ಥಿಕವಾಗಿ ಭಿನ್ನವಾದುದು ಅನ್ನುವುದನ್ನು ಅರ್ಥಮಾಡಿಕೊಳ್ಳಲು ತಾವು ವಿಫಲರಾಗಿರುವುದನ್ನು ತೋರಿಸಿಕೊಡುತ್ತಾರೆ.

ಈ ಮೂರು ಅಂಶಗಳನ್ನೂ ಪರಿಶೀಲಿಸೋಣ.

ರಷ್ಯದಲ್ಲಿನ ಆರ್ಥಿಕ ಪದ್ಧತಿಯ ಪುಶ್ಚೆಯನ್ನು ಅಭ್ಯಸಿಸುತ್ತಿರುವ ಯಾರೇ ಆಗಲಿ ಅದು ಸ್ಥಿತ್ಯಂತರ ಸ್ವರೂಪದ್ದು ಅನ್ನುವುದನ್ನು ನಿರಾಕರಿಸಿಲ್ಲವೆಂದು ನನ್ನ ಭಾವನೆ. ಅಂತೆಯೇ ಸಮಾಜವಾದಿ ಸೋವಿಯತ್ ಗಣತಂತ್ರ ಎಂಬ ಪದಗುಚ್ಛದಲ್ಲಿ ಸೋವಿಯತ್ ಅಧಿಕಾರವು ಸಮಾಜವಾದಕ್ಕೆ ಸ್ಥಿತ್ಯಂತರವನ್ನು ಸಾಧಿಸಲು ದೃಢ ನಿರ್ಧಾರ ಮಾಡಿದೆ ಎಂಬ ಅರ್ಥ ಸೂಚಿತವಾಗಿದೆಯೇ ಹೊರತು ಹೊಸ

ಆರ್ಥಿಕ ಪದ್ಧತಿಯನ್ನು ಸಮಾಜವಾದಿ ಪದ್ಧತಿಯನ್ನಾಗಿ ಮನ್ನಿಸಲಾಗಿಲ್ಲ ಎಂಬುದನ್ನು ಯಾವುದೇ ಕಮ್ಯೂನಿಸ್ಟ್ ನಿರಾಕರಿಸಿಲ್ಲವೆಂದು ನನಗನಿಸುತ್ತದೆ.

ಆದರೆ ಸ್ಥಿತ್ಯಂತರ ಅನ್ನುವ ಪದದ ಅರ್ಥವೇನು? ಪ್ರಸಕ್ತ ಪದ್ಧತಿಯು ಬಂಡವಾಳವಾದ ಹಾಗೂ ಸಮಾಜವಾದ ಇವೆರಡರೂಗಳ ಅಂಶಗಳನ್ನು, ಕಣಗಳನ್ನು, ತುಣುಕುಗಳನ್ನು ಒಳಗೊಂಡಿದೆ ಎಂದು ಈ ಪದ, ಆರ್ಥಿಕತೆಗೆ ಅನ್ವಯಿಸಿದಾಗ, ಅರ್ಥ ನೀಡುವುದಿಲ್ಲವೇ? ಆದರೆ ಇದನ್ನು ಒಪ್ಪಿಕೊಂಡವರೂ ಎಲ್ಲರೂ ವಿಭಿನ್ನ ಸಾಮಾಜಿಕ-ಆರ್ಥಿಕ ಸಂರಚನೆಗಳ ಯಾವ ಯಾವ ನಿರ್ದಿಷ್ಟ ಅಂಶಗಳು ರಷ್ಯದಲ್ಲಿ ಈಗ ಅಸ್ತಿತ್ವದಲ್ಲಿವೆ ಅನ್ನುವುದನ್ನು ಪರಿಗಣಿಸುವ ತೊಂದರೆಯನ್ನು ತೆಗೆದುಕೊಂಡಿಲ್ಲ. ಇದೇ ಸಮಸ್ಯೆಯ ಸಾರವಾಗಿದೆ.

ಈ ಅಂಶಗಳನ್ನು ಒಂದೊಂದಾಗಿ ಹೇಳೋಣ.

1) ಕುಲಪತಿ, ಅಂದರೆ ಗಣನೀಯವಾದ ಮಟ್ಟಿಗೆ ಸ್ವಾವಲಂಬಿತ, ರೈತ ವ್ಯವಸಾಯ;

2) ಪುಟ್ಟ ಸರಕು ಉತ್ಪಾದನೆ (ಇದರಲ್ಲಿ ತಮ್ಮ ಧಾನ್ಯ ಮಾರುವಂಥ ಬಹು ಮತೀಯ ರೈತರು ಬರುತ್ತಾರೆ);

3) ಖಾಸಗಿ ಬಂಡವಾಳವಾದ;

4) ರಾಜ್ಯ ಬಂಡವಾಳವಾದ;

5) ಸಮಾಜವಾದ.

ರಷ್ಯವು ಎಷ್ಟು ವಿಶಾಲವಾಗಿ, ಎಷ್ಟು ವೈವಿಧ್ಯಪೂರ್ಣವಾಗಿ ಇದೆಯೆಂದರೆ ಈ ಎಲ್ಲ ವಿಭಿನ್ನ ಮಾದರಿಗಳ ಸಾಮಾಜಿಕ-ಆರ್ಥಿಕ ಸಂರಚನೆಗಳೂ ಒಂದರೊಡನೊಂದು ಬೆರೆತಿವೆ. ಇದೇ ಇಂದಿನ ಪರಿಸ್ಥಿತಿಯ ವಿಶಿಷ್ಟ ಲಕ್ಷಣವಾಗಿದೆ.

ಈಗ ಈ ಪ್ರಶ್ನೆ ಉದ್ಭವಿಸುತ್ತದೆ: ಇವುಗಳಲ್ಲಿ ಯಾವ ಅಂಶಗಳು ಪ್ರಾಬಲ್ಯದಲ್ಲಿವೆ? ಸ್ಪಷ್ಟವಾಗಿಯೇ ಪುಟ್ಟ ರೈತ ದೇಶವೊಂದರಲ್ಲಿ ಪೆಟಿ ಬೂರ್ಷ್ವಾ ಅಂಶವೇ ಪ್ರಾಬಲ್ಯದಲ್ಲಿರುವುದು. ಅದು ಪ್ರಾಬಲ್ಯದಲ್ಲಿರಲೇ ಬೇಕು, ಏಕೆಂದರೆ, ಭೂಮಿಯನ್ನು ಉಳುತ್ತಿರುವವರಲ್ಲಿ ಅತ್ಯಧಿಕ ಬಹುಮತೀಯರು ಪುಟ್ಟ ಸರಕು ಉತ್ಪಾದಕರಾಗಿರುತ್ತಾರೆ. ನಮ್ಮ ರಾಜ್ಯ ಬಂಡವಾಳವಾದದ (ಧಾನ್ಯ ಗುತ್ತೇದಾರಿ, ರಾಜ್ಯ ನಿಯಂತ್ರಿತ ಉದ್ಯಮಗಾರರು ಮತ್ತು ವ್ಯಾಪಾರಗಾರರು, ಬೂರ್ಷ್ವಾ ಸಹಕಾರಿ ಕಾರ್ಯಕರ್ತರು) ಹೊರ ಕವಚವನ್ನು ಕಾಳಸಂತೆ ವ್ಯಾಪಾರಿಗಳು ಒಮ್ಮೆ ಇಲ್ಲಿ ಇನ್ನೊಮ್ಮೆ ಅಲ್ಲಿ ಇರಿಯುತ್ತಿದ್ದಾರೆ. ಇವರ ಲಾಭ ಗಳಿಸುವ ಪ್ರಧಾನ ವಸ್ತು ಧಾನ್ಯವಾಗಿದೆ.

ಈ ಕ್ಷೇತ್ರದಲ್ಲೇ ಮುಖ್ಯ ಹೋರಾಟ ನಡೆಯುತ್ತಿರುವುದು: “ರಾಜ್ಯ ಬಂಡವಾಳವಾದ” ಅನ್ನುವಂಥ ಆರ್ಥಿಕ ಸಂವರ್ಗಗಳನ್ನು ಬಳಸಿಕೊಂಡು ಹೇಳುವುದಾದಲ್ಲಿ ಈ ಹೋರಾಟ ಯಾವ ಅಂಶಗಳ ನಡುವೆ ಜರುಗುತ್ತಿದೆ? ನಾನು ಮೇಲೆ ಪಟ್ಟಿ

ಮಾಡಿರುವ ಅಂಶಗಳಲ್ಲಿ ನಾಲ್ಕನೆಯ ಹಾಗೂ ಐದನೆಯ ಅಂಶಗಳ ನಡುವೆಯೇ? ಖಂಡಿತ ಇಲ್ಲ. ರಾಜ್ಯ ಬಂಡವಾಳವಾದವು ಸಮಾಜವಾದದ ವಿರುದ್ಧ ಹೋರಾಡುತ್ತಿಲ್ಲ, ಆದರೆ ಪೆಟಿ ಬೂರ್ಷ್ವಾಸೀ ಹಾಗೂ ಖಾಸಗಿ ಬಂಡವಾಳವಾದ ಎರಡೂ ಸೇರಿಕೊಂಡು ರಾಜ್ಯ ಬಂಡವಾಳವಾದದ ವಿರುದ್ಧವೂ ಸಮಾಜವಾದದ ವಿರುದ್ಧವೂ ಹೋರಾಡುತ್ತಿವೆ. ಪೆಟಿ ಬೂರ್ಷ್ವಾಸೀಯು ಎಲ್ಲ ರೀತಿಯ ರಾಜ್ಯ ಹಸ್ತಕ್ಷೇಪವನ್ನೂ, ಲೆಕ್ಕಾಚಾರ ಹಾಗೂ ನಿಯಂತ್ರಣವನ್ನೂ - ಅದು ರಾಜ್ಯ ಬಂಡವಾಳವಾದಿಯೇ ಆಗಿರಲಿ, ರಾಜ್ಯ ಸಮಾಜವಾದಿಯೇ ಆಗಿರಲಿ, ಎಲ್ಲ ರೀತಿಯ ರಾಜ್ಯ ಹಸ್ತಕ್ಷೇಪವನ್ನೂ - ವಿರೋಧಿಸುತ್ತದೆ. ಇದು ವಾಸ್ತವಿಕತೆಯ ಸಂಪೂರ್ಣವಾಗಿ ನಿರ್ವಿವಾದವಾದ ಸತ್ಯಸಂಗತಿ. ಇದನ್ನು ಅರ್ಥಮಾಡಿಕೊಳ್ಳದಿರುವುದೇ “ಎಡ ಕಮ್ಯೂನಿಸ್ಟರ” ಆರ್ಥಿಕ ತಪ್ಪಿನ ಮೂಲವಾಗಿದೆ. ಲಾಭಕೋರ, ವಾಣಿಜ್ಯ ಸುಲಿಗೆಗಾರ, ಗುತ್ತೇದಾರಿ ಭಂಜಕ - ಇವರೇ ನಮ್ಮ ಪ್ರಧಾನ “ಆಂತರಿಕ” ಶತ್ರುಗಳು, ಸೋವಿಯತ್ ಅಧಿಕಾರದ ಆರ್ಥಿಕ ಕ್ರಮಗಳ ಶತ್ರುಗಳು. ನೂರ ಇಪ್ಪತ್ತೈದು ವರ್ಷಗಳ ಹಿಂದೆ ಅತ್ಯಂತ ಉತ್ಸಾಹಿ ಹಾಗೂ ಪ್ರಾಮಾಣಿಕ ಕ್ರಾಂತಿಕಾರಿಯಾಗಿದ್ದ ಫ್ರೆಂಚ್ ಪೆಟಿ ಬೂರ್ಷ್ವಾಸೀಯು ಕೆಲವು “ಆಯ್ದು” ಕಾಳಸಂತೆ ವ್ಯಾಪಾರಿಗಳನ್ನು ಗಲ್ಲಿಗೇರಿಸುವ ಮೂಲಕ ಮತ್ತು ಆರ್ಭಟದ ಘೋಷಣೆಗಳನ್ನು ಮಾಡುವ ಮೂಲಕ ಅವರನ್ನು ದಮನ ಮಾಡಲು ಯತ್ನಿಸಿದುದು ಕ್ಷಮಾರ್ಹವಾಗಿದ್ದಿರಬಹುದು. ಆದರೆ ಇಂದು ಕೆಲವು ಎಡ ಸಮಾಜವಾದಿ ಕ್ರಾಂತಿಕಾರಿಗಳು ಈ ಪ್ರಶ್ನೆಗೆ ಸಂಬಂಧಿಸಿ ತಳೆದಿರುವ ಶುದ್ಧ ವಾಗಾರ್ಭಟದ ಮನೋಧರ್ಮವು ಪ್ರತಿಯೊಬ್ಬ ರಾಜಕೀಯವಾಗಿ ಜಾಗೃತನಾದ ಕ್ರಾಂತಿಕಾರಿಯಲ್ಲಿಯೂ ಹೇಸಿಕೆ ಹಾಗೂ ಜುಗುಪ್ಸೆಯನ್ನಲ್ಲದೆ ಬೇರೇನನ್ನೂ ಉಂಟುಮಾಡದು. ಕಾಳಸಂತೆ ವ್ಯಾಪಾರದ ಆರ್ಥಿಕ ಆಧಾರವೆಂದರೆ ಪುಟ್ಟ ಆಸ್ತಿಒಡೆಯರು (ಇವರು ರಷ್ಯದಲ್ಲಿ ವಿಶೇಷವಾಗಿ ವ್ಯಾಪಕವಾಗಿ ಹರಡಿದ್ದಾರೆ) ಮತ್ತು ಖಾಸಗಿ ಬಂಡವಾಳವಾದ (ಪ್ರತಿಯೊಬ್ಬ ಪೆಟಿ ಬೂರ್ಷ್ವಾನೂ ಇದರ ಏಜೆಂಟ್ ಆಗಿದ್ದಾನೆ) ಎಂಬುದನ್ನು ನಾವು ತುಂಬ ಚೆನ್ನಾಗಿ ಬಲ್ಲೆವು. ಈ ಪೆಟಿ ಬೂರ್ಷ್ವಾ ಹೈಡ್ರ ಪ್ರಾಣಿಯ ಲಕ್ಷಾಂತರ ಕೊಂಡಿಗಳು ಕಾರ್ಮಿಕರ ನಾನಾ ವಿಭಾಗಗಳನ್ನು ಮತ್ತೆ ಮತ್ತೆ ಸುತ್ತುವರಿಯುತ್ತಿರುತ್ತವೆ ಎಂಬುದನ್ನೂ ರಾಜ್ಯ ಏಕಸ್ವಾಮ್ಯದ ಬದಲು ಕಾಳಸಂತೆ ವ್ಯಾಪಾರವು ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಜೀವಾಂಗದ ಪ್ರತಿಯೊಂದು ರಂಧ್ರದೊಳಕ್ಕೂ ನುಗ್ಗಿ ಪ್ರವೇಶಿಸುತ್ತದೆ ಎಂಬುದನ್ನೂ ನಾವು ಬಲ್ಲೆವು.

ಇದನ್ನು ಕಾಣದೆ ಹೋಗುವವರು ತಾವು ಪೆಟಿ ಬೂರ್ಷ್ವಾ ಪೂರ್ವಗ್ರಹಗಳ ಗುಲಾಮರೆಂಬುದನ್ನು ತಮ್ಮ ಕುರುಡುತನದ ಮೂಲಕ ತೋರಿಸಿಕೊಳ್ಳುತ್ತಾರೆ. ನಮ್ಮ “ಎಡ ಕಮ್ಯೂನಿಸ್ಟರ” ವಿಷಯದಲ್ಲೂ ಇದೇ ನಿಜ. ಇವರು ಮಾತುಗಳಲ್ಲಿ (ಮತ್ತು ತಮ್ಮ ಅತ್ಯಂತ ಗಾಢ ಮನೋನಂಬಿಕೆಗಳಲ್ಲೂ ಎನ್ನಿ) ಪೆಟಿ ಬೂರ್ಷ್ವಾಸೀಯ ನಿಷ್ಕರುಣ ಶತ್ರುಗಳು. ಆದರೆ ಕೃತಿಗಳಲ್ಲಿ ಅವರು ಪೆಟಿ ಬೂರ್ಷ್ವಾಸೀಗಷ್ಟೆ

ನೆರವಾಗುತ್ತಾರೆ, ಈ ಜನವಿಭಾಗಕ್ಕೆಷ್ಟೆ ಸೇವೆ ಸಲ್ಲಿಸುತ್ತಾರೆ ಮತ್ತು “ರಾಜ್ಯ ಬಂಡವಾಳವಾದ”ದ ವಿರುದ್ಧ - 1918ರ ಏಪ್ರಿಲ್‌ನಲ್ಲಿ! - ಹೋರಾಡುವ ಮೂಲಕ ಅದರ ದೃಷ್ಟಿಕೋನವನ್ನಷ್ಟೆ ವ್ಯಕ್ತಪಡಿಸುತ್ತಾರೆ. ಇವರು ಸಂಪೂರ್ಣವಾಗಿ ಗುರಿ ತಪ್ಪಿದ್ದಾರೆ!

ಪೆಟಿ ಬೂರ್‌ಷ್ವಾಗಳು ಯುದ್ಧದ ಸಮಯದಲ್ಲಿ “ಪ್ರಾಮಾಣಿಕ”ವಾದ ಹಾಗೂ ವಿಶೇಷವಾಗಿ ಅಪ್ರಾಮಾಣಿಕವಾದ ರೀತಿಗಳಲ್ಲಿ ಸಂಪಾದಿಸಿದಂಥ ಹಲವಾರು ಸಾವಿರ ಆಗುವಷ್ಟು ಹಣವನ್ನು ಎತ್ತಿ ಇರಿಸಿದ್ದಾರೆ. ಇವರು ಒಂದು ವಿಲಕ್ಷಣ ಆರ್ಥಿಕ ಮಾದರಿ. ಇವರು ಕಾಳಸಂತೆ ವ್ಯಾಪಾರಕ್ಕೂ ಖಾಸಗಿ ಬಂಡವಾಳಕ್ಕೂ ಆಧಾರವಾಗಿ ನೆರವಾಗುತ್ತಾರೆ. ಹಣವು ಅದನ್ನು ಉಳ್ಳವನಿಗೆ ಸಾಮಾಜಿಕ ಸಂಪತ್ತನ್ನು ಪಡೆಯಲು ಒಂದು ರೀತಿಯ ಪ್ರಮಾಣಪತ್ರ. ಒಂದು ವಿಶಾಲ ವಿಭಾಗದ ಪುಟ್ಟ ಆಸ್ತಿಒಡೆಯರು, ಲಕ್ಷಾಂತರ ಸಂಖ್ಯೆಯ ಪುಟ್ಟ ಆಸ್ತಿಒಡೆಯರು, ಈ ಪ್ರಮಾಣಪತ್ರಕ್ಕೆ ಕಚ್ಚಿಕೊಂಡಿರುತ್ತಾರೆ ಮತ್ತು ಅದನ್ನು “ರಾಜ್ಯ”ದಿಂದ ಮರೆಮಾಚಿ ಇರಿಸಿರುತ್ತಾರೆ. ಇವರಿಗೆ ಸಮಾಜವಾದದಲ್ಲಿ ಅಥವಾ ಕಮ್ಯೂನಿಸಂನಲ್ಲಿ ನಂಬಿಕೆ ಇಲ್ಲ. ಇವರು ಶ್ರಮಜೀವಿ ವರ್ಗದ ಬಿರುಗಾಳಿ ಬೀಸಿ ಹೋಗುವುದಕ್ಕಾಗಿಯೇ “ಸಮಯ ಕಾಯುತ್ತಿರುತ್ತಾರೆ.” ಒಂದೋ, ನಾವು ಈ ಪೆಟಿ ಬೂರ್‌ಷ್ವಾಸೀಯನ್ನು ನಮ್ಮ ನಿಯಂತ್ರಣ ಹಾಗೂ ಲೆಕ್ಕಾಚಾರಕ್ಕೆ ಅಧೀನಪಡಿಸಬೇಕು (ನಾವು ಬಡ ಜನರನ್ನು, ಅಂದರೆ ಜನಸಂಖ್ಯೆಯ ಬಹುಮತೀಯರನ್ನು ಇಲ್ಲವೇ ಆರೆ ಶ್ರಮಜೀವಿಗಳನ್ನು ರಾಜಕೀಯವಾಗಿ ಜಾಗೃತವಾದ ಶ್ರಮಜೀವಿ ವರ್ಗ ಮುಂಚೂಣಿಯ ಕೆಳಗೆ ಸಂಘಟಿಸಿದಲ್ಲಿ ಇದನ್ನು ಮಾಡಬಲ್ಲೆವು), ಇಲ್ಲವೇ ಅವರು ನಮ್ಮ ಕಾರ್ಮಿಕರ ಅಧಿಕಾರವನ್ನು, ಈ ಪುಟ್ಟ ಆಸ್ತಿಒಡೆತನದ ಮಣ್ಣಿನಿಂದಲೇ ಉದ್ಭವಿಸಿದಂಥ ನೆಪೋಲಿಯನ್‌ಗಳೂ ಕವೆನ್ಯಾಕ್‌ಗಳೂ ಕ್ರಾಂತಿಯನ್ನು ಪರಾಜಿತಗೊಳಿಸಿದಷ್ಟೇ ಖಚಿತವಾಗಿ ಹಾಗೂ ಅನಿವಾರ್ಯವಾಗಿ ಪರಾಜಿತಗೊಳಿಸುವರು. ಸಮಸ್ಯೆ ಇರುವುದು ಹೀಗೆಯೇ. ಎಡ ಸಮಾಜವಾದಿ-ಕ್ರಾಂತಿಕಾರಿಗಳಷ್ಟೆ “ಶ್ರಮಿಕ” ರೈತರ ಬಗೆಗೆ ತಮ್ಮ ಪೊಳ್ಳು ನುಡಿಗಟ್ಟುಗಳ ಮೂಲಕ ಈ ಸೆರಳವಾದ ಹಾಗೂ ಸ್ವಷ್ಟವಾದ ಸತ್ಯವನ್ನು ಕಾಣುತ್ತಿಲ್ಲ. ಆದರೆ ಈ ಶಬ್ದಾಡಂಬರದ ಎಡ ಸಮಾಜವಾದಿ-ಕ್ರಾಂತಿಕಾರಿಗಳನ್ನು ಯಾರು ಗಹನವಾಗಿ ಪರಿಗಣಿಸುತ್ತಾರೆ?

ತನ್ನ ಸಹಸ್ರಗಳನ್ನು ಕೂಡಿಡುವಂಥ ಪೆಟಿ ಬೂರ್‌ಷ್ವಾ ವ್ಯಕ್ತಿ ರಾಜ್ಯ ಬಂಡವಾಳವಾದದ ಶತ್ರು. ಅವನು ತನ್ನ ಸಹಸ್ರಗಳನ್ನು ತನಗಾಗಿಯಷ್ಟೆ, ಬಡ ಜನರ ವಿರುದ್ಧ, ಯಾವುದೇ ರೀತಿಯ ರಾಜ್ಯ ನಿಯಂತ್ರಣಕ್ಕೂ ವಿರೋಧವಾಗಿ ಬಳಸ ಬಯಸುತ್ತಾನೆ. ಅನೇಕ ಸಹಸ್ರ ಮಿಲಿಯಗಳಾಗುವಂಥ ಈ ಸಹಸ್ರಗಳ ಒಟ್ಟು ಮೊತ್ತ ಕಾಳಸಂತೆ ವ್ಯಾಪಾರದ ಬುನಾದಿಯಾಗುತ್ತದೆ. ಇದೇ ನಮ್ಮ ಸಮಾಜವಾದಿ ನಿರ್ಮಾಣವನ್ನು ಹಾಳು ಮಾಡುತ್ತಿರುವುದು. ಕೆಲವು ಮಂದಿ ಕಾರ್ಮಿಕರು ಕೂಡಿಕೊಂಡು ಕೆಲವು ದಿನ ಕೆಲಸ ಮಾಡಿ 1,000ಕ್ಕೆ ಸಮನಾಗುವಷ್ಟು ಮೌಲ್ಯಗಳನ್ನು ಉತ್ಪಾದಿಸುತ್ತಾರೆಂದು ಇಟ್ಟುಕೊಳ್ಳೋಣ. ಈ ಒಟ್ಟು ಮೊತ್ತದಲ್ಲಿ ಕಾಳಸಂತೆ ವ್ಯಾಪಾರ, ನಾನಾ

ರೀತಿಯ ದುರುಪಯೋಗ ಮತ್ತು ಪುಟ್ಟ ಆಸ್ತಿಒಡೆಯರು ಸೋವಿಯತ್ ಶಾಸನಗಳನ್ನೂ ನಿಯಮಗಳನ್ನೂ “ತಪ್ಪಿಸುವುದು” ಇವುಗಳಿಂದಾಗಿ 200 ಮಾಯವಾಗುತ್ತದೆ ಎಂದುಕೊಳ್ಳೋಣ. 300 ಕೊಟ್ಟು ಹೆಚ್ಚು ಉತ್ತಮ ವ್ಯವಸ್ಥೆ ಹಾಗೂ ಸಂಘಟನೆಯನ್ನು ಪಡೆದುಕೊಳ್ಳಲು ಸಾಧ್ಯವಿದ್ದಲ್ಲಿ ತಾನು ಒಂದು ಸಾವಿರದಲ್ಲಿ ಇನ್ನೂ ರೇಕೆ ಮುನ್ನೂರನ್ನೇ ಮನಃಪೂರ್ತಿಯಾಗಿ ಕೊಡುವನೆಂದು ಪ್ರತಿಯೊಬ್ಬ ರಾಜಕೀಯವಾಗಿ ಜಾಗೃತನಾದ ಕಾರ್ಮಿಕನೂ ಹೇಳುವನು. ಏಕೆಂದರೆ ಸೋವಿಯತ್ ಆಡಳಿತದ ಕೆಳಗೆ ಈ “ಕಪ್ಪ”ವನ್ನು ಅನಂತರ, ಸುವ್ಯವಸ್ಥೆ ಹಾಗೂ ಸುಸಂಘಟನೆ ಸ್ಥಾಪಿತವಾದನಂತರ ಮತ್ತು ರಾಜ್ಯ ಗುತ್ತೇದಾರಿಯನ್ನು ಪೆಟಿ ಬೂರ್ಷ್ವಾ ಭಂಗಗೊಳಿಸುತ್ತಿರುವುದು ಸಂಪೂರ್ಣವಾಗಿ ನಿಂತನಂತರ, 100ಕ್ಕೆ ಅಥವಾ 50ಕ್ಕೇ ಇಳಿಸಲು ತುಂಬ ಸುಲಭವಾಗುತ್ತೆ.

ಸಂಖ್ಯೆಗಳ ಮೂಲಕ ನೀಡಿರುವ ಈ ಸರಳ ನಿರ್ದರ್ಶನವು - ಇದನ್ನು ನಾನು ಸಂಪೂರ್ಣವಾಗಿ ಸ್ಪಷ್ಟವಾಗಿಸಲೋಸುಗ ಉದ್ದೇಶಪೂರ್ವಕವಾಗಿಯೇ ಪರಮಾವಧಿ ಸರಳಗೊಳಿಸಿದ್ದೇನೆ - ಇಂದು ರಾಜ್ಯ ಬಂಡವಾಳವಾದ ಹಾಗೂ ಸಮಾಜವಾದಗಳ ನಡುವೆ ಇರುವ ಅನ್ಯೋನ್ಯ ಸಂಬಂಧವನ್ನು ವಿವರಿಸುತ್ತದೆ. ಕಾರ್ಮಿಕರು ಇಂದು ರಾಜ್ಯಾಧಿಕಾರವನ್ನು ತಮ್ಮ ಕೈಯಲ್ಲಿ ಇರಿಸಿಕೊಂಡಿದ್ದಾರೆ. ಅವರು ಬೇಕಿದ್ದರೆ ಒಂದು ಕೊಪ್ಪೆನ್ನೂ ನೀಡದೆ, ಸಮಾಜವಾದಿ ಉದ್ದೇಶಗಳಿಗೆ ಬಿಟ್ಟು, ಇಡೀ ಸಾವಿರವನ್ನು ತಾವೇ “ತೆಗೆದುಕೊಳ್ಳುವ” ಪ್ರತಿಯೊಂದು ಶಾಸನಬದ್ಧ ಅವಕಾಶವನ್ನೂ ಹೊಂದಿದ್ದಾರೆ. ಅಧಿಕಾರವು ವಾಸ್ತವವಾಗಿ ಕಾರ್ಮಿಕರಿಗೆ ಸ್ಥಿತ್ಯಂತರವಾಗುವುದರ ಮೇಲೆ ಆಧರಿಸಿರುವ ಈ ಶಾಸನಬದ್ಧ ಅವಕಾಶವು ಸಮಾಜವಾದದ ಒಂದು ಅಂಶ.

ಆದರೆ ಪುಟ್ಟ ಆಸ್ತಿಒಡೆತನ ಹಾಗೂ ಖಾಸಗಿ ಬಂಡವಾಳಶಾಹಿ ಅಂಶ ಈ ಶಾಸನಬದ್ಧ ಅವಕಾಶವನ್ನು ಅನೇಕ ರೀತಿಗಳಲ್ಲಿ ಹಾಳು ಮಾಡುತ್ತದೆ, ಕಾಳಸಂತೆ ವ್ಯಾಪಾರವನ್ನು ಎಳೆದುತರುತ್ತದೆ, ಸೋವಿಯತ್ ಶಾಸನಗಳನ್ನು ಅನ್ವಯಕ್ಕೆ ತರುವುದಕ್ಕೆ ಅಡ್ಡಿ ತಂದುಹಾಕುತ್ತದೆ. ನಾವು ಈಗ ನೀಡುತ್ತಿರುವುದಕ್ಕಿಂತ ಇನ್ನೂ ಹೆಚ್ಚು ನೀಡುವಂತಾದರೂ ರಾಜ್ಯ ಬಂಡವಾಳವಾದವು ಭಾರಿ ಮುನ್ನಡೆಯಾಗುವುದು (ಇದನ್ನು ಹೆಚ್ಚು ಸ್ಪಷ್ಟವಾಗಿ ತೋರಿಸಲೋಸುಗ ನಾನು ಬೇಕಂತಲೇ ಸಂಖ್ಯಾತ್ಮಕ ಉದಾಹರಣೆ ನೀಡಿದ್ದೇನೆ), ಏಕೆಂದರೆ ಈ “ಕಲಿಕೆ”ಗಾಗಿ ಶುಲ್ಕ ನೀಡುವುದು ಉಚಿತವೇ ಆಗಿರುತ್ತದೆ, ಏಕೆಂದರೆ ಇದು ಕಾರ್ಮಿಕರಿಗೆ ಉಪಯುಕ್ತವಾಗಿರುತ್ತದೆ. ಏಕೆಂದರೆ ಅವ್ಯವಸ್ಥೆ, ಆರ್ಥಿಕ ವಿನಾಶ ಹಾಗೂ ಸಡಿಲತೆಗಳ ಮೇಲೆ ಜಯಗಳಿಸುವುದು ಇಂದು ಅತ್ಯಂತ ಮುಖ್ಯ ವಿಷಯವಾಗಿರುತ್ತದೆ; ಏಕೆಂದರೆ ಪುಟ್ಟ ಆಸ್ತಿಒಡೆತನದ ಅರಾಜಕತೆಯು ಮುಂದುವರಿಯುವುದು ಅತ್ಯಂತ ಹೆಚ್ಚಿನ, ಅತ್ಯಂತ ಗಹನವಾದ ಅಪಾಯವಾಗಿರುತ್ತದೆ. ಅದು ನಮ್ಮನ್ನು ನಾಶಗೊಳಿಸುವುದು ಖಂಡಿತ (ನಾವು ಅದನ್ನು

ನಿವಾರಿಸಿಕೊಳ್ಳದೆ ಇದ್ದಲ್ಲಿ). ಆದರೆ ರಾಜ್ಯ ಬಂಡವಾಳವಾದಕ್ಕೆ ಸ್ವಲ್ಪ ಹೆಚ್ಚೇ ಅನ್ನು ಬಹುದಾದಷ್ಟು “ಕಪ್ಪ” ನೀಡಿದರೂ ಅದು ನಮ್ಮನ್ನು ನಾಶಗೊಳಿಸುವುದಿಲ್ಲವಷ್ಟೇ ಅಲ್ಲ, ಅದು ನಮ್ಮನ್ನು ಸಮಾಜವಾದದತ್ತ ಅತ್ಯಂತ ಖಚಿತವಾದ ಮಾರ್ಗದಲ್ಲಿ ಕರೆ ದೊಯ್ಯುವುದು. ಕಾರ್ಮಿಕ ವರ್ಗವು ಪುಟ್ಟ ಆಸ್ತಿಒಡೆತನದ ಅರಾಜಕತೆಯಿಂದ ರಾಜ್ಯ ವ್ಯವಸ್ಥೆಯನ್ನು ಹೇಗೆ ರಕ್ಷಿಸುವುದು ಅನ್ನುವುದನ್ನು ಕಲಿತಾಗ, ವಿಸ್ತೃತ ಪ್ರಮಾಣದ ಉತ್ಪಾದನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಬಂಡವಾಳಶಾಹಿ ಮಾರ್ಗಗಳಲ್ಲಿ ಸಂಘಟಿಸುವುದನ್ನು ಕಲಿತಾಗ, ಅದು, ಈ ಮಾತನ್ನು ಹೇಳಬಹುದಾದರೆ, ಎಲ್ಲ ತುರುಪೆಲೆಗಳನ್ನೂ ತನ್ನ ಕೈಯಲ್ಲಿ ಹೊಂದಿರಲಿರುವುದು ಮತ್ತು ಸಮಾಜವಾದದ ದೃಢೀಕರಣ ಖಚಿತವಾಗುವುದು.

ಮೊದಲನೆಯದಾಗಿ, ಆರ್ಥಿಕವಾಗಿ ರಾಜ್ಯ ಬಂಡವಾಳವಾದವು ನಮ್ಮ ಈಗಿನ ಆರ್ಥಿಕ ವ್ಯವಸ್ಥೆಗಿಂತ ಅಪರಿಮಿತವಾಗಿ ಉಚ್ಚತರವಾದುದಾಗಿದೆ.

ಎರಡನೆಯದಾಗಿ, ಸೋವಿಯತ್ ಅಧಿಕಾರಕ್ಕೆ ಅದರಲ್ಲಿ ಭೀತಿ ಉಂಟುಮಾಡುವುದೇನೂ ಇಲ್ಲ. ಏಕೆಂದರೆ ಸೋವಿಯತ್ ರಾಜ್ಯ ಎಂತಹುದೆಂದರೆ, ಅದರಲ್ಲಿ ಕಾರ್ಮಿಕರ ಹಾಗೂ ಬಡವರ ಅಧಿಕಾರ ಖಚಿತವಾಗಿರುವುದು. “ಎಡ ಕಮ್ಯೂನಿಸ್ಟರು” ಈ ನಿರ್ವಿವಾದವಾದಂಥ ಸತ್ಯಾಂಶಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದರು. ಇನ್ನು ರಾಜಕೀಯ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಯಾವುವೇ ವಿಚಾರಗಳನ್ನೂ ಒಟ್ಟಿನಲ್ಲಿ ತನ್ನ ತಲೆಯಲ್ಲಿ ಸಂಯೋಜಿಸಿ ತಿಳಿಯಲು ಅಸಮರ್ಥನಾದಂಥ “ಎಡ ಸಮಾಜವಾದಿ-ಕ್ರಾಂತಿಕಾರಿ”ಯಾದರೋ ಇದನ್ನು ಎಂದೂ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಪ್ರತಿಯೊಬ್ಬ ಮಾರ್ಕ್ಸ್‌ವಾದಿಯೂ ಇವನ್ನು ಒಪ್ಪಿಕೊಳ್ಳಲೇ ಬೇಕು. ಎಡ ಸಮಾಜವಾದಿ-ಕ್ರಾಂತಿಕಾರಿಯೊಂದಿಗೆ ವಾದ ಮಾಡುವುದೇ ವ್ಯರ್ಥ. ಅವನನ್ನು ಬುರುಡೆ ಆಸಾಮಿಯ ಒಂದು “ಅಸಹ್ಯಕರ ಉದಾಹರಣೆ”ಯನ್ನಾಗಿ ಎತ್ತಿತೋರಿಸುವುದು ಸಾಕು. ಆದರೂ “ಎಡ ಕಮ್ಯೂನಿಸ್ಟರೊ”ಂದಿಗೆ ವಾದ ಮಾಡಲೇ ಬೇಕು, ಏಕೆಂದರೆ ಆ ತಪ್ಪು ಮಾಡುತ್ತಿರುವವರೂ ಮಾರ್ಕ್ಸ್‌ವಾದಿಗಳೇ ಮತ್ತು ಅವರ ತಪ್ಪನ್ನು ವಿಶ್ಲೇಷಿಸುವುದು ಕಾರ್ಮಿಕ ವರ್ಗಕ್ಕೆ ಸರಿಯಾದ ಮಾರ್ಗ ಕಂಡುಕೊಳ್ಳಲು ನೆರವಾಗುವುದು.

IV

ವಿಷಯವನ್ನು ಇನ್ನೂ ಹೆಚ್ಚು ಸ್ಪಷ್ಟಗೊಳಿಸಲು ಮೊಟ್ಟ ಮೊದಲನೆಯದಾಗಿ ರಾಜ್ಯ ಬಂಡವಾಳವಾದದ ಅತ್ಯಂತ ಮೂರ್ತ ರೂಪದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಈ ಉದಾಹರಣೆ ಯಾವುದು ಅನ್ನುವುದನ್ನು ಎಲ್ಲರೂ ಬಲ್ಲರು. ಅದೇ ಜರ್ಮನಿ. ಇಲ್ಲಿ ನಾವು ಯೂಂಕರ್ (ಶ್ರೀಮಂತ ಭೂಮಾಲೀಕ)-ಬೂರ್ಷ್ವಾ ಸಾಮ್ರಾಜ್ಯವಾದಕ್ಕೆ ಅಧೀನವಾದ ಆಧುನಿಕ ವಿಸ್ತೃತ ಪ್ರಮಾಣದ ಬಂಡವಾಳಶಾಹಿ

ಎಂಜಿನಿಯರಿಂಗ್ ಹಾಗೂ ಯೋಜಿತ ಸಂಘಟನೆಯಲ್ಲಿ “ಕೊನೆಯ ಮಾತು” ಎನ್ನುವಂಥ ವ್ಯವಸ್ಥೆಯನ್ನು ಕಾಣುತ್ತೇವೆ. ಮೇಲಿನ ವಾಕ್ಯದಲ್ಲಿ ಅಡಿಗೆರೆ ಹಾಕಿರುವ ಪದಗಳನ್ನು ಹೊಡೆದುಹಾಕಿ, ಮಿಲಿಟರಿವಾದಿ ಯೂಂಕರ್ ಬೂರ್ಷ್ವಾ ಸಾಮ್ರಾಜ್ಯ ಶಾಹಿ ರಾಜ್ಯದ ಸ್ಥಳದಲ್ಲಿ ಮತ್ತೆ ರಾಜ್ಯವನ್ನೇ, ಆದರೆ ಭಿನ್ನ ಸಾಮಾಜಿಕ ಮಾದರಿಯ, ಭಿನ್ನ ವರ್ಗ ಸಾರದ ಸೋವಿಯತ್ ರಾಜ್ಯವನ್ನು, ಅಂದರೆ ಶ್ರಮಜೀವಿ ವರ್ಗದ ರಾಜ್ಯವನ್ನು, ಇಡಿ. ಆಗ ನಿಮಗೆ ಸಮಾಜವಾದಕ್ಕೆ ಅವಶ್ಯವಾದ ಪರಿಸ್ಥಿತಿಗಳ ಒಟ್ಟು ಮೊತ್ತ ಲಭಿಸುತ್ತದೆ.

ಆಧುನಿಕ ವಿಜ್ಞಾನದ ಇತ್ತೀಚಿಗಿನ ಆವಿಷ್ಕರಣಗಳ ಮೇಲೆ ಆಧರಿಸಿದ ವಿಸ್ತೃತ ಪ್ರಮಾಣದ ಬಂಡವಾಳಶಾಹಿ ಎಂಜಿನಿಯರಿಂಗ್ ಇಲ್ಲದೆಯೇ ಸಮಾಜವಾದ ಅಚಿಂತನೀಯ. ಉತ್ತಾದನೆ ಹಾಗೂ ವಿತರಣೆಯಲ್ಲಿ ಒಂದು ಏಕೀಕೃತ ಮಾನವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಹತ್ತಾರು ಮಿಲಿಯ ಜನರನ್ನು ಇರಿಸುವಂಥ ಸುಯೋಜಿತ ರಾಜ್ಯ ಸಂಘಟನೆ ಇಲ್ಲದೆಯೇ ಸಮಾಜವಾದ ಅಚಿಂತನೀಯ. ನಾವು ಮಾರ್ಕ್ಸ್ ವಾದಿಗಳು ಯಾವತ್ತೂ ಇದನ್ನೇ ಹೇಳಿದ್ದೇವೆ. ಇದನ್ನು ಕೂಡ ಅರ್ಥಮಾಡಿಕೊಳ್ಳದಂಥ ಜನರೊಂದಿಗೆ (ಅರಾಜಕತಾವಾದಿಗಳು ಮತ್ತು ಇಡೀ ಅರ್ಥ ಭಾಗ ಎಡ ಸಮಾಜವಾದಿ-ಕ್ರಾಂತಿಕಾರಿಗಳು ಇವರೊಂದಿಗೆ) ಮಾತನಾಡಲು ಎರಡು ಕ್ಷಣ ವ್ಯರ್ಥ ಮಾಡುವುದೂ ಯೋಗ್ಯವಾದುದಲ್ಲ.

ಅದೇ ಹೊತ್ತಿನಲ್ಲಿ ಶ್ರಮಜೀವಿ ವರ್ಗವು ರಾಜ್ಯದ ಶಾಸಕನಾಗಿರದ ಹೊರತು ಸಮಾಜವಾದ ಅಚಿಂತನೀಯ. ಇದೂ ಈ ವಿಷಯದ ಓನ್ನಾಮ. ಇತಿಹಾಸವು (ಯಾವ ಇತಿಹಾಸದಿಂದ “ಸಂಪೂರ್ಣ” ಸಮಾಜವಾದವನ್ನು ನವುರಾಗಿ, ಕೋಮಲವಾಗಿ, ಸುಲಭವಾಗಿ ಹಾಗೂ ಸರಳವಾಗಿ ಜಾರಿಗೆ ತರಬಹುದೆಂದು ಪ್ರಥಮ ದರ್ಜೆಯ ಪೆದ್ದರಾದ ಮೆನ್ಷವಿಕರನ್ನು ಬಿಟ್ಟು ಬೇರೆ ಯಾರೂ ಎಂದೂ ನಿರೀಕ್ಷಿಸಲಿಲ್ಲವೋ ಆ ಇತಿಹಾಸವು) ಎಂತಹ ವಿಚಿತ್ರ ಮಾರ್ಗ ಹಿಡಿದಿದೆಯೆಂದರೆ, ಅದು 1918ರಲ್ಲಿ ಪರಸ್ಪರ ಸಂಬಂಧವಿರದ ಸಮಾಜವಾದದ ಎರಡು ಅರ್ಥಗಳಿಗೆ ಜನ್ಮ ನೀಡಿದೆ. ಈ ಅರ್ಥಗಳು ಒಂದರ ಪಕ್ಕದಲ್ಲೊಂದು ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ಒಂದೇ ಮೊಟ್ಟೆಯೊಳಗಿನ ಎರಡು ಭಾವೀ ಕೋಳಿಮರಿಗಳಂತೆ ಇದ್ದುಕೊಂಡಿವೆ. 1918ರಲ್ಲಿ ಜರ್ಮನಿ ಹಾಗೂ ರಷ್ಯಗಳು ಒಂದು ಕಡೆ ಸಮಾಜವಾದದ ಆರ್ಥಿಕ ಉತ್ತಾದಕ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಮತ್ತು ಮತ್ತೊಂದು ಕಡೆ ರಾಜಕೀಯ ಪರಿಸ್ಥಿತಿಗಳ ಭೌತಿಕ ಈಡೇರಿಕೆಯ ಅತ್ಯಂತ ಎದ್ದುಕಾಣುವಂಥ ಮೂರ್ತ ಸ್ವರೂಪಗಳಾಗಿವೆ.

ಜರ್ಮನಿಯಲ್ಲಿ ಯಶಸ್ವಿ ಶ್ರಮಜೀವಿ ವರ್ಗ ಕ್ರಾಂತಿಯು ತಕ್ಷಣವೇ ಮತ್ತು ಅತಿ ಸುಲಭವಾಗಿ ಸಾಮ್ರಾಜ್ಯವಾದದ ಯಾವುದೇ ಮೊಟ್ಟೆಯನ್ನೂ ಒಡೆದು ಹಾಕುವುದು (ದುರದೃಷ್ಟವಶಾತ್ ಈ ಮೊಟ್ಟೆ ಅತ್ಯುತ್ತಮ ಉಕ್ಕಿನಿಂದ ಮಾಡಿದುದಾಗಿದೆ,

ಆದ್ದರಿಂದ ಯಾವುದೇ... ಕೋಳಿಮರಿಯ ಯತ್ನಗಳೂ ಅದನ್ನು ಒಡೆಯಲಾರವು) ಮತ್ತು ಜಾಗತಿಕ ಸಮಾಜವಾದದ ವಿಜಯವನ್ನು ಖಂಡಿತವಾಗಿ, ಯಾವುದೇ ತೊಂದರೆಯೂ ಇಲ್ಲದೆ, ಅಥವಾ ಅತ್ಯಲ್ಪ ತೊಂದರೆಯಿಂದಷ್ಟೆ, ಉಂಟುಮಾಡುವುದು - "ತೊಂದರೆ" ಅಂದರೆ ನಮ್ಮ ಅರ್ಥದಲ್ಲಿ ಜಾಗತಿಕ-ಐತಿಹಾಸಿಕ ಪ್ರಮಾಣದ್ದಾಗಿದ್ದರೆ ಅನ್ನಿ, ಕಿರಿದಾದ ಸಂಕುಚಿತ-ಮನಸ್ಕ ಅರ್ಥದಲ್ಲಲ್ಲ.

ಜರ್ಮನಿಯಲ್ಲಿ ಕ್ರಾಂತಿ "ಬರುವುದು" ಇನ್ನೂ ನಿಧಾನವಾಗಿರುವಾಗ ನಮ್ಮ ಕಾರ್ಯಭಾರವೆಂದರೆ ಜರ್ಮನರ ರಾಜ್ಯ ಬಂಡವಾಳವಾದವನ್ನು ಅಭ್ಯಸಿಸುವುದಾಗಿದೆ, ಅದನ್ನು ಅನುಕರಿಸಲು ಎಲ್ಲ ಯತ್ನವನ್ನೂ ಮಾಡುವುದಾಗಿದೆ, ಈ ಅನುಕರಣವನ್ನು ತ್ವರೆಗೊಳಿಸಲು ಸರ್ವಾಧಿಕಾರ ವಿಧಾನಗಳನ್ನು ಬಳಸಲೂ ಹಿಂಜರಿಯದಿರುವುದಾಗಿದೆ. ನಮ್ಮ ಕಾರ್ಯಭಾರ ಈ ಅನುಕರಣೆಯನ್ನು ತ್ವರೆಗೊಳಿಸುವುದಾಗಿದೆ, ಬರ್ಬರ ರಷ್ಯ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಿಸುವುದನ್ನು ಪ್ರೋತ್ಸಾಹಿಸಿ ದೂರ ಎಷ್ಟು ತ್ವರೆಗೊಳಿಸಿದನೋ ಅದಕ್ಕೂ ಹೆಚ್ಚಾಗಿ ತ್ವರೆಗೊಳಿಸುವುದಾಗಿದೆ. ಮತ್ತೆ ಬರ್ಬರತೆಯ ವಿರುದ್ಧ ಹೋರಾಟದಲ್ಲಿ ಬರ್ಬರ ವಿಧಾನಗಳನ್ನು ಬಳಸಲು ನಾವು ಹಿಂದುಮುಂದು ನೋಡಬಾರದು. ನಾರ್ಸಿಸ್‌ನಂತೆ ಸ್ವಾನುರಕ್ತ ಆಲೋಚನೆಗಳಲ್ಲಿ ಮಗ್ನರಾದಂಥ ಹಾಗೂ ನಾವು ಕ್ರಾಂತಿಕಾರಿಗಳು ಜರ್ಮನ್ ಸಾಮ್ರಾಜ್ಯವಾದದಿಂದ "ಪಾಠ ಕಲಿಯುವುದು" ತರವಲ್ಲ ಎಂದು ಹೇಳುವಂಥ ಅರಾಜಕತಾವಾದಿಗಳೂ ಎಡ ಸಮಾಜವಾದಿ-ಕ್ರಾಂತಿಕಾರಿಗಳೂ ಇದ್ದಲ್ಲಿ (ನನಗೆ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕರೇಲಿನ್ ಹಾಗೂ ಗೇ ಮಾಡಿದ ಭಾಷಣಗಳು ಅಯಾತ್ನಿಕವಾಗಿಯೇ ನೆನಪಿಗೆ ಬರುತ್ತವೆ) ಪ್ರತ್ಯುತ್ತರವಾಗಿ ನಾವು ಒಂದು ವಿಷಯವನ್ನು ಹೇಳಬಹುದು: ಇಂಥ ಜನರನ್ನು ಗಹನವಾಗಿ ಪರಿಗಣಿಸುವಂಥ ಕ್ರಾಂತಿಯು ಮಾರ್ಪಡಿಸಲಾಗದಂತೆ (ಮತ್ತೆ ಅರ್ಹವಾಗಿಯೂ) ನಾಶಗೊಳ್ಳುವುದು.

ಪ್ರಸ್ತುತದಲ್ಲಿ ರಷ್ಯದಲ್ಲಿ ಪೆಟಿ ಬೂರ್ಷ್ವಾ ಬಂಡವಾಳವಾದವೇ ಮೇಲುಗೈ ಪಡೆದಿರುವುದು. ಇದರಿಂದ ವಿಸ್ತೃತ ಪ್ರಮಾಣದ ರಾಜ್ಯ ಬಂಡವಾಳವಾದಕ್ಕೂ, ಸಮಾಜವಾದಕ್ಕೂ ಎರಡಕ್ಕೂ ಹೋಗುವುದು ಒಂದೇ ದಾರಿ. "ಉತ್ಪಾದನೆ ಹಾಗೂ ವಿತರಣೆಯ ದೇಶವ್ಯಾಪಿ ಲೆಕ್ಕಾಚಾರ ಮತ್ತು ನಿಯಂತ್ರಣ" ಎಂಬ ಒಂದೇ ಮಧ್ಯಂತರ ನಿಲ್ದಾಣದ ಮೂಲಕವೇ ಆ ದಾರಿ ಹೋಗುವುದು, ಇದನ್ನು ಅರ್ಥಮಾಡಿಕೊಳ್ಳುವುದವರು ಅರ್ಥಶಾಸ್ತ್ರದಲ್ಲಿ ಕ್ಷಮಿಸಲಾಗದಂಥ ತಪ್ಪು ಮಾಡುತ್ತಾರೆ. ಒಂದೋ ಅವರು ಜೀವನದ ಸತ್ಯಾಂಶಗಳನ್ನು ಅರಿಯರು, ವಾಸ್ತವವಾಗಿ ಅಸ್ತಿತ್ವದಲ್ಲಿರುವುದನ್ನು ಕಾಣುವುದಿಲ್ಲ ಮತ್ತು ಸತ್ಯವನ್ನು ಮುಖಾಮುಖಿ ನೋಡಲು ಅಸಮರ್ಥರಾಗಿರುತ್ತಾರೆ, ಇಲ್ಲವೇ "ಬಂಡವಾಳವಾದ"ವನ್ನು "ಸಮಾಜವಾದ"ದೊಂದಿಗೆ ಆಮೂರ್ತವಾಗಿ ಹೋಲಿಸುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ ಮತ್ತು ನಮ್ಮ ದೇಶದಲ್ಲಿ ಜರುಗುತ್ತಿರುವ ಸ್ಥಿತ್ಯಂತರದ ಮೂರ್ತರೂಪಗಳನ್ನೂ ಘಟ್ಟ

ಗಳನ್ನೂ ಅಭ್ಯಸಿಸಲು ವಿಫಲರಾಗಿರುತ್ತಾರೆ. ಇಲ್ಲಿ ಒಂದು ಮಾತು ಪ್ರಕ್ಷೇಪವಾಗಿ ಹೇಳಬೇಕು - ಈ ಸೈದ್ಧಾಂತಿಕ ದೋಷವೇ 'ನೋವಯ ಜಿರ್ನು' ಹಾಗೂ 'ವೈರೋದ್' ಶಿಬಿರದಲ್ಲಿನ ಅತ್ಯುತ್ತಮ ಜನರನ್ನೂ ತಪ್ಪು ದಾರಿಗೆ ಒಯ್ದುದು. ಇವರುಗಳಲ್ಲಿ ಅಧಮರೂ ಮಧ್ಯಮ ಯೋಗ್ಯತೆಯ ಜನರೂ ತಮ್ಮ ಮಂದಬುದ್ಧಿ ಹಾಗೂ ಬೆನ್ನೆಲುಬಿಲ್ಲದಿರುವಿಕೆಯ ಕಾರಣದಿಂದಾಗಿ ಬೂರ್ಷ್ವಾಸೀಯ ಹಿಂದೆ ತಮ್ಮನ್ನು ಲಗತ್ತಿಸಿಕೊಂಡಿರುತ್ತಾರೆ, ಅದರ ಮುಂದೆ ಭಯಭೀತರಾಗಿ ನಿಂತಿರುತ್ತಾರೆ. ಬಂಡವಾಳವಾದದಿಂದ ಸಮಾಜವಾದಕ್ಕೆ ಹೋಗಲು ಒಂದು ಇಡೀ ಸ್ಥಿತ್ಯಂತರ ಕಾಲಾವಧಿಯೇ ಇರುತ್ತದೆ ಎಂದೂ ನವ ಸಮಾಜ ಉದಯವಾಗುವುದಕ್ಕೆ ಮುನ್ನ "ದೀರ್ಘ ಕಾಲದ ಪ್ರಸವವೇದನೆ" ಇರುತ್ತದೆಂದೂ ಸಮಾಜವಾದದ ಬೋಧಕರು ಒತ್ತಿ ಹೇಳಿದುದಕ್ಕೆ ಕಾರಣವಿಲ್ಲದಿಲ್ಲ ಎಂಬುದನ್ನು ಇವರಲ್ಲಿ ಅತ್ಯುತ್ತಮರಾದವರೂ ಅರ್ಥಮಾಡಿಕೊಳ್ಳಲು ವಿಫಲರಾದರು. ಮತ್ತೆ ಈ ನವ ಸಮಾಜವೂ ಒಂದು ಅಮೂರ್ತತೆಯೇ. ಅದು ಈ ಅಥವಾ ಆ ಸಮಾಜವಾದಿ ರಾಜ್ಯವನ್ನು ನಿರ್ಮಿಸಲು ನಾನಾ ರೀತಿಯ ಅಪರಿಪೂರ್ಣವಾದ ಮೂರ್ತರೂಪದ ಯತ್ನಗಳ ಮೂಲಕ ಸಾಗಿಹೋಗುವ ವಿಧಾನದಿಂದಷ್ಟೆ ಅಸ್ತಿತ್ವಕ್ಕೆ ಬರಲು ಸಾಧ್ಯ.

ರಾಜ್ಯ ಬಂಡವಾಳವಾದಕ್ಕೂ ಸಮಾಜವಾದಕ್ಕೂ ಸಾಮಾನ್ಯವಾಗಿರುವ ಅಂಶಗಳ ಮೂಲಕ (ದೇಶವ್ಯಾಪಿ ಲೆಕ್ಕಾಚಾರ ಹಾಗೂ ನಿಯಂತ್ರಣದ ಮೂಲಕ) ಕ್ರಮಿಸಿ ಹೋಗದೆಯೇ ರಷ್ಯವು ಈಗ ಇಲ್ಲಿ ಅಸ್ತಿತ್ವದಲ್ಲಿರುವ ಆರ್ಥಿಕ ಪರಿಸ್ಥಿತಿಯಿಂದ ಮುಂದುವರಿಯಲು ಸಾಧ್ಯವಿಲ್ಲದ ಕಾರಣದಿಂದಾಗಿಯೇ, "ರಾಜ್ಯ ಬಂಡವಾಳವಾದದ ಕಡೆಗೆ ವಿಕಸನ" ('ಕಮ್ಯುನಿಸ್ಟ್' ನಂ 1, ಪು. 8, ಕಾಲಂ 1) ಎಂಬ ಮಾತಿನಿಂದ ಇತರರನ್ನೂ ತಮ್ಮನ್ನೂ ಬೆದರಿಸಲು ಮಾಡುತ್ತಿರುವ ಯತ್ನವು ಸೈದ್ಧಾಂತಿಕವಾಗಿ ಶುದ್ಧ ಅವಿವೇಕವಾದುದು. ಇದು ತಮ್ಮ ಆಲೋಚನೆಗಳು "ವಿಕಸನ"ದ ನಿಜವಾದ ಮಾರ್ಗದಿಂದ ದೂರ ಅಲೆದುಕೊಂಡು ಹೋಗಲು ಬಿಡುವುದಾಗಿದೆ, ಈ ಮಾರ್ಗ ಯಾವುದು ಅನ್ನುವುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿರುವುದಾಗಿದೆ. ಅನುಷ್ಠಾನದಲ್ಲಿ ಇದು ನಮ್ಮನ್ನು ಹಿಂದಕ್ಕೆ, ಪುಟ್ಟ ಆಸ್ತಿಒಡೆತನದ ಬಂಡವಾಳವಾದಕ್ಕೆ, ಎಳೆಯುವುದಕ್ಕೆ ಸಮನಾಗಿದೆ.

ರಾಜ್ಯ ಬಂಡವಾಳವಾದದ ಬಗೆಗೆ ನಾನು ಇಷ್ಟು "ಉನ್ನತ" ಮೌಲ್ಯ ನೀಡುತ್ತಿರುವುದು ಇದೇ ಮೊದಲ ಬಾರಿಗೇನಲ್ಲ, ಬೋಲ್ಷೆವಿಕರು ಅಧಿಕಾರವನ್ನು ಪಡೆದುಕೊಳ್ಳುವುದಕ್ಕೆ ಮುನ್ನವೇ ನಾನು ಅದನ್ನು ನೀಡಿದ್ದೆ, ಅನ್ನುವುದನ್ನು ಓದುಗರಿಗೆ ಮನದಟ್ಟು ಮಾಡಿಕೊಡಲೋಸುಗ ನಾನು 1917ರ ಸೆಪ್ಟೆಂಬರ್‌ನಲ್ಲಿ ಬರೆದ 'ಬರಲಿರುವ ಮಹಾ ವಿಪತ್ತು ಮತ್ತು ಅದನ್ನು ಹೇಗೆ ಎದುರಿಸುವುದು' ಎಂಬ ನನ್ನ ಕಿರುಹೊತ್ತಿಗೆಯಿಂದ ಈ ಕೆಳಗಿನ ಭಾಗವನ್ನು ಉದ್ಧರಿಸುವ ಸ್ವಾತಂತ್ರ್ಯ ತೆಗೆದುಕೊಳ್ಳುತ್ತೇನೆ:

"...ಯೂಂಕರ್-ಬಂಡವಾಳಶಾಹಿ ರಾಜ್ಯದ ಸ್ಥಳದಲ್ಲಿ, ಭೂಮಾಲೀಕ-ಬಂಡ

ವಾಳಶಾಹಿ ರಾಜ್ಯದ ಸ್ಥಳದಲ್ಲಿ ಕ್ರಾಂತಿಕಾರಿ-ಪ್ರಜಾಸತ್ತಾತ್ಮಕ ರಾಜ್ಯವನ್ನು, ಅಂದರೆ ಎಲ್ಲ ವಿಶೇಷಾಧಿಕಾರಗಳನ್ನೂ ಕ್ರಾಂತಿಕಾರಿ ರೀತಿಯಲ್ಲಿ ತೊಡೆದುಹಾಕುವಂಥ ಹಾಗೂ ಅತ್ಯಂತ ಪೂರ್ಣ ಪ್ರಜಾಪ್ರಭುತ್ವವನ್ನು ಕ್ರಾಂತಿಕಾರಿ ರೀತಿಯಲ್ಲಿ ಜಾರಿಗೆ ತರಲು ಅಂಜದಂಥ ರಾಜ್ಯವನ್ನು, ಇರಿಸಲು ಯತ್ನಿಸಿ. ನಿಜಕ್ಕೂ ಕ್ರಾಂತಿಕಾರಿ-ಪ್ರಜಾಸತ್ತಾತ್ಮಕ ರಾಜ್ಯ ಇದ್ದಲ್ಲಿ ರಾಜ್ಯ ಏಕಸ್ವಾಮ್ಯ ಬಂಡವಾಳವಾದವು ಅನಿವಾರ್ಯವಾಗಿ ಹಾಗೂ ತಪ್ಪದೆಯೇ ಸಮಾಜವಾದದತ್ತ ಇಟ್ಟು ಒಂದು ಹೆಜ್ಜೆಯ, ಒಂದಕ್ಕೂ ಹೆಚ್ಚು ಹೆಜ್ಜೆಗಳ ಅರ್ಥ ಸೂಚಿಸುತ್ತದೆ, ಎಂಬುದನ್ನು ನೀವು ಕಂಡುಕೊಳ್ಳುವಿರಿ !

“...ಏಕೆಂದರೆ ಸಮಾಜವಾದವು ರಾಜ್ಯ ಬಂಡವಾಳವಾದಿ ಏಕಸ್ವಾಮ್ಯದಿಂದ ಒಂದು ಮುಂದಿನ ಹೆಜ್ಜೆಯಷ್ಟೆ ಆಗಿದೆ.

“...ರಾಜ್ಯ-ಏಕಸ್ವಾಮ್ಯ ಬಂಡವಾಳವಾದವು ಸಮಾಜವಾದಕ್ಕೆ ಒಂದು ಸಂಪೂರ್ಣ ಭೌತಿಕ ಸಿದ್ಧತೆಯಾಗಿದೆ, ಸಮಾಜವಾದದ ಹೊಸ್ತಿಲಾಗಿದೆ, ಇತಿಹಾಸದ ಏಣಿಯಲ್ಲಿ ಒಂದು ಮೆಟ್ಟಿಲಾಗಿದೆ. ಇದಕ್ಕೂ ಸಮಾಜವಾದ ಎಂದು ಹೇಳಲಾಗುವ ಮೆಟ್ಟಿಲಿಗೂ ನಡುವೆ ಯಾವ ಮಧ್ಯಂತರ ಮೆಟ್ಟಿಲುಗಳೂ ಇಲ್ಲ.” (ಪುಟಗಳು 27 ಹಾಗೂ 28.)

ಇದು ಕೇರೆನ್‌ಸ್ಕಿ ಅಧಿಕಾರದಲ್ಲಿದ್ದಾಗ ಬರೆಯಲಾದುದು, ನಾವಿಲ್ಲಿ ಚರ್ಚಿಸುತ್ತಿರುವುದು ಶ್ರಮಜೀವಿ ವರ್ಗದ ಸರ್ವಾಧಿಕಾರ ಅಲ್ಲ, ಸಮಾಜವಾದಿ ರಾಜ್ಯ ಅಲ್ಲ, ಆದರೆ “ಕ್ರಾಂತಿಕಾರಿ-ಪ್ರಜಾಸತ್ತಾತ್ಮಕ” ರಾಜ್ಯ, ಅನ್ನುವುದನ್ನು ದಯವಿಟ್ಟು ಗಮನಿಸಿ. ನಾವು ರಾಜಕೀಯ ಏಣಿಯಲ್ಲಿನ ಈ ಮೆಟ್ಟಿಲಿನಿಂದ ಎಷ್ಟು ಹೆಚ್ಚು ಎತ್ತರಕ್ಕೆ ಏರಿದಲ್ಲಿ, ಸಮಾಜವಾದಿ ರಾಜ್ಯವನ್ನೂ ಶ್ರಮಜೀವಿ ವರ್ಗದ ಸರ್ವಾಧಿಕಾರವನ್ನೂ ಸೋವಿಯತ್‌ಗಳಲ್ಲಿ ಎಷ್ಟು ಹೆಚ್ಚು ಪೂರ್ಣವಾಗಿ ಒಂದುಗೂಡಿಸಿದಲ್ಲಿ, “ರಾಜ್ಯ ಬಂಡವಾಳವಾದ”ಕ್ಕೆ ಅಷ್ಟೂ ಕಮ್ಮಿ ಅಂಜುವಂತಾಗುತ್ತೇವೆ ಅನ್ನುವುದು ಸ್ಪಷ್ಟವಲ್ಲವೇ? ಭೌತಿಕ, ಆರ್ಥಿಕ ಹಾಗೂ ಉತ್ಪಾದಕ ದೃಷ್ಟಿಯಿಂದ ನಾವಿನ್ನೂ ಸಮಾಜವಾದದ “ಹೊಸ್ತಿಲ” ಮೇಲಿಲ್ಲ ಅನ್ನುವುದು ಸ್ಪಷ್ಟವಲ್ಲವೇ? ನಾವಿನ್ನೂ ತಲುಪದಿರುವ “ಹೊಸ್ತಿಲ”ನ್ನು ದಾಟದೆಯೇ ಸಮಾಜವಾದದ ಬಾಗಿಲಿನ ಮೂಲಕ ಸಾಗಿಹೋಗುವುದು ಸಾಧ್ಯವಿಲ್ಲ ಅನ್ನುವುದು ಸ್ಪಷ್ಟವಲ್ಲವೇ?

ನಾವು ಈ ಪ್ರಶ್ನೆಯನ್ನು ಯಾವುದೇ ಮಗ್ಗುಲಿನಿಂದ ಸಮೀಪಿಸಿದರೂ ಒಂದೇ ತೀರ್ಮಾನಕ್ಕಷ್ಟೆ ಬರಲು ಸಾಧ್ಯ: ನಮ್ಮನ್ನು ಭೀತಿಗೊಳಪಡಿಸಿದೆ ಎಂದು ಆರೋಪಿಸಲಾಗುತ್ತಿರುವ “ರಾಜ್ಯ ಬಂಡವಾಳವಾದ”ದ ಬಗೆಗೆ “ಎಡ ಕಮ್ಯೂನಿಸ್ಟರ” ವಾದವು ಅರ್ಥಶಾಸ್ತ್ರದಲ್ಲಿ ಒಂದು ದೊಡ್ಡ ತಪ್ಪಾಗಿದೆ, ಅವರು ಪೆಟಿ ಬೂರ್ಷ್ವಾ ವಿಚಾರಧಾರೆಗೆ ಸಂಪೂರ್ಣವಾಗಿ ಗುಲಾಮರಾಗಿದ್ದಾರೆ ಎಂಬುದಕ್ಕೆ ಸ್ವಯಂಸ್ಪಷ್ಟವಾದ ರುಜುವಾತಾಗಿದೆ.

ಈ ಕೆಳಗಿನದೂ ತುಂಬ ಬೋಧಪ್ರದವಾದುದು.

ನಾವು ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಕಾಮ್ರೇಡ್ ಬುಹಾರಿನ್‌ರೊಂದಿಗೆ ವಾದಿಸಿದಾಗ⁶⁷ ಆತ, ತಜ್ಞರಿಗೆ ಉನ್ನತ ವೇತನಗಳನ್ನು ನೀಡುವ ಪ್ರಶ್ನೆಗೆ ಸಂಬಂಧಿಸಿ “ನಾವು” (ಅಂದರೆ “ಎಡ ಕಮ್ಯೂನಿಸ್ಟರು” ಅನ್ನುವುದು ಸುಸ್ಪಷ್ಟ) “ಲೆನಿನ್‌ರಿಗಿಂತ ಹೆಚ್ಚು ಬಲಕ್ಕಿದ್ದೇವೆ,” ಏಕೆಂದರೆ “ನಾವು” ಕೆಲವು ಪರಿಸ್ಥಿತಿಗಳಲ್ಲಿ ಕಾರ್ಮಿಕ ವರ್ಗವು “ಅವರನ್ನೆಲ್ಲ ಒಟ್ಟಾಗಿ ಕೊಂಡುಬಿಡುವುದೇ”⁶⁸ (ಅಂದರೆ, ಬಂಡವಾಳಗಾರರ ನ್ನೆಲ್ಲ ಒಟ್ಟಾಗಿ ಕೊಂಡುಬಿಡುವುದು, ಅಂದರೆ ಬೂರ್ಷ್ವಾಸೀಯಿಂದ ಭೂಮಿ, ಕಾರ್ಖಾನೆಗಳು, ಕರ್ಮಾಗಾರಗಳು ಮತ್ತಿತರ ಉತ್ಪಾದನಾ ಸಾಧನಗಳನ್ನು ಕೊಳ್ಳುವುದು) ಹೆಚ್ಚು ಯುಕ್ತವಾದುದು ಎಂಬ ಮಾರ್ಕ್ಸ್‌ರವರ ಮಾತುಗಳನ್ನು ಮನಸ್ಸಿನಲ್ಲಿಟ್ಟು ಕೊಂಡು ಈ ಪ್ರಸಂಗದಲ್ಲಿ ಸೂತ್ರಗಳಿಂದ ಯಾವ ದಿಕ್ಕುತಿಯನ್ನೂ ಕಾಣಲಿಲ್ಲ, ಎಂದು ಅನೇಕ ಇತರ ವಿಷಯಗಳ ಮಧ್ಯೆ ಘೋಷಿಸಿದರು.

ಬುಹಾರಿನ್‌ರು ಎಡ ಸಮಾಜವಾದಿ-ಕ್ರಾಂತಿಕಾರಿಗಳಿಗಿಂತ ಹಾಗೂ ಅರಾಜಕತಾ ವಾದಿಗಳಿಗಿಂತ ತುಂಬ ಮೇಲ್ಮಟ್ಟದಲ್ಲಿದ್ದಾರೆ, ಅವರು ಯಾವ ರೀತಿಯಲ್ಲೂ ಶಬ್ದಾಡಂಬರದ ಕೆಸರಿನಲ್ಲಿ ಪೂರ್ತಿಯಾಗಿ ಸಿಕ್ಕಿಕೊಂಡಿಲ್ಲ, ತದ್ವಿರುದ್ಧವಾಗಿ ಬಂಡವಾಳವಾದದಿಂದ ಸಮಾಜವಾದಕ್ಕೆ ಸ್ಥಿತ್ಯಂತರದ – ಈ ಯಾತನಾಪೂರ್ಣವಾದ ಕಷ್ಟಕರವಾದ ಸ್ಥಿತ್ಯಂತರದ – ಮೂರ್ತರೂಪದ ತೊಂದರೆಗಳ ಬಗೆಗೆ ಯೋಚನೆ ಮಾಡಲು ಯತ್ನಿಸುತ್ತಿದ್ದಾರೆ, ಎಂದು ಮೇಲಿನ ಅತ್ಯಂತ ಸ್ವಾರಸ್ಯಕರವಾದ ಹೇಳಿಕೆ, ಮೊಟ್ಟ ಮೊದಲನೆಯದಾಗಿ, ತೋರಿಸಿಕೊಡುತ್ತದೆ.

ಎರಡನೆಯದಾಗಿ, ಈ ಹೇಳಿಕೆ ಬುಹಾರಿನ್‌ರ ತಪ್ಪನ್ನು ಇನ್ನೂ ಹೆಚ್ಚು ಎದ್ದು ಕಾಣುವಂತೆ ಮಾಡುತ್ತದೆ.

ಮಾರ್ಕ್ಸ್‌ರವರ ವಿಚಾರವನ್ನು ಜಾಗರೂಕತೆಯಿಂದ ಪರಿಗಣಿಸೋಣ.

ಮಾರ್ಕ್ಸ್‌ರವರು ಕಳೆದ ಶತಮಾನದ ಎಂಟನೆಯ ದಶಕದ ಬ್ರಿಟನ್‌ನ ಬಗೆಗೆ, ಏಕಸ್ವಾಮ್ಯ ಪೂರ್ವ ಬಂಡವಾಳವಾದದ ಬೆಳವಣಿಗೆಯಲ್ಲಿನ ಅಂತಿಮ ಘಟ್ಟದ ಬಗೆಗೆ, ಮಾತನಾಡುತ್ತಿದ್ದರು. ಆ ಕಾಲದಲ್ಲಿ ಬ್ರಿಟನ್ನಿನಲ್ಲಿ ಮಿಲಿಟರಿವಾದವೂ ಅಧಿಕಾರ ಶಾಹಿಯೂ ಬೇರೆ ಯಾವುದೇ ದೇಶದಲ್ಲಿದ್ದುದಕ್ಕಿಂತ ಕಮ್ಮಿ ಎದ್ದು ಕಾಣುವಂತಿದ್ದವು. ಆ ದೇಶದಲ್ಲಿ ಸಮಾಜವಾದಕ್ಕೆ “ಶಾಂತಿಯುತ” ಸ್ಥಿತ್ಯಂತರದ ಸಾಧ್ಯತೆ, ಅಂದರೆ ಕಾರ್ಮಿಕರು ಬೂರ್ಷ್ವಾಸೀಯ ಉದ್ಯಮಗಳನ್ನು “ಕೊಂಡುಬಿಡುವ” ಅರ್ಥದಲ್ಲಿ ಶಾಂತಿಯುತ ಸ್ಥಿತ್ಯಂತರದ ಸಾಧ್ಯತೆ, ಅತ್ಯಂತ ಹೆಚ್ಚಿನದಾಗಿದ್ದಿತು. ಕೆಲವು ಪರಿಸ್ಥಿತಿಗಳಲ್ಲಿ ಕಾರ್ಮಿಕರು ಬೂರ್ಷ್ವಾಸೀಯ ಉದ್ಯಮಗಳನ್ನು ಕೊಂಡುಬಿಡುವುದನ್ನು ಖಂಡಿತ ನಿರಾಕರಿಸುವುದಿಲ್ಲ ಎಂದು ಮಾರ್ಕ್ಸ್ ಹೇಳಿದರು. ಮಾರ್ಕ್ಸ್‌ರವರು ಕ್ರಾಂತಿ

ಯನ್ನು ಆಗುಮಾಡುವ ನಿರ್ದಿಷ್ಟ ಮಾರ್ಗೋಪಾಯಗಳಿಗೆ ಅಥವಾ ರೂಪಗಳಿಗೆ ಸಂಬಂಧಿಸಿ ತಮ್ಮ ಕೈಗಳನ್ನು ಕಟ್ಟಿಹಾಕಿಕೊಳ್ಳಲಿಲ್ಲ, ಸಮಾಜವಾದಿ ಕ್ರಾಂತಿಯ ಭಾವಿ ನಾಯಕರ ಕೈಗಳನ್ನು ಕಟ್ಟಿಹಾಕಲಿಲ್ಲ. ಅನೇಕಾನೇಕ ಹೊಸ ಸಮಸ್ಯೆಗಳು ಉದ್ಭವಿಸುವುವು, ಕ್ರಾಂತಿಯ ಸಮಯದಲ್ಲಿ ಇಡೀ ಪರಿಸ್ಥಿತಿ ಬದಲುವುದು, ಕ್ರಾಂತಿಯ ಸಮಯದಲ್ಲಿ ಪರಿಸ್ಥಿತಿ ಆಮೂಲಾಗ್ರವಾಗಿ ಮತ್ತು ಆಗಾಗ್ಗೆ ಬದಲುವುದು, ಅನ್ನುವುದನ್ನು ಅವರು ಬಹಳ ಚೆನ್ನಾಗಿ ತಿಳಿದಿದ್ದರು.

ಸರಿ, ಸೋವಿಯತ್ ರಷ್ಯದ ವಿಷಯ ಹೇಗೆ? ಶ್ರಮಜೀವಿ ವರ್ಗವು ಅಧಿಕಾರವನ್ನು ವಶಪಡಿಸಿಕೊಂಡನಂತರ, ಶೋಷಕರ ಮಿಲಿಟರಿ ಹಾಗೂ ವಿಧ್ವಂಸಕ ಪ್ರತಿರೋಧವನ್ನು ಜಜ್ಜುಬಡಿದನಂತರ ರಷ್ಯದಲ್ಲಿ, ಅರ್ಧ ಶತಮಾನದ ಹಿಂದೆ ಬ್ರಿಟನ್ನಿನಲ್ಲಿ ಸಮಾಜವಾದಕ್ಕೆ ಶಾಂತಿಯುತ ಸ್ಥಿತಿಯಂತರ ಪ್ರಾರಂಭವಾಗಿದ್ದಿದ್ದರೆ ಅಲ್ಲಿ ಎಂತಹ ಪರಿಸ್ಥಿತಿಗಳು ಇರಬಹುದಿದ್ದವೋ ಅವಕ್ಕೆ ಆನುಗುಣವಾದಂಥ ಕೆಲವು ಪರಿಸ್ಥಿತಿಗಳು ಅಸ್ತಿತ್ವದಲ್ಲಿವೆ, ಎಂಬುದು ಸ್ಪಷ್ಟವಲ್ಲವೇ? ಬ್ರಿಟನ್ನಿನಲ್ಲಿ ಆ ಕಾಲದಲ್ಲಿ ಬಂಡವಾಳಗಾರರನ್ನು ಕಾರ್ಮಿಕರಿಗೆ ಅಧೀನಗೊಳಿಸುವುದು ಈ ಕೆಳಗಿನ ಪರಿಸ್ಥಿತಿಗಳಿಂದಾಗಿ ಖಚಿತವಾಗಬಹುದಿದ್ದಿತು: 1) ರೈತಾಪಿ ವರ್ಗವು ಇಲ್ಲದಿದ್ದುದರಿಂದ ಜನಸಂಖ್ಯೆಯಲ್ಲಿ ಕಾರ್ಮಿಕರ, ಶ್ರಮಜೀವಿಗಳ ಸಂಖ್ಯೆಯೇ ಅತ್ಯಪಾರವಾಗಿದ್ದುದು (ಬ್ರಿಟನ್ನಿನಲ್ಲಿ ಎಂಟನೆಯ ದಶಕದಲ್ಲಿ ಕೃಷಿ ಕಾರ್ಮಿಕರ ಮಧ್ಯೆ ಸಮಾಜವಾದ ಅತ್ಯಂತ ತೀವ್ರವಾಗಿ ಹರಡಬಹುದೆಂಬ ಆಶಯವಿದ್ದಿತು); 2) ಶ್ರಮಜೀವಿಗಳು ಟ್ರೇಡ್ ಯೂನಿಯನ್ ಗಳಲ್ಲಿ ಅತ್ಯುತ್ತಮವಾಗಿ ಸಂಘಟಿತವಾಗಿದ್ದುದು (ಆ ಕಾಲದಲ್ಲಿ ಬ್ರಿಟನ್ ಈ ವಿಷಯಕ್ಕೆ ಸಂಬಂಧಿಸಿ ಜಗತ್ತಿನಲ್ಲೇ ಅಗ್ರಗಾಮಿ ದೇಶವಾಗಿದ್ದಿತು); 3) ರಾಜಕೀಯ ಸ್ವಾತಂತ್ರ್ಯದ ಒಂದು ಶತಮಾನದ ಬೆಳವಣಿಗೆಯಿಂದ ತರಬೇತುಗೊಂಡಿದ್ದ ಶ್ರಮಜೀವಿ ವರ್ಗದ ಸಾಂಸ್ಕೃತಿಕ ಮಟ್ಟವು ತುಲನಾತ್ಮಕವಾಗಿ ಉನ್ನತವಾಗಿದ್ದುದು; 4) ರಾಜಕೀಯ ಹಾಗೂ ಆರ್ಥಿಕ ಪ್ರಶ್ನೆಗಳನ್ನು ರಾಜಿ ಮೂಲಕ ಪರಿಹರಿಸುವ ಸುಸಂಘಟಿತ ಬ್ರಿಟಿಷ್ ಬಂಡವಾಳಗಾರರ ಹಳೆಯ ಪದ್ಧತಿ ಇನ್ನೂ ಇದ್ದುದು - ಆ ಕಾಲದಲ್ಲಿ ಬ್ರಿಟಿಷ್ ಬಂಡವಾಳಗಾರರು ಜಗತ್ತಿನಲ್ಲಿ ಬೇರೆ ಯಾವುದೇ ದೇಶದ ಬಂಡವಾಳಗಾರರಿಗಿಂತ ಹೆಚ್ಚು ಉತ್ತಮವಾಗಿ ಸಂಘಟಿತರಾಗಿದ್ದರು (ಈ ಹೆಗ್ಗಳಿಕೆ ಈಗ ಜರ್ಮನಿಗೆ ಹೋಗಿದೆ). ಬ್ರಿಟಿಷ್ ಬಂಡವಾಳಗಾರರನ್ನು ಕಾರ್ಮಿಕರು ಶಾಂತಿಯುತವಾಗಿ ತಮಗೆ ಅಧೀನಗೊಳಿಸಿಕೊಳ್ಳುವುದು ಸಾಧ್ಯ ಎಂಬ ವಿಚಾರಕ್ಕೆ ಆ ಕಾಲದಲ್ಲಿ ಜನ್ಮ ನೀಡಿದಂಥ ಪರಿಸ್ಥಿತಿಗಳು ಹೀಗಿದ್ದವು.

ನಮ್ಮ ದೇಶದಲ್ಲಿ ಪ್ರಸಕ್ತ ಕಾಲದಲ್ಲಿ, ಈ ಅಧೀನಗೊಳಿಸುವಿಕೆಯನ್ನು ಮೂಲಭೂತ ಮಹತ್ವದ ಕೆಲವು ಪೂರ್ವೋಪಾಧಿಗಳು (ಅಕ್ಟೋಬರ್‌ನಲ್ಲಿ ವಿಜಯ ಗಳಿಸಿದುದು, ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಬಂಡವಾಳಗಾರರ ಸಶಸ್ತ್ರ ಹಾಗೂ ವಿಧ್ವಂಸಕ ಪ್ರತಿರೋಧವನ್ನು ದಮನ ಮಾಡಿದುದು) ಖಚಿತಪಡಿಸಿವೆ. ಆದರೆ ಜನ

ಸಂಖ್ಯೆಯಲ್ಲಿ ಕಾರ್ಮಿಕರು, ಶ್ರಮಜೀವಿಗಳು, ಸಂಪೂರ್ಣವಾಗಿ ಅಧಿಕವಾಗಿರುವ ಪರಿಸ್ಥಿತಿಯ ಬದಲು ರಷ್ಯದಲ್ಲಿ ವಿಜಯ ತಂದುಕೊಟ್ಟ ಮುಖ್ಯ ಅಂಶವೆಂದರೆ, ಹಠಾತ್ ಸರ್ವನಾಶದ ಅನುಭವಕ್ಕೊಳಗಾಗಿದ್ದ ಬಡರೈತರು ಶ್ರಮಜೀವಿಗಳಿಗೆ ನೀಡಿದ ಬೆಂಬಲ. ಕೊನೆಯದಾಗಿ, ನಾವು ಉನ್ನತ ಮಟ್ಟದ ಸಂಸ್ಕೃತಿಯನ್ನಾಗಲೀ ರಾಜಿ ಮಾಡಿಕೊಳ್ಳುವ ಅಭ್ಯಾಸವನ್ನಾಗಲೀ ಹೊಂದಿಲ್ಲ. ಈ ಮೂರ್ತರೂಪದ ಪರಿಸ್ಥಿತಿಗಳನ್ನು ಜಾಗರೂಕತೆಯಿಂದ ಪರಿಗಣಿಸಿದಲ್ಲಿ ಒಂದು ಅಂಶ ಸ್ಪಷ್ಟವಾಗುವುದು: ನಾವು ಈಗ ಏಕಕಾಲದಲ್ಲೇ ಎರಡು ವಿಧಾನಗಳನ್ನು ಆಚರಣೆಗೆ ತರಬಲ್ಲೆವು ಮತ್ತು ತರಬೇಕು. ಒಂದು ಕಡೆ ನಾವು “ರಾಜ್ಯ ಬಂಡವಾಳವಾದ”ದೊಂದಿಗೆ ಯಾವುದೇ ಸಂಬಂಧ ಹೊಂದಿರಲು ಅಥವಾ ಯಾವುದೇ ರೂಪದ ರಾಜಿ ಮಾಡಿಕೊಳ್ಳುವುದನ್ನೂ ಪರಿಗಣಿಸಲು ನಿರಾಕರಿಸುವಂಥ, ಸೋವಿಯತ್‌ಗಳು ಕೈಗೊಂಡ ಕ್ರಮಗಳ ಈಡೇರಿಕೆಗೆ ಕಾಳಸಂತೆ ವ್ಯಾಪಾರದ ಮೂಲಕ, ಬಡ ರೈತರಿಗೆ ಲಂಚ ನೀಡುವ ಮೂಲಕ ಇತ್ಯಾದಿ ವಿಧಾನಗಳ ಮೂಲಕ ಅಡಚಣೆ ತಂದುಹಾಕುವಂಥ, ಅಸಂಸ್ಕೃತ ಬಂಡವಾಳಗಾರರನ್ನು ನಿರ್ದಯದಿಂದ ಹತ್ತಿಕ್ಕಬೇಕು.* ಮತ್ತೊಂದು ಕಡೆ ನಾವು ರಾಜಿಯ ವಿಧಾನವನ್ನು ಬಳಸಬೇಕು, ಅಥವಾ “ರಾಜ್ಯ ಬಂಡವಾಳವಾದ”ವನ್ನು ಒಪ್ಪುವಂಥ, ಅದನ್ನು ಆಚರಣೆಯಲ್ಲಿ ತರಲು ಸಮರ್ಥರಾದಂಥ, ವಾಸ್ತವವಾಗಿ ಹತ್ತಾರು ಮಿಲಿಯ ಜನರಿಗೆ ತಮ್ಮ ಉತ್ಪನ್ನಗಳನ್ನು ಸೆರಬರಾಜು ಮಾಡುವಂಥ ಅತ್ಯಂತ ದೊಡ್ಡ ಮಾದರಿ ಉದ್ಯಮಗಳ ಬುದ್ಧಿವಂತ ಹಾಗೂ ನುರಿತ ಸಂಘಟನಾಕಾರರಾಗಿ ಶ್ರಮಜೀವಿ

*ಈ ಪ್ರಸಂಗದಲ್ಲೂ ನಾವು ಸತ್ಯವನ್ನು ನೇರವಾಗಿ ಎದುರಿಸಬೇಕು. ಸಮಾಜವಾದದ ಯಶಸ್ಸಿಗೆ ಅತ್ಯವಶ್ಯವಾದ ಆ ನಿರ್ದಯತೆ ನಮ್ಮಲ್ಲಿ ಇನ್ನೂ ತುಂಬ ಕಮ್ಮಿ ಇದೆ. ಈ ನಿರ್ದಯತೆ ಕಮ್ಮಿ ಇರುವುದಕ್ಕೆ ನಮ್ಮಲ್ಲಿ ದೃಢ ನಿರ್ಧಾರ ಇಲ್ಲ ಎಂಬುದು ಕಾರಣವಲ್ಲ. ನಮ್ಮಲ್ಲಿ ಸಾಕಷ್ಟು ದೃಢ ನಿರ್ಧಾರವಿದೆ. ನಮ್ಮಲ್ಲಿಲ್ಲದಿರುವುದು ಸಾಕಷ್ಟು ಸಂಖ್ಯೆಯಲ್ಲಿ ಕಾಳಸಂತೆ ವ್ಯಾಪಾರಿಗಳನ್ನು, ಸುಲಿಗೆಗಾರರನ್ನು ಹಾಗೂ ಬಂಡವಾಳಗಾರರನ್ನು - ಸೋವಿಯತ್‌ಗಳು ಅನುಮೋದಿಸಿದ ಕ್ರಮಗಳನ್ನು ಉಲ್ಲಂಘಿಸುವಂಥ ಜನರನ್ನು - ಬೇಗ ಹಿಡಿದುಹಾಕುವ ಸಾಮರ್ಥ್ಯ. ಈ ಸಾಮರ್ಥ್ಯವನ್ನು ಲೆಕ್ಕಾಚಾರ ಹಾಗೂ ನಿಯಂತ್ರಣವನ್ನು ಸ್ಥಾಪಿಸುವ ಮೂಲಕವಷ್ಟೆ ಪಡೆದುಕೊಳ್ಳಲು ಸಾಧ್ಯ! ಮತ್ತೊಂದು ವಿಷಯವೆಂದರೆ, ನ್ಯಾಯಾಲಯಗಳೂ ಸಾಕಷ್ಟು ದೃಢವಾಗಿಲ್ಲ. ಲಂಚ ತೆಗೆದುಕೊಳ್ಳುವ ಜನರನ್ನು ಗುಂಡಿಟ್ಟು ಕೊಲ್ಲುವ ಶಿಕ್ಷೆಗೆ ಒಳಪಡಿಸುವ ಬದಲು ಅವು ಅವರಿಗೆ ಆರು ತಿಂಗಳ ಕಾರಾಗೃಹ ವಾಸದ ಶಿಕ್ಷೆ ನೀಡುತ್ತಿವೆ. ಈ ಎರಡು ನ್ಯೂನತೆಗಳೂ ಒಂದೇ ಸಾಮಾಜಿಕ ಮೂಲವನ್ನು ಹೊಂದಿವೆ: ಪೆಟಿ ಬೂರ್ಷ್ವಾ ಅಂಶದ, ಅದರ ಸತ್ವಹೀನತೆಯ, ಪ್ರಭಾವ.

ವರ್ಗಕ್ಕೆ ಉಪಯುಕ್ತರಾದಂಥ ಸುಸಂಸ್ಕೃತ ಬಂಡವಾಳಗಾರರ ಉದ್ಯಮಗಳನ್ನು ಕೊಂಡುಬಿಡುವ ವಿಧಾನವನ್ನು ಬಳಸಬೇಕು.

ಬುಹಾರಿನ್‌ರು ತುಂಬ ಚೆನ್ನಾಗಿ ಓದಿದ ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞರು. ಆದ್ದರಿಂದ ಅವರು, ಸಮಾಜವಾದಕ್ಕೆ ಸ್ಥಿತ್ಯಂತರವಾಗಲು ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ವಿಸ್ತೃತ ಪ್ರಮಾಣದ ಉತ್ಪಾದನೆಯ ಸಂಘಟನೆಯನ್ನು ರಕ್ಷಿಸುವ ಪ್ರಾಮುಖ್ಯವನ್ನು ಮಾರ್ಕ್ಸ್‌ರವರು ಕಾರ್ಮಿಕರಿಗೆ ತುಂಬ ಸರಿಯಾಗಿ ಬೋಧಿಸಿದ ರೆಂಬುದನ್ನು ನೆನಪಿನಲ್ಲಿಟ್ಟಿದ್ದರು. ದುಡ್ಡು ಚೆಲ್ಲಿದರೆ ಶಾಂತಿಯುತವಾಗಿ ಅಧೀನರಾಗುವಂತೆ ಮತ್ತು ಸುಸಂಸ್ಕೃತ ಹಾಗೂ ಸಂಘಟಿತ ರೀತಿಯಲ್ಲಿ ಸಮಾಜವಾದಕ್ಕೆ ಬರುವಂತೆ ಬಂಡವಾಳಗಾರರನ್ನು ಒತ್ತಾಯಿಸಬಹುದಾದಂಥ ಪರಿಸ್ಥಿತಿಗಳು ಇದ್ದಲ್ಲಿ ಬಂಡವಾಳಗಾರರಿಗೆ ಚೆನ್ನಾಗಿ ಹಣ ನೀಡುವ, ಅವರ ಉದ್ಯಮಗಳನ್ನು ಕೊಂಡು ಕೊಂಡು ಬಿಡುವ ವಿಚಾರ (ಒಂದು ಅಪವಾದವಾಗಿ, ಮತ್ತೆ ಬ್ರಿಟನ್ ಆಗ ಒಂದು ಅಪವಾದವಾಗಿದ್ದಿತು) ಕಲ್ಪನಾರ್ಹವಾಗಿದ್ದಿತೆಂದು ಮಾರ್ಕ್ಸ್ ಬೋಧಿಸಿದರು.

ಆದರೆ ಬುಹಾರಿನ್ ದಾರಿ ತಪ್ಪಿದರು, ಏಕೆಂದರೆ ಅವರು ರಷ್ಯದಲ್ಲಿನ ಪ್ರಸಕ್ತ ಪರಿಸ್ಥಿತಿಯ ವಿಶಿಷ್ಟ ಲಕ್ಷಣಗಳನ್ನು ಸಾಕಷ್ಟು ಆಳವಾಗಿ ಪರಿಶೀಲಿಸಲಿಲ್ಲ. ನಮ್ಮಲ್ಲಿ ಎಂತಹ ಅಸಾಧಾರಣ ಪರಿಸ್ಥಿತಿ ಇದೆಯೆಂದರೆ, ರಾಜಕೀಯ ವ್ಯವಸ್ಥೆಗೆ ಸಂಬಂಧಿಸಿ, ಕಾರ್ಮಿಕರ ರಾಜಕೀಯ ಅಧಿಕಾರದ ಬಲಕ್ಕೆ ಸಂಬಂಧಿಸಿ ನಾವು, ರಷ್ಯನ್ ಶ್ರಮಜೀವಿಗಳು, ಯಾವುದೇ ಬ್ರಿಟನ್ ಅಥವಾ ಯಾವುದೇ ಜರ್ಮನ್ ಶ್ರಮಜೀವಿಗಳಿಗಿಂತ ಮುಂದಿದ್ದೇವೆ, ಆದರೆ ಒಂದು ಉತ್ತಮ ರಾಜ್ಯ ಬಂಡವಾಳವಾದವನ್ನು ಸಂಘಟಿಸುವುದಕ್ಕೆ ಸಂಬಂಧಿಸಿ, ಸಮಾಜವಾದವನ್ನು “ಜಾರಿಗೆ ತರಲು” ಅವಶ್ಯವಾದ ಸಾಂಸ್ಕೃತಿಕ ಮಟ್ಟ ಹಾಗೂ ಭೌತಿಕ ಹಾಗೂ ಉತ್ಪಾದಕ ಸಿದ್ಧತೆಯ ಪ್ರಮಾಣಕ್ಕೆ ಸಂಬಂಧಿಸಿ ಅತ್ಯಂತ ಹಿಂದುಳಿದ ಪಶ್ಚಿಮ ಯೂರೋಪಿಯನ್ ದೇಶಕ್ಕಿಂತ ಹಿಂದಿದ್ದೇವೆ. ಪ್ರಸಕ್ತ ಪರಿಸ್ಥಿತಿಯ ವಿಶಿಷ್ಟ ಸ್ವಭಾವವು ಉದ್ಯಮಗಳ “ಕೊಂಡುಕೊಳ್ಳುವಿಕೆಯ” ವಿಶಿಷ್ಟ ಮಾದರಿಯನ್ನು - “ರಾಜ್ಯ” ಉತ್ಪಾದನೆಯನ್ನು ಸಾಧ್ಯವಾದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ಸಂಘಟಿಸುವುದಕ್ಕೆ ಪ್ರಾಮಾಣಿಕವಾಗಿ ನೆರವಾಗಲು ಮತ್ತು ಸೋವಿಯತ್ ಪ್ರಭುತ್ವದ ಸೇವೆಗೆ ಪ್ರವೇಶಿಸಲು ಸಿದ್ಧವಾಗಿರುವಂಥ ಬಂಡವಾಳಗಾರರ ಮಧ್ಯೆ ಅತ್ಯಂತ ಸುಸಂಸ್ಕೃತರಾದ, ಅತ್ಯಂತ ಕುಶಲರಾದ ಹಾಗೂ ಅತ್ಯಂತ ಸಮರ್ಥರಾದ ಸಂಘಟನಾಕಾರರಿಗೆ ಸಂಬಂಧಿಸಿ ಕಾರ್ಮಿಕರು ಸಲಹೆ ಮಾಡಬೇಕಾದಂಥ ಉದ್ಯಮಗಳ “ಕೊಂಡುಕೊಳ್ಳುವಿಕೆಯ” ಮಾದರಿಯನ್ನು - ಅವಶ್ಯವನ್ನಾಗಿ ಮಾಡುತ್ತದೆ, ಎಂಬುದು ಸ್ಪಷ್ಟವಲ್ಲವೇ? ಈ ವಿಶಿಷ್ಟ ಪರಿಸ್ಥಿತಿಯಲ್ಲಿ ನಾವು ಎರಡು ತಪ್ಪುಗಳನ್ನು - ಪೆಟಿ ಬೂರ್ಷ್ವಾ ಸ್ವಭಾವದ ಎರಡು ತಪ್ಪುಗಳನ್ನು - ತಪ್ಪಿಸುವುದಕ್ಕೆ ಎಲ್ಲ ಯತ್ನ ಮಾಡಬೇಕೆಂಬುದು ಸ್ಪಷ್ಟವಲ್ಲವೇ? ಒಂದು ಕಡೆ, ನಮ್ಮ ಆರ್ಥಿಕ “ಶಕ್ತಿಗಳಿಗೂ” ನಮ್ಮ ರಾಜಕೀಯ ಬಲಕ್ಕೂ ನಡುವೆ ಅನುಗುಣತೆ ಇಲ್ಲದಿರುವುದರಿಂದಾಗಿ ನಾವು

ಅಧಿಕಾರವನ್ನು ವಶಪಡಿಸಿಕೊಳ್ಳಿಕೊಡದೆಂದು “ಆಗುತ್ತದೆ” ಎಂದು ಘೋಷಿಸುವುದು⁶⁹ ಮಾರಕವಾದ ತಪ್ಪಾಗುವುದು. ಅಂತಹ “ಅನನುಗುಣತೆ”ಯು ಯಾವತ್ತೂ ಇದ್ದೇ ಇರುವುದು, ಪ್ರಕೃತಿಯ ಬೆಳವಣಿಗೆಯಲ್ಲೂ ಸಮಾಜದ ಬೆಳವಣಿಗೆಯಲ್ಲೂ ಅದು ಯಾವತ್ತೂ ಅಸ್ತಿತ್ವದಲ್ಲಿರುತ್ತದೆ, ಅನೇಕಾನೇಕ ಯತ್ನಗಳ ಮೂಲಕವಷ್ಟೆ - ಇವುಗಳಲ್ಲಿ ಒಂದೊಂದೂ ಒಂಟಿಯಾಗಿ ತೆಗೆದುಕೊಂಡಾಗ ಏಕಪಕ್ಷೀಯವಾಗಿರುತ್ತದೆ ಮತ್ತು ಹಲ ಕೆಲವು ಅನನುಗುಣತೆಗಳನ್ನು ಹೊಂದಿರುತ್ತದೆ - ಎಲ್ಲ ದೇಶಗಳ ಶ್ರಮ ಜೀವಿಗಳ ಕ್ರಾಂತಿಕಾರಿ ಸಹಕಾರವು ಸಂಪೂರ್ಣ ಸಮಾಜವಾದವನ್ನು ಸೃಜಿಸಬಲ್ಲುದು ಎಂಬುದನ್ನು ಮರೆಯುವಂಥ “ಮಫ್ಲರ್ ಮುಸುಕಿನ ಮನುಷ್ಯ”ರಷ್ಟೆ ಅಂತಹ ವಾದವನ್ನು ಮುಂದಿಡಬಲ್ಲರು.

ಮತ್ತೊಂದು ಕಡೆ, “ಕಣ್ಣು ಕೋರೈಸುವಂಥ” ಕ್ರಾಂತಿಕಾರಿ ಸದ್ಭಾವದಿಂದ ಮೋಹಪರವಶರಾದಂಥ ಆದರೆ ಸ್ಥಿತ್ಯಂತರದ ಅತ್ಯಂತ ಕಷ್ಟಕರ ಘಟ್ಟಗಳನ್ನು ಗಣನೆಗೆ ತಂದುಕೊಳ್ಳುವ ನಿರಂತರವಾದ, ಯೋಚನಾಪರವಾದ ಹಾಗೂ ಉದ್ದೇಶ ಪೂರ್ವಕವಾದ ಕ್ರಾಂತಿಕಾರಿ ಕಾರ್ಯವನ್ನು ನೆರವೇರಿಸಲು ಅಸಮರ್ಥರಾದಂಥ ಹರಟೆಮಲ್ಲರಿಗೆ ಹಾಗೂ ಶಬ್ದಾಡಂಬರಗಾರರಿಗೆ ಸಂಪೂರ್ಣ ಮುಕ್ತಾವಕಾಶ ನೀಡುವುದೂ ಸ್ವಯಂಸ್ಪಷ್ಟ ತಪ್ಪಾಗುತ್ತದೆ.

ಅದೃಷ್ಟವಶಾತ್ ಕ್ರಾಂತಿಕಾರಿ ಪಾರ್ಟಿಗಳ ಬೆಳವಣಿಗೆಯ ಮತ್ತು ಅವುಗಳ ವಿರುದ್ಧ ಬೋಲ್ಷೆವಿಸಂ ನಡೆಸಿದ ಹೋರಾಟದ ಇತಿಹಾಸವು ಸುಸ್ಪಷ್ಟವಾಗಿ ನಿರೂಪಿತವಾದ ಮಾದರಿಗಳ ಆಸ್ತಿಯನ್ನು ನಮಗೆ ಬಿಟ್ಟಿದೆ. ಆ ಮಾದರಿಗಳಲ್ಲಿ ಎಡ ಸಮಾಜವಾದಿ-ಕ್ರಾಂತಿಕಾರಿಗಳೂ ಅರಾಜಕತಾವಾದಿಗಳೂ ಕೆಟ್ಟ ಕ್ರಾಂತಿಕಾರಿಗಳಿಗೆ ಜ್ವಲಂತ ನಿದರ್ಶನ. ಇವರು ಈಗ “ಬಲಪಂಥೀಯ ಬೋಲ್ಷೆವಿಕರ” “ರಾಜಿ ನೀತಿ”ಗೆ ವಿರುದ್ಧವಾಗಿ ಉನ್ನತತೆಯಿಂದ ಕೂಗಾಡುತ್ತಿದ್ದಾರೆ, ಉಸಿರುಕಟ್ಟಿ ಗಂಟಲು ಕಟ್ಟುವವರೆಗೂ ಕೂಗಾಡುತ್ತಿದ್ದಾರೆ. ಆದರೆ “ರಾಜಿ ನೀತಿ”ಯಲ್ಲಿ ಕೆಟ್ಟುದಾದುದು ಏನು ಮತ್ತು ಇತಿಹಾಸವೂ ಕ್ರಾಂತಿಯ ಗತಿಯೂ ಏಕೆ “ರಾಜಿ ನೀತಿ”ಯನ್ನು ನ್ಯಾಯಯುತವಾಗಿಯೇ ಖಂಡಿಸಿವೆ, ಅನ್ನುವ ಬಗೆಗೆ ಯೋಚಿಸಲು ಅವರು ಅಸಮರ್ಥರಾಗಿದ್ದಾರೆ.

ಕೇರೆನ್‌ಸ್ಕಿಯ ಕಾಲದಲ್ಲಿ ರಾಜಿ ನೀತಿ ಅಂದರೆ ಅಧಿಕಾರವನ್ನು ಸಾಮ್ರಾಜ್ಯಶಾಹಿ ಬೂರ್ಷ್ವಾಸೀಗೆ ಒಪ್ಪಿಸಿ ಬಿಡುವುದು ಅನ್ನುವ ಅರ್ಥ ನೀಡುತ್ತಿತ್ತು. ಮತ್ತೆ ಅಧಿಕಾರದ ಪ್ರಶ್ನೆಯೇ ಪ್ರತಿಯೊಂದೂ ಕ್ರಾಂತಿಯ ಮೂಲಭೂತ ಪ್ರಶ್ನೆ. 1917ರ ಅಕ್ಟೋಬರ್-ನವಂಬರ್‌ನಲ್ಲಿ ಬೋಲ್ಷೆವಿಕರ ಒಂದು ವಿಭಾಗದ ರಾಜಿ ನೀತಿಯ ಅರ್ಥ, ಒಂದೋ ಅವರು ಶ್ರಮಜೀವಿ ವರ್ಗ ಅಧಿಕಾರ ವಶಪಡಿಸಿಕೊಳ್ಳುವುದಕ್ಕೆ ಅಂಜಿದ್ದರು ಇಲ್ಲವೇ ಎಡ ಸಮಾಜವಾದಿ-ಕ್ರಾಂತಿಕಾರಿಗಳಂಥ “ವಿಶ್ವಾಸಾರ್ಹರಲ್ಲದ ಸಹಚರ”ರೊಂದಿಗಷ್ಟೆ ಅಲ್ಲ, ಶತ್ರುಗಳೊಂದಿಗೂ, ಚೆರ್ನೋವ್‌ವಾದಿಗಳು ಮತ್ತು ಮೆನ್ಷೆವಿಕರು

ಗಲೊಂದಿಗೂ ಸಹ, ಅಧಿಕಾರದಲ್ಲಿ ಸಮಾನವಾಗಿ ಪಾಲ್ಗೊಳ್ಳಲು ಬಯಸಿದ್ದರು, ಎಂದಾ ಗುತ್ತಿತ್ತು. ಸಂವಿಧಾನ ಸಭೆಯನ್ನು ವಿಸರ್ಜಿಸುವ, ಬೊಗಯೇವ್‌ಸ್ಕಿಗಳನ್ನು ನಿರ್ದಯದಿಂದ ಹತ್ತಿಕ್ಕುವ, ಸೋವಿಯತ್ ಸಂಸ್ಥೆಗಳನ್ನು ಸಾರ್ವತ್ರಿಕವಾಗಿ ಸ್ಥಾಪಿಸುವ ಇಂಥವೇ ಮೂಲಭೂತ ವಿಷಯಗಳಲ್ಲೂ ಪ್ರತಿಯೊಂದು ಮುಟ್ಟುಗೋಲು ಚರ್ಚೆಯಲ್ಲೂ ಈ ಚೆರ್ನೋವ್‌ವಾದಿಗಳೂ ಮೆನ್ಸೆವಿಕರೂ ನಮಗೆ ತಪ್ಪದೆಯೇ ಅಡ್ಡಿ ಆತಂಕಗಳನ್ನು ತಂದುಹಾಕುತ್ತಿದ್ದರು.

ಈಗ ಏಕೈಕ ಪಾರ್ಟಿಯು, ಶ್ರಮಜೀವಿ ವರ್ಗದ ಪಾರ್ಟಿಯು, “ವಿಶ್ವಾಸಾರ್ಹ ರಲ್ಲದ ಸಹಚರ”ರಿಲ್ಲದೆಯೇ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿದೆ, ಅದನ್ನು ಉಳಿಸಿಕೊಂಡಿದೆ ಮತ್ತು ದೃಢಪಡಿಸಿಕೊಂಡಿದೆ. ಪ್ರಸಕ್ತ ಕಾಲದಲ್ಲಿ, ಅಧಿಕಾರದಲ್ಲಿ ಪಾಲ್ಗೊಳ್ಳುವ, ಬೂರ್ಷ್ವಾಸೀಯ ಮೇಲೆ ಶ್ರಮಜೀವಿ ವರ್ಗದ ಸರ್ವಾಧಿಕಾರವನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲದಿರುವಾಗ, ಇರಲು ಸಾಧ್ಯವಿಲ್ಲದಿರುವಾಗ, ರಾಜಿ ನೀತಿಯ ಬಗೆಗೆ ಮಾತನಾಡುವುದೆಂದರೆ, ಅರ್ಥಮಾಡಿಕೊಳ್ಳದೆ ಬಾಯಿಪಾಠ ಮಾಡಿದ ಮಾತುಗಳನ್ನೇ ಗಿಣಿಯಂತೆ ಪುನರುಚ್ಚರಿಸಿದಂತಾಗುತ್ತದೆ. ದೇಶವನ್ನು ಆಳಲು ಸಾಧ್ಯವಿರುವಂಥ ಮತ್ತು ಆಳಬೇಕಾದಂಥ ಪರಿಸ್ಥಿತಿ ಬಂದಿರುವಾಗ ನಾವು ಬಂಡವಾಳವಾದ ತರಬೇತು ನೀಡಿದಂಥ ಅತ್ಯಂತ ಕುಶಲ ತಜ್ಞರನ್ನು ಎಷ್ಟೇ ವೆಚ್ಚವಾದರೂ ಸರಿ ನಮ್ಮ ಪಕ್ಷಕ್ಕೆ ಗಳಿಸಿಕೊಳ್ಳಲು, ಪುಟ್ಟ ಆಸ್ತಿಬಡತನದ ವಿಘಟನೆಯ ವಿರುದ್ಧ ಅವರನ್ನು ನಮ್ಮ ಸೇವೆಗೆ ತೆಗೆದುಕೊಳ್ಳಲು, ಯತ್ನಿಸುವುದನ್ನು “ರಾಜಿ ನೀತಿ” ಎಂದು ವರ್ಣಿಸುವುದು, ಸಮಾಜವಾದಿ ನಿರ್ಮಾಣದ ಆರ್ಥಿಕ ಕಾರ್ಯಭಾರಗಳನ್ನು ಪರ್ಯಾಲೋಚಿಸಲು ಸಂಪೂರ್ಣ ಅಸಮರ್ಥತೆಯನ್ನು ತೋರಿಸುತ್ತದೆ.

ಆದ್ದರಿಂದ, ತಮಗೆ ಕರೇಲಿನ್‌ರಿಂದಲೂ ಗೇರಿಂದಲೂ ದೊರೆತ “ಸೇವೆಗಾಗಿ” ಕಾಮ್ರೇಡ್ ಬುಹಾರಿನ್‌ರು ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ “ನಾಚಿಕೆಪಟ್ಟುದು” ಅವರ ಒಳ್ಳೆಯತನವನ್ನು ತೋರಿಸುವುದಾದರೂ “ಎಡ ಕಮ್ಯೂನಿಸ್ಟ್” ಪ್ರವೃತ್ತಿಗೆ ಸಂಬಂಧಿಸಿ ಅವರ ರಾಜಕೀಯ ಯೋಧಸಂಗಾತಿಗಳ ಬಗೆಗೆ ಉಲ್ಲೇಖವು ಇನ್ನೂ ಒಂದು ಗಹನವಾದ ಎಚ್ಚರಿಕೆಯಾಗಿಯೇ ಉಳಿದಿದೆ.

ಉದಾಹರಣೆಗೆ, ಎಡ ಸಮಾಜವಾದಿ-ಕ್ರಾಂತಿಕಾರಿಗಳ ಮುಖಪತ್ರ ‘ಜ್ನಾಮ್ಯ ತ್ರುದಾ’ದ 1918ರ ಏಪ್ರಿಲ್ 25ರ ಸಂಚಿಕೆಯು “ನಮ್ಮ ಪಾರ್ಟಿಯು ಪ್ರಸ್ತುತ ನಿಲುವು ಬೋಲ್ಷೆವಿಸಂನಲ್ಲಿನ ಮತ್ತೊಂದು ಪ್ರವೃತ್ತಿಯೊಂದಿಗೆ (ಬುಹಾರಿನ್, ಪೊಕ್ರೋವ್‌ಸ್ಕಿ ಮತ್ತಿತರರ ಪ್ರವೃತ್ತಿಯೊಂದಿಗೆ) ಏಕೀಭವಿಸುತ್ತದೆ” ಎಂದು ಹೆಮ್ಮೆಯಿಂದ ಘೋಷಿಸಿರುವುದನ್ನೇ ತೆಗೆದುಕೊಳ್ಳಿ. ಅಥವಾ ಅದೇ ತೇದಿಯ ಮೆನ್ಸೆವಿಕ್ ‘ವ್ಬಿರೋದಾ’ ಪತ್ರಿಕೆಯನ್ನೇ ತೆಗೆದುಕೊಳ್ಳಿ. ಅದು ಇತರ ಲೇಖನಗಳ ಮಧ್ಯೆ ಕುಖ್ಯಾತ ಮೆನ್ಸೆವಿಕ್ ಈಸುವ್ ಬರೆದ ಈ ಕೆಳಗಿನ “ಪ್ರಮೇಯ”ವನ್ನೂ ಒಳಗೊಂಡಿದೆ.

“ಆರಂಭದಿಂದಲೇ ನೈಜ ಶ್ರಮಜೀವಿ ವರ್ಗ ಲಕ್ಷಣ ಹೊಂದಿರದ ಸೋವಿಯತ್ ಅಧಿಕಾರದ ನೀತಿಯು ಇತ್ತೀಚೆಗೆ ಬೂರ್ಷ್ವಾಸೀಯೊಂದಿಗೆ ರಾಜಿ ಮಾಡಿಕೊಳ್ಳುವ ಮಾರ್ಗವನ್ನು ಹೆಚ್ಚು ಹೆಚ್ಚು ಬಹಿರಂಗವಾಗಿ ಅನುಸರಿಸುತ್ತಿದೆ ಮತ್ತು ಸ್ಪಷ್ಟವಾಗಿಯೇ ಕಾರ್ಮಿಕ ವರ್ಗ ವಿರೋಧಿ ಲಕ್ಷಣ ಪಡೆದುಕೊಂಡಿದೆ. ಕೈಗಾರಿಕೆಯನ್ನು ರಾಷ್ಟ್ರೀಕರಿಸುವ ನೆಪದಲ್ಲಿ ಅವರು ಕೈಗಾರಿಕಾ ಟ್ರಸ್ಟ್(ನ್ಯಾಸ)ಗಳನ್ನು ಸ್ಥಾಪಿಸುವ ನೀತಿಯನ್ನು ಅನುಸರಿಸುತ್ತಿದ್ದಾರೆ ಮತ್ತು ದೇಶದ ಉತ್ಪಾದಕ ಶಕ್ತಿಗಳನ್ನು ಪುನರುದ್ಧರಿಸುವ ನೆಪದಲ್ಲಿ ಅವರು ಎಂಟು ಗಂಟೆಗಳ ಕೆಲಸದ ದಿನವನ್ನು ತೊಡೆದು ಹಾಕಲು, ಕೆಲಸಾನುಗುಣ ಕೂಲಿ ಕೊಡುವ ಪೀಸ್‌ವರ್ಕ್ ಪದ್ಧತಿಯನ್ನೂ, ಟೇಲರ್ ಪದ್ಧತಿ, ಬ್ಲಾಕ್ ಲಿಸ್ಟ್ (ಗುಮಾನಿ ಪಟ್ಟಿ) ಹಾಗೂ ಬ್ಲಾಕ್ ಪಾಸ್‌ಪೋರ್ಟ್ ಪದ್ಧತಿಗಳನ್ನೂ ಜಾರಿಗೆ ತರಲು, ಯತ್ನಿಸುತ್ತಿದ್ದಾರೆ. ಈ ನೀತಿಯು ಶ್ರಮಜೀವಿ ವರ್ಗಕ್ಕೆ ತನ್ನ ಅತ್ಯಂತ ಮುಖ್ಯ ಆರ್ಥಿಕ ಗಳಿಕೆಗಳಿಂದ ವಂಚಿತವಾಗುವ ಭೀತಿ ಒಡ್ಡಿದೆ ಮತ್ತು ಅದನ್ನು ಬೂರ್ಷ್ವಾಸೀಯ ಅನಿರ್ಬಂಧಿತ ಶೋಷಣೆಗೆ ಬಲಿಯನ್ನಾಗಿ ಮಾಡಿದೆ.”

ಇದು ಅದ್ಭುತವಾಗಿದೆ, ಅಲ್ಲವೇ ?

ರಷ್ಯನ್ ಬಂಡವಾಳಗಾರರಿಗೆ ಪರದೇಶ ಭಾಗಗಳನ್ನು ಸೇರ್ಪಡೆ ಮಾಡಿಕೊಳ್ಳುವ ಭರವಸೆ ನೀಡುವಂಥ ರಹಸ್ಯ ಒಡಂಬಡಿಕೆಗಳಿಗಾಗಿ ಸಾಮ್ರಾಜ್ಯಶಾಹಿ ಯುದ್ಧ ನಡೆಸಿದ ಕೇರೆನ್‌ಸ್ಕಿಯೂ ಅವನ ಮಿತ್ರರೂ, ಕಾರ್ಮಿಕರನ್ನು ನಿಶ್ಚಿತ್ತಗೊಳಿಸುವುದಾಗಿ ಜೂನ್ 11ರಂದು ಭೀತಿ ಹಾಕಿದ ತ್ಸೆರೆತೇಲಿಯ ಸಹೋದ್ಯೋಗಿಗಳೂ ಬೂರ್ಷ್ವಾಸೀಯ ಆಡಳಿತವನ್ನು ಆಡಂಬರದ ನುಡಿಗಟ್ಟುಗಳಿಂದ ಮರೆಮಾಚಿದ ಲೀಬೆರ್ದಾನ್‌ಗಳೂ⁷⁰ - ಈ ಜನರೇ ಈಗ “ಬೂರ್ಷ್ವಾಸೀಯೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವುದಾಗಿ,” “ಟ್ರಸ್ಟ್‌ಗಳನ್ನು ಸ್ಥಾಪಿಸುತ್ತಿರುವುದಾಗಿ” (ಅಂದರೆ “ರಾಜ್ಯ ಬಂಡವಾಳವಾದ”ವನ್ನು ಸ್ಥಾಪಿಸುತ್ತಿರುವುದಾಗಿ !), ಟೇಲರ್ ಪದ್ಧತಿಯನ್ನು ಜಾರಿಗೆ ತರುತ್ತಿರುವುದಾಗಿ ಸೋವಿಯತ್ ಪ್ರಭುತ್ವದ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ನಿಜಕ್ಕೂ ಬೋಲ್ಷೆವಿಕರು ಈಸುವಾರಿಗೆ ಪದಕ ನೀಡಬೇಕು ಮತ್ತು ಅವರ ಪ್ರಮೇಯವನ್ನು ಕಾರ್ಮಿಕರ ಪ್ರತಿಯೊಂದು ಕ್ಲಬ್ಬಿನಲ್ಲೂ ಯೂನಿಯನ್‌ನಲ್ಲೂ ಬೂರ್ಷ್ವಾಸೀಯ ಪ್ರಚೋದನಾತ್ಮಕ ಭಾಷಣಗಳಿಗೆ ದೃಷ್ಟಾಂತವಾಗಿ ಪ್ರದರ್ಶಿಸಬೇಕು. ಕಾರ್ಮಿಕರು ಈಗ ಈ ಲೀಬೆರ್ದಾನ್‌ಗಳನ್ನೂ ತ್ಸೆರೆತೇಲಿಗಳನ್ನೂ ಈಸುವಾರಿಗಳನ್ನೂ ತುಂಬ ಚೆನ್ನಾಗಿ ಬಲ್ಲರು. ಅವರು ಈ ಜನರನ್ನು ಅನುಭವದಿಂದ ಬಲ್ಲರು.

ಬೂರ್ಷ್ವಾಸೀಯ ಇಂಥ ಅಡಿಯಾಳುಗಳು ಟೇಲರ್ ಪದ್ಧತಿಯನ್ನೂ “ಟ್ರಸ್ಟುಗಳ ಸ್ಥಾಪನೆ”ಯನ್ನೂ ವಿರೋಧಿಸಬೇಕೆಂದು ಕಾರ್ಮಿಕರನ್ನು ಏಕೆ ಪ್ರಚೋದಿಸುತ್ತಿದ್ದಾರೆ ಅನ್ನುವುದರ ಬಗೆಗೆ ಯೋಚನೆ ಮಾಡುವುದು ಕಾರ್ಮಿಕರಿಗೆ ತುಂಬ ಉಪಯುಕ್ತ ವಾದೀತು.

ವರ್ಗಜಾಗೃತ ಕಾರ್ಮಿಕರು ಲೀಬೆರ್ದಾನ್‌ಗಳ ಹಾಗೂ ತ್ಸೆರೆತೇಲಿಗಳ ಮಿತ್ರ ಈಸುವರ್ “ಪ್ರಮೇಯ”ವನ್ನು “ಎಡ ಕಮ್ಯೂನಿಸ್ಟರ” ಈ ಕೆಳಗಿನ ಪ್ರಮೇಯ ದೊಂದಿಗೆ ಜಾಗರೂಕತೆಯಿಂದ ಹೋಲಿಸುವರು:

“ಕೈಗಾರಿಕೆಯ ಬಂಡವಾಳಶಾಹಿ ನಿರ್ವಹಣೆಯನ್ನು ಪುನರ್‌ಸ್ಥಾಪಿಸುವುದಕ್ಕೆ ಸಂಬಂಧಿಸಿ ಶ್ರಮ ಶಿಸ್ತನ್ನು ಜಾರಿಗೆ ತರುವುದು ಶ್ರಮ ಉತ್ಪಾದಕತೆಯನ್ನು ಗಣನೀಯವಾಗಿ ಹೆಚ್ಚಿಸಲಾರದು, ಆದರೆ ಅದು ಶ್ರಮಜೀವಿ ವರ್ಗದ ವರ್ಗ ಉಪಕ್ರಮ ಚಟುವಟಿಕೆ ಹಾಗೂ ಸಂಘಟನೆಗಳನ್ನು ಕುಗ್ಗಿಸುವುದು. ಅದು ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ತಳ್ಳುವ ಭೀತಿ ಒಡ್ಡಿದೆ. ಅದು ಶ್ರಮಜೀವಿ ವರ್ಗದ ಹಿಂದುಳಿದ ಅಂಶಗಳ ಮಧ್ಯೆಯೂ ಅದರ ಮುಂಚೂಣಿಯ ಮಧ್ಯೆಯೂ ಅತ್ಯಪ್ತಿಯನ್ನು ಕೆರಳಿಸುವುದು. ‘ಬಂಡವಾಳಶಾಹಿ ವಿಧ್ವಂಸಕ’ರ ವಿರುದ್ಧ ಶ್ರಮಜೀವಿಗಳ ಮಧ್ಯೆ ಇರುವ ದ್ವೇಷದ ಎದುರು ಈ ಪದ್ಧತಿಯನ್ನು ಜಾರಿಗೆ ತರಲು ಕಮ್ಯೂನಿಸ್ಟ್ ಪಾರ್ಟಿಯು ಕಾರ್ಮಿಕರಿಗೆ ವಿರುದ್ಧವಾಗಿ ಪೆಟಿ ಬೂರ್ಷ್ವಾಸೀಯ ಮೇಲೆ ಅವಲಂಬಿಸಬೇಕಾಗುವುದು ಮತ್ತು ಈ ರೀತಿ ಅದು ಶ್ರಮಜೀವಿ ವರ್ಗದ ಪಾರ್ಟಿಯಾಗಿ ತನ್ನನ್ನೇ ನಾಶಗೊಳಿಸಿಕೊಳ್ಳುವುದು.”

(‘ಕಮ್ಯೂನಿಸ್ಟ್’ ನಂ. 1, ಪು. 8, ಕಾಲಂ 2).

“ಎಡಪಂಥೀಯರು” ಬಲೆಗೆ ಬಿದ್ದಿದ್ದಾರೆ, ಈಸುವರ್‌ಗಳ ಮತ್ತು ಬಂಡವಾಳವಾದದ ಇತರ ಜುಡಾಸ್‌ಗಳ ಪ್ರಚೋದನೆಗೆ ಒಳಗಾಗುವಂತೆ ತಮ್ಮನ್ನೇ ಬಿಟ್ಟು ಕೊಂಡಿದ್ದಾರೆ ಎಂಬುದಕ್ಕೆ ಇದು ಅತ್ಯಂತ ಜ್ವಲಂತ ಸಾಕ್ಷ್ಯವಾಗಿದೆ. ಶ್ರಮಜೀವಿ ವರ್ಗವೇ ಶ್ರಮ ಶಿಸ್ತನ್ನು ಜಾರಿಗೆ ತರುವುದರ ಪರವಾಗಿರುವುದು, ಪೆಟಿ ಬೂರ್ಷ್ವಾಸೀಯೇ ಈ ಶಿಸ್ತನ್ನು ಭಂಗಗೊಳಿಸಲು ತನ್ನ ಶಕ್ತಿ ಮೀರಿ ಶ್ರಮಿಸುತ್ತಿರುವುದು, ಎಂಬುದನ್ನು ಬಲ್ಲಂಥ ಕಾರ್ಮಿಕರಿಗೆ ಮೇಲಿನದು ಒಂದು ಒಳ್ಳೆಯ ಪಾಠವಾಗಿ ನೆರವಾಗುತ್ತದೆ. ಮೇಲೆ ಉದ್ಧರಿಸಿದ “ಎಡಪಂಥೀಯರ” ಪ್ರಮೇಯದಂಥ ಭಾಷಣಗಳು ಭಾರಿ ಅವಮಾನಕರವಾದವು. ಅವು ಆಚರಣೆಯಲ್ಲಿ ಕಮ್ಯೂನಿಸಂಅನ್ನು ಸಂಪೂರ್ಣವಾಗಿ ಪರಿತ್ಯಜಿಸಿದ ಹಾಗೂ ಪೆಟಿ ಬೂರ್ಷ್ವಾಸೀಯ ಶಿಬಿರಕ್ಕೆ ಸಂಪೂರ್ಣವಾಗಿ ಪಕ್ಷಾಂತರ ಮಾಡಿದ ಅರ್ಥ ನೀಡುತ್ತವೆ.

“ಬಂಡವಾಳಶಾಹಿ ನಿರ್ವಹಣೆಯನ್ನು ಪುನರ್‌ಸ್ಥಾಪಿಸುವುದಕ್ಕೆ ಸಂಬಂಧಿಸಿ” – ಈ ಮಾತುಗಳಿಂದ “ಎಡ ಕಮ್ಯೂನಿಸ್ಟರು” ತಮ್ಮನ್ನು ತಾವೇ “ಸಮರ್ಥಿಸಿಕೊಳ್ಳಲು” ಆಶಿಸುತ್ತಾರೆ. ಇದೊಂದು ಸಂಪೂರ್ಣವಾಗಿ ನಿಷ್ಪ್ರಯೋಜಕವಾದ ಸಮರ್ಥನೆ. ಏಕೆಂದರೆ, ಹೊದಲನೆಯದಾಗಿ, “ನಿರ್ವಹಣೆ”ಯನ್ನು ಬಂಡವಾಳಗಾರರ ಕೈಗಳಲ್ಲಿರಿಸುವಾಗ ಸೋವಿಯತ್ ಅಧಿಕಾರವು ಕಾರ್ಮಿಕರ ಕಮಿಸ್ಸಾರ್‌ಗಳನ್ನು ಇಲ್ಲವೇ ಕಾರ್ಮಿಕರ ಸಮಿತಿಗಳನ್ನು ನೇಮಿಸುತ್ತದೆ. ಈ ಸಮಿತಿಗಳು ಅಥವಾ ಕಮಿಸ್ಸಾರ್‌ಗಳು ನಿರ್ವಾಹಕನ ಪ್ರತಿಯೊಂದು ಹೆಜ್ಜೆಯನ್ನೂ ಗಮನವಿತ್ತು ವೀಕ್ಷಿಸುತ್ತಾರೆ, ಅವನ ನಿರ್ವಹಣೆ ಅನುಭವದಿಂದ ಕಲಿಯುತ್ತಾರೆ. ಇವರು ಅವನ ಆಜ್ಞೆಗಳಿಗೆ ವಿರುದ್ಧವಾಗಿ ಅಪೀಲು ಹೋಗುವ ಹಕ್ಕು ಹೊಂದಿರುತ್ತಾರಷ್ಟೆ ಅಲ್ಲ, ಸೋವಿಯತ್ ಆಡಳಿತಾಂಗಗಳ ಮೂಲಕ ಅವನನ್ನು ಕೆಲಸದಿಂದ ತೆಗೆದುಹಾಕುವುದನ್ನೂ ಸಾಧಿಸಬಲ್ಲರು. ಎರಡನೆಯದಾಗಿ, ಸೋವಿಯತ್ ಅಧಿಕಾರವು ಬಂಡವಾಳಗಾರರಿಗೆ ಕಾರ್ಯದಲ್ಲಿ ತೊಡಗಿದ್ದಾಗ ಕಾರ್ಯಕಾರೀ ಕರ್ತವ್ಯಗಳಿಗೆ ಸಂಬಂಧಿಸಿಯಷ್ಟೆ “ನಿರ್ವಹಣೆ”ಯನ್ನು ವಹಿಸಿಕೊಡುತ್ತದೆ. ಈ ಕಾರ್ಯ ಪರಿಸ್ಥಿತಿಗಳನ್ನು ಸೋವಿಯತ್ ಅಧಿಕಾರ ನಿರ್ಧರಿಸುತ್ತದೆ. ಸೋವಿಯತ್ ಅಧಿಕಾರವೇ ಅವುಗಳನ್ನು ತೊಡೆದು ಹಾಕಬಹುದು ಇಲ್ಲವೇ ಪುನರ್‌ಪರಿಶೀಲಿಸಬಹುದು. ಮೂರನೆಯದಾಗಿ, ಸೋವಿಯತ್ ಅಧಿಕಾರವು ಬಂಡವಾಳಗಾರರಿಗೆ “ನಿರ್ವಹಣೆ”ಯನ್ನು ಬಂಡವಾಳಗಾರರಾಗಿ ಅಲ್ಲ ಆದರೆ ಟೆಕ್ನೀಷಿಯನ್ನರಾಗಿ ಇಲ್ಲವೇ ಸಂಘಟನಕಾರರಾಗಿ ಉನ್ನತ ವೇತನಗಳಿಗೆ ವಹಿಸಿಕೊಡುತ್ತದೆ. ನಿಜಕ್ಕೂ ವಿಸ್ತೃತ ಪ್ರಮಾಣದ ಹಾಗೂ ಬೃಹತ್ ಉದ್ಯಮಗಳ, ಟ್ರಸ್ಟುಗಳ ಅಥವಾ ಇತರ ಸಂಸ್ಥೆಗಳ ಪ್ರಥಮ ದರ್ಜೆಯ ಟೆಕ್ನೀಷಿಯನ್ನರಲ್ಲೂ ಸಂಘಟನಕಾರರಲ್ಲೂ ಶೇ. ತೊಂಬತ್ತೊಂಬತ್ತರಷ್ಟು ಮಂದಿ ಬಂಡವಾಳವಾದಿ ವರ್ಗಕ್ಕೆ ಸೇರಿದವರೆಂದು ಕಾರ್ಮಿಕರು ಚೆನ್ನಾಗಿಯೇ ತಿಳಿದಿದ್ದಾರೆ. ಆದರೆ ಈ ಜನರನ್ನೇ ನಾವು, ಶ್ರಮಜೀವಿ ವರ್ಗ ಪಾರ್ಟಿಯು, ಶ್ರಮ ಪ್ರಕ್ರಿಯೆಯನ್ನೂ ಉತ್ಪಾದನಾ ಸಂಘಟನೆಯನ್ನೂ “ನಿರ್ವಹಿಸಲು” ನೇಮಿಸಬೇಕು, ಏಕೆಂದರೆ, ಈ ವಿಷಯದಲ್ಲಿ ಪ್ರಾಯೋಗಿಕ ಅನುಭವ ಇರುವ ಬೇರೆ ಯಾರೂ ಜನರಿಲ್ಲ. “ಎಡ” ಪಂಥದ ನುಡಿಗಟ್ಟುಗಳಿಂದ ಅಥವಾ ಪೆಟಿ ಬೂರ್‌ಷ್ವಾ ಸಡಿಲ ಮನೋಭಾವದಿಂದ ತಪ್ಪುದಾರಿಗೆ ಎಳೆಯಲ್ಪಡುವ ಸಾಧ್ಯತೆ ಇದ್ದ ಶೈಶವಾವಸ್ಥೆಯನ್ನು ಮೀರಿ ಬೆಳೆದಿರುವಂಥ ಕಾರ್ಮಿಕರು ಟ್ರಸ್ಟುಗಳ ಬಂಡವಾಳವಾದಿ ನಿರ್ವಹಣೆಯ ಮೂಲಕವೇ, ಬೃಹತ್ ಯಂತ್ರ ಕೈಗಾರಿಕೆಯ ಮೂಲಕವೇ, ವರ್ಷಕ್ಕೆ ಹಲವಾರು ಮಿಲಿಯ ವ್ಯಾಪಾರ ಮೊತ್ತವಿರುವ ಉದ್ಯಮಗಳ ಮೂಲಕವೇ – ಅಂಥ ಉತ್ಪಾದನಾ ವ್ಯವಸ್ಥೆಯ ಮೂಲಕವಷ್ಟೆ, ಅಂಥ ಉದ್ಯಮಗಳ ಮೂಲಕವಷ್ಟೆ – ಸಮಾಜವಾದದತ್ತ ಮುಂದುವರಿಯುತ್ತಿದ್ದಾರೆ. ಕಾರ್ಮಿಕರು ಪೆಟಿ ಬೂರ್‌ಷ್ವಾಗಳಲ್ಲ. ಅವರು ವಿಸ್ತೃತ ಪ್ರಮಾಣದ “ರಾಜ್ಯ ಬಂಡವಾಳವಾದ” ಕ್ಷೇತ್ರ ಅಂಜರು. ಅವರು ಅದನ್ನು ತಮ್ಮ ಶ್ರಮಜೀವಿ ವರ್ಗ ಆಯುಧವನ್ನಾಗಿ

ಉನ್ನತವಾಗಿ ಬೆಲೆಕಟ್ಟುತ್ತಾರೆ. ಇದನ್ನು ಅವರ ಸೋವಿಯತ್ ಅಧಿಕಾರವು ಪುಟ್ಟ ಒಡತನದ ವಿಭಜನೆ ಹಾಗೂ ವಿಘಟನೆಯ ವಿರುದ್ಧ ಬಳಸುವುದು.

ಇದು ವರ್ಗರಹಿತರಾಗಿ ಪರಿವರ್ತನೆಗೊಂಡ ಹಾಗೂ ತತ್ಪಲವಾಗಿ ಸಂಪೂರ್ಣವಾಗಿ ಪೆಟಿ ಬೂರ್ಷ್ವಾ ಆದ ಬುದ್ಧಿಜೀವಿಗಳಿಗಷ್ಟೆ ಅರ್ಥವಾಗುವುದಿಲ್ಲ. “ಎಡ ಕಮ್ಯೂನಿಸ್ಟರ” ಮಧ್ಯೆ ಒಸೀನ್‌ಸ್ಕಿ ಇದಕ್ಕೆ ಒಂದು ದೃಷ್ಟಾಂತ. ಈತ ಅವರ ಪತ್ರಿಕೆಯಲ್ಲಿ ಬರೆಯುತ್ತಾರೆ:

“...ಯಾವುದೇ ಉದ್ಯಮದ ಸಂಘಟನೆ ಹಾಗೂ ನಿರ್ವಹಣೆಯಲ್ಲಿ ಇಡೀ ಉಪಕ್ರಮ ‘ಟ್ರಸ್ಟುಗಳ ಸಂಘಟನಕಾರರಿ’ಗೆ ಸೇರಿರುತ್ತದೆ. ನಾವು ಅವರಿಗೆ ಬೋಧಿಸಲು ಹೋಗುವುದಿಲ್ಲ, ಅಥವಾ ಅವರನ್ನು ಸಾಮಾನ್ಯ ಕಾರ್ಮಿಕರನ್ನಾಗಿ ಮಾಡಲು ಹೋಗುವುದಿಲ್ಲ, ಆದರೆ ಅವರಿಂದ ಕಲಿಯುತ್ತೇವೆ” (‘ಕಮ್ಯೂನಿಸ್ಟ್’ ನಂ. 1, ಪು. 14, ಕಾಲಂ 2).

ಈ ಬರವಣಿಗೆಯಲ್ಲಿ ವಿಡಂಬನೆ ಮಾಡಲು ನಡೆಸಿರುವ ಯತ್ನ “ಟ್ರಸ್ಟುಗಳ ಸಂಘಟನಕಾರರಿಂದ ಸಮಾಜವಾದವನ್ನು ಕಲಿಯಬೇಕು” ಎಂಬ ನನ್ನ ಮಾತುಗಳ ವಿರುದ್ಧ ನಿರ್ದೇಶಿತವಾಗಿದೆ.

ನನ್ನ ಮಾತುಗಳು ಒಸೀನ್‌ಸ್ಕಿಯವರಿಗೆ ಹಾಸ್ಯಾಸ್ಪದ. ಅವರು ಟ್ರಸ್ಟುಗಳ ಸಂಘಟನಕಾರರನ್ನು “ಸಾಮಾನ್ಯ ಕಾರ್ಮಿಕ”ರನ್ನಾಗಿ ಮಾಡ ಬಯಸುತ್ತಾರೆ. ಈ ಮಾತುಗಳನ್ನು, ಕವಿ ಬರೆದಂತೆ “ಹದಿನೈದು ವರ್ಷಗಳಷ್ಟೆ ವಯಸ್ಸು, ಹೆಚ್ಚಿಲ್ಲ?...”⁷¹ ಎಂಬಂಥ ವಯಸ್ಸಿನ ವ್ಯಕ್ತಿ ಬರೆದಿದ್ದರೆ, ಅದರಲ್ಲಿ ಆಶ್ಚರ್ಯವೇನೂ ಇರುತ್ತಿರಲಿಲ್ಲ. ಆದರೆ ವಿಸ್ತೃತ ಪ್ರಮಾಣದ ಬಂಡವಾಳವಾದವು ಸೃಜಿಸಿದಂಥ ಎಂಜಿನಿಯರಿಂಗ್ ಹಾಗೂ ಸಂಸ್ಕೃತಿಯ ಸಾಧನೆಗಳನ್ನು ಉಪಯೋಗಿಸಿಕೊಳ್ಳದೆ ಇದ್ದಲ್ಲಿ ಸಮಾಜವಾದ ಅಸಾಧ್ಯ ಎಂದು ಕಲಿತಿರುವಂಥ ಮಾರ್ಕ್ಸ್‌ವಾದಿಯೊಬ್ಬನಿಂದ ಇಂಥ ಮಾತುಗಳನ್ನು ಕೇಳುವುದು ಸ್ವಲ್ಪಮಟ್ಟಿಗೆ ವಿಚಿತ್ರವಾಗಿದೆ. ಇದರಲ್ಲಿ ಮಾರ್ಕ್ಸ್‌ವಾದದ ಲವಲೇಶವೂ ಉಳಿದಿಲ್ಲ.

ಇಲ್ಲ. ಟ್ರಸ್ಟುಗಳ ಸಂಘಟನಕಾರರಿಂದ ಕಲಿಯದೆಯೇ ಸಮಾಜವಾದವನ್ನು ಸೃಜಿಸುವುದು ಅಥವಾ ಜಾರಿಗೆ ತರುವುದು ಅಸಾಧ್ಯ ಎಂಬುದನ್ನು ಅರ್ಥಮಾಡಿ ಕೊಂಡವರಷ್ಟೆ ಕಮ್ಯೂನಿಸ್ಟರು ಎಂದು ಕರೆಸಿಕೊಳ್ಳುವುದಕ್ಕೆ ಅರ್ಹರು. ಏಕೆಂದರೆ, ಸಮಾಜವಾದವು ಮನಃ ಕಲ್ಪನೆಯಲ್ಲ, ಆದರೆ ಅಧಿಕಾರವನ್ನು ಸ್ವಾಧೀನಪಡಿಸಿ ಕೊಂಡಂಥ ಶ್ರಮಜೀವಿ ವರ್ಗ ಮುಂಚೂಣಿಯು ಟ್ರಸ್ಟುಗಳಿಂದ ಏನು ಸೃಜಿತವಾಗಿದೆಯೋ ಅದಲ್ಲವನ್ನೂ ರಕ್ತಗತವಾಗಿಸಿಕೊಳ್ಳುವುದಾಗಿದೆ, ಅನ್ವಯಿಸುವುದಾಗಿದೆ. ವಿಸ್ತೃತ ಪ್ರಮಾಣದ ಉತ್ಪಾದನೆಯನ್ನು ಟ್ರಸ್ಟುಗಳ ರೀತಿಯಲ್ಲಿ, ಟ್ರಸ್ಟುಗಳು ಸಂಘಟಿಸಲ್ಪಡುತ್ತವೆ.

ಟ್ಟಿರುವಂತೆ, ಸಂಘಟಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಲು ಶ್ರಮಜೀವಿ ವರ್ಗದ ಪಾರ್ಟಿಯಾದ ನಮಗೆ ಆ ಜ್ಞಾನವನ್ನು ಪ್ರಥಮ ದರ್ಜೆಯ ಬಂಡವಾಳವಾದಿ ತಜ್ಞರುಗಳಿಂದ ಪಡೆದುಕೊಳ್ಳುವುದು ಬಿಟ್ಟು ಬೇರಾವ ಮಾರ್ಗವೂ ಇಲ್ಲ.

ಬೂರ್ಷ್ವಾ ಬುದ್ಧಿಜೀವಿಗಳಿಗೆ ಸಮಾಜವಾದವನ್ನು “ಬೋಧಿಸುವ” ಬಾಲಿಶ ಕಾರ್ಯಭಾರವನ್ನು ನಾವು ಕೈಕೊಳ್ಳದೆ ಹೋದಲ್ಲಿ, ನಾವು ಅವರಿಗೆ ಬೋಧಿಸುವಂತ ಹುದು ಏನೂ ಇಲ್ಲ. ನಾವು ಅವರಿಗೆ ಬೋಧಿಸಿಕೊಡದು. ಆದರೆ ಅವರ ಜ್ಞಾನ ಸಂಪತ್ತನ್ನು ಅವರಿಂದ ಕಸಿದುಕೊಳ್ಳಬೇಕು (ರಷ್ಯದಲ್ಲಿ ಈಗ “ದೃಢನಿರ್ಧಾರದಿಂದ” ಮಾಡಲಾಗುತ್ತಿರುವಂತೆ), ಅವರ ವಿಧ್ವಂಸನ ಕೃತ್ಯಗಳಿಗೆ ಕೊನೆಹಾಕಬೇಕು, ಅವರನ್ನು ಒಂದು ವಿಭಾಗವಾಗಿ ಅಥವಾ ಗುಂಪಾಗಿ ಸೋವಿಯತ್ ಅಧಿಕಾರಕ್ಕೆ ಅಧೀನ ಗೊಳಿಸಬೇಕು. ಇದಕ್ಕೆ ವಿರುದ್ಧವಾಗಿ, ನಾವು ಬಾಲಿಶ ವಯಸ್ಸಿನ ಹಾಗೂ ಬಾಲಿಶ ತಿಳಿವಳಿಕೆಯ ಕಮ್ಯೂನಿಸ್ಟರಾಗಿದ್ದಲ್ಲಿ, ಅವರಿಂದ ಕಲಿಯಬೇಕು. ಅವರಿಂದ ಕಲಿಯುವುದು ಸ್ವಲ್ಪವಾದರೂ ಇದ್ದೇ ಇದೆ, ಏಕೆಂದರೆ, ಶ್ರಮಜೀವಿ ವರ್ಗದ ಪಾರ್ಟಿಯೂ ಅದರ ಮುಂಚೂಣಿಯೂ ಹತ್ತಾರು ಮಿಲಿಯ ಜನರ ಆವಶ್ಯಕತೆ ಗಳನ್ನು ಪೂರೈಸುವಂಥ ಬೃಹತ್ ಉದ್ಯಮಗಳನ್ನು ಸಂಘಟಿಸುವುದರಲ್ಲಿ ಸ್ವತಂತ್ರ ಕಾರ್ಯದ ಅನುಭವ ಹೊಂದಿಲ್ಲ.

ರಷ್ಯದಲ್ಲಿನ ಅತ್ಯುತ್ತಮ ಕಾರ್ಮಿಕರು ಇದನ್ನು ಮನಗಂಡಿದ್ದಾರೆ. ಅವರು ಬಂಡ ವಾಳಶಾಹಿ ಸಂಘಟನಕಾರರಿಂದ, ನಿರ್ವಹಣಕಾರ ಎಂಜಿನಿಯರುಗಳಿಂದ ಹಾಗೂ ಟೆಕ್ನೀಷಿಯನ್ನರಿಂದ ಕಲಿಯತೊಡಗಿದ್ದಾರೆ. ಅವರು ಮೊದಮೊದಲು ಸುಲಭವಾದ ವಿಷಯಗಳನ್ನು ಹುಷಾರಿನಿಂದ ಸ್ಥಿರವಾಗಿ ಕಲಿಯತೊಡಗಿದ್ದಾರೆ, ಕ್ರಮೇಣ ಹೆಚ್ಚು ಕಷ್ಟಕರವಾದ ವಿಷಯಗಳಿಗೆ ಸಾಗಿ ಹೋಗುತ್ತಿದ್ದಾರೆ. ಕಬ್ಬಿಣ ಹಾಗೂ ಉಕ್ಕಿನ ಮತ್ತು ಎಂಜಿನಿಯರಿಂಗ್ ಕೈಗಾರಿಕೆಗಳಲ್ಲಿ ಈ ಕಲಿಕೆ ಹೆಚ್ಚು ನಿಧಾನವಾಗಿ ನಡೆಯುತ್ತಿದ್ದಲ್ಲಿ ಅದಕ್ಕೆ ಕಾರಣ ಅವು ಹೆಚ್ಚಿನ ತೊಂದರೆಗಳನ್ನು ಮುಂದೊಡ್ಡುತ್ತಿರುವುದಾಗಿದೆ. ಆದರೆ ಅರಿವೆಗಿರಣಿಗಳ ಹಾಗೂ ಹೊಗೆಸೊಪ್ಪು ಕಾರ್ಖಾನೆಗಳ ಕಾರ್ಮಿಕರೂ ತೊಗಲು ಸಂಸ್ಕರಣ ಕಾರ್ಮಿಕರೂ “ರಾಜ್ಯ ಬಂಡವಾಳವಾದ”ಕ್ಕೆ ಅಥವಾ “ಟ್ರಸ್ಟಿಗಳ ಸಂಘ ಟನಕಾರರಿಂದ ಕಲಿಯುವುದಕ್ಕೆ” ವರ್ಗರಹಿತರಾಗಿ ಪರಿವರ್ತನೆಗೊಂಡ ಪೆಟಿ ಬೂರ್ಷ್ವಾ ಬುದ್ಧಿಜೀವಿಗಳಂತೆ ಅಂಜುತ್ತಿಲ್ಲ. “ಗ್ಲಾವ್‌ಕೋರು” (“ಪ್ರಧಾನ ತೊಗಲು ಸಂಸ್ಕರಣ ಕೈಗಾರಿಕಾ ಸಮಿತಿ”) ಅಥವಾ “ತ್ಸೆಂತ್ರೊತೆಕ್ಸ್‌ತೀಲ್” (“ಕೇಂದ್ರ ಅರಿವೆ ಕೈಗಾರಿಕಾ ಸಮಿತಿ”)ಗಳಂಥ ಕೇಂದ್ರ ಅಗ್ರಗಾಮಿ ಸಂಸ್ಥೆಗಳಲ್ಲಿರುವ ಈ ಕಾರ್ಮಿಕರು ಬಂಡವಾಳಗಾರರ ಪಕ್ಕದಲ್ಲೇ ಕುಳಿತುಕೊಳ್ಳುತ್ತಾರೆ, ಅವರಿಂದ ಕಲಿಯುತ್ತಾರೆ, ಟ್ರಸ್ಟಿಗಳನ್ನು ಸ್ಥಾಪಿಸುತ್ತಾರೆ, “ರಾಜ್ಯ ಬಂಡವಾಳವಾದ”ವನ್ನು ಸ್ಥಾಪಿಸುತ್ತಾರೆ. ಇದು, ಸೋವಿಯತ್ ಅಧಿಕಾರದ ಕೆಳಗೆ, ಸಮಾಜವಾದದ ಹೊಸ್ತಿಲಿಗೆ ಬರುವುದಕ್ಕೆ ಸಮನಾಗಿರುತ್ತದೆ, ಅದರ ದೃಢ ವಿಜಯಕ್ಕೆ ಉಪಾಧಿಯಾಗಿರುತ್ತದೆ.

ರಷ್ಯದ ಮುಂದುವರಿದ ಕಾರ್ಮಿಕರ ಈ ಕಾರ್ಯವು ಶ್ರಮ ಶಿಸ್ತನ್ನು ಜಾರಿಗೆ ತರುವ ಅವರ ಕಾರ್ಯದ ಜೊತೆಗೆ ಪ್ರಾರಂಭವಾಗಿದೆ ಮತ್ತು ನಿಶ್ಚಯವಾಗಿ, ಯಾರ ಗಮನವನ್ನೂ ಆಕರ್ಷಿಸದಂತೆ, ಕೆಲವು “ಎಡಪಂಥೀಯರಿಗೆ” ಅಷ್ಟೊಂದು ಅವಶ್ಯವಾದಂಥ ಆ ಯಾವುದೇ ಗಡಿಬಿಡಿ ಆಡಾವುಡಿಗಳಿಲ್ಲದೆ, ಮುಂದುವರಿಯುತ್ತಿದೆ. ಅದು ತುಂಬ ಎಚ್ಚರಿಕೆಯಿಂದ, ಕ್ರಮಕ್ರಮವಾಗಿ, ಪ್ರಾಯೋಗಿಕ ಅನುಭವದ ಪಾಠಗಳನ್ನು ಗಮನಕ್ಕೆ ತಂದುಕೊಂಡು ಮುಂದುವರಿಯುತ್ತಿದೆ. ಈ ಕಠಿಣವಾದ ಕಾರ್ಯವು, ವಿಸ್ತೃತ ಪ್ರಮಾಣದ ಉತ್ಪಾದನೆಯನ್ನು ಹೇಗೆ ನಿರ್ಮಿಸಬೇಕು ಅನ್ನುವುದನ್ನು ಪ್ರಾಯೋಗಿಕವಾಗಿ ಕಲಿಯುವ ಈ ಕಾರ್ಯವು ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ ಅನ್ನುವುದಕ್ಕೆ ಖಾತರಿಯಾಗಿದೆ, ರಷ್ಯದಲ್ಲಿ ವರ್ಗಜಾಗೃತ ಕಾರ್ಮಿಕರು ಪುಟ್ಟ ಆಸ್ತಿ ಒಡೆತನದ ವಿಭಜನೆ ಹಾಗೂ ವಿಘಟನೆಯ ವಿರುದ್ಧ, ಪೆಟಿ ಬೂರ್ಷ್ವಾ ಶಿಸ್ತುರಾಹಿತ್ಯ ತೆಯ* ವಿರುದ್ಧ ಹೋರಾಟವನ್ನು ನಡೆಸುತ್ತಿದ್ದಾರೆ ಅನ್ನುವುದಕ್ಕೆ ಖಾತರಿಯಾಗಿದೆ, ಕಮ್ಯೂನಿಸಂನ ವಿಜಯಕ್ಕೆ ಖಾತರಿಯಾಗಿದೆ.

VI

ಮುಕ್ತಾಯದಲ್ಲಿ ಎರಡು ಮಾತುಗಳು.

1918ರ ಏಪ್ರಿಲ್ 4ರಂದು “ಎಡ ಕಮ್ಯೂನಿಸ್ಟರೊಂದಿಗೆ” ವಾದ ಮಾಡುತ್ತ (‘ಕಮ್ಯೂನಿಸ್ಟ್’, ನಂ. 1, ಪು. 4. ಅಡಿಟಿಪ್ಪಣಿ ನೋಡಿ) ನಾನು ಅವರಿಗೆ ಖಡಾಖಂಡಿತವಾಗಿ ಹೀಗೆ ಹೇಳಿದೆ: “ನೀವು ರೈಲ್ವೇ ಶಾಸನದಲ್ಲಿ ಯಾವುದರಿಂದ ಅತ್ಯಪ್ಪಿಗೊಂಡಿದ್ದೀರ ವಿವರಿಸಿ ತಿಳಿಸಿ; ಅದಕ್ಕೆ ನಿಮ್ಮ ತಿದ್ದುಪಾಟುಗಳನ್ನು ಸೂಚಿಸಿ. ಶ್ರಮಜೀವಿ ವರ್ಗದ ಸೋವಿಯತ್ ನಾಯಕರಾಗಿ ಅದು ನಿಮ್ಮ ಕರ್ತವ್ಯ. ಇಲ್ಲದಿದ್ದರೆ ನೀವು ಹೇಳುವುದೆಲ್ಲ ಖಾಲಿ ಮಾತುಗಳಲ್ಲದೆ ಬೇರೇನೂ ಅಲ್ಲ.”

‘ಕಮ್ಯೂನಿಸ್ಟ್’ ಪತ್ರಿಕೆಯ ಮೊದಲ ಸಂಚಿಕೆ 1918ರ ಏಪ್ರಿಲ್ 20ರಂದು

* ಮೇಲಿನ ಪ್ರಮೇಯಗಳ ಕರ್ತೃಗಳು ಆರ್ಥಿಕ ವಲಯದಲ್ಲಿ ಶ್ರಮಜೀವಿ ವರ್ಗದ ಸರ್ವಾಧಿಕಾರದ ಮಹತ್ವಕ್ಕೆ ಸಂಬಂಧಿಸಿ ಒಂದು ಮಾತನ್ನೂ ಹೇಳದಿರುವುದು ತುಂಬ ಲಾಕ್ಷಣಿಕವಾಗಿದೆ. ಅವರು “ಸಂಘಟನೆ” ಎಂದು ಮುಂತಾಗಿಯಷ್ಟೆ ಮಾತನಾಡುತ್ತಾರೆ. ಆದರೆ ಅದನ್ನು ಆರ್ಥಿಕ ಸಂಬಂಧಗಳಲ್ಲಿ ಕಾರ್ಮಿಕರ ಸರ್ವಾಧಿಕಾರವನ್ನು ದೂರ ಇರಿಸುವಂಥ ಪೆಟಿ ಬೂರ್ಷ್ವಾಸೀಯೂ ಒಪ್ಪಿಕೊಳ್ಳುತ್ತದೆ. ಶ್ರಮಜೀವಿ ವರ್ಗ ಕ್ರಾಂತಿಕಾರಿಯೊಬ್ಬ ಅಂಥ ಘಳಿಗೆಯಲ್ಲಿ ಎಂದೂ ಶ್ರಮಜೀವಿ ವರ್ಗ ಕ್ರಾಂತಿಯ ಈ ತಿರುಳನ್ನು, ಬಂಡವಾಳವಾದದ ಆರ್ಥಿಕ ಅಡಿಪಾಯಗಳ ವಿರುದ್ಧ ನಿರ್ದೇಶಿತವಾದ ಈ ತಿರುಳನ್ನು, “ಮರೆಯುವುದು” ಸಾಧ್ಯವಿಲ್ಲ.

ಹೊರಬಂದಿತು. ಆದರೆ ಅದು “ಎಡ ಕಮ್ಯೂನಿಸ್ಟರ” ಪ್ರಕಾರ ರೈಲ್ವೇ ಶಾಸನವನ್ನು ಹೇಗೆ ಬದಲಿಸಬೇಕು ಅಥವಾ ತಿದ್ದುಪಾಟು ಮಾಡಬೇಕು ಎಂಬ ಬಗೆಗೆ ಒಂದು ಮಾತನ್ನೂ ಒಳಗೊಂಡಿಲ್ಲ.

“ಎಡ ಕಮ್ಯೂನಿಸ್ಟರು” ತಮ್ಮ ಮೌನದಿಂದ ತಮ್ಮನ್ನು ತಾವೇ ಖಂಡನೆಗೆ ಒಳಗಾಗಿಸಿಕೊಂಡಿದ್ದಾರೆ. ಅವರು ರೈಲ್ವೇ ಶಾಸನದ ಮೇಲೆ ನಾನಾ ರೀತಿಯ ವ್ಯಂಗ್ಯ ತ್ಮಕ ಮಾತುಗಳಿಂದ ದಾಳಿ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ (ನಂ. 1 ಸಂಚಿಕೆಯ ಪುಟಗಳು 8 ಹಾಗೂ 16). “ಶಾಸನವು ತಪ್ಪಾಗಿದ್ದರೆ ಅದನ್ನು ಹೇಗೆ ತಿದ್ದಬೇಕು?” ಎಂಬ ಪ್ರಶ್ನೆಗೆ ಅವರು ಯಾವ ಅರ್ಥವತ್ತಾದ ಉತ್ತರವನ್ನೂ ನೀಡಿಲ್ಲ.

ಇದಕ್ಕೆ ಸಂಬಂಧಿಸಿ ವ್ಯಾಖ್ಯಾನ ಅನವಶ್ಯ. ವರ್ಗಜಾಗೃತ ಕಾರ್ಮಿಕರು ರೈಲ್ವೇ ಶಾಸನ ಕುರಿತ (ನಮ್ಮ ಕಾರ್ಯ ಮಾರ್ಗಕ್ಕೆ, ದೃಢತೆಯ ಮಾರ್ಗಕ್ಕೆ, ಸರ್ವಾಧಿಕಾರ ಮಾರ್ಗಕ್ಕೆ, ಶ್ರಮಜೀವಿ ವರ್ಗ ಶಿಸ್ತಿನ ಮಾರ್ಗಕ್ಕೆ ಅಚ್ಚ ಉದಾಹರಣೆಯಾಗಿರುವ ರೈಲ್ವೇ ಶಾಸನ ಕುರಿತ) ಅಂಥ “ಟೀಕೆ”ಯನ್ನು ಒಂದೋ “ಈಸುವ ರೀತಿಯಲ್ಲಿ” ಟೀಕೆ ಎಂದೋ ಇಲ್ಲವೇ ಪೊಳ್ಳು ಮಾತುಗಾರಿಕೆ ಎಂದೋ ಕರೆಯುತ್ತಾರೆ.

ಎರಡನೆಯ ಮಾತು. ‘ಕಮ್ಯೂನಿಸ್ಟ್’ ಪತ್ರಿಕೆಯ ಮೊದಲ ಸಂಚಿಕೆ ನನ್ನ ಕಿರು ಹೊತ್ತಿಗೆ ‘ರಾಜ್ಯ ಹಾಗೂ ಕ್ರಾಂತಿ’ಯ ಮೇಲೆ ಕಾಮ್ರೇಡ್ ಬುಹಾರಿನ್‌ರು ಬರೆದ ತುಂಬ ಹೊಗಳಿಕೆಯ ವಿಮರ್ಶೆಯನ್ನು ಒಳಗೊಂಡಿದ್ದಿತು. ಆದರೆ ಬುಹಾರಿನ್‌ರಂಥ ಜನರ ಅಭಿಪ್ರಾಯವನ್ನು ನಾನು ಎಷ್ಟೇ ಅಮೂಲ್ಯವೆಂದು ಭಾವಿಸುವುದಾದರೂ ಈ ವಿಮರ್ಶೆಯ ಲಕ್ಷಣ ಒಂದು ವಿಷಾದಕರವಾದ ಹಾಗೂ ಮಹತ್ವದ ವಾಸ್ತವಾಂಶ ವನ್ನು ಹೊರಗೆಡಹುತ್ತದೆಂದು ಹೇಳಲು ನನ್ನ ಅಂತರಂಗ ಒತ್ತಾಯಿಸುತ್ತದೆ. ಬುಹಾರಿನ್‌ರು ಶ್ರಮಜೀವಿ ವರ್ಗ ಸರ್ವಾಧಿಕಾರದ ಕಾರ್ಯಭಾರಗಳನ್ನು ಗತ ಕಾಲದ ದೃಷ್ಟಿಕೋನದಿಂದ ನೋಡುತ್ತಾರೆಯೇ ಹೊರತು ಭವಿಷ್ಯತ್ತಿನ ದೃಷ್ಟಿ ಕೋನದಿಂದಲ್ಲ. ರಾಜ್ಯದ ಪ್ರಶ್ನೆಗೆ ಸಂಬಂಧಿಸಿ ಶ್ರಮಜೀವಿ ವರ್ಗ ಕ್ರಾಂತಿಕಾರಿ ಹಾಗೂ ಪೆಟಿ ಬೂರ್ಷ್ವಾ ಕ್ರಾಂತಿಕಾರಿ ಇಬ್ಬರೂ ಏನನ್ನು ಸಾಮಾನ್ಯವಾಗಿ ಹೊಂದಿರ ಬಹುದೋ ಅದನ್ನು ಬುಹಾರಿನ್ ಗಮನಿಸಿದರು ಮತ್ತು ಒತ್ತಿ ತಿಳಿಸಿದರು. ಆದರೆ ಅವರಲ್ಲಿ ಒಬ್ಬನನ್ನು ಇನ್ನೊಬ್ಬನಿಂದ ಯಾವುದು ಭಿನ್ನಮಾಡಿ ತೋರಿಸುತ್ತದೆ ಅನ್ನು ವುದನ್ನು ಬುಹಾರಿನ್ “ಲಕ್ಷಿಸದೆ ಹೋದರು.”

ಹಳೆಯ ರಾಜ್ಯಯಂತ್ರವನ್ನು “ಧ್ವಂಸ ಮಾಡಬೇಕು,” “ಸಿಡಿಸಿ ಹಾಕಬೇಕು,” ಬೂರ್ಷ್ವಾಸೀಯನ್ನು “ಅಂತಿಮವಾಗಿ ಹಾಗೂ ಸಂಪೂರ್ಣವಾಗಿ ದಮನ ಮಾಡ ಬೇಕು” ಎಂದು ಮುಂತಾಗಿ ಬುಹಾರಿನ್ ಗಮನಿಸಿದರು ಮತ್ತು ಒತ್ತಿ ಹೇಳಿದರು. ಉನ್ನತ್ತ ಪೆಟಿ ಬೂರ್ಷ್ವಾನೂ ಇದನ್ನೇ ಮಾಡಲು ಬಯಸಬಹುದು. ಇದನ್ನೇ ನಮ್ಮ ಕ್ರಾಂತಿಯು 1917ರ ಅಕ್ಟೋಬರ್ ಹಾಗೂ 1918ರ ಫೆಬ್ರವರಿಗಳ ನಡುವೆ ಆಗಲೇ ಪ್ರಧಾನ ಅಂಶಗಳಲ್ಲಿ ಮಾಡಿರುವುದು.

ಅತ್ಯಂತ ಕ್ರಾಂತಿಕಾರಿಯಾದ ಪೆಟಿ ಬೂರ್ಷ್ವಾನೂ ಏನನ್ನು ಬಯಸಲಾರ ಆದರೆ ವರ್ಗಜಾಗೃತ ಶ್ರಮಜೀವಿ ಏನನ್ನು ತಪ್ಪದೆ ಬಯಸುತ್ತಾನೆ ಮತ್ತು ನಮ್ಮ ಕ್ರಾಂತಿಯು ಏನನ್ನು ಇನ್ನೂ ಸಾಧಿಸಿಲ್ಲ, ಅನ್ನುವುದನ್ನೂ ನಾನು ನನ್ನ ಕಿರುಹೊತ್ತಿಗೆ ಯಲ್ಲಿ ನಮೂದಿಸಿದ್ದೆ. ಈ ಕಾರ್ಯಭಾರದ ಬಗೆಗೆ, ನಾಳಿನ ಈ ಕಾರ್ಯಭಾರದ ಬಗೆಗೆ, ಬುಹಾರಿನ್ ಏನೂ ಹೇಳಿಲ್ಲ.

ಈ ಅಂಶಕ್ಕೆ ಸಂಬಂಧಿಸಿ ನಾನು ಮೌನದಿಂದ ಇರದಿರುವುದಕ್ಕೆ ಇನ್ನೂ ಹೆಚ್ಚು ಕಾರಣಗಳಿವೆ. ಏಕೆಂದರೆ, ಮೊದಲನೆಯದಾಗಿ, ಕಮ್ಯೂನಿಸ್ಟನೊಬ್ಬ ನಿನ್ನಿನ ಕಾರ್ಯ ಭಾರಗಳ ಕಡೆಗಲ್ಲ ಆದರೆ ನಾಳಿನ ಕಾರ್ಯಭಾರಗಳತ್ತ ಹೆಚ್ಚಿನ ಗಮನ ನೀಡಬೇಕು. ಎರಡನೆಯದಾಗಿ, ನನ್ನ ಕಿರುಹೊತ್ತಿಗೆ ಬರೆಯಲಾದುದು ಬೋಲ್ಷೆವಿಕರು ಅಧಿಕಾರ ವಶಪಡಿಸಿಕೊಂಡುದಕ್ಕೆ ಮುನ್ನ. ಆಗ “ಹೌದು, ಅಧಿಕಾರವನ್ನು ವಶಪಡಿಸಿಕೊಂಡ ನಂತರ ನೀವು ಶಿಸ್ತಿನ ಬಗೆಗೆ ಮಾತನಾಡತೊಡಗುತ್ತೀರೆನ್ನಿ” ಎಂಬಂತಹ ಕೀಳು ಪೆಟಿ ಬೂರ್ಷ್ವಾ ವಾದಗಳನ್ನು ಬೋಲ್ಷೆವಿಕರಿಗೆ ಹೇಳುವುದು ಸಾಧ್ಯವಿರಲಿಲ್ಲ.

“....ಸಮಾಜವಾದವು ಕಮ್ಯೂನಿಸಂಆಗಿ ವಿಕಾಸಗೊಳ್ಳುವುದು.... ಏಕೆಂದರೆ, ಜನರು ಬಲಾತ್ಕಾರವಿಲ್ಲದೆ, ಅಧೀನತೆ ಇಲ್ಲದೆ ಸಾಮಾಜಿಕ ಜೀವನದ ಪ್ರಾಥಮಿಕ ನಿಯಮ ಗಳನ್ನು ಪಾಲಿಸಿಕೊಂಡು ಹೋಗುವುದಕ್ಕೆ ಒಗ್ಗಿ ಹೋಗುವರು.” (‘ರಾಜ್ಯ ಹಾಗೂ ಕ್ರಾಂತಿ,’ ಪು. 109; ಹೀಗೆ, ಅಧಿಕಾರವನ್ನು ವಶಪಡಿಸಿಕೊಳ್ಳುವುದಕ್ಕೆ ಮುನ್ನ, “ಪ್ರಾಥ ಮಿಕ ನಿಯಮಗಳ” ಬಗೆಗೆ ಚರ್ಚಿಸಲಾಯಿತು.)

“....ಆಗಷ್ಟೆ ಪ್ರಜಾಪ್ರಭುತ್ವವು ಕ್ಷಯಿಸಿ ಹೋಗತೊಡಗುವುದು...” ಆಗ “ಜನರು ಶತಮಾನಗಳಿಂದ ತಿಳಿದು ಬಂದಿರುವ ಮತ್ತು ಸಹಸ್ರಾರು ವರ್ಷಗಳಿಂದ ಎಲ್ಲ ಜನಜನಿತ ನೀತಿ ವಚನಗಳಲ್ಲೂ ಪದೇಪದೇ ಹೇಳಲಾಗಿರುವ ಸಾಮೂಹಿಕ ಜೀವನದ ಪ್ರಾಥಮಿಕ ನಿಯಮಗಳನ್ನು ಪಾಲಿಸುವುದಕ್ಕೆ ಕ್ರಮೇಣ ಒಗ್ಗಿ ಹೋಗುವರು; ಅವರು ಅವುಗಳನ್ನು ಬಲಪುಯೋಗವಿಲ್ಲದೆಯೇ, ಬಲೋದ್ಬಂಧವಿಲ್ಲದೆಯೇ, ಅಧೀ ನತೆ ಇಲ್ಲದೆಯೇ, ರಾಜ್ಯವೆಂಬ ಬಲೋದ್ಬಂಧದ ವಿಶೇಷ ಸಾಧನವಿಲ್ಲದೆಯೇ ಪಾಲಿ ಸುವುದಕ್ಕೆ ಒಗ್ಗಿ ಹೋಗಿ ಬಿಡುವರು.” (ಅದೇ ಗ್ರಂಥ, ಪು. 117; ಹೀಗೆ, ಅಧಿಕಾರ ವಶಪಡಿಸಿಕೊಳ್ಳುವುದಕ್ಕೆ ಮುನ್ನ, “ಜನಜನಿತ ನೀತಿ ವಚನಗಳಿಗೆ” ನಮೂದನೆ ಮಾಡಲಾಯಿತು.)

“....ಕಮ್ಯೂನಿಸಂನ ಬೆಳವಣಿಗೆಯ ಉನ್ನತ ಮಜಲಿಗೆ” [ಪ್ರತಿಯೊಬ್ಬನಿಂದಲೂ ಅವನ ಸಾಮರ್ಥ್ಯಕ್ಕೆ ತಕ್ಕಂತೆ (ಕೆಲಸ ಪಡೆದುಕೊಂಡು) ಪ್ರತಿಯೊಬ್ಬನಿಗೂ ಅವನ ಆವಶ್ಯಕತೆಗಳಿಗೆ ತಕ್ಕಂತೆ (ಪ್ರತಿಫಲ ನೀಡುವ) ಮಜಲಿಗೆ] “ಇರಬೇಕಾದುದು ಇಂದಿನ ಶ್ರಮ ಉತ್ಪಾದಕತೆಯಲ್ಲ, ಪೊಮ್ಯಾಲೋವ್‌ಸ್ಕಿಯವರ ಪುಸ್ತಕದಲ್ಲಿನ ಬೂರ್‌ಸಾಕ್ ಗಳಂತೆ ತಮಾಷೆಗಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಗೊಳಿಸಬಲ್ಲಂಥ

* ಧಾರ್ಮಿಕಶಾಲೆಯ ವಿದ್ಯಾರ್ಥಿಗಳು. - ಸಂ.

ಹಾಗೂ ಅಸಾಧ್ಯವಾದುದನ್ನು ಕೇಳಬಲ್ಲಂಥ ಇಂದಿನ ಮಾಮೂಲು ಮನುಷ್ಯರಲ್ಲ”
(ಅದೇ ಗ್ರಂಥ, ಪು. 127)

“ಕಮ್ಯೂನಿಸಂನ ಉನ್ನತ ಮಜಲು ಬರುವವರೆಗೂ ಶ್ರಮ ಪ್ರಮಾಣ ಹಾಗೂ ಬಳಕೆಯ ಪ್ರಮಾಣಗಳ ಮೇಲೆ ರಾಜ್ಯವೂ ಸಮಾಜವೂ ಅತ್ಯಂತ ಕಟ್ಟುನಿಟ್ಟಾದ ನಿಯಂತ್ರಣ ಇರಿಸಿಕೊಂಡಿರಬೇಕೆಂದು ಸಮಾಜವಾದಿಗಳು ಆಗ್ರಹಿಸುತ್ತಾರೆ....”
(ಅದೇ ಗ್ರಂಥ, ಪು. 128).

“ಲೆಕ್ಕಾಚಾರ ಹಾಗೂ ನಿಯಂತ್ರಣ - ಕಮ್ಯೂನಿಸ್ಟ್ ಸಮಾಜದ ಮೊದಲ ಮಜಲು ಸಲೀಸಾಗಿ ನಡೆದುಕೊಂಡು ಹೋಗುವುದಕ್ಕೆ, ಸೂಕ್ತವಾಗಿ ಕೆಲಸ ಮಾಡಿ ಕೊಂಡು ಹೋಗುವುದಕ್ಕೆ ಪ್ರಧಾನವಾಗಿ ಬೇಕಾದುದು ಇದೇ” (ಅದೇ ಗ್ರಂಥ, ಪು. 132). ಮತ್ತೆ ಈ ನಿಯಂತ್ರಣ “ನಿಕೃಷ್ಟ ಬಂಡವಾಳಶಾಹಿ ಅಲ್ಪಮತೀಯರ ಮೇಲಷ್ಟೆ ಅಲ್ಲ, ತಮ್ಮ ಬಂಡವಾಳಶಾಹಿ ಅಭ್ಯಾಸಗಳನ್ನು ರಕ್ಷಿಸಿಕೊಂಡು ಹೋಗ ಬಯಸುವ ಶ್ರೀಮಂತ ಜನರ ಮೇಲಷ್ಟೆ ಅಲ್ಲ,” ಆದರೆ “ಬಂಡವಾಳವಾದದಿಂದ ಸಂಪೂರ್ಣವಾಗಿ ಭ್ರಷ್ಟಗೊಂಡಂಥ” ಕಾರ್ಮಿಕರ ಮೇಲೂ, ಸ್ಥಾಪಿತವಾಗಬೇಕು (ಅದೇ ಗ್ರಂಥ, ಪು. 133).

ಬುಹಾರಿನ್‌ರು ಈ ವಿಷಯವನ್ನು ಒತ್ತಿಹೇಳದೆ ಹೋಗಿರುವುದು ಮಹತ್ವ ಪೂರ್ಣವಾಗಿದೆ.

ಮೇ 5, 1918

ಅಮೆರಿಕದ ಕಾರ್ಮಿಕರಿಗೆ ಬರೆದ ಪತ್ರ 72

ಸಂಗಾತಿಗಳೇ ! ರಷ್ಯದ 1905ರ ಕ್ರಾಂತಿಯಲ್ಲಿ ಭಾಗವಹಿಸಿದ, ತದನಂತರ ಹಲವಾರು ವರ್ಷ ನಿಮ್ಮ ದೇಶದಲ್ಲಿ ವಾಸಿಸಿದ ರಷ್ಯನ್ ಬೋಲ್ಷೆವಿಕ್‌ರೊಬ್ಬರು ನನ್ನ ಈ ಪತ್ರವನ್ನು ನಿಮಗೆ ಮುಟ್ಟಿಸಲು ಮುಂದೆ ಬಂದಿದ್ದಾರೆ. ಅವರ ಈ ಸಲಹೆಯನ್ನು ನಾನು ಅಮಿತಾನಂದದಿಂದ ಒಪ್ಪಿಕೊಂಡೆ, ಏಕೆಂದರೆ, ಇದೀಗ ಅಮೆರಿಕನ್ ಕ್ರಾಂತಿಕಾರಿ ಶ್ರಮಜೀವಿಗಳು ಅಮೆರಿಕನ್ ಸಾಮ್ರಾಜ್ಯವಾದದ ವಿರುದ್ಧ ರಾಜಿಯಾಗದಂಥ ವಿಶೇಷ ಪ್ರಾಮುಖ್ಯತೆಯ ಪಾತ್ರ ನಿರ್ವಹಿಸಬೇಕಾಗಿದೆ. ಅಮೆರಿಕನ್ ಸಾಮ್ರಾಜ್ಯಶಾಹಿಯು ಬಂಡವಾಳಶಾಹಿ ಲಾಭಗಳನ್ನು ಹಂಚಿಕೊಳ್ಳಲು ಜನಾಂಗಗಳ ವಿಶ್ವವ್ಯಾಪಿ ಕಗ್ಗೊಲೆ ನಡೆಸುತ್ತಿರುವ ಸಾಮ್ರಾಜ್ಯಶಾಹಿಗಳ ಗುಂಪಿಗೆ ಸೇರಿಕೊಂಡಿರುವ ಹಚ್ಚ ಹೊಸತಾದ, ಅತ್ಯಂತ ಪ್ರಬಲವಾದ ಹಾಗೂ ಇತ್ತೀಚೆಗಿನ ಸಾಮ್ರಾಜ್ಯಶಾಹಿಯಾಗಿದೆ. ಈ ಪತ್ರ ಬರೆಯುತ್ತಿರುವ ಘಳಿಗೆಯಲ್ಲೇ ಅಮೆರಿಕನ್ ಕೋಟ್ಯಾಧೀಶರು, ಈ ಆಧುನಿಕ ಗುಲಾಮಒಡೆಯರು, ಜಗತ್ತಿನ ಪ್ರಪ್ರಥಮ ಸಮಾಜವಾದಿ ಗಣತಂತ್ರವನ್ನು ಕತ್ತುಹಿಸುಕಿ ಕೊಲ್ಲುವ ಉದ್ದೇಶದಿಂದ ಪೈಶಾಚಿಕ ಆಂಗ್ಲೋ-ಜಪಾನೀ ಸಾಮ್ರಾಜ್ಯಶಾಹಿಗಳು ಹೂಡಿರುವ ಸಶಸ್ತ್ರ ದುರಾಕ್ರಮಣಕ್ಕೆ ತಮ್ಮ ಅನುಮತಿ ನೀಡುವ ಮೂಲಕ - ಈ ಅನುಮತಿಯು ಪ್ರತ್ಯಕ್ಷವೋ, ಪರೋಕ್ಷವೋ, ಬಹಿರಂಗವೋ ಬೂಟಾಟಿಕೆಯಿಂದ ಮುಚ್ಚಿರುವಂತಹದೋ, ಯಾವ ವ್ಯತ್ಯಾಸವನ್ನೂ ಉಂಟುಮಾಡದು - ರಕ್ತಸಿಕ್ತ ಸಾಮ್ರಾಜ್ಯವಾದದ ರಕ್ತಮಯ ಇತಿಹಾಸದಲ್ಲಿ ಒಂದು ಅತ್ಯಂತ ದುರಂತ ಪುಟವನ್ನು ತೆರೆದಿದ್ದಾರೆ.

ಆಧುನಿಕ, ನಾಗರಿಕ ಅಮೆರಿಕದ ಇತಿಹಾಸವೇ ಮಹೋನ್ನತವಾದ, ನಿಜಕ್ಕೂ ವಿಮೋಚನಕಾರಿಯಾದ, ನಿಜಕ್ಕೂ ಕ್ರಾಂತಿಕಾರಿಯಾದ ಯುದ್ಧಗಳೊಂದರಿಂದ ಪ್ರಾರಂಭವಾಯಿತು. ಪ್ರಸಕ್ತ ಸಾಮ್ರಾಜ್ಯಶಾಹಿ ಯುದ್ಧದಂತಹ ಜಗತ್ತಿನ ಅಪಾರ ಸಂಖ್ಯೆಯ ಆಕ್ರಮಣಕಾರಿ ಯುದ್ಧಗಳಿಗೆ ಹೋಲಿಸಿದಂತೆ ಇಂಥ ಯುದ್ಧಗಳ ಸಂಖ್ಯೆ ಅಲ್ಪ ಎನ್ನಬಹುದು. ಅಂತಹ ಯುದ್ಧಗಳೆಲ್ಲ ಆಕ್ರಮಿತ ಭೂಮಿಗಳ ಅಥವಾ ಅನ್ಯಾಯಾರ್ಜಿತ ಗಳಿಕೆಗಳ ವಿಭಜನೆಗಾಗಿ ರಾಜರ, ಭೂವಾಲೀಕರ ಅಥವಾ ಬಂಡವಾಳಗಾರರ ನಡುವಿನ ಜಗಳಗಳಿಂದ ಉಂಟಾದವೇ ಆಗಿದ್ದವು. ಆದರೆ ಅಮೆರಿಕನ್ ಜನ

ತೆಯ ಯುದ್ಧವಾದರೋ ಬ್ರಿಟಿಷ್ ದರೋಡೆಕೋರರ ವಿರುದ್ಧ ನಡೆಸಿದ ಯುದ್ಧವಾಗಿದ್ದಿತು. ಬ್ರಿಟಿಷ್ ಲೂಟಿಗಾರರು ಅಮೆರಿಕವನ್ನು ದಬ್ಬಾಳಿಕೆಗೆ ಒಳಪಡಿಸಿದ್ದರು, ಅದನ್ನು ವಸಾಹತು ಗುಲಾಮಗಿರಿಯ ಸ್ಥಿತಿಯಲ್ಲಿರಿಸಿದ್ದರು - ಈ “ನಾಗರಿಕ” ರಕ್ತಪಿಪಾಸುಗಳು ಭಾರತ, ಇಜಿಪ್ಟ್, ಹಾಗೂ ಜಗತ್ತಿನ ಎಲ್ಲ ಭಾಗಗಳಲ್ಲಿನ ನೂರಾರು ಮಿಲಿಯ ಜನರನ್ನು ಇನ್ನೂ ಮರ್ದಿಸುತ್ತಿರುವಂತೆಯೇ ಮತ್ತು ವಸಾಹತು ಗುಲಾಮಗಿರಿಯಲ್ಲಿ ಇರಿಸಿರುವಂತೆಯೇ.

ಈ ಅಮೆರಿಕನ್ ಜನತೆಯ ಯುದ್ಧ ಜರುಗಿದನಂತರ ಇಂದಿಗೆ ಸುಮಾರು 150 ವರ್ಷಗಳೇ ಸಂದಿವೆ. ಬೂರ್ಷ್ವಾ ನಾಗರಿಕತೆಯು ತನ್ನೆಲ್ಲ ಭೋಗದ ಫಲಗಳನ್ನೂ ನೀಡಿದೆ. ಸಾಮೂಹಿಕ ಮಾನವ ಯತ್ನದ ಉತ್ಪಾದಕ ಶಕ್ತಿಗಳ ಬೆಳವಣಿಗೆಯ ಮಟ್ಟದಲ್ಲಿ, ಯಂತ್ರ ಸಾಮಗ್ರಿಗಳ, ಆಧುನಿಕ ಎಂಜಿನಿಯರಿಂಗ್‌ನ ಎಲ್ಲ ಅದ್ಭುತಗಳ ಬಳಕೆಯಲ್ಲಿ, ಅಮೆರಿಕವು ಸ್ವತಂತ್ರ ಸುಶಿಕ್ಷಿತ ರಾಷ್ಟ್ರಗಳ ಮಧ್ಯೆ ಪ್ರಥಮ ಸ್ಥಾನ ಗಳಿಸಿದೆ. ಅದೇ ಹೊತ್ತಿನಲ್ಲಿ ಭೋಗ ಜೀವನದ ಹೊಲಸಿನಲ್ಲಿ ಹೊರಳಾಡುತ್ತಿರುವ ಕೆಲವೇ ದುರಾಗ್ರಹಿ ಕೋಟ್ಯಾಧೀಶರಿಗೂ ದಾರಿದ್ರ್ಯದ ಅಂಚಿನಲ್ಲಿ ಸತತವಾಗಿ ಬಾಳುತ್ತಿರುವ ಮಿಲಿಯಾಂತರ ದುಡಿಯುವ ಜನರಿಗೂ ನಡುವೆ ಇರುವ ಅಗಾಧ ಅಂತರಕ್ಕೆ ಸಂಬಂಧಿಸಿ ಅಮೆರಿಕ ಅತ್ಯಂತ ಅಗ್ರ ರಾಷ್ಟ್ರಗಳಲ್ಲೊಂದಾಗಿದೆ. ಸಾಮಂತಶಾಹಿ ಗುಲಾಮಗಿರಿಯ ವಿರುದ್ಧ ಕ್ರಾಂತಿಕಾರಿ ಯುದ್ಧ ಹೂಡಿ ಜಗತ್ತಿಗೇ ದೃಷ್ಟಾಂತ ಹಾಕಿಕೊಟ್ಟ ಅಮೆರಿಕನ್ ಜನರು ಕೆಲವೇ ಕೋಟ್ಯಾಧೀಶರಿಗೆ ಕೂಲಿ ಗುಲಾಮಗಿರಿ ಸಲ್ಲಿಸುತ್ತಿರುವ ಬಂಡವಾಳವಾದದ ಇತ್ತೀಚೆಗಿನ ಘಟ್ಟದಲ್ಲಿ ಇರುವಂತಾಗಿದ್ದಾರೆ, ಬಾಡಿಗೆ ಕೊಲೆಗಡುಕರ ಪಾತ್ರ ನಿರ್ವಹಿಸುವಂತಾಗಿದ್ದಾರೆ. ಈ ಕೊಲೆಗಡುಕರು 1898ರಲ್ಲಿ ಶ್ರೀಮಂತ ಖದೀಮರ ಪ್ರಯೋಜನಕ್ಕಾಗಿ ಫಿಲಿಪ್ಪೀನ್ ಜನರನ್ನು “ವಿಮೋಚನೆಗೊಳಿಸುವ” ನೆಪದಲ್ಲಿ ಕತ್ತು ಹಿಸುಕಿ ಕೊಂದರು,⁷⁴ ಈಗ 1918ರಲ್ಲಿ ರಷ್ಯವನ್ನು ಜರ್ಮನರ ದುರಾಕ್ರಮಣದಿಂದ “ಸಂರಕ್ಷಿಸುವ” ನೆಪದಿಂದ ರಷ್ಯನ್ ಸಮಾಜವಾದಿ ಗಣತಂತ್ರವನ್ನು ಕತ್ತು ಹಿಸುಕಿ ಕೊಲ್ಲಲು ಯತ್ನಿಸುತ್ತಿದ್ದಾರೆ.

ಆದರೆ ಸಾಮ್ರಾಜ್ಯಶಾಹಿಯು ಈ ನಾಲ್ಕು ವರ್ಷಗಳಿಂದ ನಡೆಸುತ್ತಿರುವ ಜನಾಂಗಗಳ ಕಗ್ಗೊಲೆಯು ನಿಷ್ಫಲವಾಗಿಯೇನೂ ನಡೆದು ಹೋಗಿಲ್ಲ. ದರೋಡೆಕೋರರ ಎರಡೂ ಗುಂಪುಗಳ - ಬ್ರಿಟಿಷ್ ಹಾಗೂ ಜರ್ಮನ್ ದರೋಡೆಕೋರರ ಗುಂಪುಗಳ - ದಗಾಕೋರರು ಜನರಿಗೆ ಮಾಡುತ್ತಿರುವ ಮೋಸವು ನಿರ್ವಿವಾದವಾದ ಹಾಗೂ ಸುಸ್ಪಷ್ಟವಾದ ವಾಸ್ತವಾಂಶಗಳಿಂದ ಸಂಪೂರ್ಣವಾಗಿ ಬಯಲು ಮಾಡಲ್ಪಟ್ಟಿದೆ. ಈ ನಾಲ್ಕು ವರ್ಷಗಳ ಯುದ್ಧದ ಪರಿಣಾಮಗಳು ಕೊಳ್ಳೆಯ ಪಾಲಿಗಾಗಿ ಕಳ್ಳರ ಮಧ್ಯೆ ನಡೆಯುವ ಯುದ್ಧಕ್ಕೆ ಅನ್ವಯಿಸಿದಂತೆ ಬಂಡವಾಳವಾದದ ಸಾಮಾನ್ಯ ನಿಯಮವನ್ನು ತೋರಿಸಿಕೊಟ್ಟಿವೆ: ಅತ್ಯಂತ ಹೆಚ್ಚು ಸಿರಿವಂತರಾದವರು, ಅತ್ಯಂತ ಹೆಚ್ಚು ಬಲಶಾಲಿಗಳು ಹೆಚ್ಚಿನ ಲಾಭಗಳಿಸಿದರು, ಅತ್ಯಂತ ಹೆಚ್ಚಿನ ಪಾಲು ಕಿತ್ತುಕೊಂಡರು.

ಅದೇ ಹೊತ್ತಿನಲ್ಲಿ ಅತ್ಯಂತ ದುರ್ಬಲರಾದವರು ಸಂಪೂರ್ಣವಾಗಿ ಸುಲಿಗೆ ಮಾಡಲ್ಪಟ್ಟರು, ಹಿಂಸೆಗೆ ಒಳಪಡಿಸಲ್ಪಟ್ಟರು, ನಜ್ಜುಗುಜ್ಜು ಮಾಡಲ್ಪಟ್ಟರು, ದಮನ ಮಾಡಲ್ಪಟ್ಟರು.

“ವಸಾಹತು ಗುಲಾಮರ”ನ್ನು ಹೊಂದಿರುವ ಸಂಖ್ಯೆಗೆ ಸಂಬಂಧಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ದರೋಡೆಕೋರರೇ ಅತ್ಯಂತ ಹೆಚ್ಚಿನ ಬಲಶಾಲಿಗಳಾಗಿದ್ದರು. ಬ್ರಿಟಿಷ್ ಬಂಡವಾಳಗಾರರು “ತಮ್ಮ” ಭೂಭಾಗದ (ಅಂದರೆ, ಈಗ ಅನೇಕ ಶತಮಾನಗಳಿಂದ ಕಸಿದುಕೊಂಡಿರುವಂಥ ಭೂಭಾಗದ) ಒಂದು ಅಂಗುಲವನ್ನೂ ಕಳೆದುಕೊಂಡಿಲ್ಲ, ಬದಲು ಆಫ್ರಿಕದಲ್ಲಿನ ಜರ್ಮನ್ ವಸಾಹತುಗಳನ್ನೆಲ್ಲ ತಾವೇ ಕಬಳಿಸಿದ್ದಾರೆ. ಅವರು ಮೆಸೊಪೊಟೇಮಿಯಾ ಹಾಗೂ ಪ್ಯಾಲೆಸ್ಟೈನ್‌ಗಳನ್ನು ಕಸಿದುಕೊಂಡಿದ್ದಾರೆ, ಗ್ರೀಸನ್ನು ದಬ್ಬಾಳಿಕೆಗೆ ಒಳಪಡಿಸಿದ್ದಾರೆ, ಈಗ ರಷ್ಯವನ್ನು ಸೂರೆಮಾಡಲು ಪ್ರಾರಂಭಿಸಿದ್ದಾರೆ.

ಜರ್ಮನ್ ಸಾಮ್ರಾಜ್ಯಶಾಹಿ ದರೋಡೆಕೋರರು “ತಮ್ಮ” ಸೈನ್ಯಗಳ ಶಿಸ್ತು ಸಂಘಟನೆಯಲ್ಲಿ ಅತ್ಯಂತ ಹೆಚ್ಚು ಬಲಶಾಲಿಗಳಾಗಿದ್ದರು, ಆದರೆ ವಸಾಹತುಗಳಿಗೆ ಸಂಬಂಧಿಸಿ ದುರ್ಬಲರಾಗಿದ್ದರು. ಅವರು ತಮ್ಮೆಲ್ಲ ವಸಾಹತುಗಳನ್ನೂ ಕಳೆದುಕೊಂಡಿದ್ದಾರೆ, ಆದರೆ ಯೂರೋಪಿನ ಅರ್ಧಭಾಗವನ್ನು ಸೂರೆಗಯ್ದಿದ್ದಾರೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ದೇಶಗಳನ್ನೂ ದುರ್ಬಲ ಜನಾಂಗಗಳನ್ನೂ ದಮನ ಮಾಡಿದ್ದಾರೆ. ಎರಡು ಪಕ್ಷಗಳೂ ಎಂತಹ ಮಹಾ “ವಿಮೋಚನಾ” ಯುದ್ಧವನ್ನು ನಡೆಸಿದವು! ಎರಡೂ ಪಕ್ಷಗಳ ಸುಲಿಗೆಕಾರರು, ಆಂಗ್ಲೋ-ಫ್ರೆಂಚ್ ಹಾಗೂ ಜರ್ಮನ್ ಬಂಡವಾಳಗಾರರು, ತಮ್ಮ ಅಡಿಯಾಳುಗಳಾದ ಸಾಮಾಜಿಕ ಸ್ವದೇಶ ಮೂಢಾ ಭಿಮಾನಿಗಳೊಂದಿಗೆ, ಅಂದರೆ “ತಮ್ಮ ಸ್ವಂತ” ಬೂರ್ಷ್ವಾಸೀಯ ಪಕ್ಷಕ್ಕೆ ಹೋಗಿ ಸೇರಿಕೊಂಡಂಥ ಸಮಾಜವಾದಿಗಳೊಂದಿಗೆ, ಕೂಡಿಕೊಂಡು ಎಷ್ಟು ಚೆನ್ನಾಗಿ “ತಮ್ಮ ದೇಶದ ರಕ್ಷಣೆ” ಮಾಡಿದ್ದಾರೆ!

ಅಮೆರಿಕನ್ ಕೋಟ್ಯಾಧೀಶರೇ ಬಹುಶಃ ಎಲ್ಲರಿಗಿಂತ ಅತ್ಯಂತ ಹೆಚ್ಚು ಸಿರಿವಂತರು ಹಾಗೂ ಭೌಗೋಳಿಕವಾಗಿ ಅತ್ಯಂತ ಸುಭದ್ರರು. ಇವರೇ ಉಳಿದೆಲ್ಲರಿಗಿಂತ ಹೆಚ್ಚು ಲಾಭ ಗಳಿಸಿದ್ದಾರೆ. ಇವರು ಎಲ್ಲ ದೇಶಗಳನ್ನೂ, ಅತ್ಯಂತ ಶ್ರೀಮಂತ ದೇಶಗಳನ್ನೂ ಸಹ, ಪೊಗದಿ ಕೊಡುವ ದೇಶಗಳನ್ನಾಗಿ ಪರಿವರ್ತಿಸಿದ್ದಾರೆ. ಇವರು ನೂರಾರು ಬಿಲಿಯ ಡಾಲರುಗಳನ್ನು ಕಸಿದುಕೊಂಡಿದ್ದಾರೆ. ಈ ಪ್ರತಿಯೊಂದು ಡಾಲರೂ ಹೊಲಸಿನಿಂದ - ಬ್ರಿಟನ್ ಮತ್ತದರ “ಮಿತ್ರ ದೇಶಗಳ” ನಡುವಿನ, ಜರ್ಮನಿ ಮತ್ತದರ ಅಡಿಯಾಳು ದೇಶಗಳ ನಡುವಿನ ರಹಸ್ಯ ಒಡಂಬಡಿಕೆಗಳ ಹೊಲಸಿನಿಂದ - ಮಲಿನಗೊಂಡಿದೆ. ಕೊಳ್ಳೆ ಹೊಡೆದುದನ್ನು ಹಂಚಿಕೊಳ್ಳಲು ಮಾಡಿಕೊಂಡ ಒಡಂಬಡಿಕೆಗಳಾಗಿವೆ ಇವು. ಕಾರ್ಮಿಕರನ್ನು ದಬ್ಬಾಳಿಕೆಗೆ ಒಳಪಡಿಸಲು, ಅಂತರರಾಷ್ಟ್ರೀಯತಾ ಸಮಾಜವಾದಿಗಳಿಗೆ ಉಪದ್ರವ ಕೊಡಲು ಪರಸ್ಪರ “ನೆರವಿ”ಗಾಗಿ ಮಾಡಿಕೊಂಡ ಒಡಂಬಡಿಕೆಗಳಾಗಿವೆ ಇವು. ಪ್ರತಿಯೊಂದು ಡಾಲರೂ “ಲಾಭದಾಯಕ” ಯುದ್ಧ

ಕಾಂಟ್ರಾಕ್ಟುಗಳ ಹೊಲಸಿನಿಂದ ಮಲಿನಗೊಂಡಿದೆ. ಈ ಯುದ್ಧ ಕಾಂಟ್ರಾಕ್ಟುಗಳು ಪ್ರತಿಯೊಂದು ದೇಶದಲ್ಲೂ ಶ್ರೀಮಂತರನ್ನು ಹೆಚ್ಚು ಶ್ರೀಮಂತರನ್ನಾಗಿಯೂ ಬಡವರನ್ನು ಹೆಚ್ಚು ಬಡವರನ್ನಾಗಿಯೂ ಮಾಡಿವೆ. ಮತ್ತೆ ಪ್ರತಿಯೊಂದು ಡಾಲರೂ ರಕ್ತಸಿಕ್ತವಾಗಿದೆ - ಸೂರೆ ಹೊಡೆದುದರಲ್ಲಿ ಹೆಚ್ಚಿನ ಭಾಗವನ್ನು ಬ್ರಿಟಿಷ್ ಲೂಟಿಗಾರರು ಪಡೆಯಬೇಕೋ ಅಥವಾ ಜರ್ಮನ್ ಲೂಟಿಗಾರರು ಪಡೆಯಬೇಕೋ, ಜಗತ್ತಿನಾದ್ಯಂತ ದುರ್ಬಲ ದೇಶಗಳನ್ನು ಕತ್ತು ಹಿಸುಕಿ ಕೊಲ್ಲುವುದರಲ್ಲಿ ಬ್ರಿಟಿಷ್ ಘಾತುಕರು ಮುಂದಿರಬೇಕೋ ಅಥವಾ ಜರ್ಮನ್ ಘಾತುಕರು ಮುಂದಿರಬೇಕೋ, ಅನ್ನುವುದನ್ನು ನಿರ್ಧರಿಸಲು ನಡೆಸಿದ ಮಹೋನ್ನತವಾದ, ಉದಾತ್ತವಾದ, ವಿಮೋಚನ ಕಾರಕ ಹಾಗೂ ಪವಿತ್ರ ಯುದ್ಧದಲ್ಲಿ ಸತ್ತ ಹತ್ತು ಮಿಲಿಯ ಜನರು, ಗಾಯಗೊಂಡ ಇಪ್ಪತ್ತು ಮಿಲಿಯ ಜನರು ಸುರಿಸಿದ ರಕ್ತ ಸಾಗರದಿಂದ ಮಲಿನಗೊಂಡಿದೆ.

ಯುದ್ಧ ಹಿಂಸಾಕೃತ್ಯಗಳನ್ನು ಎಸಗುವುದರಲ್ಲಿ ಜರ್ಮನ್ ಸೂರೆಗಾರರು ಎಲ್ಲ ದಾಖಲೆಗಳನ್ನೂ ಮುರಿದಲ್ಲಿ ಬ್ರಿಟಿಷರು ಕಸಿದುಕೊಂಡ ವಸಾಹತುಗಳ ಸಂಖ್ಯೆ ಯಲ್ಲಷ್ಟೆ ಅಲ್ಲ, ಅವರ ಅಸಹ್ಯ ಹುಟ್ಟಿಸುವಂಥ ಬೂಟಾಟಿಕೆಯ ಕುತಂತ್ರಗಳಲ್ಲೂ ಎಲ್ಲ ದಾಖಲೆಗಳನ್ನೂ ಮುರಿದಿದ್ದಾರೆ. ಇಂದಿಗೂ ಆಂಗ್ಲೋ-ಫ್ರೆಂಚ್ ಹಾಗೂ ಅಮೆರಿಕನ್ ಬೂರ್ಷ್ವಾ ವೃತ್ತಪತ್ರಿಕೆಗಳು ರಷ್ಯದ ಬಗೆಗೆ ಸುಳ್ಳು ಅವಹೇಳನಗಳನ್ನು ಕೋಟಿ ಕೋಟ್ಯಾಂತರ ಪ್ರತಿಗಳಲ್ಲಿ ಮುದ್ರಿಸಿ ಹರಡುತ್ತಿವೆ, ತಾವು ರಷ್ಯವನ್ನು ಜರ್ಮನರ ದಾಳಿಯಿಂದ "ರಕ್ಷಿಸ" ಬಯಸುತ್ತವೆಂಬ ನೆಪದ ಮೇಲೆ ರಷ್ಯದ ಮೇಲೆ ತಾವು ನಡೆಸಿರುವ ದರೋಡೆಕೋರ ದಾಳಿಯನ್ನು ಬೂಟಾಟಿಕೆಯಿಂದ ಸಮರ್ಥಿಸುತ್ತಿವೆ !

ಈ ಕ್ವದ್ರವಾದ ಹಾಗೂ ಘೋರವಾದ ಸುಳ್ಳನ್ನು ಅಲ್ಲಗಳೆಯಲು ಹೆಚ್ಚು ಮಾತುಗಳೇನೂ ಬೇಕಿಲ್ಲ. ಒಂದು ಸುವಿದಿತ ವಾಸ್ತವಾಂಶವನ್ನು ಎತ್ತಿ ತೋರಿಸುವುದು ಸಾಕು. 1917ರ ಅಕ್ಟೋಬರ್‌ನಲ್ಲಿ ರಷ್ಯನ್ ಕಾರ್ಮಿಕರು ತಮ್ಮ ಸಾಮ್ರಾಜ್ಯ ಶಾಹಿ ಸರ್ಕಾರವನ್ನು ಉರುಳಿಸಿದನಂತರ ಸೋವಿಯತ್ ಸರ್ಕಾರವು, ಕ್ರಾಂತಿಕಾರಿ ಕಾರ್ಮಿಕ-ರೈತ ಸರ್ಕಾರವು, ಬಹಿರಂಗವಾಗಿಯೇ ನ್ಯಾಯಯುತವಾದ ಶಾಂತಿ ಸಲಹೆಯೊಂದನ್ನು, ಸೇರ್ಪಡೆಗಳಾಗಲೀ ನಷ್ಟ ಪರಿಹಾರಗಳಾಗಲೀ ಇಲ್ಲದ ಶಾಂತಿ ಸಲಹೆಯೊಂದನ್ನು, ಎಲ್ಲ ರಾಷ್ಟ್ರಗಳಿಗೂ ಸಮಾನ ಹಕ್ಕುಗಳನ್ನು ಸಂಪೂರ್ಣವಾಗಿ ಖಚಿತಪಡಿಸುವಂಥ ಶಾಂತಿ ಸಲಹೆಯೊಂದನ್ನು, ಮುಂದಿರಿಸಿತು.⁷⁵ ಅದು ಯುದ್ಧದಲ್ಲಿ ನಿರತವಾಗಿದ್ದ ಎಲ್ಲ ದೇಶಗಳಿಗೂ ಅಂತಹ ಶಾಂತಿ ಸಲಹೆಯೊಂದನ್ನು ಮಾಡಿತು.

ನಮ್ಮ ಈ ಸಲಹೆಯನ್ನು ಆಂಗ್ಲೋ-ಫ್ರೆಂಚ್ ಹಾಗೂ ಅಮೆರಿಕನ್ ಬೂರ್ಷ್ವಾಸಿಗಳೇ ಒಪ್ಪಿಕೊಳ್ಳಲು ನಿರಾಕರಿಸಿದುದು. ಅವರೇ ನಮ್ಮೊಂದಿಗೆ ಸಾರ್ವತ್ರಿಕ ಶಾಂತಿಯ ಬಗೆಗೆ ಮಾತನಾಡಲೂ ನಿರಾಕರಿಸಿದುದು. ಅವರೇ ಎಲ್ಲ ರಾಷ್ಟ್ರಗಳ ಹಿತಗಳಿಗೂ ದ್ರೋಹ ಬಗೆದಿರುವುದು; ಅವರೇ ಸಾಮ್ರಾಜ್ಯಶಾಹಿ ಕಗ್ಗೊಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು !

ರಷ್ಯವನ್ನು ಸಾಮ್ರಾಜ್ಯಶಾಹಿ ಯುದ್ಧದೊಳಕ್ಕೆ ಪುನಃ ಸೆಳೆಯುವ ಸಾಧ್ಯತೆಯು

ಮೇಲೆ ಆಶ್ವಾಸನೆ ಇರಿಸಿಕೊಂಡು ಅವರೇ ಶಾಂತಿ ಸಂಧಾನಗಳಲ್ಲಿ ಭಾಗವಹಿಸಲು ನಿರಾಕರಿಸಿದುದು ಮತ್ತು ತನ್ನೂಲಕ ಅವರಿಗಿಂತ ಕಮ್ಮಿ ಏನೂ ಸೂರೆಗಾರರಲ್ಲದ ಜರ್ಮನ್ ಬಂಡವಾಳಗಾರರಿಗೆ ಸ್ವೇಚ್ಛೆಯಿಂದ ವರ್ತಿಸಲು ಅವಕಾಶ ಮಾಡಿ ಕೊಟ್ಟುದು. ಈ ಜರ್ಮನ್ ಬಂಡವಾಳಗಾರರೇ ರಷ್ಯದ ಮೇಲೆ ಅದರ ಭೂಭಾಗಗಳನ್ನು ಸೇರ್ಪಡೆ ಮಾಡಿಕೊಳ್ಳುವಂಥ ಹಾಗೂ ಕಠಿಣವಾದ ನಿಬಂಧನೆಗಳನ್ನು ಹೊಂದಿರುವಂಥ ಬ್ರೆಸ್ತ್ ಶಾಂತಿ ಒಡಂಬಡಿಕೆಯನ್ನು ಹೊರಿಸಿದುದು !

ಈಗ ಆಂಗ್ಲೋ-ಫ್ರೆಂಚ್ ಹಾಗೂ ಅಮೆರಿಕನ್ ಬೂರ್ಷ್ವಾಸೀ ಬ್ರೆಸ್ತ್ ಶಾಂತಿ ಒಡಂಬಡಿಕೆಗಾಗಿ ನಮ್ಮನ್ನೇ ದೂಷಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚು ಆಷಾಢಭೂತಿತನವನ್ನು ಊಹಿಸುವುದು ಕಷ್ಟ. ಬ್ರೆಸ್ತ್ ಸಂಧಾನಗಳನ್ನು ಸಾರ್ವತ್ರಿಕ ಶಾಂತಿಗಾಗಿ ಸಾರ್ವತ್ರಿಕ ಸಂಧಾನಗಳನ್ನಾಗಿ ಪರಿವರ್ತಿಸಬಲ್ಲವಾಗಿದ್ದ ಆ ದೇಶಗಳ ಬಂಡವಾಳಗಾರರೇ ಈಗ ನಮ್ಮ ಮೇಲೆ “ಆಪಾದನೆ ಹೊರಿಸುತ್ತಿದ್ದಾರೆ” ! ವಸಾಹತುಗಳನ್ನು ಸೂರೆ ಮಾಡುವುದರಿಂದ ಮತ್ತು ಜನಾಂಗಗಳ ಕಗ್ಗೊಲೆಯಿಂದ ಲಾಭ ಗಳಿಸುವಂಥ ಆಂಗ್ಲೋ-ಫ್ರೆಂಚ್ ಸಾಮ್ರಾಜ್ಯಶಾಹಿ ರಣಹದ್ದುಗಳು ಬ್ರೆಸ್ತ್ ಒಡಂಬಡಿಕೆಯ ನಂತರವೂ ಒಂದು ಇಡೀ ವರ್ಷ ಯುದ್ಧವನ್ನು ಮುಂದುವರಿಸಿದ್ದಾರೆ. ಆದರೂ ಅವರು ನಮ್ಮ ಮೇಲೆ, ಬೋಲ್ಷೆವಿಕರ ಮೇಲೆ, ಎಲ್ಲ ದೇಶಗಳಿಗೂ ಅನ್ವಯವಾಗುವ ನ್ಯಾಯಯುತವಾದ ಶಾಂತಿ ಒಡಂಬಡಿಕೆಯನ್ನು ಸಲಹೆ ಮಾಡಿದ ನಮ್ಮ ಮೇಲೆ, “ಆರೋಪ ಹೊರಿಸುತ್ತಾರೆ.” ಮಾಜಿ ತ್ಸಾರ್ ಪ್ರಭುತ್ವವು ಆಂಗ್ಲೋ-ಫ್ರೆಂಚ್ ಬಂಡವಾಳಗಾರರೊಂದಿಗೆ ಮಾಡಿಕೊಂಡ ರಹಸ್ಯ ಪಾತಕ ಒಡಂಬಡಿಕೆಗಳನ್ನು ಹರಿದು ಹಾಕಿದಂಥ, ಪ್ರಕಟಿಸಿ ಸಾರ್ವಜನಿಕರ ಮುಂದೆ ಅವಮಾನಕ್ಕೊಳಗಾಗುವಂತೆ ಬಯಲು ಮಾಡಿದಂಥ ನಮ್ಮ ಮೇಲೆ ಅವರು ಆರೋಪ ಹೊರಿಸುತ್ತಾರೆ.

ಯಾವುದೇ ದೇಶದಲ್ಲಿ ವಾಸಿಸುತ್ತಿರಲಿ, ಇಡೀ ಜಗತ್ತಿನ ಕಾರ್ಮಿಕರು ನಮ್ಮನ್ನು ಅಭಿನಂದಿಸುತ್ತಿದ್ದಾರೆ, ನಮ್ಮ ಬಗೆಗೆ ಸಹಾನುಭೂತಿ ತೋರುತ್ತಿದ್ದಾರೆ, ಸಾಮ್ರಾಜ್ಯಶಾಹಿ ಬಾಂಧವ್ಯಗಳ, ಹೊಲಸಿನ ಸಾಮ್ರಾಜ್ಯಶಾಹಿ ಒಡಂಬಡಿಕೆಗಳ, ಸಾಮ್ರಾಜ್ಯಶಾಹಿ ಸಂಕೋಲೆಗಳ ಕಬ್ಬಿಣದ ಬಳೆಯನ್ನು ಮುರಿದು ಹಾಕಿದುದಕ್ಕಾಗಿ, ಮುರಿದು ಸ್ವಾತಂತ್ರ್ಯದತ್ತ ಸಾಗಿ ಹೋದುದಕ್ಕಾಗಿ, ಹಾಗೆ ಮಾಡುವಾಗ ಅತ್ಯಪಾರ ತ್ಯಾಗ ಮಾಡಿದುದಕ್ಕಾಗಿ ನಮ್ಮನ್ನು ಶ್ಲಾಘಿಸುತ್ತಿದ್ದಾರೆ; ಸಾಮ್ರಾಜ್ಯಶಾಹಿಗಳಿಂದ ಭಂಗಗೊಳಿಸಲ್ಪಟ್ಟು ಸೂರೆ ಮಾಡಲ್ಪಟ್ಟಿದ್ದರೂ ಸಮಾಜವಾದಿ ಗಣತಂತ್ರವಾಗಿ ನಮ್ಮ ದೇಶವು ಸಾಮ್ರಾಜ್ಯಶಾಹಿ ಯುದ್ಧದಿಂದ ಹೊರಗೆ ಹೋದುದಕ್ಕಾಗಿ, ಇಡೀ ಜಗತ್ತಿಗೇ ಕಾಣುವಂತೆ ಶಾಂತಿ ಧ್ವಜವನ್ನು, ಸಮಾಜವಾದದ ಧ್ವಜವನ್ನು ಎತ್ತಿ ಹಿಡಿದುದಕ್ಕಾಗಿ, ನಮ್ಮನ್ನು ಶ್ಲಾಘಿಸುತ್ತಿದ್ದಾರೆ.

ಇದಕ್ಕಾಗಿ ಅಂತರರಾಷ್ಟ್ರೀಯ ಸಾಮ್ರಾಜ್ಯಶಾಹಿ ತಂಡವು ನಮ್ಮನ್ನು ದ್ವೇಷಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ; ಅದು ನಮ್ಮ ಮೇಲೆ “ಆರೋಪ ಹೊರಿಸು”

ತ್ತಿರುವುದರಲ್ಲಿ, ನಮ್ಮ ಬಲಪಂಥದ ಸಮಾಜವಾದಿ-ಕ್ರಾಂತಿಕಾರಿಗಳನ್ನೂ ಮೆನ್ನೆ
ವಿಕರನ್ನೂ ಒಳಗೊಂಡು ಸಾಮ್ರಾಜ್ಯಶಾಹಿಗಳ ಬಾಲಬಡುಕರೆಲ್ಲರೂ ನಮ್ಮ ಮೇಲೆ
“ಆರೋಪ ಹೊರಿಸು” ತ್ತಿರುವುದರಲ್ಲಿ, ಆಶ್ಚರ್ಯವಿಲ್ಲ. ಬೋಲ್ಷೆವಿಕರ ಬಗೆಗೆ
ಸಾಮ್ರಾಜ್ಯವಾದದ ಈ ಕಾವಲುನಾಯಿಗಳು ವ್ಯಕ್ತಪಡಿಸುತ್ತಿರುವ ದ್ವೇಷವೂ,
ಜಗತ್ತಿನ ವರ್ಗಜಾಗೃತ ಕಾರ್ಮಿಕರು ವ್ಯಕ್ತಪಡಿಸುತ್ತಿರುವ ಸಹಾನುಭೂತಿಯೂ, ನಮ್ಮ
ಧ್ಯೇಯ ನ್ಯಾಯವಾದುದು ಎಂದು ಹಿಂದೆಂದಿಗಿಂತ ಹೆಚ್ಚು ನಮಗೆ ಮನದಟ್ಟು ಮಾಡಿ
ಕೊಡುತ್ತವೆ.

ಬೂರ್ಷ್ವಾಸೀಯ ಮೇಲೆ ವಿಜಯ ಸಾಧಿಸುವ ಸಲುವಾಗಿ, ಅಧಿಕಾರವು ಕಾರ್ಮಿ
ಕರ ಕೈಗೆ ಸಾಗಿ ಹೋಗುವುದರ ಸಲುವಾಗಿ, ಜಾಗತಿಕ ಶ್ರಮಜೀವಿ ವರ್ಗ ಕ್ರಾಂತಿ
ಯನ್ನು ಪ್ರಾರಂಭಿಸುವುದರ ಸಲುವಾಗಿ, ನಾವು ನಮ್ಮ ಭೂಭಾಗದ ಒಂದು ಭಾಗ
ವನ್ನು ತ್ಯಾಗ ಮಾಡುವುದನ್ನೂ ಒಳಗೊಂಡು, ಸಾಮ್ರಾಜ್ಯಶಾಹಿಯ ಮುಂದೆ ಭಾರಿ
ಪರಾಭವಗಳನ್ನು ಅನುಭವಿಸುವ ತ್ಯಾಗವನ್ನೂ ಒಳಗೊಂಡು ಎಷ್ಟೇ ಭಾರಿ ತ್ಯಾಗ
ಮಾಡಲೂ ಅನುಮಾನಿಸೆವು ಮತ್ತು ಅನುಮಾನಿಸ ಕೂಡದು, ಎಂಬುದನ್ನು ನಿಜವಾದ
ಸಮಾಜವಾದಿಯೊಬ್ಬ ಅರ್ಥಮಾಡಿಕೊಳ್ಳದೆ ಹೋಗುವುದಿಲ್ಲ. ಸಮಾಜವಾದಿ
ಕ್ರಾಂತಿಯ ಧ್ಯೇಯವು ಮುಂದುವರಿಯುವಂತೆ ಅದನ್ನು ನಿಜಕ್ಕೂ ಮುನ್ನೂಕಲು
“ತನ್ನ” ದೇಶ ಮಹೋನ್ನತ ತ್ಯಾಗ ಮಾಡಲು ಸಿದ್ಧವಿದೆಯೆಂದು ನಿಜವಾದ
ಸಮಾಜವಾದಿಯೊಬ್ಬ ಕಾರ್ಯತಃ ಸಾಧಿಸಿದಂತಾಗುವುದು.

“ತಮ್ಮ” ಧ್ಯೇಯದ ಹಿತಕ್ಕಾಗಿ, ಅಂದರೆ, ಜಗತ್ತಿನ ಮೇಲೆ ಅಧಿನಾಯಕತ್ವ
ಗಳಿಸಿಕೊಳ್ಳುವುದಕ್ಕಾಗಿ, ಬ್ರಿಟನ್ ಹಾಗೂ ಜರ್ಮನಿಯ ಸಾಮ್ರಾಜ್ಯಶಾಹಿಗಳು
ಬೆಲ್ಜಿಯಂನಿಂದ ಹಿಡಿದು ಸೆರ್ಬಿಯಾವರೆಗೆ, ಪ್ಯಾಲೆಸ್ಟೈನ್ ಹಾಗೂ ಮೆಸೊಪೊಟೇ
ಮಿಯಾವರೆಗೆ ಅನೇಕ ದೇಶಗಳನ್ನು ಸಂಪೂರ್ಣವಾಗಿ ನಾಶಗೊಳಿಸಲು, ಅವುಗಳನ್ನು
ಕತ್ತು ಹಿಸುಕಿ ಕೊಲ್ಲಲು, ಹಿಂದೆಮುಂದೆ ನೋಡಿಲ್ಲ. ಆದರೆ ಸಮಾಜವಾದಿಗಳು ಮಾತ್ರ
ಇಡೀ ಜಗತ್ತಿನ ದುಡಿಯುವ ಜನರನ್ನು ಬಂಡವಾಳದ ನೋಗದಿಂದ ವಿಮೋಚನೆ
ಗೊಳಿಸುವ, ಸಾರ್ವತ್ರಿಕ ಹಾಗೂ ಶಾಶ್ವತ ಶಾಂತಿ ಗಳಿಸುವ “ತಮ್ಮ” ಧ್ಯೇಯ
ಸಾಧನೆಗಾಗಿ ತ್ಯಾಗಗಳಿಲ್ಲದ ಮಾರ್ಗ ಕಂಡುಬರುವವರೆಗೂ ಕಾಯಬೇಕೆ? ಸುಲಭ ವಿ
ಯದ “ಖಾತರಿ”ಯಾಗುವವರೆಗೂ ಕದನ ಪ್ರಾರಂಭಿಸಲು ಅವರು ಅಂಜಿ ಕುಳಿತಿ
ಬೇಕೆ? “ತಮ್ಮ” ಬೂರ್ಷ್ವಾ-ಸೃಜಿತ “ತಾಯ್ನಾಡಿ”ನ ಅಖಂಡತೆ ಹಾಗೂ ಸುಭದ್ರತೆ
ಗಳನ್ನು ಅವರು ಜಾಗತಿಕ ಸಮಾಜವಾದಿ ಕ್ರಾಂತಿಯ ಹಿತಗಳಿಗೂ ಮೇಲಿರಿಸ
ಬೇಕೆ? ಅಂತರರಾಷ್ಟ್ರೀಯ ಸಮಾಜವಾದಿ ಚಳವಳಿಯಲ್ಲಿ ಈ ರೀತಿ ಯೋಚಿಸುತ್ತಿರುವ
ದಗಾಕೋರರು, ಬೂರ್ಷ್ವಾ ನೈತಿಕತೆಯ ಮುಂದೆ ಬಿದ್ದು ಹೊರಳಾಡುವ ಈ
ಬಾಲಬಡುಕರು ಮುಪ್ಪಟ್ಟು ಖಂಡನೆಗೆ ಅರ್ಹರಾಗಿದ್ದಾರೆ.

ನಾವು ಜರ್ಮನ್ ಸಾಮ್ರಾಜ್ಯಶಾಹಿಯೊಂದಿಗೆ “ಒಪ್ಪಂದ”ಕ್ಕೆ ಬಂದಿದ್ದೇವೆಂದು

ಆಂಗ್ಲೋ-ಫ್ರೆಂಚ್ ಹಾಗೂ ಅಮೆರಿಕನ್ ಸಾಮ್ರಾಜ್ಯಶಾಹಿ ರಣಹದ್ದುಗಳು ನಮ್ಮ ಮೇಲೆ “ಆರೋಪ” ಹೊರಿಸುತ್ತಾರೆ. “ತಮ್ಮ ಸ್ವಂತ” ದೇಶಗಳ ಕಾರ್ಮಿಕರೇ ನಮ್ಮ ಬಗೆಗೆ ಸಹಾನುಭೂತಿ ತೋರಿಸುತ್ತಿರುವುದಕ್ಕಾಗಿ ಅಂಜಿಕೆಯಿಂದ ನಡುಗುತ್ತಿರುವಾಗಲೇ ನಮ್ಮ ಕಾರ್ಮಿಕ ಸರಕಾರದ ಬಗೆಗೆ ಅವಹೇಳನ ಮಾಡುತ್ತಿರುವ ಇವರು ಎಂತಹ ಆಷಾಢಭೂತಿಗಳಾಗಿರಬೇಡ, ಎಂತಹ ದಗಾಕೋರರಾಗಿರಬೇಡ! ಆದರೆ ಇವರ ಆಷಾಢಭೂತಿತನವನ್ನು ಬಯಲು ಮಾಡಲಾಗುವುದು. ದುಡಿಯುವ ಜನರ ವಿರುದ್ಧ, ಕಾರ್ಮಿಕರ ವಿರುದ್ಧ, “ಸಮಾಜವಾದಿಗಳು” (ತಮ್ಮ ಸ್ವಂತ ಅಥವಾ ವಿದೇಶೀ) ಬೂರ್ಷ್ವಾಸೀಯೊಂದಿಗೆ ಮಾಡಿಕೊಂಡಿರುವ ಒಪ್ಪಂದಕ್ಕೂ, ಬೂರ್ಷ್ವಾಸೀಯನ್ನು ಪರಾಭವಗೊಳಿಸಿದ ಕಾರ್ಮಿಕರ ರಕ್ಷಣೆಗಾಗಿ ಒಂದು ರಾಷ್ಟ್ರೀಯ ರಂಗಿನ ಬೂರ್ಷ್ವಾಸೀಯೊಂದಿಗೆ ಇನ್ನೊಂದು ರಂಗಿನ ಬೂರ್ಷ್ವಾಸೀಯ ವಿರುದ್ಧ, ಬೂರ್ಷ್ವಾಸೀಯ ವಿವಿಧ ಗುಂಪುಗಳ ನಡುವೆ ಇರುವ ವೈಷಮ್ಯಗಳನ್ನು ಶ್ರಮಜೀವಿ ವರ್ಗವು ತನಗೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಲೋಸುಗ, ಮಾಡಿಕೊಂಡ ಒಪ್ಪಂದಕ್ಕೂ ನಡುವೆ ಇರುವ ವ್ಯತ್ಯಾಸವನ್ನು ತಾವು ಕಾಣರೇನೋ ಅನ್ನುವಂತೆ ಅವರು ಸೋಗು ಹಾಕುತ್ತಾರೆ.

ವಾಸ್ತವವಾಗಿ ಪ್ರತಿಯೊಬ್ಬ ಯೂರೋಪಿಯನ್ನನೂ ಈ ವ್ಯತ್ಯಾಸವನ್ನು ತುಂಬ ಚೆನ್ನಾಗಿಯೇ ಕಂಡುಕೊಂಡಿದ್ದಾನೆ. ನಾನು ಇನ್ನೊಂದು ಕ್ಷಣದಲ್ಲಿ ತೋರಿಸಿಕೊಡಲಿರುವಂತೆ, ಅಮೆರಿಕನ್ ಜನರೂ ತಮ್ಮ ಸ್ವಂತ ಇತಿಹಾಸದಲ್ಲಿಯೇ ಈ ಬಗೆಗೆ ಒಂದು ವಿಶೇಷವಾಗಿ ಉಜ್ವಲವಾದ “ನಿದರ್ಶನ” ಕಂಡುಕೊಂಡಿದ್ದಾರೆ. ನಾನಾ ರೀತಿಯ ಒಪ್ಪಂದಗಳಿರುತ್ತವೆ. ಫ್ರೆಂಚರು [ಹೇಳುವಂತೆ, fagots et fagots* ಇರುತ್ತವೆ.

1918ರ ಫೆಬ್ರವರಿಯಲ್ಲಿ ಜರ್ಮನ್ ಸಾಮ್ರಾಜ್ಯಶಾಹಿ ರಣಹದ್ದುಗಳು ಶಸ್ತ್ರ ರಹಿತವಾಗಿದ್ದ, ಸೈನ್ಯ ವಿಸರ್ಜಿಸಿದ್ದ, ಜಾಗತಿಕ ಕ್ರಾಂತಿ ಸಂಪೂರ್ಣವಾಗಿ ಪಕ್ಕಗೊಳ್ಳುವ ಮುನ್ನ ಶ್ರಮಜೀವಿ ವರ್ಗದ ಅಂತರರಾಷ್ಟ್ರೀಯ ಸಮೈಕ್ಯತೆಯ ಮೇಲೆ ಅವಲಂಬಿಸಿದ್ದ, ರಷ್ಯದ ಮೇಲೆ ದಾಳಿ ನಡೆಸಿದಾಗ, ನಾನು ಫ್ರೆಂಚ್ ರಾಜಪ್ರಭುತ್ವವಾದಿಗಳೊಂದಿಗೆ “ಒಪ್ಪಂದ” ಮಾಡಿಕೊಳ್ಳುವುದಕ್ಕೆ ಒಂದು ಕ್ಷಣವೂ ಹಿಂದೆಮುಂದೆ ನೋಡಲಿಲ್ಲ. ಮಾತುಗಳಲ್ಲಿ ಬೋಲ್ಷೆವಿಕರ ಬಗೆಗೆ ಸಹಾನುಭೂತಿ ವ್ಯಕ್ತಪಡಿಸುತ್ತ ಕೃತಿಯಲ್ಲಿ ಫ್ರೆಂಚ್ ಸಾಮ್ರಾಜ್ಯವಾದದ ನಿಷ್ಠಾವಂತ ಹಾಗೂ ನಮ್ಮ ಸೇವಕನಾಗಿದ್ದ ಫ್ರೆಂಚ್ ಸೈನ್ಯಾಧಿಕಾರಿ ಕ್ಯಾಪ್ಟನ್ ಸದೂಲ್ ಫ್ರೆಂಚ್ ಅಧಿಕಾರಿ ದೆ ಲುಬೆರ್‌ಸಾಕ್‌ನನ್ನು ನನ್ನ ಬಳಿಗೆ ಕರೆತಂದ. “ನಾನೊಬ್ಬ ರಾಜಪ್ರಭುತ್ವವಾದಿ. ನನ್ನ ಗುರಿ ಎಲ್ಲ ಜರ್ಮನಿಯನ್ನು ಪರಾಭವಗೊಳಿಸುವುದು” ಎಂದು ದೆ ಲುಬೆರ್‌ಸಾಕ್ ನನಗೆ ಹೇಳಿದ. “ಅದನ್ನು

* ಒಂದೊಂದೂ ಒಂದೊಂದೂ ತರಹ. - ಸಂ.

ಪ್ರತ್ಯೇಕವಾಗಿಯೇನೂ ಹೇಳಬೇಕಾಗಿಲ್ಲ (cela va sans dire)" ಎಂದು ನಾನು ಹೇಳಿದೆ. ಆದರೆ ಇದು, ನಾನು ದೆ ಲುಬೆರ್‌ಸಾಕ್‌ನೊಂದಿಗೆ "ಒಪ್ಪಂದ" ಮಾಡಿ ಕೊಳ್ಳುವುದಕ್ಕೆ ಎಷ್ಟು ಮಾತ್ರವೂ ಅಡ್ಡಿಬರಲಿಲ್ಲ. ಕೆಲವು ಫ್ರೆಂಚ್ ಸೈನ್ಯಾಧಿಕಾರಿಗಳು, ಸಿಡಿಮದ್ದುಗಳ ತಜ್ಞರು, ನಮಗೆ ನೆರವು ನೀಡಲು ಸಿದ್ಧರಿದ್ದುದಕ್ಕೆ ಸಂಬಂಧಿಸಿದ್ದಿತು ಈ ಒಪ್ಪಂದ. ಜರ್ಮನರ ದಾಳಿಗೆ ಅಡ್ಡಿ ತಂದು ಹಾಕಲು ರೈಲು ಮಾರ್ಗಗಳನ್ನು ಸಿಡಿಸುವುದರಲ್ಲಿ ಅವರು ನೆರವಾಗಲು ಮುಂದೆ ಬಂದಿದ್ದರು. ಇದು ಪ್ರತಿಯೊಬ್ಬ ವರ್ಗಜಾಗೃತ ಕಾರ್ಮಿಕನೂ ಅನುಮೋದಿಸುವಂಥ "ಒಪ್ಪಂದ"ಕ್ಕೆ, ಸಮಾಜವಾದದ ಹಿತದೃಷ್ಟಿಯಿಂದ ಮಾಡಿಕೊಂಡ ಒಪ್ಪಂದಕ್ಕೆ, ಒಂದು ನಿದರ್ಶನ. ಫ್ರೆಂಚ್ ರಾಜ ಪ್ರಭುತ್ವವಾದಿಯೂ ನಾನೂ ಕೈಕೈ ಕುಲುಕಿದೆವು - ನಮ್ಮಲ್ಲಿ ಒಬ್ಬೊಬ್ಬರೂ ತಮ್ಮ ಒಪ್ಪಂದದ "ಸಹಭಾಗಿ"ಯನ್ನು ನೇಣುಹಾಕಲು ಸಿದ್ಧರಿದ್ದರೂ. ಆದರೆ ಸ್ವಲ್ಪ ಕಾಲ ನಮ್ಮ ಹಿತಗಳು ತಾಳೆಯಾಗಿದ್ದವು. ಮುಂದುವರಿದುಕೊಂಡು ಬರುತ್ತಿದ್ದ ಸುಲಿಗೆ ಕೋರ ಜರ್ಮನರ ವಿರುದ್ಧ ನಾವು, ರಷ್ಯನ್ ಹಾಗೂ ಜಾಗತಿಕ ಸಮಾಜವಾದಿ ಕ್ರಾಂತಿಯ ಹಿತದೃಷ್ಟಿಯಿಂದ, ಇತರ ಸಾಮ್ರಾಜ್ಯವಾದಿಗಳ ಅಷ್ಟೇ ಸುಲಿಗೆಕೋರ ಪ್ರತಿಹಿತಗಳನ್ನು ಬಳಸಿಕೊಂಡೆವು. ಈ ರೀತಿ ನಾವು ರಷ್ಯದ ಹಾಗೂ ಇತರ ದೇಶಗಳ ಕಾರ್ಮಿಕ ವರ್ಗದ ಹಿತಗಳ ಸೇವೆ ಸಲ್ಲಿಸಿದೆವು, ಶ್ರಮಜೀವಿ ವರ್ಗದ ಸ್ಥಿತಿಯನ್ನು ಬಲಪಡಿಸಿದೆವು, ಇಡೀ ಜಗತ್ತಿನ ಬೂರ್ಷ್ವಾಸೀಯ ಸ್ಥಿತಿಯನ್ನು ದುರ್ಬಲಗೊಳಿಸಿದೆವು. ಪ್ರತಿಯೊಂದು ಯುದ್ಧದಲ್ಲೂ ಅತ್ಯಂತ ನ್ಯಾಯಸಮ್ಮತವಾದ ಹಾಗೂ ಅತ್ಯಂತ ಅವಶ್ಯವಾದ ವಿಧಾನಗಳನ್ನೇ ಬಳಸಿದೆವು, ಅನೇಕ ಮುಂದುವರಿದ ದೇಶಗಳಲ್ಲಿ ಶೀಘ್ರವಾಗಿ ಪಕ್ಷಗೊಳ್ಳುತ್ತಿರುವ ಶ್ರಮಜೀವಿ ವರ್ಗ ಕ್ರಾಂತಿಯು ಸಂಪೂರ್ಣವಾಗಿ ಪಕ್ಷಗೊಳ್ಳುವ ಕಾಲವನ್ನೇ ನಿರೀಕ್ಷಿಸುತ್ತ, ಯುದ್ಧ ಹಂಚಿಕೆಗಳ, ತಂತ್ರಗಳ ಹಾಗೂ ಹಿಂಜರಿಯುವಿಕೆಯ, ವಿಧಾನಗಳನ್ನು ಬಳಸಿದೆವು.

ಆಂಗ್ಲೋ-ಫ್ರೆಂಚ್ ಹಾಗೂ ಅಮೆರಿಕನ್ ಸಾಮ್ರಾಜ್ಯಶಾಹಿ ಸುಲಿಗೆಕೋರರು ಎಷ್ಟೇ ಕೋಪದಿಂದ ಕುದಿದರೂ, ನಮ್ಮನ್ನು ಎಷ್ಟೇ ಪ್ರಮಾಣದಲ್ಲಿ ಅವಹೇಳನ ಮಾಡಿದರೂ, ಬಲಪಂಥದ ಸಮಾಜವಾದಿ-ಕ್ರಾಂತಿಕಾರಿಗಳ, ಮೆನ್ಷೆವಿಕರ ಹಾಗೂ ಇತರ ಸಾಮಾಜಿಕ-ದೇಶಪ್ರೇಮಿ ವೃತ್ತಪತ್ರಿಕೆಗಳಿಗಾಗಿ ಎಷ್ಟೇ ಮಿಲಿಯಗಟ್ಟಲೆ ಹಣ ಖರ್ಚು ಮಾಡಿದರೂ, ರಷ್ಯದ ಮೇಲೆ ಆಂಗ್ಲೋ-ಫ್ರೆಂಚ್ ದಳಗಳ ದಾಳಿಯು ಅಂತಹ ಅವಶ್ಯಕತೆಯನ್ನು ಉಂಟುಮಾಡಿದಲ್ಲಿ ನಾನು ಜರ್ಮನ್ ಸಾಮ್ರಾಜ್ಯ ಶಾಹಿ ರಣಹದ್ದುಗಳೊಂದಿಗೆ ಅಂತಹುದೇ ಒಪ್ಪಂದ ಮಾಡಿಕೊಳ್ಳಲು ಒಂದು ಕ್ಷಣವೂ ಹಿಂದುಮುಂದು ನೋಡುವುದಿಲ್ಲ. ನನ್ನ ಈ ತಂತ್ರವನ್ನು ರಷ್ಯ, ಜರ್ಮನಿ, ಫ್ರಾನ್ಸ್, ಬ್ರಿಟನ್ ಹಾಗೂ ಅಮೆರಿಕಗಳ - ಸ್ವಲ್ಪದರಲ್ಲಿ ಇಡೀ ನಾಗರಿಕ ಜಗತ್ತಿನ - ವರ್ಗ ಜಾಗೃತ ಶ್ರಮಜೀವಿ ವರ್ಗವು ಅನುಮೋದಿಸುತ್ತದೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಇಂತಹ ತಂತ್ರಗಳು ಸಮಾಜವಾದಿ ಕ್ರಾಂತಿಯ ಕಾರ್ಯಭಾರಗಳನ್ನು ಸುಲಭಗೊಳಿಸಿ

ಸುವು, ಕ್ರಾಂತಿಯನ್ನು ತ್ವರಿತಗೊಳಿಸುವು, ಅಂತರರಾಷ್ಟ್ರೀಯ ಬೂರ್ಷ್ವಾಸೀಯನ್ನು ದುರ್ಬಲಗೊಳಿಸುವು, ಬೂರ್ಷ್ವಾಸೀಯನ್ನು ಪರಾಭವಗೊಳಿಸುತ್ತಿರುವ ಕಾರ್ಮಿಕ ವರ್ಗದ ಸ್ಥಿತಿಯನ್ನು ದೃಢಪಡಿಸುವು.

ಅಮೆರಿಕನ್ ಜನರು ತಮ್ಮ ಕ್ರಾಂತಿಗೆ ಅನುಕೂಲವಾಗುವಂತೆ ಇಂತಹ ತಂತ್ರಗಳನ್ನು ಬಹಳ ಹಿಂದೆಯೇ ಉಪಯೋಗಿಸಿದರು. ಅವರು ಬ್ರಿಟಿಷ್ ದಬ್ಬಾಳಿಕೆಗಾರರ ವಿರುದ್ಧ ತಮ್ಮ ಮಹಾ ವಿಮೋಚನಾ ಸಮರವನ್ನು ನಡೆಸಿದಾಗ ಫ್ರೆಂಚ್ ಹಾಗೂ ಸ್ಪಾನಿಷ್ ದಬ್ಬಾಳಿಕೆಗಾರರೂ ಅವರ ವಿರುದ್ಧವಿದ್ದರು. ಈ ದಬ್ಬಾಳಿಕೆಗಾರರೂ ಈಗ ಉತ್ತರ ಅಮೆರಿಕದ ಸಂಯುಕ್ತ ಸಂಸ್ಥಾನಗಳು ಎಂದು ಯಾವ ದೇಶವನ್ನು ಕರೆಯಲಾಗುತ್ತದೋ ಅದರ ಒಂದು ಭಾಗವನ್ನು ತಮ್ಮ ವಶದಲ್ಲಿ ಹೊಂದಿದ್ದರು. ತಮ್ಮ ಉತ್ಸಾಹೀ ಸ್ವಾತಂತ್ರ್ಯ ಸಮರದಲ್ಲಿ ಅಮೆರಿಕನ್ ಜನರೂ ದಬ್ಬಾಳಿಕೆಗಾರರನ್ನು ದುರ್ಬಲಗೊಳಿಸುವ ಮತ್ತು ದಬ್ಬಾಳಿಕೆಯ ವಿರುದ್ಧ ಕ್ರಾಂತಿಕಾರಿ ರೀತಿಯಲ್ಲಿ ಹೋರಾಡುತ್ತಿದ್ದವರನ್ನು ಪ್ರಬಲಗೊಳಿಸುವ ಉದ್ದೇಶದಿಂದ, ಮರ್ದಿತ ಜನಸಮೂಹಗಳ ಹಿತಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ, ಕೆಲವು ದಬ್ಬಾಳಿಕೆಗಾರರೊಂದಿಗೆ, ಇತರ ದಬ್ಬಾಳಿಕೆಗಾರರ ವಿರುದ್ಧ, “ಒಪ್ಪಂದ”ಗಳನ್ನು ಮಾಡಿಕೊಂಡರು. ಅಮೆರಿಕನ್ ಜನರು ಫ್ರೆಂಚ್, ಸ್ಪಾನಿಷ್ ಹಾಗೂ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ನಡುವಿನ ತಿಕ್ಕಾಟದ ಪ್ರಯೋಜನ ಪಡೆದುಕೊಂಡರು. ಕೆಲವು ವೇಳೆ ಅವರು ಫ್ರೆಂಚ್ ಹಾಗೂ ಸ್ಪಾನಿಷ್ ದಬ್ಬಾಳಿಕೆಗಾರರ ಸೈನ್ಯಗಳ ಜೊತೆಯಲ್ಲಿದ್ದುಕೊಂಡು ಬ್ರಿಟಿಷ್ ದಬ್ಬಾಳಿಕೆಗಾರರ ವಿರುದ್ಧ ಹೋರಾಡಿದರು; ಮೊದಲು ಅವರು ಬ್ರಿಟಿಷರನ್ನು ಸೋಲಿಸಿದರು, ಅನಂತರ ತಮ್ಮನ್ನು ಫ್ರೆಂಚರಿಂದ ಹಾಗೂ ಸ್ಪಾನಿಷರಿಂದ (ಭಾಗಶಃ ದಂಡದ ಹಣ ತೆತ್ತು) ಬಿಡುಗಡೆ ಮಾಡಿಕೊಂಡರು.

ಚಾರಿತ್ರಿಕ ಕ್ರಿಯಾಶೀಲತೆ - ನೆವ್‌ಸ್ಕಿ ಪ್ರಾಸ್ಟೆಕ್ಸ್*ನ ನೆಲಗಟ್ಟಿನ ಕಾಲುದಾರಿಯಲ್ಲ, ಎಂದು ಹೇಳಿದರು ರಷ್ಯನ್ ಮಹಾ ಕ್ರಾಂತಿಕಾರಿ ಚೆರ್ನೋಮ್‌ಸ್ಕಿ. ಶ್ರಮಜೀವಿ ವರ್ಗ ಕ್ರಾಂತಿಯು ಸರಾಗವಾಗಿ ಸುಗಮವಾಗಿ ಮಂದುವರಿದುಕೊಂಡು ಹೋಗಬೇಕು; ಆರಂಭದಿಂದಲೇ ವಿವಿಧ ದೇಶಗಳ ಶ್ರಮಜೀವಿಗಳ ಸಂಯುಕ್ತ ಕಾರ್ಯಾಚರಣೆ ಇರಬೇಕು; ಪರಾಭವಗಳಾಗದಂತೆ ಖಾಚಿತ್ಯಗಳಿರಬೇಕು; ಕ್ರಾಂತಿಯ ಮಾರ್ಗವು ವಿಶಾಲವಾಗಿರಬೇಕು, ಸ್ವತಂತ್ರವಾಗಿರಬೇಕು, ನೇರವಾಗಿರಬೇಕು; ವಿಜಯದತ್ತ ಸಾಗಿ ಹೋಗುತ್ತಿರುವಾಗ ಅತ್ಯಂತ ಭಾರಿ ಕಷ್ಟನಷ್ಟಗಳನ್ನನುಭವಿಸುವುದು, “ಮುತ್ತಲುತ್ತಿ ಕೋಟಿಯಲ್ಲಿ ಸಮಯಕ್ಕಾಗಿ ಕಾದು ಕೂರುವುದು,” ಅಥವಾ ಅತ್ಯಂತ ಕಿರಿದಾದ ದುರ್ಗಮವಾದ ಬಳಸಿನ ಹಾಗೂ ಅಪಾಯಕಾರಿಯಾದ ಗುಡ್ಡಗಾಡುಗಳ ಮಧ್ಯೆ ದಾರಿ ಮಾಡಿಕೊಂಡು ಹೋಗುವುದು ಅವಶ್ಯವಾಗಿರಬಾರದು; - ಇಂತಹ

* ಲೆನಿನ್‌ಗ್ರಾದ್‌ನ ಒಂದು ರಾಜವೀಧಿ. - ಸಂ.

“ಷರತ್ತಿನ ಮೇಲಷ್ಟೆ” ಕ್ರಾಂತಿಕಾರಿಯೊಬ್ಬ ಶ್ರಮಜೀವಿ ವರ್ಗ ಕ್ರಾಂತಿಗೆ “ಒಪ್ಪುವುದು” ಎಂದೇನೂ ಅಲ್ಲ. ಅಂತಹ ವ್ಯಕ್ತಿ ಕ್ರಾಂತಿಕಾರಿಯೇ ಅಲ್ಲ. ಅವನು ತನ್ನನ್ನು ಬೂರ್ಷ್ವಾ ಬುದ್ಧಿಜೀವಿಗಳ ಪಾಂಡಿತ್ಯ ಪ್ರದರ್ಶನದಿಂದ ಬಿಡುಗಡೆ ಮಾಡಿಕೊಂಡಿರುವುದಿಲ್ಲ; ಅಂತಹ ವ್ಯಕ್ತಿಯು ನಮ್ಮ ಬಲಪಂಥದ ಸಮಾಜವಾದಿ-ಕ್ರಾಂತಿಕಾರಿಗಳಂತೆ, ಮೆನ್ಷೆವಿಕರಂತೆ ಮತ್ತು (ಹೆಚ್ಚು ಅಪರೂಪವಾದರೂ) ಎಡಪಂಥದ ಸಮಾಜವಾದಿ-ಕ್ರಾಂತಿಕಾರಿಗಳಂತೆಯೂ ಸಹ, ಸತತವಾಗಿ ಪ್ರತಿಕ್ರಾಂತಿಕಾರಿ ಬೂರ್ಷ್ವಾಸೀಯ ಶಿಬಿರದೊಳಕ್ಕೆ ನುಸುಳಿಕೊಳ್ಳುತ್ತಿರುತ್ತಾನೆ.

ಬೂರ್ಷ್ವಾಸೀಯ ನಿಂದೆಗಳನ್ನೇ ಪ್ರತಿಧ್ವನಿಸುತ್ತ ಈ ಮಹಾಶಯರು ಕ್ರಾಂತಿಯ “ಅರಾಜಕತೆ”ಗಾಗಿ, ಕೈಗಾರಿಕೆಯ “ವಿನಾಶ”ಕ್ಕಾಗಿ, ನಿರುದ್ಯೋಗಕ್ಕಾಗಿ ಹಾಗೂ ಆಹಾರ ಕೊರತೆಗಾಗಿ ನಮ್ಮನ್ನು ದೂಷಿಸ ಬಯಸುತ್ತಾರೆ. ಸಾಮ್ರಾಜ್ಯಶಾಹಿ ಯುದ್ಧವನ್ನು ಸ್ವಾಗತಿಸಿದಂಥ ಹಾಗೂ ಬೆಂಬಲಿಸಿದಂಥ ಅಥವಾ ಈ ಯುದ್ಧವನ್ನು ಮುಂದುವರಿಸಿದ ಕೇರೆನ್ಸ್ಕಿಯೊಂದಿಗೆ “ಒಪ್ಪಂದ” ಮಾಡಿಕೊಂಡಂಥ ಜನರಿಂದ ಬರುವ ಈ ಆಪಾದನೆಗಳು ಎಷ್ಟು ಬೂಟಾಟಿಕೆಯವು! ಈ ಸಂಕಷ್ಟಗಳಿಗಾಗಿ ದೂಷಿಸಬೇಕಾದುದು ಸಾಮ್ರಾಜ್ಯಶಾಹಿ ಯುದ್ಧವನ್ನೇ. ದೀರ್ಘ ಕಾಲದ ವಿನಾಶಕಾರಿಯಾದ, ಜನಾಂಗಗಳ ಪ್ರತಿಗಾಮಿ ಕಗ್ಗೊಲೆಯು ಅದಕ್ಕೆ ಬಿಟ್ಟುಕೊಟ್ಟು ಹೋಗಿರುವಂಥ ಭೀಕರ ತೊಂದರೆಗಳನ್ನೂ ಸಂಕಷ್ಟಗಳನ್ನೂ ಯುದ್ಧದಿಂದಲೇ ಹುಟ್ಟಿಕೊಂಡಂಥ ಕ್ರಾಂತಿಯು ತಪ್ಪಿಸಲಾರದು. ಕೈಗಾರಿಕೆಯ “ವಿನಾಶ”ಕ್ಕಾಗಿ, ಅಥವಾ “ಭಯೋತ್ಪಾದಕತೆ”ಗಾಗಿ ನಮ್ಮನ್ನು ದೂಷಿಸುವುದು ಒಂದೋ ಬೂಟಾಟಿಕೆಯಾಗಿರುತ್ತದೆ ಇಲ್ಲವೇ ಮಂದ ಬುದ್ಧಿಮತ್ತೆಯ ಶುಷ್ಕ ಪಾಂಡಿತ್ಯವಾಗಿರುತ್ತದೆ, ಅದು ಕ್ರಾಂತಿ ಎಂದು ಹೇಳಲಾಗುವಂತಹ ತೀವ್ರತೆಯ ಅತ್ಯುನ್ನತ ಮಟ್ಟಕ್ಕೆ ಏರಿಸಿದ ಉಗ್ರ ವರ್ಗ ಹೋರಾಟದ ಮೂಲ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಅಸಾಮರ್ಥ್ಯವನ್ನು ತೋರಿಸಿಕೊಡುತ್ತದೆ.

ಈ ಮಾದರಿಯ “ಆರೋಪಗಾರರು” ವರ್ಗ ಹೋರಾಟವನ್ನು “ಮನ್ನಿಸಿ” ದಾಗಲೂ ಅವರು ತಮ್ಮನ್ನು ಮಾತಿನ ಮನ್ನಣೆಗಷ್ಟೆ ಸೀಮಿತಗೊಳಿಸಿಕೊಳ್ಳುತ್ತಾರೆ; ವಾಸ್ತವವಾಗಿ ಅವರು ಸತತವಾಗಿ ವರ್ಗ “ಒಪ್ಪಂದ” ಹಾಗೂ “ಸಹಕಾರ”ಗಳ ಸಂಕುಚಿತಮನಸ್ಕ ಅಸಾಧ್ಯಾರ್ಥಕ್ಕೆ ಸರಿದು ಹೋಗುತ್ತಾರೆ; ಏಕೆಂದರೆ ಕ್ರಾಂತಿಕಾರಿ ಕಾಲಘಟ್ಟಗಳಲ್ಲಿ ವರ್ಗ ಹೋರಾಟವು ಪ್ರತಿಯೊಂದು ದೇಶದಲ್ಲೂ ಯಾವತ್ತೂ ಅನಿವಾರ್ಯವಾಗಿಯೇ ಅಂತರ್ಯುದ್ಧದ ರೂಪ ತಳೆದಿದೆ. ಮತ್ತೆ ಅಂತರ್ಯುದ್ಧವು ಅತ್ಯಂತ ತೀವ್ರ ವಿನಾಶ, ಭಯೋತ್ಪಾದಕತೆಗಳಿಲ್ಲದೆಯೇ, ಆ ಯುದ್ಧದ ಹಿತದೃಷ್ಟಿಯಿಂದಲೇ ಔಪಚಾರಿಕ ಪ್ರಜಾಪುಭುತ್ವದ ಪರಿಮಿತಿಗಳಿಲ್ಲದೆಯೇ ಅಚಿಂತನೀಯ. ಕೃತಕೋತ್ಸಾಹದ ಪಾದ್ರಿಗಳಷ್ಟೆ - ಕ್ರಿಶ್ಚಿಯನ್ ಪಾದ್ರಿಗಳಾಗಲಿ, ಅಥವಾ ನಡುಮನೆಯ ಪಾರ್ಲಿಮೆಂಟರಿ ಸಮಾಜವಾದಿಗಳ ರೂಪದ ಐಹಿಕ ಪಾದ್ರಿಗಳಾಗಲಿ, ಇವ

ರಷ್ಯೆ - ಈ ಅವಶ್ಯಕತೆಯನ್ನು ಕಾಣಲಾರರು, ಅರ್ಥಮಾಡಿಕೊಳ್ಳಲಾರರು ಹಾಗೂ ಭಾವಿಸಿಕೊಳ್ಳಲಾರರು. ನಿರ್ಜೀವಿಗಳಾದ “ಮಫ್ಲರ್ ಮುಸುಕಿನ ಮನುಷ್ಯ”ರಷ್ಟೆ ಮಾನವಕುಲದ ಮಹೋನ್ನತ ಸಮಸ್ಯೆಗಳು ಹೋರಾಟದಿಂದ ಹಾಗೂ ಯುದ್ಧದಿಂದ ಪರಿಹರಿಸಲ್ಪಡಬೇಕೆಂದು ಇತಿಹಾಸ ಆಗ್ರಹಿಸುತ್ತಿರುವಂಥ ಈ ಕಾಲದಲ್ಲಿ ಹೋರಾಟದೊಳಕ್ಕೆ ಅತ್ಯುತ್ತಮ ಹಾಗೂ ನಿರ್ಧಾರದೊಂದಿಗೆ ಧುಮ್ಮಿಕ್ಕುವ ಬದಲು ಆ ಕಾರಣಕ್ಕಾಗಿಯೇ ಕ್ರಾಂತಿಯನ್ನು ದೂರೀಕರಿಸಬಲ್ಲರು.

ಅಮೆರಿಕನ್ ಜನರು ಕ್ರಾಂತಿಕಾರಿ ಪರಂಪರೆಯನ್ನು ಹೊಂದಿದ್ದಾರೆ. ಅಮೆರಿಕದ ಶ್ರಮಜೀವಿ ವರ್ಗದ ಅತ್ಯುತ್ತಮ ಪ್ರತಿನಿಧಿಗಳು ಈ ಪರಂಪರೆಯನ್ನು ಅಂಗೀಕರಿಸಿದ್ದಾರೆ. ಇವರು ನಮ್ಮೊಂದಿಗೆ, ಬೋಲ್ಷೆವಿಕರೊಂದಿಗೆ, ಸಂಪೂರ್ಣ ಸಮೈಕ್ಯತೆಯನ್ನು ಪದೇ ಪದೇ ವ್ಯಕ್ತಪಡಿಸಿದ್ದಾರೆ. ಹದಿನೆಂಟನೆಯ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ವಿಮೋಚನಾ ಸಂಗ್ರಾಮವೂ ಹತ್ತೊಂಬತ್ತನೆಯ ಶತಮಾನದಲ್ಲಿ ನಡೆದ ಅಂತರ್ಯುದ್ಧವೂ ಇದೇ ಪರಂಪರೆಯಲ್ಲಿ ಬರುತ್ತವೆ. ಕೆಲವು ಪ್ರಸಂಗಗಳಲ್ಲಿ, ಕೈಗಾರಿಕೆಯ ಹಾಗೂ ರಾಷ್ಟ್ರೀಯ ಆರ್ಥಿಕತೆಯ ಕೆಲವು ಶಾಖೆಗಳ “ವಿನಾಶ”ವನ್ನು ಗಣನೆಗೆ ತಂದುಕೊಂಡಲ್ಲಿ 1870ರಲ್ಲಿ ಅಮೆರಿಕವು 1860ಕ್ಕೂ ಹಿಂದಿದ್ದಿತು. ಆದರೆ ಈ ಕಾರಣದ ಮೇಲೆ 1861-1865ರ ಅಮೆರಿಕನ್ ಅಂತರ್ಯುದ್ಧ⁷⁶ದ ಅಗಾಧವಾದ, ವಿಶ್ವೈತಿಹಾಸಿಕ, ಪ್ರಗತಿಶೀಲ ಹಾಗೂ ಕ್ರಾಂತಿಕಾರಿ ಪ್ರಾಮುಖ್ಯವನ್ನು ನಿರಾಕರಿಸಿದಲ್ಲಿ ಅಂತಹವನು ಎಂತಹ ಶುಷ್ಕ ಪಂಡಿತನಾಗುತ್ತಾನೆ, ಎಂತಹ ಹೆಡ್ಡನಾಗುತ್ತಾನೆ!

ನೀಗ್ರೋ ಗುಲಾಮಗಿರಿಯನ್ನು ತೊಡೆದು ಹಾಕಲು, ಗುಲಾಮಒಡೆಯರ ಆಡಳಿತವನ್ನು ತೊಡೆದು ಹಾಕಲು ದೇಶವು ದೀರ್ಘ ವರ್ಷಗಳ ಅಂತರ್ಯುದ್ಧದ ಮೂಲಕ ಸಾಗಿ ಹೋಗಲು, ಪ್ರತಿಯೊಂದು ಯುದ್ಧದ ಜೊತೆಯಲ್ಲೇ ಹೋಗುವಂಥ ಭಾರಿ ವಿನಾಶ, ವಿಘಟನೆ ಹಾಗೂ ಭಯೋತ್ಪಾದಕತೆಯ ಮೂಲಕ ಸಾಗಿ ಹೋಗಲು, ಬಿಡುವುದು ಉಚಿತವೇ ಆಗಿದ್ದಿತು ಎಂಬುದನ್ನು ಬೂರ್ಷ್ವಾಸೀಯ ಪ್ರತಿನಿಧಿಗಳು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಈಗ ಬಂಡವಾಳಶಾಹಿ ಕೂಲಿ ಗುಲಾಮಗಿರಿಯನ್ನು ತೊಡೆದು ಹಾಕುವ, ಬೂರ್ಷ್ವಾಸೀಯ ಆಡಳಿತವನ್ನು ತೊಡೆದು ಹಾಕುವ ಅಪಾರವಾಗಿ ಹೆಚ್ಚು ಮಹತ್ವದ ಕಾರ್ಯಭಾರ ನಮ್ಮ ಮುಂದಿರುವಾಗ - ಈಗ, ಬೂರ್ಷ್ವಾಸೀಯ ಪ್ರತಿನಿಧಿಗಳೂ ಸಮರ್ಥಕರೂ, ಈ ಬೂರ್ಷ್ವಾಸೀಯಿಂದ ಗಾಬರಿಗೊಳಿಸಲ್ಪಟ್ಟು ಕ್ರಾಂತಿಯನ್ನು ದೂರವಿರಿಸುತ್ತಿರುವಂಥ ಸುಧಾರಣಾವಾದಿ ಸಮಾಜವಾದಿಗಳೂ ಸಹ, ಅಂತರ್ಯುದ್ಧವು ಅವಶ್ಯವಾದುದು, ನ್ಯಾಯಬದ್ಧವಾದುದು ಅನ್ನುವುದನ್ನು ಅರ್ಥಮಾಡಿಕೊಳ್ಳಲಾರರು ಹಾಗೂ ಅರ್ಥಮಾಡಿಕೊಳ್ಳಲು ಇಚ್ಛಿಸರು.

ಅಮೆರಿಕನ್ ಕಾರ್ಮಿಕರು ಬೂರ್ಷ್ವಾಸೀಯನ್ನು ಅನುಸರಿಸುವುದಿಲ್ಲ. ಅವರು ನಮ್ಮೊಟ್ಟಿಗಿರುತ್ತಾರೆ, ಬೂರ್ಷ್ವಾಸೀಯ ವಿರುದ್ಧ ಅಂತರ್ಯುದ್ಧದ ಪರವಾಗಿರು

ತ್ತಾರೆ. ಇದು ಹೀಗೆಂಬ ನನ್ನ ನಂಬಿಕೆಯನ್ನು ಜಗತ್ತಿನ ಇಡೀ ಇತಿಹಾಸವೂ ಅಮೆರಿಕದ ಕಾರ್ಮಿಕ ಚಳವಳಿಯ ಇತಿಹಾಸವೂ ದೃಢಗೊಳಿಸುತ್ತವೆ. ಅಮೆರಿಕದ ಶ್ರಮ ಜೀವಿಗಳ ಅತ್ಯಂತ ಪ್ರೀತಿಪಾತ್ರ ನಾಯಕರಲ್ಲೊಬ್ಬರಾದ ಯುಜೀನ್ ದೇಬ್ಸ್‌ರವರ ಮಾತುಗಳು ನನಗಿಲ್ಲಿ ನೆನಪಿಗೆ ಬರುತ್ತವೆ. ಇವರು 1915ರ ಕೊನೆಯ ಭಾಗದಲ್ಲಿ ಎಂದು ನನಗನಿಸುತ್ತದೆ, 'ನಾನು ಯಾತಕ್ಕಾಗಿ ಹೋರಾಟ ನಡೆಸಲಿ' ಎಂಬ ಲೇಖನದಲ್ಲಿ (ನಾನು 1916ರ ಆದಿಭಾಗದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಬೆರ್ನ್ ನಗರದಲ್ಲಿ ಜರುಗಿದ ಕಾರ್ಮಿಕರ ಸಾರ್ವಜನಿಕ ಸಭೆಯೊಂದರಲ್ಲಿ ಈ ಲೇಖನವನ್ನು ಉದ್ಘರಿಸಿದೆ) 'ವಿವೇಚನಾಶಕ್ತಿಗೆ ಮನವಿ'77 ಎಂಬ ವಿಭಾಗದಲ್ಲಿ; ತಾವು - ದೇಬ್ಸ್‌ರು - ಪ್ರಸಕ್ತ ಪಾತಕ ಹಾಗೂ ಪ್ರತಿಗಾಮಿ ಯುದ್ಧದ ಸಾಲಗಳಿಗೆ ಪರವಾಗಿ ಮತ ನೀಡುವುದಕ್ಕಿಂತ ಗುಂಡಿಕ್ಕಿ ಕೊಲ್ಲಲ್ಪಡುವುದನ್ನೇ ಹೆಚ್ಚು ಇಷ್ಟಪಡುತ್ತಾರೆ, ತಾವು - ದೇಬ್ಸ್‌ರು - ಒಂದೇ ಒಂದು ಪವಿತ್ರವಾದ ಹಾಗೂ ಶ್ರಮಜೀವಿ ವರ್ಗ ದೃಷ್ಟಿಕೋನದಿಂದ, ನ್ಯಾಯ ಯುತವಾದ ಯುದ್ಧದ ಬಗೆಗಷ್ಟೆ ತಿಳಿದಿದ್ದಾರೆ, ಅದೆಂದರೆ - ಬಂಡವಾಳಗಾರರ ವಿರುದ್ಧ ಯುದ್ಧ, ಮಾನವಕುಲವನ್ನು ಕೂಲಿ ಗುಲಾಮಗಿರಿಯಿಂದ ಬಿಡುಗಡೆ ಮಾಡುವ ಯುದ್ಧ, ಎಂದು ಬರೆದರು.

ಅಮೆರಿಕದ ಕೋಟ್ಯಾಧೀಶರ ಅಧಿಪತಿಯೂ ಬಂಡವಾಳಶಾಹಿ ಸುಲಿಗೆಕೋರರ ಸೇವಕರೂ ಆದ ವಿಲ್ಸನ್‌ರು ದೇಬ್ಸ್‌ರನ್ನು ಸೆರೆಮನೆಗೆ ದಬ್ಬಿರುವುದರಲ್ಲಿ ಆಶ್ಚರ್ಯವಿಲ್ಲ. ಬೂರ್ಷ್ವಾಸೀಯ ನಿಜವಾದ ಅಂತರರಾಷ್ಟ್ರೀಯತಾವಾದಿಗಳ ಬಗೆಗೆ, ಕ್ರಾಂತಿಕಾರಿ ಶ್ರಮಜೀವಿ ವರ್ಗದ ನಿಜವಾದ ಪ್ರತಿನಿಧಿಗಳ ಬಗೆಗೆ ಮೃಗೀಯವಾಗಿಯೇ ಇದ್ದುಕೊಂಡಿರಲಿ! ಅವರು ಎಷ್ಟು ಹೆಚ್ಚು ಕ್ರೂರವೂ ಮೃಗೀಯವೂ ಆದರೆ ಶ್ರಮಜೀವಿ ವರ್ಗ ಕ್ರಾಂತಿ ವಿಜಯಿಯಾಗುವ ದಿನ ಅಷ್ಟು ಹೆಚ್ಚು ಹತ್ತಿರವಾಗುತ್ತದೆ.

ನಮ್ಮ ಕ್ರಾಂತಿಯು ಉಂಟುಮಾಡಿರುವ ವಿನಾಶಕ್ಕಾಗಿ ನಮ್ಮನ್ನು ದೂಷಿಸಲಾಗುತ್ತಿದೆ.... ನಮ್ಮನ್ನು ದೂಷಿಸುತ್ತಿರುವ ಇವರು ಯಾರು? ಇವರು ಬೂರ್ಷ್ವಾಸೀಯ - ಸಾಮ್ರಾಜ್ಯಶಾಹಿ ಯುದ್ಧದ ನಾಲ್ಕು ವರ್ಷಗಳ ಅವಧಿಯಲ್ಲಿ ಬಹು ಮಟ್ಟಿಗೆ ಇಡೀ ಯೂರೋಪಿಯನ್ ಸಂಸ್ಕೃತಿಯನ್ನು ನಾಶಮಾಡಿದಂಥ, ಯೂರೋಪನ್ನು ಬರ್ಬರತೆ, ಮೃಗೀಯತೆ ಹಾಗೂ ಉಪವಾಸದ ಸ್ಥಿತಿಗೆ ಇಳಿಸಿದಂಥ ಅದೇ ಬೂರ್ಷ್ವಾಸೀಯ - ಅನುಚರರು. ಈ ಬೂರ್ಷ್ವಾಸೀಯ ಈಗ, ಈ ಭಗ್ನವಾದ ಶೇಷಗಳ ಮೇಲಾಗಲೀ ಸಂಸ್ಕೃತಿಯ ಈ ಒಡಕುಮುರುಕುಗಳ ಮಧ್ಯೆಯಾಗಲೀ, ಯುದ್ಧ ಉಂಟುಮಾಡಿದ ಈ ಒಡಕುಮುರುಕು ಹಾಗೂ ಭಗ್ನವಾದ ಶೇಷಗಳ ಮಧ್ಯೆಯಾಗಲೀ, ಅಥವಾ ಯುದ್ಧದಿಂದ ಪಶುಪ್ರಾಯರಾಗಿ ಮಾಡಲ್ಪಟ್ಟ ಜನರೊಂದಿಗಾಗಲೀ ನಾವು ಕ್ರಾಂತಿಯನ್ನು ಮಾಡಕೂಡದೆಂದು ಆಗ್ರಹಿಸುತ್ತಿದೆ. ಈ ಬೂರ್ಷ್ವಾಸೀಯ ಎಷ್ಟು ದಯಾಪರವಾದುದು, ಎಷ್ಟು ಋಜುಮಾರ್ಗಿಯಾದುದು!

ನಾವು ಭಯೋತ್ಪಾದಕ ಚರ್ಯೆಗಳನ್ನು ಎಸಗುತ್ತಿದ್ದೇವೆಂದು ಬೂರ್ಷ್ವಾಸೀಯ ಸೇವಕರು ನಮ್ಮ ಮೇಲೆ ಆರೋಪ ಹೊರಿಸುತ್ತಾರೆ.... ಬ್ರಿಟಿಷ್ ಬೂರ್ಷ್ವಾಸೀ ತನ್ನ 1649ರ ಭಯೋತ್ಪಾದಕ ಕೃತ್ಯಗಳನ್ನೂ, ಫ್ರೆಂಚ್ ಬೂರ್ಷ್ವಾಸೀ 1793ರ ತನ್ನ ಭಯೋತ್ಪಾದಕ ಕೃತ್ಯಗಳನ್ನೂ⁷⁸ ಮರೆತಿವೆ. ಬೂರ್ಷ್ವಾಸೀ ಸಾಮಂತ ಶಾಹಿಯ ವಿರುದ್ಧ ತನ್ನ ಸ್ವಂತ ಹಿತಕ್ಕಾಗಿ ಭಯೋತ್ಪಾದಕ ಚರ್ಯೆಗಳಲ್ಲಿ ತೊಡಗಿದಾಗ ಅದು ಸರಿಯಾದುದೂ ನ್ಯಾಯಯುತವಾದುದೂ ಆಗಿದ್ದಿತು. ಕಾರ್ಮಿಕರೂ ಬಡ ರೈತರೂ ಭಯೋತ್ಪಾದಕ ಚರ್ಯೆಗಳನ್ನು ಬೂರ್ಷ್ವಾಸೀಯ ವಿರುದ್ಧ ಬಳಸುವ ಧೈರ್ಯ ತೋರಿದಾಗ ಅದು ಪೈಶಾಚಿಕವೂ ಪಾತಕವೂ ಆಯಿತು! ಶೋಷಿಸುವ ಒಬ್ಬ ಅಲ್ಪಮತೀಯನ ಸ್ಥಳದಲ್ಲಿ ಶೋಷಿಸುವ ಮತ್ತೊಬ್ಬ ಅಲ್ಪಮತೀಯನನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಬಳಸಿದಾಗ ಭಯೋತ್ಪಾದಕ ಚರ್ಯೆಗಳು ಸರಿಯೂ ನ್ಯಾಯಯುತವೂ ಆಗಿದ್ದವು. ಪ್ರತಿಯೊಬ್ಬ ಶೋಷಕ ಅಲ್ಪಮತೀಯನನ್ನೂ ತೊಡೆದು ಹಾಕುವ ಉದ್ದೇಶಕ್ಕಾಗಿ ಬಳಸತೊಡಗಿದಾಗ, ವಿಶಾಲ ವಾಸ್ತವಿಕ ಬಹುಮತೀಯರ ಹಿತದೃಷ್ಟಿಯಿಂದ, ಶ್ರಮಜೀವಿ ವರ್ಗದ ಹಾಗೂ ಅರೆ ಶ್ರಮಜೀವಿ ವರ್ಗದ, ಕಾರ್ಮಿಕ ವರ್ಗ ಹಾಗೂ ಬಡ ರೈತರ ಹಿತದೃಷ್ಟಿಯಿಂದ ಬಳಸತೊಡಗಿದಾಗ, ಭಯೋತ್ಪಾದಕ ಚರ್ಯೆಗಳು ಪೈಶಾಚಿಕವೂ ಪಾತಕವೂ ಆದವು!

ಅಂತರರಾಷ್ಟ್ರೀಯ ಸಾಮ್ರಾಜ್ಯಶಾಹಿ ಬೂರ್ಷ್ವಾಸೀ “ತನ್ನ” ಯುದ್ಧದಲ್ಲಿ, ಜಗತ್ತಿನ ಮೇಲೆ ಬ್ರಿಟಿಷ್ ರಣಹದ್ದುಗಳು ರಾಜ್ಯಭಾರ ಮಾಡಬೇಕೇ ಅಥವಾ ಜರ್ಮನ್ ರಣಹದ್ದುಗಳು ರಾಜ್ಯಭಾರ ಮಾಡಬೇಕೇ ಅನ್ನುವುದನ್ನು ತೀರ್ಮಾನಿಸಲೋಸುಗ ನಡೆಸಿದ ಯುದ್ಧದಲ್ಲಿ, ಹತ್ತು ಮಿಲಿಯ ಜನರ ಸಂಹಾರಗೈದಿದೆ, ಇಪ್ಪತ್ತು ಮಿಲಿಯ ಜನರನ್ನು ಅಂಗಹೀನರನ್ನಾಗಿ ಮಾಡಿದೆ.

ನಮ್ಮ ಯುದ್ಧದ ಫಲವಾಗಿ, ಮರ್ದಿತ ಹಾಗೂ ಶೋಷಿತ ಜನರು ಮರ್ದಕರ ಹಾಗೂ ಶೋಷಕರ ವಿರುದ್ಧ ನಡೆಸುವ ಯುದ್ಧದ ಫಲವಾಗಿ, ಎಲ್ಲ ದೇಶಗಳಲ್ಲೂ ಸೇರಿ ಅರ್ಧ ಮಿಲಿಯ ಅಥವಾ ಒಂದು ಮಿಲಿಯ ಜನ ಮೃತರಾದಲ್ಲಿ ಇಲ್ಲವೇ ಗಾಯಗೊಂಡಲ್ಲಿ, ಮೊದಲನೆಯ ಪ್ರಸಂಗದಲ್ಲಿ ಆದ ನಷ್ಟ ಸಮರ್ಥನೀಯ, ಎರಡನೆಯ ಪ್ರಸಂಗದಲ್ಲಾದ ನಷ್ಟವಾದರೋ ಪಾತಕವಾದುದು, ಎಂದು ಬೂರ್ಷ್ವಾಸೀ ಹೇಳುತ್ತದೆ.

ಶ್ರಮಜೀವಿ ವರ್ಗವು ಸಂಪೂರ್ಣವಾಗಿ ಭಿನ್ನವೇ ಆದ ಹೇಳಿಕೆ ನೀಡುತ್ತದೆ.

ಈಗ, ಸಾಮ್ರಾಜ್ಯಶಾಹಿ ಯುದ್ಧದ ಭೀಕರ ಕೃತ್ಯಗಳ ಮಧ್ಯೆ ಶ್ರಮಜೀವಿ ವರ್ಗವು, ಎಲ್ಲ ಕ್ರಾಂತಿಗಳೂ ಬೋಧಿಸಿದಂಥ, ಕಾರ್ಮಿಕರಿಗೆ ಅವರ ಶ್ರೇಷ್ಠ ಬೋಧಕರು, ಆಧುನಿಕ ಸಮಾಜವಾದದ ಸಂಸ್ಥಾಪಕರು, ಬಿಟ್ಟುಕೊಟ್ಟು ಹೋಗಿರುವಂಥ ಮಹಾ ಸತ್ಯವನ್ನು ಅತ್ಯಂತ ಸ್ಪಷ್ಟವಾಗಿ ಹಾಗೂ ಎದ್ದು ಕಾಣುವಂತೆ ಕಂಡುಕೊಳ್ಳುತ್ತಿದೆ. ಶೋಷಕರ ಪ್ರತಿರೋಧವನ್ನು ಬಗ್ಗು ಬಡಿಯದೇ ಹೋದಲ್ಲಿ ಯಾವುದೇ ಕ್ರಾಂತಿಯೂ ಯಶಸ್ವಿ

ಯಾಗಲಾರದು, ಎಂಬುದೇ ಈ ಮಹಾ ಸತ್ಯವಾಗಿದೆ. ನಾವು, ಕಾರ್ಮಿಕರೂ ಶ್ರಮಿಕ ರೈತರೂ ರಾಜ್ಯಾಧಿಕಾರವನ್ನು ವಶಪಡಿಸಿಕೊಂಡಾಗ, ಶೋಷಕರ ಪ್ರತಿರೋಧವನ್ನು ಬಗ್ಗು ಬಡಿಯುವುದು ನಮ್ಮ ಕರ್ತವ್ಯವಾಯಿತು. ನಾವು ಈ ಕಾರ್ಯವನ್ನು ನೆರವೇರಿಸಿದವು ಹಾಗೂ ನೆರವೇರಿಸುತ್ತಿದ್ದೇವೆ ಎಂಬುದು ನಮಗೆ ಹೆಮ್ಮೆ ನೀಡಿದೆ. ಆದರೆ ಅದನ್ನು ಸಾಕಷ್ಟು ದೃಢವಾಗಿ ಹಾಗೂ ದೃಢ ನಿರ್ಧಾರದಿಂದ ನಡೆಸುತ್ತಿಲ್ಲ ಎಂಬುದೇ ನಮಗೆ ವಿಷಾದ ಉಂಟುಮಾಡಿದೆ.

ಎಲ್ಲ ದೇಶಗಳಲ್ಲೂ ಬೂರ್ಷ್ವಾಸೀ ಸಮಾಜವಾದಿ ಕ್ರಾಂತಿಗೆ ಉಗ್ರ ಪ್ರತಿರೋಧ ತೋರುವುದು ಅನಿವಾರ್ಯ ಹಾಗೂ ಕ್ರಾಂತಿ ಬೆಳೆದಂತೆ ಈ ಪ್ರತಿರೋಧವೂ ಬೆಳೆಯುತ್ತ ಹೋಗುವುದು, ಎಂಬುದು ನಮಗೆ ತಿಳಿದಿದೆ. ಶ್ರಮಜೀವಿ ವರ್ಗವು ಈ ಪ್ರತಿರೋಧವನ್ನು ಬಗ್ಗು ಬಡಿಯುವುದು. ಪ್ರತಿರೋಧಿಸುತ್ತಿರುವ ಬೂರ್ಷ್ವಾಸೀಯ ವಿರುದ್ಧ ಹೋರಾಟದ ಸಮಯದಲ್ಲೇ ಶ್ರಮಜೀವಿ ವರ್ಗವು ವಿಜಯ ಸಾಧಿಸಲು ಹಾಗೂ ರಾಜ್ಯಾಧಿಕಾರ ನಡೆಸಲು ಅಂತಿಮವಾಗಿ ಪಕ್ಕಗೊಳ್ಳುವುದು.

ನಮ್ಮ ಕ್ರಾಂತಿ ಮಾಡುವ ಪ್ರತಿಯೊಂದು ತಪ್ಪಿನ ಬಗೆಗೂ ಭ್ರಷ್ಟ ಬೂರ್ಷ್ವಾಪತ್ರಿಕೆಗಳು ಇಡೀ ಜಗತ್ತಿಗೆ ಕೇಳುವಂತೆ ಕೂಗಾಡಲಿ. ನಾವು ನಮ್ಮ ತಪ್ಪುಗಳಿಗಾಗಿ ಹೆದರುವುದಿಲ್ಲ. ಕ್ರಾಂತಿ ಪ್ರಾರಂಭವಾಗಿರುವ ಮಾತ್ರಕ್ಕೇ ಜನ ಸಂತರುಗಳಾಗಿಲ್ಲ. ಶತಮಾನಗಳಿಂದ ಮರ್ದಿತರಾದ, ತುಳಿಯಲ್ಪಟ್ಟ ಹಾಗೂ ಬಡತನ ಮೃಗೀಯತೆ ಹಾಗೂ ಅಜ್ಞಾನದ ತಿರುಡಿಯಲ್ಲಿ ಬಲವಂತದಿಂದ ಹಿಡಿದಿರಿಸಲ್ಪಟ್ಟಿರುವ ಶ್ರಮಿಕ ವರ್ಗಗಳು ಕ್ರಾಂತಿಯನ್ನು ಆಗುಮಾಡುವಾಗ ತಪ್ಪುಗಳನ್ನು ಮಾಡದೆ ಇರುವುದು ಸಾಧ್ಯವಿಲ್ಲ. ಮತ್ತೆ, ನಾನು ಈ ಮುನ್ನ ಒಮ್ಮೆ ತಿಳಿಸಿರುವಂತೆ, ಬೂರ್ಷ್ವಾ ಸಮಾಜದ ಕಳೇಬರವನ್ನು ಒಂದು ಶವದಾನಿಯಲ್ಲಿಟ್ಟು ಮೊಳೆ ಹೊಡೆದು ಹುಗಿಯುವುದು ಸಾಧ್ಯವಿಲ್ಲ. ಬಂಡವಾಳವಾದದ ಕಳೇಬರವು ನಮ್ಮ ಮಧ್ಯೆಯೇ ಕೊಳೆಯುತ್ತಿದೆ, ಶಿಥಿಲವಾಗುತ್ತಿದೆ, ವಾತಾವರಣವನ್ನು ಮಲಿನಗೊಳಿಸುತ್ತಿದೆ, ನಮ್ಮ ಜೀವನಗಳನ್ನು ವಿಷಮಯಗೊಳಿಸುತ್ತಿದೆ, ಹೊಸತಾದುದನ್ನು ಹಸನಾದುದನ್ನು, ಎಳೆಯದಾದುದನ್ನು, ಪೌರುಷವುಳ್ಳದ್ದನ್ನು ಹಳೆತಾದ, ಮರಣಾಸನ್ನವಾದ, ಕ್ಷಯಿಸುತ್ತಿರುವ ಸಹ ಸ್ವಾರು ತಂತುಗಳ ಹಾಗೂ ಬಂಧನಗಳ ಬಲೆಯಲ್ಲಿ ಸಿಕ್ಕಿಬೀಳಿಸುತ್ತಿದೆ.

ನಾವು ಮಾಡುತ್ತಿರುವ ಪ್ರತಿ ನೂರು ತಪ್ಪುಗಳಿಗೂ - ಇವುಗಳ ಬಗೆಗೆ ಬೂರ್ಷ್ವಾಸೀಯೂ ಅದರ ಬಾಲಬಡುಕರೂ (ನಮ್ಮ ಮೆನ್ಸೆವಿಕರು ಮತ್ತು ಬಲಪಂಥದ ಸಮಾಜವಾದಿ-ಕ್ರಾಂತಿಕಾರಿಗಳೂ ಸಹ) ಇಡೀ ಜಗತ್ತಿಗೆ ಕೇಳಿಸುವಂತೆ ಕೂಗಾಡುತ್ತಿದ್ದಾರೆನ್ನಿ - 10,000 ಮಹೋನ್ನತ ಹಾಗೂ ವೀರೋಚಿತ ಕೃತ್ಯಗಳನ್ನು ಎಸಗಲಾಗುತ್ತಿದೆ. ಇವು ಹೆಚ್ಚು ಮಹೋನ್ನತವೂ ಹೆಚ್ಚು ವೀರೋಚಿತವೂ ಆಗಿವೆ, ಏಕೆಂದರೆ, ಇವು ಕಾರ್ಖಾನೆ ಜಿಲ್ಲೆಯೊಂದರ ಅಥವಾ ದೂರ ಹಳ್ಳಿಯೊಂದರ ದಿನನಿತ್ಯದ ಜೀವನದಲ್ಲಿ ಸರಳವೂ ಎದ್ದು ಕಾಣಿಸದವಾಗಿಯೂ ಆಗಿರುತ್ತವೆ; ಇವನ್ನು ತಮ್ಮ ಯಶಸ್ಸು

ಗಳ ಬಗೆಗೆ ಇಡೀ ಜಗತ್ತಿಗೆ ಕೇಳಿಸುವಂತೆ ಕೂಗುವ ಅಭ್ಯಾಸವಿಲ್ಲದಂಥ (ಅಂತಹ ಅವಕಾಶವಿರದಂಥ) ಜನ ನೆರವೇರಿಸಿರುತ್ತಾರೆ.

ಇದಕ್ಕೆ ವಿರುದ್ಧವಾದುದೇ ಸತ್ಯವಾಗಿದ್ದರೂ - ಹೀಗೆ ಪೂರ್ವಭಾವಿಸಿಕೊಳ್ಳುವುದು ತಪ್ಪೆಂದು ನನಗೆ ತಿಳಿದಿದ್ದರೂ - ಪ್ರತಿ ನೂರು ಸರಿಯಾದ ಚರ್ಯೆಗಳಿಗೆ 10,000 ತಪ್ಪುಗಳನ್ನು ನಾವು ಎಸಗಿದರೂ, ಅಂತಹ ಪ್ರಸಂಗದಲ್ಲೂ ಸಹ ನಮ್ಮ ಕ್ರಾಂತಿ ಮಹೋನ್ನತವಾದುದೇ ಆಗಿರಲಿರುವುದು, ಅಜೇಯವಾಗಿರಲಿರುವುದು. ಜಗತ್ತಿನ ಇತಿ ಹಾಸದ ದೃಷ್ಟಿಯಲ್ಲೂ ಅದು ಹಾಗೆಯೇ ಇರಲಿರುವುದು, ಏಕೆಂದರೆ, ಪ್ರಪೃಥಮ ಬಾರಿಗೆ, ಅಲ್ಪಮತೀಯರಲ್ಲ, ಶ್ರೀಮಂತರೇ ಅಲ್ಲ, ಸುಶಿಕ್ಷಿತರೇ ಅಲ್ಲ, ಆದರೆ ನಿಜವಾದ ಜನಸಮೂಹಗಳು, ದುಡಿಯುವ ಜನರ ವಿಶಾಲ ಬಹುಮತೀಯರು, ಸ್ವತಃ ನವ ಬಾಳು ನಿರ್ಮಿಸುತ್ತಿದ್ದಾರೆ ಮತ್ತು ತಮ್ಮ ಸ್ವಂತ ಅನುಭವದಿಂದ ಸಮಾಜವಾದಿ ಸಂಘಟನೆಯ ಅತ್ಯಂತ ಕಷ್ಟ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.

ಇಂತಹ ಕಾರ್ಯದ ಮಾರ್ಗದಲ್ಲಿ, ತಮ್ಮ ಇಡೀ ಜೀವನವನ್ನು ಪುನಃಸಂಘಟಿಸುವ ಹತ್ತಾರು ಮಿಲಿಯ ಸರಳ ರೈತ ಕಾರ್ಮಿಕರ ಈ ಅತ್ಯಂತ ಶುದ್ಧಾಂತಃಕರಣದ ಹಾಗೂ ಶ್ರದ್ಧೆಯ ಕಾರ್ಯದ ಮಾರ್ಗದಲ್ಲಿ, ಮಾಡಲಾಗುವ ಪ್ರತಿಯೊಂದು ತಪ್ಪೂ, ಅಂತಹ ಪ್ರತಿಯೊಂದು ತಪ್ಪೂ, ಶೋಷಕ ಅಲ್ಪಮತೀಯರು ಸಾಧಿಸುವ ಸಾವಿರಾರು ಹಾಗೂ ಮಿಲಿಯಾಂತರ "ತಪ್ಪಿಲ್ಲದ" ಯಶಸ್ಸುಗಳಿಗೆ, ದುಡಿಯುವ ಜನರನ್ನು ಮೋಸಗೊಳಿಸುವುದರಲ್ಲಿ ಹಾಗೂ ಸುಲಿಗೆ ಮಾಡುವುದರಲ್ಲಿ ಗಳಿಸುವ ಯಶಸ್ಸುಗಳಿಗೆ, ತಕ್ಕುದೇ ಆಗಿರುತ್ತದೆ. ಏಕೆಂದರೆ ಅಂತಹ ತಪ್ಪುಗಳ ಮೂಲಕವಷ್ಟೆ ಕಾರ್ಮಿಕರೂ ರೈತರೂ ನವ ಬಾಳ ನಿರ್ಮಾಣವನ್ನು ಕಲಿಯುತ್ತಾರೆ, ಬಂಡವಾಳಗಾರರಿಲ್ಲದೆ ಕಾರ್ಯ ಜರುಗಿಸುವುದನ್ನು ಕಲಿಯುತ್ತಾರೆ; ಈ ರೀತಿಯಲ್ಲಷ್ಟೆ ಅವರು ತಮಗಾಗಿ ಒಂದು ಮಾರ್ಗವನ್ನು, ವಿಜಯಿ ಸಮಾಜವಾದಕ್ಕೆ ಕರೆದೊಯ್ಯುವ ಮಾರ್ಗವನ್ನು, ಸಾವಿರಾರು ಅಡ್ಡಿ ಅಡಚಣೆಗಳ ಮೂಲಕ, ಕಡಿದು ನಿರ್ಮಿಸಿಕೊಳ್ಳುವರು.

ನಮ್ಮ ರೈತರೂ ತಮ್ಮ ಕ್ರಾಂತಿಕಾರಿ ಕಾರ್ಯದ ಅವಧಿಯಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ. ಇವರು ಒಂದೇ ಏಟಿಗೆ, ಒಂದೇ ರಾತ್ರಿಯಲ್ಲಿ, 1917ರ ಅಕ್ಟೋಬರ್ 25-26(ಹಳೆಯ ಕ್ಯಾಲೆಂಡರ್)ರಂದು, ಭೂಮಿಯ ಖಾಸಗಿ ಒಡೆತನವನ್ನು ಸಂಪೂರ್ಣವಾಗಿ ತೊಡೆದು ಹಾಕಿದರು ಮತ್ತು ಈಗ ತಿಂಗಳಾದ ಮೇಲೆ ತಿಂಗಳು ಬಹುಭಾರಿ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ, ತಮ್ಮ ತಪ್ಪುಗಳನ್ನು ತಾವೇ ತಿದ್ದಿಕೊಳ್ಳುತ್ತಿದ್ದಾರೆ, ಆರ್ಥಿಕ ಜೀವನದ ಹೊಸ ಪರಿಸ್ಥಿತಿಗಳನ್ನು ಸಂಘಟಿಸುವ, ಕುಲಾಕರ ವಿರುದ್ಧ ಹೋರಾಡುವ, ದುಡಿಯುವ ಜನರಿಗೆ (ಶ್ರೀಮಂತರಿಗಲ್ಲ) ಭೂಮಿ ಒದಗಿಸುವ ಮತ್ತು ಕಮ್ಯೂನಿಸ್ಟ್ ವಿಸ್ತೃತ ಪ್ರಮಾಣದ ಕೃಷಿಗೆ ಪರಿವರ್ತನೆ ಮಾಡುವ, ಅತ್ಯಂತ ಕಷ್ಟಕರವಾದ ಕಾರ್ಯಭಾರಗಳನ್ನು ಪ್ರಾಯೋಗಿಕ ರೀತಿಯಲ್ಲಿ ಪರಿಹರಿಸುತ್ತಿದ್ದಾರೆ.

ನಮ್ಮ ಕಾರ್ಮಿಕರೂ ತಮ್ಮ ಕ್ರಾಂತಿಕಾರಿ ಕಾರ್ಯದ ಅವಧಿಯಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ. ಇವರು ಆಗಲೇ, ಕೆಲವು ತಿಂಗಳುಗಳನಂತರ, ಬಹುಮಟ್ಟಿಗೆ ಎಲ್ಲ ಅತ್ಯಂತ ದೊಡ್ಡ ಕಾರ್ಖಾನೆಗಳನ್ನೂ ಯಂತ್ರಸ್ಥಾವರಗಳನ್ನೂ ರಾಷ್ಟ್ರೀಕರಿಸಿದ್ದಾರೆ, ಕಠಿಣವಾದ ಅನುದಿನದ ಕಾರ್ಯದ ಮೂಲಕ ಕೈಗಾರಿಕೆಯ ಇಡೀ ಶಾಖೆಗಳ ನಿರ್ವಹಣೆ ಮಾಡುವುದನ್ನು ಕಲಿಯುತ್ತಿದ್ದಾರೆ, ರಾಷ್ಟ್ರೀಕೃತ ಸಂಸ್ಥೆಗಳು ಕಾರ್ಯ ನಡೆಸಿಕೊಂಡು ಹೋಗುವಂತೆ ಮಾಡುತ್ತಿದ್ದಾರೆ, ಜಡತೆಯ ಪ್ರಬಲ ಪ್ರತಿರೋಧವನ್ನೂ ಪೆಟಿ ಬೂರ್ಷ್ವಾ ಮನಸ್ಕತೆ ಹಾಗೂ ಸ್ವಾರ್ಥಪರತೆಗಳನ್ನೂ ನಿವಾರಿಸಿಕೊಳ್ಳುತ್ತಿದ್ದಾರೆ ಮತ್ತು ಇಟ್ಟಿಗೆ ಮೇಲೆ ಇಟ್ಟಿಗೆ ಇರಿಸುತ್ತ ಹೊಸ ಸಾಮಾಜಿಕ ಬಾಂಧವ್ಯಗಳ, ಹೊಸ ಶ್ರಮ ಶಿಸ್ತಿನ, ಕಾರ್ಮಿಕರ ಮೇಲೆ ಅವರ ಟ್ರೇಡ್ ಯೂನಿಯನ್‌ಗಳ ಹೊಸ ಪ್ರಭಾವದ ಅಡಿಪಾಯ ಹಾಕುತ್ತಿದ್ದಾರೆ.

ನಮ್ಮ ಸೋವಿಯತ್‌ಗಳೂ ತಮ್ಮ ಕ್ರಾಂತಿಕಾರಿ ಕಾರ್ಯದ ಅವಧಿಯಲ್ಲಿ ತಪ್ಪುಗಳನ್ನು ಮಾಡುತ್ತಿವೆ. ಈ ಸೋವಿಯತ್‌ಗಳು 1905ರಷ್ಟು ಹಿಂದೆಯೇ ಜನರ ಒಂದು ಭಾರಿ ಆಂದೋಳನದ ಫಲವಾಗಿ ಸೃಜಿಸಲ್ಪಟ್ಟವು. ಕಾರ್ಮಿಕ-ರೈತ ಸೋವಿಯತ್‌ಗಳು ರಾಜ್ಯದ ಒಂದು ಹೊಸ ಮಾದರಿ, ಒಂದು ಹೊಸ ಹಾಗೂ ಹೆಚ್ಚು ಉನ್ನತ ಮಟ್ಟದ ಪ್ರಜಾಪ್ರಭುತ್ವದ ಮಾದರಿ, ಶ್ರಮಜೀವಿ ವರ್ಗ ಸರ್ವಾಧಿಕಾರದ ಒಂದು ರೂಪ, ಬೂರ್ಷ್ವಾಸೀ ಇಲ್ಲದೆ ಮತ್ತು ಬೂರ್ಷ್ವಾಸೀಯ ವಿರುದ್ಧ ರಾಜ್ಯಾಡಳಿತ ನಡೆಸುವ ಒಂದು ಸಾಧನ. ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವವು ಇಲ್ಲಿ ಜನರ, ದುಡಿಯುವ ಜನರ, ಸೇವೆ ಸಲ್ಲಿಸುತ್ತಿದೆ ಮತ್ತು ಶ್ರೀಮಂತರಿಗಾಗಿ ಪ್ರಜಾಪ್ರಭುತ್ವವಾಗಿರುವುದು ನಿಂತಿದೆ. ಎಲ್ಲ ಬೂರ್ಷ್ವಾ ಗಣತಂತ್ರಗಳಲ್ಲೂ, ಅತ್ಯಂತ ಪ್ರಜಾಸತ್ತಾತ್ಮಕವಾದ ಗಣತಂತ್ರದಲ್ಲೂ ಸಹ ಅದು ಹಾಗೆಯೇ, ಶ್ರೀಮಂತರಿಗಾಗಿ ಪ್ರಜಾಪ್ರಭುತ್ವವಾಗಿಯೇ, ಇದ್ದುಕೊಂಡಿದೆ. ಮೊಟ್ಟಮೊದಲ ಬಾರಿಗೆ ನಮ್ಮಲ್ಲಿ ಜನ ಸಮೂಹಗಳು ಶ್ರಮಜೀವಿ ವರ್ಗದ ಹಾಗೂ ಅರೆಶ್ರಮಜೀವಿ ವರ್ಗದ ಸರ್ವಾಧಿಕಾರವನ್ನು ಜಾರಿಗೆ ತರುವ ಸಮಸ್ಯೆಯನ್ನು ಪರಿಹರಿಸಲು ಯತ್ನಿಸುತ್ತಿವೆ. ಒಂದು ನೂರು ಮಿಲಿಯ ಜನ ಭಾಗವಹಿಸುತ್ತಿರುವಂಥ ಪ್ರಮಾಣದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸದೆ ಹೋದಲ್ಲಿ ಸಮಾಜವಾದವನ್ನು ಸ್ಥಾಪಿಸುವ ಪ್ರಶ್ನೆ ಉದ್ಭವಿಸುವುದೇ ಇಲ್ಲ.

ಶುಷ್ಕ ಪಂಡಿತರು, ಇಲ್ಲವೇ ಬೂರ್ಷ್ವಾ ಪ್ರಜಾಸತ್ತಾತ್ಮಕ ಅಥವಾ ಪಾರ್ಲಿಮೆಂಟರಿ ಪೂರ್ವಾಗ್ರಹಗಳು ಗುಣಪಡಿಸಲಾಗದಂತೆ ಗಿಡಿದುಕೊಂಡಿರುವ ಮನಸ್ಸುಗಳುಳ್ಳ ಜನರು ನಮ್ಮ ಸೋವಿಯತ್‌ಗಳ ಬಗೆಗೆ, ಉದಾಹರಣೆಗೆ ನೇರ ಚುನಾವಣೆಗಳಿಲ್ಲದಾದರೂ ಬಗೆಗೆ, ದಿಗ್ಭ್ರಮೆಗೊಂಡವರಂತೆ ತಲೆ ಆಡಿಸಿಕೊಳ್ಳಲಿ. ಈ ಜನರು 1914-1918ರ ಮಹಾ ಉತ್ಥಾನಗಳ ಕಾಲದಲ್ಲಿ ಏನನ್ನೂ ಕಲಿತಿಲ್ಲ, ಏನನ್ನೂ ಮರೆತಿಲ್ಲ. ಶ್ರಮಜೀವಿ ವರ್ಗ ಸರ್ವಾಧಿಕಾರ ಹಾಗೂ ದುಡಿಯುವ ಜನರ ಹೊಸ ಪ್ರಜಾಪ್ರಭುತ್ವ ಇವುಗಳ

ಸಂಯೋಜನೆಯನ್ನು, ಅಂತರ್ಯುದ್ಧ ಹಾಗೂ ಜನ ರಾಜಕಾರಣದಲ್ಲಿ ಅತ್ಯಂತ ಹೆಚ್ಚು ವಿಸ್ತೃತವಾಗಿ ಭಾಗವಹಿಸುವುದು ಇವುಗಳ ಸಂಯೋಜನೆಯನ್ನು, ಒಂದೇ ಬಾರಿಗೆ ಉಂಟುಮಾಡಲು ಸಾಧ್ಯವಿಲ್ಲ. ಅಲ್ಲದೆ ಅದು ಮಾಮೂಲಿ ಪಾಲಿಮೆಂಟರಿ ಪ್ರಜಾಪ್ರಭುತ್ವದ ಚರ್ವಿತಚರ್ವಣವಾದ ವಿಧಾನಗಳೊಂದಿಗೆ ಸರಿಹೋಗದು ಕೂಡ. ಹೊಸ ಜಗತ್ತೊಂದು, ಸಮಾಜವಾದಿ ಜಗತ್ತಿನ ರೂಪುರೇಷೆಗಳು ನಮ್ಮ ಮುಂದೆ ಸೋವಿಯತ್ ಗಣತಂತ್ರದ ರೂಪದಲ್ಲಿ ಉದ್ಭವಿಸುತ್ತಿವೆ. ಈ ಜಗತ್ತು ಸಿದ್ಧಗೊಂಡ ರೂಪದಲ್ಲೇನೂ ಅಸ್ತಿತ್ವಕ್ಕೆ ಬರುವುದಿಲ್ಲ, ಜ್ಯೂಪಿಟರ್‌ನ ತಲೆಯಿಂದ ಮಿನರ್ವ* ಉದ್ಭವಿಸಿದಂತೆ ಏನೂ ಉದ್ಭವಿಸುವುದಿಲ್ಲ, ಎಂಬುದರಲ್ಲಿ ಆಶ್ಚರ್ಯವಿಲ್ಲ.

ಹಳೆಯ ಬೂರ್ಷ್ವಾ-ಪ್ರಜಾಸತ್ತಾತ್ಮಕ ಸಂವಿಧಾನಗಳು ತಾವು ಒಳಗೊಂಡಿರುವ ಔಪಚಾರಿಕ ಸಮಾನತೆಯ ಬಗೆಗೆ, ಸಭೆ ಸೇರುವ ಹಕ್ಕಿನ ಬಗೆಗೆ ವಾಗ್ವೈಖರಿಯೊಂದಿಗೆ ಜಂಭ ಕೊಚ್ಚುತ್ತವೆ; ಆದರೆ ನಮ್ಮ ಶ್ರಮಜೀವಿ ವರ್ಗ ಹಾಗೂ ರೈತ ಸೋವಿಯತ್ ಸಂವಿಧಾನವು⁹⁹ ಔಪಚಾರಿಕ ಸಮಾನತೆಯ ಬೂಟಾಟಿಕೆಯನ್ನು ಪಕ್ಕಕ್ಕೆ ತಳ್ಳುತ್ತದೆ. ಬೂರ್ಷ್ವಾ ರಿಪಬ್ಲಿಕನ್ನರು ಸಿಂಹಾಸನಗಳನ್ನು ಉರುಳಿಸಿದಾಗ ರಾಜಪ್ರಭುತ್ವವಾದಿಗಳಿಗೂ ರಿಪಬ್ಲಿಕನ್ನರಿಗೂ ನಡುವೆ ಔಪಚಾರಿಕ ಸಮಾನತೆಯ ಬಗೆಗೆ ಎಷ್ಟು ಮಾತ್ರವೂ ಚಿಂತಿಸಲಿಲ್ಲ. ಬೂರ್ಷ್ವಾಸೀಯನ್ನು ಉರುಳಿಸುವ ಪ್ರಸಂಗ ಬಂದಾಗ ದ್ರೋಹಿಗಳು ಹಾಗೂ ಹೆಡ್ಡರಷ್ಟೆ ಬೂರ್ಷ್ವಾಸೀಗೂ ವಿಧಿವಿಹಿತ ಹಕ್ಕುಗಳ ಸಮಾನತೆಯನ್ನು ನೀಡಬೇಕೆಂದು ಆಗ್ರಹಿಸಬಲ್ಲರು. ಅತ್ಯುತ್ತಮವಾದ ಕಟ್ಟಡಗಳೆಲ್ಲ ಬೂರ್ಷ್ವಾಸೀಗೇ ಸೇರಿರುವಾಗ, ಕಾರ್ಮಿಕರಿಗೂ ರೈತರಿಗೂ “ಸಭೆ ಸೇರುವ ಸ್ವಾತಂತ್ರ್ಯ” ನೀಡಲಾಗಿದೆ ಎಂದು ಹೇಳುವ ಮಾತು ಚಿಕ್ಕಾಸಿನ ಬೆಲೆಯನ್ನೂ ಹೊಂದಿರುವುದಿಲ್ಲ. ನಮ್ಮ ಸೋವಿಯತ್‌ಗಳು ನಗರಗಳಲ್ಲೂ ಗ್ರಾಮಗಳಲ್ಲೂ ಇರುವ ಎಲ್ಲ ಒಳ್ಳೆಯ ಕಟ್ಟಡಗಳನ್ನೂ ಶ್ರೀಮಂತರಿಂದ ಸ್ವಾಧೀನಪಡಿಸಿಕೊಂಡು ಅವೆಲ್ಲವನ್ನೂ ಕಾರ್ಮಿಕರಿಗೂ ರೈತರಿಗೂ ಅವರ ಯೂನಿಯನ್‌ಗಳಿಗಾಗಿಯೂ ಸಭೆಗಳಿಗಾಗಿಯೂ ವರ್ಗಾಯಿಸಿವೆ. ಇದು ನಮ್ಮ ಸಭೆ ಸೇರುವ ಸ್ವಾತಂತ್ರ್ಯ - ದುಡಿಯುವ ಜನರಿಗಾಗಿ ಮಾಡಲಾದುದು! ಇದೇ ನಮ್ಮ ಸೋವಿಯತ್, ನಮ್ಮ ಸಮಾಜವಾದಿ ಸಂವಿಧಾನದ ಅರ್ಥ ಹಾಗೂ ಸಾರ !

* ಜ್ಯೂಪಿಟರ್ ಹಾಗೂ ಮಿನರ್ವ - ಪುರಾತನ ರೋಮಿನ ದೇವತೆಗಳಲ್ಲಿಬ್ಬರು. ಜ್ಯೂಪಿಟರ್ - ಆಕಾಶ, ಬೆಳಕು, ಮಳೆ ಹಾಗೂ ಗುಡುಗುಗಳ ದೇವತೆ, ರೋಮನ್ ರಾಜ್ಯದ ದೇವಾಧಿದೇವ. ಮಿನರ್ವ - ಯುದ್ಧ ದೇವತೆ ಹಾಗೂ ಕೈಕಸಬು, ವಿಜ್ಞಾನ ಹಾಗೂ ಕಲೆಗಳ ಅಧಿದೇವತೆ. ಒಂದು ಪುರಾಣಕಥೆಯ ಪ್ರಕಾರ ಮಿನರ್ವ ದೇವತೆ ಜ್ಯೂಪಿಟರ್‌ನ ತಲೆಯಿಂದ ಉದ್ಭವಿಸಿದಳು. - ಸಂ.

ಆದ್ದರಿಂದಲೇ ಯಾವ ದೌರ್ಭಾಗ್ಯಗಳು ಒದಗಲಿದ್ದರೂ ನಮ್ಮ ಸೋವಿಯತ್ ಗಳ ಗಣತಂತ್ರವು ಅಜೇಯವಾದುದು ಎಂದು ನಾವೆಲ್ಲ ಅಷ್ಟು ದೃಢವಾಗಿ ನಂಬಿರುವುದು.

ಅದು ಅಜೇಯವಾದುದು, ಏಕೆಂದರೆ ಭ್ರಮಾವೇಶದ ಸಾಮ್ರಾಜ್ಯಶಾಹಿ ನೀಡಿದ ಪ್ರತಿಯೊಂದು ಹೊಡೆತವೂ, ಅಂತರರಾಷ್ಟ್ರೀಯ ಬೂರ್ಷ್ವಾಸೀಯು ನಮ್ಮ ಮೇಲೆ ಹೊರಿಸುವ ಪ್ರತಿಯೊಂದು ಪರಾಭವವೂ, ಕಾರ್ಮಿಕರ ಹಾಗೂ ರೈತರ ಹೊಸ ಹೆಚ್ಚು ಹೆಚ್ಚು ವಿಭಾಗಗಳನ್ನು ಹುರಿದುಂಬಿಸಿ ಹೋರಾಟಕ್ಕೆ ಕರೆತರುತ್ತದೆ. ಅಪಾರ ತ್ಯಾಗ ಮಾಡುವಂತೆ ಪ್ರೇರಿಸಿ ಅವರಿಗೆ ಬೋಧಿಸುತ್ತದೆ, ಅವರನ್ನು ಉಕ್ಕನ್ನಾಗಿ ಮಾಡುತ್ತದೆ, ಸಾಮೂಹಿಕ ಪ್ರಮಾಣದಲ್ಲಿ ಹೊಸ ಕಲಿತನವನ್ನು ಉಂಟುಮಾಡುತ್ತದೆ.

ಅಮೆರಿಕನ್ ಕಾರ್ಮಿಕ ಸಂಗಾತಿಗಳೇ, ನಿಮ್ಮಿಂದ ಸಹಾಯ ಬಹುಶಃ ಬೇಗನೆ ಬರುವುದಿಲ್ಲವೆಂದು ನಾವು ತಿಳಿದಿದ್ದೇವೆ, ಏಕೆಂದರೆ, ಕ್ರಾಂತಿಯು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಹಾಗೂ ಬೇರೆ ಬೇರೆ ಗತಿಗಳಲ್ಲಿ ವಿಕಾಸಗೊಳ್ಳುತ್ತಿದೆ (ಇದು ಬೇರೆ ರೀತಿ ಇರಲು ಸಾಧ್ಯವೂ ಇಲ್ಲ). ಇತ್ತೀಚೆಗೆ ಯೂರೋಪಿಯನ್ ಶ್ರಮ ಜೀವಿ ವರ್ಗ ಕ್ರಾಂತಿ ತುಂಬ ಶೀಘ್ರಗತಿಯಲ್ಲಿ ಪಕ್ವಗೊಳ್ಳುತ್ತಿದ್ದರೂ ಅದು ಮುಂದಿನ ಕೆಲವೇ ವಾರಗಳಲ್ಲೇನೂ ಜರುಗಲಾರದು, ಎಂಬುದನ್ನು ನಾವು ಬಲ್ಲೆವು. ಜಾಗತಿಕ ಕ್ರಾಂತಿಯು ಅನಿವಾರ್ಯ ಎಂಬುದರ ಮೇಲೆ ನಾವು ಆಧರಿಸಿದ್ದೇವೆ, ಆದರೆ ಈ ಕ್ರಾಂತಿಯು ಬೇಗ ಒಂದು ನಿರ್ದಿಷ್ಟ ತೇದಿಯಂದೇ ಅನಿವಾರ್ಯವಾಗಿ ಬರಲಿದೆ ಎಂಬುದರ ಮೇಲೆ ಆಧರಿಸಿರುವಂಥ ಮೂರ್ಖರಲ್ಲ ನಾವು. ನಾವು ನಮ್ಮ ದೇಶದಲ್ಲೇ ಎರಡು ಮಹಾ ಕ್ರಾಂತಿಗಳನ್ನು - 1905ರ ಹಾಗೂ 1917ರ ಕ್ರಾಂತಿಗಳನ್ನು - ಕಂಡಿದ್ದೇವೆ. ಕ್ರಾಂತಿಗಳನ್ನು ಆಜ್ಞೆ ನೀಡಿ ಅಥವಾ ಒಪ್ಪಂದದ ಮೂಲಕ ಆಗುಮಾಡಲಾಗುವುದಿಲ್ಲ ಎಂಬುದನ್ನೂ ನಾವು ಬಲ್ಲೆವು. ಪರಿಸ್ಥಿತಿಯಷ್ಟೆ ಸಮಾಜವಾದಿ ಶ್ರಮ ಜೀವಿ ವರ್ಗದ ನಮ್ಮ ರಷ್ಯನ್ ದಳವನ್ನು ಅಗ್ರಪಂಕ್ತಿಗೆ ತಂದಿದೆ. ಇದು ನಮ್ಮ ಅರ್ಹತೆಯಿಂದಾಗಿ ಅಲ್ಲ, ಆದರೆ ರಷ್ಯದ ಅತ್ಯಸಾಧಾರಣ ಹಿಂದುಳಿದಿರುವಿಕೆಯಿಂದಾಗಿ, ಎಂಬುದನ್ನು ನಾವು ಬಲ್ಲೆವು. ವಿಶ್ವಕ್ರಾಂತಿಯು ಜರುಗುವ ಮುನ್ನ ಅನೇಕ ಪ್ರತ್ಯೇಕ ಕ್ರಾಂತಿಗಳು ಪರಾಭವಗೊಳ್ಳಬಹುದು ಅನ್ನುವುದನ್ನೂ ನಾವು ತಿಳಿದಿದ್ದೇವೆ.

ಆದಾಗ್ಯೂ ನಾವು ಅಜೇಯರು ಎಂಬ ಬಗೆಗೆ ನಮಗೆ ದೃಢ ವಿಶ್ವಾಸವಿದೆ, ಏಕೆಂದರೆ ಸಾಮ್ರಾಜ್ಯಶಾಹಿ ಕಗ್ಗೊಲೆಯು ಮಾನವಕುಲದ ಚೈತನ್ಯವನ್ನು ಭಂಗಗೊಳಿಸಲಾರದು. ಮಾನವಕುಲವೇ ಸಾಮ್ರಾಜ್ಯಶಾಹಿಯನ್ನು ಪರಾಭವಗೊಳಿಸುವುದು. ಸಾಮ್ರಾಜ್ಯಶಾಹಿಯುದ್ದದ ಬಂಧನ ಶೃಂಖಲೆಗಳನ್ನು ಮುರಿದ ಮೊದಲ ದೇಶವೆಂದರೆ ನಮ್ಮ ದೇಶ. ಈ ಶೃಂಖಲೆಗಳನ್ನು ಭಂಗಗೊಳಿಸುವುದರಲ್ಲಿ ನಾವು ಅಪಾರ ಕಷ್ಟನಷ್ಟಗಳನ್ನು ಅನುಭವಿಸಿದೆವು. ಆದರೆ ನಾವು ಅವನ್ನು ಭಂಗಗೊಳಿಸಿದೆವು ಎಂಬುದು ಮುಖ್ಯವಾದುದು. ನಾವೀಗ ಸಾಮ್ರಾಜ್ಯಶಾಹಿ ಪರಾವಲಂಬನೆಯಿಂದ ಮುಕ್ತರಾಗಿದ್ದೇವೆ, ನಾವು

ಸಾಮ್ರಾಜ್ಯಶಾಹಿಯನ್ನು ಸಂಪೂರ್ಣವಾಗಿ ಉರುಳಿಸುವ ಹೋರಾಟದ ಧ್ವಜವನ್ನು ಇಡೀ ಜಗತ್ತಿಗೇ ಕಾಣುವಂತೆ ಎತ್ತಿಹಿಡಿದಿದ್ದೇವೆ.

ನಾವೀಗ ಮುತ್ತಿಗೆಗೊಳಗಾದ ದುರ್ಗದಲ್ಲಿದ್ದಂತೆ ಇದ್ದೇವೆ. ವಿಶ್ವ ಸಮಾಜವಾದಿ ಕ್ರಾಂತಿಯ ಇತರ ದಳಗಳು ನಮ್ಮ ನೆರವಿಗೆ ಬರುವುದಕ್ಕಾಗಿ ಕಾದಿದ್ದೇವೆ. ಈ ದಳಗಳು ಅಸ್ತಿತ್ವದಲ್ಲಿವೆ, ಅವು ನಮ್ಮ ದಳಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ. ಅವು ಪಕ್ಷಗೊಳ್ಳುತ್ತಿವೆ, ಬೆಳೆಯುತ್ತಿವೆ, ಸಾಮ್ರಾಜ್ಯಶಾಹಿಯ ಪಾಶವೀಯತೆ ಎಷ್ಟು ಹೆಚ್ಚು ಕಾಲ ಮುಂದುವರಿದರೆ ಅವು ಅಷ್ಟೂ ಹೆಚ್ಚು ಶಕ್ತಿಯುತವಾಗುತ್ತವೆ. ಕಾರ್ಮಿಕರು ತಮ್ಮ ಸಾಮಾಜಿಕ ದ್ರೋಹಿಗಳಿಂದ - ಗೋಂಪೆರ್ಸ್‌ಗಳು, ಹೆಂಡರ್ಸನ್‌ಗಳು, ರೆನೊ ಡೆಲ್‌ಗಳು, ಪೈದೆಮನ್‌ಗಳು, ರೆನ್ನೆರ್‌ಗಳು, ಇವರಿಂದ - ದೂರ ಸರಿಯುತ್ತಿದ್ದಾರೆ. ನಿಧಾನವಾಗಿ ಆದರೆ ಖಚಿತವಾಗಿ ಕಾರ್ಮಿಕರು ಕಮ್ಯೂನಿಸ್ಟ್, ಬೋಲ್ಷೆವಿಕ್ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಶ್ರಮಜೀವಿ ವರ್ಗ ಕ್ರಾಂತಿಯತ್ತ ಮುಂದುವರಿಯುತ್ತಿದ್ದಾರೆ. ಕ್ರಾಂತಿಯಷ್ಟೆ ನಶಿಸುತ್ತಿರುವ ಸಂಸ್ಕೃತಿಯನ್ನು, ನಶಿಸುತ್ತಿರುವ ಮಾನವಕುಲವನ್ನು ಸಂರಕ್ಷಿಸುವ ಸಾಮರ್ಥ್ಯ ಉಳ್ಳದ್ದಾಗಿದೆ.

ಸ್ವಲ್ಪದರಲ್ಲಿ ಹೇಳುವುದಾದರೆ, ನಾವು ಅಜೇಯರು, ಏಕೆಂದರೆ ಜಾಗತಿಕ ಶ್ರಮಜೀವಿ ವರ್ಗ ಕ್ರಾಂತಿಯು ಅಜೇಯವಾದುದು.

ಎನ್. ಲೆನಿನ್

ಆಗಸ್ಟ್ 20, 1918

'ಪ್ರಾವ್ಡ' ಸಂ. 178,

ಆಗಸ್ಟ್ 22, 1918

ಶ್ರಮಜೀವಿ ವರ್ಗ ಕ್ರಾಂತಿ ಹಾಗೂ

ತತ್ವಭ್ರಷ್ಟ ಕೌತ್ಸುಕಿ

ಮೇಲಿನ ಶೀರ್ಷಿಕೆಯ ಕೆಳಗೆ ನಾನು ಈಚೆಗಷ್ಟೆ ವಿಯೆನ್ನಾದಲ್ಲಿ ಪ್ರಕಟವಾದ ಕೌತ್ಸುಕಿಯವರ 'ಶ್ರಮಜೀವಿ ವರ್ಗ ಸರ್ವಾಧಿಕಾರ' ಎಂಬ ಕಿರುಹೊತ್ತಗೆ⁸⁰ಯ ಟೀಕೆಗೆ ಮುಡಿಪಾದ ಒಂದು ಕಿರುಹೊತ್ತಗೆಯನ್ನು ಬರೆಯತೊಡಗಿದೆ. ಆದರೆ ಈ ಕೃತಿ ರಚನೆ ನಿರೀಕ್ಷಿಸಿದುದಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತಿರುವುದರಿಂದ ನಾನು ಅದೇ ವಿಷಯದ ಕುರಿತು ಒಂದು ಸಣ್ಣ ಲೇಖನಕ್ಕೆ ಸ್ಥಳಾವಕಾಶ ಒದಗಿಸಬೇಕೆಂದು 'ಪ್ರಾವ್ಡ'⁸¹ ಸಂಪಾದಕೀಯ ಮಂಡಳಿಯನ್ನು ಕೇಳಿಕೊಳ್ಳಲು ನಿರ್ಧರಿಸಿದೆ.

ನಡೆದ ಅತ್ಯಂತ ಆಯಾಸಕರವಾದ ಹಾಗೂ ಪ್ರತಿಗಾಮಿಯಾದ ಯುದ್ಧದ ನಾಲ್ಕಕ್ಕೂ ಹೆಚ್ಚು ವರ್ಷಗಳು ತಮ್ಮ ಕಾರ್ಯ ಮಾಡಿ ಮುಗಿಸಿವೆ. ಯೂರೋಪಿನಲ್ಲಿ ಸನಿಹದಲ್ಲೇ ಶ್ರಮಜೀವಿ ವರ್ಗ ಕ್ರಾಂತಿ ಜರುಗಲಿದೆ ಎಂಬ ಭಾವನೆಯನ್ನು ಆಸ್ಮಿಯ, ಇಟಲಿ, ಜರ್ಮನಿ, ಫ್ರಾನ್ಸ್ ಹಾಗೂ ಬ್ರಿಟನ್‌ನಲ್ಲೂ ಸಹ ಪಡೆಯಬಹುದಾಗಿದೆ (ಉದಾಹರಣೆಗೆ, ಅರೆ-ಉದಾರವಾದಿ ರ್ಯಾಮ್‌ಸೇ ಮ್ಯಾಕ್‌ಡೊನಾಲ್ಡ್ ಸಂಪಾದಿಸುತ್ತಿರುವ ಶುದ್ಧ ಸಂದರ್ಭಸಾಧಕವಾದಿ 'ಸೋಷಲಿಸ್ಟ್ ರಿವ್ಯೂ' ಪತ್ರಿಕೆ⁸²ಯ ಜುಲೈ ಸಂಚಿಕೆಯಲ್ಲಿ ಪ್ರಕಟವಾದ 'ಬಂಡವಾಳಗಾರನೊಬ್ಬನ ಒಪ್ಪಿಗೆಗಳು' ಎಂಬ ಲೇಖನ ಈ ನಿಟ್ಟಿನಲ್ಲಿ ತುಂಬ ಮಹತ್ವದ್ದಾಗಿದೆ).

ಇಂಥ ಸಮಯದಲ್ಲಿ ದ್ವಿತೀಯ ಇಂಟರ್‌ನ್ಯಾಷನಲ್⁸³ನ ನಾಯಕ ಮಾನ್ಯ ಕೌತ್ಸುಕಿ ಶ್ರಮಜೀವಿ ವರ್ಗ ಸರ್ವಾಧಿಕಾರದ ಕುರಿತು, ಬೇರೆ ಮಾತುಗಳಲ್ಲಿ, ಶ್ರಮಜೀವಿ ವರ್ಗ ಕ್ರಾಂತಿಯ ಕುರಿತು, ಒಂದು ಹೊತ್ತಗೆ ರಚಿಸಿದ್ದಾರೆ. ಇದು ಬೆರ್ನ್‌ಷ್ಟೈನ್‌ರ ಕುಖ್ಯಾತ 'ಸಮಾಜವಾದದ ಪೂರ್ವಾಧಾರಗಳು' ಎಂಬ ಕೃತಿಗಿಂತ ನೂರು ಪಟ್ಟು ಹೆಚ್ಚು ಅವಮಾನಕರವಾದುದಾಗಿದೆ, ಅಸಹ್ಯಕರವಾಗಿದೆ, ತತ್ವಭ್ರಷ್ಟದ್ದಾಗಿದೆ. ಆ ಕೃತಿ ಪ್ರಕಟವಾಗಿ ಸುಮಾರು ಇಪ್ಪತ್ತು ವರ್ಷಗಳೇ ಆಗಿವೆ. ಈಗ ಕೌತ್ಸುಕಿ ಅದೇ ತತ್ವಭ್ರಷ್ಟತೆಯನ್ನು ಇನ್ನೂ ಹೆಚ್ಚು ಅಸಹ್ಯಕರವಾದ ರೂಪದಲ್ಲಿ ಪುನರಾವರ್ತಿಸುತ್ತಿದ್ದಾರೆ!

ಈ ಕೃತಿಯಲ್ಲಿ ಒಂದು ತುಂಬ ಸಣ್ಣ ಭಾಗವಷ್ಟೆ ರಷ್ಯನ್ ಬೋಲ್ಷೆವಿಕ್ ಕ್ರಾಂತಿಗೆ ಮೀಸಲಾದುದು. ಇದರಲ್ಲಿ ಕೌತ್‌ಸ್ಕಿ ಮೆನ್ಸೆವಿಕರ ಪ್ರತಿಯೊಂದು ಸುಡಿಮುತ್ತುಗಳನ್ನೂ ರಷ್ಯನ್ ಕಾರ್ಮಿಕನು ಪಕ್ಕೆ ಬಿರಿಯುವಷ್ಟು ನಗುವಂತೆ ಮಾಡುವ ರೀತಿಯಲ್ಲಿ ಪುನರುಚ್ಚರಿಸುತ್ತಾರೆ. ಉದಾಹರಣೆಗೆ, “ಮಾರ್ಕ್ಸ್‌ವಾದ”ದ ಹೆಸರಿನಲ್ಲಿ ಇದರಲ್ಲಿ ಏನು ಹೇಳಲಾಗಿದೆ ಅನ್ನುವುದನ್ನು ಊಹಿಸಿ ನೋಡಿ: ಶ್ರೀಮಂತ ರೈತರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ (ತುಂಬ ಹೊಸ ವಿಚಾರ!) ಹಾಗೂ ಉನ್ನತ ಧಾನ್ಯ ಬೆಲೆಗಳು ಲಾಭದಾಯಕವೆಂದು ಅವರಿಗೆ ಕಂಡುಬರುತ್ತಿದೆ ಎಂದು ಮುಂತಾದ ವಾದ. ಈ ವಾದಕ್ಕೆ ಅರೆ-ಉದಾರವಾದಿ ಮಾಸ್ಲೊವ್‌ರ ಅರೆ-ಉದಾರವಾದಿ ಕೃತಿಗಳಿಂದ ಉದ್ಧರಣೆಗಳ ಮಸಾಲೆ ಬೇರೆ ಸೇರಿಸಲಾಗಿದೆ. ಆಮೇಲೆ ನಮ್ಮ ಈ “ಮಾರ್ಕ್ಸ್‌ವಾದಿ” ಈ ಕೆಳಗಿನ ತುಚ್ಛೀಕಾರದ ಶುದ್ಧ ಉದಾರವಾದಿಯಾದ ಹೇಳಿಕೆಯನ್ನು ನೀಡುತ್ತಾರೆ: “ಇಲ್ಲಿ (ಅಂದರೆ ಸೋವಿಯತ್ ಗಣತಂತ್ರದಲ್ಲಿ, ಬೋಲ್ಷೆವಿಕರು) ಬಡರೈತನನ್ನು ‘ಶ್ರಮಜೀವಿ ವರ್ಗ ಸರ್ವಾಧಿಕಾರ’ದ ಕೆಳಗೆ ನಡೆಸಲಾದ ಸಮಾಜವಾದಿ ಕೃಷಿ ಸಂಬಂಧಿ ಸುಧಾರಣೆಯ ಶಾಶ್ವತ ವಾದ ಹಾಗೂ ಸಾಮೂಹಿಕವಾದ ಉತ್ಪನ್ನವೆಂದು ಮನ್ನಿಸುತ್ತಾರೆ.” (ಕೌತ್‌ಸ್ಕಿಯವರ ಕಿರುಹೊತ್ತಗೆಯಲ್ಲಿ ಪು. 48.)

ಭಲೆ ಭೇಷ್! ಇಲ್ಲಿದ್ದಾರೆ ನೋಡಿ ಒಬ್ಬ ಸಮಾಜವಾದಿ, ಮಾರ್ಕ್ಸ್‌ವಾದಿ. ಈತ ನಮಗೆ ಕ್ರಾಂತಿಯ ಬೂರ್‌ಷ್ವಾ ಸ್ವರೂಪವನ್ನು ಸಾಧಿಸಿ ತೋರಲು ಯತ್ನಿಸುತ್ತಿದ್ದಾರೆ. ಅದೇ ಹೊತ್ತಿನಲ್ಲಿ ಈತ ಬಡ ರೈತರ ಸಂಘಟನೆಯನ್ನು ಹೀಯಾಳಿಸುತ್ತಾರೆ - ಥೇಟ್ ಮಾಸ್ಲೊವ್, ಪೊತ್ರೇಸೊವ್ ಹಾಗೂ ಕಾಡೆಟ್ಟರಂತೆ.

“ಇಂದು ಉತ್ಪಾದನಾ ಪ್ರಕ್ರಿಯೆ ಪುನಶ್ಚೇತನಗೊಳ್ಳುವುದಕ್ಕೆ ಶಾಂತಿ ಹಾಗೂ ಸುಭದ್ರತೆ ಅತ್ಯವಶ್ಯ. ಆದರೆ ಈಗ ಮಾಡಲಾಗುತ್ತಿರುವಂತೆ ಶ್ರೀಮಂತ ರೈತರ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳುವುದು ಉತ್ಪಾದನಾ ಪ್ರಕ್ರಿಯೆಯೊಳಕ್ಕೆ ಅಶಾಂತಿ ಹಾಗೂ ಅಂತರ್ಯುದ್ಧದ ಹೊಸ ಅಂಶಗಳನ್ನು ಸೇರಿಸುತ್ತದೆ” (ಪು. 49).

ನಂಬಲಾಗದು, ಆದರೆ ನಿಜ. ಇವು ಸಾವಿಂಕೋವ್ ಅಥವಾ ಮಿಲ್ಯುಕೋವ್‌ರ ಮಾತುಗಳಲ್ಲ, ಆದರೆ ಕೌತ್‌ಸ್ಕಿಯವರ ಮಾತುಗಳು!

ಕೌತ್‌ಸ್ಕಿಯವರ ಈ ಮಾತುಗಳು ನಮ್ಮನ್ನೇನೂ ಆಶ್ಚರ್ಯಗೊಳಿಸುತ್ತಿಲ್ಲ. ಏಕೆಂದರೆ, ರಷ್ಯದಲ್ಲಿ ನಾವು “ಮಾರ್ಕ್ಸ್‌ವಾದ”ವನ್ನು ಕುಲಾಕರ ರಕ್ಷಣೆಗಾಗಿ ತೆರೆಮರೆಯನ್ನಾಗಿ ಉಪಯೋಗಿಸಲಾಗುತ್ತಿರುವ ಅನೇಕ ಪ್ರಸಂಗಗಳನ್ನು ತಿಳಿದಿದ್ದೇವೆ. ಹೀಗೆ ಅಸಹ್ಯಕರವಾದ ರೀತಿಯಲ್ಲಿ ಬೂರ್‌ಷ್ವಾಸೀಗೆ ಪಾದಸೇವೆ ಮಾಡುತ್ತಿರುವುದರ

ಕುರಿತು ಮತ್ತು ಅಂತರ್ಯುದ್ಧದ ಬಗೆಗೆ ಹೀಗೆ ಉದಾರವಾದಿ ಅಂಜಿಕೆ ವ್ಯಕ್ತಪಡಿ ಸುತ್ತಿರುವುದರ ಕುರಿತು ನಾನು ಐರೋಪ್ಯ ಓದುಗರ ಪ್ರಯೋಜನಾರ್ಥ ಬಹುಶಃ ಹೆಚ್ಚು ವಿವರಗಳನ್ನು ನೀಡಬೇಕು. ಆದರೆ ರಷ್ಯನ್ ಕಾರ್ಮಿಕನಿಗೂ ರೈತನಿಗೂ ಆ ವಿವರಗಳು ಬೇಕಿಲ್ಲ. ಕೇವಲ ಕೌತ್ಸುಕಿಯವರ ಈ ತತ್ವಭ್ರಷ್ಟತೆಯತ್ತ ಬೊಟ್ಟು ಮಾಡಿ ತೋರಿಸಿ ಮುಂದುವರಿದರೆ ಸಾಕು.

* * *

ಕೌತ್ಸುಕಿಯವರ ಗ್ರಂಥದಲ್ಲಿ ಸುಮಾರು ಹತ್ತನೇ ಒಂಬತ್ತು ಭಾಗ ಅತ್ಯಂತ ಮುಖ್ಯ ಸಾರ್ವತ್ರಿಕ ಸೈದ್ಧಾಂತಿಕ ಪ್ರಶ್ನೆಗೆ - ಶ್ರಮಜೀವಿ ವರ್ಗ ಸರ್ವಾಧಿಕಾರಕ್ಕೂ "ಪ್ರಜಾಪ್ರಭುತ್ವ"ಕ್ಕೂ ನಡುವಿನ ಸಂಬಂಧದ ಪ್ರಶ್ನೆಗೆ - ವಿಸ್ತರಿಸಲಾಗಿದೆ. ಇಲ್ಲಿ ಕೌತ್ಸುಕಿಯವರು ಮಾರ್ಕ್ಸವಾದದಿಂದ ಸಂಪೂರ್ಣವಾಗಿ ದೂರ ಸರಿದಿರುವುದು ವಿಶೇಷವಾಗಿ ಎದ್ದುಕಾಣುವುದು.

"ಶ್ರಮಜೀವಿ ವರ್ಗದ ಕ್ರಾಂತಿಕಾರಿ ಸರ್ವಾಧಿಕಾರ" ಎಂದು ಮಾರ್ಕ್ಸ ಹೇಳಿದಾಗ, ಪ್ರಜಾಪ್ರಭುತ್ವವನ್ನು ಹೊರತಾಗಿಸಿದ "ಆಧಿಪತ್ಯದ ಒಂದು ರೂಪ"ದ ಅರ್ಥದಲ್ಲಿ ಹಾಗೆ ಹೇಳಲಿಲ್ಲ, ಆದರೆ ಒಂದು ಸ್ಥಿತಿಯ ಅರ್ಥದಲ್ಲಿ ಅಂದರೆ "ಆಧಿಪತ್ಯದ ಒಂದು ಸ್ಥಿತಿ"ಯ ಅರ್ಥದಲ್ಲಿ ಹಾಗೆ ಹೇಳಿದರು, ಎಂದು ಕೌತ್ಸುಕಿ ತಮ್ಮ ಓದುಗರಿಗೆ - ಸಂಪೂರ್ಣವಾಗಿ ಗಹನವಾದ ಹಾಗೂ ತುಂಬ "ಪಾಂಡಿತ್ಯ"ದ ಧ್ವನಿಯಲ್ಲಿ - ಖಾತರಿ ಮಾಡಿ ಹೇಳುತ್ತಾರೆ. ಮತ್ತೆ ಜನಸಂಖ್ಯೆಯಲ್ಲಿ ಬಹುಮತವಿರುವ ಶ್ರಮಜೀವಿ ವರ್ಗದ ಆಧಿಪತ್ಯವು ಪ್ರಜಾಪ್ರಭುತ್ವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡೇ ಸ್ಥಾಪಿತ ವಾಗುವುದು ಸಾಧ್ಯ. ಉದಾಹರಣೆಗೆ, ಪ್ಯಾರಿಸ್ ಕಮ್ಯೂನ್. ಇದು ವಾಸ್ತವವಾಗಿ ಶ್ರಮಜೀವಿ ವರ್ಗ ಸರ್ವಾಧಿಕಾರವಾಗಿತ್ತು, ಸಾರ್ವತ್ರಿಕ ಮತದಾನದಿಂದ ಚುನಾಯಿ ಸಲ್ಪಟ್ಟಿದ್ದಿತು. "ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಸ್ಥಿತ್ಯಂತರವು (ಕಮ್ಯೂನಿಸಂಗೆ ಸ್ಥಿತ್ಯಂತರವು) ಶಾಂತಿಯುತವಾಗಿ ಜರುಗಬಹುದು, ಅಂದರೆ ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಜರುಗಬಹುದು, ಎಂದು ಮಾರ್ಕ್ಸರವರು ಯೋಚನೆ ಮಾಡಿದರು ಎಂಬ ವಾಸ್ತವಾಂಶವೇ" ಅವರು ಶ್ರಮಜೀವಿ ವರ್ಗದ ಸರ್ವಾಧಿಕಾರದ ವಿಷಯ ಹೇಳಿದಾಗ "ಆಧಿಪತ್ಯದ ಒಂದು ರೂಪ"ವನ್ನು (ಅಥವಾ ಸರ್ಕಾರದ ಒಂದು ರೂಪ ವನ್ನು Regierungsform) ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರಲಿಲ್ಲ ಎಂಬುದನ್ನು "ಸಾಧಿಸಿ ತೋರುತ್ತದೆ" (ಪು. 20-21).

ನಂಬಲಾಗದು, ಆದರೆ ನಿಜ! ಕೌತ್ಸುಕಿಯವರು ವಾದ ಮಾಡುವುದು ಈ ರೀತಿಯಲ್ಲೇ. ಬೋಲ್ಷೆವಿಕರು ತಮ್ಮ ಸಂವಿಧಾನದಲ್ಲೂ ತಮ್ಮ ರಾಜನೀತಿಯ ಆದ್ಯಂತವೂ "ಪ್ರಜಾಪ್ರಭುತ್ವ"ವನ್ನು ಉಲಂಘಿಸುತ್ತಿದ್ದಾರೆಂದು ಅವರು ಬೋಲ್ಷೆ

ವಿಕರನ್ನು ಕೋಪದಿಂದ ನಿಂದಿಸುತ್ತಾರೆ; ಮತ್ತು “ಸರ್ವಾಧಿಕಾರ ವಿಧಾನದ ಬದಲು ಪ್ರಜಾಸತ್ತಾತ್ಮಕವಾದ ವಿಧಾನವನ್ನು” ಕಸುವಿನೊಂದಿಗೆ ಬೋಧಿಸಲು ಅವರು ಪ್ರತಿಯೊಂದು ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾರೆ.

ಇದು ಸಂಪೂರ್ಣವಾಗಿ ತನ್ನ ಪಕ್ಷವನ್ನೇ ಬಿಟ್ಟುಕೊಟ್ಟು ಸಂದರ್ಭಸಾಧಕರ ಪಕ್ಷಕ್ಕೆ (ದಾವೀದ್, ಕೋಲ್ಪ್, ಮತ್ತಿತರ ಜರ್ಮನ್ ಸಾಮಾಜಿಕ ಸ್ವದೇಶ ಮೂಢಾಭಿಮಾನದ ಆಧಾರಸ್ತಂಭಗಳ ಪಕ್ಷಕ್ಕೆ, ಅಥವಾ ಆಂಗ್ಲ ಫೇಬಿಯನ್⁸⁴ ಹಾಗೂ ಸ್ವತಂತ್ರವಾದಿಗಳ⁸⁵ ಪಕ್ಷಕ್ಕೆ, ಅಥವಾ ಫ್ರೆಂಚ್ ಹಾಗೂ ಇಟಾಲಿಯನ್ ಸುಧಾರಣಾವಾದಿಗಳ ಪಕ್ಷಕ್ಕೆ) ಹೋದಂತಾಗುತ್ತದೆ. ಈ ಸಂದರ್ಭಸಾಧಕರು ತಾವು ಮಾರ್ಕ್ಸ್‌ರವರ ಶ್ರಮಜೀವಿ ವರ್ಗ ಸರ್ವಾಧಿಕಾರದ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ, ಏಕೆಂದರೆ ಅದು ಪ್ರಜಾಪ್ರಭುತ್ವಕ್ಕೆ ಎದುರು ಹೋಗುತ್ತದೆ, ಎಂದು ಹೆಚ್ಚು ಮುಚ್ಚುಮರೆ ಇಲ್ಲದೆ ಪ್ರಾಮಾಣಿಕವಾಗಿ ಘೋಷಿಸಿದ್ದಾರೆ.

ಇದು ಮಾರ್ಕ್ಸ್‌ರವರ ಮುನ್ನ ಇದ್ದ, ತಾವು ಒಂದು “ಸ್ವತಂತ್ರ ಜನತಾ ರಾಜ್ಯ” ವನ್ನು ಬಯಸುತ್ತಾರೆಂದು ಪ್ರತಿಪಾದಿಸುತ್ತಿದ್ದ ಜರ್ಮನ್ ಸಮಾಜವಾದಿಗಳ ಅಭಿಪ್ರಾಯಗಳಿಗೆ, ಪ್ರತಿಯೊಂದು ರಾಜ್ಯವೂ ಒಂದು ವರ್ಗ ಮತ್ತೊಂದನ್ನು ದಮನ ಮಾಡಲು ಬಳಸುವ ಒಂದು ಯಂತ್ರಸಾಧನ ಅನ್ನುವುದನ್ನು ಅರ್ಥ ಮಾಡಿಕೊಳ್ಳದಿದ್ದ ಪೆಟಿ ಬೂರ್ಷ್ವಾ ಡೆಮೋಕ್ರಾಟರ ಅಭಿಪ್ರಾಯಗಳಿಗೆ, ಸಂಪೂರ್ಣವಾಗಿ ಹಿಂದಿರುಗಿದಂತಾಗುತ್ತದೆ.

ಇದು ಶ್ರಮಜೀವಿ ವರ್ಗ ಕ್ರಾಂತಿಯ ಸಂಪೂರ್ಣ ಪರಿತ್ಯಾಗವಾಗಿದೆ. ಅದರ ಸ್ಥಳದಲ್ಲಿ “ಬಹುಮತವನ್ನು ಗೆಲ್ಲುವ” ಹಾಗೂ “ಪ್ರಜಾಪ್ರಭುತ್ವವನ್ನು ಬಳಸುವ” ಉದಾರವಾದಿ ಸಿದ್ಧಾಂತವನ್ನು ಇರಿಸಲಾಗಿದೆ! ಮಾರ್ಕ್ಸ್ ಹಾಗೂ ಎಂಗೆಲ್ಸ್‌ರು 1852ರಿಂದ 1891ರವರೆಗೆ ನಲವತ್ತು ವರ್ಷಗಳ ಕಾಲ ಬೋಧಿಸಿದಂಥ, ಬೂರ್ಷ್ವಾ ರಾಜ್ಯಯಂತ್ರವನ್ನು “ಚೂರುಚೂರು ಮಾಡುವುದು” ಶ್ರಮಜೀವಿ ವರ್ಗಕ್ಕೆ ಅತ್ಯವಶ್ಯ ಎಂದು ತೋರಿಸಿಕೊಟ್ಟಂಥ, ಸಿದ್ಧಾಂತದ ಪ್ರತಿಯೊಂದು ಅಂಶವನ್ನೂ ತತ್ವಭ್ರಷ್ಟ ಕೌತ್ಸ್ಕಿ ಸಂಪೂರ್ಣವಾಗಿ ಮರೆತ್ತಿದ್ದಾರೆ, ವಿರೂಪಗೊಳಿಸಿದ್ದಾರೆ, ಕಿತ್ತೊಗೆದಿದ್ದಾರೆ.

ಕೌತ್ಸ್ಕಿಯವರ ಸೈದ್ಧಾಂತಿಕ ತಪ್ಪುಗಳನ್ನು ವಿವರವಾಗಿ ವಿಶ್ಲೇಷಿಸಿ ಹೋದರೆ, ‘ರಾಜ್ಯ ಹಾಗೂ ಕ್ರಾಂತಿ’ ಕೃತಿಯಲ್ಲಿ ನಾನು ಏನು ಹೇಳಿದ್ದೇನೋ ಅದನ್ನು ಪುನರುಚ್ಚರಿಸಿದಂತಾಗುತ್ತದೆ. ಅದರ ಅವಶ್ಯಕತೆ ಇಲ್ಲ. ನಾನು ಇಲ್ಲಿ ಸ್ಥೂಲವಾಗಷ್ಟೆ ಹೇಳುತ್ತೇನೆ:

ಪ್ರತಿಯೊಂದು ರಾಜ್ಯವು ಒಂದು ವರ್ಗ ಮತ್ತೊಂದು ವರ್ಗವನ್ನು ದಮನ ಮಾಡಲು ಬಳಸುವ ಒಂದು ಯಂತ್ರ ಎಂಬುದನ್ನೂ ಅತ್ಯಂತ ಪ್ರಜಾಸತ್ತಾತ್ಮಕ ಬೂರ್ಷ್ವಾ ಗಣತಂತ್ರವೂ ಬೂರ್ಷ್ವಾಸೀಯ ಶ್ರಮಜೀವಿ ವರ್ಗವನ್ನು ದಮನ

ಮಾಡಲು ಉಪಯೋಗಿಸುವ ಒಂದು ಯಂತ್ರವಷ್ಟೆ ಎಂಬುದನ್ನೂ ಮರೆತು ಕೌತ್ಸುಕಿಯವರು ಮಾರ್ಕ್ಸ್‌ವಾದವನ್ನು ಪರಿತ್ಯಜಿಸಿದ್ದಾರೆ.

ಶ್ರಮಜೀವಿ ವರ್ಗ ಸರ್ವಾಧಿಕಾರವು, ಶ್ರಮಜೀವಿ ವರ್ಗ ರಾಜ್ಯವು, ಶ್ರಮಜೀವಿ ವರ್ಗವು ಬೂರ್ಷ್ವಾಸೀಯನ್ನು ದಮನ ಮಾಡಲು ಬಳಸುವ ಒಂದು ಯಂತ್ರವಾಗಿದೆ. ಅದು “ಆಧಿಪತ್ಯದ ಒಂದು ರೂಪ”ವಲ್ಲ ಆದರೆ ಒಂದು ವಿಭಿನ್ನ ಮಾದರಿಯ ರಾಜ್ಯ ವಾಗಿದೆ. ದಮನ ಮಾಡುವುದು ಅವಶ್ಯ, ಏಕೆಂದರೆ ಬೂರ್ಷ್ವಾಸೀಯ ಅಪಹರಿಸಿದ್ದ ಸ್ವತ್ತನ್ನು ಅದರಿಂದ ಕಿತ್ತುಕೊಳ್ಳುವುದನ್ನು ಅದು ಯಾವತ್ತೂ ಉಗ್ರವಾಗಿ ವಿರೋ ಧಿಸುವುದು.

(ಮಾರ್ಕ್ಸ್ ಕಳೆದ ಶತಮಾನದ ಎಂಟನೆಯ ದಶಕದಲ್ಲಿ ಇಂಗ್ಲೆಂಡ್ ಹಾಗೂ ಅಮೆರಿಕಗಳಲ್ಲಿ ಸಮಾಜವಾದಕ್ಕೆ ಸ್ಥಿತ್ಯಂತರ ಶಾಂತಿಯುತವಾಗಿ ಆಗುವ ಸಾಧ್ಯತೆ ಇದೆಯೆಂದು ತಿಳಿಸಿದ್ದರು ಎಂಬ ವಾದವು ಕುತರ್ಕಿಯೊಬ್ಬನ ವಾದವಾಗಿದೆ, ಅಥವಾ ಸರಳವಾಗಿ ಹೇಳುವುದಾದರೆ, ಉಲ್ಲೇಖ ಹಾಗೂ ಉದ್ಧರಣೆಗಳ ನೆರವಿನಿಂದ ಮೋಸ ಎಸಗುವ ಮೋಸಗಾರನೊಬ್ಬನ ವಾದವಾಗಿದೆ. ಮೊದಲನೆಯದಾಗಿ, ಮಾರ್ಕ್ಸ್‌ರವರೂ ಆಗಲೂ ಅದನ್ನು ಒಂದು ಅಪವಾದವನ್ನಾಗಷ್ಟೆ ಭಾವಿಸಿದ್ದರು. ಎರಡನೆಯದಾಗಿ, ಆ ದಿನಗಳಲ್ಲಿ ಏಕಸ್ವಾಮ್ಯ ಬಂಡವಾಳವಾದ, ಅಂದರೆ ಸಾಮ್ರಾಜ್ಯವಾದ, ಅಸ್ತಿತ್ವ ದಲ್ಲಿರಲಿಲ್ಲ. ಮೂರನೆಯದಾಗಿ, ಇಂಗ್ಲೆಂಡ್ ಹಾಗೂ ಅಮೆರಿಕಗಳಲ್ಲಿ ಆಗ - ಈಗಿ ರುವಂತೆ - ಬೂರ್ಷ್ವಾ ರಾಜ್ಯಯಂತ್ರಕ್ಕೆ ಪ್ರಧಾನ ಸಾಧನವಾಗಿ ನೆರವಾಗುವ ಮಿಲಿ ಟರಿವಾದಿ ಕೊಟವಿರಲಿಲ್ಲ.)

ದಮನ ಇರುವ ಕಡೆ ಸ್ವಾತಂತ್ರ್ಯ ಸಮಾನತೆ ಇತ್ಯಾದಿಗಳು ಇರಲು ಸಾಧ್ಯವಿಲ್ಲ. ಆದ್ದರಿಂದಲೇ ಎಂಗೆಲ್ಸ್ ಹೇಳಿದರು: “ಶ್ರಮಜೀವಿ ವರ್ಗಕ್ಕೆ ರಾಜ್ಯ ಎಲ್ಲಿಯವರೆಗೆ ಅವಶ್ಯವಿರುವುದೋ ಅಲ್ಲಿಯವರೆಗೆ ಅದಕ್ಕೆ ಅದು ಸ್ವಾತಂತ್ರ್ಯದ ಹಿತ ರಕ್ಷಿಸಲು ಅವಶ್ಯವಾಗಿರುವುದಿಲ್ಲ ಆದರೆ ತನ್ನ ಶತ್ರುಗಳನ್ನು ಅದುಮಿ ಹಿಡಿದಿರಲೋಸುಗ ಅವಶ್ಯವಾಗಿರುತ್ತದೆ. ಸ್ವಾತಂತ್ರ್ಯದ ಬಗೆಗೆ ಮಾತನಾಡುವ ಸಾಧ್ಯತೆ ಉಂಟಾದ ಕೂಡಲೇ ರಾಜ್ಯ ಅನ್ನುವುದೇ ಅಸ್ತಿತ್ವದಲ್ಲಿರುವುದಿಲ್ಲ.”⁸⁶

ಬೂರ್ಷ್ವಾ ಪ್ರಜಾಪ್ರಭುತ್ವವು ಶ್ರಮಜೀವಿ ವರ್ಗಕ್ಕೆ ಶಿಕ್ಷಣ ನೀಡುವುದರಲ್ಲಿ ಹಾಗೂ ಅದನ್ನು ಹೋರಾಟಕ್ಕಾಗಿ ತರಬೇತುಗೊಳಿಸುವುದರಲ್ಲಿ ಅಮೂಲ್ಯವಾದುದು. ಆದರೆ ಅದು ಯಾವತ್ತೂ ಸಂಕುಚಿತವಾದುದು, ಬೂಟಾಟಿಕೆಯದು, ಕಪಟವಾದುದು ಹಾಗೂ ಸುಳ್ಳಾದುದು. ಅದು ಯಾವತ್ತೂ ಶ್ರೀಮಂತರಿಗೆ ಪ್ರಜಾಪ್ರಭುತ್ವವಾಗಿ ಬಡವರಿಗೆ ಮೋಸವಾಗಿಯೇ ಇರುತ್ತದೆ.

ಶ್ರಮಜೀವಿ ವರ್ಗ ಪ್ರಜಾಪ್ರಭುತ್ವವು ಶೋಷಕರನ್ನು, ಬೂರ್ಷ್ವಾಸೀಯನ್ನು, ದಮನ ಮಾಡುತ್ತದೆ. ಆದ್ದರಿಂದ ಅದು ಬೂಟಾಟಿಕೆಯದಾಗಿರುವುದಿಲ್ಲ. ಅದು ಅವರಿಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ವಚನ ನೀಡುವುದಿಲ್ಲ. ಅದು ದುಡಿ

ಯುವ ಜನರಿಗೆ ನೈಜ ಪ್ರಜಾಪ್ರಭುತ್ವವನ್ನು ನೀಡುತ್ತದೆ. ಸೋವಿಯತ್ ರಷ್ಯವಷ್ಟೆ ಬೂರ್ಷ್ವಾಸೀಯಿಂದ ಅರಮನೆಗಳನ್ನೂ ಭಾರಿ ಮಹಲುಗಳನ್ನೂ (ಇವುಗಳೆಲ್ಲದೆ ಸಭೆ ಸೇರುವ ಸ್ವಾತಂತ್ರ್ಯ ಕೇವಲ ಬೂಟಾಟಿಕೆಯದಾಗುತ್ತದೆ) ಕಿತ್ತುಕೊಳ್ಳುವ ಮೂಲಕ, ಮುದ್ರಣಾಲಯಗಳನ್ನೂ ಮುದ್ರಣ ಕಾಗದಗಳ ದಾಸ್ತಾನುಗಳನ್ನೂ (ಇವಿಲ್ಲದೆ ರಾಷ್ಟ್ರದ ಶ್ರಮಿಕ ಬಹುಮತಕ್ಕೆ ಪತ್ರಿಕಾ ಸ್ವಾತಂತ್ರ್ಯ ಒಂದು ಸುಳ್ಳಷ್ಟೆ ಆಗಿರುತ್ತದೆ) ಬಂಡವಾಳಗಾರರಿಂದ ಕಿತ್ತುಕೊಳ್ಳುವ ಮೂಲಕ, ಬೂರ್ಷ್ವಾ ಪಾರ್ಲಿಮೆಂಟರಿ ವ್ಯವಸ್ಥೆಯ ಸ್ಥಳದಲ್ಲಿ ಜನರಿಗೆ ಸಾವಿರ ಪಟ್ಟು ಹೆಚ್ಚು ಹತ್ತಿರವಾಗಿರುವ ಮತ್ತು ಅತ್ಯಂತ ಪ್ರಜಾಸತ್ತಾತ್ಮಕ ಬೂರ್ಷ್ವಾ ಪಾರ್ಲಿಮೆಂಟಿಂಗಿಂತಲೂ ಹೆಚ್ಚು ಪ್ರಜಾಸತ್ತಾತ್ಮಕವಾದ ಸೋವಿಯತ್‌ಗಳ ಪ್ರಜಾಸತ್ತಾತ್ಮಕ ಸಂಘಟನೆಯನ್ನು ಸ್ಥಾಪಿಸುವ ಮೂಲಕ, ರಷ್ಯದ ಶ್ರಮಜೀವಿ ವರ್ಗಕ್ಕೂ ಇಡೀ ವಿಶಾಲ ಶ್ರಮಿಕ ಬಹುಮತಕ್ಕೂ ಯಾವುದೇ ಬೂರ್ಷ್ವಾ ಪ್ರಜಾಸತ್ತಾತ್ಮಕ ಗಣತಂತ್ರದಲ್ಲೂ ಅಸಾಧ್ಯವಾದಂಥ, ಕಲ್ಪನಾತೀತವಾದಂಥ ಅಭೂತಪೂರ್ವವಾದಂಥ ಸ್ವಾತಂತ್ರ್ಯವನ್ನೂ ಪ್ರಜಾಪ್ರಭುತ್ವವನ್ನೂ ನೀಡಿದೆ. ಇತ್ಯಾದಿ.

ಕೌತ್ಸುಕಿಯವರು.... ಪ್ರಜಾಪ್ರಭುತ್ವಕ್ಕೆ ಅನ್ವಯಿಸಿದಂತೆ “ವರ್ಗ ಹೋರಾಟ” ವನ್ನು.... ಕಿತ್ತೊಗೆದಿದ್ದಾರೆ ! ಕೌತ್ಸುಕಿಯವರು ಶುದ್ಧ ತತ್ವಭ್ರಷ್ಟರಾಗಿದ್ದಾರೆ, ಬೂರ್ಷ್ವಾ ಸೀಯ ಅಡಿಯಾಳಾಗಿದ್ದಾರೆ.

* * *

ಈ ಸಂದರ್ಭದಲ್ಲಿ ನಾನು ಅವರ ತತ್ವಭ್ರಷ್ಟತೆಯ ಕೆಲವು ನುಡಿಮುತ್ತುಗಳನ್ನು ನಮೂದಿಸಬೇಕು.

ಸೋವಿಯತ್ ಸಂಘಟನಾ ರೂಪವು ರಷ್ಯನ್ ಮಹತ್ವದ್ದಷ್ಟೆ ಅಲ್ಲ ವಿಶ್ವವ್ಯಾಪಿ ಮಹತ್ವದ್ದು, ಅದು “ನಮ್ಮ ಕಾಲದ ಅತ್ಯಂತ ಮುಖ್ಯ ವಿದ್ಯಮಾನಗಳಲ್ಲೊಂದು,” “ಬಂಡವಾಳಕ್ಕೂ ಶ್ರಮಕ್ಕೂ ನಡುವಿನ ಭವಿಷ್ಯತ್ತಿನ ಮಹಾ ಹೋರಾಟಗಳಲ್ಲಿ” ಅದು “ನಿರ್ಧಾರಕ ಪ್ರಾಮುಖ್ಯ” ಪಡೆದುಕೊಳ್ಳುವ ಭರವಸೆ ನೀಡುವಂತಹುದಾಗಿದೆ, ಎಂಬುದನ್ನು ಕೌತ್ಸುಕಿ ಒಪ್ಪಿಕೊಳ್ಳಲೇ ಬೇಕಾಗಿದೆ. ಆದರೆ ಶ್ರಮಜೀವಿ ವರ್ಗದ ವಿರುದ್ಧ ಬೂರ್ಷ್ವಾಸೀಯ ಪಕ್ಕವನ್ನು ಸಂತೋಷದಿಂದ ಸೇರಿಕೊಂಡಿರುವ ಮೆನ್ಸೆವಿ ಕರ ಸುಜ್ಞಾನವನ್ನೇ ಅನುಕರಿಸುತ್ತ ಕೌತ್ಸುಕಿಯವರು, ಸೋವಿಯತ್‌ಗಳು “ಹೋರಾಟ ಸಂಘಟನೆಗಳಾಗಿ” ಸರಿ, ಆದರೆ “ರಾಜ್ಯ ಸಂಘಟನೆಗಳಾಗಿ” ಸರಿಯಲ್ಲ ಎಂದು “ಅನುಮಿತಿ” ಮಾಡುತ್ತಾರೆ.

ಅದ್ಭುತ ! ಶ್ರಮಜೀವಿಗಳೇ, ಬಡ ರೈತರೇ, ಸೋವಿಯತ್‌ಗಳಲ್ಲಿ ಸಂಘಟಿಸಿಕೊಳ್ಳಿ ! ಆದರೆ, ದೇವರಾಣೆ, ಗೆಲ್ಲುವ ಸಾಹಸ ಮಾಡಬೇಡಿ ! ಗೆಲ್ಲುವ ಯೋಚನೆಯನ್ನೇ ಮಾಡಬೇಡಿ ! ನೀವು ಯಾವ ಘಳಿಗೆಯಲ್ಲಿ ಬೂರ್ಷ್ವಾಸೀಯ ಮೇಲೆ ಗೆದ್ದು ಅವರನ್ನು

ಪರಾಭವಗೊಳಿಸುತ್ತೀರೋ ಅದೇ ಘಳಿಗೆಯಲ್ಲಿ ನಿಮ್ಮ ಕೊನೆಯೂ ಉಂಟಾಗುತ್ತದೆ. ಏಕೆಂದರೆ ನೀವು ಶ್ರಮಜೀವಿ ವರ್ಗ ರಾಜ್ಯದಲ್ಲಿ “ರಾಜ್ಯ” ಸಂಘಟನೆಗಳಾಗಿರಬಾರದು. ವಾಸ್ತವವಾಗಿ, ನೀವು ಜಯ ಗಳಿಸಿದ ಕೂಡಲೇ ವಿಘಟಿತರಾಗಬೇಕು !

ಎಂಥ ಅದ್ಭುತ ಮಾರ್ಕ್ಸ್‌ವಾದಿ ಈತ, ಈ ಕೌತ್‌ಸ್ಕಿ ! ತತ್ವಭ್ರಷ್ಟತೆಯ ಎಂಥ ಅನನುಕರಣೀಯ “ಸಿದ್ಧಾಂತಕಾರ” !

ನುಡಿಮುತ್ತು ನಂ. 2. ಅಂತರ್ಯುದ್ಧವು “ಸಾಮಾಜಿಕ ಕ್ರಾಂತಿ”ಯ “ಮಾರಕ ಶತ್ರು,” ಏಕೆಂದರೆ, ನಮಗಾಗಲೇ ಕೇಳಿಬಂದಿರುವಂತೆ ಸಾಮಾಜಿಕ ಕ್ರಾಂತಿಗೆ “ಶಾಂತಿ (ಶ್ರೀಮಂತರಿಗೆ?) ಹಾಗೂ ಸುಭದ್ರತೆ (ಬಂಡವಾಳಗಾರರಿಗೆ?) ಅವಶ್ಯ.”

ಯೂರೋಪಿನ ಕಾರ್ಮಿಕರೇ, ನಿಮ್ಮ ಮೇಲೆ ಅಂತರ್ಯುದ್ಧ ನಡೆಸಲು ಸಾವಿಂಕೋವ್ ಹಾಗೂ ದಾನ್‌ಗಳನ್ನೂ, ದೂತೊವ್ ಹಾಗೂ ಕ್ರಸ್ನೋವ್ ಗಳನ್ನೂ, ಚಿಕೊಸ್ಲೊವಾಕಿಯನ್ನೂ ಕುಲಾಕರನ್ನೂ ಕೂಲಿಗೆ ಗೊತ್ತು ಮಾಡಿಕೊಳ್ಳದಂಥ ಬೂರ್ಷ್ವಾಸೀಯನ್ನು ನೀವು ಕಂಡುಕೊಳ್ಳುವವರೆಗೂ ಕ್ರಾಂತಿಯ ಯೋಚನೆಯನ್ನೇ ಮಾಡಬೇಡಿ !

ಯುದ್ಧವು ಫ್ರೆಂಚ್ ಕಾರ್ಮಿಕರಿಗೆ ಬೋಧಿಸಿದಂಥ ಶಸ್ತ್ರಾಸ್ತ್ರಗಳ ಬಳಕೆಯಲ್ಲೇ ಪ್ರಧಾನ ಆಸೆ ಇರುವುದು, ಎಂದು ಮಾರ್ಕ್ಸ್ 1870ರಲ್ಲಿ ಬರೆದರು. “ಮಾರ್ಕ್ಸ್‌ವಾದಿ” ಕೌತ್‌ಸ್ಕಿ ನಾಲ್ಕು ವರ್ಷಗಳ ಯುದ್ಧದಿಂದ ನಿರೀಕ್ಷಿಸುವುದೆಲ್ಲ ಬೂರ್ಷ್ವಾಸೀಯ ವಿರುದ್ಧ ಕಾರ್ಮಿಕರು ಶಸ್ತ್ರ ಬಳಸುವುದನ್ನಲ್ಲ (ದೇವರೇ ತಪ್ಪಿಸಲಿ, ಅದು ನಿಜಕ್ಕೂ “ಪ್ರಜಾಸತ್ತಾತ್ಮಕ”ವಾಗುವುದಿಲ್ಲ !), ಆದರೆ.... ಒಳ್ಳೆಯ ಬಂಡವಾಳಗಾರರು ಒಳ್ಳೆಯ ಶಾಂತಿ ಮಾಡಿಕೊಳ್ಳುವುದು !

ನುಡಿಮುತ್ತು ನಂ. 3. ಅಂತರ್ಯುದ್ಧಕ್ಕೆ ಮತ್ತೊಂದು ಅಪ್ರಿಯವಾದ ಮಗ್ಗುಲಿದೆ: “ಪ್ರಜಾಪ್ರಭುತ್ವ”ವು “ಅಲ್ಪಮತೀಯರಿಗೆ ರಕ್ಷಣೆ” ಒದಗಿಸುವುದಾದಲ್ಲಿ (ಫ್ರಾನ್ಸಿನಲ್ಲಿ - ನಾವು ಇಲ್ಲಿ ಆವರಣಗಳಲ್ಲಿ ಗಮನಿಸಬಹುದಾದಲ್ಲಿ - ಡ್ರೈಫುಸ್‌ನ ಪರವಾಗಿ ನಿಂತವರೂ, ತೀರ ಈಚೆಗಿನ ಸಮಯಗಳಲ್ಲಿ ಲೀಬ್‌ಕ್ಸೆಹ್ಟ್, ಮಾರ್ಕ್ಸನ್ ಅಥವಾ ದೇಬ್ಸ್‌ರಂಥ ಜನರೂ ಸ್ವಂತ ಅನುಭವದಿಂದ ಕಲಿತುಕೊಂಡಂತೆ) ಅಂತರ್ಯುದ್ಧವಾದರೋ (ಇದನ್ನು ಗಮನಿಸಿ !) “ಸೋತವರಿಗೆ ಸಂಪೂರ್ಣ ವಿನಾಶದ ಭೀತಿ ಒಡ್ಡುತ್ತದೆ.”

ಸರಿ, ಈತ ಈ ಕೌತ್‌ಸ್ಕಿ ಒಬ್ಬ ನಿಜಕ್ಕೂ ಕ್ರಾಂತಿಕಾರಿಯಲ್ಲವೇ ? ಈತ ಮನಃ ಪೂರ್ತಿ ಕ್ರಾಂತಿಯ ಪರವಾಗಿದ್ದಾರೆ... ಆದರೆ ಸಂಪೂರ್ಣ ವಿನಾಶದ ಭೀತಿ ಒಡ್ಡುವಂಥ ಗಹನವಾದ ಹೋರಾಟ ಯಾವುದೂ ಇರಬಾರದಷ್ಟೆ ! ಈತ ಹಿಂಸಾತ್ಮಕ ಕ್ರಾಂತಿಗಳ ಶೈಕ್ಷಣಿಕ ಮೌಲ್ಯವನ್ನು ಅಷ್ಟೊಂದು ಉತ್ಸಾಹದಿಂದ ಹಾಡಿಹೊಗಳಿದಂಥ ಹಳೆಯ ಎಂಗೆಲ್ಸ್‌ರ ಹಳೆಯ ತಪ್ಪುಗಳನ್ನು ಸಂಪೂರ್ಣವಾಗಿ “ನಿವಾರಿಸಿದ್ದಾರೆ.” ತಾವೊಬ್ಬ “ಗಹನವಾದ” ಇತಿಹಾಸಕಾರ ಎಂಬಂತೆ ಈತ ಅಂತರ್ಯುದ್ಧವು ಶೋಷಿತ

ರನ್ನು ಉಕ್ಕಾಗಿ ಸುತ್ತದೆ, ಅವರಿಗೆ ಶೋಷಕರಿಲ್ಲದ ಹೊಸ ಸಮಾಜ ನಿರ್ಮಿಸುವುದನ್ನು ಹೇಳಿಕೊಡುತ್ತದೆ, ಎಂದು ಹೇಳಿದಂಥವರ ಮಿಥ್ಯ ಭ್ರಾಂತಿಗಳನ್ನು ಸಂಪೂರ್ಣವಾಗಿ ಪರಿತ್ಯಜಿಸಿದ್ದಾರೆ.

ನುಡಿಮುತ್ತು ನಂ. 4. ಚಾರಿತ್ರಿಕವಾಗಿ ನೋಡಿದಲ್ಲಿ, 1789ರ ಕ್ರಾಂತಿಯಲ್ಲಿ ಕಾರ್ಮಿಕರ ಹಾಗೂ ಪೆಟಿ ಬೂರ್ಷ್ವಾಸೀಯ ಸರ್ವಾಧಿಕಾರ ಮಹೋನ್ನತವಾಗಿದ್ದಿತೇ, ಪ್ರಯೋಜನಕಾರಿಯಾಗಿದ್ದಿತೇ? ಖಂಡಿತ ಇಲ್ಲ. ಏಕೆಂದರೆ ಅದರೊಟ್ಟಿಗೇ ನೆಪೋಲಿಯನ್ ಬಂದ. “ಜನರ ತಳ ವಿಭಾಗಗಳ ಸರ್ವಾಧಿಕಾರವು ಖಡ್ಗದ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ” (ಪು. 26). ಯಾರ ಶಿಬಿರಕ್ಕೆ ಪಕ್ಷತ್ಯಾಗ ಮಾಡಿ ಹೋಗಿದ್ದಾರೋ ಆ ಎಲ್ಲ ಉದಾರವಾದಿಗಳಂತೆ ನಮ್ಮ ಈ “ಗಹನವಾದ” ಇತಿಹಾಸಕಾರನೂ ಒಂದು ವಿಷಯವನ್ನು – “ತಳ ವಿಭಾಗಗಳ ಸರ್ವಾಧಿಕಾರ”ವನ್ನು ತಿಳಿಯದಿರುವಂಥ ದೇಶಗಳಲ್ಲಿ, ಉದಾಹರಣೆಗೆ ಜರ್ಮನಿಯಲ್ಲಿ, ಎಂದೂ ಖಡ್ಗದ ಸರ್ವಾಧಿಕಾರ ಇದ್ದುದಿಲ್ಲ, ಎಂಬುದನ್ನು – ದೃಢವಾಗಿ ಮನಗಂಡಿದ್ದಾನೆ. ಫ್ರಾನ್ಸಿನಿಂದ ಹೆಚ್ಚು ಒರಟಾದ ಹಾಗೂ ಹೆಚ್ಚು ತುಚ್ಛವಾದ ಖಡ್ಗ ಸರ್ವಾಧಿಕಾರ ಜರ್ಮನಿಯಲ್ಲಿ ಎಂದೂ ಇದ್ದುದಿಲ್ಲ. ಅವೆಲ್ಲ ಮಾರ್ಕ್ಸ್ ಹಾಗೂ ಎಂಗೆಲ್ಸ್‌ರೇ ಕಲ್ಪಿಸಿದ ಅಪನಿಂದೆ. ಫ್ರಾನ್ಸಿನಲ್ಲಿ ಇಂಗ್ಲೆಂಡ್ ಅಥವಾ ಜರ್ಮನಿಯಲ್ಲಿರುವುದಕ್ಕಿಂತ “ಜನರ”ಲ್ಲಿ ಮರ್ದಿತರ ಬಗೆಗೆ ಹೆಚ್ಚಿನ ಹೆಮ್ಮೆ, ಹೆಚ್ಚಿನ ಸ್ವಾತಂತ್ರ್ಯಪ್ರೇಮ ಇದುವರೆವಿಗೂ ಇದ್ದುಕೊಂಡಿದೆ, ಇದಕ್ಕಾಗಿ ಫ್ರಾನ್ಸ್ ಅಲ್ಲಿ ಜರುಗಿದ ಕ್ರಾಂತಿಗಳಿಗೇ ಋಣಿಯಾಗಿರಬೇಕು, ಎಂದು ಹೇಳಿ ಮಾರ್ಕ್ಸ್ ಹಾಗೂ ಎಂಗೆಲ್ಸ್ ನಾಚಿಕೆಗೆಟ್ಟ ಸುಳ್ಳು ಹೇಳಿದರು.

....ಸಾಕು! ಆ ತುಚ್ಛ ತತ್ವಭ್ರಷ್ಟ ಕೌತ್ಸುಕಿಯ ತತ್ವಭ್ರಷ್ಟತೆಯ ಎಲ್ಲ ನುಡಿಮುತ್ತುಗಳನ್ನೂ ನಮೂದಿಸಲು ಒಂದು ಇಡೀ ಕಿರುಹೊತ್ತಗೆಯನ್ನೇ ಬರೆಯಬೇಕಾದೀತು.

* * *

ಇನ್ನು ಮಾನ್ಯ ಕೌತ್ಸುಕಿಯವರ “ಅಂತರರಾಷ್ಟ್ರೀಯತಾವಾದ”ದ ಬಗೆಗೆ ಒಂದೆರಡು ಮಾತು ಹೇಳಬೇಕು. ಮೆನ್ಷೆವಿಕರ ಅಂತರರಾಷ್ಟ್ರೀಯತಾವಾದವನ್ನು ಅತ್ಯಂತ ಸಹಾನುಭೂತಿಯಿಂದ ಚಿತ್ರಿಸಿ ಈತ ಅನುದ್ವಿಷ್ಟವಾಗಿ ತಮ್ಮ ಮೇಲೆ ಬೆಳಕು ಚೆಲ್ಲಿಕೊಂಡಿದ್ದಾರೆ. ಮೆನ್ಷೆವಿಕರು, ನಮ್ಮ ಪ್ರಿಯ ಮಾನ್ಯ ಕೌತ್ಸುಕಿ ನಮಗೆ ಖಾತರಿ ಪಡಿಸಿ ತಿಳಿಸುವಂತೆ, ತ್ಸಿಮೈರ್‌ವಾಲ್ಡಿಸ್ಪರೂ⁸⁸ ಆಗಿದ್ದಾರಂತೆ, ಅಷ್ಟೇ ಅಲ್ಲ ಬೋಲ್ಷೆವಿಕರ “ಸೋದರರೂ” ಆಗಿದ್ದಾರಂತೆ!

ಈ ಕೆಳಗೆ ಇದೆ ನೋಡಿ ಮೆನ್ಷೆವಿಕರ “ತ್ಸಿಮೈರ್‌ವಾಲ್ಡಿಸ್ಪರೂ”ದ ಬಗೆಗೆ ಅವರ ಸವಿಯಾದ ಚಿತ್ರ:

“ಮೆನ್ಷೆವಿಕರು ಸಾರ್ವತ್ರಿಕ ಶಾಂತಿ ಬಯಸಿದ್ದರು. ಯುದ್ಧದಲ್ಲಿ ನಿರತರಾದವರೆಲ್ಲ ‘ಸೇರ್ಪಡೆಗಳಾಗಲೀ ನಷ್ಟ ಪರಿಹಾರಗಳಾಗಲೀ ಕೂಡದು’ ಎಂಬ ಘೋಷಣೆಯನ್ನು

ಒಪ್ಪಿಕೊಳ್ಳಬೇಕೆಂದು ಅವರು ಬಯಸಿದ್ದರು. ಇದನ್ನು ಸಾಧಿಸುವವರೆಗೂ ರಷ್ಯನ್ ಸೈನ್ಯವು, ಅವರ ಅಭಿಪ್ರಾಯದಲ್ಲಿ, ಹೋರಾಟ ಸಿದ್ಧತೆಯ ಸ್ಥಿತಿಯಲ್ಲಿ ತನ್ನನ್ನು ಇರಿಸಿಕೊಂಡಿರಬೇಕಿದ್ದಿತು....” ಆದರೆ ಈ ನೀಚ ಬೋಲ್ಷೆವಿಕರು ಸೈನ್ಯವನ್ನು “ವಿಸಂಘಟಿಸಿದರು ಮತ್ತು ತುಚ್ಛ ಬ್ರೆಸ್ತ್-ಲಿತೋವ್‌ಸ್ಕ್ ಶಾಂತಿ ಒಡಂಬಡಿಕೆ”ಯನ್ನು ಮಾಡಿಕೊಂಡರು.... ಸಂವಿಧಾನ ಸಭೆಯನ್ನು ಉಳಿಸಿಕೊಂಡಿರಬೇಕಿದ್ದಿತು ಮತ್ತು ಬೋಲ್ಷೆವಿಕರು ಅಧಿಕಾರ ತೆಗೆದುಕೊಳ್ಳಬಾರದಿದ್ದಿತು, ಎಂದು ಕೌತ್‌ಸ್ಕಿ ಸುಸ್ಪಷ್ಟವಾಗಿ ತಿಳಿಸುತ್ತಾರೆ.

ಆದ್ದರಿಂದ ಅಂತರರಾಷ್ಟ್ರೀಯತಾವಾದ ಎಂದರೆ, ಮೆನ್ಷೆವಿಕರೂ ಸಮಾಜವಾದಿ-ಕ್ರಾಂತಿಕಾರಿಗಳೂ ಕೇರೆನ್‌ಸ್ಕಿಗೆ ಬೆಂಬಲ ನೀಡಿದಂತೆ ತಮ್ಮ ಸ್ವಂತ ಸಾಮ್ರಾಜ್ಯ ಶಾಹಿ ಸರ್ಕಾರಕ್ಕೆ ಬೆಂಬಲ ನೀಡುವುದು ಎಂದರ್ಥ, ತನ್ನ ರಹಸ್ಯ ಒಡಂಬಡಿಕೆಗಳನ್ನು ಮುಚ್ಚಿಡುವುದು ಎಂದರ್ಥ, ಈ ಪಾಶವೀ ಮೃಗಗಳನ್ನು ಪಳಗಿಸಬೇಕು ಎಂದು ನಾವು “ಆಗ್ರಹಿಸುತ್ತೇವೆ,” ಸಾಮ್ರಾಜ್ಯಶಾಹಿ ಸರ್ಕಾರಗಳು “ಸೇರ್ಪಡೆಗಳಾಗಲೀ ನಷ್ಟಪರಿಹಾರಗಳಾಗಲೀ ಕೂಡದು ಎಂಬ ಘೋಷಣೆಯನ್ನು ಒಪ್ಪಿಕೊಳ್ಳಬೇಕು” ಎಂದು ನಾವು “ಆಗ್ರಹಿಸುತ್ತೇವೆ” ಎಂಬಂತಹ ಭ್ರಾಮಕ ನುಡಿಗಟ್ಟುಗಳಿಂದ ಜನರನ್ನು ಮೋಸಗೊಳಿಸುವುದು, ಎಂದರ್ಥ.

ಇದು, ಕೌತ್‌ಸ್ಕಿಯವರ ಅಭಿಪ್ರಾಯದಲ್ಲಿ, ಅಂತರರಾಷ್ಟ್ರೀಯತಾವಾದ.

ನಮ್ಮ ಅಭಿಪ್ರಾಯದಲ್ಲಿ ಅದು ಶುದ್ಧ ತತ್ವಭ್ರಷ್ಟತೆ.

ಅಂತರರಾಷ್ಟ್ರೀಯತಾವಾದ ಎಂದರೆ ಸ್ವಂತ ಸಾಮಾಜಿಕ ಸ್ವದೇಶಮೂಢಾಭಿಮಾನಿಗಳಿಂದ (ಅಂದರೆ, ರಕ್ಷಣಾವಾದಿಗಳಿಂದ) ಮತ್ತು ಸ್ವಂತ ಸಾಮ್ರಾಜ್ಯಶಾಹಿ ಸರ್ಕಾರದಿಂದ ಸಂಬಂಧ ಕಡಿದುಕೊಂಡು ದೂರ ಸರಿಯುವುದು ಎಂದರ್ಥ; ಆ ಸರ್ಕಾರದ ವಿರುದ್ಧ ಕ್ರಾಂತಿಕಾರಿ ಹೋರಾಟ ಹೂಡುವುದು, ಅದನ್ನು ಉರುಳಿಸುವುದು, ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಕ್ರಾಂತಿಯ ಬೆಳವಣಿಗೆಗೆ ಪ್ರಯೋಜನಕರವಾಗಿ ಕಂಡುಬಂದಲ್ಲಿ ಎಂತಹ ಮಹೋನ್ನತ ರಾಷ್ಟ್ರೀಯ ತ್ಯಾಗ ಮಾಡಲೂ (ಬ್ರೆಸ್ತ್-ಲಿತೋವ್‌ಸ್ಕ್ ಶಾಂತಿ ಒಡಂಬಡಿಕೆಯವರೆಗೆ ಕೂಡ) ಸಿದ್ಧರಿರುವುದು, ಎಂದರ್ಥ.

ಕೌತ್‌ಸ್ಕಿ ಮತ್ತವರ ಮಿತ್ರರು (ಷ್ಟ್ರೆಬಲ್, ಬೆರ್ನ್‌ಷ್ಟೈನ್ ಮತ್ತಿತರರು) ಬ್ರೆಸ್ತ್-ಲಿತೋವ್‌ಸ್ಕ್ ಶಾಂತಿ ಒಡಂಬಡಿಕೆಯಿಂದ ತುಂಬ “ಸಿಟ್ಟಿಗೆದ್ದರೆ”ಂಬುದನ್ನು ನಾವೆಲ್ಲ ಚೆನ್ನಾಗಿ ಬಲ್ಲೆವು. ನಾವು ಒಂದು “ಇಂಗಿತ, ಸೂಚನೆ” ನೀಡಬೇಕಾಗಿದ್ದಿತೆಂದು ಅವರು ಬಯಸಿದ್ದರು.... ಅದು ಕೂಡಲೇ ರಷ್ಯದಲ್ಲಿ ಅಧಿಕಾರವನ್ನು ಬೂರ್ಷ್ವಾಸೀಗೆ ವಹಿಸಿಕೊಡುವುದಿದ್ದಿತು! ಈ ಮಂದ ಬುದ್ಧಿಯ ಆದರೆ ಅತಿನಾಜೂಕಿನ ಅತಿಕಾರುಣ್ಯದ ಜರ್ಮನ್ ಪೆಟಿ ಬೂರ್ಷ್ವಾಗಳು ಶ್ರಮಜೀವಿ ವರ್ಗ ಸೋವಿಯತ್ ಗಣತಂತ್ರವು - ತನ್ನ ಸಾಮ್ರಾಜ್ಯಶಾಹಿಯನ್ನು ಕ್ರಾಂತಿಕಾರಿ ವಿಧಾನಗಳಿಂದ ಕಿತ್ತೊಗೆದ ಜಗತ್ತಿನ ಈ

ಪ್ರಪ್ರಥಮ ದೇಶವು - ಯೂರೋಪಿನಲ್ಲಿ ಕ್ರಾಂತಿ ಜರುಗುವವರೆಗೂ ಇತರ ದೇಶಗಳಲ್ಲಿ ದಳ್ಳುರಿ ಎಬ್ಬಿಸುತ್ತ ಇದ್ದುಕೊಂಡಿರುವುದರಲ್ಲಿ ಆಸಕ್ತರಾಗಿರಲಿಲ್ಲ (ಪೆಟಿ ಬೂರ್ಷ್ವಾಸೀಯು ಯೂರೋಪಿನಲ್ಲಿ ದಳ್ಳುರಿ ಎಬ್ಬಿಸುವುದಕ್ಕೆ ಭಯಪಡುತ್ತದೆ, ಅದು ಅಂತರ್ಯುದ್ಧಕ್ಕೆ ಭಯಪಡುತ್ತದೆ, ಏಕೆಂದರೆ ಅಂತರ್ಯುದ್ಧ ಅದರ "ಶಾಂತಿ ಹಾಗೂ ಸುಭದ್ರತೆ"ಗಳನ್ನು ಕದಡುತ್ತದೆ). ಇಲ್ಲ, ಅವರಿಗೆ ಯಾವುದು ಆಸಕ್ತಿಕರವಾಗಿದ್ದಿತೆಂದರೆ - ಎಲ್ಲ ದೇಶಗಳಲ್ಲೂ ಪೆಟಿ ಬೂರ್ಷ್ವಾ ರಾಷ್ಟ್ರೀಯತಾವಾದವನ್ನು - ತನ್ನ "ಮಿತ ಹಾಗೂ ಖಜು ವರ್ತನೆ"ಗಳಿಂದ ತನ್ನನ್ನೇ "ಅಂತರರಾಷ್ಟ್ರೀಯತಾವಾದ" ಎಂದು ಕರೆದುಕೊಳ್ಳುವಂಥ ಪೆಟಿ ಬೂರ್ಷ್ವಾ ರಾಷ್ಟ್ರೀಯತಾವಾದವನ್ನು - ಉಳಿಸಿಕೊಂಡಿರುವುದು. ರಷ್ಯನ್ ಗಣತಂತ್ರವು ಬೂರ್ಷ್ವಾ ಆಗಿಯೇ ಉಳಿದಿದ್ದು ...ಕಾದಿದ್ದರೆ ...ಆಗ ಇಳಿಯ ಮೇಲಿನ ಪ್ರತಿಯೊಬ್ಬರೂ ಒಳ್ಳೆಯ ಮಿತ ವರ್ತನೆಯ, ದರೋಡೆಗಾರರಲ್ಲದ ಪೆಟಿ ಬೂರ್ಷ್ವಾ ರಾಷ್ಟ್ರೀಯತಾವಾದಿಯಾಗಿರುತ್ತಿದ್ದರು. ಮತ್ತೆ ಅದು, ವಾಸ್ತವವಾಗಿ, ಅಂತರರಾಷ್ಟ್ರೀಯತಾವಾದವಾಗಿರುತ್ತಿತ್ತು !

ಹೀಗಿದೆ ಜರ್ಮನಿಯಲ್ಲಿನ ಕೌತ್ಸ್ಕಿವಾದಿಗಳ, ಫ್ರಾನ್ಸ್‌ನಲ್ಲಿನ ಲೊಂಗೇವಾದಿಗಳ,⁸⁹ ಇಂಗ್ಲೆಂಡ್‌ನಲ್ಲಿನ ಸ್ವತಂತ್ರವಾದಿಗಳ (I.L.P.), ಇಟಲಿಯಲ್ಲಿನ ತುರಾತಿಯವರ ಮತ್ತು ತತ್ವಭ್ರಷ್ಟತೆಯಲ್ಲಿ ಅವರ "ಸಂಗಾತಿಗಳ," ಇತ್ಯಾದಿ ಇತ್ಯಾದಿಯವರ ವಿಚಾರಧಾರೆ.

ನಮ್ಮ ಬೂರ್ಷ್ವಾಸೀಯನ್ನು (ಮತ್ತು ಅದರ ಅಡಿಯಾಳುಗಳಾದ ಮೆನ್ಷೆವಿಕರನ್ನೂ ಸಮಾಜವಾದಿ-ಕ್ರಾಂತಿಕಾರಿಗಳನ್ನೂ) ಅಧಿಕಾರದಿಂದ ಕಿತ್ತು ಹಾಕಿ ನಾವು ಸರಿಯಾದುದನ್ನೇ ಮಾಡಿದೆವು. ಅಷ್ಟೇ ಅಲ್ಲ, ನಾವು ಸಾರ್ವತ್ರಿಕ ಶಾಂತಿಗಾಗಿ ಬಹಿರಂಗವಾಗಿಯೇ ಮನವಿ ಮಾಡಿಕೊಂಡು ಅದಕ್ಕೆ ಬೆಂಬಲವಾಗಿ ರಹಸ್ಯ ಒಡಂಬಡಿಕೆಗಳನ್ನು ಪ್ರಕಟಗೊಳಿಸಿ ರದ್ದುಗೊಳಿಸಿದನಂತರವೂ ನಮ್ಮ ಮನವಿಯನ್ನು ಅಂಟಾಂಟ್ ಕೂಟ ದೇಶಗಳ⁹⁰ ಬೂರ್ಷ್ವಾಸೀಯು ತಿರಸ್ಕರಿಸಿದನಂತರ ನಾವು ಬ್ರೆಸ್ತ-ಲಿತೋವ್‌ಸ್ಕ್ ಶಾಂತಿ ಒಡಂಬಡಿಕೆಯನ್ನು ಮಾಡಿಕೊಂಡು ಸರಿಯಾದುದನ್ನೇ ಮಾಡಿದೆವು. ಇದನ್ನು ಈ ಹೊತ್ತಿಗೆ ಶುದ್ಧ ಮತಿಹೀನನಷ್ಟೆ ಕಾಣಲು ವಿಫಲನಾಗುತ್ತಾನೆ. ಮೊದಲನೆಯದಾಗಿ, ನಾವು ಬ್ರೆಸ್ತ-ಲಿತೋವ್‌ಸ್ಕ್ ಶಾಂತಿ ಒಡಂಬಡಿಕೆಯನ್ನು ಮಾಡಿಕೊಳ್ಳದೆ ಹೋಗಿದ್ದಲ್ಲಿ ಕೂಡಲೇ ಅಧಿಕಾರವನ್ನು ರಷ್ಯನ್ ಬೂರ್ಷ್ವಾಸೀಗೆ ಒಪ್ಪಿಸಿ ಬಿಡುತ್ತಿದ್ದೆವು, ಹಾಗೆ ಜಾಗತಿಕ ಸಮಾಜವಾದಿ ಕ್ರಾಂತಿಗೆ ಹೇಳಲಾಗದಷ್ಟು ಹಾನಿ ಉಂಟುಮಾಡುತ್ತಿದ್ದೆವು. ಎರಡನೆಯದಾಗಿ, ರಾಷ್ಟ್ರೀಯ ತ್ಯಾಗ ಮಾಡಿ ನಾವು ಎಂತಹ ಅಂತರರಾಷ್ಟ್ರೀಯ ಕ್ರಾಂತಿಕಾರಿ ಪ್ರಭಾವ ಉಳಿಸಿಕೊಂಡೆವೆಂದರೆ, ಇಂದು ಬಲ್ಲೇರಿಯಾ ನೇರವಾಗಿ ನಮ್ಮನ್ನೇ ಅನುಕರಿಸುತ್ತಿದೆ. ಆಸ್ತ್ರಿಯ ಹಾಗೂ ಜರ್ಮನಿಗಳು ಪ್ರಕ್ಷುಬ್ಧ ಸ್ಥಿತಿಯಲ್ಲಿವೆ, ಉಭಯ ಸಾಮ್ರಾಜ್ಯಶಾಹಿ ವ್ಯವಸ್ಥೆಗಳೂ ದುರ್ಬಲ

ಗೊಂಡಿವೆ, ನಾವಾದರೋ ಹೆಚ್ಚು ಬಲಿಷ್ಠರಾಗಿ ಬೆಳೆದು ನಿಜವಾದ ಕ್ರಾಂತಿಕಾರಿ ಸೈನ್ಯ ಸೃಜಿಸತೊಡಗಿದ್ದೇವೆ.

ತತ್ವಭ್ರಷ್ಟ ಕೌತ್ಸುಕಿಯವರ ಪ್ರಕಾರ, ಜರ್ಮನ್ ಕಾರ್ಮಿಕರು ಈಗ ಬೂರ್ಷ್ವಾಸೀ ಯೊಂದಿಗೆ ಕೂಡಿಕೊಂಡು ತಮ್ಮ ತಾಯ್ನಾಡನ್ನು ರಕ್ಷಿಸಬೇಕು ಮತ್ತು ಎಲ್ಲಕ್ಕೂ ಮಿಗಿಲಾಗಿ ಜರ್ಮನ್ ಕ್ರಾಂತಿಗೆ ಅಂಜಬೇಕು, ಏಕೆಂದರೆ, ಬ್ರಿಟಿಷರು ಬ್ರೆಸ್ಟ್-ಲಿತೋ ವ್ಹಾಸ್ಕ್ ಶಾಂತಿಯ ಒಂದು ಹೊಸ ರೂಪಾಂತರವನ್ನು ಅದರ ಮೇಲೆ ಹೊರಿಸಬಹುದು. ಇಲ್ಲಿದೆ ನೋಡಿ ತತ್ವಭ್ರಷ್ಟತೆ. ಇಲ್ಲಿದೆ ನೋಡಿ ಪೆಟಿ ಬೂರ್ಷ್ವಾ ರಾಷ್ಟ್ರೀಯತಾವಾದ.

ಆದರೆ ನಾವು ಹೇಳುತ್ತೇವೆ: ಉಕ್ರೈನನ್ನು ಕಳೆದುಕೊಂಡುದು ಒಂದು ಗುರು ತರವಾದ ರಾಷ್ಟ್ರೀಯ ತ್ಯಾಗವಾದರೂ ಅದು ಉಕ್ರೈನಿನ ಕಾರ್ಮಿಕರನ್ನೂ ಬಡ ರೈತರನ್ನೂ ಜಾಗತಿಕ ಕಾರ್ಮಿಕ ಕ್ರಾಂತಿಗಾಗಿ ಕ್ರಾಂತಿಕಾರಿ ಹೋರಾಟ ನಡೆಸುವ ಯೋಧರನ್ನಾಗಿ ಉಕ್ಕಾಗಿಸಲು ಮತ್ತು ಬಲಗೊಳಿಸಲು ನೆರವಾಯಿತು. ಉಕ್ರೈನಿನ ನಷ್ಟ ಜಾಗತಿಕ ಕ್ರಾಂತಿಯ ಗಳಿಕೆಯಾಗಿದ್ದಿತು. ಏಕೆಂದರೆ, ಜರ್ಮನ್ ದಳಗಳು ಹೊಲಸು ಗೆಟ್ಟಿವೆ, ಸಾಮ್ರಾಜ್ಯವಾದವು ದುರ್ಬಲಗೊಂಡಿದೆ ಮತ್ತು ಜರ್ಮನ್, ಉಕ್ರೈನಿಯನ್ ಹಾಗೂ ರಷ್ಯನ್ ಕ್ರಾಂತಿಕಾರಿ ಕಾರ್ಮಿಕರು ಒಟ್ಟಿಗೆ ಹೆಚ್ಚು ಹತ್ತಿರ ಬಂದಿದ್ದಾರೆ.

ವಿಲ್ಟ್‌ಲ್ಮ್ ಹಾಗೂ ವಿಲ್ಸನ್ ಇಬ್ಬರನ್ನೂ ಯುದ್ಧದಿಂದಷ್ಟೆ ಕಿತ್ತೊಗೆಯುವುದು ಸಾಧ್ಯವಿದ್ದಿದ್ದರೆ ಅದು ನಿಜಕ್ಕೂ “ಹೆಚ್ಚು ಚೆನ್ನಾಗಿರುತ್ತಿತ್ತು.” ಆದರೆ ಅದು ಶುದ್ಧ ಅರ್ಥರಹಿತವಾದುದು. ನಾವು ಅವರನ್ನು ಹೊರಗಿನ ಯುದ್ಧದ ಮೂಲಕ ಕಿತ್ತೊಗೆಯ ಲಾರೆವು. ಆದರೆ ನಾವು ಅವರ ಆಂತರಿಕ ವಿಘಟನೆಯನ್ನು ಹೆಚ್ಚು ತ್ವರಿತಗೊಳಿಸ ಬಹುದು. ನಾವು ಇದನ್ನು ಸೋವಿಯತ್, ಶ್ರಮಜೀವಿ ವರ್ಗ ಕ್ರಾಂತಿಯ ಮೂಲಕ ಅಪಾರ ಪ್ರಮಾಣದಲ್ಲಿ ಸಾಧಿಸಿದ್ದೇವೆ.

ಜರ್ಮನ್ ಕಾರ್ಮಿಕರು ಇದನ್ನು ಇನ್ನೂ ಹೆಚ್ಚು ಯಶಸ್ವಿಯಾಗಿ ಮಾಡಬಲ್ಲರು. ಆದರೆ ಅದಕ್ಕೆ ಅವರು ತಮ್ಮ ರಾಷ್ಟ್ರೀಯ ತ್ಯಾಗಗಳನ್ನು ಗಣನೆಗೆ ತಂದುಕೊಳ್ಳದೆ ಕ್ರಾಂತಿಯೊಂದನ್ನು ಪ್ರಾರಂಭಿಸಬೇಕು (ಇದಷ್ಟೆ ಅಂತರರಾಷ್ಟ್ರೀಯತಾವಾದ ವಾಗುವುದು); ತಾವು ಯಾವುದೇ ಒಂದು ರಾಷ್ಟ್ರೀಯ ರಾಜ್ಯದ, ಅದರಲ್ಲೂ ನಿರ್ದಿಷ್ಟ ವಾಗಿ ತಮ್ಮ ಸ್ವಂತ ರಾಷ್ಟ್ರೀಯ ರಾಜ್ಯದ, ಅಖಂಡತೆ, ಸುಭದ್ರತೆ ಹಾಗೂ ಶಾಂತಿ ಗಳಿಗಿಂತ ಜಾಗತಿಕ ಕಾರ್ಮಿಕ ಕ್ರಾಂತಿಯ ಹಿತಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆಂದು ಅವರು ಹೇಳಬೇಕು (ಮತ್ತು ತಮ್ಮ ಮಾತಿಗೆ ಬೆಂಬಲವಾಗಿ ಕ್ರಿಯೆಗಳನ್ನು ಮಾಡಿ ತೋರಿಸಬೇಕು).

* * *

ಯೂರೋಪಿನ ಅತ್ಯಂತ ಹೆಚ್ಚಿನ ದೌರ್ಭಾಗ್ಯ ಹಾಗೂ ಅಪಾಯವೆಂದರೆ ಅಲ್ಲಿ ಯಾವುದೇ ಕ್ರಾಂತಿಕಾರಿ ಪಾರ್ಟಿ ಇಲ್ಲದಿರುವುದು. ಅಲ್ಲಿ ಷೈದಮನ್‌ಗಳು, ರೆನೊ ಡೆಲ್‌ಗಳು, ಹೆಂಡೆರ್ಸನ್‌ಗಳು ವೆಬ್‌ಗಳು ಮತ್ತಿತರರಂಥ ದ್ರೋಹಿಗಳ ಪಾರ್ಟಿ

ಗಲಿವೆ, ಕೌತ್ಸುಕಿಯವರಂಥ ದಾಸ್ಯಜೀವಿಗಲ ಪಾರ್ತಿಗಲಿವೆ. ಆದರೆ ಯಾವುದೇ ಕ್ರಾಂತಿ ಕಾರಿ ಪಾರ್ತಿಯೂ ಇಲ್ಲ.

ನಿಜ, ಜನಸಮೂಹಗಲ ಒಂದು ಪ್ರಬಲವಾದ ಕ್ರಾಂತಿಕಾರಿ ಚಲವಲಿ ಈ ನ್ಯೂನತೆ ಯನ್ನು ಸರಿಪಡಿಸಬಹುದು. ಆದರೂ ಅದು ಒಂದು ಗಹನವಾದ ದೌರ್ಭಾಗ್ಯ ವಾಗಿಯೇ ಇದೆ, ಒಂದು ಗುರುತರವಾದ ಅಪಾಯವಾಗಿಯೇ ಇದೆ.

ಆದ್ದರಿಂದಲೇ ನಾವು ಕೌತ್ಸುಕಿಯವರಂಥ ತತ್ವಭ್ರಷ್ಟರನ್ನು ಬಯಲು ಮಾಡಲು ನಮ್ಮ ಕೈಲಾದುದನ್ನೆಲ್ಲ ಮಾಡಬೇಕು. ತನ್ಮೂಲಕ ನಾವು ಎಲ್ಲ ದೇಶಗಲಲ್ಲೂ ಕಂಡು ಬರುವಂಥ ನೈಜ ಅಂತರರಾಷ್ಟ್ರೀಯತಾವಾದಿ ಕಾರ್ಯಕರ್ತರ ಕ್ರಾಂತಿಕಾರಿ ವೃಂದ ಗಲಿಗೆ ಬೆಂಬಲ ನೀಡಬೇಕು. ಶ್ರಮಜೀವಿ ವರ್ಗವು ತುಂಬ ಬೇಗನೆಯೇ ದ್ರೋಹಿ ಗಲಿಂದಲೂ ತತ್ವಭ್ರಷ್ಟರಿಂದಲೂ ವಿಮುಖವಾಗಿ ಈ ವೃಂದಗಲನ್ನು ಅನುಸರಿಸ ತೋಡಗುವುದು, ಅವುಗಲ ಮಧ್ಯದಿಂದ ನಾಯಕರನ್ನು ಆಯ್ದು ಅವರಿಗೆ ತರಬೇತು ನೀಡುವುದು. ಆದ್ದರಿಂದಲೇ ಎಲ್ಲ ದೇಶಗಲ ಬೂರ್ಷ್ವಾಸೀಯೂ “ಜಾಗತಿಕ ಬೋಲ್ಷೆ ವಿಸಂ” ಬಗೆಗೆ ಅರಚುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.

ಜಾಗತಿಕ ಬೋಲ್ಷೆವಿಸಂ ಜಾಗತಿಕ ಬೂರ್ಷ್ವಾಸೀಯ ಮೇಲೆ ಜಯ ಗಲಿಸು ವುದು.

9.10.1918.

‘ಪ್ರಾವ್ಡ’ ನಂ. 219,

ಅಕ್ಟೋಬರ್ 11, 1918

ಸೋವಿಯತ್ ಅಧಿಕಾರ ಎಂದರೆ ಏನು ? 91

ಸೋವಿಯತ್ ಅಧಿಕಾರ ಎಂದರೆ ಏನು? ಅತ್ಯಂತ ಹೆಚ್ಚಿನ ದೇಶಗಳಲ್ಲಿ ಜನ ಇನ್ನೂ ಅರ್ಥಮಾಡಿಕೊಂಡಿರದಂಥ ಅಥವಾ ಅರ್ಥಮಾಡಿಕೊಳ್ಳಲಾಗದಂಥ ಈ ಹೊಸ ಅಧಿಕಾರದ ಸಾರವೇನು? ಪ್ರತಿಯೊಂದು ದೇಶದಲ್ಲೂ ಹೆಚ್ಚು ಹೆಚ್ಚು ಸಂಖ್ಯೆಯ ಕಾರ್ಮಿಕರನ್ನು ಆಕರ್ಷಿಸುತ್ತಿರುವ ಈ ಅಧಿಕಾರದ ಸಾರ ಈ ಕೆಳಗಿನಂತಿದೆ: ಹಿಂದೆ ದೇಶ ಒಂದಲ್ಲ ಒಂದು ರೀತಿಯಲ್ಲಿ ಶ್ರೀಮಂತರ ಅಥವಾ ಬಂಡವಾಳಗಾರರ ಆಡಳಿತಕ್ಕೆ ಒಳಗಾಗಿದ್ದಿತು. ಆದರೆ ಈಗ ಮೊಟ್ಟಮೊದಲ ಬಾರಿಗೆ ದೇಶ ಬಡ ವರ್ಗಗಳ - ಹಿಂದೆ ಬಂಡವಾಳವಾದದ ಮರ್ದನಕ್ಕೊಳಗಾಗಿದ್ದಂಥ ವರ್ಗಗಳ - ಜನ ಸಮೂಹಗಳ ಆಡಳಿತಕ್ಕೆ ಒಳಗಾಗಿದೆ. ಅಷ್ಟೇ ಅಲ್ಲ, ಅತ್ಯಂತ ಪ್ರಜಾಸತ್ತಾತ್ಮಕವಾದ ಹಾಗೂ ಅತ್ಯಂತ ಸ್ವತಂತ್ರ ಗಣತಂತ್ರಗಳಲ್ಲೂ ಎಲ್ಲಿಯವರೆಗೆ ಬಂಡವಾಳ ಆಧಿಪತ್ಯ ನಡೆಸುತ್ತಿರುತ್ತದೋ ಮತ್ತು ಎಲ್ಲಿಯವರೆಗೆ ಭೂಮಿ ಖಾಸಗಿ ಒಡೆತನದಲ್ಲಿರುತ್ತದೋ, ಸರ್ಕಾರ ಯಾವತ್ತೂ ಪುಟ್ಟ ಅಲ್ಪಸಂಖ್ಯಾತರ ಕೈಗಳಲ್ಲಿರುತ್ತದೆ. ಇವರಲ್ಲಿ ಹತ್ತರಲ್ಲಿ ಒಂಬತ್ತು ಮಂದಿ ಬಂಡವಾಳಗಾರರಾಗಿರುತ್ತಾರೆ ಇಲ್ಲವೇ ಶ್ರೀಮಂತರಾಗಿರುತ್ತಾರೆ.

ಈ ದೇಶದಲ್ಲಿ, ರಷ್ಯದಲ್ಲಿ, ಜಗತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಸರ್ಕಾರವನ್ನು ಹೇಗೆ ಸಂಘಟಿಸಲಾಗಿದೆಯೆಂದರೆ, ಇಲ್ಲಿ ಸೋವಿಯತ್‌ಗಳು ಅನ್ನು ವಂಥ ಸಾಮೂಹಿಕ ಸಂಘಟನೆಗಳಲ್ಲಿ ಶೋಷಕರು ಯಾರೂ ಇಲ್ಲದೆ ಕಾರ್ಮಿಕರು ಹಾಗೂ ದುಡಿಯುವ ರೈತರಷ್ಟೆ ಇದ್ದಾರೆ. ಈ ಸೋವಿಯತ್‌ಗಳೇ ಎಲ್ಲ ರಾಜ್ಯಾಧಿಕಾರವನ್ನೂ ತಮ್ಮ ಕೈಗಳಲ್ಲಿ ಹೊಂದಿವೆ. ಆದ್ದರಿಂದಲೇ, ರಷ್ಯದ ಬಗೆಗೆ ಎಲ್ಲ ದೇಶಗಳಲ್ಲೂ ಬೂರ್ಷ್ವಾಸೀಯ ಪ್ರತಿನಿಧಿಗಳು ಅವಹೇಳನ ಹರಡುತ್ತಿದ್ದರೂ “ಸೋವಿಯತ್” ಎಂಬ ಪದ ಈಗ ಜಗತ್ತಿನಾದ್ಯಂತ ಅರ್ಥವಾಗುತ್ತಿದೆಯಷ್ಟೆ ಅಲ್ಲ, ಜನ ಪ್ರಿಯವೂ ಆಗಿರುವುದು. ಇದೀಗ ಕಾರ್ಮಿಕರ ಮತ್ತು ಎಲ್ಲ ದುಡಿಯುವ ಜನರ ಮೆಚ್ಚಿನ ಪದವಾಗಿದೆ. ಆದ್ದರಿಂದಲೇ ವಿವಿಧ ದೇಶಗಳಲ್ಲಿ ಕಮ್ಯೂನಿಸಂನ ಅನುಯಾಯಿಗಳು ಎಷ್ಟೇ ಪೀಡನೆಗೆ ಗುರಿಯಾಗಿದ್ದರೂ ಸೋವಿಯತ್ ಅಧಿಕಾರವು ಅವಶ್ಯವಾಗಿಯೇ ಅನಿವಾರ್ಯವಾಗಿಯೇ ಮತ್ತು ಅಸತಿ ದೂರ ಭವಿಷ್ಯತ್ತಿನಲ್ಲೇ ಜಗತ್ತಿನಾದ್ಯಂತ ಜಯ ಗಳಿಸಲಿರುವುದು.

ಈ ದೇಶದಲ್ಲಿ ಸೋವಿಯತ್ ಅಧಿಕಾರದ ಸಂಘಟನೆಯಲ್ಲಿ ಇನ್ನೂ ಅನೇಕ ನ್ಯೂನತೆಗಳಿವೆ ಅನ್ನುವುದನ್ನು ನಾವು ಚೆನ್ನಾಗಿ ಬಲ್ಲೆವು. ಸೋವಿಯತ್ ಅಧಿಕಾರವು ಪವಾಡಗಳನ್ನು ಎಸಗುವಂಥ ತಾಯಿತವೇನಲ್ಲ. ಅದು ಗತಕಾಲದ ಎಲ್ಲ ಕೆಡುಕುಗಳನ್ನೂ - ನಿರಕ್ಷರತೆ, ಸಂಸ್ಕೃತಿಹೀನತೆ, ಬರ್ಬರ ಯುದ್ಧದ ದುಷ್ಟರಿಣಾಮಗಳು, ಸೂರೆಕೋರ ಬಂಡವಾಳವಾದದ ಫಲಾಂತರ, ಇವುಗಳನ್ನು - ರಾತ್ರೋರಾತ್ರಿ ಗುಣ ಪಡಿಸದು. ಆದರೆ ಅದು ಸಮಾಜವಾದಕ್ಕೆ ಮಾರ್ಗ ಸುಗಮ ಮಾಡಿಕೊಡುವುದಂತೂ ನಿಜ. ಅದು ಹಿಂದೆ ಮರ್ದಿತರಾಗಿದ್ದ ಜನರಿಗೆ ತಮ್ಮ ನಡು ನೆಟ್ಟಗೆ ಮಾಡಿಕೊಳ್ಳಲು, ದೇಶದ ಇಡೀ ಸರಕಾರವನ್ನು, ಆರ್ಥಿಕತೆಯ ಇಡೀ ಆಡಳಿತವನ್ನು, ಉತ್ಪಾದನೆಯ ಇಡೀ ನಿರ್ವಹಣೆಯನ್ನು ಹೆಚ್ಚು ಹೆಚ್ಚು ಪ್ರಮಾಣಗಳಲ್ಲಿ ತಮ್ಮ ಕೈಗೇ ತೆಗೆದು ಕೊಳ್ಳಲು, ಅವಕಾಶ ಮಾಡಿಕೊಡುವುದು.

ಸೋವಿಯತ್ ಅಧಿಕಾರವು ಸಮಾಜವಾದಕ್ಕೆ ಕರೆದೊಯ್ಯುವ ಮಾರ್ಗವಾಗಿದೆ. ಇದನ್ನು ದುಡಿಯುವ ಜನಸಮೂಹಗಳೇ ಕಂಡು ಹಿಡಿದಿದ್ದಾರೆ. ಆದ್ದರಿಂದಲೇ ಇದು ಸರಿಯಾದ ಮಾರ್ಗವಾಗಿದೆ. ಆದ್ದರಿಂದಲೇ ಇದು ಅಚೇಯವಾದುದಾಗಿದೆ.

1919ರ ಮಾರ್ಚ್ ತಿಂಗಳ

ಕೊನೆಯಲ್ಲಿ ಮಾಡಿದ ಭಾಷಣ

ಮಹಾ ಪ್ರಾರಂಭ

ಹಿಂಚೂಣಿಯಲ್ಲಿ ಕಾರ್ಮಿಕರ ಪರಾಕ್ರಮ

“ಕಮ್ಯೂನಿಸ್ಟ್ ಸುಬ್ಬೋತ್ಪೀಕ್‌ಗಳು”

ಕೆಂಪು ಸೈನ್ಯದ ಯೋಧರ ಸಾಹಸಗಳ ಕುರಿತು ಅನೇಕ ಪ್ರಸಂಗಗಳನ್ನು ಪತ್ರಿಕೆಗಳು ವರದಿ ಮಾಡುತ್ತಿವೆ. ಕೊಲ್ಚಾಕ್ ಹಾಗೂ ದೆನೀಕಿನ್‌ಗಳ ಅನುಯಾಯಿಗಳ^೨ ಮತ್ತು ಭೂಮಾಲೀಕರ ಹಾಗೂ ಬಂಡವಾಳಗಾರರ ಇತರ ಸೈನ್ಯಗಳ ವಿರುದ್ಧ ಹೋರಾಟದಲ್ಲಿ ಕಾರ್ಮಿಕರೂ ರೈತರೂ ಸಮಾಜವಾದಿ ಕ್ರಾಂತಿಯ ಗಳಿಕೆಗಳನ್ನು ಸಂರಕ್ಷಿಸುತ್ತ ಬಹುವೇಳೆ ಕೆಚ್ಚಿದೆ ಸಹಿಷ್ಣುತೆಗಳ ಪವಾಡಗಳನ್ನು ತೋರಿದ್ದಾರೆ. ಗೆರಿಲ್ಲಾಗಳಲ್ಲಿ ಕಂಡುಬರುವಂಥ ಅವ್ಯವಸ್ಥಿತ ಹೋರಾಟ ಕ್ರಮ, ಬಳಲಿಕೆ, ಶಿಸ್ತುರಾಹಿತಗಳನ್ನು ನಿವಾರಿಸಿಕೊಳ್ಳಲಾಗುತ್ತಿದೆ. ಇದೊಂದು ನಿಧಾನವಾದ, ಕಷ್ಟಕರವಾದ ಪ್ರಕ್ರಿಯೆ. ಆದರೆ ಎಷ್ಟೇ ಪ್ರತಿಕೂಲಗಳಿದ್ದರೂ ಇದು ಮುಂದುವರಿಯುತ್ತಿದೆ. ಸಮಾಜವಾದದ ವಿಜಯಕ್ಕಾಗಿ ಸ್ವಯಮೇಚ್ಛೆಯ ತ್ಯಾಗಗಳನ್ನು ಮಾಡುತ್ತಿರುವ ದುಡಿಯುವ ಜನರ ಪರಾಕ್ರಮ - ಇದೇ ಕೆಂಪು ಸೈನ್ಯದಲ್ಲಿ ಹೊಸ ಸಂಗಾತಿತನದ ಶಿಸ್ತಿನ ಅಡಿಪಾಯವಾಗಿದೆ. ಈ ಅಡಿಪಾಯದ ಮೇಲೆಯೇ ಆ ಸೈನ್ಯವು ಪುನಶ್ಚೈತನ್ಯಗೊಳ್ಳುತ್ತಿದೆ, ಬಲವರ್ಧಿಸಿಕೊಳ್ಳುತ್ತಿದೆ, ಬೆಳೆಯುತ್ತಿದೆ.

ಹಿಂಚೂಣಿಯಲ್ಲಿನ ಕಾರ್ಮಿಕರ ಪರಾಕ್ರಮವೂ ಕಮ್ಯೂನಿಸ್ಟ್ ಗಮನಾರ್ಹವಲ್ಲ. ಈ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಸ್ವಂತ ಉಪಕ್ರಮದ ಮೇಲೆ ಸಂಘಟಿಸುತ್ತಿರುವ ಕಮ್ಯೂನಿಸ್ಟ್ ಸುಬ್ಬೋತ್ಪೀಕ್‌ಗಳು ನಿಜಕ್ಕೂ ಭಾರಿ ಪ್ರಾಮುಖ್ಯವಾಗಿದೆ. ಸ್ಪಷ್ಟವಾಗಿಯೇ ಇದು ಪ್ರಾರಂಭವಷ್ಟೇ, ಆದರೆ ಅತ್ಯಸಾಧಾರಣ ಪ್ರಾಮುಖ್ಯತೆಯ ಪ್ರಾರಂಭ. ಇದು ಬೂರ್ಷ್ವಾಸೀಯನ್ನು ಉರುಳಿಸಿದುದಕ್ಕಿಂತ ಹೆಚ್ಚು ಕಷ್ಟವಾದ, ಹೆಚ್ಚು ಭೌತಿಕವಾದ, ಹೆಚ್ಚು ಆಮೂಲಾಗ್ರವಾದ ಹಾಗೂ ಹೆಚ್ಚು ನಿರ್ಧಾರಕವಾದ ಕ್ರಾಂತಿಯ ಪ್ರಾರಂಭವಾಗಿದೆ, ಏಕೆಂದರೆ, ಇದು ನಮ್ಮ ಸ್ವಂತ ಜಡತೆಯ ಮೇಲಿನ, ಶಿಸ್ತುರಾಹಿತ, ಪೆಟಿ ಬೂರ್ಷ್ವಾ ಅಹಂಭಾವ, ಇವುಗಳ ಮೇಲಿನ ವಿಜಯವಾಗಿದೆ, ಪಾಪಿಷ್ಠ ಬಂಡವಾಳವಾದವು ಕಾರ್ಮಿಕರಿಗೂ ರೈತರಿಗೂ ಆಸ್ತಿಯಾಗಿ ಬಿಟ್ಟು ಹೋಗಿರುವಂಥ ಅಭ್ಯಾಸಗಳ ಮೇಲಿನ ವಿಜಯವಾಗಿದೆ. ಈ ವಿಜಯವನ್ನು ದೃಢಪಡಿಸಿದಾಗಲಷ್ಟೆ ಹೊಸ ಸಾಮಾಜಿಕ ಶಿಸ್ತು, ಸಮಾಜವಾದಿ ಶಿಸ್ತು, ಸೃಜಿತವಾಗುವುದು.

ಆಗ, ಮತ್ತು ಆಗಷ್ಟೆ, ಬಂಡವಾಳವಾದಕ್ಕೆ ಹಿಂದಿರುಗುವುದು ಅಸಾಧ್ಯವಾಗುವುದು, ಕಮ್ಯೂನಿಸಂ ನಿಜಕ್ಕೂ ಅಜೇಯವಾಗುವುದು.

‘ಪ್ರಾವ್ಡ್’ ತನ್ನ ಮೇ 17ರ ಸಂಚಿಕೆಯಲ್ಲಿ ಎ. ಜಿ.ಯವರ ‘ಕ್ರಾಂತಿಕಾರಿ ರೀತಿಯಲ್ಲಿ ಕೆಲಸ. ಕಮ್ಯೂನಿಸ್ಟ್ ಸುಬ್ಬೋತ್ಸಿಕ್’ ಎಂಬ ಶೀರ್ಷಿಕೆಯ ಒಂದು ಲೇಖನವನ್ನು ಪ್ರಕಟಿಸಿದೆ. ಈ ಲೇಖನ ಎಷ್ಟು ಮುಖ್ಯವಾದುದೆಂದರೆ ನಾವು ಇಲ್ಲಿ ಅದನ್ನು ಪೂರ್ತಿಯಾಗಿ ಪುನರ್‌ಪ್ರಕಟಿಸುತ್ತಿದ್ದೇವೆ.

ಕಮ್ಯೂನಿಸ್ಟ್ ರೀತಿಯಲ್ಲಿ ಕೆಲಸ (ಕಮ್ಯೂನಿಸ್ಟ್ ಸುಬ್ಬೋತ್ಸಿಕ್)

“ಕ್ರಾಂತಿಕಾರಿ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಸಂಬಂಧಿಸಿ ರಷ್ಯನ್ ಕಮ್ಯೂನಿಸ್ಟ್ ಪಾರ್ಟಿಯ ಕೇಂದ್ರ ಸಮಿತಿಯು ಪ್ರಕಟಿಸಿರುವ ಪತ್ರವು ಕಮ್ಯೂನಿಸ್ಟ್ ಸಂಘಟನೆಗಳಿಗೂ ಕಮ್ಯೂನಿಸ್ಟರಿಗೂ ಒಂದು ಪ್ರಬಲವಾದ ಮುನ್ನೂಕಾಗಿದ್ದಿತು. ಸಾರ್ವತ್ರಿಕ ಉತ್ಸಾಹದ ಅಲೆ ಅನೇಕ ಕಮ್ಯೂನಿಸ್ಟ್ ರೈಲ್ವೇ ಕಾರ್ಮಿಕರನ್ನು ರಣರಂಗಕ್ಕೆ ಕರೆದೊಯ್ದಿತು. ಆದರೆ ಈ ಕಮ್ಯೂನಿಸ್ಟ್ ರೈಲ್ವೇ ಕಾರ್ಮಿಕರಲ್ಲಿ ಅಧಿಕಮತೀಯರು ತಮ್ಮ ಜವಾಬ್ದಾರಿಯುತ ಹುದ್ದೆಗಳನ್ನು ಬಿಟ್ಟು ಹೋಗದಾಗಿದ್ದರು ಅಥವಾ ಕ್ರಾಂತಿಕಾರಿ ರೀತಿಯಲ್ಲಿ ಕೆಲಸ ಮಾಡುವ ಹೊಸ ವಿಧಾನಗಳನ್ನು ಕಂಡುಕೊಳ್ಳದಾಗಿದ್ದರು. ಸೈನ್ಯಕ್ಕೆ ಜನರನ್ನು ಕೂಡಿಸುವ ಕಾರ್ಯದಲ್ಲಿ ನಿಧಾನದ ಬಗೆಗೂ ಛಾನಸ ಪ್ರವೃತ್ತಿ (ರೆಡ್ ಟೀಪ್) ಇರುವ ಬಗೆಗೂ ಪ್ರಾಂತಗಳಿಂದ ಬಂದ ವರದಿಗಳ ಫಲವಾಗಿ ಮಾಸ್ಕೋ-ಕಜಾನ್ ರೈಲ್ವೇ ಜಿಲ್ಲೆಯು ರೈಲ್ವೇ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಕಡೆಗೆ ತನ್ನ ಗಮನ ತಿರುಗಿಸುವ ಬಲಾತ್ಕಾರಕ್ಕೊಳಗಾಗಿದೆ. ಶ್ರಮಿಕರ ಸಂಖ್ಯೆ ಕಮ್ಮಿಯಾಗಿದ್ದು ದರಿಂದಾಗಿಯೂ ಶ್ರಮ ಉತ್ಪಾದಕತೆ ತಳ ಮಟ್ಟದಲ್ಲಿದ್ದು ದರಿಂದಾಗಿಯೂ ರೈಲ್ವೇ ಎಂಜಿನ್‌ಗಳ ತುರ್ತಿನ ರಿಪೇರಿ ಕಾರ್ಯ ನಿಂತು ಹೋಗಿದೆಯೆಂದು ಕಂಡುಬಂದಿತು. ಕೊಲ್ಚಾಕ್‌ನ ಮೇಲೆ ವಿಜಯ ಗಳಿಸಲು ನೆರವಾಗುವುದರಲ್ಲಿ ಮಾತುಗಳಿಂದ ಕೃತಿಗಳಿಗೆ ಸಾಗಿಹೋಗಬೇಕಾದ ಪ್ರಶ್ನೆಯನ್ನು ಮಾಸ್ಕೋ-ಕಜಾನ್ ರೈಲ್ವೇ ಜಿಲ್ಲೆಯ ಕಮ್ಯೂನಿಸ್ಟರ ಹಾಗೂ ಅನುತಾಪಿಗಳ ಸಾರ್ವತ್ರಿಕ ಸಭೆಯೊಂದರಲ್ಲಿ ಎತ್ತಲಾಯಿತು. ಈ ಕೆಳಗಿನ ನಿರ್ಣಯವನ್ನು ಅನುಮೋದಿಸಲಾಯಿತು:

“ಗುರುತರವಾದ ಗೃಹ ಹಾಗೂ ವಿದೇಶಾಂಗ ಪರಿಸ್ಥಿತಿಯಿಂದಾಗಿ ಕಮ್ಯೂನಿಸ್ಟರೂ ಅನುತಾಪಿಗಳೂ ವರ್ಗ ಶತ್ರುವಿನ ಮೇಲೆ ಉಚ್ಚತೆಗಳಿಸಿಕೊಳ್ಳಲೋಸುಗ ಮತ್ತೆ ತಮ್ಮನ್ನು ಹುರಿದುಂಬಿಸಿಕೊಳ್ಳಬೇಕು, ತಮ್ಮ ವಿಶ್ರಾಂತಿ ಸಮಯದಲ್ಲಿ ಒಂದು ಗಂಟೆ ಕಡಿತ ಮಾಡಿಕೊಳ್ಳಬೇಕು, ಅಂದರೆ ತಮ್ಮ ಕೆಲಸದ ದಿನವನ್ನು ಒಂದು ಗಂಟೆ ಹೆಚ್ಚಿಸಬೇಕು, ಹೀಗೆ ದೊರೆತ ಗಂಟೆಗಳನ್ನು ಸಂಚಯಿಸಿ ತಕ್ಷಣ ಪ್ರಯೋಜನದ ನಿಜವಾದ ಮೌಲ್ಯಗಳನ್ನು ಸೃಜಿಸಲೋಸುಗ ಶನಿವಾರಗಳೆಂದು ಆರು ಗಂಟೆಗಳ ಹೆಚ್ಚಿನ ದೈಹಿಕ ಶ್ರಮ ಹಾಕಬೇಕು. ಕಮ್ಯೂನಿಸ್ಟರು ಕ್ರಾಂತಿಯ ಪ್ರಯೋಜನಕ್ಕಾಗಿ ತಮ್ಮ ಆರೋಗ್ಯವನ್ನೂ ಜೀವಿತವನ್ನೂ ಕೊಡಲು ಹಿಂದೆಗೆಯಬಾರದುದರಿಂದ ಈ ಕೆಲಸವನ್ನು ವೇತನರಹಿತವಾಗಿ ನೆರವೇರಿಸಬೇಕು. ಜಿಲ್ಲೆಯಾದ್ಯಂತ ಕಮ್ಯೂನಿಸ್ಟ್ ಸುಬ್ಬೋತ್ತಿಕ್ಗಳನ್ನು ಚಾರಿಗೆ ತರಬೇಕು, ಕೊಲ್ಚಾಕ್‌ನ ಮೇಲೆ ಸಂಪೂರ್ಣ ವಿಜಯ ಗಳಿಸುವವರೆಗೂ ಇದನ್ನು ಮುಂದುವರಿಸಬೇಕು.’

“ಸ್ವಲ್ಪ ಅನುಮಾನಿಸಿದನಂತರ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

“ಮೇ 10ರ ಶನಿವಾರದಂದು ಸಂಜೆ ಆರು ಗಂಟೆಗೆ ಕಮ್ಯೂನಿಸ್ಟರೂ ಅನುತಾಪಿಗಳೂ ಸೈನಿಕರಂತೆ ಕೆಲಸಕ್ಕೆ ಬಂದರು, ದಳಗಳನ್ನು ರೂಪಿಸಿಕೊಂಡರು. ಯಾವುದೇ ರೀತಿಯ ಅಡಾವುಡಿ ಗಡಿಬಿಡಿಗಳಿಲ್ಲದೆ ಫೋರ್ಮ್‌ನು ಅವರನ್ನು ನಾನಾ ಕೆಲಸಗಳಿಗೆ ಕರೆದೊಯ್ದರು.

“ಕ್ರಾಂತಿಕಾರಿ ರೀತಿಯಲ್ಲಿ ಕೆಲಸ ಮಾಡುವುದರ ಫಲಿತಾಂಶಗಳು ಸುಸ್ಪಷ್ಟವಾಗಿವೆ. ಇದರೊಂದಿಗೆ ಪ್ರಕಟಿಸಿರುವ ಪಟ್ಟಿಯು (ಪು. 206-207 ನೋಡಿ) ಕೆಲಸದ ಸ್ಥಳ ಹಾಗೂ ನೆರವೇರಿಸಿದ ಕಾರ್ಯದ ಲಕ್ಷಣವನ್ನು ತಿಳಿಸುತ್ತದೆ.

“ನೆರವೇರಿಸಿದ ಕಾರ್ಯದ ಒಟ್ಟು ಮೌಲ್ಯ ಸಾಮಾನ್ಯ ವೇತನ ದರಗಳಲ್ಲಿ ಐದು ಮಿಲಿಯ ರೂಬಲ್‌ಗಳು; ಓವರ್‌ಟೈಂ ದರಗಳಲ್ಲಿ ಲೆಕ್ಕ ಹಾಕಿದಲ್ಲಿ ಇದು ಶೇ. ಐವತ್ತರಷ್ಟು ಹೆಚ್ಚಾಗುತ್ತೆ.

“ವ್ಯಾಗನ್‌ಗಳಿಗೆ ಸಾಮಾನು ತುಂಬುವುದರಲ್ಲಿನ ಶ್ರಮ ಉತ್ಪಾದಕತೆ ಮಾಮೂಲಿ ಕೆಲಸಗಾರರ ಶ್ರಮ ಉತ್ಪಾದಕತೆಗಿಂತ ಶೇ. 270ರಷ್ಟು ಹೆಚ್ಚಾಗಿದ್ದಿತು. ಇತರ ಕೆಲಸಗಳಲ್ಲೂ ಶ್ರಮ ಉತ್ಪಾದಕತೆ ಸರಿಸುಮಾರು ಅಷ್ಟೇ ಆಗಿದ್ದಿತು.

“ಕಾರ್ಮಿಕರ ಕೊರತೆ ಇದ್ದುದರಿಂದಾಗಿಯೂ ಛಾಸಸ ಪ್ರವೃತ್ತಿಯಿಂದಾ

ಕೆಲಸದ ಸ್ಥಳ	ಕೆಲಸದ ಸ್ವರೂಪ	ಕೆಲಸ ಮಾಡಿದ ವರ ಸಂಖ್ಯೆ	ಕೆಲಸ ಮಾಡಿದ ಗಂಟೆಗಳು		ಮಾಡಿದ ಕೆಲಸ
			ಒಮ್ಮೊಟ್ಟರೂ	ಒಟ್ಟು	
ಮಾಸ್ಕೋ. ಪ್ರಧಾನ ಲೋಕೋಮೊಟೀವ್ ಕರ್ಮಶಾಲೆಗಳು	ಪೆರೋವೋ, ಮೂರಮ್, ಅಲತೀರ್ ಹಾಗೂ ಸೀಜ್ರನ್‌ಗಳ ರೈಲು ಮಾರ್ಗಕ್ಕಾಗಿ ಸಾಮಗ್ರಿಗಳನ್ನೂ, ಎಂಜಿನ್ನುಗಳ ರಿಪೇರಿ ಸಾಧನಗಳನ್ನೂ ಬಂಡಿಗಳ ಭಾಗಗಳನ್ನೂ ವ್ಯಾಗನ್ ಗಳಿಗೆ ತುಂಬುವುದು	48	5	240	7,500 ಪೂದ್ ತುಂಬಲಾಯಿತು. 1,800 ಪೂದ್ ಇಳಿಸಲಾಯಿತು
		21	3	63	
		5	4	20	
ಮಾಸ್ಕೋ. ಪ್ಯಾಸೆಂಜರ್ ಡಿಪೋ	ಎಂಜಿನ್ನುಗಳಿಗೆ ಜಟಿಲವಾದ ತತ್ಕಾಲಿಕ ರಿಪೇರಿಗಳು	26	5	130	1 1/2 ಎಂಜಿನ್ನುಗಳ ರಿಪೇರಿ ಕಾರ್ಯ ಮಾಡಲಾಯಿತು
ಮಾಸ್ಕೋ. ಪಂಟಿಂಗ್ ಯಾರ್ಡ್ಸ್	ಎಂಜಿನ್ನುಗಳಿಗೆ ತತ್ಕಾಲಿಕ ರಿಪೇರಿಗಳು	24	6	144	2 ಎಂಜಿನ್ನುಗಳ ರಿಪೇರಿ ಕಾರ್ಯ ಪೂರೈಸಲಾಯಿತು; 4 ಎಂಜಿನ್ನುಗಳ ರಿಪೇರಿ ಮಾಡಬೇಕಾದ ಭಾಗಗಳನ್ನು ಕಳಚಲಾಯಿತು

ಕೆಲಸದ ಸ್ಥಳ	ಕೆಲಸದ ಸ್ವರೂಪ	ಕೆಲಸ ಮಾಡಿದ ವರ ಸಂಖ್ಯೆ	ಕೆಲಸ ಮಾಡಿದ ಗಂಟೆಗಳು		ಮಾಡಿದ ಕೆಲಸ
			ಒಮ್ಮೊಬ್ಬರೂ	ಒಟ್ಟು	
ಮಾಸ್ಕೋ. ರೈಲು ಬಂಡಿಗಳ ಶಾಖೆ	ಪ್ಯಾಸೆಂಜರ್ ಬಂಡಿಗಳಿಗೆ ತಾತ್ಕಾಲಿಕ ರಿಪೇರಿಗಳು	12	6	72	ಎರಡು ಮೂರನೇ ದರ್ಜೆಯ ಬಂಡಿಗಳು
ಪೆರೊವೊ. ಪ್ರಧಾನ ಬಂಡಿ ಕರ್ಮಶಾಲೆಗಳು	ಬಂಡಿ ರಿಪೇರಿಗಳು, ಶನಿವಾರ, ಭಾನುವಾರಗಳಂದು ಸಣ್ಣಪುಟ್ಟ ರಿಪೇರಿಗಳು	46	5	230	12 ಬಾಕ್ಸಂ ಬಂಡಿಗಳು
		23	5	115	2 ಫ್ಲಾಟ್ ಬಂಡಿಗಳು
	ಮೊತ್ತ	205	-	1,014	4 ಎಂಜಿನ್ನುಗಳನ್ನೂ 16 ಬಂಡಿಗಳನ್ನೂ ಸಿದ್ಧಗೊಳಿಸಲಾಯಿತು, 9,300 ಪೂದಾಗಳಷ್ಟು ಸಾಮಗ್ರಿಗಳನ್ನು ತುಂಬಲಾಯಿತು ಹಾಗೂ ಇಳಿಸಲಾಯಿತು

ಗಿಯೂ ಎಳು ದಿನಗಳಿಂದ ಮೂರು ತಿಂಗಳವರೆಗೆ ನಿಂತು ಹೋಗಿದ್ದ (ತುರ್ತಿನ) ಕೆಲಸಗಳನ್ನು ನೆರವೇರಿಸಲಾಯಿತು.

“ಸಲಕರಣೆಗಳು ರಿಪೇರಿಯಾಗಬೇಕಾದ ಸ್ಥಿತಿಯಲ್ಲಿದ್ದರೂ (ಇದನ್ನು ಸುಲಭವಾಗಿ ಪರಿಹರಿಸಲಾಯಿತು), ಅದರ ಫಲವಾಗಿ ಕೆಲವು ವೃಂದಗಳು ಮೂವತ್ತರಿಂದ ನಲವತ್ತು ನಿಮಿಷಗಳವರೆಗೆ ಕೆಲಸ ನಿಲ್ಲಿಸಬೇಕಾಗಿ ಬಂದರೂ, ಕೆಲಸವನ್ನು ನೆರವೇರಿಸಲಾಯಿತು.

ಕೆಲಸದ ಹೊಣೆ ಹೊತ್ತಿದ್ದ ಅಧಿಕಾರಿಗಳು ಕೆಲಸಗಾರರಿಗೆ ಹೊಸ ಕೆಲಸಗಳನ್ನು ಹುಡುಕಿಕೊಡುವುದರಲ್ಲಿ ಕೆಲಸಗಾರರೊಂದಿಗೆ ಸಮಹೆಜ್ಜೆ ಹಾಕಿಕೊಂಡು ಹೋಗಲು ಕಷ್ಟವನ್ನಾಗಿ ಕಂಡುಕೊಂಡರು. ವರ್ಗಜಾಗೃತಿ ಇಲ್ಲದ ಹಾಗೂ ತಾಮಸ ಪ್ರವೃತ್ತಿಯ ಕೆಲಸಗಾರರು ಒಂದು ವಾರದಲ್ಲಿ ಮಾಡುವಷ್ಟು ಕೆಲಸವನ್ನು ಈ ಕಮ್ಯೂನಿಸ್ಟ್ ಸುಬ್ಬೋತ್ಪಿಕನಂದು ಮಾಡಲಾಯಿತು ಎಂದು ವೃದ್ಧ ಫೋರ್ಮನ್ ಒಬ್ಬರು ಹೇಳಿದುದರಲ್ಲಿ ಬಹುಶಃ ಸ್ವಲ್ಪವಷ್ಟೆ ಉತ್ತೇಕ್ಷೆ ಇದ್ದಿತು.

“ಈ ಕಾರ್ಯದಲ್ಲಿ ಅನೇಕ ಕಮ್ಯೂನಿಸ್ಟರಲ್ಲದವರು, ಸೋವಿಯೆತ್ ಅಧಿಕಾರದ ಪ್ರಾಮಾಣಿಕ ಬೆಂಬಲಿಗರು ಭಾಗವಹಿಸಿದ ದೃಷ್ಟಿಯಿಂದ ಮತ್ತು ಮುಂದಿನ ಸುಬ್ಬೋತ್ಪಿಕಗಳಲ್ಲಿ ಇನ್ನೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇರುವ ದೃಷ್ಟಿಯಿಂದ, ಇತರ ಅನೇಕ ಜಿಲ್ಲೆಗಳೂ ಮಾಸ್ಕೋ-ಕಜಾನ್ ರೈಲ್ವೆಯ ಕಮ್ಯೂನಿಸ್ಟ್ ರೈಲ್ವೆ ಕಾರ್ಮಿಕರ ದೃಷ್ಟಾಂತವನ್ನು ಅನುಸರಿಸಲು ಬಯಸುತ್ತಿರುವ ದೃಷ್ಟಿಯಿಂದಲೂ, ವಿವಿಧ ಪ್ರಾಂತಗಳಿಂದ ಬಂದಿರುವ ವರದಿಗಳಿಂದ ಕಾಣಬರುವಂತೆ ವಿಷಯದ ಸಂಘಟನಾತ್ಮಕ ಅಂಶವನ್ನು ಹೆಚ್ಚು ವಿವರವಾಗಿ ಪರಿಶೀಲಿಸುವೆ.

“ಈ ಕಾರ್ಯದಲ್ಲಿ ಪಾಲ್ಗೊಂಡವರಲ್ಲಿ ಸುಮಾರು ಶೇ. 10ರಷ್ಟು ಮಂದಿ ಪ್ರಾಂತಗಳಲ್ಲಿ ಶಾಶ್ವತವಾಗಿ ನೇಮಿತರಾದ ಕಮ್ಯೂನಿಸ್ಟರಾಗಿದ್ದರು. ಉಳಿದವರು ರೈಲ್ವೆ ಕಮಿಸ್ಸಾರರಿಂದ ಹಿಡಿದು ಬಿಡಿ ಉದ್ಯಮಗಳ ಕಮಿಸ್ಸಾರುಗಳವರೆಗಿನ ನಾನಾ ಜವಾಬ್ದಾರಿಯುತ ಹಾಗೂ ಚುನಾಯಿತ ಹುದ್ದೆಗಳಲ್ಲಿದ್ದವರು, ಟ್ರೇಡ್ ಯೂನಿಯನ್‌ನ ಪ್ರತಿನಿಧಿಗಳು, ಕೇಂದ್ರ ಕಾರ್ಯಾಲಯದ ನೌಕರರು ಹಾಗೂ ರೈಲ್ವೆ ಕಮಿಸ್ಸಾರಿ ಯೆಟ್‌ನ ನೌಕರರು.

“ಕಾರ್ಯದ ಸಮಯದಲ್ಲಿ ತೋರಲಾದ ಉತ್ಸಾಹ ಹಾಗೂ ತಂಡ ಸದ್ಭಾವಗಳು ಅಸಾಧಾರಣವಾಗಿದ್ದವು. ಕಾರ್ಮಿಕರೂ ಕಾರಕೂನರೂ ಕೇಂದ್ರ ಕಾರ್ಯಾಲಯದ ನೌಕರರೂ ಎಷ್ಟು ಮಾತ್ರವೂ ವಾದವಿವಾದ ಅಥವಾ ಗೊಣಗಾಟಗಳಿಲ್ಲದೆಯೇ ಪ್ಯಾಸೆಂಜರ್ ಲೋಕೊಮೊಟೀವ್‌ನ ನಲವತ್ತು

ಪೂದ್* ತೂಗುವ ಚಕ್ರವನ್ನು ಉದ್ಯಮಶೀಲ ಇರುವೆಗಳಂತೆ ಒಟ್ಟಿಗೆ ಹಿಡಿದುಕೊಂಡು ಉರುಳಿಸಿ ಅದರ ಸ್ಥಾನದಲ್ಲಿ ಇರಿಸಿದಾಗ, ಈ ಸಾಮೂಹಿಕ ಯತ್ನವನ್ನು ಕಂಡು ಹೃದಯದಲ್ಲಿ ಆನಂದ ತುಂಬಿಬಂದಿತು, ಕಾರ್ಮಿಕ ವರ್ಗದ ವಿಜಯ ಅಭೇದ್ಯ ಎಂಬ ಮನೋನಂಬಿಕೆ ದೃಢಗೊಂಡಿತು. ಅಂತರರಾಷ್ಟ್ರೀಯ ಡಕಾಯಿತರು ವಿಜಯಿ ಕಾರ್ಮಿಕರನ್ನು ದಮನ ಮಾಡಲಾರರು; ಆಂತರಿಕ ವಿಧ್ವಂಸನಕಾರರು ಕೊಲ್ಚಾಕ್‌ನನ್ನು ನೋಡುವವರೆಗೂ ಬದುಕಿರಲಾರರು.

“ಕೆಲಸ ಪೂರ್ತಿಗೊಂಡಾಗ ಅಲ್ಲಿ ಹಾಜರಿದ್ದವರು ಒಂದು ಅಭೂತಪೂರ್ವ ದೃಶ್ಯ ಕಂಡರು. ಒಂದು ನೂರು ಕಮ್ಯೂನಿಸ್ಟರು ಬಳಲಿ, ಆದರೆ ಕಣ್ಣುಗಳಲ್ಲಿ ಆನಂದದ ಬೆಳಕನ್ನು ಚಿಮ್ಮುತ್ತ ತಮ್ಮ ಯಶಸ್ಸನ್ನು ‘ಇಂಟರ್ ನ್ಯಾಷನಲ್’ ಗೀತೆಯನ್ನು ಹಾಡುತ್ತ ವ್ಯಕ್ತಪಡಿಸಿದರು. ಈ ವಿಜಯಿ ಅಂತರರಾಷ್ಟ್ರೀಯ ಗೀತೆಯ ವೈಭವದ ಧ್ವನಿಗಳು ರೈಲ್ವೇ ಕರ್ಮಶಾಲೆಯ ಗೋಡೆಗಳ ಮೇಲೂ ಹೊರಹೊಮ್ಮಿ ಮಾಸ್ಕೋದ ಇಡೀ ಕಾರ್ಮಿಕ ವರ್ಗದಾದ್ಯಂತ ವ್ಯಾಪಿಸಲಿರುವವೇನೋ, ಕೊಳದ ನೀರಿನ ಮೇಲೆ ಎಸೆದ ಕಲ್ಲು ಮೂಡಿಸುವ ಅಲೆಗಳಂತೆ ಅವು ಕಾರ್ಮಿಕ ವರ್ಗದ ರಷ್ಯದಾದ್ಯಂತ ಹರಡುವವೇನೋ ಮತ್ತು ಬಳಲಿದವರನ್ನೂ ತಾಮಸ ಪ್ರವೃತ್ತಿಯವರನ್ನೂ ಕದಲಿಸಿ ಎಚ್ಚರಿಸಲಿರುವವೇನೋ, ಎಂದು ಕಂಡು ಬಂದಿತು.

“ಎ. ಜಿ.”

“ಅನುಕರಣ ಯೋಗ್ಯವಾದ” ಈ ಅದ್ಭುತ ದೃಷ್ಟಾಂತದ ಮೌಲ್ಯಮಾಪನ ಮಾಡುತ್ತ ಕಾಮ್ರೇಡ್ ಎನ್. ಆರ್. ಮೇ 20ರಂದು ‘ಪ್ರಾವ್ಡ್’ದಲ್ಲಿ ಆ ಶೀರ್ಷಿಕೆಯ ಕೆಳಗೆ ಬರೆದ ಲೇಖನದಲ್ಲಿ ಹೀಗೆ ತಿಳಿಸಿದರು:

“ಕಮ್ಯೂನಿಸ್ಟರು ಈ ರೀತಿ ಕೆಲಸ ಮಾಡುವ ಪ್ರಸಂಗಗಳು ಅಪರೂಪವೇನಲ್ಲ. ವಿದ್ಯುಚ್ಛಕ್ತಿ ಕೇಂದ್ರವೊಂದರಲ್ಲೂ ನಾನಾ ರೈಲ್ವೇಗಳಲ್ಲೂ ಇಂಥವೇ ಅನೇಕ ಪ್ರಸಂಗಗಳನ್ನು ನಾನು ಬಲ್ಲೆ. ನಿಕೊಲಾಯೆವ್‌ಸ್ಕಿಯ ರೈಲ್ವೇಯಲ್ಲಿ ಉರುಳಿ ಬಿದ್ದಿದ್ದ ಎಂಜಿನ್ ಒಂದನ್ನು ಎತ್ತಲು ಕಮ್ಯೂನಿಸ್ಟರು ಹಲವಾರು ರಾತ್ರಿ ಓವರ್‌ಟೈಂ ಕೆಲಸ ಮಾಡಿದರು. ಮಾಗಿಯಲ್ಲಿ ಉತ್ತರ ರೈಲ್ವೇಯ ಎಲ್ಲ ಕಮ್ಯೂನಿಸ್ಟರೂ ಹಿತೈಷಿಗಳೂ ರೈಲು ಮಾರ್ಗಗಳಿಂದ ಹಿಮವನ್ನು ತೆಗೆದು ಹಾಕಲು ಹಲವಾರು ಭಾನುವಾರ ಕೆಲಸ

*ಒಂದು ಪೂದ್ = 16 ಕಿಲೋಗ್ರಾಮ್. - ಸಂ.

ಮಾಡಿದರು. ಅನೇಕ ಗೂಡ್ಸ್ ಸ್ಟೇಷನ್‌ಗಳಲ್ಲಿ ಕಮ್ಯೂನಿಸ್ಟ್ ಸೆಲ್‌ಗಳು ರಾತ್ರಿವೇಳೆಯಲ್ಲಿ ಸಾಮಾನುಗಳು ಕಳುವಾಗುವುದನ್ನು ತಪ್ಪಿಸಲು ಪಹರೆ ಕಾರ್ಯ ನಡೆಸಿವೆ. ಆದರೆ ಈ ಎಲ್ಲ ಕಾರ್ಯಗಳೂ ಅನಿಯತವಾಗಿ, ಕ್ರಮ ರಹಿತವಾಗಿ ಮಾಡಲ್ಪಟ್ಟವುಗಳು. ಮಾಸ್ಕೋ-ಕಜಾನ್ ರೈಲು ಮಾರ್ಗ ಸಂಗಾತಿಗಳಾದರೋ ಈ ಕಾರ್ಯವನ್ನು ಕ್ರಮಬದ್ಧವಾಗಿ ಶಾಶ್ವತವಾಗಿ ಮಾಡುತ್ತಿದ್ದಾರೆ. ಇದು ಹೊಸತಾದುದು. 'ಕೊಲ್ಚಾಕ್‌ನ ಮೇಲೆ ಸಂಪೂರ್ಣ ವಿಜಯ ಸಾಧಿಸುವವರೆಗೂ' ಎಂದು ಅವರು ತಮ್ಮ ನಿರ್ಣಯದಲ್ಲಿ ಹೇಳುತ್ತಾರೆ. ಇಲ್ಲೇ ಅವರ ಕಾರ್ಯದ ಮಹತ್ವ ಅಡಗಿರುವುದು. ಯುದ್ಧ ಸ್ಥಿತಿ ಇರುವವರೆಗೂ ಅವರು ಪ್ರತಿಯೊಬ್ಬ ಕಮ್ಯೂನಿಸ್ಟ್‌ನ ಹಾಗೂ ಹಿತೈಷಿಯ ಕೆಲಸದ ದಿನವನ್ನು ಒಂದು ಗಂಟೆಯಷ್ಟು ಹೆಚ್ಚಿಸುತ್ತಿದ್ದಾರೆ; ಅದೇ ಹೊತ್ತಿನಲ್ಲಿ ಅವರ ಶ್ರಮ ಉತ್ಪಾದಕತೆ ಆದರ್ಶಪ್ರಾಯವಾಗಿದೆ.

“ಈ ದೃಷ್ಟಾಂತವು ಮತ್ತಷ್ಟು ಅನುಕರಣೆಯನ್ನು ಸೃಷ್ಟಿಸಿದೆ, ಸೃಷ್ಟಿಸಲೇ ಬೇಕು. ಅಲೆಕ್ಸಾಂದ್ರೋವ್‌ಸ್ಕಿಯ ರೈಲ್ವೇಯಲ್ಲಿರುವ ಕಮ್ಯೂನಿಸ್ಟರ ಮತ್ತು ಹಿತೈಷಿಗಳ ಸಾಮಾನ್ಯ ಸಭೆಯೊಂದು ಮಿಲಿಟರಿ ಪರಿಸ್ಥಿತಿಯನ್ನೂ ಮಾಸ್ಕೋ-ಕಜಾನ್ ರೈಲ್ವೇಯಲ್ಲಿನ ಸಂಗಾತಿಗಳು ಅನುಮೋದಿಸಿದ್ದ ನಿರ್ಣಯವನ್ನೂ ಚರ್ಚಿಸಿದನಂತರ ಹೀಗೆ ನಿರ್ಧರಿಸಿತು: (1) ಅಲೆಕ್ಸಾಂದ್ರೋವ್‌ಸ್ಕಿಯ ರೈಲ್ವೇಯಲ್ಲಿನ ಕಮ್ಯೂನಿಸ್ಟರ ಮತ್ತು ಹಿತೈಷಿಗಳ ಮಧ್ಯೆಯೂ 'ಸುಬ್ಪೋತ್ಸಿಕ್'ಗಳನ್ನು ಜಾರಿಗೆ ತರಬೇಕು, ಅಂತಹ ಮೊದಲ ಸುಬ್ಪೋತ್ಸಿಕ್ ಮೇ 17ರಂದು ಜರುಗಬೇಕು; (2) ಕಮ್ಯೂನಿಸ್ಟರನ್ನೂ ಹಿತೈಷಿಗಳನ್ನೂ ಆದರ್ಶಯುತವಾದ, ಮಾದರಿಯಾದ ತಂಡಗಳಲ್ಲಿ ಸಂಘಟಿಸಬೇಕು, ಈ ತಂಡಗಳು ಕಾರ್ಮಿಕರಿಗೆ ಹೇಗೆ ಕೆಲಸ ಮಾಡಬೇಕು ಅನ್ನುವುದನ್ನೂ, ಪ್ರಸ್ತುತದಲ್ಲಿ ಲಭ್ಯವಿರುವ ಸಾಮಗ್ರಿ ಹಾಗೂ ಯಂತ್ರಮುಟ್ಟುಗಳಿಂದ ಹಾಗೂ ಪ್ರಸಕ್ತ ಆಹಾರ ಪರಿಸ್ಥಿತಿಯಲ್ಲಿ ನಿಜಕ್ಕೂ ಏನನ್ನು ಮಾಡಲು ಸಾಧ್ಯವಿದೆ ಅನ್ನುವುದನ್ನೂ ತೋರಿಸಿಕೊಡಬೇಕು.

“ತಮ್ಮ ದೃಷ್ಟಾಂತವು ಭಾರಿ ಪ್ರಭಾವ ಬೀರಿದೆಯೆಂದೂ ಮುಂದಿನ ಶನಿವಾರದಂದು ಪಾರ್ಟಿ ಸದಸ್ಯರಲ್ಲದ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಬರುವರೆಂದು ತಾವು ನಿರೀಕ್ಷಿಸಿರುವುದಾಗಿಯೂ ಮಾಸ್ಕೋ-ಕಜಾನ್ ಸಂಗಾತಿಗಳು ಹೇಳುತ್ತಾರೆ. ಈ ಸಾಲುಗಳನ್ನು ಬರೆಯುತ್ತಿರುವ ಕಾಲದಲ್ಲಿ ಅಲೆಕ್ಸಾಂದ್ರೋವ್‌ಸ್ಕಿಯ ರೈಲ್ವೇ ಕರ್ಮಶಾಲೆಗಳಲ್ಲಿ ಕಮ್ಯೂನಿಸ್ಟರು ಇನ್ನೂ ಓವರ್‌ಟೈಂ ಕೆಲಸ ಮಾಡುವುದನ್ನು ಪ್ರಾರಂಭಿಸಿಲ್ಲ, ಆದರೆ ಅವರು ಪ್ರಾರಂಭಿಸಲಿರುವರು ಎಂಬ ವದಂತಿ ಹಬ್ಬಿದ ಕೂಡಲೇ ಪಾರ್ಟಿ ಸದಸ್ಯರಲ್ಲದ ಕಾರ್ಮಿಕ ಜನಸಮೂಹಗಳು ಚುರುಕುಗೊಂಡಿವೆ. 'ನಮಗೆ ನಿನ್ನೆಯೇ

ಈ ವಿಷಯ ತಿಳಿದಿರಲಿಲ್ಲ, ಇಲ್ಲದಿದ್ದರೆ ನಾವೂ ಕೆಲಸ ಮಾಡುತ್ತಿದ್ದೆವು,'
'ನಾನು ಮುಂದಿನ ಶನಿವಾರ ಖಂಡಿತ ಬರುವೆ' ಎಂಬಂತಹ ಮಾತುಗಳನ್ನು
ಎಲ್ಲ ಕಡೆಗಳಲ್ಲೂ ಕೇಳಬಹುದಿತ್ತು. ಈ ರೀತಿಯ ಕೆಲಸ ಉಂಟುಮಾಡಿ
ರುವ ಪ್ರಭಾವ ನಿಜಕ್ಕೂ ತುಂಬ ಮಹತ್ತಾದುದು.

“ಮಾಸ್ಕೋ-ಕಜಾನ್ ಸಂಗಾತಿಗಳು ಹಾಕಿಕೊಟ್ಟಿರುವ ದೃಷ್ಟಾಂತ
ವನ್ನು ಹಿಂಚೂಣಿಯಲ್ಲಿನ ಎಲ್ಲ ಕಮ್ಯೂನಿಸ್ಟ್ ಸೆಲ್‌ಗಳೂ ಅನುಕರಿಸ
ಬೇಕು; ಮಾಸ್ಕೋ ಜಂಕ್ಷನ್‌ನ ಕಮ್ಯೂನಿಸ್ಟ್ ಸೆಲ್‌ಗಳಷ್ಟೆ ಅಲ್ಲ ರಷ್ಯ
ದಲ್ಲಿನ ಇಡೀ ಕಮ್ಯೂನಿಸ್ಟ್ ಸಂಘಟನೆಯೇ ಅನುಕರಿಸಬೇಕು. ಗ್ರಾಮಾಂತರ
ಜಿಲ್ಲೆಗಳಲ್ಲೂ ಕಮ್ಯೂನಿಸ್ಟ್ ಸೆಲ್‌ಗಳು ಮೊಟ್ಟಮೊದಲನೆಯದಾಗಿ ಕೆಂಪು
ಸೈನ್ಯ ಜನರ ಹೊಲಗಳನ್ನು ಉಳುವ ಕಾರ್ಯವನ್ನು ಕೈಗೊಳ್ಳಬೇಕು
ಮತ್ತು ಹಾಗೆ ಅವರ ಕುಟುಂಬಗಳಿಗೆ ನೆರವಾಗಬೇಕು.

“ಮಾಸ್ಕೋ-ಕಜಾನ್ ರೈಲು ಮಾರ್ಗದ ಕಮ್ಯೂನಿಸ್ಟರು ತಮ್ಮ
ಮೊದಲ ಕಮ್ಯೂನಿಸ್ಟ್ ಸುಬ್ಪೋತ್ಸಿಕ್‌ಅನ್ನು ‘ಇಂಟರ್‌ನ್ಯಾಷನಲ್’ ಹಾಡು
ವುದರೊಂದಿಗೆ ಕೊನೆಗೊಳಿಸಿದರು. ರಷ್ಯದಾದ್ಯಂತ ಕಮ್ಯೂನಿಸ್ಟ್ ಸಂಘ
ಟನೆಗಳು ಈ ದೃಷ್ಟಾಂತವನ್ನು ಅನುಸರಿಸಿದಲ್ಲಿ ಮತ್ತು ಅದನ್ನು ಸುಸಂಗತ
ವಾಗಿ ಅನ್ವಯಿಸಿದಲ್ಲಿ ರಷ್ಯನ್ ಸೋವಿಯತ್ ಗಣತಂತ್ರವು ಬರಲಿರುವ
ಉಗ್ರವಾದ ತಿಂಗಳುಗಳನ್ನು ಗಣತಂತ್ರದ ಎಲ್ಲ ದುಡಿಯುವ ಜನರೂ
ಹಾಡುವ ‘ಇಂಟರ್‌ನ್ಯಾಷನಲ್’ನ ಮಹಾ ಝೇಂಕಾರದೊಂದಿಗೆ ಯಶಸ್ವಿ
ಯಾಗಿ ದಾಟಲಿರುವುದು....

“ಕೆಲಸಕ್ಕೆ ಕೈ ಹಚ್ಚಿ, ಕಮ್ಯೂನಿಸ್ಟ್ ಸಂಗಾತಿಗಳೇ!”

1919ರ ಮೇ 23ರಂದು ‘ಪ್ರಾವ್ಡ್’ ಈ ಕೆಳಗಿನಂತೆ ವರದಿ ಮಾಡಿತು:

“ಅಲೆಕ್ಸಾಂದ್ರೊವ್‌ಸ್ಕಯೆ ರೈಲ್ವೇಯಲ್ಲಿ ಮೊದಲ ಕಮ್ಯೂನಿಸ್ಟ್
‘ಸುಬ್ಪೋತ್ಸಿಕ್’ ಮೇ 17ರಂದು ಜರುಗಿತು. ಅವರ ಸಾಮಾನ್ಯ ಸಭೆ
ಅಂಗೀಕರಿಸಿದ ನಿರ್ಣಯಕ್ಕನುಗುಣವಾಗಿ ತೊಂಬತ್ತೆಂಟು ಕಮ್ಯೂನಿಸ್ಟರೂ
ಹಿತ್ತೈಸಿಗಳೂ ಸಂಬಳವಿಲ್ಲದೆ ಐದು ಗಂಟೆ ಓವರ್‌ಟೈಂ ಕೆಲಸ ಮಾಡಿ
ದರು. ಎರಡನೆಯ ಬಾರಿಗೆ ಊಟ ಕೊಳ್ಳುವ ಹಕ್ಕನ್ನಷ್ಟೆ ಅವರು ಪ್ರತಿ
ಫಲವಾಗಿ ಪಡೆದುದು. ಇದಲ್ಲದೆ ಅವರಲ್ಲಿ ಪ್ರತಿಯೊಬ್ಬರಿಗೂ ದೈಹಿಕ
ಶ್ರಮಿಕರೆಂದು ಹಣಕ್ಕೆ ಇನ್ನೂರು ಗ್ರಾಮ್ ರೊಟ್ಟಿಯೂ ದೊರೆಯಿತು.”

ಈ ಕೆಲಸಕ್ಕೆ ಸಿದ್ಧತೆ ಸಂಘಟನೆ ಕಳಪೆಯಾಗಿದ್ದರೂ ಶ್ರಮ ಉತ್ಪಾದಕತೆ ಎಂದಿ
ಗಿಂತ ಎರಡು-ಮೂರು ಪಟ್ಟು ಹೆಚ್ಚಾಗಿದ್ದಿತು.

ಇಲ್ಲಿವೆ ಕೆಲವು ದೃಷ್ಟಾಂತಗಳು.

ಐದು ಮಂದಿ ಟರ್ನರ್‌ಗಳು ನಾಲ್ಕು ಗಂಟೆಗಳಲ್ಲಿ ಎಂಬತ್ತು ಕದಿರುಗಳನ್ನು ತಯಾರಿಸಿದರು. ಉತ್ಪಾದಕತೆ ಮಾಮೂಲಿನ ಮಟ್ಟಕ್ಕಿಂತ ಶೇ. 213ರಷ್ಟು ಆಗಿದ್ದಿತು.

ಇಷ್ಟತ್ತು ಅಕುಶಲ ಕಾರ್ಮಿಕರು ನಾಲ್ಕು ಗಂಟೆಗಳಲ್ಲಿ ಒಟ್ಟು 600 ಪೂದ್‌ಗಳಷ್ಟು ತೂಗುವ ಲೋಹದ ಚೂರುಪಾರುಗಳನ್ನೂ ಒಂದೊಂದೂ 3 1/2 ಪೂದ್ ತೂಗುವ ಎಷ್ಟತ್ತು ರೈಲ್ವೇ ಬಂಡಿ ಸ್ಟಿಂಗ್‌ಗಳನ್ನೂ - ಒಟ್ಟು 850 ಪೂದ್‌ಗಳನ್ನು - ಸಂಗ್ರಹಿಸಿದರು. ಉತ್ಪಾದಕತೆ ಮಾಮೂಲಿ ಮಟ್ಟದ ಶೇ. 300ರಷ್ಟಾಗಿದ್ದಿತು.

“ಸಂಗಾತಿಗಳು ಇದಕ್ಕೆ ಈ ವಿವರಣೆ ನೀಡುತ್ತಾರೆ: ಸಾಮಾನ್ಯವಾಗಿ ಅವರ ಕೆಲಸ ಬೇಸರ ತರಿಸುವಂತಹುದೂ ಆಯಾಸಕರವಾದುದೂ ಆಗಿರುತ್ತದೆ. ಆದರೆ ಇಲ್ಲಿ ಅವರು ಸಂಕಲ್ಪ ಶಕ್ತಿಯೊಂದಿಗೆ, ಉತ್ಸಾಹದೊಂದಿಗೆ ಕೆಲಸ ಮಾಡಿದರು. ಆದರೆ ಈಗ ಕ್ರಮಬದ್ಧ ಕೆಲಸದ ಕಾಲದಲ್ಲೇ ಕಮ್ಯೂನಿಸ್ಟ್ ಸುಬ್ಬೋತ್ತಿಕ್‌ಗಳಲ್ಲಿ ಉತ್ಪಾದಿಸಿದುದಕ್ಕಿಂತ ಕಮ್ಮಿ ಉತ್ಪಾದಿಸುವುದು ಅವಮಾನಕರವೆಂದು ಅವರು ಕಂಡುಕೊಳ್ಳುತ್ತಾರೆ.

“ಈಗ ಅನೇಕ ಪಾರ್ಟಿ ಸದಸ್ಯರಲ್ಲದ ಕಾರ್ಮಿಕರು ತಾವೂ ಸುಬ್ಬೋತ್ತಿಕ್‌ಗಳಲ್ಲಿ ಪಾಲ್ಗೊಳ್ಳಲು ಬಯಸುವುದಾಗಿ ಹೇಳುತ್ತಿದ್ದಾರೆ. ಎಂಜಿನ್ ಚಾಲಕ ತಂಡಗಳು ಎಂಜಿನ್ ಒಂದನ್ನು ‘ಸಮಾಧಿ ಭೂಮಿ’ಯಿಂದ ತೆಗೆದುಕೊಂಡು ಹೋಗಿ ಸುಬ್ಬೋತ್ತಿಕ್ ಸಮಯದಲ್ಲಿ ಅದನ್ನು ರಿಪೇರಿ ಮಾಡಿ ಅದು ಮತ್ತೆ ಕೆಲಸ ಮಾಡುವಂತೆ ಏರ್ಪಡಿಸಲು ತಾವಾಗಿಯೇ ಮುಂದೆ ಬಂದಿದ್ದಾರೆ.

“ವ್ಯಾಜ್ಮ ರೈಲ್ವೇಯಲ್ಲೂ ಇಂತಹುವೇ ಸುಬ್ಬೋತ್ತಿಕ್‌ಗಳನ್ನು ಸಂಘಟಿಸಲಾಗುವುದೆಂದು ವರದಿಯಾಗಿದೆ.”

ಈ ಕಮ್ಯೂನಿಸ್ಟ್ ಸುಬ್ಬೋತ್ತಿಕ್‌ಗಳಲ್ಲಿ ಕೆಲಸವನ್ನು ಹೇಗೆ ಸಂಘಟಿಸಲಾಗುತ್ತಿದೆ ಅನ್ನುವುದನ್ನು ಕಾಮ್ರೇಡ್ ಎ. ದ್ಯಾಚೆಂಕೊರವರು ‘ಸುಬ್ಬೋತ್ತಿಕ್ ಕಾರ್ಮಿಕನೊಬ್ಬನ ಟಿಪ್ಪಣಿಗಳು’ ಎಂಬ ಶೀರ್ಷಿಕೆಯ ಕೆಳಗೆ ಜೂನ್ 7ರ ‘ಪ್ರಾವ್ಡ್’ ದಲ್ಲಿ ಒಂದು ಲೇಖನದಲ್ಲಿ ವರ್ಣಿಸಿದ್ದಾರೆ.

“ಪಾರ್ಟಿಯ ರೈಲ್ವೇ ಜಿಲ್ಲಾ ಸಮಿತಿಯ ನಿರ್ಧಾರಕ್ಕನುಗುಣವಾಗಿ ಏರ್ಪಡಿಸಲಾಗಿದ್ದ ಸುಬ್ಬೋತ್ತಿಕ್‌ನಲ್ಲಿ ನಮ್ಮ ‘ಶನಿವಾರ ಶ್ರಮಸೇವೆ’ ಸಲ್ಲಿಸಲು ನನ್ನ ಸಂಗಾತಿಯೊಬ್ಬರೂ ನಾನೂ ಸಂತೋಷದಿಂದ ಹೋಗಿದ್ದೆವು: ಸ್ವಲ್ಪ ಕಾಲದವರೆಗೆ, ಕೆಲವು ಗಂಟೆಗಳ ಕಾಲ, ನಾನು ನನ್ನ ತಲೆಗೆ ವಿಶ್ರಾಂತಿ ನೀಡಿ ನನ್ನ ಸ್ನಾಯುಗಳಿಗೆ ಸ್ವಲ್ಪ ವ್ಯಾಯಾಮ ಕೊಡೋಣವೆಂದುಕೊಂಡೆ....

ನಮ್ಮನ್ನು ರೈಲ್ವೇ ಮರಗೆಲಸದ ಕರ್ಮಶಾಲೆಗೆ ಕಳಿಸಿಕೊಡಲಾಯಿತು. ನಾವು ಅಲ್ಲಿಗೆ ಹೋದೆವು, ನಮ್ಮ ಅನೇಕ ಜನರನ್ನು ಕಂಡೆವು, ಕುಶಲ ವಿನಿಮಯ ಮಾಡಿಕೊಂಡೆವು, ಸ್ವಲ್ಪ ಕಾಲ ಹರಟೆ ಹೊಡೆದೆವು, ನಮ್ಮ ಬಲದ ಲೆಕ್ಕಾಚಾರ ಮಾಡಿದೆವು. ನಾವು ಅಲ್ಲಿ ಮೂವತ್ತು ಮಂದಿ ಇದ್ದೆವು.... ನಮ್ಮ ಮುಂದೆ ಒಂದು 'ಭೂತ' ಬಿದ್ದಿದ್ದಿತು - ಆರು ಅಥವಾ ಏಳು ನೂರು ಪೂದ್‌ಗಳಿಗೆ ಕಮ್ಮಿ ಇಲ್ಲದಂಥ ತೂಕದ ಒಂದು ಉಗಿ ಬಾಯಿಲರ್. ನಮ್ಮ ಕೆಲಸ ಅದನ್ನು 'ಸ್ಥಳಾಂತರಿಸುವುದು,' ಅಂದರೆ, ಅದನ್ನು ಕಾಲು ಅಥವಾ ಮೂರನೇ ಒಂದು ವೆರ್ಸ್ಟ್* ದೂರ, ಅದರ ಸ್ಥಾನಕ್ಕೆ ವರ್ಗಾಯಿಸುವುದು, ಆಗಿದ್ದಿತು. ನಮ್ಮನ್ನು ಸಂದೇಹಗಳು ಕಾಡತೊಡಗಿದವು.... ಆದರೂ ಕೆಲಸ ಪ್ರಾರಂಭಿಸಿದೆವು. ಕೆಲವು ಸಂಗಾತಿಗಳು ಬಾಯಿಲರ್ ಕೆಳಗೆ ಮರದ ಉರುಳೆಗಳನ್ನು ಇರಿಸಿದರು. ಬಾಯಿಲರ್‌ಗೆ ಎರಡು ಹಗ್ಗಗಳನ್ನು ಕಟ್ಟಿದರು. ನಾವು ಎಳೆಯತೊಡಗಿದೆವು.... ಬಾಯಿಲರ್‌ಗೆ ಕದಲಲು ಇಷ್ಟವೇ ಇಲ್ಲ. ಆದರೆ ಕೊನೆಗೂ ಕದಲಿತು. ನಮಗೆ ಸಂತೋಷವಾಯಿತು. ಎಷ್ಟೇ ಆಗಲಿ ನಾವು ಅಲ್ಲಿ ಕೆಲವೇ ಮಂದಿ ಇದ್ದುದು.... ಸುಮಾರು ಎರಡು ವಾರಗಳಿಂದ ಈ ಬಾಯಿಲರ್ ನಮಗಿಂತ ಮೂರು ಪಟ್ಟು ಹೆಚ್ಚಿನ ಸಂಖ್ಯೆಯ ಕಮ್ಯೂನಿಸ್ಟ್ ಅಲ್ಲದ ಕಾರ್ಮಿಕರ ಎಲ್ಲ ಯತ್ನಗಳನ್ನೂ ವಿಫಲಗೊಳಿಸುತ್ತಿದ್ದಿತು. ನಾವು ಅದನ್ನು ಚಲಿಸುವಂತೆ ಮಾಡುವವರೆಗೂ ಯಾವುದೂ ಅದನ್ನು ಕದಲಿಸದಾಗಿದ್ದಿತು.... ನಾವು ನಮ್ಮ 'ಫೋರ್‌ಮನ್'ನ 'ಒಂದು, ಎರಡು, ಮೂರು' ಎಂಬ ಕೂಗಿಗೆ ಸರಿಯಾಗಿ ಲಯಬದ್ಧವಾಗಿ ಪ್ರಯಾಸ ದೊಂದಿಗೆ ಒಂದು ಗಂಟೆ ಕೆಲಸ ಮಾಡಿದೆವು. ಬಾಯಿಲರ್ ಚಲಿಸುತ್ತಲೇ ಹೋಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಗೊಂದಲ ಉಂಟಾಯಿತು. ನಮ್ಮ ಅನೇಕ ಸಂಗಾತಿಗಳು ಹಾಸ್ಯಾಸ್ಪದವಾದ ರೀತಿಯಲ್ಲಿ ನೆಲದ ಮೇಲೆ ಉರುಳ ತೊಡಗಿದರು. ಹಗ್ಗ 'ಅವರ ಕೈಬಿಟ್ಟಿತ್ತು'.... ಒಂದು ಕ್ಷಣ ತಡವಾಯಿತು. ಅನಂತರ ಇನ್ನೊಂದು ದಪ್ಪ ಹಗ್ಗವನ್ನು ಕಟ್ಟಲಾಯಿತು... ಸಂಜೆಯಾಯಿತು. ಕತ್ತಲು ಕವಿಯತೊಡಗಿದ್ದಿತು. ಆದರೆ ನಾವು ಇನ್ನೂ ಒಂದು ಸಣ್ಣ ದಿಣ್ಣೆ ಹತ್ತಬೇಕಿತ್ತು. ಅದಾದ ಮೇಲೆ ನಮ್ಮ ಕೆಲಸ ಬೇಗನೆಯೇ ಮುಗಿಯುವುದಿದ್ದಿತು. ನಮ್ಮ ತೋಳುಗಳು ನೋಯುತ್ತಿದ್ದವು, ಹಸ್ತಗಳು ಉರಿಯುತ್ತಿದ್ದವು ನಮ್ಮ ಮೈ ಎಲ್ಲ ಕಾದಿತ್ತು. ಆದರೂ ನಾವು ಶಕ್ತಿ ಮೀರಿ ಎಳೆಯುತ್ತಿದ್ದೆವು, ಮುಂದುವರಿಯುತ್ತಿದ್ದೆವು. 'ಮ್ಯಾನೇಜ್ ಮೆಂಟ್'ನವರು ನಮ್ಮ ಸುತ್ತ ನಿಂತಿದ್ದರು. ನಮ್ಮ ಯಶಸ್ಸಿನಿಂದ ಸ್ವಲ್ಪ

*ಒಂದು ವೆರ್ಸ್ಟ್ - ಸುಮಾರು ಒಂದು ಕಿಲೋಮೀಟರ್, - ಸಂ.

ನಾಚಿದವರಾಗಿ ತಾವೂ ಹಗ್ಗದ ಒಂದು ತುದಿ ಹಿಡಿದರು. 'ಬನ್ನಿ, ನೀವೂ ಕೈ ಹಾಕಿ ಕೆಲಸ ಮಾಡುವ ಸಮಯ ಬಂದಿದೆ!' ಕೆಂಪು ಸೈನ್ಯದ ಯೋಧನೊಬ್ಬ ನಮ್ಮ ಶ್ರಮವನ್ನು ಗಮನಿಸುತ್ತಿದ್ದ. ಅವನ ಕೈಯಲ್ಲಿ ಒಂದು ಆಕಾರ್ಡಿಯನ್ ವಾದ್ಯವಿದ್ದಿತು. ಅವನು ಏನು ಯೋಚಿಸುತ್ತಿದ್ದ? ಯಾರು ಈ ಜನ? ಶನಿವಾರ ದಂದು ಪ್ರತಿಯೊಬ್ಬರೂ ಮನೆಯಲ್ಲಿರುವಾಗ ಇವರೇಕೆ ಇಲ್ಲಿಗೆ ಬಂದು ಕೆಲಸ ಮಾಡಬೇಕು? ನಾನು ಅವನ ಒಗಟನ್ನು ಪರಿಹರಿಸಿದೆ. ಅವನಿಗೆ ಹೇಳಿದೆ: 'ಕಾಮ್ರೇಡ್, ಒಂದು ಸಂತಸದ ಹಾಡು ನುಡಿಸು. ನಾವೇನೂ ಕೆಲಸಕ್ಕೆ ಬಾರದವರಲ್ಲ. ನಾವು ನಿಜವಾದ ಕಮ್ಯೂನಿಸ್ಟರು. ಕಾಣುತ್ತಿಲ್ಲವೇ ನಮ್ಮ ಕೈಯಲ್ಲಿ ಕೆಲಸ ಎಷ್ಟು ಶೀಘ್ರವಾಗಿ ಸಾಗುತ್ತಿದೆ? ನಾವು ಸೋಮಾರಿ ಗಳಲ್ಲ. ನಮ್ಮ ಶಕ್ತಿಯನ್ನೆಲ್ಲ ಬಿಟ್ಟು ಎಳೆಯುತ್ತಿದ್ದೇವೆ!' ಉತ್ತರ' ರೂಪದಲ್ಲಿ ಕೆಂಪು ಸೈನ್ಯದವ ತನ್ನ ಆಕಾರ್ಡಿಯನ್ ವಾದ್ಯವನ್ನು ಜಾಗರೂಕತೆಯಿಂದ ಪಕ್ಕದಲ್ಲಿರಿಸಿ ತಾನೂ ಹಗ್ಗದ ಒಂದು ತುದಿ ಹಿಡಿಯಲು ಧಾವಿಸಿದ....

"ಹಠಾತ್ತಾಗಿ ಕಾಮ್ರೇಡ್ ಯು. ಕಾರ್ಮಿಕರ 'ದುಬೀನುಷ್ಕ' ಎಂಬ ಹಾಡನ್ನು ಸೊಗಸಾದ ತಾರಸ್ವರದಲ್ಲಿ ಹಾಡತೊಡಗಿದ. ನಾವೂ ಧ್ವನಿ ಕೂಡಿಸಿದೆವು: 'ಏಯ್, ದುಬೀನುಷ್ಕ, ಊಖ್‌ನೈಮ್, ಪದ್ಯೋರ್‌ನೈಮ್, ಪದ್ಯೋರ್‌ನೈಮ್....'

"ನಮಗೆ ಇಂಥ ಕೆಲಸದ ಅಭ್ಯಾಸವಿರಲಿಲ್ಲ. ನಮ್ಮ ಸ್ನಾಯುಗಳು ಬಳಲಿದ್ದವು. ನಮ್ಮ ಭುಜ, ಬೆನ್ನು ನೋಯುತ್ತಿದ್ದವು.... ಆದರೆ ಮಾರನೆಯ ದಿನ ರಜಾದಿನ, ನಮ್ಮ ವಿಶ್ರಾಂತಿಯ ದಿನ. ಬೇಕಾದಷ್ಟು ನಿದ್ರೆ ಮಾಡಬಹುದು. ನಾವು ಗುರಿ ಸಮೀಪಿಸುತ್ತಿದ್ದೆವು. ನಮ್ಮ ಆ 'ಭೂತ' ಸ್ವಲ್ಪ ಅನುಮಾನಿಸಿದನಂತರ ಮುಂದೆ ಚಲಿಸಿಕೊಂಡು ಹೋಗಿ ಬಹುಮಟ್ಟಿಗೆ ಅದಕ್ಕಾಗಿ ನಿರ್ಮಿಸಿದ್ದ ಅಡಿಗಟ್ಟಿನ ಬಳಿ ನಿಂತಿತು. ಅದರ ಕೆಳಗೆ ಕೆಲವು ಹಲಗೆಗಳನ್ನು ಇಡಿ. ಅದನ್ನು ಅಡಿಗಟ್ಟಿನ ಮೇಲೆ ಏರಿಸಿ. ಅದು ಇದು ವರೆವಿಗೂ ಮಾಡಬೇಕಾಗಿದ್ದ ಕೆಲಸವನ್ನು ಈಗಲಾದರೂ ಮಾಡಲಿ. ಆಮೇಲೆ ನಾವೆಲ್ಲ ಒಟ್ಟಿಗೇ ಸ್ಥಳೀಯ ಪಾರ್ಟಿ ಸೆಲ್‌ನ 'ಕ್ಲಬ್ ರೂಮ್'ಗೆ ಹೋದೆವು. ಕೋಣೆಯಲ್ಲಿ ತುಂಬ ಉಜ್ವಲವಾದ ಬೆಳಕಿತ್ತು. ಗೋಡೆಗಳನ್ನು ಪೋಸ್ಟರ್ ಗಳಿಂದ ಅಲಂಕರಿಸಲಾಗಿತ್ತು. ಕೋಣೆ ಸುತ್ತ ರೈಫಲ್‌ಗಳನ್ನು ಪೇರಿಸಿ ಇರಿಸಲಾಗಿತ್ತು. 'ಇಂಟರ್‌ನ್ಯಾಷನಲ್' ಹಾಡನ್ನು ಉತ್ಸಾಹದಿಂದ ಹಾಡಿದ ನಂತರ ನಾವು ಟೀ ಹಾಗೂ 'ರಮ್' ಕುಡಿದೆವು, ಬ್ರೆಡ್ಡನ್ನೂ ತಿಂದೆವು. ಸ್ಥಳೀಯ ಸಂಗಾತಿಗಳು ನಮಗೆ ನೀಡಿದ ಈ ಸತ್ಕಾರ ಅಷ್ಟೊಂದು ಶ್ರಮ ಪಟ್ಟನಂತರ ನಮಗೆ ತುಂಬ ಪ್ರಿಯವಾಗಿತ್ತು. ನಮ್ಮ ಸಂಗಾತಿಗಳಿಗೆ

ಭ್ರಾತೃತ್ವದ ವಿದಾಯೆ ಹೇಳಿ ನಾವು ಹೊರಡಲು ಸಾಲು ನಿಂತೆವು. ರಾತ್ರಿಯೆ ಆ ಮೌನದಲ್ಲಿ ನಿದ್ರಿಸುತ್ತಿದ್ದ ಬೀದಿಗಳಲ್ಲಿ ನಮ್ಮ ಕ್ರಾಂತಿಕಾರಿ ಗೀತೆಗಳ ಸ್ವರ ಪ್ರತಿಧ್ವನಿಸಿತು. ನಾವು ಸಂಗೀತಕ್ಕೆ ತಾಳಬದ್ಧವಾಗಿ ಹೆಜ್ಜೆ ಹಾಕಿ ಕೊಂಡು ಹೋಗುತ್ತಿದ್ದೆವು. 'ಸಂಗಾತಿಗಳೇ, ಕಹಳೆಗಳು ಮೊಳಗುತ್ತಿವೆ ಕೇಳಿ,' 'ಏಳಿ, ಹಸಿದು ಕಂಗಾಲಾದವರೇ, ನಿದ್ರೆ ತಿಳಿದೇಳಿ' ಎಂಬ ಶ್ರಮಿಕರ ಅಂತರರಾಷ್ಟ್ರೀಯ ಹಾಡುಗಳನ್ನು ನಾವು ಹಾಡಿದೆವು.

“ಒಂದು ವಾರ ಕಳೆಯಿತು. ನಮ್ಮ ತೋಳುಗಳೂ ಭುಜಗಳೂ ಸಹಜ ಸ್ಥಿತಿಗೆ ಹಿಂದಿರುಗಿದ್ದವು. ನಾವು ಇನ್ನೊಂದು 'ಸುಬ್ಪೋತ್ಸಿಕ್'ಗೆ ಹೊರಟಿದ್ದೆವು. ಈ ಬಾರಿ ಒಂಬತ್ತು ವೆರ್ಸ್‌ಗಳ ದೂರದಲ್ಲಿ, ರೈಲ್ವೇ ವ್ಯಾಗನ್‌ಗಳನ್ನು ರಿಪೇರಿ ಮಾಡಲು. ನಾವು ಪೆರೋವೋಗೆ ಹೊರಟಿದ್ದೆವು. ಸಂಗಾತಿಗಳು 'ಅಮೆರಿಕನ್' ಬಾಕ್ಸ್ ವ್ಯಾಗನ್‌ವೊಂದರ ಮೇಲೆ ಹತ್ತಿ ಕುಳಿತು ಉತ್ಸಾಹದಿಂದ ಚೆನ್ನಾಗಿ 'ಇಂಟರ್‌ನ್ಯಾಷನಲ್' ಹಾಡಿದರು. ರೈಲು ಗಾಡಿಯಲ್ಲಿದ್ದ ಜನ ಸ್ಪಷ್ಟವಾಗಿಯೇ ಬೆರಗಾಗಿ ನಮ್ಮ ಹಾಡು ಕೇಳಿಸಿಕೊಂಡರು. ಗಾಲಿಗಳ ಸದ್ದೇ ನಮ್ಮ ಹಾಡಿಗೆ ತಾಳವಾಗಿದ್ದಿತು, ಬಂಡಿಯ ಮೇಲಕ್ಕೆ ಹತ್ತಿ ಹೋಗಲಾಗದ ನಮ್ಮಲ್ಲಿ ಕೆಲವರು ಬಂಡಿಯ ಮೆಟ್ಟಿಲುಗಳಿಗೇ ಕಚ್ಚಿ ನಿಂತಿದ್ದೆವು, 'ದುಸ್ಸಾಹಸಿಗ' ಪ್ರಯಾಣಿಕರ ಸೋಗು ಹಾಕಿಕೊಂಡು. ರೈಲು ಬಂಡಿ ನಿಂತಿತು. ನಾವು ತಲುಪಬೇಕಾಗಿದ್ದ ಸ್ಥಳ ತಲುಪಿದ್ದೆವು. ನಾವು ಒಂದು ದೊಡ್ಡ ಬಯಲಿನ ಮೂಲಕ ನಡೆದು ಹೋದೆವು. ಕಮಿಸ್ಸಾರ್ ಕಾಮ್ರೇಡ್ ಜಿ. ನಮ್ಮನ್ನು ಸ್ವಾಗತಿಸಿದರು.

“'ಕೆಲಸ ಬೇಕಾದಷ್ಟಿದೆ. ಆದರೆ ಕೆಲಸಗಾರರು ಕಮ್ಮಿ! ನಾವು ಮೂವತ್ತು ಮಂದಿ ಅಷ್ಟೆ. ಆರು ಗಂಟೆಗಳಲ್ಲಿ ನಾವು ಹತ್ತಾರು ವ್ಯಾಗನ್‌ಗಳ ಸಾಮಾನ್ಯ ರಿಪೇರಿ ಕೆಲಸಗಳನ್ನೆಲ್ಲ ಮಾಡಬೇಕು! ಇಲ್ಲಿ ಆಗಲೇ ಗುರುತು ಹಚ್ಚಿರುವ ಗಾಲಿದ್ದವುಗಳಿವೆ. ಖಾಲಿ ವ್ಯಾಗನ್‌ಗಳಷ್ಟೆ ಅಲ್ಲ, ತುಂಬಿದ ಒಂದು ತೊಟ್ಟಿಯೂ ಇದೆ.... ಆದರೆ ಅದೆಲ್ಲ ಪರವಾಗಿಲ್ಲ. ನಾವು ಹೇಗಾದರೂ 'ಮಾಡಿ ಮುಗಿಸುತ್ತೇವೆ,' ಸಂಗಾತಿಗಳೇ!

“ಕೆಲಸ ಭರದಿಂದ ಸಾಗಿತು. ಐವರು ಸಂಗಾತಿಗಳೂ ನಾನೂ ಎತ್ತು ಯಂತ್ರಗಳೊಂದಿಗೆ ಕೆಲಸ ಮಾಡುತ್ತಿದ್ದೆವು. ನಮ್ಮ ಭುಜಗಳ ಹಾಗೂ ಎರಡು ಎತ್ತುಯಂತ್ರಗಳ ಒತ್ತಡಕ್ಕೊಳಗಾಗಿ, ನಮ್ಮ 'ಫೋರ್‌ಮನ್'ನ ನಿರ್ದೇಶಕನುಗುಣವಾಗಿ ಎರಡು ಗಾಲಿದ್ದವುಗಳು, ಒಂದೊಂದೂ 60-70 ಪೂದ್ ತೂಗುವಂಥವು, ಒಂದು ಕಂಬಿ ಮಾರ್ಗದಿಂದ ಮತ್ತೊಂದಕ್ಕೆ ಅತ್ಯಂತ ಚುರುಕಾದ ರೀತಿಯಲ್ಲಿ ನುಸುಳಿ ಹೋದವು. ಒಂದು ಜೊತೆ ಕಾಣದಾಯಿತು, ಮತ್ತೊಂದು ಜೊತೆ ಆ ಸ್ಥಳಕ್ಕೆ ಉರುಳಿಬಂದಿದ್ದಿತು.

ಕೊನೆಗೆ ಎಲ್ಲವೂ ಅವುಗಳ ಗೊತ್ತಾದ ಸ್ಥಳಗಳಲ್ಲಿದ್ದವು. ಅನಂತರ ನಾವು ಬೇಗನೆಯೇ ಈ ಹಳೆಯ ಸವಕಲಾದ ಗಾಲಿದ್ದವುಗಳನ್ನು ಷೆಡ್ಡಿನೊಳಕ್ಕೆ ವರ್ಗಾಯಿಸಿದೆವು.... ಒಂದು, ಎರಡು, ಮೂರು... ತಿರುಗುವ ಕಬ್ಬಿಣದ ಎತ್ತುಯಂತ್ರದ ಸಹಾಯದಿಂದ ಅವನ್ನು ಮೇಲಕ್ಕೆತ್ತಿ ಒಂದೇ ಕ್ಷಣದಲ್ಲಿ ಎಲ್ಲವನ್ನೂ ಕಂಬಿಯಿಂದ ಆಚೆಗೆ ಎಸೆದೆವು. ಸ್ವಲ್ಪ ದೂರದಲ್ಲಿ ಅಲ್ಲಿ, ಕತ್ತಲಿನಿಂದ ನಮಗೆ ಸುತ್ತಿಗೆಗಳ ಶೀಘ್ರ ಬಡಿತದ ಸದ್ದು ಕೇಳಿಬರುತ್ತಿತ್ತು. ಸಂಗಾತಿಗಳು ಕಾರ್ಮಿಕ ಜೇನುಹುಳುಗಳಂತೆ 'ರೋಗಿಷ್ಟ' ಬಂಡಿಗಳ ರಿಪೇರಿ ಕಾರ್ಯದಲ್ಲಿ ನಿರತರಾಗಿದ್ದರು. ಕೆಲವರು ಮರದ ಕೆಲಸ ಮಾಡುತ್ತಿದ್ದರು, ಇತರರು ಬಣ್ಣ ಹಚ್ಚುತ್ತಿದ್ದರು, ಇನ್ನೂ ಕೆಲವರು ಬಂಡಿಗಳ ಮೇಲ್ಚಾವಣಿ ಮುಚ್ಚುತ್ತಿದ್ದರು. ಅದನ್ನು ಕಂಡ ಕಾಮ್ರೆಡ್ ಕಮಿಸ್ಸಾರ್‌ನ ಹಾಗೂ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಮ್ಬಾರರೂ ನಮ್ಮ ನೆರವು ಕೋರಿದರು. ಸಂಚಾರಿ ಕುಲುಮೆಯಲ್ಲಿ ಕಪ್ಲಿಂಗ್ ಕೊಕ್ಕೆಯುಳ್ಳ ಸರಳೊಂದು ಬಿಳಿ ಶಾಖದಿಂದ ಧಳಧಳಿಸುತ್ತಿತ್ತು. ಎಚ್ಚರವಿಲ್ಲದೆ ಷಂಟಿಂಗ್ ಕಾರ್ಯ ಮಾಡಿದಾಗ ಅದು ಬಾಗಿ ಬಿಟ್ಟಿದ್ದಿತು. ಅದನ್ನು ಬಡಿಗಲ್ಲಿನ ಮೇಲೆ ಇರಿಸಲಾಯಿತು. ಅದು ಸುತ್ತ ಕಿಡಿ ಸೂಸುತ್ತಿತ್ತು. ಕಮ್ಬಾರನ ನುರಿತ ನಿರ್ದೇಶನದಲ್ಲಿ ನಾವು ನಂಬಿಕಸ್ಥ ಸುತ್ತಿಗೆ ಬಡಿಕಾರರಂತೆ ಅದನ್ನು ಬಡಿದು ಸೂಕ್ತ ಆಕಾರಕ್ಕೆ ತಂದೆವು. ಇನ್ನೂ ಕೆಂಪಗೆ ಕಾದಿದ್ದ ಕಿಡಿಗಳನ್ನು ಕಾರುತ್ತಿದ್ದ ಅದನ್ನು ನಾವು ನಮ್ಮ ಭುಜಗಳ ಮೇಲೆ ಹೊತ್ತು ಅದರ ಸ್ಥಾನಕ್ಕೆ ಸಾಗಿಸಿದೆವು. ಅಲ್ಲಿ ಅದನ್ನು ಅದರ ಕುಳಿಯೊಳಕ್ಕೆ ತೂರಿಸಿದೆವು. ಎರಡು ಸುತ್ತಿಗೆ ಪೆಟ್ಟು ಕೊಟ್ಟೆವು. ಅದು ಗಟ್ಟಿಯಾಗಿ ಕೂತು ಕೊಂಡಿತು. ನಾವು ವ್ಯಾಗನ್‌ನ ಕೆಳಗೆ ತೆವಳಿಕೊಂಡು ಹೋದೆವು. ಕಪ್ಲಿಂಗ್ ವ್ಯವಸ್ಥೆ ಮೇಲನೋಟಕ್ಕೆ ಕಾಣುವಷ್ಟು ಸರಳವಾದುದೇನಲ್ಲ. ಅದರಲ್ಲಿ ರಿವೆಟ್ಟುಗಳು, ಸ್ಪ್ರಿಂಗುಗಳು ಇರುವ ನಾನಾ ರೀತಿಗಳ ಸನ್ನಾಹಗಳಿರುತ್ತವೆ....

“ಕೆಲಸ ಪೂರ್ಣ ವೇಗದಿಂದ ಸಾಗುತ್ತಿತ್ತು. ಕತ್ತಲಾಗುತ್ತಿತ್ತು. ಪಂಜುಗಳು ಹಿಂದಿಗಿಂತ ಹೆಚ್ಚು ಕಾಂತಿಯಿಂದ ಉರಿಯುತ್ತಿರುವಂತೆ ಕಂಡು ಬಂದವು. ಬೇಗನೆಯೇ ಕೆಲಸ ಮುಗಿಸುವ ಕಾಲ ಬರುವುದು. ಕೆಲವು ಸಂಗಾತಿಗಳು ಗಾಲಿಗಳಿಗೆ ಒರಗಿಕೊಂಡು 'ವಿಶ್ರಾಂತಿ' ತೆಗೆದುಕೊಳ್ಳುತ್ತಿದ್ದರು ಮತ್ತು ಬಿಸಿ ಚಹಾವನ್ನು ಗುಟುಕು ಗುಟುಕಾಗಿ ಕುಡಿಯುತ್ತಿದ್ದರು. ಮೇತಿಗಳ ರಾತ್ರಿ ತಂಪಾಗಿದ್ದಿತು. ಬಿದಿಗೆ ಚಂದ್ರ ಆಗಸದಲ್ಲಿ ಹೊಳೆಯುವ ಕುಡುಗೋಲಿನಂತೆ ಸುಂದರವಾಗಿ ಬೆಳಗುತ್ತಿದ್ದ. ಜನ ನಗೆಯಲ್ಲಿ, ವಿನೋದ ಹಾಸ್ಯಗಳಲ್ಲಿ ತೊಡಗಿದ್ದರು.

“ಸಾಕು, ನಿಲ್ಲಿಸಿ, ಕಾಮ್ರೇಡ್ ಜಿ. ಹದಿಮೂರು ವ್ಯಾಗನ್ನುಗಳು ಸಾಕು !”

“ಆದರೆ ಕಾಮ್ರೇಡ್ ಜಿ.ಗೆ ತೃಪ್ತಿ ಇಲ್ಲ.

“ನಾವು ಚಹಾ ಕುಡಿದು ಮುಗಿಸಿದೆವು, ಆನಂದದ ವಿಜಯ ಗೀತೆಗಳನ್ನು ಹಾಡುತ್ತ ಬಾಗಿಲ ಕಡೆಗೆ ನಡೆದೇವು....”

“ಕಮ್ಯೂನಿಸ್ಟ್ ಸುಬ್ಬೋತ್ಸಿಕ್”ಗಳ ಚಳವಳಿ ಮಾಸ್ಕೋಗಷ್ಟೆ ಸೀಮಿತವಾಗಿಲ್ಲ. ಜೂನ್ 6ರ ‘ಪ್ರಾವ್ಡ್’ ಈ ಕೆಳಗಿನ ವರದಿ ಪ್ರಕಟಿಸಿತು;

“ತ್ವೇರ್‌ನಲ್ಲಿ ಮೊದಲ ಕಮ್ಯೂನಿಸ್ಟ್ ಸುಬ್ಬೋತ್ಸಿಕ್ ಮೇ 31ರಂದು ಜರುಗಿತು. ಒಂದು ನೂರ ಇಪ್ಪತ್ತೆಂಟು ಕಮ್ಯೂನಿಸ್ಟರು ರೈಲ್ವೇಯಲ್ಲಿ ಕೆಲಸ ಮಾಡಿದರು. ಮೂರೂವರೆ ಗಂಟೆಗಳಲ್ಲಿ ಅವರು ಹದಿನಾಲ್ಕು ವ್ಯಾಗನ್‌ಗಳಲ್ಲಿ ಸಾಮಾನುಗಳನ್ನು ತುಂಬುವ ಅಥವಾ ಇಳಿಸುವ ಕೆಲಸ ಮಾಡಿದರು, ಮೂರು ರೈಲು ಎಂಜಿನ್‌ಗಳನ್ನು ದುರಸ್ತಿ ಮಾಡಿದರು, ಹತ್ತು ಸ್ಯಾಜೇನ್‌*ಗಳಷ್ಟು ಕಟ್ಟಿಗೆ ಕೊಯ್ದರು ಮತ್ತು ಇತರ ಕೆಲಸಗಳನ್ನು ಮಾಡಿದರು. ಕುಶಲ ಕಮ್ಯೂನಿಸ್ಟ್ ಕಾರ್ಮಿಕರ ಶ್ರಮ ಉತ್ಪಾದಕತೆ ಸಹಜ ಮಟ್ಟಕ್ಕಿಂತ ಹದಿಮೂರು ಪಟ್ಟು ಹೆಚ್ಚಿದ್ದಿತು.”

ಮತ್ತೆ ಜೂನ್ 8ರಂದು ‘ಪ್ರಾವ್ಡ್’ದಲ್ಲಿ ನಾವು ಈ ಸುದ್ದಿ ಓದುತ್ತೇವೆ:

ಕಮ್ಯೂನಿಸ್ಟ್ ಸುಬ್ಬೋತ್ಸಿಕ್‌ಗಳು

“ಸರಾತೊವ್, ಜೂನ್ 5. ಮಾಸ್ಕೋ ಸಂಗಾತಿಗಳ ಮನವಿಗೆ ಓಗೊಟ್ಟು ಇಲ್ಲಿನ ಕಮ್ಯೂನಿಸ್ಟ್ ರೈಲ್ವೇ ಕಾರ್ಮಿಕರು ಸಾಮಾನ್ಯ ಪಾರ್ಟಿ ಸಭೆಯಲ್ಲಿ ಹೀಗೆ ನಿರ್ದರಿಸಿದರು: ರಾಷ್ಟ್ರೀಯ ಆರ್ಥಿಕತೆಗೆ ಬೆಂಬಲ ನೀಡಲು ಶನಿವಾರಗಳಂದು ವೇತನವಿಲ್ಲದೆ ಐದು ಗಂಟೆ ಓವರ್‌ಟೈಂ ಕೆಲಸ ಮಾಡ ತಕ್ಕದ್ದು.”

* * *

ನಾನು ಕಮ್ಯೂನಿಸ್ಟ್ ಸುಬ್ಬೋತ್ಸಿಕ್‌ಗಳ ಬಗೆಗೆ ಅತ್ಯಂತ ಪೂರ್ಣವಾದ ಹಾಗೂ ಅತ್ಯಂತ ವಿವರವಾದ ಸಮಾಚಾರ ನೀಡಿದ್ದೇನೆ, ಏಕೆಂದರೆ, ಇದರಲ್ಲಿ ನಾವು ನಿಸ್ಸಂದೇಹವಾಗಿಯೂ ಕಮ್ಯೂನಿಸ್ಟ್ ನಿರ್ಮಾಣದ ಅತ್ಯಂತ ಮುಖ್ಯ ಮಗ್ಗುಲುಗಳಲ್ಲೊಂದನ್ನು

* 1 ಸ್ಯಾಜೇನ್ ಸುಮಾರು 8 ಘನವಿನ್ಯಾಟರುಗಳಿಗೆ ಸಮ. - ಸಂ.

ಕಾಣುತ್ತೇವೆ. ಇದರ ಕಡೆಗೆ ನಮ್ಮ ಪತ್ರಿಕೆಗಳು ಸಾಕಷ್ಟು ಗಮನ ನೀಡುತ್ತಿಲ್ಲ. ನಾವು ಇನ್ನೂ ಇದನ್ನು ಸೂಕ್ತವಾಗಿ ಗ್ರಹಿಸುವುದರಲ್ಲಿ ವಿಫಲರಾಗಿದ್ದೇವೆ.

ರಾಜಕೀಯ ಆರ್ಭಟಗಳು ಕಮ್ಮಿಯಾಗಬೇಕು, ನಿಜವಾದ ಜೀವನದಿಂದ ತೆಗೆದು ಕೊಂಡ ಹಾಗೂ ಪರೀಕ್ಷಿಸಲ್ಪಟ್ಟ ಅತ್ಯಂತ ಸರಳವಾದ ಆದರೆ ಜೀವಂತವಾದ ಕಮ್ಯೂನಿಸ್ಟ್ ನಿರ್ಮಾಣದ ವಾಸ್ತವಾಂಶಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು - ಇದೇ ನಾವೆಲ್ಲರೂ, ನಮ್ಮ ಲೇಖಕರು, ಪ್ರಕ್ಷೋಭಕಾರರು, ಪ್ರಚಾರಕರು, ಸಂಘಟನಾಕಾರರು ಇತ್ಯಾದಿಗಳೆಲ್ಲರೂ, ನಿರಂತರವಾಗಿ ಪುನರಾವರ್ತಿತವೇಕಾದ ಘೋಷಣೆಯಾಗಿದೆ.

ಶ್ರಮಜೀವಿ ವರ್ಗ ಕ್ರಾಂತಿಯನಂತರ ಮೊದಲ ಕಾಲಾವಧಿಯಲ್ಲಿ ನಾವು ಬೂರ್ಷ್ವಾಸೀಯ ಪ್ರತಿರೋಧವನ್ನು ಇಲ್ಲವಾಗಿಸುವ, ಶೋಷಕರನ್ನು ಸೋಲಿಸುವ, ಅವರ ಒಳಸಂಚನ್ನು (ಕಾಳ ಶತಕರು⁹³ ಮತ್ತು ಕಾಡೆಟ್ಟರಿಂದ ಹಿಡಿದು ಮೆನ್ಷೆವಿಕರು ಮತ್ತು ಸಮಾಜವಾದಿ-ಕ್ರಾಂತಿಕಾರಿಗಳವರೆಗೆ ಎಲ್ಲರೂ ಪಾಲ್ಗೊಂಡಿದ್ದಂಥ, ಪೆತ್ರೋಗ್ರಾದ್ ಅನ್ನು ಒಪ್ಪಿಸಿಬಿಡುವ "ಗುಲಾಮಒಡೆಯರ ಒಳಸಂಚಿ"ನಂಥ ಒಳಸಂಚನ್ನು⁹⁴) ಸದೆಬಡಿಯುವ ಪ್ರಧಾನವಾದ ಹಾಗೂ ಮೂಲಭೂತವಾದ ಕಾರ್ಯಭಾರದಲ್ಲಿ ತೊಡಗಿದ್ದುದು ಸಹಜವೇ ಆಗಿದ್ದಿತು, ಅನಿವಾರ್ಯವಾಗಿದ್ದಿತು. ಆದರೆ ಕಾಲ ಸಂದಂತೆ, ಈ ಕಾರ್ಯಭಾರದೊಂದಿಗೆ ಅದೇ ಕಾಲದಲ್ಲೇ ಮತ್ತೊಂದು ಕಾರ್ಯಭಾರ ಅಷ್ಟೇ ಅನಿವಾರ್ಯವಾಗಿ ಮತ್ತು ಇನ್ನೂ ಹೆಚ್ಚು ಅತ್ಯಗತ್ಯವಾಗಿ ಮುಂದೆ ಬರುತ್ತದೆ. ಅದೆಂದರೆ - ಧನಾತ್ಮಕ ಕಮ್ಯೂನಿಸ್ಟ್ ನಿರ್ಮಾಣದ, ಒಂದು ಹೊಸ ಸಮಾಜದ ಮತ್ತು ಹೊಸ ಆರ್ಥಿಕ ಸಂಬಂಧಗಳ ನಿರ್ಮಾಣದ ಹೆಚ್ಚು ಮುಖ್ಯವಾದ ಕಾರ್ಯಭಾರವಾಗಿದೆ.

ನಾನು ಅನೇಕ ಸಂದರ್ಭಗಳಲ್ಲಿ ಎತ್ತಿ ತೋರಿಸಿದಂತೆ, ಮಾರ್ಚ್ 12ರಂದು ಪೆತ್ರೋಗ್ರಾದ್ ಕಾರ್ಮಿಕ, ರೈತ ಹಾಗೂ ಸೈನಿಕ ಸೋವಿಯತ್ತಿನ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲೂ ತಿಳಿಸಿದಂತೆ, ಶ್ರಮಜೀವಿ ವರ್ಗದ ಸರ್ವಾಧಿಕಾರ ಎಂಬುದು ಶೋಷಕರ ವಿರುದ್ಧ ಬಲಪ್ರಯೋಗ ಮಾಡುವುದಷ್ಟೆ ಅಲ್ಲ, ಮುಖ್ಯವಾಗಿ ಬಲಪ್ರಯೋಗವೂ ಅಲ್ಲ. ಶ್ರಮಜೀವಿ ವರ್ಗವು ಬಂಡವಾಳವಾದಕ್ಕೆ ಹೋಲಿಸಿದಂತೆ ಹೆಚ್ಚು ಉನ್ನತ ಮಾದರಿಯ ಸಾಮಾಜಿಕ ಶ್ರಮ ಸಂಘಟನೆಯನ್ನು ಪ್ರತಿನಿಧಿಸುತ್ತದೆ, ಸೃಜಿಸುತ್ತದೆ, ಎಂಬ ವಾಸ್ತವಾಂಶವು ಈ ಕ್ರಾಂತಿಕಾರಿ ಬಲಪ್ರಯೋಗದ ಆರ್ಥಿಕ ಅಡಿಪಾಯವಾಗಿದೆ, ಅದರ ಪರಿಣಾಮಕಾರಕತೆಯ ಹಾಗೂ ಯಶಸ್ಸಿನ ಖಾಚಿತ್ಯವಾಗಿದೆ. ಇದೇ ಮುಖ್ಯವಾದುದಾಗಿದೆ, ಕಮ್ಯೂನಿಸಂನ ಅಂತಿಮ ವಿಜಯ ಅನಿವಾರ್ಯ ಎಂಬುದಕ್ಕೆ ಖಾತರಿಯಾಗಿದೆ, ಶಕ್ತಿಮೂಲವಾಗಿದೆ.

ಜೀತದಾಳು ಪದ್ಧತಿಯಲ್ಲಿ ಸಾಮಾಜಿಕ ಶ್ರಮ ಸಂಘಟನೆಯು ಲಾಠಿ ಶಿಸ್ತಿನ ಮೇಲೆ ಅವಲಂಬಿಸಿದ್ದಿತು. ಆಗ ಕೆಲವೇ ಭೂಮಾಲೀಕರಿಂದ ಸುಲಿಗೆ ದಬ್ಬಾಳಿಕೆಗಳಿಗೆ ಒಳಗಾದ ದುಡಿಯುವ ಜನರು ಸಂಪೂರ್ಣವಾಗಿ ಅಜ್ಞಾನಿಗಳಾಗಿದ್ದರು, ತುಳಿಯಲ್ಪ

ಟ್ಟಿದ್ದರು. ಬಂಡವಾಳಶಾಹಿ ಪದ್ಧತಿಯಲ್ಲಿ ಸಾಮಾಜಿಕ ಶ್ರಮ ಸಂಘಟನೆಯು ಹಸಿವಿನ ಶಿಸ್ತಿನ ಮೇಲೆ ಅವಲಂಬಿಸಿದ್ದಿತು. ಬೂರ್ಷ್ವಾ ಸಂಸ್ಕೃತಿ ಹಾಗೂ ಬೂರ್ಷ್ವಾ ಪ್ರಜಾಪ್ರಭುತ್ವ ಎಷ್ಟೆಲ್ಲ ಪ್ರಗತಿ ಸಾಧಿಸಿದ್ದರೂ ಅತ್ಯಂತ ಮುಂದುವರಿದ ನಾಗರಿಕ ಪ್ರಜಾಸತ್ತಾತ್ಮಕ ಗಣತಂತ್ರಗಳಲ್ಲೂ ದುಡಿಯುವ ವಿಶಾಲ ಜನಸಮೂಹಗಳು ಕೆಲವೇ ಬಂಡವಾಳಗಾರರಿಂದ ಸುಲಿಗೆ ದಬ್ಬಾಳಿಕೆಗೊಳಗಾಗಿ ಅಜ್ಞಾನಿಗಳಾಗಿ ತುಳಿಯಲ್ಪಟ್ಟು ಕೂಲಿಗುಲಾಮ ಅಥವಾ ಮರ್ದಿತ ರೈತಸಮೂಹಗಳಾಗಿ ಉಳಿದಿದ್ದವು. ಕಮ್ಯೂನಿಸ್ಟ್ ಪದ್ಧತಿಯಲ್ಲಿ ಸಾಮಾಜಿಕ ಶ್ರಮ ಸಂಘಟನೆಯು - ಸಮಾಜವಾದವು ಅದರತ್ತ ಇಟ್ಟ ಮೊದಲ ಹೆಜ್ಜೆಯಾಗಿದೆ - ಭೂಮಾಲೀಕರ ಹಾಗೂ ಬಂಡವಾಳಗಾರರ ಇಬ್ಬರ ನೊಗವನ್ನೂ ಕಿತ್ತೊಗೆದ ಸ್ವತಃ ದುಡಿಯುವ ಜನರ ಸ್ವತಂತ್ರ ಹಾಗೂ ಬುದ್ಧಿಪೂರ್ವಕ ಶ್ರಮ ಶಿಸ್ತಿನ ಮೇಲೆ ಆಧರಿಸಿರುತ್ತದೆ ಮತ್ತು ಕಾಲ ಕಳೆದಂತೆ ಹೆಚ್ಚು ಹೆಚ್ಚು ಹಾಗೆ ಇರಲಿರುವುದು.

ಈ ಹೊಸ ಶಿಸ್ತು ಆಕಾಶದಿಂದೇನೂ ಬೀಳುವುದಿಲ್ಲ ಅಥವಾ ಶ್ರದ್ಧೆಯಿಂದ ಮಾಡಿದ ಕೋರಿಕೆಗಳಿಂದೇನೂ ಜನಿಸುವುದಿಲ್ಲ; ಅದು ವಿಸ್ತೃತ ಪ್ರಮಾಣದ ಬಂಡವಾಳಶಾಹಿ ಉತ್ಪಾದನೆಯ ವಸ್ತು ಪರಿಸ್ಥಿತಿಗಳಿಂದ ಮತ್ತು ಅವುಗಳಿಂದಷ್ಟೆ, ಬೆಳೆಯುತ್ತದೆ. ಅವುಗಳಿಲ್ಲದೆ ಅದು ಅಸಾಧ್ಯ. ಈ ವಸ್ತು ಪರಿಸ್ಥಿತಿಗಳ ನೇತಾರ ಅಥವಾ ವಾಹಕ ಎಂದರೆ ಒಂದು ನಿರ್ದಿಷ್ಟ ಚಾರಿತ್ರಿಕ ವರ್ಗ; ಇದು ವಿಸ್ತೃತ ಪ್ರಮಾಣದ ಬಂಡವಾಳವಾದದಿಂದ ಸೃಜಿಸಲ್ಪಟ್ಟಿರುತ್ತದೆ, ಸಂಘಟಿತವಾಗಿರುತ್ತದೆ, ಏಕೀಕೃತವಾಗಿರುತ್ತದೆ, ತರಬೇತುಗೊಳಿಸಲ್ಪಟ್ಟಿರುತ್ತದೆ, ಸುಶಿಕ್ಷಿತಗೊಳಿಸಲ್ಪಟ್ಟಿರುತ್ತದೆ ಮತ್ತು ದೃಢಪಡಿಸಲ್ಪಟ್ಟಿರುತ್ತದೆ. ಈ ವರ್ಗವೇ ಶ್ರಮಜೀವಿ ವರ್ಗ.

“Dictatorship of the proletariat” (ಶ್ರಮಜೀವಿ ವರ್ಗದ ಸರ್ವಾಧಿಕಾರ) ಎಂಬ ಈ ಮೂಲ ಲ್ಯಾಟಿನ್ ಭಾಷೆಯ, ವೈಜ್ಞಾನಿಕವಾದ, ಐತಿಹಾಸಿಕ-ದಾರ್ಶನಿಕ ಪದಗುಚ್ಛವನ್ನು ಸರಳ ಭಾಷೆಗೆ ಭಾಷಾಂತರಿಸಿದಲ್ಲಿ, ಅದು ಈ ಕೆಳಗಿನ ಅರ್ಥವನ್ನು ನೀಡುತ್ತದೆ:

ಒಂದು ನಿರ್ದಿಷ್ಟ ವರ್ಗವಷ್ಟೆ, ಅಂದರೆ ನಗರಗಳ ಕಾರ್ಮಿಕರ, ಒಟ್ಟಿನಲ್ಲಿ ಕಾರ್ಖಾನೆ-ಕೈಗಾರಿಕಾ ಕಾರ್ಮಿಕರ ವರ್ಗವಷ್ಟೆ, ಬಂಡವಾಳದ ನೊಗವನ್ನು ಕಿತ್ತೊಗೆಯುವ ಹೋರಾಟದಲ್ಲಿ, ಅದನ್ನು ವಾಸ್ತವವಾಗಿ ನೆರವೇರಿಸುವುದರಲ್ಲಿ, ವಿಜಯವನ್ನು ಕಾಪಾಡಿಕೊಂಡು ದೃಢಪಡಿಸಿಕೊಂಡು ಬರುವ ಹೋರಾಟದಲ್ಲಿ, ಹೊಸ ಸಮಾಜವಾದಿ ಸಾಮಾಜಿಕ ವ್ಯವಸ್ಥೆಯನ್ನು ಸೃಜಿಸುವ ಕಾರ್ಯದಲ್ಲಿ, ವರ್ಗಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವ ಇಡೀ ಹೋರಾಟದಲ್ಲಿ, ದುಡಿಯುವ ಹಾಗೂ ಶೋಷಿತ ಜನರ ಇಡೀ ಸಮೂಹಕ್ಕೆ ನಾಯಕತ್ವ ನೀಡಬಲ್ಲುದು. (ಸಮಾಜವಾದ ಹಾಗೂ ಕಮ್ಯೂನಿಸಂಗಳ ನಡುವೆ ಏಕೈಕ ವೈಜ್ಞಾನಿಕ ವ್ಯತ್ಯಾಸವೆಂದರೆ, ಮೊದಲಿನ ಪದವು ಬಂಡವಾಳವಾದದಿಂದ ಉದ್ಭವಿಸುವ ಹೊಸ ಸಮಾಜದ ಮೊದಲ ಘಟ್ಟ ಎಂಬ ಅರ್ಥವನ್ನು ನೀಡುತ್ತದೆ ಮತ್ತು ಎರಡನೆಯ ಪದವು, ಅದಕ್ಕೆ ನಂತರದ

ಹೆಚ್ಚು ಉನ್ನತವಾದ ಘಟ್ಟ ಎಂಬ ಅರ್ಥ ನೀಡುತ್ತದೆ, ಎಂದು ಇಲ್ಲಿ ಆವರಣದಲ್ಲಿ ಸೂಚಿಸೋಣ.)

“ಬೆರ್ನ್” ಪೀಠ ಇಂಟರ್‌ನ್ಯಾಷನಲ್‌ನ ತಪ್ಪೆಂದರೆ, ಅದರ ನಾಯಕರು ವರ್ಗ ಹೋರಾಟವನ್ನೂ ಶ್ರಮಜೀವಿ ವರ್ಗದ ಮುಂದಾಳು ಪಾತ್ರವನ್ನೂ ಮಾತಿನ ಲ್ಲಷ್ಟೆ ಒಪ್ಪಿಕೊಂಡು, ಅದರ ತಾರ್ಕಿಕ ತೀರ್ಮಾನದ ಬಗೆಗೆ ಯೋಚಿಸಲೂ ಅಂಜುತ್ತಿರುವುದಾಗಿದೆ. ಬೂರ್ಷ್ವಾಸೀಯನ್ನು ವಿಶೇಷವಾಗಿ ಭಯಭೀತಿಗೊಳಿಸುವ ಮತ್ತು ಅವರಿಗೆ ಸಂಪೂರ್ಣವಾಗಿ ಅನಂಗೀಕಾರಾರ್ಹವಾದ ಆ ತಾರ್ಕಿಕ ತೀರ್ಮಾನದ ಬಗೆಗೆ ಅವರು ಯೋಚಿಸಲೂ ಅಂಜುತ್ತಾರೆ. ಶ್ರಮಜೀವಿ ವರ್ಗದ ಸರ್ವಾಧಿಕಾರವು ಸಹ ವರ್ಗ ಹೋರಾಟದ ಕಾಲಾವಧಿಯಾಗಿದೆ, ಎಲ್ಲಿಯವರಿಗೆ ವರ್ಗಗಳನ್ನು ಅಳಿಸಿ ಹಾಕಲಾಗಿರುವುದಿಲ್ಲವೋ ಅಲ್ಲಿಯವರೆಗೆ ವರ್ಗ ಹೋರಾಟ ಅನಿವಾರ್ಯ, ಅದರ ರೂಪಗಳು ಬದಲುತ್ತಿರುತ್ತವೆ, ಬಂಡವಾಳವನ್ನು ಉರುಳಿಸಿದನಂತರ ತಕ್ಷಣವೇ ಬರುವ ಕಾಲಾವಧಿಯಲ್ಲಿ ಅದು ವಿಶೇಷವಾಗಿ ಉಗ್ರವಾಗಿರುತ್ತದೆ ಮತ್ತು ವಿಶೇಷವಾಗಿ ವಿಲಕ್ಷಣವಾಗಿರುತ್ತದೆ, ಎಂಬುದನ್ನು ಒಪ್ಪಿಕೊಳ್ಳಲು ಅವರು ಅಂಜುತ್ತಾರೆ. ಶ್ರಮಜೀವಿ ವರ್ಗವು ರಾಜಕೀಯ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡನಂತರ ವರ್ಗ ಹೋರಾಟವನ್ನು ನಿಲ್ಲಿಸಿಬಿಡುವುದಿಲ್ಲ, ಆದರೆ ವರ್ಗಗಳನ್ನು ತೊಡೆದು ಹಾಕುವವರೆಗೂ ಮುಂದುವರಿಸುತ್ತದೆ - ನಿಜ, ವಿಭಿನ್ನ ಪರಿಸ್ಥಿತಿಗಳಲ್ಲಿ, ವಿಭಿನ್ನ ರೂಪದಲ್ಲಿ ಮತ್ತು ವಿಭಿನ್ನ ಸಾಧನದ ಮೂಲಕ.

“ವರ್ಗಗಳನ್ನು ತೊಡೆದು ಹಾಕುವುದು” ಎಂಬುದರ ಅರ್ಥವೇನು? ಸಮಾಜವಾದಿಗಳು ಎಂದು ತಮ್ಮನ್ನು ಕರೆದುಕೊಳ್ಳುವವರೆಲ್ಲ ಇದು ಸಮಾಜವಾದದ ಅಂತಿಮ ಗುರಿ ಎಂದು ಮನ್ನಿಸುತ್ತಾರೆ, ಆದರೆ ಎಲ್ಲರೂ ಅದರ ಮಹತ್ವದ ಬಗೆಗೆ ಚಿಂತಿಸುವುದಿಲ್ಲ. ವರ್ಗಗಳು ವಿಶಾಲ ಜನ ವೃಂದಗಳು. ಇವು ಚಾರಿತ್ರಿಕವಾಗಿ ನಿರ್ಧಾರಿತವಾದ ಸಾಮಾಜಿಕ ಉತ್ಪಾದನಾ ವ್ಯವಸ್ಥೆಯಲ್ಲಿ ತಾವು ಪಡೆದಿರುವ ಸ್ಥಾನದಲ್ಲಿ, ಉತ್ಪಾದನಾ ಸಾಧನಗಳೊಂದಿಗೆ ತಾವು ಹೊಂದಿರುವ ಸಂಬಂಧದಲ್ಲಿ (ಹೆಚ್ಚಿನ ಪ್ರಸಂಗಗಳಲ್ಲಿ ಈ ಸಂಬಂಧವು ಶಾಸನಗಳಲ್ಲಿ ನಿರೂಪಿತವಾಗಿರುತ್ತದೆ, ಖಚಿತಗೊಂಡಿರುತ್ತದೆ), ಶ್ರಮದ ಸಾಮಾಜಿಕ ಸಂಘಟನೆಯಲ್ಲಿ ಅವುಗಳ ಪಾತ್ರದಲ್ಲಿ, ತತ್ಪಲವಾಗಿ ಅವು ಹೊಂದಿರುವ ಸಾಮಾಜಿಕ ಸಂಪತ್ತಿನ ತಮ್ಮ ಪಾಲಿನ ಪ್ರಮಾಣಗಳಲ್ಲಿ ಹಾಗೂ ಅದನ್ನು ಪಡೆದುಕೊಳ್ಳುವ ವಿಧಾನದಲ್ಲಿ, ಪರಸ್ಪರ ಭಿನ್ನವಾಗಿ ಇರುತ್ತವೆ. ವರ್ಗಗಳು ಜನವೃಂದಗಳು. ಸಾಮಾಜಿಕ ಆರ್ಥಿಕತೆಯ ನಿರ್ದಿಷ್ಟ ವ್ಯವಸ್ಥೆಯಲ್ಲಿ ಅವು ಪಡೆದಿರುವ ವಿಭಿನ್ನ ಸ್ಥಾನಗಳ ಫಲವಾಗಿ ಅವುಗಳಲ್ಲಿ ಒಂದು ಇನ್ನೊಂದರ ಶ್ರಮವನ್ನು ಸ್ವಾಧೀನಪಡಿಸಿಕೊಳ್ಳಬಹುದು.

ಸ್ಪಷ್ಟವಾಗಿಯೇ, ವರ್ಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಶೋಷಕರನ್ನೂ ಭೂಮಾಲೀಕರನ್ನೂ ಬಂಡವಾಳಗಾರರನ್ನೂ ಉರುಳಿಸುವುದಷ್ಟೆ ಸಾಲದು, ಅವರ ಮಾಲೀಕತ್ವದ ಹಕ್ಕುಗಳನ್ನು ರದ್ದುಗೊಳಿಸುವುದಷ್ಟೆ ಸಾಲದು; ಉತ್ಪಾದ

ದನಾ ಸಾಧನಗಳ ಎಲ್ಲ ಖಾಸಗಿ ಮಾಲೀಕತ್ವವನ್ನು ತೊಡೆದು ಹಾಕುವುದೂ ಅವಶ್ಯ, ನಗರ ಹಾಗೂ ಗ್ರಾಮಗಳ ನಡುವಿನ ವ್ಯತ್ಯಾಸವನ್ನೂ, ದೈಹಿಕ ಶ್ರಮಿಕರ ಹಾಗೂ ಬೌದ್ಧಿಕ ಶ್ರಮಿಕರ ನಡುವಿನ ವ್ಯತ್ಯಾಸವನ್ನೂ ತೊಡೆದು ಹಾಕುವುದು ಅವಶ್ಯ. ಇದಕ್ಕೆ ತುಂಬ ದೀರ್ಘ ಕಾಲಾವಧಿ ಅವಶ್ಯವಾಗುತ್ತದೆ. ಇದನ್ನು ಸಾಧಿಸಲು ಉತ್ಪಾದಕ ಶಕ್ತಿಗಳ ಬೆಳವಣಿಗೆಯಲ್ಲಿ ಒಂದು ಭಾರಿ ಮುನ್‌ಹೆಜ್ಜೆ ಇಡಬೇಕು; ಸಣ್ಣ ಪ್ರಮಾಣದ ಉತ್ಪಾದನೆಯ ಅಸಂಖ್ಯಾತ ಅವಶೇಷಗಳ ಪ್ರತಿರೋಧವನ್ನು ಹೋಗಲಾಡಿಸುವುದು (ಆಗಾಗ್ಗೆ ಈ ಪ್ರತಿರೋಧ ನಿಷ್ಕ್ರಿಯವಾಗಿರುವುದರಿಂದ, ಇದು ವಿಶೇಷವಾಗಿ ಜಗ್ಗದಂತಿರುತ್ತದೆ, ಹೋಗಲಾಡಿಸಲು ವಿಶೇಷ ಕಷ್ಟವಾಗಿರುತ್ತದೆ) ಅವಶ್ಯ; ಈ ಅವಶೇಷಗಳೊಂದಿಗೆ ಸಂಬಂಧಿಸಿದ ಅಪಾರ ಅಭ್ಯಾಸ ಬಲವನ್ನೂ ಜಡತೆಯನ್ನೂ ಹೋಗಲಾಡಿಸುವುದು ಅವಶ್ಯ.

ಎಲ್ಲ “ದುಡಿಯುವ ಜನರೂ” ಈ ಕಾರ್ಯವನ್ನು ಮಾಡಲು ಸಾಮಾನ್ಯವಾಗಿ ಸಾಮರ್ಥ್ಯ ಹೊಂದಿರುತ್ತಾರೆಂಬ ಭಾವನೆಯು ಜೊಳ್ಳು ಮಾತಷ್ಟೆ ಆಗುವುದು, ಅಥವಾ ಓಬೀರಾಯನ ಕಾಲದ ಮಾರ್ಕ್ಸ್‌ವಾದದ ಮುನ್ನಿನ ಸಮಾಜವಾದಿಯ ಭ್ರಾಂತಿಯಾಗುವುದು; ಏಕೆಂದರೆ ಈ ಸಾಮರ್ಥ್ಯವು ತನ್ನಷ್ಟಕ್ಕೆ ತಾನೆ ಬರುವುದಿಲ್ಲ, ಆದರೆ ಚಾರಿತ್ರಿಕವಾಗಿ ಬೆಳೆಯುತ್ತದೆ, ವಿಸ್ತೃತ ಪ್ರಮಾಣದ ಬಂಡವಾಳಶಾಹಿ ಉತ್ಪಾದನೆಯ ವಸ್ತು ಪರಿಸ್ಥಿತಿಯಿಂದಷ್ಟೆ ಬೆಳೆಯುತ್ತದೆ. ಈ ಸಾಮರ್ಥ್ಯವನ್ನು ಬಂಡವಾಳವಾದದಿಂದ ಸಮಾಜವಾದಕ್ಕೆ ಬದಲಾಗುವ ಮಾರ್ಗದ ಆದಿಭಾಗದಲ್ಲಿ, ಶ್ರಮಜೀವಿ ವರ್ಗವಷ್ಟೆ ಹೊಂದಿರುತ್ತದೆ. ಅದು ತನ್ನ ಮುಂದಿರುವ ಬೃಹತ್ ಕಾರ್ಯಭಾರವನ್ನು ಪೂರೈಸಲು ಸಮರ್ಥವಾಗಿರುತ್ತದೆ. ಏಕೆಂದರೆ, ಮೊದಲನೆಯದಾಗಿ, ಅದು ನಾಗರಿಕ ಸಮಾಜಗಳೆಲ್ಲ ಅತ್ಯಂತ ಮುಂದುವರಿದ ಹಾಗೂ ಅತ್ಯಂತ ಬಲಶಾಲಿಯಾದ ವರ್ಗವಾಗಿರುತ್ತದೆ; ಎರಡನೆಯದಾಗಿ, ಅತ್ಯಂತ ಅಭಿವೃದ್ಧಿಗೊಂಡ ದೇಶಗಳಲ್ಲಿ ಅದು ಜನತೆಯ ಬಹುಮತವಾಗಿರುತ್ತದೆ. ಮೂರನೆಯದಾಗಿ, ರಷ್ಯದಂಥ ಹಿಂದುಳಿದ ಬಂಡವಾಳಶಾಹಿ ದೇಶಗಳಲ್ಲಿ ಜನತೆಯ ಬಹುಮತೀಯರು ಅರೆಶ್ರಮಜೀವಿಗಳಾಗಿರುತ್ತಾರೆ, ಅಂದರೆ ಅವರು ವರ್ಷದ ಒಂದು ಭಾಗದಲ್ಲಿ ನಿಯತವಾಗಿ ಶ್ರಮಜೀವಿಗಳ ರೀತಿಯಲ್ಲಿ ಬಾಳುತ್ತಾರೆ, ತಮ್ಮ ಜೀವನೋಪಾಯದ ಒಂದು ಭಾಗವನ್ನು ನಿಯತವಾಗಿ ಬಂಡವಾಳಶಾಹಿ ಉದ್ಯಮಗಳಲ್ಲಿ ಕೂಲಿ ಕೆಲಸಗಾರರಾಗಿ ಸಂಪಾದಿಸಿಕೊಳ್ಳುತ್ತಾರೆ.

ಬಂಡವಾಳವಾದದಿಂದ ಸಮಾಜವಾದಕ್ಕೆ ಪರಿವರ್ತನೆಯಲ್ಲಿನ ಸಮಸ್ಯೆಗಳನ್ನು ಸ್ವಾತಂತ್ರ್ಯ, ಸಮಾನತೆ, ಒಟ್ಟಿನಲ್ಲಿ ಪ್ರಜಾಪ್ರಭುತ್ವ, ಶ್ರಮ ಪ್ರಜಾಪ್ರಭುತ್ವದ ಸಮಾನತೆ ಇವೇ ಮುಂತಾದ ಸಾಮಾನ್ಯ ಮಾತುಗಳ ಆಧಾರದ ಮೇಲೆ ಪರಿಹರಿಸ ಯತ್ನಿಸುವವರು (ಕೌತ್‌ಸ್ಕಿ, ಮಾರ್ತೊವ್, ಮತ್ತಿತರ ಬೆರ್ನ್‌ ಪೀತ ಇಂಟರ್‌ನ್ಯಾಷನಲ್‌ನ ವೀರರು ಮಾಡುವಂತೆ), ತನ್ನೂಲಕ ತಮ್ಮ ಪೆಟಿ ಬೂರ್‌ಷ್ವಾ ಸಂಕುಚಿತ ಮತಿ ಸ್ವಭಾವವನ್ನಷ್ಟೆ ತೋರ್ಪಡಿಸಿಕೊಳ್ಳುತ್ತಾರೆ ಮತ್ತು ಸೈದ್ಧಾಂತಿಕವಾಗಿ ಬೂರ್

ಷ್ವಾಸೀಯ ಜಾಡನ್ನೇ ದಾಸರಂತೆ ಅನುಸರಿಸುತ್ತಾರೆ. ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು, ರಾಜಕೀಯ ಅಧಿಕಾರವನ್ನು ಗೆದ್ದುಕೊಂಡ ವಿಶಿಷ್ಟ ವರ್ಗದ, ಅಂದರೆ ಶ್ರಮಜೀವಿ ವರ್ಗದ, ಹಾಗೂ ಶ್ರಮಜೀವಿ ಅಲ್ಲದವರ, ಅರೆಶ್ರಮಜೀವಿಗಳ, ದುಡಿಯುವ ಇಡೀ ಜನಸಮೂಹದ, ನಡುವಿನ ವಿಶಿಷ್ಟ ಸಂಬಂಧಗಳ - ಭ್ರಾಮಕವಾಗಿ ಸಾಮರಸ್ಯವಾದ "ಆದರ್ಶಯುತ" ಪರಿಸ್ಥಿತಿಗಳೆಲ್ಲ, ಆದರೆ ಅನೇಕ ಹಾಗೂ ವಿಭಿನ್ನ ರೂಪಗಳನ್ನು ತಳೆಯುವ ಬೂರ್ಷ್ವಾಸೀಯ ಉನ್ನತ ಪ್ರತಿರೋಧದ ನಿಜವಾದ ಪರಿಸ್ಥಿತಿಗಳಲ್ಲಿ ಉಂಟಾಗುವ ಸಂಬಂಧಗಳ - ಮೂರ್ತರೂಪದ ಅಧ್ಯಯನದಲ್ಲಷ್ಟೆ ಕಂಡುಕೊಳ್ಳಬಹುದು.

ರಷ್ಯವನ್ನೂ ಒಳಗೊಂಡು ಯಾವುದೇ ಬಂಡವಾಳಶಾಹಿ ದೇಶದ ಜನತೆಯ - ಅದಕ್ಕೂ ಮಿಗಿಲಾಗಿ ದುಡಿಯುವ ಜನತೆಯ - ಬಹುಮತೀಯರು ತಾವೇ ಹಾಗೂ ತಮ್ಮ ಬಂಧುಬಳಗದವರ ಮೂಲಕ, ಬಂಡವಾಳದ ದಬ್ಬಾಳಿಕೆಯನ್ನು, ಅದು ನಡೆಸುವ ಸೂರೆ ಹಾಗೂ ಎಲ್ಲ ರೀತಿಯ ಪೀಡನೆಗಳನ್ನು ಸಹಸ್ರಾರು ಬಾರಿ ಅನುಭವಿಸಿ ಕಂಡಿದ್ದಾರೆ. ಸಾಮ್ರಾಜ್ಯಶಾಹಿ ಯುದ್ಧವು, ಅಂದರೆ ಇಡೀ ಜಗತ್ತನ್ನು ಸೂರೆ ಗಯ್ಯುವುದರಲ್ಲಿ ಬ್ರಿಟಿಷ್ ಬಂಡವಾಳ ಮೇಲುಗೈ ಪಡೆದಿರಬೇಕೆ ಅಥವಾ ಜರ್ಮನ್ ಬಂಡವಾಳ ಮೇಲುಗೈ ಪಡೆದಿರಬೇಕೆ ಎಂಬುದನ್ನು ನಿರ್ಧರಿಸಲು ಹತ್ತು ಮಿಲಿಯ ಜನರ ಕಗ್ಗೊಲೆಯು, ಈ ಉಗ್ರ ಪರೀಕ್ಷೆಗಳನ್ನು ಬಹುವಾಗಿ ತೀಕ್ಷ್ಣಗೊಳಿಸಿದೆ, ಅವನ್ನು ಗಾಢಗೊಳಿಸಿದೆ ಮತ್ತು ಅವುಗಳ ಸಂಖ್ಯೆಯನ್ನು ಹೆಚ್ಚಿಸಿದೆ ಮತ್ತು ಜನರು ಅವುಗಳ ಅರ್ಥವನ್ನು ಮನಗಾಣುವಂತೆ ಮಾಡಿದೆ. ಆದ್ದರಿಂದಲೇ ಜನತೆಯ ವಿಶಾಲ ಬಹುಮತೀಯರು, ಅದರಲ್ಲೂ ವಿಶೇಷವಾಗಿ ದುಡಿಯುವ ಜನರು, ಶ್ರಮಜೀವಿ ವರ್ಗದ ಬಗೆಗೆ ಅನಿವಾರ್ಯ ಸಹಾನುಭೂತಿ ತೋರುತ್ತಿರುವುದು. ಏಕೆಂದರೆ ಈ ವರ್ಗವು ವೀರೋಚಿತ ಧೈರ್ಯದೊಂದಿಗೆ ಹಾಗೂ ಕ್ರಾಂತಿಕಾರಿ ನಿರ್ದಯತೆಯೊಂದಿಗೆ ಬಂಡವಾಳದ ನೊಗವನ್ನು ಕಿತ್ತೊಗೆಯುತ್ತಿದೆ, ಶೋಷಕರನ್ನು ಉರುಳಿಸುತ್ತಿದೆ, ಅವರ ಪ್ರತಿರೋಧವನ್ನು ಹತ್ತಿಕ್ಕುತ್ತಿದೆ, ಶೋಷಕರಿಗೆ ಎಡೆ ಇರದ ನವಸಮಾಜ ನಿರ್ಮಾಣದ ಮಾರ್ಗವನ್ನು ಸುಗಮಗೊಳಿಸಲು ತನ್ನ ನೆತ್ತರು ಸುರಿಸುತ್ತಿದೆ.

ದುಡಿಯುವ ಜನಸಮೂಹದ ಶ್ರಮಜೀವಿ ಅಲ್ಲದ ಹಾಗೂ ಅರೆಶ್ರಮಜೀವಿಗಳಾದ ಜನರು ಪೆಟಿ ಬೂರ್ಷ್ವಾ ಡೋಲಾಯಮಾನದಿಂದ ಕೂಡಿರುತ್ತಾರೆ, ಬೂರ್ಷ್ವಾ "ವ್ಯವಸ್ಥೆ"ಗೆ ಹಿಂದಿರುಗುವ, ಬೂರ್ಷ್ವಾಸೀಯ "ಕೃಪಾಶ್ರಯ"ದಲ್ಲಿ ಬಾಳುವ ಮನೋಪ್ರವೃತ್ತಿ ಹೊಂದಿರುತ್ತಾರೆ. ಇದು ಭಾರಿ ಪ್ರಮಾಣದಲ್ಲಿದ್ದು ಅನಿವಾರ್ಯವಾಗಿದ್ದರೂ ಅವರು ಶ್ರಮಜೀವಿ ವರ್ಗದ ನೈತಿಕ ಹಾಗೂ ರಾಜಕೀಯ ಅಧಿಕಾರವನ್ನು ಮನ್ನಿಸದೆ ಇರಲಾರರು, ಶ್ರಮಜೀವಿಗಳು ಶೋಷಕರನ್ನು ಉರುಳಿಸಿ ಅವರ ಪ್ರತಿರೋಧವನ್ನು ಬಗ್ಗು ಬಡಿಯುತ್ತಿದ್ದಾರಷ್ಟೆ ಅಲ್ಲ, ಒಂದು ಹೊಸ ಹಾಗೂ ಹೆಚ್ಚು ಉನ್ನತ ಸಾಮಾಜಿಕ ಬಂಧನವನ್ನು, ಸಾಮಾಜಿಕ ಶಿಸ್ತನ್ನು, ವರ್ಗಜಾಗೃತ ಹಾಗೂ

ಏಕೀಕೃತ ದುಡಿಯುವ ಜನರ ಶಿಸ್ತನ್ನು, ನಿರ್ಮಿಸುತ್ತಿದ್ದಾರೆ ಕೂಡ. ಈ ದುಡಿಯುವ ಜನರು ತಮ್ಮ ಸ್ವಂತ ಏಕತೆಯ, ತಮ್ಮ ಸ್ವಂತ ಹೆಚ್ಚು ವರ್ಗಜಾಗೃತವಾದ, ದಿಟ್ಟ, ದೃಢ, ಕ್ರಾಂತಿಕಾರಿ ಹಾಗೂ ನಿಶ್ಚಲ ಮುಂಚೂಣಿಯ ಅಧಿಕಾರವನ್ನು ಬಿಟ್ಟು ಬೇರೆಯಾವ ಅಧಿಕಾರವನ್ನೂ, ಯಾವ ನೋಗವನ್ನೂ ತಿಳಿಯರು.

ವಿಜಯ ಸಾಧಿಸಲು, ಸಮಾಜವಾದವನ್ನು ನಿರ್ಮಿಸಿ ದೃಢಗೊಳಿಸಲು ಶ್ರಮಜೀವಿ ವರ್ಗವು ಇಬ್ಬಗೆಯ ಅಥವಾ ದ್ವಂದ್ವ ಕಾರ್ಯಭಾರವನ್ನು ಪೂರೈಸಬೇಕು: ಮೊದಲ ನೆಯದಾಗಿ, ಅದು ಬಂಡವಾಳದ ವಿರುದ್ಧ ಕ್ರಾಂತಿಕಾರಿ ಹೋರಾಟದಲ್ಲಿ ತನ್ನ ಸರ್ವೋಚ್ಚ ಶೌರ್ಯದ ಮೂಲಕ ಇಡೀ ದುಡಿಯುವ ಹಾಗೂ ಶೋಷಿತ ಜನ ಸಮೂಹವನ್ನು ತನ್ನ ಪಕ್ಷಕ್ಕೆ ಗೆದ್ದುಕೊಳ್ಳಬೇಕು; ಅದು ಅವರನ್ನು ತನ್ನ ಕಡೆಗೆ ಒಲಿಸಿ ಕೊಳ್ಳಬೇಕು, ಅವರನ್ನು ಸಂಘಟಿಸಬೇಕು ಮತ್ತು ಬೂರ್ಷ್ವಾಸೀಯನ್ನು ಉರುಳಿಸಿ ಅದರ ಪ್ರತಿರೋಧವನ್ನು ಸಂಪೂರ್ಣವಾಗಿ ಹತ್ತಿಕ್ಕುವ ಹೋರಾಟದಲ್ಲಿ ಅವರಿಗೆ ನಾಯಕತ್ವ ನೀಡಬೇಕು. ಎರಡನೆಯದಾಗಿ, ಅದು ಇಡೀ ದುಡಿಯುವ ಹಾಗೂ ಶೋಷಿತ ಜನರನ್ನೂ, ಪೆಟಿ ಬೂರ್ಷ್ವಾ ವೃಂದಗಳನ್ನೂ ಸಹ, ಹೊಸ ಆರ್ಥಿಕ ಅಭಿವೃದ್ಧಿಯ ಮಾರ್ಗಕ್ಕೆ, ಹೊಸ ಸಾಮಾಜಿಕ ಬಂಧನವನ್ನು, ಹೊಸ ಶ್ರಮ ಶಿಸ್ತನ್ನು, ಹೊಸ ಶ್ರಮ ಸಂಘಟನೆಯನ್ನು ನಿರ್ಮಿಸುವುದರತ್ತ, ಕರೆದೊಯ್ಯಬೇಕು. ಈ ಹೊಸ ಶ್ರಮ ಸಂಘಟನೆಯು ವಿಜ್ಞಾನ ಹಾಗೂ ಬಂಡವಾಳಶಾಹಿ ಯಂತ್ರಕಲೆಯ ಸರ್ವೋಚ್ಚ ಸಿದ್ಧಿಯನ್ನೂ, ವಿಸ್ತೃತ ಪ್ರಮಾಣದ ಸಮಾಜವಾದಿ ಕೈಗಾರಿಕೆಯ ನಿರ್ಮಾತೃಗಳಾದ ವರ್ಗಜಾಗೃತ ಕಾರ್ಮಿಕರ ಸಾಮೂಹಿಕ ಏಕೀಕರಣವನ್ನೂ ಜೊತೆಗೂಡಿಸಲಿರುವುದು.

ಈ ಎರಡನೆಯ ಕಾರ್ಯಭಾರವು ಮೊದಲನೆಯದಕ್ಕಿಂತ ಹೆಚ್ಚು ಕಷ್ಟವಾದುದು, ಏಕೆಂದರೆ, ಅದನ್ನು ಏಕೈಕ ವೀರೋಚಿತ ಉತ್ಸಾಹಪೂರಿತ ಕ್ರಿಯೆಯಿಂದ ನೆರವೇರಿಸುವುದು ಬಹುಶಃ ಸಾಧ್ಯವಿಲ್ಲ; ಅದಕ್ಕೆ ಸರಳ ದೈನಂದಿನ ಕಾರ್ಯದಲ್ಲಿ ತುಂಬ ದೀರ್ಘಕಾಲದ, ತುಂಬ ಪಟ್ಟುಹಿಡಿದು ನಡೆಸಿದ ಅತ್ಯಂತ ಕಷ್ಟಕರವಾದ ಸಾಮೂಹಿಕ ವೀರೋಚಿತ ಕ್ರಿಯೆ ಅವಶ್ಯ. ಆದರೆ ಈ ಕಾರ್ಯಭಾರ ಮೊದಲಿನದಕ್ಕಿಂತ ಹೆಚ್ಚು ಅಗತ್ಯ. ಏಕೆಂದರೆ, ಅಂತಿಮ ವಿಶ್ಲೇಷಣೆಯಲ್ಲಿ, ಬೂರ್ಷ್ವಾಸೀಯ ಮೇಲೆ ವಿಜಯದ ಅತ್ಯಂತ ಗಾಢವಾದ ಶಕ್ತಿಯ ಆಕರ ಮತ್ತು ಆ ವಿಜಯ ಹೆಚ್ಚು ಕಾಲ ಇರುವುದಕ್ಕೆ ಹಾಗೂ ಶಾಶ್ವತವಾಗಿರುವುದಕ್ಕೆ ಏಕೈಕ ಖಾಚಿತ್ಯ, ಒಂದು ಹೊಸ ಹಾಗೂ ಹೆಚ್ಚು ಉನ್ನತ ಸಾಮಾಜಿಕ ಉತ್ಪಾದನಾ ವಿಧಾನವಷ್ಟೆ ಆಗಬಲ್ಲದು, ಬಂಡವಾಳಶಾಹಿ ಹಾಗೂ ಪೆಟಿ ಬೂರ್ಷ್ವಾ ಉತ್ಪಾದನೆಯ ಸ್ಥಳದಲ್ಲಿ ವಿಸ್ತೃತ ಪ್ರಮಾಣದ ಸಮಾಜವಾದಿ ಉತ್ಪಾದನೆಯ ಸ್ಥಾಪನೆಯಷ್ಟೆ ಆಗಬಲ್ಲದು.

* * *

“ಕಮ್ಯೂನಿಸ್ಟ್ ಸುಬ್ಪೋತ್ಪ್ರಿಕ್‌ಗಳು” ಶ್ರಮ ಉತ್ಪಾದಕತೆಯನ್ನು ವಿಕಾಸಗೊಳಿಸುವುದರಲ್ಲಿ, ಹೊಸ ಶ್ರಮ ಶಿಸ್ತನ್ನು ಅನ್ವಯಿಸುವುದರಲ್ಲಿ, ಆರ್ಥಿಕತೆಯ ಹಾಗೂ ಜೀವನದ ಸಮಾಜವಾದಿ ಪರಿಸ್ಥಿತಿಗಳನ್ನು ಸೃಜಿಸುವುದರಲ್ಲಿ ಕಾರ್ಮಿಕರ ಬುದ್ಧಿ ಪೂರ್ವಕವಾದ ಹಾಗೂ ಸ್ವಯಮೇಚ್ಛೆಯ ಉಪಕ್ರಮವನ್ನು ಪ್ರದರ್ಶಿಸುತ್ತವೆ ಎಂಬ ಕಾರಣದಿಂದಾಗಿಯೇ ಇಷ್ಟು ಅಪಾರ ಐತಿಹಾಸಿಕ ಪ್ರಾಮುಖ್ಯವಾಗಿದೆ.

1870-1871ರ ಪಾಠಗಳನ್ನು ಕಲಿತನಂತರ ಸ್ವದೇಶ ಮೂಢಾಭಿಮಾನಕ್ಕಲ್ಲ ಅಥವಾ ಜನಾಂಗೀಯ-ಉದಾರವಾದಕ್ಕಲ್ಲ, ಆದರೆ ಸಮಾಜವಾದಕ್ಕೆ ಹೋದಂಥ ಕೆಲವೇ ಜರ್ಮನ್ ಬೂರ್ಷ್ವಾ ಡೆಮೋಕ್ರಾಟರಲ್ಲೊಬ್ಬರಾದ, ಅಸಾಧಾರಣವಾಗಿ ಅಪರೂಪರಾದಂಥವರಲ್ಲೊಬ್ಬರೆಂದು ಹೇಳುವುದೇ ಹೆಚ್ಚು ಸರಿಹೋದೀತು, ವೈ. ಯಕೋಬಿಯವರು ಒಮ್ಮೆ ಹೇಳಿದರು, ಒಂದೇ ಟ್ರೇಡ್ ಯೂನಿಯನ್ ರಚಿಸುವುದು ಸದೋವಾ ಕದನಕ್ಕಿಂತ ಹೆಚ್ಚು ಐತಿಹಾಸಿಕ ಪ್ರಾಮುಖ್ಯವಿದ್ದು, ಎಂದು. ಇದು ನಿಜ. ಸದೋವಾ ಕದನವು ಜರ್ಮನ್ ರಾಷ್ಟ್ರೀಯ ಬಂಡವಾಳವಾದಿ ರಾಜ್ಯ ಸೃಜಿಸುವುದರಲ್ಲಿ ಎರಡು ಬೂರ್ಷ್ವಾ ರಾಜಪ್ರಭುತ್ವಗಳಲ್ಲಿ ಯಾವುದು, ಆಸ್ಟ್ರಿಯನ್ ರಾಜಪ್ರಭುತ್ವವೇ ಅಥವಾ ಪ್ರಷ್ಯನ್ ರಾಜಪ್ರಭುತ್ವವೇ, ಸರ್ವೋಚ್ಚವಾದುದು ಅನ್ನುವುದನ್ನು ನಿರ್ಧರಿಸಿತು. ಒಂದೇ ಟ್ರೇಡ್ ಯೂನಿಯನ್ ಅನ್ನು ನಿರ್ಮಿಸಿದುದು ಬೂರ್ಷ್ವಾಸೀಯ ಮೇಲೆ ಶ್ರಮಜೀವಿ ವರ್ಗದ ಜಾಗತಿಕ ವಿಜಯದತ್ತ ಇಟ್ಟ ಒಂದು ಪುಟ್ಟ ಹೆಜ್ಜೆಯಾಗಿದ್ದಿತು. ಅದೇ ರೀತಿ ಮಾಸ್ಕೋದಲ್ಲಿ ಮೇ 10ರಂದು ಮಾಸ್ಕೋ-ಕಜಾನ್ ರೈಲ್ವೆ ಕಾರ್ಮಿಕರು ಸಂಘಟಿಸಿದ ಮೊದಲ ಕಮ್ಯೂನಿಸ್ಟ್ ಸುಬ್ಪೋತ್ಪ್ರಿಕ್ 1914-1918ರ ಸಾಮ್ರಾಜ್ಯಶಾಹಿ ಯುದ್ಧದಲ್ಲಿ ಹಿಂಡೆನ್‌ಬುರ್ಗ್ ಆಗಲೀ, ಅಥವಾ ಫೋರ್ಷ್ ಹಾಗೂ ಬ್ರಿಟಿಷರಾಗಲೀ ಗಳಿಸಿದ ಯಾವುದೇ ವಿಜಯಗಳಿಗಿಂತ ಹೆಚ್ಚು ಐತಿಹಾಸಿಕ ಪ್ರಾಮುಖ್ಯವಾಗಿದ್ದಿತು, ಎಂದು ನಾವು ಹೇಳಬಹುದು. ಸಾಮ್ರಾಜ್ಯಶಾಹಿಗಳ ವಿಜಯಗಳೆಂದರೆ ಆಂಗ್ಲೋ-ಅಮೆರಿಕನ್ ಹಾಗೂ ಫ್ರೆಂಚ್ ಕೋಟ್ಯಾಧೀಶರ ಲಾಭಗಳ ಸಲುವಾಗಿ ಲಕ್ಷಾಂತರ ಕಾರ್ಮಿಕರ ಹತ್ಯೆ ಎಂದರ್ಥ. ಅವು ನಾಶಕೀಡಾದ, ಮಿತಿಮೀರಿ ತಿಂದುದರಿಂದಾಗಿ ಹೊಟ್ಟೆ ಉಬ್ಬರಿಸಿಕೊಂಡ ಹಾಗೂ ಜೀವಂತವಾಗಿಯೇ ಕೊಳೆಯುತ್ತಿರುವ ಬಂಡವಾಳವಾದದ ಘೋರ ಕೃತ್ಯಗಳು, ಎಂದರ್ಥ, ಮಾಸ್ಕೋ-ಕಜಾನ್ ರೈಲ್ವೆಯ ಕಾರ್ಮಿಕರು ಸಂಘಟಿಸಿದ ಕಮ್ಯೂನಿಸ್ಟ್ ಸುಬ್ಪೋತ್ಪ್ರಿಕ್ ಇಳೆಯ ಮೇಲಿನ ಎಲ್ಲ ಜನತೆಗಳಿಗೂ ಬಂಡವಾಳದ ನೊಗದಿಂದ ಹಾಗೂ ಯುದ್ಧಗಳಿಂದ ವಿಮೋಚನೆ ತರುವಂಥ ಹೊಸ, ಸಮಾಜವಾದಿ ಸಮಾಜದ ಮೂಲ ಘಟಕಗಳಲ್ಲೊಂದಾಗಿದೆ.

ತಮ್ಮನ್ನು “ಸಾರ್ವಜನಿಕಾಭಿಪ್ರಾಯದ” ಪ್ರತಿನಿಧಿಗಳು ಎಂದು ಭಾವಿಸಿಕೊಳ್ಳುವುದಕ್ಕೇ ಒಗ್ಗಿ ಹೋಗಿರುವಂಥ ಬೂರ್ಷ್ವಾ ಮಹನೀಯರು ಮತ್ತು ಮೆನ್ಷೆವಿಕರನ್ನೂ ಸಮಾಜವಾದಿ-ಕ್ರಾಂತಿಕಾರಿಗಳನ್ನೂ ಒಳಗೊಂಡಿರುವ ಅವರ ಹಿಂಬಾಲಕರು

ಸಹಜವಾಗಿಯೇ ಕಮ್ಯೂನಿಸ್ಟರ ಆಶೋತ್ತರಗಳನ್ನು ಹೀಯಾಳಿಸುತ್ತಾರೆ, ಅವುಗಳನ್ನು “ಪುಟ್ಟ ಕುಂಡದಲ್ಲಿನ ದೊಡ್ಡ ವೃಕ್ಷ” ಎಂದು ಕರೆಯುತ್ತಾರೆ, ಅಧಿಕ ಸಂಖ್ಯೆಯಲ್ಲಿ ಜರುಗುತ್ತಿರುವ ಕಳ್ಳತನ, ಸೋಮಾರಿತನ, ಕಮ್ಮಿ ಶ್ರಮ ಉತ್ಪಾದಕತೆ, ಕಚ್ಚಾ ಸಾಮಗ್ರಿಗಳನ್ನೂ ಮತ್ತು ಸಿದ್ಧಗೊಂಡ ವಸ್ತುಗಳನ್ನೂ ಹಾಳುಮಾಡುವಿಕೆ ಇತ್ಯಾದಿಗಳಿಗೆ ಹೋಲಿಸಿದಂತೆ ಸುಬ್ಪೋತ್ಪೀಕಗಳ ಸಂಖ್ಯೆ ತೀರ ಕ್ಷುಲ್ಲಕ ಎಂದು ಜರಿಯುತ್ತಾರೆ. ಈ ಮಹನೀಯರಿಗೆ ನಾವು ಕೊಡುವ ಉತ್ತರ ಹೀಗಿದೆ: ಬೂರ್ಷ್ವಾ ಬುದ್ಧಿಜೀವಿಗಳು ರಷ್ಯನ್ ಹಾಗೂ ವಿದೇಶೀ ಬಂಡವಾಳಗಾರರಿಗೆ ಅಧಿಕಾರ ಪುನರ್‌ಸ್ಥಾಪಿಸಿಕೊಳ್ಳಲು ನೆರವಾಗದೆ ತಮ್ಮ ಜ್ಞಾನ ಸಂಪತ್ತಿನಿಂದ ಶ್ರಮಿಕರಿಗೆ ಸಹಾಯ ಮಾಡಿದ್ದರೆ ಕ್ರಾಂತಿಯು ಹೆಚ್ಚು ತ್ವರಿತವಾಗಿ, ಹೆಚ್ಚು ಶಾಂತಿಯುತವಾಗಿ ಜರುಗುತ್ತಿತ್ತು. ಆದರೆ ಇದು ಅಸಾಧ್ಯಾರ್ಥ, ಏಕೆಂದರೆ ವರ್ಗಗಳ ನಡುವಣ ಹೋರಾಟದಿಂದಷ್ಟೇ ಈ ಪ್ರಶ್ನೆ ಬಗೆಹರಿಯಬೇಕು. ಬಹುತೇಕ ಬುದ್ಧಿಜೀವಿಗಳಾದರೂ ಬೂರ್ಷ್ವಾಸೀಯ ಕಡೆಗೆ ಸೆಳೆಯಲ್ಪಡುತ್ತಾರೆ. ಶ್ರಮಜೀವಿ ವರ್ಗವು ಬುದ್ಧಿಜೀವಿಗಳ ನೆರವಿನಿಂದಲ್ಲ, ಆದರೆ ಅವರ ಕಡೆಯಿಂದ ವಿರೋಧವಿದ್ದರೂ (ಕೊನೆಯ ಪಕ್ಷ ಬಹುತೇಕ ಪ್ರಸಂಗಗಳಲ್ಲಿ ಇಂತಹ ವಿರೋಧವಿರುತ್ತದೆ) ತಿದ್ದಲಾಗದಂತಹ ಬೂರ್ಷ್ವಾ ಬುದ್ಧಿಜೀವಿಗಳನ್ನು ತೊಡೆದು ಹಾಕುತ್ತ, ಡೋಲಾಯಮಾನರಾದ ಬುದ್ಧಿಜೀವಿಗಳ ಮನವೊಲಿಸುತ್ತ, ಅವರಿಗೆ ಮರುತರಬೇತಿ ಕೊಟ್ಟು ಬದಲಿಸುತ್ತ, ಕ್ರಮೇಣವಾಗಿ ಹೆಚ್ಚು ಹೆಚ್ಚು ಪಾಲಿನ ಬುದ್ಧಿಜೀವಿಗಳನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತ ವಿಜಯ ಸಾಧಿಸುತ್ತದೆ. ಕ್ರಾಂತಿಗೆ ಸಂಬಂಧಿಸಿದ ತೊಂದರೆಗಳನ್ನೂ ಹಿಂಜರಿತಗಳನ್ನೂ ಕಂಡು ಹಿಗ್ಗುವುದು, ಭೀತಿಯ ಬೀಜ ಬಿತ್ತುವುದು, ಗತಕಾಲಕ್ಕೆ ಹಿಂಜರಿಯಬೇಕೆಂದು ಪ್ರಚಾರ ಮಾಡುವುದು— ಇವೆಲ್ಲವೂ ಬೂರ್ಷ್ವಾ ಬುದ್ಧಿಜೀವಿಗಳ ವರ್ಗ ಸಮರದ ಸಾಧನಗಳು, ವಿಧಾನಗಳು. ಶ್ರಮಜೀವಿ ವರ್ಗವು ಇವೆಲ್ಲವುಗಳಿಂದ ತನ್ನನ್ನು ಮೋಸಗೊಳಿಸಿಕೊಳ್ಳಲು ಬಿಟ್ಟು ಕೊಡುವುದಿಲ್ಲ.

ಆದರೆ ಪ್ರಶ್ನೆಯ ಸಾರವನ್ನು ತೆಗೆದುಕೊಳ್ಳುವುದಾದರೆ, ಹೊಸ ಉತ್ಪಾದನಾ ವಿಧಾನವೊಂದು ಹಿಂಜರಿತಗಳ, ತಪ್ಪುಗಳ ಹಾಗೂ ಅಪಜಯಗಳ ದೀರ್ಘ ಪರಂಪರೆ ಇಲ್ಲದೆ ತಕ್ಷಣವೇ ಬೇರು ಬಿಟ್ಟು ಇತಿಹಾಸದಲ್ಲಿ ಎಂದಾದರೂ ಜರುಗಿದುದುಂಟೆ? ಜೀತದಾಳು ಪದ್ಧತಿ ತೊಡೆದು ಹಾಕಲ್ಪಟ್ಟ⁹⁷ ಅರ್ಧ ಶತಮಾನದನಂತರವೂ ರಷ್ಯದ ಗ್ರಾಮಾಂತರದಲ್ಲಿ ಇನ್ನೂ ಜೀತದಾಳು ಪದ್ಧತಿಯ ಅನೇಕ ಅವಶೇಷಗಳಿದ್ದವು. ಅಮೆರಿಕದಲ್ಲಿ ಗುಲಾಮಗಿರಿಯನ್ನು ರದ್ದು ಪಡಿಸಿದ ಅರ್ಧ ಶತಮಾನದನಂತರವೂ ನೀಗ್ರೋಗಳ ಸ್ಥಿತಿ ಇನ್ನೂ ಬಹುವೇಳೆ ಅರೆ-ಗುಲಾಮಗಿರಿಯ ಸ್ಥಿತಿಯೇ ಆಗಿದ್ದಿತು. ಬೂರ್ಷ್ವಾ ಬುದ್ಧಿಜೀವಿಗಳು, ಮೆನ್ಷವಿಕರು ಮತ್ತು ಸಮಾಜವಾದಿ-ಕ್ರಾಂತಿಕಾರಿಗಳು ಸಹ, ಬಂಡವಾಳಕ್ಕೆ ಸೇವೆ ಸಲ್ಲಿಸುವುದರಲ್ಲಿ ಮತ್ತು ಶುದ್ಧಾಂಗ ತಪ್ಪಾದ ವಾದಗಳನ್ನು ಬಳಸುತ್ತಲೇ ಹೋಗುವುದರಲ್ಲಿ ತಮ್ಮ ಸ್ವಭಾವಕ್ಕೆ ತಕ್ಕಂತೆಯೇ ಇದ್ದಾರೆ

- ಶ್ರಮಜೀವಿ ವರ್ಗ ಕ್ರಾಂತಿಯ ಮುನ್ನ ನಮ್ಮನ್ನು ಅಸಾಧ್ಯಾರ್ಥವಾದಿಗಳೆಂದು ನಿಂದಿಸಿದರು; ಕ್ರಾಂತಿಯನಂತರ ಗತಕಾಲದ ಎಲ್ಲ ಗುರುತುಗಳನ್ನೂ ನಾವು ಅತ್ಯದ್ಭುತ ವೇಗದಲ್ಲಿ ತೊಡೆದು ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ !

ಆದರೆ ನಾವೇನೂ ಅಸಾಧ್ಯಾರ್ಥವಾದಿಗಳಲ್ಲ. ಈ ಬೂರ್ಷ್ವಾ “ವಾದಗಳ” ನಿಜವಾದ ವೌಲ್ಯವನ್ನು ನಾವು ಬಲ್ಲೆವು. ಕ್ರಾಂತಿಯನಂತರ ಕೆಲವು ಕಾಲದವರೆಗೆ ಹಳೆಯ ನೈತಿಕತೆಯ ಗುರುತುಗಳು ಹೊಸ ನೈತಿಕತೆಯ ಎಳೆಯ ಮೊಳಕೆಗಳ ಮೇಲೆ ಪ್ರಾಬಲ್ಯ ಹೊಂದಿರುವುದು ಅನಿವಾರ್ಯ ಎಂಬುದನ್ನೂ ನಾವು ಬಲ್ಲೆವು. ಹೊಸತು ಆಗಷ್ಟೆ ಹುಟ್ಟಿರುವಾಗ ಹಳತು ಯಾವತ್ತೂ ಸ್ವಲ್ಪ ಕಾಲದವರೆಗೆ ಹೊಸತಿಗಿಂತ ಹೆಚ್ಚು ಬಲವಾಗಿಯೇ ಇರುತ್ತದೆ. ಇದು ಪ್ರಕೃತಿಯಲ್ಲೂ ಸಾಮಾಜಿಕ ಜೀವನದಲ್ಲೂ ಯಾವತ್ತೂ ಕಂಡುಬರುವಂಥ ಸಂಗತಿ. ಹೊಸ ವ್ಯವಸ್ಥೆಯ ಎಳೆಯ ಮೊಳಕೆಗಳ ದುರ್ಬಲತೆಯನ್ನು ಗೇಲಿ ಮಾಡುವುದು, ಬುದ್ಧಿಜೀವಿಗಳ ಮತ್ತು ಅವರಂಥ ಇತರ ಜನರ ಹುರುಳಿಲ್ಲದ ಸಂದೇಹವಾದ - ಇವು ಸಾರಭೂತವಾಗಿ ಶ್ರಮಜೀವಿ ವರ್ಗದ ವಿರುದ್ಧ ಬೂರ್ಷ್ವಾ ವರ್ಗ ಹೋರಾಟದ ವಿಧಾನಗಳೂ, ಸಮಾಜವಾದಕ್ಕೆ ಎಂದು ರಾಗಿ ಬಂಡವಾಳವಾದದ ಸಮರ್ಥನೆಯೂ ಆಗಿವೆ. ನಾವು ದುರ್ಬಲವಾದ ಹೊಸ ಮೊಳಕೆಗಳನ್ನು ಜಾಗರೂಕತೆಯಿಂದ ಅಭ್ಯಸಿಸಬೇಕು, ಅವುಗಳ ಕಡೆಗೆ ಅತ್ಯಂತ ಹೆಚ್ಚಿನ ಗಮನ ನೀಡಬೇಕು, ಅವುಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಅಗತ್ಯವಾದುದನ್ನೆಲ್ಲ ಮಾಡಬೇಕು, ಅವುಗಳನ್ನು “ಪಾಲಿಸಿಪೋಷಿಸ”ಬೇಕು. ಅವುಗಳಲ್ಲಿ ಕೆಲವು ಅನಿವಾರ್ಯವಾಗಿಯೇ ಸಾಯುವುವು. “ಕಮ್ಯೂನಿಸ್ಟ್ ಸುಬ್ಬೋತ್ಪ್ರಿಕ್‌ಗಳೇ” ವಿಶೇಷವಾಗಿ ಮುಖ್ಯವಾದ ಪಾತ್ರ ನಿರ್ವಹಿಸುವುವು ಎಂದೇನೂ ನಾವು ರುಜುವಾತು ಮಾಡಿಕೊಡಲಾರೆವು. ಆದರೆ ಅದು ಮುಖ್ಯಾಂಶವಲ್ಲ. ಮುಖ್ಯಾಂಶವೆಂದರೆ ಹೊಸತರ ಪ್ರತಿಯೊಂದು ಮೊಳಕೆಯನ್ನು ಪೋಷಿಸುವುದಾಗಿದೆ. ಜೀವನವೇ ಅತ್ಯಂತ ಹೆಚ್ಚಿನ ಜೀವನ ಸಾಮರ್ಥ್ಯವುಳ್ಳವನ್ನು ಆಯ್ಕೆ ಮಾಡುವುದು. ಮೇಹರೋಗವನ್ನು ನಿರ್ಮೂಲ ಮಾಡುವುದಕ್ಕೆ ಮಾನವಕುಲಕ್ಕೆ ನೆರವು ನೀಡಲು ಜಪಾನೀ ವಿಜ್ಞಾನಿಯೊಬ್ಬ ಈ ರೋಗ ನಿವಾರಣೆಗೆ ಅಗತ್ಯವಾದಂಥ ಎಲ್ಲ ಅಂಶಗಳನ್ನೂ ತೃಪ್ತಿಪಡಿಸಿದಂಥ ಆರುನೂರ ಆರನೆಯ ಔಷಧಿಯನ್ನು ತಯಾರಿಸುವುದಕ್ಕೆ ಮುನ್ನ ಆರು ನೂರ ಐದು ಔಷಧಿಗಳನ್ನು ತಯಾರಿಸಿ ಪರೀಕ್ಷಿಸಿ ನೋಡುವಷ್ಟು ತಾಳ್ಮೆ ಹೊಂದಿದ್ದಲ್ಲಿ, ಅದಕ್ಕೂ ಹೆಚ್ಚು ಕಷ್ಟಕರವಾದ ಸಮಸ್ಯೆಯನ್ನು, ಅಂದರೆ ಬಂಡವಾಳವಾದವನ್ನು ನಿರ್ಮೂಲ ಮಾಡುವ ಸಮಸ್ಯೆಯನ್ನು ಪರಿಹರಿಸಲು ಬಯಸುವಂಥವರು ಹೋರಾಟದ ಅತ್ಯಂತ ಸೂಕ್ತ ವಿಧಾನ ಸಾಧನ ಹಾಗೂ ಆಯುಧಗಳನ್ನು ಪರಿಷ್ಕರಿಸಲೋಸುಗ ನೂರಾರು ಸಾವಿರಾರು ಹೊಸ ವಿಧಾನ ಸಾಧನ ಆಯುಧಗಳನ್ನು ಪರಿಷ್ಕರಿಸಿ ನೋಡುವ ಪಟ್ಟು ಹಿಡಿದು ಯೆತ್ತಿಸುವ ಸ್ವಭಾವ ಹೊಂದಿರಬೇಕು.

“ಕಮ್ಯೂನಿಸ್ಟ್ ಸುಬ್ಬೋತ್ಪ್ರಿಕ್”ಗಳು ಯಾವ ರೀತಿಯಲ್ಲೂ ಅತ್ಯುತ್ತಮ ಪರಿ

ಸ್ಥಿತಿಯಲ್ಲಿರದಿದ್ದಂಥ ಕಾರ್ಮಿಕರು, ನಾನಾ ತಜ್ಞತೆಗಳ ಕಾರ್ಮಿಕರು ಮತ್ತು ಯಾವ ತಜ್ಞತೆಯೂ ಇಲ್ಲದಂಥ ಕೇವಲ ಅಕುಶಲ ಶ್ರಮಿಕರು, ಸಾಮಾನ್ಯ, ಅಂದರೆ, ಅತ್ಯಂತ ಕಠಿಣ, ಪರಿಸ್ಥಿತಿಗಳಲ್ಲಿ ಜೀವಿಸುತ್ತಿರುವಂಥ ಶ್ರಮಿಕರು, ಪ್ರಾರಂಭಿಸಿದವಾಗಿವೆ, ಎಂಬ ಕಾರಣದಿಂದಾಗಿಯೇ ಅವು ಅಷ್ಟು ಮುಖ್ಯವಾದವುಗಳಾಗಿವೆ. ರಷ್ಯದಲ್ಲಷ್ಟೆ ಅಲ್ಲ ಜಗತ್ತಿನಾದ್ಯಂತ ಶ್ರಮ ಉತ್ಪಾದಕತೆಯಲ್ಲಿ ಅವನತಿ ಕಂಡುಬರುತ್ತಿರುವುದಕ್ಕೆ ಮುಖ್ಯ ಕಾರಣ ಏನೆಂಬುದನ್ನು ನಾವೆಲ್ಲ ಚೆನ್ನಾಗಿ ಬಲ್ಲೆವು. ಅದೇ ಸಾಮ್ರಾಜ್ಯಶಾಹಿ ಯುದ್ಧ ಉಂಟುಮಾಡಿರುವ ಸರ್ವನಾಶ ಹಾಗೂ ದಾರಿದ್ರ್ಯ, ವ್ಯಗ್ರತೆ ಹಾಗೂ ಬೇಸರಿಕೆ, ರೋಗರುಜಿನ ಹಾಗೂ ಅಪೌಷ್ಟಿಕತೆ. ಈ ಕೊನೆಯದೇ ಪ್ರಾಮುಖ್ಯತೆಯಲ್ಲಿ ಮೊದಲಿ ನದು. ಹೊಟ್ಟೆಗಿಲ್ಲದಿರುವುದು - ಇದೇ ಕಾರಣ. ಈ ಹೊಟ್ಟೆಗಿಲ್ಲದಿರುವಿಕೆಯನ್ನು ಹೋಗಲಾಡಿಸಲು ಕೃಷಿಯಲ್ಲಿ, ಸಾರಿಗೆಯಲ್ಲಿ ಹಾಗೂ ಕೈಗಾರಿಕೆಯಲ್ಲಿ ಶ್ರಮ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಹೀಗೆ ನಾವು ಒಂದು ರೀತಿಯ ವಿಷವೃತ್ತವನ್ನು ಕಾಣುತ್ತೇವೆ: ಶ್ರಮ ಉತ್ಪಾದಕತೆಯನ್ನು ಹೆಚ್ಚಿಸಲು ನಾವು ನಮ್ಮನ್ನು ಉಪವಾಸದಿಂದ ರಕ್ಷಿಸಿಕೊಳ್ಳಬೇಕು ಮತ್ತು ನಮ್ಮನ್ನು ಉಪವಾಸದಿಂದ ರಕ್ಷಿಸಿಕೊಳ್ಳಲು ಶ್ರಮ ಉತ್ಪಾದಕತೆಯನ್ನು ಹೆಚ್ಚಿಸಬೇಕು.

ಈ ವಿಷವೃತ್ತವನ್ನು ಮುರಿಯುವ ಮೂಲಕ, ಜನರ ಮನಸ್ಥಿತಿಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಉಂಟುಮಾಡುವ ಮೂಲಕ, ಇಂಥ ಆಮೂಲಾಗ್ರ ಬದಲಾವಣೆಯ ಹಿನ್ನೆಲೆಯಲ್ಲಿ ಆಗಾಗ್ಗೆ ನಿರ್ಧಾರಕ ಪಾತ್ರ ನಿರ್ವಹಿಸುವಂಥ ಬಿಡಿ ವೃಂದಗಳ ವೀರೋಚಿತ ಉಪಕ್ರಮದ ಮೂಲಕ ಇಂಥ ವೈರುಧ್ಯಗಳನ್ನು ಆಚರಣೆಯಲ್ಲಿ ಪರಿಹರಿಸಲಾಗುತ್ತದೆಂಬುದನ್ನು ನಾವು ಬಲ್ಲೆವು. ಮಾಸ್ಕೋದ ಅಕುಶಲ ಶ್ರಮಿಕರೂ ರೈಲ್ವೇ ಕಾರ್ಮಿಕರೂ (ನಮ್ಮ ಮನಸ್ಸಿನಲ್ಲಿರುವುದು ಕೆಲವೇ ಲಾಭಕೋರರು, ಅಧಿಕಾರಿಗಳು ಮತ್ತಿತರ ಶ್ವೇತದಳದವರಲ್ಲ ಆದರೆ ಆ ಶ್ರಮಿಕರಲ್ಲಿ ಬಹುಮತಿಯರು, ಎನ್ನಿ) ಬಹಳ ಕಷ್ಟ ಪರಿಸ್ಥಿತಿಗಳಲ್ಲಿ ಜೀವಿಸುತ್ತಿರುವ ದುಡಿಯುವ ಜನರಾಗಿದ್ದಾರೆ. ಇವರು ಸತತವಾಗಿ ಅರೆಹೊಟ್ಟೆ ತಿನ್ನುತ್ತಿದ್ದಾರೆ. ಮತ್ತೆ ಈಗ, ಹೊಸ ಸುಗ್ಗಿ ಕಟಾವಾಗುವುದಕ್ಕೆ ಮುನ್ನ, ಆಹಾರ ಪರಿಸ್ಥಿತಿ ಸಾರ್ವತ್ರಿಕವಾಗಿ ಕೆಟ್ಟಿರುವುದರಿಂದ, ಅವರು ವಾಸ್ತವವಾಗಿ ಉಪವಾಸದಿಂದಿದ್ದಾರೆ. ಆದಾಗ್ಯೂ ಈ ಉಪವಾಸದಿಂದ ನರಳುತ್ತಿರುವ ಕಾರ್ಮಿಕರು, ಬೂರ್ಷ್ವಾಸೀಯ, ಮೆನ್ಸೆವಿಕರ ಹಾಗೂ ಸಮಾಜವಾದಿ-ಕ್ರಾಂತಿ ಕಾರಿಗಳ ಮಾತ್ಸರ್ಯಭರಿತ ಪ್ರತಿಕ್ರಾಂತಿಕಾರಿ ಪ್ರಕ್ಷೋಭೆಯಿಂದ ಸುತ್ತುವರಿಯಲ್ಪಟ್ಟಿದ್ದರೂ, “ಕಮ್ಯೂನಿಸ್ಟ್ ಸುಬ್ಬೋತ್ಸಿಕ್”ಗಳನ್ನು ಸಂಘಟಿಸುತ್ತಿದ್ದಾರೆ, ವೇತನವಿಲ್ಲದೆಯೇ ಓವರ್‌ಟೈಂ ಕೆಲಸ ಮಾಡುತ್ತಿದ್ದಾರೆ ಮತ್ತು ಸಾಕಷ್ಟು ಆಹಾರ ಪೋಷಣೆ ಇಲ್ಲದುದರಿಂದಾಗಿ ಬಳಲಿದ್ದರೂ, ಪೀಡನೆಗೊಳಗಾಗಿದ್ದರೂ, ನಿರ್ವೀರ್ಯರಾಗಿದ್ದರೂ ಶ್ರಮ ಉತ್ಪಾದಕತೆಯಲ್ಲಿ ಅಪಾರ ಹೆಚ್ಚಳ ಸಾಧಿಸುತ್ತಿದ್ದಾರೆ. ಇದು ಸರ್ವೋಚ್ಚ

ಸಾಹಸ ಅಲ್ಲವೇ? ಇದು ವಿಶ್ವೈತಿಹಾಸಿಕ ಪ್ರಾಮುಖ್ಯತೆಯ ಬದಲಾವಣೆಯ ಪ್ರಾರಂಭವಲ್ಲವೇ?

ಅಂತಿಮ ವಿಶ್ಲೇಷಣೆಯಲ್ಲಿ ಶ್ರಮ ಉತ್ಪಾದಕತೆಯು ಹೊಸ ಸಾಮಾಜಿಕ ವ್ಯವಸ್ಥೆಯ ವಿಜಯಕ್ಕೆ ಅತ್ಯಂತ ಮುಖ್ಯವಾದ ಹಾಗೂ ಪ್ರಧಾನವಾದ ಅಂಶವಾಗಿದೆ. ಬಂಡವಾಳವಾದವು ಜೀತದಾಳು ಪದ್ಧತಿಯಡಿ ತಿಳಿದಿರದಿದ್ದಂಥ ಶ್ರಮ ಉತ್ಪಾದಕತೆಯನ್ನು ಸೃಜಿಸಿತು. ಹೊಸ ಹಾಗೂ ಹೆಚ್ಚು ಉನ್ನತ ಶ್ರಮ ಉತ್ಪಾದಕತೆಯನ್ನು ಸೃಜಿಸುವ ಮೂಲಕ ಸಮಾಜವಾದವು ಬಂಡವಾಳವಾದವನ್ನು ಸಂಪೂರ್ಣವಾಗಿ ಸೋಲಿಸಬಲ್ಲದು ಮತ್ತು ಸಂಪೂರ್ಣವಾಗಿ ಸೋಲಿಸುವುದು. ಇದು ಅತ್ಯಂತ ಕಷ್ಟಕರವಾದ ಕಾರ್ಯ ಮತ್ತು ಇದಕ್ಕೆ ದೀರ್ಘ ಕಾಲ ಹಿಡಿಯುತ್ತದೆ; ಆದರೆ ಅದನ್ನು ಪ್ರಾರಂಭಿಸಲಾಗಿದೆ ಎಂಬುದೇ ಮುಖ್ಯವಾದುದಾಗಿದೆ. ಉಪವಾಸದಿಂದ ನರಳುತ್ತಿರುವ

ಮಾಸ್ಕೋದಲ್ಲಿ, 1919ರ ಬೇಸಿಗೆಯಲ್ಲಿ, ಸಾಮ್ರಾಜ್ಯಶಾಹಿ ಯುದ್ಧದ ನಾಲ್ಕು ಕಷ್ಟಕರ ವರ್ಷಗಳ ಮೂಲಕ ಮತ್ತು ಮತ್ತೆ ಒಂದೂವರೆ ವರ್ಷದ ಇನ್ನೂ ಹೆಚ್ಚು ಕಷ್ಟಕರವಾದ ಅಂತರ್ಯುದ್ಧದ ಮೂಲಕ ಹಾದು ಬಂದ ಹಸಿದು ಕಂಗಾಲಾದ ಕಾರ್ಮಿಕರು ಈ ಮಹೋನ್ನತ ಕಾರ್ಯವನ್ನು ಪ್ರಾರಂಭಿಸಬಲ್ಲರಾದರೆ, ಅನಂತರ, ನಾವು ಅಂತರ್ಯುದ್ಧದಲ್ಲಿ ಜಯಗಳಿಸಿ ಶಾಂತಿ ಸಂಪಾದಿಸಿದಾಗ, ಪರಿಸ್ಥಿತಿ ಹೇಗೆ ಬೆಳೆಯುವುದು?

ಕಮ್ಯೂನಿಸಂ, ಬಂಡವಾಳವಾದದ ಕೆಳಗೆ ಅಸ್ತಿತ್ವದಲ್ಲಿರುವ ಶ್ರಮ ಉತ್ಪಾದಕತೆಗೆ ಹೋಲಿಸಿದಂತೆ, ಹೆಚ್ಚು ಉನ್ನತವಾದ ಶ್ರಮ ಉತ್ಪಾದಕತೆಯಾಗಿದೆ; ವರ್ಗ ಜಾಗೃತರಾದ, ಐಕ್ಯಗೊಂಡ, ಸ್ವಯಮೇಚ್ಛೆಯಿಂದ ಕೆಲಸ ಮಾಡುವ, ಮುಂದುವರಿದ ಯಂತ್ರಸಾಧನಗಳನ್ನು ಬಳಸುವ ಕಾರ್ಮಿಕರ ಶ್ರಮ ಉತ್ಪಾದಕತೆಯಾಗಿದೆ. ಕಮ್ಯೂನಿಸ್ಟ್ ಸುಬ್ಪೋತ್ಸಿಕ್‌ಗಳು ಕಮ್ಯೂನಿಸಂನ ವಾಸ್ತವಿಕ ಪ್ರಾರಂಭವಾಗಿ ಅತ್ಯಸಾಧಾರಣವಾಗಿ ಅಮೂಲ್ಯವಾದವುಗಳಾಗಿವೆ. ಇದು ತುಂಬ ಅಸಾಧಾರಣವಾದ ವಿಷಯ, ಏಕೆಂದರೆ, ನಾವು “ಬಂಡವಾಳವಾದದಿಂದ ಕಮ್ಯೂನಿಸಂಗೆ ಪರಿವರ್ತನೆಯ ಮೊದಲ ಹೆಜ್ಜೆಗಳನ್ನಷ್ಟೆ ಇಡುತ್ತಿರುವ” ಘಟ್ಟದಲ್ಲಿ ಇದ್ದೇವೆ (ಹೀಗೆಂದೇ ನಮ್ಮ ಪಾರ್ಟಿ ಕಾರ್ಯಕ್ರಮ⁹⁸ ತುಂಬ ಸರಿಯಾಗಿಯೇ ಹೇಳಿದೆ).

ಸರಳ ಸಾಮಾನ್ಯ ಕಾರ್ಮಿಕರು ಪ್ರಯಾಸಕರವಾದ ಶ್ರಮದಿಂದ ಬಗ್ಗದೆ ಶ್ರಮ ಉತ್ಪಾದಕತೆಯನ್ನು ಹೆಚ್ಚಿಸಲು ಉತ್ಸಾಹಿತ ಕಾಳಜಿ ತೋರತೊಡಗಿದಾಗ, ಈ ಕಾರ್ಮಿಕರಿಗೇ ಸ್ವಂತವಾಗಿ ಅಲ್ಲ, ಅಥವಾ ಅವರ “ನಿಕಟ” ಬಂಧುಬಳಗದವರಿಗಲ್ಲ, ಆದರೆ ಅವರ “ದೂರದ” ಬಂಧುಬಳಗದವರಿಗೆ, ಅಂದರೆ ಒಟ್ಟಿನಲ್ಲಿ ಸಮಾಜಕ್ಕೆ, ಮೊದಲು ಒಂದು ಸಮಾಜವಾದಿ ರಾಜ್ಯದಲ್ಲಿ, ಅನಂತರ ಸೋವಿಯತ್ ಗಣತಂತ್ರಗಳ ಒಕ್ಕೂಟದಲ್ಲಿ ಏಕೀಕೃತ ರಾದ ಹತ್ತಾರು ನೂರಾರು ಮಿಲಿಯ ಜನರಿಗೆ ಅನುಕೂಲವಾಗುವಂತೆ ಧಾನ್ಯ,

ಕಲ್ಲಿದ್ದಲು, ಕಬ್ಬಿಣ ಮತ್ತಿತರ ಉತ್ಪನ್ನಗಳ ಪ್ರತಿಯೊಂದು ಪೂರ್ವಾನೂ ಮಿತವ್ಯಯದಿಂದ ಬಳಸತೊಡಗಿದಾಗ, ಕಮ್ಯೂನಿಸಂ ಪ್ರಾರಂಭವಾಗುತ್ತದೆ.

ಕಾರ್ಲ್ ಮಾರ್ಕ್ಸ್‌ರವರು ತಮ್ಮ 'ಕ್ಯಾಪಿಟಲ್' ('ಬಂಡವಾಳ') ಗ್ರಂಥದಲ್ಲಿ, ಅಟ್ಟಹಾಸದ, ವಾಗಾಡಂಬರದ, ಸ್ವಾತಂತ್ರ್ಯ ಹಾಗೂ ಮಾನವನ ಹಕ್ಕುಗಳ, ಬೂರ್ಷ್ವಾ ಪ್ರಜಾಸತ್ತಾತ್ಮಕ ಮಹಾ ಪ್ರಣಾಳಿಕೆಯನ್ನು ಗೇಲಿ ಮಾಡುತ್ತಾರೆ, ತುಚ್ಛ ಬೆರ್ನ್ ಇಂಟರ್‌ನ್ಯಾಷನಲ್‌ನ ಇಂದಿನ ತುಚ್ಛ ವೀರರನ್ನೂ ಒಳಗೊಂಡು ಎಲ್ಲ ದೇಶಗಳ ಪೆಟಿ ಬೂರ್ಷ್ವಾಗಳನ್ನೂ ಸಂಕುಚಿತಮತಿಗಳನ್ನೂ ಮರುಳುಗೊಳಿಸುವಂಥ ಒಟ್ಟಿನ ಮೇಲಿನ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಕುರಿತಾದ ಈ ಎಲ್ಲ ಶಬ್ದಾಡಂಬರಗಳನ್ನೂ ಗೇಲಿ ಮಾಡುತ್ತಾರೆ. ಹಕ್ಕುಗಳ ಕುರಿತ ಈ ಆಡಂಬರದ ಘೋಷಣೆಗಳಿಗೂ, ಶ್ರಮಜೀವಿ ವರ್ಗವು ಈ ಪ್ರಶ್ನೆಯನ್ನು ಮುಂದಿಡುವ ಸಾಧಾರಣ, ಪ್ರಾಯೋಗಿಕ, ಸರಳ ರೀತಿಗೂ ಮಧ್ಯೆ ಇರುವ ವ್ಯತ್ಯಾಸವನ್ನು ಮಾರ್ಕ್ಸ್ ಎತ್ತಿ ತೋರಿಸುತ್ತಾರೆ. ಕಮಿ ಅವಧಿಯ ಕೆಲಸದ ದಿನ ಕುರಿತಾದ ವಿಧಾಯಕ ಶಾಸನವು ಇಂಥ ವಿವೇಚನೆಗೆ ಒಂದು ಮಾದರಿ ನಿರ್ದರ್ಶನ. ಶ್ರಮಜೀವಿ ವರ್ಗ ಕ್ರಾಂತಿಯ ಒಳ ತಿರುಳು ಹೆಚ್ಚು ವಿಕಾಸಗೊಂಡಂತೆ ಮಾರ್ಕ್ಸ್‌ರವರ ವೀಕ್ಷಣೆಯ ಸೂಕ್ತತೆ ಹಾಗೂ ಪ್ರಗಾಢತೆಗಳು ಅಷ್ಟೂ ಹೆಚ್ಚು ಸ್ಪಷ್ಟವಾಗುತ್ತವೆ. ನೈಜ ಕಮ್ಯೂನಿಸಂನ "ಸೂತ್ರಗಳು" ಕೌತ್ಸುಕಿಗಳ, ಮೆನ್ಷವಿಕರ ಹಾಗೂ ಸಮಾಜವಾದಿ-ಕ್ರಾಂತಿಕಾರಿಗಳ ಮತ್ತು ಬೆರ್ನ್‌ನ ಅವರ ಪ್ರೀತಿಪಾತ್ರ "ಸೋದರರ" ವಾಗಾಡಂಬರದ, ಜಟಿಲವಾದ ಹಾಗೂ ಗಾಂಭೀರ್ಯದ ಸೋಗಿನ ನುಡಿಗಟ್ಟುಗಳಿಂದ ಭಿನ್ನವಾಗಿವೆ. ಅವು ಎಲ್ಲವನ್ನೂ ದುಡಿಮೆಯ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸುವುದರಲ್ಲಿ ಈ ಭಿನ್ನತೆ ಅಡಗಿದೆ. "ಶ್ರಮ ಪ್ರಜಾಪ್ರಭುತ್ವ," "ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ," "ಜನತೆಯ ಅಧಿಕಾರ" ಇಂಥವೇ ಎಲ್ಲ ಪದಪುಂಜಗಳ ಬಗೆಗೆ ಕಮಿ ಹರಟುವ ನಮ್ಮ ದಿನದ ವರ್ಗ ಜಾಗೃತ ಕಾರ್ಮಿಕರೂ ರೈತರೂ ಬೂರ್ಷ್ವಾ ಬುದ್ಧಿಜೀವಿಯ ಈ ವಾಗಾಡಂಬರದ ನುಡಿಗಟ್ಟುಗಳ ನಿಜಾರ್ಥವನ್ನು ಕಂಡುಕೊಳ್ಳುತ್ತಾರೆ ಮತ್ತು ಅವನ ಮೋಸವನ್ನು, ಸಾಮಾನ್ಯ ಪರಿಜ್ಞಾನ ಹಾಗೂ ಅನುಭವವಿರುವ ವ್ಯಕ್ತಿಯೊಬ್ಬ ಮೈ ಕೈ ತುಂಬಿದ ರೀತಿ ಉಡುಪಿನ ನಯನಾಜೂಕಿನ "ಕುಲೀನ"ನನ್ನು ಒಮ್ಮೆಯಷ್ಟೆ ನೋಡಿ ಇವನೊಬ್ಬ "ದಗಾಕೋರ" ಎಂದು ತಕ್ಷಣವೇ ಹಾಗೂ ತಪ್ಪಿಲ್ಲದೆಯೇ ಹೇಳಿಬಿಡುವಂತೆ, ಪತ್ತೆ ಹಚ್ಚಿ ಬಿಡುತ್ತಾರೆ.

ಆದಷ್ಟೂ ಕಮಿ ವಾಗಾಡಂಬರದ ನುಡಿಗಟ್ಟುಗಳು, ಹೆಚ್ಚು ಸರಳವಾದ, ದೈನಂದಿನ ಕಾರ್ಯ, ಒಂದೊಂದು ಪೂರ್ವ ಧಾನ್ಯದ ಬಗೆಗೂ ಒಂದೊಂದು ಪೂರ್ವ ಕಲ್ಲಿದ್ದಲ ಬಗೆಗೂ ಕಾಳಜಿ! ಈ ಪೂರ್ವ ಧಾನ್ಯವನ್ನೂ ಪೂರ್ವ ಕಲ್ಲಿದ್ದಲನ್ನೂ ಅವುಗಳ ಆವಶ್ಯಕತೆ ಇರುವ ಹಸಿದ ಕಾರ್ಮಿಕರಿಗೂ ಚಿಂದಿ ತೊಟ್ಟ ಬರಿಗಾಲ ರೈತರಿಗೂ ಒದಗಿಸುವ ಬಗೆಗೆ ಹೆಚ್ಚು ಕಾಳಜಿ. ಇದನ್ನು ಕೊಸರಾಡುವ ಮೂಲಕವಲ್ಲ, ಬಂಡವಾಳಶಾಹಿ

ರೀತಿಯಲ್ಲಲ್ಲ, ಆದರೆ ಬುದ್ಧಿಪೂರ್ವಕವಾದ, ಸ್ವಯಮೇಚ್ಛೆಯಿಂದ ಕೂಡಿದ, ಮಾಸ್ಕೋ-ಕಜಾನ್ ರೈಲು ಮಾರ್ಗದ ಅಕುಶಲ ಕಾರ್ಮಿಕರು ಹಾಗೂ ರೈಲ್ವೆಮೆನ್ ರಂತೆ ಸರಳ ದುಡಿಯುವ ಜನರ ಅಪಾರ ವೀರೋಚಿತ ಶ್ರಮದ ಮೂಲಕ ಮಾಡಬೇಕು.

ಕ್ರಾಂತಿಯ ಪ್ರಶ್ನೆಗಳಿಗೆ ಸಂಬಂಧಿಸಿ ಪ್ರತಿ ಹೆಜ್ಜೆಯಲ್ಲೂ, ಎಲ್ಲೆಲ್ಲೂ, ನಮ್ಮ ಮಧ್ಯೆಯೂ ಸಹ, ಈ ರೀತಿಯ ಬೂರ್ಷ್ವಾ-ಬುದ್ಧಿಜೀವಿ ಆಡಂಬರ ಮನೋಭಾವದ ಗುರುತುಗಳು ಕಂಡುಬರುತ್ತವೆಂದು ನಾವೆಲ್ಲ ಒಪ್ಪಿಕೊಳ್ಳಬೇಕು. ಉದಾಹರಣೆಗೆ, ನಮ್ಮ ಪತ್ರಿಕೆಗಳು ಈ ಹಳತಾದ ಬೂರ್ಷ್ವಾ-ಪ್ರಜಾಸತ್ತಾತ್ಮಕವಾದ ಗತಕಾಲದ ಲೊಡ್ಡೆದ್ದ ಅವಶೇಷಗಳ ವಿರುದ್ಧ ಹೋರಾಡಲು ಸಾಕಷ್ಟು ಮಾಡುತ್ತಿಲ್ಲ; ನೈಜ ಕಮ್ಯೂನಿಸಂನ ಸರಳವಾದ, ಸಾಮಾನ್ಯವಾದ, ಸಾಧಾರಣವಾದ, ಆದರೆ ಜೀವಶಕ್ತಿಯಿಂದ ಕೂಡಿದ ಮೊಳಕೆಗಳಿಗೆ ಉತ್ತೇಜನ ನೀಡಲು ಅವು ಸಾಕಷ್ಟು ಮಾಡುತ್ತಿಲ್ಲ.

ಮಹಿಳೆಯರ ಸ್ಥಾನದ ವಿಷಯವನ್ನೇ ತೆಗೆದುಕೊಳ್ಳಿ. ನಾವು ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಈ ಕ್ಷೇತ್ರದಲ್ಲಿ ಏನು ಮಾಡಿದ್ದೇವೋ ಅದರ ನೂರನೇ ಒಂದು ಪಾಲಿನಷ್ಟನ್ನೂ ಜಗತ್ತಿನ ಯಾವೊಂದು ಪ್ರಜಾಸತ್ತಾತ್ಮಕ ಪಾರ್ಟಿಯೂ ಅತ್ಯಂತ ಮುಂದುವರಿದ ಬೂರ್ಷ್ವಾ ಗಣತಂತ್ರದಲ್ಲೂ ಸಹ ಅನೇಕ ದಶಕಗಳಲ್ಲಿ ಮಾಡಲಾಗಿಲ್ಲ. ಮಹಿಳೆಯರನ್ನು ಅಸಮಾನತೆಯ ಸ್ಥಾನದಲ್ಲಿರಿಸುವ, ವಿವಾಹ ವಿಚ್ಛೇದನೆಗೆ ಕಟ್ಟುಪಾಡು ಹಾಕಿ ಅದರ ಸುತ್ತ ಬೇಸರ ತರಿಸುವಂಥ ಶಿಷ್ಟಾಚಾರಗಳನ್ನು ನಿರ್ಮಿಸುವ, ವಿವಾಹ ಬಾಂಧವ್ಯದಿಂದ ಹೊರಗೆ ಹುಟ್ಟಿದ ಮಕ್ಕಳಿಗೆ ಮನ್ನಣೆ ನೀಡದಿರುವ, ಅವರ ತಂದೆಯರು ಯಾರೆಂದು ಶೋಧಿಸುವಂತೆ ಬಲವಂತಪಡಿಸುವ, ಇವೇ ಮುಂತಾದ ಕುಖ್ಯಾತ ಶಾಸನಗಳನ್ನು ನಾವು ನಿಜಕ್ಕೂ ನಿರ್ನಾಮ ಮಾಡಿದ್ದೇವೆ. ಇಂಥ ಶಾಸನಗಳ ಅಸಂಖ್ಯಾತ ಅವಶೇಷಗಳು, ಬೂರ್ಷ್ವಾಸೀಗೂ ಬಂಡವಾಳವಾದಕ್ಕೂ ನಾಚಿಕೆಗೀಡಾಗಿ ಎಲ್ಲ ನಾಗರಿಕ ದೇಶಗಳಲ್ಲಿಯೂ ಕಾಣಬರುತ್ತಿವೆ. ಈ ಕ್ಷೇತ್ರದಲ್ಲಿ ನಾವು ಏನು ಮಾಡಿದ್ದೇವೋ ಅದರ ಬಗೆಗೆ ಸಾವಿರ ಪಟ್ಟು ಹೆಮ್ಮೆ ಪಡಲು ನಮಗೆ ಹಕ್ಕಿದೆ. ಆದರೆ ಹಳೆಯ ಕಾಲದ ಬೂರ್ಷ್ವಾ ಶಾಸನಗಳ ಹಾಗೂ ಸಂಸ್ಥೆಗಳ ಕಸಕಡ್ಡಿಗಳನ್ನು ತೆಗೆದು ಹಾಕಿ ನಾವು ನೆಲವನ್ನು ಎಷ್ಟು ಹೆಚ್ಚು ಕೂಲಂಕಷವಾಗಿ ಸ್ವಚ್ಛಗೊಳಿಸಿದರೆ, ನಾವು ನಿರ್ಮಾಣ ಕಾರ್ಯಕ್ಕಾಗಿ ನೆಲವನ್ನು ಸ್ವಚ್ಛಗೊಳಿಸಿರುವೆವಷ್ಟೆ, ಆದರೆ ಆ ನಿರ್ಮಾಣ ಕಾರ್ಯವನ್ನೇ ಇನ್ನೂ ಪ್ರಾರಂಭಿಸಿಲ್ಲ ಎಂಬುದು ನಮಗೆ ಅಷ್ಟೂ ಹೆಚ್ಚು ಸ್ಪಷ್ಟವಾಗುತ್ತದೆ.

ಮಹಿಳಾ ವಿಮೋಚನೆಗೆ ಸಂಬಂಧಿಸಿ ನಾನಾ ರೀತಿಯ ಶಾಸನಗಳನ್ನು ಮಾಡಲಾಗಿದ್ದರೂ ಅವಳು ಇನ್ನೂ ಗೃಹದಾಸಿಯಾಗಿಯೇ ಉಳಿದಿದ್ದಾಳೆ. ಏಕೆಂದರೆ ಕ್ಷುಲ್ಲಕ ಮನೆಗೆಲಸ ಅವಳನ್ನು ತುಳಿಯುತ್ತಿದೆ, ಅವಳ ಕತ್ತು ಹಿಸುಕುತ್ತಿದೆ, ಅವಳನ್ನು ಮತಿಹೀನಗೊಳಿಸುತ್ತಿದೆ ಮತ್ತು ಅವನತಿಗೆ ತರುತ್ತಿದೆ, ಅವಳನ್ನು ಅಡಿಗಮನೆಗೂ ಕೂಸು

ಕೋಣೆಗೂ ಕಟ್ಟಿಹಾಕಿದೆ. ಅವಳು ತನ್ನ ಶ್ರಮವನ್ನು ಅನಾಗರಿಕ ರೀತಿಯ ಅನುತ್ಪಾದಕ ವಾದ, ಕ್ಷುಲ್ಲಕವಾದ, ನರಕ್ಷೋಭೆಗೊಳಿಸುವ, ನಿರರ್ಥಕವಾದ ಹಾಗೂ ಜಜ್ಜುಬಡಿಯುವ ಗುಲಾಮಚಾಕರಿಯಲ್ಲಿ ವ್ಯರ್ಥ ಮಾಡುತ್ತಿದ್ದಾಳೆ. ಈ ಕ್ಷುಲ್ಲಕ ಗೃಹಕಾರ್ಯ ನಿರ್ವಹಣೆಯ ವಿರುದ್ಧ ಸರ್ವತೋಮುಖ ಹೋರಾಟ (ರಾಜ್ಯಾಧಿಕಾರವನ್ನು ಹೊಂದಿರುವ ಶ್ರಮಜೀವಿ ವರ್ಗದ ನಾಯಕತ್ವದಲ್ಲಿ) ಪ್ರಾರಂಭವಾದಾಗ ಮತ್ತು ಪ್ರಾರಂಭವಾದ ಕಡೆಯಲ್ಲಷ್ಟೆ, ಅಥವಾ ಆ ಕ್ಷುಲ್ಲಕ ಗೃಹಕಾರ್ಯ ನಿರ್ವಹಣೆಯನ್ನು ವಿಸ್ತೃತ ಪ್ರಮಾಣದ ಸಮಾಜವಾದಿ ಆರ್ಥಿಕತೆಯನ್ನಾಗಿ ಸಂಪೂರ್ಣವಾಗಿ ಪರಿವರ್ತಿಸುವುದು ಪ್ರಾರಂಭವಾದಾಗ, ಮಹಿಳೆಯರ ನಿಜವಾದ ವಿಮೋಚನೆ, ನಿಜವಾದ ಕಮ್ಯೂನಿಸಂ ಪ್ರಾರಂಭವಾಗುವುದು.

ಸೈದ್ಧಾಂತಿಕವಾಗಿ ಚರ್ಚಾಸ್ಪದವಲ್ಲವೆಂದು ಪ್ರತಿಯೊಬ್ಬ ಕಮ್ಯೂನಿಸ್ಟನೂ ಭಾವಿಸುವಂಥ ಈ ಪ್ರಶ್ನೆಯ ಕಡೆಗೆ ನಾವು ಅನುಷ್ಠಾನದಲ್ಲಿ ಸಾಕಷ್ಟು ಗಮನ ನೀಡುತ್ತಿದ್ದೇವೆಯೇ? ಖಂಡಿತ ಇಲ್ಲ. ಈ ವಲಯದಲ್ಲಿ ಆಗಲೇ ಕಾಣಿಸಿಕೊಂಡಿರುವ ಕಮ್ಯೂನಿಸಂನ ಮೊಳಕೆಗಳ ಬಗೆಗೆ ನಾವು ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆಯೇ? ಮತ್ತೆ ಉತ್ತರ ಇಲ್ಲ ಎಂದೇ. ಸಾರ್ವಜನಿಕ ಭೋಜನಾಲಯಗಳು, ಶಿಶುವಿಹಾರಗಳು, ಬಾಲೋದ್ಯಾನಗಳು - ಇವು ಕಮ್ಯೂನಿಸಂನ ಮೊಳಕೆಗಳಿಗೆ ನಿದರ್ಶನಗಳಾಗಿವೆ. ಇಲ್ಲಿ ನಾವು ಸರಳ, ಅನುದಿನದ, ಸಾಧನವನ್ನು ಕಾಣುತ್ತೇವೆ. ಇವುಗಳಲ್ಲಿ ಶಬ್ದಾಡಂಬರ, ಆರ್ಭಟ ಅಥವಾ ಬಾಹ್ಯೋಪಚಾರ ಏನೂ ಇಲ್ಲ. ಇವು ನಿಜಕ್ಕೂ ಮಹಿಳೆಯರನ್ನು ವಿಮೋಚನೆಗೊಳಿಸುವುವು, ಸಾಮಾಜಿಕ ಉತ್ಪಾದನೆಯಲ್ಲೂ ಸಾಮಾಜಿಕ ಜೀವನದಲ್ಲೂ ಅವರ ಪಾತ್ರಕ್ಕೆ ಸಂಬಂಧಿಸಿ ಪುರುಷರೊಂದಿಗೆ ಹೊಂದಿರುವ ಅಸಮಾನ ಸ್ಥಿತಿಯನ್ನು ನಿಜಕ್ಕೂ ಕಮ್ಮಿ ಮಾಡುವುವು, ತೊಡೆದು ಹಾಕುವುವು. ಈ ಸಾಧನಗಳು ಹೊಸತಾದವೇನೂ ಅಲ್ಲ. ಅವನ್ನು (ಸಮಾಜವಾದದ ಇತರೆಲ್ಲ ವಸ್ತು ಪೂರ್ವಾ ವಶ್ಯಕತೆಗಳಂತೆಯೇ) ವಿಸ್ತೃತ ಪ್ರಮಾಣದ ಬಂಡವಾಳವಾದವೇ ನಿರ್ಮಿಸಿತು. ಆದರೆ ಬಂಡವಾಳವಾದದ ಕೆಳಗೆ ಅವು, ಮೊದಲನೆಯದಾಗಿ, ಅಪರೂಪದ ವಸ್ತುಗಳಾಗಿ ಉಳಿದಿದ್ದವು ಮತ್ತು ಎರಡನೆಯದಾಗಿ - ಇದು ವಿಶೇಷವಾಗಿ ಮುಖ್ಯವಾದುದು - ಕಾಳಸಂತೆ, ಲಾಭಕೋರತನ, ಮೋಸ, ದಗಾಬಾಜಿ ಈ ಎಲ್ಲ ತೀರ ಕೆಟ್ಟ ಅವಲಕ್ಷಣಗಳನ್ನುಳ್ಳ ಲಾಭಕೋರತನದ ಉದ್ಯಮಗಳಾಗಿ, ಇಲ್ಲವೇ ಅತ್ಯುತ್ತಮ ಕಾರ್ಮಿಕರು ನ್ಯಾಯೋಚಿತವಾಗಿಯೇ ದ್ವೇಷಿಸಿದಂಥ ಹಾಗೂ ತುಚ್ಛವಾಗಿ ಕಂಡಂಥ “ಬೂರ್ಷ್ವಾದಾಸಶೀಲತೆಯ ದೊಂಬರಾಟ”ಗಳಾಗಿ ಉಳಿದಿದ್ದವು.

ನಮ್ಮ ದೇಶದಲ್ಲಿ ಈ ಸಂಸ್ಥೆಗಳ ಸಂಖ್ಯೆ ಅಪಾರವಾಗಿ ಹೆಚ್ಚಿದೆ ಮತ್ತು ಅವುಗಳ ಲಕ್ಷಣ ಬದಲತೊಡಗಿದೆ ಎಂಬುದರಲ್ಲಿ ಸಂಶಯವಿಲ್ಲ. ಕಾರ್ಮಿಕ ಹಾಗೂ ರೈತ ಮಹಿಳೆಯರ ಮಧ್ಯೆ ನಮಗೆ ತಿಳಿದಿರುವುದಕ್ಕಿಂತ ತುಂಬ ಹೆಚ್ಚು ಸಂಘಟನಾತ್ಮಕ ಪ್ರತಿಭೆ ಇದೆ, ಪ್ರಾಯೋಗಿಕ ಕಾರ್ಯ ಸಂಘಟಿಸಬಲ್ಲ ಜನರು ನಮಗೆ ತಿಳಿದಿರುವುದ

ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಬಳಿ ಇದ್ದಾರೆ, ಎಂಬುದರಲ್ಲಿ ಸಂಶಯವಿಲ್ಲ. ಇವರು ಅಧಿಕ ಸಂಖ್ಯೆ ಕಾರ್ಮಿಕರ ಮತ್ತು ಇನ್ನೂ ಹೆಚ್ಚು ಅಧಿಕ ಸಂಖ್ಯೆ ಬಳಕೆಗಾರರ ಸಹಕಾರದಿಂದ, ಯೋಜನೆಗಳು, ವ್ಯವಸ್ಥೆಗಳು ಇತ್ಯಾದಿಗಳ ಬಗೆಗೆ ತುಂಬ ಮಾತು ಕತೆ, ಗಡಿಬಿಡಿ, ಕಚ್ಚಾಟ ಹಾಗೂ ಹರಟೆಗಳಿಲ್ಲದೆಯೇ, - ತಾವೇ ಬಹಳ ದೊಡ್ಡವರೆಂದು ಭಾವಿಸಿಕೊಂಡ “ಬುದ್ಧಿಜೀವಿಗಳ”ನ್ನು ಅಥವಾ ಅರೆಪಕ್ಷ “ಕಮ್ಯೂನಿಸ್ಟ್ ರನ್ನು” “ಭಾದಿಸುತ್ತಿರುವಂಥ” ಈ ದುರ್ಗುಣಗಳಿಲ್ಲದೆಯೇ - ಪ್ರಾಯೋಗಿಕ ಕಾರ್ಯವನ್ನು ಸಂಘಟಿಸಬಲ್ಲರು. ಆದರೆ ನಾವು ಈ ಹೊಸ ಶಕ್ತಿಯ ಮೊಳಕೆಗಳನ್ನು ಪೋಷಿಸಬೇಕಾದಂತೆ ಪೋಷಿಸುತ್ತಿಲ್ಲ.

ಬೂರ್ಷ್ವಾಸೀಯನ್ನು ನೋಡಿ. ತಮಗೆ ಏನು ಬೇಕು ಎಂಬುದನ್ನು ಜಾಹೀರು ಪಡಿಸುವುದನ್ನು ಅವರು ಎಷ್ಟು ಚೆನ್ನಾಗಿ ಬಲ್ಲರು! “ಮಾದರಿ” ಉದ್ಯಮಗಳು ಎಂದು ಬಂಡವಾಳಗಾರರು ಭಾವಿಸುವಂಥ ಉದ್ಯಮಗಳನ್ನು ಲಕ್ಷಾಂತರ ಪ್ರತಿಗಳ ಅವರ ವ್ಯತ್ಯಪತ್ರಿಕೆಗಳು ಹೇಗೆ ಮಿತಿಮೀರಿ ಹೊಗಳುತ್ತವೆ ಮತ್ತು ಹೇಗೆ “ಮಾದರಿ” ಬೂರ್ಷ್ವಾ ಸಂಸ್ಥೆಗಳನ್ನು ರಾಷ್ಟ್ರೀಯ ಹೆಮ್ಮೆಯ ವಸ್ತುಗಳನ್ನಾಗಿ ಎತ್ತಿ ತೋರಿಸುತ್ತವೆ, ಎಂಬುದನ್ನು ನೋಡಿ! ನಮ್ಮ ಪತ್ರಿಕೆಗಳು ಅತ್ಯುತ್ತಮ ಭೋಜನಾಲಯಗಳ ಅಥವಾ ಶಿಶುವಿಹಾರಗಳ ಹೆಗ್ಗಳಿಕೆಯನ್ನು ದಿನದಿನವೂ ಹೇಳುತ್ತ ಹೇಳುತ್ತ, ಅವುಗಳಲ್ಲಿ ಕೆಲವನ್ನಾದರೂ ಆ ರೀತಿಯ ಮಾದರಿ ಸಂಸ್ಥೆಗಳನ್ನಾಗಿ ಪರಿವರ್ತಿಸಲೋಸುಗ, ಅವುಗಳನ್ನು ವರ್ಣಿಸುವ ತೊಂದರೆಯನ್ನೇ ತೆಗೆದುಕೊಳ್ಳುವುದಿಲ್ಲ, ಅಥವಾ ಎಂದೂ ವರ್ಣಿಸಿಯೇ ಇಲ್ಲ. ನಮ್ಮ ಪತ್ರಿಕೆಗಳು ಅವುಗಳಿಗೆ ಸಾಕಷ್ಟು ಪ್ರಚಾರ ನೀಡುತ್ತಿಲ್ಲ, ಅವುಗಳಿಂದಾಗಿ ಹೇಗೆ ಮಾನವಶ್ರಮದಲ್ಲಿ ಉಳಿತಾಯವಾಗುತ್ತಿದೆ, ಅವು ಬಳಕೆಗಾರರಿಗೆ ಎಷ್ಟು ಅನುಕೂಲವಾಗಿವೆ, ಎಷ್ಟು ಉತ್ಪನ್ನಗಳ ಮಿತವ್ಯಯವಾಗಿದೆ, ಮಹಿಳೆಯರನ್ನು ಗೃಹದಾಸ್ಯದಿಂದ ಹೇಗೆ ವಿಮೋಚನೆಗೊಳಿಸಲಾಗಿದೆ, ನೈರ್ಮಲ್ಯ ಪರಿಸ್ಥಿತಿಗಳಲ್ಲಿ ಎಷ್ಟೊಂದು ಸುಧಾರಣೆಯಾಗಿದೆ, ಇವನ್ನೆಲ್ಲ ಆದರ್ಶಪ್ರಾಯವಾದ ಕಮ್ಯೂನಿಸ್ಟ್ ಕಾರ್ಯದಿಂದ ಸಾಧಿಸಬಹುದಾಗಿದೆ ಮತ್ತು ಇಡೀ ಸಮಾಜಕ್ಕೂ ಎಲ್ಲ ದುಡಿಯುವ ಜನರಿಗೂ ಲಭ್ಯವಾಗುವಂತೆ ವಿಸ್ತರಿಸಬಹುದಾಗಿದೆ - ಇವುಗಳನ್ನೆಲ್ಲ ನಮ್ಮ ಪತ್ರಿಕೆಗಳು ವಿವರವಾಗಿ ತಿಳಿಸುತ್ತಲೇ ಇಲ್ಲ.

ಆದರ್ಶಪ್ರಾಯವಾದ ಉತ್ಪಾದನೆ, ಆದರ್ಶಪ್ರಾಯವಾದ ಕಮ್ಯೂನಿಸ್ಟ್ ಸುಬ್ಪೋತ್ಪಾದಕಗಳು, ಪ್ರತಿಯೊಂದು ಪೂರ್ವ ಧಾನ್ಯವನ್ನು ಪಡೆಯುವುದರಲ್ಲೂ ವಿತರಣೆ ಮಾಡುವುದರಲ್ಲೂ ಆದರ್ಶಪ್ರಾಯವಾದ ಎಚ್ಚರಿಕೆ ಹಾಗೂ ನ್ಯಾಯನಿಷ್ಠತೆ, ಆದರ್ಶಪ್ರಾಯವಾದ ಭೋಜನಾಲಯಗಳು, ಇಂಥ ಇಂಥ ಕಾರ್ಮಿಕರ ಮನೆಯಲ್ಲಿನ, ಇಂಥ ಇಂಥ ವರ್ತಾರದಲ್ಲಿನ ಆದರ್ಶಪ್ರಾಯವಾದ ಸ್ವಚ್ಛತೆ - ಇಂಥ ವಿಷಯಗಳೆಲ್ಲ ನಮ್ಮ ಪತ್ರಿಕೆಗಳಿಂದಲೂ ಪ್ರತಿಯೊಂದೂ ಕಾರ್ಮಿಕ ಹಾಗೂ ರೈತ ಸಂಘಟನೆಯಿಂದಲೂ ಈಗ ಪಡೆಯುತ್ತಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಗಮನ ಹಾಗೂ

ಎಚ್ಚರಿಕೆ ಪಡೆಯಬೇಕು. ಇವೆಲ್ಲ ಕಮ್ಯೂನಿಸಂನ ಮೊಳಕೆಗಳು. ಇವನ್ನು ಪಾಲಿಸಿ ಪೋಷಿಸುವುದು ನಮ್ಮೆಲ್ಲರ ಸಾಮಾನ್ಯ ಹಾಗೂ ಪ್ರಾಥಮಿಕ ಕರ್ತವ್ಯ. ನಮ್ಮ ಆಹಾರ ಹಾಗೂ ಉತ್ಪಾದನಾ ಪರಿಸ್ಥಿತಿ ಕಷ್ಟವಾಗಿದ್ದರೂ ಬೋಲ್ಷೆವಿಕರ ಒಂದೂವರೆ ವರ್ಷದ ಆಡಳಿತದಲ್ಲಿ ಎಲ್ಲ ರಂಗಗಳಲ್ಲಿಯೂ ನಿಸ್ಸಂದೇಹವಾದ ಪ್ರಗತಿ ಉಂಟಾಗಿದೆ: ಧಾನ್ಯ ವಸೂಲಿ ಮೂವತ್ತು ಮಿಲಿಯ ಪೂದ್‌ಗಳಿಂದ (1917ರ ಆಗಸ್ಟ್ 1ರಿಂದ 1918ರ ಆಗಸ್ಟ್ 1ರವರೆಗೆ) ನೂರು ಮಿಲಿಯ ಪೂದ್‌ಗಳಿಗೆ (1918ರ ಆಗಸ್ಟ್ 1ರಿಂದ 1919ರ ಮೇ 1ರವರೆಗೆ) ಏರಿದೆ; ತರಕಾರಿ ತೋಟಗಾರಿಕೆಯನ್ನು ವಿಸ್ತರಿಸಲಾಗಿದೆ, ಬೀಜ ಬಿತ್ತದೆ ಇರುವ ಭೂಮಿಯ ಪ್ರಮಾಣ ಕಮ್ಮಿಯಾಗಿದೆ, ಅಗಾಧ ಇಂಧನ ತೊಂದರೆಗಳು ಇದ್ದಾಗ್ಯೂ ರೈಲ್ವೇ ಸಾರಿಗೆ ಸುಧಾರಿಸತೊಡಗಿದೆ, ಇವೇ ಮುಂತಾದ ಪ್ರಗತಿ ಸಾಧಿಸಲಾಗಿದೆ. ಈ ಸಾರ್ವತ್ರಿಕ ಹಿನ್ನೆಲೆಯಲ್ಲಿ ಮತ್ತು ಶ್ರಮಜೀವಿ ವರ್ಗದ ರಾಜ್ಯಾಧಿಕಾರದ ಬೆಂಬಲದೊಂದಿಗೆ, ಕಮ್ಯೂನಿಸಂನ ಮೊಳಕೆಗಳು ಬತ್ತಿ ಹೋಗುವುದಿಲ್ಲ; ಅವು ಪರಿಪೂರ್ಣ ಕಮ್ಯೂನಿಸಂ ಆಗಿ ಬೆಳೆಯುವುವು, ಅರಳುವುವು.

* * *

“ಕಮ್ಯೂನಿಸ್ಟ್ ಸುಬ್ಪೋತ್ಸಿಕ್”ಗಳ ಈ ಮಹಾ ಪ್ರಾರಂಭದಿಂದ ಲಭಿಸುವಂಥ ಅತ್ಯಂತ ಮುಖ್ಯ ಪ್ರಾಯೋಗಿಕ ಪಾಠಗಳನ್ನು ಕಲಿಯಲೋಸುಗ ನಾವು ಅವುಗಳ ಮಹತ್ವವನ್ನು ಗಾಢವಾಗಿ ಪರ್ಯಾಲೋಚಿಸಬೇಕು.

ಮೊದಲ ಹಾಗೂ ಮುಖ್ಯ ಪಾಠವೆಂದರೆ ಈ ಆರಂಭಕ್ಕೆ ಎಲ್ಲ ನೆರವು ನೀಡಬೇಕು ಅನ್ನುವುದಾಗಿದೆ. “ಕಮ್ಯೂನ್” ಎಂಬ ಪದವನ್ನು ತುಂಬ ಸ್ವೇಚ್ಛೆಯಾಗಿ ಉಪಯೋಗಿಸಲಾಗುತ್ತಿದೆ. ಕಮ್ಯೂನಿಸ್ಟರು ಪ್ರಾರಂಭಿಸಿದ ಅಥವಾ ಅವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾದ ಯಾವುದೇ ರೀತಿಯ ಉದ್ಯಮವನ್ನೂ ತುಂಬ ವೇಳೆ ಕೂಡಲೇ “ಕಮ್ಯೂನ್” ಎಂದು ಘೋಷಿಸಲಾಗುತ್ತಿದೆ. ಈ ಅತ್ಯಂತ ಗೌರವಾರ್ಹವಾದ ಹೆಸರನ್ನು ಸುದೀರ್ಘವಾದ, ಸತತವಾದ ಯತ್ನದಿಂದ, ನೈಜ ಕಮ್ಯೂನಿಸ್ಟ್ ಬೆಳವಣಿಗೆಯಲ್ಲಿ ಪ್ರಾಯೋಗಿಕ ಸಾಧನೆಯಿಂದ ಸಂಪಾದಿಸಿಕೊಳ್ಳಬೇಕು ಎಂಬುದನ್ನು ಬಹುವೇಳೆ ಮರೆಯಲಾಗುತ್ತಿದೆ.

ಆದ್ದರಿಂದ ಜನತಾ ಕಮಿಸ್ಸಾರ್‌ಗಳ ಕೌನ್ಸಿಲ್‌ನ ಶಾಸನವನ್ನು “ಬಳಕೆಗಾರರ ಕಮ್ಯೂನ್‌ಗಳು” ಅನ್ನುವ ಹೆಸರಿಗೆ ಸಂಬಂಧಿಸಿರುವವರೆಗೆ, ರದ್ದುಪಡಿಸಬೇಕೆಂದು ಕೇಂದ್ರ ಕಾರ್ಯಕಾರಿ ಸಮಿತಿಯ ಬಹುಮತೀಯ ಸದಸ್ಯರ ಮನಸ್ಸಿನಲ್ಲಿ ಪಕ್ವಗೊಂಡಿರುವಂಥ ನಿರ್ಧಾರವು, ನನ್ನ ಅಭಿಪ್ರಾಯದಲ್ಲಿ, ತುಂಬ ಸರಿಯಾದುದು^{೧೧}. ಹೆಸರು ಹೆಚ್ಚು ಸರಳವಾಗಿರಲಿ. ಅಂದ ಹಾಗೇ, ಹೊಸ ಸಂಘಟನಾತ್ಮಕ ಕಾರ್ಯದ ಆರಂಭಿಕ ಘಟ್ಟಗಳ ಲೋಪಗಳಿಗೂ ನ್ಯೂನತೆಗಳಿಗೂ “ಕಮ್ಯೂನ್”ಗಳನ್ನು ದೂಷಿಸುವಂತಾಗದಿರಲಿ, ಆದರೆ (ನ್ಯಾಯವಾಗಿ ಮಾಡಬೇಕಾದಂತೆ) ಕೆಟ್ಟ ಕಮ್ಯೂನಿಸ್ಟರನ್ನು

ದೂಷಿಸುವಂತಾಗಲಿ. “ಕಮ್ಯೂನ್” ಎಂಬ ಪದವನ್ನು ಸಾಮಾನ್ಯ ಬಳಕೆಯಿಂದ ತೆಗೆದುಹಾಕುವುದೇ, ಎಲ್ಲ ಅನಾಮಧೇಯರೂ ಅದರ ಮೇಲೆ ಕೈಹಾಕುವುದನ್ನು ನಿಷೇಧಿಸುವುದೇ, ಅಥವಾ ತಾವು ಕಾರ್ಯವನ್ನು ಕಮ್ಯೂನಿಸ್ಟ್ ರೀತಿಯಲ್ಲಿ ಸಂಘಟಿಸುವ ಸಾಮರ್ಥ್ಯ ಹೊಂದಿವೆ ಎಂದು ಆಚರಣೆಯಲ್ಲಿ ನಿಜಕ್ಕೂ ತೋರಿಸಿಕೊಟ್ಟಂಥ (ಸುತ್ತಮುತ್ತಲ ಇಡೀ ಜನರ ಒಮ್ಮತದ ಮನ್ನಣೆಯಿಂದ ಸಾಧಿತವಾದಂಥ) ನೈಜ ಕಮ್ಯೂನ್ ಗಳಷ್ಟೆ ಈ ಹೆಸರನ್ನು ಹೊಂದಿರಲು ಅವಕಾಶ ನೀಡುವುದೇ, ಒಳ್ಳೆಯದು. ಸಮಾಜದ ಹಿತದೃಷ್ಟಿಯಿಂದ, ದುಡಿಯುವ ಜನರ ಹಿತದೃಷ್ಟಿಯಿಂದ ನೀವು ಸಂಭಾವನೆ ಇಲ್ಲದೆಯೇ ಕೆಲಸ ಮಾಡಬಲ್ಲರೆಂದು ತೋರಿಸಿಕೊಡಿ, ನೀವು “ಕ್ರಾಂತಿಕಾರಿ ರೀತಿಯಲ್ಲಿ ಕೆಲಸ ಮಾಡಬಲ್ಲರಿ,” ಶ್ರಮ ಉತ್ಪಾದಕತೆಯನ್ನು ಹೆಚ್ಚಿಸುವ, ಕೆಲಸವನ್ನು ಆದರ್ಶಯುತ ರೀತಿಯಲ್ಲಿ ಸಂಘಟಿಸುವ, ಸಾಮರ್ಥ್ಯ ಹೊಂದಿದ್ದೀರಿ ಎಂಬುದನ್ನು ತೋರಿಸಿಕೊಡಿ, ಅನಂತರ “ಕಮ್ಯೂನ್” ಎಂಬ ಗೌರವಾರ್ಹ ಹೆಸರು ಪಡೆಯಲು ಕೈ ಚಾಚಿ!

ಈ ನಿಟ್ಟಿನಲ್ಲಿ “ಕಮ್ಯೂನಿಸ್ಟ್ ಸುಬ್ಪೋತ್ಸಿಕ್‌ಗಳು” ಅತ್ಯಮೂಲ್ಯ ಅಪವಾದಗಳಾಗಿವೆ. ಏಕೆಂದರೆ ಮಾಸ್ಕೋ-ಕಜಾನ್ ರೈಲ್ವೆಯ ಅಕುಶಲ ಶ್ರಮಿಕರೂ ರೈಲ್ವೆ ಮನ್‌ಗಳೂ ಮೊದಲು ತಾವು ಕಮ್ಯೂನಿಸ್ಟರಂತೆ ಕೆಲಸ ಮಾಡಬಲ್ಲರು ಎಂಬುದನ್ನು ಕೃತಿಗಳ ಮೂಲಕ ತೋರಿಸಿಕೊಟ್ಟರು, ಅನಂತರ ತಮ್ಮ ಉದ್ಯಮಕ್ಕೆ “ಕಮ್ಯೂನಿಸ್ಟ್ ಸುಬ್ಪೋತ್ಸಿಕ್‌ಗಳು” ಎಂಬ ಹೆಸರನ್ನು ಇರಿಸಿಕೊಂಡರು. ಭವಿಷ್ಯತ್ತಿನಲ್ಲಿ ಕಠಿಣ ಶ್ರಮದಿಂದ, ಸುದೀರ್ಘ ಯತ್ನದ ಮೂಲಕ ಪ್ರಾಯೋಗಿಕ ಯಶಸ್ಸಿನಿಂದ, ಆದರ್ಶಪ್ರಾಯವಾದ ಹಾಗೂ ನಿಜಕ್ಕೂ ಕಮ್ಯೂನಿಸ್ಟ್ ಆದ ಸಂಘಟನೆಯಿಂದ ಕಮ್ಯೂನ್ ಎಂಬ ಹೆಸರಿಗೆ ಅರ್ಹತೆಯನ್ನು ಸಾಧಿಸತೋರದೆಯೇ ತನ್ನ ಉದ್ಯಮ, ಸಂಸ್ಥೆ ಅಥವಾ ಕಾರ್ಯವನ್ನು ಕಮ್ಯೂನ್ ಎಂದು ಕರೆಯುವಂಥ ಯಾರನ್ನೇ ಆಗಲಿ ಬೂಟಾಟಿಕೆಗಾರರೆಂದು, ಬುರುಡೆ ಆಸಾಮಿಗಳೆಂದು ನಿರ್ದಯದಿಂದ ಗೇಲಿ ಮಾಡಿ ಅಪಮಾನಕ್ಕೀಡು ಮಾಡುವಂತೆ ನಾವು ನೋಡಿಕೊಳ್ಳಬೇಕು, ಖಚಿತಪಡಿಸಬೇಕು.

ಈ ಮಹಾ ಪ್ರಾರಂಭವನ್ನು - “ಕಮ್ಯೂನಿಸ್ಟ್ ಸುಬ್ಪೋತ್ಸಿಕ್‌ಗಳ”ನ್ನು - ಮತ್ತೊಂದು ಉದ್ದೇಶಕ್ಕಾಗಿಯೂ, ಅಂದರೆ ಪಾರ್ಟಿಯನ್ನು ಶುದ್ಧಗೊಳಿಸುವ ಉದ್ದೇಶಕ್ಕಾಗಿಯೂ, ಬಳಸಬೇಕು. ಕ್ರಾಂತಿಯನಂತರ ಆರಂಭಿಕ ಕಾಲಾವಧಿಯಲ್ಲಿ “ಪ್ರಾಮಾಣಿಕ” ಹಾಗೂ ಸಂಕುಚಿತ ಮನೋಧರ್ಮದ ಜನರು ವಿಶೇಷವಾಗಿ ಅಂಜುಬುರುಕ ರಾಗಿದ್ದಾಗ, ಬೂರ್ಷ್ವಾ ಬುದ್ಧಿಜೀವಿಗಳೆಲ್ಲ, ಒಬ್ಬೊಬ್ಬರೂ, ಮೆನ್ಸೆವಿಕರು ಮತ್ತು ಸಮಾಜವಾದಿ-ಕ್ರಾಂತಿಕಾರಿಗಳೂ ಸಹ, ಬೂರ್ಷ್ವಾಸೀಯ ಬಾಲಬಡುಕರಾಗಿ ವರ್ತಿಸುತ್ತ ವಿಧ್ವಂಸಕ ಚರ್ಯೆಗಳನ್ನು ನಡೆಸುತ್ತಿದ್ದಾಗ, ದುಸ್ಸಾಹಸಿಗಳೂ ಇತರ ದುಷ್ಟ ಶಕ್ತಿಗಳೂ ಆಳುವ ಪಾರ್ಟಿಗೆ ಅಂಟಿಕೊಂಡುದು ತೀರ ಅನಿವಾರ್ಯವಾಗಿದ್ದಿತು. ಇದು ಜರುಗದೆ ಯಾವೊಂದು ಕ್ರಾಂತಿಯೂ ಆದುದಿಲ್ಲ, ಆಗಲು ಸಾಧ್ಯವೂ ಇಲ್ಲ. ಮುಖ್ಯ

ವಿಷಯವೆಂದರೆ, ಆಳುವ ಪಾರ್ಟಿಯು ದೃಢವಾದ ಹಾಗೂ ಬಲವಾದ ಮುಂದುವರಿದ ವರ್ಗದ ಮೇಲೆ ಆಧರಿಸಿಕೊಂಡು, ತನ್ನ ದಳಗಳನ್ನು ಶುದ್ಧಗೊಳಿಸಲು ಸಮರ್ಥವಾಗಬೇಕು.

ನಾವು ಈ ಕಾರ್ಯವನ್ನು ತುಂಬ ಹಿಂದೆಯೇ ಪ್ರಾರಂಭಿಸಿದೆವು. ಅದನ್ನು ಸ್ಥಿರವಾಗಿ ಹಾಗೂ ಅವಿಶ್ರಾಂತವಾಗಿ ಮುಂದುವರಿಸಬೇಕು. ಕಮ್ಯೂನಿಸ್ಟರನ್ನು ಯುದ್ಧಕ್ಕೆ ಜಮಾಯಿಸುವ ಕಾರ್ಯ ಈ ವಿಷಯದಲ್ಲಿ ನಮಗೆ ನೆರವಾಯಿತು: ಹೇಡಿಗಳೂ ದಗಾಕೋರರೂ ಪಾರ್ಟಿಯ ದಳಗಳನ್ನು ಬಿಟ್ಟು ಓಡಿದರು. ಪೀಡೆ ತೊಲಗಿತು! ಪಾರ್ಟಿಯ ಸದಸ್ಯತ್ವದಲ್ಲಿ ಇಂತಹ ಇಳಿತವು ಅದರ ಬಲ ಹಾಗೂ ತೂಕದಲ್ಲಿ ಭಾರಿ ಹೆಚ್ಚಳವೇ ಆಗಿರುತ್ತದೆ. ನಾವು ಈ ಶುದ್ಧೀಕರಣ ಕಾರ್ಯವನ್ನು ಮುಂದುವರಿಸಬೇಕು. ಹೊಸ ಪ್ರಾರಂಭವನ್ನು - "ಕಮ್ಯೂನಿಸ್ಟ್ ಸುಬ್ಪೋತ್ಸಿಕ್‌ಗಳು"ನ್ನು - ಈ ಉದ್ದೇಶಕ್ಕಾಗಿ ಬಳಸಬೇಕು. "ಕ್ರಾಂತಿಕಾರಿ ರೀತಿಯಲ್ಲಿ ಕೆಲಸ ಮಾಡುವುದರಲ್ಲಿ" ಆರು ತಿಂಗಳ "ಪರೀಕ್ಷೆ" ಅಥವಾ "ಕಾರ್ಯಾಭ್ಯಾಸ"ದ ನಂತರವಷ್ಟೆ ಸದಸ್ಯರನ್ನು ಪಾರ್ಟಿಗೆ ಸೇರಿಸಿಕೊಳ್ಳಬೇಕು. 1917ರ ಅಕ್ಟೋಬರ್ 25ರನಂತರ ಪಾರ್ಟಿ ಸೇರಿದ ಎಲ್ಲ ಸದಸ್ಯರನ್ನೂ ಮತ್ತು ತಾವು ಸಂಪೂರ್ಣವಾಗಿ ವಿಶ್ವಾಸಾರ್ಹರು, ನಿಷ್ಠೆ ಹಾಗೂ ಕಮ್ಯೂನಿಸ್ಟರಾಗಿರಲು ಸಮರ್ಥರು ಎಂಬುದನ್ನು ಯಾವುದಾದರೂ ವಿಶೇಷ ಕಾರ್ಯದಿಂದ ಅಥವಾ ಸೇವೆಯಿಂದ ಸಾಧಿಸಿ ತೋರಿಸದಿರುವಂಥವರನ್ನೂ ಇಂತಹ ಪರೀಕ್ಷೆಗೆ ಗುರಿಪಡಿಸಬೇಕು.

ನಿಜಕ್ಕೂ ಕಮ್ಯೂನಿಸ್ಟ್ ರೀತಿಯಲ್ಲಿ ಕೆಲಸ ಮಾಡುವಂತೆ ಸತತವಾಗಿ ಹಾಗೂ ಹೆಚ್ಚು ಹೆಚ್ಚಾಗಿ ಆಗ್ರಹಿಸುವ ಮೂಲಕ ಪಾರ್ಟಿಯನ್ನು ಶುದ್ಧಗೊಳಿಸುವ ಕಾರ್ಯವು ರಾಜ್ಯ ಸಾಧನವನ್ನು ಸುಧಾರಿಸುವುದು ಮತ್ತು ರೈತರ ಕ್ರಾಂತಿಕಾರಿ ಶ್ರಮಜೀವಿ ವರ್ಗದ ಪಕ್ಷಕ್ಕೆ ಅಂತಿಮವಾಗಿ ಸಂಕ್ರಮಿಸುವುದನ್ನು ಹೆಚ್ಚು ಹತ್ತಿರ ತರುವುದು.

ಅಂದ ಹಾಗೇ, "ಕಮ್ಯೂನಿಸ್ಟ್ ಸುಬ್ಪೋತ್ಸಿಕ್‌ಗಳು" ಶ್ರಮಜೀವಿ ವರ್ಗ ಸರ್ವಾಧಿಕಾರದ ಕೆಳಗೆ ರಾಜ್ಯ ಸಾಧನದ ವರ್ಗ ಲಕ್ಷಣದ ಮೇಲೆ ವಿಶೇಷವಾಗಿ ಪ್ರಖರವಾದ ಬೆಳಕು ಚೆಲ್ಲಿವೆ. ಪಾರ್ಟಿಯ ಕೇಂದ್ರ ಸಮಿತಿಯು "ಕ್ರಾಂತಿಕಾರಿ ರೀತಿಯಲ್ಲಿ ಕೆಲಸ ಮಾಡುವುದಕ್ಕೆ" ಸಂಬಂಧಿಸಿ ಒಂದು ಪತ್ರವನ್ನು ಸಿದ್ಧಗೊಳಿಸುತ್ತಿದೆ. 100,000 ದಿಂದ 200,000ದವರೆಗೆ ಸದಸ್ಯರನ್ನುಳ್ಳ (ಕೂಲಂಕಷ ಶುದ್ಧೀಕರಣದನಂತರ ಈ ಸಂಖ್ಯೆ ಉಳಿಯುವುದೆಂದು ನಾನು ಅಂದುಕೊಂಡಿದ್ದೇನೆ; ಪ್ರಸ್ತುತದಲ್ಲಿ ಸದಸ್ಯತ್ವ ಇನ್ನೂ ಹೆಚ್ಚಿದೆ) ಪಾರ್ಟಿಯ ಕೇಂದ್ರ ಸಮಿತಿಯು ಈ ವಿಚಾರವನ್ನು ಸಲಹೆ ಮಾಡಿದೆ.

ಈ ವಿಚಾರವನ್ನು ಟ್ರೇಡ್ ಯೂನಿಯನ್‌ಗಳಲ್ಲಿ ಸಂಘಟಿತರಾದ ಕಾರ್ಮಿಕರು ಎತ್ತಿಕೊಂಡಿದ್ದಾರೆ. ರಷ್ಯ ಹಾಗೂ ಉಕ್ರೇನ್‌ಗಳಲ್ಲಿ ಇವರ ಸಂಖ್ಯೆ ಸುಮಾರು ನಾಲ್ಕು ಮಿಲಿಯ ಆಗಿದೆ. ಇವರಲ್ಲಿ ಅತ್ಯಧಿಕ ಬಹುಮತದವರು ಶ್ರಮಜೀವಿ ವರ್ಗದ ರಾಜ್ಯಾಧಿಕಾರದ ಪರವಾಗಿದ್ದಾರೆ, ಶ್ರಮಜೀವಿ ವರ್ಗದ ಸರ್ವಾಧಿಕಾರದ ಪರವಾಗಿದ್ದಾರೆ.

ಎರಡು ಲಕ್ಷ ಹಾಗೂ ನಾಲ್ಕು ಮಿಲಿಯ (ನಲವತ್ತು ಲಕ್ಷ) - ಹೀಗಿದೆ “ಗೇರ್ ಚಕ್ರಗಳ” ಅನುಪಾತ, ಹೀಗೆ ಅದನ್ನು ವ್ಯಕ್ತಪಡಿಸಬಹುದಾದಲ್ಲಿ. ಅನಂತರ ಹತ್ತಾರು ಮಿಲಿಯ ರೈತರು ಬರುತ್ತಾರೆ. ಇವರು ಮೂರು ಮುಖ್ಯ ಗುಂಪುಗಳಾಗಿ ವಿಭಜಿತರಾಗಿದ್ದಾರೆ; ಅತ್ಯಧಿಕ ಸಂಖ್ಯೆಯಲ್ಲಿರುವ ಮತ್ತು ಶ್ರಮಜೀವಿ ವರ್ಗಕ್ಕೆ ಅತ್ಯಂತ ಸಮೀಪದಲ್ಲಿರುವ ಗುಂಪೆಂದರೆ ಅರೆಶ್ರಮಜೀವಿಗಳ ಅಥವಾ ಬಡ ರೈತರ ಗುಂಪು; ಅನಂತರ ಮಧ್ಯಮ ರೈತರು ಬರುತ್ತಾರೆ; ಕೊನೆಯಲ್ಲಿ ತುಂಬ ಕಮ್ಮಿ ಸಂಖ್ಯೆಯಲ್ಲಿರುವ ಕುಲಾಕರ ಅಥವಾ ಗ್ರಾಮಾಂತರ ಬೂರ್ಷ್ವಾಸೀಯ ವೃಂದ.

ಧಾನ್ಯದಲ್ಲಿ ವ್ಯಾಪಾರ ಮಾಡಿ ಕ್ಷಾಮದಿಂದ ಲಾಭ ಪಡೆಯುವುದು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ರೈತ ಅರೆಕೆಲಸಗಾರನಾಗಿ ಅರೆಲಾಭಕೋರನಾಗಿ ಉಳಿದಿರುತ್ತಾನೆ (ಇದು ಶ್ರಮಜೀವಿ ವರ್ಗ ಸರ್ವಾಧಿಕಾರದ ಕೆಳಗೆ ಸ್ವಲ್ಪ ಕಾಲದವರೆಗೆ ಅನಿವಾರ್ಯವಾಗಿರುತ್ತದೆ). ಲಾಭಕೋರನಾಗಿ ಇವನು ನಮಗೆ ವೈರಿಯವಾಗಿರುತ್ತಾನೆ, ಶ್ರಮಜೀವಿ ವರ್ಗ ರಾಜ್ಯಕ್ಕೆ ವೈರಿಯವಾಗಿರುತ್ತಾನೆ. ಇವನು ಬೂರ್ಷ್ವಾಸೀಯೊಂದಿಗೆ ಮತ್ತು ಧಾನ್ಯದಲ್ಲಿ ವ್ಯಾಪಾರ ಮಾಡಲು ಸ್ವಾತಂತ್ರ್ಯದ ಪರವಾಗಿರುವ ಮೆನ್ಸೆವಿಕ್ ಷೇರ್ ಅಥವಾ ಸಮಾಜವಾದಿ-ಕ್ರಾಂತಿಕಾರಿ ಬಿ. ಚೆರ್ನೆಂಕೊವ್‌ರನ್ನು, ಒಳಗೊಂಡು ಮತ್ತು ಅವರವರೆಗೆ ಬೂರ್ಷ್ವಾಸೀಯ ಬಾಲಬಡುಕರೊಂದಿಗೆ ಸಹ ಮತ ಹೊಂದಿರುವ ಮನೋಒಲವನ್ನೇ ಪಡೆದಿರುತ್ತಾನೆ. ಆದರೆ ಒಬ್ಬ ದುಡಿಯುವ ವ್ಯಕ್ತಿಯಾಗಿ ರೈತನು ಶ್ರಮಜೀವಿ ವರ್ಗ ರಾಜ್ಯದ ಮಿತ್ರನಾಗಿರುತ್ತಾನೆ, ಭೂಮಾಲೀಕನ ವಿರುದ್ಧವೂ ಬಂಡವಾಳಗಾರನ ವಿರುದ್ಧವೂ ಹೋರಾಟದಲ್ಲಿ ಕಾರ್ಮಿಕನ ಅತ್ಯಂತ ನಿಷ್ಠಾವಂತ ಮಿತ್ರನಾಗಿರುತ್ತಾನೆ. ದುಡಿಯುವ ಜನರಾಗಿ ರೈತರು, ಅವರ ಅಪಾರವಾದ ಜನಸಮೂಹವು, ಮಿಲಿಯಾಂತರ ರೈತರು, ಶ್ರಮಜೀವಿ ವರ್ಗದ ಮುಂಚೂಣಿಯಾದ ಒಂದು ಅಥವಾ ಎರಡು ಲಕ್ಷ ಕಮ್ಯೂನಿಸ್ಟರ ನಾಯಕತ್ವದಲ್ಲಿರುವ ಮತ್ತು ಮಿಲಿಯಾಂತರ ಸಂಘಟಿತ ಶ್ರಮಜೀವಿಗಳಿಂದ ಏರ್ಪಟ್ಟಿರುವ ರಾಜ್ಯ “ಯಂತ್ರ”ಕ್ಕೆ ಬೆಂಬಲ ನೀಡುತ್ತಾರೆ.

ನಿಜವಾದ ಅರ್ಥದಲ್ಲಿ ಇದಕ್ಕಿಂತ ಹೆಚ್ಚು ಪ್ರಜಾಸತ್ತಾತ್ಮಕವಾದ, ದುಡಿಯುವ ಹಾಗೂ ಶೋಷಿತ ಜನರೊಂದಿಗೆ ಹೆಚ್ಚು ನಿಕಟವಾಗಿ ಸಂಬಂಧಿತವಾದ ರಾಜ್ಯ ಎಂದೂ ಅಸ್ತಿತ್ವದಲ್ಲಿದ್ದು ದಿಲ್ಲ.

“ಕಮ್ಯೂನಿಸ್ಟ್ ಸುಪ್ರೀಮ್‌ಶಿಪ್”ಗಳಲ್ಲಿ ಮಾಡಲಾಗಿರುವಂಥ ಶ್ರಮಜೀವಿ ವರ್ಗ ಕಾರ್ಯವೇ ಶ್ರಮಜೀವಿ ವರ್ಗ ರಾಜ್ಯಕ್ಕೆ ರೈತರ ಸಂಪೂರ್ಣ ಗೌರವ ಹಾಗೂ ಪ್ರೇಮ ಗಳಿಸಿಕೊಡುವಂತಹುದು. ಅಂಥ ಕೆಲಸ, ಅಂಥ ಕೆಲಸವಷ್ಟೆ, ನಾವು ಮಾಡುತ್ತಿರುವುದು ಸರಿ, ಕಮ್ಯೂನಿಸ್ಟ್ ಧ್ಯೇಯ ಯುಕ್ತವಾದುದು ಎಂದು ರೈತನನ್ನು ಸಂಪೂರ್ಣವಾಗಿ ಮನಒಪ್ಪಿಸುವುದು ಮತ್ತು ಅವನನ್ನು ನಮ್ಮ ನಿಷ್ಠಾವಂತ ಮಿತ್ರನನ್ನಾಗಿ ಮಾಡುವುದು, ಆದ್ದರಿಂದ ನಮ್ಮ ಆಹಾರ ತೊಂದರೆಗಳನ್ನು ಸಂಪೂರ್ಣವಾಗಿ ನಿವಾರಿಸು

ವತ್ತ ಕರೆದೊಯ್ಯುವುದು, ಧಾನ್ಯ ಉತ್ಪಾದನೆ ಹಾಗೂ ವಿತರಣೆಯ ವಿಷಯದಲ್ಲಿ
ಬಂಡವಾಳವಾದದ ಮೇಲೆ ಕಮ್ಯೂನಿಸಂನ ಸಂಪೂರ್ಣ ವಿಜಯದತ್ತ ಕರೆದೊಯ್ಯು
ವುದು, ಕಮ್ಯೂನಿಸಂನ ನಿಸ್ಸಂದೇಹ ದೃಢೀಕರಣದತ್ತ ಕರೆದೊಯ್ಯುವುದು.

ಜೂನ್ 28, 1919

ಶ್ರಮಜೀವಿ ವರ್ಗ ಸರ್ವಾಧಿಕಾರದ ಕಾಲಘಟ್ಟದಲ್ಲಿ ಆರ್ಥಿಕತೆ ಹಾಗೂ ರಾಜನೀತಿ

ಸೋವಿಯತ್ ಅಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ಮೇಲಿನ ಶೀರ್ಷಿಕೆ ಸೂಚಿಸುವ ವಿಷಯದ ಮೇಲೆ ಒಂದು ಕಿರುಹೊತ್ತಗೆಯನ್ನು ಬರೆಯಲು ಉದ್ದೇಶಿಸಿದ್ದೆ. ಆದರೆ ದಿನನಿತ್ಯದ ತರಾತುರಿಯಿಂದಾಗಿ ನಾನು ಇದುವರೆ ವಿಗೂ ಈ ಪುಸ್ತಕದ ಕೆಲವು ವಿಭಾಗಗಳಿಗೆ ಸಂಬಂಧಿಸಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡುವುದಕ್ಕಿಂತ ಹೆಚ್ಚಿಗೆ ಮುಂದೆ ಹೋಗಲು ಸಾಧ್ಯವಾಗೇ ಇಲ್ಲ. ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿ ನನ್ನ ಅಭಿಪ್ರಾಯದಲ್ಲಿ ಯಾವುವು ಅತ್ಯಂತ ಸಾರಭೂತವೋ ಆ ವಿಚಾರಗಳ ಸ್ಥೂಲವಾದ ಸಾರಾಂಶ ರೂಪದ ನಿರೂಪಣೆ ನೀಡಲು ನಿರ್ಧರಿಸಿ ದ್ದೇನೆ. ಸಾರಾಂಶ ರೂಪದ ನಿರೂಪಣೆಯು ಅನೇಕ ಅನಾನುಕೂಲಗಳನ್ನೂ, ನ್ಯೂನತೆ ಗಳನ್ನೂ ಹೊಂದಿರುತ್ತದೆನ್ನಿ. ಆದಾಗ್ಯೂ ಪ್ರಸ್ತವಾದ ಪತ್ರಿಕಾಲೇಖನವೊಂದು ನಮ್ಮ ದೃಷ್ಟಿಯಲ್ಲಿರುವ ಮಿತವಾದ ಗುರಿಯನ್ನು ಬಹುಶಃ ಸಾಧಿಸಬಹುದು. ನಾನಾ ದೇಶಗಳ ಕಮ್ಯೂನಿಸ್ಟರು ಚರ್ಚಿಸಲೋಸುಗ ಸಮಸ್ಯೆಯನ್ನೂ ಅದರ ರೂಪು ರೇಷೆಯನ್ನೂ ಮುಂದಿಡುವುದೇ ಆ ಗುರಿಯಾಗಿದೆ.

1

ಬಂಡವಾಳವಾದಕ್ಕೂ ಕಮ್ಯೂನಿಸಂಗೂ ನಡುವೆ ಒಂದು ನಿರ್ದಿಷ್ಟ ಸ್ಥಿತ್ಯಂತರದ ಕಾಲಾವಧಿ ಇರುತ್ತದೆ, ಅದು ಸಾಮಾಜಿಕ ಆರ್ಥಿಕತೆಯ ಈ ಎರಡೂ ರೂಪಗಳ ಲಕ್ಷಣಗಳನ್ನೂ ಗುಣಗಳನ್ನೂ ಒಂದುಗೂಡಿಸಿಕೊಂಡಿರಬೇಕು, ಎಂಬ ಬಗೆಗೆ ಸೈದ್ಧಾಂತಿಕ ವಾಗಿ ಯಾವ ಸಂಶಯವೂ ಇರಲು ಸಾಧ್ಯವಿಲ್ಲ. ಈ ಸ್ಥಿತ್ಯಂತರ ಕಾಲಾವಧಿಯು ಮರಣಾಸನ್ನ ಬಂಡವಾಳವಾದಕ್ಕೂ ಹುಟ್ಟುತ್ತಿರುವ ಕಮ್ಯೂನಿಸಂಗೂ ನಡುವಿನ - ಅಥವಾ, ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪರಾಭವಗೊಂಡ ಆದರೆ ನಾಶಗೊಳ್ಳ ದಿರುವ ಬಂಡವಾಳವಾದಕ್ಕೂ ಜನ್ಮ ತಾಳಿರುವ ಆದರೆ ಇನ್ನೂ ತುಂಬ ನಿಶ್ಚಕ್ತವಾಗಿರುವ ಕಮ್ಯೂನಿಸಂಗೂ ನಡುವಿನ-ಹೋರಾಟದ ಕಾಲಾವಧಿಯಾಗಿರಬೇಕು.

ಈ ಸ್ಥಿತ್ಯಂತರ ಕಾಲಾವಧಿಯೆ ಲಕ್ಷಣಗಳನ್ನು ವಿಶಿಷ್ಟವಾಗುಳ್ಳ ಒಂದು ಇಡೀ ಚಾರಿತ್ರಿಕ ಕಾಲಘಟ್ಟವು ಅವಶ್ಯ ಎಂಬುದು ಮಾರ್ಕ್ಸ್‌ವಾದಿಗಳಿಗಷ್ಟೆ ಅಲ್ಲ ಆದರೆ ಬೆಳವಣಿಗೆಯೆ ಸಿದ್ಧಾಂತವನ್ನು ಯಾವುದೇ ಪ್ರಮಾಣದಲ್ಲಾಗಲೀ ತಿಳಿದಿರುವ ಯಾವುದೇ ಸುಶಿಕ್ಷಿತ ವ್ಯಕ್ತಿಗೂ ಸಹ ಸ್ವಯಂಸ್ಪಷ್ಟವಾಗಿರಬೇಕು, ಆದರೂ ಸಮಾಜವಾದಕ್ಕೆ ಪರಿವರ್ತನೆಯ ವಿಷಯಕ್ಕೆ ಸಂಬಂಧಿಸಿ ನಾವು ಇಂದಿನ ಪೆಟಿ ಬೂರ್ಷ್ವಾ ಪ್ರಜಾಪ್ರಭುತ್ವವಾದಿಗಳಿಂದ (ಸೋಗಿನ ಸಮಾಜವಾದಿ ತಲೆಪಟ್ಟಿ ಕಟ್ಟಿಕೊಂಡಿದ್ದರೂ ಮಾರ್ಕೊನಾಲ್ಡ್, ಜಾನ್ ಲೊಂಗಿ, ಕೌತ್‌ಸ್ಕಿ ಹಾಗೂ ಫ್ರೀಡ್ರಿಹ್ ಆಡ್ಲರ್‌ರವರಂಥ ವ್ಯಕ್ತಿಗಳನ್ನೂ ಒಳಗೊಂಡು ದ್ವಿತೀಯ ಇಂಟರ್‌ನ್ಯಾಷನಲ್‌ನ ನಾಯಕರೆಲ್ಲ ಅಂತಹವರೇ ಆಗಿದ್ದಾರೆ) ಕೇಳುತ್ತಿರುವ ಮಾತುಗಳೆಲ್ಲ ಈ ಸ್ವಯಂಸ್ಪಷ್ಟ ಸತ್ಯಾಂಶದ ಬಗೆಗೆ ಸಂಪೂರ್ಣ ಉಪೇಕ್ಷೆಯೆ ಲಕ್ಷಣವನ್ನೇ ಹೊಂದಿವೆ. ವರ್ಗ ಹೋರಾಟದ ಬಗೆಗೆ ಹೇವರಿಕೆ, ಅದನ್ನು ತಪ್ಪಿಸುವ ಅವರ ಕನಸುಗಳು, ಚೂಪಾದ ಮೂಲೆಗಳನ್ನು ತೆಗೆದುಹಾಕುವ, ರಾಜಿ ಮಾಡಿಸುವ, ನವುರು ಮಾಡುವ ಅವರ ಯತ್ನಗಳು - ಇವು ಪೆಟಿ ಬೂರ್ಷ್ವಾ ಪ್ರಜಾಪ್ರಭುತ್ವವಾದಿಗಳ ವಿಶಿಷ್ಟ ಲಕ್ಷಣಗಳಾಗಿವೆ. ಆದ್ದರಿಂದ ಅಂತಹ ಪ್ರಜಾಪ್ರಭುತ್ವವಾದಿಗಳು ಬಂಡವಾಳವಾದದಿಂದ ಕಮ್ಯೂನಿಸಂಗೆ ಪರಿವರ್ತನೆಯಾಗುವ ಒಂದು ಇಡೀ ಚಾರಿತ್ರಿಕ ಕಾಲಾವಧಿ ಯಾವುದೇ ರೀತಿಯಲ್ಲಿ ಅವಶ್ಯ ಅನ್ನುವುದನ್ನು ಮನ್ನಿಸದೆ ಹೋಗುತ್ತಾರೆ ಅಥವಾ ಎರಡೂ ಪರಸ್ಪರ ಪ್ರತಿಸ್ಪರ್ಧಿ ಶಕ್ತಿಗಳಲ್ಲೊಂದರ ಹೋರಾಟಕ್ಕೆ ನಾಯಕತ್ವ ನೀಡುವ ಬದಲು ಎರಡನ್ನೂ ರಾಜಿ ಮಾಡಿಸಲು ಯೋಜನೆಗಳನ್ನು ಸೃಷ್ಟಿಸುವುದು ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ.

2

ರಷ್ಯದ ಪೆಟಿ ಬೂರ್ಷ್ವಾ ಲಕ್ಷಣದಿಂದಾಗಿಯೂ, ತುಂಬ ಹಿಂದುಳಿದಿರುವಿಕೆಯಿಂದಾಗಿಯೂ, ಅಲ್ಲಿ ಶ್ರಮಜೀವಿ ವರ್ಗ ಸರ್ವಾಧಿಕಾರವು ಮುಂದುವರಿದ ದೇಶಗಳಲ್ಲಿ ಹೇಗೆ ಇರಲಿರುವುದೋ ಅದರಿಂದ ಕೆಲವು ನಿರ್ದಿಷ್ಟಾಂಶಗಳಲ್ಲಿ ಅನಿವಾರ್ಯವಾಗಿಯೇ ಭಿನ್ನವಾಗಿರಬೇಕು. ಆದರೆ ಮೂಲ ಶಕ್ತಿಗಳು - ಸಾಮಾಜಿಕ ಆರ್ಥಿಕತೆಯ ಮೂಲ ರೂಪಗಳೂ ಸಹ - ಬೇರೆ ಯಾವುದೇ ಬಂಡವಾಳಶಾಹಿ ದೇಶಗಳಲ್ಲಿನಂತೆಯೇ ರಷ್ಯದಲ್ಲೂ ಅವೇ ಆಗಿರುತ್ತವೆ. ಹಾಗಾಗಿ ವೈಲಕ್ಷಣ್ಯಗಳು ಕಮ್ಮಿ ಪ್ರಾಮುಖ್ಯದ ಅಂಶಗಳಿಗಷ್ಟೆ ಅನ್ವಯವಾಗಬಲ್ಲವು.

ಸಾಮಾಜಿಕ ಆರ್ಥಿಕತೆಯ ಮೂಲ ರೂಪಗಳೆಂದರೆ - ಬಂಡವಾಳವಾದ, ಸಣ್ಣ ಸರಕು ಉತ್ಪಾದನೆ ಹಾಗೂ ಕಮ್ಯೂನಿಸಂ. ಮೂಲ ಶಕ್ತಿಗಳೆಂದರೆ - ಬೂರ್ಷ್ವಾಸೀ, ಪೆಟಿ ಬೂರ್ಷ್ವಾಸೀ (ನಿರ್ದಿಷ್ಟವಾಗಿ ರೈತಾಪಿ ವರ್ಗ) ಮತ್ತು ಶ್ರಮಜೀವಿ ವರ್ಗ. ಶ್ರಮಜೀವಿ ವರ್ಗ ಸರ್ವಾಧಿಕಾರದ ಕಾಲಘಟ್ಟದಲ್ಲಿ ರಷ್ಯದ ಆರ್ಥಿಕತೆಯೆಂದರೆ -

ಕಮ್ಯೂನಿಸ್ಟ್ ಸೂತ್ರಗಳ ಮೇಲೆ ವಿಶಾಲ ರಾಜ್ಯದ ಪ್ರಮಾಣದಲ್ಲಿ ಐಕ್ಯಗೊಂಡು ತನ್ನ ಮೊದಲ ಹೆಜ್ಜೆಗಳನ್ನಿಡುತ್ತಿರುವ ಶ್ರಮಿಕರ ಹೋರಾಟವಾಗಿರುತ್ತದೆ. ಇದು ಸಣ್ಣ ಸರಕು ಉತ್ಪಾದನೆಯ ವಿರುದ್ಧ ಮತ್ತು ಅದರ ಆಧಾರದ ಮೇಲೆ ಇನ್ನೂ ಪಟ್ಟುಹಿಡಿದು ಇದ್ದುಕೊಂಡಿರುವ ಮತ್ತು ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಬಂಡವಾಳವಾದದ ವಿರುದ್ಧ ಹೋರಾಟವಾಗಿದೆ.

ರಷ್ಯದಲ್ಲಿ ಶ್ರಮಿಕರು ಕಮ್ಯೂನಿಸ್ಟ್ ರೀತಿಯಲ್ಲಿ ಒಂದಾಗಿದ್ದಾರೆ. ಮೊದಲನೆಯದಾಗಿ, ಇಲ್ಲಿ ಉತ್ಪಾದನಾ ಸಾಧನಗಳ ಖಾಸಗಿ ಮಾಲೀಕತ್ವವನ್ನು ತೊಡೆದು ಹಾಕಲಾಗಿದೆ. ಎರಡನೆಯದಾಗಿ, ಶ್ರಮಜೀವಿ ವರ್ಗ ರಾಜ್ಯಾಧಿಕಾರವು ವಿಸ್ತೃತ ಪ್ರಮಾಣದ ಉತ್ಪಾದನೆಯನ್ನು ರಾಜ್ಯ ಒಡೆತನದ ಭೂಮಿಯ ಮೇಲೆ ಮತ್ತು ರಾಜ್ಯ ಒಡೆತನದ ಉದ್ಯಮಗಳಲ್ಲಿ ರಾಷ್ಟ್ರವ್ಯಾಪಿ ಪ್ರಮಾಣದಲ್ಲಿ ಸಂಘಟಿಸುತ್ತಿದೆ ಮತ್ತು ಉತ್ಪಾದನೆಯ ನಾನಾ ಶಾಖೆಗಳ ಮಧ್ಯೆಯೂ ನಾನಾ ಉದ್ಯಮಗಳ ಮಧ್ಯೆಯೂ ಶ್ರಮಶಕ್ತಿಯನ್ನು ಹಂಚುತ್ತಿದೆ, ರಾಜ್ಯಕ್ಕೆ ಸೇರಿದ ಬಳಕೆ ಪದಾರ್ಥಗಳನ್ನು ವಿಶಾಲ ಪ್ರಮಾಣಗಳಲ್ಲಿ ಶ್ರಮಿಕರ ಮಧ್ಯೆ ಹಂಚುತ್ತಿದೆ.

ನಾವು ರಷ್ಯದಲ್ಲಿ ಕಮ್ಯೂನಿಸಂನ “ಮೊದಲ ಹೆಜ್ಜೆಗಳ” ಬಗೆಗೆ ಮಾತನಾಡುತ್ತೇವೆ (1919ರ ಮಾರ್ಚ್‌ನಲ್ಲಿ ಅಂಗೀಕರಿಸಲಾದ ನಮ್ಮ ಪಾರ್ಟಿ ಕಾರ್ಯಕ್ರಮದಲ್ಲೂ ಹೀಗೆಯೇ ಹೇಳಲಾಗಿದೆ), ಏಕೆಂದರೆ, ಈ ಎಲ್ಲ ಪೂರ್ವೋಪಾಧಿಗಳನ್ನೂ ನಮ್ಮ ದೇಶದಲ್ಲಿ ಭಾಗಶಃವಷ್ಟೆ ಜಾರಿಗೆ ತರಲಾಗಿದೆ, ಅಥವಾ, ಬೇರೆ ರೀತಿಯಲ್ಲಿ ಹೇಳುವುದಾದರೆ, ಅವುಗಳ ಮೊದಲ ಘಟ್ಟಗಳನ್ನಷ್ಟೆ ಸಾಧಿಸಲಾಗಿದೆ. ಯಾವುವನ್ನು ಒಟ್ಟಿನಲ್ಲಿ ತಕ್ಷಣವೇ ಸಾಧಿಸಲು ಸಾಧ್ಯವೋ ಅವನ್ನೆಲ್ಲ ನಾವು ತಕ್ಷಣವೇ ಒಂದೇ ಕ್ರಾಂತಿಕಾರಿ ಹೊಡೆತದಲ್ಲಿ ಸಾಧಿಸಿದ್ದೇವೆ. ಉದಾಹರಣೆಗೆ, ಶ್ರಮಜೀವಿ ವರ್ಗದ ಸರ್ವಾಧಿಕಾರದ ಮೊದಲ ದಿನದಂದು, 1917ರ ಅಕ್ಟೋಬರ್ 26(ನವಂಬರ್ 8) ರಂದು, ಭಾರಿ ಭೂಮಾಲೀಕರಿಗೆ ಪರಿಹಾರ ನೀಡದೆಯೇ ಭೂಮಿಯ ಖಾಸಗಿ ಒಡೆತನವನ್ನು ತೊಡೆದು ಹಾಕಲಾಯಿತು - ಭಾರಿ ಭೂಮಾಲೀಕರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಕೆಲವೇ ತಿಂಗಳುಗಳ ಅವಧಿಯಲ್ಲೇ ಬಹುಮಟ್ಟಿಗೆ ಎಲ್ಲ ಭಾರಿ ಬಂಡವಾಳಗಾರರ, ಕಾರ್ಖಾನೆಗಳ ಮಾಲೀಕರ, ಜಾಯಿಂಟ್ ಸ್ಟಾಕ್ ಕಂಪನಿಗಳ, ಬ್ಯಾಂಕ್, ರೈಲ್ವೇ ಇತ್ಯಾದಿಗಳ ಆಸ್ತಿಯನ್ನೆಲ್ಲ ಪರಿಹಾರ ನೀಡದೆಯೇ ವಶಪಡಿಸಿಕೊಳ್ಳಲಾಯಿತು. ರಾಜ್ಯವೇ ಕೈಗಾರಿಕೆಗಳಲ್ಲಿ ವಿಸ್ತೃತ ಪ್ರಮಾಣದ ಉತ್ಪಾದನೆಯನ್ನು ಸಂಘಟಿಸುವ ಕಾರ್ಯವನ್ನೂ, ಕಾರ್ಖಾನೆಗಳಲ್ಲೂ ರೈಲ್ವೇಗಳಲ್ಲೂ “ಕಾರ್ಮಿಕರಿಂದ ನಿಯಂತ್ರಣ”ದಿಂದ “ಕಾರ್ಮಿಕರಿಂದ ನಿರ್ವಹಣೆ”ಗೆ ಪರಿವರ್ತಿಸುವ ಕಾರ್ಯವನ್ನು ಬಹುಮಟ್ಟಿಗೆ ಆಗಲೇ ಸಾಧಿಸಲಾಗಿದೆ. ಆದರೆ ಕೃಷಿವಲಯದಲ್ಲಿ ಅದು ಈಗಷ್ಟೆ ಪ್ರಾರಂಭವಾಗಿದೆ (“ರಾಜ್ಯ ಕೃಷಿ ಕ್ಷೇತ್ರಗಳು,” ಅಂದರೆ ರಾಜ್ಯ ಒಡೆತನದ ಭೂಮಿಯ ಮೇಲೆ ಕಾರ್ಮಿಕರ ರಾಜ್ಯವೇ

ಸಂಘಟಿಸಿದ ಬೃಹತ್ ಕೃಷಿಕ್ಷೇತ್ರಗಳು, ಪ್ರಾರಂಭವಾಗಿವೆ). ಅದೇ ರೀತಿ ನಾವು ಸಣ್ಣ ಸರಕು ಕೃಷಿ ಪದ್ಧತಿಯಿಂದ ಕಮ್ಯೂನಿಸ್ಟ್ ಕೃಷಿ ಪದ್ಧತಿಗೆ ಪರಿವರ್ತನೆಯಾಗಿ ಸಣ್ಣ ರೈತರ ನಾನಾ ರೂಪಗಳ ಸಹಕಾರಿ ಸಂಸ್ಥೆಗಳನ್ನು ಸಂಘಟಿಸುವುದನ್ನು ಈಗಷ್ಟೆ ಪ್ರಾರಂಭಿಸಿದ್ದೇವೆ.* ಖಾಸಗಿ ವ್ಯಾಪಾರದ ಸ್ಥಳದಲ್ಲಿ ಉತ್ಪನ್ನಗಳ ರಾಜ್ಯ ಸಂಘಟಿತ ವಿತರಣೆಯನ್ನು ಸಂಘಟಿಸುವ ಕಾರ್ಯದ ಬಗೆಗೂ, ಅಂದರೆ ರಾಜ್ಯವೇ ಧಾನ್ಯವನ್ನು ಪಡೆದುಕೊಂಡು ನಗರಗಳಿಗೆ ಸರಬರಾಜು ಮಾಡುವ ಹಾಗೂ ನಗರಗಳ ಕೈಗಾರಿಕೋತ್ಪನ್ನಗಳನ್ನು ಗ್ರಾಮಾಂತರಗಳಿಗೆ ಸರಬರಾಜು ಮಾಡುವ ಕಾರ್ಯದ ಬಗೆಗೂ, ಇದೇ ಮಾತನ್ನು ಹೇಳಬೇಕು. ಈ ವಿಷಯಕ್ಕೆ ಸಂಬಂಧಿಸಿ ಲಭ್ಯವಿರುವ ಅಂಕೆಸಂಖ್ಯಾ ವಿವರಗಳನ್ನು ಕೆಳಗೆ ನೀಡಲಾಗುವುದು.

ರೈತ ಕೃಷಿ ಕಾರ್ಯವು ಸಣ್ಣ ಸರಕು ಉತ್ಪಾದನೆಯ ಮಟ್ಟದಲ್ಲೇ ಮುಂದುವರಿಯುತ್ತಿದೆ. ಇದರಲ್ಲಿ ಬಂಡವಾಳವಾದ ಹಿಂದಿರುಗುವುದಕ್ಕೆ ಅತ್ಯಂತ ವಿಶಾಲವಾದ, ಅತ್ಯಂತ ದೃಢವಾದ, ಆಳವಾಗಿ ಬೇರುಬಿಟ್ಟ ಆಧಾರವಿದೆ. ಈ ಆಧಾರದ ಮೇಲೆಯೇ ಬಂಡವಾಳವಾದವು ಪಟ್ಟುಹಿಡಿದು ಇದ್ದುಕೊಂಡಿದೆ ಅಥವಾ ಕಮ್ಯೂನಿಸಂ ವಿರುದ್ಧ ಅತ್ಯುಗ್ರ ಹೋರಾಟದಲ್ಲಿ ಹೊಸದಾಗಿ ಜನ್ಮ ತಾಳುತ್ತಿದೆ. ಈ ಹೋರಾಟದ ರೂಪಗಳೆಂದರೆ - ಧಾನ್ಯ (ಮತ್ತಿತರ ಕೃಷಿ ಉತ್ಪನ್ನಗಳನ್ನು) ರಾಜ್ಯವು ಪಡೆದುಕೊಳ್ಳುವುದಕ್ಕೆ ಪ್ರತಿಯಾಗಿ ಹಾಗೂ ಒಟ್ಟಿನಲ್ಲಿ ಉತ್ಪನ್ನಗಳನ್ನು ರಾಜ್ಯವು ವಿತರಣೆ ಮಾಡುವುದಕ್ಕೆ ಪ್ರತಿಯಾಗಿ, ಕಾಳಸಂತೆ ವ್ಯಾಪಾರ ಹಾಗೂ ಲಾಭಕೋರತನ.

3

ಈ ಅಮೂರ್ತ ಸೈದ್ಧಾಂತಿಕ ಪ್ರತಿಪಾದನೆಗಳನ್ನು ಸ್ಪಷ್ಟಪಡಿಸಲು ಕೆಲವು ಮೂರ್ತ ಸಂಖ್ಯೆಗಳನ್ನು ಉದ್ಧರಿಸೋಣ.

ಆಹಾರದ ಜನತಾ ಕಮಿಸ್ಸಾರಿಯಟ್ ನೀಡಿರುವ ಸಂಖ್ಯೆಗಳ ಪ್ರಕಾರ, ರಷ್ಯಾದಲ್ಲಿ ರಾಜ್ಯವು 1917ರ ಆಗಸ್ಟ್ 1 ಹಾಗೂ 1918ರ ಆಗಸ್ಟ್ 1ರ ನಡುವೆ ಪಡೆದುಕೊಂಡ ಧಾನ್ಯ ಪ್ರಮಾಣ ಸುಮಾರು 30,000,000 ಪೂದ್ ಆಗಿದ್ದಿತು. ಮಾರನೆಯ

*ಸೋವಿಯತ್ ರಷ್ಯಾದಲ್ಲಿ “ರಾಜ್ಯ ಕೃಷಿಕ್ಷೇತ್ರಗಳ” ಹಾಗೂ “ಕೃಷಿ ಕಮ್ಯೂನ್ ಗಳ” ಸಂಖ್ಯೆ, ಇದುವರೆವಿಗೂ ತಿಳಿದು ಬಂದಿರುವಂತೆ, ಕ್ರಮವಾಗಿ 3,536 ಹಾಗೂ 1,961 ಮತ್ತು ಕೃಷಿ ಆರ್ಟೆಲ್‌ಗಳ ಸಂಖ್ಯೆ 3,696. ನಮ್ಮ ಕೇಂದ್ರ ಅಂಕೆಸಂಖ್ಯಾ ಮಂಡಳಿಯು ಪ್ರಸ್ತುತದಲ್ಲಿ ಎಲ್ಲ ರಾಜ್ಯ ಕೃಷಿಕ್ಷೇತ್ರಗಳ ಹಾಗೂ ಕಮ್ಯೂನ್‌ಗಳ ನಿಷ್ಕೃಷ್ಟ ಗಣತಿಯನ್ನು ನಡೆಸುತ್ತಿದೆ. ಇದರ ಫಲಿತಾಂಶಗಳು 1919ರ ನವಂಬರ್‌ನಲ್ಲಿ ಬರತೊಡಗುವುವು.

ವರ್ಷ ಈ ಪ್ರಮಾಣ 110,000,000 ಪೂದ್ ಆಗಿದ್ದಿತು. ಮುಂದಿನ ವಸೂಲಿಯ (1919-1920) ಮೊದಲ ಮೂರು ತಿಂಗಳುಗಳಲ್ಲಿ ರಾಜ್ಯ ಪಡೆದುಕೊಳ್ಳುವ ಧಾನ್ಯ ಪ್ರಮಾಣವು ಬಹುಶಃ ಒಟ್ಟು ಸುಮಾರು 45,000,000 ಪೂದ್ ಆಗಲಿರುವುದು - 1918ರ ಇದೇ ಕಾಲಾವಧಿಯಲ್ಲಿ (ಆಗಸ್ಟ್-ಅಕ್ಟೋಬರ್) ಇದು 37,000,000 ಪೂದ್ ಆಗಿದ್ದಿತು.

ಬಂಡವಾಳವಾದದ ಮೇಲೆ ಕಮ್ಯೂನಿಸಂನ ವಿಜಯದ ದೃಷ್ಟಿಕೋನದಿಂದ, ಪರಿಸ್ಥಿತಿಯಲ್ಲಿ ನಿಧಾನವಾದ ಆದರೆ ಸತತವಾದ ಸುಧಾರಣೆಯಾಗುತ್ತಿದೆ ಎಂಬುದನ್ನು ಈ ಸಂಖ್ಯೆಗಳು ಸ್ಪಷ್ಟವಾಗಿ ತಿಳಿಸುತ್ತವೆ. ಈ ಸುಧಾರಣೆಯನ್ನು ಜಗತ್ತಿನಲ್ಲೇ ಸರಿಸಾಟಿ ಇಲ್ಲದಂಥ ತೊಂದರೆಗಳಿದ್ದಾಗ್ಯೂ ಸಾಧಿಸಲಾಗುತ್ತಿದೆ. ರಷ್ಯನ್ ಹಾಗೂ ವಿದೇಶೀ ಬಂಡವಾಳಗಾರರು ಜಗತ್ತಿನ ಅತ್ಯಂತ ಬಲಾಢ್ಯ ಶಕ್ತಿಗಳನ್ನೆಲ್ಲ ಉಪಯೋಗಿಸಿಕೊಂಡು ಸಂಘಟಿಸಿದ ಅಂತರ್ಯುದ್ಧದಿಂದಾಗಿ ಈ ತೊಂದರೆಗಳು ಉಂಟಾಗಿವೆ.

ಆದ್ದರಿಂದ ಎಲ್ಲ ದೇಶಗಳ ಬೂರ್ಷ್ವಾಗಳೂ ಅವರ ಬಹಿರಂಗ ಹಾಗೂ ಪ್ರಚ್ಯನ್ನ (ದ್ವಿತೀಯ ಇಂಟರ್‌ನ್ಯಾಷನಲ್‌ನ "ಸಮಾಜವಾದಿಗಳು") ಅಡಿಯೊಳುಗಳೂ ಏನೆಲ್ಲ ಸುಳ್ಳು ತಟವಟಗಳ ಅಪಪುಚಾರ ಮಾಡಿದರೂ ಒಂದು ವಿಷಯ ಮಾತ್ರ ನಿರ್ವಿವಾದವಾಗಿದೆ - ಶ್ರಮಜೀವಿ ವರ್ಗ ಸರ್ವಾಧಿಕಾರದ ಮೂಲ ಆರ್ಥಿಕ ಸಮಸ್ಯೆಗೆ ಸಂಬಂಧಿಸಿರುವ ಮಟ್ಟಿಗೆ ನಮ್ಮ ದೇಶದಲ್ಲಿ ಬಂಡವಾಳವಾದದ ಮೇಲೆ ಕಮ್ಯೂನಿಸಂನ ವಿಜಯವು ಖಚಿತವಾದುದಾಗಿದೆ. ಜಗತ್ತಿನಾದ್ಯಂತ ಬೂರ್ಷ್ವಾಗಳು ಬೋಲ್ಷೆವಿಸಂ ವಿರುದ್ಧ ಕೆಂಡ ಕಾರುತ್ತಿದ್ದಾರೆ, ಸಿಡಿಮಿಡಿಗುಟ್ಟುತ್ತಿದ್ದಾರೆ, ಬೋಲ್ಷೆವಿಕರ ವಿರುದ್ಧ ಸೈನಿಕ ದುರಾಕ್ರಮಣಗಳನ್ನೂ ಸಂಚು ಇತ್ಯಾದಿಗಳನ್ನೂ ಸಂಘಟಿಸುತ್ತಿದ್ದಾರೆ. ಏಕೆಂದರೆ, ನಮ್ಮನ್ನು ಸೈನಿಕ ಬಲದಿಂದ ಸದೆಬಡಿಯದೆ ಹೋದರೆ ನಾವು ಸಾಮಾಜಿಕ ಆರ್ಥಿಕ ತೆಯನ್ನು ಪುನಸ್ಸಂಘಟಿಸುವುದರಲ್ಲಿ ಯಶಸ್ಸು ಗಳಿಸುವುದು ಖಂಡಿತ ಎಂಬುದನ್ನು ಅವರು ಸಂಪೂರ್ಣವಾಗಿ ಚೆನ್ನಾಗಿ ಮನಗಂಡಿದ್ದಾರೆ. ಆದರೆ ನಮ್ಮನ್ನು ಈ ರೀತಿಯಲ್ಲಿ ಸದೆಬಡಿಯುವ ಅವರ ಯತ್ನಗಳು ಯಶಸ್ವಿಯಾಗುತ್ತಿಲ್ಲ.

ನಮ್ಮ ವಶದಲ್ಲಿದ್ದ ಅತ್ಯಲ್ಪ ಕಾಲದಲ್ಲೇ, ನಾವು ನಂಬಲಾಗದಷ್ಟು ಕಷ್ಟನಷ್ಟಗಳನ್ನು ಅನುಭವಿಸಿಕೊಂಡು ಕೆಲಸ ಮಾಡಬೇಕಾಗಿ ಬಂದಾಗ್ಯೂ, ಎಷ್ಟರಮಟ್ಟಿಗೆ ಬಂಡವಾಳವಾದವನ್ನು ಆಗಲೇ ಪರಾಭವಗೊಳಿಸಿದ್ದೇವೆಂಬುದನ್ನು ಕೆಳಗಿನ ಸಾರಾಂಶ ರೂಪದ ಸಂಖ್ಯೆಗಳು ತೋರಿಸಿಕೊಡುತ್ತವೆ. ಧಾನ್ಯೋತ್ಪಾದನೆ ಹಾಗೂ ಬಳಕೆಗೆ ಸಂಬಂಧಿಸಿ ಇಡೀ ಸೋವಿಯತ್ ರಷ್ಯಕ್ಕಲ್ಲ ಆದರೆ ಇಪ್ಪತ್ತಾರು ಗುಬರ್ನಿಯ*ಗಳಿಗೆ ಅನ್ವಯವಾಗುವಂಥ ಅಂಕಿಸಂಖ್ಯೆಗಳನ್ನು ಕೇಂದ್ರ ಅಂಕಿಸಂಖ್ಯಾ ಮಂಡಳಿಯು ಈಗಷ್ಟೆ ಪತ್ರಿಕೆಗಳಿಗಾಗಿ ಸಿದ್ಧಗೊಳಿಸಿದೆ.

ಫಲಿತಾಂಶಗಳು ಈ ಕೆಳಗಿನಂತಿವೆ:

*ಪ್ರದೇಶ. - ಸಂ.

ಸೋವಿಯತ್ ರಷ್ಯದ 26 ಗುಬರ್ನಿಯಗಳು	ಮಿಲಿಯಗಳಲ್ಲಿ ಜನಸಂಖ್ಯೆ	ಧಾನ್ಯೋತ್ಪಾದನೆ (ಬೀಜ ಹಾಗೂ ಮೇವು ಬಿಟ್ಟು) (ಪೂದ್‌ಗಳಲ್ಲಿ)	ಧಾನ್ಯ ಸರಬರಾಜು (ಮಿಲಿಯ ಪೂದ್‌ಗಳಲ್ಲಿ)		ಜನರಲ್ಲಿರ ವಶದಲ್ಲಿದ್ದ ಧಾನ್ಯದ ಒಟ್ಟು ಪ್ರಮಾಣ (ಮಿಲಿಯ ಪೂದ್‌ಗಳಲ್ಲಿ)	ಧಾನ್ಯ ಬಳಕೆ ತಲಾ ಒಂದರಂತೆ (ಪೂದ್‌ಗಳಲ್ಲಿ)
			ಆಹಾರದ ಕಮಿಸ್ಸಾರಿ ಯಟ್	ಕಾಳಸಂತೆ ವ್ಯಾಪಾರಗಾರರು		
ಉತ್ಪಾದಿಸುವ ಗುಬರ್ನಿಯಗಳು	ನಗರ: 4.4 ಗ್ರಾಮ: 28.6	— 625.4	20.9 —	20.6 —	41.5 481.8	9.5 16.9
ಬಳಸುವ ಗುಬರ್ನಿಯಗಳು	ನಗರ: 5.9 ಗ್ರಾಮ: 13.8	— 114.0	20.0 12.1	20.0 27.8	40.0 151.4	6.8 11.0
ಒಟ್ಟು (26 ಗುಬರ್ನಿಯಗಳು)	52.7	739.4	53.0	68.4	714.7	13.6

ಇದರಂತೆ, ನಗರಗಳಿಗೆ ಸರಬರಾಜಾದ ಧಾನ್ಯ ಪ್ರಮಾಣದಲ್ಲಿ ಸರಿಸುಮಾರು ಅರ್ಧದಷ್ಟನ್ನು ಆಹಾರದ ಕಮಿಸ್ಸಾರಿಯಿಟ್ಟು ಉಳಿದರ್ಧವನ್ನು ಲಾಭಕೋರರೂ ಒದಗಿಸಿದ್ದಾರೆ. ನಗರದ ಕಾರ್ಮಿಕರು ಬಳಸಿದ ಆಹಾರಕ್ಕೆ ಸಂಬಂಧಿಸಿ 1918ರಲ್ಲಿ ಮಾಡಲಾದ ಒಂದು ಜಾಗರೂಕ ಸರ್ವೇಕ್ಷಣೆಯೂ ಇದೇ ದಾಮಾಷಾ ಪ್ರಮಾಣವನ್ನು ತೋರಿಸಿಕೊಡುತ್ತದೆ. ರಾಜ್ಯವು ಸರಬರಾಜು ಮಾಡುವ ಧಾನ್ಯಕ್ಕೆ ಕಾರ್ಮಿಕನು ಲಾಭಕೋರನಿಗೆ ನೀಡುವುದರ ಒಂಬತ್ತನೇ ಒಂದರಷ್ಟು ಬೆಲೆಯನ್ನಷ್ಟೇ ನೀಡುತ್ತಾ ನೆಂಬುದನ್ನು ಗಮನದಲ್ಲಿಟ್ಟಿರಬೇಕು. ಲಾಭಕೋರನ ಧಾನ್ಯದ ಬೆಲೆಯು ರಾಜ್ಯದ ಧಾನ್ಯದ ಬೆಲೆಗಿಂತ ಹತ್ತು ಪಟ್ಟು ಹೆಚ್ಚಾಗಿದೆ. ಇದು ಕಾರ್ಮಿಕರ ಆಯವ್ಯಯ ಪಟ್ಟಿಗಳನ್ನು ವಿವರವಾಗಿ ಅಭ್ಯಸಿಸುವುದರಿಂದ ಕಂಡುಬರುತ್ತದೆ.

4

ಮೇಲೆ ಉದ್ಧರಿಸಿರುವ ಸಂಖ್ಯೆಗಳನ್ನು ಜಾಗರೂಕತೆಯಿಂದ ಅಭ್ಯಸಿಸಿದಲ್ಲಿ, ಅವು ರಷ್ಯದ ಇಂದಿನ ಆರ್ಥಿಕತೆಯ ಮೂಲಭೂತ ಲಕ್ಷಣಗಳ ಯಥಾವತ್ತಾದ ಚಿತ್ರಣ ನೀಡುತ್ತವೆಂಬುದು ಕಂಡುಬರುತ್ತದೆ.

ಶ್ರಮಿಕ ಜನರು ಯುಗಾಂತರಗಳ ಹಳತಿನ ಮರ್ದಕರಿಂದ ಹಾಗೂ ಶೋಷಕರಿಂದ - ಭೂಮಾಲೀಕರಿಂದ ಹಾಗೂ ಬಂಡವಾಳಗಾರರಿಂದ - ವಿಮೋಚನೆಗೊಳಿಸಲ್ಪಟ್ಟಿದ್ದಾರೆ. ನಿಜವಾದ ಸ್ವಾತಂತ್ರ್ಯ ಹಾಗೂ ನಿಜವಾದ ಸಮಾನತೆಯ ದಿಕ್ಕಿನಲ್ಲಿ ಇರಿಸಿದ ಈ ಹೆಜ್ಜೆಯನ್ನು - ವ್ಯಾಪ್ತಿ, ಆಯಾಮ ಹಾಗೂ ಶೀಘ್ರತೆಗಳಲ್ಲಿ ಜಗತ್ತಿನಲ್ಲೇ ಸರಿಸಾಟಿ ಇಲ್ಲದಂಥ ಈ ಹೆಜ್ಜೆಯನ್ನು - ಬೂರ್ಷ್ವಾಸೀಯ ಬೆಂಬಲಿಗರು (ಪೆಟಿ ಬೂರ್ಷ್ವಾ ಡೆಮೋಕ್ರಾಟರೂ ಸಹ) ಉಪೇಕ್ಷಿಸಿದ್ದಾರೆ. ಅವರು ಸ್ವಾತಂತ್ರ್ಯ ಹಾಗೂ ಸಮಾನತೆಯ ಬಗೆಗೆ ಮಾತನಾಡುವಾಗ ಪಾರ್ಲಿಮೆಂಟರಿ ಬೂರ್ಷ್ವಾ ಪ್ರಜಾಪ್ರಭುತ್ವವನ್ನು ಮನಸ್ಸಿನಲ್ಲಿಟ್ಟಿರುತ್ತಾರೆ. ಅವರು ಅದನ್ನೇ ತಪ್ಪಾಗಿ ಒಟ್ಟಿನ ಮೇಲಿನ "ಪ್ರಜಾಪ್ರಭುತ್ವ" ಅಥವಾ "ಶುದ್ಧ ಪ್ರಜಾಪ್ರಭುತ್ವ" (ಕೌತ್ಸ್ಕಿ) ಎಂದು ಘೋಷಿಸುತ್ತಾರೆ.

ಆದರೆ ಶ್ರಮಿಕ ಜನರು ನಿಜವಾದ ಸಮಾನತೆ ಹಾಗೂ ನಿಜವಾದ ಸ್ವಾತಂತ್ರ್ಯ ದಲ್ಲಷ್ಟೆ (ಭೂಮಾಲೀಕರಿಂದ ಹಾಗೂ ಬಂಡವಾಳಗಾರರಿಂದ ಸ್ವತಂತ್ರಗೊಳ್ಳುವುದರಲ್ಲಿ) ಆಸಕ್ತರಾಗಿರುತ್ತಾರೆ. ಆದ್ದರಿಂದಲೇ ಅವರು ಸೋವಿಯತ್ ಅಧಿಕಾರಕ್ಕೆ ಅಷ್ಟು ದೃಢವಾದ ಬೆಂಬಲ ನೀಡುತ್ತಿರುವುದು.

ಈ ರೈತ ದೇಶದಲ್ಲಿ ಶ್ರಮಜೀವಿ ವರ್ಗ ಸರ್ವಾಧಿಕಾರದಿಂದ ಮೊದಲು ಲಾಭ ಗಳಿಸಿಕೊಂಡವರೆಂದರೆ, ಅತ್ಯಂತ ಹೆಚ್ಚಾಗಿ ಲಾಭ ಗಳಿಸಿಕೊಂಡವರೆಂದರೆ, ತಕ್ಷಣವೇ ಲಾಭ ಗಳಿಸಿಕೊಂಡವರೆಂದರೆ ಇಡೀಯಾಗಿ ರೈತಾಪಿ ಜನರು. ಭೂಮಾಲೀಕರ ಹಾಗೂ ಬಂಡವಾಳಗಾರರ ಆಡಳಿತದಲ್ಲಿ ರಷ್ಯದಲ್ಲಿ ರೈತ ಉಪವಾಸಕ್ಕೀಡಾಗಿದ್ದ. ನಮ್ಮ ಇತಿಹಾಸದ ದೀರ್ಘ ಶತಮಾನಗಳಾದ್ಯಂತ ರೈತನು ಎಂದೂ ತನಗಾಗಿ ಕೆಲಸ ಮಾಡುವ ಅವಕಾಶವನ್ನು ಹೊಂದೇ ಇರಲಿಲ್ಲ - ನೂರಾರು ಮಿಲಿಯ ಪೂದ್‌ಗಳಷ್ಟು ಧಾನ್ಯವನ್ನು ಬಂಡವಾಳಗಾರರಿಗಾಗಿಯೂ, ನಗರಗಳಿಗಾಗಿಯೂ, ರಫ್ತುಗಾಗಿಯೂ ಸರಬರಾಜು ಮಾಡುತ್ತಿದ್ದಾಗಲೇ ಅವನು ತಾನೇ ಉಪವಾಸದಿಂದ ನರಳುತ್ತಿದ್ದ. ಶ್ರಮಜೀವಿ ವರ್ಗದ ಸರ್ವಾಧಿಕಾರದ ಕೆಳಗೆ ರೈತನು ಪ್ರಪ್ರಥಮ ಬಾರಿಗೆ ತನಗಾಗಿ ದುಡಿಯುತ್ತಿದ್ದಾನೆ ಮತ್ತು ನಗರ ನಿವಾಸಿಗಿಂತ ಹೆಚ್ಚು ಉತ್ತಮವಾಗಿ ಆಹಾರ ಸೇವಿಸುತ್ತಿದ್ದಾನೆ. ಪ್ರಪ್ರಥಮ ಬಾರಿಗೆ ರೈತನು ನಿಜವಾದ ಸ್ವಾತಂತ್ರ್ಯವನ್ನು ಕಂಡುಕೊಂಡಿದ್ದಾನೆ - ತನ್ನ ಪಾಲಿನ ರೊಟ್ಟಿಯನ್ನು ತಿನ್ನುವ ಸ್ವಾತಂತ್ರ್ಯವನ್ನು, ಉಪವಾಸದಿಂದ ವಿಮುಕ್ತಿಯನ್ನು, ಕಂಡುಕೊಂಡಿದ್ದಾನೆ. ಭೂಮಿ ಹಂಚಿಕೆಯಲ್ಲಿ, ನಾವಾಗಲೇ ತಿಳಿದಿರುವಂತೆ, ಪರಮಾವಧಿ ಸಮಾನತೆಯನ್ನು ಸ್ಥಾಪಿಸಲಾಗಿದೆ. ವಿಶಾಲ ಬಹುಮತೀಯ ಪ್ರಸಂಗಗಳಲ್ಲಿ ರೈತರು ಭೂಮಿಯನ್ನು "ಕೂಳು ತಿನ್ನುವವರ" ಸಂಖ್ಯೆಗನುಗುಣವಾಗಿ ಹಂಚಿಕೊಳ್ಳುತ್ತಿದ್ದಾರೆ.

ಸಮಾಜವಾದ ಎಂದರೆ ವರ್ಗಗಳ ನಿರ್ಮೂಲನ ಎಂದರ್ಥ.

ವರ್ಗಗಳನ್ನು ನಿರ್ಮೂಲಗೊಳಿಸಲು ಮೊದಲನೆಯದಾಗಿ ಭೂಮಾಲೀಕರನ್ನೂ

ಬಂಡವಾಳಗಾರರನ್ನೂ ಅಧಿಕಾರದಿಂದ ಉರುಳಿಸುವುದು ಅವಶ್ಯ. ನಮ್ಮ ಕಾರ್ಯಭಾರದ ಈ ಭಾಗವನ್ನು ಸಾಧಿಸಲಾಗಿದೆ. ಆದರೆ ಇದು ಒಂದು ಭಾಗವಷ್ಟೆ. ಅಷ್ಟೇ ಅಲ್ಲ, ಇದು ಅತ್ಯಂತ ಕಷ್ಟವಾದ ಭಾಗವೂ ಅಲ್ಲ. ವರ್ಗಗಳನ್ನು ನಿರ್ಮೂಲ ಮಾಡಲು, ಎರಡನೆಯದಾಗಿ, ಕಾರ್ಖಾನೆ ಕಾರ್ಮಿಕನಿಗೂ ರೈತನಿಗೂ ನಡುವಿನ ವ್ಯತ್ಯಾಸವನ್ನು ತೊಡೆದು ಹಾಕುವುದು ಮತ್ತು ಅವರೆಲ್ಲರನ್ನೂ ದುಡಿಮೆಗಾರರನ್ನಾಗಿ ಮಾಡುವುದು, ಅವಶ್ಯ. ಇದನ್ನು ಒಮ್ಮೆಗೇ ಮಾಡಲಾಗುವುದಿಲ್ಲ. ಇದು ಅಸದೃಶವಾಗಿ ಹೆಚ್ಚು ಕಷ್ಟವಾದ ಕಾರ್ಯಭಾರ. ಅವಶ್ಯವಾಗಿಯೇ ಇದಕ್ಕೆ ದೀರ್ಘ ಕಾಲ ಬೇಕಾಗುತ್ತದೆ. ಇದು ವರ್ಗವೊಂದನ್ನು ಅಧಿಕಾರದಿಂದ ಉರುಳಿಸುವ ಮೂಲಕ ಪರಿಹರಿಸಲು ಸಾಧ್ಯವಿರುವಂಥ ಸಮಸ್ಯೆಯೇನಲ್ಲ. ಇದನ್ನು ಇಡೀ ಸಾಮಾಜಿಕ ಆರ್ಥಿಕತೆಯನ್ನು ಸಂಘಟನಾತ್ಮಕವಾಗಿ ಪುನರ್ನಿರ್ಮಿಸುವ ಮೂಲಕವಷ್ಟೆ, ವೈಯಕ್ತಿಕವಾದ, ಅನೈಕ್ಯವಾದ ಪುಟ್ಟ ಸರಕು ಉತ್ಪಾದನೆಯ ಪದ್ಧತಿಯಿಂದ ವಿಸ್ತೃತ ಪ್ರಮಾಣದ ಸಾಮಾಜಿಕ ಉತ್ಪಾದನೆಯ ಪದ್ಧತಿಗೆ ಪರಿವರ್ತನೆಯ ಮೂಲಕವಷ್ಟೆ, ಪರಿಹರಿಸಲು ಸಾಧ್ಯ. ಈ ಪರಿವರ್ತನೆಯು ಅವಶ್ಯವಾಗಿಯೇ ಅತ್ಯಂತ ದೀರ್ಘಕಾಲಿಕವಾದುದು. ಅವಸರದ, ಅಜಾಗರೂಕತೆಯ ಆಡಳಿತಾಂಗ ಹಾಗೂ ಶಾಸನಾಂಗ ಕ್ರಮಗಳು ಅದನ್ನು ತಡ ಮಾಡಿಬಿಡಬಹುದಷ್ಟೆ, ತೊಡಕು ಮಾಡಿಬಿಡಬಹುದಷ್ಟೆ. ರೈತನಿಗೆ ತನ್ನ ಇಡೀ ಕೃಷಿ ತಂತ್ರವನ್ನು ಅಪಾರವಾಗಿ ಸುಧಾರಿಸಲು, ಅದರಲ್ಲಿ ಆಮೂಲಾಗ್ರ ಸುಧಾರಣೆ ಉಂಟುಮಾಡಲು ಸಾಧ್ಯ ಮಾಡಿಕೊಡುವಂತೆ ನೆರವು ನೀಡುವ ಮೂಲಕವಷ್ಟೆ ಆ ಪರಿವರ್ತನೆಯನ್ನು ಉತ್ಕರ್ಷಿಸಲು ಸಾಧ್ಯ.

ಸಮಸ್ಯೆಯ ಎರಡನೆಯ ಹಾಗೂ ಅತ್ಯಂತ ಕಷ್ಟವಾದ ಭಾಗವನ್ನು ಪರಿಹರಿಸಲು ಶ್ರಮಜೀವಿ ವರ್ಗವು, ಬೂರ್ಷ್ವಾಸೀಯನ್ನು ಪರಾಭವಗೊಳಿಸಿದನಂತರ, ರೈತಾಪಿ ಜನರ ಬಗೆಗೆ ತನ್ನ ನೀತಿಯನ್ನು ಈ ಕೆಳಗಿನ ಮೂಲಭೂತ ಮಾರ್ಗಗಳಲ್ಲಿ ಅವಿಚಲವಾಗಿ ನಡೆಸಿಕೊಂಡು ಹೋಗಬೇಕು: ಶ್ರಮಜೀವಿ ವರ್ಗವು ದುಡಿಯುವ ರೈತನನ್ನು ರೈತ ಮಾಲೀಕನಿಂದ, ರೈತ ಕೆಲಸಗಾರನನ್ನು ರೈತ ವ್ಯಾಪಾರಿಯಿಂದ, ಶ್ರಮಿಕ ರೈತನನ್ನು ಲಾಭ ಮಾಡುವ ರೈತನಿಂದ ಪ್ರತ್ಯೇಕಿಸಬೇಕು, ಅವರ ಮಧ್ಯೆ ಎಲ್ಲೆ ಗುರುತಿಸಬೇಕು.

ಈ ಎಲ್ಲೆ ಗುರುತಿಸುವ ಕ್ರಿಯೆಯೆಲ್ಲೇ ಸಮಾಜವಾದದ ಇಡೀ ಸಾರ ಅಡಗಿರುವುದು.

ಮಾತಿನಲ್ಲಷ್ಟೆ ಸಮಾಜವಾದಿಗಳಾಗಿ ಕೃತಿಯಲ್ಲಿ ಪೆಟಿ ಬೂರ್ಷ್ವಾ ಪ್ರಜಾಪ್ರಭುತ್ವವಾದಿಗಳಾಗಿರುವವರು (ಮಾರ್ತೋವ್‌ಗಳು, ಚೆನೋವ್‌ಗಳು, ಕೌತ್ಸ್ಕಿಗಳು ಮತ್ತಿತರರು) ಸಮಾಜವಾದದ ಈ ಸಾರವನ್ನು ಅರ್ಥ ಮಾಡಿಕೊಳ್ಳದಿರುವುದರಲ್ಲಿ ಆಶ್ಚರ್ಯವೇನಿಲ್ಲ.

ನಾವಿಲ್ಲಿ ಹೇಳುತ್ತಿರುವ ಈ ಎಲ್ಲೆ ಗುರುತಿಸುವಿಕೆಯು ಅತ್ಯಂತ ಕಷ್ಟವಾದುದು,

ಏಕೆಂದರೆ, ನಿಜ ಜೀವನದಲ್ಲಿ “ರೈತ”ನ ಲಕ್ಷಣಗಳೆಲ್ಲವೂ, ಅವು ಎಷ್ಟೇ ವೈವಿಧ್ಯಮಯ ವಾಗಿರಲಿ, ಎಷ್ಟೇ ಪರಸ್ಪರ ವಿರೋಧಿಯಾಗಿರಲಿ, ಒಂದೇ ಇಡೀಯಾಗಿ ಬೆಸೆದು ಕೊಂಡಿರುತ್ತವೆ. ಆದಾಗ್ಯೂ ಎಲ್ಲೆ ಗುರುತಿಸುವುದು ಸಾಧ್ಯ. ಸಾಧ್ಯವಷ್ಟೆ ಅಲ್ಲ, ಅದು ರೈತ ಕೃಷಿಕಾರ್ಯದ ಹಾಗೂ ರೈತ ಜೀವನದ ಪರಿಸ್ಥಿತಿಗಳಿಂದಲೇ ಅನಿವಾರ್ಯವಾಗಿ ಅನುಸರಿಸಿಕೊಂಡು ಬರುತ್ತದೆ. ದುಡಿಯುವ ರೈತನು ಯುಗಾಂತರಗಳಿಂದ ಭೂಮಾ ಲೀಕರ, ಬಂಡವಾಳಗಾರರ, ವ್ಯಾಪಾರಗಾರರ ಹಾಗೂ ಲಾಭಕೋರರ ಮತ್ತು ಅವರ ರಾಜ್ಯದ, ಅತ್ಯಂತ ಪ್ರಜಾಸತ್ತಾತ್ಮಕ ಬೂರ್ಷ್ವಾ ಗಣತಂತ್ರಗಳಲ್ಲೂ ಸಹ, ಅವರ ರಾಜ್ಯದ, ದಬ್ಬಾಳಿಕೆಗೆ ಗುರಿಯಾಗಿ ಕೊಂಡೇ ಬಂದಿದ್ದಾನೆ. ಯುಗಾಂತರಗಳಿಂದ ದುಡಿ ಯುವ ರೈತನು ಈ ದಬ್ಬಾಳಿಕೆಗಾರರನ್ನು, ಈ ಶೋಷಕರನ್ನು ದ್ವೇಷಿಸಲು ಮತ್ತು ಅಸಹ್ಯತೆಯಿಂದ ಕಾಣಲು ತನ್ನನ್ನು ತರಬೇತುಗೊಳಿಸಿಕೊಂಡಿದ್ದಾನೆ. ಜೀವನದ ಪರಿಸ್ಥಿತಿಗಳಿಂದಲೇ ಹುಟ್ಟಿಕೊಂಡಿರುವಂಥ ಈ “ತರಬೇತು” ರೈತನನ್ನು ಬಂಡವಾಳ ಗಾರನ ವಿರುದ್ಧ, ಲಾಭಕೋರನ ಹಾಗೂ ವ್ಯಾಪಾರಗಾರನ ವಿರುದ್ಧ ಕಾರ್ಮಿಕನೊಂದಿಗೆ ಒಕ್ಕೂಟ ಏರ್ಪಡಿಸಿಕೊಳ್ಳಲು ಯತ್ನಿಸುವಂತೆ ಒತ್ತಾಯಿಸುತ್ತದೆ. ಆದರೂ, ಅದೇ ಹೊತ್ತಿನಲ್ಲಿ, ಆರ್ಥಿಕ ಪರಿಸ್ಥಿತಿಗಳು, ಸರಕು ಉತ್ಪಾದನೆಯ ಪರಿಸ್ಥಿತಿಗಳು, ರೈತ ನನ್ನು (ಯಾವಾಗಲೂ ಅಲ್ಲ, ಆದರೆ ವಿಶಾಲ ಬಹುತೇಕ ಪ್ರಸಂಗಗಳಲ್ಲಿ) ವ್ಯಾಪಾರ ಗಾರನನ್ನಾಗಿ, ಲಾಭಕೋರನನ್ನಾಗಿ ಅನಿವಾರ್ಯವಾಗಿಯೇ ಪರಿವರ್ತಿಸುತ್ತವೆ.

ಮೇಲೆ ಉದ್ಧರಿಸಿರುವ ಅಂಕೆಸಂಖ್ಯೆಗಳು ದುಡಿಯುವ ರೈತನಿಗೂ ರೈತ ಲಾಭ ಕೋರನಿಗೂ ನಡುವಿನ ಎದ್ದು ಕಾಣುವಂಥ ವ್ಯತ್ಯಾಸವನ್ನು ತೋರಿಸಿಕೊಡುತ್ತವೆ. 1918-1919ರಲ್ಲಿ ನಗರಗಳ ಹಸಿದ ಕಾರ್ಮಿಕರಿಗೆ 40,000,000 ಪೂದ್‌ಗಳಷ್ಟು ಧಾನ್ಯವನ್ನು ರಾಜ್ಯ ಗೊತ್ತುಪಡಿಸಿದ ಬೆಲೆಗಳಿಗೆ ಸರಬರಾಜು ಮಾಡಿದಂಥ ಆ ರೈತನು ಒಬ್ಬ ದುಡಿಯುವ ರೈತ, ಸಮಾಜವಾದಿ ಕಾರ್ಮಿಕನ ಸಂಗಾತಿ ಹಾಗೂ ಸಮಾನಸ್ಥ, ಅವನ ಅತ್ಯಂತ ನಿಷ್ಠಾವಂತ ಮಿತ್ರ, ಬಂಡವಾಳದ ನೊಗದ ವಿರುದ್ಧ ಹೋರಾಟದಲ್ಲಿ ಅವನ ರಕ್ತ ಸಂಬಂಧಿ ಸೋದರ. ಈ ರೈತ ಆಗ ರಾಜ್ಯ ಸಂಸ್ಥೆಗಳು ಏನೆಲ್ಲ ನ್ಯೂನತೆ ಗಳನ್ನು ಹೊಂದಿದ್ದರೂ - ಕಾರ್ಮಿಕರ ಸರಕಾರವು ನ್ಯೂನತೆಗಳಿದ್ದು ವೆಂಬುದನ್ನು ಸಂಪೂರ್ಣವಾಗಿ ಮನಗಂಡಿದ್ದಿತು, ಆದರೆ ಸಮಾಜವಾದಕ್ಕೆ ಪರಿವರ್ತನೆಯ ಮೊದಲ ಕಾಲಾವಧಿಯಲ್ಲಿ ಅವು ಅನಿವಾರ್ಯವಾಗಿದ್ದವು - ಅವುಗಳಿಗೆ ಧಾನ್ಯವನ್ನು ಸರಬರಾಜು ಮಾಡಿದ್ದ. ಆದರೆ ರಾಜ್ಯ ಗೊತ್ತುಪಡಿಸಿದ ಬೆಲೆಗೂ ಹತ್ತು ಪಟ್ಟು ಹೆಚ್ಚು ಬೆಲೆಗೆ 40,000,000 ಪೂದ್‌ಗಳಷ್ಟು ಧಾನ್ಯವನ್ನು ಕಳ್ಳತನದಲ್ಲಿ ಮಾರಿದ ರೈತನು ಒಬ್ಬ ಲಾಭಕೋರ, ಬಂಡವಾಳಗಾರನ ಮಿತ್ರ, ಕಾರ್ಮಿಕನ ವರ್ಗಶತ್ರು, ಒಬ್ಬ ಶೋಷಕ. ಅವನು ನಗರ ಕಾರ್ಮಿಕನ ಹಸಿವಿನ ಹಾಗೂ ಕೊರತೆಯ ಲಾಭ ಪಡೆದುಕೊಂಡಿದ್ದ, ರಾಜ್ಯಕ್ಕೆ ಮೋಸ ಮಾಡಿದ್ದ, ಎಲ್ಲೆಲ್ಲೂ ಮೋಸವನ್ನು, ದರೋಡೆಯನ್ನು, ವಂಚನೆ ಯನ್ನು ಹೆಚ್ಚಿಸಿದ್ದ, ಸೃಜಿಸಿದ್ದ. ಏಕೆಂದರೆ, ಇಡೀ ರಾಜ್ಯಕ್ಕೆ ಸೇರಿದ ಭೂಮಿಯಿಂದ,

ರೈತನದಷ್ಟೆ ಅಲ್ಲ ಕಾರ್ಮಿಕನ ಮತ್ತಿತರರ ಶ್ರಮವನ್ನೂ ಒಂದಲ್ಲ ಒಂದು ರೀತಿಯಲ್ಲಿ ಮೈಗೂಡಿಸಿಕೊಂಡಿರುವ ಉಪಕರಣಗಳ ಸಹಾಯದಿಂದ ಸಂಗ್ರಹಿಸಿದ ಮಿಗುತಾಯ ಧಾನ್ಯವನ್ನು ಹೊಂದಿರುವ ಯಾರೇ ಆಗಲಿ - ಮಿಗುತಾಯ ಧಾನ್ಯ ಹೊಂದಿರುವ ಮತ್ತು ಆ ಧಾನ್ಯದಿಂದ ಲಾಭ ಗಳಿಸುವ ಯಾರೇ ಆಗಲಿ - ಹಸಿದ ಕಾರ್ಮಿಕನ ಶೋಷಕ ರಾಗಿರುತ್ತಾರೆ.

ನಮ್ಮ ಸಂವಿಧಾನದಲ್ಲಿ ಕಾರ್ಮಿಕನಿಗೂ ರೈತನಿಗೂ ಅಸಮಾನತೆ¹⁰⁰ ತೋರಿರುವುದನ್ನು, ಸಂವಿಧಾನ ಸಭೆಯನ್ನು ವಿಸರ್ಜಿಸಿದುದನ್ನು, ಮಿಗುತಾಯ ಧಾನ್ಯವನ್ನು ಬಲವಂತದಿಂದ ವಶಪಡಿಸಿಕೊಂಡುದನ್ನು, ಇವೇ ಮುಂತಾದ ಕ್ರಮಗಳನ್ನು ಎತ್ತಿ ತೋರಿಸುತ್ತ, ನೀವು ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವಗಳನ್ನು ಉಲ್ಲಂಘಿಸಿದ್ದೀರಿ ಎಂದು ಅವರು ನಮ್ಮತ್ತ ಎಲ್ಲ ಕಡೆಗಳಿಂದಲೂ ಕೂಗಿ ಹೇಳುತ್ತಿದ್ದಾರೆ. ನಾವು ಉತ್ತರಿಸುತ್ತೇವೆ: ದುಡಿಯುವ ರೈತನು ಶತಮಾನಗಳಿಂದ ಅನುಭವಿಸಿಕೊಂಡು ಬಂದಿರುವ ನಿಜವಾದ ಅಸಮಾನತೆಯನ್ನು, ನಿಜವಾದ ಸ್ವಾತಂತ್ರ್ಯರಾಹಿತ್ಯತೆಯನ್ನು ತೊಡೆದು ಹಾಕಲು ರಾಜ್ಯವೊಂದು ಜಗತ್ತಿನಲ್ಲಿ ಹಿಂದೆಂದೂ ಇಷ್ಟೊಂದನ್ನು ಮಾಡಿ ದುಡಿಯಿತು. ಆದರೆ ನಾವು ರೈತ ಲಾಭಕೋರನೊಂದಿಗೆ ಸಮಾನತೆಯನ್ನು ಎಂದಿಗೂ ಮನ್ನಿಸುವುದಿಲ್ಲ - ಶೋಷಕನ ಹಾಗೂ ಶೋಷಿತನ ನಡುವೆ, ಹೊಟ್ಟೆ ತುಂಬಿದವನ ಹಾಗೂ ಹಸಿದವನ ನಡುವೆ "ಸಮಾನತೆ"ಯನ್ನು ಮನ್ನಿಸದಂತೆಯೇ, ಅಥವಾ ಶೋಷಕನು ಇಲ್ಲವೇ ಹೊಟ್ಟೆ ತುಂಬಿದವನು ಶೋಷಿತರನ್ನು ಹಸಿದವರನ್ನು ಕೊಳ್ಳಿ ಹೊಡೆಯುವ "ಸ್ವಾತಂತ್ರ್ಯ"ವನ್ನು ಮನ್ನಿಸದಂತೆಯೇ. ಈ ವ್ಯತ್ಯಾಸವನ್ನು ಮನ್ನಿಸಲು ನಿರಾಕರಿಸುವಂಥ ಆ ವಿದ್ಯಾವಂತ ಜನರನ್ನು ನಾವು ಶ್ವೇತದಳದವರನ್ನಾಗಿ ಪರಿಗಣಿಸುತ್ತೇವೆ - ಅವರು ತಮ್ಮನ್ನು ಪ್ರಜಾಪ್ರಭುತ್ವವಾದಿಗಳು, ಸಮಾಜವಾದಿಗಳು, ಅಂತರರಾಷ್ಟ್ರೀಯತಾವಾದಿಗಳು, ಕೌತ್ಸುಕಿಗಳು, ಚೆನೋವ್‌ಗಳು ಅಥವಾ ಮಾರ್ತೋವ್‌ಗಳು ಎಂದೆಲ್ಲ ಕರೆದುಕೊಂಡರೂ.

5

ಸಮಾಜವಾದ ಎಂದರೆ ವರ್ಗಗಳ ನಿರ್ಮೂಲನ ಎಂದರ್ಥ. ಶ್ರಮಜೀವಿ ವರ್ಗ ಸರ್ವಾಧಿಕಾರವು ವರ್ಗಗಳನ್ನು ನಿರ್ಮೂಲ ಮಾಡಲು ತನ್ನ ಕೈಲಾದುದನ್ನೆಲ್ಲ ಮಾಡಿದೆ. ಆದರೆ ವರ್ಗಗಳನ್ನು ಒಂದೇ ಏಟಿಗೆ ತೊಡೆದು ಹಾಕಲು ಸಾಧ್ಯವಿಲ್ಲ.

ಆದ್ದರಿಂದ ಶ್ರಮಜೀವಿ ವರ್ಗ ಸರ್ವಾಧಿಕಾರದ ಕಾಲಘಟ್ಟದಲ್ಲೂ ವರ್ಗಗಳು ಇನ್ನೂ ಉಳಿದಿರುತ್ತವೆ ಮತ್ತು ಉಳಿದಿರುವುವು. ವರ್ಗಗಳು ಕಣ್ಮರೆಯಾದಾಗ ಸರ್ವಾಧಿಕಾರವು ಅನವಶ್ಯವಾಗುವುದು ಆದರೆ ಶ್ರಮಜೀವಿ ವರ್ಗ ಸರ್ವಾಧಿಕಾರ ವಿಲ್ಲದೆ ಅವು ಕಣ್ಮರೆಯಾಗುವುದಿಲ್ಲ.

ವರ್ಗಗಳು ಉಳಿದಿವೆ, ಆದರೆ ಶ್ರಮಜೀವಿ ವರ್ಗ ಸರ್ವಾಧಿಕಾರದ ಕಾಲಘಟ್ಟದಲ್ಲಿ ಪ್ರತಿಯೊಂದು ವರ್ಗವೂ ಬದಲಾಗಿದೆ ಮತ್ತು ವರ್ಗಗಳ ನಡುವಿನ ಸಂಬಂಧಗಳೂ

ಬದಲಾಗಿವೆ. ಶ್ರಮಜೀವಿ ವರ್ಗ ಸರ್ವಾಧಿಕಾರದ ಕೆಳಗೆ ವರ್ಗ ಹೋರಾಟ ಕಣ್ಮರೆಯಾಗುವುದಿಲ್ಲ; ಅದು ಬೇರೆ ರೂಪಗಳನ್ನು ತಳೆಯುತ್ತದಷ್ಟೆ.

ಬಂಡವಾಳವಾದದ ಕೆಳಗೆ ಶ್ರಮಜೀವಿ ವರ್ಗವು ಮರ್ದಿತ ವರ್ಗವಾಗಿದ್ದಿತು. ಅದು ಉತ್ಪಾದನಾ ಸಾಧನಗಳಿಂದ ವಂಚಿತವಾಗಿದ್ದಿತು. ಅದು ಬೂರ್ಷ್ವಾಸೀಗೆ ನೇರವಾಗಿ ಹಾಗೂ ಸಂಪೂರ್ಣವಾಗಿ ವಿರುದ್ಧವಾಗಿ ನಿಂತ ಏಕೈಕ ವರ್ಗವಾಗಿದ್ದಿತು. ಆದ್ದರಿಂದ ಅದು ಕೊನೆಯವರೆಗೂ ಕ್ರಾಂತಿಕಾರಿಯಾಗಿ ಇರುವ ಸಾಮರ್ಥ್ಯ ಉಳ್ಳಂಥ ಏಕೈಕ ವರ್ಗವಾಗಿದ್ದಿತು. ಬೂರ್ಷ್ವಾಸೀಯನ್ನು ಪದಚ್ಯುತಗೊಳಿಸಿ ರಾಜಕೀಯ ಅಧಿಕಾರವನ್ನು ಗೆದ್ದುಕೊಂಡು ಶ್ರಮಜೀವಿ ವರ್ಗವು ಆಳುವ ವರ್ಗವಾಗಿದೆ; ಅದು ರಾಜ್ಯಾಧಿಕಾರವನ್ನು ತನ್ನ ಕೈಗೆ ಪಡೆದುಕೊಂಡಿದೆ, ಆಗಲೇ ಸಾಮಾಜಿಕೀಕರಿಸಿದ ಉತ್ಪಾದನಾ ಸಾಧನಗಳ ಮೇಲೆ ನಿಯಂತ್ರಣ ಹೊಂದಿದೆ; ಅದು ಡೋಲಾಯಮಾನವಾದ ಮಧ್ಯಮ ಅಂಶಗಳಿಗೂ ವರ್ಗಗಳಿಗೂ ಸರಿಯಾದ ಮಾರ್ಗದರ್ಶನ ನೀಡುತ್ತದೆ; ಅದು ಶೋಷಕರ ಹೆಚ್ಚು ಹೆಚ್ಚು ಹಠದ ಪ್ರತಿರೋಧವನ್ನು ಕುಟ್ಟಿಪುಡಿ ಮಾಡುತ್ತದೆ. ಇವೆಲ್ಲವೂ ವರ್ಗ ಹೋರಾಟದ ವಿಶಿಷ್ಟ ಕಾರ್ಯಭಾರಗಳಾಗಿವೆ. ಶ್ರಮಜೀವಿ ವರ್ಗವು ಈ ಮುನ್ನ ಈ ಕಾರ್ಯಭಾರಗಳನ್ನು ತನ್ನ ಮುಂದೆ ಇಟ್ಟುಕೊಂಡಿರಲಿಲ್ಲ, ಇಟ್ಟುಕೊಂಡಿರಲು ಸಾಧ್ಯವೂ ಇರಲಿಲ್ಲ.

ಶೋಷಕರ, ಭೂಮಾಲೀಕರ ಹಾಗೂ ಬಂಡವಾಳಗಾರರ ವರ್ಗವು ಶ್ರಮಜೀವಿ ವರ್ಗದ ಸರ್ವಾಧಿಕಾರದ ಕೆಳಗೆ ಒಮ್ಮೆಗೇ ಕಣ್ಮರೆಯಾಗಿಲ್ಲ, ಒಮ್ಮೆಗೇ ಕಣ್ಮರೆಯಾಗಲು ಸಾಧ್ಯವೂ ಇಲ್ಲ. ಶೋಷಕರನ್ನು ಸದೆಬಡಿಯಲಾಗಿದೆ, ಆದರೆ ನಾಶಗೊಳಿಸಲಾಗಿಲ್ಲ. ಅವರು ಇನ್ನೂ ಅಂತರರಾಷ್ಟ್ರೀಯ ಬಂಡವಾಳದಲ್ಲಿ ಒಂದು ಅಂತರರಾಷ್ಟ್ರೀಯ ಬುನಾದಿಯನ್ನು ಹೊಂದಿದ್ದಾರೆ. ಅವರು ಅಂತರರಾಷ್ಟ್ರೀಯ ಬಂಡವಾಳದ ಒಂದು ಶಾಖೆಯಾಗಿದ್ದಾರೆ. ಅವರು ಇನ್ನೂ ಕೆಲವು ಉತ್ಪಾದನಾ ಸಾಧನಗಳನ್ನು ಭಾಗಶಃ ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಅವರ ಬಳಿ ಇನ್ನೂ ಹಣವಿದೆ. ಅವರು ಇನ್ನೂ ಅಗಾಧವಾದ ಸಾಮಾಜಿಕ ಸಂಬಂಧಗಳನ್ನು ಹೊಂದಿದ್ದಾರೆ. ಅವರು ಸೋಲಿಸಲ್ಪಟ್ಟಿರುವುದರಿಂದಾಗಿ ಅವರ ಪ್ರತಿರೋಧದ ಶಕ್ತಿ ನೂರುಪಟ್ಟು ಸಾವಿರಪಟ್ಟು ಹೆಚ್ಚಿದೆ. ರಾಜ್ಯದ, ಸೈನಿಕ ಹಾಗೂ ಆರ್ಥಿಕ ನಿರ್ವಹಣೆಯ "ಕಲೆ" ಅವರಿಗೆ ಉಚ್ಚತೆಯನ್ನು ಒದಗಿಸಿಕೊಟ್ಟಿದೆ. ಇದೊಂದು ಅತ್ಯಂತ ಹೆಚ್ಚಿನ ಉಚ್ಚತೆಯೇ ಸರಿ. ಹಾಗಾಗಿ ಅವರ ಪ್ರಾಮುಖ್ಯ ಜನಸಂಖ್ಯೆಯಲ್ಲಿ ಅವರ ಸಂಖ್ಯಾ ಪ್ರಮಾಣಕ್ಕಿಂತ ಅನುಪಮವಾಗಿ ಹೆಚ್ಚಾದುದಾಗಿದೆ. ಪದಚ್ಯುತಿಗೊಳಿಸಲ್ಪಟ್ಟ ಶೋಷಕರು ಶೋಷಿತರ ವಿಜಯಿ ಮುಂಚೂಣಿಯ ವಿರುದ್ಧ, ಅಂದರೆ ಶ್ರಮಜೀವಿ ವರ್ಗದ ವಿರುದ್ಧ, ಹೂಡಿರುವ ವರ್ಗ ಹೋರಾಟವು ಅಸದೃಶವಾಗಿ ಹೆಚ್ಚು ಕಟುವಾಗಿದೆ. ಕ್ರಾಂತಿಯ ಕುರಿತು ಮಾತನಾಡುವಾಗ ಇದು ಬೇರೆ ರೀತಿ ಇರಲು ಸಾಧ್ಯವೇ ಇಲ್ಲ. ಆದರೆ ಈ ಪುಸ್ತಕವು ಸ್ಥಳದಲ್ಲಿ ಸುಧಾರಣಾವಾದಿ ಭ್ರಾಂತಿಗಳನ್ನು ಸ್ಥಾಪಿಸಿದಾಗ (ದ್ವಿತೀಯ ಇಂಟರ್

ನ್ಯಾಷನಲ್‌ನ ಎಲ್ಲ ವೀರರೂ ಮಾಡುತ್ತಿರುವುದು ಇದನ್ನೇ), ಅದು ಬೇರೆ ಮಾತು.

ಕೊನೆಯದಾಗಿ, ರೈತಾಪಿ ಜನರು ಒಟ್ಟಿನಲ್ಲಿ ಪೆಟಿ ಬೂರ್ಷ್ವಾಸೀಯಂತೆ ಶ್ರಮ ಜೀವಿ ವರ್ಗ ಸರ್ವಾಧಿಕಾರದ ಕೆಳಗೂ, ಮಧ್ಯಮಮಾರ್ಗದಲ್ಲಿರುತ್ತಾರೆ, ಮಧ್ಯಸ್ಥ ಸ್ಥಾನದಲ್ಲಿರುತ್ತಾರೆ; ಒಂದು ಕಡೆ, ಅವರು ಸಾಕಷ್ಟು ದೊಡ್ಡದಾದ (ಹಿಂದುಳಿದ ರಷ್ಯದಲ್ಲಿ, ವಿಶಾಲವೇ ಆದ) ದುಡಿಯುವ ಜನಸಮೂಹ. ಅವರು ಭೂಮಾಲೀಕ ನಿಂದಲೂ ಬಂಡವಾಳಗಾರನಿಂದಲೂ ಬಿಡುಗಡೆ ಮಾಡಿಕೊಳ್ಳುವ ಎಲ್ಲ ದುಡಿಯುವ ಜನರ ಸಾಮಾನ್ಯ ಹಿತಾಸಕ್ತಿಯಿಂದ ಒಂದುಗೂಡಿರುತ್ತಾರೆ. ಮತ್ತೊಂದು ಕಡೆ, ಅವರು ಅನೈಕ್ಯರಾದ ಪುಟ್ಟ ಮಾಲೀಕರಾಗಿರುತ್ತಾರೆ, ಆಸ್ತಿ ಒಡೆಯರು ಹಾಗೂ ವ್ಯಾಪಾರಗಾರರು ಆಗಿರುತ್ತಾರೆ. ಇಂತಹ ಆರ್ಥಿಕ ಸ್ಥಿತಿಯು ಅವರನ್ನು ಅನಿವಾರ್ಯವಾಗಿಯೇ ಶ್ರಮಜೀವಿ ವರ್ಗಕ್ಕೂ ಬೂರ್ಷ್ವಾಸೀಗೂ ನಡುವೆ ಡೋಲಾಯಮಾನವಾಗಿರುವಂತೆ ಮಾಡುತ್ತದೆ. ಈ ಎರಡೂ ವರ್ಗಗಳ ನಡುವೆ ಹೋರಾಟ ತೀವ್ರ ಸ್ವರೂಪ ತಳೆದಿರುವುದರಿಂದಾಗಿ, ಎಲ್ಲ ಸಾಮಾಜಿಕ ಸಂಬಂಧಗಳೂ ನಂಬಲಾಗದಷ್ಟು ತೀವ್ರವಾಗಿ ಭಂಗಗೊಂಡಿರುವುದರಿಂದಾಗಿ, ರೈತರು, ಒಟ್ಟಿನಲ್ಲಿ ಪೆಟಿ ಬೂರ್ಷ್ವಾಗಳು, ಹಳತಿಗೆ, ಮಾಮೂಲಿಗೆ, ಬದಲಾಗದಿರುವುದಕ್ಕೆ ತುಂಬ ಅಂಟಿಕೊಂಡಿರುವುದರಿಂದಾಗಿ, ಅವರು ಒಂದು ಪಕ್ಕದಿಂದ ಮತ್ತೊಂದಕ್ಕೆ ತೂರಾಡುತ್ತಿರುವುದನ್ನು ನಾವು ಅನಿವಾರ್ಯವಾಗಿ ಕಾಣುವುದು, ಅವರು ಚಂಚಲಚಿತ್ತರಾಗಿರುವುದನ್ನು, ಬದಲುವವರಾಗಿರುವುದನ್ನು, ಅನಿಶ್ಚಿತರಾಗಿರುವುದನ್ನು, ಇವೇ ಮುಂತಾದ ಗುಣಗಳನ್ನು ಹೊಂದಿರುವುದನ್ನು ನಾವು ಕಾಣುವುದು ಸಹಜವೇ ಆಗಿದೆ.

ಈ ವರ್ಗಕ್ಕೆ - ಅಥವಾ ಈ ಸಾಮಾಜಿಕ ಅಂಶಗಳಿಗೆ - ಸಂಬಂಧಿಸಿ ಶ್ರಮಜೀವಿ ವರ್ಗವು, ಅದರ ಮೇಲೆ ತನ್ನ ಪ್ರಭಾವವನ್ನು ಸ್ಥಾಪಿಸಲು, ಅದಕ್ಕೆ ಮಾರ್ಗದರ್ಶನ ನೀಡಲು, ಯತ್ನಿಸಬೇಕು. ಡೋಲಾಯಮಾನವಾಗಿರುವವರಿಗೆ, ಅಸ್ಥಿರವಾಗಿರುವವರಿಗೆ ಸರಿಯಾದ ನಾಯಕತ್ವ ನೀಡುವುದು - ಇದೇ ಶ್ರಮಜೀವಿ ವರ್ಗದ ಕಾರ್ಯಭಾರವಾಗಿದೆ.

ಶ್ರಮಜೀವಿ ವರ್ಗ ಸರ್ವಾಧಿಕಾರದಿಂದ ಮಾರ್ಪಡಿಸಲ್ಪಟ್ಟಿರುವಂತೆ ಎಲ್ಲ ಮೂಲ ಶಕ್ತಿ ಅಥವಾ ವರ್ಗಗಳನ್ನೂ ಅವುಗಳ ಅಂತರಸಂಬಂಧಗಳನ್ನೂ ನಾವು ಹೋಲಿಸಿ ನೋಡಿದಲ್ಲಿ, ಸಮಾಜವಾದಕ್ಕೆ ಪರಿವರ್ತನೆಯು ಒಟ್ಟಿನಲ್ಲಿ “ಪ್ರಜಾಪ್ರಭುತ್ವದ ಮೂಲಕ” ಸಾಧ್ಯ ಎಂಬ ವಿಚಾರವು - ದ್ವಿತೀಯ ಇಂಟರ್‌ನ್ಯಾಷನಲ್‌ನ ಎಲ್ಲ ಪ್ರತಿನಿಧಿಗಳೂ ಪಾಲೊಂಡಿರುವ ಈ ಸಾಮಾನ್ಯ ಪೆಟಿ ಬೂರ್ಷ್ವಾ ವಿಚಾರವು - ಎಷ್ಟು ಹೇಳಲಾಗದಷ್ಟು ಅಸಂಬಂಧವಾದುದು ಹಾಗೂ ಸೈದ್ಧಾಂತಿಕವಾಗಿ ಅವಿವೇಕವಾದುದು, ಎಂಬುದನ್ನು ಮನಗಾಣುವೆವು. ಈ ತಪ್ಪು ತಿಳಿವಳಿಕೆಯ ಮೂಲ ಸ್ತ್ರೋತವೆಂದರೆ - “ಪ್ರಜಾಪ್ರಭುತ್ವ”ವು ನಿರುಪಾಧಿಯಾದ, ವರ್ಗಗಳಿಗೂ ಮೇಲಿರುವ ಯಾವುದೋ ಒಂದು ವ್ಯವಸ್ಥೆ ಎಂಬ ಬೂರ್ಷ್ವಾಸೀಯಿಂದ ಪಡೆದುಕೊಂಡಿರುವ

ಪೂರ್ವಾಗ್ರಹ. ವಾಸ್ತವವಾಗಿ ಪ್ರಜಾಪ್ರಭುತ್ವವೇ ಶ್ರಮಜೀವಿ ವರ್ಗ ಸರ್ವಾಧಿಕಾರದ ಕೆಳಗೆ ಒಂದು ಇಡೀಯಾಗಿ ಹೊಸತಾದ ಮಜಲಿಗೆ ಹಾದುಹೋಗುತ್ತದೆ ಮತ್ತು ವರ್ಗ ಹೋರಾಟವು ಹೆಚ್ಚು ಉನ್ನತ ಮಟ್ಟಕ್ಕೇರಿ ಪ್ರತಿಯೊಂದೂ ರೂಪದ ಮೇಲೆ ತನ್ನ ಪ್ರಾಬಲ್ಯ ಸ್ಥಾಪಿಸುತ್ತದೆ.

ಸ್ವಾತಂತ್ರ್ಯ, ಸಮಾನತೆ ಹಾಗೂ ಪ್ರಜಾಪ್ರಭುತ್ವಗಳ ಬಗೆಗೆ ಒಟ್ಟಿನಲ್ಲಿ ಮಾತನಾಡುವುದು ವಾಸ್ತವವಾಗಿ ಸರಕು ಉತ್ಪಾದನೆಯ ಸಂಬಂಧಗಳು ರೂಪಿಸಿದ ಪ್ರಕಲ್ಪನೆಗಳನ್ನು ನಿರ್ಲಕ್ಷ್ಯವಾಗಿ ಪುನರುಚ್ಚರಿಸುವುದಷ್ಟೆ ಆಗಿರುತ್ತದೆ. ಶ್ರಮಜೀವಿ ವರ್ಗ ಸರ್ವಾಧಿಕಾರದ ಮೂರ್ತರೂಪದ ಸಮಸ್ಯೆಗಳನ್ನು ಅಂತಹ ಸಾಮಾನ್ಯ ಸೂತ್ರಗಳ ಸಹಾಯದಿಂದ ಪರಿಹರಿಸಲು ಯತ್ನಿಸುವುದು ಬೂರ್ಷ್ವಾಸೀಯ ಸೈದ್ಧಾಂತಿಕ ಹಾಗೂ ತಾತ್ವಿಕ ನಿಲುವಿಗೆ ಇಡೀಯಾಗಿ ಸರಿಯುವುದಕ್ಕೆ ಸಮನಾಗಿರುತ್ತದೆ. ಶ್ರಮಜೀವಿ ವರ್ಗದ ದೃಷ್ಟಿಕೋನದಿಂದ ಪ್ರಶ್ನೆಯನ್ನು ಈ ಕೆಳಗಿನ ರೀತಿಯಲ್ಲಿಟ್ಟು ಇರಿಸಲು ಸಾಧ್ಯ: ಸ್ವಾತಂತ್ರ್ಯ - ಯಾವ ವರ್ಗದ ದಬ್ಬಾಳಿಕೆಯಿಂದ? ಸಮಾನತೆ - ಯಾವ ವರ್ಗದ್ದು ಯಾವ ವರ್ಗದೊಂದಿಗೆ? ಪ್ರಜಾಪ್ರಭುತ್ವ - ಖಾಸಗಿ ಒಡೆತನದ ಮೇಲೆ ಆಧರಿಸಿದುದೋ ಅಥವಾ ಖಾಸಗಿ ಒಡೆತನವನ್ನು ನಿರ್ಮೂಲ ಮಾಡುವ ಹೋರಾಟದ ಮೇಲೆ ಆಧರಿಸಿದುದೋ? ಇತ್ಯಾದಿ.

ಸಮಾನತೆ ಎಂಬ ಪ್ರಕಲ್ಪನೆಯು ಸರಕು ಉತ್ಪಾದನೆಯ ಸಂಬಂಧಗಳಿಂದ ರೂಪುಗೊಂಡುದು, ಎಂದು ಎಂಗೆಲ್ಸ್ ತುಂಬ ಹಿಂದೆಯೇ ತಮ್ಮ 'ಆಂಟಿ-ಡ್ಯೂರಿಂಗ್' ಗ್ರಂಥದಲ್ಲಿ ವಿವರಿಸಿದರು; ಸಮಾನತೆಯನ್ನು ವರ್ಗಗಳ ನಿರ್ಮೂಲನ ಎಂಬ ಅರ್ಥ ನೀಡುವುದಾಗಿ ತಿಳಿದುಕೊಳ್ಳದೆ ಹೋದಲ್ಲಿ ಅದೊಂದು ಪೂರ್ವಾಗ್ರಹವಷ್ಟೆ ಆಗುತ್ತದೆ. ಸಮಾನತೆ ಕುರಿತಾದ ಬೂರ್ಷ್ವಾ-ಪ್ರಜಾಸತ್ತಾತ್ಮಕ ಪ್ರಕಲ್ಪನೆಗೂ ಸಮಾಜವಾದಿ ಪ್ರಕಲ್ಪನೆಗೂ ನಡುವೆ ಇರುವ ವ್ಯತ್ಯಾಸಕ್ಕೆ ಸಂಬಂಧಿಸಿದ ಈ ಮೂಲರೂಪದ ಸತ್ಯವನ್ನೇ ಸತತವಾಗಿ ಮರೆಯಲಾಗುತ್ತಿರುವುದು. ಆದರೆ ಅದನ್ನು ಮರೆಯದಿದ್ದಲ್ಲಿ, ಬೂರ್ಷ್ವಾಸೀಯನ್ನು ಪದಚ್ಯುತಗೊಳಿಸುವ ಮೂಲಕ ಶ್ರಮಜೀವಿ ವರ್ಗವು ವರ್ಗಗಳ ನಿರ್ಮೂಲನದತ್ತ ಅತ್ಯಂತ ನಿರ್ಧಾರಕ ಹೆಜ್ಜೆ ಇಡುತ್ತದೆ ಎಂಬುದೂ, ಈ ಪ್ರಕ್ರಿಯೆಯನ್ನು ಪೂರೈಸಲೋಸುಗ ಶ್ರಮಜೀವಿ ವರ್ಗವು ತನ್ನ ವರ್ಗ ಹೋರಾಟವನ್ನು ನಡೆಸುತ್ತಲೇ ಹೋಗಬೇಕು, ರಾಜ್ಯ ಅಧಿಕಾರಯಂತ್ರವನ್ನು ಬಳಸಿಕೊಳ್ಳಬೇಕು, ಪದಚ್ಯುತಗೊಳಿಸಲ್ಪಟ್ಟ ಬೂರ್ಷ್ವಾಸೀಯ ಮೇಲೂ ಡೋಲಾಯಮಾನದ ಪೆಟಿ ಬೂರ್ಷ್ವಾಸೀಯ ಮೇಲೂ ಒತ್ತಡ ತರಲು, ಪ್ರಭಾವ ಬೀರಲು ಮತ್ತು ಹೋರಾಡಲು ನಾನಾ ವಿಧಾನಗಳನ್ನು ಅನುಸರಿಸಬೇಕು ಎಂಬುದೂ, ಸುಸ್ಪಷ್ಟವಾಗುತ್ತದೆ.

(ಸಶೇಷ.101)

ಅಕ್ಟೋಬರ್ 30, 1919

'ಪ್ರಾವ್ದ್,' ನಂ. 250, 'ಇಜ್ವೇಸ್ತಿಯೆ,'

ನಂ. 250, ನವಂಬರ್ 7, 1919

ಪ್ರಾಚ್ಯ ಜನತೆಗಳ ಕಮ್ಯೂನಿಸ್ಟ್
 ಸಂಘಟನೆಗಳ ದ್ವಿತೀಯ ಅಖಿಲ ರಷ್ಯ
 ಮಹಾಧಿವೇಶನವನ್ನು ಉದ್ದೇಶಿಸಿ
 ಮಾಡಿದ ಭಾಷಣ 102
 ನವಂಬರ್ 22, 1919

ಸಂಗಾತಿಗಳೇ, ಪ್ರಾಚ್ಯದ ಮುಸ್ಲಿಮ್ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ
 ಕಮ್ಯೂನಿಸ್ಟ್ ಸಂಗಾತಿಗಳ ಈ ಮಹಾಧಿವೇಶನಕ್ಕೆ ನನ್ನ ಶುಭಾಶಯ ಸಲ್ಲಿಸಲೂ
 ರಷ್ಯದಲ್ಲೂ ಜಗತ್ತಿನಾದ್ಯಂತವೂ ಈಗ ಕಾಣಬರುತ್ತಿರುವ ಪರಿಸ್ಥಿತಿಯ ಬಗೆಗೆ
 ಕೆಲವು ಮಾತುಗಳನ್ನು ಹೇಳಲೂ, ನನಗೆ ಅವಕಾಶ ದೊರೆತುದಕ್ಕಾಗಿ ನಾನು ತುಂಬ
 ಸಂತೋಷಿಸುತ್ತೇನೆ. ನನ್ನ ಈ ಭಾಷಣದ ವಿಷಯ ಪ್ರಚಲಿತ ವಿದ್ಯಮಾನಗಳು.
 ಪ್ರಸ್ತುತದಲ್ಲಿ ಈ ಪ್ರಶ್ನೆಯ ಅತ್ಯಂತ ಮುಖ್ಯ ಅಂಶಗಳೆಂದರೆ, ಪ್ರಾಚ್ಯದ ಜನತೆ
 ಗಳು ಸಾಮ್ರಾಜ್ಯವಾದದ ಬಗೆಗೆ ಹೊಂದಿರುವ ಮನೋಭಾವ ಹಾಗೂ ಆ ಜನತೆ
 ಗಳ ನಡುವಿನ ಕ್ರಾಂತಿಕಾರಿ ಚಳವಳಿ, ಎಂದು ನನಗೆ ತೋರುತ್ತದೆ. ಪ್ರಾಚ್ಯ ಜನತೆ
 ಗಳ ಈ ಕ್ರಾಂತಿಕಾರಿ ಚಳವಳಿಯು ಈಗ ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ
 ವಿರುದ್ಧ ನಮ್ಮ ಸೋವಿಯೆತ್ ಗಣತಂತ್ರವು ನಡೆಸುತ್ತಿರುವ ಕ್ರಾಂತಿಕಾರಿ ಹೋರಾಟ
 ದೊಂದಿಗೆ ನೇರ ಸಂಬಂಧ ಇರಿಸಿಕೊಂಡರಷ್ಟೆ ಪರಿಣಾಮಕಾರಿಯಾಗಿ ವಿಕಾಸಗೊಳ್ಳ
 ಬಲ್ಲದು, ಫಲಪ್ರದವಾಗಿ ಕೊನೆಮುಟ್ಟಬಲ್ಲದು, ಎಂಬುದು ಸ್ವಯಂಸ್ಪಷ್ಟ.
 ರಷ್ಯವು ಒಂದು ಹಿಂದುಳಿದ ದೇಶ, ಅದರ ಕ್ಷೇತ್ರ ಬಹು ವಿಶಾಲವಾದುದು, ಇವೇ
 ಮುಂತಾದ ಕಾರಣಗಳಿಂದಾಗಿಯೂ, ರಷ್ಯವು ಯೂರೋಪ್ ಹಾಗೂ ಏಷ್ಯಗಳ
 ನಡುವೆಯೂ ಪಾಶ್ಚಾತ್ಯ ಹಾಗೂ ಪ್ರಾಚ್ಯ ದೇಶಗಳ ನಡುವೆಯೂ ವಾಸ್ತವವಾಗಿ
 ಒಂದು ಗಡಿನಾಡಾಗಿ ಇದ್ದುಕೊಂಡಿರುವ ಕಾರಣದಿಂದಾಗಿಯೂ, ಸಾಮ್ರಾಜ್ಯವಾದದ
 ವಿರುದ್ಧ ಜಾಗತಿಕ ಹೋರಾಟದ ಮೊದಲಿಗರಾಗುವ ಮುಖ್ಯ ಭಾರವನ್ನು ನಾವೇ
 ಹೊರಬೇಕಾಗಿ ಬಂದಿದೆ. ನಾವು ಇದನ್ನು ನಮಗೆ ಸಂದ ಮಹಾ ಗೌರವವೆಂದೇ
 ಭಾವಿಸುತ್ತೇವೆ. ತತ್ಪಲವಾಗಿ ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ವಿರುದ್ಧ ಇನ್ನೂ
 ಹೆಚ್ಚು ವಿಶಾಲವಾದ ಹಾಗೂ ಇನ್ನೂ ಹೆಚ್ಚು ಉಗ್ರವಾದ ಹೋರಾಟ
 ನಡೆಸಬೇಕೆಂಬುದನ್ನೇ ಸಮೀಪ ಭವಿಷ್ಯತ್ತಿನ ಬೆಳವಣಿಗೆಯ ಇಡೀ ಗತಿಯು ಪೂರ್ವ
 ಸೂಚಿಸುತ್ತದೆ. ಈ ಹೋರಾಟವು ಅನಿವಾರ್ಯವಾಗಿಯೇ ಸೋವಿಯೆತ್ ಗಣ
 ತಂತ್ರವು ಐಕ್ಯ ಸಾಮ್ರಾಜ್ಯವಾದದ ಶಕ್ತಿಗಳ - ಜರ್ಮನಿ, ಫ್ರಾನ್ಸ್, ಬ್ರಿಟನ್ ಹಾಗೂ

ಅಮೆರಿಕದ ಸಂಯುಕ್ತ ಸಂಸ್ಥಾನಗಳ - ವಿರುದ್ಧ ನಡೆಸುತ್ತಿರುವ ಹೋರಾಟದೊಂದಿಗೆ ಸಂಬಂಧ ಹೊಂದಿರುವುದು.

ಈ ವಿಷಯದ ಮಿಲಿಟರಿ ಸ್ವರೂಪಕ್ಕೆ ಸಂಬಂಧಿಸಿ ಹೇಳುವುದಾದರೆ, ಯುದ್ಧದ ಎಲ್ಲ ರಂಗಗಳಲ್ಲೂ ನಮ್ಮ ಪರಿಸ್ಥಿತಿಯು ಈಗ ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ನೀವು ಬಲ್ಲೀರಿ. ಈ ಪ್ರಶ್ನೆಯ ಬಗೆಗೆ ನಾನು ಹೆಚ್ಚು ವಿವರವಾಗಿ ಹೇಳ ಹೋಗುವುದಿಲ್ಲ. ಅಂತರರಾಷ್ಟ್ರೀಯ ಸಾಮ್ರಾಜ್ಯವಾದವು ನಮ್ಮ ಮೇಲೆ ಹೊರಿಸಿದ ಅಂತರ್ಯುದ್ಧವು ಈ ಎರಡು ವರ್ಷಗಳಲ್ಲಿ ರಷ್ಯನ್ ಸೋವಿಯತ್ ಫೆಡರೇಟೀವ್ ಸೋಷಲಿಸ್ಟ್ ಗಣತಂತ್ರವನ್ನು ಅಪರಿಮಿತ ಕಷ್ಟನಷ್ಟಗಳಿಗೆ ಈಡು ಮಾಡಿದೆ. ಈ ಯುದ್ಧವು ರೈತರ ಮೇಲೂ ಕಾರ್ಮಿಕರ ಮೇಲೂ ಎಷ್ಟು ಹೊರಲಾಗದಂಥ ಹೊರೆಯನ್ನು ಹೊರಿಸಿತೆಂದರೆ, ಅವರು ಅದನ್ನು ಸಹಿಸಲಾರರೆಂದೇ ಬಹುವೇಳೆ ಕಂಡುಬಂದಿತು. ಈ ಯುದ್ಧವು ನಮ್ಮ ಮೇಲೆ ಪಾಶವೀ ಹಿಂಸೆಯನ್ನು ಹರಿಬಿಟ್ಟಿತು. ನಮ್ಮ ಮಿತ್ರರೆಂದು ಹೇಳಿಕೊಳ್ಳುತ್ತ ಕಾಡುವುಗಳಾಗಿ ಪರಿವರ್ತಿತರಾದ ಜನರು, ನಮ್ಮನ್ನು ಸಮಾಜವಾದಿ ಕ್ರಾಂತಿಗೆ ಮುನ್ನವೂ ಸೂರೆಗಯ್ದ ಜನರು, ನಮ್ಮ ಮೇಲೆ ನಿರ್ದಯ ಮೃಗೀಯ ದಾಳಿ ನಡೆಸಿದರು. ಆದರೆ ಈ ಕಾರಣಗಳಿಂದಾಗಿಯೇ ಯುದ್ಧವು, ಅದೇ ಸಮಯದಲ್ಲಿ, ಒಂದು ಪವಾಡವನ್ನೇ ಎಸಗಿದೆ - ಹೋರಾಡಿ ಬಳಲಿದ, ಮತ್ತೊಂದು ಯುದ್ಧವನ್ನು ಸಹಿಸಲು ಅಸಮರ್ಥರೆಂದು ಕಂಡುಬಂದ, ಜನರನ್ನು ಅದು ವೀರಯೋಧರನ್ನಾಗಿ ಪರಿವರ್ತಿಸಿದೆ. ಅವರು ಈ ಎರಡು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಸಹಿಸಿಕೊಂಡಿದ್ದಾರಷ್ಟೆ ಅಲ್ಲ, ಅದನ್ನು ಜಯಪ್ರದವಾಗಿ ಕೊನೆಗಾಣಿಸುತ್ತಿದ್ದಾರೆ ಕೂಡ. ನಾವೀಗ ಕೊಲ್ಚಾಕ್, ಯುದೇನಿಚ್ ಹಾಗೂ ದೆನೀಕಿನ್‌ರ ಮೇಲೆ ಸಾಧಿಸುತ್ತಿರುವ ವಿಜಯಗಳು, ತಮ್ಮ ವಿಮೋಚನೆಗಾಗಿ ಹೋರಾಡಲು ಕಟಿಬದ್ಧರಾಗಿ ನಿಂತ ದೇಶಗಳ ಹಾಗೂ ರಾಷ್ಟ್ರಗಳ ವಿರುದ್ಧ ಜಾಗತಿಕ ಸಾಮ್ರಾಜ್ಯವಾದವು ನಡೆಸುತ್ತಿರುವ ಹೋರಾಟದ ಇತಿಹಾಸದಲ್ಲಿ ಒಂದು ಹೊಸ ಮಜಲಿನ ಪ್ರಾರಂಭವನ್ನು ಸೂಚಿಸುತ್ತವೆ. ಈ ದೃಷ್ಟಿಯಿಂದ ನೋಡಿದರೆ, ನಮ್ಮ ಅಂತರ್ಯುದ್ಧದ ಎರಡು ವರ್ಷಗಳು ಇತಿಹಾಸಕ್ಕೆ ತುಂಬ ಹಿಂದಿನಿಂದಲೇ ತಿಳಿದಂಥ ಸಂಗತಿಯನ್ನು - ಯುದ್ಧದ ಲಕ್ಷಣವೂ ಅದರ ಯಶಸ್ಸೂ ಯುದ್ಧ ಹೂಡಿದ ದೇಶದ ಆಂತರಿಕ ಆಡಳಿತ ಪದ್ಧತಿಯ ಮೇಲೆಯೇ ಪ್ರಧಾನವಾಗಿ ಅವಲಂಬಿಸಿರುತ್ತವೆ ಎಂಬ ಸಂಗತಿಯನ್ನು, ಯುದ್ಧವು ಅದಕ್ಕೆ ಮುನ್ನ ಅದನ್ನು ಹೂಡಿದ ದೇಶವು ಅನುಸರಿಸುತ್ತಿದ್ದ ಆಂತರಿಕ ನೀತಿಯ ಪ್ರತಿಫಲನವಷ್ಟೆ ಎಂಬ ಸಂಗತಿಯನ್ನು, ಸಂಪೂರ್ಣವಾಗಿ ಸಮರ್ಥಿಸಿವೆ. ಇವೆಲ್ಲವೂ ಯುದ್ಧದ ನಿರ್ವಹಣೆಯಲ್ಲೇ ಅನಿವಾರ್ಯವಾಗಿ ಎದ್ದು ಕಾಣುತ್ತವೆ.

ಯುದ್ಧವನ್ನು ಹೂಡಿದುದು, ಮುಂದುವರಿಸುತ್ತಿರುವುದು ಯಾವ ವರ್ಗ, ಎನ್ನುವುದು ಅತ್ಯಂತ ಮುಖ್ಯವಾದ ಪ್ರಶ್ನೆ. ನಮ್ಮ ಅಂತರ್ಯುದ್ಧವನ್ನು ವಿಮೋಚನೆ ಪಡೆದುಕೊಂಡ ಕಾರ್ಮಿಕರೂ ರೈತರೂ ನಡೆಸುತ್ತಿದ್ದಾರೆ. ಈ ಯುದ್ಧವು ದುಡಿಯುವ

ಜನರನ್ನು ಅವರ ಸ್ವಂತ ದೇಶದ ಹಾಗೂ ಇಡೀ ಜಗತ್ತಿನ ಬಂಡವಾಳಗಾರರಿಂದ ವಿಮೋಚನೆಗೊಳಿಸುವ ರಾಜಕೀಯ ಹೋರಾಟದ ಮುಂದುವರಿಕೆಯೇ ಆಗಿದೆ. ಈ ಕಾರಣಗಳಿಂದಾಗಿಯಷ್ಟೆ, ನಾಲ್ಕು ವರ್ಷಗಳ ಸಾಮ್ರಾಜ್ಯಶಾಹಿ ಯುದ್ಧದಿಂದ ಬಳಲಿ ಬೆಂಟಾಗಿದ್ದ ರಷ್ಯದಂಥ ಹಿಂದುಳಿದ ದೇಶದಲ್ಲೂ, ಈ ಯುದ್ಧವನ್ನು ನಂಬಲಸಾಧ್ಯವಾದ ಹಾಗೂ ಅಸದೃಶವಾದ ಕಷ್ಟಕೋಟಲೆಗಳೊಂದಿಗೂ ತೊಂದರೆಗಳೊಂದಿಗೂ ಎರಡು ವರ್ಷಗಳ ಕಾಲ ನಡೆಸಿಕೊಂಡು ಹೋಗಲು ಸಾಲುವಷ್ಟು ದೃಢ ಸಂಕಲ್ಪವನ್ನು ಹೊಂದಿದ ಜನರನ್ನು ಕಾಣುವುದು ಸಾಧ್ಯವಾಯಿತು.

ಇದನ್ನು ಅಂತರ್ಯುದ್ಧದ ಇತಿಹಾಸವು ಕೊಲ್ಚಾಕನ ಪ್ರಸಂಗದಲ್ಲಿ ಅತ್ಯಂತ ಎದ್ದು ಕಾಣುವಂತೆ ತೋರಿಸಿದೆ. ಕೊಲ್ಚಾಕನು ಜಗತ್ತಿನ ಅತ್ಯಂತ ಪ್ರಬಲ ದೇಶಗಳೆಲ್ಲವುಗಳ ನೆರವನ್ನು ಹೊಂದಿದ್ದ ಶತ್ರುವಾಗಿದ್ದ. ಅವನೊಂದು ರೈಲ್ವೇಯನ್ನೂ ತನ್ನ ವಶದಲ್ಲಿ ಹೊಂದಿದ್ದ. ಅದಕ್ಕೆ ಲಕ್ಷಾಂತರ ವಿದೇಶೀ ಸೈನಿಕರ ರಕ್ಷಣೆ ಇದ್ದಿತು. ಈ ಸೈನಿಕರಾದರೋ ಜಗತ್ತಿನ ಸಾಮ್ರಾಜ್ಯಶಾಹಿಗಳ ಅತ್ಯುತ್ತಮ ದಳಗಳಿಗೆ, ಉದಾಹರಣೆಗೆ, ಜಪಾನೀಯರ ದಳಗಳಂಥ ದಳಗಳಿಗೆ, ಸೇರಿದವರಾಗಿದ್ದರು. ಈ ಜಪಾನೀ ದಳಗಳು ಸಾಮ್ರಾಜ್ಯಶಾಹಿ ಯುದ್ಧಕ್ಕಾಗಿಯೇ ತರಬೇತುಗೊಂಡಿದ್ದವು, ಆದರೆ ಆ ಯುದ್ಧದಲ್ಲಿ ಎಷ್ಟು ಮಾತ್ರವೂ ಭಾಗವಹಿಸಲಿಲ್ಲವಾಗಿ ಏನೇನೂ ಕಷ್ಟನಷ್ಟಕ್ಕೊಳಗಾಗಿರಲಿಲ್ಲ. ಕೊಲ್ಚಾಕನಿಗೆ ಸೈಬೀರಿಯಾದ ರೈತರ ಬೆಂಬಲವೂ ಇದ್ದಿತು. ಈ ರೈತರು ಅತ್ಯಂತ ಸಿರಿವಂತರಾಗಿದ್ದರು, ಜೀತದಾಳು ಎಂದರೇನೆಂಬುದನ್ನು ಎಂದೂ ತಿಳಿದಿರಲಿಲ್ಲ. ಆದ್ದರಿಂದ ಸಹಜವಾಗಿಯೇ ಅವರು ಕಮ್ಯೂನಿಸಂನಿಂದ ಎಲ್ಲರಿಗಿಂತಲೂ ಹೆಚ್ಚು ದೂರದಲ್ಲಿದ್ದರು. ಕೊಲ್ಚಾಕನ ದಳಗಳು ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ಅಗ್ರಗಾಮಿ ದಳಗಳಾಗಿದ್ದುದರಿಂದ, ಕೊಲ್ಚಾಕನು ಅಜೇಯನೆಂದೇ ಕಂಡುಬರುತ್ತಿದ್ದನು. ಇಂದೂ ಸೈಬೀರಿಯಾದಲ್ಲಿ ಜಪಾನೀ ಹಾಗೂ ಚೆಕೊಸ್ಲವಾಕ್ ದಳಗಳೂ ಅನೇಕ ಇತರ ಸಾಮ್ರಾಜ್ಯಶಾಹಿ ದೇಶಗಳ ದಳಗಳೂ ಕಾರ್ಯಾಚರಣೆ ನಡೆಸುತ್ತಿವೆ. ಕೊಲ್ಚಾಕನು ಈಗ ಸೈಬೀರಿಯಾದ ಮೇಲೆ, ಅದರ ಅಪಾರ ನೈಸರ್ಗಿಕ ಸಂಪನ್ಮೂಲಗಳ ಮೇಲೆ, ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಆಡಳಿತ ನಡೆಸಿಕೊಂಡು ಬಂದಿದ್ದಾನೆ. ಇವನ ಆಳ್ವಿಕೆಗೆ ದ್ವಿತೀಯ ಇಂಟರ್‌ನ್ಯಾಷನಲ್‌ನ ಸಮಾಜವಾದಿ ಪಾರ್ಟಿಗಳೂ, ಮೆನ್ಷೆವಿಕರೂ, ಸಮಾಜವಾದಿ-ಕ್ರಾಂತಿಕಾರಿಗಳೂ, ಮೊದಲು ಬೆಂಬಲ ನೀಡಿದರು. ಇದಕ್ಕಾಗಿ ಅವರು ಸಂವಿಧಾನ ಸಭೆಯ ವಿಶೇಷ ಸಮಿತಿಯ¹⁰³ ಒಂದು ಯುದ್ಧರಂಗವನ್ನೂ ಸ್ಥಾಪಿಸಿದರು. ಈ ಎಲ್ಲ ಕಾರಣಗಳಿಂದಾಗಿಯೂ ಸಾಮಾನ್ಯ ವ್ಯಕ್ತಿಯ ಹಾಗೂ ಇತಿಹಾಸದ ಸಾಮಾನ್ಯ ಗತಿಯ ದೃಷ್ಟಿಕೋನದಿಂದಲೂ, ಕೊಲ್ಚಾಕನ ಆಡಳಿತ ದೃಢವಾದುದಾಗಿ, ಅಜೇಯವಾದುದಾಗಿ, ಕಂಡುಬಂದಿತು. ಆದರೂ ಅವನ ಈ ಒಂದು ವರ್ಷಕ್ಕೂ ಹೆಚ್ಚು ಕಾಲದ ಆಡಳಿತದ ಅನುಭವವು ವಾಸ್ತವವಾಗಿ ಈ ಕೆಳಗಿನ ಅಂಶವನ್ನೇ ತೋರಿಸಿಕೊಟ್ಟಿದೆ: ಕೊಲ್ಚಾಕನು ರಷ್ಯದ ಕೇಂದ್ರದತ್ತ ಎಷ್ಟು

ಹೆಚ್ಚು ಮುಂದುವರಿದುಕೊಂಡು ಬಂದನೋ ಅವನ ಶಕ್ತಿ ಅಷ್ಟೂ ಹೆಚ್ಚು ಉಡುಗುತ್ತಾ ಹೋಯಿತು. ಕೊನೆಯಲ್ಲಿ ಸೋವಿಯತ್ ರಷ್ಯವು ಅವನ ಮೇಲೆ ಹೇಗೆ ಸಂಪೂರ್ಣ ಜಯ ಗಳಿಸಿತೆಂಬುದನ್ನು ನಾವು ಕಂಡಿದ್ದೇವೆ. ಬಂಡವಾಳಶಾಹಿ ನೊಗದಿಂದ ವಿಮೋಚನೆಗೊಂಡ ಕಾರ್ಮಿಕರ ಹಾಗೂ ರೈತರ ಐಕ್ಯ ಶಕ್ತಿಗಳು ನಿಜವಾದ ಪವಾಡಗಳನ್ನೆಸಗಬಲ್ಲವೆಂಬುದಕ್ಕೆ ಇದು ನಿಸ್ಸಂದೇಹವಾಗಿಯೂ ಒಂದು ಪ್ರಾಯೋಗಿಕ ಸಾಕ್ಷಿಯಾಗಿದೆ. ಕ್ರಾಂತಿಕಾರಿ ಯುದ್ಧವೊಂದು ದುಡಿಯುವ ಹಾಗೂ ಮರ್ದಿತ ಜನರ ಗಮನವನ್ನು ನಿಜಕ್ಕೂ ಸೆಳೆದಾಗ ಹಾಗೂ ಅವರ ಆಸಕ್ತಿಯನ್ನು ಕೆರಳಿಸಿದಾಗ, ಅವರು ಶೋಷಕರ ವಿರುದ್ಧ ಹೋರಾಡುತ್ತಿದ್ದಾರೆಂಬ ಜಾಗೃತಿಯನ್ನು ಅದು ಅವರಲ್ಲಿ ಮೂಡಿಸಿದಾಗ - ಅಂತಹ ಕ್ರಾಂತಿಕಾರಿ ಯುದ್ಧವು ಪವಾಡಗಳನ್ನೆಸಗುವ ಶಕ್ತಿ ಸಾಮರ್ಥ್ಯಗಳನ್ನು ಉಂಟುಮಾಡುತ್ತದೆ, ಎಂಬುದಕ್ಕೆ ನಾವಿಲ್ಲಿ ಪ್ರಾಯೋಗಿಕ ಸಾಕ್ಷ್ಯ ಹೊಂದಿದ್ದೇವೆ.

ಕೆಂಪು ಸೈನ್ಯವು ಏನನ್ನು ಸಾಧಿಸಿದೆಯೋ ಅದು, ಕೆಂಪು ಸೈನ್ಯದ ಹೋರಾಟ ಹಾಗೂ ಅದರ ವಿಜಯದ ಇತಿಹಾಸವು, ಪ್ರಾಚ್ಯದ ಜನತೆಗಳಿಗೆಲ್ಲ ಅತ್ಯದ್ಭುತ ಯುಗಪ್ರವರ್ತಕ ಮಹತ್ವ ಹೊಂದಿರುವುದೆಂದು ನಾನು ಭಾವಿಸುತ್ತೇನೆ. ತಾವು ದುರ್ಬಲರಾಗಿದ್ದರೂ, ಮಿಲಿಟರಿ ಕಲೆಯ ಹಾಗೂ ತಾಂತ್ರಿಕತೆಯ ಅದ್ಭುತ ಸಾಧನಗಳನ್ನೆಲ್ಲ ಹೋರಾಟದಲ್ಲಿ ಉಪಯೋಗಿಸಿಕೊಂಡು ತಮ್ಮನ್ನು ಮರ್ದಿಸುತ್ತಿರುವ ಐರೋಪ್ಯ ರಾಷ್ಟ್ರಗಳ ಶಕ್ತಿಯು ಅಜೇಯವೆಂದು ಕಂಡುಬಂದರೂ, ಮರ್ದಿತ ಜನತೆಗಳು ಹೂಡುವ ಕ್ರಾಂತಿಕಾರಿ ಯುದ್ಧವು ಕೋಟ್ಯಾಂತರ ದುಡಿಯುವ ಹಾಗೂ ಶೋಷಿತ ಜನರನ್ನು ಉತ್ತೇಜಿಸುವುದರಲ್ಲಿ ನಿಜಕ್ಕೂ ಯಶಸ್ವಿಯಾದಲ್ಲಿ ಎಂತಹ ಅಂತಃಶಕ್ತಿಗಳಿಗೆ ಎಂತಹ ಪವಾಡಗಳಿಗೆ ಆಸ್ಪದ ನೀಡುತ್ತದೆಂದರೆ, ಪ್ರಾಚ್ಯದ ಜನತೆಗಳ ವಿಮೋಚನೆಯು ಈಗ ಅಂತರರಾಷ್ಟ್ರೀಯ ಕ್ರಾಂತಿಯ ಪುನೀಕ್ಷೆಗಳ ದೃಷ್ಟಿಕೋನದಿಂದಷ್ಟೆ ಅಲ್ಲ, ಏಷ್ಯದಲ್ಲಿ, ಸೈಬೀರಿಯಾದಲ್ಲಿ ಪಡೆದ ನೇರ ಮಿಲಿಟರಿ ಅನುಭವದ, ಎಲ್ಲ ಪ್ರಬಲ ಸಾಮ್ರಾಜ್ಯಶಾಹಿ ದೇಶಗಳ ಸಶಸ್ತ್ರ ದಾಳಿಗೆ ಒಳಗಾದಂಥ ಸೋವಿಯತ್ ಗಣತಂತ್ರದ ಅನುಭವದ ದೃಷ್ಟಿಕೋನದಿಂದಲೂ, ಕಾರ್ಯಸಾಧ್ಯವಾದುದಾಗಿದೆ.

ಅಷ್ಟೇ ಅಲ್ಲ, ಅಂತರ್ಯುದ್ಧದ ಮೂಸೆಯಲ್ಲಿ ಕ್ರಾಂತಿಕಾರಿ ಉತ್ಸಾಹವು ಬೆಳೆಯುವುದರ ಜೊತೆಗೆ ಪ್ರಬಲವಾದ ಆಂತರಿಕ ಸಂಸಕ್ತಿಯೂ ಉಂಟಾಗುತ್ತದೆಂದು ರಷ್ಯದಲ್ಲಿನ ಅಂತರ್ಯುದ್ಧದ ಅನುಭವವು ನಮಗೂ ಎಲ್ಲ ದೇಶಗಳ ಕಮ್ಯೂನಿಸ್ಟರಿಗೂ ತೋರಿಸಿಕೊಟ್ಟಿದೆ. ಯುದ್ಧವು ರಾಷ್ಟ್ರವೊಂದರ ಎಲ್ಲ ಆರ್ಥಿಕ ಹಾಗೂ ಸಂಘಟನಾತ್ಮಕ ಶಕ್ತಿಗಳನ್ನೂ ಪರೀಕ್ಷೆಗೆ ಒಳಪಡಿಸುತ್ತದೆ. ಯುದ್ಧವು ಕಾರ್ಮಿಕರಿಗೂ ರೈತರಿಗೂ ಅನಂತ ಕಷ್ಟಕೋಟಲೆಗಳನ್ನು ತಂದಿತ್ತಿದೆ. ಅವರು ತಿನ್ನಲು ಸಾಕಷ್ಟು ಆಹಾರವಿಲ್ಲದೆ, ವಾಸಿಸಲು ಸಾಕಷ್ಟು ಬೆಚ್ಚಗಿನ ಮನೆಗಳಿಲ್ಲದೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆದರೂ ಅಂತಿಮ ವಿಶ್ಲೇಷಣೆಯಲ್ಲಿ, ನಾವು ಗೆಲ್ಲುತ್ತಿದ್ದೇವೆ ಮತ್ತು

ಗೆಲ್ಲುತ್ತಲೇ ಮುಂದುವರಿಯುವೆವು, ಎಂದು ಈ ಎರಡು ವರ್ಷಗಳ ಅನುಭವದ ಆಧಾರದ ಮೇಲೆ ಹೇಳಬಹುದಾಗಿದೆ, ಏಕೆಂದರೆ, ನಮ್ಮ ಬಳಿ ಒಂದು ಹಿನ್ನಾಡಿದೆ, ಅದು ಪ್ರಬಲವಾದುದಾಗಿದೆ; ಏಕೆಂದರೆ, ಆಹಾರದ ಅಭಾವ, ಕೊರೆಯುವ ಚಳಿ ಇದ್ದರೂ ರೈತರೂ ಕಾರ್ಮಿಕರೂ ಒಂದಾಗಿ ನಿಂತಿದ್ದಾರೆ, ಶಕ್ತಿ ವರ್ಧಿಸಿಕೊಂಡಿದ್ದಾರೆ, ಶತ್ರುವಿನ ಪ್ರತಿಯೊಂದು ಭಾರಿ ಪ್ರಹಾರಕ್ಕೂ ತಮ್ಮ ಶಕ್ತಿಗಳ ಹೆಚ್ಚಿನ ಸಂಸಕ್ತತೆಯ ಮೂಲಕ, ತಮ್ಮ ಆರ್ಥಿಕ ಶಕ್ತಿಯನ್ನು ಅಧಿಕಗೊಳಿಸಿಕೊಳ್ಳುವುದರ ಮೂಲಕ, ಉತ್ತರ ನೀಡುತ್ತಿದ್ದಾರೆ. ಇದೇ, ಕೊಲ್ಚಾಕ್ ಯುದ್ಧವನ್ನು ಮತ್ತವರ ಮಿತ್ರರ ಮೇಲೆ, ಜಗತ್ತಿನ ಅತ್ಯಂತ ಪ್ರಬಲ ರಾಜ್ಯಗಳ ಮೇಲೆ ಗಳಿಸಿರುವ ವಿಜಯಗಳನ್ನು ಸಾಧ್ಯ ಮಾಡಿಕೊಟ್ಟಿರುವುದು. ಕಳೆದ ಎರಡು ವರ್ಷಗಳು ಎರಡು ಅಂಶಗಳನ್ನು ತೋರಿಸಿ ಕೊಟ್ಟಿವೆ. ಒಂದು ಕಡೆ, ಕ್ರಾಂತಿಕಾರಿ ಯುದ್ಧವನ್ನು ವಿಕಾಸಗೊಳಿಸುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿವೆ. ಮತ್ತೊಂದು ಕಡೆ, ಅಂತರರಾಷ್ಟ್ರೀಯ ಸಾಮ್ರಾಜ್ಯ ವಾದದ ಮೇಲೆ ಯುದ್ಧ ಘೋಷಿಸುವ ಸಾಹಸ ಮಾಡಿರುವಂಥ ಕಾರ್ಮಿಕರ ಹಾಗೂ ರೈತರ ಗಣತಂತ್ರವನ್ನು, ಕ್ರಾಂತಿಕಾರಿ ಕೇಂದ್ರವನ್ನು, ಬೇಗ ನಾಶಗೊಳಿಸುವುದನ್ನೇ ಗುರಿಯನ್ನಾಗುಳ್ಳ ವಿದೇಶೀ ಆಕ್ರಮಣದ ಭಾರಿ ಪ್ರಹಾರಗಳಿಗೊಳಗಾಗಿದ್ದರೂ ಸೋವಿಯತ್ ಸಮಾಜ ವ್ಯವಸ್ಥೆಯು ಹೆಚ್ಚು ಶಕ್ತಿಯುತವಾಗಿ ಬೆಳೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿವೆ. ಈ ಭಾರಿ ಪ್ರಹಾರಗಳು ರಷ್ಯದ ಕಾರ್ಮಿಕರನ್ನೂ ರೈತರನ್ನೂ ನಾಶಗೊಳಿಸುವ ಬದಲು ಅವರನ್ನು ಹೆಚ್ಚು ದೃಢಗೊಳಿಸಲೇ ನೆರವಾಗಿವೆ.

ಇದೇ ಇಂದಿನ ಕಾಲಘಟ್ಟದ ಮುಖ್ಯ ಪಾಠವಾಗಿದೆ, ಮುಖ್ಯ ತಿರುಳಾಗಿದೆ. ನಾವೀಗ ನಮ್ಮ ನೆಲದ ಮೇಲಿರುವ ಕೊನೆಯ ಶತ್ರು ದೆನೀಕಿನ್‌ನ ಮೇಲೆ ನಿರ್ಧಾರಕ ವಿಜಯಗಳನ್ನು ಸಾಧಿಸುವ ಸಮೀಪದಲ್ಲಿದ್ದೇವೆ. ನಾವು ಪ್ರಬಲರಾಗಿ ಇದ್ದೇವೆಂಬ ಭಾವನೆ ನಮಗಿದೆ. ಅಂತರಿಕವಾಗಿ ಗಣತಂತ್ರವು ದೃಢಗೊಂಡಿದೆ ಮತ್ತು ದೆನೀಕಿನ್‌ನ ವಿರುದ್ಧ ಯುದ್ಧದಿಂದ ನಾವು ಇನ್ನೂ ಹೆಚ್ಚು ಶಕ್ತಿಯುತರಾಗಿ, ಸಮಾಜವಾದಿ ಸೌಧ ನಿರ್ಮಾಣದ ಕಾರ್ಯಭಾರಕ್ಕೆ ಹೆಚ್ಚು ಉತ್ತಮವಾಗಿ ಸಿದ್ಧರಾಗಿ, ಹೊರಬರುವೆವು ಎಂದು ನಾವು ಹೇಳುವಾಗ ನಮ್ಮ ಹೇಳಿಕೆ ತಪ್ಪೇನಲ್ಲವೆಂದು ನಾವು ಸಾವಿರ ಸಾರಿ ಮತ್ತೆ ಮತ್ತೆ ಹೇಳುವ ಸ್ಥಿತಿಯಲ್ಲಿದ್ದೇವೆ. ಅಂತರ್ಯುದ್ಧದ ಸಮಯದಲ್ಲಿ ಸಮಾಜವಾದಿ ಸೌಧ ನಿರ್ಮಾಣದ ಕಾರ್ಯಭಾರಕ್ಕೆ ಹೆಚ್ಚಿನ ಗಮನ ನೀಡಲು ನಮಗೆ ಸಮಯವೂ ಇರಲಿಲ್ಲ ಶಕ್ತಿಯೂ ಇರಲಿಲ್ಲ. ಆದರೆ ಈಗ ನಾವು ಸ್ವಾತಂತ್ರ್ಯ ಪಥದಲ್ಲಿ ಪದಾರ್ಪಣೆ ಮಾಡುತ್ತಿರುವಾಗ, ಆ ಕಾರ್ಯಭಾರಕ್ಕೆ ನಮ್ಮನ್ನು ನಿಸ್ಸಂದೇಹವಾಗಿಯೂ ಇಡೀಯಾಗಿ ಮೀಸಲಿರಿಸಲು ಸಮರ್ಥರಾಗುವೆವು.

ಪಶ್ಚಿಮ ಯೂರೋಪಿನಲ್ಲಿ ಸಾಮ್ರಾಜ್ಯವಾದವು ಕ್ಷಯಿಸುತ್ತಿರುವುದನ್ನು ನಾವು ಕಾಣುತ್ತೇವೆ. ಒಂದು ವರ್ಷದ ಹಿಂದೆ ಏನು ಜರುಗುತ್ತಿದ್ದಿತೋ ಅದು ಎರಡು ಜಾಗತಿಕ ಸಾಮ್ರಾಜ್ಯಶಾಹಿ ವೃಂದಗಳ ನಡುವಿನ ಹೋರಾಟವಾಗಿದ್ದಿತು ಎಂದು ಜರ್ಮನ್

ಸಮಾಜವಾದಿಗಳಿಗೂ, ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳದಿದ್ದಂಥ ಸಮಾಜವಾದಿಗಳ ವಿಶಾಲ ಬಹುಸಂಖ್ಯಾತರಿಗೂ, ಕಂಡುಬಂದಿತು, ಎಂಬುದನ್ನು ನೀವು ತಿಳಿದಿದ್ದೀರಿ. ಈ ಹೋರಾಟವೇ ಇಡೀ ಇತಿಹಾಸದ ವಸ್ತುವಾಗಿದ್ದಿತೆಂದೂ, ಇದನ್ನಲ್ಲದೆ ಬೇರಾವುದನ್ನೂ ಉತ್ಪಾದಿಸಬಲ್ಲಂಥ ಬೇರಾವ ಶಕ್ತಿಯೂ ಇರಲಿಲ್ಲವೆಂದೂ, ಅವರು ನಂಬಿದ್ದರು. ಸಮಾಜವಾದಿಗಳೂ ಈ ಪ್ರಬಲ ಜಾಗತಿಕ ದರೋಡೆಕೋರರ ಒಂದಲ್ಲ ಒಂದು ಗುಂಪು ಸೇರಿಕೊಳ್ಳದೆ ಬೇರೆ ವಿಧಿಯೇ ಇಲ್ಲವೆಂದು ಅವರಿಗೆ ಕಂಡುಬಂದಿತು. 1918ರ ಅಕ್ಟೋಬರ್‌ನ ಕೊನೆಯ ಭಾಗದಲ್ಲಿ ಅದು ಕಂಡುಬಂದುದು ಹಾಗೆಯೇ. ಆದರೆ ಅಂದಿನಿಂದ ಸಂದಿರುವ ಈ ಒಂದು ವರ್ಷದಲ್ಲಿ ಜಾಗತಿಕ ಇತಿಹಾಸವು ಅಸದೃಶ ಘಟನೆಗಳನ್ನು, ಪ್ರಗಾಢವಾದ ಹಾಗೂ ದೂರವ್ಯಾಪಿಯಾದ ಘಟನೆಗಳನ್ನು, ಕಂಡಿರುವುದನ್ನು ನಾವು ಗಮನಿಸಿದ್ದೇವೆ. ಇವು, ಸಾಮ್ರಾಜ್ಯಶಾಹಿ ಯುದ್ಧದ ಸಮಯದಲ್ಲಿ ದೇಶಪ್ರೇಮಿಗಳಾಗಿದ್ದು ತಾವು ಶತ್ರುವನ್ನು ಎದುರಿಸುತ್ತಿದ್ದರೆಂಬ ನೆಪ ನೀಡಿ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಂಥ ಅನೇಕ ಸಮಾಜವಾದಿಗಳ ಕಣ್ಣು ತೆರೆಯಿಸಿವೆ. ಬ್ರಿಟಿಷ್ ಹಾಗೂ ಫ್ರೆಂಚ್ ಸಾಮ್ರಾಜ್ಯಶಾಹಿಗಳು ಜಗತ್ತಿಗೆ ಜರ್ಮನ್ ಸಾಮ್ರಾಜ್ಯವಾದದಿಂದ ಮುಕ್ತಿ ತರುತ್ತಿದ್ದರೆಂಬ ಭಾವನೆಯ ಆಧಾರದ ಮೇಲೆ ಅವರು ಬ್ರಿಟಿಷ್ ಹಾಗೂ ಫ್ರೆಂಚ್ ಸಾಮ್ರಾಜ್ಯಶಾಹಿಗಳೊಂದಿಗೆ ತಾವು ಕೂಡಿಕೊಂಡಿದ್ದು ದನ್ನು ಸಮರ್ಥಿಸಿದರು. ನೋಡಿ, ಈ ಯುದ್ಧವು ಎಷ್ಟೊಂದು ಭ್ರಮೆಗಳನ್ನು ಪುಡಿಮಾಡಿದೆ! ನಾವು ಜರ್ಮನ್ ಸಾಮ್ರಾಜ್ಯವಾದ ಕ್ಷಯಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಕ್ಷಯಿಸುವಿಕೆಯು ಗಣತಂತ್ರೀಯ ಕ್ರಾಂತಿಗಷ್ಟೆ ಅಲ್ಲ, ಸಮಾಜವಾದೀ ಕ್ರಾಂತಿಗೂ ದಾರಿ ಮಾಡಿಕೊಟ್ಟಿದೆ. ಜರ್ಮನಿಯಲ್ಲಿನ ವರ್ಗ ಹೋರಾಟವು ಇನ್ನೂ ಹೆಚ್ಚು ತೀವ್ರವಾಗಿದೆ, ಅಂತರ್ಯುದ್ಧವು - ಗಣತಂತ್ರದ ವೇಷ ತೊಟ್ಟು ಆದರೆ ಸಾಮ್ರಾಜ್ಯಶಾಹಿಗಳಾಗಿಯೇ ಉಳಿದಿರುವ ಜರ್ಮನ್ ಸಾಮ್ರಾಜ್ಯಶಾಹಿಗಳ ವಿರುದ್ಧ ಜರ್ಮನ್ ಶ್ರಮಜೀವಿ ವರ್ಗದ ಯುದ್ಧವು - ಹೆಚ್ಚು ಹೆಚ್ಚು ಸಮೀಪಿಸುತ್ತಿದೆ, ಎಂಬುದನ್ನು ನೀವು ಬಲ್ಲೀರಿ.

ಪಶ್ಚಿಮ ಯೂರೋಪಿನಲ್ಲಿ ಸಾಮಾಜಿಕ ಕ್ರಾಂತಿಯು ಅತ್ಯಂತ ತ್ವರಿತವಾಗಿ ಪಕ್ಕಗೊಳ್ಳುತ್ತಿದೆ; ಸಂಸ್ಕೃತಿಯನ್ನೂ ನಾಗರಿಕತೆಯನ್ನೂ ಪ್ರತಿನಿಧಿಸುವಂತೆ ತೋರ್ಪಡಿಸಿಕೊಳ್ಳುತ್ತಿರುವಂಥ ದೇಶಗಳಾದ, ಹೂಣರ ಮೇಲೆ, ಜರ್ಮನ್ ಸಾಮ್ರಾಜ್ಯಶಾಹಿಗಳ ಮೇಲೆ, ವಿಜಯ ಗಳಿಸಿದಂಥ ದೇಶಗಳಾದ ಅಮೆರಿಕ ಹಾಗೂ ಬ್ರಿಟನ್‌ಗಳಲ್ಲೂ ಇದೇ ಜರುಗುತ್ತಿದೆ, ಎಂಬುದನ್ನು ಎಲ್ಲರೂ ಬಲ್ಲರು. ಆದರೂ ವೆಸೆಲ್ಸ್ ಒಡಂಬಡಿಕೆ¹⁰⁴ಯನ್ನು ಪರಿಗಣಿಸುವಾಗ ಅದು ಜರ್ಮನ್ ದರೋಡೆಕೋರರು ನಮ್ಮ ಮೇಲೆ ಹೇರಿದಂಥ ಬ್ರೆಸ್ಟ್ ಒಡಂಬಡಿಕೆಗಿಂತ ನೂರು ಪಟ್ಟು ಹೆಚ್ಚು ದುರಾಶೆಯ ದಾಗಿದ್ದಿತೆಂಬುದನ್ನೂ, ಆ ನತದೃಷ್ಟಿ ವಿಜಯಿ ದೇಶಗಳ ಬಂಡವಾಳಗಾರರೂ ಸಾಮ್ರಾಜ್ಯಶಾಹಿಗಳೂ ತಮ್ಮ ಮೇಲೆಯೇ ಹಾಕಿಕೊಳ್ಳಲು ಸಾಧ್ಯವಿದ್ದಂಥ ಅತ್ಯಂತ ಭಾರಿ

ಪ್ರಹಾರವಾಗಿದ್ದಿತೆಂಬುದನ್ನೂ, ಪ್ರತಿಯೊಬ್ಬರೂ ಕಂಡುಕೊಂಡರು. ವೆಸ್ಟ್‌ಲ್ಸ್ ಒಡಂಬಡಿಕೆಯ ವಿಜಯಿ ದೇಶಗಳ ಜನರ ಕಣ್ಣುಗಳನ್ನು ತೆರೆಯಿಸಿತು. ಬ್ರಿಟನ್ ಹಾಗೂ ಫ್ರಾನ್ಸ್‌ಗಳು ಪ್ರಜಾಸತ್ತಾತ್ಮಕ ರಾಜ್ಯಗಳಾಗಿದ್ದರೂ ಸಹ, ಅವು ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಪ್ರತಿನಿಧಿಸುವ ದೇಶಗಳಲ್ಲ, ಆದರೆ ಸಾಮ್ರಾಜ್ಯಶಾಹಿ ದರೋಡೆ ಕೋರರು ಆಡಳಿತ ನಡೆಸುತ್ತಿರುವ ದೇಶಗಳಾಗಿವೆ ಎಂದು ವೆಸ್ಟ್‌ಲ್ಸ್ ಒಡಂಬಡಿಕೆ ತೋರಿಸಿಕೊಟ್ಟಿತು. ಈ ದರೋಡೆಕೋರರ ಮಧ್ಯೆ ಆಂತರಿಕ ಹೋರಾಟ ಎಷ್ಟು ಶೀಘ್ರವಾಗಿ ಬೆಳೆಯುತ್ತಿದೆಯೆಂದರೆ, ವೆಸ್ಟ್‌ಲ್ಸ್ ಒಡಂಬಡಿಕೆಯು ಆನಂದಭರಿತ ಸಾಮ್ರಾಜ್ಯಶಾಹಿಗಳಿಗೆ ಒಂದು ತೋರ್ಕೆಯ ವಿಜಯವಷ್ಟೆ ಆಗಿದೆ, ವಾಸ್ತವವಾಗಿ ಅದು ಇಡೀ ಸಾಮ್ರಾಜ್ಯಶಾಹಿ ಜಗತ್ತಿನ ದಿವಾಳಿತನವನ್ನೂ, ಯುದ್ಧದ ಸಮಯದಲ್ಲಿ ಕ್ಷಯಿಸುತ್ತಿದ್ದ ಸಾಮ್ರಾಜ್ಯವಾದದ ಪ್ರತಿನಿಧಿಗಳೊಂದಿಗೆ ಕೂಡಿಕೊಂಡು ಯುದ್ಧ ಖೋರ ದರೋಡೆಗಾರರ ಒಂದಲ್ಲ ಒಂದು ಗುಂಪನ್ನು ಸಮರ್ಥಿಸಿದಂಥ ಸಮಾಜ ವಾದಿಗಳನ್ನು ದುಡಿಯುವ ಜನರು ದೃಢವಾಗಿ ತಿರಸ್ಕರಿಸಿದ್ದಾರೆಂಬುದನ್ನೂ, ಸೂಚಿಸುತ್ತದೆ. ಈ ತಿಳಿವಳಿಕೆಯಿಂದ ನಾವು ಸಂತೋಷಿಸಬಹುದಾಗಿದೆ. ದುಡಿಯುವ ಜನರ ಕಣ್ಣುಗಳು ತೆರೆದಿವೆ, ಏಕೆಂದರೆ, ವೆಸ್ಟ್‌ಲ್ಸ್ ಒಡಂಬಡಿಕೆಯು ಒಂದು ದುರಾಶೆಯ ಒಡಂಬಡಿಕೆಯಾಗಿದ್ದಿತು ಮತ್ತು ಫ್ರಾನ್ಸ್ ಮತ್ತು ಬ್ರಿಟನ್‌ಗಳು ವಾಸ್ತವವಾಗಿ ವಸಾಹತುಗಳ ಮೇಲೆ ತಮ್ಮ ಆಡಳಿತವನ್ನು ದೃಢಪಡಿಸಿಕೊಳ್ಳಲೋಸುಗ ಹಾಗೂ ತಮ್ಮ ಸಾಮ್ರಾಜ್ಯಶಾಹಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲೋಸುಗ ಜರ್ಮನಿಯ ವಿರುದ್ಧ ಹೋರಾಟ ನಡೆಸಿದ್ದವು. ಆ ಆಂತರಿಕ ಹೋರಾಟವು ಕಾಲ ಸಂದಂತೆ ಹೆಚ್ಚು ವಿಶಾಲವಾಗಿ ಬೆಳೆಯುತ್ತಿದೆ. ಇಂದು ನಾನು ಲಂಡನ್ನಿನಿಂದ ಬಂದ ನವಂಬರ್ 21ನೇ ತೇದಿಯ ರೇಡಿಯೋ ಟೆಲಿಗ್ರಾಂ ಒಂದನ್ನು ನೋಡಿದೆ. ಅದರಲ್ಲಿ ಅಮೆರಿಕನ್ ಪತ್ರಕರ್ತರು - ಕ್ರಾಂತಿಕಾರಿಗಳೊಂದಿಗೆ ಸಹಾನುಭೂತಿಯುಳ್ಳವರೆಂದು ಎಷ್ಟು ಮಾತ್ರವೂ ಸಂಶಯಿಸಲಾಗದಂಥವರು - ವೆಸ್ಟ್‌ಲ್ಸ್ ಒಡಂಬಡಿಕೆಯನ್ನು ಸ್ಥಿರೀಕರಿಸಲು ಅಮೆರಿಕನ್ನರು ನಿರಾಕರಿಸುತ್ತಿರುವ ಕಾರಣ ಫ್ರಾನ್ಸಿನಲ್ಲಿ ಅಮೆರಿಕನ್ನರ ಬಗೆಗೆ ಅಭೂತ ಪೂರ್ವ ದ್ವೇಷಭಾವ ಕಂಡುಬರುತ್ತಿದೆ, ಎಂದು ತಿಳಿಸಿದ್ದಾರೆ.

ಬ್ರಿಟನ್ ಹಾಗೂ ಫ್ರಾನ್ಸ್‌ಗಳು ವಿಜಯಿ ರಾಷ್ಟ್ರಗಳು. ಆದರೆ ಅವು ಅಮೆರಿಕಕ್ಕೆ ಕೊಡಬೇಕಾದ ಸಾಲದಲ್ಲಿ ಕತ್ತಿನವರೆಗೂ ಮುಳುಗಿವೆ. ಫ್ರೆಂಚರೂ ಬ್ರಿಟಿಷರೂ ತಾವು ವಿಜಯಿಗಳೆಂದು ತಮಗಿಷ್ಟು ಬಂದಷ್ಟು ಹೇಳಿಕೊಳ್ಳಲಿ, ತಾನು ಮಾತ್ರ ಅವುಗಳಿಂದ ಕೊಳ್ಳೆಯ ಸಿಂಹಪಾಲನ್ನು ತೆಗೆದುಕೊಳ್ಳುವುದು, ಯುದ್ಧ ಸಮಯದಲ್ಲಿ ತಾನು ನೀಡಿದ ನೆರವಿಗಾಗಿ ದುಬಾರಿ ಬಡ್ಡಿಯನ್ನು ವಸೂಲು ಮಾಡುವುದು ಖಂಡಿತ, ಎಂದು ಅಮೆರಿಕ ತೀರ್ಮಾನಿಸಿದೆ. ಇದಕ್ಕೆ ಅಮೆರಿಕದ ನೌಕಾ ಪಡೆ ಖಾತರಿ ನೀಡಲಿದೆ. ಇದೀಗ ನಿರ್ಮಿಸಲಾಗುತ್ತಿರುವ ಈ ನೌಕಾ ಪಡೆಯು ಬ್ರಿಟಿಷ್ ನೌಕಾ ಪಡೆಯನ್ನು ಪ್ರಮಾಣದಲ್ಲಿ ಮೀರಿಸುತ್ತಿದೆ. ಅಮೆರಿಕನ್ ಏಜೆಂಟರು ಜೀವಂತ ಸರಕುಗಳನ್ನು -

ಸ್ತ್ರೀಯರನ್ನೂ ಯುವತಿಯರನ್ನೂ - ಕೊಂಡು ಅಮೆರಿಕಕ್ಕೆ ವೇಶ್ಯಾ ವೃತ್ತಿಯ ಬೆಳವಣಿಗೆಗಾಗಿ ಹಡಗಿನಲ್ಲಿ ತುಂಬಿ ಕಳುಹಿಸುತ್ತಿರುವ ವಾಸ್ತವಾಂಶದಿಂದ ಅಮೆರಿಕನ್ನರ ದುರಾಶೆಯ ಸಾಮ್ರಾಜ್ಯವಾದವು ಎಷ್ಟು ಅಸಂಸ್ಕೃತವಾದುದು ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಯೋಚನೆ ಮಾಡಿ ನೋಡಿ: ಸ್ವತಂತ್ರವಾದ ಸುಶಿಕ್ಷಿತ ವಾದ ಅಮೆರಿಕ ವ್ಯಭಿಚಾರದ ಮನೆಗಳಿಗಾಗಿ ಜೀವಂತ ಸರಕುಗಳನ್ನು ಸರಬರಾಜು ಮಾಡುತ್ತಿದೆ! ಪೋಲೆಂಡ್ ಹಾಗೂ ಬೆಲ್ಜಿಯಂಗಳಲ್ಲಿ ಅಮೆರಿಕನ್ ಏಜೆಂಟರೊಂದಿಗೆ ಘರ್ಷಣೆಗಳು ಜರುಗುತ್ತಿವೆ. ಅಂಟಾಂಟ್ (Entente - ಮಿತ್ರ ಕೂಟ)¹⁰⁵ದಿಂದ ನೆರವು ಪಡೆದ ಪ್ರತಿಯೊಂದು ಸಣ್ಣ ದೇಶದಲ್ಲೂ ವಿಶಾಲ ಪ್ರಮಾಣದಲ್ಲಿ ಏನು ಜರುಗುತ್ತಿದೆಯೋ ಅದಕ್ಕೆ ಮೇಲಿನದು ಒಂದು ಪುಟ್ಟ ನಿದರ್ಶನ. ಉದಾಹರಣೆಗೆ, ಪೋಲೆಂಡನ್ನೇ ತೆಗೆದುಕೊಳ್ಳಿ. ಅಮೆರಿಕನ್ ಏಜೆಂಟರೂ ಲಾಭಕೋರರೂ ಅಲ್ಲಿಗೆ ಹೋಗಿ, ತಾನೀಗ ಒಂದು ಸ್ವತಂತ್ರ ದೇಶ ಎಂದು ಜಂಭ ಕೊಚ್ಚಿಕೊಳ್ಳುತ್ತಿರುವ ಪೋಲೆಂಡಿನ ಎಲ್ಲ ಸಂಪತ್ತನ್ನೂ ಕೊಂಡುಬಿಡುತ್ತಿದ್ದಾರೆ. ಪೋಲೆಂಡನ್ನು ಅಮೆರಿಕನ್ ಏಜೆಂಟರು ಕೊಂಡುಬಿಡುತ್ತಿದ್ದಾರೆ. ಅಮೆರಿಕನ್ನರ ವಶವಾಗಿರದ ಏಕೈಕ ಕಾರ್ಖಾನೆಯೂ, ಕೈಗಾರಿಕೆಯ ಏಕೈಕ ಶಾಖೆಯೂ ಪೋಲೆಂಡಿನಲ್ಲಿಲ್ಲ. ಅಮೆರಿಕನ್ನರು ಎಷ್ಟು ಭಂಡರಾಗಿದ್ದಾರೆಂದರೆ ಅವರು ಆ "ಮಹಾ ಸ್ವತಂತ್ರ ವಿಜಯಿ ರಾಷ್ಟ್ರ" ಫ್ರಾನ್ಸನ್ನೂ ತಮ್ಮ ಗುಲಾಮಗಿರಿಗೆ ಒಳಪಡಿಸತೊಡಗಿದ್ದಾರೆ. ಹಿಂದೆ ದುಬಾರಿ ಬಡ್ಡಿಗಾರರ ದೇಶವಾಗಿದ್ದ ಫ್ರಾನ್ಸ್ ಈಗ ಅಮೆರಿಕಕ್ಕೆ ನೀಡಬೇಕಾದ ಸಾಲದಲ್ಲಿ ಮುಳುಗಿದೆ, ಏಕೆಂದರೆ, ಅದೀಗ ತನ್ನ ಆರ್ಥಿಕ ಶಕ್ತಿಯನ್ನು ಕಳೆದುಕೊಂಡಿದೆ. ಅದರ ಬಳಿ ಸಾಕಷ್ಟು ಸ್ವಂತ ಧಾನ್ಯ ಅಥವಾ ಕಲ್ಲಿದ್ದಲು ಇಲ್ಲ. ತನ್ನ ವಸ್ತು ಸಂಪನ್ಮೂಲಗಳನ್ನು ವಿಶಾಲ ಪ್ರಮಾಣದಲ್ಲಿ ರೂಢಿಸಿಕೊಳ್ಳಲು ಅದು ಅಸಮರ್ಥವಾಗಿದೆ. ಅದೇ ಹೊತ್ತಿನಲ್ಲಿ ಅಮೆರಿಕ ತನಗೆ ಸಲ್ಲಬೇಕಾದ ಕಪ್ಪುವನ್ನು ನಿಷ್ಪತ್ತವಾಗಿಯೂ ಪೂರ್ಣ ಪ್ರಮಾಣದಲ್ಲೂ ನೀಡಲೇಬೇಕೆಂದು ಅದನ್ನು ಒತ್ತಾಯಿಸುತ್ತಿದೆ. ಹೀಗೆ ಫ್ರಾನ್ಸ್, ಬ್ರಿಟನ್ ಮತ್ತಿತರ ಪ್ರಬಲ ದೇಶಗಳು ಆರ್ಥಿಕವಾಗಿ ದಿವಾಳಿ ಎದ್ದಿವೆ ಎಂಬುದು ಹೆಚ್ಚು ಹೆಚ್ಚಾಗಿ ಸ್ಪಷ್ಟವಾಗುತ್ತಿದೆ. ಫ್ರೆಂಚ್ ಚುನಾವಣೆಗಳಲ್ಲಿ ಚರ್ಚಿನ ಜನರೇ ಮೇಲುಗೈ ಪಡೆದಿದ್ದಾರೆ. ಜರ್ಮನಿಯ ವಿರುದ್ಧ ಸ್ವಾತಂತ್ರ್ಯ ಪ್ರಜಾಪ್ರಭುತ್ವಗಳ ರಕ್ಷಣೆಗಾಗಿ ಎಂಬ ಮಿಥ್ಯ ಭಾವನೆಗೆ ತಮ್ಮೆಲ್ಲ ಶಕ್ತಿಯನ್ನೂ ಮೀಸಲಿರಿಸುವಂತೆ ಮೋಸಗೊಳಿಸಲ್ಪಟ್ಟ ಫ್ರೆಂಚ್ ಜನರು ಈಗ ಪ್ರತಿಫಲವಾಗಿ ಏನನ್ನು ಪಡೆದರು? - ಕೊನೆ ಕಾಣದಂಥ ಸಾಲಪಟ್ಟಿ, ಜೊತೆಗೆ ಅವರು ದುರಾಶೆಯ ಅಮೆರಿಕನ್ ಸಾಮ್ರಾಜ್ಯಶಾಹಿಗಳ ಅವಹೇಳನಕ್ಕೂ ಗುರಿಯಾಗಿದ್ದಾರೆ, ಇದಕ್ಕೂ ಮೇಲೆ, ಅತ್ಯಂತ ಅನಾಗರಿಕ ಪ್ರತಿಗಾಮಿತ್ವದ ಪ್ರತಿನಿಧಿಗಳನ್ನೊಳಗೊಂಡ ಚರ್ಚಿನ ಜನರ ಬಹುಮತದ ಆಡಳಿತವನ್ನು ಬೇರೆ ಪಡೆದುಕೊಂಡಿದ್ದಾರೆ.

ಜಗತ್ತಿನಾದ್ಯಂತ ಪರಿಸ್ಥಿತಿಯು ಅಪರಿಮಿತವಾಗಿ ಹೆಚ್ಚು ತೊಡಕಾದುದಾಗಿದೆ.

ಅಂತರರಾಷ್ಟ್ರೀಯ ಬಂಡವಾಳದ ಅಡಿಯೊಳುಗಳಾದ ಕೊಲ್ಕಾಕ್ ಹಾಗೂ ಯುದೇ ನಿಚ್‌ರವರ ಮೇಲೆ ನಮ್ಮ ವಿಜಯವು ಭಾರಿಯದೇ ಆಗಿದೆ; ಆದರೆ ಅಂತರರಾಷ್ಟ್ರೀಯ ಪ್ರಮಾಣದಲ್ಲಿ ನಾವು ಗಳಿಸುತ್ತಿರುವ ವಿಜಯವು ಅಷ್ಟು ಹೆಚ್ಚು ಸ್ಪಷ್ಟಗೋಚರವಲ್ಲದಿದ್ದರೂ ಇನ್ನೂ ಹೆಚ್ಚು ಭಾರಿಯದಾಗಿದೆ. ಯಾವುದು ಆ ವಿಜಯ? ಸಾಮ್ರಾಜ್ಯವಾದವು ಆಂತರಿಕವಾಗಿ ಕ್ಷಯಿಸುತ್ತಿರುವುದೇ ಆ ವಿಜಯವಾಗಿದೆ. ಸಾಮ್ರಾಜ್ಯವಾದವು ಈಗ ನಮ್ಮ ವಿರುದ್ಧ ತನ್ನ ದಳಗಳನ್ನು ಕಳುಹಿಸಲು ಅಸಮರ್ಥವಾಗಿದೆ. ಅಂಟಾಂಟ್ ಕೂಟವು ಹಾಗೆ ಮಾಡಲು ಯತ್ನಿಸಿ ವಿಫಲವಾಯಿತು, ಏಕೆಂದರೆ, ಅದರ ದಳಗಳು ನಮ್ಮ ದಳಗಳನ್ನು ಸಂಧಿಸಿದಾಗ, ಅವುಗಳ ಭಾಷೆಗಳಿಗೆ ಅನುವಾದಿತವಾದ ನಮ್ಮ ರಷ್ಯನ್ ಸೋವಿಯೆತ್ ಸಂವಿಧಾನದ ಪರಿಚಯ ಪಡೆದುಕೊಂಡಾಗ, ತಮ್ಮ ಒಗ್ಗಟ್ಟು, ಧೈರ್ಯ, ಶಿಸ್ತು ಮೊದಲಾದ ಗುಣಗಳನ್ನು ಕಳೆದುಕೊಳ್ಳುತ್ತವೆ. ಕೊಳೆತು ನಾರುವ ಸೋಪಲಿಸ್ಟ್ ನಾಯಕರ ದುಷ್ಟ ಪ್ರಭಾವವಿದ್ದರೂ ದುಡಿಯುವ ಜನರು ಯಾವತ್ತೂ ನಮ್ಮ ಸಂವಿಧಾನದ ಬಗೆಗೆ ಸಹಾನುಭೂತಿ ಹೊಂದಿದ್ದಾರೆ. “ಸೋವಿಯೆತ್” ಎಂಬ ಪದವನ್ನೇಗ ಎಲ್ಲರೂ ಅರ್ಥಮಾಡಿಕೊಂಡಿದ್ದಾರೆ. ಸೋವಿಯೆತ್ ಸಂವಿಧಾನವು ಎಲ್ಲ ಭಾಷೆಗಳಿಗೂ ಭಾಷಾಂತರಿತವಾಗಿದೆ. ಪ್ರತಿಯೊಬ್ಬ ಕಾರ್ಮಿಕನೂ ಅದರ ಬಗೆಗೆ ತಿಳಿದಿದ್ದಾನೆ. ಅದು ದುಡಿಯುವ ಜನರ ಸಂವಿಧಾನವಾಗಿದೆ, ಅಂತರರಾಷ್ಟ್ರೀಯ ಬಂಡವಾಳದ ಮೇಲೆ ವಿಜಯಕ್ಕಾಗಿ ಕರೆ ನೀಡುತ್ತಿರುವ ದುಡಿಯುವ ಜನರ ರಾಜಕೀಯ ವ್ಯವಸ್ಥೆಯಾಗಿದೆ, ನಾವು ಅಂತರರಾಷ್ಟ್ರೀಯ ಸಾಮ್ರಾಜ್ಯ ಶಾಹಿಗಳ ಮೇಲೆ ಸಾಧಿಸಿರುವ ದಿಗ್ವಿಜಯವಾಗಿದೆ, ಎಂಬುದನ್ನವನು ತಿಳಿದಿದ್ದಾನೆ. ನಮ್ಮ ಈ ವಿಜಯವು ಎಲ್ಲ ಸಾಮ್ರಾಜ್ಯಶಾಹಿ ದೇಶಗಳಲ್ಲೂ ತನ್ನ ಪ್ರತಿಕ್ರಿಯೆಯನ್ನು ಉಂಟುಮಾಡಿದೆ. ಏಕೆಂದರೆ ನಾವು ಅವರಿಂದ ಅವರ ದಳಗಳನ್ನು ಕಸಿದುಕೊಂಡಿದ್ದೇವೆ, ಅವನ್ನು ನಮ್ಮ ಪಕ್ಷಕ್ಕೆ ಒಲಿಸಿಕೊಂಡಿದ್ದೇವೆ, ಈ ದಳಗಳನ್ನು ಸೋವಿಯೆತ್ ರಷ್ಯದ ವಿರುದ್ಧ ಬಳಸುವ ಸಾಧ್ಯತೆಯನ್ನು ನಾವು ಅವರಿಂದ ಕಸಿದುಕೊಂಡಿದ್ದೇವೆ.

ಅವರು ಇತರ ದೇಶಗಳ - ಫಿನ್‌ಲ್ಯಾಂಡ್, ಪೋಲೆಂಡ್ ಹಾಗೂ ಲಾತ್ವಿಯಾಗಳ - ದಳಗಳ ಮೂಲಕ ಯುದ್ಧ ನಡೆಸಲು ಯತ್ನಿಸಿದರು. ಆದರೆ ಅದರಿಂದಲೂ ಅವರಿಗೆ ಯಾವ ಪ್ರಯೋಜನವೂ ಆಗಲಿಲ್ಲ. ಕೆಲವು ವಾರಗಳ ಹಿಂದೆ ಹೌಸ್ ಆಫ್ ಕಾಮನ್ಸ್ ನಲ್ಲಿ ಭಾಷಣ ಮಾಡುತ್ತ ಬ್ರಿಟಿಷ್ ಸಚಿವ ಚರ್ಚಿಲ್, ಸೋವಿಯೆತ್ ರಷ್ಯದ ವಿರುದ್ಧ ಹದಿನಾಲ್ಕು ರಾಷ್ಟ್ರಗಳ ಸೈನಿಕ ಕಾರ್ಯಾಚರಣೆಯನ್ನು ಸಂಘಟಿಸಲಾಗಿದೆ, ಇದರ ಫಲವಾಗಿ ಹೊಸ ವರ್ಷದ ಹೊತ್ತಿಗೆ ರಷ್ಯದ ಮೇಲೆ ವಿಜಯ ಸಾಧಿಸಲಾಗುವುದು, ಎಂದು ಜಂಭ ಕೊಚ್ಚಿದರು. ಮತ್ತೆ ಇದನ್ನು ಜಗತ್ತಿನಾದ್ಯಂತ ಕೇಬಲ್ ಮೂಲಕ ಪ್ರಸಾರ ಮಾಡಲಾಯಿತು. ನಿಜ, ಈ ಕಾರ್ಯಾಚರಣೆಯಲ್ಲಿ ಅನೇಕ ರಾಷ್ಟ್ರಗಳು, ಫಿನ್‌ಲ್ಯಾಂಡ್, ಉಕ್ರೈನ್, ಪೋಲೆಂಡ್, ಜಾರ್ಜಿಯಾಗಳೂ, ಚೆಕೊಸ್ಲವಾಕರೂ, ಜಪಾನೀಯರೂ, ಫ್ರೆಂಚರೂ, ಬ್ರಿಟಿಷರೂ ಹಾಗೂ ಜರ್ಮನರೂ, ಭಾಗ ವಹಿಸಿದ್ದರು. ಆದರೆ

ಅದು ಯಾವ ರೀತಿಯಲ್ಲಿ ಕೊನೆಗೊಂಡಿತೆಂಬುದನ್ನು ನಾವು ಬಲ್ಲೆವು! ಎಸ್ಕೋನಿ ಯನ್ನರು ಯುದೇನಿಚ್‌ನ ಸೈನ್ಯವನ್ನು ತೊರೆದರೆಂಬುದನ್ನು ನಾವು ಬಲ್ಲೆವು; ಈಗ ಪತ್ರಿಕೆಗಳಲ್ಲಿ ಎಸ್ಕೋನಿಯನ್ನರು ಯುದೇನಿಚ್‌ಗೆ ಸಹಾಯ ಮಾಡಲು ಇಷ್ಟಪಡುತ್ತಿಲ್ಲ ಎಂಬುದರ ಬಗೆಗೆ ಉಗ್ರ ವಾದವಿವಾದ ಜರುಗುತ್ತಿದೆ, ಅದೇ ಹೊತ್ತಿನಲ್ಲಿ ಫಿನ್ಲೆಂಡ್, ಅದರ ಬೂರ್ಷ್ವಾಸೀಯು ಎಷ್ಟೇ ಇಷ್ಟಪಟ್ಟರೂ, ಯುದೇನಿಚ್‌ಗೆ ಸಹಾಯ ಮಾಡುತ್ತಿಲ್ಲ. ಹೀಗೆ ನಮ್ಮ ಮೇಲೆ ದಾಳಿ ಮಾಡುವ ಎರಡನೆಯ ಯತ್ನವೂ ಮೊದಲಿನಂತೆಯೇ ವಿಫಲವಾಗಿದೆ. ಅಂಟಾಂಟ್ ಕೂಟವು ಮಿಲಿಟರಿ ತಾಂತ್ರಿಕತೆಯ ಎಲ್ಲ ನಿಯಮಗಳಿಗೂ ತಕ್ಕಂತೆ ಸಜ್ಜುಗೊಂಡ ತನ್ನ ಸ್ವಂತ ದಳಗಳನ್ನೇ ಕಳುಹಿಸುವುದು ಮೊದಲನೆಯ ಘಟ್ಟವಾಗಿದ್ದಿತು. ಹಾಗಾಗಿ ಅವು ಸೋವಿಯತ್ ಗಣತಂತ್ರವನ್ನು ಪರಾಭವಗೊಳಿಸುವವೆಂದು ಕಂಡುಬಂದಿತು. ಆದರೆ ಅವು ಆಗಲೇ ಕಾಕಸಸ್, ಅರ್ಖಾಂಗೇಲ್‌ಸ್ಕ್ ಹಾಗೂ ಕ್ರಿಮಿಯಾಗಳಿಂದ ಹಿಂದಿರುಗಿವೆ; ಅವು ಮೂರ್ಮಾನ್‌ಸ್ಕ್‌ನ ಲ್ಲಷ್ಟೆ ಉಳಿದುಕೊಂಡಿವೆ, ಚೆಕೊಸ್ಲವಾಕ್ ದಳಗಳು ಸೈಬೀರಿಯಾದಲ್ಲಿರುವಂತೆ. ಆದರೆ ಅವು ಪ್ರತ್ಯೇಕ ಪ್ರತ್ಯೇಕ ವೃಂದಗಳಾಗಷ್ಟೆ ಉಳಿದಿವೆ. ಅಂಟಾಂಟ್ ಕೂಟವು ನಮ್ಮನ್ನು ತನ್ನ ಸ್ವಂತ ದಳಗಳಿಂದ ಸೋಲಿಸುವ ಮೊದಲ ಯತ್ನವು ನಮ್ಮ ವಿಜಯದಲ್ಲಿ ಕೊನೆಗೊಂಡಿತು. ಎರಡನೆಯ ಯತ್ನವು ಅಂಟಾಂಟ್ ಕೂಟದ ಮೇಲೆ ಆರ್ಥಿಕವಾಗಿ ಸಂಪೂರ್ಣವಾಗಿ ಅವಲಂಬಿಸಿರುವಂಥ ನಮ್ಮ ನೆರೆಯ ರಾಷ್ಟ್ರಗಳು ನಮ್ಮ ಮೇಲೆ ದಾಳಿ ಮಾಡಿ ನಮ್ಮ ಸಮಾಜವಾದದ ಗೂಡನ್ನು ನಾಶಗೊಳಿಸುವಂತೆ ಅವನ್ನು ಬಲಾತ್ಕರಿಸುವ ಯತ್ನವಾಗಿದ್ದಿತು. ಆದರೆ ಈ ಯತ್ನವೂ ಪರಾಜಯದಲ್ಲೇ ಕೊನೆಗೊಂಡಿತು. ಈ ಸಣ್ಣ ದೇಶಗಳಲ್ಲಿ ಯಾವುದೊಂದೂ ಅಂತಹ ಯುದ್ಧ ಹೂಡುವ ಸಾಮರ್ಥ್ಯ ಹೊಂದಿಲ್ಲವೆಂದು ಕಂಡುಬಂದಿತು. ಅದಕ್ಕೂ ಹೆಚ್ಚಾಗಿ ಪ್ರತಿಯೊಂದು ಸಣ್ಣ ದೇಶದಲ್ಲೂ ಅಂಟಾಂಟ್ ಕೂಟದ ವಿರುದ್ಧವೇ ದ್ವೇಷವು ಆಳವಾಗಿ ಬೇರು ಬಿಟ್ಟಿದೆ. ಯುದೇನಿಚ್‌ನು ಆಗಲೇ ಕ್ರಾಸ್ನೋಯೆ ಸಿಲೋ*ವನ್ನು ಆಕ್ರಮಿಸಿಕೊಂಡಿದ್ದಾಗ ಫಿನ್ಲೆಂಡ್ ಪೆತ್ರೊಗ್ರಾದ್‌ಅನ್ನು ಆಕ್ರಮಿಸಿಕೊಳ್ಳಲು ಹೋಗದಿದ್ದು ದಕ್ಕೆ ಕಾರಣ ಅದು ಹಿಂದುಮುಂದು ನೋಡಿದುದೇ ಆಗಿದ್ದಿತು. ತಾನು ಸೋವಿಯತ್ ರಷ್ಯದೊಂದಿಗೆ ಪಕ್ಕಪಕ್ಕದಲ್ಲೇ ಸ್ವತಂತ್ರವಾಗಿ ಬಾಳಲು ಸಾಧ್ಯವಿದೆ, ಆದರೆ ಅಂಟಾಂಟ್ ಕೂಟದೊಂದಿಗೆ ಶಾಂತಿಯಿಂದ ಬಾಳಲು ಸಾಧ್ಯವಿಲ್ಲ ಎಂಬುದನ್ನು ಅದು ಮನಗಂಡಿದ್ದಿತು. ಎಲ್ಲ ಸಣ್ಣ ರಾಷ್ಟ್ರಗಳೂ ಇದೇ ರೀತಿ ಭಾವಿಸಿವೆ. ಫಿನ್ಲೆಂಡ್, ಲಿಥುವೇನಿಯಾ, ಎಸ್ಕೋನಿಯಾ ಹಾಗೂ ಪೋಲೆಂಡುಗಳಲ್ಲೂ ಇದೇ ಭಾವನೆ ಇದೆ. ಈ ದೇಶಗಳಲ್ಲಿ ಸ್ವದೇಶಮೂಢಾ ಭಿಮಾನ ವಿಪರೀತವಾಗಿ ಬೆಳೆದಿದೆ. ಈ ದೇಶಗಳಲ್ಲಿ ತನ್ನ ಶೋಷಣೆಯನ್ನು ವಿಸ್ತರಿಸುತ್ತಿರುವ ಅಂಟಾಂಟ್ ಕೂಟದ ಬಗೆಗೆ ದ್ವೇಷಭಾವವೂ ಬೆಳೆದಿದೆ. ಈಗ, ಬೆಳವಣಿಗೆಗಳ

*ಪೆತ್ರೊಗ್ರಾದ್ ಹತ್ತಿರದ ಒಂದು ಗ್ರಾಮ. - ಸಂ.

ಗತಿಯನ್ನು ಸಮರ್ಪಕವಾಗಿ ಮೌಲ್ಯ ನಿರ್ಣಯಿಸುತ್ತ, ಸೋವಿಯತ್ ಗಣತಂತ್ರದ ವಿರುದ್ಧ ಅಂತರರಾಷ್ಟ್ರೀಯ ಯುದ್ಧದ ಮೊದಲ ಘಟ್ಟವಷ್ಟೆ ಅಲ್ಲ, ಎರಡನೆಯ ಘಟ್ಟವೂ ವಿಫಲಗೊಂಡಿದೆಯೆಂದು ನಾವು ಉತ್ತೇಕ್ಷೆಯಿಲ್ಲದೆ ಹೇಳಬಹುದಾಗಿದೆ. ಈಗ ನಾವು ಮಾಡಬೇಕಾಗಿರುವುದೆಲ್ಲ ದೆನೀಕಿನ್‌ನ ದಳಗಳನ್ನು ಸೋಲಿಸುವುದಾಗಿದೆ. ಆ ದಳಗಳೂ ಆಗಲೇ ಅರ್ಧ ಪರಾಭವಗೊಂಡಿವೆ.

ಹೀಗಿದೆ ಈಗಿನ ರಷ್ಯನ್ ಹಾಗೂ ಅಂತರರಾಷ್ಟ್ರೀಯ ಪರಿಸ್ಥಿತಿ. ನನ್ನ ಈ ಭಾಷಣದಲ್ಲಿ ನಾನಿದನ್ನು ಸ್ಥೂಲವಾಗಷ್ಟೆ ಕ್ರೋಡೀಕರಿಸಿದ್ದೇನೆ. ಈಗ ಪ್ರಾಚ್ಯದ ಜನಾಂಗಗಳಿಗೆ ಸಂಬಂಧಿಸಿ ಪರಿಸ್ಥಿತಿ ಹೇಗೆ ವಿಕಾಸಗೊಳ್ಳುತ್ತಿದೆ ಎಂಬ ಬಗೆಗೆ ಮುಕ್ತಾಯದಲ್ಲಿ ಸ್ವಲ್ಪ ಹೇಳಲು ಅವಕಾಶ ನೀಡಿ. ನೀವು ನಾನಾ ಪ್ರಾಚ್ಯ ಜನತೆಗಳ ಕಮ್ಯೂನಿಸ್ಟ್ ಸಂಘಟನೆಗಳ ಹಾಗೂ ಕಮ್ಯೂನಿಸ್ಟ್ ಪಾರ್ಟಿಗಳ ಪ್ರತಿನಿಧಿಗಳಾಗಿದ್ದೀರಿ. ಹಳೆಯ ಸಾಮ್ರಾಜ್ಯವಾದಿ ಪದ್ಧತಿಯಲ್ಲಿ ಒಡಕುಂಟುಮಾಡುವುದರಲ್ಲಿ ಮತ್ತು ಕ್ರಾಂತಿಯ ಹೊಸ ಮಾರ್ಗಗಳನ್ನು ಬೆಳಗುವ ಅತ್ಯಂತ ಕಷ್ಟವಾದ ಆದರೆ ಅತ್ಯಂತ ಉದಾತ್ತವಾದ ಕಾರ್ಯಭಾರವನ್ನು ಕೈಕೊಳ್ಳುವುದರಲ್ಲಿ ರಷ್ಯನ್ ಬೋಲ್ಷೆವಿಕರು ಯಶಸ್ವಿಯಾಗಿದ್ದಾರೆ, ಆದರೆ ಪ್ರಾಚ್ಯದ ದುಡಿಯುವ ಜನರ ಪ್ರತಿನಿಧಿಗಳಾದ ನಿಮ್ಮ ಮುಂದೆ ಇನ್ನೂ ಹೆಚ್ಚು ಮಹೋನ್ನತವಾದ ಹಾಗೂ ಹೊಸತಾದ ಕಾರ್ಯಭಾರವಿದೆ, ಎಂದು ನಾನು ಹೇಳಬೇಕಾಗಿದೆ. ಪ್ರತಿಯೊಂದೂ ದೇಶದ ಶ್ರಮಜೀವಿ ವರ್ಗವು ತನ್ನ ಸ್ವಂತ ಬೂರ್ಷ್ವಾಸೀಯ ಮೇಲೆ ವಿಜಯ ಸಾಧಿಸುವುದಷ್ಟೆ ಇಡೀ ಜಗತ್ತಿನಲ್ಲೇ ಸನ್ನಿಹಿತವಾಗುತ್ತಿರುವ ಸಮಾಜವಾದಿ ಕ್ರಾಂತಿ ಎನಿಸಿಕೊಳ್ಳುವುದಿಲ್ಲ. ಎಲ್ಲ ದೇಶಗಳಲ್ಲೂ ಕ್ರಾಂತಿಗಳು ಸುಲಭವಾಗಿಯೂ ಶೀಘ್ರವಾಗಿಯೂ ಬಂದಿದ್ದರೆ ಅದು ಸಾಧ್ಯವಾಗುತ್ತಿತ್ತು. ಆದರೆ ಸಾಮ್ರಾಜ್ಯಶಾಹಿಗಳು ಇದಕ್ಕೆ ಅವಕಾಶ ನೀಡುವುದಿಲ್ಲ, ಪ್ರತಿಯೊಂದು ದೇಶದ ಬೂರ್ಷ್ವಾಸೀಯೂ ತನ್ನ ದೇಶದೊಳಗಣ ಬೋಲ್ಷೆವಿಸಂ ವಿರುದ್ಧ ಹೋರಾಡಲು ಶಸ್ತ್ರಸನ್ನದ್ಧವಾಗಿದೆ, ತನ್ನ ಸ್ವಂತ ದೇಶದೊಳಗೇ ಬೋಲ್ಷೆವಿಸಂಅನ್ನು ಹೇಗೆ ಪರಾಭವಗೊಳಿಸಬೇಕು ಎಂಬುದಷ್ಟೆ ಅದರ ಏಕೈಕ ಚಿಂತನೆಯಾಗಿದೆ, ಎಂಬುದನ್ನು ನಾವು ಬಲ್ಲೆವು. ಆದ್ದರಿಂದಲೇ ಪ್ರತಿಯೊಂದು ದೇಶದಲ್ಲೂ ಅಂತರ್ಯುದ್ಧ ಪಕ್ಷಗೊಳ್ಳುತ್ತಿದೆ. ಅದರಲ್ಲಿ ಹಳೆಯ ಸಮಾಜವಾದಿ ರಾಜಿ ಮನೋಭಾವದವರು ಬೂರ್ಷ್ವಾಸೀಯ ಪಕ್ಷ ಸೇರಿಕೊಳ್ಳುತ್ತಿದ್ದಾರೆ. ಆದ್ದರಿಂದ, ಸಮಾಜವಾದಿ ಕ್ರಾಂತಿಯು ಪ್ರತಿಯೊಂದೂ ದೇಶದಲ್ಲಿ ಕ್ರಾಂತಿಕಾರಿ ಶ್ರಮಜೀವಿಗಳು ತಮ್ಮ ಬೂರ್ಷ್ವಾಸೀಯ ವಿರುದ್ಧ ನಡೆಸುವ ಹೋರಾಟವಷ್ಟೆ ಪ್ರಧಾನವಾಗಿ ಅಥವಾ ಇಡೀಯಾಗಿ ಆಗುವುದಿಲ್ಲ, ಇಲ್ಲ, ಅದು ಸಾಮ್ರಾಜ್ಯಶಾಹಿಗಳ ಮರ್ದನಕ್ಕೊಳಗಾದ ಎಲ್ಲ ವಸಾಹತುಗಳೂ ದೇಶಗಳೂ, ಎಲ್ಲ ಪರಾಧೀನ ದೇಶಗಳೂ ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ವಿರುದ್ಧ ನಡೆಸುತ್ತಿರುವ ಹೋರಾಟವಾಗುತ್ತದೆ. ನಾವು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಅನುಮೋದಿಸಿದ ನಮ್ಮ ಪಾರ್ಟಿ ಕಾರ್ಯಕ್ರಮದಲ್ಲಿ, ಸನ್ನಿಹಿತವಾಗು

ತ್ತಿರುವ ಜಾಗತಿಕ ಸಾಮಾಜಿಕ ಕ್ರಾಂತಿಯ ಲಕ್ಷಣಗಳನ್ನು ವಿವರಿಸುತ್ತ, ಎಲ್ಲ ಮುಂದು ವರಿದ ದೇಶಗಳಲ್ಲೂ ದುಡಿಯುವ ಜನರು ಸಾಮ್ರಾಜ್ಯಶಾಹಿಗಳ ಹಾಗೂ ಶೋಷಕರ ವಿರುದ್ಧ ನಡೆಸುತ್ತಿರುವ ಅಂತರ್ಯುದ್ಧವು ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ವಿರುದ್ಧ ರಾಷ್ಟ್ರೀಯ ಯುದ್ಧಗಳೊಂದಿಗೆ ಒಂದುಗೂಡತೊಡಗಿದೆ, ಎಂದು ಹೇಳಿ ದೆವು. ಕ್ರಾಂತಿಯು ಬೆಳೆಯುತ್ತಿರುವ ಮಾರ್ಗವು ಇದನ್ನು ಸಮರ್ಥಿಸಿದೆ ಮತ್ತು ಕಾಲ ಸಂದಂತೆ ಇದು ಹೆಚ್ಚು ಹೆಚ್ಚು ಸಮರ್ಥಿಸಲ್ಪಡುವುದು. ಪ್ರಾಚ್ಯದಲ್ಲೂ ಇದು ಹೀಗೆಯೇ ಆಗುವುದು.

ಪ್ರಾಚ್ಯದ ಜನಸಮೂಹಗಳು ನವ ಬಾಳ ನಿರ್ಮಾಪಕರಾಗಿ, ಅದರಲ್ಲಿ ಸ್ವತಂತ್ರ ವಾಗಿ ಭಾಗವಹಿಸುವವರಾಗಿ, ಮುಂಬರಲಿರುವರು, ಎಂಬುದನ್ನು ನಾವು ಬಲ್ಲೆವು. ಏಕೆಂದರೆ, ಇವರಲ್ಲಿ ಕೋಟ್ಯಾಂತರ ಜನರು ಪರಾಧೀನವಾದ, ಹಕ್ಕುಗಳಿಂದ ವಂಚಿತ ವಾದ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಈ ರಾಷ್ಟ್ರಗಳು ಇದುವರೆವಿಗೂ ಅಂತರ ರಾಷ್ಟ್ರೀಯ ಸಾಮ್ರಾಜ್ಯಶಾಹಿ ನೀತಿಗೆ ಗುರಿಯಾಗಿದ್ದವು, ಬಂಡವಾಳಶಾಹಿ ಸಂಸ್ಕೃತಿ ಯನ್ನೂ ನಾಗರಿಕತೆಯನ್ನೂ ಬೆಳೆಸಲು ಸಾಮಗ್ರಿಗಳಾಗಷ್ಟೆ ಇದ್ದವು. ವಸಾಹತುಗಳಿಗೆ ಸಂಬಂಧಿಸಿ ಮ್ಯಾಂಡೇಟ್‌ಗಳನ್ನು - ಸ್ವಾತಂತ್ರ್ಯಕ್ಕೆ ಅರ್ಹರಲ್ಲದ ಜನರನ್ನು ಆಳು ವಂತೆ ಒಂದು ರಾಷ್ಟ್ರಕ್ಕೆ ಕೊಡಲಾಗುವ ಅಧಿಕಾರ ಪತ್ರಗಳನ್ನು - ನೀಡುವ ಬಗೆಗೆ ಬೂರ್ಷ್ವಾಗಳು ಮಾತನಾಡಿದಾಗ, ಅಂತಹ ಮ್ಯಾಂಡೇಟ್‌ಗಳು ಆ ವಸಾಹತು ಗಳನ್ನು ಸೂರೆ ಮಾಡಲು, ಕೊಳ್ಳೆಹೊಡೆಯಲು ನೀಡಿದ ಮ್ಯಾಂಡೇಟ್‌ಗಳೇ ಆಗಿರು ತ್ತವೆ, ಜಗತ್ತಿನ ಜನಸಂಖ್ಯೆಯ ಅತ್ಯಂತ ನಿಕೃಷ್ಟ ಭಾಗಕ್ಕೆ ಭೂಮಂಡಲದ ಜನಸಂಖ್ಯೆಯ ಅತ್ಯಧಿಕ ಭಾಗವನ್ನು ಶೋಷಿಸಲು ನೀಡಿದ ಹಕ್ಕುಗಳೇ ಆಗಿರುತ್ತವೆ, ಎಂಬುದನ್ನು ನಾವು ತುಂಬ ಚೆನ್ನಾಗಿ ಬಲ್ಲೆವು. ತಾನು ಒಂದು ಸ್ವತಂತ್ರ ಕ್ರಾಂತಿಕಾರಿ ಶಕ್ತಿಯಾಗಲು ಅಸಮರ್ಥವಾಗಿದ್ದ ಕಾರಣದಿಂದಾಗಿ ಇದುವರೆವಿಗೂ ಚಾರಿತ್ರಿಕ ಪ್ರಗತಿಯ ಪರಿಧಿ ಯಿಂದ ಸಂಪೂರ್ಣವಾಗಿ ಹೊರಗಿದ್ದಂಥ ಆ ಬಹುಮತವು, ನಮಗೆ ತಿಳಿದಿರುವಂತೆ, ಇಪ್ಪತ್ತನೆಯ ಶತಮಾನದ ಆರಂಭ ಭಾಗದಲ್ಲಿ ಅಂತಹ ನಿಷ್ಕೃಯ ಪಾತ್ರ ನಿರ್ವಹಿ ಸುವುದನ್ನು ನಿಲ್ಲಿಸಿತು. 1905ರ ಕ್ರಾಂತಿಯನಂತರ ತುರ್ಕಿ, ಪರ್ಷಿಯಾ ಹಾಗೂ ಚೀನಾಗಳಲ್ಲೂ ಕ್ರಾಂತಿಗಳು ಅನುಸರಿಸಿ ಬಂದವು¹⁰⁶, ಭಾರತದಲ್ಲೂ ಕ್ರಾಂತಿ ಕಾರಿ ಚಳವಳಿಯೊಂದು ವಿಕಾಸಗೊಂಡಿತು, ಎಂಬುದನ್ನು ನಾವು ತಿಳಿದಿದ್ದೇವೆ. ಇದೇ ರೀತಿ ಸಾಮ್ರಾಜ್ಯಶಾಹಿ ಯುದ್ಧವೂ ಕ್ರಾಂತಿಕಾರಿ ಚಳವಳಿಯ ಬೆಳವಣಿಗೆಗೆ ಕಾಣಿಕೆ ನೀಡಿತು, ಏಕೆಂದರೆ, ಐರೋಪ್ಯ ಸಾಮ್ರಾಜ್ಯಶಾಹಿಗಳು ತಮ್ಮ ಹೋರಾಟದಲ್ಲಿ ಇಡೀ ವಸಾಹತು ಪಡೆಗಳನ್ನು ತೊಡಗಿಸಬೇಕಿದ್ದಿತು. ಸಾಮ್ರಾಜ್ಯಶಾಹಿ ಯುದ್ಧವು ಪ್ರಾಚ್ಯದ ದೇಶಗಳನ್ನೂ ಎಚ್ಚರಗೊಳಿಸಿತು, ಪ್ರಾಚ್ಯದ ಜನತೆಗಳನ್ನು ಅಂತರರಾಷ್ಟ್ರೀಯ ರಾಜ ಕಾರಣದೊಳಕ್ಕೆ ಸೆಳೆಯಿತು. ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ವಸಾಹತು ಜನತೆ ಗಳನ್ನು ಶಸ್ತ್ರಸನ್ನದ್ಧಗೊಳಿಸಿದವು, ಮಿಲಿಟರಿ ತಾಂತ್ರಿಕತೆಯ ಹಾಗೂ ಆಧುನಿಕ

ಯಂತ್ರಗಳ ಪರಿಚಯ ಪಡೆದುಕೊಳ್ಳಲು ಅವರಿಗೆ ನೆರವು ನೀಡಿದವು. ಆ ಜ್ಞಾನವನ್ನು ಆ ವಸಾಹತು ಜನತೆಗಳು ಈಗ ಸಾಮ್ರಾಜ್ಯಶಾಹಿ ಜನರ ವಿರುದ್ಧವೇ ಬಳಸಲಿದ್ದಾರೆ. ಈಗಿನ ಕ್ರಾಂತಿಯಲ್ಲಿ ಪ್ರಾಚ್ಯದ ಜ್ಞಾನೋದಯದ ಕಾಲಾವಧಿಯ ಬಳಿಕ, ಎಲ್ಲ ಪ್ರಾಚ್ಯ ಜನತೆಗಳೂ ಇತರರನ್ನು ಸಿರಿವಂತಗೊಳಿಸುವವರಾಗಿಯಷ್ಟೆ ಅಲ್ಲ, ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ಧರಿಸುವುದರಲ್ಲಿ ಭಾಗವಹಿಸಲಿರುವವರಾಗಿಯೂ ಆಗುವಂಥ ಕಾಲಾವಧಿಯು ಬರುತ್ತಿದೆ. ಪ್ರಾಚ್ಯದ ಜನತೆಗಳು, ಪ್ರಾಯೋಗಿಕ ಕಾರ್ಯ ನಡೆಸಬೇಕಾಗಿರುವ ಅಗತ್ಯವನ್ನು, ಎಲ್ಲ ಮಾನವಕುಲದ ಭವಿತವ್ಯವನ್ನು ರೂಪಿಸುವುದರಲ್ಲಿ ಪ್ರತಿಯೊಂದು ರಾಷ್ಟ್ರವೂ ಭಾಗವಹಿಸುವುದರ ಅಗತ್ಯವನ್ನು, ಮನ ಗಾಣುತ್ತಿದ್ದಾರೆ.

ಆದ್ದರಿಂದಲೇ, ಜಾಗತಿಕ ಕ್ರಾಂತಿಯ ಬೆಳವಣಿಗೆಯ ಇತಿಹಾಸದಲ್ಲಿ - ಈ ಕ್ರಾಂತಿಯು, ಅದರ ಆರಂಭ ದೆಶೆಯಿಂದ ನಿರ್ಧರಿಸುವುದಾದಲ್ಲಿ, ಅನೇಕ ವರ್ಷಗಳ ವರೆಗೆ ಮುಂದುವರಿಯುವುದು ಮತ್ತು ಅದಕ್ಕಾಗಿ ಹೆಚ್ಚು ಯತ್ನ ಹಾಕಬೇಕಾಗುವುದು - ಕ್ರಾಂತಿಕಾರಿ ಹೋರಾಟದಲ್ಲಿ, ಕ್ರಾಂತಿಕಾರಿ ಚಳವಳಿಯಲ್ಲಿ, ನೀವು ಭಾರಿ ಪಾತ್ರ ನಿರ್ವಹಿಸಬೇಕಾಗಿ ಬರುವುದು, ನಿಮ್ಮ ಹೋರಾಟವನ್ನು ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ವಿರುದ್ಧ ನಮ್ಮ ಹೋರಾಟದೊಂದಿಗೆ ಮಿಳನಗೊಳಿಸಬೇಕಾಗಿ ಬರುವುದು ಎಂದು ನಾವು ಭಾವಿಸುತ್ತೇವೆ. ಅಂತರರಾಷ್ಟ್ರೀಯ ಕ್ರಾಂತಿಯಲ್ಲಿ ಭಾಗವಹಿಸುವಾಗ ನೀವು ಜಟಿಲವಾದ ಹಾಗೂ ಕಷ್ಟಕರವಾದ ಕಾರ್ಯಭಾರವನ್ನು ಎದುರಿಸಬೇಕಾಗಿ ಬರುತ್ತದೆ. ಅದನ್ನು ಈಡೇರಿಸುವುದು ನಮ್ಮ ಸಾಮಾನ್ಯ ಯಶಸ್ಸಿಗೆ ಅಡಿಪಾಯವಾಗಿ ನೆರವಾಗುವುದು. ಏಕೆಂದರೆ, ಇಲ್ಲಿ ಬಹುಮತೀಯ ಜನರು ಮೊಟ್ಟಮೊದಲ ಬಾರಿಗೆ ಸ್ವತಂತ್ರವಾಗಿ ವರ್ತಿಸತೊಡಗುವರು ಮತ್ತು ಅಂತರರಾಷ್ಟ್ರೀಯ ಸಾಮ್ರಾಜ್ಯವಾದವನ್ನು ಕಿತ್ತೊಗೆಯುವ ಹೋರಾಟದಲ್ಲಿ ಕ್ರಿಯಾಶೀಲ ಅಂಶವಾಗಲಿರುವರು.

ಪ್ರಾಚ್ಯ ಜನತೆಗಳಲ್ಲಿ ಅತ್ಯಂತ ಹೆಚ್ಚಿನ ಪಾಲಿನ ಜನರು ಯೂರೋಪಿನಲ್ಲಿ ಅತ್ಯಂತ ಹಿಂದುಳಿದ ದೇಶವಾದ ರಷ್ಯ ಇರುವ ಸ್ಥಿತಿಗಿಂತ ಹೆಚ್ಚು ಕೀಳು ಸ್ಥಿತಿಯಲ್ಲಿದ್ದಾರೆ. ಸಾಮಂತಶಾಹಿ ಉಳಿಕೆಗಳ ವಿರುದ್ಧ ಹಾಗೂ ಬಂಡವಾಳವಾದದ ವಿರುದ್ಧ ನಮ್ಮ ಹೋರಾಟದಲ್ಲಿ ನಾವು ರಷ್ಯದ ರೈತರನ್ನೂ ಕಾರ್ಮಿಕರನ್ನೂ ಒಂದುಗೂಡಿಸುವುದರಲ್ಲಿ ಯಶಸ್ವಿಯಾದೆವು. ಬಂಡವಾಳವಾದದ ಹಾಗೂ ಸಾಮಂತವಾದದ ವಿರುದ್ಧ ರೈತರೂ ಕಾರ್ಮಿಕರೂ ಒಂದುಗೂಡಿದ ಕಾರಣದಿಂದಾಗಿಯೇ ನಮ್ಮ ವಿಜಯ ಅಷ್ಟು ಸುಲಭವಾಯಿತು. ಇಲ್ಲಿ ಪ್ರಾಚ್ಯದ ಜನತೆಗಳೊಂದಿಗೆ ಸಂಪರ್ಕವು ನಿರ್ದಿಷ್ಟ ಪ್ರಾಮುಖ್ಯತೆಯದಾಗಿದೆ, ಏಕೆಂದರೆ, ಪ್ರಾಚ್ಯ ಜನತೆಗಳಲ್ಲಿ ಬಹುಸಂಖ್ಯಾತರು ದುಡಿಯುವ ಜನರ ಮಾದರಿ ಪ್ರತಿನಿಧಿಗಳಾಗಿದ್ದಾರೆ. ಅವರು ಬಂಡವಾಳಶಾಹಿ ಕಾರ್ಖಾನೆಗಳ ಶಾಲೆಯ ಮೂಲಕ ಹಾದು ಬಂದ ಕಾರ್ಮಿಕರಲ್ಲ ಆದರೆ ಮಧ್ಯಯುಗದ ಮರ್ದನಕ್ಕೆ ಗುರಿಯಾದ ಶ್ರಮಿಕ ಹಾಗೂ ಶೋಷಿತ ರೈತ ಸಮೂಹಗಳ ಮಾದರಿ ಪ್ರತಿನಿಧಿಗಳಾಗಿದ್ದಾರೆ.

ರಷ್ಯದಲ್ಲಿ ಶ್ರಮಜೀವಿಗಳು ಬಂಡವಾಳವಾದವನ್ನು ಪರಾಭವಗೊಳಿಸಿದನಂತರ ಹೇಗೆ ದುಡಿಯುವ ರೈತರ ವಿಶಾಲವಾದ ವ್ಯಾಪಕವಾದ ಸಮೂಹಗಳೊಂದಿಗೆ ಕೂಡಿಕೊಂಡು ಮಧ್ಯಯುಗದ ದಬ್ಬಾಳಿಕೆಯ ವಿರುದ್ಧ ಹೋರಾಡಿ ವಿಜಯ ಸಾಧಿಸಿದರೆಂಬುದನ್ನು ರಷ್ಯನ್ ಕ್ರಾಂತಿ ತೋರಿಸಿ ಕೊಟ್ಟಿತು. ನಮ್ಮ ಸೋವಿಯತ್ ಗಣತಂತ್ರವು ಈಗ ಪ್ರಾಚ್ಯದ ಎಲ್ಲ ಜಾಗೃತಗೊಳ್ಳುತ್ತಿರುವ ಜನತೆಗಳನ್ನೂ, ತನ್ನ ಸುತ್ತ ಒಟ್ಟುಗೂಡಿಸಬೇಕು ಮತ್ತು ಅವರೊಂದಿಗೊಡಗೂಡಿ ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ವಿರುದ್ಧ ಹೋರಾಟ ನಡೆಸಬೇಕು.

ಇದಕ್ಕೆ ಸಂಬಂಧಿಸಿ ನಿಮ್ಮ ಮುಂದೊಂದು ಮಹತ್ವಾದ ಕಾರ್ಯಭಾರವಿದೆ. ಇಂತಹ ಕಾರ್ಯಭಾರವನ್ನು ಜಗತ್ತಿನ ಕಮ್ಯೂನಿಸ್ಟರು ಇದಕ್ಕೆ ಮುನ್ನ ಎದುರಿಸಿದುದಿಲ್ಲ. ಕಮ್ಯೂನಿಸಂನ ಸಾಮಾನ್ಯ ಸಿದ್ಧಾಂತ ಹಾಗೂ ಆಚರಣೆಯ ಮೇಲೆ ಅವಲಂಬಿಸಿಕೊಂಡು ನೀವು ಐರೋಪ್ಯ ದೇಶಗಳಲ್ಲಿ ಅಸ್ತಿತ್ವದಲ್ಲಿರದಂಥ, ನಿಮ್ಮ ದೇಶಗಳಿಗೆ ವಿಶಿಷ್ಟವಾಗಿರುವಂಥ ಪರಿಸ್ಥಿತಿಗಳಿಗೆ ನಿಮ್ಮನ್ನು ಹೊಂದಿಸಿಕೊಳ್ಳಬೇಕಾಗಿದೆ; ನೀವು ಆ ಸಿದ್ಧಾಂತವನ್ನೂ ಆಚರಣೆಯನ್ನೂ ಜನರ ಬಹುಭಾಗ ರೈತರಾಗಿರುವಂಥ ಪರಿಸ್ಥಿತಿಗಳಿಗೆ ಅನ್ವಯಿಸಬೇಕಾಗಿದೆ. ಅಂತಹ ಪರಿಸ್ಥಿತಿಗಳಲ್ಲಿ ಬಂಡವಾಳವಾದದ ವಿರುದ್ಧ ವಲ್ಲ, ಆದರೆ ಮಧ್ಯಯುಗದ ಉಳಿಕೆಗಳ ವಿರುದ್ಧ ಹೋರಾಟ ನಡೆಸುವುದು ನಿಮ್ಮ ಕಾರ್ಯಭಾರವಾಗಿದೆ. ಇದೊಂದು ಕಷ್ಟಕರವಾದ ಹಾಗೂ ವಿಶಿಷ್ಟವಾದ, ಆದರೆ ಅತ್ಯಂತ ಪ್ರಯೋಜನಕರವಾದ ಕಾರ್ಯಭಾರವಾಗಿದೆ, ಏಕೆಂದರೆ, ಇದುವರೆ ವಿಗೂ ಹೋರಾಟದಲ್ಲಿ ಭಾಗವಹಿಸದಿದ್ದಂಥ ಜನಸಮೂಹಗಳನ್ನೇಗ ಅದರೊಳಕ್ಕೆ ಸೆಳೆಯಬೇಕಾಗಿದೆ. ಅಲ್ಲದೆ ಪ್ರಾಚ್ಯದಲ್ಲಿ ಕಮ್ಯೂನಿಸ್ಟ್ ಘಟಕಗಳನ್ನು ಸಂಘಟಿಸುವುದು ನಿಮಗೆ ತೃತೀಯ ಇಂಟರ್‌ನ್ಯಾಷನಲ್¹⁰⁷ನೊಂದಿಗೆ ಅತ್ಯಂತ ನಿಕಟ ಸಂಪರ್ಕವಿರಿಸಿಕೊಳ್ಳಲು ಸಾಧ್ಯ ಮಾಡಿಕೊಡುತ್ತದೆ, ಎಂಬುದೂ ಅದಕ್ಕೆ ಇನ್ನೊಂದು ಕಾರಣ. ಜಗತ್ತಿನ ಅತ್ಯಂತ ಅಗ್ರಗಾಮಿ ಶ್ರಮಜೀವಿಗಳು ಪ್ರಾಚ್ಯದ ಶ್ರಮಿಕ ಹಾಗೂ ಶೋಷಿತ ಜನಸಮೂಹಗಳೊಂದಿಗೆ ಇಂತಹ ಮೈತ್ರೀಕೂಟ ಏರ್ಪಡಿಸಿಕೊಳ್ಳುವುದಕ್ಕೆ ನೀವು ವಿಶಿಷ್ಟ ರೂಪಗಳನ್ನು ಕಂಡುಕೊಳ್ಳಬೇಕು. ಪ್ರಾಚ್ಯದ ಜನಸಮೂಹಗಳ ಜೀವನ ಪರಿಸ್ಥಿತಿಗಳು ಅನೇಕ ಪ್ರಸಂಗಗಳಲ್ಲಿ ಪ್ರಧಾನವಾಗಿ ಮಧ್ಯಯುಗದ ಪರಿಸ್ಥಿತಿಗಳಾಗಿವೆ. ನಾವು ನಮ್ಮ ದೇಶದಲ್ಲಿ ಯಾವುದನ್ನು ಸಣ್ಣ ಪ್ರಮಾಣದಲ್ಲಿ ಸಾಧಿಸಿದ್ದೇವೋ ಅದನ್ನು ನೀವು ದೊಡ್ಡ ಪ್ರಮಾಣದಲ್ಲಿ ದೊಡ್ಡ ದೇಶಗಳಲ್ಲಿ ಮಾಡುತ್ತೀರಿ. ಈ ಎರಡನೆಯ ಕಾರ್ಯಭಾರವನ್ನೂ ನೀವು ಯಶಸ್ವಿಯಾಗಿ ನೆರವೇರಿಸುತ್ತೀರೆಂದು ನಾನು ಆಶಿಸುತ್ತೇನೆ. ಪ್ರಾಚ್ಯದ ಕಮ್ಯೂನಿಸ್ಟ್ ಸಂಘಟನೆಗಳ ಯತ್ನದ ಫಲವಾಗಿ-ನೀವಿಲ್ಲಿ ಆ ಸಂಘಟನೆಗಳ ಪ್ರತಿನಿಧಿಗಳಾಗಿಯೇ ಬಂದಿದ್ದೀರಿ - ನೀವು ಮುಂದುವರಿದ ಕ್ರಾಂತಿಕಾರಿ ಶ್ರಮಜೀವಿ ವರ್ಗದೊಂದಿಗೆ ಸಂಪರ್ಕ ಪಡೆದುಕೊಂಡಿದ್ದೀರಿ. ಪ್ರತಿಯೊಂದು ದೇಶದಲ್ಲೂ ಕಮ್ಯೂನಿಸ್ಟ್ ಪ್ರಚಾರ ಕಾರ್ಯವನ್ನು ಆಯಾ ದೇಶದ ಜನರು ಅರ್ಥಮಾಡಿಕೊಳ್ಳು

ವಂಥ ಭಾಷೆಯಲ್ಲಿ ನಡೆಸುವುದನ್ನು ಮುಂದುವರಿಸಿಕೊಂಡೇ ಹೋಗಬೇಕು. ಇದನ್ನು ಖಚಿತಪಡಿಸುವುದು ನಿಮ್ಮ ಕಾರ್ಯಭಾರವಾಗಿದೆ.

ಅಂತಿಮ ವಿಜಯವನ್ನು ಜಗತ್ತಿನ ಎಲ್ಲ ಮುಂದುವರಿದ ದೇಶಗಳ ಶ್ರಮಜೀವಿಗಳಷ್ಟೆ ಸಾಧಿಸಲು ಸಾಧ್ಯ ಎಂಬುದು ಸ್ವಯಂವೇದ್ಯ. ನಾವು ರಷ್ಯನರು ಯಾವ ಕಾರ್ಯವನ್ನು ಪ್ರಾರಂಭಿಸುತ್ತಿದ್ದೇವೋ ಅದನ್ನು ಬ್ರಿಟಿಷ್, ಫ್ರೆಂಚ್ ಅಥವಾ ಜರ್ಮನ್ ಶ್ರಮಜೀವಿಗಳು ದೃಢಗೊಳಿಸುವರು. ಆದರೆ ಎಲ್ಲ ಮರ್ದಿತ ವಸ್ತುಗಳು ರಾಷ್ಟ್ರಗಳ, ಪ್ರಪಂಚಮವಾಗಿ ಪ್ರಾಚ್ಯ ದೇಶಗಳ, ದುಡಿಯುವ ಜನರ ನೆರವಿಲ್ಲದೆ ಅವರು ಜಯಗಳಿಸಲಾರರೆಂಬುದನ್ನು ನಾವು ಕಾಣುತ್ತೇವೆ. ಕಮ್ಯೂನಿಸಂಗೆ ಪರಿವರ್ತನೆಯ ಕಾರ್ಯವನ್ನು ಮುಂಚೂಣಿಯಷ್ಟೆ ಸಾಧಿಸಲು ಸಾಧ್ಯವಿಲ್ಲವೆಂಬುದನ್ನು ನಾವು ಮನಗಾಣಬೇಕು. ಈಗಿನ ಕಾರ್ಯಭಾರ ದುಡಿಯುವ ಜನಸಮೂಹಗಳನ್ನು ಅವರು ತಲುಪಿರುವ ಮಟ್ಟ ಏನೇ ಆಗಿರಲಿ, ಕ್ರಾಂತಿಕಾರಿ ಚಟುವಟಿಕೆಗೆ, ಸ್ವತಂತ್ರ ಕ್ರಿಯೆ ಹಾಗೂ ಸಂಘಟನೆಗೆ, ಹುರಿದುಂಬಿಸುವುದಾಗಿದೆ; ಹೆಚ್ಚು ಮುಂದುವರಿದ ದೇಶಗಳ ಕಮ್ಯೂನಿಸ್ಟ್ ರನ್ನುದ್ದೇಶಿಸಿ ರಚಿಸಿದ ನಿಜವಾದ ಕಮ್ಯೂನಿಸ್ಟ್ ಸಿದ್ಧಾಂತವನ್ನು ಪ್ರತಿಯೊಂದೂ ಜನತೆಗೆ ಅರ್ಥವಾಗುವ ಭಾಷೆಗೆ ಪರಿವರ್ತಿಸುವುದಾಗಿದೆ; ತಕ್ಷಣವೇ ನೆರವೇರಿಸಬೇಕಾದಂಥ ಪ್ರಾಯೋಗಿಕ ಕಾರ್ಯಭಾರಗಳನ್ನು ನೆರವೇರಿಸುವುದಾಗಿದೆ; ಮತ್ತು ಸಾಮಾನ್ಯ ಹೋರಾಟದಲ್ಲಿ ಇತರ ದೇಶಗಳ ಶ್ರಮಜೀವಿಗಳೊಂದಿಗೆ ಜೊತೆಗೂಡುವುದಾಗಿದೆ.

ಹೀಗಿವೆ ಸಮಸ್ಯೆಗಳು. ಇವುಗಳಿಗೆ ಪರಿಹಾರವನ್ನು ನೀವು ಯಾವುದೇ ಕಮ್ಯೂನಿಸ್ಟ್ ಪುಸ್ತಕದಲ್ಲೂ, ಕಾಣುವುದಿಲ್ಲ, ಆದರೆ ರಷ್ಯವು ಪ್ರಾರಂಭಿಸಿದ ಸಾಮಾನ್ಯ ಹೋರಾಟದಲ್ಲಿ ಕಾಣುವಿರಿ. ಆ ಸಮಸ್ಯೆಗಳನ್ನು ನೀವು ನಿಮ್ಮ ಸ್ವಂತ ಸ್ವತಂತ್ರ ಅನುಭವದ ಮೂಲಕ ಎದುರಿಸಿ ಪರಿಹರಿಸಬೇಕಾಗಿದೆ. ಈ ಕಾರ್ಯದಲ್ಲಿ ನಿಮಗೆ ಒಂದು ಕಡೆ ಇತರ ದೇಶಗಳ ದುಡಿಯುವ ಜನರ ಮುಂಚೂಣಿಯೊಂದಿಗೆ ನೀವು ಏರ್ಪಡಿಸಿಕೊಳ್ಳುವ ನಿಕಟ ಸಂಪರ್ಕವೂ, ಮತ್ತೊಂದು ಕಡೆ, ನೀವಿಲ್ಲಿ ಪ್ರತಿನಿಧಿಸುತ್ತಿರುವಂಥ ಪ್ರಾಚ್ಯದ ಜನತೆಗಳ ಬಗೆಗೆ ಸರಿಯಾದ ಮನೋಧರ್ಮವನ್ನು ಕಂಡುಕೊಳ್ಳುವ ನಿಮ್ಮ ಸಾಮರ್ಥ್ಯವೂ, ನೆರವಾಗುವವು. ನೀವು ಆ ಜನತೆಗಳ ಮಧ್ಯೆ ಜಾಗೃತಿಗೊಳ್ಳುತ್ತಿರುವ ಮತ್ತು ಜಾಗೃತಿಗೊಂಡೇ ತೀರುವ ಬೂರ್ಷ್ವಾ ರಾಷ್ಟ್ರೀಯತಾವಾದದ ಮೇಲೆ ನಿಮ್ಮನ್ನು ಆಧರಿಸಿಕೊಳ್ಳಬೇಕಾಗಿ ಬರುತ್ತದೆ. ಈ ರಾಷ್ಟ್ರೀಯತಾವಾದವು ತನ್ನದೇ ಚಾರಿತ್ರಿಕ ಸಮರ್ಥನೆಯನ್ನು ಹೊಂದಿದೆ. ಅದೇ ಹೊತ್ತಿನಲ್ಲಿ ನೀವು ಪ್ರತಿಯೊಂದೂ ದೇಶದ ದುಡಿಯುವ ಹಾಗೂ ಶೋಷಿತ ಜನಸಮೂಹಗಳನ್ನು ತಲುಪುವ ನಿಮ್ಮ ಮಾರ್ಗವನ್ನು ಕಂಡುಕೊಳ್ಳಬೇಕು ಮತ್ತು ಅಂತರರಾಷ್ಟ್ರೀಯ ಕ್ರಾಂತಿಯ ವಿಜಯದಲ್ಲಷ್ಟೆ ಅವರ ವಿಮೋಚನೆಯ ಆಶಯ ಈಡೇರಲು ಸಾಧ್ಯ ಎಂಬುದನ್ನೂ, ಪ್ರಾಚ್ಯದ ಎಲ್ಲ ಕೋಟ್ಯಾಂತರ ದುಡಿಯುವ ಹಾಗೂ ಶೋಷಿತ ಜನತೆಗಳಿಗೂ ಅಂತರರಾಷ್ಟ್ರೀಯ

ಶ್ರಮಜೀವಿ ವರ್ಗವಷ್ಟೆ ಮಿತ್ರನೆಂಬುದನ್ನೂ, ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಯಪಡಿಸಬೇಕು.

ಇಂತಹುದಾಗಿದೆ ನಿಮ್ಮ ಮುಂದಿರುವ ಅಗಾಧವಾದ ಕಾರ್ಯಭಾರ. ಈ ಕಾರ್ಯ ಭಾರವು ಈಗಿನ ಕ್ರಾಂತಿಯ ಯುಗದ ಫಲವಾಗಿ, ಕ್ರಾಂತಿಕಾರಿ ಚಳವಳಿಯ ಬೆಳವಣಿಗೆಯ ಫಲವಾಗಿ - ಇದರ ಬಗೆಗೆ ಯಾವ ಸಂಶಯವೂ ಇರಲು ಸಾಧ್ಯವಿಲ್ಲ - ಪ್ರಾಚ್ಯದ ಕಮ್ಯೂನಿಸ್ಟ್ ಸಂಘಟನೆಗಳ ಸಂಯುಕ್ತ ಯತ್ನಗಳ ಮೂಲಕ ಯಶಸ್ವಿಯಾಗಿ ಈಡೇರಿಸಲ್ಪಡುವುದು ಮತ್ತು ಅಂತರರಾಷ್ಟ್ರೀಯ ಸಾಮ್ರಾಜ್ಯವಾದದ ಮೇಲೆ ಸಂಪೂರ್ಣ ವಿಜಯ ಸಾಧಿಸಲಿರುವುದು.

'ರಷ್ಯನ್ ಕಮ್ಯೂನಿಸ್ಟ್
ಪಾರ್ಟಿ (ಬೋಲ್ಷೆವಿಕ್)
ಕೇಂದ್ರ ಸಮಿತಿಯ ಬುಲೆಟಿನ್'
ನಂ. 9, ಡಿಸೆಂಬರ್
20, 1919

ಟಿಪ್ಪಣಿಗಳು

1 ಬ್ಲಾಂಕಿವಾದ - ಅಸಾಧ್ಯಾದರ್ಶವಾದಿ ಕಮ್ಯೂನಿಸಂನ ಗಣ್ಯ ಪ್ರತಿನಿಧಿಯೂ ಪ್ರಮುಖ ಫ್ರೆಂಚ್ ಕ್ರಾಂತಿಕಾರಿಯೂ ಆದ ಲೂಯಿ ಒಗ್ಯೂಸ್ಟ್ ಬ್ಲಾಂಕಿ (Blanqui) ಅವರ ಹೆಸರಿನಿಂದ ಕರೆಯಲ್ಪಡುತ್ತಿರುವ ರಾಜಕೀಯ ಪ್ರವೃತ್ತಿ.

ಬ್ಲಾಂಕಿವಾದಿಗಳು ವರ್ಗ ಹೋರಾಟವನ್ನು ಅಲ್ಲಗಳೆದರು, ಕ್ರಾಂತಿಕಾರಿ ವಾತಾವರಣವಿಲ್ಲದಿದ್ದರೂ ಕ್ರಾಂತಿಕಾರಿ ವರ್ಗದೊಂದಿಗೆ ಸಂಬಂಧಿಸಿರದ ಪಿತೂರಿ ಗಾರರ ಚಿಕ್ಕ ದಳವೊಂದು ವಿಜಯಿ ಬಂಡಾಯ ನಡೆಸಬಹುದೆಂದು ಭಾವಿಸಿದ್ದರು.

ಪುಟ 5.

2 ನೋಡಿ: ಎಫ್. ಎಂಗೆಲ್ಸ್ 'ವಲಸೆಗಾರರ ಸಾಹಿತ್ಯ.' - II. ಕಮ್ಯೂನ್‌ನ ಬ್ಲಾಂಕಿವಾದಿ ವಲಸೆಗಾರರ ಕಾರ್ಯಕ್ರಮ.

ಪುಟ 5.

3 1894ರ ಜನವರಿ 26ರಂದು ಎಫ್. ಎಂಗೆಲ್ಸ್ ಎಫ್. ತುರಾತಿ ಅವರಿಗೆ ಬರೆದ ಪತ್ರ ನೋಡಿ.

ಪುಟ 5.

4 ರಾಜ್ಯ ದೂಮ - 1905ರ ಕ್ರಾಂತಿಕಾರಿ ಘಟನೆಗಳ ಫಲಿತಾಂಶವಾಗಿ ತ್ಸಾರ್ ಶಾಹಿ ಸರ್ಕಾರವು ರಚಿಸಬೇಕಾಗಿ ಬಂದ ಪ್ರಾತಿನಿಧಿಕ ಅಂಗಸಂಸ್ಥೆ. ಔಪಚಾರಿಕವಾಗಿ ರಾಜ್ಯ ದೂಮ ಶಾಸಕಾಂಗವಾಗಿದ್ದಿತು. ಆದರೆ ವಾಸ್ತವವಾಗಿ ಅದು ಯಾವುದೇ ರೀತಿಯ ನಿಜವಾದ ಅಧಿಕಾರ ಹೊಂದಿರಲಿಲ್ಲ. ರಾಜ್ಯ ದೂಮಕ್ಕೆ ಚುನಾವಣೆಗಳು ನೇರವಾಗಿರಲಿಲ್ಲ, ಸಮಾನ ಹಕ್ಕುಗಳಿಂದ ಕೂಡಿರಲಿಲ್ಲ ಮತ್ತು ಸಾರ್ವತ್ರಿಕವಾಗಿರಲಿಲ್ಲ. ಶ್ರಮಿಕ ವರ್ಗಗಳ ಹಾಗೂ ರಷ್ಯದಲ್ಲಿ ವಾಸಿಸುತ್ತಿದ್ದ ರಷ್ಯನ್ನರಲ್ಲದ ಜನಾಂಗಗಳ ಮತದಾನದ ಹಕ್ಕುಗಳನ್ನು ಗಣನೀಯವಾಗಿ ಕಡಿತ ಮಾಡಲಾಗಿತ್ತು, ಕಾರ್ಮಿಕರ ಹಾಗೂ ರೈತರ ಒಂದು ಭಾಗವಂತೂ ಎಲ್ಲ ಮತ

ದಾನದ ಹಕ್ಕುಗಳಿಂದಲೂ ವಂಚಿತವಾಗಿದ್ದಿತು. 1905ರ ಡಿಸೆಂಬರ್ 11 (24)ರ ಚುನಾವಣಾ ಕಾಯಿದೆಯ ಪ್ರಕಾರ ಭೂಮಾಲೀಕನ ಒಂದು ಮತ ನಗರೀಯ ಬೂರ್ಷ್ವಾಸೀಯ ಮೂರು ಮತಗಳಿಗೆ, ರೈತರ 15 ಮತಗಳಿಗೆ ಹಾಗೂ ಕಾರ್ಮಿಕರ 45 ಮತಗಳಿಗೆ ಸಮನಾಗಿದ್ದಿತು.

ಪ್ರಥಮ ರಾಜ್ಯ ದೂಮ (1906ರ ಏಪ್ರಿಲ್-ಜುಲೈ) ಹಾಗೂ ದ್ವಿತೀಯ ರಾಜ್ಯ ದೂಮ(1907ರ ಫೆಬ್ರವರಿ-ಜೂನ್)ಗಳನ್ನು ಸರ್ಕಾರವು ವಿಸರ್ಜಿಸಿತು. 1907ರ ಜೂನ್ 3ರ ರಾಜ್ಯ ಕ್ಷಿಪ್ರಕ್ರಾಂತಿಯ ನಂತರ ಸರ್ಕಾರವು ಹೊಸ ಚುನಾವಣಾ ಕಾಯಿದೆಯನ್ನು ಹೊರಡಿಸಿತು. ಇದರಲ್ಲಿ ಕಾರ್ಮಿಕರ, ರೈತರ ಹಾಗೂ ನಗರೀಯ ಪೆಟಿ ಬೂರ್ಷ್ವಾಸೀಯ ಹಕ್ಕುಗಳನ್ನು ಇನ್ನೂ ಹೆಚ್ಚು ಕಡಿತಮಾಡಲಾಯಿತು. ಇದರಿಂದಾಗಿ ಮೂರನೆಯ ದೂಮ (1907-1912) ಹಾಗೂ ನಾಲ್ಕನೆಯ ದೂಮ(1912-1917)ಗಳಲ್ಲಿ ಭೂಮಾಲೀಕರ ಮತ್ತು ಭಾರಿ ಬಂಡವಾಳಗಾರರ ಪ್ರತಿಗಾಮಿ ಕೂಟ ಸಂಪೂರ್ಣ ಮೇಲುಗೈ ಪಡೆಯಿತು.

ಬೋಲ್ಷೆವಿಕರು ಮೂರನೆಯ ಹಾಗೂ ನಾಲ್ಕನೆಯ ರಾಜ್ಯ ದೂಮಗಳಿಗೆ ಚುನಾವಣೆಗಳಲ್ಲಿ ಭಾಗವಹಿಸಿದರು. ದೂಮಕ್ಕೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವುದು ಇದರ ಉದ್ದೇಶವಾಗಿತ್ತು.

ಪುಟ 6

5 ಮೂರನೆಯ ಹಾಗೂ ನಾಲ್ಕನೆಯ ರಾಜ್ಯ ದೂಮಗಳಲ್ಲಿ ಬೋಲ್ಷೆವಿಕರು ಭಾಗವಹಿಸಿದುದಕ್ಕೆ ಉಲ್ಲೇಖ.

ಪುಟ 6

6 1917ರ ಏಪ್ರಿಲ್-ಆಗಸ್ಟ್‌ನಲ್ಲಿ ದೇಶದಲ್ಲಿ ಜರುಗಿದ ಮತ್ತು ಕ್ರಾಂತಿಯ ಬೆಳವಣಿಗೆ ಪ್ರಕ್ರಿಯೆಯನ್ನು ತೀವ್ರಗೊಳಿಸಿದ ರಾಜಕೀಯ ಘಟನೆಗಳಿಗೆ ಲೆನಿನ್‌ರ ಉಲ್ಲೇಖಿಸುತ್ತಾರೆ. ಪೆತ್ರೊಗ್ರಾದ್‌ನಲ್ಲಿ ಏಪ್ರಿಲ್ 21-22ರಂದು (ಮೇ 4-5) ಒಂದು ಲಕ್ಷ ಮಂದಿ ಕಾರ್ಮಿಕರು ಹಾಗೂ ಸೈನಿಕರಿದ್ದ ಪ್ರದರ್ಶನ ನಡೆಯಿತು. ವಿಜಯದ ತನಕ ಯುದ್ಧವನ್ನು ಮುಂದುವರಿಸುವುದರ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಮಿಲ್ಯುಕೋವ್‌ರ ಪತ್ರದ ವಿರುದ್ಧ ಇವರು ಪ್ರತಿಭಟಿಸುತ್ತಿದ್ದರು. ಏಪ್ರಿಲ್‌ನ ಈ ಪ್ರದರ್ಶನವು ಸರ್ಕಾರಿ ಬಿಕ್ಕಟ್ಟಿಗೆ ನಾಂದಿ ಹಾಡಿತು. ಕಾಡೆಟ್ಟರು, ಎಸ್ನಾರ್(ಸಮಾಜವಾದಿ-ಕ್ರಾಂತಿಕಾರಿ)ಗಳು ಹಾಗೂ ಮೆನ್ಷೆವಿಕರಿಂದ ಕೂಡಿದ್ದ ಸಮಿಶ್ರ ತಾತ್ಕಾಲಿಕ ಸರ್ಕಾರ ರಚಿತವಾಯಿತು.

ಜೂನ್ 10(23)ರಂದು ಇಡೀ ರಾಜ್ಯಾಧಿಕಾರವನ್ನು ಸೋವಿಯತ್‌ಗಳಿಗೆ ವರ್ಗಾಯಿಸಬೇಕೆಂದು ಒತ್ತಾಯಿಸುವ ಪೆತ್ರೊಗ್ರಾದ್‌ನ ಕಾರ್ಮಿಕರ ಮತ್ತು ಸೈನಿಕರ ಪ್ರದರ್ಶನ ನಡೆಯಬೇಕೆಂದು ಬೋಲ್ಷೆವಿಕ್ ಪಾರ್ಟಿ ನಿಗದಿ ಮಾಡಿತ್ತು.

ಮೆನ್ಬೆರಿಕರು ಮತ್ತು ಎಸ್ಸಾರ್‌ಗಳು ಈ ಪ್ರದರ್ಶನ ಆಗಗೊಡದಿರಲು ನಿರ್ಧರಿ
ಸಿದರು ಮತ್ತು ಜೂನ್ 9(22)ರಂದು ಪ್ರಥಮ ಅಖಿಲ ರಷ್ಯ ಸೋವಿಯತ್
ಗಳ ಮಹಾಧಿವೇಶನದಲ್ಲಿ ಈ ಪ್ರದರ್ಶನ ನಿಷೇಧಿಸುವ ಗೊತ್ತುವಳಿಯನ್ನು
ಅಂಗೀಕರಿಸಲಾಯಿತು. ಸೋವಿಯತ್‌ಗಳ ಮಹಾಧಿವೇಶನದ ತೀರ್ಮಾನಕ್ಕೆ
ತಮ್ಮ ವಿರೋಧ ತೋರಿಸಲಿಚ್ಛಿಸದೆ ಬೋಲ್ಷೆವಿಕರ ಪಾರ್ಟಿಯ ಕೇಂದ್ರ ಸಮಿತಿ
ಪ್ರದರ್ಶನವನ್ನು ರದ್ದುಮಾಡುವ ಗೊತ್ತುವಳಿ ಅಂಗೀಕರಿಸಿತು.

ಸೋವಿಯತ್‌ಗಳ ಮಹಾಧಿವೇಶನದ ಮೆನ್ಬೆರಿಕ್-ಎಸ್ಸಾರ್ ನಾಯಕತ್ವ
ಜೂನ್ 18(ಜುಲೈ 1)ರಂದು ಈ ಪ್ರದರ್ಶನ ಸಂಘಟಿಸಬೇಕೆಂಬ ತೀರ್ಮಾನ
ಕೈಗೊಂಡಿತು; ಇದನ್ನು ತಾತ್ಕಾಲಿಕ ಸರ್ಕಾರಕ್ಕೆ ಬೆಂಬಲದ ಸಂಕೇತವಾಗಿ ನಡೆ
ಸುವ ಆಶಯ ಹೊಂದಿತ್ತು. ಸುಮಾರು 5 ಲಕ್ಷ ಮಂದಿ ಈ ಪ್ರದರ್ಶನದಲ್ಲಿ
ಭಾಗವಹಿಸಿದರು. ಬಹುತೇಕ ಪ್ರದರ್ಶನಕಾರರು “ಬಂಡವಾಳಗಾರ ಸಚಿವರಿಗೆ
ಧಿಕ್ಕಾರ,” “ಎಲ್ಲ ಅಧಿಕಾರ ಸೋವಿಯತ್‌ಗಳಿಗೆ” ಎಂಬ ಬೋಲ್ಷೆವಿಕ್ ಪಾರ್ಟಿಯ
ಕ್ರಾಂತಿಕಾರಿ ಪೋಸ್ಟರುಗಳನ್ನು ಹಿಡಿದಿದ್ದರು. ಈ ಪ್ರದರ್ಶನವು ಜನಸಮೂಹಗಳ
ಹೆಚ್ಚುತ್ತಿರುವ ಕ್ರಾಂತಿಕಾರಿ ಉತ್ಸಾಹವನ್ನೂ ಬೋಲ್ಷೆವಿಕರ ಪ್ರಭಾವದ ಭಾರಿ
ವರ್ಧನೆಯನ್ನೂ ತೋರಿಸಿಕೊಟ್ಟಿತು.

ಪೆತ್ರೊಗ್ರಾದ್‌ನಲ್ಲಿ 1917ರ ಜುಲೈ 3-4ರಂದು (16-17ರಂದು)
ಕಾರ್ಮಿಕರ, ಸೈನಿಕರ ಹಾಗೂ ನಾವಿಕರ ಸಹಜಸ್ಪೂರ್ತಿಯ ಪ್ರದರ್ಶನ
ಗಳು ಜರುಗಿದವು. ಸಾಮ್ರಾಜ್ಯಶಾಹಿ ಯುದ್ಧವನ್ನು ಮುಂದುವರಿಸುತ್ತಿದ್ದ
ಹಂಗಾಮಿ ಸರ್ಕಾರದ ಇಡೀ ನೀತಿಯಿಂದಾಗಿ ಜನಸಮೂಹಗಳು ಕೋಪಗೊಂಡಿ
ದ್ದವು.

ಆ ಸಮಯದಲ್ಲಿ ಬೋಲ್ಷೆವಿಕರ ಪಾರ್ಟಿ ಸಶಸ್ತ್ರ ಬಂಡಾಯ ಸಲ್ಲದೆಂದು
ಭಾವಿಸಿತ್ತು, ಏಕೆಂದರೆ ದೇಶದಲ್ಲಿನ್ನೂ ಕ್ರಾಂತಿಕಾರಿ ಬಿಕ್ಕಟ್ಟು ಪಕ್ಕಗೊಂಡಿರಲಿಲ್ಲ.
ಆದಾಗ್ಯೂ ಜನಸಮೂಹಗಳ ಮನೋಧರ್ಮವನ್ನು ಗಣನೆಗೆ ತಂದುಕೊಂಡು
ಬೋಲ್ಷೆವಿಕ್ ಪಾರ್ಟಿಯ ಕೇಂದ್ರ ಹಾಗೂ ಪೆತ್ರೊಗ್ರಾದ್ ಸಮಿತಿಗಳೂ
ಮಿಲಿಟರಿ ಸಂಘಟನೆಗಳೂ ಜುಲೈ 4(17)ರ ಪ್ರದರ್ಶನಕ್ಕೆ ಶಾಂತಿ ಹಾಗೂ
ವ್ಯವಸ್ಥಾಬದ್ಧ ಸ್ವರೂಪ ನೀಡುವ ಸಲುವಾಗಿ ಅದರಲ್ಲಿ ಭಾಗವಹಿಸಲು ನಿರ್ಧರಿ
ಸಿದವು. ಸುಮಾರು 5 ಲಕ್ಷ ಮಂದಿ ಈ ಪ್ರದರ್ಶನದಲ್ಲಿ ಭಾಗವಹಿಸಿದರು.

ಮೆನ್ಬೆರಿಕ್-ಎಸ್ಸಾರ್ ಕೇಂದ್ರ ಕಾರ್ಯಕಾರಿ ಸಮಿತಿಯು ಬೆಂಬಲ ಪಡೆದಿದ್ದ
ಹಂಗಾಮಿ ಸರ್ಕಾರ ಈ ಶಾಂತಿಯುತ ಪ್ರದರ್ಶನದ ಮೇಲೆ ಗುಂಡು ಹಾರಿಸಿತು.
ಪ್ರದರ್ಶನವನ್ನು ಹತ್ತಿಕ್ಕಿದ ನಂತರ ಹಂಗಾಮಿ ಸರ್ಕಾರವು ದಮನಕಾರಿ ಕೃತ್ಯ
ಗಳನ್ನು ಮುಂದುವರಿಸಿತು. ಅದು ತೀವ್ರ ದ್ವೇಷ ಭಾವನೆಯಿಂದ ಬೋಲ್ಷೆವಿಕ್

ಪಾರ್ಟಿಯ ವೀರುದ್ಧ ದಾಳಿ ನಡೆಸಿತು. ಜುಲೈ ಘಟನೆಗಳ ನಂತರ ಬೋಲ್ಷೆವಿಕರು “ಎಲ್ಲ ಅಧಿಕಾರ ಸೋವಿಯತ್‌ಗಳಿಗೆ” ಎಂಬ ಘೋಷಣೆಯನ್ನು ಹಿಂತೆಗೆದು ಕೊಂಡರು. ಏಕೆಂದರೆ ಸೋವಿಯತ್‌ಗಳ ನಾಯಕರು ಬಹಿರಂಗವಾಗಿಯೇ ಪ್ರತಿಕ್ರಾಂತಿಕಾರಿ ಶಕ್ತಿಗಳ ಪಕ್ಷಕ್ಕೆ ಸರಿದಿದ್ದರು.

1917ರ ಆಗಸ್ಟ್ 25ರಂದು ಜನರಲ್ ಕೊರ್ನಿಲೊವ್ ಫೆಬ್ರವರಿಯಲ್ಲಿ ಜನರಿಂದ ಪದಚ್ಯುತಿಗೊಂಡ ತ್ಸಾರ್‌ಶಾಹಿ ರಾಜಪ್ರಭುತ್ವವನ್ನು ಪುನರ್‌ಸ್ಥಾಪಿಸುವುದಕ್ಕೋಸ್ಕರ ಪ್ರತಿಕ್ರಾಂತಿಕಾರಿ ಬಂಡಾಯ ಎಬ್ಬಿಸಿ ಕ್ರಾಂತಿಕಾರಿ ಪೆತ್ರೋಗ್ರಾದ್ ಮೇಲೆ ಸೈನ್ಯವನ್ನು ನುಗ್ಗಿಸಿದರು. ಬೋಲ್ಷೆವಿಕರ ನಾಯಕತ್ವದಲ್ಲಿದ್ದ ಕಾರ್ಮಿಕರು ಮತ್ತು ರೈತರು ಈ ಬಂಡಾಯವನ್ನು ಅಡಗಿಸಿದರು. ಜನಸಮೂಹಗಳ ಒತ್ತಡಕ್ಕೊಳಗಾಗಿ ಹಂಗಾಮಿ ಸರ್ಕಾರವು ಕೊರ್ನಿಲೊವ್ ಹಾಗೂ ಅವರ ಸಂಗಡಿಗರನ್ನು ದಸ್ತಗಿರಿ ಮಾಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಬೇಕೆಂಬ ಆಜ್ಞೆ ಹೊರಡಿಸಿತು.

ಪುಟ 6.

7 ಸಮಾಜವಾದಿ-ಕ್ರಾಂತಿಕಾರಿಗಳು (ಎಸ್ಸಾರ್‌ಗಳು) - ರಷ್ಯದಲ್ಲಿದ್ದ ಒಂದು ಪೆಟಿಬೂರ್‌ಷ್ವಾ ಪಾರ್ಟಿಯ ಸದಸ್ಯರು; 1901ರ ಕೊನೆಯಲ್ಲಿ ಹಾಗೂ 1902ರ ಆದಿಭಾಗದಲ್ಲಿ ನಾನಾ ನರೋದ್ವಿಕ್ ವೃಂದಗಳ ಹಾಗೂ ವೃತ್ತಗಳ ವಿಲೀನದ ಫಲವಾಗಿ ಈ ಪಾರ್ಟಿ ಅಸ್ತಿತ್ವಕ್ಕೆ ಬಂದಿತು. ಪ್ರಥಮ ಜಾಗತಿಕ ಯುದ್ಧ (1914-1918)ದ ಕಾಲದಲ್ಲಿ ಬಹುತೇಕ ಸಮಾಜವಾದಿ-ಕ್ರಾಂತಿಕಾರಿಗಳು ಬೂರ್‌ಷ್ವಾ ಸೀಯ ಆಕ್ರಮಣಕಾರಿ ನೀತಿಗೆ ಬೆಂಬಲ ಕೊಡುತ್ತ ಸಾಮಾಜಿಕ ಸ್ವದೇಶ ಮೂಢಾಭಿಮಾನಿ ನಿಲುವು ತಳೆದರು.

1917ರ ಫೆಬ್ರವರಿಯ ಬೂರ್‌ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ವಿಜಯದ ನಂತರ ಸಮಾಜವಾದಿ-ಕ್ರಾಂತಿಕಾರಿಗಳು ಮೆನ್ಷೆವಿಕರೊಂದಿಗೆ ಪ್ರತಿಕ್ರಾಂತಿಕಾರಿ ತಾತ್ಕಾಲಿಕ ಸರ್ಕಾರದ ಮುಖ್ಯಧಾರವಾಗಿದ್ದರು, ಪಾರ್ಟಿಯ ನಾಯಕರು ಆ ಸರ್ಕಾರದ ಸದಸ್ಯರೂ ಆಗಿದ್ದರು. ಸಮಾಜವಾದಿ-ಕ್ರಾಂತಿಕಾರಿ ಪಾರ್ಟಿ ಭೂಮಿಯ ಮೇಲೆ ಭೂಮಾಲೀಕರ ಒಡೆತನ ರದ್ದುಪಡಿಸಬೇಕೆಂಬ ರೈತರ ಕೇಳಿಕೆಗೆ ಬೆಂಬಲ ನೀಡಲು ನಿರಾಕರಿಸಿತು, ಭೂಮಿಯ ಮೇಲೆ ಜಮೀನ್ದಾರಿ ಒಡೆತನ ಉಳಿಸಿಕೊಂಡಿರಬೇಕೆಂದು ಪ್ರತಿಪಾದಿಸಿತು.

1917ರ ಡಿಸೆಂಬರ್‌ನಲ್ಲಿ ಈ ಪಾರ್ಟಿಯ ವಾಮವಾದಿ ವೃಂದ ಎಡ ಸಮಾಜವಾದಿ-ಕ್ರಾಂತಿಕಾರಿಗಳ ಸ್ವತಂತ್ರ ಪಕ್ಷ ರಚಿಸಿತು. ರೈತ ಜನಸಮೂಹಗಳ ಮಧ್ಯೆ ತಮ್ಮ ಪ್ರಭಾವ ಉಳಿಸಿಕೊಂಡಿರಲೋಸುಗ ಎಡ ಸಮಾಜವಾದಿ-ಕ್ರಾಂತಿಕಾರಿಗಳು ಸೋವಿಯತ್ ಅಧಿಕಾರಕ್ಕೆ ಔಪಚಾರಿಕ ಮನ್ನಣೆ ನೀಡಿ ಬೋಲ್ಷೆವಿಕ

ರೊಂದಿಗೆ ಒಪ್ಪಂದಕ್ಕೆ ಬಂದರು. ಆದರೆ ಶೀಘ್ರದಲ್ಲಿಯೇ ಇವರು ಸೋವಿಯೆತ್ ಅಧಿಕಾರದ ವಿರುದ್ಧ ಹೋರಾಟದ ಹಾದಿ ಹಿಡಿದರು.

ವಿದೇಶಿ ಮಿಲಿಟರಿ ಹಸ್ತಕ್ಷೇಪ ಹಾಗೂ ಅಂತರ್ಯುದ್ಧದ (1918-1920) ವರ್ಷಗಳಲ್ಲಿ ಸಮಾಜವಾದಿ-ಕ್ರಾಂತಿಕಾರಿಗಳು ಪ್ರತಿಕ್ರಾಂತಿಕಾರಿ ವಿಧ್ವಂಸಕ ಚರ್ಯೆಗಳನ್ನು ನಡೆಸಿದರು, ಹಸ್ತಕ್ಷೇಪಕರಿಗೆ ಹಾಗೂ ಶ್ವೇತ ದಳದವರಿಗೆ ಕ್ರಿಯಾಶೀಲ ಬೆಂಬಲ ನೀಡಿದರು, ಪ್ರತಿಕ್ರಾಂತಿಕಾರಿ ಸಂಚುಗಳಲ್ಲಿ ಭಾಗವಹಿಸಿದರು, ಸೋವಿಯೆತ್ ರಾಜ್ಯದ ಹಾಗೂ ಕಮ್ಯೂನಿಸ್ಟ್ ಪಾರ್ಟಿಯ ಗಣ್ಯ ವ್ಯಕ್ತಿಗಳ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಸಂಘಟಿಸಿದರು. ಅಂತರ್ಯುದ್ಧ ಮುಗಿದ ನಂತರವೂ ಸಮಾಜವಾದಿ-ಕ್ರಾಂತಿಕಾರಿಗಳು ದೇಶದೊಳಗಡೆ ಹಾಗೂ ದೇಶಾಂತರ ವಾಸಿ ಶ್ವೇತ ದಳಗಳ ಒಳಗೆ ಸೋವಿಯೆತ್ ವಿರೋಧಿ ಚಟುವಟಿಕೆ ಮುಂದುವರಿಸಿದರು. 1923ರ ಹೊತ್ತಿಗೆ ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿ ವಿಘಟನೆಗೊಂಡಿತು.

ಪುಟ 7.

8 ಮೆನ್ಷೆವಿಕರು - ರಷ್ಯನ್ ಸೋಷಲ್ ಡೆಮೋಕ್ರಸಿಯಲ್ಲಿನ ಒಂದು ಪ್ರಧಾನ ಸಂದರ್ಭ ಸಾಧಕ ಪೆಟಿ ಬೂರ್ಷ್ವಾ ಪ್ರವೃತ್ತಿ. ಅಂತರರಾಷ್ಟ್ರೀಯ ಸಂದರ್ಭಸಾಧಕ ವಾದದ ಒಂದು ಪ್ರಭೇದ. ಆರ್‌ಎಸ್‌ಡಿಎಲ್‌ಪಿಯ ದ್ವಿತೀಯ ಮಹಾಧಿವೇಶನ (1903)ದಲ್ಲಿ ಲೆನಿನ್‌ವಾದಿ 'ಇಸ್ಕ್ರ' ಪತ್ರಿಕೆಯ ವಿರೋಧಿಗಳಿಂದ ರೂಪುಗೊಂಡಿತು. ಅಲ್ಲಿ ಪಾರ್ಟಿಯ ಕೇಂದ್ರ ಅಂಗಸಂಸ್ಥೆಗಳಿಗೆ ಚುನಾವಣೆಗಳು ನಡೆದಾಗ, ಬಹುಮತ ಪಡೆದ ಲೆನಿನ್ ಪಕ್ಷದವರಿಗೆ - ಬೋಲ್ಷೆವಿಕರಿಗೆ - ಪ್ರತಿಯಾಗಿ ಅಲ್ಪಮತೀಯವಾಗಿ ಉಳಿದ ಇವರು ಮೆನ್ಷೆವಿಕರು ಎಂಬ ಹೆಸರು ಪಡೆದರು.

ಮೆನ್ಷೆವಿಕರು ಪಾರ್ಟಿಯ ಕ್ರಾಂತಿಕಾರಿ ಕಾರ್ಯಕ್ರಮಕ್ಕೆ ವಿರೋಧವಿದ್ದರು, ಕ್ರಾಂತಿಯಲ್ಲಿ ಶ್ರಮಜೀವಿ ವರ್ಗ ನಾಯಕತ್ವಕ್ಕೆ ವಿರೋಧವಿದ್ದರು, ಕಾರ್ಮಿಕ ವರ್ಗ ಹಾಗೂ ರೈತಾಪಿ ಜನರ ಮೈತ್ರೀಕೂಟಕ್ಕೆ ವಿರೋಧವಿದ್ದರು, ಉದಾರವಾದಿ ಬೂರ್ಷ್ವಾಸೀಯೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳಬೇಕೆಂದರು.

1905-1907ರ ಕ್ರಾಂತಿ ಪರಾಜಯ ಅನುಭವಿಸಿದ ನಂತರ ಮೆನ್ಷೆವಿಕರು ಶ್ರಮಜೀವಿ ವರ್ಗದ ನ್ಯಾಯಬಾಹಿರ ಕ್ರಾಂತಿಕಾರಿ ಪಾರ್ಟಿಯನ್ನು ಅಳಿಸಿ ಹಾಕಬೇಕೆಂದು ಒತ್ತಾಯಿಸಿದರು. 1912ರ ಜನವರಿಯಲ್ಲಿ ನಡೆದ ಆರನೆಯ ಅಖಿಲ ರಷ್ಯ ಪಾರ್ಟಿ ಸಮಾವೇಶದಲ್ಲಿ ಮೆನ್ಷೆವಿಕ್-ವಿಸರ್ಜನವಾದಿಗಳನ್ನು ಆರ್‌ಎಸ್‌ಡಿಎಲ್‌ಪಿಯಿಂದ ಉಚ್ಛಾಟಿಸಲಾಯಿತು.

1917ರಲ್ಲಿ ಮೆನ್ಷೆವಿಕ್ ಪ್ರತಿನಿಧಿಗಳು ಬೂರ್ಷ್ವಾ ತಾತ್ಕಾಲಿಕ ಸರ್ಕಾರ ಸೇರಿದರು. ನಂತರ ಮೆನ್ಷೆವಿಕರ ತೀರ ಬಲ ವೃಂದವು ಕಾಡೆಟ್ಟರೊಂದಿಗೆ ಸೇರಿಕೊಂಡಿತು, ವಾಮವಾದಿ ವಿಭಾಗ ಬೋಲ್ಷೆವಿಕರನ್ನು ಸೇರಿಕೊಂಡಿತು. ಅಕ್ಕೋ

ಬರ್ಮಾ ಸಮಾಜವಾದಿ ಕ್ರಾಂತಿಯ ವಿಜಯದ ನಂತರ ಮೆನ್ಸೆವಿಕರ ಬೆಂಬಲಿಗರಲ್ಲಿ ಅಳಿದುಳಿದವರು ಇತರ ಪ್ರತಿಕ್ರಾಂತಿಕಾರಿ ಪಾರ್ಟಿಗಳೊಂದಿಗೆ ಸೇರಿಕೊಂಡು ಸೋವಿಯತ್ ಆಡಳಿತದ ವಿರುದ್ಧ ಹೋರಾಟ ನಡೆಸಿದರು.

ಪುಟ 7.

9 ಸಂವಿಧಾನ ಸಭೆ - ರಷ್ಯದಲ್ಲಿ ಪಾರ್ಲಿಮೆಂಟಿನಂತಹ ಸಂಸ್ಥೆ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ವರೆಗೆ ಬೂರ್ಷ್ವಾಸೀಯ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕಾಯಿದೆಯ ಈ ಅಂಗಸಂಸ್ಥೆಯ ರಚನೆಯನ್ನು ತಡೆಹಿಡಿದಿತ್ತು. ದುಡಿಯುವ ಜನರ ಬಹುಭಾಗ, ಎಲ್ಲಕ್ಕಿಂತ ಮೊದಲಾಗಿ ರೈತಾಪಿ ಜನರು, ಅಕ್ಟೋಬರ್ ಸಮಾಜವಾದಿ ಮಹಾ ಕ್ರಾಂತಿಯ ಪ್ರಾಮುಖ್ಯತೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿರದಿದ್ದಂಥ ಪರಿಸ್ಥಿತಿಗಳಲ್ಲಿ 1917ರ ನವಂಬರ್‌ನಲ್ಲಿ ಅಕ್ಟೋಬರ್ ಕ್ರಾಂತಿಗೆ ಮುನ್ನವೇ ತಯಾರಿಸಲಾಗಿದ್ದ ಮತದಾರರ ಪಟ್ಟಿಗಳ ಪ್ರಕಾರ ಚುನಾವಣೆಗಳು ನಡೆದವು. ಈ ಚುನಾವಣೆಗಳಲ್ಲಿ ಬಹುಮತ ಗಳಿಸಿದ ಪ್ರತಿಕ್ರಾಂತಿಕಾರಿ ಶಕ್ತಿಗಳು (ಬಲ ಸಮಾಜವಾದಿ-ಕ್ರಾಂತಿಕಾರಿಗಳು, ಮೆನ್ಸೆವಿಕರು, ಕಾಡೆಟ್ಟರು) ಸಂವಿಧಾನ ಸಭೆಯನ್ನು ರಾಜ್ಯಾಧಿಕಾರ ಕಸಿದುಕೊಳ್ಳುವುದಕ್ಕಾಗಿ ಬಳಸಿಕೊಳ್ಳಲು ಯತ್ನಿಸಿದವು.

1918ರ ಜನವರಿ 5(18)ರಂದು ಪೆತ್ರೊಗ್ರಾದ್‌ನಲ್ಲಿ ನಡೆದ ಸಂವಿಧಾನ ಸಭೆಯಲ್ಲಿ ಪ್ರತಿಕ್ರಾಂತಿಕಾರಿ ಬಹುಮತೀಯರು ಸೋವಿಯತ್ ಆಡಳಿತ ಹಾಗೂ ಅದರ ಶಾಸನಗಳನ್ನು ಅಂಗೀಕರಿಸಲು ಬಹಿರಂಗವಾಗಿ ವಿರೋಧಿಸಿದರು.

1918ರ ಜನವರಿ 6(19)ರ ಮಧ್ಯರಾತ್ರಿ ಅಖಿಲ ರಷ್ಯ ಕೇಂದ್ರ ಕಾರ್ಯಕಾರಿ ಸಮಿತಿಯು ಸಂವಿಧಾನ ಸಭೆಯನ್ನು ವಿಸರ್ಜಿಸುವ ತೀರ್ಮಾನ ಕೈಗೊಂಡಿತು.

ಪುಟ 8.

10 ಕಾಡೆಟ್ಟರು - ಕಾನ್‌ಸ್ಟ್ಯಾಟ್ಯೂಷನಲ್ ಡೆಮೊಕ್ರಾಟಿಕ್ ಪಾರ್ಟಿ(ಸಂವಿಧಾನಾತ್ಮಕ ಪ್ರಜಾಸತ್ತಾತ್ಮಕ ಪಾರ್ಟಿ)ಯ ಸದಸ್ಯರು. 1905ರ ಅಕ್ಟೋಬರ್‌ನಲ್ಲಿ ರೂಪುಗೊಂಡ ಈ ಪಾರ್ಟಿಯು ರಷ್ಯದಲ್ಲಿ ಉದಾರವಾದಿ-ರಾಜಪ್ರಭುತ್ವವಾದಿ ಬೂರ್ಷ್ವಾಸೀಯ ಅಗ್ರಗಾಮಿ ಪಾರ್ಟಿಯಾಗಿದ್ದಿತು. ಇದರಲ್ಲಿ ಬೂರ್ಷ್ವಾಸೀಯ ಭೂಮಾಲೀಕರ ಹಾಗೂ ಬೂರ್ಷ್ವಾ ಬುದ್ಧಿಜೀವಿಗಳ ಪ್ರತಿನಿಧಿಗಳು ಒಂದುಗೂಡಿದ್ದರು. ಅನಂತರ ಕಾಡೆಟ್ಟರು ಸಾಮ್ರಾಜ್ಯಶಾಹಿ ಬೂರ್ಷ್ವಾಸೀಯ ಪಾರ್ಟಿಯಾಗಿ ಪರಿವರ್ತನೆಗೊಂಡರು. ಪ್ರಥಮ ಜಾಗತಿಕ ಯುದ್ಧದ(1914-1918) ವರ್ಷಗಳಲ್ಲಿ ಕಾಡೆಟ್ಟರು ತ್ಸಾರ್‌ಶಾಹಿ ಸರ್ಕಾರದ ದರೋಡೆಕೋರ ವಿರೋಧಿಗಳಾಗಿ ಕ್ರಿಯಾತ್ಮಕವಾಗಿ ಬೆಂಬಲ ನೀಡಿದರು. 1917ರ ಫೆಬ್ರವರಿಯ ಬೂರ್ಷ್ವಾ ಪ್ರಜಾಸತ್ತಾತ್ಮಕ ಕ್ರಾಂತಿಯ ಸಮಯದಲ್ಲಿ ಅವರು ರಾಜಪ್ರಭುತ್ವವನ್ನು ರಕ್ಷಿಸಿ

ಯತ್ತಿಸಿದರು. ಬೂರ್ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡು ಕಾಡೆಟ್ಟರು ಅಮೆರಿಕನ್-ಬ್ರಿಟಿಷ್-ಫ್ರೆಂಚ್ ಸಾಮ್ರಾಜ್ಯವಾದಿಗಳಿಗೆ ಅನುಕೂಲಕರವಾದ ಜನ ವಿರೋಧಿ, ಪ್ರತಿಕ್ರಾಂತಿಕಾರಿ ನೀತಿ ಅನುಸರಿಸಿದರು. ಆಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಕಾಡೆಟ್ಟರು ಸೋವಿಯತ್ ಆಡಳಿತದ ಬದ್ಧ ಶತ್ರುಗಳಾದರು, ಎಲ್ಲ ಸಶಸ್ತ್ರ ಪ್ರತಿಕ್ರಾಂತಿಕಾರಿ ಪ್ರದರ್ಶನಗಳಲ್ಲಿ ಹಾಗೂ ಹಸ್ತಕ್ಷೇಪಕರ ಚರ್ಯೆಗಳಲ್ಲಿ ಭಾಗವಹಿಸಿದರು. ಹಸ್ತಕ್ಷೇಪಕರು ಹಾಗೂ ಶ್ವೇತ ದಳದವರು ಪರಾಜಯ ಅನುಭವಿಸಿದನಂತರ ದೇಶಾಂತರವಾಸಿಗಳಾಗಿ ಇದ್ದುಕೊಂಡೂ ಕಾಡೆಟ್ಟರು ಸೋವಿಯತ್ ಆಡಳಿತದ ವಿರುದ್ಧ ಪ್ರತಿಕ್ರಾಂತಿಕಾರಿ ಚಟುವಟಿಕೆ ಮುಂದುವರಿಸಿದರು. ಸೋವಿಯತ್ ಸರ್ಕಾರವು ಕಾಡೆಟ್ಟರ ಪಾರ್ಟಿಯನ್ನು ನಿಷೇಧಿಸಿತು.

ಪುಟ 8.

- 11 ಪ್ಯಾರಿಸ್ ಕಮ್ಯೂನ್ - ಇತಿಹಾಸದಲ್ಲಿ ಶ್ರಮಜೀವಿ ವರ್ಗ ಸರ್ವಾಧಿಕಾರ ಸ್ಥಾಪಿಸಿದುದರ ಪ್ರಥಮ ಅನುಭವ. ಪ್ಯಾರಿಸ್‌ನಲ್ಲಿ 1871ರ ಬಂಡಾಯದ ಫಲಿತಾಂಶವಾಗಿ ಕಾರ್ಮಿಕ ವರ್ಗವು ಸೃಜಿಸಿದ ಕ್ರಾಂತಿಕಾರಿ ಸರ್ಕಾರ. ಪ್ಯಾರಿಸ್ ಕಮ್ಯೂನ್ 1871ರ ಮಾರ್ಚ್ 18ರಿಂದ ಮೇ 28ರ ವರೆಗೆ 72 ದಿನ ಅಸ್ತಿತ್ವದಲ್ಲಿದ್ದಿತು; ಶಾಸನಾತ್ಮಕ ಹಾಗೂ ಕಾರ್ಯಕಾರಿ ಅಂಗಸಂಸ್ಥೆಯಾಗಿ ಪ್ಯಾರಿಸ್ ಕಮ್ಯೂನ್ ಚರ್ಚೆನ್ನು ರಾಜ್ಯದಿಂದ, ಶಾಲೆಯನ್ನು ಚರ್ಚೆನಿಂದ ಬೇರ್ಪಡಿಸಿತು, ನಿಯತ ಸೇನೆಯ ಬದಲಿಗೆ ಎಲ್ಲ ಜನರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ಅವರನ್ನು ಸಜ್ಜುಗೊಳಿಸಿತು, ಕಾರ್ಮಿಕರ ಮತ್ತು ನಗರೀಯ ಬಡ ಜನರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವುದಕ್ಕೆ ಹಲವು ಕ್ರಮಗಳನ್ನು ಕೈಗೊಂಡಿತು.

ಆದಾಗ್ಯೂ ಫ್ರೆಂಚ್ ಬ್ಯಾಂಕನ್ನು ರಾಷ್ಟ್ರೀಕರಿಸಲು ಅದು ತೋರಿದ ಅಂಜಿಕೆ, ಪ್ಯಾರಿಸ್‌ನ ಪ್ರತಿಕ್ರಾಂತಿಕಾರಿ ಶಕ್ತಿಗಳನ್ನು ದಮನ ಮಾಡುವುದರಲ್ಲಿ ಅದು ತೋರಿದ ಅನಿಶ್ಚಯತೆ, ನಿಷ್ಕ್ರಿಯಾತ್ಮಕ ರಕ್ಷಣಾ ತಂತ್ರವ್ಯೂಹ ಹಾಗೂ ರೈತರೊಂದಿಗೆ ಮೈತ್ರೀಕೂಟದ ಪ್ರಾಮುಖ್ಯತೆಯನ್ನು ಸರಿಯಾಗಿ ಮೌಲ್ಯಾಂಕನ ಮಾಡದೇ ಹೋದುದು, ಇವೆಲ್ಲ ಪ್ಯಾರಿಸ್ ಕಮ್ಯೂನ್‌ನ ಪತನವನ್ನು ತ್ವರಿತಗೊಳಿಸಿದವು.

1871ರ ಮೇ 21ರಂದು ತ್ಯೇರ್‌ನ ಪ್ರತಿಕ್ರಾಂತಿಕಾರಿ ಸರ್ಕಾರದ ಸೈನಿಕರು ಪ್ಯಾರಿಸ್‌ಗೆ ನುಗ್ಗಿ ಪ್ಯಾರಿಸ್ ಕಾರ್ಮಿಕರ ಮೇಲೆ ಕ್ರೂರ ದೌರ್ಜನ್ಯ ನಡೆಸಿದರು: ಸುಮಾರು 30 ಸಾವಿರ ಮಂದಿಯ ಹತ್ಯೆ ನಡೆಸಲಾಯಿತು, 50 ಸಾವಿರ ಮಂದಿಯನ್ನು ದಸ್ತಗಿರಿ ಮಾಡಲಾಯಿತು, ಸಹಸ್ರಾರು ಮಂದಿಯನ್ನು ಕಠಿಣ ಸಜಾ ಅನುಭವಿಸಲು ಅಟ್ಟಲಾಯಿತು. ಮೇ 28ನೆಯ ತಾರೀಖಿನ ವರೆಗೂ ಕಮ್ಯೂನಾರ್ಡ್‌ಗಳು ಆಳ್ವೀರಿಗಳಲ್ಲಿ ಹೋರಾಟ ನಡೆಸಿದರು.

ಪುಟ 10.

12 ವೆಸ್ಟ್‌ಮ್ಯಾನ್ - ಪ್ಯಾರಿಸ್ ಸಮಾಪದಲ್ಲಿದ್ದ ಉಪನಗರ. 1871ರ ಪ್ಯಾರಿಸ್ ಕಮ್ಯೂನ್ ಕಾಲದಲ್ಲಿ ತ್ಯೇರ್‌ನ ಪ್ರತಿಕ್ರಾಂತಿಕಾರಿ ಸರ್ಕಾರ ಇಲ್ಲಿ ಬೀಡು ಬಿಟ್ಟಿತ್ತು.

ಪುಟ 10.

13 1917ರ ಸೆಪ್ಟೆಂಬರ್ 1(14)ರಂದು ಬೂರ್ಷ್ವಾ ತಾತ್ಕಾಲಿಕ ಸರ್ಕಾರವು ಐದು ಮಂದಿಯಿಂದ ಕೂಡಿದ ಡೈರೆಕ್ಟರ್‌ಗಳ ಮಂಡಳಿ ರಚಿಸುವ ತೀರ್ಮಾನ ಕೈಗೊಂಡಿತು. ಕಾಡೆಟ್ಟರು ಅಧಿಕೃತವಾಗಿ ಹೊಸ ಸರ್ಕಾರದ ಸದಸ್ಯರಾಗಿರಲಿಲ್ಲ, ಆದರೆ ಇವರೊಂದಿಗೆ ತೆರೆಮರೆಯ ಒಪ್ಪಂದಗಳ ಫಲಿತಾಂಶವಾಗಿ ಈ ಸರ್ಕಾರವನ್ನು ರಚಿಸಲಾಯಿತು. ಮೆನ್ಷೆವಿಕರು ಹಾಗೂ ಸಮಾಜವಾದಿ-ಕ್ರಾಂತಿಕಾರಿಗಳು ಹೊಸ ಸರ್ಕಾರದ ಸಚಿವರಿಗೆ ಬೆಂಬಲ ವ್ಯಕ್ತಪಡಿಸಿದರು. ಹೀಗೆ ಬಾಯಿ ಮಾತಿನಲ್ಲಿ ತಾವು ಕಾಡೆಟ್ಟರಿಂದ ಬೇರ್ಪಟ್ಟಿರುವುದಾಗಿ ಹೇಳುತ್ತ ಮೆನ್ಷೆವಿಕರು ಮತ್ತು ಸಮಾಜವಾದಿ-ಕ್ರಾಂತಿಕಾರಿಗಳು ಈ ಬಾರಿಯೂ ಭೂಮಾಲೀಕರು ಹಾಗೂ ಬಂಡವಾಳಗಾರರು ಅಧಿಕಾರವನ್ನು ತಮ್ಮ ಕೈಯಲ್ಲಿ ಉಳಿಸಿಕೊಳ್ಳುವುದಕ್ಕೆ ನೆರವಾದರು.

ಪುಟ 12.

14 ಕೊರ್ನಿಲೊವ್ ಬಂಡಾಯ - 1917ರ ಆಗಸ್ಟ್‌ನಲ್ಲಿ ನಡೆದ ಬೂರ್ಷ್ವಾ ಸೀಯ ಮತ್ತು ಭೂಮಾಲೀಕರ ಪ್ರತಿಕ್ರಾಂತಿಕಾರಿ ಬಂಡಾಯ. ತ್ಸಾರ್‌ಶಾಹಿ ಕಾಲದ ಜನರಲ್, ಸೈನ್ಯದ ಪ್ರಧಾನ ದಂಡನಾಯಕ ಕೊರ್ನಿಲೊವ್ ಈ ಬಂಡಾಯದ ನಾಯಕತ್ವ ವಹಿಸಿಕೊಂಡಿದ್ದ. ಪೆತ್ರೊಗ್ರಾದ್ ಆಕ್ರಮಿಸಿಕೊಂಡು ಬೋಲ್ಷೆವಿಕ್ ಪಾರ್ಟಿಯನ್ನು ಧ್ವಂಸಮಾಡಿ ಸೋವಿಯತ್‌ಗಳನ್ನು ವಿಸರ್ಜಿಸಿ ದೇಶದಲ್ಲಿ ಮಿಲಿಟರಿ ಸರ್ವಾಧಿಕಾರ ಸ್ಥಾಪಿಸಿ ರಾಜಪ್ರಭುತ್ವದ ಪುನರ್‌ಸ್ಥಾಪನೆಗೆ ಸಿದ್ಧತೆ ನಡೆಸುವುದು ಈ ಬಂಡಾಯಗಾರರ ಗುರಿಯಾಗಿತ್ತು.

ಆಗಸ್ಟ್ 25ರಂದು (ಸೆಪ್ಟೆಂಬರ್ 7ರಂದು) ಬಂಡಾಯ ಆರಂಭವಾಯಿತು. ಕೊರ್ನಿಲೊವ್ ಮೂರನೆಯ ಅಶ್ವದಳವನ್ನು ಪೆತ್ರೊಗ್ರಾದ್ ಮೇಲೆ ನುಗ್ಗಿಸಿದ. ಸ್ವತಃ ಪೆತ್ರೊಗ್ರಾದ್‌ನಲ್ಲಿ ಕೊರ್ನಿಲೊವ್ ಪರವಾದ ಪ್ರತಿಕ್ರಾಂತಿಕಾರಿ ಗುಂಪುಗಳು ಈ ಬಂಡಾಯಕ್ಕೆ ಸಿದ್ಧತೆ ಮಾಡಿಕೊಂಡಿದ್ದವು.

ಬೋಲ್ಷೆವಿಕ್ ಪಾರ್ಟಿಯ ನಾಯಕತ್ವದಲ್ಲಿದ್ದ ಕಾರ್ಮಿಕರು ಹಾಗೂ ರೈತರು ಕೊರ್ನಿಲೊವ್ ಬಂಡಾಯವನ್ನು ಅಡಗಿಸಿದರು. ಜನಸಮೂಹಗಳ ಒತ್ತಾಯಕ್ಕೊಳಗಾಗಿ ತಾತ್ಕಾಲಿಕ ಸರ್ಕಾರವು ಕೊರ್ನಿಲೊವ್ ಹಾಗೂ ಅವನ ಸಂಗಡಿಗರನ್ನು ದಸ್ತಗಿರಿ ಮಾಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಬೇಕೆಂದು ಆಜ್ಞೆ ಹೊರಡಿಸಿತು.

ಪುಟ 15.

15 ಅಖಿಲ ರಷ್ಯ ಪ್ರಜಾಸತ್ತಾತ್ಮಕ ಸಮ್ಮೇಳನ - ರಾಜ್ಯಾಧಿಕಾರ ಕುರಿತ ಪ್ರಶ್ನೆ ಬಗೆಹರಿಸುವುದಕ್ಕೋಸ್ಕರ ಸೋವಿಯತ್‌ಗಳ ಮೆನ್ಷೆವಿಕ್-ಸಮಾಜವಾದಿ ಕ್ರಾಂತಿ ಕಾರಿಗಳ ಕೇಂದ್ರ ಕಾರ್ಯಕಾರಿ ಸಮಿತಿ ಈ ಸಮ್ಮೇಳನ ಕರೆಯಿತು. 1917ರ ಸೆಪ್ಟೆಂಬರ್ 14ರಿಂದ 22ರ ವರೆಗೆ (ಸೆಪ್ಟೆಂಬರ್ 27ರಿಂದ ಅಕ್ಟೋಬರ್ 5ರ ವರೆಗೆ) ಪೆತ್ರೊಗ್ರಾದ್‌ನಲ್ಲಿ ಈ ಸಮ್ಮೇಳನ ನಡೆಯಿತು. ಕಾರ್ಮಿಕರ ಮತ್ತು ರೈತರ ಪ್ರಾತಿನಿಧ್ಯತೆಯನ್ನು ದುರ್ಬಲಗೊಳಿಸಲು ನಾನಾ ಪೆಟಿ ಬೂರ್ಷ್ವಾ ಹಾಗೂ ಬೂರ್ಷ್ವಾ ಸಂಘಟನೆಗಳ ಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸಲು ಮೆನ್ಷೆವಿಕರ ಮತ್ತು ಸಮಾಜವಾದಿ-ಕ್ರಾಂತಿಕಾರಿಗಳ ನಾಯಕರು ಎಲ್ಲ ಕ್ರಮಗಳನ್ನೂ ಕೈಗೊಂಡರು.

ಮೆನ್ಷೆವಿಕರ ಹಾಗೂ ಸಮಾಜವಾದಿ-ಕ್ರಾಂತಿಕಾರಿಗಳ ಸಂಚುಗಳನ್ನು ಬಯಲಿಗಳೆಯುವುದಕ್ಕೋಸ್ಕರ ಇದನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲು ಬೋಲ್ಷೆವಿಕರು ಈ ಸಮ್ಮೇಳನದಲ್ಲಿ ಭಾಗವಹಿಸಿದರು.

ಪ್ರಜಾಸತ್ತಾತ್ಮಕ ಸಮ್ಮೇಳನವು ಸಮಾಲೋಚಕ ಲಕ್ಷಣದ ಪೂರ್ವಭಾವಿ ಪಾರ್ಲಿಮೆಂಟ್ (ಗಣರಾಜ್ಯದ ತಾತ್ಕಾಲಿಕ ಸೋವಿಯತ್)ಅನ್ನು ಸಂಘಟಿಸುವ ಗೊತ್ತುವಳಿ ಅಂಗೀಕರಿಸಿತು. ಇದು ರಷ್ಯದಲ್ಲಿ ಪಾರ್ಲಿಮೆಂಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಮೇಲ್ನೋಟಕ್ಕೆ ತೋರುವ ಯತ್ನವಾಗಿತ್ತು.

ಅಕ್ಟೋಬರ್ 7(20)ರಂದು ಪೂರ್ವಭಾವಿ ಪಾರ್ಲಿಮೆಂಟಿನ ಉದ್ಘಾಟನೆಯ ದಿನದಂದು ಬೋಲ್ಷೆವಿಕರು ತಮ್ಮ ಘೋಷಣೆಯನ್ನು ಓದಿ ಈ ಪಾರ್ಲಿಮೆಂಟಿನಿಂದ ಹೊರಬಂದರು.

ಪುಟ 16.

16 ಪಾರ್ಲಿಮೆಂಟರಿ ಕುರೂಪಿ ಹೆಡ್ಡತನ - ಲೆನಿನರು ಈ ಪದಗುಚ್ಛವನ್ನು ಅನೇಕ ಸಾರಿ ಬಳಸಿದರು, ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಎಂಗೆಲ್ಸ್ ಕೂಡ ಇದನ್ನು ಬಳಸಿದರು.

ಲೆನಿನರು ಈ ಪದಗುಚ್ಛವನ್ನು ಪಾರ್ಲಿಮೆಂಟ್ ಪದ್ಧತಿಯೇ ಸರ್ವಶಕ್ತವಾದುದು, ಯಾವುದೇ ರೂಪದ ರಾಜಕೀಯ ಹೋರಾಟದಲ್ಲಿಯೂ ಪಾರ್ಲಿಮೆಂಟರಿ ಚಟುವಟಿಕೆಯೇ ಏಕೈಕ ಹಾಗೂ ಮುಖ್ಯ ಅಂಶ ಎಂದು ಭಾವಿಸಿದ್ದ ಸಂದರ್ಭಸಾಧಕರಿಗೆ ಅನ್ವಯಿಸಿ ಬಳಸಿದರು.

ಪುಟ 16.

17 ಅಲೆಕ್ಸಾಂದ್ರೀನೋವ್ಸ್ಕಿ ರಂಗಮಂದಿರ - ಪ್ರಜಾಸತ್ತಾತ್ಮಕ ಸಮ್ಮೇಳನವು ಪೆತ್ರೊಗ್ರಾದ್‌ನಲ್ಲಿನ ಈ ರಂಗಮಂದಿರದಲ್ಲಿ ನಡೆಯಿತು.

ಪೀಟರ್ ಹಾಗೂ ಪಾಲ್ ಕೋಟೆ - ಶರತ್ ಪ್ರಾಸಾದದ ಎದುರುಗಡೆ ನಿವಾ ನದಿಯ ಆಚೆ ದಡದಲ್ಲಿರುವ ಕೋಟೆ. ತ್ಸಾರ್‌ಶಾಹಿ ಕಾಲದಲ್ಲಿ ಇದರಲ್ಲಿ ರಾಜಕೀಯ ಬಂದಿಗಳನ್ನು ಇರಿಸುತ್ತಿದ್ದರು. ಪೀಟರ್ ಹಾಗೂ ಪಾಲ್ ಕೋಟೆ ಯಲ್ಲಿ ಭಾರಿ ಶಸ್ತ್ರಾಗಾರವಿತ್ತು ಮತ್ತು ಇದು ಪೆತ್ರೋಗ್ರಾದ್‌ನ ಭಾರಿ ವ್ಯೂಹಾ ತ್ಮಕ ತಾಣವಾಗಿತ್ತು. ಪ್ರಸಕ್ತ ಸಮಯ ಐತಿಹಾಸಿಕ ಕ್ರಾಂತಿ ಮ್ಯೂಸಿಯಂ. ಪುಟ 19.

18 ಸ್ಯಾವೇಜ್ ಡಿವಿಷನ್ - ಪ್ರಥಮ ಜಾಗತಿಕ ಯುದ್ಧ ಕಾಲದಲ್ಲಿ (1914-1918) ಕಾಕಸಸ್ ಗುಡ್ಡಗಾಡಿನ ಜನರಿಂದ ಕೂಡಿದ್ದ ಡಿವಿಷನ್ನಿನ ಹೆಸರು. ಪುಟ 19.

19 'ರೇಚ್' ('ನುಡಿ') - ದಿನಪತ್ರಿಕೆ, ಕಾಡೆಟ್ಟರ ಪಾರ್ಟಿಯ ಕೇಂದ್ರ ಮುಖವಾಣಿ; 1906-1917ರಲ್ಲಿ ಪೀಟರ್ಸ್‌ಬರ್ಗ್‌ನಲ್ಲಿ ಪ್ರಕಟವಾಗುತ್ತಿತ್ತು. 1917ರ ಫೆಬ್ರವರಿಯ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯನಂತರ ಬೂರ್ಷ್ವಾ ತಾತ್ಕಾಲಿಕ ಸರ್ಕಾರದ ಆಂತರಿಕ ಮತ್ತು ವಿದೇಶಾಂಗ ನೀತಿಗೆ ಕ್ರಿಯಾತ್ಮಕ ಬೆಂಬಲ ನೀಡುತ್ತ ಲೆನಿನರ ಮತ್ತು ಬೋಲ್ಷೆವಿಕ್ ಪಾರ್ಟಿಯ ವಿರುದ್ಧ ನಿಂದನಾತ್ಮಕ ಪ್ರಚಾರ ನಡೆಸಿತು. ಪ್ರತಿಕ್ರಾಂತಿಕಾರಿ ಚಟುವಟಿಕೆ ನಡೆಸುತ್ತಿದ್ದ ಈ ಪತ್ರಿಕೆಯನ್ನು ಅಕ್ಟೋಬರ್ ಸಮಾಜವಾದಿ ಮಹಾ ಕ್ರಾಂತಿಯ ನಂತರ ಮುಚ್ಚಲಾಯಿತು.

'ನೋವಯ ಜಿರ್ನ್ಯಾ' ('ನವ ಜೀವನ') - ಮೆನ್ಷೆವಿಕ್ ಪ್ರವೃತ್ತಿಯ ದಿನಪತ್ರಿಕೆ, ತಮ್ಮನ್ನು "ಅಂತರರಾಷ್ಟ್ರೀಯತಾವಾದಿಗಳು" ಎಂದು ಕರೆದು ಕೊಳ್ಳುತ್ತಿದ್ದ ಸೋಷಲ್ ಡೆಮೋಕ್ರಾಟಿಕ್ ವೃಂದದ ಮುಖವಾಣಿ. ಈ ವೃಂದವು ರಾಜಿಕಾರರ ಹಾಗೂ ಬೋಲ್ಷೆವಿಕರ ಮಧ್ಯೆ ಡೋಲಾಯಮಾನ ಸ್ಥಿತಿಯಲ್ಲಿತ್ತು. 1917ರ ಏಪ್ರಿಲ್‌ನಿಂದ ಈ ಪತ್ರಿಕೆ ಪೆತ್ರೋಗ್ರಾದ್‌ನಲ್ಲಿ ಪ್ರಕಟವಾಗುತ್ತಿತ್ತು. ಅಕ್ಟೋಬರ್ ಕ್ರಾಂತಿಯ ನಂತರ ಇದು ಸೋವಿಯೆತ್ ಆಡಳಿತದ ಬಗೆಗೆ ವೈರ ಭಾವ ತಳೆಯಿತು ಮತ್ತು 1918ರ ಜುಲೈನಲ್ಲಿ ಇದನ್ನು ಮುಚ್ಚಲಾಯಿತು. ಪುಟ 22.

20 ಲೆನಿನರು ನೆನಪಿಗೆ ತಂದಿರುವ ಈ ಪ್ರಸಂಗ 1917ರ ಜೂನ್ 4(17)ರಂದು ನಡೆದ ಕಾರ್ಮಿಕ ಮತ್ತು ಸೈನಿಕ ಡೆಪ್ಯೂಟಿಗಳ ಪ್ರಥಮ ಅಖಿಲ ರಷ್ಯ ಸೋವಿಯೆತ್‌ಗಳ ಮಹಾಧಿವೇಶನದಲ್ಲಿ ಜರುಗಿತು. ತಾತ್ಕಾಲಿಕ ಸರ್ಕಾರದ ಸಚಿವರಾದ ಮೆನ್ಷೆವಿಕ್ ತ್ರೆರೆತೇಲಿ ತಮ್ಮ ಭಾಷಣದಲ್ಲಿ ದೇಶದಲ್ಲಿ ಸಂಪೂರ್ಣಾಧಿಕಾರ ವನ್ನು ತನ್ನ ಕೈಗೆ ತೆಗೆದುಕೊಳ್ಳಲು ಒಪ್ಪಿಕೊಳ್ಳುವಂತಹ ಪಾರ್ಟಿ ರಷ್ಯದಲ್ಲಿ ಇಲ್ಲವೇ ಇಲ್ಲ ಎಂದಾಗ ಲೆನಿನರು ತಮ್ಮ ಆಸನದಿಂದ ಎದ್ದು ನಿಂತು ಬೋಲ್ಷೆ

ವಿಕ್ ಪಾರ್ಟಿ ಪರವಾಗಿ “ಅಂತಹ ಪಾರ್ಟಿ ಇದೆ” ಎಂದರು. ನಂತರ ಪೇದಿಕೆ ಯಿಂದ ಭಾಷಣ ಮಾಡುತ್ತ ಬೋಲ್ಷೆವಿಕ್ ಪಾರ್ಟಿ “ಸಂಪೂರ್ಣವಾಗಿ ಅಧಿಕಾರ ತನ್ನ ಕೈಗೆ ತೆಗೆದುಕೊಳ್ಳಲು ಸಿದ್ಧ” ಎಂದು ಅವರು ಘೋಷಿಸಿದರು.

ಪುಟ 22.

21 ‘ದ್ಯೇಲೊ ನರೋದ’ (‘ಜನರ ಧ್ಯೇಯ’) – ದಿನಪತ್ರಿಕೆ. ಸಮಾಜವಾದಿ-ಕ್ರಾಂತಿ ಕಾರಿಗಳ ಪಾರ್ಟಿಯ ಮುಖವಾಣಿ. ಇದು ಪೆತ್ರೊಗ್ರಾದ್‌ನಿಂದ ಮಾರ್ಚ್ 1917 ರಿಂದ ಜುಲೈ 1918ರ ವರೆಗೆ ಪ್ರಕಟವಾಗುತ್ತಿತ್ತು. ಇದು ರಕ್ಷಣಾತ್ಮಕ ರಾಜಿ ಮನೋಭಾವದ ನಿಲುವನ್ನು ಅನುಸರಿಸುತ್ತಿದ್ದಿತು, ಬೂರ್ಷ್ವಾ ತಾತ್ಕಾಲಿಕ ಸರ್ಕಾರಕ್ಕೆ ಬೆಂಬಲ ನೀಡಿತು. ಇದರ ಪ್ರಕಟಣೆಯನ್ನು ಮತ್ತೆ 1918ರ ಅಕ್ಟೋಬರ್‌ನಲ್ಲಿ ಸಮಾರದಲ್ಲಿ (ಈಗಿನ ಕೂಯ್‌ಬಿಷೆವ್‌ನಲ್ಲಿ) ಪ್ರಾರಂಭಿಸಲಾಯಿತು, ನಂತರ 1919ರ ಮಾರ್ಚ್‌ನಲ್ಲಿ ಅದು ಮಾಸ್ಕೋದಲ್ಲಿ ಪ್ರಕಟವಾಯಿತು. ಪ್ರತಿಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಈ ಪತ್ರಿಕೆಯನ್ನು ಮುಚ್ಚಿಸಲಾಯಿತು.

ಪುಟ 24.

22 ‘ರಬೋಚಿಯೊ ಪೂತ್’ (‘ಕಾರ್ಮಿಕ ಮಾರ್ಗ’) – 1917ರಲ್ಲಿ ‘ಪ್ರಾವ್ಡ್’ ಪತ್ರಿಕೆಯ ಹೆಸರುಗಳಲ್ಲೊಂದು. (81ನೇ ನಂಬರ್ ಟಿಪ್ಪಣಿ ನೋಡಿ.)

ಪುಟ 26.

23 15ನೇ ನಂಬರ್ ಟಿಪ್ಪಣಿ ನೋಡಿ.

ಪುಟ 27.

24 ಲೆನಿನರು ನಿಕ್ರಾಸವ್‌ನ ‘ನಮ್ರ ಕವಿಯೇ ಸುಖಿ’ ಎಂಬ ಕವನವನ್ನು ಉದ್ಧರಿಸಿದ್ದಾರೆ.

ಪುಟ 30.

25 ಬುಲೀಗಿನ್ ದೂಮ – ತ್ಸಾರ್‌ಶಾಹಿ ಸರ್ಕಾರವು 1905ರಲ್ಲಿ ಕೂಡಿಸುವುದಾಗಿ ಮಾತುಕೊಟ್ಟಿದ್ದಂಥ ಸಮಾಲೋಚಕ ಪ್ರಾತಿನಿಧಿಕ ಅಸೆಂಬ್ಲಿ. ಇದನ್ನು ಕೂಡಿಸುವುದಕ್ಕೆ ಸಂಬಂಧಿಸಿದ ಕರಡು ಮಸೂದೆಯನ್ನೂ ದೂಮಕ್ಕೆ ಚುನಾವಣೆಗಳ ಕುರಿತ ಪ್ರತಿಪಾದನೆಗಳನ್ನೂ ಗೃಹ ಸಚಿವ ಬುಲೀಗಿನ್‌ರ ಅಧ್ಯಕ್ಷತೆಯಲ್ಲಿದ್ದ ಆಯೋಗ ನಿರೂಪಿಸಿತು. ಬೋಲ್ಷೆವಿಕರು ಬುಲೀಗಿನ್ ದೂಮಕ್ಕೆ ಬಹಿಷ್ಕಾರ ಹಾಕಿದರು. ಬುಲೀಗಿನ್ ದೂಮಕ್ಕೆ ಚುನಾವಣೆಗಳು ಜರುಗಲೇ ಇಲ್ಲ. 1905ರ ಕ್ರಾಂತಿ ಅದನ್ನು ಕೊಚ್ಚಿಹಾಕಿತು.

ಪುಟ 32.

26 ಕೂರಿಯಾಗಳು - ಹಲವು ಬೂರ್ಷ್ವಾ ಚುನಾವಣಾ ವ್ಯವಸ್ಥೆಗಳಲ್ಲಿ ಅಂತಸ್ತು ಹಾಗೂ ಆಸ್ತಿಗಳಿಗೆ ಅನುಸಾರವಾಗಿ ವಿಂಗಡಿಸಲ್ಪಟ್ಟ ಮತದಾರರ ಶ್ರೇಣಿಗಳು. ಪುಟ 32.

27 'ಜ್ನಾಮ್ಯ ತ್ರುದಾ' ('ಶ್ರಮ ಧ್ವಜ') - ದಿನಪತ್ರಿಕೆ, ಎಡ ಸಮಾಜವಾದಿ-ಕ್ರಾಂತಿ ಕಾರಿಗಳ ಪಾರ್ಟಿಯ ಪೆತ್ರೋಗ್ರಾದ್ ಸಮಿತಿಯ ಮುಖವಾಣಿ. 1917ರ ಆಗಸ್ಟ್ ನಿಂದ ಈ ಪತ್ರಿಕೆ ಹೊರಬರತೊಡಗಿತು. 1917ರ ನವಂಬರ್‌ನಿಂದ ಸಮಾಜ ವಾದಿ-ಕ್ರಾಂತಿಕಾರಿಗಳ ಪೆತ್ರೋಗ್ರಾದ್ ಸಮಿತಿಯ ಹಾಗೂ ದ್ವಿತೀಯ ಅಖಿಲ ರಷ್ಯ ಸೋವಿಯೆತ್‌ಗಳ ಮಹಾಧಿವೇಶನದ ಕೇಂದ್ರ ಕಾರ್ಯಕಾರಿ ಮಂಡಳಿಯ ಎಡ ಸಮಾಜವಾದಿ-ಕ್ರಾಂತಿಕಾರಿಗಳ ವೃಂದದ ಮುಖವಾಣಿ. 1918ರ ಜುಲೈ ನಲ್ಲಿ ಎಡ ಸಮಾಜವಾದಿ-ಕ್ರಾಂತಿಕಾರಿಗಳ ಬಂಡಾಯದ ನಂತರ ಈ ಪತ್ರಿಕೆ ಯನ್ನು ಮುಚ್ಚಿಸಲಾಯಿತು.

ಪುಟ 33.

28 ಬೊನಾಪಾರ್ಟಿವಾದ - ಮಿಲಿಟರಿಶಾಹಿಯ ಹಾಗೂ ರೈತರ ಪ್ರತಿಗಾಮಿ ಸ್ತರಗಳ ಮೇಲೆ ಅವಲಂಬಿಸಿದ ಭಾರಿ ಬೂರ್ಷ್ವಾಸೀಯ ಪ್ರತಿಕ್ರಾಂತಿಕಾರಿ ಸರ್ವಾಧಿಕಾರ. ವರ್ಗ ಶಕ್ತಿಗಳ ಅಸ್ಥಿರ ಸಮತೋಲನದ ಪರಿಸ್ಥಿತಿಗಳಲ್ಲಿ ಈ ಬೂರ್ಷ್ವಾ ಸೀಯು ಹೋರಾಡುತ್ತಿರುವ ವರ್ಗಗಳ ನಡುವೆ ಓಲಾಡುತ್ತಿತ್ತು, ಮಂದಿ ನಾಯಕ ನುಡಿಗಳನ್ನು ಆಡುತ್ತ ಪ್ರಜಾತಂತ್ರ ಹಾಗೂ ಕ್ರಾಂತಿಕಾರಿ ಚಳವಳಿಗಳ ಮೇಲೆ ರಾಜಕೀಯ ದಾಳಿ ನಡೆಸುತ್ತಿತ್ತು. (1799ರಲ್ಲಿ ಫ್ರಾನ್ಸ್‌ನಲ್ಲಿ ಮಿಲಿಟರಿ ಸರ್ವಾಧಿಕಾರ ಸ್ಥಾಪಿಸಿದ ನೆಪೋಲಿಯನ್ ಬೊನಾಪಾರ್ಟಿಯ ಹೆಸರಿನಿಂದ ಈ ಪದ ರಚನೆಗೊಂಡಿದೆ.)

ಪುಟ 34.

29 'ವೋಲ್ಯ ನರೋದ' ('ಜನರ ಸಂಕಲ್ಪ') - ದಿನಪತ್ರಿಕೆ, ಸಮಾಜವಾದಿ-ಕ್ರಾಂತಿ ಕಾರಿಗಳ ಪಾರ್ಟಿಯ ಬಲವೃಂದದ ಮುಖವಾಣಿ. 1917ರ ಏಪ್ರಿಲ್‌ನಿಂದ ನವಂಬರ್‌ವರೆಗೆ ಪೆತ್ರೋಗ್ರಾದ್‌ನಲ್ಲಿ ಪ್ರಕಟವಾಗುತ್ತಿತ್ತು. ನಂತರ ಬೇರೆ ಹೆಸರುಗಳಲ್ಲಿ ಪ್ರಕಟವಾಗುತ್ತಿತ್ತು. 1918ರ ಫೆಬ್ರವರಿಯಲ್ಲಿ ಅಂತಿಮವಾಗಿ ಇದರ ಪ್ರಕಟನೆ ನಿಂತು ಹೋಯಿತು.

'ಯೆದೀನ್ಸ್‌ತ್ವೊ' ('ಏಕತೆ') - ದಿನಪತ್ರಿಕೆ, ರಕ್ಷಣಾವಾದಿ ಮೆನ್ಷೆವಿಕರ ಬಲವೃಂದದ ಮುಖವಾಣಿ; 1917ರ ಮಾರ್ಚ್‌ನಿಂದ ನವಂಬರ್‌ವರೆಗೆ ಪೆತ್ರೋಗ್ರಾದ್‌ನಲ್ಲಿ ಈ ದಿನಪತ್ರಿಕೆ ಪ್ರಕಟವಾಗುತ್ತಿತ್ತು. 1917ರ ಡಿಸೆಂಬರ್‌ನಿಂದ 1918ರ ಜನವರಿಯವರೆಗೆ ಇದು 'ನಾಷೆ ಯೆದೀನ್ಸ್‌ತ್ವೊ' ('ನಮ್ಮ ಏಕತೆ') ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು. ಇದು ತಾತ್ಕಾಲಿಕ ಸರ್ಕಾರಕ್ಕೆ

ಬೆಂಬಲ ನೀಡುತ್ತ, ಬೂರ್ಷ್ವಾಸೀಯೊಂದಿಗೆ ಸಮ್ಮಿಶ್ರ ಕೂಟ ಏರ್ಪಡ ಬೇಕೆಂದು ತಿಳಿಸುತ್ತ “ಅಂತಿಮ ವಿಜಯದವರೆಗೂ” ಸಾಮ್ರಾಜ್ಯಶಾಹಿ ಯುದ್ಧ ವನ್ನು ಮುಂದುವರಿಸಬೇಕೆಂದು ಒತ್ತಾಯಿಸುತ್ತಿತ್ತು.

ಪುಟ 36.

30 ಕುಲಾಕರು - ಗ್ರಾಮೀಣ ಬೂರ್ಷ್ವಾಗಳನ್ನು ರಷ್ಯನ್‌ನಲ್ಲಿ ಕುಲಾಕರು ಎಂದು ಕರೆಯಲಾಗುತ್ತಿತ್ತು. ಇವರು ಕೂಲಿ ಶ್ರಮವನ್ನು ಸತತವಾಗಿ ಬಳಸುತ್ತಿದ್ದರು. ಸೋವಿಯತ್ ಒಕ್ಕೂಟದಲ್ಲಿ 1930ರ ದಶಕದ ವರ್ಷಗಳಲ್ಲಿ ಕುಲಾಕರನ್ನು ಒಂದು ವರ್ಗವಾಗಿ ತೊಡೆದುಹಾಕಲಾಯಿತು.

ಪುಟ 36.

31 1917ರ ಏಪ್ರಿಲ್ 4ರ ಬಗೆಗೆ ಹೇಳುತ್ತ ಲೆನಿನ್‌ರು ತಮ್ಮ ‘ಪ್ರಸಕ್ತ ಕ್ರಾಂತಿ ಯಲ್ಲಿ ಶ್ರಮಜೀವಿ ವರ್ಗದ ಕಾರ್ಯಭಾರಗಳ ಕುರಿತು’ (‘ಏಪ್ರಿಲ್ ಪ್ರಮೇಯ ಗಳು’) ಎಂಬ ಲೇಖನಕ್ಕೆ ಉಲ್ಲೇಖಿಸಿದ್ದಾರೆ.

ಪುಟ 39.

32 ಅಂತರರಾಷ್ಟ್ರೀಯತಾವಾದಿ ಮೆನ್ಸೆವಿಕರು - ಮೆನ್ಸೆವಿಕ್ ಪಾರ್ಟಿಯ ಅಲ್ಪ ಸಂಖ್ಯಾತ ವೃಂದ. ಪ್ರಥಮ ಜಾಗತಿಕ ಯುದ್ಧದ ವರ್ಷಗಳಲ್ಲಿ (1914-1918) ಈ ವೃಂದ ಅಸ್ಥಿರವಾದ ಅಂತರರಾಷ್ಟ್ರೀಯತಾವಾದಿ, ಮಧ್ಯಮಮಾರ್ಗ ನಿಲುವುಗಳನ್ನು ತಳೆದಿದ್ದಿತು. ಸಾಮಾಜಿಕ ಸ್ವದೇಶ ಮೂಢಾಭಿಮಾನಿಗಳನ್ನು ಟೀಕಿಸುತ್ತ ಇವರು ಅದೇ ಸಮಯ ಸಂಘಟನಾತ್ಮಕವಾಗಿ ಪ್ರತ್ಯೇಕಗೊಳ್ಳಲು ಅಂಜುತ್ತಿದ್ದರು, ಯುದ್ಧ, ಶಾಂತಿ ಮತ್ತು ಕ್ರಾಂತಿ ಪ್ರಶ್ನೆಗಳಿಗೆ ಸಂಬಂಧಿಸಿ ಬೋಲ್ಷೆವಿಕ್ ಪಾರ್ಟಿಯ ಲೆನಿನ್‌ವಾದಿ ವ್ಯೂಹಾತ್ಮಕ ಪ್ರತಿಪಾದನೆಗಳನ್ನು ವಿರೋಧಿಸುತ್ತಿದ್ದರು.

ಪುಟ 40.

33 ರಾಜ್ಯ ವ್ಯವಸ್ಥೆಯ ರೂಪವಾಗಿ ಕಾರ್ಮಿಕ ಡೆಪ್ಯೂಟಿಗಳ ಸೋವಿಯತ್‌ಗಳು 1905ರ ಬೇಸಿಗೆಯಲ್ಲಿ ಕ್ರಾಂತಿಕಾರಿ ಮಾರ್ಪಾಟುಗಳ ಕಾಲದಲ್ಲಿ ಇವಾನವೊ-ವಸ್ನಿಸೇನ್‌ಸ್‌ನಲ್ಲಿ ಅದೇ ಮೊದಲ ಬಾರಿಗೆ ಕಾಣಿಸಿಕೊಂಡವು.

ಪುಟ 41.

34 ದ್ವಂದ್ವ ಅಧಿಕಾರ - 1917ರ ಫೆಬ್ರವರಿ ಕ್ರಾಂತಿ ನಂತರ ರಷ್ಯದಲ್ಲಿದ್ದ ಎರಡು ಅಧಿಕಾರಗಳ ವಿಶಿಷ್ಟ ಹೆಣಿಗೆ: ಒಂದು, ಬೂರ್ಷ್ವಾ ತಾತ್ಕಾಲಿಕ ಸರ್ಕಾರ; ಇನ್ನೊಂದು, ಸೋವಿಯತ್‌ಗಳ, ಶ್ರಮಜೀವಿ ವರ್ಗ ಹಾಗೂ ರೈತಾಪಿ ಜನರ ಕ್ರಾಂತಿಕಾರಿ-ಪ್ರಜಾಸತ್ತಾತ್ಮಕ ಸರ್ವಾಧಿಕಾರ.

ಪುಟ 42.

35 ಸ್ಮೃತವಾದ - ("ಶಾಸನಬದ್ಧ ಮಾರ್ಕ್ಸ್‌ವಾದ") - ರಷ್ಯನ್ ಬೂರ್ಷ್ವಾ
 ಅರ್ಥಶಾಸ್ತ್ರಜ್ಞ ಹಾಗೂ ಪತ್ರಿಕಾ ಲೇಖಕ ಪ್ರೊಫೆಸರ್ ಬೆರ್ನ್‌ಗಾರ್ಡ್‌ವಿಚ್ ಸ್ಮೃತವೆ
 (1870-1944) ಮಂಡಿಸಿದ ಮೊದಲ ಪುನರ್‌ಪರಿಶೀಲನಾವಾದಿ ಪ್ರವೃತ್ತಿಯ
 ಹೆಸರು. ತಾವು ಮಾರ್ಕ್ಸ್‌ವಾದದ ಅನುಯಾಯಿಗಳು ಎಂದು ಘೋಷಿಸಿಕೊಂಡು
 "ಶಾಸನಬದ್ಧ ಮಾರ್ಕ್ಸ್‌ವಾದಿಗಳು" ಹಿಂದಿನ ಸಾಮಾಜಿಕ ಪದ್ಧತಿಗಳಿಗೆ ಹೋಲಿ
 ಸಿದಂತೆ ಬಂಡವಾಳವಾದವು ಪ್ರಗತಿಶೀಲವಾದುದು ಎಂಬ ಮಾರ್ಕ್ಸ್‌ರವರ
 ಬೋಧೆಯ ಒಂದು ಮುಖವನ್ನಷ್ಟೇ ತೆಗೆದುಕೊಂಡರು. ಮಾರ್ಕ್ಸ್‌ವಾದದ ಅತ್ಯಂತ
 ಮುಖ್ಯ ಲಕ್ಷಣಗಳನ್ನು - ಬಂಡವಾಳವಾದದ ಶೋಷಕ ಲಕ್ಷಣ, ವರ್ಗ
 ಹೋರಾಟ, ಸಮಾಜವಾದಿ ಕ್ರಾಂತಿ ಹಾಗೂ ಶ್ರಮಜೀವಿ ವರ್ಗದ ಸರ್ವಾಧಿಕಾರ
 ಇವುಗಳ ಕುರಿತ ಮಾರ್ಕ್ಸ್‌ವಾದಿ ಬೋಧೆಗಳನ್ನು - ಇವರು ತಿರಸ್ಕರಿಸಿದರು.
 ಹೀಗೆ "ಶಾಸನಬದ್ಧ ಮಾರ್ಕ್ಸ್‌ವಾದಿಗಳು" ಮಾರ್ಕ್ಸ್‌ವಾದದ ಕ್ರಾಂತಿಕಾರಿ
 ತಿರುಳನ್ನು ಕುಂದುಗೊಳಿಸಿ ಅದನ್ನು ಲಿಬರಲ್-ಬೂರ್ಷ್ವಾ ಮನೋಭಾವದಲ್ಲಿ
 ವ್ಯಾಖ್ಯಾನಿಸಿದರು.

ಪುಟ 42.

36 1870-1871ರ ಫ್ರೆಂಚ್-ಪ್ರಷ್ಯನ್ ಯುದ್ಧ ಕಾಲದಲ್ಲಿ ಸಿದಾನ್ ಹತ್ತಿರ ಚಕ್ರ
 ವರ್ತಿ ತೃತೀಯ ನೆಪೋಲಿಯನ್‌ನ ನಾಯಕತ್ವದಲ್ಲಿದ್ದ ಫ್ರಾನ್ಸ್‌ನ ಸೈನ್ಯವು ಸೆರೆ
 ಸಿಕ್ಕಿ ಬಿದ್ದಿತು.

ಪುಟ 46.

37 'ಇಜ್ವೇಸ್ತಿಯ' ('ಸಮಾಚಾರ') - ದಿನಪತ್ರಿಕೆ, 1917ರ ಫೆಬ್ರವರಿಯಿಂದ
 'ಕಾರ್ಮಿಕ ಹಾಗೂ ಸೈನಿಕ ಡೆಪ್ಯೂಟಿಗಳ ಪೆತ್ರೊಗ್ರಾದ್ ಸಮಿತಿಯ ಸಮಾಚಾರ'
 ಎಂಬ ಹೆಸರಿನಲ್ಲಿ, ನಂತರ 'ಕಾರ್ಮಿಕ ಹಾಗೂ ಸೈನಿಕ ಡೆಪ್ಯೂಟಿಗಳ ಕೇಂದ್ರ ಕಾರ್ಯ
 ಕಾರಿ ಸಮಿತಿಯ ಸಮಾಚಾರ' ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು.
 ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ 'ಇಜ್ವೇಸ್ತಿಯ' ಸೋವಿಯತ್
 ಅಧಿಕಾರದ ಅಧಿಕೃತ ಮುಖವಾಣಿಯಾಯಿತು.

ಪುಟ 50.

38 1905-1907ರ ಪ್ರಥಮ ರಷ್ಯನ್ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯು
 1905ರ ಜನವರಿ 9ರ ಘಟನೆಗಳಿಂದ ಆರಂಭವಾಯಿತು. ಅಂದು
 ಪೆತ್ರೊಗ್ರಾದ್‌ನಲ್ಲಿ ತ್ಸಾರನ ಆಜ್ಞೆ ಮೇರೆಗೆ ಶಾಂತಿಯುತ ಪ್ರದರ್ಶನಕಾರರ
 ಮೇಲೆ ಗುಂಡು ಹಾರಿಸಲಾಯಿತು. ಇದಕ್ಕೆ ಪ್ರತ್ಯುತ್ತರವಾಗಿ ದೇಶದಾದ್ಯಂತ
 ಪ್ರದರ್ಶನಗಳ, ಮುಷ್ಕರಗಳ ಹಾಗೂ ಸಶಸ್ತ್ರ ಹೋರಾಟಗಳ ಅಲೆ ಎದ್ದಿತು.
 ರೈತರೂ ತ್ಸಾರ್‌ಶಾಹಿ ಭೂಮಾಲೀಕ ವ್ಯವಸ್ಥೆಯ ವಿರುದ್ಧ ಹೋರಾಟದಲ್ಲಿ
 ತೊಡಗಿದರು.

ಅದೇ ವರ್ಷದ ಅಕ್ಟೋಬರ್‌ನಲ್ಲಿ ಅಖಿಲ ರಷ್ಯ ರಾಜಕೀಯ ಮುಷ್ಕರ ಘೋಷಿಸಲಾಯಿತು. ಡಿಸೆಂಬರ್‌ನಲ್ಲಿ ಮಾಸ್ಕೋದಲ್ಲಿ ಸಶಸ್ತ್ರ ಬಂಡಾಯ ಆರಂಭ ವಾಯಿತು.

1906ರಲ್ಲಿ ನಡೆದ ಮುಷ್ಕರಗಳಲ್ಲಿ ಒಂದು ಮಿಲಿಯಕ್ಕೂ ಹೆಚ್ಚು ಮಂದಿ ಕಾರ್ಮಿಕರು ಭಾಗವಹಿಸಿದರು. ಆ ವರ್ಷದ ಪ್ರಥಮಾರ್ಧದಲ್ಲಿ ಅರ್ಧಕ್ಕೂ ಹೆಚ್ಚು ಉಯೇಜ್ಡ್‌ಗಳಲ್ಲಿ (ಜಿಲ್ಲೆಗಳಲ್ಲಿ) ರೈತ ಚಳವಳಿ ಹಬ್ಬಿತ್ತು.

ಪ್ರಥಮ ರಷ್ಯನ್ ಕ್ರಾಂತಿ ಪರಾಜಯ ಅನುಭವಿಸಿತು. ಆದರೆ ಇದರ ಐತಿಹಾಸಿಕ ಮಹತ್ವ ಭಾರಿಯಾದುದು. 1905-1907ರ ಕ್ರಾಂತಿಯು ತ್ಸಾರ್ ಶಾಹಿ ರಷ್ಯದ ಜನಸಮೂಹಗಳಿಗೆ, ಲೆನಿನರ ಮಾತುಗಳಲ್ಲೇ ಹೇಳುವುದಾದರೆ, 1917ರ ಕ್ರಾಂತಿಗೆ “ಡ್ರೈಸ್ ರಿಹರ್ಸಲ್” ಆಗಿತ್ತು. ಇದಿಲ್ಲದೆ 1917ರ ಅಕ್ಟೋಬರ್ ಕ್ರಾಂತಿಯ ವಿಜಯವು ಅಸಾಧ್ಯವಾಗುತ್ತಿತ್ತು. 1905-1907ರ ರಷ್ಯನ್ ಕ್ರಾಂತಿಯು ಏಷ್ಯದಲ್ಲಿ ಕ್ರಾಂತಿಕಾರಿ ಚಳವಳಿಯ ಮೇಲೆ ಭಾರಿ ಪ್ರಭಾವ ಬೀರಿತು.

ಪುಟ 51.

39 ಕೊಸ್ಸಾಕರು ('ಸ್ವತಂತ್ರ ಜನರು') - ಸ್ವಯಮಾಡಳಿತ ಹೊಂದಿದ್ದ ಮಿಲಿಟರಿ ಸಮುದಾಯಗಳು. ರಷ್ಯದ ಕೇಂದ್ರ ಭಾಗಗಳಿಂದ ಸಾಮಂತಶಾಹಿ ದಬ್ಬಾಳಿಕೆ ಯಿಂದ ತಪ್ಪಿಸಿಕೊಂಡು ಓಡಿಬಂದ ಜನರು ದಕ್ಷಿಣ ಭಾಗದಲ್ಲಿ ನೆಲೆಸಿ ಈ ಸಮುದಾಯಗಳನ್ನು ರೂಪಿಸಿದ್ದರು. ಕೊಸ್ಸಾಕರ ಸಾಮಾಜಿಕ ವ್ಯವಸ್ಥೆ ಪ್ರಜಾ ಸತ್ತಾತ್ಮಕ ಸ್ವರೂಪ ಪಡೆದಿತ್ತು: ಸರ್ವ ಸದಸ್ಯರ ಸಭೆಯಲ್ಲಿ ಎಲ್ಲ ಮಹತ್ವ ಪೂರ್ಣ ಪ್ರಶ್ನೆಗಳನ್ನು ತೀರ್ಮಾನಿಸಲಾಗುತ್ತಿತ್ತು ಮತ್ತು ಅತಮಾನ್‌ನನ್ನು (ಅಧಿ ಪತಿಯನ್ನು) ಆಯ್ಕೆ ಮಾಡಲಾಗುತ್ತಿತ್ತು. ಕ್ರಮೇಣ ಇವರು ನಿಯತ ಸೈನ್ಯದಲ್ಲಿ ಸೇರಿರದ ಮಿಲಿಟರಿ ಸ್ತರದವರಾಗಿ ರೂಪುಗೊಂಡರು. ಇವರನ್ನು ಸೇರಿಸಿಕೊಂಡು ವಿಶೇಷ ಮಿಲಿಟರಿ ದಳಗಳನ್ನು ರಚಿಸಿ ನಿರಂಕುಶಾಧಿಕಾರವು ಕ್ರಾಂತಿಕಾರಿ ಚಳವಳಿಯ ವಿರುದ್ಧ ಅವರನ್ನು ಬಳಸಿಕೊಳ್ಳುತ್ತಿತ್ತು.

ಪುಟ 52.

40 ರಷ್ಯದಲ್ಲಿ ಜೀತದಾಳು ಪದ್ಧತಿಯನ್ನು 1861ರಲ್ಲಿ ರದ್ದುಮಾಡಲಾಯಿತು.

ಪುಟ 55.

41 ಪ್ಯೋತ್ರ್ ಅರ್ಕಾದ್ಯೆವಿಚ್ ಸ್ಟೋಲಿಪಿನ್ (1862-1911) - ತ್ಸಾರ್‌ಶಾಹಿ ರಷ್ಯದ ರಾಜಕಾರಣಿ; 1907-1910ರ ಅವಧಿಯ ಕ್ರೂರ ಆಂತರಿಕ ಪ್ರತಿಗಾಮಿ ದಮನ ಕೃತ್ಯಗಳು ಇವರ ಹೆಸರಿನೊಂದಿಗೆ ಸಂಬಂಧಿಸಿವೆ.

ಪುಟ 65.

42 ವಾಂದೇಯ - ಫ್ರಾನ್ಸ್‌ನ ಪಶ್ಚಿಮ ಭಾಗದಲ್ಲಿರುವ ಒಂದು ಪ್ರಾಂತ; 18ನೆಯ ಶತಮಾನದ ಫ್ರೆಂಚ್ ಬೂರ್ಷ್ವಾ ಕ್ರಾಂತಿಯ ಕಾಲದಲ್ಲಿ ಪ್ರತಿಕ್ರಾಂತಿಯ ನೆಲೆ. ನಂತರ ವಾಂದೇಯ ಎಂಬುದು ಪ್ರತಿಕ್ರಾಂತಿಯ ಸಮಾನಾರ್ಥಕ ಪದವಾಯಿತು.

ಪುಟ 68.

43 “ತ್ರೂದೊವಿಕರು” (“ಶ್ರಮಿಕ ವೃಂದ”) - ರಾಜ್ಯ ದೂರದಲ್ಲಿ ರೈತ ಪ್ರತಿನಿಧಿಗಳ, ನರೋದ್ವಿಕ್ ಬುದ್ಧಿಜೀವಿಗಳ ಹಾಗೂ ಪೆಟಿ ಬೂರ್ಷ್ವಾ ಡೆಮೊಕ್ರಾಟರ ವೃಂದ. 1906ರಲ್ಲಿ ಇದನ್ನು ರಚಿಸಲಾಯಿತು. ಪ್ರಥಮ ಜಾಗತಿಕ ಯುದ್ಧ ಕಾಲದಲ್ಲಿ (1914-1918) ತ್ರೂದೊವಿಕರು ಸ್ವದೇಶ ಮೂಢಾಭಿಮಾನಿ ನಿಲುವು ತಳೆದಿದ್ದರು. 1917ರಲ್ಲಿ “ಶ್ರಮಿಕ ವೃಂದ” “ಜನತಾ ಸೋಷಲಿಸ್ಟರ” (ಪೆಟಿ ಬೂರ್ಷ್ವಾ ಶ್ರಮಿಕ ಪಾರ್ಟಿ) ಪಾರ್ಟಿಯೊಂದಿಗೆ ವಿಲೀನಗೊಂಡಿತು, ಬೂರ್ಷ್ವಾ ತಾತ್ಕಾಲಿಕ ಸರ್ಕಾರಕ್ಕೆ ಕ್ರಿಯಾಶೀಲ ಬೆಂಬಲ ನೀಡಿತು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ತ್ರೂದೊವಿಕರು ಪ್ರತಿಕ್ರಾಂತಿಯ ಪಕ್ಷ ವಹಿಸಿದರು.

ಪುಟ 73.

44 ‘ಡ್ಯೇನ್’ (‘ಹಗಲು’) - ಲಿಬರಲ್-ಬೂರ್ಷ್ವಾ ದಿನಪತ್ರಿಕೆ; 1912ರಿಂದ 1917ರ ವರೆಗೆ ಪೀಟರ್ಸ್‌ಬರ್ಗ್‌ನಲ್ಲಿ ಪ್ರಕಟವಾಗುತ್ತಿತ್ತು. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯನಂತರ ಈ ಪತ್ರಿಕೆ ಮೆನ್ಷೆವಿಕರ-ವಿಸರ್ಜನವಾದಿಗಳ (1905-1907ರ ಕ್ರಾಂತಿಯನಂತರ ಸೋಷಲ್ ಡೆಮೊಕ್ರಾಟರ, ಮೆನ್ಷೆವಿಕರ ನಡುವೆ ಸಂದರ್ಭಸಾಧಕತನದ ಪ್ರವೃತ್ತಿ ಇದ್ದವರ) ಕೈಗೆ ಬಂದಿತು.

ಪುಟ 81.

45 ಈ ದಿನಾಂಕಗಳನ್ನು ಸೂಚಿಸುತ್ತ ಲೆನಿನರು ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿರಿಸಿದ್ದರು: ಫೆಬ್ರವರಿ 28 (ಮಾರ್ಚ್ 13) - ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿ, ಸೆಪ್ಟೆಂಬರ್ 30 (ಅಕ್ಟೋಬರ್ 13) - ಸಂವಿಧಾನ ಸಭೆಯನ್ನು ಕರೆಯಲು ತಾತ್ಕಾಲಿಕ ಸರ್ಕಾರ ಮೊದಲಿಗೆ ನಿಗದಿ ಮಾಡಿದ್ದ ದಿನಾಂಕ; ಸಂವಿಧಾನ ಸಭೆಯನ್ನು 1917ರ ನವಂಬರ್ 28ಕ್ಕೆ (ಡಿಸೆಂಬರ್ 11ಕ್ಕೆ) ಮುಂದೂಡಲಾಯಿತು.

ಪುಟ 83.

46 ಸ್ಕೋಲ್ನಿ ಇನ್‌ಸ್ಟಿಟ್ಯೂಟ್‌ನ ಕಟ್ಟಡದಲ್ಲಿ 1917ರ ಆಗಸ್ಟಿನಿಂದ ಅಖಿಲ ರಷ್ಯ ಕೇಂದ್ರ ಕಾರ್ಯಕಾರಿ ಸಮಿತಿಯ ಹಾಗೂ ಕಾರ್ಮಿಕ ಮತ್ತು ಸೈನಿಕ ಡೆಪ್ಯೂಟಿಗಳ ಪೆತ್ರೊಗ್ರಾದ್ ಸೋವಿಯತ್‌ನ ಬೋಲ್ಷೆವಿಕ್ ವೃಂದಗಳು ಕಾರ್ಯ ನಡೆಸುತ್ತಿದ್ದವು. ಅಕ್ಟೋಬರ್‌ನಲ್ಲಿ ಇಲ್ಲಿ ಮಿಲಿಟರಿ-ಕ್ರಾಂತಿಕಾರಿ ಸಮಿತಿಯೂ ಇದ್ದಿತು.

ಪುಟ 84.

47 'ಸೋವಿಯತ್ ಅಧಿಕಾರದ ತುರ್ತಿನ ಕಾರ್ಯಭಾರಗಳು' ಎಂಬ ಲೆನಿನರ ಕೃತಿಯು ಹಸ್ತಪ್ರತಿ ರೂಪದಲ್ಲಿದ್ದಾಗ 'ಪ್ರಸಕ್ತ ಘಳಿಗೆಯಲ್ಲಿ ಸೋವಿಯತ್ ಅಧಿಕಾರದ ಕಾರ್ಯಭಾರಗಳ ಕುರಿತ ಪ್ರಮೇಯಗಳು' ಎಂಬ ಶಿರೋನಾಮೆ ಹೊಂದಿತ್ತು.

ಲೆನಿನರ ಈ 'ಪ್ರಮೇಯಗಳನ್ನು' 1918ರ ಏಪ್ರಿಲ್ 26ರಂದು ಪಾರ್ಟಿಯ ಕೇಂದ್ರ ಸಮಿತಿಯ ಅಧಿವೇಶನದಲ್ಲಿ ಚರ್ಚಿಸಲಾಯಿತು. ಕೇಂದ್ರ ಸಮಿತಿ ಇವುಗಳನ್ನು ಒಮ್ಮತದಿಂದ ಅನುಮೋದಿಸಿ 'ಪ್ರಾಪ್ತ' ಮತ್ತು 'ಇಚ್ಛೇಸ್ತಿಯ' ಪತ್ರಿಕೆಗಳಲ್ಲಿ ಲೇಖನ ರೂಪದಲ್ಲಿ ಮತ್ತು ಪ್ರತ್ಯೇಕ ಹೊತ್ತಗೆಯಾಗಿಯೂ ಪ್ರಕಟಿಸಬೇಕೆಂಬ ತೀರ್ಮಾನ ಅಂಗೀಕರಿಸಿತು. 1918ರಲ್ಲಿ ಈ ಹೊತ್ತಗೆಯ 10ಕ್ಕೂ ಹೆಚ್ಚು ಆವೃತ್ತಿಗಳು ಪ್ರಕಟವಾದವು. ಅದೇ ವರ್ಷ ಇದನ್ನು ನ್ಯೂಯಾರ್ಕ್ ನಲ್ಲಿ ಇಂಗ್ಲಿಷ್‌ನಲ್ಲೂ ಜಿನೀವಾದಲ್ಲಿ ಫ್ರೆಂಚ್ ಭಾಷೆಯಲ್ಲೂ ಪ್ರಕಟಿಸಲಾಯಿತು; 'ಕ್ರಾಂತಿಯು ನಡೆದ ಮರುದಿನದಂದು' ಎಂಬ ಶಿರೋನಾಮೆಯಲ್ಲಿ ಜ್ಯೂರಿಚ್ ನಲ್ಲಿ ಎಫ್. ಪ್ಲಾಟ್ಜೆನ್ ಸಂಪಾದಕತ್ವದಲ್ಲಿ ಇದರ ಸಂಕ್ಷಿಪ್ತ ಜರ್ಮನ್ ಅನುವಾದ ಪ್ರಕಟವಾಯಿತು.

ಪುಟ 85.

48 ಬ್ರೆಸ್ತ್ ಶಾಂತಿ ಒಡಂಬಡಿಕೆಗೆ ಉಲ್ಲೇಖ. 1918ರ ಮಾರ್ಚ್ ತಿಂಗಳ 3ರಂದು ಬ್ರೆಸ್ತ್-ಲಿತೋವ್‌ಸ್ಕನಲ್ಲಿ ರಷ್ಯ ಹಾಗೂ ಜರ್ಮನ್ ಕೂಟದ (ಜರ್ಮನಿ, ಆಸ್ಟ್ರೋ-ಹಂಗರಿ, ಬಲ್ಗೇರಿಯ ಮತ್ತು ಟರ್ಕಿ) ದೇಶಗಳ ನಡುವೆ ಈ ಒಡಂಬಡಿಕೆಗೆ ಸಹಿಹಾಕಲಾಯಿತು. ಇದರಲ್ಲಿನ ಷರತ್ತುಗಳು ಸೋವಿಯತ್ ರಷ್ಯಕ್ಕೆ ತೀವ್ರ ಕಠಿಣವಾಗಿದ್ದವು. ಈ ಒಡಂಬಡಿಕೆಯ ಪ್ರಕಾರ ಪೋಲೆಂಡ್, ಬಹುತೇಕ ಬಾಲ್ಟಿಕ್ ತೀರ ಪ್ರದೇಶ ಹಾಗೂ ಬೈಲೊರಷ್ಯದ ಒಂದು ಭಾಗ ಜರ್ಮನಿ ಮತ್ತು ಆಸ್ಟ್ರೋ-ಹಂಗರಿಗಳ ನಿಯಂತ್ರಣಕ್ಕೆ ಬರಬೇಕಾಗಿತ್ತು; ಉಕ್ರೈನ್ ಸೋವಿಯತ್ ರಷ್ಯ ದಿಂದ ಬೇರ್ಪಟ್ಟು ಜರ್ಮನ್ ರಾಜ್ಯದ ಅಧೀನಕ್ಕೆ ಬರುತ್ತಿತ್ತು, ಒಂದು ಭಾಗ ಟರ್ಕಿಗೆ ಹೋಗುತ್ತಿತ್ತು. 1918ರ ಆಗಸ್ಟ್‌ನಲ್ಲಿ ಜರ್ಮನಿಯು ಸೋವಿಯತ್ ರಷ್ಯದ ಮೇಲೆ ಇನ್ನೂ ಒಂದು ಒಪ್ಪಂದವನ್ನೂ ಹಣಕಾಸು ಒಡಂಬಡಿಕೆಯನ್ನೂ ಹೇರಿತು. ಇದರಲ್ಲಿ ಹೊಸ ದರೋಡೆಕೋರ ಕೇಳಿಕೆಗಳನ್ನು ಮಂಡಿಸಲಾಗಿತ್ತು.

ಜರ್ಮನಿಯಲ್ಲಿ 1918ರ ನವಂಬರ್ ಕ್ರಾಂತಿಯ ಫಲವಾಗಿ ರಾಜಪ್ರಭುತ್ವ ಪದಚ್ಯುತಿಗೊಂಡನಂತರ ಅಖಿಲ ರಷ್ಯ ಕೇಂದ್ರ ಕಾರ್ಯಕಾರಿ ಸಮಿತಿಯು ದರೋಡೆ ಕೋರ ಸ್ವರೂಪದ ಅನ್ಯಾಯದ ಬ್ರೆಸ್ತ್ ಒಡಂಬಡಿಕೆಯನ್ನು ರದ್ದುಮಾಡಿತು.

ಪುಟ 85.

49 ಬ್ರೆಸ್ತ್ ಶಾಂತಿ ಒಡಂಬಡಿಕೆಯನ್ನು ಸ್ಥಿರೀಕರಿಸುವ ಪ್ರಶ್ನೆ ತೀರ್ಮಾನಿಸುವುದ ಕ್ಕಾಗಿ 1918ರ ಮಾರ್ಚ್ 14-16ರಂದು ಮಾಸ್ಕೋದಲ್ಲಿ ನಾಲ್ಕನೆಯ ಅಖಿಲ

ರಷ್ಯ ಸೋವಿಯತ್‌ಗಳ ಅಸಾಧಾರಣ ಮಹಾಧಿವೇಶನ ನಡೆಯಿತು. ಅಖಿಲ ರಷ್ಯ ಕೇಂದ್ರ ಕಾರ್ಯಕಾರಿ ಸಮಿತಿಯ ಪರವಾಗಿ ಲೆನಿನ್‌ರು ಶಾಂತಿ ಒಡಂಬಡಿಕೆಯ ಬಗೆಗೆ ವರದಿ ಸಲ್ಲಿಸಿದರು. ಮೆನ್ಷೆವಿಕರು, ಬಲ ಹಾಗೂ ಎಡ ಸಮಾಜವಾದಿ-ಕ್ರಾಂತಿಕಾರಿಗಳು ಮತ್ತಿತರರು ಬ್ರೆಸ್ತ್ ಒಡಂಬಡಿಕೆಯ ಸ್ಥಿರೀಕರಣವನ್ನು ವಿರೋಧಿಸಿದರು. ತೀವ್ರ ಚರ್ಚೆಯ ನಂತರ ಪ್ರಚಂಡ ಬಹುಮತದಿಂದ ಶಾಂತಿ ಒಪ್ಪಂದದ ಸ್ಥಿರೀಕರಣ ಕುರಿತು ಲೆನಿನ್‌ರು ಸೂಚಿಸಿದ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

ಪುಟ 85.

50 1917ರ ಅಕ್ಟೋಬರ್ 26ರ (ನವಂಬರ್ 8ರ) ಭೂ ಸಾಮಾಜಿಕೀಕರಣ ಶಾಸನಕ್ಕೆ ಲೆನಿನ್‌ರು ಉಲ್ಲೇಖಿಸುತ್ತಾರೆ. ಈ ಶಾಸನವು ಭೂಮಿಯ ಮೇಲಿನ ಖಾಸಗಿ ಒಡೆತನವನ್ನು ರದ್ದು ಮಾಡಿತು ಹಾಗೂ ಭೂಮಾಲೀಕರ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ಘೋಷಿಸಿತು.

ಪುಟ 90.

51 1793ನೆಯ ವರ್ಷ - ಫ್ರಾನ್ಸ್‌ನಲ್ಲಿ ಜಾಕೊಬಿನ್ ಸರ್ವಾಧಿಕಾರ - ಅತ್ಯಂತ ಹೆಚ್ಚು ಕ್ರಾಂತಿಕಾರಿಯಾದ ಬೂರ್ಷ್ವಾಸೀಯ ಸರ್ವಾಧಿಕಾರ - ಸ್ಥಾಪನೆಯಾದ ವರ್ಷ.

1871ನೆಯ ವರ್ಷ - ಇತಿಹಾಸದಲ್ಲಿ ಪ್ರಥಮವಾಗಿ ಶ್ರಮಜೀವಿ ವರ್ಗದ ಸರ್ವಾಧಿಕಾರ - ಪ್ರಾರಿಸ್ ಕಮ್ಯೂನ್ - ಸ್ಥಾಪನೆಯಾದ ವರ್ಷ.

ಪುಟ 92.

52 1917ರ ನವಂಬರ್ 18ರ (ಡಿಸೆಂಬರ್ 1ರ) ಸಭೆಯಲ್ಲಿ ಜನತಾ ಕಮಿಸ್ಸಾರ್‌ಗಳ ಮಂಡಳಿ (ಸಚಿವ ಸಂಪುಟ) ಲೆನಿನ್‌ರ ಸೂಚನೆಯ ಮೇರೆಗೆ ಜನತಾ ಕಮಿಸ್ಸಾರ್‌ಗಳ (ಸಚಿವರ) ಹಾಗೂ ಉನ್ನತ ಅಧಿಕಾರಿಗಳ ವೇತನಗಳ ಪ್ರಮಾಣಕ್ಕೆ ಸಂಬಂಧಿಸಿದ ಗೊತ್ತುವಳಿ ಅಂಗೀಕರಿಸಿತು. ಈ ಗೊತ್ತುವಳಿಯ ಪ್ರಕಾರ ಜನತಾ ಕಮಿಸ್ಸಾರ್‌ಗಳ ಗರಿಷ್ಠ ವೇತನ 500 ರೂಬಲ್ (ಜೊತೆಗೆ ಕುಟುಂಬದ ಶ್ರಮ ಸಾಮರ್ಥ್ಯರಹಿತ ಸದಸ್ಯನೊಬ್ಬನಿಗೆ 100 ರೂಬಲ್). ಇದು ಸರಿಸುಮಾರಾಗಿ ಮಧ್ಯಮ ದರ್ಜೆಯ ಕಾರ್ಮಿಕನ ವೇತನದ ಪ್ರಮಾಣಕ್ಕೆ ಅನುಗುಣವಾಗಿತ್ತು. 1918ರ ಜನವರಿ 2(15)ರಂದು ಜನತಾ ಕಮಿಸ್ಸಾರ್‌ಗಳ ಮಂಡಳಿಯು ತಜ್ಞರಿಗೆ ಈ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ಸಂಭಾವನೆ ನೀಡುವುದನ್ನು ಈ ಕಾಯಿದೆ ನಿಷೇಧಿಸಿಲ್ಲ, ಅಂದರೆ ವಿಜ್ಞಾನ ಹಾಗೂ ತಂತ್ರಜ್ಞಾನ ವಲಯದ ತಜ್ಞರಿಗೆ ಹೆಚ್ಚು ಉನ್ನತ ಸಂಭಾವನೆ ನೀಡುವುದನ್ನು ನಿಷೇಧಿಸಿಲ್ಲ, ಎಂದು ವಿವರಿಸಿತು.

ಪುಟ 97.

53 ಅರಾಜಕತಾವಾದ - ತಕ್ಷಣವೇ ಎಲ್ಲ ರೀತಿಯ ಅಧಿಕಾರವನ್ನೂ ತೊಡೆದು ಹಾಕಬೇಕೆಂದು ಒತ್ತಾಯಿಸುವ ಪೆಟಿ ಬೂರ್ಷ್ವಾ ಸಾಮಾಜಿಕ-ರಾಜಕೀಯ ಪ್ರವೃತ್ತಿ.

ಅನಾರ್ಕೊ-ಸಿಂಡಿಕಲಿಸಂ - ಅರಾಜಕತಾವಾದದ ನೆಲೆಯ ಮೇಲೆ ಕಾರ್ಮಿಕ ಚಳವಳಿಯಲ್ಲಿ ಕಾಣಿಸಿಕೊಂಡ ಸಂದರ್ಭಸಾಧಕವಾದಿ ಪ್ರವೃತ್ತಿ. ಇದು ರಾಜಕೀಯ ಕಾರ್ಮಿಕ ಪಾರ್ಟಿಗಳ ನಾಯಕ ಪಾತ್ರವನ್ನೂ, ರಾಜಕೀಯ ಹೋರಾಟವನ್ನೂ ಅಲ್ಲಗಳೆಯುತ್ತದೆ, ಟ್ರೇಡ್ ಯೂನಿಯನ್‌ಗಳು ಕಾರ್ಮಿಕ ವರ್ಗದ ಸಂಘಟನೆಯ ಅತ್ಯುನ್ನತ ರೂಪ ಹಾಗೂ ಸಾರ್ವತ್ರಿಕ ಆರ್ಥಿಕ ಮುಷ್ಕರಗಳೇ ಹೋರಾಟದ ಉನ್ನತ ರೂಪ, ಎಂದು ಭಾವಿಸುತ್ತದೆ.

ಪುಟ 103.

54 48ನೆಯ ಟಿಪ್ಪಣಿ ನೋಡಿ.

ಪುಟ 108.

55 ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಎಲ್ಲೆಡೆಗಳಲ್ಲೂ ಕೆಲಸಾನುಗುಣ ಸಂಭಾವನೆಯ ಬದಲಿಗೆ ಕಾಲಾನುಗುಣ ಸಂಭಾವನೆ ನೀಡಿಕೆಯನ್ನು ಜಾರಿಗೆ ತರಲಾಯಿತು. ಇದು ಶ್ರಮ ಉತ್ಪಾದಕತೆಯ ಮೇಲೆ ಹಾಗೂ ಶ್ರಮ ಶಿಸ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.

ಸಮಾಜವಾದಿ ಆರ್ಥಿಕ ಸೂತ್ರಗಳಿಗೆ ಸಂಪೂರ್ಣವಾಗಿ ಅನುಗುಣವಾಗಿದ್ದ ಶ್ರಮಾನುಗುಣ ವೇತನ ನೀಡಿಕೆಯ ಸೂತ್ರ ಮೊದಲ ರಾಷ್ಟ್ರೀಕೃತ ಉದ್ಯಮಗಳಲ್ಲಿ ಜಾರಿಗೆ ಬಂದಿತು. ನಂತರ ಈ ಶ್ರಮಾನುಗುಣ ವೇತನ ಪದ್ಧತಿ ಕೈಗಾರಿಕೆಯಲ್ಲಿ ವ್ಯಾಪಕವಾಗಿ ಜಾರಿಗೆ ಬಂದಿತು.

ಪುಟ 109.

56 ಲೆನಿನರು ಇಲ್ಲಿ ಬ್ರೆಸ್ಟ್ ಶಾಂತಿ ಒಡಂಬಡಿಕೆಯ ಸ್ಥಿರೀಕರಣಕ್ಕಾಗಿ 1918ರ ಮಾರ್ಚ್ 14-16ರಲ್ಲಿ ಕರೆದ ನಾಲ್ಕನೆಯ ಅಖಿಲ ರಷ್ಯ ಸೋವಿಯತ್‌ಗಳ ಅಸಾಧಾರಣ ಮಹಾಧಿವೇಶನಕ್ಕೆ ಉಲ್ಲೇಖಿಸುತ್ತಾರೆ.

ಪುಟ 115.

57 ಎಡ ಸಮಾಜವಾದಿ-ಕ್ರಾಂತಿಕಾರಿಗಳು - ಎಡ ಸಮಾಜವಾದಿ-ಕ್ರಾಂತಿಕಾರಿಗಳ (ಅಂತರರಾಷ್ಟ್ರೀಯತಾವಾದಿಗಳ) ಪೆಟಿ ಬೂರ್ಷ್ವಾ ಪಾರ್ಟಿ. 1917ರ ಡಿಸೆಂಬರ್ ನಲ್ಲಿ ಸಂಘಟನಾತ್ಮಕವಾಗಿ ರೂಪುಗೊಂಡಿತು. ಇದಕ್ಕೂ ಮುನ್ನ ಎಡ ಸಮಾಜವಾದಿ-ಕ್ರಾಂತಿಕಾರಿಗಳು ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ವಾಮವಾದಿ ವೃಂದವಾಗಿದ್ದರು (6ನೆಯ ಟಿಪ್ಪಣಿ ನೋಡಿ), ಪ್ರಥಮ ಜಾಗತಿಕ ಯುದ್ಧದ ವರ್ಷಗಳಲ್ಲಿ (1914-1918) ಈ ವೃಂದ ರೂಪುಗೊಂಡಿತು. ದ್ವಿತೀಯ ಅಖಿಲ ರಷ್ಯ ಸೋವಿಯತ್‌ಗಳ ಮಹಾಧಿವೇಶನದಲ್ಲಿ ಚರ್ಚಾ ಪಟ್ಟಿಯ

ಮುಖ್ಯ ಪ್ರಶ್ನೆಗಳಿಗೆ ಸಂಬಂಧಿಸಿ ಎಡ ಸಮಾಜವಾದಿ-ಕ್ರಾಂತಿಕಾರಿಗಳು ಬೋಲ್ಷೆವಿ ಕರ ಪರವಾಗಿ ಮತ ಚಲಾಯಿಸಿದರು, ಆದರೆ ಸೋವಿಯತ್ ಸರ್ಕಾರದ ಸದಸ್ಯ ರಾಗುವಂತೆ ಬೋಲ್ಷೆವಿಕರು ನೀಡಿದ ಸೂಚನೆಯನ್ನು ನಿರಾಕರಿಸಿದರು.

ದೀರ್ಘ ಕಾಲ ಮಿನಾಮೇಷ ಎಣಿಸಿದ ನಂತರ ಈ ಎಡ ಸಮಾಜವಾದಿ-ಕ್ರಾಂತಿಕಾರಿಗಳು ರೈತರ ಮಧ್ಯೆ ತಮ್ಮ ಪ್ರಭಾವವನ್ನು ಉಳಿಸಿಕೊಂಡಿರಲೋಸುಗ ಜನತಾ ಕಮಿಸ್ಸಾರಿಯಾಟ್‌ನ (ಸಚಿವ ಸಂಪುಟದ) ಹಲವು ಸಮಿತಿಗಳಲ್ಲಿ ಸದಸ್ಯರಾದರು, ಆದರೆ ಅದೇ ಸಮಯ ಸಮಾಜವಾದದ ನಿರ್ಮಾಣ ಕುರಿತ ಮೂಲಭೂತ ಪ್ರಶ್ನೆಗಳಿಗೆ ಸಂಬಂಧಿಸಿ ಬೋಲ್ಷೆವಿಕರೊಂದಿಗೆ ಭಿನ್ನಾಭಿಪ್ರಾಯ ಗಳನ್ನು ಹೊಂದಿದ್ದರು ಮತ್ತು ಶ್ರಮಜೀವಿ ವರ್ಗ ಸರ್ವಾಧಿಕಾರದ ವಿರುದ್ಧ ಮನೋಭಾವ ವ್ಯಕ್ತಪಡಿಸುತ್ತಿದ್ದರು.

ಗ್ರಾಮಾಂತರದಲ್ಲಿ ಸಮಾಜವಾದಿ ಕ್ರಾಂತಿಯು ಹಬ್ಬುತ್ತಿದ್ದಂತೆ ಎಡ ಸಮಾಜ ವಾದಿ-ಕ್ರಾಂತಿಕಾರಿಗಳ ಮಧ್ಯೆ ಸೋವಿಯತ್ ವಿರೋಧಿ ಮನೋಧರ್ಮ ದೃಢ ಗೊಳ್ಳತೊಡಗಿತು. 1918ರ ಜುಲೈನಲ್ಲಿ ಎಡ ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ಕೇಂದ್ರ ಸಮಿತಿ ಮಾಸ್ಕೋದಲ್ಲಿ ಜರ್ಮನ್ ರಾಯಭಾರಿಯ ಹತ್ಯೆ ನಡೆಸಿ ಸೋವಿಯತ್ ರಷ್ಯ ಮತ್ತು ಜರ್ಮನಿಗಳ ನಡುವೆ ಯುದ್ಧಕ್ಕೆ ಪ್ರಚೋದನೆ ನೀಡಲು ಯತ್ನಿಸಿತು ಹಾಗೂ ಸೋವಿಯತ್ ಅಧಿಕಾರದ ವಿರುದ್ಧ ಸಶಸ್ತ್ರ ಬಂಡಾ ಯಕ್ಕೆ ಕರೆ ಕೊಟ್ಟಿತು. ಈ ಸಂಬಂಧದಲ್ಲಿ ಬಂಡಾಯ ಆಡಗಿಸಿದ ನಂತರ ಐದನೆಯ ಅಖಿಲ ರಷ್ಯ ಸೋವಿಯತ್‌ಗಳ ಮಹಾಧಿವೇಶನವು ಎಡ ಸಮಾಜವಾದಿ-ಕ್ರಾಂತಿ ಕಾರಿಗಳ ನಾಯಕತ್ವದ ಅಭಿಪ್ರಾಯಗಳನ್ನು ಒಪ್ಪಿಕೊಂಡಿದ್ದಂಥವರನ್ನು ಸೋವಿ ಯತ್‌ಗಳಿಂದ ಉಚ್ಚಾಟಿಸುವ ತೀರ್ಮಾನ ಕೈಗೊಂಡಿತು. ರೈತರ ಮಧ್ಯೆ ತನ್ನ ಪ್ರಭಾವ ಕಳೆದುಕೊಂಡ ಈ ಪಾರ್ಟಿ ನಿರ್ನಾಮಗೊಂಡಿತು.

'ಜ್ನಾಮ್ಯ ತ್ರುದಾ' ಎಂಬ ಪತ್ರಿಕೆ (27ನೆಯ ಟಿಪ್ಪಣಿ ನೋಡಿ) ಎಡ ಸಮಾಜವಾದಿ-ಕ್ರಾಂತಿಕಾರಿಗಳ ಕೇಂದ್ರ ಮುಖವಾಣಿಯಾಗಿತ್ತು.

ಪುಟ 120.

58 'ವ್ಪಿರ್ಯೋದ್' ('ಮುಂದಕ್ಕೆ') - ಮೆನ್ಷೆವಿಕರ ದಿನಪತ್ರಿಕೆ, 1917ರಿಂದ 1919ರ ವರೆಗೆ ಬಿಟ್ಟು ಬಿಟ್ಟು ಪ್ರಕಟವಾಗುತ್ತಿತ್ತು. ಪ್ರತಿಕ್ರಾಂತಿಕಾರಿ ಚಟುವಟಿಕೆ ನಡೆಸುತ್ತಿದ್ದುದರಿಂದಾಗಿ ಇದನ್ನು ಮುಚ್ಚಿಸಲಾಯಿತು.

ಪುಟ 122.

59 'ನಾಷ್ ವ್ಯೇಕ್' ('ನಮ್ಮ ಯುಗ') - 'ರೇಚ್' ಎಂಬ ದಿನಪತ್ರಿಕೆಯ ಹೆಸರು ಗಳಲ್ಲೊಂದು (18ನೆಯ ಟಿಪ್ಪಣಿ ನೋಡಿ).

ಪುಟ 122.

60 1905ರ ಅಕ್ಟೋಬರ್‌ನ ಅಖಿಲ ರಷ್ಯ ರಾಜಕೀಯ ಮುಷ್ಕರ, 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿ ಹಾಗೂ ಅಕ್ಟೋಬರ್ ಸಮಾಜವಾದಿ ಕ್ರಾಂತಿ ಇವುಗಳಿಗೆ ಉಲ್ಲೇಖ.

ಪುಟ 124.

61 ನೋಡಿ: ಫ್ರೆಡರಿಕ್ ಎಂಗೆಲ್ಸ್ 'ಆ್ಯಂಟಿ-ಡ್ಯೂರಿಂಗ್. ಮಾನ್ಯ ಎವ್‌ಗೆನಿ ಡ್ಯೂರಿಂಗ್ ವಿಜ್ಞಾನ ವಲಯದಲ್ಲಿ ನಡೆಸಿದ ಕ್ರಾಂತಿ.' ಮೂರನೆಯ ವಿಭಾಗ. ಸಮಾಜವಾದ. II. ಸಿದ್ಧಾಂತ ಕುರಿತ ಪ್ರಬಂಧ.

ಪುಟ 127.

62 "ಎಡ ಕಮ್ಯೂನಿಸ್ಟರು" - ಜರ್ಮನಿಯೊಂದಿಗೆ ಶಾಂತಿ ಒಡಂಬಡಿಕೆ - ಬ್ರೆಸ್ಟ್ ಶಾಂತಿ ಒಪ್ಪಂದ (48ನೆಯ ಟಿಪ್ಪಣಿಯನ್ನು ನೋಡಿ) - ಪ್ರಶ್ನೆಗೆ ಸಂಬಂಧಿಸಿ 1918ರ ಆರಂಭದಲ್ಲಿ ಕಾಣಿಸಿಕೊಂಡ ಪಾರ್ಟಿ ವಿರೋಧಿ ವೃಂದ. ಕ್ರಾಂತಿಕಾರಿ ಯುದ್ಧ ಕುರಿತ ವಾಮಪಂಥದ ನುಡಿಗಟ್ಟುಗಳ ಸೋಗಿನಲ್ಲಿ "ಎಡ ಕಮ್ಯೂನಿಸ್ಟರು" ವೃಂದವು, ಎಳೆಯ ಸೋವಿಯತ್ ಗಣರಾಜ್ಯವು ತನ್ನ ಸೈನ್ಯವನ್ನೇ ಹೊಂದಿರದಿದ್ದಂಥ ಪರಿಸ್ಥಿತಿಯಲ್ಲೂ ಸಾಮ್ರಾಜ್ಯಶಾಹಿ ಜರ್ಮನಿಯೊಂದಿಗೆ ಯುದ್ಧ ಮಾಡಬೇಕೆಂದು ಪ್ರತಿಪಾದಿಸಿತು. ಇಂತಹ ಯುದ್ಧವು ಸೋವಿಯತ್ ಆಡಳಿತವನ್ನು ವಿನಾಶಕ್ಕೆ ಒಳಪಡಿಸುತ್ತಿತ್ತು. ಜರ್ಮನಿಯೊಂದಿಗೆ ಶಾಂತಿ ಒಡಂಬಡಿಕೆಗೆ ಸಹಿ ಹಾಕಿ ಎಳೆಯ ಸೋವಿಯತ್ ಗಣರಾಜ್ಯವನ್ನು ಸಂರಕ್ಷಿಸುವ ಸಂದರ್ಭದಲ್ಲಿ ಪಾರ್ಟಿಯ ಕೇಂದ್ರ ಸಮಿತಿಯಲ್ಲಿ ಲೆನಿನ್ ಹಾಗೂ ಅವರ ಸಹ ಚಿಂತಕರು ಟ್ರಾಟ್‌ಸ್ಕಿಯ ವಿರುದ್ಧವೂ "ಎಡ ಕಮ್ಯೂನಿಸ್ಟರು" ವಿರುದ್ಧವೂ ಉಗ್ರ ಹೋರಾಟ ನಡೆಸಬೇಕಾಯಿತು.

ಹಾಗೆಯೇ "ಎಡ ಕಮ್ಯೂನಿಸ್ಟರು" ಆರ್ಥಿಕ ನಿರ್ಮಾಣದ ಪ್ರಶ್ನೆಗಳಿಗೆ ಸಂಬಂಧಿಸಿಯೂ ಅಸಮಂಜಸ ನಿಲುವು ತಳೆದರು.

ಪಾರ್ಟಿಯು "ಎಡ ಕಮ್ಯೂನಿಸ್ಟರು"ರೊಂದಿಗೆ ಹೋರಾಡಿದ ಫಲಿತಾಂಶವಾಗಿ 1918ರ ಮೇ-ಜೂನ್‌ನಲ್ಲಿ ಅವರು ತಮ್ಮ ಪ್ರಭಾವ ಕಳೆದುಕೊಂಡರು.

'ಕಮ್ಯೂನಿಸ್ಟ್' - ಪಾರ್ಟಿ ವಿರೋಧಿ ವೃಂದವಾದ "ಎಡ ಕಮ್ಯೂನಿಸ್ಟರು" ವಾರಪತ್ರಿಕೆ; ಮಾಸ್ಕೋದಲ್ಲಿ 1918ರ ಏಪ್ರಿಲ್‌ನಿಂದ ಜೂನ್ ವರೆಗೆ ಪ್ರಕಟ ವಾಗುತ್ತಿತ್ತು.

ಪುಟ 132.

63 ಎಡ ಸಮಾಜವಾದಿ-ಕ್ರಾಂತಿಕಾರಿಗಳ ಬಗೆಗೆ 57ನೆಯ ಟಿಪ್ಪಣಿ ನೋಡಿ.

ಪುಟ 132.

64 ಲೆನಿನರು ರಷ್ಯನ್ ಕಮ್ಯೂನಿಸ್ಟ್ ಪಾರ್ಟಿ(ಬೋಲ್ಷೆವಿಕ್)ಯ ಏಳನೆಯ ಅಸಾಧಾ

ರಣ ಮಹಾಧಿವೇಶನಕ್ಕೆ ಉಲ್ಲೇಖಿಸಿದ್ದಾರೆ. ಇದು ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ವಿಜಯದ ನಂತರ ಕಮ್ಯೂನಿಸ್ಟ್ ಪಾರ್ಟಿಯ ಪ್ರಥಮ ಮಹಾಧಿವೇಶನವಾಗಿತ್ತು. 1918ರ ಮಾರ್ಚ್ 6-8ರಂದು ಪೆತ್ರೊಗ್ರಾದ್‌ನಲ್ಲಿ ಇದು ನಡೆಯಿತು. ಜರ್ಮನಿಯೊಂದಿಗೆ ಶಾಂತಿ ಒಡಂಬಡಿಕೆ ಏರ್ಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಶ್ನೆಯ ಅಂತಿಮ ತೀರ್ಮಾನಕ್ಕಾಗಿ ಈ ಮಹಾಧಿವೇಶನ ಕರೆಯಲಾಗಿತ್ತು. ಪಾರ್ಟಿಯೊಳಗಡೆ ಈ ಪ್ರಶ್ನೆಯ ಬಗೆಗೆ ತೀವ್ರ ಸೆಣಸಾಟ ಜರುಗುತ್ತಿತ್ತು.

ಮಹಾಧಿವೇಶನದ ಇಡೀ ಕಾರ್ಯಕ್ಕೆ ಲೆನಿನ್‌ರು ಮಾರ್ಗದರ್ಶನ ನೀಡಿದರು. ಮಹಾಧಿವೇಶನದಲ್ಲಿ ಅವರು ಕೇಂದ್ರ ಸಮಿತಿಯ ರಾಜಕೀಯ ವರದಿ ಸಲ್ಲಿಸಿದರು. ಮಹಾಧಿವೇಶನವು ಕೇಂದ್ರ ಸಮಿತಿಯ ವರದಿಯನ್ನು ಒಮ್ಮತದಿಂದ ಅಂಗೀಕರಿಸಿತು, ಯುದ್ಧ ಹಾಗೂ ಶಾಂತಿಯ ಬಗೆಗೆ ಬ್ರೆಸ್ತ್ ಶಾಂತಿ ಒಡಂಬಡಿಕೆ ಸ್ಥಿರೀಕರಿಸುವುದು ಅಗತ್ಯ ಎಂಬ ಲೆನಿನ್‌ರ ಗೊತ್ತುವಳಿಯನ್ನು ಬಹುಮತದಿಂದ (ಪರವಾಗಿ 30 ಮತಗಳು, ವಿರೋಧವಾಗಿ 12 ಮತಗಳು, 4 ಮಂದಿ ತಟಸ್ಥರು) ಅಂಗೀಕರಿಸಿತು.

ಮಾರ್ಚ್ 14-16ರಲ್ಲಿ ನಡೆದ ನಾಲ್ಕನೆಯ ಅಖಿಲ ರಷ್ಯ ಸೋವಿಯತ್ ಗಳ ಅಸಾಧಾರಣ ಮಹಾಧಿವೇಶನ ಬ್ರೆಸ್ತ್ ಶಾಂತಿ ಒಡಂಬಡಿಕೆಯನ್ನು ಸ್ಥಿರೀಕರಿಸಿತು.

ಪುಟ 133.

65 ನಾಲ್ಕನೆಯ ಅಖಿಲ ರಷ್ಯ ಸೋವಿಯತ್‌ಗಳ ಅಸಾಧಾರಣ ಮಹಾಧಿವೇಶನದಲ್ಲಿ 1918ರ ಮಾರ್ಚ್ 13ರಂದು ನಡೆದ ಕಮ್ಯೂನಿಸ್ಟ್ ವೃಂದದ ಸಭೆಯಲ್ಲಿ ಬ್ರೆಸ್ತ್ ಶಾಂತಿ ಒಡಂಬಡಿಕೆ ಸ್ಥಿರೀಕರಣ ಪ್ರಶ್ನೆಯನ್ನು ಮತಕ್ಕೆ ಹಾಕಿದಾಗ ಒಡಂಬಡಿಕೆಯನ್ನು ಅನುಮೋದಿಸುವುದರ ಪರವಾಗಿ 453 ಮತಗಳು ಬಿದ್ದವು ಹಾಗೂ ವಿರುದ್ಧವಾಗಿ 36 ಮತಗಳು ಬಿದ್ದವು.

ಪುಟ 133.

66 ಪ್ಲಾಹ್‌ತಿಚ್ - ಮಧ್ಯ ಯೂರೋಪಿನ ಹಲವು ದೇಶಗಳಲ್ಲಿ ಕುಲೀನ ಜಮೀನ್ದಾರರ ಹೆಸರು. ಲೆನಿನ್‌ರು 1918ರ ಮಾರ್ಚ್ 7ರಂದು ಪಾರ್ಟಿಯ ಏಳನೆಯ ಅಸಾಧಾರಣ ಮಹಾಧಿವೇಶನಕ್ಕೆ ತಾವು ಸಲ್ಲಿಸಿದ ಕೇಂದ್ರ ಸಮಿತಿಯ ರಾಜಕೀಯ ವರದಿಯ ಕೆಳಗಿನ ಭಾಗಕ್ಕೆ ಉಲ್ಲೇಖಿಸುತ್ತಾರೆ:

“...ಅವರ ಪತ್ರಿಕೆ ‘ಕಮ್ಯೂನಿಸ್ಟ್’ ಎಂಬ ಹೆಸರು ಪಡೆದಿದೆ, ಆದರೆ ಅದಕ್ಕೆ ‘ಪ್ಲಾಹ್‌ತಿಚ್’ ಎಂಬ ಹೆಸರು ಸೂಕ್ತವಾಗಿದೆ, ಏಕೆಂದರೆ ಅದು ಕತ್ತಿ ಹಿಡಿದು ಸೋಗಸಾದ ಭಂಗಿಯಲ್ಲಿ ಸಾಯುತ್ತ “ಶಾಂತಿ - ಇದು ಅಪಮಾನ, ಯುದ್ಧ

— ಇದು ಗೌರವ” ಎಂಬ ಪ್ಲಾಹ್‌ತಿಚ್‌ನ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿರುವುದು.”

ಪುಟ 136.

67 1918ರ ಏಪ್ರಿಲ್ 29ರಂದು ನಡೆದ ಅಖಿಲ ರಷ್ಯ ಕೇಂದ್ರ ಕಾರ್ಯಕಾರಿ ಸಮಿತಿಯ ಅಧಿವೇಶನಕ್ಕೆ ಉಲ್ಲೇಖ; ಲೆನಿನ್‌ರು ಅದರಲ್ಲಿ “ಸೋವಿಯತ್ ಅಧಿಕಾರದ ತುರ್ತು ಕಾರ್ಯಭಾರಗಳ ಕುರಿತು” ಎಂಬ ವರದಿ ಓದಿದರು. “ಎಡ ಕಮ್ಯೂನಿಸ್ಟರ” ವೃಂದದ (62ನೆಯ ಟಿಪ್ಪಣಿ ನೋಡಿ) ನಾಯಕ ಬುಹಾರಿನ್ ಉದ್ಯಮಗಳಲ್ಲಿ ಶ್ರಮಿಕ ಶಿಸ್ತು ಹಾಗೂ ಏಕ ಕೇಂದ್ರಾಧಿಕಾರ ಜಾರಿಗೆ ತರುವುದನ್ನೂ, ಬೂರ್ಷ್ವಾ ತಜ್ಞರನ್ನೂ ಬಳಸಿಕೊಳ್ಳುವುದನ್ನೂ ವಿರೋಧಿಸಿದರು.

ಪುಟ 155.

68 ಲೆನಿನ್‌ರು ‘ಫ್ರಾನ್ಸ್ ಹಾಗೂ ಜರ್ಮನಿಗಳಲ್ಲಿ ರೈತ ಪುಶ್ಚೆ’ ಎಂಬ ಕೃತಿಯಲ್ಲಿ ಫ್ರೆಡರಿಕ್ ಎಂಗೆಲ್ಸ್ ಉದ್ಧರಿಸಿರುವ ಕಾರ್ಲ್ ಮಾರ್ಕ್ಸ್‌ರವರ ಮಾತುಗಳಿಗೆ ಉಲ್ಲೇಖಿಸುತ್ತಾರೆ.

ಪುಟ 155.

69 ಅಕ್ಟೋಬರ್ ಸಮಾಜವಾದಿ ಮಹಾ ಕ್ರಾಂತಿಯ ಹಾಗೂ ಶ್ರಮಜೀವಿ ವರ್ಗ ಸರ್ವಾಧಿಕಾರದ ವಿರುದ್ಧ ಮೆನ್ಷೆವಿಕರ ಪ್ರಧಾನ ಪ್ರತಿಪಾದನೆಗಳಿಗೆ ಲೆನಿನ್‌ರು ಉಲ್ಲೇಖಿಸಿದ್ದಾರೆ. ಅಧಿಕಾರ ಕಸಿದುಕೊಳ್ಳುವುದಕ್ಕೆ ಇನ್ನೂ ಕಾಲ ಬಂದಿಲ್ಲ, ರಷ್ಯವಿನ್ನೂ ಸಮಾಜವಾದಕ್ಕೆ ಅವಕಾಶ ಕಲ್ಪಿಸುವಂತಹ ಉತ್ಪಾದಕ ಶಕ್ತಿಗಳ ಬೆಳವಣಿಗೆಯ ಮಟ್ಟ ತಲುಪಿಲ್ಲ ಎಂದು ಮೆನ್ಷೆವಿಕರು ಹೇಳುತ್ತಿದ್ದರು.

ಪುಟ 159.

70 ಲೀಬೆರ್ದಾನ್‌ಗಳು — ದಿವ್ಯಾನ್ ಬೈದ್ನಿ ಅವರು ಬರೆದ ‘ಲೀಬೆರ್ದಾನ್’ ಎಂಬ ಶಿರೋನಾಮೆಯುಳ್ಳ ವಿಡಂಬನವು ಬೋಲ್ಷೆವಿಕರ ‘ಸೊತ್ಸಿಯಾಲ್-ಡೆಮೊಕ್ರಾತ್’ ಪತ್ರಿಕೆಯಲ್ಲಿ ಕಾಣಿಸಿಕೊಂಡ ನಂತರ ಮೆನ್ಷೆವಿಕ್ ನಾಯಕರಾದ ಎಂ. ಐ. ಲೀಬೆರ್ ಹಾಗೂ ಎಫ್. ಐ. ದಾನ್ ಮತ್ತವರ ಅನುಯಾಯಿಗಳನ್ನು ಪರಿಹಾಸ್ಯಮಾಡುತ್ತ ಹೀಗೆ ಕರೆಯಲಾಗುತ್ತಿತ್ತು.

ಪುಟ 161.

71 ಲೆನಿನ್‌ರು ವಿ. ಎಲ್. ಪೂಷ್ಕಿನ್‌ರು ಬರೆದ ಚಾಟು ಪದ್ಯವೊಂದರ ಒಂದು ಸಾಲನ್ನು ಉದ್ಧರಿಸುತ್ತಾರೆ.

ಪುಟ 164.

72 ‘ಅಮೆರಿಕದ ಕಾರ್ಮಿಕರಿಗೆ ಬರೆದ ಪತ್ರ’ — ಇದು 1918ರ ಡಿಸೆಂಬರ್‌ನಲ್ಲಿ ಅಮೆರಿಕದ ಸಮಾಜವಾದಿ ಪಾರ್ಟಿಯ ವಾಮ ವೃಂದದ ನಿಯತಕಾಲಿಕ

The Class Struggle ('ವರ್ಗ ಹೋರಾಟ,' ನ್ಯೂಯಾರ್ಕ್) ದಲ್ಲಿ ಹಾಗೂ ವಾರಪತ್ರಿಕೆ *Revolutionary Age* ('ಕ್ರಾಂತಿಕಾರಿ ಯುಗ')ಯಲ್ಲಿ ಸಂಕ್ಷಿಪ್ತವಾಗಿ ಇಂಗ್ಲಿಷ್‌ನಲ್ಲಿ ಪ್ರಕಟವಾಯಿತು. ವಾರಪತ್ರಿಕೆ ಯನ್ನು ಜಾನ್ ರೀಡ್ ಹಾಗೂ ಸೆನ್ ಕತಯಾಪುರವರು ಬೋಸ್ಟನ್‌ನಲ್ಲಿ ಪ್ರಕಟಿಸುತ್ತಿದ್ದರು. ನಂತರ ಈ ಪತ್ರ ಪ್ರತ್ಯೇಕ ಹೊತ್ತಗೆಯಾಗಿಯೂ ಮತ್ತು ಅನೇಕ ಭಾರಿ ಅಮೆರಿಕನ್ ಹಾಗೂ ಪಶ್ಚಿಮ ಯೂರೋಪಿಯನ್ ಪತ್ರಿಕೆಗಳಲ್ಲೂ ಪ್ರಕಟವಾಯಿತು.

ಪುಟ 170.

73 ಉತ್ತರ ಅಮೆರಿಕದಲ್ಲಿ 1775-1783ರಲ್ಲಿ ಆಂಗ್ಲ ವಸಾಹತುವಾದಿಗಳ ವಿರುದ್ಧ ನಡೆದ ವಿಮೋಚನಾ ಯುದ್ಧದ ಘಟನೆಗಳಿಗೆ ಉಲ್ಲೇಖ. ಈ ಯುದ್ಧದ ಫಲವಾಗಿ ಅಮೆರಿಕದ ಸಂಯುಕ್ತ ಸಂಸ್ಥಾನಗಳು ಎಂಬ ಸ್ವತಂತ್ರ ರಾಜ್ಯ ರಚನೆಗೊಂಡಿತು.

ಪುಟ 170.

74 1898ರ ಏಪ್ರಿಲ್‌ನಲ್ಲಿ ಅಮೆರಿಕನ್ ಸಾಮ್ರಾಜ್ಯವಾದಿಗಳು ಕ್ಯೂಬದಲ್ಲಿ ಹಾಗೂ ಫಿಲಿಪೀನ್ಸ್ ದ್ವೀಪಗಳಲ್ಲಿ ಸ್ಪಾನಿಷ್ ವಸಾಹತುವಾದಿಗಳ ವಿರುದ್ಧ ರಾಷ್ಟ್ರೀಯ ವಿಮೋಚನಾ ಚಳವಳಿಯನ್ನು ತಮ್ಮ ಆಕ್ರಮಣಕಾರಿ ಗುರಿಗಳಿಗಾಗಿ ಬಳಸಿ ಕೊಳ್ಳಲು ಹವಣಿಸುತ್ತ ಸ್ಪೇಯಿನ್ ವಿರುದ್ಧ ಯುದ್ಧ ಆರಂಭಿಸಿದರು. ಸ್ವತಂತ್ರ ಫಿಲಿಪೀನ್ಸ್ ಗಣತಂತ್ರ ಘೋಷಿಸಿದ ಫಿಲಿಪೀನ್ಸ್ ಜನತೆಗೆ "ನೆರವು" ಎಂಬ ಸೋಗು ಹಾಕಿಕೊಂಡು ಅಮೆರಿಕದ ಸಾಮ್ರಾಜ್ಯವಾದಿಗಳು ಫಿಲಿಪೀನ್ಸ್‌ನಲ್ಲಿ ತಮ್ಮ ಸೈನ್ಯ ಇಳಿಸಿದರು. 1898ರ ಡಿಸೆಂಬರ್ 10ರಂದು ಪ್ಯಾರಿಸ್‌ನಲ್ಲಿ ಸಹಿ ಗೊಂಡ ಶಾಂತಿ ಒಪ್ಪಂದದ ಪ್ರಕಾರ ಪರಾಜಿತ ಸ್ಪೇಯಿನ್ ಫಿಲಿಪೀನ್ಸ್ ಅನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿತು. 1889ರ ಫೆಬ್ರವರಿಯಲ್ಲಿ ಅಮೆರಿಕನ್ ಸಾಮ್ರಾಜ್ಯವಾದಿಗಳು ಸ್ವತಃ ಫಿಲಿಪೀನ್ಸ್ ಗಣತಂತ್ರದ ವಿರುದ್ಧವೇ ಮಿಲಿಟರಿ ಕಾರ್ಯಾಚರಣೆಗಳನ್ನು ಆರಂಭಿಸಿದರು. ಫಿಲಿಪೀನ್ಸ್ ದ್ವೀಪಗಳಲ್ಲಿ ಆಕ್ರಮಣಕಾರರ ವಿರುದ್ಧ ಗೆರಿಲ್ಲಾ ಕದನಗಳು ವ್ಯಾಪಕವಾಗಿ ನಡೆಯತೊಡಗಿದವು. ಆದಾಗ್ಯೂ 1901ರಲ್ಲಿ ಫಿಲಿಪೀನ್ಸ್‌ನಲ್ಲಿ ರಾಷ್ಟ್ರೀಯ ವಿಮೋಚನಾ ಚಳವಳಿಯನ್ನು ಅಡಗಿಸಲಾಯಿತು ಮತ್ತು ಈ ದೇಶ ಅಮೆರಿಕಕ್ಕೆ ಅಧೀನವಾದ ವಸಾಹತಾಯಿತು.

ಪುಟ 171.

75 1917ರ ಆಕ್ಟೋಬರ್ 26ರಂದು (ನವಂಬರ್ 8ರಂದು) ದ್ವಿತೀಯ ಅಖಿಲ ರಷ್ಯ ಸೋವಿಯತ್‌ಗಳ ಮಹಾಧಿವೇಶನ ಅಂಗೀಕರಿಸಿದ 'ಶಾಂತಿ ಕುರಿತ ಶಾಸನ'ಕ್ಕೆ ಉಲ್ಲೇಖ.

ಪುಟ 173.

76 1861-1865ರ ಅಮೆರಿಕನ್ ಅಂತರ್ಯುದ್ಧ - ಅಮೆರಿಕದ ಉತ್ತರ ಮತ್ತು ದಕ್ಷಿಣ ಸಂಸ್ಥಾನಗಳ ನಡುವಣ ಯುದ್ಧ, ಗುಲಾಮಗಿರಿಯನ್ನು ಸಂರಕ್ಷಿಸಲೂ ಹರಡಲೂ ಬಯಸುತ್ತಿದ್ದ ದಕ್ಷಿಣ ಸಂಸ್ಥಾನಗಳ ಗುಲಾಮ ಮಾಲೀಕರ ವಿರುದ್ಧ ಉತ್ತರ ಸಂಸ್ಥಾನಗಳ ಜನರು ನಡೆಸಿದ ಹೋರಾಟ. ಇದು ಬೂರ್ಷ್ವಾ-ಪ್ರಜಾ ಸತ್ತಾತ್ಮಕ ಕ್ರಾಂತಿಯ ಸ್ವರೂಪವನ್ನು ಪಡೆದಿತ್ತು. ಪುಟ 180.

77 *Appeal to Reason* ('ವಿವೇಚನಾ ಶಕ್ತಿಗೆ ಮನವಿ') - 1895ರಲ್ಲಿ ಕನ್ಸಾಸ್ ಸಂಸ್ಥಾನದ ಜಿರಾರ್ಡ್ ಎಂಬ ಪಟ್ಟಣದಲ್ಲಿ ಸ್ಥಾಪನೆಗೊಂಡ ಅಮೆರಿಕನ್ ಸೋಷಲಿಸ್ಟರ ಪತ್ರಿಕೆ. ಇದು ಸಮಾಜವಾದಿ ವಿಚಾರಗಳ ಪ್ರಚಾರ ನಡೆಸುತ್ತಿತ್ತು ಮತ್ತು ಕಾರ್ಮಿಕರ ಮಧ್ಯೆ ಬಹಳ ಜನಪ್ರಿಯತೆ ಗಳಿಸಿಕೊಂಡಿತ್ತು. ಪ್ರಥಮ ಜಾಗತಿಕ ಯುದ್ಧ ಕಾಲದಲ್ಲಿ (1914-1918) ಅಂತರರಾಷ್ಟ್ರೀಯತಾವಾದಿ ನಿಲುವು ತಳೆಯಿತು.

1915ರ ಸೆಪ್ಟೆಂಬರ್ 11ರಂದು ಯು. ದೇಬ್ಸ್ ಅವರ ಲೇಖನ ಇದರಲ್ಲಿ ಪ್ರಕಟವಾಯಿತು. ಲೇಖನರು ಬಹುಶಃ ನೆನಪು ಮಾಡಿಕೊಂಡು ಉದ್ಧರಿಸಿರುವ ಲೇಖನದ ಶಿರೋನಾಮೆ: *When I Shall Fight* ('ನಾನು ಹೋರಾಡುವಾಗ').

ಪುಟ 181.

78 17ನೆಯ ಶತಮಾನದ ಆಂಗ್ಲ ಬೂರ್ಷ್ವಾ ಕ್ರಾಂತಿಗೆ ಹಾಗೂ 18ನೆಯ ಶತಮಾನದ ಅಂತ್ಯದ ಫ್ರೆಂಚ್ ಬೂರ್ಷ್ವಾ ಕ್ರಾಂತಿಗೆ ಉಲ್ಲೇಖ.

ಪುಟ 182.

79 ಆರ್‌ಎಸ್‌ಎಫ್‌ಎಸ್‌ಆರ್‌ನ ಸಂವಿಧಾನವನ್ನು 1918ರ ಜೂಲೈ 10ರಂದು ಐದನೆಯ ಅಖಿಲ ರಷ್ಯ ಸೋವಿಯತ್‌ಗಳ ಮಹಾಧಿವೇಶನದಲ್ಲಿ ಅನುಮೋದಿಸಲಾಯಿತು. ಸಂವಿಧಾನವನ್ನು ನಿರೂಪಿಸುವುದರಲ್ಲಿ ಲೆನಿನ್ ನಿರ್ಧಾರಕ ಪಾತ್ರ ವಹಿಸಿದ್ದರು.

ಪುಟ 186.

80 ಕೆ. ಕೌತ್‌ಸ್ಕಿ 1918ರ ಬೇಸಿಗೆಯಲ್ಲಿ 'ಶ್ರಮಜೀವಿ ವರ್ಗದ ಸರ್ವಾಧಿಕಾರ' ಎಂಬ ಹೊತ್ತಗೆಯನ್ನು ಪ್ರಕಟಿಸಿದರು. ಇದರಲ್ಲಿ ಅವರು ರಷ್ಯದ ಮೇಲೆ ಸಾಮ್ರಾಜ್ಯಶಾಹಿ ಸೈನ್ಯಗಳ ಆಕ್ರಮಣವನ್ನು ಸೈದ್ಧಾಂತಿಕವಾಗಿ ಸಮರ್ಥಿಸಲು ಯತ್ನಿಸಿದರು, ಶ್ರಮಜೀವಿ ವರ್ಗ ಕ್ರಾಂತಿ ಹಾಗೂ ಶ್ರಮಜೀವಿ ವರ್ಗ ಸರ್ವಾಧಿಕಾರ ಕುರಿತ ಮಾರ್ಕ್ಸವಾದಿ ಬೋಧೆಯನ್ನು ವಿರೂಪಗೊಳಿಸಿದರು, ಸೋವಿಯತ್ ರಾಜ್ಯದ ಮೊದಲ ಹೆಜ್ಜೆಗಳನ್ನೂ ಬೋಲ್ಷೆವಿಕ್ ಪಾರ್ಟಿಯ ಚಟುವಟಿಕೆಗಳನ್ನೂ ಅದರ ವ್ಯೂಹತಂತ್ರಗಳನ್ನೂ ತಪ್ಪಾಗಿ ವ್ಯಾಖ್ಯಾನಿಸಿದರು.

ಪುಟ 189.

81 'ಪ್ರಾವ್ಡ' ('ಸತ್ಯ') - ಬೋಲ್ಷೆವಿಕ್‌ರ ಶಾಸನಬದ್ಧ ದೈನಂದಿನ ವೃತ್ತಪತ್ರಿಕೆ. ಇದರ ಮೊದಲ ಸಂಚಿಕೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಏಪ್ರಿಲ್ 22 (ಮೇ 5) 1912ರಂದು ಪ್ರಕಟವಾಯಿತು. ಸ್ವತಃ ಕಾರ್ಮಿಕರು ಸಂಗ್ರಹಿಸಿದ್ದ ಧನಸಾಧನಗಳಿಂದ ಈ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿತ್ತು. 'ಪ್ರಾವ್ಡ' ಪತ್ರಿಕೆಗೆ ಲೆನಿನ್‌ರು ಸೈದ್ಧಾಂತಿಕ ಮಾರ್ಗದರ್ಶನ ನೀಡುತ್ತಿದ್ದರು. ಅವರು ಬಹುಮಟ್ಟಿಗೆ ಪ್ರತಿದಿನವೂ ಅದಕ್ಕೆ ಲೇಖನ ಬರೆಯುತ್ತಿದ್ದರು, ಅದರ ಸಂಪಾದಕ ಮಂಡಳಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು, ಅದನ್ನು ಒಂದು ಸಮರಶೀಲ ಕ್ರಾಂತಿಕಾರಿ ಪತ್ರಿಕೆಯನ್ನಾಗಿ ಮಾಡಲು ಇಂತಹ ಸಲಹೆ ನೀಡುತ್ತಿದ್ದರು. ದೈನಂದಿನ ಕಾರ್ಮಿಕ ಪತ್ರಿಕೆಯ ಪ್ರಕಟಣೆಯನ್ನು ಲೆನಿನ್‌ರು ಪೀಟರ್ಸ್‌ಬರ್ಗ್‌ನ ಕಾರ್ಮಿಕರು ಜರುಗಿಸಿದ ಮಹಾನ್ ಐತಿಹಾಸಿಕ ಕಾರ್ಯವೆಂದು ವಿವರಿಸಿದರು.

ಪೊಲೀಸರು 'ಪ್ರಾವ್ಡ' ಪತ್ರಿಕೆಯನ್ನು ಸತತವಾಗಿ ಖೀಡನೆಗೆ ಒಳಪಡಿಸುತ್ತಿದ್ದರು. ಪತ್ರಿಕೆಯನ್ನು ಜುಲೈ 8(21) 1914ರಂದು ಮುಚ್ಚಲಾಯಿತು.

1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ 'ಪ್ರಾವ್ಡ' ಪತ್ರಿಕೆಯ ಪ್ರಕಟಣೆ ಮತ್ತೆ ಪ್ರಾರಂಭವಾಯಿತು. ಈ ಅವಧಿಯಲ್ಲಿ ಪತ್ರಿಕೆಯು ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯು ಸಮಾಜವಾದಿ ಕ್ರಾಂತಿಯಾಗಿ ಸಂಕ್ರಮಿಸುವಂತೆ ಮಾಡುವ ಲೆನಿನ್‌ವಾದಿ ಯೋಜನೆಯನ್ನು ಈಡೇರಿಸುವುದಕ್ಕಾಗಿ ಹೋರಾಟ ನಡೆಸಿತು.

1917ರ ಜುಲೈನಿಂದ ಅಕ್ಟೋಬರ್‌ವರೆಗೆ ಈ ಪತ್ರಿಕೆಯು ಪ್ರತಿಕ್ರಾಂತಿಕಾರಿ ತಾತ್ಕಾಲಿಕ ಸರ್ಕಾರದ ಹಿಂಸೆಗೆ ಗುರಿಯಾಗಿ ತನ್ನ ಹೆಸರನ್ನು ಅನೇಕ ಸಾರಿ ಬದಲಾಯಿಸಿಕೊಳ್ಳಬೇಕಾಯಿತು. 1917ರ ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ವಿಜಯದ ನಂತರ ಇದು ತನ್ನ ಹಿಂದಿನ 'ಪ್ರಾವ್ಡ' ಎಂಬ ಹೆಸರಿನಿಂದಲೇ ಪ್ರಕಟವಾಗತೊಡಗಿತು. ಬೋಲ್ಷೆವಿಕ್ ಪಾರ್ಟಿಯ ಹಾಗೂ ಸಮಾಜವಾದಿ ಕ್ರಾಂತಿಯ ಇತಿಹಾಸದಲ್ಲಿ 'ಪ್ರಾವ್ಡ' ಪತ್ರಿಕೆಯ ಪ್ರಾಮುಖ್ಯತೆ ಮಹತ್ತರವಾದುದು. ಇದು ಪಾರ್ಟಿಯ ನೀತಿಯನ್ನು ಜೀವನದಲ್ಲಿ ಜಾರಿಗೆ ತರುವುದಕ್ಕಾಗಿ ಹೋರಾಟದಲ್ಲಿ ಸಾಮೂಹಿಕ ಪ್ರಚಾರ ಸಾಧನವಾಗಿತ್ತು, ಸಂಘಟಕನಾಗಿತ್ತು, ಕಾರ್ಮಿಕ ವರ್ಗ ಹಾಗೂ ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಯ ರಾಜಕೀಯ ಏಕತೆಗಾಗಿ ಎಲ್ಲ ರಂಗಿನ ಸಂದರ್ಭಸಾಧಕವಾದಿಗಳ ವಿರುದ್ಧ ನಿರ್ಧಾರಕ ಹೋರಾಟ ನಡೆಸಿತು. 'ಪ್ರಾವ್ಡ' ಪತ್ರಿಕೆಯಿಂದ ಸುಶಿಕ್ಷಿತರಾದ ಪುರೋಗಾಮಿ ಕಾರ್ಮಿಕರ ಪೀಳಿಗೆಯು ಅಕ್ಟೋಬರ್ ಸಮಾಜವಾದಿ ಕ್ರಾಂತಿಯಲ್ಲಿ ಹಾಗೂ ಸಮಾಜವಾದದ ನಿರ್ಮಾಣದಲ್ಲಿ ಅಗ್ರ ಪಾತ್ರ ನಿರ್ವಹಿಸಿತು.

ಬೋಲ್ಷೆವಿಕ್ ಪತ್ರಿಕೆಗಳ ಇತಿಹಾಸದಲ್ಲಿ 'ಪ್ರಾವ್ಡ' ಅತ್ಯಂತ ಮಹತ್ವ ಪೂರ್ಣವಾದ ಸ್ಥಾನ ಪಡೆದಿದೆ. ಇದು ಮೊದಲ ಶಾಸನಬದ್ಧ ಸಾಮೂಹಿಕ

ಕಾರ್ಮಿಕ ಪತ್ರಿಕೆಯಾಗಿತ್ತು ಮತ್ತು ರಷ್ಯದ ಕಾರ್ಮಿಕ ವರ್ಗ ಹಾಗೂ ಅಂತರ ರಾಷ್ಟ್ರೀಯ ಶ್ರಮಜೀವಿ ವರ್ಗದ ಪತ್ರಿಕಾರಂಗದ ಬೆಳವಣಿಗೆಯಲ್ಲಿ ನೂತನ ಹಂತವಾಯಿತು. 1922ರಿಂದ ಈ ಪತ್ರಿಕೆಯ ಮೊದಲ ಸಂಚಿಕೆಯ ಪ್ರಕಟ ನೆಯ ದಿನವನ್ನು ಸೋವಿಯತ್ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪುಟ 189.

82 *The Socialist Review* ('ಸಮಾಜವಾದಿ ಸಮೀಕ್ಷೆ') - ಮಾಸ ಪತ್ರಿಕೆ, ಇಂಗ್ಲೆಂಡ್‌ನ ಸುಧಾರಣಾವಾದಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ (85ನೆಯ ಟಿಪ್ಪಣಿ ನೋಡಿ) ಮುಖವಾಣಿ. 1908ರಿಂದ 1934ರ ವರೆಗೆ ಲಂಡನ್‌ನಲ್ಲಿ ಪ್ರಕಟವಾಗುತ್ತಿತ್ತು.

ಪುಟ 189.

83 ದ್ವಿತೀಯ ಇಂಟರ್‌ನ್ಯಾಷನಲ್ - 1889ರಲ್ಲಿ ಫ್ರೆಡರಿಕ್ ಎಂಗೆಲ್ಸ್‌ರ ನೇರ ಸಹಭಾಗಿತ್ವದೊಂದಿಗೆ ಪ್ಯಾರಿಸ್‌ನಲ್ಲಿ ಸ್ಥಾಪಿತವಾದ ಸಮಾಜವಾದಿ ಪಾರ್ಟಿಗಳ ಒಂದು ಅಂತರರಾಷ್ಟ್ರೀಯ ಒಕ್ಕೂಟ. ಆರಂಭದಲ್ಲಿ ದ್ವಿತೀಯ ಇಂಟರ್ ನ್ಯಾಷನಲ್ ಮಾರ್ಕ್ಸ್‌ವಾದದ ಪ್ರಸರಣಕ್ಕೆ ಕಾರ್ಮಿಕ ಪಾರ್ಟಿಗಳ ನಡುವೆ ಸಂಬಂಧ ಗಳ ಏರ್ಪಡಿಕೆಗೆ ಸಹಕಾರಿಯಾಗಿತ್ತು. ಸಾಮ್ರಾಜ್ಯಶಾಹಿ ಯುಗದ ಆರಂಭದೊಂದಿಗೆ ಇದರಲ್ಲಿ ಸಂದರ್ಭಸಾಧಕ ಪ್ರವೃತ್ತಿಗಳು ಮೇಲುಗೈ ಪಡೆಯತೊಡಗಿದವು. 1914ರಲ್ಲಿ ಪ್ರಥಮ ಜಾಗತಿಕ ಯುದ್ಧ ಪ್ರಾರಂಭವಾದಾಗ ದ್ವಿತೀಯ ಇಂಟರ್ ನ್ಯಾಷನಲ್‌ನ ಸಂದರ್ಭಸಾಧಕ ನಾಯಕರು ಬಹಿರಂಗವಾಗಿಯೇ ತಂತಮ್ಮ ದೇಶಗಳ ಬೂರ್ಷ್ವಾ ಸರ್ಕಾರಗಳ ಪಕ್ಷ ವಹಿಸಿದರು. ಅನಂತರ ದ್ವಿತೀಯ ಇಂಟರ್‌ನ್ಯಾಷನಲ್ ಅಸ್ತಿತ್ವದಲ್ಲಿಲ್ಲವಾಯಿತು.

ಪುಟ 189.

84 ಫೇಬಿಯನ್ ಸೊಸೈಟಿ - 1884ರಲ್ಲಿ ಸ್ಥಾಪನೆಗೊಂಡ ಇಂಗ್ಲೆಂಡ್‌ನ ಸುಧಾರಣಾ ವಾದಿ ಸಂಸ್ಥೆ; ಕ್ರಿಸ್ತಪೂರ್ವ 3ನೆಯ ಶತಮಾನದಲ್ಲಿ ರೋಮನ್ ದಳಪತಿ ಫೇಬಿಯ ಮಕ್ಸೀಮನ ಹೆಸರಿನಿಂದ ಈ ಸಂಸ್ಥೆಯನ್ನು ಹೀಗೆ ಕರೆಯಲಾಯಿತು. ಪ್ರಧಾನವಾಗಿ ಬೂರ್ಷ್ವಾ ಬುದ್ಧಿಜೀವಿಗಳ ಪ್ರತಿನಿಧಿಗಳು - ವಿಜ್ಞಾನಿಗಳು, ಲೇಖಕರು, ರಾಜಕೀಯ ಕಾರ್ಯಕರ್ತರು - ಫೇಬಿಯನ್ ಸೊಸೈಟಿಯ ಸದಸ್ಯ ರಾಗಿದ್ದರು. ಇವರು ಶ್ರಮಜೀವಿಗಳ ವರ್ಗ ಹೋರಾಟದ ಹಾಗೂ ಸಮಾಜವಾದಿ ಕ್ರಾಂತಿಯ ಅಗತ್ಯವನ್ನು ಅಲ್ಲಗಳೆಯುತ್ತಿದ್ದರು, ಸಣ್ಣಪುಟ್ಟ ಸುಧಾರಣೆಗಳ ಹಾಗೂ ನಿಧಾನವಾದ ಪರಿವರ್ತನೆಗಳ ಮೂಲಕವಷ್ಟೇ ಬಂಡವಾಳವಾದದಿಂದ ಸಮಾಜವಾದಕ್ಕೆ ಸಂಕ್ರಮಣ ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು. 1900ರಲ್ಲಿ ಈ ಫೇಬಿಯನ್ ಸೊಸೈಟಿ ಲೇಬರ್ ಪಾರ್ಟಿಯಲ್ಲಿ ವಿಲೀನಗೊಂಡಿತು.

ಮೊದಲ ಜಾಗತಿಕ ಸಾಮ್ರಾಜ್ಯಶಾಹಿ ಯುದ್ಧದ ವರ್ಷಗಳಲ್ಲಿ (1914-1918) ಫೇಬಿಯನ್ ಸೊಸೈಟಿಯ ಸದಸ್ಯರು ಸಾಮಾಜಿಕ ಸ್ವದೇಶ ಮೂಢಾಭಿಮಾನಿ ನಿಲುವು ತಳೆದಿದ್ದರು.

ಪುಟ 192.

85 ಬ್ರಿಟನ್ನಿನ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ಸದಸ್ಯರು. 1893ರಲ್ಲಿ, ಮುಷ್ಕರ ಹೋರಾಟಗಳನ್ನು ಪುನರುಜ್ಜೀವನಗೊಳಿಸಿದ ಸಮಯದಲ್ಲಿ ಮತ್ತು ಕಾರ್ಮಿಕ ವರ್ಗವನ್ನು ಬೂರ್ಷ್ವಾ ಪಾರ್ಟಿಗಳಿಂದ ಸ್ವತಂತ್ರಗೊಳಿಸುವ ಚಳವಳಿಯ ಸಮಯದಲ್ಲಿ ಈ ಸುಧಾರಣಾವಾದಿ ಪಾರ್ಟಿಯನ್ನು ಸ್ಥಾಪಿಸಲಾಯಿತು. ಆರಂಭದಿಂದಲೂ ಇದು ಬೂರ್ಷ್ವಾ ಸುಧಾರಣಾವಾದಿ ನಿಲುವು ತಳೆಯಿತು, ಸಂಸದೀಯ ಹೋರಾಟ ವಿಧಾನಗಳ ಮೇಲೆಯೇ ಗಮನ ಕೇಂದ್ರೀಕರಿಸಿತು, ಲಿಬರಲ್ ಪಾರ್ಟಿಯೊಂದಿಗೆ ಸಂಸದೀಯ ಗುಪ್ತ ವ್ಯವಹಾರಗಳಲ್ಲಿ ತೊಡಗಿತು.

ಪುಟ 192.

86 ಎಫ್. ಎಂಗಲ್ಸ್ ಎ. ಬೆಬಲ್ರಿಗೆ ಬರೆದ 1875ರ ಮಾರ್ಚ್ 18-28ರ ಪತ್ರ ನೋಡಿ.

ಪುಟ 193.

87 ಚೆಕೊಸ್ಲೊವಾಕ್ ಸೈನ್ಯ ದಳದ ಪ್ರತಿಕ್ರಾಂತಿಕಾರಿ ಬಂಡಾಯಕ್ಕೆ ಇಲ್ಲಿ ಉಲ್ಲೇಖ. ಇದನ್ನು ಅಂತರರಾಷ್ಟ್ರೀಯ ಸಾಮ್ರಾಜ್ಯಶಾಹಿಗಳು ಮೆನ್ಷವಿಕರ ಹಾಗೂ ಸಮಾಜವಾದಿ-ಕ್ರಾಂತಿಕಾರಿಗಳ ಕ್ರಿಯಾಶೀಲ ಬೆಂಬಲದೊಂದಿಗೆ ಸಂಘಟಿಸಿದರು. ಈ ಚೆಕ್ ದಳವನ್ನು ರಷ್ಯಾದಲ್ಲಿ ತಾತ್ಕಾಲಿಕ ಸರ್ಕಾರದ ನೆರವಿನಿಂದ ರಚಿಸಲಾಯಿತು. ಅಕ್ಟೋಬರ್ ಕ್ರಾಂತಿಯ ವಿಜಯದ ನಂತರ ಸೋವಿಯತ್ ಸರ್ಕಾರವು ಈ ದಳಕ್ಕೆ, ಅದು ತನ್ನ ಅಸ್ತ್ರಗಳನ್ನು ತ್ಯಜಿಸಿದ ಪಕ್ಷದಲ್ಲಿ, ವ್ಲಾದಿವಸ್ತೋಕ್ ಮೂಲಕ ರಷ್ಯದಿಂದ ಹೊರಟು ಹೋಗಲು ಅವಕಾಶ ಒದಗಿಸಿಕೊಡುವುದಾಗಿ ತಿಳಿಸಿತು. ಈ ಷರತ್ತನ್ನು ಒಪ್ಪಿಕೊಳ್ಳಲಾಯಿತು, ಆದರೆ ಪಾಲಿಸಲಿಲ್ಲ. ಈ ದಳದ ಪ್ರತಿಕ್ರಾಂತಿಕಾರಿ ನಾಯಕತ್ವವು 1918ರ ಮೇ ತಿಂಗಳ ಕೊನೆಯಲ್ಲಿ ಸೋವಿಯತ್ ರಷ್ಯದ ವಿರುದ್ಧ ಸಶಸ್ತ್ರ ಬಂಡಾಯ ನಡೆಸಿತು. ಶ್ವೇತ ದಳದವರೊಂದಿಗೂ ಕುಲಾಕರೊಂದಿಗೂ ನಿಕಟ ಸಂಪರ್ಕ ಇರಿಸಿಕೊಂಡು ಕಾರ್ಯ ನಡೆಸುತ್ತ ಈ ಬಂಡಾಯಗಾರ ಚೆಕ್ ದಳವು ಉರಾಲ್ಸ್, ವೋಲ್ಗಾ ಕ್ಷೇತ್ರ ಹಾಗೂ ಸೈಬೀರಿಯಾದ ದೊಡ್ಡ ಭಾಗವೊಂದನ್ನು ಆಕ್ರಮಿಸಿಕೊಂಡಿತು, ಅಲ್ಲೆಲ್ಲ ಬೂರ್ಷ್ವಾಸೀಯ ಆಳ್ವಿಕೆಯನ್ನು ಪುನರ್ ಸ್ಥಾಪಿಸಿತು.

ಆದಾಗ್ಯೂ ತಮ್ಮನ್ನು ಮೋಸಗೊಳಿಸಲಾಗುತ್ತಿದೆ ಎಂಬುದನ್ನು ಕಂಡು ಕೊಂಡ ಅನೇಕ ಚೆಕೊಸ್ಲೊವಾಕ್ ಸೈನಿಕರು ಸೋವಿಯತ್ ರಷ್ಯದ ವಿರುದ್ಧ

ಹೋರಾಡಲು ನಿರಾಕರಿಸಿದರು ಮತ್ತು ದಳವನ್ನು ತೊರೆದು ಓಡಿಹೋದರು. ಸುಮಾರು 12,000 ಮಂದಿ ಚೆಕ್ ಹಾಗೂ ಸ್ಲೊವಾಕ್ ಸೈನಿಕರು ಕೆಂಪು ಸೈನ್ಯ ಸೇರಿಕೊಂಡು ಅದರ ಪರವಾಗಿ ಹೋರಾಡಿದರು.

1919ರಲ್ಲಿ ಚೆಕೊಸ್ಲೊವಾಕ್ ದಳದ ಪ್ರತಿಕ್ರಾಂತಿಕಾರಿ ಬಂಡಾಯವನ್ನು ಅಂತಿಮವಾಗಿ ಸದೆಬಡಿಯಲಾಯಿತು.

ಪುಟ 195.

88 ತ್ಸಿಮ್‌ಮೆರ್‌ವಾಲ್ಡ್‌ಸ್ಟೆರು - ಸ್ವಿಟ್ಜರ್‌ಲೆಂಡ್‌ನ ತ್ಸಿಮ್‌ಮೆರ್‌ವಾಲ್ಡ್‌ನಲ್ಲಿ 1915ರ ಸೆಪ್ಟೆಂಬರ್ 5-8ರಲ್ಲಿ ನಡೆದ ಪ್ರಥಮ ಅಂತರರಾಷ್ಟ್ರೀಯ ಸಮಾಜವಾದಿ ಸಮಾವೇಶದಲ್ಲಿ ರಚಿಸಲಾದ ಸಂಘಟನೆಯ ಸದಸ್ಯರು.

ಪುಟ 196.

89 ಲೊಂಗೇವಾದಿಗಳು - ಫ್ರಾನ್ಸ್‌ನ ಸಮಾಜವಾದಿ ಪಾರ್ಟಿಯಲ್ಲಿ ಜಾನ್ ಲೊಂಗೇನಾಯಕತ್ವದಲ್ಲಿದ್ದ ಅಲ್ಪಸಂಖ್ಯಾತ ಅನುಯಾಯಿಗಳು. ಪ್ರಥಮ ಜಾಗತಿಕ ಯುದ್ಧದ ಕಾಲದಲ್ಲಿ (1914-1918) ಇವರು ಸಾಮಾಜಿಕ ಸ್ವದೇಶ ಮೂಢಾಭಿಮಾನಿಗಳಿಗೆ ಸಂಬಂಧಿಸಿ ರಾಜಿ ನೀತಿ ಅನುಸರಿಸುತ್ತಿದ್ದರು, ಕ್ರಾಂತಿಕಾರಿ ಹೋರಾಟವನ್ನು ತಿರಸ್ಕರಿಸುತ್ತ ಸಾಮ್ರಾಜ್ಯಶಾಹಿ ಯುದ್ಧದಲ್ಲಿ "ತಾಯ್ನಾಡ ರಕ್ಷಣೆ" ಎಂಬ ನಿಲುವು ತಳೆದಿದ್ದರು. ರಷ್ಯಾದಲ್ಲಿ ಅಕ್ಟೋಬರ್ ಸಮಾಜವಾದಿ ಕ್ರಾಂತಿಯು ವಿಜಯಗೊಂಡ ನಂತರ ಲೊಂಗೇವಾದಿಗಳು ಬಾಯಿಮಾತಿನಲ್ಲಿ ತಾವು ಶ್ರಮಜೀವಿ ವರ್ಗ ಸರ್ವಾಧಿಕಾರದ ಬೆಂಬಲಿಗರು ಎಂದು ಹೇಳಿಕೊಳ್ಳುತ್ತ ಕಾರ್ಯತಃ ಅದರ ವಿರೋಧಿಗಳಾಗಿದ್ದರು. 1920ರ ಡಿಸೆಂಬರ್‌ನಲ್ಲಿ ಲೊಂಗೇವಾದಿಗಳು ಸುಧಾರಣಾವಾದಿಗಳೊಂದಿಗೆ ಸೇರಿಕೊಂಡು ಪಾರ್ಟಿಯಿಂದ ಹೊರಬಂದು "ಎರಡೂವರೆ" ಎನ್ನಲಾಗುತ್ತಿದ್ದ ಇಂಟರ್‌ನ್ಯಾಷನಲ್‌ಗೆ ಸೇರಿದರು. ಇದು ಕ್ರಾಂತಿಕಾರಿ ಪದಗುಚ್ಚಗಳ ತೆರೆಮರೆಯಲ್ಲಿ ಜಾಗತಿಕ ಶ್ರಮಜೀವಿ ವರ್ಗ ಚಳವಳಿಯ ಎಲ್ಲ ಮಹತ್ತರ ಪ್ರಶ್ನೆಗಳಿಗೆ ಸಂಬಂಧಿಸಿಯೂ ವಿಭಜನಕಾರಿ ನೀತಿ ಅನುಸರಿಸುತ್ತಿದ್ದ ಸಂದರ್ಭಸಾಧಕ ಸಂಘಟನೆಯಾಗಿತ್ತು.

ಪುಟ 198.

90 ಒಮ್ಮತ ರಾಷ್ಟ್ರಗಳು ಅಥವಾ ಅಂಟಾಂಟ್ ಕೂಟ ದೇಶಗಳು - 20ನೆಯ ಶತಮಾನದ ಆರಂಭದಲ್ಲಿ ಕಾಣಿಸಿಕೊಂಡ ಸಾಮ್ರಾಜ್ಯಶಾಹಿ ದೇಶಗಳ (ಇಂಗ್ಲೆಂಡ್, ಫ್ರಾನ್ಸ್, ಹಾಗೂ ರಷ್ಯ) ಕೂಟ. ಇದು ತ್ರಿಕೂಟ ಒಡಂಬಡಿಕೆಯ ರಾಷ್ಟ್ರಗಳ (ಜರ್ಮನಿ, ಆಸ್ಟ್ರೋ-ಹಂಗೇರಿ, ಇಟಲಿ) ವಿರುದ್ಧ ನಿರ್ದೇಶಿತವಾಗಿತ್ತು. 1904ರಲ್ಲಿ ಏರ್ಪಟ್ಟ ಬ್ರಿಟಿಷ್-ಫ್ರೆಂಚ್ ಒಪ್ಪಂದ Entente Cordialeನಿಂದ ('ಹೃತ್ಪೂರ್ವಕ ಸಮ್ಮತಿ') ಇದಕ್ಕೆ ಈ ಹೆಸರು ಬಂದಿತು. ಪ್ರಥಮ ಜಾಗತಿಕ ಯುದ್ಧ ಕಾಲದಲ್ಲಿ (1914-1918) ಅಮೆರಿಕ, ಇಟಲಿ,

ಜಪಾನ್ ಮತ್ತಿತರ ದೇಶಗಳು ಅಂಟಾಂಟ್ ಸೇರಿಕೊಂಡವು. ಆಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಈ ಕೂಟದ ಪ್ರಧಾನ ಸದಸ್ಯ ದೇಶಗಳು - ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಹಾಗೂ ಜಪಾನ್ - ಸೋವಿಯತ್ ದೇಶದ ವಿರುದ್ಧ ಹಸ್ತಕ್ಷೇಪಕ್ಕೆ ಉತ್ತೇಜನ ನೀಡಿದವು, ಅದನ್ನು ಸಂಘಟಿಸಿದವು ಮತ್ತು ಅದರಲ್ಲಿ ಪಾಲ್ಗೊಂಡವು. ಸೋವಿಯತ್ ವಿರೋಧಿ ಹಸ್ತಕ್ಷೇಪ ಪರಾಜಯ ಗೊಂಡುದರ ಫಲವಾಗಿ ಹಾಗೂ ಅಂಟಾಂಟ್ ದೇಶಗಳ ನಡುವಣ ವೈರುಧ್ಯಗಳು ಉಲ್ಬಣಗೊಂಡುದರ ಫಲವಾಗಿ ಈ ಕೂಟ ಪತನಗೊಂಡಿತು.

ಪುಟ 198.

91 ಲೆನಿನರ 'ಸೋವಿಯತ್ ಅಧಿಕಾರ ಎಂದರೆ ಏನು' ಎಂಬ ಲೇಖನವನ್ನು ಗ್ರಾಮ ಫೋನ್ ರಿಕಾರ್ಡ್ ಮೇಲೆ ಧ್ವನಿಮುದ್ರಿಸಲಾಗಿತ್ತು. 1919-1921ರ ಅವಧಿಯಲ್ಲಿ ಲೆನಿನರ ಒಟ್ಟು 16 ಭಾಷಣಗಳನ್ನು ಧ್ವನಿಮುದ್ರಿಸಲಾಗಿತ್ತು. ಪ್ರಸಕ್ತ ಲೇಖನ, 'ಮಧ್ಯಮ ರೈತರ ಕುರಿತು' ಹಾಗೂ 'ವಸ್ತು ರೂಪದಲ್ಲಿ ಕಂದಾಯ' ಎಂಬ ಭಾಷಣಗಳು ಬಹಳ ಜನಪ್ರಿಯವಾಗಿದ್ದವು.

ಪುಟ 201.

92 ಕೊಲ್ಚಾಕ್ ಹಾಗೂ ದೆನೀಕಿನ್‌ಗಳ ಅನುಯಾಯಿಗಳು - ಬೂರ್ಷ್ವಾಸೀಯ ಹಾಗೂ ಭೂಮಾಲೀಕರ ಆಳ್ವಿಕೆಯನ್ನು ಪುನರ್ಸ್ಥಾಪಿಸುವ ಗುರಿ ಹೊಂದಿ ಸೋವಿಯತ್ ರಷ್ಯದಲ್ಲಿ ದಕ್ಷಿಣ ಭಾಗದಲ್ಲಿ ದೆನೀಕಿನ್ ನಾಯಕತ್ವದಲ್ಲಿ ಹಾಗೂ ಸೈಬೀರಿಯಾದಲ್ಲಿ ಕೊಲ್ಚಾಕ್ ನಾಯಕತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಶ್ವೇತ ಸೈನ್ಯಗಳ ಯೋಧರು.

1920ರಲ್ಲಿ ಕೆಂಪು ಸೇನೆ ಈ ಸೈನ್ಯಗಳನ್ನು ಸದೆಬಡೆಯಿತು.

ಪುಟ 203.

93 ಕಾಳ ಶತಕರು - ಕ್ರಾಂತಿಕಾರಿ ಚಳವಳಿಯ ವಿರುದ್ಧ ಹೋರಾಡಲು ರಚಿಸಲಾಗಿದ್ದ ವರ್ಗಲುಪ್ತ ಜನರಿಂದ ಕೂಡಿದ ಸಶಸ್ತ್ರ ದಳಗಳು.

ಪುಟ 218.

94 ಹಲವು ಸೋವಿಯತ್ ವಿರೋಧಿ ಗುಂಪುಗಳ ಹಾಗೂ ರಹಸ್ಯ ಗುಪ್ತಚಾರಿ ವೃಂದಗಳ ಚಟುವಟಿಕೆಯನ್ನು ಸಂಘಟಿಸಿದ್ದ ಪ್ರತಿಕ್ರಾಂತಿಕಾರಿ ಸಂಸ್ಥೆಯಾದ 'ರಾಷ್ಟ್ರೀಯ ಕೇಂದ್ರ'ದ ನಾಯಕತ್ವದಲ್ಲಿನ ಸಂಚಿಗೆ ಉಲ್ಲೇಖ. 1919ರ ಜೂನ್ 12ರ ಮಧ್ಯ ರಾತ್ರಿಯ ನಂತರ ಸಂಚುಗಾರರು ಪೆತ್ರೊಗ್ರಾದ್‌ಗೆ ಪ್ರವೇಶ ಮಾರ್ಗಗಳ ಲ್ಲೊಂದಾಗಿದ್ದ ಕ್ರಾಸ್ನಿಯ ಗೋರ್ಕ ಕೋಟೆಯ ದಳದಲ್ಲಿ ದಂಗೆ ಎಬ್ಬಿಸಿದರು. ಈ ಬಂಡಾಯಗಾರರನ್ನು ಅಡಗಿಸಲು ಕರಾವಳಿ ರಕ್ಷಣ ದಳಗಳನ್ನೂ ಬಾಲ್ವಿಕ್ ತೀರ ನೌಕಾಬಲದ ಹಡಗುಗಳನ್ನೂ, ಮಿಲಿಟರಿ ವೈಮಾನಿಕ ಬಲವನ್ನೂ, ಸ್ವಯಂ ಸೇವಕ ದಳಗಳನ್ನೂ ರವಾನಿಸಲಾಯಿತು. ಜೂನ್ 16ರ ನಸುಕಿನಲ್ಲಿ ಕರಾವಳಿ

ರಕ್ಷಣಾ ದಳಗಳು ಕೋಟೆಯನ್ನು ವಶಪಡಿಸಿಕೊಂಡವು. ಸಂಚಿನ ನಾಯಕತ್ವ ವಹಿಸಿದ್ದ ಪ್ರತಿಕ್ರಾಂತಿಕಾರಿ ಸಂಸ್ಥೆಯನ್ನು ಪತ್ತೆ ಹಚ್ಚಿ ಸದೆಬಡಿಯಲಾಯಿತು.

ಪುಟ 218.

95 ಬೆರ್ಮ್ ಅಥವಾ 'ಪೀತ' ಇಂಟರ್‌ನ್ಯಾಷನಲ್‌ಅನ್ನು 1919ರ ಫೆಬ್ರವರಿಯಲ್ಲಿ ಬೆರ್ಮ್‌ನಲ್ಲಿ ಸಮಾಜವಾದಿ ಪಾರ್ಟಿಗಳ ಸಮಾವೇಶದಲ್ಲಿ ಸ್ಥಾಪಿಸಲಾಯಿತು. ಪ್ರಥಮ ಜಾಗತಿಕ ಯುದ್ಧದ ಆರಂಭ ಕಾಲದಲ್ಲಿ ವಿಘಟಿಸಿದ ದ್ವಿತೀಯ ಇಂಟರ್‌ನ್ಯಾಷನಲ್‌ನಿಂದ ಹೊರಬಂದ ಬಲಪಂಥದ ಮಧ್ಯಮಮಾರ್ಗಿ ನಾಯಕರು ಇದನ್ನು ಸ್ಥಾಪಿಸಿದರು. ಇದು ಕಮ್ಯೂನಿಸ್ಟ್ ಚಳವಳಿಗೆ ಹಾಗೂ ಸೋವಿಯತ್ ದೇಶಕ್ಕೆ ಸಂಬಂಧಿಸಿ ವೈರ ಭಾವದ ರಾಜಕೀಯ ನೀತಿ ಅನುಸರಿಸಿತು.

ಪುಟ 220.

96 1866ರ ಜುಲೈ 3ರಂದು ಸದೋವಾದ ಹತ್ತಿರ ಕದನ ನಡೆಯಿತು. ಈ ಕದನದಲ್ಲಿ ಆಸ್ಟ್ರಿಯನ್ ಸೈನ್ಯ ಸಂಪೂರ್ಣ ಸೋಲನ್ನು ಅನುಭವಿಸಿತು. ಇದು ಆಸ್ಟ್ರೋ-ಪ್ರಷ್ಯನ್ ಯುದ್ಧದ ಗತಿಯನ್ನು ನಿರ್ಧರಿಸಿತು.

ಪುಟ 224.

97 40ನೆಯ ಟಿಪ್ಪಣಿ ನೋಡಿ.

ಪುಟ 225.

98 1919ರ ಮಾರ್ಚ್‌ನಲ್ಲಿ ರಷ್ಯನ್ ಕಮ್ಯೂನಿಸ್ಟ್ ಪಾರ್ಟಿಯ (ಬೋಲ್ಷೆವಿಕ್) 8ನೆಯ ಮಹಾಧಿವೇಶನದಲ್ಲಿ ಅಂಗೀಕರಿಸಿದ ಪಾರ್ಟಿ ಕಾರ್ಯಕ್ರಮಕ್ಕೆ ಉಲ್ಲೇಖ.

ಪುಟ 228.

99 ಜನತಾ ಕಮಿಸ್ಸಾರ್‌ಗಳ ಮಂಡಳಿ (ಸಚಿವ ಸಂಪುಟ) 1919ರ ಮಾರ್ಚ್ 16ರಂದು ತಾನು ಅಂಗೀಕರಿಸಿದ ಶಾಸನದ ಪ್ರಕಾರ ಬಳಕೆಗಾರ ಸಹಕಾರಿ ಸಂಘಗಳನ್ನು "ಬಳಕೆಗಾರ ಕಮ್ಯೂನ್"ಗಳನ್ನಾಗಿ ಪುನರ್‌ಸಂಘಟಿಸಿತು. ಆದರೆ ಸಹಕಾರಿ ಸಂಘಗಳ ಈ ಹೊಸ ಹೆಸರು ಅಲ್ಲಲ್ಲಿ ಶಾಸನವನ್ನು ತಪ್ಪಾಗಿ ವ್ಯಾಖ್ಯಾನಿ ಸುವುದಕ್ಕೆ ದಾರಿ ಮಾಡಿಕೊಟ್ಟಿತು. ಇದನ್ನು ಗಣನೆಗೆ ತಂದುಕೊಂಡು ಅಖಿಲ ರಷ್ಯ ಕೇಂದ್ರ ಕಾರ್ಯಕಾರಿ ಸಮಿತಿ 1919ರ ಜೂನ್ 30ರ ತನ್ನ ಗೊತ್ತುವಳಿ ಯಲ್ಲಿ ಶಾಸನವನ್ನು ಅನುಮೋದಿಸಿ "ಬಳಕೆಗಾರ ಕಮ್ಯೂನ್" ಎಂಬ ಹೆಸರಿಗೆ ಬದಲಾಗಿ ಜನರಿಗೆ ಪರಿಚಿತವಾಗಿದ್ದ "ಬಳಕೆಗಾರ ಸಂಘ" ಎಂಬ ಹೆಸರು ನೀಡಿತು.

ಪುಟ 233.

100 ಐದನೆಯ ಅಖಿಲ ರಷ್ಯ ಸೋವಿಯತ್‌ಗಳ ಮಹಾಧಿವೇಶನವು 1918ರ ಜುಲೈನಲ್ಲಿ ಅಂಗೀಕರಿಸಿದ ಆರ್‌ಎಸ್‌ಎಫ್‌ಎಸ್‌ಆರ್‌ನ ಸಂವಿಧಾನವು ಸೋವಿಯತ್‌ಗಳ ಚುನಾವಣೆಗಳಲ್ಲಿ ಶ್ರಮಜೀವಿ ವರ್ಗಕ್ಕೆ ಆದ್ಯತೆ ನೀಡಿತು. ಅಖಿಲ ರಷ್ಯ

ಸೋವಿಯತ್‌ಗಳ ಮಹಾಧಿವೇಶನಕ್ಕೆ ಪ್ರತಿನಿಧಿಗಳನ್ನು ಹೀಗೆ ಆಯ್ಕೆ ಮಾಡಲಾಯಿತು: ನಗರೀಯ ಜನಸಂಖ್ಯೆಯ ಪ್ರತಿ 25 ಸಾವಿರ ಮತದಾರರಿಗೆ ಒಬ್ಬ ಡೆಪ್ಯೂಟಿ ಹಾಗೂ ಪ್ರತಿ 125 ಸಾವಿರ ಗ್ರಾಮೀಣ ಮತದಾರರಿಗೆ ಒಬ್ಬ ಡೆಪ್ಯೂಟಿ.

ಸೋವಿಯತ್ ಒಕ್ಕೂಟದ 8ನೆಯ ಸೋವಿಯತ್‌ಗಳ ಮಹಾಧಿವೇಶನದ ವರೆಗೂ ಈ ಪ್ರಾತಿನಿಧ್ಯತೆಯ ಪ್ರಮಾಣ ಉಳಿದುಕೊಂಡಿತ್ತು. 1936ರಲ್ಲಿ ಸೋವಿಯತ್ ಒಕ್ಕೂಟದ ಹೊಸ ಸಂವಿಧಾನವನ್ನು ಅಂಗೀಕರಿಸಲಾಯಿತು. ಇದರ ಪ್ರಕಾರ ಎಲ್ಲ ಪ್ರಜೆಗಳೂ ಸೋವಿಯತ್‌ಗಳಿಗೆ ಡೆಪ್ಯೂಟಿಗಳನ್ನು ಚುನಾಯಿಸಲು ಹಾಗೂ ಡೆಪ್ಯೂಟಿಗಳಾಗಿ ಆಯ್ಕೆಗೊಳ್ಳಲು ಸಮಾನ ಹಕ್ಕು ಪಡೆದರು.

ಪುಟ 247.

101 ಲೇಖನ ಅಪೂರ್ಣವಾಗಿ ಉಳಿದುಕೊಂಡಿತು.

ಪುಟ 250.

102 ಪ್ರಾಚ್ಯ ಜನತೆಗಳ ಕಮ್ಯೂನಿಸ್ಟ್ ಸಂಘಟನೆಗಳ ದ್ವಿತೀಯ ಅಖಿಲ ರಷ್ಯ ಮಹಾಧಿವೇಶನ 1919ರ ನವಂಬರ್ 22ರಿಂದ ಡಿಸೆಂಬರ್ 3ರ ವರೆಗೆ ಮಾಸ್ಕೋದಲ್ಲಿ ನಡೆಯಿತು. ಮಹಾಧಿವೇಶನದ ಮೊದಲ ದಿನ ಲೆನಿನ್‌ರು ಪ್ರಸಕ್ತ ಘಳಿಗೆಯ ಬಗೆಗೆ ಭಾಷಣ ಮಾಡಿದರು. ಈ ಮಹಾಧಿವೇಶನದಲ್ಲಿ ಪ್ರಾಚ್ಯದಲ್ಲಿ ಪಾರ್ಟಿಯ ಮತ್ತು ಸೋವಿಯತ್‌ಗಳ ಚಟುವಟಿಕೆಯ ಕಾರ್ಯಭಾರಗಳನ್ನು ನಿರೂಪಿಸಲಾಯಿತು ಹಾಗೂ ರಷ್ಯನ್ ಕಮ್ಯೂನಿಸ್ಟ್ ಪಾರ್ಟಿಯ (ಬೋಲ್ಷೆವಿಕ್) ಕೇಂದ್ರ ಸಮಿತಿಯ ಆಶ್ರಯದಲ್ಲಿದ್ದ ಪ್ರಾಚ್ಯ ಜನತೆಗಳ ಕಮ್ಯೂನಿಸ್ಟ್ ಸಂಘಟನೆಗಳ ಕೇಂದ್ರೀಯ ಬ್ಯೂರೋಗೆ ಹೊಸ ಸದಸ್ಯರನ್ನು ಚುನಾಯಿಸಲಾಯಿತು.

ಪುಟ 251.

103 ಸಮಾರದಲ್ಲಿ (ಈಗಿನ ಕೂಯ್‌ಬಿಷೆವ್) ಪ್ರತಿಕ್ರಾಂತಿಕಾರಿ ಶ್ವೇತ ದಳ-ಸಮಾಜವಾದಿ-ಕ್ರಾಂತಿಕಾರಿಗಳ, ಸಂವಿಧಾನಾತ್ಮಕ ಸಭೆಯ ಸದಸ್ಯರ ಮಂಡಳಿ ಎನ್ನುವ ಲಾಗುತ್ತಿದ್ದ, ಅಧಿಕಾರಾಂಗಕ್ಕೆ ಉಲ್ಲೇಖ. ಚೆಕೊಸ್ಲೊವಾಕ್ ದಳದ ಬಂಡಾಯ ಗಾರರು (87ನೆಯ ಟಿಪ್ಪಣಿ ನೋಡಿ) ಸಮಾರ ಆಕ್ರಮಿಸಿಕೊಂಡನಂತರ 1918ರ ಜೂನ್ 8ರಿಂದ ಈ ಮಂಡಳಿ ರಚನೆಗೊಂಡಿತು. 1918ರ ಆಗಸ್ಟ್ ತಿಂಗಳ ಹೊತ್ತಿಗೆ ಇದು ಚೆಕೊಸ್ಲೊವಾಕ್ ದಳದ ಸೈನಿಕರ ನೆರವಿನಿಂದ ಸೆಂಟ್ರಲ್ ವೋಲ್ಗಾ ಹಾಗೂ ಉರಾಲ್ಸ್ ಪ್ರದೇಶಗಳಲ್ಲಿ ತನ್ನ ಅಧಿಕಾರ ಸ್ಥಾಪಿಸಿತು. 1918ರ ಶರತ್ಕಾಲದ ಹೊತ್ತಿಗೆ ಈ ಮಂಡಳಿ ತನ್ನ ಅಸ್ತಿತ್ವ ಕಳೆದುಕೊಂಡಿತು.

ಪುಟ 253.

104 ವೆಸೆಫೆಲ್ಸ್ ಶಾಂತಿ ಒಡಂಬಡಿಕೆ - 1914-1918ರ ಪ್ರಥಮ ಜಾಗತಿಕ ಯುದ್ಧವನ್ನು ಮುಕ್ತಾಯಗೊಳಿಸಿದ ಶಾಂತಿ ಒಡಂಬಡಿಕೆ. ಈ ಒಡಂಬಡಿಕೆಗೆ

ವೆಸ್ಟ್‌ಲೆನ್‌ನಲ್ಲಿ 1919ರ ಜೂನ್ 28ರಂದು ಅಮೆರಿಕದ ಸಂಯುಕ್ತ ಸಂಸ್ಥಾನಗಳು, ಗ್ರೇಟ್ ಬ್ರಿಟನ್, ಫ್ರಾನ್ಸ್, ಇಟಲಿ, ಜಪಾನ್ ಹಾಗೂ ಯುದ್ಧಕಾಲದಲ್ಲಿ ಅವುಗಳೊಂದಿಗೆ ಒಂದುಗೂಡಿದ್ದ ದೇಶಗಳು ಒಂದು ಕಡೆಯೂ, ಪರಾಭವಗೊಂಡಿದ್ದ ಜರ್ಮನಿಯು ಮತ್ತೊಂದು ಕಡೆಯೂ, ಸಹಿ ಹಾಕಿದವು. ಒಡಂಬಡಿಕೆ ವಿಜಯೀ ರಾಷ್ಟ್ರಗಳ ಪರವಾಗಿ ಬಂಡವಾಳಶಾಹಿ ಜಗತ್ತಿನ ಪುನರ್‌ಹಂಚಿಕೆಯನ್ನು ದೃಢೀಕರಿಸಿತು. ಸೋವಿಯತ್ ರಷ್ಯದ ನಿರ್ಮೂಲನ ಹಾಗೂ ಇಡೀ ಜಗತ್ತಿನಲ್ಲಿ ಕ್ರಾಂತಿಕಾರಿ ಚಳವಳಿಯನ್ನು ಧ್ವಂಸ ಮಾಡುವ ಉದ್ದೇಶವುಳ್ಳ ರಾಷ್ಟ್ರಗಳ ನಡುವಣ ಸಂಬಂಧಗಳ ವ್ಯವಸ್ಥೆ ಏರ್ಪಡಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿತ್ತು.

ಪುಟ 256.

105 90ನೆಯ ಟಿಪ್ಪಣಿ ನೋಡಿ.

ಪುಟ 258.

106 ಪ್ರಥಮ ರಷ್ಯನ್ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿ (1905-1907) ಅನೇಕ ದೇಶಗಳಲ್ಲಿ ರಾಷ್ಟ್ರೀಯ ವಿಮೋಚನಾ ಚಳವಳಿಯ ಬೆಳವಣಿಗೆಯ ಮೇಲೆ ಭಾರಿ ಪ್ರಭಾವ ಬೀರಿತು. ಉದಾಹರಣೆಗೆ ಟರ್ಕಿಯಲ್ಲಿ ಆ ಕಾಲದ ಬೂರ್ಷ್ವಾ-ಕ್ರಾಂತಿಕಾರಿ ಚಳವಳಿ ಟರ್ಕಿ ಸೈನ್ಯದ ಬಂಡಾಯದೊಂದಿಗೆ ಮುಕ್ತಾಯಗೊಂಡಿತು, ಇದರ ಫಲಿತಾಂಶವಾಗಿ 1876ರ ಸಂವಿಧಾನವನ್ನು ಪುನರುಜ್ಜೀವನಗೊಳಿಸಲಾಯಿತು ಮತ್ತು ಪಾರ್ಲಿಮೆಂಟ್ ರಚಿಸಲಾಯಿತು.

ಇರಾನ್‌ನಲ್ಲಿ (ಪರ್ಷಿಯಾದಲ್ಲಿ) ವಾಣಿಜ್ಯ-ಕೈಗಾರಿಕಾ ಬೂರ್ಷ್ವಾ ಸೀಯ ನಾಯಕತ್ವದಲ್ಲಿ ಸಾಮಂತಶಾಹಿ ವಿರೋಧಿ ಹಾಗೂ ಸಾಮ್ರಾಜ್ಯಶಾಹಿ ವಿರೋಧಿ ಕ್ರಾಂತಿಕಾರಿ ಚಳವಳಿಯ ಫಲಿತಾಂಶವಾಗಿ ದೇಶದ ಇತಿಹಾಸದಲ್ಲೇ ಪ್ರಥಮವಾಗಿ ಪಾರ್ಲಿಮೆಂಟ್ ರಚಿಸಲಾಯಿತು. ಈ ಪಾರ್ಲಿಮೆಂಟ್ 1905 ರಲ್ಲಿ ಸಂವಿಧಾನ ರೂಪಿಸಿತು.

ಚೀನಾದಲ್ಲೂ 1905ರಿಂದ 1911ರ ವರೆಗೆ ಸಂವಿಧಾನಕ್ಕಾಗಿ, ಪ್ರಾಂತ್ಯಗಳ ಸ್ವಾಯತ್ತತೆಗಾಗಿ ಬೂರ್ಷ್ವಾಸೀಯ ಹೋರಾಟ ಜರುಗಿತು, ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟ ಘೋಷಿಸಲಾಯಿತು. ಇದೇ ಅವಧಿಯಲ್ಲಿ ರೈತರ ಮತ್ತು ಕಾರ್ಮಿಕರ ನಡುವೆಯೂ ಕ್ರಾಂತಿಕಾರಿ ಚಳವಳಿ ಹೆಚ್ಚಿತು. 1911ರಲ್ಲಿ ಮಂಚೂರಿಯದ ತ್ಸೀನ್ ರಾಜವಂಶ ಪದಚ್ಯುತಿಗೊಂಡಿತು, ಚೀನಾವನ್ನು ಗಣತಂತ್ರವನ್ನಾಗಿ ಘೋಷಿಸಲಾಯಿತು. ಕ್ರಾಂತಿಕಾರಿ ಪ್ರಜಾಪ್ರಭುತ್ವವಾದಿ ಸೂನ್-ಯಾತ್-ಸೆನ್ ಗಣತಂತ್ರದ ತಾತ್ಕಾಲಿಕ ಅಧ್ಯಕ್ಷರಾದರು.

ಪುಟ 262.

107 ತೃತೀಯ ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್ (ಕೊಮಿಂಟರ್ನ್) - ಶ್ರಮಜೀವಿ

ವರ್ಗದ ಅಂತರರಾಷ್ಟ್ರೀಯ ಕ್ರಾಂತಿಕಾರಿ ಸಂಘಟನೆ. ವಿವಿಧ ದೇಶಗಳ ಕಮ್ಯೂನಿಸ್ಟ್ ಪಾರ್ಟಿಗಳ ಒಕ್ಕೂಟವಾಗಿ ಇದು 1919ರಿಂದ 1943ರ ವರೆಗೆ ಅಸ್ತಿತ್ವದಲ್ಲಿತ್ತು.

ಪ್ರಥಮ ಜಾಗತಿಕ ಯುದ್ಧದ ಆರಂಭದಲ್ಲಿ ದ್ವಿತೀಯ ಇಂಟರ್‌ನ್ಯಾಷನಲ್‌ನ ಸಂದರ್ಭಸಾಧಕವಾದಿ ನಾಯಕರ ದ್ರೋಹ ಮತ್ತು ಈ ಇಂಟರ್‌ನ್ಯಾಷನಲ್‌ನ ಪತನಗಳಿಂದಾಗಿ ಕಾರ್ಮಿಕ ವರ್ಗ ಚಳವಳಿಯಲ್ಲಿ ಒಡಕು ಉಂಟಾದ ನಂತರ ತೃತೀಯ ಇಂಟರ್‌ನ್ಯಾಷನಲ್‌ನ ಸ್ಥಾಪನೆ ಐತಿಹಾಸಿಕ ಅನಿವಾರ್ಯವಾಯಿತು. ಲೆನಿನ್‌ರವರೇ ಅದರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದುದು.

ಕೊಮಿಂಟರ್‌ನ ಪ್ರಥಮ ಮಹಾಧಿವೇಶನ ಮಾಸ್ಕೋದಲ್ಲಿ, 1919ರ ಮಾರ್ಚ್ 2ರಿಂದ 6ರ ವರೆಗೆ ನಡೆಯಿತು. ಈ ಮಹಾಧಿವೇಶನವು ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್‌ನ ವೇದಿಕೆಯನ್ನೂ ಇಡೀ ಜಗತ್ತಿನ ಶ್ರಮಜೀವಿಗಳಿಗೆ ಘೋಷಣೆಯನ್ನೂ ಅಂಗೀಕರಿಸಿತು. ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್ ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಎಂಗೆಲ್ಸ್, 'ಕಮ್ಯೂನಿಸ್ಟ್ ಪಾರ್ಟಿಯ ಪ್ರಣಾಳಿಕೆ'ಯಲ್ಲಿ ವ್ಯಕ್ತಪಡಿಸಿರುವ ವಿಚಾರಗಳ ಮುಂದುವರಿಕೆ ಎಂದು ಘೋಷಣೆಯಲ್ಲಿ ಸೂಚಿಸಲಾಗಿದೆ.

ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್ ಎಲ್ಲ ದೇಶಗಳ ಶ್ರಮಿಕರ ನಡುವಣ ಸಂಬಂಧ ಸಂಪರ್ಕಗಳನ್ನು ಪುನರ್‌ಸ್ಥಾಪಿಸಿ ದೃಢೀಕರಿಸಿತು, ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಯಲ್ಲಿ ಸಂದರ್ಭಸಾಧಕವಾದವನ್ನು ಬಯಲು ಮಾಡುವುದಕ್ಕೆ, ಎಳೆಯ ಕಮ್ಯೂನಿಸ್ಟ್ ಪಾರ್ಟಿಗಳ ಬಲವರ್ಧನೆಗೆ, ಹೊಸ ಪರಿಸ್ಥಿತಿಗಳಲ್ಲಿ ಅಂತರರಾಷ್ಟ್ರೀಯ ಕಮ್ಯೂನಿಸ್ಟ್ ಚಳವಳಿಯ ವ್ಯೂಹತಂತ್ರಗಳನ್ನು ನಿರೂಪಿಸುವುದಕ್ಕೆ ಸಹಕರಿಸಿತು.

ದ್ವಿತೀಯ ಜಾಗತಿಕ ಯುದ್ಧದ ಕಾಲದಲ್ಲಿ ಕಮ್ಯೂನಿಸ್ಟ್ ಪಾರ್ಟಿಗಳು ಘಾಸಿಸಂ ವಿರುದ್ಧ ವೀರೋಚಿತ ಹೋರಾಟ ನಡೆಸಿದವು. ಆದಾಗ್ಯೂ ಜಟಿಲ ಗೊಂಡ ಅಂತರರಾಷ್ಟ್ರೀಯ ಪರಿಸ್ಥಿತಿಯಿಂದಾಗಿ ಹೊಸ ಸಂಘಟನಾ ರೂಪಗಳು ಅವಶ್ಯವಾಗಿದ್ದವು. ಇದನ್ನು ಗಣನೆಗೆ ತಂದುಕೊಂಡು 1943ರ ಮೇ 15ರಂದು ಕೊಮಿಂಟರ್‌ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮಂಡಳಿ ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್‌ಅನ್ನು ವಿಸರ್ಜಿಸುವ ಗೊತ್ತುವಳಿಯನ್ನು ಅಂಗೀಕರಿಸಿತು.

ನಾಮಸೂಚಿ

ಅಲೇಕ್ಸಿಸ್‌ಸಿ, ಗ್ರಿಗೋರಿಯ್ ಅಲೆಕ್ಸೇಯೆವಿಚ್ (ಜನನ 1879ರಲ್ಲಿ) – ಸೋಷಲ್ ಡೆಮೋಕ್ರಾಟ್. 1917ರಲ್ಲಿ ರಷ್ಯದಲ್ಲಿ ಇದ್ದರು, ಪ್ರತಿಕ್ರಾಂತಿಕಾರಿ ನಿಲುವು ತಳೆದಿದ್ದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ 1918ರಲ್ಲಿ ವಿದೇಶಕ್ಕೆ ವಲಸೆ ಹೋದರು. ಅಲ್ಲಿ ಉಗ್ರ ಪ್ರತಿಗಾಮಿ ಶಿಬಿರ ಸೇರಿಕೊಂಡರು. – 79.

ಅವ್‌ಕ್ಸೇಂತ್ಸೆವ್, ನಿಕೊಲಾಯ್ ದ್ಮಿತ್ರಿಯೆವಿಚ್ (1878-1943) – ಸಮಾಜ ವಾದಿ-ಕ್ರಾಂತಿಕಾರಿಗಳ ಪಾರ್ಟಿಯ ನಾಯಕರಲ್ಲೊಬ್ಬರು, ಈ ಪಾರ್ಟಿಯ ಕೇಂದ್ರ ಸಮಿತಿಯ ಸದಸ್ಯ. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ಅಖಿಲ ರಷ್ಯ ರೈತ ಡೆಪ್ಯೂಟಿಗಳ ಕಾರ್ಯಕಾರಿ ಸಮಿತಿ ಅಧ್ಯಕ್ಷ, ಬೂರ್ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಹಲವು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಪ್ರತಿಕ್ರಾಂತಿಕಾರಿ ಬಂಡಾಯಗಳ ಸಂಘಟಕರ ಲೊಬ್ಬರು; ವಿದೇಶಕ್ಕೆ ವಲಸೆ ಹೋದರು. – 27.

ಆಡ್ಲರ್ (Adler), ಫ್ರೀಡ್ರಿಹ್ (1879-1960) – ಆಸ್ಟ್ರಿಯನ್ ಬಲಪಂಥೀಯ ಸೋಷಲ್ ಡೆಮೋಕ್ರಾಟ್. – 239.

ಈಸುವ್, ಯೋಸಿಫ್ ಅಂದ್ರೇಯೆವಿಚ್ (1878-1920) – ಸೋಷಲ್ ಡೆಮೋ ಕ್ರಾಟ್, ಮೆನ್ಷೆವಿಕ್. 1917ರಲ್ಲಿ ಮಾಸ್ಕೋದ ಮೆನ್ಷೆವಿಕರ ಸಮಿತಿಯ ಸದಸ್ಯರಾಗಿ ದ್ದರು, ಮಾಸ್ಕೋ ಸೋವಿಯತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ. – 161, 162, 167.

ಎಂಗೆಲ್ಸ್ (Engels), ಫ್ರೆಡರಿಕ್ (1820-1895). – 5, 127, 192, 193, 195, 196, 250.

ಒಸೀನ್‌ಸಿ, ಎನ್. (ಅಬಲೇನ್‌ಸಿಯ್, ವಲೆರಿಯಾನ್ ವಲೆರಿಯಾನೊವಿಚ್) (1887-1938) – 1907ರಿಂದ ಬೋಲ್ಷೆವಿಕ್ ಪಾರ್ಟಿ ಸದಸ್ಯ. ಅಕ್ಟೋಬರ್

ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್‌ನ ಹಾಗೂ ಪಾರ್ಟಿಯ ನಾಯಕ ಹುದ್ದೆಗಳಲ್ಲಿ ಕೆಲಸ ಮಾಡಿದರು. 1918ರಲ್ಲಿ “ಎಡ ಕಮ್ಯೂನಿಸ್ಟ್.” 1920-1921ರಲ್ಲಿ “ಪ್ರಜಾಸತ್ತಾತ್ಮಕ ಕೇಂದ್ರೀಯತಾವಾದ” ಎಂಬ ವಿರೋಧ ವೃಂದದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದರು, 1923ರಲ್ಲಿ ಟ್ರಾಟ್‌ಸ್ಕಿಯವರ ವೃಂದಕ್ಕೆ ಬೆಂಬಲ ನೀಡಿದರು. - 164.

ಕರೇಲಿನ್, ವ್ಲದೀಮಿರ್ ಅಲೆಕ್ಸಾಂಡ್ರೊವಿಚ್ (1891-1938) - ವಾಮವಾದಿ ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ಸಂಘಟಕರಲ್ಲೊಬ್ಬರು ಮತ್ತು ಈ ಪಾರ್ಟಿಯ ಕೇಂದ್ರ ಸಮಿತಿಯ ಸದಸ್ಯ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ 1917ರ ಡಿಸೆಂಬರ್‌ನಲ್ಲಿ ಜನತಾ ಕಮಿಸ್ಸಾರ್‌ಗಳ ಮಂಡಳಿ (ಸಚಿವ ಸಂಪುಟ) ಸೇರಿದರು. 1918ರ ಮಾರ್ಚ್‌ನಲ್ಲಿ ಬ್ರೆಸ್ತಾ ಶಾಂತಿ ಒಡಂಬಡಿಕೆ ಸಹಿಗೊಂಡು ದರ ಸಂಬಂಧದಲ್ಲಿ ಈ ಮಂಡಳಿಯಿಂದ ಹೊರಬಂದರು. 1918ರ ಜುಲೈನಲ್ಲಿ ವಾಮವಾದಿ ಸಮಾಜವಾದಿ-ಕ್ರಾಂತಿಕಾರಿಗಳ ದಂಗೆಯ ನಾಯಕರಲ್ಲೊಬ್ಬರು. ಈ ಬಂಡಾಯ ಅಡಗಿಸಲ್ಪಟ್ಟ ನಂತರ ವಿದೇಶಕ್ಕೆ ವಲಸೆ ಹೋದರು. - 152, 160.

ಕವೆನ್ಯಾಕ್ (Cavaignac), ಲೂಯಿ ಎಜೇನ್ (1802-1857) - ಫ್ರಾನ್ಸ್‌ನ ಜನರಲ್, ಪ್ರತಿಗಾಮಿ ರಾಜಕೀಯ ಕಾರ್ಯಕರ್ತ. 1848ರ ಫೆಬ್ರವರಿ ಕ್ರಾಂತಿಯ ನಂತರ ಮಿಲಿಟರಿ ಸರ್ವಾಧಿಕಾರದ ನಾಯಕತ್ವ ವಹಿಸಿಕೊಂಡಿದ್ದರು, 1848ರ ಜೂನ್‌ನಲ್ಲಿ ಪ್ಯಾರಿಸ್‌ನ ಕಾರ್ಮಿಕರ ಬಂಡಾಯವನ್ನು ಕ್ರೂರವಾಗಿ ಹತ್ತಿ ಕ್ಕಿದರು. - 115, 148.

ಕಿಷ್ಕಿನ್, ನಿಕೊಲಾಯ್ ಮಿಹಾಯ್‌ಲವಿಚ್ (1864-1930) - ಕಾಡೆಟ್ಟರ ಪಾರ್ಟಿಯ ನಾಯಕರಲ್ಲೊಬ್ಬರು. ಬೂರ್‌ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಸಚಿವ ರಾಗಿದ್ದರು. - 26, 37, 66, 88.

ಕುಸ್ಕೋವ, ಎಕತೆರೀನ ದ್ಮಿತ್ರಿಯೆವ್ನ (1869-1958) - ರಷ್ಯನ್ ಬೂರ್‌ಷ್ವಾ ಸಾಮಾಜಿಕ ಗಣ್ಯ ವ್ಯಕ್ತಿ ಹಾಗೂ ಪತ್ರಿಕಾ ಲೇಖಕಿ. ಈಕೆ ಕ್ರಾಂತಿಕಾರಿ ಹೋರಾಟ ವನ್ನು ತಿರಸ್ಕರಿಸಬೇಕೆಂದು ಕಾರ್ಮಿಕರಿಗೆ ಕರೆಕೊಡುತ್ತಿದ್ದರು, ಕಾರ್ಮಿಕ ಚಳವಳಿಯನ್ನು ಲಿಬರಲ್ ಬೂರ್‌ಷ್ವಾಸೀಯ ರಾಜಕೀಯ ನಾಯಕತ್ವಕ್ಕೆ ಅಧೀನವಾಗಿರುವಂತೆ ಮಾಡಲು ಹವಣಿಸುತ್ತಿದ್ದರು, ವಾಮವಾದಿ ಕಾಡೆಟ್ಟರ ಪಕ್ಷ ಸೇರಿದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರವೂ ಸೋವಿಯತ್ ಸರ್ಕಾರದ ವಿರುದ್ಧ ಹೋರಾಟ ನಡೆಸಿದರು. - 27.

ಕೇರೆನ್‌ಸ್ಮಿ, ಅಲೆಕ್ಸಾಂದರ್ ಫ್ಯೋದರವಿಚ್ (1881-1970) – ಸಮಾಜವಾದಿ-ಕ್ರಾಂತಿಕಾರಿ ಪಾರ್ಟಿ ಸದಸ್ಯ. ಪ್ರಥಮ ಜಾಗತಿಕ ಯುದ್ಧದ ವರ್ಷಗಳಲ್ಲಿ (1914-1918) ಉಗ್ರ ಸಾಮಾಜಿಕ ಸ್ವದೇಶ ಮೂಢಾಭಿಮಾನಿ. 1917ರ ಫೆಬ್ರವರಿ ಬೂರ್‌ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ನ್ಯಾಯ ಸಚಿವ, ಮಿಲಿಟರಿ ಹಾಗೂ ನೌಕಾ ಸಚಿವ, ನಂತರ ಬೂರ್‌ಷ್ವಾ ತಾತ್ಕಾಲಿಕ ಸರ್ಕಾರದ ಪ್ರಧಾನಮಂತ್ರಿ ಮತ್ತು ಸುಪ್ರೀಮ್ ಕಮ್ಯಾಂಡರ್. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಸರ್ಕಾರದ ವಿರುದ್ಧ ಹೋರಾಟ ನಡೆಸಿದರು, 1918ರಲ್ಲಿ ವಿದೇಶಕ್ಕೆ ವಲಸೆ ಹೋದರು. – 12, 15, 34, 35, 36, 43, 62, 64, 65, 66, 67, 75, 82, 84, 88, 90, 91, 95, 107, 109, 113, 123, 154, 159, 161, 179, 197.

ಕೊನೊವಾಲೊವ್, ಅಲೆಕ್ಸಾಂದರ್ ಇವಾನವಿಚ್ (ಜನನ 1875ರಲ್ಲಿ) – ಭಾರಿ ಟೆಕ್ಸ್ಟೈಲ್ ಕಾರ್ಖಾನೆ ಮಾಲೀಕ, ಬೂರ್‌ಷ್ವಾಸೀಯ ಪ್ರೊಗ್ರೆಸ್ಸಿವ್ ಪಾರ್ಟಿಯ ನಾಯಕರಲ್ಲೊಬ್ಬರು. ಬೂರ್‌ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಮೊದಲು ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ, ನಂತರ ಪ್ರಧಾನ ಮಂತ್ರಿ ಕೇರೆನ್‌ಸ್ಮಿಯವರ ಸಹಾಯಕ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ದೇಶಾಂತರವಾಸಿ. – 26.

ಕೊರ್ನಿಲೊವ್, ಲಾವ್ರ ಗಿಯೋರ್ಗಿಯೆವಿಚ್ (1870-1918) – ತ್ಸಾರ್ ಶಾಹಿ ಸೈನ್ಯದ ಜನರಲ್, ರಾಜಪ್ರಭುತ್ವವಾದಿ. 1917ರ ಜೂನ್-ಆಗಸ್ಟ್‌ನಲ್ಲಿ ರಷ್ಯನ್ ಸೈನ್ಯದ ಸುಪ್ರೀಮ್ ಕಮ್ಯಾಂಡರ್. ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರತಿ ಕ್ರಾಂತಿಕಾರಿ ಬಂಡಾಯದ ನಾಯಕ. ಈ ಬಂಡಾಯವನ್ನು ಅಡಗಿಸಿದನಂತರ ಬಂಧಿಸಿ ಜೈಲಿಗೆ ಹಾಕಲಾಯಿತು. ಅಲ್ಲಿಂದ ತಪ್ಪಿಸಿಕೊಂಡು ದೋನ್ ನದಿ ಪ್ರದೇಶಕ್ಕೆ ಹೋದರು. ಅಲ್ಲಿ ಶ್ವೇತದಳಗಳಿಂದ ಕೂಡಿದ “ಸ್ವಯಂಸೇವಕ ಸೈನ್ಯ” ಸಂಘಟಿಸಿ ಅದರ ನಾಯಕ. ಯೆಕತೇರಿನದಾರ್ (ಈಗಿನ ಕ್ರಸ್ನದಾರ್) ಹತ್ತಿರ ನಡೆದ ಕದನವೊಂದರಲ್ಲಿ ಸತ್ತರು. – 9, 10, 15, 16, 43, 64, 65, 67, 75, 77, 81, 104, 107, 109, 113, 115, 117, 123, 125.

ಕೊಲ್ಚಾಕ್, ಅಲೆಕ್ಸಾಂದರ್ ವಸೀಲ್ಯೆವಿಚ್ (1873-1920) – ತ್ಸಾರ್‌ಶಾಹಿ ನೌಕಾಬಲದ ಅಡ್ಮಿರಾಲ್, ರಾಜಪ್ರಭುತ್ವವಾದಿ, 1918-1919ರಲ್ಲಿ ರಷ್ಯನ್ ಪ್ರತಿ ಕ್ರಾಂತಿಕಾರಿ ಚಟುವಟಿಕೆಯ ಪ್ರಮುಖ ನಾಯಕರಲ್ಲೊಬ್ಬರು, ಅಂಟಾಂಟ್‌ನ ಕೈಗೊಂಬೆ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಅಮೆರಿಕದ ಹಾಗೂ ಅಂಟಾಂಟ್‌ನ ಬೆಂಬಲ ಪಡೆದು ರಷ್ಯದ ಸರ್ವೋಚ್ಚ ಆಳ್ವಿಕೆಗಾರ ಎಂದು ಘೋಷಿಸಿಕೊಂಡು ಉರಾಲ್ಸ್, ಸೈಬೀರಿಯ ಹಾಗೂ ದೂರ ಪ್ರಾಚ್ಯಗಳಲ್ಲಿ ಮಿಲಿಟರಿ ಬೂರ್‌ಷ್ವಾ-

ಭೂಮಾಲೀಕರ ಸರ್ವಾಧಿಕಾರದ ನಾಯಕ. ಕೆಂಪು ಸೇನೆಯ ಪ್ರಹಾರಗಳ ಹಾಗೂ ಕ್ರಾಂತಿಕಾರಿ ಗರಿಲ್ಲಾ ಕದನಗಳ ಫಲಿತಾಂಶವಾಗಿ ಕೊಲ್ಚಾಕ್ ಸೇನೆಗೆ ಸೋಲು; ಕೊಲ್ಚಾಕ್ ಸೆರೆ. 1920ರ ಫೆಬ್ರವರಿಯಲ್ಲಿ ಇರ್‌ಕೂತ್‌ಸ್ಕ್ ಕ್ರಾಂತಿ ಪುಂಡಳಿಯ ಗೊತ್ತುವಳಿಯ ಮೇರೆಗೆ ಅವನನ್ನು ಗುಂಡಿಕ್ಕಿ ಕೊಲ್ಲಲಾಯಿತು. - 203, 204, 205, 209, 210, 252, 253, 255, 259.

ಕೋಲ್ಬ್ (Kolb), ವಿಲ್‌ಹೆಲ್ಮ್ (1870-1918) - ಜರ್ಮನ್ ಸೋಷಲ್ ಡೆಮೋಕ್ರಾಟ್. ತೀವ್ರ ಸಂದರ್ಭಸಾಧಕವಾದಿ ಹಾಗೂ ಪುನರ್‌ಪರಿಶೀಲನಾವಾದಿ. - 192.

ಕೌತ್‌ಸ್ಕಿ (Kautsky), ಕಾರ್ಲ್ (1854-1938) - ಜರ್ಮನ್ ಸೋಷಲ್ ಡೆಮೋಕ್ರಸಿಯ ಹಾಗೂ ದ್ವಿತೀಯ ಇಂಟರ್‌ನ್ಯಾಷನಲ್‌ನ ನಾಯಕರಲ್ಲೊಬ್ಬರು. ಮೊದಲಿಗೆ ಮಾರ್ಕ್ಸ್‌ವಾದಿ, ನಂತರ ತತ್ವಭ್ರಷ್ಟ ಮಾರ್ಕ್ಸ್‌ವಾದಿ, ಕಾರ್ಮಿಕ ಚಳವಳಿಗೆ ಅತ್ಯಂತ ಅಪಾಯಕಾರಿ ಸಂದರ್ಭಸಾಧಕವಾದಿ ಪ್ರವೃತ್ತಿಯಾದ ಕೇಂದ್ರೀಯತಾವಾದದ (ಕೌತ್‌ಸ್ಕಿವಾದ) ಸಿದ್ಧಾಂತಿ. - 189-195, 197-199, 200, 221, 229, 239, 244, 245, 247.

ಕ್ರಸ್ಕೋವ್, ಪ್ರೋತ್ರ್ ನಿಕೊಲಾಯೆವಿಚ್ (1869-1947) - ತ್ಸಾರ್‌ಶಾಹಿ ಸೈನ್ಯದ ಜನರಲ್; 1917ರ ಆಗಸ್ಟ್‌ನಲ್ಲಿ ಕೊರ್ನಿಲೊವ್ ಬಂಡಾಯದಲ್ಲಿ ಕ್ರಿಯಾತ್ಮಕ ಸಹಭಾಗಿ, 1918-1919ರಲ್ಲಿ ದೋನ್ ಪ್ರದೇಶದಲ್ಲಿ ಶ್ವೇತ ಕೊಸಾಕ್ ಸೈನ್ಯದ ನಾಯಕ. 1919ರಲ್ಲಿ ದೇಶಾಂತರವಾಸಿ. - 95, 195.

ಕ್ಲೌಸೆವಿತ್ಸ್ (Clausewitz), ಕಾರ್ಲ್ (1780-1831) - ಪ್ರುಷ್ಯದ ಜನರಲ್, ಗಣ್ಯ ಬೂರ್ಷ್ವಾ ಮಿಲಿಟರಿ ಸಿದ್ಧಾಂತಿ, ನೆಪೋಲಿಯನ್ ಯುದ್ಧ ಮತ್ತಿತರ ಯುದ್ಧಗಳ ಇತಿಹಾಸ ಕುರಿತು ಅನೇಕ ಪುಸ್ತಕಗಳ ಕರ್ತೃ. - 142.

ಗೇ, ಅಲೆಕ್ಸಾಂಡರ್ ಯೂ. (1879-1919) - ರಷ್ಯನ್ ಆರಾಜಕತಾವಾದಿ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಆಡಳಿತದ ಬೆಂಬಲಿಗ. - 152, 160.

ಗೆಗೆಚ್ಕೋರಿ, ಯೆಪ್ಲೇನಿಯ್ ಪಿತ್ರೋವಿಚ್ (1881-1954) - ಮೆನ್ಷೆವಿಕ್, 1917ರ ನವಂಬರ್‌ನಿಂದ ಟ್ರಾನ್ಸ್‌ಕಾಕಸಸ್ ಪ್ರತಿಕ್ರಾಂತಿಕಾರಿ ಸರ್ಕಾರದ ಪ್ರಧಾನ ಮಂತ್ರಿ, ನಂತರ ಜಾರ್ಜಿಯದ ಮೆನ್ಷೆವಿಕ್ ಸರ್ಕಾರದಲ್ಲಿ ವಿದೇಶಿ ವ್ಯವಹಾರಗಳ

ಸಚಿವ ಹಾಗೂ ಉಪಪ್ರಧಾನ ಮಂತ್ರಿ. 1921ರಿಂದ ಶ್ವೇತ ದೇಶಾಂತರವಾಸಿ. - 95, 96, 117, 123, 125.

ಗೋಂಪೆರ್ಸ್ (Gompers), ಸಾಮ್ಯುವೆಲ್ (1850-1924) - ಅಮೆರಿಕದ ಟ್ರೇಡ್ ಯೂನಿಯನ್ ಚಳವಳಿಯ ಕಾರ್ಯಕರ್ತ, ಅಮೆರಿಕನ್ ಲೇಬರ್ ಫೆಡರೇಷನ್ನಿನ ಸಂಸ್ಥಾಪಕರಲ್ಲೊಬ್ಬರು. ಬಂಡವಾಳವಾದದೊಂದಿಗೆ ವರ್ಗ ಸಹಕಾರದ ನೀತಿ ಅನುಸರಿಸಿ ಕಾರ್ಮಿಕ ವರ್ಗದ ಕ್ರಾಂತಿಕಾರಿ ಹೋರಾಟದ ವಿರುದ್ಧವಾಗಿದ್ದರು. ಪ್ರಥಮ ಜಾಗತಿಕ ಯುದ್ಧದ ಕಾಲದಲ್ಲಿ (1914-1918) ಸಾಮಾಜಿಕ ಸ್ವದೇಶ ಮೂಢಾಭಿಮಾನಿ. - 188.

ಗೋತ್ಸ್, ಅಬ್ರಾಮ್ ರಫಯಿಲವಿಚ್ (1882-1940) - ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ನಾಯಕರಲ್ಲೊಬ್ಬರು. ಆಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಆಡಳಿತದ ವಿರುದ್ಧ ಬಿರುಸಾದ ಹೋರಾಟ ನಡೆಸಿದರು. - 95, 113, 117, 123, 125.

ಗ್ಲೊಜ್ಡೆವ್, ಕುಸ್ಮಾ ಅನ್ತೋನವಿಚ್ (ಜನನ 1883) - ಮೆನ್ಷೆವಿಕ್-ವಿಸರ್ಜನ ವಾದಿ. ಪ್ರಥಮ ಜಾಗತಿಕ ಯುದ್ಧದ ವರ್ಷಗಳಲ್ಲಿ (1914-1918) ಸಾಮಾಜಿಕ ಸ್ವದೇಶ ಮೂಢಾಭಿಮಾನಿ, ಕೇಂದ್ರ ಯುದ್ಧೋದ್ಯಮ ಸಮಿತಿಯ ಕಾರ್ಮಿಕ ವೃಂದದ ಅಧ್ಯಕ್ಷ. 1917 ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ಬೂರ್ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಸಚಿವ. - 43.

ಚರ್ಚಿಲ್ (Churchill), ವಿನ್‌ಸ್ಟನ್ (1874-1965) - ಇಂಗ್ಲೆಂಡ್‌ನ ರಾಜಕಾರಣಿ, ಕನ್ಸರ್ವಟೀವ್. 1918-1921ರಲ್ಲಿ ದೇಶದ ಯುದ್ಧ ಇಲಾಖೆಯ ಸಚಿವರಾಗಿ ಸೋವಿಯತ್ ರಷ್ಯದ ವಿರುದ್ಧ ಸಶಸ್ತ್ರ ಹಸ್ತಕ್ಷೇಪಕ್ಕೆ ಪ್ರೋತ್ಸಾಹ ಕೊಟ್ಟರು. - 259.

ಚಾಯ್ಕೋವ್‌ಸ್ಕಿ, ನಿಕೊಲಾಯ್ ವಸೀಲ್ಯೆವಿಚ್ (1850-1926) - ನರೋ ದ್ವಿಕ್, ನಂತರ ಸಮಾಜವಾದಿ-ಕ್ರಾಂತಿಕಾರಿ. ಆಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ವಿರೋಧಿ ಬಂಡಾಯಗಳನ್ನು ಸಂಘಟಿಸಿದರು, ಸೋವಿಯತ್ ರಷ್ಯದ ವಿರುದ್ಧ ಸಶಸ್ತ್ರ ಹಸ್ತಕ್ಷೇಪಕ್ಕೆ ನೆರವು ನೀಡಿದರು. - 27.

ಚೆರ್ನಿಷೇವ್‌ಸ್ಕಿ, ನಿಕೊಲಾಯ್ ಗವ್ರೀಲವಿಚ್ (1828-1889) - ಮಹಾನ್ ರಷ್ಯನ್ ಕ್ರಾಂತಿಕಾರಿ ಡೆಮೊಕ್ರಾಟ್ ಹಾಗೂ ಅಸಾಧ್ಯಾರ್ಥ ಸಮಾಜವಾದಿ; ವಿಜ್ಞಾನಿ,

ಲೇಖಕ ಹಾಗೂ ಸಾಹಿತ್ಯ ವಿಮರ್ಶಕ; ರಷ್ಯನ್ ಸೋಷಲ್ ಡೆಮೋಕ್ರಸಿಯ ಗಣ್ಯ ಪೂರ್ವಗಾಮಿಗಳಲ್ಲೊಬ್ಬರು. - 129, 178.

ಚೆರ್ನೊಕೊವ್ ಬಿ. ಎನ್. (ಜನನ 1883) - ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ಸದಸ್ಯ. - 236.

ಚೆರ್ನೋವ್, ವಿಕ್ಟರ್ ಮಿಹೈಲೊವಿಚ್ (1876-1952) - ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ನಾಯಕರಲ್ಲಿ ಮತ್ತು ಸಿದ್ಧಾಂತಿಗಳಲ್ಲಿ ಒಬ್ಬರು. 1917ರ ಮೇ-ಆಗಸ್ಟ್‌ನಲ್ಲಿ ಬೂರ್ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಕೃಷಿ ಸಚಿವ. ಭೂಮಾಲೀಕರ ಜಮೀನುಗಳನ್ನು ಆಕ್ರಮಿಸಿಕೊಂಡ ರೈತರನ್ನು ಕ್ರೂರವಾಗಿ ಹತ್ತಿಕ್ಕುವ ನೀತಿ ಪಾಲಿಸಿದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ವಿರೋಧಿ ಬಂಡಾಯಗಳ ಸಂಘಟಕರಲ್ಲೊಬ್ಬರು. 1920ರಲ್ಲಿ ವಿದೇಶಕ್ಕೆ ವಲಸೆ ಹೋದರು; ಅಲ್ಲಿಯೂ ಸೋವಿಯತ್ ವಿರೋಧಿ ಚಟುವಟಿಕೆ ಮುಂದುವರಿಸಿದರು. - 15, 16, 37, 42, 65, 71, 88, 115, 245, 247.

ಜೊರ್ದಾನಿಯ, ನೋಯ್ ನಿಕೊಲಾಯೆವಿಚ್ (1870-1953) - ಸೋಷಲ್ ಡೆಮೋಕ್ರಾಟ್, ಕಾಕಸಸ್‌ನ ಮೆನ್ಷೆವಿಕರ ನಾಯಕರಲ್ಲೊಬ್ಬರು. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ತ್ವಿಲಿಸಿಯ ಕಾರ್ಮಿಕ ಡೆಪ್ಯೂಟಿಗಳ ಸೋವಿಯತ್‌ನ ಅಧ್ಯಕ್ಷ. 1918-1921ರಲ್ಲಿ ಜಾರ್ಜಿಯಾದ ಪ್ರತಿಕ್ರಾಂತಿಕಾರಿ ಮೆನ್ಷೆವಿಕ್ ಸರ್ಕಾರದ ಪ್ರಧಾನ ಮಂತ್ರಿ; 1921ರಿಂದ ದೇಶಾಂತರವಾಸಿ. - 37.

ಟೇಲರ್ (Taylor), ಫ್ರೆಡರಿಕ್ ವಿನ್‌ಸ್ಲೋ (1856-1915) - ಅಮೆರಿಕನ್ ಇಂಜಿನಿಯರ್, ಕೆಲಸದ ದಿನವನ್ನು ಗರಿಷ್ಠ ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ಪಾದನಾ ಸಾಧನಗಳನ್ನೂ ಉಪಕರಣಗಳನ್ನೂ ವಿವೇಕಯುತವಾಗಿ ಬಳಸಿಕೊಳ್ಳುವ ಶ್ರಮ ಸಂಘಟನಾ ವ್ಯವಸ್ಥೆಯ ಸಂಸ್ಥಾಪಕ. ಬಂಡವಾಳವಾದದ ಪರಿಸ್ಥಿತಿಗಳಲ್ಲಿ ಈ ವ್ಯವಸ್ಥೆಯನ್ನು ಶ್ರಮಿಕರನ್ನು ಇನ್ನೂ ಹೆಚ್ಚಾಗಿ ಶೋಷಿಸುವುದಕ್ಕೆ ಬಳಸಿಕೊಳ್ಳಲಾಗುತ್ತದೆ. - 109, 110, 161.

ಟ್ರಾಟ್‌ಸ್ಕಿ (ಬ್ರೊನ್‌ಫೈನ್,) ಲೆವ್ ದವೀದವಿಚ್ (1879-1940) - ಲೆನಿನ್ ವಾದದ ಅತ್ಯುಗ್ರ ಶತ್ರು. 1917ರಲ್ಲಿ ಆರ್‌ಎಸ್‌ಡಿಎಲ್‌ಪಿ(ಬೋಲ್ಷೆವಿಕ್)ಯ 6ನೆಯ ಮಹಾಧಿವೇಶನದಲ್ಲಿ ಇವರನ್ನು ಬೋಲ್ಷೆವಿಕ್ ಪಾರ್ಟಿಗೆ ಸೇರಿಸಿಕೊಳ್ಳಲಾಯಿತು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಹಲವು ರಾಜ್ಯ ಹುದ್ದೆಗಳಲ್ಲಿ ಕೆಲಸ ಮಾಡಿದರು. 1923ರಿಂದ ಪಾರ್ಟಿಯ ಪ್ರಧಾನ ನೀತಿಯ ವಿರುದ್ಧ

ಹಾಗೂ ಸಮಾಜವಾದದ ನಿರ್ಮಾಣದ ಕುರಿತ ಲೆನಿನರ ಕಾರ್ಯಕ್ರಮದ ವಿರುದ್ಧ ಗುಂಪುಗಾರಿಕೆಯ ಸೆಣಸಾಟ ನಡೆಸಿದರು, ಸೋವಿಯತ್ ಒಕ್ಕೂಟದಲ್ಲಿ ಸಮಾಜವಾದದ ವಿಜಯ ಅಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು. ಕಮ್ಯೂನಿಸ್ಟ್ ಪಾರ್ಟಿಯು ಟ್ರಾಟ್‌ಸ್ಕಿವಾದವನ್ನು ಪಾರ್ಟಿಯಲ್ಲಿನ ಪೆಟಿ ಬೂರ್‌ಷ್ವಾ ಪ್ರವೃತ್ತಿ ಎಂದು ಖಂಡಿಸಿ ಇದನ್ನು ಸೈದ್ಧಾಂತಿಕವಾಗಿಯೂ ಸಂಘಟನಾತ್ಮಕವಾಗಿಯೂ ಧ್ವಂಸಮಾಡಿತು. 1927ರಲ್ಲಿ ಟ್ರಾಟ್‌ಸ್ಕಿಯನ್ನು ಪಾರ್ಟಿಯಿಂದ ಉಚ್ಚಾಟಿಸಲಾಯಿತು, ಸೋವಿಯತ್ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದುದರಿಂದ 1929ರಲ್ಲಿ ದೇಶದ ಹೊರಕ್ಕೆ ಹಾಕಲಾಯಿತು, 1932ರಲ್ಲಿ ಇವರ ಸೋವಿಯತ್ ಪೌರತ್ವವನ್ನು ರದ್ದು ಮಾಡಲಾಯಿತು. ವಿದೇಶದಲ್ಲಿದ್ದರೂ ಅಲ್ಲಿಂದಲೂ ಸೋವಿಯತ್ ಒಕ್ಕೂಟದ ಹಾಗೂ ಅದರ ಕಮ್ಯೂನಿಸ್ಟ್ ಚಳವಳಿಯ ವಿರುದ್ಧ ಹೋರಾಟ ಮುಂದುವರಿಸುತ್ತಿದ್ದರು. - 64.

ಡಾಂಟೋನ್ (Danton), ಜಾರ್ಜ್ ಜಾಕ್ (1759-1794) - 18ನೆಯ ಶತಮಾನದ ಅಂತ್ಯದ ಫ್ರೆಂಚ್ ಬೂರ್‌ಷ್ವಾ ಕ್ರಾಂತಿಯ ಗಣ್ಯ ಕಾರ್ಯಕರ್ತರ ಲೊಬ್ಬರು. - 79.

ಡ್ರೈಫುಸ್ (Dreyfus), ಆಲ್ಫ್ರೆಡ್ (1859-1935) - ಫ್ರಾನ್ಸ್‌ನ ಪ್ರಧಾನ ಸೇನಾ ಕಚೇರಿಯ ಅಧಿಕಾರಿ, ಯಹೂದಿ; 1894ರಲ್ಲಿ ಇವರ ಮೇಲೆ ರಾಜ್ಯದ್ರೋಹದ ಸುಳ್ಳು ಆಪಾದನೆ ಹೊರಿಸಿ ಆಜೀವ ಸಜೆ ವಿಧಿಸಲಾಯಿತು. ಈ ಪ್ರಕರಣದ ಪುನರ್‌ಪರಿಶೀಲನೆ ಮಾಡಬೇಕೆಂದು ಫ್ರಾನ್ಸ್‌ನಲ್ಲಿ ನಡೆದ ವ್ಯಾಪಕ ಸಾಮಾಜಿಕ ಚಳವಳಿಯ ಫಲಿತಾಂಶವಾಗಿ 1899ರಲ್ಲಿ ಇವರಿಗೆ ಕ್ಷಮಾದಾನ ದೊರೆಯಿತು, 1906ರಲ್ಲಿ ಇವರನ್ನು ಆಪಾದನೆಯಿಂದ ಖುಲಾಸೆ ಮಾಡಲಾಯಿತು. - 195.

ತುರಾತಿ (Turati), ಫಿಲಿಪ್ಪೊ (1857-1932) - ಇಟಲಿಯ ಕಾರ್ಮಿಕ ಚಳವಳಿಯ ಸುಧಾರಣಾವಾದಿ ಕಾರ್ಯಕರ್ತ, ಇಟಾಲಿಯನ್ ಸೋಷಲಿಸ್ಟ್ ಪಾರ್ಟಿಯ ಸಂಘಟಕರಲ್ಲೊಬ್ಬ (1892). ಬೂರ್‌ಷ್ವಾಸೀಯೊಂದಿಗೆ ಶ್ರಮಜೀವಿ ವರ್ಗವು ಸಹಕರಿಸಬೇಕೆಂಬ ನೀತಿ ಅನುಸರಿಸುತ್ತಿದ್ದರು. ಪ್ರಥಮ ಜಾಗತಿಕ ಯುದ್ಧದ ವರ್ಷಗಳಲ್ಲಿ (1914-1918) ಮಧ್ಯಮಮಾರ್ಗಿ ನಿಲುವು ತಳೆದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ಬಗೆಗೆ ವೈರ ಮನೋಭಾವ ತಳೆದರು, ಇಟಾಲಿಯನ್ ಶ್ರಮಿಕರ ಕ್ರಾಂತಿಕಾರಿ ಚಳವಳಿಯ ವಿರುದ್ಧವಾಗಿ ಶ್ರಮಿಸಿದರು. - 198.

ತುರ್ಗೇನೆವ್, ಇವಾನ್ ಸೆರ್ಗೇಯೆವಿಚ್ (1818-1883) - ಮಹಾನ್ ರಷ್ಯನ್ ಲೇಖಕ. - 129.

ತ್ಸೆರೆತೇಲಿ, ಇರಾಕ್ಲಿಯ್ ಗಿಯೋರ್ಗಿಯೆವಿಚ್ (1882-1959) – ಮೆನ್ಸೆ
ವಿಸಂನ ನಾಯಕರಲ್ಲೊಬ್ಬರು. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ
ಕ್ರಾಂತಿಯ ನಂತರ ಪೆತ್ರೊಗ್ರಾದ್ ಸೋವಿಯತ್‌ನ ಕಾರ್ಯನಿರ್ವಾಹಕ ಸಮಿತಿಯ
ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ. 1917ರ ಮೇ ತಿಂಗಳಲ್ಲಿ ಬೂರ್ಷ್ವಾ
ತಾತ್ಕಾಲಿಕ ಸರ್ಕಾರ ಸೇರಿದರು, ಬೋಲ್ಷೆವಿಕರಿಗೆ ಕಿರುಕುಳ ಕೊಡಬೇಕೆಂದು
ಪ್ರತಿಪಾದಿಸಿದವರಲ್ಲೊಬ್ಬರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಜಾರ್ಜ್
ಯದ ಮೆನ್ಸೆವಿಕ್ ಪ್ರತಿಕ್ರಾಂತಿಕಾರಿ ಸರ್ಕಾರದ ನಾಯಕರಲ್ಲೊಬ್ಬರು, ನಂತರ
ದೇಶಾಂತರವಾಸಿ. – 15, 22, 32, 41, 42, 43, 54, 60, 71, 81, 88,
115, 161, 162.

ದಾನ್ (ಗೂರ್‌ವಿಚ್), ಫ್ಯೋದರ್ ಇಲ್ಯಿಚ್ (1871-1947) – ಮೆನ್ಸೆವಿಕರ
ನಾಯಕರಲ್ಲೊಬ್ಬರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್
ಆಡಳಿತದ ವಿರುದ್ಧ ಹೋರಾಟ ನಡೆಸಿದರು. 1922ರ ಆರಂಭದಲ್ಲಿ ಇವರನ್ನು
ಸೋವಿಯತ್ ರಾಜ್ಯದ ಬದ್ಧ ಶತ್ರು ಎಂದು ಪರಿಗಣಿಸಿ ವಿದೇಶಕ್ಕೆ ಗಡಿಪಾರು
ಮಾಡಲಾಯಿತು. – 41, 66, 161, 195.

ದಾವೀದ್ (David), ಎದುವಾರ್ಡ್ (1863-1930) – ಜರ್ಮನ್
ಸೋಷಲ್ ಡೆಮೊಕ್ರಸಿಯ ಬಲ ವೃಂದದ ನಾಯಕರಲ್ಲೊಬ್ಬರು. – 192.

ದುಬಾಸೊವ್ – ಪಕ್ಷೇತರ ಮಿಲಿಟರಿ ಅಧಿಕಾರಿ, ರಣಾಂಗಣದಲ್ಲಿ ಹೋರಾಡಿದ
ಸೈನಿಕ. – 83.

ದೂತೊವ್, ಅಲೆಕ್ಸಾಂದರ್ ಇಲ್ಯಿಚ್ (1864-1921) – ತ್ಸಾರ್‌ಶಾಹಿ ಸೈನ್ಯ
ದಲ್ಲಿ ಕರ್ನಲ್, ಅರೆನ್‌ಬುರ್ಗ್‌ನ ಕೊಸ್ಸಾಕರ ದಳಗಳ ಮುಖ್ಯಸ್ಥ; 1918-1919
ರಲ್ಲಿನ ಕೊಸ್ಸಾಕರ ಪ್ರತಿಕ್ರಾಂತಿಯ ನಾಯಕರಲ್ಲೊಬ್ಬರು. – 95, 123, 125, 195.

ದೇನೀಕಿನ್, ಅನ್ನೋನ್ ಇವಾನವಿಚ್ (1872-1947) – ತ್ಸಾರ್‌ಶಾಹಿ ಜನ
ರಲ್, ಅಂತರ್ಯುದ್ಧದ ಕಾಲದಲ್ಲಿ (1918-1920) ಶ್ವೇತ ಸೈನ್ಯದಳಗಳು ನಡೆಸಿದ
ಬಂಡಾಯಗಳ ನಾಯಕರಲ್ಲೊಬ್ಬರು, ರಷ್ಯದ ದಕ್ಷಿಣ ಭಾಗದಲ್ಲಿ ಸೋವಿಯತ್
ವಿರೋಧಿ ಸಶಸ್ತ್ರ ಬಲಗಳ ಕಮ್ಯಾಂಡರ್. ಕೆಂಪು ಸೇನೆಯು ಶ್ವೇತ ಸೈನ್ಯದಳಗಳನ್ನು
ಧ್ವಂಸ ಮಾಡಿದ ನಂತರ ದೇಶಾಂತರವಾಸಿ. – 203, 252, 255, 261.

ದೇಬ್ಸ್ (Debs), ಯುಜೀನ್ ವಿಕ್ಟರ್ (1855-1926) – ಕಾರ್ಮಿಕ ಚಳ
ವಳಿಯ ಗಣ್ಯ ಕಾರ್ಯಕರ್ತ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಸೋಷಲ್ ಡೆಮೊ

ಕ್ರಾಟಿಕ್ ಪಾರ್ಟಿಯ ಸಂಘಟಕರಲ್ಲೊಬ್ಬರು. ಪ್ರಥಮ ಜಾಗತಿಕ ಯುದ್ಧದ ವರ್ಷಗಳಲ್ಲಿ (1914-1918) ಅಂತರರಾಷ್ಟ್ರೀಯತಾವಾದಿ ನಿಲುವು ತಳೆದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯನ್ನು ಸ್ವಾಗತಿಸಿದರು. 1918ರಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಪ್ರಚಾರ ನಡೆಸಿದ್ದಕ್ಕಾಗಿ ಇವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು, ಆದರೆ 1921ರಲ್ಲಿ ಇವರಿಗೆ ಕ್ಷಮಾದಾನ ದೊರೆಯಿತು. - 181, 195.

ದೊಬ್ರೊಲ್ಯೂಬೊವ್, ನಿಕೊಲಾಯ್ ಅಲೆಕ್ಸಾಂಡ್ರೊವಿಚ್ (1836-1861)
- ರಷ್ಯನ್ ಮಹಾನ್ ಕ್ರಾಂತಿಕಾರಿ ಪ್ರಜಾತಂತ್ರವಾದಿ, ಮಹೋನ್ನತ ಸಾಹಿತ್ಯ ವಿಮರ್ಶಕ ಹಾಗೂ ಭೌತಿಕವಾದಿ ತತ್ವಶಾಸ್ತ್ರಜ್ಞ. ಎ. ಐ. ಹೆರ್ತ್ಸೆನ್, ವಿ. ಜಿ. ಬೆಲೀನ್‌ಸ್ಕಿ ಹಾಗೂ ಎನ್. ಜಿ. ಚೆರ್ನಿಷೇವ್‌ಸ್ಕಿ ಅವರೊಂದಿಗೆ ಇವರೂ ರಷ್ಯದಲ್ಲಿ ಕ್ರಾಂತಿಕಾರಿ ಸೋಷಲ್ ಡೆಮೊಕ್ರಸಿಯ ಪೂರ್ವಗಾಮಿಯಾಗಿದ್ದರು. - 129.

ದ್ಯಾಚೇಂಕೊ, ಅಂದ್ರೇಯ್ ಪಾವ್ಲವಿಚ್ (1875-1952) - 1917ರಿಂದ ಬೋಲ್ಶೆವಿಕ್ ಪಾರ್ಟಿ ಸದಸ್ಯ. 1919ರಲ್ಲಿ ಮಾಸ್ಕೋ-ಕಜಾನ್ ರೈಲು ಮಾರ್ಗದಲ್ಲಿ ವೈದ್ಯನ ಸಹಾಯಕರಾಗಿ ಕೆಲಸ ಮಾಡಿದರು. - 212.

ನಿಕೀತಿನ್, ಎ. ಎಂ. (ಜನನ 1876) - ಮೆನ್ಸೆವಿಕ್, 1917ರ ಜುಲೈ ನಂತರ ಬೂರ್ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಗೃಹ ಸಚಿವ. - 43, 66.

ನಿಕೊಲಸ್, ದ್ವಿತೀಯ (ರೊಮಾನವ್) (1868-1918) - ಕೊನೆಯ ರಷ್ಯನ್ ಚಕ್ರವರ್ತಿ (1894-1917). ಉರಾಲ್‌ನ ಜಿಲ್ಲಾ ಕಾರ್ಮಿಕ ಹಾಗೂ ಸೈನಿಕ ಡೆಪ್ಯೂಟಿಗಳ ಸೋವಿಯತ್‌ನ ಗೊತ್ತುವಳಿಯ ಪ್ರಕಾರ 1918ರ ಜುಲೈ 17ರಂದು ಎಕತೆರೀನ್‌ಬುರ್ಗ್‌ನಲ್ಲಿ (ಈಗಿನ ಸ್ವಿಡ್ಲೋವ್‌ಸ್ಕ್) ಇವರನ್ನು ಗುಂಡಿಕ್ಕಿ ಕೊಲ್ಲಲಾಯಿತು. - 88, 91, 109, 174.

ನೆಪೋಲಿಯನ್, ಒಂದನೆಯ (ಬೋನಾಪಾರ್ಟಿ) (1769-1821) - ಮಹೋನ್ನತ ಫ್ರೆಂಚ್ ದಳಪತಿ, ಫ್ರೆಂಚ್ ಗಣತಂತ್ರದ ಪ್ರಥಮ ಕಾನ್ಸುಲ್ (1799-1804), ಫ್ರಾನ್ಸ್‌ನ ಚಕ್ರವರ್ತಿ (1804-1814 ಹಾಗೂ 1815). - 34, 148, 196.

ಪೆಪೆಹೋನೊವ್, ಅಲೆಕ್ಸೇಯ್ ವಸೀಲೈವಿಚ್ (1867-1933) - ಬೂರ್ಷ್ವಾ ಸಾಮಾಜಿಕ ಗಣ್ಯ ವ್ಯಕ್ತಿ ಹಾಗೂ ಪತ್ರಿಕಾ ಲೇಖಕ. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ಬೂರ್ಷ್ವಾ ತಾತ್ಕಾಲಿಕ ಸರ್ಕಾರದಲ್ಲಿ ಸಚಿವರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಆಡಳಿತದ

ವಿರುದ್ಧ ಹೋರಾಟ ನಡೆಸಿದರು, 1922ರಿಂದ ದೇಶಾಂತರವಾಸಿ. - 45, 73, 74, 75.

ಪೊಕ್ರೋವ್‌ಸ್ಕಿ, ಮಿಹಯಿಲ್ ನಿಕೊಲಾಯೆವಿಚ್ (1868-1932) -
ಇತಿಹಾಸಕಾರ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತ, 1905ರಿಂದ
ಆರ್‌ಎಸ್‌ಡಿಎಲ್‌ಪಿಯ ಸದಸ್ಯ. ಬ್ರೆಸ್ತಾ ಶಾಂತಿ ಒಪ್ಪಂದದ ಕಾಲದಲ್ಲಿ “ಎಡ
ಕಮ್ಯೂನಿಸ್ಟ್.” - 160.

ಪೊತ್ರೇಸೊವ್, ಅಲೆಕ್ಸಾಂದರ್ ನಿಕೊಲಾಯೆವಿಚ್ (1869-1934) -
ಮೆನ್ಷೆವಿಸನ ನಾಯಕರಲ್ಲೊಬ್ಬರು. ಪ್ರತಿಗಾಮಿ ಕಾಲಾವಧಿಯಲ್ಲಿ (1907-1910)
ವಿಸರ್ಜನವಾದದ (ಮೆನ್ಷೆವಿಕರ ಮಧ್ಯೆ ಪ್ರಚಲಿತವಾಗಿದ್ದ ತೀವ್ರ ಬಲಪಂಥೀಯ
ಸಂದರ್ಭಸಾಧಕವಾದಿ ಪ್ರವೃತ್ತಿ) ಸಿದ್ಧಾಂತಿ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ
ನಂತರ ವಿದೇಶಕ್ಕೆ ವಲಸೆ ಹೋದರು, ಅಲ್ಲಿಂದ ಸೋವಿಯತ್ ಆಡಳಿತದ ನಿಂದನೆ
ಮಾಡುತ್ತಿದ್ದರು. - 190.

ಪೊಮ್ಯಾಲೋವ್‌ಸ್ಕಿ, ನಿಕೊಲಾಯ್ ಗೆರಾಸಿಮೊವಿಚ್ (1835-1863) -
ರಷ್ಯನ್ ಲೇಖಕ, ಪ್ರಜಾಪ್ರಭುತ್ವವಾದಿ. - 168.

ಪ್ರೋತ್ರ, ಒಂದನೆಯ (ಮಹಾಶಯ) (1672-1725) - 1682ರಿಂದ
1725ರ ವರೆಗೆ ರಷ್ಯನ್ ದೊರೆ, ಮೊದಲ ಅಖಿಲ ರಷ್ಯನ್ ಚಕ್ರವರ್ತಿ. - 152.

ಪ್ರೊಕೊಪೋವಿಚ್, ಸೆರ್ಗೀಯ್ ನಿಕೊಲಾಯೆವಿಚ್ (1871-1955) -
ಬೂರ್‌ಷ್ವಾ ಅರ್ಥಶಾಸ್ತ್ರಜ್ಞ ಹಾಗೂ ಪತ್ರಿಕಾ ಲೇಖಕ. “ಅರ್ಥವಾದದ” (19ನೆಯ
ಶತಮಾನದ ಅಂತ್ಯ ಮತ್ತು 20ನೆಯ ಶತಮಾನದ ಆದಿ ಭಾಗದಲ್ಲಿ ರಷ್ಯನ್
ಸೋಷಲ್ ಡೆಮೊಕ್ರಾಟರ ಮಧ್ಯೆ ಪ್ರಚಲಿತವಾಗಿದ್ದ ಸಂದರ್ಭಸಾಧಕವಾದಿ ಪ್ರವೃತ್ತಿ)
ಗಣ್ಯ ಪ್ರತಿಪಾದಕ. ರಷ್ಯದಲ್ಲಿ ಬೆರ್ನ್‌ಷ್ಟೈನ್‌ವಾದದ ಪ್ರಥಮ ಪ್ರಚಾರಕ. 1906ರಲ್ಲಿ
ಕಾಡೆಟ್ಟರ ಪಾರ್ಟಿಯ ಕೇಂದ್ರ ಸಮಿತಿ ಸದಸ್ಯ. 1917ರಲ್ಲಿ ಬೂರ್‌ಷ್ವಾ ತಾತ್ಕಾಲಿಕ
ಸರ್ಕಾರದಲ್ಲಿ ಸಚಿವ. 1922ರಲ್ಲಿ ಸೋವಿಯತ್ ವಿರೋಧಿ ಚಟುವಟಿಕೆಯಲ್ಲಿ ತೊಡ
ಗಿದ್ದುದರಿಂದ ದೇಶದಿಂದ ಹೊರದೂಡಲಾಯಿತು. - 43.

ಪ್ಲೆಹಾನೊವ್, ಗಿಯೋರ್ಗಿ ವಲೆಂತೀನವಿಚ್ (1856-1918) - ರಷ್ಯನ್ ಹಾಗೂ
ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಯ ಗಣ್ಯ ಕಾರ್ಯಕರ್ತ, ರಷ್ಯದಲ್ಲಿ ಮಾರ್ಕ್ಸ್‌ವಾದ
ವಾದದ ಮೊದಲ ಪ್ರಚಾರಕ. ಆರ್‌ಎಸ್‌ಡಿಎಲ್‌ಪಿಯ ದ್ವಿತೀಯ ಮಹಾಧಿವೇಶ
ನದ (1903) ನಂತರ ಪ್ಲೆಹಾನೊವ್ ಸಂದರ್ಭಸಾಧಕವಾದದೊಂದಿಗೆ ರಾಜಿ ನಿಲುವು

ತಳೆದರು, ನಂತರ ಮೆನ್ಸೆವಿಕರ ಪಕ್ಷ ಸೇರಿದರು. ಪ್ರಥಮ ಜಾಗತಿಕ ಯುದ್ಧದ ಕಾಲದಲ್ಲಿ (1914-1918) ಸಾಮಾಜಿಕ ಸ್ವದೇಶ ಮೂಢಾಭಿಮಾನಿ. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ಬೂರ್ಷ್ವಾ ತಾತ್ಕಾಲಿಕ ಸರ್ಕಾರದ ಬೆಂಬಲಿಗ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ಬಗೆಗೆ ನಕಾರಾತ್ಮಕ ಮನೋಭಾವ. - 36, 71, 73, 75.

ಫೋಷ್ (Foch), ಫೆರ್ದಿನಾಂಡ್ (1851-1929) - ಫ್ರಾನ್ಸ್‌ನ ಸೇನಾಧಿಕಾರಿ, ಮಾರ್ಷಲ್. 1918-1920ರಲ್ಲಿ ಸೋವಿಯತ್ ರಷ್ಯದ ವಿರುದ್ಧ ಸಶಸ್ತ್ರ ಹಸ್ತಕ್ಷೇಪದ ಕ್ರಿಯಾಶೀಲ ಸಂಘಟಕ. - 224.

ಬಸಾರೊವ್, ವಿ. (ರೂದ್ನೆವ್, ವ್ಲದೀಮಿರ್ ಅಲೆಕ್ಸಾಂಡ್ರೊವಿಚ್) (1874-1939) - ರಷ್ಯನ್ ತತ್ವಜ್ಞಾನಿ ಹಾಗೂ ಅರ್ಥಶಾಸ್ತ್ರಜ್ಞ. 1917ರಲ್ಲಿ 'ನೋವಯ ಜಿರಫ್' ('ನವ ಜೀವನ') ಎಂಬ ಅರೆಮೆನ್ಸೆವಿಕ್ ಪತ್ರಿಕೆಯ ಸಂಪಾದಕರಲ್ಲೊಬ್ಬ, ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ವಿರೋಧಿ. - 56, 57, 59.

ಬುಲೀಗಿನ್, ಅಲೆಕ್ಸಾಂಡರ್ ಗ್ರಿಗೋರೈವಿಚ್ (1851-1919) - ತ್ಸಾರ್ ಶಾಹಿ ರಷ್ಯದಲ್ಲಿ ಗಣ್ಯ ರಾಜಕೀಯ ವ್ಯಕ್ತಿ, ಭಾರಿ ಭೂಮಾಲೀಕ. 1905ರ ಜನವರಿ 20ರಿಂದ ಗೃಹ ಸಚಿವ; ತ್ಸಾರನ ಆದೇಶದ ಮೇರೆಗೆ ಸಮಾಲೋಚಕ ರಾಜ್ಯ ದೂಮ ಕರೆಯುವುದಕ್ಕೆ ಸಂಬಂಧಿಸಿದ ಕರಡು ಕಾಯಿದೆಯನ್ನು ಸಿದ್ಧಗೊಳಿಸುವ ಕಾರ್ಯದ ನಾಯಕ. - 32, 64, 65, 73.

ಬುಹಾರಿನ್, ನಿಕೊಲಾಯ್ ಇವಾಸೊವಿಚ್ (1888-1938) - ಪತ್ರಿಕಾ ಲೇಖಕಿ ಹಾಗೂ ಅರ್ಥಶಾಸ್ತ್ರಜ್ಞ. 1906ರಿಂದ ಆರ್‌ಎಸ್‌ಡಿಎಲ್‌ಪಿಯ ಸದಸ್ಯ. 1918ರಲ್ಲಿ ಬ್ರೆಸ್ತಾ ಶಾಂತಿ ಒಡಂಬಡಿಕೆ ಕುರಿತ ಚರ್ಚೆಯ ಕಾಲದಲ್ಲಿ "ಎಡ ಕಮ್ಯೂನಿಸ್ಟರ" ವೃಂದದ ನಾಯಕ. 'ಪ್ರಾವ್ಡ್' ಪತ್ರಿಕೆಯ ಸಂಪಾದಕ, ಕೇಂದ್ರ ಸಮಿತಿಯ ಪಾಲಿಟ್‌ಬ್ಯೂರೋ ಸದಸ್ಯ, ಕೊಮಿಂಟರ್ನ್‌ನ ಕಾರ್ಯಕಾರಿ ಸಮಿತಿಯ ಸದಸ್ಯ. - 155, 158, 160, 167-169.

ಬೆರ್ಕೆನ್‌ಹೈಮ್, ಅಲೆಕ್ಸಾಂಡರ್ ಮಯಿಸೆಯೆವಿಚ್ (1880-1932) - ಎಸ್ಪಾರ್ (ಸಮಾಜವಾದಿ-ಕ್ರಾಂತಿಕಾರಿ), ಸಹಕಾರಿ ಚಳವಳಿಯ ಕಾರ್ಯಕರ್ತ. 1922 ರಲ್ಲಿ ವಿದೇಶಕ್ಕೆ ವಲಸೆ ಹೋದರು. - 27.

ಬೆರ್ನ್‌ಷ್ಟೈನ್ (Bernstein), ಎದುವಾರ್ಡ್ (1850-1932) - ಜರ್ಮನ್ ಸೋಷಲ್ ಡೆಮೊಕ್ರಸಿಯ ಮತ್ತು ದ್ವಿತೀಯ ಇಂಟರ್‌ನ್ಯಾಷನಲ್‌ನ

ತೀವ್ರ ಸಂದರ್ಭಸಾಧಕವಾದಿ ವೃಂದದ ನಾಯಕ, ಪುನರ್‌ಪರಿಶೀಲನಾವಾದ ಹಾಗೂ ಸುಧಾರಣಾವಾದಗಳ ಸಿದ್ಧಾಂತಿ. ಮಾರ್ಕ್ಸ್‌ವಾದದ ಕ್ರಾಂತಿಕಾರಿ ಸಾರವನ್ನು ಅಲ್ಲಗಳೆಯುತ್ತ ಬಂಡವಾಳವಾದಿ ಪರಿಸ್ಥಿತಿಯಲ್ಲೇ ಕಾರ್ಮಿಕರ ಆರ್ಥಿಕ ಸ್ಥಿತಿಗಳ “ಉತ್ತಮೀಕರಣ” ಉದ್ದೇಶದ ಸುಧಾರಣೆಗಾಗಿ ಹೋರಾಟವನ್ನು ಕಾರ್ಮಿಕ ಚಳವಳಿಯ ಏಕೈಕ ಕಾರ್ಯಭಾರವೆಂದು ಘೋಷಿಸಿದರು. - 13, 189, 197.

ಬೇಲರೂಸ್ಸೊವ್, ಅಲೆಕ್ಸೇಯ್ ಸ್ತನಿಸ್ಲಾವವಿಚ್ (1859-1919) -
ಬೂರ್ಷ್ವಾ ಪತ್ರಿಕಾ ಲೇಖಕ, ಬಲಪಂಥೀಯ ನರೋದ್ವಿಕ್. - 114.

ಬೊಗಯೇವ್‌ಸ್ಕಿ, ಮಿತ್ರೊಫಾನ್ ಪಿತ್ರೋವಿಚ್ (1881-1918) - ದೋನ್ ನದಿ ಪ್ರದೇಶದಲ್ಲಿ ಪ್ರತಿಕ್ರಾಂತಿಕಾರಿ ಚಟುವಟಿಕೆಯಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದರು. - 88, 95, 125, 160.

ಬೊನಾಪಾರ್ಟ್ - ನೆಪೋಲಿಯನ್, ಒಂದನೆಯ ನೋಡಿ.

ಬ್ರಿಯಾಂಡ್ (Briand), ಅರಿಸ್ಟಿಡ್ (1862-1932) - ಫ್ರಾನ್ಸ್‌ನ ಗಣ್ಯ ರಾಜಕೀಯ ವ್ಯಕ್ತಿ ಮತ್ತು ರಾಜತಂತ್ರಜ್ಞ. ಸ್ವಲ್ಪ ಕಾಲ ಸೋಷಲಿಸ್ಟರ ವಾಮವಾದಿ ವೃಂದದ ಕಡೆ ವಾಲಿದ್ದರು. 1902ರಲ್ಲಿ ಸಂಸತ್‌ಗೆ ಆಯ್ಕೆಗೊಂಡು ಅಲ್ಲಿ ಬಹಿರಂಗವಾಗಿ ಕಾರ್ಮಿಕ ವರ್ಗಕ್ಕೆ ವೈರಭಾವ ತೋರುತ್ತಿದ್ದ ಪ್ರತಿಗಾಮಿ ಬೂರ್ಷ್ವಾ ರಾಜಕಾರಣಿಯಾಗಿದ್ದರು. 1913ರಲ್ಲಿ, 1915-1917ರಲ್ಲಿ ಹಾಗೂ 1921-1922ರಲ್ಲಿ ದೇಶದ ಪ್ರಧಾನ ಮಂತ್ರಿ. - 45.

ಬ್ರೆಷ್ಕೋ-ಬ್ರೆಷ್ಕೋವ್‌ಸ್ಕಿಯ, ಯೆಕತೇರೀನ ಕನ್‌ಸ್ಟನ್ಟೀನವ್ನ (1844-1934) -
- ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ಸಂಘಟಕರಲ್ಲಿ ಮತ್ತು ನಾಯಕರಲ್ಲಿ ಒಬ್ಬರು, ಈ ಪಾರ್ಟಿಯ ತೀವ್ರ ಬಲಪಂಥೀಯ ವೃಂದಕ್ಕೆ ಸೇರಿದ್ದರು. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯನಂತರ ಬೂರ್ಷ್ವಾ ತಾತ್ಕಾಲಿಕ ಸರ್ಕಾರಕ್ಕೆ ಬೆಂಬಲ ನೀಡಿದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಸರ್ಕಾರದ ಬಗೆಗೆ ಉಗ್ರ ವೈರಭಾವ ತಳೆದರು. ನಂತರ ದೇಶಾಂತರವಾಸಿ. - 36, 54, 71, 73, 75.

ಬ್ಲಾಂಕಿ (Blanqui), ಲೂಯಿ ಒಗ್ಯೂಸ್ತ್ (1805-1881) - ಫ್ರಾನ್ಸ್‌ನ ಮಹಾನ್ ಕ್ರಾಂತಿಕಾರಿ, ಅಸಾಧ್ಯಾರ್ಥವಾದಿ ಕಮ್ಯೂನಿಸಂನ ಪ್ರತಿಪಾದಕ, 1830-1870ರ ಅವಧಿಯಲ್ಲಿ ನಡೆದ ಫ್ರೆಂಚ್ ಬಂಡಾಯಗಳಲ್ಲಿ ಮತ್ತು ಕ್ರಾಂತಿಗಳಲ್ಲಿ ಭಾಗವಹಿಸಿದರು, ಹಲವು ರಹಸ್ಯ ಕ್ರಾಂತಿಕಾರಿ ಸಂಘಗಳ ನಾಯಕರಾಗಿದ್ದರು.

ಬ್ಲಾಂಕಿಯ ಕ್ರಾಂತಿಕಾರಿ ಕೊಡುಗೆಯನ್ನು ಉನ್ನತವಾಗಿ ಶ್ಲಾಘಿಸುತ್ತ ಮಾರ್ಕ್ಸ್ ಹಾಗೂ ಎಂಗೆಲ್ಸ್ ಅದೇ ಸಮಯ ಇವರ ತಪ್ಪುಗಳನ್ನೂ ಸಂಚು ತಂತ್ರವ್ಯೂಹಗಳ ಅಸಮಂಜಸತೆಯನ್ನೂ ಕಟುವಾಗಿ ಟೀಕಿಸಿದರು. - 5, 13, 14.

ಮಾಕ್ಡೊನಾಲ್ಡ್ (MacDonald), ಜೇಮ್ಸ್ ರ್ಯಾಮ್‌ಸೇ (1866-1937) - ಇಂಗ್ಲೆಂಡ್‌ನ ರಾಜಕೀಯ ಕಾರ್ಯಕರ್ತ, ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ಹಾಗೂ ಲೇಬರ್ ಪಾರ್ಟಿಯ ಸಂಸ್ಥಾಪಕರಲ್ಲಿ ನಾಯಕರಲ್ಲಿ ಒಬ್ಬರು. ತೀವ್ರ ಸಂದರ್ಭಸಾಧಕವಾದಿ ನೀತಿ ತಳೆದಿದ್ದರು. ಪ್ರಥಮ ಜಾಗತಿಕ ಯುದ್ಧದ ಆರಂಭ ಕಾಲದಲ್ಲಿ ಸಾಂತ್ವನವಾದಿ ನಿಲುವನ್ನೂ ನಂತರ ಬಹಿರಂಗವಾಗಿ ಸಾಮ್ರಾಜ್ಯವಾದಿ ಬೂರ್ಷ್ವಾಸೀಗೆ ಬೆಂಬಲದ ನಿಲುವನ್ನೂ ತಳೆದಿದ್ದರು. 1918-1920ರಲ್ಲಿ ಸೋವಿಯತ್ ವಿರೋಧಿ ಹಸ್ತಕ್ಷೇಪವನ್ನು ಪ್ರತಿಭಟಿಸಿ ಹೋರಾಡತೊಡಗಿದ್ದ ಇಂಗ್ಲೆಂಡ್‌ನ ಕಾರ್ಮಿಕರಿಗೆ ಅಡ್ಡಿ ಮಾಡಲು ಯತ್ನಿಸಿದರು. - 189, 239.

ಮಾಕ್-ಮಾಹೋನ್ (Mac-Mahon), ಪ್ಯಾಟ್ರಿಸ್ (1808-1893) - ಫ್ರಾನ್ಸ್‌ನ ರಾಜಕಾರಣಿ ಮತ್ತು ಮಿಲಿಟರಿ ಕಾರ್ಯಕರ್ತ, ರಾಜಪ್ರಭುತ್ವವಾದಿ. ವೆಸೆಲ್ಸ್ ಪಕ್ಷೀಯರ ಪ್ರತಿಕ್ರಾಂತಿಕಾರಿ ಸೈನ್ಯದ ಕಮ್ಯಾಂಡರ್ ಆಗಿ 1871ರ ಪ್ಯಾರಿಸ್ ಕಮ್ಯೂನ್‌ನ ವಿರೋಧಿ ರಕ್ಷಕರನ್ನು ಕ್ರೂರವಾಗಿ ಹತ್ಯೆಮಾಡಿದರು. - 10.

ಮಾಕ್ಲೀನ್ (Maclean), ಜಾನ್ (1879-1923) - ಇಂಗ್ಲೆಂಡಿನ ಕಾರ್ಮಿಕ ಚಳವಳಿಯ ಗಣ್ಯ ಕಾರ್ಯಕರ್ತ, ಪ್ರಥಮ ಜಾಗತಿಕ ಯುದ್ಧದ ಮುನ್ನಾ ಕಾಲದಲ್ಲಿ ಬ್ರಿಟಿಷ್ ಸೋಷಲಿಸ್ಟ್ ಪಾರ್ಟಿಯ ವಾಮವಾದಿ ವೃಂದಕ್ಕೆ ಸೇರಿಕೊಂಡು ಸ್ಕ್ವಾಟ್ಟೆಂಡ್ ನಲ್ಲಿ ಈ ಪಾರ್ಟಿಯ ನಾಯಕರಲ್ಲೊಬ್ಬರಾದರು. ಯುದ್ಧದ ಕಾಲದಲ್ಲಿ (1914-1918) ಅಂತರರಾಷ್ಟ್ರೀಯತಾವಾದಿ ನಿಲುವು ತಳೆದಿದ್ದರು. - 195.

ಮಾರ್ಕ್ಸ್ (Marx), ಕಾರ್ಲ್ (1818-1883) - 13-20, 38, 39, 42, 61, 75, 77-79, 103, 115, 117, 132, 136, 150, 155, 158, 164, 191, 192, 193, 195, 196, 229, 239.

ಮಾರ್ತೊವ್, ಲೆವ್ (ತ್ಸೆದೇರ್‌ಬೊವ್, ಯೂಲಿ ಓಸಿಪೊವಿಚ್) (1873-1923) - ಮೆನ್ಷೆವಿಸನ ನಾಯಕರಲ್ಲೊಬ್ಬರು. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ಅಂತರರಾಷ್ಟ್ರೀಯತಾವಾದಿ ಮೆನ್ಷೆವಿಕರ ವೃಂದದ ನಾಯಕ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಸರ್ಕಾರದ

ಬಹಿರಂಗ ಶತ್ರು. 1920ರಲ್ಲಿ ವಿದೇಶಕ್ಕೆ ವಲಸೆ. - 11, 40, 113-115, 129, 221, 245, 247.

ಮಾಸ್ಲೊವ್, ಪ್ರೋತ್ರ ಪಾವ್ಲವಿಚ್ (1867-1946) - ಅರ್ಥಶಾಸ್ತ್ರಜ್ಞ, ಸೋಷಲ್ ಡೆಮೋಕ್ರಾಟ್, ಕೃಷಿ ಪ್ರಶ್ನೆಯ ಬಗೆಗೆ ಹಲವು ಕೃತಿಗಳ ರಚಯಿತ. ಈ ಕೃತಿಗಳಲ್ಲಿ ಮಾರ್ಕ್ಸ್‌ವಾದಿ ಆರ್ಥಿಕ ನೀತಿಯ ಮೂಲ ಪ್ರತಿಪಾದನೆಗಳನ್ನು ಪುನರ್ ಪರಿಶೀಲಿಸುವ ಯತ್ನ ನಡೆಸಿದರು. 1903ರಿಂದ 1917ರ ವರೆಗೆ ಮೆನ್ಷೆವಿಕ್. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ರಾಜಕೀಯ ಚಟುವಟಿಕೆಯಿಂದ ದೂರ ಸರಿದರು, ಶೈಕ್ಷಣಿಕ ಹಾಗೂ ವೈಜ್ಞಾನಿಕ ಕಾರ್ಯಗಳಲ್ಲಿ ತೊಡಗಿದ್ದರು. - 190.

ಮಿಲ್ಯುಕೋವ್, ಪಾವೆಲ್ ನಿಕೊಲಾಯೆವಿಚ್ (1859-1943) - ಕಾಡೆಟ್ಟರ ಪಾರ್ಟಿಯ ನಾಯಕ, ರಷ್ಯನ್ ಸಾಮ್ರಾಜ್ಯವಾದಿ ಬೂರ್ಷ್ವಾಸೀಯ ಸಿದ್ಧಾಂತಿ, ಇತಿಹಾಸಕಾರ ಮತ್ತು ಪತ್ರಿಕಾ ಲೇಖಕ. 1917ರಲ್ಲಿ ಬೂರ್ಷ್ವಾ ತಾತ್ಕಾಲಿಕ ಸರ್ಕಾರದ ಸಚಿವ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ರಷ್ಯದ ವಿರುದ್ಧ ವಿದೇಶಿ ಮಿಲಿಟರಿ ಹಸ್ತಕ್ಷೇಪದ ಸಂಘಟಕರಲ್ಲೊಬ್ಬರು; ದೇಶಾಂತರ ವಾಸಿಗಳಲ್ಲಿ ಕ್ರಿಯಾಶೀಲ ಕಾರ್ಯಕರ್ತ. - 190.

ಯಕೋಬಿ (Jacoby), ಯೋಹನ್ (1805-1877) - ಜರ್ಮನ್ ಪತ್ರಿಕಾ ಲೇಖಕ, ರಾಜಕಾರಣಿ, ಬೂರ್ಷ್ವಾ ಡೆಮೋಕ್ರಾಟ್. 1872ರಲ್ಲಿ ಸೋಷಲ್ ಡೆಮೋಕ್ರಾಟಿಕ್ ಪಾರ್ಟಿ ಸೇರಿದರು. ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಎಂಗೆಲ್ಸ್ ಇವರನ್ನು ಶ್ರಮಜೀವಿ ವರ್ಗ ಚಳವಳಿಯ ಪಕ್ಷ ಸೇರಿದ ಪ್ರಜಾತಂತ್ರವಾದಿ ಎಂದು ಶ್ಲಾಘಿಸಿದರು. - 224.

ಯುದೇನಿಚ್, ನಿಕೊಲಾಯ್ ನಿಕೊಲಾಯೆವಿಚ್ (1862-1933) - ತ್ಸಾರ್ ಶಾಹಿ ಸೈನ್ಯದಲ್ಲಿನ ಜನರಲ್. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಶ್ವೇತದಳಗಳ ವಾಯುವ್ಯ ಸೈನ್ಯದ ಚೀಫ್ ಕಮ್ಯಾಂಡರ್. 1919ರಲ್ಲಿ ಪೆತ್ರೊಗ್ರಾದ್ ವಶಪಡಿಸಿಕೊಳ್ಳಲು ಎರಡು ಬಾರಿ ವಿಫಲ ಯತ್ನ ನಡೆಸಿದರು; ಕೆಂಪು ಸೇನೆಯಿಂದ ಸೋಲಿಸಲ್ಪಟ್ಟ ಇವರ ಸೈನ್ಯ 1919ರ ನವಂಬರ್‌ನಲ್ಲಿ ಎಸ್ತೋನಿಯಕ್ಕೆ ಹೋಯಿತು. - 252, 255, 259, 260.

ರೆನೋಡೆಲ್ (Renaudel), ಪ್ಯೇರ್ (1871-1935) - ಫ್ರೆಂಚ್ ಸಮಾಜವಾದಿ ಪಾರ್ಟಿಯ ಸುಧಾರಣಾವಾದಿ ನಾಯಕರಲ್ಲೊಬ್ಬರು. - 188, 199.

ರೆನ್ನೆರ್ (Renner), ಕಾರ್ಲ್ (1870-1950) - ಆಸ್ಟ್ರಿಯದ ಗಣ್ಯ

ರಾಜಕಾರಣಿ, ಆಸ್ತ್ರಿಯದ ಬಲ ಸೋಷಲ್ ಡೆಮೋಕ್ರಾಟರ ನಾಯಕ ಮತ್ತು ಸಿದ್ಧಾಂತಿ. ಸಾಂಸ್ಕೃತಿಕ-ಜನಾಂಗೀಯ ಸ್ವಾಯತ್ತತೆ ಎಂಬ ಬೂರ್ಷ್ವಾ-ಜನಾಂಗೀಯವಾದಿ ಸಿದ್ಧಾಂತದ ಪ್ರತಿಪಾದಕರಲ್ಲೊಬ್ಬರು. - 188.

ಲೀಬೆರ್ (ಗೋಲ್ಡ್ ಮನ್), ಮಿಹಯಿಲ್ ಇಸಾಕೊವಿಚ್ (1880-1937) - ಮೆನ್ಷೆವಿಕರ ನಾಯಕರಲ್ಲೊಬ್ಬರು. 1917ರ ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ಪೆತ್ರೊಗ್ರಾದ್‌ನ ಕಾರ್ಮಿಕ ಮತ್ತು ಸೈನಿಕ ಡೆಪ್ಯೂಟಿಗಳ ಸೋವಿಯತ್‌ನ ಕಾರ್ಯನಿರ್ವಾಹಕ ಮಂಡಳಿಯ ಮತ್ತು ಕೇಂದ್ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮಂಡಳಿಯ ಸದಸ್ಯ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ಬಗೆಗೆ ವೈರ ಭಾವ. ನಂತರ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಕರ್ತ. - 41, 161.

ಲೀಬ್‌ಕೆಹ್ಟ್ (Liebknecht), ಕಾರ್ಲ್ (1871-1919) - ಜರ್ಮನ್ ಹಾಗೂ ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಯ ಗಣ್ಯ ಕಾರ್ಯಕರ್ತ. ಸಂದರ್ಭ ಸಾಧಕವಾದದ ಹಾಗೂ ಮಿಲಿಟರಿಸಂನ ವಿರುದ್ಧ ಕ್ರಿಯಾತ್ಮಕ ಹೋರಾಟ ನಡೆಸಿದರು. ಪ್ರಥಮ ಜಾಗತಿಕ ಯುದ್ಧ ಆರಂಭವಾದಾಗ ಇವರು ಈ ದರೋಡೆಕೋರ ಯುದ್ಧದಲ್ಲಿ "ತಮ್ಮ" ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧಾರಕವಾಗಿ ನಿರಾಕರಿಸಿದರು, ರೈಹ್‌ಸ್‌ತಾಗ್‌ನಲ್ಲಿ ಮಿಲಿಟರಿ ಸಾಲಗಳ ವಿರುದ್ಧ ಒಂಟಿಯಾಗಿ ಮತ ನೀಡಿದರು (1914ರ ಡಿಸೆಂಬರ್ 2). 'ಸ್ವಾರ್ಟ್‌ಕಸ್ ಲೀಗ್' ಎಂಬ ಕ್ರಾಂತಿಕಾರಿ ಸಂಘಟನೆಯ ಸಂಘಟಕ ಹಾಗೂ ನಾಯಕರಲ್ಲಿ ಒಬ್ಬರು. ಜರ್ಮನಿಯಲ್ಲಿ 1918ರ ನವಂಬರ್ ಕ್ರಾಂತಿಯ ಕಾಲದಲ್ಲಿ ರೋಸೆ ಲುಕ್ಸೆಂಬರ್ಗ್ ಅವರೊಡನೆ ಸೇರಿಕೊಂಡು ಜರ್ಮನ್ ಕಾರ್ಮಿಕರ ಕ್ರಾಂತಿಕಾರಿ ಮುಂದಳದ ನಾಯಕತ್ವ ವಹಿಸಿಕೊಂಡರು; ಜರ್ಮನ್ ಕಮ್ಯೂನಿಸ್ಟ್ ಪಾರ್ಟಿಯ ಸಂಸ್ಥಾಪಕರಲ್ಲೊಬ್ಬರು ಹಾಗೂ 1919ರ ಜನವರಿಯಲ್ಲಿ ನಡೆದ ಬರ್ಲಿನ್ ಕಾರ್ಮಿಕರ ಬಂಡಾಯದ ನಾಯಕರಲ್ಲೊಬ್ಬರು. ಬಂಡಾಯವನ್ನು ಅಡಗಿಸಿದ ನಂತರ ನೋಸ್ಟೆ ಪಟಾಲಂಗಳಿಂದ ಕ್ರೂರವಾದ ಹತ್ಯೆಗೊಳಗಾದರು. - 195.

ಲುಬೆರ್‌ಸಾಕ್ (Lubersac), ಜಾನ್ - ಫ್ರೆಂಚ್ ಸೇನಾಧಿಕಾರಿ, ಕೌಂಟ್, ರಾಜಪ್ರಭುತ್ವವಾದಿ; 1917-1919ರಲ್ಲಿ ರಷ್ಯದಲ್ಲಿದ್ದ ಫ್ರೆಂಚ್ ಮಿಲಿಟರಿ ನಿಯೋಗದ ಸದಸ್ಯ. - 176, 177.

ಲೊಂಗೈ (Longuet), ಜಾನ್ (1876-1938) - ಫ್ರೆಂಚ್ ಸಮಾಜವಾದಿ ಪಾರ್ಟಿಯ ಕಾರ್ಯಕರ್ತ (ಇದರ ಮಧ್ಯಮಮಾರ್ಗಿ ವೃಂದದ ನಾಯಕರಲ್ಲೊಬ್ಬರು) ಹಾಗೂ ದ್ವಿತೀಯ ಇಂಟರ್‌ನ್ಯಾಷನಲ್‌ನ ಕಾರ್ಯಕರ್ತ, ಪತ್ರಿಕಾ ಲೇಖಕಿ; ಷಾರ್ಲ್ ಲೊಂಗೈ ಹಾಗೂ ಜೆನ್ನಿ ಮಾರ್ಕ್ಸ್‌ರ ಪುತ್ರ. ಫ್ರೆಂಚ್ ಹಾಗೂ ಅಂತರ

ರಾಷ್ಟ್ರೀಯ ಸಮಾಜವಾದಿ ಪತ್ರಿಕೆಗಳಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿ ಸಹಕರಿಸಿದರು. 1930ರ ದಶಕದ ವರ್ಷಗಳಲ್ಲಿ ಫಾಸಿಸಂ ವಿರುದ್ಧ ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಒಗ್ಗೂಡಿ ಕಾರ್ಯಾಚರಣೆ ನಡೆಸಬೇಕೆಂದು ಪ್ರತಿಪಾದಿಸುತ್ತಿದ್ದರು, ಫಾಸಿಸಂನ ಮತ್ತು ಯುದ್ಧದ ವಿರುದ್ಧ ಹೋರಾಟದ ಅಂತರರಾಷ್ಟ್ರೀಯ ಸಂಘಟನೆಗಳಲ್ಲಿ ಭಾಗವಹಿಸಿದರು. - 198, 239.

ವಿಲ್ಸನ್ (Wilson), ವುಡ್ರೋ (1856-1924) - 1913ರಿಂದ 1920ರ ವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ; ಸೋವಿಯತ್ ರಷ್ಯದ ವಿರುದ್ಧ ಸಾಮ್ರಾಜ್ಯವಾದಿ ದೇಶಗಳ ಮಿಲಿಟರಿ ಹಸ್ತಕ್ಷೇಪದ (1918-1920) ಪ್ರಧಾನ ಸಂಘಟಕರಲ್ಲೊಬ್ಬರು. - 181, 199.

ವಿಲ್‌ಹೆಲ್ಮ್, ದ್ವಿತೀಯ (ಹೊಗೆನ್‌ತ್ಸೋಲರ್ನ್) (1859-1941) - ಜರ್ಮನ್ ಚಕ್ರವರ್ತಿ ಹಾಗೂ ಪ್ರಷ್ಯದ ದೊರೆ (1888-1918). - 199.

ವೆಬ್ (Webb), ಬಿಯಾತ್ರಿಸ್ (1858-1943) ಹಾಗೂ ವೆಬ್, ಸಿಡ್ನಿ (1859-1947) - ಇಂಗ್ಲೆಂಡಿನ ಖ್ಯಾತ ಸಾಮಾಜಿಕ ಕಾರ್ಯಕರ್ತರು, ಸುಧಾರಣಾ ವಾದಿಗಳು, ಫೇಬಿಯನ್ ಸೊಸೈಟಿಯ ಸದಸ್ಯರು; ಇವರು ಜೊತೆಯಾಗಿ ಇಂಗ್ಲೆಂಡಿನ ಕಾರ್ಮಿಕ ಚಳವಳಿಯ ಇತಿಹಾಸ ಮತ್ತು ಸಿದ್ಧಾಂತ ಕುರಿತ ಹಲವು ಕೃತಿಗಳನ್ನು ಬರೆದಿದ್ದಾರೆ. ಪ್ರಥಮ ಜಾಗತಿಕ ಯುದ್ಧದ ವರ್ಷಗಳಲ್ಲಿ (1914-1918) ಸಾಮಾಜಿಕ ಸ್ವದೇಶ ಮೂಢಾಭಿಮಾನದ ನಿಲುವು ತಳೆದಿದ್ದರು. - 199.

ಪಿಂಗಾರೋವ್, ಅಂದ್ರೇಯ್ ಇವಾನೊವಿಚ್ (1869-1918) - ಕಾಡೆಟ್. 1917 ಫೆಬ್ರವರಿ ಬೂರ್ಷ್ವಾ-ಪ್ರಜಾಸತ್ತಾತ್ಮಕ ಕ್ರಾಂತಿಯನಂತರ ಬೂರ್ಷ್ವಾ ಎರಡನೇ ತಾತ್ಕಾಲಿಕ ಸರ್ಕಾರದ ಸಚಿವ. - 46.

ಷೇರ್, ವಿ. ವಿ. (1884-1940) - ಸೋಷಲ್ ಡೆಮೋಕ್ರಾಟ್, ಮೆನ್ಸೆವಿಕ್. - 236.

ಷೈದಮನ್ (Scheidemann), ಫಿಲಿಪ್ (1865-1939) - ಜರ್ಮನ್ ಸೋಷಲ್ ಡೆಮೋಕ್ರಸಿಯ ತೀವ್ರ ಬಲ ಸಂದರ್ಭಸಾಧಕವಾದಿ ವಿಭಾಗದ ನಾಯಕ ರಲ್ಲೊಬ್ಬರು. ಜರ್ಮನಿಯಲ್ಲಿನ 1918ರ ನವಂಬರ್ ಕ್ರಾಂತಿಯ ಕಾಲದಲ್ಲಿ ಸ್ಪಾರ್ಟಾಕಸ್ ವಾದಿಗಳ ವಿರುದ್ಧ ಭಾರಿ ಪ್ರಕ್ಷೋಭೆಗೆ ಪ್ರೋತ್ಸಾಹ ನೀಡಿದರು. 1919ರಲ್ಲಿ ಪ್ರಧಾನ ಮಂತ್ರಿಯಾದರು. 1918-1921ರಲ್ಲಿ ಜರ್ಮನ್ ಕಾರ್ಮಿಕ ಚಳವಳಿಯನ್ನು

ಕ್ರೂರವಾಗಿ ಹತ್ತಿಕ್ಕುವ ಕಾರ್ಯಾಚರಣೆ ಸಂಘಟಿಸಿದವರಲ್ಲೊಬ್ಬರು. - 129, 188, 199.

ಷ್ಟ್ರೆಬಲ್ (Ströbel), ಹೈನಿಹ್ (1869-1945) - ಜರ್ಮನ್ ಸೋಷಲ್ ಡೆಮೋಕ್ರಾಟ್, ಮಧ್ಯಮಮಾರ್ಗ. ಜರ್ಮನಿಯ ಇಂಡಿಪೆಂಡೆಂಟ್ ಸೋಷಲ್ ಡೆಮೋಕ್ರಟಿಕ್ ಪಾರ್ಟಿಯ ಸಂಸ್ಥಾಪಕರಲ್ಲೊಬ್ಬರು. - 197.

ಸದೂಲ್ (Sadoul), ಚಾಕ್ (1881-1956) - ಫ್ರೆಂಚ್ ಸೇನೆಯಲ್ಲಿ ಆಫೀಸರ್, 1917ರಲ್ಲಿ ಫ್ರಾನ್ಸ್‌ನ ಮಿಲಿಟರಿ ನಿಯೋಗದ ಸದಸ್ಯರಾಗಿ ರಷ್ಯಕ್ಕೆ ಬಂದರು. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ಪ್ರಭಾವಕ್ಕೊಳಗಾಗಿ ಕಮ್ಯೂನಿಸ್ಟ್ ವಿಚಾರಗಳ ಬೆಂಬಲಿಗರಾದರು, ರಷ್ಯನ್ ಕಮ್ಯೂನಿಸ್ಟ್ ಪಾರ್ಟಿ(ಬೋಲ್ಷೆವಿಕ್)ಯ ಫ್ರೆಂಚ್ ವಿಭಾಗಕ್ಕೆ ಸೇರಿದರು. ಕೆಂಪು ಸೇನೆಯಲ್ಲಿ ಸ್ವಯಂಸೇವಕರಾಗಿ ಸೇವೆಸಲ್ಲಿಸಿದರು. ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್‌ನ ಒಂದನೆಯ ಮಹಾಧಿವೇಶನದಲ್ಲಿ ಭಾಗವಹಿಸಿದರು. -176.

ಸಾವಿಂಕೋವ್, ಬರಿಸ್ ವೀಕ್ತರವಿಚ್ (1879-1925) - ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿಯ ಗಣ್ಯ ಕಾರ್ಯಕರ್ತ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಕ್ರಿಯಾಶೀಲ ಸಹಭಾಗಿ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಗಣತಂತ್ರದ ವಿರುದ್ಧ ಹಲವಾರು ಪ್ರತಿಕ್ರಾಂತಿಕಾರಿ ಬಂಡಾಯಗಳ ಮತ್ತು ಮಿಲಿಟರಿ ಹಸ್ತಕ್ಷೇಪದ ಸಂಘಟಕ. - 95, 117, 190, 195.

ಸ್ತೊಲೀಪಿನ್, ಪ್ಯೋತ್ರ್ ಅರ್ಕಾದ್ಯೆವಿಚ್ (1862-1911) - ತ್ಸಾರ್‌ಶಾಹಿ ರಷ್ಯದ ಗಣ್ಯ ರಾಜನೀತಿಜ್ಞ. 1906ರಿಂದ 1911ರ ವರೆಗೆ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವ. 1907-1910ರಲ್ಲಿ ಭೀಕರ ಸ್ವರೂಪದ ಆಂತರಿಕ ಪ್ರತಿಗಾಮಿ ಕ್ರಮಗಳ ಸಂಘಟಕ. - 65.

ಸ್ತುವೆ, ಪ್ಯೋತ್ರ್ ಬೆರ್ನ್‌ಗಾರ್ಡ್‌ವಿಚ್ (1870-1944) - ರಷ್ಯನ್ ಬೂರ್ಷ್ವಾ ಅರ್ಥಶಾಸ್ತ್ರಜ್ಞ ಹಾಗೂ ಪತ್ರಿಕಾ ಲೇಖಕ. 1905ರಲ್ಲಿ ಕಾಡೆಟ್ಟರ ಪಾರ್ಟಿಯು ರಚನೆಗೊಂಡನಂತರ ಅದರ ಕೇಂದ್ರ ಸಮಿತಿಯ ಸದಸ್ಯ. ಪ್ರಥಮ ಜಾಗತಿಕ ಯುದ್ಧ ಆರಂಭವಾದ ಕಾಲದಿಂದ ಆಕ್ರಮಣಕಾರಿ ರಷ್ಯನ್ ಸಾಮ್ರಾಜ್ಯವಾದದ ಸಿದ್ಧಾಂತಿಗಳಲ್ಲೊಬ್ಬ. ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ಸೋವಿಯತ್ ಆಡಳಿತದ ಉಗ್ರ ಶತ್ರು ವ್ರಾಂಗೆಲ್‌ನ ಪ್ರತಿಕ್ರಾಂತಿಕಾರಿ ಸರ್ಕಾರದ ಸಚಿವ, ದೇಶಾಂತರವಾಸಿ. - 42.

ಸ್ವಿರಿದೋನೋವ, ಮರಿಯ ಅಲೆಕ್ಸಾಂದ್ರೊವ್ (1884-1941) – ಸಮಾಜ
ವಾದಿ-ಕ್ರಾಂತಿಕಾರಿಗಳ ಪಾರ್ಟಿಯ ಒಬ್ಬ ನಾಯಕಿ. 1917ರ ಫೆಬ್ರವರಿ ಬೂರ್ಷ್ವಾ-
ಪ್ರಜಾಸತ್ತಾತ್ಮಕ ಕ್ರಾಂತಿಯ ನಂತರ ಈ ಪಾರ್ಟಿಯ ವಾಮವಾದಿ ವೃಂದದ ಸಂಘ
ಟಕಿ, ವಾಮವಾದಿ ಸಮಾಜವಾದಿ-ಕ್ರಾಂತಿಕಾರಿಗಳ ಪಾರ್ಟಿ ರಚನೆಗೊಂಡ ನಂತರ
ಅದರ ಕೇಂದ್ರ ಸಮಿತಿಯ ಸದಸ್ಯ. 1918ರ ಜುಲೈನಲ್ಲಿ ಈ ಪಾರ್ಟಿ ಕೈಗೊಂಡ ಪ್ರತಿ
ಕ್ರಾಂತಿಕಾರಿ ಬಂಡಾಯದಲ್ಲಿ ಕ್ರಿಯಾಶೀಲ ಸಹಭಾಗಿ. – 11.

ಹಿಂದೆನ್‌ಬುರ್ಗ್ (Hindenburg), ಪೌಲ್ (1847-1934) – ಜರ್ಮನಿಯ
ಮಿಲಿಟರಿ ಹಾಗೂ ರಾಜ್ಯ ಕಾರ್ಯಕರ್ತ. ಫೀಲ್ಡ್‌ಮಾರ್ಷಲ್, ಜರ್ಮನ್ ಸಾಮ್ರಾಜ್ಯ
ಶಾಹಿಯ ಪ್ರತಿಗಾಮಿ ಹಾಗೂ ಸ್ವದೇಶ ಮೂಢಾಭಿಮಾನಿ ವೃತ್ತಗಳ ಪ್ರತಿನಿಧಿ.
ಪ್ರಥಮ ಜಾಗತಿಕ ಯುದ್ಧ ಕಾಲದಲ್ಲಿ (1914-1918) ಪೂರ್ವ ರಣಾಂಗಣದಲ್ಲಿ
ಜರ್ಮನ್ ಸೇನಾ ಜನರಲ್, ನಂತರ ಕೇಂದ್ರ ಸೇನಾ ಕಚೇರಿಯ ಮುಖ್ಯಸ್ಥ. – 224.

ಹೆಂಡೆರ್ಸನ್ (Henderson), ಆರ್ಥರ್ (1863-1935) – ಇಂಗ್ಲೆಂಡಿನ
ಲೇಬರ್ ಪಾರ್ಟಿಯ ಹಾಗೂ ಟ್ರೇಡ್ ಯೂನಿಯನ್ ಚಳವಳಿಯ ನಾಯಕರ
ಲೊಬ್ಬರು. 1908-1910ರಲ್ಲಿ ಮತ್ತು 1914-1917ರಲ್ಲಿ ಲೇಬರ್ ಪಾರ್ಟಿಯ
ಪಾರ್ಲಿಮೆಂಟ್ ವೃಂದದ ಅಧ್ಯಕ್ಷ. – 188, 199.

ಓ ದು ಗ ರಿ ಗೆ

ಈ ಕೃತಿಯ ಅನುವಾದ, ಮುದ್ರಣ ಹಾಗೂ
ರಚನೆ ಕುರಿತು ನಿಮ್ಮ ಅಭಿಪ್ರಾಯ ಅಭಿಲಾಷೆಗಳನ್ನು
ನಮಗೆ ಬರೆದು ತಿಳಿಸಿದಲ್ಲಿ ನಾವು ಉಪಕೃತರು.

ನಮ್ಮ ವಿಳಾಸ:

Progress Publishers,
17, Zubovsky Boulevard,
Moscow, USSR

ನಮ್ಮ ಪ್ರತಿಗಳು ದೊರೆಯುವ ಸ್ಥಳ:

ನವಕರ್ನಾಟಕ ಪಬ್ಲಿಕೇಷನ್ಸ್ (ಪ್ರೈ) ಲಿಮಿಟೆಡ್,
ಎಂಬೆಸಿ ಸೆಂಟರ್,

11, ಕ್ರೆಸೆಂಟ್ ರೋಡ್,
ಬೆಂಗಳೂರು - 560001

ಕೆಂಪೇಗೌಡ ಸರ್ಕಲ್,
ಬೆಂಗಳೂರು - 560009

ಕೆ.ಎಸ್.ಆರ್. ರೋಡ್,
ಮಂಗಳೂರು - 575001

ಪ್ರೆಸ್ಬಿಜ್ ಪಾಪಿಂಗ್ ಆರ್ಕೇಡ್,
ರಾಮಸ್ವಾಮಿ ಸರ್ಕಲ್,
ಮೈಸೂರು - 570024



Перукин карик.

(В репортаже работы в Уругвай
по поводу коррупции в работе
в судопроизводстве).

Карикатура (сатира) на работу репортажа
в Уругвае. Работники «забыли» в офисе
калькуляторы, ручки, карандаши и другие
необходимые вещи. Работники «забыли»
свои обязанности, а именно: не
сделали отчетов и балансов, не
сделали расчетов, не сделали
калькуляций, не сделали смет
и т.д. Работники «забыли»
свои обязанности, а именно: не
сделали отчетов и балансов, не
сделали расчетов, не сделали
калькуляций, не сделали смет
и т.д.

На картинке изображены работники
репортажа в Уругвае. Работники
забыли в офисе калькуляторы,
ручки, карандаши и другие
необходимые вещи. Работники
забыли свои обязанности, а
именно: не сделали отчетов и
балансов, не сделали расчетов,
не сделали калькуляций, не
сделали смет и т.д.

LENIN AAYDA KRITIGAL
RS 40.00
KAN 5268 3

NKP 240.00

BN 5-01-001422-X (т. 3)
BN 5-01-000831-9

NKP 109119